

ಕರ್ನಾಟಕ ಭಾಷಾ ಭಾರತೀ ಪ್ರಾಧಿಕಾರದ ಪ್ರಕಟಣೆ - ೨೦೯

ವಿಚಾರ ಸಾಹಿತ್ಯಮಾಲೆ - ೧೦೨

**ತೆಂಕಣ ನುಡಿಗಳು ಮತ್ತು ಇಂಗ್ಲಿಶ್**

# ತೆಂಕಣ ನುಡಿಗಳು ಮತ್ತು ಇಂಗ್ಲಿಶ್

ಸಂಪಾದನೆ : ಮೇಟಿ ಮಲ್ಲಿಕಾರ್ಜುನ



ಕುವೆಂಪು ಭಾಷಾ ಭಾರತಿ ಪ್ರಾಧಿಕಾರ  
ಕಲಾಗ್ರಾಮ, ಜಾನ್ಯಭಾರತಿ  
ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹೆಳ್ಳಿ  
ಬೆಂಗಳೂರು - ೫೬೦ ೦೫೬

**THENKANA NUDIGALU MATTU ENGLISH (Ed) Dr. Meti Mallikarjuna**  
**Published by Sri P. Narayana Swamy, Registrar, Kuvempu Bhasha**  
**Bharathi Pradhikara; Kalagrama, Jnanabharathi, Behind Bangalore**  
**University Campus, Mallattahalli, Bengaluru - 560 056 ; 2015 ;**  
**Pp. xiv + 346 ; Price 200/-**

◎ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು

ಪ್ರಥಮ ಮುದ್ರಣ : ೨೦೧೫  
ಪುಟಗಳು : xiv + ೩೪೬  
ಒಲೆ : ರೂ. ೨೦೦/-  
ಪ್ರತಿಗಳು : ೧೦೦೦

ಪ್ರಕಾಶಕರು  
ಎಸ್. ನಾರಾಯಣಾಶ್ವಮಿ  
ರಿಚೆಸ್ಟರ್  
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ  
ಕಲಾಗಾಮ, ಜ್ಞಾನಭಾರತಿ  
ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ  
ಮಲ್ಲತ್ತಹಳ್ಳಿ, ಬೆಂಗಳೂರು - ೫೬೦ ೦೫೬

ಮುಖಿಪುಟ ವಿನ್ಯಾಸ ಮತ್ತು ಚಿತ್ರ : ಅರುಣ್

ಮುದ್ರಕರು :  
ರಾಜಾ ಶ್ರೀಂಟರ್  
ನಂ. ೫೯, ೪ನೇ ಅಡ್ಡರಸ್,  
ಲಾಲೋಬಾಗ್ ರೋಡ್, ಕೆ.ಎಸ್. ಗಾಡಣ್,  
ಬೆಂಗಳೂರು - ೫೬೦೦೨೬. ದೂ : ೨೨೨೬೫೦೬೬

## ಮೊದಲ ಮಾತ್ರ

ಇಂಗ್ಲಿಶ್ ಹಲವು ಕಾರಣಗಳಿಂದ ಇಂಡಿಯಾದ ಭಾಷಾ ಸಂಸ್ಕೃತಿಗಳೋಡನೆ ತಿಕ್ಕಾಟಿದ ನಂಟನ್ನ ಹೊಂದಿದೆ. ದಶಕಗಳು ಕಲೆದಂತೆ ಈ ತಿಕ್ಕಾಟಿದ ಬಗೆ ಬದಲಾಗುತ್ತಾ ನಡೆದಿದೆ. ಬೇರೆ ಬೇರೆ ಭಾಷಾ ಸಂಸ್ಕೃತಿಗಳು ಈ ಸಂದರ್ಭವನ್ನು ಹೇಗೆ ಗ್ರಹಿಸಿವೆ ಮತ್ತು ಅದಕ್ಕೆ ಹೇಗೆ ಪ್ರತಿಕಿಯಿಸುತ್ತಿವೆ ಎಂದು ತಿಳಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತೆಂಕಣದ ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಕುವೆಂಪು ಭಾಷಾ ಭಾರತಿಯು ಒಂದು ಯೋಜನೆಯನ್ನು ರೂಪಿಸಿತು. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳು ಇಂಗ್ಲಿಶ್ ಭಾಷೆಯೋಡನೆ ನಡೆಸುತ್ತಿರುವ ಅನುಸಂಧಾನವನ್ನು ಅರಿಯಲು ಆಯಾ ಭಾಷೆಯು ಚಿಂತಕರು ಬರೆದ ಬರಹಗಳನ್ನು ಕನ್ನಡದಲ್ಲಿ ಪ್ರಕಟಿಸುವ ಈ ಯೋಜನೆಯನ್ನು ಡಾ. ಮಲ್ಲಿಕಾರ್ಜುನ ಮೇಟಿಯವರಿಗೆ ವಹಿಸಿಕೊಡಲಾಗಿತ್ತು. ಅವರು ಆಯಾ ಭಾಷೆಗಳ ತಜ್ಞರೋಡನೆ ಸಮಾಲೋಚಿಸಿ ಅವರಿಂದ ಲೇಖನಗಳನ್ನು ಪಡೆದುಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯ ಕೆಲವು ತಜ್ಞರು ತಂತಮ್ಯ ಭಾಷೆಯಲ್ಲೇ ಲೇಖನಗಳನ್ನು ಬರೆದುಕೊಟ್ಟಿದ್ದಾರೆ. ಅವುಗಳನ್ನು ಮತ್ತು ಇಂಗ್ಲಿಶ್‌ನಲ್ಲಿದ್ದ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಎಲ್ಲ ಲೇಖನಗಳನ್ನು ಬರೆದುಕೊಟ್ಟ ವಿದ್ವಾಂಸರಿಗೆ, ಕನ್ನಡಕ್ಕೆ ಅನುವಾದಿಸಿಕೊಟ್ಟವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪರವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಕೃತಿಯನ್ನು ಸಂಪಾದಿಸಿ ಕೊಡುವುದರ ಜೊತೆಗೆ ಕನ್ನಡ-ಇಂಗ್ಲಿಶ್ ಸಂಬಂಧ ಕುರಿತು ವಿವರವಾದ ಅಧ್ಯಯನಮೂರ್ಖ ಬರಹವನ್ನು ನೀಡಿದ ಡಾ. ಮಲ್ಲಿಕಾರ್ಜುನ ಮೇಟಿಯವರಿಗೆ ಪ್ರಾಧಿಕಾರದ ಪರವಾಗಿ ವಂದಿಸುತ್ತೇನೆ. ಮೆ.ರಾಜಾ ಪ್ರಿಂಟರ್ಸ್ ಅವರು ಅಚ್ಚಕಟ್ಟಾಗಿ ಮಾರ್ಗಿಸಿಕೊಟ್ಟಿದ್ದಾರೆ. ಅವರಿಗೆ ವಂದನೆಗಳು.

## ಲೇಖಕರ ಪರಿಚಯ

1. ಮೇಟಿ ಮಲ್ಲಿಕಾರ್ಜುನ ಇವರು ಸದ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಭಾಪಾಶಾಸ್ತ್ರದಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುತ್ತಾರೆ. ನುಡಿ, ಭಾಪಾಶಾಸ್ತ್ರ, ಸಾಹಿತ್ಯ ಹಾಗೂ ಸಂಸ್ಕೃತಿ ಓದಿಸಲ್ಪಿ ಇವರು ಆಸಕ್ತಿಯನ್ನು ಹೊಂದಿರುತ್ತಾರೆ ಹಾಗೂ ಈ ಕ್ಷೇತ್ರಗಳಲ್ಲಿ ಹಲವಾರು ಲೇಖನಗಳನ್ನು ಬರೆದಿರುತ್ತಾರೆ. ಸಭಾಲ್ಯಾನ್ ಓದು, ಕಾಲ್ಸಿಕಲ್ ನುಡಿ ಮತ್ತು ಕನ್ನಡ ಜಗತ್ತು, ಆಟ ನೋಟ, ಸಾಹಿತ್ಯ ವಿಮರ್ಶೆ ಮೊದಲಾದ ಮುಸ್ತಕಗಳನ್ನು ಪ್ರಕಟಿಸಿರುತ್ತಾರೆ. [meti.mallikarjun@gmail.com](mailto:meti.mallikarjun@gmail.com)
2. ಶ್ರೀ ಕಿರಣ್ ಕುಮಾರ್. ಈ ಅವರು ಪ್ರಸ್ತುತ ಓವನ್ ಮೈಂಡ್ ಎಜ್ಯಾಕ್ಯೂಲ್ ಇನ್‌ಫೋ ಹಾಗೂ ಇಂಟರ್ ನ್ಯಾಷನಲ್ ಇನ್‌ಫೋ ಆರ್ಥಿಕ ಕರ್ಮನ್ಯಾಸ್‌ಇಂಫೋ, ಬೆಂಗಳೂರು ಈ ಸಂಸ್ಥೆಯ ಮ್ಯಾನೇಜೆಂಗ್ ಡ್ಯೂರೆಕ್ಸ್‌ರ್ ಕೆಲಸ ಮಾಡುತ್ತಿರುತ್ತಾರೆ. ಇಂಗ್ಲಿಷ್ ನುಡಿ ಕಲಿಕೆ, ಪರ್ಕ್‌ಕೆಮ್ ಹಾಗೂ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುತ್ತಾರೆ. [kiran@iice.co.in](mailto:kiran@iice.co.in)
3. ಪ್ರೌ. ಕೆ. ವಿ. ನಾರಾಯಣ, ಪ್ರಸ್ತುತ ಹುದೆಂಪು ಭಾಪಾ ಭಾರತಿ ಪ್ರಾಧಿಕಾರ ಬೆಂಗಳೂರು, ಈ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತೊಂದು ಮೇವು ಎಂಬ ತಲೆಬರಹದಲ್ಲಿ ಇವರ ಈ ವರೆಗಿನ ಬರಹಗಳು ಹತ್ತು ಸಂಪುಟಗಳಲ್ಲಿ ಪ್ರಕಟವಾಗಿವೆ. ಸಂಸ್ಕೃತ-ಕನ್ನಡ ಪದಕೋಶ, ಭಾಷೆ (ವಿಶ್ವಕೋಶ), ದ್ವಾರಾ ವಿಜಯನ್ ಎಟಿಮಾಲಜಿಕಲ್ ಡಿಕ್‌ಶನರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನುಡಿ, ಭಾಪಾಶಾಸ್ತ್ರ, ಸಂಸ್ಕೃತಿ, ನಾಟಕ-ರಂಗಭೂಮಿ ಹಾಗೂ ಸಾಹಿತ್ಯದಲ್ಲಿ ಅಪಾರವಾದ ಕೆಲಸವನ್ನು ಮಾಡಿರುತ್ತಾರೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬೆಳವಣಿಗೆಯಲ್ಲಿ ಇವರ ಪಾತ್ರ ಅಶ್ಯಂತ ಮಹತ್ವದ್ದಾಗಿದೆ. [narayana48@gmail.com](mailto:narayana48@gmail.com)

**4. డా. ఎం.ఎస్. దుగ్రాప్రవీణ.**, కుష్టంన ద్వాదిద విశ్వవిద్యాలయద కన్నడ భాషే మత్తు భాషాంతర అధ్యయన విభాగదల్లి ఆసిస్టెంట్ పేట్రోఫేసర్ ఆగిరుత్తారే. హలవు తుళు కవితెగళన్ను తెలుగు నుఱిగే ఇవరు అనువాద మాడిరుత్తారే. “బాసేలా మితరిగళ తుళు టిప్పణిగళు”, “ఆధునిక కన్నడ సాహిత్య హాగూ జనశ్రీయతేయ ప్రత్యే” ఎంబిత్యాది ముస్తకగళన్ను ప్రచటిసిరుత్తారే. హలవారు సంశోధనా లేఖనాగళన్ను బరెదిరుత్తారే.

**durgapraveenms@gmail.com**

**5. డా. ఎల్. రామమూర్తి,** భారతీయ భాషా సంస్కార, మృసూరు ఇల్లి ఇవరు రీడర్ కమ్మ రీసర్జ్ ఆఫీసర్ ఆగి కేలస మాడుత్తిద్దారే. భాషా యోజనే, ఆధునికరణ, ప్రమాణీకరణ హాగూ భాషే మత్తు తంత్రజ్ఞానగళిగే సంబంధిసిద వివిధ యోజనాగళన్ను మున్నడేసువ హోటేగారికేయన్ను హోత్తిరుత్తారే. Language Loyalty and Displacement among Telugu Minorities in Pondicherry. PILC 2000, Modernisation of Tamil with Reference to Administration PILC 2000., Ya:nar (ed) PILC 2000. Tamil aaTchi mozhi (ed) PILC 2000. Mozhiyum Athikaaramum (Language and Power) Annam Publication 2005. Tamil Ilakkiyangal KaTTaviLppum KaTTamaippum (Tamil Literature : Structural and Deconstruction Approach) Kavya Publication 2005. Purism in Tamil Lambert, German 2010 and pedagogical grammar of Tamil మోదలాద ముస్తకగళన్ను ఇవరు ప్రచటిసిరుత్తారే. **ramamoorthyciil@gmail.com**

**6. ప్రో. ఇ. అణ్ణమల్చీ,** అంతరాష్ట్రీయ మట్టదల్లి భాషాలాస్త్రజ్ఞరాగి హసరు మాడిద ఇవరు, భారతీయ భాషా సంస్కార, మృసూరు. ఈ సంస్కృత్య నిదేశతకరాగి కేలసమాడిద్దారే. సద్య శికాగో విశ్వవిద్యానిలయద Department of South Asian Languages and Civilizations విభాగదల్లి సందర్శక ప్రాధ్యాపకరాగిరుత్తారే. ఆస్ట్రేలియాద మెల్బూర్నొ విశ్వవిద్యాలయ,

ಜಪಾನಿನ ಟೋಕಿಯೋ ವಿಶ್ವವಿದ್ಯಾನಿಲಯ ಹಾಗೂ ಅಮೇರಿಕದ ಯೀಲ್ ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಭಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುತ್ತಾರೆ. ಹಲವಾರು ವಿಧ್ಯಕೂರ್ತಿ ಲೇಖನಗಳನ್ನು ಬರೆದಿರುತ್ತಾರೆ. ಹಲವಾರು ಶೈಕ್ಷಣಿಕ ಯೋಜನೆಗಳಿಗೆ ಸಲಹಗಾರರಾಗಿಯೂ ಕೆಲಸ ಮಾಡಿದ್ದಾರೆ. Managing Multilingualism, Dimension of Verbal Extensions in Tamil, Adjectival Clauses in Tamil, Social Dimensions of Modern Tamil ಇನ್ನೂ ಹಲವಾರು ಮುಸ್ತಕಗಳನ್ನು ಪ್ರಕಟಿಸಿರುತ್ತಾರೆ. [annamalaie@uchicago.edu](mailto:annamalaie@uchicago.edu)

7. ಮೌ. ಜಿ. ಉಮಾಮಹೇಶ್ವರ ರಾವ್, ಇವರು ಹೃದರಾಬಾದ್ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಅಪಾಲಯದಲ್ಲಿ ಲಿಂಗ್ವಿಸ್ಟಿಕ್ ಆಂಡ್ ಟ್ರಾನ್ಸ್‌ಲೇಶನ್ಸ್ ಸ್ಪೆಷಿಸ್ ವಿಭಾಗದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಚಾರಿತ್ರಿಕ ಭಾಷಾಶಾಸ್ತ್ರ, ದೆರಿವೇಶನಲ್ ಮಾರ್ಪಾಲಜಿ, ನಾನೋ-ಲೀನಿಯರ್ ಫೋನಾಲಜಿ, ಕಂಪ್ಯೂಟೇಶನ್ ಲಿಂಗ್ವಿಸ್ಟಿಕ್ಸ್‌ನಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುತ್ತಾರೆ. ಮತ್ತು ಈ ಕ್ಷೇತ್ರಗಳಲ್ಲಿ ಹಲವಾರು ಮಹತ್ವದ ಸಂಶೋಧನೆ ಲೇಖನಗಳನ್ನು ಬರೆದಿರುತ್ತಾರೆ. ಮತ್ತಿನ್ ಟ್ರಾನ್ಸ್‌ಲೇಶನ್ಸ್‌ನಲ್ಲಿ ತೆಲುಗು ಮತ್ತು ಇತರೆ ದ್ರಾವಿಡ ನುಡಿಗಳನ್ನು ಅಳವಡಿಸುವ ಸಂಬಂಧದ ಯೋಜನೆಗಳನ್ನು ಕೈಗೊಂಡು ಕೆಲಸವನ್ನು ಮಾಡಿರುತ್ತಾರೆ. ಹಾಗೂ ತೆಲುಗು ನುಡಿಯ ರಚನೆ ಮತ್ತು ಬಳಕೆಯನ್ನು ಕುರಿತು ಹಲವು ವಿದ್ವತ್ವಾರ್ಥಿ ಬರಹಗಳನ್ನು ಬರೆದಿರುತ್ತಾರೆ. [guraohyd@gmail.com](mailto:guraohyd@gmail.com)

8. ಮೌ. ಅಯಿನವೋಲು ಉಪಾದೇವಿ, ಇವರು ಆಂದ್ರ ಪ್ರದೇಶದ ತೆಲುಗು ವಿಶ್ವವಿದ್ಯಾನಿಲಯದಲ್ಲಿ ಭಾಷಾಶಾಸ್ತ್ರ/ಪದಕೋಶಶಾಸ್ತ್ರ ವಿಷಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಈಗ ನಿವೃತ್ತಿಯನ್ನು ಹೊಂದಿರುತ್ತಾರೆ. ತೆಲುಗು ನುಡಿ, ಸಮಾಜ, ಸಂಸ್ಕೃತಿ ಕುರಿತು ಆಸಕ್ತಿಯನ್ನು ಹೊಂದಿದ್ದು, ಈ ಕ್ಷೇತ್ರಗಳಲ್ಲಿ ಕೆಲವು ಮುಸ್ತಕಗಳನ್ನು ಬರೆದಿರುತ್ತಾರೆ. ಆಂದ್ರ ಭಾಷಾ ಭೂಷಣಾಮು ಎಂಬ ತೆಲುಗು ವ್ಯಾಕರಣಕ್ಕೆ ಭಾಷಾಶಾಸ್ತ್ರೀಯ ಟೇಕುಗಳನ್ನು ಬರೆದಿರುತ್ತಾರೆ. Acquisition of Telugu Syntax (1990, New Delhi), dhwanyanukaraNapadakooSam (A dictionary of

Onomatopoeic words in Telugu) (P.S. Telugu University, 2001) ಮೊದಲಾದ ಮಸ್ತಕಗಳನ್ನು ಪ್ರಕಟಿಸಿರುತ್ತಾರೆ. [profushadevi@yahoo.co.uk](mailto:profushadevi@yahoo.co.uk)

**9.** ಡಾ. ಪಿ. ಶ್ರೀಕುಮಾರ್, ಇವರು ಆಂಧ್ರ ಪ್ರದೇಶದ ದ್ವಾರಿದಿಯನ್ ವಿಶ್ವವಿದ್ಯಾನಿಲಯದ Dravidian and Computational Linguistics ವಿಭಾಗ, ಕುಪ್ಪಂ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಚಾರಿತ್ರಿಕ ಭಾಷಾಶಾಸ್ತ್ರ, ಭಾಷೆ ಮತ್ತು ತಂತ್ರಜ್ಞಾನ, ಸಾಮಾಜಿಕ ಭಾಷಾಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ತಾಳಿರುತ್ತಾರೆ. ಇವರ �Language, Labour and Emancipation (2009) ಎಂಬ ಇವರ ಮಸ್ತಕಕ್ಕೆ ಕೇರಳ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯು ದೊರಕಿರುತ್ತದೆ. Language Technology Studies and Language of Academic Writing ಎಂಬ ವಿಷಯಗಳ ಮೇಲೆ ವಿಶೇಷ ಕೋರ್ಸ್‌ಗಳನ್ನು ಆರಂಭಿಸಿರುತ್ತಾರೆ. ಈಚೆಗೆ Grammatical Tradition in Dravidian Languages and Lilaathilakam (2015) ಎಂಬ ಹಂಸಿಕೆಯನ್ನು ತಂದಿರುತ್ತಾರೆ. [linguafranka@yahoo.com](mailto:linguafranka@yahoo.com)

**10.** ದಿವಂಗತ ಮೌ. ಎ.ಪಿ. ಅಂಡ್ರೂಕುಟಿ ಇವರು ಕೇರಳದ ತಿರುವನಂತಪುರದ ಕೇರಳ ವಿಶ್ವವಿದ್ಯಾನಿಲಯದಲ್ಲಿ ಭಾಷಾಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೇರಳದಲ್ಲಿ ಚಾರ್ಮಸ್ಕಿಯ ಭಾಷಾಶಾಸ್ತ್ರೀಯ ತಿಳುವಳಿಕೆಯನ್ನು ಬೆಳಸುವಲ್ಲಿ ಅತ್ಯಂತ ಮಹತ್ವದ ಕೆಲಸವನ್ನು ಮಾಡಿರುತ್ತಾರೆ. ವಾಕ್ಯರಚನೆ ಹಾಗೂ ಸಾಮಾಜಿಕ ಭಾಷಾಶಾಸ್ತ್ರವನ್ನು ಕುರಿತು ಅನೇಕ ವಿಧ್ಯಾತ್ಮಕ ಲೇಖನಗಳನ್ನು ವಿವಿಧ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ.

## ಪರಿವಿಡಿ

ಮೊದಲ ಮಾತು	v
ಲೇಖಕರ ಪರಿಚಯ	vii
೧. ಕನ್ನಡ - ಇಂಗ್ಲಿಷು: ಅಂಟಿದ ನಂಟು ಮೇಟಿ ಮಲ್ಲಿಕಾರ್ಜುನ	೧
೨. ಇಂಗ್ಲಿಷು ಭಾಷಾ ಕಲಿಕೆ ಮತ್ತು ಉದ್ದೋಗ ಮಾರುಕಟ್ಟೆ ಕೀರ್ತನ್ ಕುಮಾರ್ ಕೆ.	೩೯
೩. ಕನ್ನಡ - ಇಂಗ್ಲಿಷು: ಕೆ. ವಿ. ನಾರಾಯಣ	೬೫
೪. ತುಳು - ಇಂಗ್ಲಿಶ್ ಸಂಬಂಧ ಸ್ವರೂಪ ಡಾ. ದುರ್ಗಾಪ್ರಸಾದ್	೧೪೨
೫. ತಮಿಳು - ಇಂಗ್ಲಿಷು: ಅಧಿಕಾರ ಸಂಬಂಧಗಳು ಮೂಲ : ಡಾ. ಎಲ್. ರಾಮಮೂರ್ತಿ ಅನು: ಡಾ. ಮಣಿಮೇವಿಲ್ಯೆ ಮತ್ತು ಡಾ. ಮೇಟಿ ಮಲ್ಲಿಕಾರ್ಜುನ	೧೫೯
೬. ಶಿಕ್ಷಣದಲ್ಲಿ ಇಂಗ್ಲಿಷನ್ನ ಕಲಿಯುವ ಅವಕಾಶದ ಸಮೀಕರಣ ಮತ್ತು ಭಾರತದಲ್ಲಿ ಬಹುಭಾಷೀಯತೆಯ ಸಮರ್ಪೋಲೀಕರಣ ಮೂಲ : ಡಾ. ಇ. ಅಣ್ಣಾಮಲ್ಯೆ ಅನು : ಡಾ. ಹೇಮಾದೇವಿ ಬಿ. ಎನ್	೧೬೧
೭. ಶಿಕ್ಷಣ ಮಾಧ್ಯಮ: ಭಾರತದಲ್ಲಿ ಇಂಗ್ಲಿಶ್ ಭಾಷೆಯ ಸ್ಥಾನಮಾನ ಮೂಲ : ಡಾ. ಇ. ಅಣ್ಣಾಮಲ್ಯೆ ಅನು : ಶ್ರೀ ಶಂಸ ಐತಾಳ	೨೦೭

೪.	ಇಂಗ್ಲಿಷ್‌ನ ದೇಶೀಕರಣ ಮತ್ತು ಬಹುಭಾಷಿಕತೆಯ ಸಮರ್ಪಾಲೀಕರಣ	೨೨೨
	ಮೂಲ : ಡಾ. ಇ. ಅಣ್ಣಾಮಲ್ಯ ಅನು : ಡಾ. ಹೇಮಾದೇವಿ ಬಿ. ಎನ್	
೫.	ತೆಲುಗು - ಆಂಗ್ಲ ಸುದಿಗಳ ಸಂಬಂಧ : ಪ್ರಭಾವಗಳು	೨೪೮
	ಮೂಲ : ಡಾ. ಗಾರಪಾಟಿ ಉಮಾಮಹೇಶ್ವರ ರಾವ್ ಅನು : ಡಾ. ವೀರಭದ್ರೇಗೌಡ ಜಿ.	
೧೦.	ತೆಲುಗಿನ ಮೇಲೆ ಇಂಗ್ಲಿಷ್ ಪ್ರಭಾವ	೨೮೯
	ಮೂಲ : ಅಯಿನಪ್ಪೋಲು ಉಪಾದೇವಿ ಅನು : ಬಿ. ಸುಜಾನ್ ಮೂತ್ತಿ	
೧೧.	ಮಲಯಾಳಂ ಭಾಷಾ ಸಮುದಾಯ ಮತ್ತು ಇಂಗ್ಲಿಷ್ ಭಾಷೆಯ ಸ್ಥಾನ	೩೨೪
	ಮೂಲ : ಎ. ಶ್ರೀಪತಿಮಾರ್ತಿ ಅನು : ಡಾ. ಎ. ಮೋಹನ್ ಕುಂಟಾರ್	
೧೨.	ಭಾಗೋಳಿಕರಣ ಮತ್ತು ಭಾಷೆ	೩೩೬
	ಮೂಲ : ಎ.ಪಿ. ಆಂಡ್ರೂಪುಟಿ ಅನು : ಡಾ. ಹೇಮಾದೇವಿ ಬಿ.ಎನ್	

## ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರು ಮತ್ತು ಸದಸ್ಯರು

- |  |   |
|--|---|
| <p>೧) ಡಾ. ಕೆ.ವಿ. ನಾರಾಯಣ<br/>ಅಧ್ಯಕ್ಷರು<br/>ಕುವೆಂಪು ಭಾಷಾ ಭಾರತಿ ಪ್ರಾಧಿಕಾರ<br/>ನಂ. ೩೬೯, 'ಗೌರಿ'<br/>ಡಿಯೋ ಮಾರ್ಟ್‌ಲ್ ಲೇಟೀಚ್<br/>ಅನಂತಪುರ ರಸ್ತೆ. ಯಲಹಂಕ<br/>ಬೆಂಗಳೂರು-೫೬೦೦೬೪<br/>narayana48@gmail.com</p> | <p>೨) ಡಾ. ಎಚ್.ಎಸ್. ಅನುಪಮಾ<br/>ಜಲಜಾ ಜನರಲ್ ಮತ್ತು ಹೆರಿಗೆ ಆಸ್ಟ್ರೇ<br/>ಕವಲಕ್ಸಿ<br/>ಕವಲಕ್ಸಿ ಅಂಜೆ-ಜಿಲ್ಲಾಗಳಿಗೆ<br/>ಹೊನ್ನಾವರ ತಾ॥<br/>ಉತ್ತರ ಕನ್ನಡ ಜಿಲ್ಲೆ-ಜಿಲ್ಲಾಗಳಿಗೆ<br/>anukrishna93@gmail.com</p> |
| <p>೩) ಹೆಚ್. ಹೆಚ್. ನಾಗಭೂಷಣ ಸ್ವಾಮಿ<br/>ರಂಜಿ, ರಂಜಿನೇ ಕ್ರಾಸ್.<br/>ವಿಲ್ನ್ಸ್ ಗಾಡನ್<br/>ಬೆಂಗಳೂರು-೫೬೦೦೨೬<br/>olnswamy@gmail.com</p>  | <p>೪) ಹೆಚ್. ಶಿವರಾಮಯ್ಯ<br/>ರಂಜಿ, ಹೆಚ್. ಸಾಲು ಮನೆ<br/>ನಾಗರಭಾವಿ ಗ್ರಾಮ, ಬಸ್ಕೆ ರೋಡ್<br/>ಬೆಂಗಳೂರು-೫೬೦೦೨೬</p>   |
| <p>೫) ಡಾ. ನರಸಿಂಹಾಚಳ್ ಹುಳಿಯಾರ್<br/>ಖಿಲ್ಲಿ/ಎ, ರನೇ ಕ್ರಾಸ್, ವಿನೇ<br/>ಮುಖ್ಯರಸ್ತೆ,<br/>ಬಿ.ಎ.ವಂ.ಎಲ್. ಲೇಟೀಚ್,<br/>ಬೆಂಗಳೂರು-೫೬೦೦೬೮<br/>natarajhuliyar@gmail.com</p>                                     | <p>೬) ಡಾ. ವಿನಯಾ ಒಪ್ಪುದ<br/>'ನೆಮ್ಮದಿ', ರಂಜಿ,<br/>ಸಿ.ಎಟ್.ಡಿ. ಕಾಲೋನಿ<br/>ಶ್ರೀನಗರ, ಧಾರವಾಡ-೫೬<br/>nabhapavimd@gmail.com</p>  |
| <p>೭) ಶ್ರೀ ಅಬ್ದುಲ್ ಮೇಲಿನಮನಿ<br/>ಆಸ್ಕಾ ಪ್ರೈಸ್‌ನ<br/>ದುರ್ಗ ವಿಹಾರದ ಹತ್ತಿರ<br/>ಬಾಗಲಕೋಟೆ-೫೬೦೬೫೦<br/>ashifmelinamani@gmail.com</p>   | <p>೮) ಡಾ. ಆರ್. ಮೋಹನ್‌ಚಂದ್ರ<br/># ರಂಜಿಗಳ, ಸಿರಿಗಂಧ<br/>ರಂಜಿನೇ ಮುಖ್ಯರಸ್ತೆ,<br/>ಎಂ.ಸಿ. ಬಿಡಾವಣೆ, ವಿಜಯನಗರ<br/>ಬೆಂಗಳೂರು-೫೬೦೦೪೦<br/>poornima54@gmail.com</p>                                      |

- ೯) ಡಾ. ಎಸ್. ಶಿರಾಜ್ ಅಹಮದ್  
ಪ್ರಾಥ್ಯಾಪಕರು, ಇಂಗ್ಲಿಷ್ ವಿಭಾಗ  
ಸಹ್ಯಾದ್ರಿ ಕಲಾ ಕಾಲೇಜು,  
ವಿದ್ಯಾನಗರ,  
ಶಿವಮೊಗ್ಗ ಜಿಲ್ಲೆ-೫೬೨೧೦೫  
sirajahmeds@gmail.com
- ೧೦) ಡಾ. ಪ್ರೀತಿ ಶ್ರೀಮಂಧರ್ ಕುಮಾರ್  
# ೪೮೨, ಬೆತ್ತಬಾನು,  
ಎ ಮತ್ತು ಬಿ ಬ್ಲ್ಯಾಕ್  
ಕುವೆಂಪು ನಗರ, ಮೈಸೂರು-೫೬೨೧೦೫  
priti.shubhachandra@gmail.com
- ೧೧) ಶ್ರೀ. ಕೆ.ಎ. ದಯಾನಂದ, ಕ.ಆ.ಸೇ.  
ನಿದೇಶಕರು  
ಕನ್ನಡ ಮತ್ತು ಸಂಸ್ಕೃತ ಇಲಾಖೆ  
ಕನ್ನಡ ಭವನ  
ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨  
kanbhavblr@gmail.com
- ೧೨) ಶ್ರೀ ಕೆ. ಹೆದರ್ ಆಲಿಶಾನ್  
ಲೆಕ್ಚರ್ಡಿಕಾರಿಗಳು  
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ  
ಕಲಾಗಾಮ, ಬೆಂಗಳೂರು  
ವಿಶ್ವವಿದ್ಯಾನಿಲಯ  
ಆವರಣದ ಹಿಂಭಾಗ, ಮಲ್ಲತ್ತಹಳ್ಳಿ  
ಬೆಂಗಳೂರು-೫೬೦೦೫೬
- ೧೩) ಶ್ರೀ ಹಿ. ನಾರಾಯಣಸ್ವಾಮಿ  
ರಿಜಿಸ್ಟ್ರೇಶನ್  
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ  
ಕಲಾಗಾಮ, ಬೆಂಗಳೂರು  
ವಿಶ್ವವಿದ್ಯಾನಿಲಯ  
ಆವರಣದ ಹಿಂಭಾಗ, ಮಲ್ಲತ್ತಹಳ್ಳಿ,  
ಬೆಂಗಳೂರು-೫೬೦೦೫೬  
ದೂ: ೦೮೦-೨೫೧೫೫೧೧೧೧೧೧೧  
kbbpbengaluru@gmail.com

## ಕನ್ನಡ – ಇಂಗ್ಲಿಷು: ಅಂಟಿದ ನಂಟು

– ಮೇಟಿ ಮಲ್ಲಿಕಾರ್ಜುನ

In the lives of individuals and societies, language is a factor of greater importance than any other. For the study of language to remain solely the business of a handful of specialists would be a quite unacceptable state of affairs.' Saussure

೧.

ಭಾರತದಲ್ಲಿ ಇಂಗ್ಲಿಷು: ವಸಾಹತುಶಾಹಿ ದಾರಿಯ ಜಾಡುಹಿಡಿದು

ವಸಾಹತುಶಾಹಿ ದಾರಿಯ ಜಾಡಿನ ಸುಳಿವುಗಳನ್ನು ಹೆಡುಕಿಕೊಂಡು ಹೋಗುವುದರಿಂದ, ಭಾರತದಲ್ಲಿ ಇಂಗ್ಲಿಷು ಹಂಟ್ವಾಕಿರುವ ಸಾಂಸ್ಕೃತಿಕ ಪಲ್ಲಟಗಳನ್ನು ಹಾಗೂ ಅವುಗಳ ಪರಿಣಾಮಗಳನ್ನು ಗುರುತಿಸಬಹುದು. ಇದೊಂದು ಬಗೆಯಲ್ಲಿ ಚರಿತ್ರೆಯ ಹಿನ್ನೆಲ್ಲಾಟದ ನೆಲೆಯಾಗಿದೆ. ಶೈಕ್ಷಣಿಕ ಸನ್ವೇಶದಲ್ಲಿ ನಾವು ಕೆಷ್ಟೊಂಡಿರುವ ನುಡಿ ಚರಿತ್ರೆಯ ಬಗೆಗಿನ ನಿಲುವುಗಳಿಗೆ ಹೊರತಾದ ಸಂಗಳಿಗಳನ್ನು ಅರಿಯಬಹುದಾಗಿದೆ. ಇಂಗ್ಲಿಂಗ್ ಈ ಹಿಂದಣ ಹೆಚ್ಚಿಗಳು ಕನ್ನಡದ ಮುಂದಣ ಹೆಚ್ಚಿಗಳಿಗೆ ಹೇಗೆ ತೊಡರುಗಾಲಾಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಈ ಮಾತನ್ನು ನಿರ್ಣಾಯಕವಾಗಿ ಈಗಲೇ ಹೇಳಲಾರೆ. ಏಕೆಂದರೆ, ಕನ್ನಡ-ಇಂಗ್ಲಿಷು ಜೊತೆಗೊಡಿ ನಡೆದುಕೊಂಡು ಬಂದಿರುವವೇ? ಇಲ್ಲವೇ ಬಂದು ಇನ್ನೊಂದರ ಜೊತೆ ಪ್ರೇಮೋಟಿಯನ್ನು ನಡೆಸಿಕೊಂಡು ಬಂದಿರುವವೇ? ಇಲ್ಲವೇ ಕನ್ನಡದ ದಾರಿ ಮತ್ತು ಗುರಿಗಳನ್ನು ರೂಪಿಸುವಲ್ಲಿ ಇಂಗ್ಲಿಷು ಕನ್ನಡದ ಕೈ ಹಿಡಿದುಕೊಂಡು ಮುನ್ನಡೆಸಿಕೊಂಡು ಬಂದಿದೆಯೋ? ಇಲ್ಲವೇ ಈ ಎರಡೂ ನುಡಿಗಳು ಭಿನ್ನದಾರಿಗಳನ್ನು ಸರೆಸಿರುವವೋ? ಎಂಬಿತ್ಯಾದ ಕೇಳಿಗಳಿಗೆ ಬದಲುಗಳನ್ನು ಕಂಡುಕೊಂಡ ಮೇಲೆ ಇಂಗ್ಲಿಷು ನುಡಿ ಬಗೆಗಿನ ನಿಲುವುಗಳನ್ನು ನಿಷ್ಕಳವಾಗಿ ಗುರುತಿಸಬಹುದು. ನುಡಿಯೊಂದನ್ನು ಕುರಿತು ಮಾತನಾಡುವುದು ಎಂದರೆ ಆ ನುಡಿಯ ವಿಕಾಸಗೊಂಡ ಪರಿಸರದ ತಾತ್ಕಾರ್ಥಕೆಯನ್ನು ಕುರಿತು ಮಾತನಾಡುವುದೂ ಆಗಿರುತ್ತದೆ. ಇಂತಹ ವಿಶ್ಲೇಷಣೆಗಳು ಕೇವಲ ರಚನೆ, ಬಳಕೆಗಳಿಗೆ ಸಂಬಂಧಿಸಿದ

ಚರ್ಚೆಗಳಿಗೆ ಮಾತ್ರ ಸೀಮಿತವಾಗಿರುವದಿಲ್ಲ. ಬದಲಾಗಿ ಸ್ಯೇದ್ವಾಂತಿಕ ನೆಲೆಗಳಿಗೆ ಸಂಬಂಧಿಸಿದ ನಿಲುವುಗಳು ಆಗಿರುತ್ತವೆ. ಪೊಲಾರ್‌ ಮತ್ತು ಶೆಯಿಫ್ಲಿನ್ [1994:55] ಅವರ ಮಾತುಗಳ ಮೂಲಕ ಈ ವಾದವನ್ನು ಸಾಬಿತಪಡಿಸಬಹುದು, “ನುಡಿಯ ಸಿದ್ಧಾಂತಗಳು ಸಾಮಾಜಿಕ ಹಾಗೂ ಭಾಷಿಕ ವಿಶ್ಲೇಷಣೆಗಳ ಕಾರಣದಿಂದ ಅತ್ಯಂತ ಮಹತ್ವದ ಸಂಗತಿಗಳಾಗಿರುತ್ತವೆ. ಏಕೆಂದರೆ ಅವುಗಳು ಕೇವಲ ನುಡಿ ಬಗೆಗಿನ ಚರ್ಚೆಗಳ ಮಾತ್ರವಾಗಿರುವದಿಲ್ಲ”. ನುಡಿ ಸಂವಹನ ವ್ಯವಸ್ಥೆಗಿಂತ ಮಿಗಿಲಾಗಿರುವ ಬೇರೆ ಏನನ್ನೋ ತಿಳಿಸುವ ಸಾಂಕೇತಿಕ ಸೂಚಕವಾಗಿ, ನುಡಿಯೊಂದು ನೆಲೆನಿಂತಿರುತ್ತದೆ. ಸಮೂಹಗಳು ಯಾರನ್ನು ಒಳಗೊಂಡಿವೆ ಹಾಗೂ ಯಾರನ್ನು ಹೊರಗಿಟ್ಟಿವೆ ಎಂಬಂತಹ ಸಾಮಾಜಿಕತೆಯನ್ನು ಸೂಚಿಸುವ ಸೂಚಕವೂ ಇದಾಗಿರುತ್ತದೆ. ಸಮೂಹಗಳು ತಮ್ಮ ಬೇರೆ ಬೇರೆ ಉದ್ದೇಶಗಳನ್ನು ಮಂರ್ಪಿಸಿಕೊಳ್ಳಲು, ನುಡಿಯನ್ನು ಈ ಸಮೂಹಗಳು ಹೇಗೆ ಒಳಸಿಕೊಳ್ಳುತ್ತವೆ ಹಾಗೂ ಇಂತಹ ಉದ್ದೇಶಗಳಿಗೆ ಇರಬಹುದಾದ ರಾಜಕೀಯ ತಿರುಳುಗಳೇನು ಎಂಬುದನ್ನೂ ಇಂತಹ ಸೂಚಕಗಳು ಮನಗಾರೀಸುತ್ತವೆ. ವಸಾಹತುಳಾಂಶಿ ಹಾಗೂ ವಸಾಹತೋತ್ತರ ಸನ್ವಿಷೇಶದಲ್ಲಿ ಇಂಗ್ಲಿಶ್ ಮೆಗ್ನೋಡಿಸಿಕೊಂಡ ಸ್ಯೇದ್ವಾಂತಿಕತೆ, ಆಚರಣೆಗಳು ಹಾಗೂ ಅದು ಪಡೆದುಕೊಂಡಿರುವ ಸಾಂಕ್ಷಿಕ ಸ್ವರೂಪವನ್ನು ಕುರಿತು ಈ ಬರಹವು ಚರ್ಚಿಸುತ್ತದೆ. ಹಾಗೆಂದು ಇಂಗ್ಲಿಶ್ ಇಡೀ ಚರ್ಚಿತ್ಯಯನ್ನು ಇದು ಸರಳ ರೇಖಾತ್ಮಕವಾಗಿ ಮಂಡಿಸುವುದಿಲ್ಲ. ಬದಲಾಗಿ ಹಲವು ಬಗೆಯ ಶೈಕ್ಷಣಿಕ ತೀರ್ಣಾನಗಳು, ಚೆಟುವಟಿಕೆಗಳು ಹಾಗೂ ನಡಾವಳಿಗಳ ಮೂಲಕ, ಇಂಗ್ಲಿಶನ್ನು ಹೇಗೆ ಸಾಂಕ್ಷಿಕಗೊಳಿಸಲಾಗಿದೆ ಅನ್ನಪುದನ್ನು ಇಲ್ಲಿನ ಚರ್ಚೆಗಳು ಹೆಚ್ಚಾಗಿ ಬೆಳೆಸಬೇಕಾಗಿದೆ. ಆಂಟೋನಿಯೋ ಗ್ರಾಮೀಯ ಜಿಂತನೆ ಹಾಗೂ ಒಳನೋಟಿಗಳ ಮೂಲಕ ಇಲ್ಲಿಯ ವಿಶ್ಲೇಷಣೆಗಳನ್ನು ಮಾಡಬೇಕಾಗುತ್ತದೆ. ಅಂದರೆ ಸಂಸ್ಕೃತಿ ಮತ್ತು ಅಧಿಕಾರಗಳ ನಡುವಳಿನ ನಂಟಸ್ತಿಕೆಯನ್ನು ಬಿಡಿಸಿ ನೋಡುವುದರಿಂದ, ಈ ಸಾಂಸ್ಕೃತಿಕ ಪ್ರಾಬಲ್ಯವು ಸಮೂಹಗಳ ಬೆಂಬಲದಿಂದಲೇ ಹೇಗೆ ಕಾರ್ಯ ನಿರ್ದಿಷ್ಟಿಸುತ್ತದೆ ಹಾಗೂ ಸಮೂಹಗಳ ಮೇಲೆ ಹೇರಿಕೆಯನ್ನು ಒಡ್ಡುವ ಮೂಲಕವೂ ಇಂತಹ ಪ್ರಾಬಲ್ಯವು ತನ್ನೆಲ್ಲ ಕ್ರಿಯಾ ಯೋಜನೆಗಳನ್ನು ಸಾಧಿಸಿಕೊಳ್ಳುತ್ತದೆ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲದೇ ಅಂತಹ ಯೋಜನೆಗಳೇ ಮೇಲುಗೈ ಪಡೆಯುವಲ್ಲಿ ಈ ನಿಲುವುಗಳು ಒತ್ತಾಸೆಯಾಗಿರುತ್ತವೆ. ಗ್ರಾಮೀ ಹೇಳುವಂತೆ, ಸಮೂಹಗಳ ಸಾಮಾಜಿಕ ಜೀವನ್ಯತೆಯ ಎರಡು ಬಗೆಯಲ್ಲಿ ನೆಲೆಗೊಳ್ಳುತ್ತದೆ. ಒಂದು ಸಾಮಾಜಿಕ ಪ್ರಾಬಲ್ಯವನ್ನು ಸಾಧಿಸುವುದಾದರೆ, ಮತ್ತೊಂದು ಬೌದ್ಧಿಕ ಹಾಗೂ ನೈತಿಕ ಮುಂದಾಳುತ್ತನವನ್ನು ನೆಲೆಗೊಳಿಸುವುದಾಗಿದೆ. ಈ ವಾದದಿಂದ ಒಂದು ಸಂಗತಿ ಮಾತ್ರ ನಿಷ್ಕಳಗೊಳ್ಳುತ್ತದೆ.

ಅದೇನೆಂದರೆ, ಅಧಿಕಾರದ ಅಧಿಕೃತ ವಿನಾಯಸಗೊಳ್ಳುವ ಮೋದಲೇ, ಯಜಮಾನಿಕೆಯ ಚಟುವಟಿಕೆಗಳು ಸಮುದಾಯಗಳ ಒಳಗೆಯೇ ಹುದುಗಿಕೊಂಡಿದ್ದವು. ಭಾಷಿಕ ನಡೆಗಳು ಮುಂಚೂಣಿಗೆ ಬಂದ ಮೇಲೆ ಇಂತಹ ಯಜಮಾನಿಕೆಗಳ ಪ್ರಾಬಲ್ಯವು ತೀವ್ರಗೊಂಡಿದೆ ಎಂದೇ ಹೇಳಬೇಕಾಗುತ್ತದೆ. ಉಳಿಗವಾನ್ಯ ಹಾಗೂ ವಸಾಹತುಂಹಾಗಿ ಈ ಧೋರಣೆಗಳಿಗೆ ಸಂಸ್ಕೃತ ಮತ್ತು ಇಂಗ್ಲಿಷು ನುಡಿಗಳು ಒತ್ತಾಸೆಯಾಗಿ ನಿಂತಿವೆ ಎಂಬುದಂತು ದಿಟ. ಇಂಗ್ಲಿಷು ಇವತ್ತು ಪಡೆದುಕೊಂಡಿರುವ ಎಲ್ಲ ಬಗೆಯ ಪ್ರಾಬಲ್ಯಗಳಿಗೆ ಇಂತಹ ಯಜಮಾನಿಕೆಯ ಚಟುವಟಿಕೆಗಳೇ ಕಾರಣವಾಗಿರುತ್ತವೆ.

ಭಾರತದಲ್ಲಿ ಇಂಗ್ಲಿಷು ಒಂದು ಬಗೆಯ ಮೇಲ್ಪರ್ವತ ಹಾಗೂ ಬ್ರಿಟಿಷು ವಸಾಹತು ಚರಿತ್ರೆಯ ರೂಪಕದಂತಿದೆ. ಭಾರತದ ಮೇಲ್ಪರ್ವತ ಮತ್ತು ಬ್ರಿಟಿಷರ ಸಾಮಾಜಿಕ ಚರಿತ್ರೆಯನ್ನು ಅರಿಯಲು ಇಲ್ಲಿ ಇಂಗ್ಲಿಷು ಕೇವಲ ಒಂದು ಅಸ್ತವಾಗಿ ಮಾತ್ರ ಆಗಿರದೆ, ಅಂತಹ ಚಾರಿತ್ರಿಕ ಒಳಸೂಳಿಗಳ ಜಾಡನ್ನು ಪತ್ತೆಹಚ್ಚಿ ನೋಡುವ ವಿಶೇಷಕವೂ ಆಗಿರುತ್ತದೆ. ಈ ವಾದವು ಒಂದು ಬಗೆಯ ಅಳಕ್ಕಿರಿಯನ್ನು ಮೂಡಿಸಬಹುದು, ಆದರೂ ಇದುವೇ ದಿಟವಾದ ನಿಲುವು. ಹತ್ತೊಂಬತ್ತು ಹಾಗೂ ಇಪ್ಪತ್ತನೇ ಶತಮಾನಗಳಲ್ಲಿ ಪ್ರಾಧುರ್ಯದ ಇಡೀ ನಿರ್ದಾರಣೆಯ ಮಾಧ್ಯಮ ಇಂಗ್ಲಿಷು ನುಡಿಯಾಗಿತ್ತು. ಈ ಭಾಷಿಕ ಪ್ರಾಬಲ್ಯ ಭಾರತಕ್ಕೆ ಅಧಿಕಾರ ಹಸ್ತಾಂತರ ಆಗುವವರೆಗೂ ಮುಂದುವರಿದಿತ್ತು. ದಿಟ, ಈ ನುಡಿಯ ಪ್ರಾಬಲ್ಯದಲ್ಲಿ ಈಗಲೂ ಯಾವುದೇ ಸಡಿಲತೆಯನ್ನು ಕಾಣಿಸುವುದು ದುಸ್ತರವೇ ಸರಿ. ಆದರೆ ಈಗ ಸಂವಿಧಾನದಿಂದ ರಾಷ್ಟ್ರನುಡಿಗಳಿಂದು ಮಾನ್ಯತೆ ಪಡೆದ ದೇಶಿನುಡಿಗಳು ಒಂದಿಲ್ಲಿಂದು ಬಗೆಯಲ್ಲಿ ತಮ್ಮ ನೆಲೆಗಳನ್ನು ಕಂಡುಕೊಂಡಿವೆ.

ಭಾರತದಲ್ಲಿ ಇಂಗ್ಲಿಷಿನ ನಿರೂಪಣೆಯ ಬಗೆಗಳನ್ನು ಮುದುಕುವ ಜರೂರಿದೆ. ಏಕೆಂದರೆ, ಇಂಗ್ಲಿಷು ಪರಕೀಯ ನುಡಿಯಾಗಿ, ನಂತರ ಸಾಮಾಜಿಕಾಂಗಿ ನುಡಿಯಾಗಿ ಭಾರತದೊಳಗೆ ಹೋಕಿದೆ. ಕಾಲ ಕ್ರಮೇಣ ಈ ನಾಡಿನ ದೇಶಿನುಡಿಗಳೊಟ್ಟಿಗೆ ಇಂಗ್ಲಿಷೂ ಸೇರಿರುತ್ತದೆ. ಅಳಕ್ಕಿರಿಯೇನಂದರೆ ಈ ನಿಲುವು ಪ್ರಜಾಸತ್ತಾತ್ಮಕ ಮಾನ್ಯತೆಯನ್ನು ಪಡೆದಿರುತ್ತದೆ.

ಭಾರತದಲ್ಲಿ ಇಂಗ್ಲಿಷು ವ್ಯಾಪಕ ಹಾಗೂ ಮೇಲ್ಪರ್ವತ ವಸಾಹತು ಚರಿತ್ರೆಯನ್ನು ಹೊಂದಿದೆ. ಹತ್ತೊಂಬತ್ತು ಹಾಗೂ ಇಪ್ಪತ್ತನೇ ಶತಮಾನಗಳವರೆಗೆ ಭಾರತವು ಸ್ವತಂತ್ರಗೊಂಡು ತನ್ನದೇ ನುಡಿ ಯೋಜನೆಗಳನ್ನು ರೂಪಿಸಿಕೊಳ್ಳುವ ತನಕವೂ ಇಂಗ್ಲಿಷೇ ಪ್ರಾಬಲ್ಯ ಹಾಗೂ ಅಧಿಕಾರದ ನುಡಿಯಾಗಿತ್ತು. ಇಂಗ್ಲಿಷು ಪರಕೀಯ

ಹಾಗೂ ಸಾಮಾಜಿಕಶಾಖೆ ನುಡಿಯಾಗಿ ಒಟ್ಟಿತವಾಗಿದ್ದರೂ, ಭಾರತದ ಹಲವು ನುಡಿಗಳ ನಡುವೆ ಅದು ಪ್ರಜಾಸತ್ತೀಕ ನಂಟನ್ನ ಹೊಂದಿದ ನುಡಿಯಾಗಿದೆ ಎಂದು ಆರೋಪಿಸಲಾಗಿದೆ. ಕರ್ನಾಟಕದ ಸನ್ನಿವೇಶದಲ್ಲಿ, ಇಂಗ್ಲಿಶ್ ನುಡಿಯ ಬಗೆಗಿನ ನಿರೂಪಣೆಗಳನ್ನು ಹುಡುಕುವುದು ಹಾಗೂ ಅವುಗಳನ್ನು ವಿಶ್ಲೇಷಿಸುವುದು ಈ ಬರಹದ ಅಶ್ಯಂತ ಜರೂರಿನ ಸಂಗತಿಯಾಗಿದೆ. ಭಾರತದ ಬಹುಭಾಷಿಕ ಸನ್ನಿವೇಶದಲ್ಲಿ ಇಂಗ್ಲಿಶ್ ಅಶ್ಯಂತ ಚೈತನ್ಯದ ನುಡಿಯಾಗಿ ನೆಲೆನಿಂತಿದೆ ಎಂದು ಒಟ್ಟಿಹೇಳಲಾಗುತ್ತಿದೆ. ಭಾರತದ ಈ ಇಂಗ್ಲಿಶ್ ಜಾಗತಿಕ ಇಂಗ್ಲಿಶನ್ನು ಹುಟ್ಟಿ ಹಾಕುವುದಕ್ಕೆ ಕಾರಣವಾಗಿದೆ ಎಂಬ ಪ್ರತೀಕೀಯಿದೆ. ಈ ವಾದವನ್ನು ಪ್ರತ್ಯೇಹಜ್ಞ ನೋಡಲು ಸಾಕ್ಷಿಗಳ ಅಗತ್ಯವಿದೆ. ಭಾರತದ ಪ್ರತಿಶತ 65 ಯುವ ಏಳಿಗೆ ಮಾತನಾಡುವ ನಗರ ಪ್ರದೇಶದ ಇಂಗ್ಲಿಷಿನ ಪಡಕೋಶ, ಸೊಲ್ಲರಿಮೆ, ನುಡಿಗಟ್ಟಿಗಳ ವಿಶ್ಲೇಷಣೆಯನ್ನು ಮಾಡಿ ಈ ಮೇಲಿನ ಮಾತನ್ನು ಸಾಬೀತು ಪಡಿಸಿಕೊಳ್ಳಬಹುದು. ಆದರೆ ಜಾಗತಿಕರಣ, ಆರ್ಥಿಕ ಉದಾರೀಕರಣ ಹಾಗೂ ತಂತ್ರಜ್ಞಾನದ ಪ್ರಭಾವ ಹಾಗೂ ಪರಿಣಾಮದ ಕಾರಣ ಇಂಗ್ಲಿಶ್ ನುಡಿ ಬಗೆಗಿನ ಧೋರಣೆಯಲ್ಲಿ ಅಗಾಧವಾದ ಪಲ್ಲಿವನ್ನು ಕಾಣಬಹುದು. ಭಾರತದಲ್ಲಿ ಇಂಗ್ಲಿಶ್ ನೆಲೆಗೊಂಡ ದಿನದಿಂದಲೂ ಈ ನುಡಿ ತನ್ನದೇ ಆದ ವಿರೋಧಾಭಾಸ ಹಾಗೂ ಗೊಂದಲಗಳನ್ನು ಹುಟ್ಟಿ ಹಾಕಿರುವುದು ಮಾತ್ರ ದಿಃ. 21ನೇ ಶತಮಾನದಲ್ಲಿ ಬೇರೊಂದು ಬಗೆಯಲ್ಲಿ ಈ ಎಲ್ಲ ವಿರೋಧಾಭಾಸಗಳು ಹಾಗೂ ಗೊಂದಲಗಳು ನಮಗೆ ಸವಾಲುಗಳನ್ನು ಒದ್ದುತ್ತಿರುವುದನ್ನೂ ಇಲ್ಲಿ ಬಿಡಿಸಿ ನೋಡಬಹುದು.

ಭಾರತದಲ್ಲಿ ಇಂಗ್ಲಿಶ್ ತನ್ನ ಅಸ್ತಿತ್ವವನ್ನು ನೆಲೆಪಡೆದ ದಿನದಿಂದ ಇವತ್ತಿನಪರೆಗೂ ಈ ನಾಡಿನ ಸಮುದಾಯಗಳೊಳಗೆ ಸಾಕಷ್ಟು ವಿರೋಧಾಭಾಸಗಳನ್ನು ಹಾಗೂ ಗೊಂದಲಗಳನ್ನು ಉಂಟುಮಾಡುತ್ತಲೇ ಬಂದಿದೆ. ಈ ಯಾವ ಸಂಗತಿಯೂ ಈ ಹೊತ್ತಿಗೂ ಕಣ್ಣರೆಯಾಗಿಲ್ಲ. ಬದಲಾಗಿ ಇಪ್ಪುಗಳು ಹೊಸ ವಿನ್ಯಾಸದಲ್ಲಿ ಹೊಸ ಅವಶಾರಗಳನ್ನು ಪಡೆಯುತ್ತಿವೆ. ಇಂಗ್ಲಿಷಿನ ಪ್ರಭಾವ, ಪ್ರಾಬಲ್ಯ ಹಾಗೂ ಯಜಮಾನಿಕೆಯ ನೆಲೆಗಳು ಮೈಪಡೆದಿರುವ ಬಗೆಯಲ್ಲಿಯೇ, ಆ ನುಡಿ ನಮ್ಮನ್ನು ಹೇಗೆಲ್ಲ ಆವರಿಸಿಕೊಂಡಿದೆ ಮತ್ತು ಅದನ್ನು ನಾವು ಬೇತಾಳನಂತೆ ನಮ್ಮ ಹೆಗಲ ಮೇಲೆ ಹೊತ್ತುಕೊಂಡು, ತಲೆಮಾರುಗಳಿಂದ ತಲೆಮಾರುಗಳಿಗೆ ರವಾನಿಸುವ ಕೆಲಸದಲ್ಲಿ ಪಾಲೆಗ್ಗಂಡಿದ್ದೇವೆ ಎಂಬೆಲ್ಲ ಸಂಗತಿಗಳನ್ನು ಈ ಇಪ್ಪತ್ತೊಂದನೇ ಶತಮಾನದಲ್ಲಿ ಒರೆಹಚ್ಚಿ ನೋಡುವ ಜರೂರಿದೆ ಎಂಬುದನ್ನು ಯಾರು ಅಲ್ಲಾಗಳೇಯವಂತಿಲ್ಲ.

### ಇಂಗ್ಲಿಷು ಶಿಕ್ಷಣ ಕಾರ್ಯಾಚಾರ 1835

ಭಾರತದಲ್ಲಿ ಇಂಗ್ಲಿಷು ಶಿಕ್ಷಣ ಕಾರ್ಯಾಚಾರ ಒಂದು ಶಾಸಕಾಂಗದ ಕಾರ್ಯಾಗಿ 1835ರಲ್ಲಿ ಕೌನ್ಸಿಲ್ ಆಫ್ ಇಂಡಿಯಾ ಶಾಸಕಾಂಗ ಸಭೆಯಲ್ಲಿ ಜಾರಿಗೊಂಡಿತು. ಆವ್ಯತಿನ ವಸಾಹತು ಭಾರತದ ಗವರ್ನರ್ ಜಂರಲ್ ಆಿದ್ದ ವಿಲಿಯಂ ಬೆಂಟಿಂಕ್‌ನಿಗೆ ಭಾರತದಲ್ಲಿ ಇಂಗ್ಲಿಷು ಶಿಕ್ಷಣವನ್ನು ನೆಲೆಗೊಳಿಸಲು ಇದು ಅತ್ಯಂತ ಬಲವಾದ ಸಾಧನವಾಗಿತ್ತು. ಈ ನಡೆಗೆ ಮೂರಕವಾಗಿ ಶಿಕ್ಷಣ ಮತ್ತು ಸಾಹಿತ್ಯ ಬೆಳವಣಿಗೆಗೆ ಅಗತ್ಯವಾಗಿದ್ದ ಹಣಕಾಸಿನ ನೆರವನ್ನು ಕೂಡ ಬ್ರಿಟಿಷ್ ಪಾರ್ಲಿಮೆಂಟು ಈಸ್‌ ಇಂಡಿಯಾ ಕಂಪನಿಯ ಮೂಲಕ ಮರುಹಂಚಿಕೆಯನ್ನು ಮಾಡುವಂತೆ ವಿಲಿಯಂ ಬೆಂಟಿಂಕ್‌ನು ನೋಡಿಕೊಂಡನು. ಸಾಂಪ್ರದಾಯಿಕ ಮುಸ್ಲಿಮ್ ಮತ್ತು ಹಿಂದೂ ಧರ್ಮದವರಿಗೆ, ಅವರದೇ ದೇಶಿನುಡಿಗಳಾದ ಅರಾಬಿಕ್ ಮತ್ತು ಸಂಸ್ಕೃತಗಳಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಬೆಳವಣಿಗೆಗೆ ಬೇಕಾಗುವ ಎಲ್ಲ ಬಗೆಯ ಸಹಾಯವನ್ನು ಮೊದಲೊದಲು ಬ್ರಿಟಿಷರು ಮಾಡುತ್ತಿದ್ದರು. ಆದರೆ ತದನಂತರ, ಪಾಶ್ಚಾತ್ಯ ಪರ್ಯಾಕ್ರಮದೊಂದಿಗೆ ಇಂಗ್ಲಿಷು ಮಾಡ್ಯಮದ ಮೂಲಕ ಶಿಕ್ಷಣವನ್ನು ಕೊಡುವ ತೀರ್ಣಾನವನ್ನು ಅವರು ಕೈಗೊಂಡರು. ಇದಕ್ಕಾಗುಣವಾಗಿ, ಆಡಳಿತ, ನಾಯಕಾಗಳ ಪ್ರಮುಖ ನುಡಿಯನ್ನಾಗಿಸಿ ಇಂಗ್ಲಿಷನ್ನು ಬೆಂಬಲಿಸಲಾಯಿತ್ತು. ಹಾಗೂ ಈ ನಿಲುವನ್ನು ಬಲಪಡಿಸಲು ಅದಕ್ಕೆ ಬೇಕಾದ ಎಲ್ಲಾ ಬಗೆಯ ಮಾನದಂಡಗಳನ್ನು ರೂಪಿಸಿದರು. ಅಂದರೆ ಕೋರ್ಟು ಮುಂತಾದ ವಲಯಗಳಲ್ಲಿ ಈಗಾಗಲೇ ಬಳಕೆಯಲ್ಲಿದ್ದ ಪರ್ಯಾಯನ ನುಡಿಯನ್ನು ತರವುಗೊಳಿಸಿ, ಆ ಜಾಗದಲ್ಲಿ ನಿರಂತರವಾಗಿ ಇಂಗ್ಲಿಷನ್ನು ನೆಲೆಗೊಳಿಸಿದರು. ಪರಿಣಾಮವಾಗಿ, ಇಂಗ್ಲಿಷು ಕೇವಲ ವಸಾಹತು ಆಳ್ಳಿಕೆಯ ನುಡಿ ವಾತ್ವಾಗಿರದೇ, ಅದೊಂದು ಭಾರತದ ನುಡಿಯಾಗಿಂದೇ ರೂಪಗೊಳ್ಳುವಂತಹ ಸನ್ವಿಷೇಷವನ್ನು ಮಟ್ಟಿಹಾಕಲಾಯಿತು. ಭಾರತದ ಶಿಕ್ಷಣವನ್ನು ಕುರಿತು ಮೆಕಾಲೆಯ ಪ್ರಸಿದ್ಧವಾದ ವರದಿ ಇಲ್ಲವೇ ಮೊರಂಡಮಾನನ್ನು ತಯಾರಿಸಲು ಕೂಡ ಈ ಎಲ್ಲ ನಿಲುವು-ತೀರ್ಣಾನಗಳು ಒತ್ತಾಸೆಯಾಗಿದ್ದವು. ಅಷ್ಟು ಅಲ್ಲದೆ, ದೇಶಿನುಡಿ ಹಾಗೂ ಸಂಸ್ಕೃತಿಯ ಬಗೆಗೆ ಕೇಳಿರಿಮೆಯನ್ನು ಮಟ್ಟಿಸುವ ಮನ್ವಾರವೂ ಅಲ್ಲಿತ್ತು. ವಿಶೇಷವಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ ಮತ್ತು ಹಿಂದಿ ಮುಂತಾದ ನುಡಿಗಳನ್ನು ಇಲ್ಲಿ ಹೆಸರಿಸಬಹುದು. ಹಾಗೂ ಇವುಗಳ ಮೂಲಕ ಶಿಕ್ಷಣ ಕೊಡುವ ಸಾಧ್ಯತೆ ಹಾಗೂ ತಿಳಿವಿನ ಬಗೆಗೆ ನೆಗಟಿವ್ ಬಿಲುಮೆಯನ್ನು ಬೆಳೆಸುವ ಕೆಲಸವನ್ನೂ ಮೆಕಾಲೆ ತನ್ನೀ ವರದಿ ಮೂಲಕ ಮಾಡಿದನೆಂದೇ ಹೇಳಬಹುದು. ಹಾಗಾಗಿ ದೇಶಿನುಡಿಗಳ ಶಿಕ್ಷಣಕ್ಕೆ ಅತ್ಯಂತ ಕಡಿಮೆ ಆರ್ಥಿಕ ನೆರವನ್ನು ನೀಡುತ್ತಿದ್ದರು ಎಂಬುದು ಗಮನಾರ್ಹ.

ಇಂಗ್ಲಿಶ್ ತಾನು ಭಾಷಾವಲಯದಲ್ಲಿ ಇತರ ಭಾಷೆಗಳಿಗಿಂತ ಮೂಲಭೂತವಾಗಿಯೇ ಬೇರೆ ಎಂಬ ಭಾವನೆಯನ್ನು ಉಂಟುಮಾಡುತ್ತದೆ. [ರ್ಯಾಡಿಕಲ್ ಡಿಫರೆನ್ಸ್ ಬಿಟ್ಟೀನ್ ಸೆಲ್ಫ್ ಆಂಡ್ ಆದರ್ಸ್] ಇಂಗ್ಲಿಶ್ ಭಾರತದಲ್ಲಿ ಕೇವಲ ಒಂದು ನುಡಿಯಾಗಿರಲಿಲ್ಲ ಬದಲಾಗಿ ಅದೊಂದು ಜೆಂಟನೆಯ ಪಂಥ ಆಗಿತ್ತು ಹಾಗೂ ಅದು ಆಲೋಚನಾ ಕ್ರಮದ ಶೈಲಿಯೂ ಕೊಡ ಆಗಿತ್ತು [ಸ್ಪೈಲ್ ಆಫ್ ಧಾಟ್] ಮತ್ತು ಈ ಇಂಗ್ಲಿಶ್ ನುಡಿಗೆ ಮೊಹಾಂಸಾ ಮೌಲ್ಯ ಅನ್ನು ಕೊಡಲಾಗಿದೆ. ಈ ಪ್ರಭಾವೀ ವ್ಯಾಖ್ಯಾನ ಯಾವಾಗಲೂ ವಿಷಯಾಂಶರಗೇಣ್ಣುವ ರೂಪಣ ಮಾಡುತ್ತದೆ. ಹಾಗಾಗಿ ಅಧಿಪತ್ಯದ ಪರಿಗಳನೆ ವ್ಯಕ್ತಿ ಹಾಗೂ ಸಮಾಹಾಗಳ ಬದುಕಿನಲ್ಲಿ ಬೇರೆಯಲ್ಲ ನಿಲುವುಗಳಿಗಿಂತ ನುಡಿಗೆ ಅಶ್ಯಂತ ಮಹತ್ವದ ನೆಲೆಯಿರುತ್ತದೆ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.

**ಭಾರತದಲ್ಲಿ ಇಂಗ್ಲಿಶ್ ಮನ ಮಾಡಿದ್ದ ಹೇಗೆ?**

1813ರಲ್ಲಿ ಬ್ರಿಟಿಂಗ್ ಪಾರ್ಲಿಮೆಂಟ್ ಈಸ್ ಇಂಡಿಯಾ ಕಂಪನಿಯ ವಿಶೇಷಾಧಿಕಾರವನ್ನು ಮತ್ತೆ ಮುಂದಿನ 20 ವರುಷಕ್ಕೆ ನವೀಕರಿಸಿದ ಮೇಲೆ ಭಾರತೀಯರ ಶಿಕ್ಷಣವನ್ನು ಬೆಂಬಲಿಸುವ ಇರಾದೆಯನ್ನು ಈ ಕಂಪನಿಯು ಹೊಂದಿರುವುದನ್ನು ಇಲ್ಲಿ ನೋಡಬಹುದು. ಭಾರತದ ದೇಶೀ ಸಾಹಿತ್ಯವನ್ನು ಏಳಿಗೆಬಡಿಸುವ, ಮನರುಜ್ಞೀವಿಸುವ ಹಾಗೂ ಭಾರತದ ದೇಶೀ ಅರಿವಿಗರನ್ನು ಉತ್ಸೇಜನಗೊಳಿಸುವ ಕಾರ್ಯಕ್ರಾಗಿ, ಬ್ರಿಟಿಂಗ್ ಸರಕಾರವು ಈಸ್ ಇಂಡಿಯಾ ಕಂಪನಿಗೆ ಪ್ರತೀ ವರುಷವೂ ಒಂದು ಲಕ್ಷ ರೂಪಾಯಿಗಳ ಅನುದಾನಕ್ಕೆ ಬೇಡಿಕೆಯನ್ನು ಸಲ್ಲಿಸುವಂತೆ ಸೂಚಿಸಿತು. ಬ್ರಿಟಿಂಗ್ ದೇಶೀ ವಿಜಾನ್ಯಗಳ ತಿಳಿವನ್ನು ಪರಿಚಯಿಸುವ ಹಾಗೂ ಅದನ್ನು ಭಾರತದಲ್ಲಿ ನೆಲೆಗೊಳಿಸುವ ಉದ್ದೇಶವು ಈ ನಿಲುವುಗಳ ಹಿಂದೆ ಅಡಕವಾಗಿತ್ತು ಎಂಬುದು ಮಾತ್ರ ಗಮನಾರ್ದ. ಈಗಾಗಲೇ ಭಾರತದಲ್ಲಿ ನೆಲೆಗೊಂಡಿದ್ದ ಸಾಂಪ್ರದಾಯಕ ಶಿಕ್ಷಣ ಮಾದರಿಗಳಾದ ಮದ್ರಸಾ ಹಾಗೂ ಹಿಂದೂ ಪಾಠಶಾಲೆಗಳನ್ನು ಮೊದೆಮೊದಲು ಈ ಕಂಪನಿಯ ಬೆಂಬಲಿಸುತ್ತಿಲ್ಲ ಬಂತು. ದಿಟ್ಟದಲ್ಲಿ ಬ್ರಿಟಿಂಗ್ ರೆಂಡ್ ನಾಡಿನ ಆ ಹೊತ್ತಿನ ಶಿಕ್ಷಣ ಕ್ರಮಕ್ಕೆ, ಭಾರತದ ಈ ಸಾಂಪ್ರದಾಯಕ ಶಿಕ್ಷಣವನ್ನು ಹೋಲಿಸಿದರೆ, ಈ ಶಿಕ್ಷಣ ಕ್ರಮವು ಅಶ್ಯಂತ ನಿರುಪಯುಕ್ತವಾದದ್ದು ಎಂಬ ಸಂಗತಿ ನಿಜಿಖಾಗಿದ್ದರೂ, ಈ ಕಂಪನಿಯು ಇದನ್ನು ಬೆಂಬಲಿಸಿತು. ಆದರೆ ಇಂತಹ ನಿಲುವುಗಳ ಹಿಂದಿನ ಕಾರಣಗಳು ಮಾತ್ರ ಇಲ್ಲಿ ಅಶ್ಯಂತ ನಿಜಿಖಾಗಿವೆ. ಅಂದರೆ ಭಾರತೀಯರ ಏಳ್ಳಗಾಗಿ ನಾವು ನಿರಂತರ ಶ್ರಮಿಸುತ್ತಿರುವೆವೆ ಎಂಬ ಪ್ರಭಾವ ಮತ್ತು ನಂಬಿಕೆಯನ್ನು ಭಾರತೀಯರಲ್ಲಿ ಉಂಟುಮಾಡುವುದೇ ಈ ನಿಲುವುಗಳ ಹಿಂದಿನ ಆಶಯವಾಗಿತ್ತು. ಆದಾಗ್ಯಾ,

ಭಾರತೀಯರಿಗಾಗಿ ಹೀಗೆ ಹಣವನ್ನು ವ್ಯಯಮಾಡುವ ಕ್ರಮ ಎಷ್ಟರಮಟ್ಟಿಗೆ ಸೂಕ್ತವಾದದು ಎಂದು 1820ರ ಹೊತ್ತಿಗೆ, ಈ ಈಸ್ಟ್ ಇಂಡಿಯಾ ಕಂಪನಿಯೋಳಿಗಿನ ಬಹಳಷ್ಟು ಅಧಿಕಾರಿಗಳು ಪ್ರಶ್ನಿಸಿರುವುದನ್ನೂ ನಾವಿಲ್ಲಿ ಕಾಣಬಹುದು. ಆದರೆ ಈ ಕ್ರಮವು ಕೇವಲ ಓರಿಯಂಟಲ್ ಶಿಕ್ಷಣವನ್ನು ಮುಂದುವರಿಸುವುದು ಮಾತ್ರವಲ್ಲ ಬದಲಾಗಿ ಉಪಯುಕ್ತ ಶಿಕ್ಷಣವನ್ನು ಅಂದರೆ ಇಂಗ್ಲಿಷು ಶಿಕ್ಷಣವನ್ನು ಕೊಡುವುದೂ ನಮ್ಮ ಗುರಿ ಎಂಬುದನ್ನು ಇವರೆಲ್ಲರೂ ಅರಿತುಕೊಂಡಿರುವುದನ್ನೂ ಈ ಚರ್ಚೆಗಳಲ್ಲಿ ಕಾಣಬಹುದು. ಈ ನಿಲುವಿಗೆ ಅನುಗುಣವಾಗಿಯೇ, ಬೆಂಗಾಲದಲ್ಲಿ ಪಾಶ್ಚಿಮಾತ್ಯ ತಿಳಿವನ್ನು ಇಂಗ್ಲಿಷಿನ ಮೂಲಕವೇ ಹರಡುವ ಖಾಸಗಿ ಕಾಲೇಜುಗಳು ಆಗಲೇ ಶುರುವಾದವು. ಏಕೆಂದರೆ ಆ ದಿನಗಳಲ್ಲಿ ಇಂಗ್ಲಂಡಿನಲ್ಲಿ ನಡೆಯುತ್ತಿದ್ದ ಹಾಗೂ ನೆಲೆಗೊಂಡಿದ್ದ ಅಭಿಜಾತ/ಸಾಂಪ್ರದಾಯಿಕ ಶಿಕ್ಷಣವನ್ನು ಬದಲಾಯಿಸುವುದಕ್ಕಿಂತ ಹೆಚ್ಚಾಗಿ ಇವರಿಗೆ ಭಾರತದಲ್ಲಿ ಇಂಗ್ಲಿಷು ಶಿಕ್ಷಣವನ್ನು ಶುರು ಮಾಡುವುದೇ ಅತ್ಯಂತ ಮಾಹಿತ್ಯದ ನಿರಾರ್ಥಕವಾಗಿತ್ತು. ಬ್ರಿಟಿಷ್ ಪ್ರಭುತ್ವದ ಈ ನಿಲುವು ಹಲವು ವಿರೋಧಾಭಾಸಗಳನ್ನು ಹೊಂದಿತ್ತು ಎಂಬುದು ಮೇಲೊಳ್ಳಬದಲ್ಲಿಯೇ ಕಾಣುತ್ತದೆ. ಸಂಸ್ಕೃತ ಹಾಗೂ ಪರ್ಯಾಯನ್ ನುಡಿಗಳು ಭಾರತದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಆವರಿಸಿಕೊಂಡಂತೆ, ಇದೇ ಸ್ವರೂಪದ ವಿಷಯಗಳಾದ ಗ್ರೇಕ್ ಮತ್ತು ಲ್ಯಾಟಿನ್ ನುಡಿಗಳು ಈಗಲೇ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯನ್ನು ಆಕ್ರಮಿಸಿಕೊಂಡಿದ್ದವು. ಗ್ರೇಕ್ ಇಲ್ಲವೇ ಲ್ಯಾಟಿನ್ ವ್ಯಾಕರಣ/ಮಾರ್ಡ್ಯಮ ಶಾಲೆಗಳಿಗೆ ಹೊರತಾಗಿ ಇನ್ನಾವುದೇ ಆಧುನಿಕ ನುಡಿಗಳಲ್ಲಿ ಶಿಕ್ಷಣವನ್ನು ನೀಡಲು ನಿರಾಕರಿಸುತ್ತಿದ್ದ ಬ್ರಿಟಿಷ್ ಸರಕಾರವು, ಭಾರತದಲ್ಲಿ ಮಾತ್ರ ಶಿಕ್ಷಣವನ್ನು ಆಧುನಿಕರಿಸುವ ಇರಾದೆಯನ್ನು ಹೊಂದಿತ್ತು. ಅಷ್ಟೆಯಲ್ಲದೇ ಅಂತಹವೇಂದು ಕ್ರಿಯಾ ಯೋಜನೆಯನ್ನು ರೂಪಿಸಿ, ಆ ಯೋಜನೆಯು ಇಂಗ್ಲಿಷಿನ ಮೂಲಕ ಅಸ್ತಿತ್ವಕ್ಕೆ ಬರುವುದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಭಾರತದ ಸನ್ವಿಷೇಷದಲ್ಲಿ ಮಾತ್ರ ಸಂಸ್ಕೃತ ಮತ್ತು ಪರ್ಯಾಯನ್ ನುಡಿಗಳ ಮೂಲಕ ಕೊಡಲಾಗುತ್ತದ್ದ ಶಿಕ್ಷಣದ ಬದಲಾಗಿ ಇಂಗ್ಲಿಷಿನ ಮೂಲಕ ಶಿಕ್ಷಣವನ್ನು ನೀಡಬೇಕೆಂಬ ಬ್ರಿಟಿಷರ ಈ ನಿಲುವು, ಅವರ ದೇಶದ ಶಿಕ್ಷಣಕ್ಕೆ ಹೋಲಿಸಿದರೆ ವ್ಯತಿರಿಕ್ತವಾಗಿತ್ತು. ಸಂಸ್ಕೃತ ಮತ್ತು ಪರ್ಯಾಯನ್ ನುಡಿಗಳ ಮೂಲಕ ಕೊಡುತ್ತಿದ್ದ ಭಾರತದ ಶಿಕ್ಷಣ ಮಾದರಿಯಂತೆಯೇ, ಬ್ರಿಟಿನ್ನಿನಲ್ಲಿಯೂ ಕೂಡ ಗ್ರೇಕ್ ಮತ್ತು ಲ್ಯಾಟಿನ್ ನುಡಿಗಳೇ ಪ್ರಾಬಲ್ಯವನ್ನು ಹೊಂದಿದ್ದವು. ಬ್ರಿಟಿನ್ನಿನಲ್ಲಿಯೂ ಕಾಸಿಕಲ್ ಮತ್ತು ಲಿಬರಲ್ ಶಿಕ್ಷಣ ಮಾದರಿಗಳ ನಡುವೆ ಆಯ್ದುಯ ಸವಾಲುಗಳು ಎದುರಾಗಿದ್ದವು. ಆದರೆ ಭಾರತದಲ್ಲಿ ಇಂಗ್ಲಿಷು ಶಿಕ್ಷಣವನ್ನು ಕೊಡುವುದಕ್ಕೆ ಇದ್ದಂತಹ ಈ ಉತ್ಸಾಹ ತಮ್ಮ ನಾಡಿನಲ್ಲಿ ಯಾವುದೇ ಲಿಬರಲ್ ಶಿಕ್ಷಣ ಮಾದರಿಯನ್ನು

ನೆಲೆಗೊಳಿಸುವಲ್ಲಿ ಇರಲಿಲ್ಲ. ಈ ಕುರಿತ ಸವಾಲುಗಳು ತಲೆದೋರಿದರೂ, ಈಗಾಗಲೇ ಇಂಗ್ಲಿಂಡಿನಲ್ಲಿ ನೆಲೆಗೊಂಡಿದ್ದ ವ್ಯಾಕರಣ ಶಾಲೆಗಳು, ಗ್ರೇಸ್ ಮತ್ತು ಲ್ಯಾಟೀನ್ ನುಡಿಗಳಿಗೆ ಹೊರತಾದ ಬೇರೊಂದು ನುಡಿಯ ಮೂಲಕ ಶಿಕ್ಷಣವನ್ನು ಕೊಡುವುದನ್ನು ಏರೋಧಿಸುವುದಕ್ಕೆ ಪೂರ್ವಕವಾಗುವ ಪರ್ಯಾಕ್ರಮವನ್ನು ಮಾತ್ರ ವಿಸ್ತರಿಸಲಾಯ್ದು. ಅಂದರೆ ಗ್ರೇಸ್ ಮತ್ತು ಲ್ಯಾಟೀನ್ ನುಡಿಗಳ ಬದಲಾಗಿ ಇಂಗ್ಲಿಶ್ ನುಡಿಯನ್ನು ಮಾತ್ರ ಜಾರಿಗೊಳಿಸಲಿಲ್ಲ. ಉದಾರವಾದಿ ಧೋರಣೆಯ ಶಿಕ್ಷಣದ ಆವಶ್ಯಕತೆ ಭಾರತಕ್ಕೆ ಅಷ್ಟೇ ಜರೂರಿನದಾಗಿತ್ತು. ಹಾಗಾಗಿ ಇಂಗ್ಲಿಶ್ ಈ ಉದಾರವಾದಿ ಶಿಕ್ಷಣವನ್ನು ಕೊಡುವುದಕ್ಕೆ ಒತ್ತಾಸೆಯಾಗಿರುವ ನುಡಿ ಎಂಬ ನಂಬಿಕೆಯನ್ನು ಹರಡಲಾಯಿತು. ಈ ಬೆಳವಣಿಗೆ ಪೂರ್ವಕವಾದ ನಿಲ್ದಾರಿಗಳು ಕೂಡ ಅಸ್ತಿತ್ವಕ್ಕೆ ಬಂದಿರುವುದು ಗಮನಾರ್ಥ. ಭಾರತದಲ್ಲಿ ಇಂಗ್ಲಿಶ್ ಶಿಕ್ಷಣ ಬೆಳೆದ ಬಗೆಗಳನ್ನು ನಿಗಾಹಿಸಿ ನೋಡಿದರೆ, ಇಂಗ್ಲಿಶ್ ಹಂಟ್ ಹಾಕಿರುವ ರಾಜಕಾರಣದ ವಿನ್ಯಾಸಗಳು ಎಂತಹವು ಎಂಬ ಸಂಗತಿ ಇಲ್ಲಿ ಗೋಚರಿಸುತ್ತದೆ.

ರಾಜಾ ರಾಮಮೋಹನ್ ರಾಯ್ ಅವರು ತಮ್ಮ ಪತ್ರದಲ್ಲಿ ಇಂಗ್ಲಿಶ್ ಶಿಕ್ಷಣದ ಪರವಾಗಿ ಹೀಗೆ ಹೇಳುತ್ತಾರೆ, “ಸಂಸ್ಕೃತ ನುಡಿಯು ನಮ್ಮ ದೇಶವನ್ನು ಕತ್ತಲಲ್ಲೇ ಇಟ್ಟಿದೆ. ಇಂಗ್ಲಿಶ್ ಶಿಕ್ಷಣವನ್ನು ನೀಡುವುದರಿಂದ ಮಾತ್ರ ಉದಾರ, ಸ್ವಫ್ತಿಕ ಹಾಗೂ ಪ್ರಬುಧ್ವ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗುತ್ತದೆ”. ಈ ಮಾತಿಗೆ ಪುರಾವೆಯಾಗಿ ರಾಯ್ ಅವರೇ ಸ್ವತಃ ಕೆಲವು ಇಂಗ್ಲಿಶ್ ಮಾರ್ಘಮುಶಾಲೆಗಳನ್ನು ಶುರು ಮಾಡಿದ್ದರು. ಅಷ್ಟೇಯಲ್ಲದೆ ವಿದ್ಯಾರ್ಥಿಗಳಿಗೆ ಇಂಗ್ಲಿಂಗ್ಲಿನಲ್ಲಿ ಹೆಚ್ಚಿನ ತರಬೇತಿ ಕೊಡಿಸುವುದಕ್ಕೂ ಒತ್ತಾಸೆಯಾಗಿದ್ದರು. ಈ ನಿಲ್ದಾರಿಗಳು ಮೊಕಾಳೆ ಬಲವಾಗಿಯೇ ಒಪ್ಪಿಕೊಂಡು, ಈ ದೇಶದ ಜನತೆಯನ್ನು ಇಂಗ್ಲಿಶ್ ವಿದ್ಯಾಂಸರನಾಗಿ ರೂಪಿಸುವುದು ಅಗತ್ಯ ಮತ್ತು ಸಾಧ್ಯವೆಂಬ ನಂಬಿಕೆಯಿಂದಲೇ ಮೊಕಾಳೆ ಇಂಗ್ಲಿಶ್ ಶಿಕ್ಷಣ ಕುರಿತ ತನ್ನ ಕ್ರಿಯಾ ಯೋಜನೆಯನ್ನು ಈ ದಿಸೆಯಲ್ಲಿ ರೂಪಿಸಿದನು.

ಕರ್ನಾಟಕ ಇಲ್ಲವೇ ಭಾರತದಲ್ಲಿ ಇಂಗ್ಲಿಶ್ ನುಡಿಯನ್ನು ದಿನದ ಎಲ್ಲ ಬಗೆಯ ವ್ಯವಹಾರಗಳಲ್ಲಿ ಎಷ್ಟುಜನ ಬಳಸುತ್ತಾರೆ ಎಂಬುದಕ್ಕೆ ತಕ್ಷದಾದ ಯಾವುದೇ ಸಮೀಕ್ಷೆ ಇಲ್ಲವೇ ಇನ್ನಾವುದೇ ಬಗೆಯ ವಿಚಿತ್ರವಾದ ಅಂತಿಸಂಖ್ಯೆಗಳ ಪುರಾವೆಗಳು ಇದುವರೆಗೂ ನಮಗೆ ಸಿಕ್ಕಿಲ್ಲ. ಹಾಗೂ ನುಡಿ ಯೋಜನೆಯನ್ನು ಹಮ್ಮಿಕೊಳ್ಳುವವರಿಗೆ ಭಾರತ/ಕರ್ನಾಟಕದ ನುಡಿ ನೇಲಗಾಣ್ಯೆಯ (ಭಾಷಾಪರಿಸರದ ವ್ಯಾಪ್ತಿ) ಬಗೆ ಇಡಿಯಾದ ಕಣೋಟವಿರುತ್ತದೆ ಎಂಬುದರ ಬಗೆ ಕೂಡ ನಮಗೆ ನಿಷ್ಕಳವಿಲ್ಲ.

ನುಡಿ ಹಮ್ಮಗೆಯ ದಾರಿ ಮತ್ತು ಗುರಿಗಳು ನಿಚ್ಚೆಳವಿಲ್ಲದ ನಾಡಿನಲ್ಲಿ ರಾಜಕೀಯ ಮತ್ತು ಸಾಮಾಜಿಕ ಸ್ವಾಯತ್ತತೆಯ ಬಗೆಗೂ ಯಾವುದೇ ಸ್ಪಷ್ಟತೆ ಇರಲಾರದು. ಉದ್ಯೋಗ, ಶೈಕ್ಷಣಿ, ಸಾಮಾಜಿಕ ಅಂತಸ್ತು, ಆರ್ಥಿಕ ವಿಭಿನ್ನ, ಶಿಳ್ಳವಿನ ಉತ್ಸಾಹನೆ, ಹರಡುವಿಕೆ ಹಾಗೂ ಸ್ವಜನಶೀಲತೆಯ ಹೋಸತನ ಎಂಬಿತಾದ್ದಿ ಸಂಗಂಗಳ ಜೊತೆಗೆ ಇಂಗ್ಲಿಷಿನ ನಂಟಃಸ್ಟಿಕೆಯನ್ನು ಬೆಸೆಯಲಾಗಿದೆ. ಭಾರತದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚರಿತ್ರೆಯನ್ನು ನಿಗಾಯಿಟ್ಟು ನೋಡಿದರೆ, ಸಂಸ್ಕೃತ ಮತ್ತು ಪರ್ಯಾಯನ್ ನುಡಿಗಳು ಕೂಡ ಇಂಗ್ಲಿಷಿನಷ್ಟೇ ಬಲವಾದ ಅಧಿಕಾರ ನಂಟಃಸ್ಟಿಕೆಯನ್ನು ಹೊಂದಿದ್ದವು. ಆದರೆ ಇವತ್ತಿಗೂ ಈ ನಿಲುವಿನಲ್ಲಿ ಅಗಾಧವಾದ ಪಲ್ಲಟವನ್ನು ಕಾಳಿವುದು ದುಸ್ರರವೇ ಸರಿ. ಅಂತಾರಾಷ್ಟ್ರೀಯ ವ್ಯಾಪಕತೆಯ ಕೊರತೆಯ ಕಾರಣ ಈ ನುಡಿಗಳು ಇಂಗ್ಲಿಷಿನ ಜೊತೆಗೆ ಪ್ರೇಮಾಣಿಯನ್ನು ನಡೆಸಲು ಸಾಧ್ಯವಾಗದೇ ಆ ನುಡಿಯೊಂದಿಗೆ ರಾಜಿಯಾಗಿವೆ. ಹಾಗೆಂದು ಈ ನುಡಿಗಳು ತಮ್ಮ ಅಧಿಕಾರ ಸಂಬಂಧಗಳನ್ನು ತೋರೆದಿವೆ ಎಂದಲ್ಲ. ಬದಲಾಗಿ ಅಧಿಕಾರ ಕೇಂದ್ರಗಳಲ್ಲಿ ವ್ಯವಹರಿಸುವಾಗ, ಸಂಸ್ಕೃತ ಮತ್ತು ಇಂಗ್ಲಿಷಿನ ನಡುವೆ ಒಂದು ಪರಸ್ಪರತೆಯ ವಿನ್ಯಾಸವು ರೂಪಗೊಂಡಿದೆ. ಈ ವಿನ್ಯಾಸದ ವ್ಯಾಪ್ತಿ ಕೇವಲ ಭಾರತಕ್ಕೆ ಸೀಮಿತಗೊಂಡಿದೆ. ಭಾರತದ ದೇಶಿ ನುಡಿಗಳು ಮೊದಲು ಸಂಸ್ಕೃತದ ಇಡೀ ಪ್ರಾಬಲ್ಯ ಮತ್ತು ಯಜಮಾನಿಕೆಗೆ ಒಳಗಾಗಿದ್ದವು. ವಸಾಹತುಶಾಹಿ ಪ್ರಭಾವ ಹಾಗೂ ಪರಿಣಾಮವಾಗಿ ಇಂಗ್ಲಿಷಿನ ಪ್ರಾಬಲ್ಯಕ್ಕೆ ಒಳಗಾದವು. ಸಂಸ್ಕೃತ ಮತ್ತು ಪರ್ಯಾಯನ್ ನುಡಿಗಳ ಅಧಿಕಾರದ ಜಾಗವನ್ನು ಇಂಗ್ಲಿಷು ಆಕ್ರಮಿಸಿಕೊಂಡಿತು ಎಂಬುದು ದಿಟ್ಟ. ಆದರೆ ಈ ಎರಡೂ ನುಡಿಗಳು ಮಾತ್ರ ಅಧಿಕಾರ ಕೇಂದ್ರಗಳಿಂದ ಕಡಲಲ್ಲಿ ಎಂಬುದು ಗಮನಾರ್ದಿ. ಪರಿಣಾಮವಾಗಿ ಸಂಸ್ಕೃತ ಮತ್ತು ಇಂಗ್ಲಿಷು ನುಡಿಗಳು ಇವತ್ತು ಕನ್ನಡದ ಮೇಲೆ ಸವಾರಿ ಮಾಡುತ್ತಿವೆ. ಕನ್ನಡ ನುಡಿ ರಚನೆ, ಬಳಕೆ, ಶಿಳ್ಳವಿನ ಮಾದರಿಗಳು, ಉದ್ಯೋಗದ ಬಗೆಗಿನ ನಂಬಿಕೆ, ಶೈಕ್ಷಣಿಕ ನಿಲುವುಗಳು ಹಾಗೂ ಸಾಂಸ್ಕೃತಿಕ ಚಹರೆಗಳು ರೂಪಗೊಳ್ಳುವ ಚೌಕಟ್ಟುಗಳನ್ನು ಬಿಡಿಸಿ ನೋಡಿದರೆ, ಇಂಗ್ಲಿಷು ಮತ್ತು ಸಂಸ್ಕೃತಗಳ ಪ್ರಾಬಲ್ಯ ಎಷ್ಟೇಂಬುದು ನಮಗೆ ಮನವರಿಕೆಯಾಗುತ್ತದೆ. ವಸಾಹತುಪೂರ್ವ ಇಲ್ಲವೇ ವಸಾಹತೋತ್ತರ ಯಾವುದೇ ಸನ್ನಿಹಿತದಲ್ಲಿ ಕನ್ನಡವನ್ನು ನೆಲೆಗೊಳಿಸಿ ನೋಡಿದರೂ ಈ ರಾಜನಿಕ ಮತ್ತು ಸಾಂಸ್ಕೃತಿಕ ಅಸಮಾನತೆಗಳ ವಿನ್ಯಾಸದೊಳಗೆ ಕನ್ನಡವು ಸಿಕ್ಕಿಕೊಂಡು ನಲುಗಿದ ವಿನ್ಯಾಸಗಳೇ ಕಾಳಿತ್ವವೇ. ಕನ್ನಡ ಇದಕ್ಕೆ ಎದುರಾಗಿ ಪ್ರತಿರೋಧದ ತಂತ್ರಗಳನ್ನು ರೂಪಿಸಿಕೊಂಡು ಬಂದಿದೆ. ಈ ತಂತ್ರಗಳನ್ನು ಉತ್ತೇಜಿಸುವ ಮತ್ತು ಕನ್ನಡದ ಕಸುವಿನ ಬಗೆಗಿನ ನಂಬಿಕೆಯಲ್ಲಿ ಕೊರತೆಗಳು ತಲೆದೊರಿದ ಕಾರಣ ಕನ್ನಡವು

ಮತ್ತೆನ್ನು ಅರ್ಥನೆಡಿಗೆ ಒಳಗಾಗುವ ಪರಿಸ್ಥಿತಿ ಏಷಟ್ಟು. ಈ ಪ್ರಕ್ರಿಯೆ ಹೇಗಿದೆಯಂದರೆ, ಹಲವು ಬಗೆಯ ಹೋರಾಟಗಳ ಪರಿಣಾಮವಾಗಿಯೂ, ಶತಮಾನಗಳಿಂದ ಅಷ್ಟು ಹೀಗೆ ಹಾಗೂ ಜನಾಂಗೀಯ ತುಳಿತಕ್ಕೆ ಒಳಗಾದ ಸಮೂಹಗಳಿಗೆ ಅಂತಹ ಸಾಮಾಜಿಕ ಕಳಂಕಿತ ವಿನ್ಯಾಸಗಳಿಂದ ಬಿಡಿಸಿಕೊಳ್ಳುವುದಕ್ಕೆ ಇವತ್ತಿಗೂ ಸಾಧ್ಯವಾಗಿಲ್ಲ. ಇದೇ ಬಗೆಯ ಪರಿಸ್ಥಿತಿಯಲ್ಲಿ ಕನ್ನಡವು ಸಿಲುಕಿಕೊಂಡಿದೆ.

ಇಂಗ್ಲಿಶ್ ಹಾಗೂ ಇತರೆ ನುಡಿಗಳ ನಡುವಳಿ ಸಾಂಸ್ಕೃತಿಕ ಹಾಗೂ ರಾಜನಿಕ ಅಸಮಾನತೆಗಳನ್ನು ಮುಂದುವರಿಸುವ ಮತ್ತು ಅವುಗಳನ್ನು ನಿರಂತರವಾಗಿ ಮರುರಚಿಸುವ ಕ್ರಮಗಳೇ, ಇಂಗ್ಲಿಶ್‌ನ ಪ್ರಾಬಲ್ಯವನ್ನು ಪ್ರತಿಪಾದಿಸುತ್ತವೆ ಮತ್ತು ನೆಲೆಗೊಳಿಸುತ್ತವೆ. ಈ ವಾದದಲ್ಲಿ ರಾಜನಿಕವೆಂಬುದು ಆರ್ಥಿಕ ಹಾಗೂ ಸಾಂಸ್ಕೃತಿಕವಾದ ಭೌತಿಕ ಸ್ವರೂಪವನ್ನು ಪ್ರತಿನಿಧಿಸಿದರೆ, ಸಾಂಸ್ಕೃತಿಕವೆಂಬುದು ಬೌದ್ಧಿಕ ಧೋರಣೆ ಹಾಗೂ ಶಿಕ್ಷಣದ ತಾತ್ಕಾರ್ಥಿಕ ನಿಲುವುಗಳನ್ನು ಪ್ರತಿನಿಧಿಸುತ್ತವೆ. ರಾಬರ್ಟ್ ಫಿಲಿಪ್ಸನ್ ಲಿಂಗ್ವಿಷ್ಟ್‌ ಇಂಪರಿಯಲಿಸಿಮ್ ಎಂಬ ಹೊತ್ತಿಗೆಯಲ್ಲಿ ವಿವರಿಸುವಂತೆ “ಇಂಗ್ಲಿಶ್ ಮತ್ತು ಇತರ ನುಡಿಗಳ ನಡುವಳಿ ರಾಜನಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗಳನ್ನು ಇಂಗ್ಲಿಶ್‌ನ ಪ್ರಾಬಲ್ಯದ ಸಾಫ್ತಾವನೆ ಹಾಗೂ ನಿರಂತರ ಮರುರಚನೆಯಿಂದ ನಿರ್ಧಾರಿಸಲಾಗುತ್ತದೆ”(47). ಈ ಪ್ರಕ್ರಿಯೆಯಿಂದ ಕನ್ನಡವೇನು ಹೊರತಾಗಿಲ್ಲ. ಹಾಗೆಂದು ಕನ್ನಡವು ಇಂಗ್ಲಿಶ್‌ನ ಪ್ರಾಬಲ್ಯವನ್ನು ಒಪ್ಪಿಕೊಂಡೇ ಬೆಳಗಿದೆ ಎಂದೂ ಹೇಳಲು ಆಗುವುದಿಲ್ಲ. ಕಾರಣ ಕನ್ನಡ ಇಂಗ್ಲಿಶ್‌ನ ಪ್ರಾಬಲ್ಯಕ್ಕೆ ಪ್ರತಿತಂತ್ರಗಳನ್ನು ಹೂಡುತ್ತಲೇ ಬೆಳಗಿದೆ. ಆದರೆ ಈ ನಿಲುವನ್ನು ಪ್ರತಿಸಂಸ್ಕೃತಿಯ ವಿನ್ಯಾಸವನ್ನಾಗಿ ಪರಿಗಳಿಸಲಾಗಿದೆ. ಪ್ರತಿರೋಧದ ಎಲ್ಲ ಮಾದರಿಗಳನ್ನು ಕೂಡ ಪ್ರತಿಸಂಸ್ಕೃತಿ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಮಾತ್ರ ನಿಷ್ಕಳವಾಗಿದೆ.

ಕ್ಷಾಗ ಪ್ರತಿಸಂಸ್ಕೃತಿ ಎಂಬ ಅರಿವುಪದ ಏನನ್ನು ಸೂಚಿಸುತ್ತದೆ ನೋಡೋಣ. ಈಗಾಗಲೇ ನೆಲೆನಿಂತಿರುವ ಸಂಸ್ಕೃತಿಯೋಂದು ಅಧಿಕಾರದ ನಂಬಿ ಹಾಗೂ ಯಾಜಮಾನ್ಯದ ಪ್ರಾಬಲ್ಯದಿಂದ, ಸಮುದಾಯದೋಳಗೆ ತರತಮ ಇಲ್ಲವೇ ಏಣಿಶ್ರೇಣಿಗಳ ನೆಲೆಗಳನ್ನು ಉಂಟುಮಾಡಿ ಆಯಾ ಸಮುದಾಯಗಳ ಗುರುತು ಹಾಗೂ ಅಷ್ಟಿತಕ್ಕೆ ಪ್ರತಿಯಾಗಿ ಮತ್ತೊಂದು ಸಂಸ್ಕೃತಿಯನ್ನು ರೂಪಿಸುವ ಬಗೆಯಿಂದು ಅರಿಯೋಣ. ಆದರೆ ದೇಶೀ ಸಂಗತಿಗಳನ್ನೇ ಕುರಿತು ಚಿಂತಿಸುವ ಬಗೆಗಳನ್ನು ಕೂಡ ಪ್ರತಿಸಂಸ್ಕೃತಿ ಎಂದು ಕರ್ತವ್ಯಕ್ಕೆ ಇಂಗ್ಲಿಶ್‌ನ ಮೂಲಕ ರೂಪಿಸಿಕೊಂಡ ಆಲೋಚನಾ ಕ್ರಮಕ್ಕೆ ಎದುರಾಗಿ ಕರ್ತವ್ಯಕ್ಕದ ಸಂಸ್ಕೃತಿಗಳನ್ನೇ ಕುರಿತು ಯೋಚಿಸುವ ಬಗೆಯನ್ನು ಇಲ್ಲಿ ಪ್ರತಿಸಂಸ್ಕೃತಿ ಎಂದು ಕರೆದರೆ ಯಾವುದನ್ನು ನೆಲೆನಿಂತ ಸಂಸ್ಕೃತಿ ಎಂದು ಗುರುತಿಸಲಾಗುತ್ತದೆಯೋ

ಅಂತಹ ಸಂಸ್ಕೃತಿಯೇ ನಮಗೆ ಹೊರತಾದ ಸಾಮಾಜಿಕ ವಿನ್ಯಾಸವಾಗಿ ಕಾಣುತ್ತದೆ. ಇದು ಕೇವಲ ಗುರುತಿನ ರಚನೆಗಳಲ್ಲಿ ಉಂಟಾಗುವ ಬದಲಾವಣೆ ಮಾತ್ರವಲ್ಲ ಬದಲಾಗಿ ಸಾಂಸ್ಕೃತಿಕ ನಂಬಿಕೆಗಳನ್ನೂ ಬದಲಾಯಿಸುವ ಮನ್ಯಾರವಾಗುತ್ತದೆ. ಎರಡು ಬಗೆಯ ಸಮುದಾಯಗಳಿಗೆ ಇಂತಹ ಹನ್ನಾರಗಳನ್ನು ಹೊಡುವ ಜರೂರಿಯತ್ತದೆ. ಅವುಗಳೆಂದರೆ; ಒಂದು ತನ್ನ ಪ್ರಾಬುಲ್ಯವನ್ನು ಹೇರುವ ಹಾಗೂ ಈಗಾಗಲೇ ನೆಲೆಗೊಂಡಿರುವ ಸಾಂಸ್ಕೃತಿಕ ಮಾದರಿಗಳನ್ನು ಅಳಿಸಿ ಹಾಕುವ ಆಕ್ರಮಣತೀರ್ಥ ಸಮುದಾಯ ಮತ್ತು ಆಯಾ ಸಮುದಾಯಗಳ ಜೊತೆಗೇ ಸಹಚಿವನ ನಡೆಸುವ ನೆಪಗಳನ್ನು ಮುಂದೊಡ್ಡತೋ, ತನ್ನ ತಾತ್ಕಿಕ ಚೌಕಟ್ಟುಗಳಿಗೆ ಇತರ ಸಮುದಾಯಗಳು ಒಳಗಾಗುವ ತಂತ್ರಗಳನ್ನು ರೂಪಿಸುತ್ತಿರೇ ಆ ಸಮುದಾಯಗಳನ್ನು ಸಾಂಸ್ಕೃತಿಕ ಮರೆವಿಗೆ ಒಳಪಡಿಸುವುದು ಮತ್ತೊಂದು ಬಗೆಯ ಸಮುದಾಯದ ಗುಣವಾಗಿರುತ್ತದೆ. ಮೊದಲನೇಯ ಬಗೆಯ ಸಮುದಾಯ ಇಂಗ್ಲಿಷನ್ನು ಪ್ರತಿನಿಧಿಸಿದರೆ, ಎರಡನೇಯ ಬಗೆಯ ಸಮುದಾಯ ಸಂಸ್ಕೃತವನ್ನು ಪ್ರತಿನಿಧಿಸುತ್ತದೆ. ಇಂಗ್ಲಿಷಿನ ಪ್ರಾಬುಲ್ಯವನ್ನು ನೆಲೆಗೊಳಿಸುವ ಮೂಲಕ ತಲೆಯೆತ್ತುವ ಪರಿಣಾಮಗಳು ಎಂತಹ ಸಾಂಸ್ಕೃತಿಕ ಬಿಕ್ಷಿಟ್ಟುಗಳಿಗೆ ಕಾರಣವಾಗುತ್ತವೆ ಎಂಬುದಕ್ಕೆ ರಾಬರ್ಪ್ ಥಿಲಿಪ್ಸನ್ ಮಾತುಗಳೇ ಸಾಕ್ಷಿಯಾಗಿವೆ.

ದೇಶಿ ನುಡಿಗಳ ಅಸ್ತಿತ್ವವನ್ನು ಕುರಿತು ಮಾತನಾಡುವುದೆಂದರೆ ಕೇವಲ ನುಡಿಗಳ ಮೈಕ್ರೋಫಿಲ್ಲಿ ಏರ್ಪಡುವ ಬದಲಾವಣೆಗಳಷ್ಟೇ ಅಲ್ಲ. ಅದು ಬದುಕಿನ ತತ್ವಗಳಿಗೆ ಸಂಬಂಧಿಸಿದ ಸಂಗತಿಯಾಗಿರುತ್ತದೆ. ಅಲ್ಲಿಮನ ಈ ಒಂದು ವಚನದ ಮೂಲಕ ಬದುಕಿನ ತತ್ವ ಹಾಗೂ ನುಡಿ ತತ್ವಗಳ ನಡುವಳಿ ನಂಟಸ್ತಿಕೆಯನ್ನು ನಿರ್ದಿಷ್ಟಿಸಬಹುದು.

“ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ!  
 ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ!  
 ಅರಿದು ಮರೆದು ಶಿವಯೋಗಿಯ ಶಬ್ದವೆಲ್ಲವು  
 ಉಪದೇಶವಲ್ಲದೇ ಭಿನ್ನವುಂಟೇ?  
 ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ,  
 ಎನ್ನ ಮನದೊಳಗೆ ಕಂಡು ಕಲೆ ಎಂಬುದಿಲ್ಲ ನೋಡಾ!  
 ನಮ್ಮ ಗುಹೆಶ್ವರಲಿಂಗಕ್ಕೆ ನೀನು ಕರುಣಾದ ಶಿಶುವಾದ ಕಾರಣ  
 ಬಾಯ್ದಿಗೆನಲ್ಲದೆ, ಭಿನ್ನವುಂಟೇ ಹೇಳಾ!” - ಅಲ್ಲಿಮಪ್ಪಭು

ಸಾಂಸ್ಕೃತಿಕ ಮರೆವು ಹಾಗೂ ನೆನಪು ಈ ವರಚೂ ವಿನ್ಯಾಸಗಳ ಮೂಲ ರಚನೆಗಳು ಮೆದಾಳುವುದೇ ನುಡಿಯ ಮೂಲಕವೆಂಬುದು ಈ ವಚನದಿಂದ ನಿಜಳಗೊಂಡಿದೆ. ಸಂಸ್ಕೃತಿಯ ವಿನ್ಯಾಸಗಳನ್ನು ಮರೆಸುವ ಮನ್ಯಾರದಿಂದಲೇ ಇಂಗ್ಲಿಶನ್ನು ಶೈಕ್ಷಣಿಕ ಅಸ್ತ್ರವನ್ಯಾಗಿ ಬ್ರಿಟಿಷರು ಭಾರತದಲ್ಲಿ ಬಳಸಿದರು. ಇಂಗ್ಲಿಶ್ ಶಿಕ್ಷಣದ ಮೂಲಕ ಬ್ರಿಟಿಷರು ತಮ್ಮ ವಸಾಹತುಳಾಹಿ ಯೋಜನೆಯ ಗುರಿಗಳನ್ನು ಈಡೇರಿಸಿಕೊಳ್ಳುವ ನಿಲುವು ಆಕ್ಸಿಸ್‌ಕಿವಾಗಿ ಇಲ್ಲವೇ ಯಾದೃಚ್ಛಿಕವಾಗಿ ಹುಟ್ಟಿಕೊಂಡಿದ್ದಲ್ಲ. ಅದು ವಸಾಹತುಳಾಹಿ ಕ್ರಿಯೆ ಯೋಜನೆಯ ಮೂಲ ತತ್ವಗಳಲ್ಲಿ ಒಂದಾಗಿದೆ. ಅಂದರೆ ಶಿಕ್ಷಣವನ್ನು ನೀಡಲು ಅಂದಿನ ಕಾಲಕ್ಷಾಗಲೆ ನೆಲೆಗೊಂಡಿದ್ದ ಸಂಸ್ಕೃತ ಮತ್ತು ಪರ್ವಿಯನ್ ನುಡಿಗಳ ಬದಲಿಗೆ ಇಂಗ್ಲಿಶನ್ನು ಆ ಸ್ಥಾನಕ್ಕೆ ತಂದು ಕೂಡಿಸಲಾಯಿತು. ಒಂದು ಯಾಜಮಾನ್ಯ ನುಡಿ ಮತ್ತೊಂದು ಯಾಜಮಾನ್ಯ ನುಡಿಯ ಬದಲಿಗೆ ತನ್ನ ಪ್ರೇಮೋಣಿಯನ್ನು ಒಳ್ಳಿತು. ಆದರೆ ದೇಶಿ ನುಡಿಗಳ ಜೊತೆಗೆ ಇಂತಹ ಯಾವುದೇ ಪ್ರೇಮೋಣಿಯನ್ನು ಇಂಗ್ಲಿಶ್ ನೇರವಾಗಿ ನಡೆಸಲಿಲ್ಲ. ಅಂದರೆ ದೇಶಿ ನುಡಿಗಳಿಗೆ ಇದರಿಂದ ಏನು ನಷ್ಟವಾಗಿಲ್ಲವೆಂದಲ್ಲ. ಸಮಾಹಾಗಳನ್ನು ಪ್ರತಿನಿಧಿಸುವ ವಿಜ್ಞಾನಿಗಳಾಗಿಯೂ ಕೂಡ ದೇಶಿ ನುಡಿಗಳು ಇಲ್ಲಿ ಮುಂಚಾಣಿಗೆ ಬರಲಿಲ್ಲ. ಇಂಗ್ಲಿಶಿನ ಕಣ್ಣೋಟದಲ್ಲಿ ಈ ದೇಶಿ ನುಡಿಗಳು ಕೇವಲ ವರ್ಷಾಕ್ಷೂಲರ್ಗಳಾಗಿ ಮಾತ್ರ ಇದ್ದಂತಹವೇ. ಹೊರತು ಈ ನುಡಿಗಳು ಯಾವುದೇ ಯಾಜಮಾನ್ಯ ನುಡಿಯೊಂದಿಗೆ ಪ್ರೇಮೋಣಿ ನಡೆಸುವ ಇಲ್ಲವೇ ಅವುಗಳಿಗೆ ಪ್ರತಿಯೋಧ ಒಡ್ಡುವ ವಿನ್ಯಾಸಗಳಾಗಿ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ. ಅದಕ್ಕಾಗಿಯೇ ದೇಶಿ ನುಡಿಗಳನ್ನು ಇಂಡಿಚಿನಿಯಸ್ ಇಲ್ಲವೇ ವರ್ಷಾಕ್ಷೂಲರ್ ಎಂಬಿತ್ಯಾದಿ ಹೆಸರುಗಳಲ್ಲಿ ಗುರುತಿಸಲಾಯಿತು. ಈ ಹೆಸರುಗಳಿಗೆ ಯಾವುದೇ ತನ್ನತನದ ಗುರುತಾಗಲೀ ಮತ್ತು ಅಸ್ತಿತ್ವವನ್ನು ಸೂಚಿಸುವ ವಿನ್ಯಾಸವಾಗಲೀ ಇರಲಿಲ್ಲ. ಹಾಗಾಗಿಯೇ ಮೇಕಾಲೆ ಭಾರತೀಯತೆಯನ್ನು ರಕ್ತ, ಮಾಂಸ ಮತ್ತು ಬಣ್ಣದಲ್ಲಿ ಮಾತ್ರ ಗುರುತಿಸಿದನು. ಬೌದ್ಧಿಕತೆ ಮತ್ತು ಅಭಿಪ್ರಾಯಗಳಲ್ಲಿ ಭಾರತೀಯತೆ ಎಂಬುದು ಏಕಾಕ್ಷರಿಯ ನೆಲ್ಲಿಗೆ ಮಾತ್ರ ಸೀಮಿತವಾಗಿತ್ತು ಎಂಬುದನ್ನು ಈತನು ಗುರುತಿಸಿದನು. ದಿಟ್ಟ ಭಾರತದ ದಿಟ್ಟವಾದ ಬೌದ್ಧಿಕ ಬಹುಳತೆ ಇಲ್ಲಿಯ ದೇಶಿ ನುಡಿಗಳಲ್ಲಿ ಅಡಕವಾಗಿತ್ತು. ಶಿಕ್ಷಣದ ಮೂಲಕ ಹರಡುತ್ತಿದ್ದ ಅಂದಿನ ಬೌದ್ಧಿಕ ಚೌಕಟ್ಟು ಕೇವಲ ಸಂಸ್ಕೃತ ಮತ್ತು ಪರ್ಯಾಯನ್ ನುಡಿಗಳಿಗೆ ಮಾತ್ರ ಒಳಪಟ್ಟತ್ತು. ಹಾಗೆಂದು ಈ ಎರಡು ನುಡಿಗಳ ನಡುವೆ ಯಾವುದೇ ಬಗೆಯ ಬೌದ್ಧಿಕ ಕೊಡುಕೊಳ್ಳುವಿಕೆ ನಡೆಯುತ್ತಿರಲಿಲ್ಲ. ಹಾಗಾಗಿ ಭಾರತದ ಬೌದ್ಧಿಕ ಬಹುಳತೆಯ ವಿನ್ಯಾಸವನ್ನು ಸಂಸ್ಕೃತವಾಗಲೀ ಇಲ್ಲವೇ ಪರ್ಯಾಯನಾಗುಗಳಿಗೆ ಪ್ರತಿನಿಧಿಸಲಿಲ್ಲ. ಇವುಗಳು ಆಕ್ರಮಿಸಿಕೊಂಡಿದ್ದ ಈ ಏಕಾಕ್ಷರಿ

ಭಾರತೀಯತೆಯನ್ನೇ ಇಂಗ್ಲಿಷು ಹೊಸದಾಗಿ ಆಕ್ರಮಿಸಿಕೊಂಡಿತು. ಈ ಕಾರಣವಾಗಿ ವಸಾಹತುಶಾಹಿಯ ಆರಂಭ ಕಾಲದಲ್ಲಿ ಇಂಗ್ಲಿಷು, ಸಂಸ್ಕೃತ ಮತ್ತು ಪರ್ಯಾಯನ ನುಡಿಗಳ ನಡುವೆ ಮಾತ್ರ ಪ್ಯೆಮೋಚಿ ಇತ್ತು. ದೇಶೀ ನುಡಿಗಳು ಸಮಾನವಾಗಿಯೇ ಈ ಮೂರು ನುಡಿಗಳಿಂದ ಬಳಲುತ್ತಿದ್ದವು. ಈ ನುಡಿಗಳು ಮಾತ್ರ ಬಳಲುತ್ತಿರಲ್ಲಿ ಜೊತೆಗೆ ಆಯಾ ನುಡಿ ಸಮುದಾಯದ ಸದಸ್ಯರು ಬಳಲುತ್ತಿದ್ದರು. ಆದರೆ ಇಂಗ್ಲಿಷು ಮತ್ತು ಇಲ್ಲಿಯ ದೇಶೀಯ ನುಡಿಗಳ ನಡುವೆ ದಿಟವಾದ ಮುಖಾಮುಖಿ ಮತ್ತು ಪ್ಯೆಮೋಚಿ ಶುರುವಾಗಿರುವುದು ವಸಾಹತೋತ್ತರ ಸನ್ನೇಶದಲ್ಲಿಯೇ ಎಂದು ಹೇಳಬಹುದು. ಸಂಪಿಧಾನಾತ್ಮಕ ಅಸ್ತಿತ್ವವನ್ನು ಪಡೆದುಕೊಂಡ ಮೇಲೆ ದೇಶಿ ನುಡಿಗಳ ಸಾಂಸ್ಕೃತಿಕ, ರಾಜಕೀಯ ಚಹರೆಗಳು ಅತ್ಯಂತ ನಿಜಿಕ್ಕಾಗಿ ಪ್ರಕಟಗೊಂಡವು. ಭಾರತದಾದ್ಯಂತ ತಮ್ಮ ನುಡಿಗಳ ಮೂಲಕವೇ ಬದುಕಿನ ಎಲ್ಲ ಬಗೆಯ ಸಂಪರ್ಹನ ಕ್ರಿಯೆಗಳು ನೇರವೇರಬೇಕೆಂಬ ಹಂಬಲವೂ ಶುರುವಾಯ್ತು. ಆದರೆ ಇದೇ ವೇಳೆಗೆ ಸಂಪಿಧಾನದ ಮೂಲಕ ಆಡಳಿತ ಮತ್ತು ಸಂಪರ್ದ ನುಡಿಯನ್ನು ಗೊತ್ತುಪಡಿಸುವಲ್ಲಿ ಹಲವು ಬಗೆಯ ತೊಡಕುಗಳು ಎದುರಾದವು. ಆನುಷಂಗಿಕವಾಗಿ ಇಂಗ್ಲಿಷು ಅಗತ್ಯಕ್ಕಿಂತ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿತು. ಅಂದರೆ ಭಾರತೀಯರ ನಡುವೆ ಸಂಪರ್ದವನ್ನು ಏರ್ಪಡಿಸಲು ಹಾಗೂ ಈ ದೇಶದ ಆಡಳಿತವನ್ನು ನೀರ್ದಹಿಸಲು ಹಿಂದಿಯ ಜೊತೆಗೆ ಇಂಗ್ಲಿಷನ್ನು ಆಯ್ದು ಮಾಡಿದರು. ದಿಟ, ಇಂಗ್ಲಿಷು ಬೇಡವೆಂದರೆ ಹಿಂದಿ ಇಡಿಯಾಗಿ ಈ ಜಾಗವನ್ನು ಆಕ್ರಮಿಸಿಕೊಳ್ಳುತ್ತಿತ್ತು. ಪ್ರಜಾಸತ್ಯಾತ್ಮಕ ನಿಲುವುಗಳಿಗೆ ಎದುರಾಗಿ ತೆಗೆದುಕೊಳ್ಳುವ ತೀರ್ಥಾನಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಳ್ಳುವ ಬಗೆಯೇ ನಮ್ಮ ದೇಶದ ಭಾಷಿಕ ಅಸಂಗತೆಯನ್ನು ಸೂಚಿಸುತ್ತದೆ. ಈ ಅಸಂಗತ ನಿಲುವುಗಳು ಇಂದಿಗೂ ಹಾಗೆಯೇ ಮುಂದುವರೆದಿವೆ. ಇಂತಹ ಅಸಂಗತ ವಿನಾಸವೇ ಪ್ರಜಾಪ್ರಭುತ್ವದ ಕಸುವನ್ನು ಕುಗ್ಗಿಸುವ ಬಗೆಯಾಗಿರುತ್ತದೆ. ಯಾವ ಪ್ರಜಾಪ್ರಭುತ್ವ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಬಹುಳತೆಯನ್ನು ಮಾನ್ಯ ಮಾಡುವ ನೆಲೆಯಾಗಿರುತ್ತದೆಯೋ ಅದುವೇ ಅಂತಹ ವ್ಯೇವಿಧಿಗಳ ನಡುವೆ ಒಡಕುಗಳನ್ನು ಏರ್ಪಡಿಸುವ ವಿದ್ಯಾವಾನವಾದರೆ, ಏನೆಲ್ಲ ಅಪಾಯಗಳು ಉಂಟಾಗಬಹುದು ಎಂಬುದಕ್ಕೆ ಭಾರತವೇ ಜ್ಞಾಲಂತ ಸಾಕ್ಷಿಯಾಗಿದೆ. ಈ ಎಲ್ಲ ವಿದ್ಯಾಮಾನಗಳ ಪರಿಣಾಮವಾಗಿ ಭಾರತದಲ್ಲಿ ಭಾಷಿಕ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಇಂದಿಗೂ ನಮಗೆ ಸಾಧ್ಯವಾಗಿಲ್ಲ. ಒಂದು ಕಾಲದಲ್ಲಿ ಸಂಸ್ಕೃತ ಭಾಷಿಕ ಸಾಮ್ರಾಜ್ಯಶಾಹಿಯನ್ನು ಸಾಫ್ಟೀಸಿತ್ತು, ಇದು ಇವತ್ತಿಗೂ ಮುಂದುವರೆದಿದೆ. ಆದರೆ ಈ ಭಾಷಿಕ ಸಾಮ್ರಾಜ್ಯಶಾಹಿಯು ಇಂಗ್ಲಿಷಿನ ಮೂಲಕ ಮುಂದುವರೆದಿದೆ ಅಷ್ಟೇ.

ಇಂಗ್ಲಿಶ್ ರೂಪಿಸಿದ ಕನ್ವಡ/ಭಾರತೀಯ ಸಮೂಹಗಳ ಗ್ರಹಿಕೆ:

ಜಾಳನಶಿಸ್ತು ಹಾಗೂ ಸಾಂಸ್ಕಿಕ ಹಾಜರಾತಿಯ ಕಾರಣವಾಗಿಯೇ ನುಡಿಯೋಂದು ಸಾಮೂಹಿಕ ಸಮೃತಿಯನ್ನು ಪಡೆದುಕೊಳ್ಳುತ್ತದೆ. ವಸಾಹತುಶಾಹಿಗೆ ಒಳಗಾದ ಒಂದೊಂದು ದೇಶದಲ್ಲಿಯೂ ಕೂಡ ಪ್ರೇರ್ಪ್ಲ್ಯಾದ [ಇಂಗ್ಲಿಶ್] ನುಡಿಯನ್ನು ಕಾಯಂಗೊಳಿಸುವುದಕ್ಕೆ ಬೇಕಾದ ಕ್ರಿಯಾ ಯೋಜನೆಯ ಸ್ಥರೂಪದ ಅರಿವು ವಸಾಹತು ಒಡೆಯಿರಿಗೆ ಸಹಜವಾಗಿಯೇ ಇರುತ್ತದೆ. ಮೊಕಾಲೆ ಮುಂತಾದವರ ತಿಳುವಳಿಕೆಯು ನುಡಿ, ಜಾಳನಶಿಸ್ತು ಮತ್ತು ಸಾಂಸ್ಕಿಕ ಸಂಬಂಧಗಳ ನಡುವೆ ಇರಬಹುದಾದ ನಂಬಿಸ್ತಿಕೆಯ ಬಗೆಗಷ್ಟೇ ಸೀಮಿತವಾಗಿರಲಿಲ್ಲ. ಜೊತೆಗೆ ಪ್ರಭುತ್ವಗಳು ಏನೆಲ್ಲ ತಂತ್ರ ಹಾಗೂ ಹನ್ನಾರಗಳನ್ನು ರೂಪಿಸಿದರೆ, ತಮ್ಮ ಅಸ್ತಿತ್ವವನ್ನು ನೆಲೆಗೊಳಿಸಲು ಸಾಧ್ಯ ಎಂಬ ಮುನ್ಮೌಟಿವನ್ನು ಇವರು ಹೊಂದಿದ್ದರು. ಅಂದರೆ ಪರನುಡಿಯನ್ನು ಬೇರೊಂದು ಸಮೂಹದೊಳಗೆ ನೆಲೆಗೊಳಿಸಲು ಏನೆಲ್ಲ ಹನ್ನಾರಗಳನ್ನು ರೂಪಿಸಬೇಕಾಗುತ್ತದೆ ಎಂಬುದರ ರಾಜಕೀಯ ಪ್ರಜ್ಞೆಯೂ ಇವರಿಗಿತ್ತು. ದಿಟ್ಟದಲ್ಲಿ ಇದು ಎಲ್ಲಾ ಬಗೆಯ ವಸಾಹತು ಒಡೆಯಿರಿಗೂ [ಕಲೋನಿಯಲ್ಲಾ ಮಾಸ್ಟ್ರ್] ಇರುವಂತಹ ಗುಣವೇ ಆಗಿರುತ್ತದೆ. ಇವತ್ತಿನ ಜಾಗತೀಕರಣ ಇಲ್ಲವೇ ನವವಸಾಹತುಶಾಹಿ ಸನ್ವೀಕರಿಸಲಿಯೂ ಇಂತಹದೇ ದಾರಿಯನ್ನು ಅನುಸರಿಸಲಾಗುತ್ತದೆ. ಸಂಸ್ಕೃತದಂತಹ ನುಡಿಗಳು ಕೂಡ ಭಾರತೀಯ ನುಡಿಗಳ ಮೇಲೆ ಸವಾರಿ ಮಾಡಲಿಕ್ಕೆ ರೂಪಿಸಿಕೊಂಡಂತಹ ಅವಕಾಶವೂ ಇದೇ ಬಗೆಯದಾಗಿತ್ತು. ಕರ್ನಾಟಕದ ತಿಳಿವಿನ ಚರಿತ್ರೆಯನ್ನು ಗಮನಿಸಿದರೆ, ಸಂಸ್ಕೃತವು ರೂಪಿಸಿದ ಸಾಂಸ್ಕೃತಿಕ ಹನ್ನಾರಗಳ ವಿನ್ಯಾಸವನ್ನು ಅರಿಯಬಹುದು. ಆದರೆ ಶಲ್ಲನ್ ಮೊಲಾಕ್ ಕನ್ವಡ ಸಂಸ್ಕೃತಗಳ ನಡುವಳಿ ಇಂತಹ ವಿನ್ಯಾಸವನ್ನು ಬೇರೊಂದು ಬಗೆಯಲ್ಲಿ ವಿಶೇಷಿಸುವುದನ್ನು ನೋಡಬಹುದು. ಆದರೆ ಮೊಲಾಕ್ ತನಗರಿಯದೆಯೇ ಸಂಸ್ಕೃತ ರೂಪಿಸಿದ ಭಾಷಿಕ ಯಾಜಮಾನ್ಯದ ಚೌಕಟ್ಟನ್ನು ಕಾಸ್ಕಪಾಲಿಟನ್ ಮತ್ತು ವರ್ಣಾಕ್ಳಿಲರ್ ಎಂಬ ದೈಕಾಟಪಿಯ ಮೂಲಕ ವಿವರಿಸಿರುವುದನ್ನು ನೋಡಬಹುದು. ಮೊಲಾಕ್ ಪ್ರಕಾರ ಸಂಸ್ಕೃತ ಕನ್ವಡಗಳ ನಡುವಳಿ ನಂಬಿ ಲಂಬಾತ್ಕ ಹಾಗೂ ದೈಗ್ಲಾಟಿಕ್ ಬಗೆಯದಲ್ಲ. ಅದು ಕನ್ವಡವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಬಗೆಯಾಗಿದೆ ಎಂದೇ ಹೇಳಲಾಗುತ್ತದೆ. ಆದರೆ ಕಾಸ್ಕಪಾಲಿಟನ್-ವರ್ಣಾಕ್ಳಿಲರ್ ಎಂಬ ವಿಂಗಡನೆಯೇ ಪ್ರಥಾನ ಹಾಗೂ ಅಧಿನ ನೆಲೆಗಳನ್ನು ಸೂಚಿಸುತ್ತದೆ. ಅದೇನೆಯಿರಲಿ, ಸಂಸ್ಕೃತ ಮತ್ತು ಪರ್ವಿಯನ್ ನುಡಿಗಳು ರೂಪಿಸಿಕೊಂಡಿದ್ದ ಈ ಮಹತ್ವವನ್ನು ಕುಗಿಸುವುದಕ್ಕೂ [ಡೀ ಎಂಫಸ್ಸೆಸ್] ಹಾಗೂ ಕನ್ವಡ ಮತ್ತು ಇತರೆ ದೇಶಿ ನುಡಿಗಳನ್ನು ಮತ್ತಪ್ಪು ಮೂಲಗುಂಪು ಮಾಡುವುದಕ್ಕೂ ಮೊಕಾಲೆ ಇಂಗ್ಲಿಶ್

ನುಡಿಯನ್ನೇ ಬಳಸಿಕೊಂಡನು. ಅಂದರೆ ಏಕಾಲಕ್ಕೆ ಸಂಸ್ಕೃತ ಮತ್ತು ಕನ್ನಡ ಈ ಎರಡೂ ನುಡಿಗಳ ಜಾಗವನ್ನು ಇಂಗ್ಲಿಷು ಆಕ್ರಮಿಸಿಕೊಳ್ಳುವಂತೆ ಮುಕಾಲೆ ತಂತ್ರವನ್ನು ರೂಪಿಸಿದನು. ಇದುವರೆಗೂ ಕನ್ನಡ ಸಂಸ್ಕೃತದ ಜೋತೆಗೆ ಮಾತ್ರ ಸೌಸಾಂಗಿವನ್ನು ನಡೆಸುತ್ತೆ ಬಂದಿತ್ತು. ಆದರೆ ಕನ್ನಡ ಈಗ ಇಂಗ್ಲಿಷು ಮತ್ತು ಸಂಸ್ಕೃತ ಇವರೆಡೂ ನುಡಿಗಳ ಜೋತೆಗೆ ಸೌಸಾಂಗಿವುತ್ತಿದೆ. ಅಚ್ಚರಿಯ ಸಂಗತಿಯೇನೆಂದರೆ, ಸಂಸ್ಕೃತದಿಂದ ಕನ್ನಡ ಮತ್ತು ಇತರೆ ದೇಶಿ ನುಡಿಗಳಿಗೆ ಪ್ರಾರ್ಥಿರುವ ಅಪಾಯಗಳನ್ನು ಇಂಗ್ಲಿಷು ನಿವಾರಿಸಬಲ್ಲದು ಎಂಬ ನಂಬಿಕೆಯನ್ನು ನೆಲೆಗೊಳಿಸುವ ಪ್ರಯತ್ನಗಳು ನಡೆದಿದೆ. ಎತ್ತರ್ಗಾಗಿ ರಾಜ ರಾಮಮೋಹನ್ ರಾಯ್ ಅವರು ಇಂಗ್ಲಿಷು ಬೇಡಿಕೆಯನ್ನು ಕುರಿತು ಹೇಳಿದ ಮಾತುಗಳನ್ನು ನಿಗಾಯಿಟ್ಟು ಗಮನಿಸಿದರೆ ಈ ನಿಲುವು ನಿಷ್ಠಿತವಾಗುತ್ತದೆ. ಸಮೂಹಗಳ ನಡುವೆ ಉಂಟುಮಾಡುವ ಅಧಿಕಾರ ಮತ್ತು ಸಂಪನ್ಮೂಲಗಳ ಅಸಮಾನ ಹಂಚಿಕೆಗೆ ಬಳಸಿಕೊಳ್ಳುವ ಸಿದ್ಧಾಂತ ಹಾಗೂ ರಾಜನಿಕ ವಿನ್ಯಾಸಗಳನ್ನು ನಿರ್ದಿಷ್ಟಸಲು ನುಡಿಯನ್ನೇ ನೆಲೆಯಾಗಿಸಿಕೊಳ್ಳಲಾಗುತ್ತದೆ. ಹಾಗೂ ಈ ನಿಲುವುಗಳೇ ಅಧಿಕೃತ ಮತ್ತು ಪರಿಣಾಮಕಾರಿ ಎಂಬ ಧೋರಣೆಯನ್ನು ಇಲ್ಲಿ ಬೆಳ್ಳಸಲಾಗುತ್ತದೆ ಎಂಬುದಕ್ಕೆ ಇಲ್ಲಿಯ ಚರ್ಚೆಗಳು ಸಾಕ್ಷಿಯಾಗಿರುವುದನ್ನು ನೋಡಬಹುದು. ಬೇರೆ ನುಡಿಗಳ ವಿಷಯದಲ್ಲಿ ಈ ಮಾತನ್ನು ಒಟ್ಟಿಕೊಳ್ಳುವುದು ಸಾಧ್ಯವಾಗದೇ ಇರಬಹುದು. ಆದರೆ ಇಂಗ್ಲಿಂನ ವಿಷಯದಲ್ಲಿ ಇಂತಹ ನಿಲುವುಗಳನ್ನು ನಿರಾಕರಿಸಲು ಆಗುವುದಿಲ್ಲ. ಏಕೆಂದರೆ ಹಲವು ಶತಮಾನಗಳ ಕಾಲದಿಂದಲೂ, ಅಧಿಕಾರ ಮತ್ತು ಸಂಪನ್ಮೂಲಗಳ ಹಂಚಿಕೆಯಲ್ಲಿ ಅಸಮಾನತೆಯನ್ನು ಇಂಗ್ಲಿಷು ಹುಟ್ಟಿ ಹಾಕುತ್ತೇಲೇ ಬಂದಿದೆ.

ಪ್ರಭುತ್ವದ ಬಯಕೆಗಳನ್ನು ಈಡೇರಿಸುವುದಕ್ಕೆ ಅಸ್ತ್ರವಾಗುವ ನುಡಿ ಹಾಗೂ ಪ್ರಭುತ್ವದ ನಿಲುವುಗಳಿಗೆ ಪ್ರತಿರೋಧವನ್ನು ಒಡ್ಡುವ ನುಡಿಗೂ ವ್ಯತ್ಯಾಸಗಳು ಆಯಾ ನುಡಿಗಳ ರಾಜನಿಕ ವಿನ್ಯಾಸದಲ್ಲಿ ಇರುವುದಿಲ್ಲ. ಬದಲಾಗಿ ಆಯಾ ನುಡಿಯನ್ನು ಯಾವ ವಿದ್ಯಮಾನದ ಅಸ್ತವನ್ನಾಗಿ ಬಳಸಲಾಗುತ್ತದೆಯೋ ಅದಕ್ಕೆ ಅನುಗುಣವಾಗಿ ನುಡಿಯು ವ್ಯವಹರಿಸುತ್ತದೆ.

ಚರಿತ್ರೆಯುದ್ದಕ್ಕೂ ಕೆಲವೇ ಕೆಲವು ನುಡಿಗಳು ಸಮುದಾಯಗಳ ಮೇಲೆ ಆಳ್ಳಿಕೆಯನ್ನು ನಡೆಸುತ್ತೆ ಬಂದಿದೆ. ಮತ್ತು ತಾವಷ್ಟೇ ವಿಸ್ತಾರಗೊಳ್ಳುತ್ತೆ, ಸಮೂಹಗಳನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತೇಲೇ ಬಂದಿದೆ. ಈಗಲೂ ಇಂತಹ ಹಲವು ನುಡಿಗಳು ಆಯಾ ಸಮುದಾಯಗಳ ನುಡಿಗಳನ್ನು ಮನ್ವಸದೇ, ಲೆಕ್ಕಿಸದೇ, ಆ ಸಮೂಹಗಳ ಇಡೀ ಬದುಕನ್ನು ತಾವೇ ವ್ಯಾಪಿಸಿಕೊಳ್ಳುತ್ತಿದೆ. ಜಾಗತಿಕವಾಗಿ ಇವತ್ತು ಇಂಗ್ಲಿಷು

ಬೀರುತ್ತಿರುವ ಪ್ರಭಾವವನ್ನು ನೋಡಿದರೆ ಇದೊಂದು ರೀತಿಯಲ್ಲಿ ವಿಶಿಷ್ಟವಾಗಿ ತೋರುತ್ತದೆ. ಎಲ್ಲ ಭಾಷಿಕರಿಗೂ ಇದೊಂದು ಪ್ರಗತಿಯ ನೆಲೆಯಾಗಿ ಕಾಣಿಸುತ್ತಿದೆ. ಆದರೆ ಶೈಕ್ಷಣಿಕ, ಆರ್ಥಿಕ ಹಾಗೂ ನುಡಿ ಸಮೂಹಗಳ ಎಲ್ಲ ಬಗೆಯ ಸಾಂಸ್ಕೃತಿಕ ಚೈತನ್ಯವನ್ನು ಮನಗಾಳುವಲ್ಲಿ ಇದರ ಪರಿಣಾಮಗಳು ತಲೆದೋರಿರುವುದನ್ನು ನಾವು ಈಗ ನೋಡಬಹುದು. ಬದುಕಿನ ಬಹುತೇಕ ಮಹತ್ವದ ವಲಯಗಳಾದ ರಾಜಕಾರಣ, ವಾಣಿಜ್ಯ, ರಸಕ್ರಿಯ, ಶಿಕ್ಷಣ, ಮಾಧ್ಯಮ, ತಂತ್ರಜ್ಞಾನ, ವಿಜ್ಞಾನ, ಸಾಹಿತ್ಯ ಮುಂತಾದವರ್ಗ ಮೂಲಕ ನುಡಿ ಅನ್ನವುದು ಎಂತಹ ಒಂದು ಪರಿಣಾಮಕಾರಿ ಮಾಧ್ಯಮ ಎಂಬುದು ನಷ್ಟಾಗಿದೆ ಬರುತ್ತದೆ. ಹಾಗಾಗಿ ನುಡಿ ಎಂಬುದು ನಷ್ಟ ಬದುಕಿನ ಎಲ್ಲ ವ್ಯವಹಾರಗಳ ಕೇಂದ್ರ ಪ್ರಜ್ಞೆಯಾಗಿರುತ್ತದೆ ಮತ್ತು ಜರಿತ್ತೆಯುದ್ದಕ್ಕೂ ಸಮುದಾಯಗಳ ಅಸ್ತಿತ್ವಯನ್ನು ರೂಪಿಸುವ ನೆಲೆಯೂ ಆಗಿರುತ್ತದೆ. ಅಷ್ಟೆಯಲ್ಲದೇ, ಸಾಮಾಜಿಕ, ರಾಜಕೀಯ, ಆರ್ಥಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಜಾಗತಿಕರಣ ಪ್ರಕ್ರಿಯೆಗಳ ಮೂಲಕ ಏರ್ಪಡುವ ಯಾವುದೇ ಪ್ರತಿಕೂಲ ಸನ್ನಿಹಿತದಲ್ಲಿಯೂ ನುಡಿಯು ಆಯಾ ಸಮುದಾಯಗಳನ್ನು ಒಗ್ಗಾಡಿಸುವ ಅಸ್ತ್ರವಾಗಿರುತ್ತದೆ.

ಬೇರೆ ಬೇರೆ ಚಾರಿತ್ರಿಕ ಸನ್ನಿಹಿತದಲ್ಲಿ ಇಂಗ್ಲಿಶ್, ಸಂಸ್ಕೃತ, ಪರ್ಯಾಯನ ಮುಂತಾದ ನುಡಿಗಳ ಮೇಲಿನ ಅತಿಯಾದ ನೆಚ್ಚಿಕೆಯ ವಿರುದ್ಧ ಪ್ರತಿರೋಧದ ದಾನಿಗಳು ತಲೆಯೆತ್ತಿರುವುದನ್ನು ನಾವು ಜರಿತ್ತೆಯಲ್ಲಿ ನೋಡುತ್ತೇವೆ. ಇಂಗ್ಲಿಶ್ ಸಾಂಸ್ಕೃತಿಕ ಪರಕೀಯತೆಯನ್ನು ಪ್ರತಿನಿಧಿಸುತ್ತದೆ ಎಂದು ಗಾಂಧಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಚ್ಚರಿಕೆಯ ಮಾತನ್ನು ಹೇಳಿದ್ದರು. ನಷ್ಟ ದೇಶದ ಸಮೂಹಗಳ ದಿಟ್ಟವಾದ ಏಳೆಯೆಂಬುದು ಅವರವರ ದೇಶಿ ನುಡಿಗಳ ಮೂಲಕ ಮೂತ್ತ ಸಾಧ್ಯವೇ ಹೊರತು ಪರಕೀಯ ನುಡಿಗಳಿಂದಲ್ಲ ಎಂಬ ದಿಟಪು, ಕೇಂಬ್ರಿಜ್‌ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದಂತಹ ನಷ್ಟ ದೇಶದ ಮೊದಲ ಪ್ರಧಾನ ಮಂತ್ರಿ ನೆಹರು ಅವರಿಗೆ ಮನವರಿಕೆಯಾಗಿತ್ತು. ಭಾರತದಲ್ಲಿ ಇಂಗ್ಲಿಶ್ ಬಲ್ಲ ಜಾತಿ/ಸಮೂಹವು ಇತರ ಬಹುಸಮೂಹಗಳಿಂದ ಪ್ರತ್ಯೇಕಗೊಂಡು ಹೊಸ ಜಾತಿ ವ್ಯವಸ್ಥೆಯೊಂದನ್ನು ನೆಲೆನಿಲ್ಲಿಸುತ್ತಿರುವುದನ್ನು ತಡೆಯಲು ನಾನು ತಲ್ಲಣಗೊಂಡಿದ್ದೇನೆ ಎಂದು ನೆಹರು ಹೇಳಿರುವುದನ್ನು ಗಮನಿಸಿದಾಗ, ಪರನುಡಿಯೊಂದು ಏನೆಲ್ಲ ಅಪಾಯಗಳನ್ನು ಮಟ್ಟಿ ಹಾಕುತ್ತದೆ ಎಂಬುದನ್ನು ನಾವು ಈಗ ಉಂಟಿಸಬಹುದಾಗಿದೆ. ದಿಟ, ಇಂಗ್ಲಿಶ್ ಬಳಸುವ ಸಮೂಹವೊಂದು ಈಗಾಗಲೇ ಭಾರತದಲ್ಲಿ ತಲೆಯೆತ್ತಿದೆ ಹಾಗೂ ಭಾರತೀಯರನ್ನು ಇಂಗ್ಲಿಷ್‌ಕರಿಸುವ ಪ್ರಕ್ರಿಯೆಯೂ ಶುರುವಾಗಿದೆ. ಭಾರತದ ಬಹುಭಾಷಿಕತೆಯನ್ನು ನಿರ್ಧಾರಿಸುವ ಹೊಣಗಾರಿಕೆ ಬಹುತೇಕವಾಗಿ ಮಾರುಕಟ್ಟೆ ಶಕ್ತಿಗಳ ಕ್ಷೇಮವಹಾಗಿದೆ. ಈ ಬೆಳವಣಿಗೆ ಇಂಗ್ಲಿಶ್ ಬಳಕೆಯ ವಲಯ ಮತ್ತು

ಕನ್ನಡ - ಇಂಗ್ಲಿಷು: ಅಂಟಿದ ನಂಟು

ಸಮಾಹಗಳನ್ನು ಮತ್ತಪ್ಪು ಸಬಲೀಕರಿಸುತ್ತದೆ ಎನ್ನಪ್ಪದರಲ್ಲಿ ಯಾವುದೇ ಸಂಶಯವಲ್ಲ. ಅಂದಾಜು ಮೂವತ್ತು ಮೀಲಿಯನ್ ಭಾರತೀಯರು ಇಂಗ್ಲಿಷನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಾರೆ. ದಿಟ, ಈ ಸಂಖ್ಯೆ ಭಾರತದ ಜನಸಂಖ್ಯೆಯ ಪ್ರಮಿಶ್ರತತ್ವ ೫ಕ್ಕೆ ಮಾತ್ರವಾಗಿದೆ. ಆದರೆ ಈ ಐದು ಪ್ರಮಿಶ್ರತತ್ವ ಜನರೇ ಭಾರತದ ಅಧಿಕಾರ ಕೇಂದ್ರಗಳ ಚುಕ್ಕಾಣಿಯನ್ನು ಹಿಡಿದಿರುತ್ತಾರೆ ಎಂಬುದು ಮಾತ್ರ ಗಮನಾರ್ಥ.

ಒಂದೊಂದು ದೇಶದ ನುಡಿ ಹಮ್ಮಗೆಯನ್ನು ರೂಪಿಸಬೇಕಾಗಿರುವುದು ಆಯಾ ದೇಶದ ಪ್ರಭುತ್ವದ ಮೂಲಭೂತ ಕೆಲಸವಾಗಿರುತ್ತದೆ. ಆದರೆ ಭಾರತದ ನುಡಿ ನೀತಿ ಮತ್ತು ಹಮ್ಮಗೆಗಳ ಸ್ವರೂಪವನ್ನು ಗಮನಿಸಿದರೆ, ನಮ್ಮ ಪ್ರಭುತ್ವಗಳು ನಮ್ಮ ದೇಶಿ ನುಡಿಗಳ ಬಗೆಗಿನ ಕಾಳಜಿಗಳಕ್ಕಿಂತ, ಪರ ನುಡಿಗಳಾದ ಇಂಗ್ಲಿಷು, ಸಂಸ್ಕೃತ [ಕರ್ಣಾಟಕದ ಮಟ್ಟಗೆ ಸಂಸ್ಕೃತ ಪರ ನುಡಿಯೇ ಆಗಿರುತ್ತದೆ] ಮುಂತಾದವುಗಳ ಪ್ರಗತಿಯ ಬಗೆಗೆ ಹೆಚ್ಚು ಮುತ್ತಾದ್ವಾರಿ ವಹಿಸಿರುವುದನ್ನು ಈಗ ನೋಡುತ್ತೇವೆ. ಇಂಗ್ಲಿಂಗ್ ದಾಳಿಯಿಂದ ಭೂಪ್ರಸ್ಥಾಂಡಂತಹ ಪ್ರೇಂಚು ನುಡಿಯನ್ನು, ಪ್ರೇಂಚರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ವಿಶಿಷ್ಟ ನುಡಿಯನ್ನಾಗಿ ರೂಪಿಸಿದರು. ಹಾಗಾಗಿ ಪ್ರೇಂಚ್ ಎಂಬುದು ಜ್ಞಾನಶಿಸ್ತಗಳ ನುಡಿಯೆಂಬ ಹೆಗ್ಲಾಕೆರಿಯನ್ನು ಪಡೆದಿದೆ. ಈ ನಿಲುವು ಕೇವಲ ಪ್ರೇಂಚ್‌ಗೆ ಮಾತ್ರ ಸೀಮಿತವಾದದ್ದಲ್ಲ. ಈ ಲೋಕದ ಯಾವುದೇ ನುಡಿಯನ್ನು ಕೂಡ ಹಿಂಗೆ ರೂಪಿಸಲು ಸಾಧ್ಯವಿದೆ. ಆದರೆ ಅಂತಹ ವಿನಾಯಕಗಳನ್ನು ನಿರ್ಸಿಕೊಳ್ಳಬೇಕಾದ ಜರಾರು ಆಯಾ ಭಾಷಿಕರ ಮೇಲಿರುತ್ತದೆ. ಏಕೆಂದರೆ ವಸಾಹತಶಾಹಿಯ ಪ್ರಾಬಲ್ಯಕ್ಕೆ ಒಳಗಾದ ಒಂದೊಂದು ದೇಶವೂ ಕೂಡ ಭಾಷಿಕ ಸ್ವಾಯತ್ತತೆಯನ್ನು ಗಳಿಸಿಕೊಳ್ಳಿದೆ ಹೋದರೆ, ತಾನು ಈಗಾಗಲೇ ಸಿಲುಕಿಕೊಂಡಿರುವ ಅಧಿನಿತೆಯ ವಿನಾಯಕವನ್ನು ಮೀರಲಾರದು. ಹಾಗೂ ತನ್ನ ನಾಡನ್ನು ಏಳ್ಳಿಪಡಿಸುವ ಜ್ಞಾನಶಿಸ್ತಗಳನ್ನೂ ನಿರ್ಸಿಕೊಳ್ಳಬೇಕು. ಈ ನಿಲುವಿಗೆ ಸಾಕ್ಷಿಯೆಂಬಂತೆ ಭಾರತ ದೇಶವು ಇವತ್ತಿಗೂ ಕೀಳುಹಿರಿಮೆ ಹಾಗೂ ಪರಾವಿಲಂಬಿತನ ಗುಣಗಳಿಂದ ಮುಕ್ತಿಯನ್ನು ಹೊಂದಿಲ್ಲ. ಭಾರತದ ಬಹುತೇಕ ದೇಶಿ ನುಡಿಗಳು ವಸಾಹತಶಾಹಿ ಪ್ರಜ್ಞೆಯಿಂದ ಬಿಡುಗಡೆ ಪಡೆಯಲು ಇಂಗ್ಲಿಷನ್ನೇ ನೆಚ್ಚಿಕೊಂಡಿದ್ದರ ಪರಿಣಾಮವಾಗಿ ಕನ್ನಡವನ್ನು ಸೇರಿದಂತೆ ಭಾರತದ ಎಲ್ಲ ದೇಶಿ ನುಡಿಗಳು ತಮ್ಮದೇ ಆದ ಜ್ಞಾನಶಿಸ್ತ ಚೌಕಟ್ಟಿಗಳನ್ನು ಕಂಡುಕೊಳ್ಳುವಲ್ಲಿ ಸೋತಿವೆ. ಆ ಕಾರಣವಾಗಿ ಪರನುಡಿಗಳಿಂದ ಜ್ಞಾನಶಿಸ್ತಗಳನ್ನು ಮತ್ತು ಅಂತಹ ಮಾದರಿಗಳನ್ನು ಎರವಲು ಪಡೆಯುವ ನೆಲೆಗೆ ಕನ್ನಡವನ್ನು ಸೀಮಿತಗೊಳಿಸಲಾಗಿದೆ. ಪ್ರೇಂಚ್ ನುಡಿ ಇಂತಹ ಚೌಕಟ್ಟಿಗಳನ್ನು ಮೀರಿದ್ದರಿಂದ ಆ ನುಡಿಯ ಅಸ್ತಿತ್ವಯೇ ವಿಶಿಷ್ಟವಾಗಿ ನೆಲೆನಿಂತಿದೆ. ಇಪ್ಪತ್ತನೇ

ಶರ್ತಮಾನದಲ್ಲಿ ಅರಿವಿನ ಕ್ರಾಂತಿಯನ್ನು ರೂಪಿಸಲು ಈ ನುಡಿಗೆ ಸಾಧ್ಯವಾದದ್ದು ಭಾಷಿಕ ಸ್ವಾಯತ್ತತೆಯ ಕಾರಣದಿಂದಲೇ ಎಂದು ಹೇಳಬಹುದು.

ವಿಭಿನ್ನ ಸಂಸ್ಕೃತಿಯ ಒದಿಗೆ [ಕ್ರಾಸ್ ಕಲ್ಪರ್ಲ ಸ್ಪಿ] ಸಂಬಂಧಿಸಿದ ಚರ್ಚೆಗಳನ್ನು ಜಾನ್ನತಿಸ್ತೀಯ ಚೌಕಟ್ಟಿಗೆ ಸೇರಿಸಿದರೆ ಏನಾಗಬಹುದು? ಆವಾಗಲೂ ನುಡಿ ಬಗೆಗಿನ ನಿಲುವುಗಳೇ ಮುಂಚೊಣಿಗೆ ಬರುತ್ತದೆ. ಅಂದರೆ ಸಮೂಹಗಳಿಗೆ ಸಂಬಂಧಿಸಿದ ಯಾವುದೇ ಸಂಗತಿಯನ್ನು ಕೈಗೆತ್ತಿಕೊಂಡರೂ ಅದು ಆಯಾ ಸಮೂಹದ ನುಡಿಯ ನಿಲುವುಗಳನ್ನು ಅನುಸರಿಸಿಕೊಂಡು ಶೀರಾನಗೋಳ್ಯತದೆ. ಹಾಗಾದರೆ, ಇಂಗ್ಲಿಶ್ ನುಡಿಯಲ್ಲಿ ಮೈದಾಳಿದ ತಿಳಿವಿನ ಬಗೆಗಳನ್ನು ಕರ್ತಾಟಕದ ಸ್ವಿನೇಶಕ್ಕೆ ಅಳವಡಿಸಿದರೆ ಇಂಗ್ಲಿಶ್ ಕೇಂದ್ರಿತ ಗ್ರಹಿಕೆಗಳು ರೂಪಗೋಳ್ಯತದೆ. ಭಾರತದಲ್ಲಿ ಇಂಗ್ಲಿಶ್ ಅಧ್ಯಯನ ನಡೆಸುವ ಕುರಿತು ಈಗ ಮರುಚಿಂತನೆಯನ್ನು ನಡೆಸುವ ಜರೂರಿದೆ. ವಸಾಹತಶಾಂಕಿಯನ್ನು ನೆಲೆಗೊಳಿಸಲು ಅಸ್ತವಾಗಿದ್ದ ಇಂಗ್ಲಿಶ್ ನುಡಿಯನ್ನೇ ನಿರ್ದಿಷ್ಟವಾಗಿರುವುದಿಲ್ಲ ಪ್ರಕ್ರಿಯೆಗೂ ಅಸ್ತವನಾಗಿ ಬಳಸಿಕೊಂಡ ಬಗೆಯಲ್ಲಿಯೇ ತೊಡಸುಗಳಿವೆ ಎಂದು ಕಾಣುತ್ತದೆ. ಈ ನಿಲುವು ಹೇಗಿದೆಯಂದರೆ, ಒರ್ಹಾವುದೇ ಒಂದು ರೋಗಿಗೆ ಕಾರಣವಾಗುವ ಬ್ಯಾಕ್ಟೇರಿಯಾವೇ ರೋಗನಿರೋಧಕ್ಕೂ ಕಾರಣವಾಗುತ್ತದೆ ಎಂಬ ತರ್ಕದಂತಿದೆ.

ಎಲ್ಲ ಬಗೆಯ ಸಾಮಾಜಿಕ-ರಾಜಕೀಯ ವಿದ್ಯಮಾನಗಳಿಂದ ಯಾವುದೇ ನುಡಿಯ ಕೂಡ ನಿರ್ದಿಷ್ಟವಾಗಿರುವುದಿಲ್ಲ ಎಂಬ ದಿಟವನ್ನು ಅಲ್ಲಾಗಲೇವಂತಿಲ್ಲ. ಅಂದರೆ ಯಾವುದೇ ಕಸುಬಿಗೆ ಬಳಕೆಯಾಗುವ ಉಪಕರಣಗಳು ಮಾತ್ರ ನಿರ್ದಿಷ್ಟವಾಗಿರುತ್ತವೆಯೇ ಹೊರತು ನುಡಿಗಳಲ್ಲ. ನುಡಿಗಳು ಸಾಮಾಜಿಕತೆಯನ್ನು ತಮ್ಮ ಒಡಲಲ್ಲೇ ಅಡಕಗೊಳಿಸಿಕೊಂಡಿರುತ್ತದೆ. ಸಾಮಾಜಿಕ ತತ್ವಶಾಸ್ತ್ರ ಮತ್ತು ರಾಜಕೀಯ ಸಿದ್ಧಾಂತಗಳನ್ನು ರೂಪಿಸುವಲ್ಲಿ ಹಾಗೂ ಆ ನಿಲುವುಗಳನ್ನು ಹರಡುವಲ್ಲಿ ನುಡಿ ಅಕ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದು ಗಮನಾರ್ಥ. ಆದ್ದರಿಂದ ಜನಸಮೂಹಗಳ ಬದುಕಿನ ವಿನ್ಯಾಸಗಳನ್ನು ಅಡರ್ಬಾಡುಗೊಳಿಸದ [ರೆಪ್ರೋಂಟೇಶನ್] ನುಡಿಯ ಮೂಲಕ ಯಾವ ಬಗೆಯ ಸಾಮಾಜಿಕ ಮತ್ತು ರಾಜಕೀಯ ತಾತ್ತ್ವಿಕತೆಯನ್ನು ಬೆಳೆಸಲು ಸಾಧ್ಯವೆಂಬುದನ್ನು ಅರಿಯುವ ಅಗತ್ಯವಿದೆ. ಏಕೆಂದರೆ ಸಮೂಹಗಳ ಚಿಂತನೆಯ ಮಾದರಿಗಳಿಗೆ ಹೊರತಾದ ಇಂಗ್ಲಿಶ್ ಕೇವಲ ಹುಸಿ ನಂಬಿಕೆಯನ್ನು ಮಾತ್ರ ಮುಟ್ಟಿಸದೆ, ಹುಸಿ ಯಜಮಾನಿಕೆಯ ಸಂಬಂಧಗಳನ್ನೂ ಅದು ನಿರಂತರವಾಗಿ ವಿರ್ಧಿಸುತ್ತದೆ. ಈ ವಾದ ಒಂದು ಬಗೆಯಲ್ಲಿ ವಿಶ್ವತವಾಗಿ ಕಾಣಬಹುದು ಆದರೂ ಇದು ನಮ್ಮ ಸಾಮಾಜಿಕ ದಿಟವನ್ನು ಸಾಂಕೇತಿಕುವ ಬಗೆಯೇ ಆಗಿರುತ್ತದೆ. ಅಂದರೆ ಇಂಗ್ಲಿಶ್ ಸಾಮಾಜಿಕ ಸಬಲೀಕರಣದ ಕಲ್ಪನೆ ಎಂಬುದು ಆಯಾ

ಸಮುದಾಯಗಳಲ್ಲಿ ಈಗಾಗಲೇ ನೆಲೆನಿಂತಿದ್ದ ಭಾಷಿಕ ಇಲ್ಲವೇ ಸಾಂಕೇತಿಕ ಅಧಿಕಾರವನ್ನು ಒಂದೇ ಪಟ್ಟಿಗೆ ನಿರ್ದಿಷ್ಟಿಸಿ. ಆ ಜಾಗದಲ್ಲಿ ತನ್ನದೇ ಆದ ಹೊಸ ಸಾಮಾಜಿಕ ವಿನ್ಯಾಸವನ್ನು ರೂಪಿಸುತ್ತದೆ. ಈ ವಿನ್ಯಾಸದ ಮೂಲಕ ದೇಶಿ ನುಡಿಗಳನ್ನು ಮೂಲಗಂಪು ಮಾಡುವುದಷ್ಟೆಯಲ್ಲ ಬದಲಾಗಿ ಈಗಾಗಲೇ ಸಾಂಸ್ಕೃತಿಕ ಪ್ರಾಬೀಲ್ಯವನ್ನು ನೆಲೆಗೊಳಿಸಿದ ಸಂಸ್ಕೃತದಂತಹ ನುಡಿಗಳ ಮಹತ್ವವನ್ನು ಕುಗ್ರಿಸುತ್ತದೆ. ಅಂದರೇನಾಯ್ತು ಯಾಜಮಾನ್ಯ [ಸಂಸ್ಕೃತ] ಹಾಗೂ ಅಧೀನ [ಕನ್ನಡ] ನೆಲೆಗಳನ್ನು ಪಲ್ಲಂಗೊಳಿಸಿ. ನಿರ್ದಿಷ್ಟಾಹತಿಕರಣದ ಹೆಸರಿನಲ್ಲಿ ವಸಾಹತುಶಾಖೆತನವನ್ನು ಇನ್ನಷ್ಟು ಬಲಗೊಳಿಸುವ ಹನ್ನಾರ ಇಡಾಗಿದೆ. ಪರಿಣಾಮವಾಗಿ ಇಲ್ಲಿಯ ಯಾಜಮಾನ್ಯ ಹಾಗೂ ಅಧೀನ ಸಮೂಹಗಳ ಮೇಲೆ ಇಂಗ್ಲಿಷೆ ಸುಸೂತ್ರವಾಗಿ ಸವಾರಿ ಮಾಡಲು ಸಾಧ್ಯವಾಯ್ತು. ಆದರೆ ಈ ನಾಡಿನ ಉಳಿಗಮಾನ್ಯ- ಯಾಜಮಾನ್ಯ ಸಮೂಹಗಳು ತಮಗರಿವಿಲ್ಲದೆಯೇ ಇಂಗ್ಲಿಷೆ ಅಧೀನವಾಗಿವೆ. ಇಂತಹ ಅಧೀನ ಪ್ರಕ್ರಿಯೆಯೋಳಿಸಿದ ಈ ಅಭಿಪ್ರಾವನ್ನೇ ತಮ್ಮ ಅಧಿಕಾರ ಕೇಂದ್ರಗಳು ಎನ್ನುವ ಭೂಮೆಯಲ್ಲಿ ಈ ಯಾಜಮಾನ್ಯ ಸಮೂಹಗಳಿರುತ್ತವೆ. ಹಾಗಾಗಿ ಸಾಂಸ್ಕೃತಿಕ ಸಂಪನ್ಮೂಲಗಳ ಮೇಲಿನ ತಮ್ಮ ಹತೋಟಿಯನ್ನು ಈಗಾಗಲೇ ಕೆಳದುಕೊಂಡಿದ್ದೇವೆ ಎಂಬ ದಿಟವನ್ನು ಕೊಡ ಇವರ್ದಾರೂ ಅರಿಯಲಾರದು. ಸ್ವಂತಿಕೆಯ ಪ್ರಶ್ನೆಗಳು ಎದುರಾದಾಗ ಇವರಿಗೆ ಯಾವುದೇ ಗೊಂದಲಗಳು ಉಂಟಾಗಿದ್ದರುವುದಕ್ಕೆ ಕಾರಣವೇ ಈ ನಿಲುವಾಗಿದೆ. ಆದರೆ ಹಿಂದುಭಿಡ, ಕೆಳವರ್ಗದ ಹಾಗೂ ಅನಾದಿಕಾಲದಿಂದಲೂ ಸಾಮಾಜಿಕ ರಾಜಕೀಯ ಅಧೀನತೆಗೆ ಒಳಗಾದ ಸಮೂಹಗಳು ಮಾತ್ರ ಇಂತಹ ಅಧೀನತೆಯ ತೀವ್ರತೆಯನ್ನು ಗುರುತಿಸಬಲ್ಲವರು ಆಗಿದ್ದರೂ, ಯಾಜಮಾನ್ಯ ಕೇಂದ್ರಗಳಲ್ಲಿ ಉಂಟಾಗಿರುವ ಪಲ್ಲಂಗವನ್ನು ಗುರುತಿಸುವಲ್ಲಿ ಇವರು ಸೋತಿರುತ್ತಾರೆ. ಅಂದರೆ, ಈ ನಾಡಿನ ತಳಸಮೂಹ, ದಲಿತ ವರ್ಗಗಳ ನಂಬಿಕೆಯೇನಂದರೆ, ಸಂಸ್ಕೃತ ಹಾಗೂ ಕನ್ನಡದಂತಹ ದೇಶಿ ನುಡಿಗಳ ಪ್ರಾಬೀಲ್ಯದಿಂದ ಬಿಡಿಸಿಕೊಳ್ಳಲು ತಮಗೆ ಇಂಗ್ಲಿಷು ಮಾತ್ರ ನೇರವಾಗಬಲ್ಲದು ಎಂಬ ಚಾರ್ಚೆಗೆ ಇವರು ಒಳಗಾಗಿದ್ದಾರೆ. ಸಂಸ್ಕೃತ ಹಾಗೂ ಭಾರತದ ಇತರೆ ದೇಶಿ ನುಡಿಗಳ ಪ್ರಾಬೀಲ್ಯಕ್ಕೆ ಇವರು ಒಳಗಾಗಿರುವುದೇನೋ ದಿಟ. ಆದರೆ ಇಂತಹ ಪ್ರಾಬೀಲ್ಯವನ್ನು ರೂಪಿಸುವಲ್ಲಿ ಇಂಗ್ಲಿಷಿನ ಯಾವುದೇ ಕ್ಷೇತ್ರವಿಲ್ಲ ಎಂಬ ಮುಗ್ದ ನಂಬಿಕೆ ಮಾತ್ರ ಸರಿಯಲ್ಲ. ಇಂತಹ ಸಾಂಸ್ಕೃತಿಕ ಅಮಾಯಕತನವನ್ನು ನೆಲೆಗೊಳಿಸುವಲ್ಲಿ ಇಂಗ್ಲಿಷು ಮೇಲುಗೈ ಸಾಧಿಸಿದೆ. ಇಂಗ್ಲಿಷಿನಿಂದ ಸಾಮಾಜಿಕ ವಿಮೋಚನೆಯನ್ನು ಪಡೆಯಲು ಸಾಧ್ಯ ಎಂಬಿ ನಂಬಿಕೆಯನ್ನು ಇಂಗ್ಲಿಷು ಪ್ರತಿನಿಧಿಕರಣದ ಹುಸಿ ಮೌಲ್ಯಗಳು [ಫಾಲ್ಸ್ ಎಥಿಕ್ ಆಫ್ ರೆಪ್ರೆಸೆಂಟೇಶನ್ ಆಫ್ ಇಂಗ್ಲಿಷ್] ಮತ್ತು ಹಾಕಿರುತ್ತವೆ ಎಂಬುದನ್ನು ಈ ಮಾತು ಸೂಚಿಸುತ್ತದೆ. ಇಂಗ್ಲಿಷಿನ ಸಾಮಾಜಿಕ ಪ್ರತಿನಿಧಿಕರಣತ್ವದ ಗುಣ

ಹಾಗೂ ಅದರ ಸಾಮ್ರಾಜ್ಯಶಾಹಿ ಧೋರಣೆಗಳ ನಡುವೆ ಹೋಲಿಕೆ ಮಾಡಿ ನೋಡಿದರೆ, ಇಂಗ್ಲಿಶ್ ವಿಜಯದ ಮುಖವಾಡಗಳು [ಮಾಸ್ಟ್ ಆಫ್ ಕಾನ್‌ಕೆಸ್ಟ್] ನಿಜಿಭವಾಗಿ ಕಾಣಿಸುತ್ತವೆ. ಇಂಗ್ಲಿಶ್ ಮೊದಲಿಂದಲೂ ಇಬ್ಬಗೆಯ ಪ್ರಭುತ್ವವನ್ನೇ ರೂಪಿಸಿಕೊಂಡು ಬಂದಿರುತ್ತದೆ. ಈ ಇಬ್ಬಗೆನವನ್ನೇ ನಾವು ಇವತ್ತು ತಪ್ಪಾಗಿ ವಶೀಷಣ ಮಾಡಿರುತ್ತೇವೆ.

ಗೌರಿ ವಿಶ್ವನಾಥ್ ಅವರು ಹೇಳುವಂತೆ, ಬ್ರಿಟಿಷ್‌ರು ಇಂಗ್ಲಿಶ್‌ನ್ನು ಕೇವಲ ಒಂದು ಭಾಷೆಯನ್ನಾಗಿ ನಮಗೆ ಪರಿಚಯಿಸಲಿಲ್ಲ. ಬದಲಾಗಿ ನಮ್ಮ ಶೈಕ್ಷಣಿಕ ಪರ್ಯಕ್ಷಮದಲ್ಲಿ ತಮ್ಮ ಸಂಸ್ಕೃತಿಯನ್ನು ಅಧ್ಯಯನ ಮಾಡಿಸುವ ಉದ್ದೇಶವನ್ನು ಹೊಂದಿದ್ದರು. ಅದಕ್ಕಾಗಿ ಯಾವುದೇ ಬಗೆಯ ಸಾಮಾಜಿಕ-ರಾಜಕೀಯ ಪರಿವರ್ತನೆಯನ್ನೂ ತರದೇ ನೇರವಾಗಿ [ಬ್ರಿಟಿಷ್‌ರು] ತಮ್ಮ ಹದ್ದುಬಳಿನಲ್ಲಿರುವ ವಸಾಹತುಗಳ ಮೇಲೆ ಇಂಗ್ಲಿಶ್ ಭಾಷೆ ಮತ್ತು ಸಂಸ್ಕೃತಿಯನ್ನು ಹೇರುತ್ತಿದ್ದರು. ಇದು ಅಳ್ಳಿರಿಪಡುವ ಸಂಗತಿಯೇನಲ್ಲ. ಏಕೆಂದರೆ ಇಂತಹ ಧೋರಣೆಗಳೇ ಸಾಮ್ರಾಜ್ಯಶಾಹಿಯ ಲಕ್ಷಣಗಳೂ ಆಗಿರುತ್ತವೆ. ಹಾಗಾಗಿ ಆವತ್ತ ಮೇಕಾಲಿಗೆ ಬ್ರಿಟಿಷ್ ಹಾಗೂ ಭಾರತೀಯರ ನಡುವೆ ವ್ಯವರಿಸಲು ಸರಕಾರಿ ನೌಕರರ ಸ್ವರೂಪದಲ್ಲಿ ಮಧ್ಯವರ್ತಿಗಳು ಬೇಕಾಗಿದ್ದರು. ಬ್ಲಾಕ್ ಮತ್ತು ರಕ್ತದಲ್ಲಿ ಭಾರತೀಯರಾಗಿದ್ದುಕೊಂಡೇ, ಬುದ್ಧಿಯಲ್ಲಿ ಮಾತ್ರ ಬ್ರಿಟಿಷ್‌ರಾಗಿರಬೇಕೆಂಬ ಇರಾದೆಯಿಂದ ಇಂಗ್ಲಿಶ್ ಶಿಕ್ಷಣವನ್ನು ಶುರು ಮಾಡಲಾಗಿತ್ತು. ಆದರೆ ಇವತ್ತು ನಮ್ಮ ಸರಕಾರಗಳೇ, ಬಂಡವಾಳಶಾಹಿ ಹಾಗೂ ಸಾಮಾನ್ಯ ಜನರ ನಡುವೆ ವ್ಯವಹರಿಸಲು ಬೇಕಾಗುವ ಮಧ್ಯವರ್ತಿಗಳನ್ನು ರೂಪಿಸಲು ಇಂಗ್ಲಿಶ್ ಮಾಡ್ಯಮದಲ್ಲಿ ಶಿಕ್ಷಣವನ್ನು ಕೊಡಲು ಮುಂದಾಗಿದೆ. ಇದೊಂದು ಪ್ರಭುತ್ವದ ಇಬ್ಬಗೆಯ ನೀತಿಯಾಗಿದೆ. ಸಮುದಾಯಗಳನ್ನು ಉದಾರ ಮಾಡುತ್ತೇವೆ ಎಂಬ ಭರವಸೆಯನ್ನು ಕೊಡುತ್ತು, ತಮ್ಮ ಸಾಮ್ರಾಜ್ಯಶಾಹಿ ಧೋರಣೆಗೆ ಮೂರಕವಾಗುವ ನೀತಿಗಳನ್ನು ಸರಕಾರ ರೂಪಿಸುತ್ತದೆ.

## ೨.

**ನುಡಿ ಶಿಕ್ಷಣದ ಬಗೆ ಹಾಗೂ ಬಹುಭಾಷಿಕತೆ\*:**

ಇಂಗ್ಲಿಶ್ ನುಡಿ ಭಾರತದಲ್ಲಿ ನೆಲೆಪಡೆದುಕೊಂಡ ದಿನದಿಂದಲೂ ಕೂಡ ಒಂದು ತಕರಾರಿನ ಬಗೆಯಾಗಿಯೇ ಉಳಿದುಕೊಂಡಿದೆ. ಇಂಗ್ಲಿಶನ್ನು ಶೈಕ್ಷಣಿಕ ಮಾಡ್ಯಮವನ್ನಾಗಿ ರೂಪಿಸುವ ಇಲ್ಲವೇ ಅದನ್ನು ಕೇವಲ ಒಂದು ನುಡಿಯನ್ನಾಗಿ ಕಲಿಸುವ ಕುರಿತಾಗಿಯೂ ಈ ತಕರಾರು ತಲೆಯೆತ್ತಿದೆ. ಹಲವು ಬಗೆಯ ಕಾರಣಗಳಿಂದ ಭಾರತದ ಬಹುಸಮುದಾಯಗಳು ಇಂಗ್ಲಿಶ್ ನುಡಿ ಬಳಕೆ ಹಾಗೂ ಅದರ

ಅಸ್ತಿತ್ವವನ್ನು ವಿರೋಧಿಸುತ್ತಲೇ ಬಂದಿರುತ್ತವೆ. ಮಗುಪ್ರೊಂದು ತಾಯ್ದಾಡಿ ಮೂಲಕ ಅಶ್ವಿತ ಪರಿಣಾಮಕಾರಿಯಾಗಿ ಕಲಿಯಬಲ್ಲದು, ಆದರೆ ಇಂತಹ ಪರಿಣಾಮಕಾರಿ ಕಲಿಕೆಯ ಪ್ರಕ್ರಿಯೆಯಲ್ಲಿ ಇಂಗ್ಲಿಷು ನುಡಿಯ ಬಳಕೆಯು ಮಗುವನ್ನು ಆಯಾ ಸಾಮಾಜಿಕ-ಸಾಂಸ್ಕೃತಿಕ ವಲಯಗಳಿಂದ ಪ್ರತ್ಯೇಕಗೊಳಿಸುತ್ತದೆ. ಪರಿಣಾಮವಾಗಿ ಮಗುವಿನ ಮಾನಸಿಕ ಬೆಳವಣಿಗೆಯ ನೆಲೆಗಳು ಕುಂಡಿತಗೊಳ್ಳುತ್ತವೆ. ಏಕೆಂದರೆ ಭಾರತದಲ್ಲಿ ಇಂಗ್ಲಿಷು ನುಡಿಯೋಡನೆ ಒಡನಾಟವನ್ನು ಬೆಳೆಸುವುದೆಂದರೆ ವಸಾಹತುಶಾಂಕಿ ಹಾಗೂ ರಾಜಕೀಯ-ಸಾಮಾಜಿಕ ಗುಲಾಮಗಿರಿಗೆ ಒಳಗಾಗುವುದೆಂದೇ ಅರ್ಥ, ಅಷ್ಟೇಯಲ್ಲದೆ ಈ ಇಂಗ್ಲಿಷು ನುಡಿ ಬಳಕೆಯ ಕಾರಣವಾಗಿ ದೇಶೀ ನುಡಿಗಳು ಕ್ರಮೇಣ ಬೌದ್ಧಿಕ ಮತ್ತು ಸಾಂಸ್ಕೃತಿಕ ಕಸುವನ್ನು ಕಳೆದುಕೊಳ್ಳುತ್ತ ಬಡವಾಗುತ್ತವೆ. ಹೊಸ ಬಗೆಯ ಹೊಳಪುಗಳು, ಚಿಂತನೆಯ ವಿನ್ಯಾಸಗಳು ಮೊಳಕೆಯೋಡೆಯುವುದು ಆಯಾ ಮಗುವಿನ ತಾಯ್ದಾಡಿಯ ಮೂಲಕ ಮಾತ್ರವೇ ಸಾಧ್ಯವೆಂಬುದು ವಿಶೇಷ. ಈ ಎಲ್ಲ ಸಂಗಿತಗಳ ಹೊರತಾಗಿಯೂ ಇಂಗ್ಲಿಷು ನಮ್ಮನ್ನು ಇನ್ನೂ ಹಲಬಗೆಯಲ್ಲಿ ಬಾಧಿಸುತ್ತದೆ. ಅಂದರೆ ಈಗಾಗಲೇ ನೆಲೆನಿಂತಿರುವ ಬಡವ ಮತ್ತು ಸಿರಿವಂತ ಎಂಬ ಸಾಮಾಜಿಕ ಅಂತರವನ್ನು ಮತ್ತೆಪ್ಪು ಬಿಗಡಾಯಿಸುವುದಕ್ಕೆ ಪೂರಕವಾಗಿ ಇದು ಕೆಲಸ ಮಾಡುತ್ತದೆ. ಹಾಗೂ ಈ ಕಂಡಕವನ್ನು ನಿರಂತರವಾಗಿ ಕಾಪಾಡಿಕೊಳ್ಳಲಿ ತನ್ನ ಹೆಚ್ಚಿಗಾರಿಕೆಯನ್ನು ಇಂಗ್ಲಿಷು ಮೇರೆಯುತ್ತದೆ. ಈ ಎಲ್ಲ ಕಾರಣಗಳಿಗಾಗಿ ಈ ನಾಡಿನ ಬಹುತೇಕ ಸಮುದಾಯಗಳು ಇಂಗ್ಲಿಂಗ್ ಪ್ರಾಬಲ್ಯವನ್ನು ವಿರೋಧಿಸುತ್ತಲೇ ಬಂದಿದೆ. ಆದರೆ ಅದೇ ಸಮಯಕ್ಕೆ, ಭಾರತದ ಕೆಲವು ಸಮುದಾಯಗಳು ಶಿಕ್ಷಣದಲ್ಲಿ ಇಂಗ್ಲಿಂಗ್ ಪ್ರಾಬಲ್ಯವನ್ನು ಬೆಂಬಲಿಸುತ್ತ, ಓಲ್ಯೆಸ್ಟ್ರೆಟ್‌ಲೇ ಬಂದಿರುವುದನ್ನೂ ಇಲ್ಲಿ ಕಾಣಬಹುದು. ಈ ಬಗೆಯ ಓಲ್ಯೆಕೆ ಇಲ್ಲವೇ ಬೆಂಬಲಕ್ಕೆ ಇರಬಹುದಾದ ಕಾರಣಗಳನ್ನು ಕೂಡ ಇಲ್ಲಿ ನಿಷ್ಕಳವಾಗಿ ಗುರುತಿಸಬಹುದು. ಅವುಗಳಿಂದರೆ, ಸಾಮಾಜಿಕ ಮೇಲ್ಜ್ಞಾನ, ಜ್ಞಾನ ಹಾಗೂ ಅಧಿಕಾರಗಳ ಹಕ್ಕು ಪ್ರತಿಪಾದನೆ, ಮೇಲುದರ್ಜೆಯ ಉದ್ದೋಷಗಳ ಅವಕಾಶ, ಬೌದ್ಧಿಕ ಅಂತಸ್ತು, ವಾಣಿಜ್ಯ ಮತ್ತು ವ್ಯಾಪಾರ ಸೌಲಭ್ಯಗಳು ಹಾಗೂ ಅಂತಾರಾಷ್ಟ್ರೀಯ ಒಡನಾಟ ಮತ್ತು ನಂಟಸ್ತಿಕೆಯ ಬೆಳವಣಿಗೆಗಳು ಎಂಬೆಲ್ಲ ಕಾರಣಗಳಿಗಾಗಿ ಮೇಲ್ಜ್ಞಾನ ಹಾಗೂ ಮೇಲ್ಜ್ಞಾನವು ವರಗಳು ಇಂಗ್ಲಿಷನ್ನು ಓಲ್ಯೆಸ್ಟ್ರೆಟ್‌ಲೇ ಬಂದಿರುತ್ತವೆ. ಇಂಗ್ಲಿಷು ನುಡಿ ಕುರಿತ ಪರ ಮತ್ತು ವಿರೋಧದ ಈ ಎಲ್ಲ ಪ್ರತಿಪಾದನೆಗಳಲ್ಲಿ ಅವರವರ ಮೂಗಿನ ನೇರಕ್ಕೆ ಅನುಗುಣವಾಗಿ ಅವೆಲ್ಪುಗಳೂ ಕೂಡ ವಾಸ್ತವಗಳೇ. ಇದರಲ್ಲಿ ಯಾವುದೇ ಅನುಮಾನವು ಇವರ್ಜ್ಯಾರಿಗೂ ಇರಲಾರದು. ಆದರೆ ಇಂಗ್ಲಿಂಗ್ ಪರ ಮತ್ತು ವಿರೋಧವಾಗಿ ವಾದವನ್ನು ಮಂಡಿಸುವ ಎರಡೂ ಬಣಗಳು ಕೂಡ

ಭಾರತದ ಸಾಮಾಜಿಕ ನುಡಿಯರಿಂದ ಯಾಸ್ತಿಪವನ್ನು ಮರೆತು ಮಾತನ್ನಾಡುತ್ತಾರೆ ಎಂಬುದು ಗಮನಾರ್ಥ. ನುಡಿ ಸ್ವಭಾವ, ನುಡಿ ಗೃಹಿಕೆಯ ಪ್ರಕ್ರಿಯೆ ಹಾಗೂ ನುಡಿ ಅಧಿಕಾರ ಮತ್ತು ಶೋಷನೆಗಳ ನಡುವಳಿ ನಂಟಸ್ತಿಕೆಯ ಸ್ವರೂಪವನ್ನು ಪರಿಗಣಿಸುತ್ತಿರುತ್ತಾರೆ ತೆಗೆದುಕೊಂಡು ಇವರ್ಯಾದು ಕೂಡ ಇಂತಹ ನಿಲುವುಗಳನ್ನು ತಾಳಲಾರರು. ರೋಷದಿಂದ ಕೂಡಿದ ಇಂತಹ ಬಹುತೇಕ ಕೆಳ್ಳಿಗಳು, ಭಾರತದ ಶೈಕ್ಷಣಿಕ ಸನ್ನಿವೇಶದಲ್ಲಿ ಇಂಗ್ಲಿಶ್ ನುಡಿಗೆ ಸಂಬಂಧಿಸಿದ ಸವಾಲುಗಳನ್ನೇ ಹುರಿತಾಗಿವೆ. ಅಂದರೆ ಯಾವ ತರಗತಿಯಿಂದ ಇಂಗ್ಲಿಶ್ ನುಡಿಯನ್ನು ಕಲಿಸಬೇಕು? ಇಂಗ್ಲಿಶನ್ನು ಶೈಕ್ಷಣಿಕ ಮಾರ್ದುಮಾಡನ್ನಾಗಿ ರೂಪಿಸಬೇಕೋ? ಇಲ್ಲವೇ ಅದನ್ನು ಕೇವಲ ಒಂದು ವಿಷಯವನ್ನಾಗಿ ಕಲಿಸಬೇಕೋ? ಇಂಗ್ಲಿಶ್ ಕಲಿಕೆಗೆ ಯಾವ ಬಗೆಯ ಕಲಿಕಾ ವಿಧಾನ ಹಾಗೂ ಪರ್ಯಾಪ್ತಸ್ಥಾಪಿತಗಳನ್ನು ಬಳಸಬೇಕು? ಇಂಗ್ಲಿಶ್ ಕಲಿಕೆ ಮತ್ತು ಕಲಿಸುವಿಕೆಗೆ ಸಂಬಂಧಿಸಿದಂತೆ, ಶೈಕ್ಷಕ ತರబೇತಿಯ ಸ್ವರೂಪ ಹೇಗಿರಬೇಕು? ಇಂಗ್ಲಿಶ್ ನುಡಿ ಕಲಿಕೆಯ ಮಾದರಿ ಯಾವುದು? ಈ ನುಡಿಯ ತಿಳಿವನ್ನು ಹೇಗೆ ಮೌಲ್ಯಮಾಪನ ಮಾಡಬೇಕು? ಭಾರತದಲ್ಲಿ ಇಂಗ್ಲಿಶ್ ನುಡಿಯ ಚರಿತ್ರೆಯಿಂದ ನಾವೇನು ಪಾಠ ಕಲಿಯುತ್ತೇವೆ? ನಮ್ಮ ಬಹುಭಾಷಿಕತೆಯೊಂದಿಗೆ ಇಂಗ್ಲಿಶ್ ಯಾವ ಬಗೆಯ ನಂಟಸ್ತಿಕೆಯನ್ನು ಬೆಳ್ಳಿಸಿಕೊಂಡಿದೆ? ಪ್ರಜಾಪ್ರಭುತ್ವೀಕರಣ ಪ್ರಕ್ರಿಯೆಯಲ್ಲಿ ಇಂಗ್ಲಿಂಗ್ ಪಾತ್ರವೇನು? ಎಂಬಿತ್ಯಾದಿ ಬಗೆಯಲ್ಲಿ ಆ ಎಲ್ಲ ಕೆಳ್ಳಿಗಳನ್ನು ಇಲ್ಲಿ ಗುರುತಿಸಬಹುದು. ಹಾಗಾಗಿ ನುಡಿ ಶೈಕ್ಷಣಿಕ ಬಗೆ ಹಾಗೂ ಬಹುಭಾಷಿಕತೆ ಇವುಗಳ ನಡುವಳಿ ನಂಟಸ್ತಿಕೆಯ ಸ್ವರೂಪವನ್ನು ಬಿಡಿಸಿ ನೋಡುವ ಅಗತ್ಯವಿದೆ.

ಮನುಕುಲಕ್ಕೆ ನುಡಿಯನ್ನು ಗಳಿಸಿಕೊಳ್ಳುವ ಅಪಾರವಾದ ಕಸುವನ್ನು ಈ ನಿಸರ್ಗವು ಕೊಟ್ಟಿದೆ. ಅತ್ಯಂತ ಸಾಮಾನ್ಯ ಮನುಷ್ಯನು ಕೂಡ ಯಾವುದೇ ಜೀವಚಾರಿಕ ಶೈಕ್ಷಣಿಕ ನೆರವು ಇಲ್ಲದೆ ಹಲವು ನುಡಿಗಳನ್ನು ಗಳಿಸಬಲ್ಲವನಾಗಿರುತ್ತಾಳೆ/ನೇ. ಅಪ್ಪೆಯಲ್ಲದೆ ಸಂವಹನ ಸನ್ನಿವೇಶಕ್ಕೆ ಅನುಗುಣವಾಗಿ, ಆಯಾ ನುಡಿಗಳಲ್ಲಿಯೇ ಪ್ರತ್ಯೇಕವಾಗಿ ವ್ಯವರಿಸಬಲ್ಲವರಾಗಿರುತ್ತಾರೆ, ಇಲ್ಲವೇ ತಮ್ಮ ಮಾನಸಿಕ ವಿನ್ಯಾಸದಲ್ಲಿ ನೆಲೆಗೊಂಡಿರುವ ಸಾಮಾನ್ಯವಾದ ವ್ಯಾಕರಣದ ಸೀಮಿತ ಚೌಕಟ್ಟಿನೊಳಗೇ, ಇವರು ಹಲವು ನುಡಿಗಳನ್ನು ಬೆರಿಸಿಕೊಂಡು ಹೊಸದೊಂದು ನುಡಿ ಇಲ್ಲವೇ ನುಡಿಗಟ್ಟಿನ್ನು ಸಿದ್ಧಿಸಿಕೊಳ್ಳುವ ಕಸುವನ್ನೂ ಎಲ್ಲ ಸಾಮಾನ್ಯ ಮನುಷ್ಯರೂ ಪಡೆದಿರುತ್ತಾರೆ. ಭಾರತದಲ್ಲಿ ಇಂಗ್ಲಿಂಗ್ ಸಾಫ್ಟ್‌ವರ್ಮಾನವನ್ನು ಕುರಿತು ಯೋಚಿಸುವವರು ಮನುಷ್ಯ ಸಹಜವಾಗಿ ದಕ್ಷಿಧುವ ನುಡಿ ಗಳಿಕೆಯ ಈ ಕಸುವನ್ನು ಪರಿಗಣಿಸುವುದೇ ಇಲ್ಲ. ಇನ್ನೂ ಮುಂದುವರೆದು ಚಾರಿತ್ರಿಕವಾಗಿ ಹಾಗೂ ಸಾಮಾಜಿಕ ಭಾಷಾಶಾಸ್ತ್ರೀಯವಾಗಿ ಹೇಳುವುದಾದರೆ, ಭಾರತದಲ್ಲಿ ಇಂಗ್ಲಿಂಗ್ ಸೇರಿದ ಒಂದು ವಲಯವಿದೆ. ಭಾರತದಲ್ಲಿ

ಇಂಗ್ಲಿಷಿನ ಪ್ರವೇಶವಾದಾಗಿನಿಂದ ಸಾಮಾಜಿಕ ಒಡಕನ್ನು ಉಂಟುಮಾಡಲು ಈ ವಲಯವು ಅತ್ಯಂತ ವ್ಯಾಪಕವಾಗಿ ಬಳಕೆಯಾಗಿದೆ. ಮೇಲ್ಲಿಗ್ಗೆ ಹಾಗೂ ಸಿರಿವಂತ ಅಲ್ಲಸಂಖ್ಯಾತರು ಗಳಿಸಿಕೊಂಡ ಇಂಗ್ಲಿಷು ಅಧಿಕಾರ ಕೇಂದ್ರೀಕರಣ ಹಾಗೂ ಸಮಾಜದಲ್ಲಿ ಈಗಾಗಲೇ ನೆಲೆನಿಂತಿರುವ ಸಾಮಾಜಿಕ ಅನ್ವಯ ಮತ್ತು ಶೋಷಣೆಯನ್ನು ಶಾಶ್ವತಗೊಳಿಸುವುದಕ್ಕೆ ಒತ್ತಾಸೆಯಾಗಿರುತ್ತದೆ. ಇಂಥಹ ವಲಯಗಳನ್ನು ಅತ್ಯಂತ ನಿಗಾವಹಿಸಿ ಬಿಡಿಸಿ ನೋಡಬೇಕಾದ ಜರೂರಿದೆ. ಹಾಗಾಗಿ ಭಾರತದ ಬಹುಭಾಷಿಕ ಸನ್ನಿವೇಶದಲ್ಲಿ ಇಂಗ್ಲಿಷಿನ ನೆಲೆ ಮತ್ತು ಶೈಕ್ಷಣಿಕ ನಿಲುವುಗಳನ್ನು ಮರುವಿನಾಸಗೊಳಿಸುವ ಅಗತ್ಯವಿದೆ. ಏಕೆಂದರೆ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾಗಿ ಇಂಗ್ಲಿಷು ನುಡಿ ಯಾವುದೇ ಪಾತ್ರವನ್ನು ವಹಿಸದೇ ಹೋದರೆ, ಆಗ ಇಂಗ್ಲಿಷಿನಿಂದ ಅನಿವಾರ್ಯವಾಗಿ ಮುಕ್ತಿಯನ್ನು ಪಡೆಯಬೇಕಾಗುತ್ತದೆ.

### ನುಡಿ ಮತ್ತು ಶೈಕ್ಷಣಿಕ

ನುಡಿಯನ್ನು ಬಹುತೇಕವಾಗಿ ಒಂದು ಸಂವಹನ ನೆಲೆಯನ್ನಾಗಿ ಮಾತ್ರ ಯೋಚಿಸಲಾಗಿದೆ. ಇದಕ್ಕಂತಹ ಹೆಚ್ಚಿನ ಮಹತ್ವವು ನುಡಿಯೊಂದಕ್ಕೆ ಇರುತ್ತದೆ ಎಂಬ ದಿಟವನ್ನು ಮರೆಯಲಾಗುತ್ತದೆ. ನಮ್ಮ ಸಮೂಹಗಳ ಗುರುತಿನ ಸೂಚಕ ಹಾಗೂ ನಮ್ಮ ಬದುಕಿನ ಬಹುತೇಕ ತಿಳಿವನ್ನು ಗಳಿಸುವುದಕ್ಕೆ ಇರಬಹುದಾದ ಒಂದೇ ಒಂದು ಅಸ್ತವೆಂದರೆ ಅದು ನುಡಿ ಮಾತ್ರ. ಹಲವು ಬಗೆಯಲ್ಲಿ ಸಂಕೀರ್ಣವಾದ ಮಾನಸಿಕ ಗ್ರಹಿಕೆಯ ವಿನ್ಯಾಸಗಳು, ಪರಿಕಲ್ಪನಾತ್ಮಕ ಲೋಕಗ್ರಹಿಕೆಯ ಮಾದರಿಗಳನ್ನು ನುಡಿಯು ರೂಪಿಸುತ್ತದೆ. ನುಡಿಯನ್ನು ಹೊರತುಪಡಿಸಿ ನಮ್ಮ ಸಮಾಜ ಮತ್ತು ಜ್ಞಾನವನ್ನು ಕಲ್ಪಿಸಿಕೊಳ್ಳುವುದು ಅತ್ಯಂತ ದುಸ್ತರವೇ ಸರಿ. ಈ ಅರ್ಥದಲ್ಲಿ ನುಡಿಯು ಬಹುಭಾಷಿಕೆಯನ್ನು ಒಳಗೊಂಡಿರುತ್ತದೆ. ಏಕಭಾಷಿಕತೆ ಮತ್ತು ಗ್ರಹಿಕೆಯ ಕಸುಪುಗಳ ನಡುವಣ ನಂಟಸ್ಕಿಯೆಯನ್ನು ಮಾತ್ರ ಒಟ್ಟಿಗೆ ನಡೆಯುವ ಪ್ರಕ್ರಿಯೆ ಮಾತ್ರ ಸರಿಯಾದುದು, ಎಂದು ಅನಾದಿ ಕಾಲದಿಂದಲೂ ನಮ್ಮ ವಿದ್ಯಾಂಸರು ಹಾಗೂ ಸಾಮಾನ್ಯ ಜನರು ಸಮಾನವಾಗಿಯೇ ನಂಬಿಕೊಂಡು ಬಂದಿರುತ್ತಾರೆ. ಆದರೆ ಇತ್ತೀಚಿನ ದ್ವಿಭಾಷಿಕತೆ, ಬಹುಭಾಷಿಕತೆ ಕುರಿತು ಓದುಗಳು, ಶೈಕ್ಷಣಿಕ ಅರಿಕೆಗಳು ಕಲಿಸಿಕೊಟ್ಟ ಪಾಠಗಳ ಪ್ರಕಾರ, ದ್ವಿಭಾಷಿಕ-ಬಹುಭಾಷಿಕ ಸನ್ನಿವೇಶದಲ್ಲಿ ಬೆಳೆಯುವ ಮಕ್ಕಳ ಗ್ರಹಿಕೆಯ ಪ್ರಮಾಣವು ಏಕಭಾಷಿಕ ಗ್ರಹಿಕೆಯ ಪ್ರಮಾಣಕ್ಕಿಂತ ಅತ್ಯಂತ ಹಚ್ಚು ಗುಣಾತ್ಮಕ, ಒಳಗೊಳ್ಳುವಿಕೆ, ತಾಳಿಕೆಗುಣವನ್ನು ಹೊಂದಿರುವುದು ಅಷ್ಟೇಯಲ್ಲದೆ ಅತ್ಯಂತ ವಿಶಾಲವೂ ಆಗಿರುತ್ತದೆ [ಪೀಠೆ ಮತ್ತು ಲ್ಯಾಂಬರ್ಡ್; 1962]. ಒಟ್ಟಾರೆಯಾಗಿ ಈ ಘಲಿತಗಳ ಪ್ರಕಾರ ಬಹುಭಾಷಿಕತೆ ಹಾಗೂ ಶೈಕ್ಷಣಿಕ ಸಾಧನೆಗಳ ನಡುವೆ ಸಂಬಂಧವಿದೆ

ಎಂಬುದು ನಿಜಿಗಳವಾಗಿದೆ. ಒಂದು ನುಡಿಯಲ್ಲಿ ಪರಿಣತಿಯನ್ನು ಸಾಧಿಸಿದವರು ಮತ್ತೊಂದು ನುಡಿಯಲ್ಲಿಯೂ ಅದೇ ಪ್ರಮಾಣದ ಪರಿಣತಿಯನ್ನು ಗಳಿಸುವ ಸಾಧ್ಯತೆ ಇರುತ್ತದೆ. ಹಾಗೂ ತಾಯ್ದಾಡಿಯಲ್ಲಿ ಪ್ರಾಥಮಿಕ ಶೈಕ್ಷಣಿಕವನ್ನು ಪಡೆಯುವವರು ಸಮಯದಲ್ಲಿ ನುಡಿ ಪ್ರಾವೀಣ್ಯ ಹಾಗೂ ಶೈಕ್ಷಣಿಕ ಸಾಧನೆಯನ್ನು ಸಾಧಿಸುವವರಾಗಿರುತ್ತಾರೆ. ಹಾಗಾಗಿ ಇವತ್ತು ಬಹುಭಾಷಿಕತೆ ಎಂಬುದು ತತ್ವವೇ ಹೊರತು ಅದು ಯಾವತ್ತೂ ಕೂಡ ವಿಕಲ್ಪವಾಗಲಾರದು.

ಶೈಕ್ಷಣಿಕೆಂಬುದು ಏಕಕಾಲಕ್ಕೆ ಅದು ಉಳಿಸುವಿಕೆ ಹಾಗೂ ಬದಲಾವಣೆಯ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಏಕೆಂದರೆ ಗತದ ತಿಳಿವು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಪೌಲ್ಯವನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ರವಾನಿಸುವುದು ಒಂದು ಬಗೆಯಾದರೆ, ಪ್ರತಿರೋಧದ ಸಂಕಫನಗಳನ್ನು ಕಟ್ಟುಪುಡಕ್ಕೆ ಸಾಮಾಜಿಕ ಅವಕಾಶವನ್ನು [ಸ್ವೇಣ್ಯ] ಕಲ್ಪಿಸುವುದು ಕೂಡ ಇದರ ಮತ್ತೊಂದು ಬಗೆಯಾಗಿರುತ್ತದೆ. ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯಲ್ಲಿ ಶೈಕ್ಷಣಿಕ ಅಶ್ಯಂತ ಮಹತ್ವದ ಹಾತ್ತವನ್ನು ವಹಿಸಿದರೆ, ನಮ್ಮ ತರಗತಿಗಳ ಬಹುಭಾಷಿಕ ಸ್ವರೂಪವನ್ನು ಗುರುತಿಸಲು ಇದು ಅಶ್ಯಂತ ಮಹತ್ವದ ಸಂಗತಿಯಾಗುತ್ತದೆ. ತರಗತಿಗಳಲ್ಲಿ ನುಡಿಗಳ ಅಡರಾಡುತನವನ್ನು ಕಡೆಗೆಸೀದರೆ, ತೀವ್ರ ಸಾಮಾಜಿಕ-ಮಾನಸಿಕ ತೊಂದರೆಗಳಿಗೆ ಈಡುಮಾಡುತ್ತದೆ. ಪರಿಣಾಮವಾಗಿ ಅಪ್ರಭಲ ನುಡಿಗಳ ಆಡುಗರು ಅಂಚಿಗೆ ತಳ್ಳುಫುಡುತ್ತಾರೆ. ತರಗತಿಗಳಲ್ಲಿ ಸಾಮಾಜಿಕ-ಆರ್ಥಿಕ ಭಿನ್ನತೆಗಳು ದೊಡ್ಡ ಪ್ರಮಾಣದಲ್ಲಿಯೇ ಮರುರಚನೆಗೆ ಒಳಪಡುತ್ತವೆ. ಹಾಗೂ ಮೇಲ್ಮೈದ ಅಲ್ಪಸಂಖ್ಯಾತರ ಸಂವೇದನಾರಹಿತ ನಿಲ್ಲವುಗಳ ಕಾರಣ ಬಹುಜನರು ತೀವ್ರವಾದ ತೊಂದರೆಗೆ ಒಳಗಾಗುತ್ತಾರೆ. ಏಕಭಾಷಿಕ ನೆಲೆಯ ಕೆಲಿಕಾ ವಿಧಾನಗಳು ಅನಿವಾರ್ಯವಾಗಿ ಪ್ರಮಾಣ ಭಾಷಿಕ ರೂಪಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತವೆ. ಹಾಗೂ ತಪ್ಪಿಗಳ ಹುಡುಕಾಟ ಮತ್ತು ಪರಿಹಾರ ಕಲಿಕೆಯೇ ಶೈಕ್ಷಣಿಕ ಮೊದಲ ಗುರಿಯಾಗಿರುತ್ತದೆ. ಆದರೆ ಬಹುಭಾಷಿಕ ಸ್ವಜನಶೀಲತೆಯನ್ನು ಒಂದು ಕಳಂಕಿತ ನೆಲೆಯನ್ನಾಗಿ ನೋಡಲಾಗುತ್ತದೆ. ಅಂದರೆ ಅಂತಹ ಸ್ವಜನಶೀಲತೆಯನ್ನು ಬಿಜಿನ್, ಚೆಚ್ಚೆ, ಸಂಕರ ಎಂಬಿತ್ಯಾದಿಯಾಗಿ ಆರೋಪಿಸಲಾಗುತ್ತದೆ. ಗ್ರಹಿಕೆಯ ಕಸುವನ್ನು ಮತ್ತು ಸಾಮಾಜಿಕ ಸಂವೇದನೆಯನ್ನು ನೆಲೆಗೊಳಿಸುವಲ್ಲಿ ಹಾಗೂ ಅವುಗಳನ್ನು ರೂಪಿಸುವಲ್ಲಿ ಬಹುಭಾಷಿಕತೆಯು ಒತ್ತಾಸೆಯಾಗುತ್ತದೆ. ಒಟ್ಟಾರೆಯಾಗಿ ಬಹುಭಾಷಿಕತೆ ಎಂಬುದು ತರಗತಿಗಳಲ್ಲಿ ಸಾಮಾಜಿಕ ಶೈಕ್ಷಣಿಕ ಸಂಪನ್ಮೂಲವಾಗಿರುತ್ತದೆ.

### ಭಾರತದಲ್ಲಿ ಬಹುಭಾಷಿಕತೆ:

ಬಹುಭಾಷಿಕತೆ ಎಂಬುದನ್ನು ಜಗತ್ತಿನಾದ್ಯಂತ ಎಲ್ಲ ನುಡಿ ಸಮುದಾಯಗಳು ಒಂದು ಸಹಜ ನುಡಿನೇಲೆಯನ್ನಾಗಿ ಒಷ್ಟಕೊಳ್ಳಲಾಗಿದೆ. ಆದರೆ ಭಾರತದ ಸಮುದಾಯಗಳ ಒಂದು ವಿಶಿಷ್ಟ ಲಕ್ಷಣವನ್ನಾಗಿಯೇ ಈ ಬಹುಭಾಷಿಕತೆಯನ್ನು ಪರಿಗಣಿಸಲಾಗಿದೆ. ದಿಟದಲ್ಲಿ, ಭಾರತದಲ್ಲಿ ಬಹುತೇಕ ವ್ಯಕ್ತಿಗಳು ಹಲವು ನುಡಿಗಳಿಡನೆ ಬೆಳೆಯವುದು ಅತ್ಯಂತ ಸಹಜ ಸಂಗತಿಯಾಗಿದೆ. ಭಾರತದ ಇಲ್ಲವೇ ಕರ್ನಾಟಕದ ಯಾವುದೇ ಮೂಲೆಯಲ್ಲಿರುವ ಹಳ್ಳಿ ಶಾಲೆಯ ಮಕ್ಕಳು ಕೇವಲ ಒಂದೇ ಒಂದು ಬಗೆಯ ವಾತಾ / ನುಡಿಯನ್ನು ವಾತ್ರ ಆಡಬಲ್ಲವರಾಗಿರುತ್ತಾರೆ ಎಂಬುದು ನಮ್ಮೆ ನಿರಿಕ್ಷೆಯಾಗಿರುತ್ತದೆ. ಆದರೆ ನಮಗೆಲ್ಲ ಬೆರಗು ಮೂಡಿಸುವಂತೆ, ಈ ಹಳ್ಳಿಗಾಡು ಮಕ್ಕಳು ಏಳು-ಎಂಟು ಬಗೆಯ ಬೇರೆ ಬೇರೆ ಮಾತಿನ ವರಸೆಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ನಮ್ಮೆ ಭಾಷಿಕ ವರ್ತನೆಗಳಲ್ಲಿ ಇಂತಹ ಭಿನ್ನತೆಗಳು ನಮ್ಮೆ ಸಂಪರ್ಕನಕ್ಕೆ ಒತ್ತಾಸೆಯಾಗಿರುತ್ತವೆಯೇ ಹೊರತು ಅವುಗಳು ಯಾವತ್ತಿಗೂ ತೊಡಕನ್ನು ಉಂಟು ಮಾಡಲಾರವು [ಬಿ.ಪಿ.ಪಂಡಿತ: 1969:1972]. ಇನ್ನೊಂದು ಬಗೆಯಲ್ಲಿ, ಈ ಎಲ್ಲ ಭಿನ್ನ ನುಡಿರೂಪಗಳು ಬೇರೆ ಬೇರೆ ವಲಯಗಳಲ್ಲಿ ಭಿನ್ನ ಕ್ರಿಯಾ ಚಟುವಟಿಕೆಗಳನ್ನು ನೆರವೇರಿಸುತ್ತವೆ. ನುಡಿ ಬಳಕೆಯ ಇಂತಹ ಎಷ್ಟೋ ವಲಯಗಳಲ್ಲಿ ನುಡಿ ಸಂಕರವು ಏರ್ಪಡುವುದರಿಂದ, ಹೊಸ ನುಡಿರೂಪಗಳು ಮೃದಾಳಲು ಕಾರಣವಾಗುತ್ತವೆ. ಈ ರೀತಿಯಾಗಿ ಹಲವು ವಲಯಗಳಲ್ಲಿ ಹಲಬಗೆಯ ಭಾಷಿಕ ವರ್ತನೆಗಳು ಹಾಗೂ ನಡೆಗಳು ನಿರಂತರವಾಗಿ ಏರ್ಪಡುತ್ತವೆ. ಭಾರತೀಯ ಬಹುಭಾಷಿಕತೆಯು ಏಕಕಾಲಕ್ಕೆ ಸಾವಯವರೂ ಹಾಗೂ ವಿಶಿಷ್ಟವೂ ಆಗಿರುತ್ತದೆ ಎಂದು ಖೂಬಿಂದಾನಿ [1983:16-75] ಅವರು ಈ ಪ್ರಕ್ರಿಯೆಯನ್ನು ಬಣ್ಣಿಸುತ್ತಾರೆ. ಇದನ್ನು ಇನ್ನೂ ಇನ್ನೂ ಅತ್ಯಂತ ಪರಿಣಾಮಕಾರಿಯಾಗಿ, ಬಿ.ಪಿ ಪಂಡಿತ [1969, 1972] ಅವರು ವಿವರಿಸುತ್ತಾರೆ. ಅವರ ಪ್ರಕಾರ “ಭಾರತದಲ್ಲಿ ನುಡಿ ಉಳಿಸುವಿಕೆಯೇ ತತ್ವ ಹೊರತು ನುಡಿ ಪ್ರಲಟವಲ್ಲ. ನುಡಿ ಉಳಿಸುವಿಕೆ ಎಂಬುದನ್ನು ಕೇವಲ ಯಾವುದೇ ನುಡಿಯನ್ನು ಕಾಪಾಡುವುದಲ್ಲ. ಬದಲಾಗಿ ಆಯಾ ನುಡಿಗಳನ್ನು ಬಳಸುವವರು, ಆಯಾ ನುಡಿಗಳ ಬಹುಳತೆಯನ್ನು ಕಾಪಾಡುವುದಾಗಿರುತ್ತದೆ. ಹೌದು ಇಲ್ಲಿ ನುಡಿಸಾವು ಎಂಬುದು ಅತ್ಯಂತ ವಿರಳ. ಇಡೀ ಬಹುಭಾಷಿಕ ವಾತಾವರಣವು ಯಾವತ್ತಿಗೂ ಕೂಡ ಸೊರಗದು. ಏಕೆಂದರೆ ನುಡಿಯ ಹಳೆರೂಪಗಳು ಕೊರ್ಕೆಯಾದರೂ ಕೂಡ ಹೊಸರೂಪಗಳು ಮೃದಾಳತ್ತಲೇ ಇರುತ್ತವೆ. 1991ರ ಜನಗಣತಿ ಪ್ರಕಾರ ಇದ್ದಂತಹ 10,400 ತಾಯ್ಯಾಂಡಿಗಳನ್ನು, ನಿರಂತರವಾದ ಭಾಷಿಕ ಪರಿಶೀಲನೆ, ಸಂಕಲನ ಹಾಗೂ ವ್ಯಾಕಾರಿಕಗೊಳಿಸುವ

ನೆಪದಲ್ಲಿ ಸೆನ್ಸ್‌ಸ್ ಈ ನುಡಿಗಳನ್ನು 114ಕ್ಕೆ ಭಟ್ಟೆ ಇಳಿಸಿರುವುದನ್ನು ಕಾಣಬಹುದು. ಹೆಚ್ಚಿಕಡಿಮೆ 10,000 ಜನರು ಈ ಒಂದೊಂದು ನುಡಿಯನ್ನು ತಮ್ಮ ದಿನದ ಬದುಕಿನಲ್ಲಿ ಬಳಸುತ್ತಾರೆ. ಈ ಸೆನ್ಸ್‌ಸ್ 216 ತಾಯ್ದೆಗಳನ್ನು ಗುರುತಿಸಿದೆ. ಆದರೆ ಈ ಎಲ್ಲ ನುಡಿಗಳನ್ನು ಸಂವಿಧಾನದ 4ನೇ ಶಡ್‌ಲೋಗೆ ಸೇರಿದ 18 [ಕಂಗ್ 22] ನುಡಿಗಳೊಳಗೆಯೇ ಅಡಕಗೊಳಿಸಲಾಗಿದೆ. ಹಾಗೂ 131 ನುಡಿಗಳನ್ನು ಶೇಡ್‌ಲೋಲಿನಿಂದ (ಪರಿಶಿಷ್ಟದಿಂದ) ಹೊರಿಗುವ ವರ್ಗಕ್ಕೆ ಸೇರಿಸಲಾಗಿದೆ. ಭಾರತದ ಬಹುಭಾಷಿಕ ಸಿರಿತನ ಮತ್ತು ಸಂಕೀರ್ಣತೆಯನ್ನು ಹೇಗೆ ಏಕರೂಪಕ್ಕೆ ತರಲಾಗಿದೆ ಎಂಬುದನ್ನು ಅರಿಯಲಿಕ್ಕೆ ಸೆನ್ಸ್‌ಸ್‌ನ್ನು ಇಲ್ಲಿ ಒಂದು ಎತ್ತರೆಯನ್ನಾಗಿ ವಿಶೇಷಿಸಲಾಗಿದೆ. ಕೇವಲ ಹಿಂದಿ ನುಡಿ ಒಂದೇ 50 ನುಡಿಗಳನ್ನು ಒಳಗೊಂಡಿದೆ. ಇವುಗಳನ್ನು ಅವಧಿ, ಬಂಧೇಲಿ, ಭೋಜ್ವರಿ, ಬುಂದೆಲಿ ಎಂಬಿತ್ಯಾದಿಗಳನ್ನು ಇಲ್ಲಿ ಹೆಸರಿಸಬಹುದು. ಭಾರತದ ಇವತ್ತಿನ ಫೆಡರಲ್ ವ್ಯವಸ್ಥೆ ರೂಪುಗೊಂಡಿರುವುದೇ ಭಾಷಾವಾರು ಪ್ರಾಂತಗಳ ಆಧಾರದ ಮೇಲೆ. ಆದರೆ ಭಾರತದ ಯಾವುದೇ ಒಂದು ಪ್ರಾಂತವನ್ನು ಕೂಡ ಅಧಿಕೃತವಾಗಿ ಏಕಭಾಷಿಕ ಪ್ರಾಂತವೆಂದು ಗುರುತಿಸಲು ಸಾಧ್ಯವಿಲ್ಲ. ಹಾಗೂ ಅಂದಾಜು ಶೇಕಡ 55ಕ್ಕೂ ಹೆಚ್ಚು ಜನರು ಶೇಡ್‌ಲೋಲಿನಿಂದ (ಪರಿಶಿಷ್ಟದಿಂದ) ಹೊರಿಗುವ ನುಡಿಗಳನ್ನು ತಮ್ಮ ದಿನನಿತ್ಯದ ಬದುಕಿನ ಭಾಗವಾಗಿ ಬಳಸುತ್ತಾರೆ. ಸಂವಿಧಾನದ 8ನೇ ಶೇಡ್‌ಲೋಲಾ ನುಡಿಗಳ ಪ್ರಕಾರ ಮಾತ್ರ ಭಾರತದ ಬಹುಭಾಷಿಕ ಸನ್ವಿಪೇಶವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಸಿರಿವಂತಿಕೆ ಮತ್ತು ಸಂಕೀರ್ಣತೆಗಳಿಂದ ಕೂಡಿದ ಭಾರತದ ಈ ಬಹುಭಾಷಿಕತೆಗೆ ಸೇರಿದ ನುಡಿಗಳಲ್ಲಿ ಇಂಗ್ಲಿಶ್ ನುಡಿಯು ಕೂಡ ಒಂದು ಎಂದು ಹೇಳಬಹುದು. ಹೋಲಿಕೆಯ ನೆಲೆಯಿಂದ ನೋಡಿದರೆ ಇಂಗ್ಲಿಶ್ ಮಾತನಾಡುವ ಸಮುದಾಯವೇ ಅತ್ಯಂತ ಚಿಕ್ಕದು. ಇದನ್ನೇ ಇಲೀಂ ಅಲ್ಲಸಂಖ್ಯಾತ ವರ್ಗವೆಂದೂ ಕರೆಯಲಾರೆ. ಇಂಗ್ಲಿಶ್ ನುಡಿಯು ಅಧಿಕಾರ ಹಾಗೂ ಅಂತಸ್ನಿನ ಹಲವು ವಲಯಗಳಲ್ಲಿ ಬಹುತೇಕವಾಗಿ ಬಳಕೆಯಾಗುತ್ತದೆ. ಆದರೆ ಈ ದೇಶದ ಬಹುತೇಕ ಸಾಮಾನ್ಯ ಜನತೆಯ ದೈನಂದಿನ ಬದುಕಿನಲ್ಲಿ ಇಂಗ್ಲಿಶ್ ನುಡಿಯು ಯಾವುದೇ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರೆ, ಅದೊಂದು ಅಪ್ಪಣಿ ಹೂಸಿ ಮಾತಾಗುತ್ತದೆ. ಹಾಗೆಂದು ಇಲೀಂ ಅಲ್ಲಸಂಖ್ಯಾತರನ್ನು ಮಾತ್ರ ನಿರಂತರವಾಗಿ ಅಧಿಕಾರದಲ್ಲಿಯೇ ನೆಲೆಗೊಳಿಸುತ್ತದೆ ಎಂದೂ ಹೇಳಲು ಆಗುವುದಿಲ್ಲ. ಆದರೆ ಒಂದು ಮಾತು ಮಾತ್ರ ದಿಟ. ಆದೇನೆಂದರೆ, ಭಾರತದ ಬಹುಭಾಷಿಕತೆಯ ಸಂಪ್ರದಾಯಗಳು, ಭಾಷಿಕ ಕ್ರಿಯಾತ್ಮಕ ಭಿನ್ನತೆಗಳು, ಭಾಷಿಕ ಸೃಜನಶೀಲತೆ ಹಾಗೂ ಭಾಷಾ ಸಹಿಪ್ಪುತ್ತೆ ಮುಂತಾದ ಸಾಂಸ್ಕೃತಿಕ ನೆಲೆಗಳನ್ನು ವ್ಯಾಖ್ಯಾನಿಸುವಲ್ಲಿ ಇದರ ಪಾತ್ರವನ್ನು ಅಲ್ಲಾಗಳೆಯುವಂತಿಲ್ಲ.

ವಸಾಹತುಮಾರ್ಪಡಿ ಕಾಲದಲ್ಲಿ ಭಾರತದಲ್ಲಿ ದೇಶಿ ಶಿಕ್ಷಣ ವ್ಯವಸ್ಥೆಯು ಪಾಠಶಾಲೆ ಹಾಗೂ ಮಕ್ಕಾಜಾಗಳ ಮೂಲಕ ನೇರವೇರುತ್ತಿತ್ತು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಸಾಮಾಜಿಕರಣದ ಮೂಲಚೋಲಗಳ ಮುಂದುವರಿಕೆಯಾಗಿ ಈ ವ್ಯವಸ್ಥೆಯು ನೆಲಿಗೊಳ್ಳಬೇಕಾಗಿತ್ತು. ಅಷ್ಟೇಯಲ್ಲದೇ, ಒಳನುಡಿಗಳಿಂದ ಹಿಡಿದು ಗ್ರಾಂಥಕ ಶೈಲಿಯವರೆಗಿನ ನುಡಿ ಚಳಕಗಳು ಇಲ್ಲಿಂದಲೇ ವಿಕಾಸಗೊಳ್ಳಬೇಕಿತ್ತು [ಖಿಬ್ಜಂದಾನಿ: 1983]. ಹಾಗಾಗಿ ವ್ಯಾಪಾರಿಯೊಬ್ಬನು ಕೇವಲ ಯಾವುದೇ ನುಡಿಯೊಂದರ ಒಳನುಡಿಗಳನ್ನು ಮಾತ್ರವಲ್ಲದೆ, ದೇವನಾಗರಿ ಮುಂತಾದ ನುಡಿಗಳ ಪರಿಚಯವನ್ನು ಹೊಂದಿರುತ್ತಿದ್ದು. ಸಂಸ್ಕೃತ ತಿಳಿವಿಗನು ಸಂಸ್ಕೃತವನ್ನು ಕೇವಲ ದೇವನಾಗರಿ ಮೂಲಕವಷ್ಟೇಯಲ್ಲದೇ, ಕನ್ನಡ, ತೆಲುಗು ಲಿಪಿಗಳ ಮೂಲಕವು ಓದಬಲ್ಲವರಾಗಿದ್ದರು. ಆದರೆ ಬ್ರಿಟಿಶರು ಯಾವತ್ತು ಕೂಡ ಭಾರತದ ಈ ಭಾಷಿಕ ಸಂಕೀರ್ಣತೆಯನ್ನು ಹಾಗೂ ವೈವಿಧ್ಯವನ್ನು ಒಪ್ಪಲಿಲ್ಲ ಹಾಗೂ ಏಕಭಾಷಿಕ ಮತ್ತು ಏಕರೂಪಿಯ ಪರಿಹಾರಗಳನ್ನು ಈ ಬಹುಭಾಷಿಕ, ವೈವಿಧ್ಯ ಸಮೂಹಗಳಿಂದ ಕೂಡಿದ ಈ ನಾಡಿನ ಮೇಲೆ ಹೇರುವ ಹನ್ನಾರವನ್ನು ಮಾಡಿದರು. ಇದನ್ನು ಕೇವಲ ಬ್ರಿಟಿಶರಿಗೆ ಮಾತ್ರ ಅನ್ನಾಯಿಸಿ ಹೇಳುವಂತಿಲ್ಲ. ಭಾರತದ ತಿಳಿವಿನ, ಭಾಷಿಕ ಹಾಗೂ ಸಾಂಸ್ಕೃತಿಕ ಏಕರೂಪಕ್ಕೆ ತರುವ ಹನ್ನಾರಗಳು ಸಂಸ್ಕೃತ ನುಡಿಯ ಮೂಲಕವೂ ನಡೆದಿರುತ್ತವೆ. ಇಂತಹ ಏಕರೂಪಕ್ಕೆ ತರುವ ಸೂತ್ರಗಳು ಭಾರತದ ದೇಶಿ ನುಡಿಗಳ ಕಸುವನ್ನು ಅಲ್ಲಿಗಳಿಯುವ ಮತ್ತು ಆಯಾ ಸಮೂಹಗಳ ಬೌದ್ಧಿಕ ವಿನಾಸಗಳನ್ನು ನಿರಾಕರಿಸುವ ತಂತ್ರಗಳನ್ನು ಒಳಯಾಜಮಾನ್ಯ [ಸಂಸ್ಕೃತ] ಹಾಗೂ ಹೊರಯಾಜಮಾನ್ಯ [ಇಂಗ್ಲಿಷು] ನುಡಿಗಳಿಂದ ರೂಪಿಸುತ್ತಲೇ ಬರಲಾಗಿದೆ. ವಸಾಹತೋತ್ತರ ಸನಿಪೇಶದಲ್ಲಿ ಈ ಏಕರೂಪೀಕರಣದ ಸೂತ್ರಗಳನ್ನು ಬೇರೊಂದು ಬಗೆಯಲ್ಲಿ ರೂಪಿಸಿದ ಹಾಗೂ ರೂಪಿಸುತ್ತಲೇ ಇರುವ ಬಗೆಗಳನ್ನೂ ಇಲ್ಲಿ ನೋಡಬಹುದು.

1956ರಲ್ಲಿ ಸೆಂಟ್ರುಲ್ ಅಷ್ಟೇಸರಿ ಬೋರ್ಡ್ ಆಫ್ ಎಜ್ಯೂಕೇಶನ್ “ಶ್ರೀಭಾಷಾ ಸೂತ್ರ”ದ ಪ್ರಸ್ತಾವನೆಯನ್ನು ಸಲ್ಲಿಸಿತು. 1961ರಲ್ಲಿ ನಡೆದ ಮುಖ್ಯಮಂತ್ರಿಗಳ ಸಮೇಳನದಲ್ಲಿ ಅಲಪ್ಪಾವ ತಿದ್ದುಪಡಿಯೋಂದಿಗೆ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು. ಕೊತಾರಿ ಕಮಿಶನ್ [1964-66]ನ ಗ್ರಾಮಯೋಜಿತ್ವ ಶ್ರೀ ಲ್ಯಾಂಗ್ಲೇಜ್ ಫಾರ್ಮಲಾ”ದೊಳಗೆ ಈ ಪ್ರಸ್ತಾವನೆಯನ್ನು ಮತ್ತೊಮ್ಮೆ ಪರಿಷ್ಕರಿಸಿ ಅಳವಡಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಕೂಡ ಶಿಕ್ಷಣ ಆಯೋಗಗಳಿಗೇನು ಯಾವುದೇ ಕೊರತೆಯಿಲ್ಲ. ಅಂದರೆ ಶಿಕ್ಷಣವನ್ನು ಕುರಿತ ಹಲವು ಬಗೆಯ ಕಮಿಟಿಗಳನ್ನು ನಿರಂತರವಾಗಿ ನಾವು ರಚಿಸುತ್ತಲೇ ಬಂದಿರುತ್ತೇವೆ. ಎತ್ತಗೆಗಾಗಿ ರಾಷ್ಟ್ರೀಯ

ಶಿಕ್ಷಣ ನೀತಿ [1968], ಗ್ರಾಮೀಣ ಉನ್ನತ ಶಿಕ್ಷಣ ಸಮಿತಿ [1967–1969], ಶಿಕ್ಷಕರ ರಾಷ್ಟ್ರೀಯ ಅರ್ಯೋಗ [1983–1985], ರಾಷ್ಟ್ರೀಯ ಶಿಕ್ಷಣ ನೀತಿ [1986], ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪರ್ವತಕ್ರಮ [1988], ರಾಮಮೂರ್ತಿ ಪರಾಮರ್ಶದ ಸಮಿತಿ [1990], ರಾಷ್ಟ್ರೀಯ ಪರಿಷ್ಕಾರ ಶಿಕ್ಷಣ ನೀತಿ [1992], ನ್ಯಾಶನಲ್ ಕರಿಕುಲರ್ ಪ್ರೈಮ್‌ವರ್ಕ್ [2005] ಇತ್ಯಾದಿ ಸಮಿತಿಗಳನ್ನು ಇಲ್ಲಿ ತೋರಿಸಬಹುದು. ಈ ಯಾವುದೇ ಸಮಿತಿ/ಅರ್ಯೋಗ/ನೀತಿಗಳಿಗೆ ಶ್ರಿಭಾಷಾ ಸೂತ್ರದ ಕರಿನೆರಳಿನಿಂದ ತಜ್ಞಿಸಿಕೊಳ್ಳಲು ಸಾಧ್ಯವಾಗಿಲ್ಲ. ರಾಷ್ಟ್ರಮಟ್ಟದ ಈ ಯಾವುದೇ ನೀತಿ ಇಲ್ಲವೇ ಸೂತ್ರವು ಚಿಕ್ಕ ಸಮುದಾಯಗಳ ಅಗತ್ಯ ಹಾಗೂ ಆಶೋತ್ತರಗಳನ್ನು ಮೊರ್ಯೆಸುಪುದಕ್ಕೆ ಬೇಕಾದ ಆಯಾ ಸ್ಥಳೀಯ ಭಾಷಿಕ-ಸಾಂಸ್ಕೃತಿಕ ವೈವಿಧ್ಯಗಳನ್ನು ನೆಲೆಗೊಳಿಸಲು ಇಲ್ಲಿ ಯಾವುದೇ ಅವಕಾಶ ಇರುವುದಿಲ್ಲ. ಭಾರತ ಸಮಾಜದ ಬಹುಭಾಷಿಕ ಮೂಲತತ್ವಗಳಿಗೆ ಎದುರಾಗಿ ತನ್ನ ಈ ನಿಲುವುಗಳನ್ನು ಶ್ರಿಭಾಷಾ ಸೂತ್ರವು ಮಂಡಿಸುತ್ತದೆ. ಶ್ರೀಧರ ಅವರು ಗುರುತಿಸಿದಂತೆ, ಗ್ರಾಮ್ಯಯೇಂದ್ರ ಶ್ರಿಭಾಷಾ ಸೂತ್ರವು ಹಲವು ಬಗೆಯಲ್ಲಿ ಏರ್ಪಡುವ ಭಾಷಿಕ ರಾಜಕಾರಣದ ವಿನ್ಯಾಸಗಳನ್ನು ಇದು ಅತ್ಯಂತ ನಿಷ್ಜ್ಞವಾಗಿ ತೋರಿಸುವ ಪ್ರಯತ್ನವನ್ನು ಮಾಡುತ್ತದೆ. ಅಂದರೆ ಸಮೂಹಗಳ ಅಸ್ತಿತ್ವಯನ್ನು ನೆಲೆಗೊಳಿಸಲು, ತಾಯ್ದಾದಿ ಮತ್ತು ಪ್ರಾದೇಶಿಕ ನುಡಿಗಳನ್ನೇ ಅಸ್ತಗಳನ್ನಾಗಿ ಬಳಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆಮ್ಮೆ ಮತ್ತು ವರ್ಕೆಟೆಯನ್ನು ಸಾಧಿಸಲು ಹಿಂದಿಯನ್ನು, ಜನಸಮೂಹಗಳ ಮೇಲೆ ಹೇರಲಾಗಿದೆ. ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಹಾಗೂ ತಾಂತ್ರಿಕ ಬೆಳವಣಿಗೆಯನ್ನು ಕೇವಲ ಇಂಗ್ಲಿಷಿನ ಮೂಲಕ ಮಾತ್ರ ಗಳಿಸಬಹುದು ಎಂಬ ಹುಸಿ ನಂಬಿಕೆಯನ್ನು ಸಮೂಹಗಳ ಮನಸ್ಸಿನಲ್ಲಿ ಈಗಾಗಲೇ ಗಟ್ಟಿಗೊಳಿಸಲಾಗಿದೆ. ಆದರೆ ಇಂಗ್ಲಿಷು ನುಡಿಯ ಪರವಾಗಿ ರಾಜಕಾರಣ ಮಾಡುವವರ ಒಳಳುದ್ದೇಶಗಳು ಈ ಶ್ರಿಭಾಷಾ ಸೂತ್ರದೊಳಗೆಯೇ ಅಡಕವಾಗಿವೆ. ಆದರೂ ಈ ಸೂತ್ರ ಒಂದು ಆದರ್ಥದ ಕನಸಿನಂತೆ ಕಂಡರೂ ಅದಕ್ಕಾಗಿ ನಾವ್ಯಾರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ದ್ವಾಢಿದವರು ಹಿಂದಿಯನ್ನು ಕಲಿತರೆ, ಉತ್ತರದವರು ದ್ವಾಢಿ ರಾಜ್ಯಗಳ ನುಡಿಗಳನ್ನು ಕಲಿಯುತ್ತಾರೆ ಹಾಗೂ ಇಂಗ್ಲಿಷು ಗ್ರಂಥಾಲಯದ ನುಡಿಯಾಗಿರುತ್ತದೆ. ಅಂದರೆ, ಯಾವುದೇ ಬಗೆಯ ಜ್ಞಾನದ ಹುಟ್ಟಿಗೆ ಇಂಗ್ಲಿಷು ನುಡಿ ಇಲ್ಲವೇ ಇಂತಹ ಯಾವುದೇ ನುಡಿಯನ್ನು ಭಾರತದಲ್ಲಿ ಚಿರಕಾಲ ಉಳಿಸಿಕೊಳ್ಳಬೇಕಾದರೆ, ಆಯಾ ಪ್ರಕ್ರಿಯೆಗಳಿಗೆ ಮೂರಕವಾಗಿ ಮೂಡನಂಬಿಕೆಗಳನ್ನು ನೆಲೆಗೊಳಿಸಲಾಗುತ್ತದೆ. ಇಂತಹ ಮೂಡನಂಬಿಕೆಗಳ ಬೆಳವಣಿಗೆಯ ಪರಿಣಾಮವಾಗಿಯೇ ಇವತ್ತು ಇಂಗ್ಲಿಷು ನಮ್ಮ ಸಮುದಾಯಗಳನ್ನು ಆಳುತ್ತಿದೆ. ಈ ಆಳ್ವಿಕೆಗೆ ಶ್ರಿಭಾಷಾ ಸೂತ್ರದಂತಹ ನೀತಿಗಳು ಯಾವಾಗಲೂ

ಒತ್ತಾಸೆಯಾಗಿರುತ್ತವೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಜನರಲ್ಲಿ ಮೂಡನಂಬಿಕೆಗಳನ್ನು ಬೆಳೆಸುವುದು ಎಂದರೆ ಅವುಗಳ ಮೂಲಕ ಅಧಿಕಾರ ಕೇಂದ್ರಗಳನ್ನು ರೂಪಿಸುವುದಾಗಿರುತ್ತದೆ. ಈ ಶ್ರಿಭಾಷಾ ಸೂತ್ರವು ಕೂಡ ಈಗಳೇ ಜನರಲ್ಲಿ ಇಂತಹ ನಂಬಿಕೆಗಳನ್ನು ಮೂಡಿಸುವುದಕ್ಕೆ ಕಾರಣವಾಗಿದೆ. ಬಹುಭಾಷಿಕ ಸನ್ನಿಹಿತದಲ್ಲಿ ಭಾಷಿಕ ಪರಸ್ಪರತೆಯ ಬಗೆಗಿನ ನಂಬಿಕೆಯನ್ನು ಇಮೃಡಿಸುವ ಬದಲಾಗಿ ದೇಶಿ ನುಡಿಗಳ ಬಗೆಗಿನ ಅಪನಂಬಿಕೆಯನ್ನು ನೆಲೆಗೊಳಿಸುವ ಹನ್ನಾರಕ್ಕೆ ಈ ಶ್ರಿಭಾಷಾ ಸೂತ್ರವು ಕುಮ್ಮಕ್ಕೆ ನೀಡುತ್ತದೆ ಎಂಬುದನ್ನು ನಾವು ಮನಗಾಳಬೇಕಿದೆ. ಏದು ದಶಕಗಳು ಕಳೆದರೂ, ಈ ಶ್ರಿಭಾಷಾ ಸೂತ್ರವು ತನ್ನ ಮೂಲತತ್ವಗಳನ್ನು ಈಡೇರಿಸಿಕೊಳ್ಳುವಲ್ಲಿ ಸೋತ್ತಿದೆ. ಹಿಂದಿ ಹೇರಿಕೆ ದಕ್ಷಿಣ ಭಾರತದ ಸಮೂಹಗಳಲ್ಲಿ “ಆರ್ಯೇಕರಣ” ದ ಹೆದರಿಕೆಯನ್ನು ಉಂಟು ಮಾಡಿದರೆ, ದಕ್ಷಿಣ ಭಾರತದ ನುಡಿಗಳನ್ನು ಕಲಿಯುವುದಕ್ಕೆ ಉತ್ತರ ಭಾರತದ ಸಮುದಾಯಗಳಿಗೆ ಯಾವುದೇ ಉದ್ದೇಶಿತ ಕಾರಣಗಳು ಕಾಣಿದೆ, ಸಂಸ್ಕೃತ ನುಡಿಯ ಆಯ್ದೆಯ ಮೂಲಕ ಶ್ರಿಭಾಷಾ ಸೂತ್ರದ ಅಗತ್ಯಗಳನ್ನು ಮಾರ್ಪಡಿಸುವ ಧೋರಣೆಗಳನ್ನು ಇಲ್ಲಿ ಕಾಣಬಹುದು. ಯಾವುದೇ ನುಡಿಯು ಸಾಮಾಜಿಕ-ರಾಜಕೀಯವಾಗಿ ತಟಸ್ಥಾಪಿಗಾಗಿರುವುದಿಲ್ಲ. ಅಪ್ಪೆಯಲ್ಲದೆ ಯಾವ ಸೂತ್ರವು ಕೂಡ ಬಹುಭಾಷಿಕ ಸಮೂಹಗಳ ಅಗತ್ಯ ಮತ್ತು ಆಶೋತ್ತರಗಳನ್ನು ಇಡಿಯಾಗಿ ಈಡೇರಿಸುವ ಪರಿಹಾರ ಸೂತ್ರದಂತೆ ಕೆಲಸವನ್ನು ನೆರವೇರಿಸಲಾರದು. ಶ್ರಿಭಾಷಾ ಸೂತ್ರದಂತಹ ಶೈಕ್ಷಣಿಕ ನೀತಿಗಳು ಅನಿವಾರ್ಯವಾಗಿಯೇ ಕನ್ನಡ ಇಲ್ಲವೇ ಇಂತಹ ಯಾವುದೇ ದೇಶಿ ನುಡಿಯನ್ನು ಇಂತಹ ಸೂತ್ರಗಳು ದೂರ್ಲಗೊಳಿಸುತ್ತವೆ. ಅಪ್ಪೆಯಲ್ಲದೇ ಇಂಗ್ಲಿಷು ಇಲ್ಲವೇ ಇಂತಹ ಯಾವುದೇ ಯಾಜಮಾನ್ಯ ನುಡಿಯನ್ನು ಬಲಪಡಿಸುವ ತಂತ್ರವನ್ನು ಹೊಡುತ್ತವೆ. ಇಂಗ್ಲಿಷು ನಿರೂಲನೆ/ಹತಾವೋ ಚಳುವಳಿಯು ಹಿಂದಿ ಪರವಾಗಿ ಹೋರಾಟ ಮಾಡುವವರಿಗೆ ಸಾಕಷ್ಟು ಬಲವನ್ನು ಕೊಟ್ಟಿತು. ಆದರೆ ಅದೇ ಸಮಯಕ್ಕೆ ದಕ್ಷಿಣದಲ್ಲಿ ಹಿಂದಿ ವಿರೋಧಿ ಚಳುವಳಿ ಮತ್ತುಪ್ಪು ತೀವ್ರಗೊಂಡಿತು. ಈ ಕಾರಣವಾಗಿ 1965ರಲ್ಲಿ ಮದ್ರಾಸಿನಲ್ಲಿ ಇಬ್ಬರು ಪ್ರಾಣತ್ಯಾಗ ಮಾಡಿದರು ಮತ್ತು 66ಕ್ಕೂ ಹೆಚ್ಚು ಜನರು ಹತ್ಯೆಗೊಳಗಾದರು. ಪರಿಣಾಮವಾಗಿ ಸರಕಾರವು ಅಧಿಕೃತ ಭಾಷಾ ಕಾಯ್ದೆಯನ್ನು 1967ರಲ್ಲಿ ಒತ್ತಾಯಿಮೂರ್ವಕವಾಗಿ ತಿದ್ದುಪಡಿ ಮಾಡಿತು. ಜೊತೆಗೆ ಇಂಗ್ಲಿಷನ್ನು ಸಹಾಯಕ ಆಡಳಿತ ನುಡಿಯನ್ನಾಗಿ ಮುಂದುವರೆಸುವ ಭರವಸೆಯನ್ನೂ ಈಗಲೇ ಕೂಡಲಾಯ್ದು. ಕೆಲವು ರಾಜ್ಯಗಳು ಇಂಗ್ಲಿಷನ್ನೇ ತಮ್ಮ ಮುಖ್ಯ ಆಡಳಿತ ನುಡಿಯನ್ನಾಗಿ ಅಳವಡಿಸಿಕೊಂಡವು. ಆದರೆ ತಮಿಳನಾಡು ಮತ್ತು ಮಿಜೊರಮ್ ರಾಜ್ಯಗಳು ಶ್ರಿಭಾಷಾ ಸೂತ್ರಕ್ಕೆ ಬದಲಾಗಿ ದ್ವಿಭಾಷಾ ಸೂತ್ರವನ್ನು ರೂಪಿಸಿಕೊಂಡವು. ಅಂದರೆ ತಮ್ಮ ದೇಶ ಭಾಷೆಗಳ

ಜೊತೆಗೆ ಇಂಗ್ಲಿಶನ್ನು ಮಾತ್ರ ಅಳವಡಿಸಿಕೊಂಡರು. ಉತ್ತರ ಭಾರತದಲ್ಲಿಯೂ ಕೂಡ ಹಿಂದಿ ನುಡಿಯ ಬೆಂಬಲಿಗರು ಹಲವು ನುಡಿಗಳನ್ನು ಸಂಸ್ಕೃತಭಾಯಿಷ್ವವಾಗಿದ್ದ ಹಿಂದಿಯೋಜಗೆಯೇ ಸೇರಿಸಿ ಆ ಎಲ್ಲ ನುಡಿಗಳನ್ನೂ ಒಂದೆ ನುಡಿಯೆಂದು [ಅಗ್ನಿಹೋತ್ರಿ: 1977] ಪರಿಗಣಿಸಿರುವುದನ್ನು ಇಲ್ಲಿ ನೋಡಬಹುದು. ಈ ನುಡಿಯ ಸಾಮಾನ್ಯ ಬಳಕೆದಾರರ ಗ್ರಹಿಕೆಗೆ ಎಟುಕದಂತೆ ಮಾಡಿ, ಇಂಗ್ಲಿಶನ್ನು ಇನ್ನಷ್ಟು ಬಲಪಡಿಸುವ ಬಗೆಗಳನ್ನು ಈ ನಿಲುವಿನಲ್ಲಿ ಕಾಣಬಹುದು. ಕನ್ನಡ ನುಡಿ ಬಗೆಗಿನ ವಿನ್ಯಾಸಗಳು ಕೂಡ ಈ ಮಾದರಿಗೇನೂ ಹೊರತಾಗಿಲ್ಲ ಎಂಬ ದಿಟ್ಟವನ್ನೂ ನಾವಿಲ್ಲಿ ಅರಿಯಬೇಕಿದೆ. ದೇಶಿ ನುಡಿಗಳನ್ನು ಲೆಕ್ಕಿಸುವೇ, ಇಂಗ್ಲಿಶ್ ವಾರಧ್ಯಮುದ ಶಾಲೆಗಳು ನಾಯಿಕೊಡೆಯಂತೆ ತಲೆಯೆತ್ತುತ್ತಿರುವುದನ್ನು ಇಂದು ನಾವು ಮನಗಾಣಬೇಕಿದೆ. ಕನ್ನಡ ಪತ್ಯಮಸ್ತಕಗಳ ಸ್ಥರಾಪ ಮತ್ತು ರಚನೆಯನ್ನು ಗಮನಿಸಿದರೆ, ಕನ್ನಡ ಮಾಧ್ಯಮವೆಂಬುದು ಸಂಸ್ಕೃತ ನುಡಿ ಶೈಲಿ, ವಿನ್ಯಾಸ ಹಾಗೂ ಭಾಷಿಕ ನಿರೂಪಣೆಗಳಲ್ಲಿಯೇ ಅಡಕಗೊಂಡಿರುವುದು ನಿಜ್ಞಭವಾಗುತ್ತದೆ. ಇದು ಕನ್ನಡ ನುಡಿ ಜಾಯಿಮಾನಕ್ಕೆ ಹೊರತಾಗಿರುವ ಬಗೆಯಾಗಿರುವುದರಿಂದ, ಕನ್ನಡ ಮಾಧ್ಯಮದಲ್ಲಿ ಕೆಲಿಯುವ ಮಕ್ಕಳಿಗೆ ಕನ್ನಡವೆಂಬುದು ಅಪರಿಚಿತ ನುಡಿಯಾಗಿ ತೋರುತ್ತದೆ. ಮಕ್ಕಳ ಗ್ರಹಿಕೆಯ ಚೌಕಟ್ಟಿನಲ್ಲಿಯೇ ಬಿರುಕುಗಳು ತಲೆದೋರಲು ಇಂತಹ ಭಾಷಿಕ ವಿನ್ಯಾಸಗಳು ಕಾರಣವಾಗುತ್ತವೆ. ಇವತ್ತಿನವರೆಗೂ ಇಂಗ್ಲಿಂಗ್ ಭಾರತದ ಬಹುತೇಕ ಸಮುದಾಯಗಳನ್ನು ತಲುಪಲು ಸಾಧ್ಯವಾಗಿಲ್ಲ. ಅದರೂ ಇದು ಅಧಿಕಾರದ ಎಲ್ಲ ವಲಯಗಳನ್ನು ವ್ಯಾಪಿಸಿಕೊಳ್ಳುವಲ್ಲಿ ಮತ್ತು ಆ ಅಧಿಕಾರವನ್ನು ಇಡಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಇಂಗ್ಲಿಶ್ ಯಶಸ್ವಿರೂಪಿಸಿದೆ.

ಶೀಕ್ಷಣ ಯೋಜನೆಯಲ್ಲಿಯ ನುಡಿಯು, ಜನಸಾಮಾನ್ಯರು ಹಾಗೂ ಪಾಲೋಳ್ಳುವಿಕೆ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಭಾರತದ ಇಂಡೋ-ಆರ್ಯಾ, ದ್ರಾವಿಡಿಯನ್, ಟಿಬೆಟೋ-ಬರ್ಧನ್ ಮತ್ತು ಮುಂಡಾ ನುಡಿ ಪರಿವಾರಗಳು ಜ್ಯೋತಿಕವಾಗಿ ಇಲ್ಲವೇ ಆನುವಂಶಿಕವಾಗಿ ಯಾವುದೇ ಪರಸ್ಪರ ನಂಟನ್ನು ಹೊಂದಿರುವುದಿಲ್ಲ. ಅಷ್ಟೇಯಲ್ಲದೇ ಇವುಗಳ ನಡುವೆ ಅತ್ಯಂತ ಗಮನಾರ್ದವಾದ ರಾಚನಿಕ ವ್ಯಾತ್ಯಾಸಗಳನ್ನು ನಾವು ಗುರುತಿಸಬಹುದಾಗಿದೆ. ಆದಾಗ್ಯ ಈ ಎಲ್ಲ ಪರಿವಾರದ ನುಡಿಗಳು ಶತತಮಾನಗಳಿಂದಲೂ ಕೂಡಿ ಬಾಳುತ್ತಲೇ ಬಂದಿರುತ್ತವೆ. ಹಾಗೂ ಈ ಎಲ್ಲ ಪರಿವಾರದ ನುಡಿಗಳ ನಡುವೆ ಭಾಷಿಕ ಲಕ್ಷಣಗಳ ಸಮಾನ ಹಂಚಿಕೆಯೂ ಅಷ್ಟೇ ಪರಸ್ಪರವಾಗಿ ನಡೆದಿರುತ್ತದೆ [ಎಮಿನೋ; 1956, ಮಸಿಕಾ; 1976]. ಪರಿಣಾಮವಾಗಿ ವ್ಯಾಕರಣ ಸಂಸ್ಕೃತಿಯಲ್ಲಿ ಒಂದು ಬಗೆಯ ಸಾಂಗತ್ಯವನ್ನು

ಇವತ್ತಿನ ಬಹುಭಾಷಿಕ ಸ್ನೇಹೇಶದಲ್ಲಿ ಕಾಣಬಹುದಾಗಿದೆ [ಸುಭುರಾವ್, ಅಗ್ನಿಹೋತ್ರಿ ಹಾಗೂ ಮುಖಿರ್ಜಿ; 1991]. ಹಾಗಾಗಿ ನಮ್ಮ ಬಹುಭಾಷಿಕ ತರಗತಿಗಳಲ್ಲಿ ಇಂತಹ ಒಟ್ಟು ಪಾಲ್ಯಾಳ್ಯಾಪಿಕೆ ಪ್ರಕ್ರಿಯೆಯನ್ನು ಅನುವಾದ ಮಾಡಲು ನಮಗೆ ಆಗುವುದೇ ಇಲ್ಲ ಎನ್ನುವ ಮಾತಿಗೆ ಇಲ್ಲಿ ಜಾಗವೇ ಇಲ್ಲ.

ಇದುವರೆಗೆ ಚರಿಸಿದ ಈ ಮೇಲಿನ ಒಟ್ಟು ವಾದವನ್ನು, ಉತ್ತರ ಭಾರತದ ಸ್ನೇಹೇಶಕೆ ಸಲೀಸಾಗಿ ಹೋಲಿಕೆ ಮಾಡಿ ನೋಡಲು ಸಾಧ್ಯವಾಗುತ್ತದೆ ಎಂದು ಕಾಣಲುತ್ತದೆ. ಆದರೆ ದಕ್ಷಿಣ ಭಾರತದ ನುಡಿಗಳ ನಡುವೆ ಜೀವಿಕ ನಂಟಸ್ತಿಕೆ ಇದ್ದಾಗಲೂ, ಅವುಗಳನ್ನು ಸಾರಸಗಟಾಗಿ ಉತ್ತರ ಭಾರತದ ನುಡಿ ಸ್ನೇಹೇಶದ ಸ್ಥರೂಪಕ್ಕೆ ಅಪ್ಪ ಸರಳವಾಗಿ ಹೋಲಿಕೆ ಮಾಡಲು ಆಗುವುದಿಲ್ಲ. ಇನ್ನೂ ಇಂಗ್ಲಿಷು ಮತ್ತು ಇತರೆ ಯಾವುದೇ ನುಡಿಯ ನಡುವೆ ಇಂತಹ ಸಹಬಾಳ್ಯೆಯನ್ನು ಗುರುತಿಸುವುದು ದುಸ್ರವೇ ಸರಿ. ಭಾರತದ ಬಹುತೇಕ ನುಡಿಗಳನ್ನೂ ಕುರಿತು ಈ ಮಾತನ್ನು ಹೇಳಬಹುದು. ಹಾಗಾಗಿ ಯಾವುದೇ ಬಗೆಯ ಬಹುಭಾಷಿಕ ಸ್ನೇಹೇಶದಲ್ಲಿ ಇಂಗ್ಲಿಷು ನುಡಿಯೊಟ್ಟಿಗೆ ಕೂಡಿಬಾಳುವ ವಾತಾವರಣವನ್ನು ಏರ್ಪಡಿಸಲಾಗುತ್ತದೆ ಎಂಬುದನ್ನು ನಿಕ್ಟಿಯಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ.

### ವಸಾಹತು ವಿನ್ಯಾಸ:

ಭಾರತದ ಈ ಹೊತ್ತಿನ ಮೇಲ್ಪರಗಳ ಏಕಶೀಲಾಕೃತ ಮನಸ್ಸು ಹಾಗೂ ಈ ನಾಡಿನ ಕಾರ್ಯ ಯೋಜನೆಗಳನ್ನು ರೂಪಿಸುವವರು, ವಸಾಹತು ಒಡೆಯಿರ ಮೂಲ ಕಲ್ಪನೆಗಳಿಗೇ ನಿಷ್ಠಾರಾಗಿರುತ್ತಾರೆ. 19ನೇ ಶತಮಾನದಲ್ಲಿ ವಸಾಹತು ಆಳ್ಳಿಕೆಯ ವಿನ್ಯಾಸದೊಳಗೆಯೇ ಇಂಗ್ಲಿಷು ಓದು ಮತ್ತು ಕಲಿಕೆಗೆ ಸಂಬಂಧಿಸಿದಂತೆ ನಡೆದಂತಹ ಚರ್ಚೆಗಳು ಈ ಏಕಶೀಲಾಕೃತ ಮನಸ್ಸನ್ನು ತೋರಿಸುತ್ತವೆ. ಅಂದರೆ ಇಂಗ್ಲಿಷು ಓದು ಹಾಗೂ ಕಲಿಕೆಗೆ ಸಂಬಂಧಿಸಿದ ಪರ್ಯಾಕ್ರಮದ ತೀರ್ಣಾನಗಳು, ಈಸ್ಟ್ ಇಂಡಿಯಾ ಕಂಪನಿ ಮತ್ತು ಮಿಷನರಿಗಳು, ಪಾಲ್ರಿಮೆಂಟ್ ಮತ್ತು ಈಸ್ಟ್ ಇಂಡಿಯಾ ಕಂಪನಿ ಹಾಗೂ ಓರಿಯಂಟಲ್ಸ್‌ನ್ನು ಮತ್ತು ಅಂಗ್ಲಿಸಿಸ್ಟ್ಸ್‌ನ್ನು ಇವರು/ಇವುಗಳ ನಡುವಳಿ ಚರ್ಚೆಗಳಿಂದಲೇ ರೂಪಿತಗೊಂಡಂತಹವು. ಇಂತಹ ನಿಲುವುಗಳನ್ನು ತಾಳುವುದಕ್ಕೆ ಅತ್ಯಂತ ನಿಷ್ಕಳವಾದ ಗುರಿಗಳನ್ನು ವಸಾಹತು ವ್ಯವಸ್ಥೆಯ ಕಾರ್ಯ ಯೋಜನೆಯಲ್ಲಿಯೇ ಕಾಣಬಹುದು. ಅದೇನೆಂದರೆ, ಬ್ರಿಟಿಷ್ ಸಾಮಾಜಿಕ ವಿಸ್ತರಣೆಯ ಗುರಿ ಮತ್ತು ಆರ್ಥಿಕ ಆಸಕ್ತಿಗಳನ್ನು ಈಡೇರಿಸಿಕೊಳ್ಳುವ ಇರಾದೆಯಿಂದ ಈ ಕಾರ್ಯ ಯೋಜನೆಗಳು ರೂಪಗೊಂಡಿದ್ದವು. ಈ ನಿಲುವುಗಳನ್ನು ಭಾರತೀಯರು ಯಾವತ್ಕೂ ಕೂಡ ಪ್ರಶ್ನೆ ಮಾಡಲಿಲ್ಲ. ಬದಲಾಗಿ ಇವುಗಳನ್ನು ಅನುಸರಿಸುವ ವಿನ್ಯಾಸಗಳನ್ನು ಮರು ರಚಿಸಿದಂತಹ ಪ್ರಯತ್ನಗಳನ್ನೇ ಇಲ್ಲಿ ಪ್ರತ್ಯೇಹಚ್ಚಿ ನೋಡಬಹುದು. ಕ್ರಿಷ್ಟಿಯನ್

ಮತವನ್ನು ಹರಡಿಸುವ, ಈ ನಾಡಿನ ಜನತೆಯ ಸ್ನೇಹಿತಿಕ ಗುಣಮಟ್ಟವನ್ನು ಸುಧಾರಿಸುವ ಹಾಗೂ ಯಾವುದೇ ಜಾಣಿನ ವ್ಯವಸ್ಥೆಗಳಿಲ್ಲದೆ ಭಾರತೀಯರು ಬಳಲುತ್ತಿದ್ದಾರೆ, ಅವರಿಗಾಗಿ ಪಾಶ್ಚಿಮಾತ್ಮೆ ಜಾಣಿನ ವ್ಯವಸ್ಥೆಗಳನ್ನು ಇಲ್ಲಿಗೆ ತರುವ ಎಲ್ಲ ಬಗೆಯ ಕ್ರಿಯಾ ಯೋಜನೆಗಳನ್ನು ಬ್ರಿಟಿಷ್ ವಸಾಹತು ವಿನಾಯಕದೇಳಗೇ ಕಲ್ಪಿಸಲಾಗಿತ್ತು. ಈ ಎಲ್ಲ ಕ್ರಿಯಾ ಯೋಜನೆಗಳನ್ನು ನೆಲೆಗೊಳಿಸಲು, ಇಂಗ್ಲಿಶ್ ನುಡಿಯನ್ನು ಏಜೆನ್ಸಿಯಾಗಿ/ ಮಾರ್ದ್ಯಮವನಾಗಿ ವಸಾಹತು ಯೋಜನೆಯ ಉದ್ದೇಶಕ್ಕೂ ಬಳಸಲಾಯ್ದು. ಆದರೆ ಭಾರತದಲ್ಲಿನ ಇಂಗ್ಲಿಶ್ ಚರಿತ್ರೆಯನ್ನು ಮರು ರೂಪಿಸಿದರೆ, ಈ ನುಡಿಯು ಹುಟ್ಟಿ ಹಾಕಿದ ಸಾಂಸ್ಕೃತಿಕ ಬಿಕ್ಷುಟ್ಟು ಮನ್ನಾರ, ರಾಜಕಾರಣವನ್ನು ಅಶ್ವಿಂತ ನಿಷ್ಕಳವಾಗಿ ಗುರುತಿಸಲು ಸಾಧ್ಯವಿದೆ. ಮೌನಿಯರ್ ವಿಲಿಯಮ್ [1878] ಹೇಳುವಂತೆ, ಶ್ರೀಕೃಂತ ಪಡೆದವರೆಲ್ಲರೂ ದೃಷ್ಟಿಕೆ ದುಡಿಮೆಯನ್ನು ಮಾಡುವ ಕೂಲಿಕಾರರಾಗಿ ರೂಪಗೊಳಿಸಿದೆ, ದೇಶದ್ರೋಹ ಮಾಡುವ ಒಂದು ಅಸ್ತ್ರವಾಗಿ ಪರಿವರ್ತನೆಯಾಗುತ್ತಾರೆ ಎಂಬುದಾಗಿದೆ. ಬ್ರಿಟಿಷರು ತಮ್ಮ ಶ್ರೀಕೃಂತ ನೀತಿಯಲ್ಲಿ ಕಾಲಕಾಲಕ್ಕೆ ಏನೇ ಬದಲಾವಣೆಯನ್ನು ತಂದರೂ ಕೂಡ, ಅವರ ಮೂಲ ಉದ್ದೇಶ ಮಾತ್ರ, ಭಾರತೀಯರನ್ನು ತಮ್ಮ ನಿಯಂತ್ರಣದಲ್ಲಿಯೇ ಇರಿಸಿಕೊಳ್ಳುವ ಹಾಗೂ ಬ್ರಿಟಿಷ್ ಮೇಲಾಧಿಕಾರಿ ಮತ್ತು ಮೇಲ್ಪಾಠಗಳೊಂದಿಗೆ ಇವರು ಹೇಗೆ ವಿಧೇಯರಾಗಿ ನಡೆದುಕೊಳ್ಳಬೇಕು ಎಂಬೆಲ್ಲ ಸಂಗತಿಗಳನ್ನು ಕಲಿಸುವುದಕ್ಕೆ ಮೂರಕವಾದ ಶೈಕ್ಷಣಿಕ ವಿನಾಯಕವನ್ನೇ ರೂಪಿಸುವುದಾಗಿತ್ತು. ಸೇರಾಂಪುರ್ ತ್ರೈಯೋ [ಮೂರು ಪ್ರವರ್ತಕ ಮಿಷನರಿಗಳಿಗೆ ಕೊಟ್ಟ ಹೆಸರು ಇದಾಗಿದೆ] ಅವರ ಕಾಳಜಿಗಳು, ದೇಶೀಯ ಬ್ರೇತನ್ಸ್ವನ್ನು ಹಾಗೂ ಆ ಆಸಕ್ತಿಯನ್ನು ದೇಶಿ ನುಡಿಗಳ ಮೂಲಕವೇ ಕಾಪಾಡುವ ಇರಾದೆಯನ್ನು ಹೊಂದಿದ್ದರು. ಈ ಸ್ನೇಹಿತಿಕ ಒತ್ತಾಯಿದ ಹಿಂದಿನ ಆಶಯವೂ ಕೂಡ ಬ್ರಿಟಿಷರ ಹಿತಾಸಕ್ತಿಯನ್ನು ಕಾಪಾಡುವುದೇ ಆಗಿತ್ತು [ಲ್ಯೇರ್ಡ್; 1972]. ಬಹುತೇಕವಾಗಿ ಬ್ಯಾಬಲ್ ಗ್ರಂಥವನ್ನು ಭಾಷಾಂತರಿಸುವ ಇರಾದೆಯಿಂದಲೇ ಭಾರತದ ದೇಶೀ ನುಡಿಗಳನ್ನು ಬೆಳೆಸುವ ಉದ್ದೇಶವನ್ನು ಇವರು ಹೊಂದಿದ್ದರು. ಹಾಗೂ ಮೇಲ್ಜಾತಿಯ ಮಕ್ಕಳನ್ನು ಆಕರ್ಷಿಸಿಸುವ ಬಯಕೆಯಿಂದಲೂ ತಮ್ಮ ಶಾಲೆಗಳಲ್ಲಿ ಇಂಗ್ಲಿಶ್ ಸಾಹಿತ್ಯದ ಓದನ್ನು ಪರಿಚಯಿಸಲು ಇವರು ಹಿಂಜರಿಯಲ್ಲಿ ಎಂಬುದು ಗಮನಾರ್ದ. ಇಂಗ್ಲಿಶ್ ನುಡಿ ಮತ್ತು ಸಾಹಿತ್ಯಕ್ಕೆ ಮಹತ್ವವನ್ನು ತಂದು ಕೊಡುವ ಕಾರಣಕ್ಕಾಗಿಯೇ ದೇಶೀಯ ಮತ್ತು ಓರಿಯಂಟಲ್ ನುಡಿಗಳು ಹಾಗೂ ಸಾಹಿತ್ಯವನ್ನು ಬೆಂಬಲೀಸಲಾಗುತ್ತತ್ತು [ಬೆಂಗಾಲ್ ಪ್ರೇಸಿಡೆನ್ಸಿ ರೀಪೋರ್ಟ್ ಆನ್ ಪಬ್ಲಿಕ್ ಇನ್‌ಸ್ಟಿಟ್ಯೂಟ್: 1843]. ಹಲವರಿಗೆ ಕೆಲವನ್ನೇ ಕಲಿಸುವ ಸಮಸ್ಯೆಯಿಂದ ಹೊರಬರುವ ಕಾರಣಕ್ಕಾಗಿಯೇ ‘ತಲೆಕೆಳಗಾಗಿ ಸೋಸುವಿಕೆ’ [ಡೌನ್‌ವರ್ಡ್

ಫಿಲ್ಪರೇಶನ್] ಎಂಬ ಸಿದ್ಧಾಂತವನ್ನು ಕಂಡು ಹಿಡಿಯಲಾಯ್ತು. ಈ ಸಿದ್ಧಾಂತದ ಮೂಲಕವೇ ಪರಿಣತ ಅನುವಾದಕರ ಒಂದು ಗುಂಪು ಯುರೋಪಿನ ತಿಳಿವನ್ನು ಜನಸಾಮಾನ್ಯರಿಗೆ ಅವರ ನುಡಿಗಳಲ್ಲಿಯೇ ಇದನ್ನು ಪ್ರಸಾರಗೊಳಿಸಲಾಯ್ತು. ದೇಶೀ ನುಡಿಗಳು ಯಥೇಚ್ಚಿಂಘಾಗಿ ವುಕ್ಕಿಗೆ ಉಪಯುಕ್ತ ತಿಳಿವನ್ನು ಕೊಡುವಂತಾಗಲು, ಅಧ್ಯಾಪಕರು ಇಂಗ್ಲಿಷಿನ ಅರಿವನ್ನು ಪಡೆದುಕೊಳ್ಳುವುದು ಅತ್ಯಂತ ಅನಿವಾರ್ಯವಾಗಿತ್ತು [ಪ್ರಾಣಿ ಡೆಸ್ಪಾಚ್: 1854 ಪ್ಯಾರ 45]. ಆದರೆ ಈಗ ನಾವು ಗಮನಿಸಬೇಕಾದ ಸಂಗತಿಯೇನಂದರೆ, ನೈತಿಕ ಹಾಗೂ ಸಾಹಿತ್ಯಕ ಮೌಲ್ಯಗಳಿಂದ ಉಪಯುಕ್ತ ತಿಳಿವಿನ ಕಡೆಗೆ ನಮ್ಮ ಶಿಕ್ಷಣದ ಗುರಿಗಳು ಪಲ್ಲಂಗೊಳ್ಳುವುದನ್ನು ಇಲ್ಲಿ ನೋಡಬಹುದು. ಮೊಕಾಲೆ [1835] ಮೊದಲು ಅನುಮೋದಿಸಿದಂತೆ, ಇಂಗ್ಲಿಷನ್ನು ಪ್ರಭುತ್ವ, ಆಡಳಿತ ಹಾಗೂ ಶಿಕ್ಷಣದ ನುಡಿಯನ್ನಾಗಿಸುವ ನಿಲುವುಗಳಿಗೆ ಬದ್ದವಾರೇಕು. ಹಾಗೂ ಇಂಗ್ಲಿಷಿನ ಮೂಲಕ ನಡೆಯುವ ಶಿಕ್ಷಣಕ್ಕೆ ತಗಲುವ ಎಲ್ಲಾ ಬಗೆಯ ಆರ್ಥಿಕ ಸಂಪನ್ಮೂಲವನ್ನೂ ಕೂಡ ಬ್ರಿಟಿಶು ಸರಕಾರವೇ ಒದಗಿಸುತ್ತೆದೆ ಎಂಬುದನ್ನು ಮೊಕಾಲೆ ತನ್ನ ಈ ಪ್ರಸ್ತಾವನೆಯಲ್ಲಿಯೇ ಮನವರಿಕೆ ಮಾಡಿದ್ದನು. ಭಾರತದ ಎಲ್ಲ ಸಮುದಾಯಗಳ ಬದುಕುಗಳ ಮೇಲೆ ನಿಶ್ಚಿತ ಪರಿಣಾಮವನ್ನು ಉಂಟುಮಾಡುವ ಇಂದಿಯಿಂದಲೇ, ಬ್ರಿಟಿಶು ಸಾಮ್ರಾಜ್ಯವು ಇಂಗ್ಲಿಷು ಶಿಕ್ಷಣ ವ್ಯವಸ್ಥೆಯನ್ನು ತನ್ನ ಈ ಇಡೀ ರಾಜಕೀಯ ಹಾಗೂ ಆರ್ಥಿಕ ಉದ್ದೇಶಗಳ ಭಾಗವಾಗಿಯೇ ಪರಿಚಯಿಸಿತು. ಈ ನಿಲುವು ವಸಾಹತು ಆರ್ಥಿಕತೆಯನ್ನು ಬೆಳ್ಳಿಸುವುದಕ್ಕಾಗಿ ದೇಶಿಯ ಸಂಪನ್ಮೂಲವನ್ನು ಬಳ್ಳಿಸಿಕೊಳ್ಳುವುದಕ್ಕೂ ಒತ್ತಾಸೆಯಾಗಿರುತ್ತದೆ.

ಶುಕ್ಕಾ ಸೂಚಿಸುವಂತೆ, ಈ ಹೊತ್ತಿನ ವಾರುಕಟ್ಟೆ ಇಂಗ್ಲಿಷಿಗೆ ಪಲ್ಲಂಗೊಂಡಿರುವುದು ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರಾಬಲ್ಯವನ್ನು ಹೊಂದುವ ದೃಷ್ಟಿಕೋನದ ನಿಲುವಾಗಿದೆ. ಇದು ಬ್ರಿಟಿಶರ ಆರ್ಥಿಕ ಸಂಬಂಧಗಳಲ್ಲಿ ಬದಲಾವಣೆಯನ್ನು ತರುವ ಬಗೆಯೂ ಆಗಿರುತ್ತದೆ. ಅಂದರೆ, ತನ್ನ ತಾಯ್ಯಾಡಿನಲ್ಲಿ ಉತ್ಪಾದಿಸುವ ಕ್ಯಾರಿಕಾ ಸರಕುಗಳಿಗೆ ವಸಾಹತುಶಾಂಕಿಗೆ ಒಳಗಾದ ದೇಶಗಳ ಮೂಲಕ ತನಗೆ ಬೇಕಾದ ಕಚ್ಚಾ ಸಾಮಾಗ್ರಿನ್ನು ಪಡೆಯುವ ಮತ್ತು ಆ ಮೂಲಕ ತನ್ನ ಆದಾಯವನ್ನು ಹೆಚ್ಚಿಸುವ ಬಗೆಯಾಗಿ ವಸಾಹತುಶಾಂಕಿ ದೇಶಗಳನ್ನು ಬಳ್ಳಿಸಿಕೊಳ್ಳಲಾಗಿದೆ [ಶುಕ್ಕಾ: 1998:39]. ಇಂಗ್ಲಿಷಿನ ಮೂಲಕ ಶಿಕ್ಷಣವೆಂಬುದು ಕೇವಲ ನೆಪವೇ ಹೊರತು, ಆ ಮೂಲಕ ಈ ದೇಶದ ಸಮೂಹಗಳ ನೈತಿಕ, ಸಾಹಿತ್ಯಕ ಮೌಲ್ಯಗಳನ್ನು ಹೆಚ್ಚಿಸುವ ಇಲ್ಲವೇ ಉಪಯುಕ್ತ ತಿಳಿವನ್ನು ಒದಗಿಸುವ ಯಾವುದೇ ಗುರಿಯನ್ನು ಹೊಂದಿರಲಿಲ್ಲ ಎಂಬುದನ್ನು ಇಲ್ಲಿ ಕಾಣಬಹುದು.

ಸಿಂಗ್ [1998] ಎಂಬುವವರು ಕೂಡ 19ನೇ ಶತಮಾನದ ಬ್ರಿಟಿಷ್ ಶಿಕ್ಷಣ ನೀತಿಯನ್ನು ಕುರಿತು ಅತ್ಯಂತ ವ್ಯಾಪಕವಾಗಿ ವಿಶ್ಲೇಷಿಸುತ್ತಾರೆ. ಬ್ರಿಟಿಷರು ಇಲ್ಲಿಯ ದೇಶೀ ನುಡಿಗಳ ಮೂಲಕ ನಡೆಯುತ್ತಿದ್ದ ಶಾಲೆಗಳನ್ನು ಬೆಂಬಲಿಸುವುದಾಗಲಿ ಇಲ್ಲವೇ ಅವುಗಳ ಜ್ಯೋತಿಷವನ್ನು ಕುಗ್ಗಿಸುವುದಾಗಲಿ ಇದ್ದಾವುದನ್ನು ಕೂಡ ಇವರು ನೇರವಾಗಿ ಮಾಡದೇ, ಇವರ ವ್ಯಾಪಾರಿ ವಿನ್ಯಾಸಗಳು ಇಲ್ಲಿಯ ದೇಶೀ ಶಿಕ್ಷಣ ವ್ಯವಸ್ಥೆಯನ್ನು ನಿಷ್ಟಿಯಗೊಳಿಸುವ ಹಾನ್ಯಾರವನ್ನು ಮಾಡಿದವು ಎಂಬ ದಿಟವನ್ನೂ ಕೂಡ ಈ ವಿಶ್ಲೇಷಣೆಗಳು ಬಿಡಿಸಿ ತೋರಿಸುತ್ತವೆ. ಅಪ್ಪೆಯಲ್ಲದೆ, ಸರಕಾರಿ ಅನುದಾನಿತ ಹಾಗೂ ಪ್ರೈವೇಟ್ ಶಾಲೆಗಳ ಮೇಲೆ ತಮ್ಮ ಸಂಪರ್ಕ ನಿಯಂತ್ರಣವನ್ನು ಸಾಧಿಸುವ ರಾಜನಿಕ ವ್ಯವಸ್ಥೆಗಳನ್ನೂ ರೂಪಿಸುವ ಇರಾದೆಯನ್ನು ಇವರು ಹೊಂದಿದ್ದರು. ವಸಾಹತುರಾಹಿ ಸಾಮೂಜ್ಯಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಹಾಗೂ ರಾಜಕೀಯ ಬಲವನ್ನು ಒಗ್ಗಳಿಸುವ ಆಸ್ತಕ್ಕಿಯೇ ಇಲ್ಲಿ ಮುಖ್ಯವಾಗಿದೆ. ಇದರ ಹೊರತು ಯಾವುದೇ ಪರೋಪಕಾರಿ ಮತ್ತು ಪರಃಕಿಂತನೆಯನ್ನು ನೆಲೆಗೊಳಿಸುವ ಉದ್ದೇಶ ವಸಾಹತ ವ್ಯವಸ್ಥೆಗಾಗಲಿ ಇಲ್ಲವೇ ಇಂಗ್ಲಿಶ್‌ಗಾಗಲಿ ಇದೆಯೆಂದೂ ಉಂಟಿಸುವುದಕ್ಕೆ ಇಲ್ಲಿ ಕಾರಣಗಳೇ ಇಲ್ಲವೆಂಬುದು ಮಾತ್ರ ವಾಸ್ತವ. ಸಿಂಗ್ [1998] ಅವರು ಹೇಳುವಂತೆ, 1813ರ ಚಾರ್ಟರ್ ಆಕ್ಸ್ ಭರವಸೆ ಕೊಟ್ಟ ಪ್ರಕಾರ, ಭಾರತೀಯರ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳ ಅನುದಾನವನ್ನು ಕೊಡುವುದಾಗಿತ್ತು. ಆದರೆ ಈ ಅನುದಾನದ ಮೊದಲ ಕಂತು ದೊರೆಯುವುದಕ್ಕೆ ಸರಿಯಾಗಿ ಒಂದು ದಶಕವೇ ಬೇಕಾಯಿತು. ಅಂದರೆ 1823ರಲ್ಲಿ ಈ ಮೊದಲ ಕಂತಿನ ಹಣವು ಸಿಕ್ಕಿತು. ತದನಂತರ, ಬ್ರಿಟಿಷರು ಭಾರತೀಯರ ಹಿತಾಸ್ತಿಗಾಗಿ ಒಂದು ಬಿಡಿಗಾಸನ್ನು ಕೂಡ ಬಳಸುವ ಇರಾದೆಯನ್ನು ತೋರಿಸಲಿಲ್ಲ. ಇವರ ಉದಾರತೆಯು ಎಷ್ಟೊಂದು ಹುಸಿಯಾದುದು ಎಂಬುದನ್ನು ಈ ನಿಲುವೇ ತೋರಿಸುತ್ತದೆ. ಆದರೆ ಇವರ ಈ ಉದಾರತೆಯು ಕೇವಲ ಶಿಕ್ಷಣಕ್ಕೆ ಮಾತ್ರ ಸಿಮೀತವಾಗಿತ್ತು ಹಾಗೂ ಶಿಕ್ಷಣದ ಮೇಲಿನ ತಮ್ಮ ನಿಯಂತ್ರಣವನ್ನು ಉಳಿಸಿಕೊಳ್ಳಲು ಬೇಕಾಗುವ ಎಲ್ಲ ಬಗೆಯ ನಿರ್ಧಾರಗಳನ್ನು ಇವರು ತೆಗೆದುಕೊಂಡಿದ್ದರು. ಅಂದರೆ ಭಾರತೀಯರು ಇವರ ನಿಯಂತ್ರಣವನ್ನು ಮೀರಿ ಬೆಳೆಯುವ ಅವಕಾಶವನ್ನು ಇವರು ಯಾವತ್ತಿಗೂ ಕೊಡಲಿಲ್ಲ [ಸಿಂಗ್:1998:11]. ಸಿನ್ನಾ [1978] ಅವರು ಚರ್ಚಿಸುವಂತೆ, 19ನೇ ಶತಮಾನದಲ್ಲಿ ಆಡಳಿತಗಾರರು ಹಾಗೂ ಭಾರತದ ಮೇಲ್ಮೈಗಳು ಇವರಿಬ್ಬರೂ ಕೂಡ ಇಂಗ್ಲಿಶ್ ನುಡಿಯನ್ನು ಜನಪ್ರಿಯಗೊಳಿಸುವ ಮತ್ತು ಇಂಗ್ಲಿಶ್ ನ ಕುಶಲತೆಯನ್ನು ಅದರ ಶಿಷ್ಟ ಸ್ವರೂಪದಲ್ಲಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿಯೇ ಆಸ್ತಕಿಯನ್ನು ಹೊಂದಿದ್ದರು. ಇಂಗ್ಲಿಶ್ ನ ಶಿಷ್ಟರೂಪದ ಕುಶಲತೆಯನ್ನು ಹೊಂದುವುದಕ್ಕೆ ಬ್ರಿಟಿಷ್

ಕನ್ನಡ - ಇಂಗ್ಲಿಷು: ಅಂಟಿದ ನಂಟು

ಸಾಹಿತ್ಯದ ಹೆಸರಾಂತ ಬರಹಗಾರರಾದ ಚಾಸರ್, ಬೇಕನ್, ಮಿಲ್ನ್‌ಯರ್, ಮೋಪ್ ಮತ್ತು ವರ್ಡ್‌ವರ್ಡ್ ಮೊದಲಾದವರ ಶೈಶ್ವ [ಕ್ಯಾನನ್] ಸಾಹಿತ್ಯವನ್ನು ಭಾರತೀಯರ ಶಿಕ್ಷಣದ ಪರ್ಕ್‌ಮುವನ್ನಾಗಿ ರೂಪಿಸಿದರು. 1854ರ ಪ್ರಾಚ್ಯ ಅವರ ದಿಸ್ಪ್ಲೇ ವರದಿಯ ಕಂಡುಕೊಂಡಂತೆ, ಮಾರ್ಪಾದ ವಿಜಾನ, ತತ್ವಶಾಸ್ತ್ರಗಳು ಸಂಪೂರ್ಣವಾಗಿ ದೋಷದಿಂದ ಕೊಡಿದಂತವು ಎಂಬುದಾಗಿದೆ. ಹಾಗಾಗಿ ಯುರೋಪಿನ ಸುಧಾರಿತ ಕಲೆ, ವಿಜಾನ, ಸಾಹಿತ್ಯ ಹಾಗೂ ತತ್ವಶಾಸ್ತ್ರಗಳನ್ನು ಭಾರತೀಯರಿಗೆ ಕಲಿಸುವುದಕ್ಕೆ ಈ ವರದಿಯೂ ಶಿಥಾರಸ್ ವಾಡಿತು [ಅಗರವಾಲ್: 1983:15]. ಶಿಕ್ಷಣವನ್ನು ನಡೆಸುವ ಹೊಣೆಗಾರಿಕೆಯನ್ನು ಪ್ರೈಮೇಚ್ ವಿಜನಿಗಳಿಗೆ ಸರಕಾರವು ರವಾನಿಸಬೇಕು ಎಂಬುದನ್ನು ಪ್ರಾಚ್ಯ ಅವರ ದಿಸ್ಪ್ಲೇ ಶಿಥಾರಸ್ ವಾಡಿತು. ಇದು ಮಿಷನರಿಗಳು ಕ್ಷೋಭೆಗೊಳಗಾಗುವುದಕ್ಕೆ ಕಾರಣವಾಯಿತು. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳನ್ನು ಪ್ರೈಮೇಚ್ ವಿಜನಿಗೆ ಕೊಡುವುದನ್ನು ಹಿಂದೆಗೆದುಕೊಳ್ಳುವ ಮತ್ತು ಧಾರ್ಮಿಕ ಶಿಕ್ಷಣವನ್ನು ಕುರಿತು ಸರಕಾರದ ನಿಲುವು ಏನಾಗಿರಬೇಕು ಎಂಬುದನ್ನು ಪರೀಕ್ಷಿಸಲು, ಲಾರ್ಡ್ ರಿಪೋರ್ಟ್‌ನ್ನು ಮೊದಲ ಭಾರತೀಯ ಶಿಕ್ಷಣ ಆಯೋಗವನ್ನು [1882 – 1883] ನೇಮಕ ಮಾಡಿದನು. ಸಾರ್ವಜನಿಕ ಶಿಕ್ಷಣವನ್ನು ಹಿಂದೆಗೆದುಕೊಳ್ಳುವ ಸರಕಾರ ನಿಲುವನ್ನು ಈ ಆಯೋಗವು ಸರ್ವಾನುಮತದಿಂದ ತಿರಸ್ಕರಿಸಿತು ಹಾಗೂ ಜಾತ್ಯೀತ ಶಿಕ್ಷಣವನ್ನೂ ಶಿಥಾರಸ್ ಮಾಡಿತು. ಮೊದಲಿಂದಲೂ ಶಿಕ್ಷಣದಿಂದ ಧರ್ಮವನ್ನು ಪ್ರತ್ಯೇಕಿಸಬೇಕೆಂಬ ನಿಲುವನ್ನು ಇದು ಅನುಷ್ಠಾನಗೊಳಿಸಿತು.

### ಭಾರತೀಯ ಪ್ರತಿಕ್ರಿಯೆ

ಬ್ರಿಟಿಷರು ನೆಲೆಗೊಳಿಸಿದ ಇಂತಹ ನಿರ್ದಿಯ ಶಿಕ್ಷಣ ಹಾಗೂ ನುಡಿ ನೀತಿಗಳಿಗೆ ಭಾರತವು ಪ್ರತಿಕ್ರಿಯಿಸುವುದು ಅನಿವಾರ್ಯವಾಗಿತ್ತು. 19 ಹಾಗೂ 20ನೇ ಶತಮಾನಗಳಲ್ಲಿ ಮೈದಾಳಿದ ಹಲವು ಸಂಘಟನೆಗಳು ಸಾಮಾಜಿಕ ಸುಧಾರಣೆ, ಶಿಕ್ಷಣ ಹಾಗೂ ನುಡಿ ಇತ್ಯಾದಿ ಸಮಸ್ಯೆಗಳನ್ನು ನೆಲೆಯಾಗಿಸಿಕೊಂಡಿದ್ದವು [ದಾಸ್ ಗುಪ್ತ್: 1970: 78 – 79]. ಬ್ರಿಟ್ ಸಮಾಜ [1828], ಆರ್ಥಿಕ ಸಮಾಜ [1875], ಸತ್ಯಶೋಧಕ ಸಮಾಜ [1873] ಮುಂತಾದ ಸಂಘಟನೆಗಳು, ಸಾಮಾಜಿಕ ಸುಧಾರಣೆಯಲ್ಲಿ ಶಿಕ್ಷಣ ಮತ್ತು ನುಡಿಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬ ದಿಟ್ಪವನ್ನು ಮನವರಿಕೆ ಮಾಡಿಕೊಂಡಿದ್ದವು. ಹಾಗಾಗಿ ಜನಸಾಮಾನ್ಯರಿಗೆ ಶಿಕ್ಷಣವನ್ನು ಅವರ ನುಡಿಯಲ್ಲಿಯೇ ಕೊಡುವುದು ಹೆಚ್ಚು ಸೂಕ್ತವೇ ಹೊರತು ಇಂಗ್ಲಿಷು ಮೂಲಕವಲ್ಲ ಎಂಬ ದಿಟ್ಪವು ಇವರಿಗೆ ನಿಷ್ಕಳವಾಗಿತ್ತು. ಬ್ರಿಟಿಷರು ಭಾರತೀಯರನ್ನು ಕ್ರಿಷ್ಟಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಇಲ್ಲವೇ ಯಥಾಸ್ಥಿತಿಯಲ್ಲಿ ಅವರನ್ನು

ಮುಂದುವರಿಸಲು ಅವರ ದೇಶಿ ನುಡಿಗಳನ್ನೇ ಬಳಸಲು ಬಯಸಿದ್ದರು. ಗಾಂಧಿ, ಗೋವಿಲೆ ಮತ್ತು ಜಾಕೀರ್ ಹುಸೇನ್‌ರಂತಹ ನಾಯಕರಿಗೆ, ಸಾಮಾನ್ಯಜನರ ನುಡಿಗಳ ಸ್ತಕಿಯ ಬಳಕೆಯೂ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಅತ್ಯಂತ ಅಗತ್ಯವಾಗಿತ್ತು. ಬಿಸು [1998: ಪು 55] ಅವರು ಹೇಳುವಂತೆ, ಭಾರತದಲ್ಲಿಯ ರಾಷ್ಟ್ರೀಯ ಶಿಕ್ಷಣದ ಕಲ್ಪನೆಯು ಹೊರಹೊಮ್ಮೆದ್ದು ಯುರೋಪಿನಂತೆ ಪ್ರಭುತ್ವಕ್ಕೆ ನಿಪ್ಪಾಗಿರುವುದನ್ನು ಉತ್ತೇಜಿಸಲು ಅಲ್ಲ. ಆದರೆ ಈ ಶಿಕ್ಷಣ ವ್ಯವಸ್ಥೆಗೆ ವ್ಯತರಿಕ್ತವಾದ ರೀತಿಯಲ್ಲಿ ವಸಾಹತು ಧರಿಗಳು ಶಿಕ್ಷಣ ಪದ್ಧತಿಯನ್ನು ನೆಲೆಗೊಳಿಸಿದರು. 1906ರಲ್ಲಿ ರಾಷ್ಟ್ರೀಯ ಶಿಕ್ಷಣ ಕೌನ್ಸಿಲ್ ಎಂಬ ಸಂಸ್ಥೆಯು ನೋಂದಣಿ ಪಡೆಯಿತು. ಆದರೆ ಈಗಿರುವ ಶಿಕ್ಷಣ ಕ್ರಮವನ್ನು ಹೊರತುಪಡಿಸಿ, ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ ಪೂರಕವಾದ ಶಿಕ್ಷಣವನ್ನು ನೀಡುವ ಇರಾದೆಯನ್ನು ಈ ಕೌನ್ಸಿಲ್ ಹೊಂದಿತ್ತು. ಇಂಗ್ಲಿಶ್ ನುಡಿಯನ್ನು ಕಡ್ಡಾಯ ವಿಷಯವನ್ನಾಗಿ ಬೋಧಿಸಿದರೂ ಕೊಡ ಶಿಕ್ಷಣದ ಮಾಧ್ಯಮವಾಗಿ ದೇಶೀ ನುಡಿಗಳು ಇರಬೇಕು ಎಂಬ ಶಿಫಾರಸನ್ನು ಈ ಕೌನ್ಸಿಲ್ ಒತ್ತಾಯಿಸಿತು. 1905ರಲ್ಲಿ ಬಂಗಾಳದ ವಿಭಜನೆಯ ಕಾರಣವಾಗಿ, ಯುವ ವಿದ್ಯಾರ್ಥಿಗಳಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡವು. ರಾಜಕೀಯ ಚಟುವಟಿಕೆಗಳಿಗೆ ಶಾಲೆಗಳನ್ನು ಬಳಸಲು ಅವಕಾಶವಿಲ್ಲ ಎಂಬ ಆದೇಶಗಳನ್ನೂ ಹೊರಡಿಸಲಾಯಿತು. ರಂಗುರ ಜಿಲ್ಲೆಯ ವಿದ್ಯಾರ್ಥಿಗಳ ಮೇಲೆ ಜಿಲ್ಲಾ ಮಾರ್ಚಿಸ್ಟ್‌ಕೆ ವಿಧಿಸಿದ ಆದೇಶವನ್ನು ಮುರಿದು, ದಂಡವನ್ನೂ ಪಾವತಿಸಲು ಇವರು ನಿರಾಕರಿಸಿದರು. ಈ ಸಮಯವು ರಾಷ್ಟ್ರೀಯ ಶಾಲೆಗಳನ್ನು ಶುರು ಮಾಡಲು ಅತ್ಯಂತ ಫಲಪೂರುಧವಾಗಿತ್ತು.

ಆಯ್ದು ವಿದ್ಯಾರ್ಥಿಯ ನುಡಿಯ ಮೂಲಕವೇ ಉನ್ನತ ಶಿಕ್ಷಣವನ್ನು ಕೊಟ್ಟರೆ, ಏನೆಲ್ಲ ಅವಕಾಶಗಳು ಸಿಗುತ್ತವೆ ಎಂಬುದನ್ನು ಈಗಾಗಲೇ ಶೈಕ್ಷಣಿಕ ಪ್ರಯೋಗಗಳು ಅತ್ಯಂತ ಸ್ವಪ್ಷಾವಾಗಿ ತೋರಿಸಿವೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಕೊಡುವುದಕ್ಕಾಗಿ ನಡೆಯುವ ಚಳುವಳಿಗಳ ಪ್ರಮುಖ ಪರಿಣಾಮ ಮತ್ತು ಪ್ರಭಾವವು ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿರುತ್ತವೆ. ಸಾಮಾಜಿಕ ವ್ಯಾಪಕತೆ ಹಾಗೂ ಸಾಂಸ್ಕೃತಿಕ ಸಂಕೀರ್ಣವಾಗಿರುವ ಭಾರತದಲ್ಲಿ, ಇಂಗ್ಲಿಶ್ ಮಾಧ್ಯವನ್ನು ಕುರಿತು ಮಾತನಾಡುವುದಕ್ಕೆ ಇಲ್ಲವೇ ಸಮಜಾಯಿಷಿ ಕೊಡುವುದಕ್ಕೆ ದಾರಿಗಳೇ ಇಲ್ಲ. ಅದರೂ, ಶಿಕ್ಷಣ ನೀತಿಯನ್ನು [1913] ಹುರಿತ ಸರಕಾರದ ನಡಾವಳಿಗಳು, ಪ್ರಾಥಮಿಕ ಶಿಕ್ಷಣದ ಬಗೆಗೆ ಮಹತ್ವದ ನಿಲುವುಗಳನ್ನು ಗುರುತಿಸಿತು. ಆರ್ಥಿಕ ಹಾಗೂ ಆಡಳಿತಾತ್ಮಕ ಕಾರಣಗಳಾಗಿ, ತಾಯ್ಯುಡಿ ಮೂಲಕ ಶಿಕ್ಷಣವನ್ನು ನಿರಾಕರಿಸಲಾಯತ್ತು. ಈ ಯುದ್ಧವು ಇವತ್ತಿಗೂ ಹಾಗೇ ಮುಂದುವರೆದಿದೆ. ಸಾಮಾಜಿಕರಣ ಹಾಗೂ ಶಿಕ್ಷಣ ಪ್ರಕ್ರಿಯೆಯಲ್ಲಿ

ತಾಯ್ಯುಡಿಗೆ ಅಶ್ವಿಂತ ಮಹತ್ವದ ಪಾತ್ರವಿದೆ ಎಂದು ಜಾಕಿರ್ ಹಸೇನ್ ಸಮಿತಿಯು [1938] ಗುರುತಿಸಿತು. ಗಾಂಧಿ ವಿಚಾರಗಳು ಈ ಸಮಿತಿಯ ಮೇಲೆ ಸಾಕಷ್ಟು ಪ್ರಭಾವಗಳನ್ನು ಉಂಟು ಮಾಡಿದ್ದವು. ತಾಯ್ಯುಡಿ ಶೀಕ್ಷಣಿದ ಸರಿಯಾದ ಕಲಿಕೆಯೇ ಎಲ್ಲ ಬಗೆಯ ಶೀಕ್ಷಣಿಕೆ ಬುನಾದಿ. ಇದಕ್ಕಿಂತ ಹೆಚ್ಚಾಗಿ, ಮಗುವಿಗೆ ತನ್ನ ಸಮುದಾಯದ ಸಿರಿವಂತ ಪರಂಪರೆ, ಭಾವನೆಗಳು, ಆದರ್ಥಗಳು, ಆಶೋತ್ತರಗಳನ್ನು ಪರಿಚಯಿಸುವುದಾಗಿದೆ. ಇಂತಹ ಮೌಲ್ಯಯುತ ಸಾಮಾಜಿಕ ಶೀಕ್ಷಣಿವನ್ನು ಕೊಡುವ ಮೂಲಕ ನೈತಿಕ ಮೌಲ್ಯಗಳನ್ನು ಬೆಳೆಸುವುದಾಗಿದೆ. ಹಾಗೂ ಮಗುವಿನಲ್ಲಿ ಸಹಜವಾದ ಸ್ವಜನಶೀಲ ಮತ್ತು ಸೌಂದರ್ಯತ್ವಕ ಅಭಿವೃತ್ತಿಗೆ ಅವಕಾಶಗಳನ್ನು ಕಲ್ಪಿಸುವುದಾಗಿದೆ. ಪ್ರಾಥಮಿಕ ಶೀಕ್ಷಣಿ ಹಾಗೂ ತಾಯ್ಯುಡಿ ಮೂಲಕ ಕಲಿಕೆ ಕುರಿತ ಗಾಂಧಿಯ ಇಂತಹ ವಿಚಾರಗಳು ಜಾಕಿರ್ ಹಸೇನ್ ಸಮಿತಿ ಮೇಲೆ ಪರಿಣಾಮವನ್ನು ಬೀರಿದ್ದವು [ಅಗ್ರಾಂತಿ:1983:54-55]. ಬ್ರಿಟಿಷು ಶೀಕ್ಷಣಿ ನೀತಿಗಳಿಗೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಶಾಲೆಗಳು ತುರುವಾದವು. ಇವುಗಳಲ್ಲಿ ಕೆಲವು ಸಂಸ್ಥೆಗಳು ಇವತ್ತಿಗೂ ಮುಂದುವರೆದಿವೆ ಎಂಬುದು ಗಮನಾರ್ಹ. ನಾವು ಇಲ್ಲಿ ಗಮನಿಸಬೇಕಾದ ಸಂಗತಿಯೇನಂದರೆ, ಗಾಂಧಿಯೊಬ್ಬರೆ ಬ್ರಿಟಿಷು ನೀತಿಗಳಿಗೆ ದೇಶಿ ರೀತಿಯಲ್ಲಿ ಪ್ರತಿಕ್ರಿಯಿಸಿರುವುದು. ಸ್ವಾವಲಂಬಿ ಮೂಲ ಶೀಕ್ಷಣಿದಲ್ಲಿ ಕ್ರೇಗೆಲಸದ ಮಹತ್ವವನ್ನು ಒತ್ತಿಹೇಳುತ್ತದೆ. ಮಕ್ಕಳ ನುಡಿಯಲ್ಲಿ ಸಂಪೂರ್ಣ ನಂಬಿಕೆಯನ್ನಿರಿಸಿದ ಒಂದೇ ಒಂದು ಪರ್ಯಾಯ ವೈಚಾರಿಕ ಮಾದರಿ ಇದಾಗಿದೆ. ಬೇರ್ಮಾಪುದೇ ಪ್ರಯುತ್ವವು ಕೂಡ ಇಂಗ್ಲಿಷಿನ ಸಂಪೂರ್ಣ ಪ್ರಾಬಲ್ಯದಿಂದ ಬಿಡುಗಡೆ ಪಡೆಯಲು ಒತ್ತಾಸೆಯಾಗಿರಲಿಲ್ಲ. ಇಲ್ಲವೇ ಭಾರತೀಯ ಸಮಾಜದ ಬಹುಭಾಷಿಕ ಹಾಗೂ ಬಹುಸಾಂಸ್ಕೃತಿಕ ಸಂವೇದನೆಯಂತಹ ಯಾವುದೇ ಗುಣವು ಕೂಡ ಇದಕ್ಕೆ ಮೂರಕವಾಗಿರಲಿಲ್ಲ ಎಂಬುದು ವಿಶೇಷ. ಆದ್ದರಿಂದ ಪ್ರತಿಕೋಧ್ಯಮ, ಆಡಳಿತ, ಉನ್ನತ ಶೀಕ್ಷಣಿ ಮತ್ತು ನ್ಯಾಯಾಲಯ ಮುಂತಾದ ವಲಯಗಳಲ್ಲಿ ಇಂಗ್ಲಿಷಿನ ಅಧಿಕಾರವು ಅಶ್ವಿಂತ ಬಲವಾಗಿ ಬೇರೂರಿದೆ. ರಾಷ್ಟ್ರದ್ವಾರ್ಥಕ್ಕೂ ಮೇಲ್ಮೈರದ ಸ್ವಾತಂತ್ಯ ಹೋರಾಟಗಾರರು ಇಂಗ್ಲಿಷನ್ನು ಸಂಪರ್ಕ ನುಡಿಯನ್ನಾಗಿ ಬಳಸುತ್ತಿದ್ದರು. ಬ್ರಿಟಿಷು ಸಾಮ್ರಾಜ್ಯಶಾಖೆ ಹನ್ನಾರಗಳನ್ನು ದಿಕೋಡ್ ಮಾಡಲು ಇಂಗ್ಲಿಷನ್ನು ಅಶ್ವಿಂತ ಸಾಧನವನ್ನಾಗಿಯೂ ಪರಿಗಳೇಸಲಾಗುತ್ತಿತ್ತು. ಇಂಗ್ಲಿಷಿನ ಕೆಡುಕುತ್ತನವೇನಂದರೆ, ಇದು ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತವಾಯಿತು. ಎಡೆಬಿಡದೆ ಈ ಕೆಲಸವನ್ನು ಇಂಗ್ಲಿಷು ಮುಂದುವರೆಸಿಕೊಂಡು ಬಂದಿದೆ. ಮೇಲ್ಮೈರವೆಂಬ ಅಲ್ಲಸಂಖ್ಯಾತ ಸಮೂಹಗಳನ್ನು ಮಾತ್ರ ಬ್ರಿವಲೇಜುಗೋಳಿಸುವ ಹನ್ನಾರವನ್ನೂ ಇದು ಮಾಡುತ್ತಿದೆ ಬಂದಿದೆ. ಸಮೂಹಗಳ ಬಹುದೊಡ್ಡ ಪ್ರಮಾಣದ ಸಂಕಟವನ್ನು ಅರಿಯವಲ್ಲಿ ಇಂಗ್ಲಿಷು ನುಡಿಯೇ ಪ್ರಮುಖ ಅಸ್ತ್ರವಾಗಬೇಕಿತ್ತು. ಆದರೆ ಇದುವೇ

ಅತ್ಯಂತ ಅಸಮರ್ಥ ಮಾಪನವಾಗಿ ನೆಲೆನಿಂತಿದೆ. ಪಶ್ಚಿಮದಲ್ಲಿ ಅಪರಿಚಿತನಂತೆ, ಇಲ್ಲಿ [ಭಾರತ] ದೇಶಪ್ರಮುಖನಂತೆ ಭಾವಿಸಿಕೊಂಡಿದ್ದ, ನೆಹರು ಅವರಂತಹ ರಾಜಕೀಯ ಮುತ್ತಿದ್ದಿ, ದೇಶಪ್ರೇಮಿಯನ್ನು ಇಂಗ್ಲಿಶ್ ಮಾರ್ಡ್ಯಮು ಶಿಕ್ಷಣವು ರೂಪಿಸಿದೆ. ಎಲ್ಲ ಆರ್ಥಿಕ ಅಧಿಕಾರವು ಅಲ್ಲಿಸಂಖ್ಯಾತ ಮೇಲ್ವರದಲ್ಲಿ ಕೋಡೀಕರಣಗೊಳ್ಳಲುವುದಕ್ಕೆ ಒತ್ತಾಸೆಯಾಗಿದ್ದು, ದೇಶಿ ನುಡಿ ಹಾಗೂ ಸಂಸ್ಕೃತಿಗಳಾಟಿಗಿದ್ದ ಎಲ್ಲಾ ನಂಟಸ್ತಿಕೆಯನ್ನು ಅಳಿಸಿ ಹಾಕುವಲ್ಲಿ ಇಂಗ್ಲಿಶ್ ಸಹಾಯವನ್ನು ಮಾಡಿದೆ [ಕುಮಾರ್ 1996].

### ಸ್ವಾತಂತ್ರ್ಯತ್ವರ ಅವಧಿ:

ಅಂಗ್ಲಿಸಿಸ್ಪ್ಯಾ ಹಾಗೂ ಓರಿಯೆಂಟಲ್‌ಸ್ಪ್ಯಾ ಸಂಕಫನಗಳು ಇಂಗ್ಲಿಶ್‌ನ ವೈಭವ ಮತ್ತು ಹಿರಿಮೆಯನ್ನು ಸಂಭ್ರಮದಿಂದ ಕೊಂಡಾಡಿದವು [ಪೆನ್ನುಕುಕ್ಕೆ: 1994]. ಹಾಗೂ ಆರ್ಥಿಕತೆಯ ಪಾಲ್ಗೊಳ್ಳುವಿಕೆ ಮತ್ತು ಪಾಪಪ್ರಜ್ಞೀಯು [ಸುಲೇರಿ: 1992] ಇಂಗ್ಲಿಶ್ ಕಲಿಕೆಯ ತುಡಿತವನ್ನು ತೀವ್ರಗೊಳಿಸಿತು. ಸಮಾಜ ಮತ್ತು ಶಿಕ್ಷಣದಲ್ಲಿ ಇಂಗ್ಲಿಶ್ ಎಷ್ಟೊಂದು ಬಲವಾಗಿ ಬೇರೂರಿದೆ ಹಾಗೂ ಸ್ವಾತಂತ್ರ್ಯತ್ವರ ಅವಧಿಯು ಹೇಗೆ ವಸಾಹತು ನೀತಿಗಳ ಮುಂದುವರಿಕೆಗೆ ಮಾತ್ರ ಸಾಕ್ಷಿಯಾಗಿದೆ [ಕೃಷ್ಣಸ್ವಾಮಿ ಮತ್ತು ಶ್ರೀರಾಮನ್: 1994]. ಕೊಢಾರಿ ಆಯೋಗದಲ್ಲಿ ಮಂಡಿತವಾದ ಈ ಪ್ರಸ್ತುತ ತಿಳಿವನ್ನು ಹೀಗೆ ಸಂಗ್ರಹಿಸಿ ಹೇಳಬಹುದಾಗಿದೆ; “ಮೊದಲ ವರುಷದ ಪದವಿಯನ್ನು ಯಶಸ್ವಿಯಾಗಿ ಮಾರ್ಪೆಸಲು, ವಿದ್ಯಾರ್ಥಿಯು ಇಂಗ್ಲಿಶ್‌ನಲ್ಲಿ ಸಾಕಷ್ಟು ಪ್ರಾವಿಷ್ಣವನ್ನು ಪಡೆದಿರಬೇಕಾಗುತ್ತದೆ. ವಿದ್ಯಾರ್ಥಿಯು ತಾನು ಕೇಳಿದ ಉಪನ್ಯಾಸದ ಮೂಲಕವೇ ತನ್ನಷ್ಟಕ್ಕೆಯೇ ತಾನು ಪಡೆದಿರುವ ಸಾಹಿತ್ಯವನ್ನು ಸಲೀಸಾಗಿ, ಲೀಲಾಜಾಲವಾಗಿ ಅಭಿವೃತ್ತಿಸುವಂತಾಗಬೇಕು. ಆದ್ದರಿಂದ ಪ್ರಾವಿಷ್ಣದ ಮೇಲೆ ಒತ್ತುಕೊಡುವುದೆಂದರೆ, ಮೊದಲ ತರಗತಿಯಿಂದ ನುಡಿಯನ್ನು ಕಲಿಯುವುದಾಗಿದೆ” [ಭಾರತ ಸರಕಾರ: 1996:15]. ಕೆಲವು ಶಾಲಾ ಕಾರ್ಕೆಪುಗಳಲ್ಲಿ ಮಾತ್ರ ಈಚಿನ ದಿನಗಳಲ್ಲಿ ಇಂಗ್ಲಿಶ್ ನುಡಿ ಕಲಿಕೆಯಲ್ಲಿ ಕೆಲವು ಹೊಸ ಪ್ರಯೋಗಗಳನ್ನು ಕ್ಯೆಗೆತ್ತುಕೊಳ್ಳಲಾಗಿದೆ. ಹಾಗೂ ಇಲ್ಲಿವರೆಗೆ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಬ್ರಿಟಿಶ್ ಶಿಷ್ಟ ಸಾಹಿತ್ಯವನ್ನೇ ಆಕ್ರಮಿಸಿಕೊಂಡಿದ್ದ ಪರ್ಕೆಮವನ್ನು ಮರುರೂಪಿಸಿ, ಇಂಗ್ಲಿಶ್ ಸಾಹಿತ್ಯಗಳನ್ನು ಬೋಧಿಸಲು ಈಗ ಅವಕಾಶ ಬದಗಿರುತ್ತದೆ. ಕರ್ತಾಂತಕದಲ್ಲಿ ಇಂಗ್ಲಿಶ್ ನುಡಿ ಕಲಿಕೆಯ ಪತ್ರಕೆಮದ ಮರುರಚನೆಯಲ್ಲಿ ಇಂತಹ ಬದಲಾವಣೆಗೆ ಕುವೆಂಪು ವಿಶ್ವವಿದ್ಯಾನಿಲಯವನ್ನು ಇಲ್ಲಿ ಎತ್ತಿಗೆಯನ್ನಾಗಿ ಬಳಸಿಕೊಳ್ಳಬಹುದು. ಅಂದರೆ ಬಿ.ಎ ಇಂಗ್ಲಿಶ್ ಸಾಹಿತ್ಯವನ್ನು ಕೇವಲ ಆಯಾ ದೇಶಿ ನಾಡುಗಳ ಪರ್ಯವನ್ನು ಮಾತ್ರ ಅಳವಡಿಸಬೇ, ವಸಾಹತುಶಾಹಿಗೆ ಬಳಗಾಗಿದ್ದ ಏಶಿಯಾ ದೇಶಗಳು ಹಾಗೂ ಅಷ್ಟಿಕು ದೇಶಗಳ ಮೂಲದ ಸಾಹಿತ್ಯವನ್ನು ಅಳವಡಿಸಲಾಗಿದೆ. ಈಗ

ಭಾರತದ ಬಹುತೇಕ ವಿಶ್ವವಿದ್ಯಾನಿಲಯಗಳ ಪರ್ಯಾಕ್ರಮದ ಸ್ಥರೂಪವು ಇದೇ ಮಾದರಿಯನ್ನು ಅನುಸರಿಸುತ್ತಿವೆ. ಆದರೆ ಭಾರತದ ಯಾವುದೇ ಹಾಲಾ, ಸ್ವಾತಂತ್ರ್ಯವೇ ಸ್ವಾತಂತ್ರ್ಯರ ಇಂಗ್ಲಿಷು ಪರ್ಯಾಕ್ರಮಗಳಲ್ಲಿ ಈ ದೇಶದ ಬಹುಭಾಷಿಕ ಸಂಪನ್ಮೂಲದ ವಿನ್ಯಾಸಗಳನ್ನು ಪರಿಚಯಿಸುವ ಪ್ರಯತ್ನವನ್ನಾಗಲಿ ಇಲ್ಲವೇ ನುಡಿ ಮತ್ತು ಸಾಹಿತ್ಯದ ಮೂಲಕ ಈ ದೇಶದ ಯಾವುದೇ ಸಾಮಾಜಿಕ ಸಮಸ್ಯೆಗಳನ್ನು ಅರಿಯವ ಅವಕಾಶಗಳನ್ನೂ ಈ ಪರ್ಯಾಕ್ರಮದಲ್ಲಿ ಅಳವಡಿಸಿರುವ ಯಾವುದೇ ಮಾದರಿಗಳನ್ನಾಗಲೀ ಇಲ್ಲಿ ನೋಡಲು ಸಾಧ್ಯವಿಲ್ಲ. ಭಾರತದ ವಸಾಹತು ಹಾಗೂ ವಸಾಹತೋತ್ತರ ಸನ್ನಿವೇಶದಲ್ಲಿ ಬಂದಂತಹ ಬಹುತೇಕ ಓದುಗಳು / ವಿಶ್ಲೇಷಣೆಗಳು [ತುಳ್ಳಿ ರಾಮ್: 1983, ಗೌರಿ ವಿಶ್ವನಾಥ್: 1989, ನಿರಂಜನ್: 1993, ಸುಂದರ್ ರಾಜನ್: 1993, ಕೃಷ್ಣಪಾಂಡಿತ್ಯ ಮತ್ತು ಶ್ರೀರಾಮನ್: 1994, 1995 ತ್ರಿವೇದಿ: 1993 ಹಾಗೂ ಇತರರು] ಬಿಡಿಸಿ ಹೇಳಿರುವಂತೆ, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬ್ರಿಟಿಷರು ಮಾಡುತ್ತಿದ್ದ ಹಸ್ತಕ್ಷೇಪದಲ್ಲಿ, ಯಾವುದೇ ಬಗೆಯ ಸ್ನೇಹಿತಕೆ ಇಲ್ಲವೇ ನಿರ್ಲಿಪ್ತತೆ ಇರಲಿಲ್ಲ. ಅತ್ಯಂತ ಬಹುಳತೆಯಿಂದ ಕೂಡಿದ ಈ ನಾಡಿನ ಬಹುಜನರ ನುಡಿಗಳು ಹಾಗೂ ಸಂಸ್ಕೃತಿಗಳ ಮೇಲೆ ದಬ್ಬಾಳಿಕೆಯನ್ನು ಮಾಡುವ ಯೋಜನೆಯ ಭಾಗವಾಗಿ ಮಾತ್ರ ಇದು ನೆಲೆಗೊಂಡಿತ್ತು. ಭಾರತದ ಬಹುತೇಕ ದೇಶಿ ನುಡಿಗಳಂತಲ್ಲ ಇದು. ಈ ಇಂಗ್ಲಿಷು ಯಾವತ್ತಿಗೂ ಸಂಪರ್ಕ ನುಡಿಯಾಗಿರಲಿಲ್ಲ ಇಲ್ಲವೇ ಷಿಜನೀಕರಣ ಹಾಗೂ ಕ್ರಿಯೋಲೀಕರಣದಂತಹ ಸಹಜ ಪ್ರಕ್ರಿಯೆಗಳ ಮೂಲಕವೂ ಇದು ಯಾವುದೇ ರೀತಿಯ ಸಂಪರ್ಕ ಬಗೆಗಳನ್ನು ರೂಪಿಸಲಿಲ್ಲ. ಇದು ಕೇವಲ ಮೇಲ್ಪಣಿಗಳ ಭೂಷಣಿದ ರೂಪಕವಾಗಿ ಮಾತ್ರವೇ ಉಳಿದುಕೊಂಡಿತ್ತು. ಗೂಗಿ [1986, 1993] ವಾದಿಸುವುದಂತೆ, ಇಂಗ್ಲಿಷು ನುಡಿಯ ಸಾಮ್ರಾಜ್ಯಶಾಖೆ ಅಧಿಕಾರವನ್ನು ವಸಾಹತಗಳ ಬಹುತೇಕ ದೇಶಿ ನುಡಿಗಳ ಸಮಾಧಿಯ ಮೇಲೆ ಕಟ್ಟಿಲಾಗಿದೆ. ಇಂಗ್ಲಿಷು ಕೇವಲ ಸಂವಹನ ಮಾಡುವಾಗಿ ಬಳಕೆಯಾಗಿಲ್ಲ. ಆದರೆ ಶೋಷಣೆಯನ್ನು ಮಾಡಲು ಇಂಗ್ಲಿಶನ್ನು ಅತ್ಯಂತ ಪರಿಣಾಮಕಾರಿ ಅಸ್ತ್ರವನ್ನಾಗಿ ಬಳಸಲಾಗಿದೆ. ಇಂಗ್ಲಿಷು ಹಾಗೂ ಭಾರತದ ನುಡಿಗಳ ಯಾವತ್ತಿಗೂ ಕೂಡ ಪ್ರಜಾಸತ್ಯಾತ್ಮಕ ನೆಲೆಯ ನಂಟನ್ನು ಹೊಂದಲಿಲ್ಲ. ಆದರೆ ಕೇವಲ ಶೋಷಕ ಹಾಗೂ ಶೋಷಿತ ನಂಟಸ್ತಿಕೆಯನ್ನು ಪಡೆದುಕೊಂಡಿದ್ದವು. ಇತರ ನುಡಿ ಹಾಗೂ ಸಂಸ್ಕೃತಿಗಳ ಮೇಲೆ ಇಂಗ್ಲಿಶಿನಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸಲೆಬೇಕು. ಹಲವು ನುಡಿಗಳ ಸಾಧನ ಸ್ಥಿತಿಯೇ ಕೆಲವರ ಬದುಕಿನ ನೆಲೆಯಾಗಕೂಡು... ನಾವು, ಈ ತಲೆಮಾರಿನವರು, ಸಾಮ್ರಾಜ್ಯಶಾಖೆ ಒದಗಿಸಿದ ಅತ್ಯಂತ ಹುಸಿ ಹಾಗೂ ರಕ್ತಪೂರ್ಣ ಅಭಿವೃದ್ಧಿ ಕಲ್ಪನೆಯಿಂದ ದೂರ ಉಳಿಯಬೇಕು. ವ್ಯಕ್ತಿಯೊಬ್ಬನ ಸ್ವಚ್ಛತೆಯಿಂಬುದು, ಇನ್ನೊಬ್ಬನ

ಮೇಲೆ ಗಲೀಜನ್ನು ಹಾಕುವುದು; ಕೆಲವರ ಆರೋಗ್ಯವೆಂಬುದು ಇತರರಿಗೆ ತಮ್ಮ ರೋಗವನ್ನು ರವಾನಿಸುವುದು; ಕೆಲವು ದೇಶಗಳ ಸಂಪತ್ತು ಬಹುಜನರು/ ದೇಶಗಳ ಬಡತನದಲ್ಲಿ ಬೇರೂರಿರುತ್ತದೆ ಎಂಬ ವಾದಗಳಿವೆ [ಗೌಗಿ:1993]. ಮೊನಿಯರ್ ಎಲಿಯಫ್ಸ್ [1878], ಹೆನ್ರಿ ಸ್ಟ್ರೋ [1880] ಮುಂತಾದ ತಿಳಿವಿಗರು ಗಮನಿಸುವಂತೆ, ಭಾರತದ ಬ್ರಿಟಿಷ್ ಶೈಕ್ಷಣಿಕ ನೀತಿಗಳು, ಯಾವತ್ತಿಗೂ ನೈತಿಕ ಹಾಗೂ ವಾಣಿಜ್ಯ ನಿಲುವುಗಳ ನಡುವಣ ಏರೋಧಭಾಸಗಳಿಂದ ಕೂಡಿದ್ದವು, ಇದು ಸೈದ್ಧಾಂತಿಕ ಅವಕಾಶಗಳಿಗೆ ಕಾರಣವಾಯಿತು. ಕಾಲುಕ್ರಮೀಣ ವಸಾಹತು ವಿಷಯಗಳೇ, ಬ್ರಿಟಿಶರ ಸೈದ್ಧಾಂತಿಕ ನಿಲುವುಗಳ ಮೂಲಕ ತಮ್ಮ ದೇಶಿ ಇಕ್ಕೆತೆಯನ್ನು ನೆಲೆಗೊಳಿಸುವುದನ್ನು ಒಪ್ಪಲಾರಂಭಿಸಿದರು [ಗೌರಿ, ವಿಶ್ವನಾಥ್; 1989]. ಒಂದೊಂದು ಪ್ರಯತ್ನವೂ ಕೂಡ ಇಂತಹ ನಿಲುವುಗಳನ್ನು ತಿರಸ್ಕರಿಸುವ ತುಡಿತವನ್ನು ಹೊಂದಿತ್ತು. ಬಹುತೇಕ ಭಾರತೀಯರು ಭಾರತದ ಸಾಂಸ್ಕೃತಿಕ ವಿನ್ಯಾಸಗಳಲ್ಲಿ ಬೇರೂರಿದರೂ, ಬ್ರಿಟಿಶರ ವೈಚಾರಿಕ ವಿನ್ಯಾಸಗಳನ್ನು ಮುಂದುವರಿಸುವ ನಡೆಗಳನ್ನು ಭಾರತೀಯರಲ್ಲಿ ಕಾಣಬಹುದು. ಭಾರತದ ಬಹುಭಾಷಿಕ ಹಾಗೂ ಸಾಮಾಜಿಕ-ರಾಜಕೀಯ ಸನ್ನಿವೇಶದಲ್ಲಿ ‘ಇಂಗ್ಲಿಷ್’ನ ಮಹತ್ವವನ್ನು ಮರುಚಿಂತಿಸುವ ಜರೂರಿದೆ ಎಂಬುದನ್ನು ಅಲ್ಲಾಗಳೇಯವಂತಿಲ್ಲ.

## 2.

### ಇಂಗ್ಲಿಶ್ ಕಲಿಕೆ:

19 ಹಾಗೂ 20ನೇ ಶತಮಾನಗಳಲ್ಲಿ ಇಂಗ್ಲಿಶ್ ಕಲಿಕೆಯ ಸ್ವರೂಪ ಹಾಗೂ ಪರ್ಯಕ್ಷಮಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ಬೆಳೆದು ಬಂದಿವೆ ದಿಟ್ಟ. ಆದರೆ ಈ ಯಾವ ಚರ್ಚೆಯೂ ಕೂಡ ಇಂಗ್ಲಿಷಿನ ಪ್ರಭಾವ ಮತ್ತು ಪರಿಣಾಮಗಳಿಗೆ ಹೊರತಾದ ಚರ್ಚೆಗಳನ್ನು ಬೆಳಸಲಿಲ್ಲ. ಅಂದರೆ ಇಂಗ್ಲಿಷಿನೊಂದಿಗೆ ಭಾರತದ ದೇಶಿ ನುಡಿಗಳು ಹೋರಾಡಿದ ಬಗೆಗಳು ಹಾಗೂ ಸಾಹಿತ್ಯಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಈ ಎಲ್ಲ ನುಡಿಗಳು ಬೆಳದಿರುವ ಕ್ರಮವನ್ನು ವಿವರಿಸುವುದಕ್ಕಿಂತ ಕೇವಲ ಇಂಗ್ಲಿಶ್ ನುಡಿಯನ್ನೇ ಮುನ್ನಲೇಗೆ ತರುವ ದಿಸೆಯಲ್ಲಿ, ಇಂಗ್ಲಿಶ್ ಕುರಿತ ಬಹುತೇಕ ಸಂಕಘನಗಳು ಹುಟ್ಟಿಕೊಂಡವು. ವಸಾಹತುಶಾಹಿಯ ಪ್ರಾಬಲ್ಯ, ವಸಾಹತೋತ್ತರ ಸಂಕಘನಗಳನ್ನು ಕುರಿತ ಒಂದೊಂದು ಚರ್ಚೆಯೂ ಇಂಗ್ಲಿಷನ್ನೇ ನೆಲೆಯಾಗಿಸಿಕೊಂಡು, ಇಂಗ್ಲಿಷಿನ ಒಳಿತು ಮತ್ತು ಕೆಡುಕಿನ ಬಗೆಗಳನ್ನೇ ಹಚ್ಚು ಹಚ್ಚು ಮಾತನ್ನಾಡಿವೆ. ಈ ಎಲ್ಲ ಚರ್ಚೆಗಳು ಅನಗತ್ಯವಾದವು ಎಂಬುದು ನನ್ನ ವಾದವಲ್ಲ. ಬದಲಾಗಿ ಈ ನಾಡಿನ ನುಡಿಗಳ ಕ್ರಿಯಾಶೀಲತೆ, ಅವುಗಳು ಶತಶತಮಾನದಿಂದ ಎಷ್ಟೂಂದು ಬದಕುಗಳನ್ನು

ನಿರ್ವಹಿಸಿಕೊಂಡು, ನಿಖಾಯಿಸಿಕೊಂಡು ಬಂದ ಬಗೆಗಳಲ್ಲಿಯೇ, ಹುದುಗಿರುವ ತಿಳಿವಿನ ವಿನ್ಯಾಸಗಳನ್ನು ಕಡೆಗಳಿಸಲಾಗಿದೆ. ಹಾಗಾಗಿ ವಸಾಹತೋತ್ತರ ವಿಶ್ಲೇಷಣೆಗಳು ಗೊತ್ತಿದ್ದ್ವೆ ಗೊತ್ತಿಲ್ಲದೆಯೋ ಇಂಗ್ಲಿಷು ನುಡಿ, ಸಾಹಿತ್ಯ, ಮೀಮಾಂಸೆಗಳ ಹೆಚ್ಚಾಗಾರಿಕೆಯನ್ನು ಬಣ್ಣಿಸುವ ಓದುಗಳಾಗಿವೆ. ಇದನ್ನು ಯಾರೂ ಅಲ್ಲಿಗಳಿಯುವಂತಿಲ್ಲ. ಅಂದರೆ ಈ ವಿದ್ಯಮಾನವನ್ನು ಅಲ್ಲಿಗಳಿಯಲು ಬೇಕಾದ ಸಾಕ್ಷಿಗಳನ್ನು ವೈಜ್ಞಾನಿಕವಾಗಿ ಇಲ್ಲವೇ ಶಾಸ್ತ್ರೀಯವಾಗಿ ಸಚ್ಚಿದೊಳಿಸಲಿಲ್ಲ. ಹಾಗಾಗಿ ಕರಾಟಿಕದ ಶೈಕ್ಷಣಿಕ ಸನ್ವಿವೇಶದಲ್ಲಿ ರೂಪಗೊಳ್ಳುತ್ತಿರುವ ಯಾವುದೇ ಪ್ರಕಾರದ ಪರ್ಯಾಕ್ರಮವಾದರೂ, ಅದು ಇಂಗ್ಲಿಷು ಪ್ರಣೀತವಾಗಿರುತ್ತದೆ. ಹಾಗೂ ಸಾಂಸ್ಕೃತಿಕವಾಗಿ ಕನ್ನಡವನ್ನು ಸಚ್ಚಿದೊಳಿಸುವಲ್ಲಿಯೂ ಕೂಡ ಇಂಗ್ಲಿಂಗ್ ಪ್ರೇರಣೆ, ಪ್ರಭಾವಗಳನ್ನೇ ಬಹುತೇಕವಾಗಿ ನೆಚ್ಚಿಕೊಂಡು ಬಳಸಿಕೊಳ್ಳಲಾಗಿದೆ. ಬಿಂಬಿತಿ [ಇಂಗ್ಲಿಷು ಗೀತೆಗಳು], ರಾಜರಾಂ [ಕಾಂತಪುರದ ಮುನ್ದುಡಿ], ಅನಂತಮೂರ್ತಿ [ಇಂಗ್ಲಿಷು ಬ್ರಾಹ್ಮಣ ಕನ್ನಡ ಶೂದ್ರ] ಇವರೆಲ್ಲರೂ ಇಂತಹ ನಿಲುವುಗಳಿಗೆ ಬಧಿಷಾಗಿದ್ದುಕೊಂಡು, ಕನ್ನಡ ಮತ್ತು ಇಂಗ್ಲಿಷುಗಳ ನಡುವಳಿ ನಂಟನ್ನು ಕುರಿತು ಚರ್ಚಿಸಿರುತ್ತಾರೆ. ಆದರೆ ಕುವೆಂಪು ಇದೇ ಸನ್ವಿವೇಶದಲ್ಲಿ, ನಮಗೆ ಬೇಕಾದ ಇಂಗ್ಲಿಷು ಎಂತಹದು ಎಂಬುದನ್ನು ಕುರಿತು ಸೂಕ್ಷ್ಮವಾಗಿ ಹಾಗೂ ಸೂಕ್ಷ್ಮವಾಗಿ ತಿಳಿಸಿರುವುದನ್ನು, ಕನ್ನಡದ ಬೆಳವಣಿಗೆಗೆ ಮೂರಕವಾಗಿ ಇಲ್ಲಿ ನೋಡಬಹುದು.

ಕನ್ನಡ ಹಾಗೂ ಇಂಗ್ಲಿಷು ನುಡಿಗಳ ನಡುವೆ ಕೊಡುಪಡೆಯುವ ನಂಟಸ್ತಿಕೆ ಏರ್ಪಡದೇ, ಕೆವಿನೂ ಹೇಳುವಂತೆ ಕನ್ನಡವನ್ನು ಕೇವಲ ಪಡೆಯುವ ನುಡಿಯನ್ನಾಗಿ ರೂಪಿಸಿಕೊಳ್ಳಲಾಗಿದೆ. ಮೊದೊದಲು ಇಂಗ್ಲಿಷನ್ನು ಕೆಲಿಸಲು ಸಂಸ್ಕೃತ, ಗ್ರೀಕೊನಂತಹ ಶಾಸ್ತ್ರೀಯ ನುಡಿಗಳ ಮಾಡರಿಯನ್ನು ಇದರ ಮೇಲೆ ಹೇರಲಾಯ್ತೆ. ಆದರೆ ಕ್ರಮೇಣ ಇಂಗ್ಲಿಷು ತಾನೇ ಇಂತಹ ಹೇರಿಕೆಗಳನ್ನು ಬೇರೆ ನುಡಿಗಳ ಮೇಲೆ ಮಾಡಲು ಶುರುಮಾಡಿತು. ಅಭಿಜಾತ ಮತ್ತು ಶಿಷ್ಟ ಸಾಹಿತ್ಯಗಳನ್ನು ಕಲಿಸುವಲ್ಲಿ ‘ನೆನಬಿಡುವ’ ಅಭಿಸಕ್ತೇ ಹೆಚ್ಚು ಹೆಚ್ಚು ಮಹತ್ವವನ್ನು ಕೊಡುವುದಷ್ಟೆಯಲ್ಲದೆ, ವ್ಯಾಕರಣವನ್ನಷ್ಟೇ ಪರ್ಯಾಗಳಿಂದ ಬೇರ್ಪಡಿಸಿ ಕಲಿಸುವ ಪರಿಪಾಠವನ್ನು ನೆಲೆಗೊಳಿಸಲಾಯ್ತೆ. ಒಟ್ಟಾರೆಯಾಗಿ ಇಂಗ್ಲಿಷನ್ನು ಕನ್ನಡದ ದಾರಿದೀಪ ಎಂದು ನಂಬಿಸುವ ನೆಪದಲ್ಲಿ, ಕನ್ನಡ ಸಮೂಹಗಳನ್ನು ಕನ್ನಡಕ್ಕೆಯೇ ಕುರುಡಾಗುವಂತೆ ಮಾಡಲಾಗಿದೆ. ಇಂಗ್ಲಿಷು ಕವಿಗಳ ಮೂಲಕ ಸೆಕ್ಕೂಲರ್ ಪರ್ಯಾಕ್ರಮವನ್ನು ಅಳವಡಿಸುವ ನೆಪದಲ್ಲಿ ಧಾರ್ಮಿಕ ಮೂಡತೆಯನ್ನೂ ಅಳವಡಿಸಲಾಗಿದೆ. ಅಂದರೆ ಕನ್ನಡತನದ ಬಗೆಗೆ ವಿರೋಧಾತ್ಮಕ ನಿಲುವುಗಳನ್ನು ಬೆಳೆಸಲು ಹಾಗೂ ಹಿಂದೂತ್ತದ ಪರವಾದ ಧೋರಣೆಗಳನ್ನು ಪ್ರೇರೇಸಿಸುವ ಹನ್ನಾರಕೆ ಸಂಸ್ಕೃತವಷ್ಟೆ ಕಾರಣವಲ್ಲ, ಇದರಷ್ಟೆ

ಸಮಾನ ಪಾಲನ್ನು ಇಂಗ್ಲಿಶೀಗೂ ನೀಡಬೇಕಿದೆ. ಹಾಗೂ ಬಹುಭಾಷಿಕ ವಿರೋಧಿ ನಿಲುವುಗಳನ್ನೂ ಮಟ್ಟ ಹಾಕಲು ಈ ಧೋರಣೆಗಳು ಒತ್ತಾಸೆಯಾಗಿವೆ. ಅಂದರೆ ಇಂಗ್ಲಿಶ್ ಮಾಡ್ಯಮದ ಶಾಲೆಗಳು ದೇಶಿ ನುಡಿಗಳ ಬಗೆಗೆ ತಿರಸ್ಕಾರವನ್ನು ಬೆಳಸುತ್ತವೆ ಹಾಗೂ ಅಂತಹ ನುಡಿಗಳು ನಿಷ್ಪತ್ತೀರೋಜಕವಾದವು ಎಂಬ ನಂಜಿಕೆಯನ್ನು ಬಲಪಡಿಸುತ್ತವೆ. ಕಲಿಕೆಯೆಂಬುದು ಈಗಾಗಲೇ ಮಕ್ಕಳ ಅನುಭವಕ್ಕೆ ಕಾರಣವಾಗಿರುವ, ಮಾನಸಿಕ ಹಾಗೂ ಶೈಕ್ಷಣಿಕ ಪರಿಣಾಮಗಳನ್ನು ಹಾಕು ಮಾಡುವುದಾಗಿದೆ. ದೇಶಿ/ತಾಯ್ದಾದಿಗಳ ಮೂಲಕ ಅಶ್ವಿಂತ ಕ್ರಿಯಾಶೀಲವಾಗಿ ಅಭ್ಯಾಸವಾಗಿದ್ದು, ಕೇಳುವ ಮತ್ತು ಮಾತನಾಡುವ ಚಳಕಗಳಿಗೆ ಇಂಗ್ಲಿಶ್ ಮಾಡ್ಯಮದಲ್ಲಿ ಅವಕಾಶವಿಲ್ಲದಾಯಿತು. ಇಲ್ಲಿ ಕೇವಲ ಓದುವ ಹಾಗೂ ಬರೆಯುವ ಚಳಕಗಳಿಗೆ ಮಾತ್ರ ಮಹತ್ವವನ್ನು ಕೊಡಲಾಯಿತು. ಪರಿಣಾಮವಾಗಿ ಮಕ್ಕಳು ಕನ್ನಡ ನುಡಿ, ಸಂಸ್ಕೃತ, ಸಾಹಿತ್ಯ, ಸಾರ್ವಜಿತ ನಂಬಿಕೆಗಳಿಂದ ದೂರವಾಗುವ ಮತ್ತು ಅವಗಳ ಬಗೆಗೆ ಅಪನಂಬಿಕೆಯನ್ನು ಬೆಳಸಿಕೊಳ್ಳುವಂತಾಯಿತು. ತಾಯ್ದಾದಿ/ದೇಶಿ ನುಡಿಗಳ ಮೂಲಕ ಮಕ್ಕಳಿಗೆ ಈಗಾಗಲೇ ದಕ್ಷಿಧುವ ಗ್ರಹಿಕಾ ವಿನ್ಯಾಸಗಳು [ಕಾಗ್ನಿಟಿವ್ ಸ್ಟ್ರಕ್ಚರ್ಸ್] ಹಾಗೂ ಸ್ವಜನಶೀಲತೆಯ ನೀಲನ್ಹಿಕೆಗಳಿಂದ [ಬ್ಲಾಫ್ರಿಂಟ್ಸ್ ಆಫ್ ಕ್ರಿಯೇಣಿಟಿ] ದೂರವಾಗುವುದಕ್ಕೆ ಇಂಗ್ಲಿಶ್ ಕಲಿಕೆ ಕಾರಣವಷ್ಟೇಯಲ್ಲ, ಬದಲಾಗಿ ತನ್ನತನದ ಅಸ್ಕಿತೆ ಬಗೆಗಿನ ಆಶ್ರಮಿಕಾಸವನ್ನು ಕುಂದಿಸುತ್ತದೆ. ಬಹುಭಾಷಿಕತೆಯಿಂದ ವಿರ್ಧಿಪಡಿಸುವ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ದಾರಿಗಳು, ಇಂಗ್ಲಿಶ್ ಕಲಿಕೆಯಿಂದ ನಾಶಗೊಳ್ಳುತ್ತವೆ. ಇಂಗ್ಲಿಶೀನಿಂದ ಉಂಟಾಗುವ ಇಂತಹ ಯಾವುದೇ ಕೆಟ್ಟಪರಿಣಾಮಗಳಿಗೂ ಕೂಡ ದೇಶಿ ಇಲ್ಲವೇ ತಾಯ್ದಾದಿಯೇ ಕಾರಣವೆಂಬ ಅಪನಂಬಿಕೆಯೂ ಮಟ್ಟತ್ವದೆ. ಇಂತಹ ವಿದ್ಯಮಾನಗಳಿಗೆ ಬಲಿಪಶು ಆಗುವುದು ಕನ್ನಡ ಹಾಗೂ ಕನ್ನಡಿಗರೇ ಆಗಿರುತ್ತಾರೆ ಎಂಬುದಂತು ಈ ಹೊತ್ತಿನ ವ್ಯಂಗವೇ ಸರಿ. ಇಂಗ್ಲಿಶ್ ನಮ್ಮೆ ಏಳಿಯ ಸರಕೆತದಂತೆ ನಟಿಸುತ್ತಿದೆಯೋ? ಇಲ್ಲವೇ ನಾವೇ ಇಂಗ್ಲಿಶ್ ಶಿಕ್ಷಣದಿಂದ ವಂಚಿತರಾಗಿದ್ದೇವ ಎಂಬ ಹಳಹಳಿಕೆ ನಮ್ಮನ್ನು ಕಾಡುತ್ತಿದೆಯೋ? ಇಂಗ್ಲಿಶ್ ನುಡಿಯೇ ಎಲ್ಲ ರೋಗಗಳಿಗೆ ಮದ್ದು ಎಂಬ ಅಮಾಯಕತನವೋ? ಇತ್ತಾದಿ ಅನುಮಾನಗಳನ್ನು ಎದುರಿಗೆ ಇಟ್ಟಿಕೊಂಡು ಇಂಗ್ಲಿಶ್ ಕಲಿಕೆಯನ್ನು ಕುರಿತು ಚರ್ಚಿಸಲಾಗಿದೆ. ಸಾರ್ವಜಿತ ನುಡಿಯರಿಮೆಯ ತಿಳಿವಿನ ಮಾದರಿಗಳು ಹದ್ದು ಮೀರಿದ ಇಂಗ್ಲಿಶ್ ಅಸ್ತಿತ್ವವನ್ನು ಯಾವತ್ತಿಗೂ ಮಾನ್ಯ ಮಾಡಿರುವುದನ್ನು ನೋಡಲು ಸಾಧ್ಯವಿಲ್ಲ. ಅಂದರೆ ಯಾವುದು ಸಮುದಾಯ ವಿರೋಧಿ, ಯಾವುದು ಅಲ್ಲ ಅನ್ನುವ ಜಿಜ್ಞಾಸೆಗೆ ಇಲ್ಲಿ ಅವಕಾಶವನ್ನು ನೀಡದೆ,

ಪಾರದರ್ಶಕ ನಿಲುವುಗಳ ಮೂಲಕ ನುಡಿ ಬಗೆಗಿನ ತಿಳುವಳಿಕೆಯನ್ನು ಸಾಮಾಜಿಕ ನುಡಿಯರಿಮೆಯು ಮಂಡಿಸುತ್ತದೆ. ಕನ್ನಡ ಇವತ್ತಿಗೂ ಕೂಡ ತನ್ನ ಪ್ರಾದೇಶಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಹಾಗೂ ಮಾನಸಿಕ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರುವದೇ, ಇಂಗ್ಲಿಷ್ ಕನ್ನಡವು ಎಸೆದಿರುವ ಸಂಖಾಲು ಹಾಗೂ ಒಡ್ಡಿರುವ ಪ್ರತಿರೋಧದ ಮಾದರಿಗಳು. ಇಂತಹ ನಿಲುವುಗಳ ಕಾರಣವಾಗಿಯೇ ಕುವೆಂಪು ಅವರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಹೇಳಿಕೆಯನ್ನು ಪ್ರಚರಿಸಿಕೊಂಡು ಕಾರಣವಾಗಿದೆ ಎಂದು ಕಾಣುತ್ತದೆ.

### ಇಂಗ್ಲಿಷಿನ ವೈಹಾಳಿ:

ಬ್ರಿಟಿಷ್ ಸಾಮ್ರಾಜ್ಯದ ಎಲ್ಲ ಮಾಜಿ ವಸಾಹತುಗಳಲ್ಲಿ ಈ ಹಿಂದೆ ಇದ್ದ ಮತ್ತು ಇವತ್ತು ಇರುವ ಇಂಗ್ಲಿಷಿನ ಯಜಮಾನಿಕೆ ಎಷ್ಟೂಂದು ಪರಿಣಾಮಕಾರಿಯಾಗಿ ನೆಲೆನಿಂತಿದೆ ಎಂಬುದು ಈಗಲೂ ಅತ್ಯಂತ ನಿಚ್ಚಳವಾಗಿ ಕಾಣುತ್ತದೆ. ಇಂಗ್ಲಿಷು ಕೇವಲ ನುಡಿಯಾಗಿ ಮಾತ್ರ ಇಲ್ಲಿ ಅಸ್ತಿತ್ವಕ್ಕೆ ಬಂದಿರುವುದಲ್ಲ, ಬದಲಾಗಿ ಅದೊಂದು ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ವಿದ್ಯಮಾನವಾಗಿದೆ. ವಸಾಹತೋತ್ತರ ಸನ್ನಿಹಿತದಲ್ಲಿಯೂ ಕೂಡ ಇಂಗ್ಲಿಷಿನ ವೈಹಾಳಿಯನ್ನು ಕಾಣಬಹುದಷ್ಟೇಯಲ್ಲದೇ ಅದರ ಪ್ರಭಾವ ಮತ್ತು ಪರಿಣಾಮಗಳನ್ನು ವಸಾಹತುಶಾಂತಿಗೆ ಒಳಗಾದ ಒಂದೊಂದು ದೇಶದಲ್ಲಿಯೂ ಈ ಹೊತ್ತಿಗೂ ನೋಡುತ್ತೇವೆ. ಆದರೆ ಇದರ ಪ್ರಭಾವ ಹಾಗೂ ಪರಿಣಾಮದ ಪ್ರಮಾಣ ಮತ್ತು ಸ್ಥರೂಪಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ.

ಶಾರ್ಫ್ ಮತ್ತು ಕಿರ್ಮ್ ಇವರುಗಳ ಪ್ರಕಾರ “ಇಂಗ್ಲಿಷು ನುಡಿಯ ಯಜಮಾನಿಕೆ ಸಮಕಾಲೀನ ಜಾಗತಿಕ ಸನ್ನಿಹಿತದಲ್ಲಿ ಅತ್ಯಂತ ನಿಚ್ಚಳವಾಗಿ ಎದ್ದು ಕಾಣುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ವಸಾಹತುಶಾಂತಿ ಸನ್ನಿಹಿತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವ್ಯಾಪಕ ಪ್ರಭಾವ ಹಾಗೂ ಅಮೇರಿಕದ ಆರ್ಥಿಕ ನೀತಿಗಳ ಪ್ರಾಬಲ್ಯ” [1999:78]. ಇಂಗ್ಲಿಷು ನುಡಿಯ ಯಜಮಾನಿಕೆಯು ಸಮಕಾಲೀನ ಹಾಗೂ ಸದ್ಯದ ಅಗತ್ಯವೂ ಆಗಿರುತ್ತದೆ. ಮತ್ತು ಈ ವಿನ್ಯಾಸವು ಬಲಾಧ್ಯ ರಾಜಕಾರಣದೊಂದಿಗೆ [ಸೂಪರ್ ಪೆರ್ ಪಾಲ್ಟ್ಸ್] ಅತ್ಯಂತ ನಿಕಟ ನಂಟನ್ನು ಹೊಂದಿರುತ್ತದೆ ಎಂಬುದನ್ನು ಶಾರ್ಫ್ ಮತ್ತು ಕಿರ್ಮ್ ಅವರ ಈ ಮಾತುಗಳು ಇಲ್ಲಿ ಒಟ್ಟಿಗೆ ಹೇಳುತ್ತಿವೆ ಎಂದು ಕಾಣುತ್ತದೆ. ಏಶ್ವರ್ ವಿಕ್ಕೆಕೆ ನಾಯಕನಾಗಿ ಬಿಂಬಿತವಾದ ಕಾರಣ ಅಮೇರಿಕಾವು ಇವತ್ತು ಮಹಾನ್ ರಾಜಕೀಯ ಶಕ್ತಿಯಾಗಿ ಬೆಳೆದಿರುತ್ತದೆ [ಫ್ಲಿಂಟ್:1986:37]. ಮಸ್ತಿಷ್ಕ ಮತ್ತು ಮಸ್ತಿಷ್ಕ ಅವರು ಕೂಡ ಇದೇ ಅಭಿಪ್ರಾಯವನ್ನೇ ಮಂಡಿಸುತ್ತಾರೆ. ಅಂದರೆ ಯುಎಸ್‌ಆರ್‌ಆರ್ ಪತನ ಹಾಗೂ ವಾರ್ನ್ ಕರಾರು ವಿಭಜನೆಯು, ಏಶ್ವರ್ ವಿಕ್ಕೆಕೆ

ನಿರ್ವಿವಾದ ರಾಪ್ತ್ವಾಗಿ ಅಮೇರಿಕಾವು ಬೆಳೆಯಲು ಅನುವಮಾಡಿ ಕೊಟ್ಟಿತು ಎಂಬುದು ಇವರ ವಾದವಾಗಿದೆ. ಜಗತ್ತಿನ ಸಂವಹನ ಸಂಪರ್ಕ ನುಡಿಯಾಗಿ ಇಂಗ್ಲಿಶ್ ತಲೆಯೆತ್ತಲು ಈ ಬೆಳವಣಿಗೆ ಅತ್ಯಂತ ಒತ್ತಾಸೆಯಾಗಿದೆ ಎಂಬುದನ್ನು ಇಲ್ಲಿ ಗುರುತಿಸಬಹುದು. ಎರಡನೇ ಜಾಗತಿಕ ಮಹಾಯುದ್ಧದವರೆಗೆ ಮಾತ್ರ ಬ್ರಿಟನ್ ದೇಶವು ಮಹಾನ್ ರಾಜಕೀಯ ಶಕ್ತಿಯಾಗಿ ನೆಲೆನಿಂತಿತ್ತು.

ಇಂಗ್ಲಿಶ್ ನುಡಿ ಜಾಗತಿಕ ಸಂವಹನ ಮಾಧ್ಯಮವಾಗಿ ಬೆಳೆಯವುದಕ್ಕೆ ಈ ನಿಲುವು ಒತ್ತಾಸೆಯಾಗಿದೆ ಅಷ್ಟೇಯಲ್ಲದೆ ಈ ನುಡಿಯ ಗರಿಮೆಯನ್ನೂ ಇದು ಹೆಚ್ಚಿಸಿದೆ ಎಂದೇ ಹೇಳಬಹುದು. ಎರಡನೇ ಮಹಾಯುದ್ಧದವರೆಗೂ ಬ್ರಿಟನ್ ದೇಶವೇ ಮೇಲಾಧಿಕಾರವನ್ನು [ಸೂಪರ್ ಪವರ್] ಹೊಂದಿತ್ತು [ಫ್ರಿಂಟ್:ಅದೇ]. ಈ ಮೇಲಾಧಿಕಾರದಲ್ಲಿರುವಾಗಲೇ ಬ್ರಿಟನ್ ದೇಶವು ಭಾರತ ಹಾಗೂ ಇತರ ದೇಶಗಳನ್ನು ವಸಾಹತುಗಳನ್ನಾಗಿ ಆಕ್ರಮಿಸಿಕೊಂಡು, ಇಂಗ್ಲಿಂಗ್ ಯಜಮಾನಿಕೆಯನ್ನು ಈ ದೇಶಗಳ ಮೇಲೆ ಹೇರಿತು [ರ್ಯಾಚ್: 2004]. ಪರಿಣಾಮವಾಗಿ ಮೇಲಾಧಿಕಾರ ರಾಜಕಾರಣ ಹಾಗೂ ಇಂಗ್ಲಿಶ್ ಯಜಮಾನಿಕೆಯ ನಡುವೆ ಬಲವಾದ ನಂಟಸ್ಯಿಕೆ ನೆಲೆಗೊಂಡಿತು. ಡೆವಿಡ್ ಕ್ರಿಸ್ಟೋ [2003:59] ಅವರ ಮಾತುಗಳು ಈ ವಾದವನ್ನು ಇನ್ನೊಮ್ಮೆ ಬಲಪಡಿಸುತ್ತವೆ. ಅಂದರೆ, “ಇವತ್ತು ಇಂಗ್ಲಿಶ್ ಪಡೆದುಕೊಂಡಿರುವ ಈ ಜಾಗತಿಕ ಸಾಫ್ತ್ವರಮಾನವು ಏರಡು ಪ್ರಮುಖ ಪರಿಣಾಮಗಳ ಕಾರಣವಾಗಿ ದಕ್ಷಿಣತ್ವದೆ. ಬ್ರಿಟೀಶ್ ವಸಾಹತುಶಾಂಕಿ ಅಧಿಕಾರವು 19ನೇ ಶತಮಾನದ ಕೊನೆವರೆಗೂ ವಿಸ್ತಾರಗೊಂಡಿರುವುದು ಒಂದು ಪರಿಣಾಮವಾದರೆ, 20ನೇ ಶತಮಾನದಲ್ಲಿ ಅಮೇರಿಕ ದೇಶವು ಆರ್ಥಿಕ ಅಧಿಕಾರದ ಬಹುಮುಖ್ಯ ಕೇಂದ್ರವಾಗಿ ಬೆಳೆದುಬಂದಿರುವುದು ಇದರ ಮತ್ತೊಂದು ಪರಿಣಾಮವಾಗಿದೆ”. ಅಂದರೇನಾಯ್ದು, ನುಡಿ ಆಯ್ದು ಮತ್ತು ಆಚರಣೆ ಹಾಗೂ ಇಂಗ್ಲಿಶ್ ಯಜಮಾನಿಕೆ ಮತ್ತು ಮೇಲಾಧಿಕಾರ ರಾಜಕಾರಣದ ನಡುವಣ ನಂಟಸ್ಯಿಕೆಯ ಸ್ವರೂಪವನ್ನು ಈ ವಿದ್ಯಾಂಸರು ಮನಗಾಣಿಸುತ್ತಿದ್ದಾರೆ. ಅಂದರೆ ಜಾಗತಿಕ ರಾಜಕಾರಣ ರಾಷ್ಟ್ರ ಮತ್ತು ಪ್ರಾದೇಶಿಕ ರಾಜಕಾರಣದ ಜೊತೆಗೆ ತಾನು ಬೆಳೆಸಿರುವ ನಂಟಸ್ಯಿಕೆಯ ವಿನ್ಯಾಸದೊಳಗೇ ಇಂಗ್ಲಿಂಗ್ ಯಜಮಾನಿಕೆಯನ್ನು ಅರ್ಥಸಂಬಂಧಿಕಾಗುತ್ತದೆ. ಬ್ರೇಕ್‌ರ್‌ [2007] ಇದರ ಒಟ್ಟು ಸಾರವನ್ನು ಹೀಗೆ ಗ್ರಹಿಸುತ್ತಾರೆ, “ನುಡಿ ಕೇವಲ ಸಂವಹನ ಮಾಧ್ಯಮವಲ್ಲ. ಬದಲಾಗಿ ರಾಜಕಾರಣವನ್ನು ಹೇಗೆ ಕ್ಯಾರ್ಬಾಳ್‌ಲಾಗುತ್ತದೆ ಇಲ್ಲವೇ ರೂಪಿಸಲಾಗುತ್ತದೆ ಎಂಬುದನ್ನು ಅರಿಯುವ ನೆಲೆಯಾಗಿ ಕೊಡ ನುಡಿ ಇರುತ್ತದೆ”. ಈ ಬರಹದ ಆಸ್ತಿ ಕೇವಲ ಇಂಗ್ಲಿಂಗ್ ಯಜಮಾನಿಕೆಯನ್ನು ಮಾತ್ರ ಅರಿಯುವುದಲ್ಲ. ಹೊರತಾಗಿ ಈ ನುಡಿಯ ಬಳಕೆ, ಆಯ್ದು, ಆಚರಣೆಯ ಪರಿಣಾಮವಾಗಿ ಕನ್ನಡ ಇಲ್ಲವೇ ಇಂತಹ ದೇಶಿ ನುಡಿಗಳ ವ್ಯಕ್ತಿತ್ವದಲ್ಲಿ ಏನೆಲ್ಲ

ಬದಲಾವಣೆಗಳು ಏರ್ಪಡುತ್ತವೆ, ಈ ಬದಲಾವಣೆಗಳು ಉಂಟು ಮಾಡುವ ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಪರಿಣಾಮಗಳು ಎಂತಹವು ಎಂಬುದನ್ನು ವಿಶೇಷಿಸುವುದು ಒಂದು ಆಯಾಮವಾದರೆ, ಈ ಪ್ರಭಾವ ಮತ್ತು ಪರಿಣಾಮಗಳಿಗೆ ಕನ್ನಡವು ಹೇಗೆ ಪ್ರತಿಕ್ರಿಯೆ ತೋರಿಸಿದೆ ಇಲ್ಲವೇ ಇದು ರೂಪಿಸಿಕೊಂಡ ಪ್ರತಿರೋಧದ ವಿನ್ಯಾಸಗಳೆಂತಹವು ಎಂಬುದನ್ನು ಬಿಡಿಸಿ ನೋಡುವುದು ಈ ಬರಹದ ಮತ್ತೊಂದು ಆಯಾಮವಾಗಿರುತ್ತದೆ. ಈ ಎಲ್ಲ ಚರ್ಚೆಗಳಿಂದ ನಿಷ್ಕಳಗೊಳ್ಳುವ ಸಂಗತಿ ಏನೆಂದರೆ, ಇಂಗ್ಲಿಷು ನುಡಿಯು ಸಾಂಸ್ಕೃತಿಕ-ರಾಜಕೀಯ ಇಬ್ಬಗೆತನವನ್ನು ಉಂಟುಮಾಡುತ್ತದೆ. ಇದು ಕೇವಲ ಕನ್ನಡ ಮತ್ತು ಇಂಗ್ಲಿಷಿನ ನಡುವಳಿ ಇಬ್ಬಗೆತನ ಮಾತ್ರವಲ್ಲ. ಸುಷ್ಣಿರ ಸಮುದಾಯಗಳೊಳಗೆಯೇ ಸಾಂಸ್ಕೃತಿಕ ಹಾಗೂ ರಾಜಕೀಯ ಬಿರುಕುಗಳನ್ನು ಏರ್ಪಡಿಸುವ ಬಗೆಯಾಗಿರುತ್ತದೆ. ಈ ಇಬ್ಬಗೆತನವು ದ್ವಿಸ್ತರ್ಶಿ ಹಾಗೂ ಲಂಬಾತ್ಮಕ ವಿನ್ಯಾಸದಲ್ಲಿರುತ್ತದೆ. ಈ ವಿನ್ಯಾಸದಲ್ಲಿ ಉನ್ನತ ಮತ್ತು ಗೌರವದ ನೆಲೆಯನ್ನು ಇಂಗ್ಲಿಷು ಪಡೆದುಕೊಂಡಿದೆ ಎಂಬುದು ಗಮನಾರ್ಥ. ಬಹುತೇಕ ಎಲ್ಲ ಮಾಡಿ ವಸಾಹತುಗಳಲ್ಲಿಯೂ ಕೂಡ ಇಂಗ್ಲಿಷು ಇದೇ ಜಾಗವನ್ನು ಆಕ್ರಮಿಸಿಕೊಂಡಿದೆ. ಇದನ್ನೇ ಬೇರೆ ರೀತಿಯಲ್ಲಿ ಹೇಳಬಹುದು. ಅಂದರೆ ಹಿಂದೆಂದೂ ಕಂಡರಿಯದ ಇಂತಹ ನುಡಿ ಯಜಮಾನಿಕೆಯ ಪ್ರಾಬಲ್ಯವನ್ನು ಇಂಗ್ಲಿಷು ಕಂಡಿತ್ತು ಹಾಗೂ ದೇಶಿ ನುಡಿಗಳ ಸಾಮರ್ಥ್ಯವನ್ನು ಅಡಗಿಸುವ ಮನ್ನಾರದಲ್ಲಿ ಈ ನುಡಿಯ ಪಾತ್ರವು ಗಣನೀಯವಾಗಿದೆ. ಇಂಗ್ಲಿಷಿನ ಈ ಪ್ರಾಬಲ್ಯದ ಪರಿಣಾಮವಾಗಿ ಕರ್ರಾಟಿಕದ ಸಮೂಹಗಳ ಬದುಕು ಹಾಗೂ ನುಡಿಗಳು ಅಧಿನೇತೆಗೆ ಒಳಪಟ್ಟಿರುತ್ತವೆ. ಈ ಅಧಿನೇತೆಯ ಕಾರಣದಿಂದ ಈ ನಾಡಿನ ದೇಶಿ ನುಡಿಗಳು ಪ್ರತ್ಯೇಕತೆ ಮತ್ತು ಹೊರಗುಳಿಯುವಿಕೆಯ ಅಪಾಯಕ್ಕೆ ತುತ್ತಿಗೆ ಪರಿಣಾಮವಾಗಿ ಇಂಗ್ಲಿಷು ಹಾಗೂ ದೇಶಿ ನುಡಿಗಳ ದ್ವಿಸ್ತರ್ಶಿಯೆಯ [ಡ್ಯೂಗ್ಲಾಸಿಯಾ] ಪರಿಣಾಮಕ್ಕೆ ಒಳಗಾಗುತ್ತವೆ. ಇವುಗಳನ್ನು ಸಹಜವಾಗಿಯೇ ದ್ವಿಸ್ತರ್ಶಿಯ ಪ್ರದೇಶಗಳಿಂದ ಕರೆಯುತ್ತಾರೆ. ಇದೇನೋ ದೇಶಿ ನುಡಿಗಳ ಒಂದು ಬಗೆಯ ವಿಶಿಷ್ಟತೆಗೆ ಕಾರಣವಾಗುತ್ತದೆ. ಆದರೆ ಇಂತಹ ವಿಶಿಷ್ಟತೆಯೇ ಅಧಿನೇತೆಯ ಸಂಕೇತವಾಗಿ ನೆಲೆನಿಲ್ಲುತ್ತದೆ. ಅಂದರೆ ದ್ವಿಸ್ತರ್ಶಿಯ ಪ್ರದೇಶಗಳಿಂದರೆ, ಎಲ್ಲೆಲ್ಲ ಆಯಾ ಪ್ರದೇಶದ ನುಡಿ ಅನ್ನೆಪಚಾರಿಕ ಬಳಕೆಗೆ ಹಾಗೂ ಬಾಯ್ದುರೆಯ ವಿನ್ಯಾಸಗಳಿಗೆ ಮಾತ್ರ ಸೀಮಿತವಾಗುತ್ತವೇಯೋ ಅಲ್ಲಿ ಅವು ಅಂದರೆ, ಪ್ರಭುತ್ವದ ನುಡಿಗಳ ಮಾತ್ರ ಎಲ್ಲ ಬಗೆಯ ಜೀಪಚಾರಿಕ ಬಳಕೆಗೆ ತಕ್ಷಾದ ನುಡಿಗಳಾಗಿರುತ್ತವೆ ಎಂಬ ಹುಸಿ ನಂಬಿಕೆ ಅಸ್ತಿತ್ವದಲ್ಲಿದೆ. ಭಾರತದಂತಹ ದ್ವಿಸ್ತರ್ಶಿಯ [ಡ್ಯೂಗ್ಲಾಸ್‌ಕ್ಸ್] ಸಮಾಜಗಳಲ್ಲಿ ಪರಕೀಯ ಇಲ್ಲವೇ “ವಸಾಹತೀಕರಣ ನುಡಿಗಳು” ಅಂದರೆ

ಇಂಗ್ಲಿಶ್ ಇಲ್ಲವೇ ಸಂಸ್ಕೃತ ಇಲ್ಲವೇ ಇಂತಹ ಯಾವುದೇ ಪ್ರಭುತ್ವದ ನುಡಿಗಳು ಪ್ರಾಬಲ್ಯವನ್ನು ಪಡೆಯುತ್ತವೆ. ಈ ನುಡಿಗಳು ಪಡೆದುಕೊಂಡಿರುವ ತಮ್ಮೇ ಅಂತಹಿನ ಕಾರಣದಿಂದಲೇ, ಅವಗಳು ಶಿಕ್ಷಣದ ನುಡಿಗಳಾಗಿ, ಸಾಹಿತ್ಯ ಸೃಷ್ಟಿಯ ನುಡಿಗಳಾಗಿ ನೆಲೆಗೊಳ್ಳುತ್ತವೆ. ಆದರೆ ಈ ನಿಲುವಿಗೆ ವ್ಯಕ್ತಿರಿಕ್ವಾಗಿ, ಒಹುತೇಕ ದೇಶಿ ನುಡಿಗಳು ಅನೋಪಚಾರಿಕ ಇಲ್ಲವೇ ಬಾಯ್ದರೆಯ ಸನ್ವೇಶದಲ್ಲಿ ಮಾತ್ರ ಬಳಕೆಯಾಗುತ್ತವೆ. ಈ ಎಲ್ಲ ಸಂಗತಿಗಳನ್ನು ಗುರಿಯಾಗಿಸಿಕೊಂಡು, ಈ ಓದು ಇಂಗ್ಲಿಶ್‌ನ ಯಜಮಾನಿಕೆಯನ್ನು ಯಾವುದೇ ತಾತ್ಕಿಕ ಚಿಂತನೆಗೆ ಒಳಪಡಿಸದೇ, ಅಂದರೆ ಪಾಶ್ಚಿಮಾತ್ಯೀಕರಣ, ಆಧುನಿಕರಣ, ಬ್ರಿಟಿಶ್ ವಸಾಹತುಶಾಹಿ, ಅಮೇರಿಕದ ಆರ್ಥಿಕತೆ, ಮಿಲಿಟರಿ ಹಾಗೂ ಸಾಂಸ್ಕೃತಿಕ ಪ್ರಾಬಲ್ಯ ಇತ್ಯಾದಿಗಳ ಜೊತೆಗೆ ಇಂಗ್ಲಿಶ್ ನುಡಿ ಪಡೆದುಕೊಂಡಿರುವ ನಂಟಿಕೆಯನ್ನು ಪರಿಗಳಿಸದೆ, ಇದನ್ನೊಂದು ಅಂತಾರಾಷ್ಟ್ರೀಯ ಬಹುಮಹತ್ವದ ನುಡಿಯನ್ನಾಗಿ ಈಗ ರೂಪಿಸಲಾಗಿದೆ. ಯಾರಾದರು ತಮ್ಮ ಬದುಕಿನ ಮೇಲೆ ತಮ್ಮದೇ ಹತ್ತೋಟಿಯನ್ನು ಹೊಂದಬೇಕಾದರೆ, ಇವರು ಇಂಗ್ಲಿಶ್‌ನಲ್ಲಿ ವ್ಯವಹರಿಸಬೇಕಾಗುತ್ತದೆ ಹಾಗೂ ಈ ಅಧಿಕಾರ ಕೇಂದ್ರಗಳ ಜೊತೆಗೇ ಬದುಕಬೇಕಾಗುತ್ತದೆ. ಹಾಗಾಗಿ ಈ ಎಲ್ಲ ಸಂಗತಿಗಳನ್ನು ಚರ್ಚಿಸುವ ಅಗತ್ಯ ಇಲ್ಲಿ ಅತ್ಯಂತ ಜರೂರಿನದಾಗಿರುತ್ತದೆ.

೪.

**ಕನ್ನಡ:** ಸಾಮಾಜಿಕ ಮಾನ್ಯತೆಯ ಸಂಕಟಗಳು

ಬಹುಭಾಷಿಕತೆಯ ವಾತಾವರಣಾವಿರುವ ಪ್ರತಿಯೊಂದು ನಾಡಿನಲ್ಲಿಯೂ, ಅಂದರೆ ಭಾರತದಂತಹ ಬಹುಭಾಷಿಕ ಸಮೂದಾಯಗಳಲ್ಲಿ, ಆಯಾ ಸಮೂದಾಯಗಳ ತಾಯ್ಯಾಡಿಗಳಿಗೆ ಸಾಮಾಜಿಕ ಮಾನ್ಯತೆ ದೊರೆಯವುದು ಅತ್ಯಂತ ಅಗತ್ಯವಾಗಿರುತ್ತದೆ. ಸಮೂಹಗಳಿಗೆ ಸಿಗುವ ತಿಳಿವಿನಲ್ಲಿ ಹಾಗೂ ಅಂತಹ ತಿಳಿವನ್ನು ಪ್ರಸರಣಗೊಳಿಸುವಲ್ಲಿ ಯಾವುದೇ ಪರಕ್ಕಿಯ ನುಡಿಯು ಅಡ್ಡಿಯಾಗಬಾರದು. ಭಾರತದ ವಸಾಹತೋತ್ತರ ಬಹುಭಾಷಿಕ ಸಮೂಹಗಳಲ್ಲಿ ಭಾಷಿಕ ಶೈಂಕೇರಣವು ಹಲವು ರೀತಿಗಳಲ್ಲಿ ನೆಲೆಗೊಂಡಿರುವುದು. ಈ ಶೈಂಕೇರಣ ಕೇವಲ ಎರಡು ಬಗೆಯ ಮಾದರಿಯದಲ್ಲ. ಅಂದರೆ ಹಿಂದಿ ಇಲ್ಲವೇ ಇಂಗ್ಲಿಶ್ ಹಾಗೂ ಇತರೆ ಭಾರತೀಯ ನುಡಿಗಳ ನಡುವೆ ಮಾತ್ರ ಶೈಂಕೇರಣವನ್ನು ಗುರುತಿಸಲು ಸಾಧ್ಯವಿಲ್ಲ. ಬದಲಾಗಿ ಭಾರತದ ಇಡೀ ಭಾಷಿಕ ವ್ಯವಸ್ಥೆಯು ಹಿರಿಮಿಡ್ ಸ್ಪ್ರೋಪದಲ್ಲಿ ರೂಪಗೊಂಡಿದೆ. ಇದು ಹಲವು ಸ್ತರಗಳನ್ನು ಒಳಗೊಂಡಿರುವ ವ್ಯವಸ್ಥೆಯಾಗಿರುತ್ತದೆ. ಈ ವ್ಯವಸ್ಥೆಯ ತುತ್ತತುದಿಯಲ್ಲಿ ಇಂಗ್ಲಿಶ್ ನುಡಿ ಇರುತ್ತದೆ. ಇಂಗ್ಲಿಶ್ ನ ಜಾಗವೇ ಸಾಂಕೇತಿಕವಾಗಿ ಅದರ ಸಾಮಾಜಿಕ-ರಾಜಕೀಯ ಮಾನ್ಯತೆಯನ್ನು ತೋರಿಸುತ್ತದೆ. ಆದರೆ ಈ

ನಾಡಿನ ಬಹುತೇಕ ದೇಶೀ ನುಡಿಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವಲ್ಲಿ ಹೆಣಗಾಡುತ್ತಿವೆ. ಹತ್ತು ಸಾವಿರಕ್ಕೂ ಕಡಿಮೆ ಭಾಷಿಕರನ್ನು ಹೊಂದಿರುವ ನುಡಿ ಸಮುದಾಯಗಳಿಗೆ ಸರಕಾರದ ಯಾವುದೇ ಮಾನ್ಯತೆ ಸಿಗುವುದಿಲ್ಲ. ಅಪ್ಪೆಯಲ್ಲದೆ, ಸರಕಾರದ ನೇರವಿನಿಂದ ನಜೆಯುವ ವರದಿಗಳ ಅಂಕಿಸಂಖ್ಯೆಗಳಲ್ಲಿಯೂ ಕೂಡ ಇವುಗಳಿಗೆ ಜಾಗವಿರುವುದಿಲ್ಲ. ಎರಡು ಹಂತಗಳಲ್ಲಿ ಭಾರತದ ನುಡಿಗಳನ್ನು ಗುರುತಿಸಲಾಗಿದೆ. ಒಂದು ಸೂಚಿತ ನುಡಿಗಳು, ಅವುಗಳ ಒಳನುಡಿಗಳು ಹಾಗೂ ಎರಡು, ಅನುಸೂಚಿತ ನುಡಿಗಳು, ಅವುಗಳ ಒಳನುಡಿಗಳು ಎಂಬುದಾಗಿ ಅವುಗಳನ್ನು ವಿವರಿಸಲಾಗುತ್ತದೆ.

**ಒಂದು ನುಡಿ, ಹಲವು ಪಾತ್ರಗಳು: ಅಧಿಕಾರ ನುಡಿಯಾಗುವ ಗುಣಗಳು**

ಇತರೆ ನುಡಿಗಳೊಡನೆ ಹೊಂದಿರುವ ತನ್ನ ಸಂಬಂಧದಲ್ಲಿಯೇ ಕನ್ನಡವು ಹಲವುತನವನ್ನು [ಹೆಚರೊಜಿನಿಟಿ] ಹೊಂದಿದೆ. ಎತ್ತಗೆಗಾಗಿ, ತುಳು, ಕೊಂಕಣಿ, ಲಂಬಾಣಿ, ಜೇನುಕುರುಬ, ಸೋಲಿಗ ಹಾಗೂ ಕನ್ನಡದ್ದೇ ಇತರೆ ಪ್ರಾದೇಶಿಕ ನುಡಿಗಳಲ್ಲಿ ಈ ಹಲವುತನದ ಸಂಬಂಧವನ್ನು ಕಾಣಬಹುದು. ಆದರೆ ಈ ನಂಟಃತ್ವಕ್ಕೆಯು ಅಸಮಾನತೆಯ ನೆಲೆಯನ್ನೇ ಸೂಚಿಸುತ್ತದೆ. ಏಕೆಂದರೆ ಈ ನುಡಿಗಳನ್ನು ಕನ್ನಡದ ಒಳನುಡಿಗಳು ಇಲ್ಲವೇ ಅಧಿನೇ ನುಡಿಗಳು ಎಂದು ನಂಬಲಾಗಿದೆ. ಜನಾಂತರ ಸಂಕಫನ ಮತ್ತು ನಂಬಿಕೆಯಲ್ಲಿಯೂ ಒಳನುಡಿಗಳನ್ನು ಅಕ್ಷಯತ ಕೇಳಾಗಿ ನೋಡಲಾಗುತ್ತದೆ. ಕೊಂಕಣಿ ಈಗಾಗಲೇ ಎಂಟನೇ ಪರಿಚ್ಛೇದ ನುಡಿಗಳ ಪಟ್ಟಿಯಲ್ಲಿದೆ ಹಾಗೂ ತುಳು ನುಡಿಯು ಈ ಮಾನ್ಯತೆಯನ್ನು ಪಡೆಯುವುದಕ್ಕೆ ಹೋರಾಟವನ್ನು ನಡೆಸಿದೆ. ಆದರೂ ಕನ್ನಡ ಮತ್ತು ಈ ನುಡಿಗಳ ನಡುವೇ ಅಸಮಾನತೆ ತಲೆಯೆತ್ತಿರುವುದನ್ನು ಶತಮಾನಗಳಿಂದಲೂ ನೋಡುತ್ತಿದ್ದೇವೆ. ಇಂಗ್ಲಿಷು ನುಡಿಯಿದುರು ಕನ್ನಡವು ಇಂತಹದೇ ಅಸಮಾನತೆಯನ್ನು ಇವತ್ತಿಗೂ ಎದುರಿಸುತ್ತಿದೆ. ಹಾಗಾಗಿ ನಮ್ಮಂತಹ ಬಹುಭಾಷಿಕ ದೇಶಗಳಲ್ಲಿ ಮೊದಲನೇ, ಎರಡನೇ ಮತ್ತು ಮೂರನೇ ನುಡಿ ಎಂಬಿತ್ಯಾದಿ ಕಲ್ಪನೆಗಳ ಕುರಿತ ನಿಲ್ದಾಸಗಳು ಕೂಡ ಅಸ್ವಷ್ಟವಾಗಿಯೇ ನೆಲೆಗೊಂಡಿವೆ. ನಮ್ಮ ತರಗತಿಗಳಲ್ಲಿ ಇವತ್ತು ಕನ್ನಡವು ಒಂದೇಕಾಲಕ್ಕೆ, ಕೆಲವರಿಗೆ ತಾಯ್ಯಾಡಿಯಾಗಿ, ಇನ್ನು ಹಲವರಿಗೆ ಮೊದಲನೇ ನುಡಿಯಾಗಿ, ಮತ್ತೆ ಕೆಲವರಿಗೆ ಎರಡನೇ ನುಡಿಯಾಗಿರುತ್ತದೆ. ಆದರೆ ಬಹುತೇಕ ಇಂಗ್ಲಿಷು ನುಡಿಯು ಶಿಕ್ಷಣದಲ್ಲಿ ನಿರಂತರವಾಗಿ ಒಂದೇ ನೆಲೆಯನ್ನು ಪಡೆದುಕೊಂಡಿರುತ್ತದೆ. ಮೇಲ್ಮೈದವರಿಗೆ, ಮೆಚ್ಚೊಪಾಲಿಟನ್ ನಗರಗಳಲ್ಲಿ ಹಾಗೂ ಕಾನ್ಸೆಂಟ್ ಶಾಲೆಗಳಲ್ಲಿ ಇಂಗ್ಲಿಷಿನ ಕಾರಬಾರವೇ ಜಾಸ್ತಿಯಾಗಿರುತ್ತದೆ. ಕನ್ನಡ ನುಡಿಯ ಶ್ರೀಯಾತ್ಮಕತೆಯನ್ನು ಮೊಟಕುಗೊಳಿಸುವಲ್ಲಿ ಇಂಗ್ಲಿಷಿನ ಪಾತ್ರ ಅತ್ಯಂತ ಮಹತ್ವದಾಗಿದೆ. ಅಲ್ಲಸಂಶ್ಯಾತರು

ಮಾತನಾಡುವ ಇಲ್ಲವೇ ವ್ಯವಹರಿಸುವ 4 ನುಡಿಗಳು ಪ್ರಾಬಲ್ಯಮನ್ಯ ಪದೆದುಕೊಂಡು, ಬಹುಸಂಖ್ಯಾತರು ಮಾತನಾಡುವ ನುಡಿಯನ್ನು ಮೂಲೆಗೂಂಪು ಮಾಡುವ ಹನ್ನಾರವು ಇಂತಹ ಅಧಿಕಾರ ನುಡಿಗಳಿಂದ ಉಂಟಾಗುತ್ತದೆ. ಶಿಕ್ಷಣದ ವಲಯಗಳಲ್ಲಿ ಮಾತ್ರವಲ್ಲ, ಇತರೆ ವಲಯಗಳಲ್ಲಿಯೂ ಕೂಡ ಕನ್ನಡ ನುಡಿಗೆ ಹಿನ್ನಡೆಯನ್ನು ಉಂಟು ಮಾಡುವ ತಂತ್ರಗಳನ್ನು, 1835ರ ಮೇಕಾಲೆಯ ಮಿನಿಟೆನಲ್ಲಿಯೇ ಕಾಣಬಹುದು. ನುಡಿ ಬಳಕೆಯ ವಿಸ್ತಾರದಲ್ಲಿ ಕೂಡ ಕನ್ನಡಕ್ಕೆ ಮೊದಲ ಆದ್ಯತೆಯು ಇರಕೂಡು ಎಂಬ ಗ್ರಹಿಕೆ ಇಲ್ಲಿ ಅಡಕವಾಗಿದೆ.

### ಕನ್ನಡದ ಆಶೋತ್ತರಗಳು: ಇಂಗ್ಲಿಶನ್ನು ಏರುವ ತುಡಿತ

ಕನ್ನಡ ಹಾಗೂ ಭಾರತ ಸಂವಿಧಾನದ ಮಾನ್ಯತೆ ಪದೆದ ಬಹುತೇಕ ಸೌಚಿತ್ರಣೆಗಳು ಸಾಹಿತ್ಯಕ, ಸಾಂಸ್ಕೃತಿಕವಾಗಿ ಅತ್ಯಂತ ಹಿರಿದಾದ ಹಾಗೂ ಸಿರಿವಂತ ಪರಂಪರೆಯನ್ನು ಹೊಂದಿದೆ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಈ ಎಲ್ಲ ನುಡಿಗಳ ಹೊಣಗಾರಿಕೆ ಮಹತ್ತರವಾಗಿದ್ದರೂ, ಅಂತರರಾಷ್ಟ್ರೀಯ ನುಡಿಯಾಗಿರುವ ಇಂಗ್ಲಿಶನ್ನು ಕಡ್ಡಾಯವಾಗಿ ಕಲಿಯುವ ಒತ್ತಾಯಕ್ಕೆ ಈಡಾಗಿಯತ್ತದೆ. ವಸಾಹತೋತ್ತರ ಮನಸ್ಸಿಯಿಲ್ಲ, ವಿಶೇಷವಾಗಿ ಕಳೆದ ಕೆಲವು ದಶಕಗಳಿಂದ ಜಾಗತಿಕರಣ, ಉದಾರೀಕರಣ ಸನ್ನಿವೇಶದಲ್ಲಿ ನುಡಿ ದಬ್ಬಾಳಿಕೆಯ [ಲೆಂಗ್ಸ್‌ಪ್ರೆಸ್‌ಸಬ್ಜೆಶನ್] ತೀವ್ರತೆಯು ಮತ್ತೆಷ್ಟು ಇಮ್ಮಡಿಗೊಂಡಿದೆ. ಏಕೆಂದರೆ ಇಂಗ್ಲಿಶು ಎಂಬುದು ಉದ್ದೋಷಾವಕಾಶ ಹಾಗೂ ಅಧಿಕಾರದ ನುಡಿಯಾಗಿ ರೂಪಗೊಂಡಿರುವ ನಂಬಿಕೆಯೇ ಈ ನಿಲುವಿಗೆ ಕಾರಣ. ಈ ನಂಬಿಕೆ ಕೇವಲ ಭಾರತಕ್ಕೆ ಮಾತ್ರ ಸೀಮಿತಗೊಳ್ಳಿದೇ ಇಡೀ ಲೋಕದುದ್ದಕ್ಕೂ ಹರಡಿಕೊಂಡಿದೆ ಎನ್ನಲ್ಪುದು ಗಮನಾರ್ಥ ಸಂಗತಿ. ತಾಂತ್ರಿಕ ಪ್ರಗತಿ ಹಾಗೂ ಆರ್ಥಿಕ ನೀತಿಗಳಂತಹ ಪ್ರಮುಖ ವಿದ್ಯಮಾನಗಳ ಪರಿಣಾಮವಾಗಿ ಇಂಗ್ಲಿಶು ಇವತ್ತು ಸೂಪರ್ ಭಾಷೆಯಾಗಿ ಬೆಳೆದು ನಿಂತಿದೆ. ದಿಟ್ಟದಲ್ಲಿ, ಆಂಗ್ಲೋ-ಅಮೇರಿಕ ದೇಶಗಳ ಅಧಿಕಾರಗಳ ವಿಸ್ತರಣೆ ಹಾಗೂ ಇಂಗ್ಲಿಶು ನುಡಿಯ ವ್ಯಾಪಕತೆಗಳ ನಡುವೆ ಅತ್ಯಂತ ಬಲವಾದ ನಂಬಿಕೆ ಇರುವುದನ್ನು ಇಲ್ಲಿ ನೋಡಬಹುದು. ಈ ದೇಶಗಳು ಭಾಷಾ ಸಾಮ್ರಾಜ್ಯಶಾಹಿತನವನ್ನು ಬೆಂಬಲಿಸುವರಕ್ಕೆ ಇಂಗ್ಲಿಶು ನುಡಿಯನ್ನೇ ಹೂಡಿಕೆಯ ನೆಲೆಯನ್ನಾಗಿ ಬಳಸುತ್ತಿದ್ದಾರೆ. ಈ ನಿಲುವಿನ ಹಿಂದಿನ ಅಜೆಂಡ್‌ಪೇನೆಂದರೆ, ಜಾಗತಿಕವಾಗಿ ತಮ್ಮ ರಾಜಕೀಯ ಹಾಗೂ ಆರ್ಥಿಕ ಅಧಿಕಾರಗಳನ್ನು ಬಲಪಡಿಸುವುದೇ ಆಗಿರುತ್ತದೆ.

ಮತ್ತೊಂದೆಡೆ, ಕನ್ನಡವನ್ನು ಅತ್ಯಂತ ಸೀಮಿತ ವಲಯಗಳಲ್ಲಿ ಮಾತ್ರ ಉಳಿಸಿ ಬೆಳೆಸುವ ಇರಾದೆಯನ್ನು ಹೊಂದಿರುವುದನ್ನೂ ಇಲ್ಲಿ ಕಾಣಬಹುದು. ದಿಟ್ಟದಲ್ಲಿ ಕನ್ನಡ ಹಾಗೂ ಇಂಗ್ಲಿಶು, ಈ ವರಷೂ ನುಡಿಗಳ ನಡುವೆ ಯಾವುದೇ ಪೂರಕವಾದ

ನಂಟನ್ನು ಬೆಸೆಯುವ ಭಾಷಿಕ ವಾತಾವರಣವಿಲ್ಲ. ಬದಲಾಗಿ ಭಾಷಿಕ ಅಸಂಬಧಿತೆಯನ್ನು ಬೆಳೆಸುವ ನಿಲುವುಗಳೇ ಈ ಎರಡೂ ನುಡಿಗಳ ನಂಟಿಕೆಯಲ್ಲಿ ವುಂಚೂಣಿಗೆ ಬಂದಿರುತ್ತವೆ. ವುಂಬಿವಾಗಿ, ಕನ್ನಡವನ್ನು ಮನಮಾತನಾಗಿಸಿಕೊಂಡವರು ಕನ್ನಡರ ಹಲವು ಒಳನುಡಿಗಳನ್ನು, ತಮ್ಮ ದಿನದ ವ್ಯವಹಾರಗಳಲ್ಲಿ ಒಳಸುತ್ತಾರೆ. ಆದರೆ ಇವರೆಲ್ಲರೂ ಕೂಡ ಎಲ್ಲಾ ಶ್ರೀಯಾತ್ಮಕ ವಲಯಗಳಲ್ಲಿ 'ಪ್ರಮಾಣ ಕನ್ನಡವನ್ನೇ ಒಳಸುವ ಒತ್ತಾಯಕ್ಕೆ ಒಳಗಾಗುತ್ತಾರೆ. ವಸಾಹತು ಲಿಗೆಸಿಯನ್ನು ಹೊಂದಿರುವ ಬಹುಭಾಷಿಕ ಸನ್ನಿಹಿತಗಳಲ್ಲಿ, ನುಡಿಗಳು ವರ್ಗ ಹಾಗೂ ಅಧಿಕಾರದ ಗುರುತಿನ ಸೂಚಕಗಳಾಗಿ ಗೋಚರಿಸುತ್ತವೆ. ಕನ್ನಡ ಹಾಗೂ ಇಂಗ್ಲಿಷು ಈ ಎರಡೂ ನುಡಿಗಳು ಕೂಡ ಇಂತಹ ವರ್ಗ ಮತ್ತು ಅಧಿಕಾರ ಹಿತಾಸಕ್ತಿಯ ಸೂಚಕಗಳಾಗಿ ಕೆಲಸ ಮಾಡುತ್ತವೆ ಎಂಬುದು ವಿಶೇಷ. ಆದರೆ ಇವುಗಳ ನಡುವೆ ಯಾವುದೇ ಬಗೆಯ ಸಮಾನ ಪ್ರೇಮೋಚಿಯಾಗಲಿ ಇಲ್ಲವೇ ಅಧಿಕಾರವಾಗಿ ಇರುವುದಿಲ್ಲ. ಹಾಗಾಗಿ ಕನ್ನಡ ಅಧಿಕಾರ ನುಡಿಯಾಗಿದ್ದರೂ ಅದು ಇಂಗ್ಲಿಷಿನ ದಬ್ಬಾಳಿಕೆಗೆ ಬಲಿಯಾಗುತ್ತಲೇ ಇದೆ. ಇಂತಹ ವೈರುಧ್ಯಗಳು ಹುಟ್ಟಿಸುವ ಸಾಮಾಜಿಕ ನಷ್ಟ ಹಾಗೂ ಆರ್ಥಿಕ ಇಳಿತಕ್ಕೆ ಕನ್ನಡ ಮತ್ತು ಕನ್ನಡಿಗರೇ ಬಲಿಯಾಗುತ್ತಾರೆ. ಇಂತಹ ಅಸಮಾನ ಶ್ರೇಣೀಕರಣಾದಿಂದ ಕೂಡಿದ ಸಮಾಜಗಳಲ್ಲಿ, ಒಂದು ಮಟ್ಟದಿಂದ ಇನ್ನೊಂದು ಮಟ್ಟಕ್ಕೆ ಪಲ್ಲಿಗೊಳ್ಳುವುದು ಅಂದರೆ, ಸಾಮಾಜಿಕ ಮೇಲ್ಪುಲನೆಯ ನೆಲೆಗಳನ್ನು ತಲುಪುವುದು ಎನ್ನುವ ನಂಬಿಕೆಗಳಿವೆ. ಆದರೆ ಇಂತಹ ಭಾಷಿಕ ಪಲ್ಲಿಟವು ಯಾವತ್ತಿಗೂ ಕೂಡ ಸಾಮಾಜಿಕ ಮೇಲ್ಪುಲನೆಯ ಆಶೋತ್ತರ ಇಲ್ಲವೇ ಗುರಿಗಳನ್ನು ಹೊಂದಿರುವುದಿಲ್ಲ. ಹೊರತಾಗಿ ಈ ಶ್ರೇಣೀಕರಣವು ಸಾಮಾಜಿಕ, ಭಾಷಿಕ, ರಾಜಕೀಯ ಹಾಗೂ ಆರ್ಥಿಕ ದಬ್ಬಾಳಿಕೆಯನ್ನುಂಟು ಮಾಡುವ ಇರಾದೆಯನ್ನು ಹೊಂದಿರುತ್ತವೆ. ಹಾಗಾಗಿ ಸಮುಹಗಳ ಇಲ್ಲವೇ ವೈಕಿಗಳ ಆಶೋತ್ತರಗಳನ್ನು ಈಡೇರಿಸುವ ಬಗೆಯಾಗಿ ಕನ್ನಡವು ಇವತ್ತಿಗೂ ದಕ್ಷಿಧುವುದಿಲ್ಲ. ಇಂಗ್ಲಿಷು ನುಡಿಯ ಮಟ್ಟಿಸಿದ ಭಾಷಿಕ ಪರಿಣಾಮಗಳು ಕನ್ನಡವನ್ನು ಇಂತಹ ಸಾಂಸ್ಕೃತಿಕ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿರುತ್ತವೆ. ಭಾಷಿಕ ಆಶೋತ್ತರಗಳು ಆಯಾ ನುಡಿಗಳ ಪ್ರದೇಶಿಕ ವಲಯಗಳಿಗೆ ಸೀಮಿತವಾಗಿ ಮಾತ್ರ ನಿಗದಿಯಾಗುತ್ತವೆ. ಆಯಾ ಪ್ರದೇಶದ ಭಾಷಿಕರು ಮೆಟ್ಟೊಪಾಲಿಟನ್ ಇಲ್ಲವೇ ನಾನ್-ಮೆಟ್ಟೊಪಾಲಿಟನ್, ಪಟ್ಟಣ, ಹಳ್ಳಿಗಾಡು ಇತ್ಯಾದಿ ಪ್ರದೇಶಗಳಿಗೆ ಸೇರಿದ್ದರೂ ಕೂಡ, ಅವರ ಸಾಮಾಜಿಕ, ಸಾಂಸ್ಕೃತಿಕ ನುಡಿಯೇ ಅವರ ಬದುಕಿನ ಏಳಿಯ ನುಡಿಯಾಗಬಲ್ಲದು. ಕನ್ನಡಿಗರ ಬದುಕಿನ ಎಲ್ಲ ಬಗೆಯ ಆಶೋತ್ತರಗಳನ್ನು ಮಾರ್ಪಾಡುವುದಕ್ಕೆ ಕನ್ನಡವು ಇದುವರೆಗೂ ಸಜ್ಜಗೊಳ್ಳಲಿಲ್ಲ. ನಮ್ಮ ಬದುಕಿನ ಆಶಾಕಿರಣವನ್ನಾಗಿ ಇಂಗ್ಲಿಷು ನುಡಿಯನ್ನು

ನಾವು ನಂಬಿರುತ್ತೇವೆ. ಪರಿಣಾಮವಾಗಿ, ನಮ್ಮ ಬದುಕಿನ ಸಾಮಾಜಿಕ, ಆರ್ಥಿಕ ಶಿಕ್ಷಣ ಮೂಲಕ ಮೂರ್ಯಸಿಕೊಳ್ಳಲು ಕ್ರಿಯೆ ಇಂಗ್ಲಿಶ್ ಹಾಗೂ ಇಂಗ್ಲಿಶ್ ಮೂಲಕ ದತ್ತವಾಗುವ ತಿಳಿವನ್ನು ನೆಮ್ಮೆಕೊಂಡೆವು. ಇಂಥಹ ಅಪನಂಬಿಕೆಯ ನಿಲುವುಗಳ ಎದುರು ಕನ್ನಡವು ಸತತವಾಗಿ ಹೋರಾಟವನ್ನು ಮಾಡುತ್ತಲೇ ಬಂದಿದೆ. ಇದು ಎಂದಿಗೂ ಮುಗಿಯದ ಹೋರಾಟವಾದ ಕಾರಣ, ಕನ್ನಡವು ತನ್ನ ಸಮಾಹಾಗಳಿಗೆ ಬೇಕಾದ ಆಶೋತ್ತರಗಳನ್ನು ಈಡೆರಿಸುವ ನಿಟ್ಟಿನಲ್ಲಿ ಅದು ಸಜ್ಜಗೊಳ್ಳಲಿಲ್ಲ. ಕನ್ನಡದ ಮೂಲಕ ನಡೆಯುವ ಒಂದೊಂದು ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳೂ ಕೊಡ ಕೇವಲ ಪ್ರತಿರೋಧದ ನಿಲುವುಗಳಾಗಿ ಮಾತ್ರ ಪರಿಣಾಮಿಸಿದವೇ ಹೋರತು ಈ ಕ್ಷೇತ್ರಗಳ ನಿಲುವುಗಳು ಯಾವತ್ತಿಗೂ ಕೊಡ ಕರ್ತಾಟಕ ಸಮಾಹಾಗಳ ಬೇಡಿಕೆಗಳನ್ನು ಮೂರ್ಯಸುವ ನೆಲೆಗಳಾಗಿಲ್ಲ. ಕನ್ನಡದ ನಂಬಿಕೆಯ ಜಗತ್ತನ್ನು ಕರಡುವ ಹಾಗೂ ಅದನ್ನು ಅಪನಂಬಿಕೆಯ ನೆಲೆಯನ್ನಾಗಿ ಪರಿವರ್ತಿಸುವಲ್ಲಿ ಇಂಗ್ಲಿಶ್ ನಾತ್ರವು ಅಗಾಧವಾಗಿದೆ. ಸಾಮಾಜಿಕ ಆರ್ಥಿಕ ವಿಭಾಗಗಳೂ ಇಂಗ್ಲಿಶ್‌ನಿಂದ ಮಾತ್ರ ಸಾಧ್ಯವೆಂಬ ಆತ್ಮಂತಿಕ ನಿಲುವನ್ನು ನೆಲೆಗೊಳಿಸಲಾಗಿದೆ. ಈ ನಿಲುವು ಕನ್ನಡದ ಬೆಳವಣಿಗೆ ಅಡ್ಡಿಯಾಗಿದೆ.

### ಬೆಳವಣಿಗೆ ಪರ್ವತ ಬೆಂಬಲ: ಕನ್ನಡದ ಮುನ್ಹೋಟ

ನುಡಿಯೊಂದರ ಬೆಳವಣಿಗೆ ಹಾಗೂ ಅದಕ್ಕೆ ಸಿಗುವ ಬೆಂಬಲವು ಸಾಮಾನ್ಯವಾಗಿ ಮೂರು ಆಯಾಮಗಳ ಮೂಲಕ ಗೋಚರಿಸುತ್ತದೆ. ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಿನಾಯಕಗಳು ಎಂದಾಗಿ ಈ ಮೂರು ಆಯಾಮಗಳನ್ನು ಗುರುತಿಸಬಹುದು. ಸಂವಿಧಾನವು ರೂಪಿಸಿದ ಅವಕಾಶಗಳು ಹಾಗೂ ಬೆಂಬಲದ ಪರಿಣಾಮವಾಗಿ ಕನ್ನಡವು ಕಳೆದ ಆರು ದಶಕಗಳಿಂದಲೂ ಹೊಗುತ್ತಲೇ ಇದೆ. ಆದರೆ ಪ್ರಭುತ್ವದ ಇಬ್ಬಗೆಯ ನೀತಿಗಳು ಕನ್ನಡಕ್ಕೆ ಬದಲಾಗಿ ಇಂಗ್ಲಿಶ್‌ನ್ನು ಬೆಂಬಲಿಸುವ ಇರಾದೆಯನ್ನು, ತಮ್ಮ ನಿಲುವುಗಳಲ್ಲಿಯೇ ಅಂತರ್ಗತಗೊಳಿಸಿಕೊಂಡಿರುತ್ತವೆ. ನೋಡಿ ಕನ್ನಡವನ್ನು ಬೆಂಬಲಿಸುವ ಮತ್ತು ಅದರ ಬಳಕೆಯ ವಲಯಗಳನ್ನು ವಿಸ್ತರಿಸುವುದಕ್ಕೆ, ಕರ್ತಾಟಕ ಸರಕಾರವು ವಲವಾರು ಅಕಾಡಮಿಗಳು, ಪ್ರಾಥಿಕಾರಗಳು, ಪರಿಷತ್ತಗಳು, ಅಧ್ಯಯನ ಕೇಂದ್ರಗಳು ಹಾಗೂ ಹೀರಗಳನ್ನು ನೆಲೆಗೊಳಿಸಿದೆ. ಆದರೆ ಎಲ್ಲಾ ವಲಯಗಳಲ್ಲಿ ಇಂಗ್ಲಿಶ್ ನ ಪ್ರಾಬಲ್ಯ ಮತ್ತುಪ್ರಾಬಲ್ಯ ತೀವ್ರಗೊಂಡ ಕಾರಣ ಕನ್ನಡದ ಬೆಳವಣಿಗೆ ಹಿನ್ನಡೆ ಉಂಟಾಗುತ್ತಿದೆ. ದಿಟ್ಟ, ಈ ಇಡೀ ಪ್ರಕ್ರಿಯೆಯೇ ಅತ್ಯಂತ ಸಂಕೀರ್ಣವಾಗಿದೆ. ಇದನ್ನು ನೇರ ಸರಳರೇಶಾತ್ಮಕ ವಿನಾಯಕದಲ್ಲಿ ಬಿಡಿಸಿ ನೋಡಲು ಸಾಧ್ಯವಿಲ್ಲ. ಹಾಗೆಂದು ಇಂಗ್ಲಿಶ್ ಪ್ರಾಬಲ್ಯವನ್ನೂ ಅಲ್ಲಾಗಳೆಯುವಂತಿಲ್ಲ ಎಂಬುದು ಮಾತ್ರ ದಿಟ್ಟ. ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿದಾಗ, ಈ ಕನ್ನಡವು

ಹಿಂದಿ ಮೂಲದ ಪರಿಭಾಷೆಗಳನ್ನು ಅನುಸರಿಸುವ ಒತ್ತೆಡಕ್ಕೆ ಒಳಗಾಯಿತು. ಅಂದರೆ ಭಾರತದ ಎಲ್ಲ ಪ್ರಮುಖ ನುಡಿಗಳಿಗಾಗಿ ವೈಚಾನಿಕ, ತಾಂತ್ರಿಕ ಪರಿಭಾಷೆಗಳನ್ನು ರೂಪಿಸುವುದಕ್ಕೆ, ಕೇಂದ್ರ ಸರಕಾರವು ಒಂದು ಕಮಿಶನ್‌ನ್ನು [ಸಿಎಸೋಟಿಎಂಟಿ] ರಚಿಸಿತು. ಆದರೆ ಈ ಪರಿಭಾಷೆಗಳು ಹೆಚ್ಚಾಗಿದ್ದ ಮಾತ್ರ ಹಿಂದಿಯ ಮೂಲಕವೇ. ಇಂಗ್ಲಿಷು ಮತ್ತು ಹಿಂದಿಯ ನಡುವೆ ಸಿಕ್ಕಿಕೊಂಡ ಕನ್ನಡದ ಸ್ಥಿತಿ ಮಾತ್ರ ಸ್ವಾಂಡೊಬೆಜನಂತೆ ಆಗಿರುವುದಂತು ದಿಟ. ಶೀಕ್ಷಣಿದ ಸಂದರ್ಭದಲ್ಲಿ ಇಂಗ್ಲಿಷಿನ ಪ್ರಾಬ್ಲ್ಯಾಡಿನದಿಂದ ದಿನಕ್ಕೆ ತೀವ್ರಗೊಳಿಸುತ್ತಿದೆ. ಆದರೆ ದೇಶೀ ನುಡಿಗಳ ಅಂತಿಮವನ್ನು ಮಾತ್ರ ಈ ತೀವ್ರತೆಯು ಕಡೆಗಳಿಸುವುದಿಲ್ಲ. ಬದಲಾಗಿ ಈ ನಾಡಿನ ನುಡಿಗಳು ಇಂಗ್ಲಿಷಿಗೆ ಬಲಿಯಾಗುವ ಅಪಾಯವನ್ನು ತಪ್ಪಿಸುವ ಜರೂರಿದೆ. ವಸಾಹತೋತ್ತರ ಕಣ್ವೋಟಗಳು ಈ ಮಣ್ಣಿನ ನುಡಿಗಳ ಬಗೆಗೆ ಕಾಳಜಿಗಳನ್ನು ಹೊಂದಿದರೂ, ಈ ಕಾಳಜಿಗಳ ಅಂತರಾಳದಲ್ಲಿ ಇಂಗ್ಲಿಷು ಪರವಾದ ತುಡಿತಗಳು ಇದ್ದೇ ಇರುತ್ತವೆ. ಏಕೆಂದರೆ ಮುಳ್ಳನ್ನು ಮುಳ್ಳಿನಿಂದ ತಗೆಯುವ ತಂತ್ರಕ್ಕೆ ಇದನ್ನು ಹೋಲಿಸಲಾಗುತ್ತದೆ. ಅಂದರೆ ವಸಾಹತುಶಾಂಕಿಗೆ ಒಳಗಳೂ ಇಂಗ್ಲಿಷು ಕಾರಣವಾದಂತೆ, ವಸಾಹತು ವಿಮೋಚನೆಯೂ ಕೂಡ ಇಂಗ್ಲಿಷಿನಿಂದಲೇ ಸಾಧ್ಯವೇಂಬ ನಂಬಿಕೆ ಈ ವಸಾಹತೋತ್ತರ ಕಣ್ವೋಟಗಳಲ್ಲಿ ಅಂತರ್ರೂಪಿತವಾಗಿರುತ್ತದೆ. ಆದಾಗ್ಯ ದೇಶಿ ನುಡಿಗಳು ಹಾಗೂ ಈ ಮಣ್ಣಿನ ಜಾಳ್ಳಾನ ಪರಂಪರೆಗಳ ಏಲ್ಲಿಗಳ ಬಗೆಗೂ ಈ ಕಣ್ವೋಟಗಳು ಆಸ್ಕರಿಯನ್ನು ಹೊಂದಿರುತ್ತವೆ. ಆದರೆ ಶೀಕ್ಷಣಾ ವ್ಯವಸ್ಥೆಯೋಳಿಗಿನ ಶಿಸ್ತುಬದ್ಧ ಶ್ರೇಣೀಕರಣವು ಮಾನ್ಯ ಮಾಡುವ ಒಂದೇ ಒಂದು ನುಡಿಯೆಂದರೆ ಅದು ಇಂಗ್ಲಿಷು ಮಾತ್ರವಾಗಿದೆ.

ಪ್ರಭುತ್ವವೇ ಇಂಗ್ಲಿಷನ್ನು ಅಧಿಕೃತವಾಗಿ ಬೆಂಬಲಿಸಿರುವುದಕ್ಕೆ ಮೇಲೊಂಟಕ್ಕೆ ಯಾವುದೇ ಮರಾವೆಗಳು ಇಲ್ಲದೇ ಇರಬಹುದು. ಆದರೆ ನುಡಿಗಳನ್ನು ಕುರಿತಾದ ಪ್ರಭುತ್ವದ ನೀತಿಗಳ ಸ್ವರೂಪದಲ್ಲಿಯೇ ಇಂಗ್ಲಿಷನ್ನು ಬೆಂಬಲಿಸುವ ನಿಲುವುಗಳನ್ನು ಕಾಣಬಹುದು. ಹಾಗಾಗಿ ನಗರ ಪ್ರದೇಶಗಳಲ್ಲಿ ಇಂಗ್ಲಿಷು ಮತ್ತೆಷ್ಟು ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ. ವಿಶೇಷವಾಗಿ, ಕಲೆದ ಈ ಮಾರು ದಶಕಗಳಲ್ಲಿ, ಅಂದರೆ ಜಾಗತಿಕರಣದ ಪ್ರಕ್ರಿಯೆಯಲ್ಲಿ ಇಂಗ್ಲಿಷು ನುಡಿಯು ಸೌಂಡಿಕ ಸ್ವರೂಪದಲ್ಲಿ ಹಬ್ಬಿಕೊಂಡಿದೆ. ಇದೊಂದು ಬಗೆಯಲ್ಲಿ ವಶಿಕರಣದ ಸ್ವರೂಪವನ್ನು ವಿವರಿಸುವಂತಿದೆ. ಇಂತಹ ವಶಿಕರಣದ ನಿಲುವುಗಳು ಜನರ ಸುಪ್ತಿ ಪ್ರಜ್ಞಿಯನ್ನೂ ಆವರಿಸಿಕೊಂಡಿದೆ, ಅವರ ಬದುಕಿನ ಮೇಲೆ ಇಂಗ್ಲಿಷು ತನ್ನ ಆಳ್ಳಿಕೆಯನ್ನು ನಡೆಸುತ್ತಿದೆ. ಹಾಗೂ ಮಾರುಕಟ್ಟೆ ಪ್ರೇರಿತ ಆರ್ಥಿಕತೆ ಮತ್ತು ತಂತ್ರಜ್ಞಾನ ಪ್ರಗತಿ, ಇವುಗಳು ಜನರ ಬದುಕಿನ ಅಶೋತ್ತರಗಳನ್ನು ನಿರ್ಧಿಷ್ಟಿಪೆಹ ಹಾಗೂ ಅವರ ಮೇಲೆ ಸವಾರಿಯನ್ನೂ ಮಾಡುತ್ತಿವೆ. ಮಾರುಕಟ್ಟೆ ಮತ್ತು ತಂತ್ರಜ್ಞಾನದ ಪದಕೋಶ ಹಾಗೂ ಮಾಧ್ಯಮವು

ಇಂಗ್ಲಿಶ್ ಕೇಂದ್ರಿತವಾಗಿವೆ. ಈ ವ್ಯವಸ್ಥೆಯನ್ನು ಅನುಸರಿಸುವುದೆಂದರೆ, ಅವಕಾಶಗಳ ಜಗತ್ತನ್ನು ಪ್ರವೇಶಿಸಿದಂತೆ. ಈಗ ನಾವು ಕನ್ನಡ ಮತ್ತು ಇಂಗ್ಲಿಶ್ ನುಡಿಗಳನ್ನು ಮಗ್ನಿಲ್ಲಿಟ್ಟು ನೋಡಿದರೆ, ಕನ್ನಡ ನುಡಿಯನ್ನು ಕಡ್ಡಾಯಗೊಳಿಸುವುದಕ್ಕೆ ತೆಗೆದುಕೊಂಡ ಎಲ್ಲಾ ಬಗೆಯ ಅಧಿಕೃತ ಕ್ರಮಗಳ ನಡುವೆಯೂ, ಕನ್ನಡವನ್ನು ಬೆಂಬಲಿಸುವ, ಬಳಸುವ ಬಗೆಗಳು ಜನರ ಇಚ್ಛೆಗೆ ಬಿಟ್ಟಿರುವ ಸಂಗತಿಗಳಾಗಿವೆ. ಮತ್ತೊಂದಡೆ, ಯಾವುದೇ ಒತ್ತಾಯಿವಿಲ್ಲದೆಯೂ, ಶಿಕ್ಷಣ ಮಾಧ್ಯಮವಾಗಿ ಇಂಗ್ಲಿಶ್ ಇರಬೇಕು ಎಂಬ ತುಡಿತವನ್ನು, ಕರ್ರಾಟಕದ ಬಹುತೇಕ ಸಮುದಾಯಗಳು ಹೊಂದಿವೆ. ಇಂಗ್ಲಿಶ್ ಜಾಗವನ್ನು ದಿನದಿಂದ ದಿನಕ್ಕೆ ಇನ್ನಷ್ಟು ಬಲಪಡಿಸುವುದಕ್ಕೆ ಈ ತುಡಿತಗಳೇ ಒತ್ತಾಸೆಯಾಗಿವೆ. ಒಂದು ಕಡೆ ಕನ್ನಡದ ಮೇಲೆ ಅರ್ಥಿಯಾದ ಸಂಸ್ಕೃತ ಪದಗಳ ಹೇರಿಕೆ ಹಾಗೂ ಮತ್ತೊಂದಡೆ ಇಂಗ್ಲಿಶ್ ಪ್ರಭಾವಗಳ ಕಾರಣ, ಕನ್ನಡದ ಇಡಿಯಾದ ಬೆಳವಣಿಗೆ ಕುಂರಿತಗೊಂಡಿದೆ. ಜನರಲ್ಲಿ ಕನ್ನಡದ ಬಗೆಗೆ ತಮ್ಮ ಗ್ರಹಿಕೆಗಳನ್ನು ಮೂಡಿಸುವುದಕ್ಕೂ ಇದು ಕಾರಣವಾಗಿದೆ. ಮೂಲಭೂತವಾಗಿ ಕನ್ನಡವು ಉದ್ಯೋಗವನ್ನು, ಅನ್ವಯವನ್ನು ಕೊಡಲಾರದ ಹಾಗೂ ಏಳಿಗೆ ಪೂರಕವಾದ ಯಾವುದೇ ಗ್ರಹಿಕೆಗಳನ್ನು ಉಂಟು ಮಾಡಲಾರದು ಎಂಬ ಅಪನಂಬಿಕೆ ಕನ್ನಡವು ಗುರಿಯಾಗಿದೆ. ಹಾಗೂ ಶೈಕ್ಷಣಿಕ ಸಂಕಥನಗಳ ಮಾಧ್ಯಮವಾಗಿ ವ್ಯವಹರಿಸುವವೂ ಕೂಡ ಕನ್ನಡ ಇನ್ನೂ ಸಜ್ಜಗೊಂಡಿಲ್ಲ. ಅಲ್ಲದೆ, ಸಮಾಜದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಬೇಕಾಗುವ ಚಳಕಗಳು ಹಾಗೂ ಜಾಣ್ಗಳಿಗೆ ಕನ್ನಡವು ಅನುವು ಮಾಡಿಕೊಡುವುದಿಲ್ಲ ಎಂಬ ಅಪನಂಬಿಕೆಗಳೂ ನೆಲೆನಿಂತಿವೆ. ಬದುಕಿನ ಎಲ್ಲಾ ಶ್ರೀಯಾತ್ಮಕ ವಲಯಗಳಲ್ಲಿ ಕನ್ನಡವು ಅತ್ಯಂತ ವ್ಯಾಪಕವಾಗಿ ಬಳಕೆಯಾಗುವುದಕ್ಕೆ ಈ ಅಪನಂಬಿಕೆಗಳು ತಡೆಯನ್ನು ಒದ್ದುತ್ತವೆ. ಕನ್ನಡ ಕೇವಲ ಜನಸಾಮಾನ್ಯರ ಅನೌಪಚಾರಿಕ ಸಂವಾದ ಮತ್ತು ಸಂಕಥನಗಳಿಗೆ ಮಾತ್ರ ಸೀಮಿತವಾಗಿದರೆಯೇ ಹೊರತು ಇದರಿಂದ ಯಾವುದೇ ಜೀವಚಾರಿಕ ಸಂಕಥನಗಳನ್ನು ರೂಪಿಸಲು ಆಗುವುದಿಲ್ಲ ಎಂಬಿತ್ಯಾದಿ ಆಯೋಪಗಳು ಈಗ ಚಾಲ್ತಿಯಲ್ಲಿವೆ. ಭಾರತದ ಬಹುತೇಕ ಇತರೆ ಪ್ರಮುಖ ನುಡಿಗಳ ಪರಸ್ಪರಿತಿಯನ್ನು, ಕನ್ನಡದ ಸನ್ವೇಶಕ್ಕೆ ಸಾಟಗೊಳಿಸಿ ನೋಡಿದರೆ, ಆಧುನಿಕ ಭಾರತದ ನುಡಿಗಳ ಬಗೆಗೆ ಇನ್ನಷ್ಟು ನಿಲಿರವಾದ ತಿಳುವಳಿಕೆಯನ್ನು ಪಡೆಯಬಹುದಾಗಿದೆ.

ಭಾರತದ ಭಾಷಿಕ ಶ್ರೇಣಿಕರಣದ ಸನ್ವೇಶದಲ್ಲಿ, ಈ ನಾಡಿನ ಎಲ್ಲಾ 1652 ತಾಯ್ಯಾಡಿಗಳ ನಡುವೆಯೂ ಸಹಬಾಳ್ಳಿಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಅವುಗಳಿಗೆ ಸಾಮಾಜಿಕ ಮಾನ್ಯತೆಯನ್ನು ತಂದು ಕೊಡುವುದು ಮುಂಬೇಡಿಕೆಯ ನೆಲೆಯಾಗಿರುತ್ತದೆ. ಇದು ಕೇವಲ ನುಡಿಗಳ ನಡುವೆ ಸಮಾನತೆಯನ್ನು ತರುವ

ಕಾರಣಕ್ಕಾಗಿ ಮಾತ್ರವಲ್ಲ, ಬದಲಾಗಿ ಒಂದೊಂದು ನುಡಿಯು ಕೂಡ ತನ್ನದೆಯಾದ ನಿಯಮಗಳ ಮೂಲಕ ಒಂದು ಸ್ಪಷ್ಟ ರಾಚನಿಕ ವಿನ್ಯಾಸವನ್ನು ಹೊಂದಿರುತ್ತದೆ. ಹಾಗಾಗಿ ಈ ಮುಂಬೇಡಿಕೆ ಎಂಬುದು ಸಾಮಾಜಿಕ ಗುರುತು, ಅಸ್ತಿತ್ವ ಹಾಗೂ ಸ್ವಾಯತ್ತತೆಯನ್ನು ತಂದು ಕೊಡುವ ವಿದ್ಯಮಾನವಾಗಿರುತ್ತದೆ. ಜೀವಚಾರಿಕ ಹಾಗೂ ಅನೌಪಚಾರಿಕ ಕ್ರಿಯಾತ್ಮಕ ವಲಯಗಳಲ್ಲಿಯ ಆಯಾ ನುಡಿಗಳ ಬಳಕೆಯ ಸ್ವರೂಪವನ್ನು ಅವಲಂಬಿಸಿ ನುಡಿಗಳ ನಡುವಣ ಸಹಬಾಳ್ಳೀಯ ನಂಟಸ್ತಿಕೆ ನೆಲ್ಲನಿಂತಿರುತ್ತದೆ. ಆದ್ದರಿಂದ ಬಹುಭಾಷಿಕ ಸಂಪನ್ಮೂಲವನ್ನು ಬಳಸುವ ಅವಕಾಶಗಳನ್ನು ಇಮ್ಮಡಿಸಬೇಕು. ಅಷ್ಟೇಯಲ್ಲದೆ ಕೊನೆಯಪಕ್ಕ ಭಾರತದ ಪ್ರಮುಖ ನುಡಿಗಳಲ್ಲಿ ಅಂದರೆ, ಕನ್ನಡ, ತಮಿಳು, ತೆಲುಗು ಮುಂತಾದವರ್ಗಗಳಲ್ಲಿ ಜಾನಪನ್ನು ಸೃಷ್ಟಿಸುವ ದಾರಿಗಳನ್ನು ಹುಟ್ಟಿ ಹಾಕುವುದು ಕಡ್ಡಾಯವಾಗಿರುತ್ತದೆ. ಎರವಲು ಇಲ್ಲವೇ ಅನುವಾದಿತ ಜಾನಪು ಇವತ್ತಿನ ನಮ್ಮೀ ಯಾವ ಬಿಕ್ಷಟ್ಪುಗಳಿಗೂ ಪರಿಹಾರಗಳನ್ನು ಸೂಚಿಸಲಾರವು. ಹಾಗಾಗಿ ಶಿಕ್ಷಣದ ಮೂಲಕ ಹೋಸ ಹೋಸ ಕಣ್ಣೋಟಗಳನ್ನು ಸಜ್ಜಗೊಳಿಸುವುದು ಈ ಹೊತ್ತು ಅತ್ಯಂತ ಅಗತ್ಯವಾಗಿರುತ್ತದೆ. ಆದರೆ ಪ್ರಜಾಸತ್ತಾತ್ಮಕ ತತ್ವಗಳು ಹಾಗೂ ವಿಮರ್ಶಾತ್ಮಕ ಶೈಕ್ಷಣಿಕ ನಿಲುವುಗಳ ಮೂಲಕ ಈ ಕಣ್ಣೋಟಗಳು ವಿಕಾಸಗೊಳ್ಳಬೇಕು. ಅಷ್ಟೇಯಲ್ಲದೆ, ಆಯಾ ಸಮುದಾಯಗಳ ನುಡಿಗಳೇ ಅವರ ಶಿಕ್ಷಣ ಮಾಡ್ಯಾಮವಾದರೆ, ಬೌದ್ಧಿಕ ವಿಕಾಸ ಮತ್ತು ಸಬ್ಲೇಕರಣ ಪ್ರಕ್ರಿಯೆಯಲ್ಲಿ ಯಾವುದೇ ಅಡತಡೆಗಳು ಇರುವುದಿಲ್ಲ. ಹಾಗೂ ಜಾನ್ಯದ ಪ್ರಸರಣದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವುದಕ್ಕೆ ಇದು ಒತ್ತಾಸೆಯಾಗಿರುತ್ತದೆ.

೫.

### ಕನ್ನಡ ರೂಪಿಸಿಕೊಂಡ ಪರ್ಯಾಯ ಉಪಾಯಗಳು:

ಈ ಬರಹದ ಉದ್ದೇಶ ಕೇವಲ ಭಾರತದಲ್ಲಿ ಇಂಗ್ಲಿಷಿನ ಅಸ್ತಿತ್ವವನ್ನು ಮಾತ್ರ ಸಮಸ್ಯಾತ್ಮಕಗೊಳಿಸುವುದಲ್ಲ. ಬದಲಿಗೆ ಇಂಗ್ಲಿಷು ನುಡಿಯನ್ನು ಅತ್ಯಂತ ವ್ಯಾಪಕವಾಗಿ ಬಳಸುವುದಕ್ಕೆ ಪ್ರೇರೇಷಿಸುತ್ತಿರುವ, ಸಾಮಾಜಿಕ ಹಾಗೂ ಮಾನಸಿಕ ಸಂಗಂಗಳ ಸ್ವರೂಪವನ್ನು ಕುರಿತು ಯೋಚಿಸುವುದಾಗಿದೆ. ಈ ಇಡೀ ಪ್ರಕ್ರಿಯೆಯಲ್ಲಿ ಕನ್ನಡವನ್ನೇ ಮೂಲ ನೆಲೆಯನ್ನಾಗಿ ಬಳಸಿಕೊಂಡು ಇಲ್ಲಿಯ ಚರ್ಚಗಳು ಬೆಳೆಯುತ್ತವೆ. ಏಕೆಂದರೆ, ಕನ್ನಡವು ಇಂಗ್ಲಿಷನೊಂದಿಗೆ ಹೊಂದಿರುವ ನಂಟಸ್ತಿಕೆ, ಅದು ಇಂಗ್ಲಿಷು ಎದುರು ಒಡ್ಡಿರುವ ಪ್ರತಿರೋಧ, ಇಂಗ್ಲಿಂಗೆ ಬದಲಾಗಿ ತಾನು ಸೃಷ್ಟಿಸಿಕೊಂಡ ಪರ್ಯಾಯ ಉಪಾಯಗಳು ಎಂತಹವು? ಎಂಬುದನ್ನು ತಲಸ್ವರ್ಯಿಯಾಗಿ ಅರಿಯುವ ಗುರಿಯನ್ನು ಈ ಬರಹವು ಹೊಂದಿದೆ. ಭಾರತದಲ್ಲಿ ಇಂಗ್ಲಿಷು ಸಾಮಾಜ್ಯವನ್ನು ನಿರಂತರವಾಗಿ

ವಿಸ್ತರಿಸುವ ರಾಜಕಾರಣದ ಭಾಗವಾಗಿ ಇಂಗ್ಲಿಶ್ ನುಡಿಯ ಮಾರ್ಪಟಿದೆ. ಇಂಗ್ಲಿಶ್ನ ಮೂಲ ರಚನೆ ಹಾಗೂ ನಿರ್ದಿಷ್ಟನೆಯ ಸ್ಥರೂಪವು ಒಂದೇ ಬಗೆಯಾಗಿರಬಹುದು. ಅದರೆ ಅವುಗಳು ಬಳಕೆಯಾಗುವ ವಿಧಾನಗಳು ಮಾತ್ರ ಭಿನ್ನವಾಗಿರುತ್ತವೆ. ಶೈಕ್ಷಣಿಕ ಇಲ್ಲವೇ ವೃತ್ತಿಪರ ಸಂಕಫನಗಳಲ್ಲಿ ಇಂಗ್ಲಿಶನ್ನು ಬಳಸುವ ಭಾರತೀಯರು, ಈ ನುಡಿಯಲ್ಲಿಯೇ ಅಳುವುದಕ್ಕೆ ಇಲ್ಲವೇ ಪ್ರಾರ್ಥಿಸುವುದಕ್ಕೆ ಸಾಧ್ಯವಿಲ್ಲ. ಆದರೂ, ಇಂಗ್ಲಿಶ್ ಕ್ರಮೇಣವಾಗಿ ಭಾರತದ ದಿಘ್ಯಕ್ಷೇತ್ರೋ ರಾಷ್ಟ್ರೀಯ ನುಡಿಯಾಗಿ ರೂಪಗೊಂಡಿದೆ. ವಿಶೇಷವಾಗಿ ಇದನ್ನು ಮೇಲ್ಮೈಗಳಲ್ಲಿ ಕಾಣಬಹುದು. ಇಂಗ್ಲಿಶ್ ಭಾರತಕ್ಕೆ ಹೊರತಾದ ನುಡಿಯಾಗಿದ್ದರೂ, ಇದನ್ನು ಅಧಿಕೃತವಾಗಿ ‘ಭಾರತೀಯರ ಇಂಗ್ಲಿಶ್’ ಎಂದೂ ಕರೆಯಲಾಗಿದೆ. ನಿಸ್ವಂದೇಹವಾಗಿ ಇದನ್ನು ಭಾರತದಲ್ಲಿ ಸಂಪರ್ಕ ನುಡಿಯನ್ನಾಗಿ ಒಪ್ಪಲಾಗಿದೆ. ಆದರೆ ಭಾರತದ ವಳ್ಳಿಗಳು ಹಾಗೂ ಈ ದೇಶದ ಮಿಕ್ಕ ಭಾಗಗಳ ನಡುವೆ ಇಂಗ್ಲಿಶ್ ಯಾವುದೇ ನಂಟನ್ನಾಗಲಿ ಇಲ್ಲವೇ ಸಂಪರ್ಕವನ್ನಾಗಿ ಬೆಸೆಯಲ್ಲಿಲ್ಲ. ಹಾಗಾಗಿ ಸದ್ಯ ಇಂಗ್ಲಿಶ್ ಭಾರತವನ್ನು ಎರಡು ತುಂಡನ್ನಾಗಿ ಕತ್ತರಿಸಿದೆ. ಇಂಗ್ಲಿಶ್ ಬಲ್ಲ ಒಂದು ಆಳುವ ವರ್ದೆ ಹಾಗೂ ಇಂಗ್ಲಿಶನ್ನು ಅರಿಯದ ಈ ಆಳ್ಳಿಕೆಗೆ ಬಳಗಾದ ವರ್ದಂದು, ಭಾರತದ ಈ ಎರಡೂ ತುಂಡುಗಳನ್ನು ಗುರುತಿಸಬಹುದು. ಭಾಷಿಕ ಸಾವಾರ್ತಾಜ್ಞಾಹಿ ಮತ್ತು ಸಾಂಸ್ಕೃತಿಕ ವಸಾಹತಶಾಹಿಯನ್ನು ಬೆಳೆಸುವುದಕ್ಕೆ ಈ ನಿಲುವು ಒತ್ತಾಸೆಯಾಗಿರುತ್ತದೆ. ದಿಟ್ಟದಲ್ಲಿ, ಇಂಗ್ಲಿಶ್ ನಮಗೆ ಆಪ್ತ ನುಡಿಯಲ್ಲ. ಆದರೆ ಜನರಲ್ಲಿರುವ ಇಂಗ್ಲಿಶ್ ಕುರಿತಾದ ಬೇಡಿಕೆಯು ಇಂತಹ ನಿಲುವನ್ನು ನೆಲೆಗೊಳಿಸುತ್ತದೆ. ಇಂಗ್ಲಿಶ್ ಜಾಗತೀಕರಣದ ಬೆಳವಣಿಗೆ ಹಾಗೂ ಪ್ರಕ್ರಿಯೆಯು ನಿರಂತರವಾಗಿ, ಸಾಮಾಜಿಕ, ಮಾನಸಿಕ ಹಾಗೂ ಆರ್ಥಿಕವಾದ ಪ್ರಮುಖ ಪರಿಣಾಮಗಳನ್ನು ಹೊಂದಿದೆ. ಹಲವು ಬಗೆಯ ಭಾಷಿಕ ಪರಿಣಾಮಗಳು, ಸಾಮಾಜಿಕ, ಮಾನಸಿಕ, ಆರ್ಥಿಕ ಬೆಳವಣಿಗೆಗಳೊಂದಿಗೆ ಅತ್ಯಂತ ನಿಕಟವಾದ ಅಂತಸ್ಥಂಬಂಧಗಳನ್ನು ಪಡೆದಿರುತ್ತವೆ. ರಾಜಕೀಯ ಹಾಗೂ ಸಾಂಸ್ಕೃತಿಕ ಒತ್ತಡಗಳಿಗೆ ಹೊರತಾಗಿಯೂ ಇವತ್ತು ಇಂಗ್ಲಿಶ್ ಭಾರತದಲ್ಲಿ ಅಭೂತಪೂರ್ವ ಎತ್ತರವನ್ನು ತಲುಪಿದೆ. ಜಾಗತೀಕರಣದ ಪರಿಣಾಮವಾಗಿ ಭಾರತದ ಸಮಾಹಗಳ ಸಾಮಾಜಿಕ ಮನಸ್ಸು ಬದಲಾಗಿದೆ. ಈ ಹೊತ್ತಿನ ಸಮಾಹಗಳ ನಡುವೇ ಅತ್ಯಂತ ಸ್ವಷ್ಟವಾದ ನೆಲೆ ಈ ಬದಲಾವಣೆಯಾಗಿದೆ. ಭಾರತದ ಪ್ರತಿಯೊಂದು ವಲಯದಲ್ಲಿ ಈ ವಿಶೇಷವಾಗಿ ಶೀಕಣ ಕ್ಷೇತ್ರದಲ್ಲಿ ಕಾಣಬಹುದಾಗಿದೆ. ಆದ್ದರಿಂದ, ಭಾರತ ಇಲ್ಲವೇ ಕರ್ನಾಟಕದಲ್ಲಿ ಗುಣಮಟ್ಟದ ಶೈಕ್ಷಣಿಕವನ್ನು ಕುರಿತು ಯೋಚಿಸುವಾಗಲೆಲ್ಲಾ, ಇವರೆಲ್ಲರ ಗಮನದಲ್ಲಿರುವುದು ಇಂಗ್ಲಿಶ್ ಮಾತ್ರ ಏಕೆಂದರೆ ಇಂಗ್ಲಿಶ್ ಮಾಡ್ಯಮದಲ್ಲಿ ಶೈಕ್ಷಣಿಕವನ್ನು

ಪಡೆಯುವದೆಂದರೆ, ಜಾನ್ನವನ್ನು ಪಡೆಯುವುದು, ಆಧುನಿಕಗೋಳ್ಜಿಪುದು, ತೀಕ್ಷ್ಣತೆಯನ್ನು ಪಡೆಯುವುದು, ನಯವಂತರಾಗುವುದು ಎಂಬೆಲ್ಲ ಅಭಿಪ್ರಾಯಗಳು ಬೇರೂರಿವೆ. ಒಟ್ಟಾರೆಯಾಗಿ ಇಂಗ್ಲಿಷಿನ ಪ್ರಾಬಲ್ಯವು ನಮ್ಮೆಲ್ಲರನ್ನು ಏಳ್ಳಿಪಡಿಸುವುದಕ್ಕಾಗಿಯೇ ನೆಲೆಗೊಂಡಿದೆ ಎನ್ನುವ ಅಭಿಮತವನ್ನು ಇಲ್ಲಿ ಕಾಣಬಹುದು. ಬಹಳ ಹಿಂದೆಯೇ ಈ ನಂಬಿಕೆಗಳನ್ನು ವಸಾಹತು ಒಡೆಯರು ನಮ್ಮಲ್ಲಿ ನೆಲೆಗೊಳಿಸಿದರು. ಇಂಗ್ಲಿಷನ್ನು ಕಲೆಯವ ಹಾಗೂ ಈ ನುಡಿಯಲ್ಲಿ ಸಂಪರ್ಕ ಮಾಡುವ ತುಡಿತವನ್ನೂ ನಮಗಿವರು ವರ್ಣಿಸಿದರು. ಇದು ಇವತ್ತೆಗೂ ನಿರಂತರವಾಗಿ ಮುಂದುವರಿದಿದೆ. ಅಷ್ಟೆಯಲ್ಲದೆ, ಈ ದೇಶದಲ್ಲಿರುವ ರಾಷ್ಟ್ರೀಯ ನುಡಿಯ ಗೈರುಹಾಜರಿ ಇಂಗ್ಲಿಷಿಗೆ ಮತ್ತೊಮ್ಮೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಹಿಂದಿಯನ್ನು ಅಧಿಕೃತ ನುಡಿಯನ್ನಾಗಿ ಒಪ್ಪಿದಾಗಲೂ, ದಕ್ಷಿಣ ಹಾಗೂ ಮೂರ್ಖ ಭಾಗದ ಭಾರತೀಯರಲ್ಲಿದ್ದ ಹಿಂದಿ ಬಗೆಗಿನ ಅಸಮಾಧಾನ, ತಿರಸ್ತಾರ ಹಾಗೂ ಅಪಖ್ಯಾತಿಯ ನಿಲುವುಗಳು, ಭಾರತದಲ್ಲಿ ಇಂಗ್ಲಿಷು ನೆಲೆಯೂರಲು, ಜನಪ್ರಿಯತೆಯನ್ನು ಗಳಿಸಲು ಹಾಗೂ ಅದು ಪ್ರಾಬಲ್ಯವನ್ನು ಹೊಂದಲು ಒತ್ತಾಸೆಯಾದವು.

ಭಾರತದಲ್ಲಿ ಭಾಷಿಕ ಸಾಮಾಜಿಕ ಸುರಿತ ಅವಲೋಕನವು, ನುಡಿ ಯೋಜನೆ ಹಾಗೂ ಬೆಳವಣಿಗೆಗೆ ಸಂಬಂಧಿಸಿದ ಸಾಮಾಜಿಕ ಮತ್ತು ರಾಜಕೀಯ ಅಂಶಗಳ ಬಗೆಗೆ ಅತ್ಯಂತ ಕುಶಾಹಲಕಾರಿಯಾದ ಸಂಗತಿಗಳನ್ನು ನೀಡುತ್ತದೆ. 1947ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದ ನಂತರ, ಹೊಸ ಭಾರತವನ್ನು ಕಟ್ಟಿಪು ನಾಯಕರು, ಭಾರತದ ಹಲವು ಪ್ರದೇಶಗಳನ್ನು ಒಗ್ಗಾಡಿಸಲು ಒಂದು ಸಾಮಾನ್ಯ, ಸಾರ್ಥಕ ನುಡಿಯನ್ನಾಗಿ “ಹಿಂದಿ”ಯನ್ನು ಗುರುತಿಸಿದರು. ಭಾರತದ ಇತರ ನುಡಿಗಳ ಮೇಲೆ ಈ ನುಡಿಯಿಂದ ಯಾವುದೇ ಪ್ರಾಬಲ್ಯವು ಉಂಟಾಗಲಾರದು ಎಂಬ ಭರವಸೆ ಮಾತ್ರ ಇವರಿಂದ ಸಿಗಲಿಲ್ಲ. ತನ್ನ ಪ್ರಭಾವ ಹಾಗೂ ಪ್ರಾಬಲ್ಯದ ಬಲದಿಂದ ಇಂಗ್ಲಿಷು ಅರಂಭದಲ್ಲಿ ಇಡೀ ರಾಷ್ಟ್ರದುದಕ್ಕೂ ಹರಡಿಕೊಂಡಿತ್ತು. ಆದರೆ ಹಲವು ಕಾರಣಗಳಿಂದ ಇದು ಜನರ ಸಮೃತಿಯನ್ನು ಗಳಿಸಲಿಲ್ಲ. “ಮಾಡಿ ವಸಾಹತು ನುಡಿಯನ್ನು [ಇಂಗ್ಲಿಷು] ರಾಷ್ಟ್ರ ನುಡಿಯನ್ನಾಗಿ ಆಯ್ದು ಮಾಡುವುದೇ ಅತ್ಯಂತ ಹೇಯ ಕೆಲಸವಾಗಿದೆ” ಎಂದು ರಾಲ್ ಘೋಸಾಲ್ [1988, ಪು. 182] ಹೇಳುತ್ತಾರೆ. ರಾಷ್ಟ್ರ ನುಡಿಯನ್ನಾಗಿ ಹಿಂದಿಯನ್ನು ಆಯ್ದು ಮಾಡುವುದೇ ಅತ್ಯಂತ ಸಹಜ ನಿಲುವು ಎಂದಾಗಿ ಈ ಹೇಳಿಕೆಯ ಮೇಲ್ಮೊಟ್ಟದಲ್ಲಿ ಗೋಚರಿಸಬಹುದು. ಆದರೆ ಭಾರತದ ಭಾಷಿಕ ಚರಿತ್ರೆಯನ್ನು ಬಲ್ಲವರಿಗೆ, ಹಿಂದಿಯಿಂದ ಉಂಟಾಗಬಹುದಾದ ಹನ್ನಾರಗಳು ಎಂತಹವು ಎಂಬ ವಿವೇಕ ಇದ್ದೇ ಇರುತ್ತದೆ. ಹಾಗಾಗಿ ಹಿಂದಿ

ರಾಷ್ಟ್ರ ನುಡಿಯಾಗಿ ಯಶಸ್ವಿ ಪಡೆಯಲ್ಲಿ, ಬದಲಾಗಿ ಇದು ಹಲವು ಬಗೆಯ ಪ್ರತಿರೋಧಗಳನ್ನು ಎದುರಿಸುವಂತಾಯ್ತು. ಇಂಗ್ಲಿಶ್ ದೇಶೀ ನುಡಿಯಲ್ಲಿದ್ದರೂ, ಹಿಂದಿಯೊಂದಿಗೆ ಇದು ಸಹವರ್ತಿ ಆಡಳಿತ ನುಡಿಯಾಗಿ ಅಸ್ತಿತ್ವಕ್ಕೆ ಬಂತು. ಬಹಜನರ ಆಶೈತರಗಳನ್ನು ಪ್ರತಿನಿಧಿಸದ, ಈ ಎರಡೂ ನುಡಿಗಳು ನಮ್ಮ ರಾಷ್ಟ್ರದ ಸಂಪರ್ಕ ಹಾಗೂ ಆಡಳಿತ ನುಡಿಗಳಾಗಿ ಸಂವಿಧಾನದ ಮಾನ್ಯತೆಯನ್ನು ಪಡೆದಿರುವುದು ಚಾರಿತ್ರಿಕ ವ್ಯಂಗನೇ ಸರಿ. ಇಂತಹ ಸ್ನಿವೇಶದಲ್ಲಿ ಕನ್ನಡ ಮತ್ತು ಇಂತಹ ಬೇರ್ಪಾವುದೇ ನುಡಿಗಳು ಅಸಮರ್ಪಕ ನುಡಿಗಳಾಗಿ ಬಿಂಬಿತವಾದವು. 1963ರ ಆಡಳಿತ ನುಡಿ ಕಾಯ್ದು 343ರಂತಹ ಭಾರತದ ಇತರೆ ಎಲ್ಲ ರಾಷ್ಟ್ರ ನುಡಿಗಳಾದ ಕನ್ನಡ, ತಮಿಳು, ತೆಲುಗು, ಬೆಂಗಾಲಿ, ಗುಜರಾತಿ ಇತ್ಯಾದಿ ನುಡಿಗಳು, ತಮ್ಮ ತಮ್ಮ ರಾಜ್ಯಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಹಿಂದಿ ಮತ್ತು ಇಂಗ್ಲಿಶ್ ನುಡಿಗಳ ಪ್ರಾಬಲ್ಯದ ತೀವ್ರತೆಯನ್ನು ಕಡಿಮೆಗೊಳಿಸುವ ಇಲ್ಲವೇ ಪರ್ಯಾಯ ಉಪಾಯದ ನೆಪಡಲ್ಲಿ ಶ್ರಿಭಾಷಾ ಸೂತ್ರವನ್ನು ಜಾರಿಗೊಳಿಸಲಾಯ್ತು. ಆದರೆ ಶಾಲಾ ಶಿಕ್ಷಣದಲ್ಲಿ ನುಡಿಗಳ ಮೇಲೆ ರಾಜಕೀಯ ಒಮ್ಮೆತವನ್ನು ಸಾಧಿಸಲು ಈ ಶ್ರಿಭಾಷಾ ಸೂತ್ರವು ಮೇಡಾಳಿದಂತೆಯೂ ಕಾಣುತ್ತದೆ. ಅಷ್ಟೇಯಲ್ಲದೇ, ಒಟ್ಟು ಹತ್ತು ವರುಷದ ಶಿಕ್ಷಣದಲ್ಲಿ ಮೂರು ನುಡಿಗಳನ್ನು ಅಳವಡಿಸಲು [ಅಕಾಮೋಡೇಟ್] ಈ ತಂತ್ರವನ್ನು/ನೀತಿಯನ್ನು ಹೂಡಿಲಾಗಿದೆ [ಪಟ್ಟಿನಾಂರುಕ್ಕೆ 1986]. ಈ ಶ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವಂತೆ, 1956ರಲ್ಲಿಯೇ ಅಖಿಲ ಭಾರತ ಶಿಕ್ಷಣ ಪರಿಷತ್ ಶಿಫಾರಸ್ಸು ಮಾಡಿತ್ತು. ಈ ಸೂತ್ರದಸ್ಯಯ ಒಂದೊಂದು ಮಗುವು ಕೂಡ ಈ ಕೆಳಗಿನ ಮೂರು ನುಡಿಗಳನ್ನು ಕಲಿಯಬೇಕು; 1. ತಾಯ್ಯಾಡಿ ಇಲ್ಲವೇ ಪ್ರಾದೇಶಿಕ ನುಡಿ 2. ಕೇಂದ್ರಾಡಳಿತದ ನುಡಿ [ಹಿಂದಿ] ಇಲ್ಲವೇ ಇದರ ಸಹವರ್ತಿ ನುಡಿ [ಇಂಗ್ಲಿಶ್] ಹಾಗೂ 3. ಆಧುನಿಕ ಭಾರತೀಯ ನುಡಿ ಇಲ್ಲವೇ ಪರನುಡಿ, ಇಲ್ಲವೇ ಈ ಮೇಲಿನ 1&2ರ ಅನುಕ್ರಮದಲ್ಲಿ ಸೇರ್ಪಡಿಯಾಗದಿರುವ ಹಾಗೂ ಮಾಧ್ಯಮ ನುಡಿಗೆ ಹೊರತಾದ ಬೇರೊಂದು ನುಡಿಯನ್ನು ಕಲಿಯಬೇಕು. ಹಿಂದಿಯೇತರ ಪ್ರದೇಶಗಳಾದ ಕರ್ನಾಟಕ, ತಮಿಳನಾಡು, ಅಂಧ್ರಪ್ರದೇಶಗಳ, ವಿಶೇಷವಾಗಿ ತಮಿಳನಾಡಿನ, ಬೇಡಿಕೆಗೆ ಪ್ರತಿಯಾಗಿ ಈ ಶ್ರಿಭಾಷಾ ಸೂತ್ರವು ರೂಪಗೊಂಡಿತು. ಕಾಲಾನುಕ್ರಮದಲ್ಲಿ ಇಂಗ್ಲಿಶ್ ಪ್ರಭಾವ ನುಡಿಯಾಗಿ, ಭಾರತದ ಎಲ್ಲ ನುಡಿಗಳ ಅಸ್ತಿತ್ವವನ್ನು/ಜಾಗವನ್ನು ಆಕ್ರಮಿಸಿಕೊಂಡಿತು. ಮೊಕ್ಕೆಯ 1835ರ ಫೆಬ್ರುವರಿ 2ರಂದು ಭಾರತದಲ್ಲಿ ಇಂಗ್ಲಿಶ್ ಶಿಕ್ಷಣ ಎಂಬ ತನ್ನ [ಕು]ಪ್ರಸಿದ್ಧ ಮಿನಿಟೆನಲ್ಲಿ ಹೇಳಿದಂತೆ, “ಸದ್ಯ ನಾವು ಇಂಗ್ಲಿಶ್ ವರ್ಗವನ್ನು ರೂಪಿಸಬೇಕು. ನಮ್ಮ ಮತ್ತು ನಮ್ಮಿಂದ ಅಳ್ಳಬುವ ಲಕ್ಷಣತರ ಭಾರತೀಯರ ನಡುವೆ ದುಭಾಷಿಗಳಾಗಿ ಇವರಿರಬೇಕು.

ಈ ವರ್ಗವು ರಕ್ತ ಮಾಂಸ ಹಾಗೂ ಬಣ್ಣಾದಲ್ಲಿ ಮಾತ್ರ ಭಾರತೀಯರು ಆಗಿರಬೇಕು. ಆದರೆ ಅಭಿಪ್ರಾಯ, ನೈತಿಕತೆ, ಅಭಿರುಚಿ ಹಾಗೂ ಬೌದ್ಧಿಕತೆಯಲ್ಲಿ ಇವರು ಇಂಗ್ಲಿಷಿನವರಾಗಬೇಕು”. ಪಶ್ಚಿಮದ ವಿಜಾಪುರ ಪರಿಭಾಷೆಗಳನ್ನು ಕಡತಂದು, ಈ ದೇಶದ ನುಡಿಗಳನ್ನು ಸಂಸ್ಕರಿಸುವ ಹೊಣೆಯನ್ನು ಈ ವರ್ಗಕ್ಕೆ ಬಿಡೋಣ. ಹಾಗೂ ಈ ದೇಶದ ಬಹಜನರಿಗೆ ತಿಳಿವನ್ನು ರವಾನಿಸುವ ತಾಕ್ತನ್ನು ಈ ನುಡಿಗಳು ಪಡೆಯಬೇಕು ಎಂಬ ನಿಲ್ದಾಸನ್ನು ಇಲ್ಲಿ ಕಾಣುತ್ತೇವೆ. ಜಗತ್ತಿನಾದ್ಯಂತ ಮಹತ್ವದ ಬೆಳವಣಿಗೆಗಳು ಘಟಿಸುವುದು ಇಂಗ್ಲಿಷಿನಲ್ಲಿ ಮಾತ್ರ ಭಾಷಿಕ ಸಾಮಾಜಿಕಶಾಖೆ ಹಾಗೂ ಸಾಂಸ್ಕೃತಿಕ ವಸಾಹತುಶಾಹಿತನದ ಪರಿಣಾಮವಾಗಿ “ಇಂಗ್ಲಿಷುಗಳು” ತಲೆಯೆತ್ತಿದವು. ಇವುಗಳು ಮತ್ತೆಪ್ಪು ಇಂಗ್ಲಿಷುಗಳು ಮೈದಾಳುವುದಕ್ಕೆ ಒತ್ತಾಸೆಯಾದವು. ಭಾರತದಲ್ಲಿಯೂ ಸಹ, ಈ ವಿದ್ಯಮಾನವು “ಭಾರತೀಯ ಇಂಗ್ಲಿಷುಗಳು” ಹುಟ್ಟಿಗೆ ಕಾರಣವಾಗಿದೆ. ಎತ್ತಾಗೆಗಾಗಿ, ಕಂಗ್ಲಿಶು [ಕನ್ನಡ+ಇಂಗ್ಲಿಷು], ತಂಗ್ಲಿಶು [ತಮಿಳು+ಇಂಗ್ಲಿಷು] ... ಇತ್ಯಾದಿಗಳು. ಇಂಗ್ಲಿಷು ಮತ್ತು ಇತರ ನುಡಿಗಳ ನಡುವಳಿ ರಾಚನಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗಳನ್ನು ನಿರಂತರವಾಗಿ ಮರುರಚಿಸುವುದಕ್ಕಾಗಿಯೇ ಇಂಗ್ಲಿಶು ಭಾಷಾ ಸಾಮಾಜಿಕಶಾಖಿತನವನ್ನು ಬಳಸಲಾಗುತ್ತದೆ ಎಂದು ರಾಬರ್ಡ್ ಫ್ಲಿಪ್ಪನ್ [1992] ಬಣ್ಣಿಸುತ್ತಾರೆ. ಸಾಂಸ್ಕೃತಿಕ ವಸಾಹತುಶಾಹಿಯ ಎರಡು ನೀತಿಗಳನ್ನು ಸೂಚಿಸುತ್ತದೆ. ವಸಾಹತು ಅಧಿಕಾರವು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವ್ಯಾಪಕಗೊಳಿಸುತ್ತದೆ. ವಿಶೇಷವಾಗಿ ಶೀಕ್ಷಣಿ ಹಾಗೂ ಮೀಡಿಯಾದಂತಹ ಸಂಸ್ಥೆಗಳ ಮೂಲಕ ಇದು ಹಬ್ಬಿತ್ತದೆ ಇಲ್ಲವೇ ಅಸಮಾನ ಪ್ರಭಾವಗಳು ಒಂದು ಸಂಸ್ಕೃತಿಯ ಮೂಲಕ ಮತ್ತೊಂದು ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತವೆ ಎಂಬುದನ್ನು ಇದು ಮನಗಾಣಿಸುತ್ತದೆ. ಇಪ್ಪತ್ತನೇ ಶತಮಾನದ ಆರಂಭದಲ್ಲಿಯೇ ಇಂಗ್ಲಿಶು ಭಾರತದ ಆಡಳಿತ ಹಾಗೂ ಶೈಕ್ಷಣಿಕ ನುಡಿಯಾಯ್ತು. ಪ್ರಭುತ್ವದ ನುಡಿಯಾಗಿ, ಸಾಮಾಜಿಕ ಮೇಲ್ಮೈಗಳ ಸೂಚಕವಾಗಿ, ರಾಷ್ಟ್ರೀಯ ಪ್ರೋನ ಗುರುತಾಗಿ ಕ್ರಮೇಣ ಇಂಗ್ಲಿಶು ಭಾರತದಾದ್ಯಂತ ಒಟ್ಟಿಗೆಯನ್ನೂ ಪಡೆಯಿತು. ರಾಷ್ಟ್ರವಾದಿಗಳ ಮುಂದುವರಿಕೆಯ ಒತ್ತಡದ ಹೊರತಾಗಿಯೂ, ಭಾರತದ ಸಮಾಜಗಳ ಮನಸ್ಸಿನಲ್ಲಿ ಇಂಗ್ಲಿಶು ಉಳಿದುಕೊಂಡಿದೆ. ಮೀಡಿಯಾ, ಉನ್ನತ ಶೀಕ್ಷಣಿ ಹಾಗೂ ಸರಕಾರ ಈ ಎಲ್ಲ ವಲಯಗಳಲ್ಲಿ ಇಂಗ್ಲಿಶು ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತದೆ. ಹಾಗಾಗಿ ಆಳ್ಳಿಕೆಯನ್ನು ನಡೆಸುವ ಮತ್ತು ಆಳ್ಳಿಕೆ ಬಳಗಾಗುವ, ಇವರಿಬ್ಬರ ನಡುವೆ ಸಾಮಾನ್ಯ ಮಾಧ್ಯಮವಾಗಿ ಮತ್ತು ಪರಸ್ಪರ ಗ್ರಹ್ಯ ನೆಲೆಯಾಗಿ ಇಂಗ್ಲಿಶು ಉಳಿದುಕೊಂಡಿದೆ. ವ್ಯಾಪಕ ಸಂವಹನದ ತಟಸ್ಯ ನುಡಿಯಾಗಿ ಇಂಗ್ಲಿಶು ವರ್ತಿಸುತ್ತದೆ. ಮೂರು ಪ್ರತಿಶತ ಅಲ್ಪಸಂಖ್ಯಾತರನಾಗಿ

ಮಾತ್ರ ಪರಿಗಳಿಸದೆ ನೋಡಿದರೆ, ಭಾರತದಲ್ಲಿ ಇಂಗ್ಲಿಶನ್ನು ಮಾತನಾಡುವವರ ಪ್ರಮಾಣ ಅತ್ಯಂತ ದೊಡ್ಡದಾಗಿದೆ. ಜಗತ್ತಿನ ಅತೀ ಹೆಚ್ಚು ಜನರು ಇಂಗ್ಲಿಶನ್ನು ಮಾತನಾಡುವ ಮೊದಲ ನಾಲ್ಕು ದೇಶಗಳಲ್ಲಿ ಭಾರತವು ಕೂಡ ಒಂದಾಗುವುದಕ್ಕೆ, ಈ ಮೂರು ಪ್ರತಿಶತ ಪ್ರಮಾಣವೇ ಕಾರಣ. ಆದಾಗ್ಯೂ, ಭಾರತ/ಕರ್ನಾಟಕದಲ್ಲಿ ಇಂಗ್ಲಿಷಿನ ಬಳಕೆಯು ವಲಯಬದ್ಧವಾಗಿದೆ [ಡೊಮ್ಯೂನ್ ಸ್ಪೆಸಿಫಿಕ್] ಹಾಗೂ ಪರಿಭಾಷಾ ಕೇಂದ್ರಿತವಾಗಿ ನೆಲೆನಿಂತಿದೆ. ಆಧುನಿಕ ಸನ್ವೇಶದಲ್ಲಿ, ಹಲವು ಭಿನ್ನ ಭಾಷೆಗಳನ್ನು ಹೊಂದಿರುವ ಸಮುದಾಯಗಳ ನಡುವೆ ಸಂಪರ್ಕವನ್ನು ಏರ್ಪಡಿಸುವುದಕ್ಕೆ ಒತ್ತಾಸೆಯಾಗಿರುವ ನುಡಿಯೇ ಇಂಗ್ಲಿಶು ಎನ್ನುವ ಸಾಮಾನ್ಯ ಗ್ರಹಿಕೆಯೂ ಜನರಲ್ಲಿ ಮನೆಮಾಡಿದೆ. ವಸಾಹತುಶಾಂಕಿ ಹಾಗೂ ಸಾಮ್ರಾಜ್ಯಶಾಂಕಿ ಪದಗಳು ಮತ್ತೊಬ್ಬರ ಮೇಲೆ ನಡೆಯುವ ದಮನವನ್ನು ಕಂಡರಿಸುತ್ತವೆ. ಜಗತ್ತಿನಾಧ್ಯಂತ ಹಜ್ಜಿಕೊಂಡಿರುವ ವ್ಯಾಪಾರದ ಬಗೆಗಳು ಹಾಗೂ ಹೊಸ ಮಾದರಿಯ ದುಡಿಮೆಗಳು, ಅತ್ಯಂತ ಸಂಕೀರ್ಣವಾಗಿ ಇಂಗ್ಲಿಷಿನ ಬಳಕೆಯ ನೆಲೆಗಳನ್ನು ಬಾಧಿಸಲು ಶುರುಮಾಡಿವೆ. ಇಂಗ್ಲಿಶು ಸಾಮ್ರಾಜ್ಯಶಾಂಕಿಯು ಇಡೀ ಜಗತ್ತನ್ನೇ ಅತ್ಯಂತ ಗಮನಾರ್ದಿ ಬಗೆಯಲ್ಲಿ ವ್ಯಾಪಿಸಿಕೊಂಡಿದೆ. ಭಾರತದಲ್ಲಿ ಇಂಗ್ಲಿಶು ನುಡಿ ಪ್ರಗತಿಯ ಏರಿಳಿಗಳು ಬ್ರಿಟಿಷು ವಸಾಹತು ರಾಜಕೀಯ ಸನ್ವೇಶಗಳೊಂದಿಗೆ ತಳುಕು ಹಾಕಿಕೊಂಡಿವೆ. ವಸಾಹತುಶಾಂಕಿ ಹಾಗೂ ಸಾಮ್ರಾಜ್ಯಶಾಂಕಿಯ ಕಾರಣವಾಗಿ ಭಾರತದಲ್ಲಿ ಯಾರು ಇಂಗ್ಲಿಶನ್ನು ದ್ವಿತೀಯ ಭಾಷೆಯನ್ನಾಗಿ ಕಲಿಯಲು, ಇಲ್ಲವೇ ಮಾತನಾಡಲು ಆರಂಭಿಸಿದರೋ, ಅದನ್ನು ಕಳಪೆ ಇಂಗ್ಲಿಶು ಎಂದು ಪರಿಗಳಿಸಲಾಯ್ದು. ಅಂದರೆ ವಸಾಹತುಶಾಂಕಿ ಎಂಬುದು ಆಚರಣೆಯಾದರೆ, ಸಾಮ್ರಾಜ್ಯಶಾಂಕಿ ಎನ್ನುವುದು ಇಂತಹ ಆಚರಣೆಯನ್ನು ನೆಲೆಗೊಳಿಸುವ ಸಿದ್ಧಾಂತವಾಗಿದೆ. ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವ್ಯೇಯಕ್ತಿಕ ಸಂಗತಿಗಳು, ಇಂಗ್ಲಿಶು ಬಳಕೆಯ ಸನ್ವೇಶಗಳನ್ನು ನಿಖಾಯಿಸುವ ಕಾರಣ ಭಿನ್ನ ಪ್ರಕಾರದ ಇಂಗ್ಲಿಶಿಗಳು ಮೈದಾಳಿದವು. ಸಾಮ್ರಾಜ್ಯಶಾಂಕಿ ಮತ್ತು ವಸಾಹತುಶಾಂಕಿ ಧೋರಣೆಗಳು ನಿಸ್ವಂದೇಹವಾಗಿ ನಮ್ಮ ನುಡಿ ಹಾಗೂ ಸಂಸ್ಕೃತಿಯನ್ನು ಬಾಧಿಸಿವೆ ಎಂಬುದು ಮಾತ್ರ ದಿಟ್ಟ. ಭಾರತದ ಮೇಲ್ಲಿಗ್ಗೆ ಹಾಗೂ ಮಧ್ಯಮ ವರ್ಗದ ಜನರ ನುಡಿಗಳ ಜಾಗವನ್ನು ಈಗ ಇಂಗ್ಲಿಶು ಆಕ್ರಮಿಸಿಕೊಂಡಿದೆ. ಭಾರತದ ನುಡಿಗಳು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಕಳಪೆಗಳೆಂದು ಪರಿಗಣಿಸಿ, ಇಂಗ್ಲಿಷಿನ ಮೂಲಕ ನೇರವೇರುವ ಎಲ್ಲ ಬಗೆಯ ಚಟುವಟಿಕೆಗಳನ್ನು ಅತ್ಯಂತ ಪ್ರಯೋಜನಕಾರಿ ಹಾಗೂ ಉತ್ತಮ ಗುಣಮಟ್ಟದ ವಿದ್ಯಮಾನಗಳೆಂದು ನಂಬಿಸಲಾಗಿದೆ. ಆದ್ದರಿಂದ ಇಂಗ್ಲಿಶು ಕೇವಲ ವ್ಯೇಯಕ್ತಿಕ ಸಾಧನೆ ಮಾತ್ರವಲ್ಲದೆ, ಅದು ಈ ಹೊತ್ತಿನ ಅಗತ್ಯಗಳನ್ನು ಮಾರ್ಪೆಸುವ ನುಡಿಯನ್ನಾಗಿ ಪರಿಗಣಿಸಲಾಗಿದೆ.

ಕರ್ತೃಟಕ ರಾಜ್ಯ ಹಾಗೂ ಇತರೆ ಹಿಂದಿಯೇತರ ರಾಜ್ಯಗಳು ಕೇಂದ್ರ ಸರಕಾರದೊಂದಿಗೆ ಮುಕ್ತವಾಗಿ ಇಂಗ್ಲಿಷಿನಲ್ಲಿ ವ್ಯವಹರಿಸುತ್ತವೆ. ಇದುವೇ ನಮ್ಮ ರಾಷ್ಟ್ರದ ಸಹಜ ಭಾಷಿಕ ಚಟುವಟಿಕೆಯಾಗಿದೆ. ಇಂಗ್ಲಿಷು ಬಳಕೆಯ ಕ್ರಿಯೆಯು, ಇಡೀ ರಾಷ್ಟ್ರವನ್ನು ಬೆಸೆಯುವ ವಿದ್ಯಮಾನದಂತಿದೆ. ಅದರೆ ಇದಕ್ಕಿಂತ ಹೆಚ್ಚಾಗಿ ಈ ನಾಡಿನ ಸಮಾಹಗಳನ್ನು ವಿಂಗಡಿಸುವುದೇ, ಇಂಗ್ಲಿಷಿನ ಬಹುದೊಡ್ಡ ಕೆಲಸವಾಗಿದೆ. ಈ ನಾಡಿನ ಬಹುಮಂದಿ ತಿಳಿವಿಗರು, ಬರಹಗಾರರು ಮುಂತಾದವರು ತಮ್ಮ ನಿಷ್ಠೆಯನ್ನು ಕನ್ನಡಕಾಗಿಯೇ ಮೀಸಲಿಟ್ಟಿದ್ದಾರೆ. ಅದರಂತೆ, ಇವರು ಕನ್ನಡದ ಪರವಾಗಿ ಹಾಗೂ ಇಂಗ್ಲಿಷಿನ ವಿರುದ್ಧವಾಗಿ ಕನ್ನಡದಲ್ಲಿಯೇ ಬರೆಯುತ್ತಾರೆ ದಿಟ್ಟ. ಅದರೆ ಈ ನಿಲುವುಗಳನ್ನು ಕೇವಲ ನುಡಿ ಬಗೆಗಿನ ಅಭಿಮಾನದ ನಿಲುವುಗಳನ್ನಾಗಿ ಗುರುತಿಸಲಾಗುತ್ತದೆ. ಅದೇ ರೀತಿ ಕನ್ನಡದ ಪರವಾಗಿ ಹಾಗೂ ಇಂಗ್ಲಿಷಿನ ವಿರುದ್ಧವಾಗಿ ಇಂಗ್ಲಿಷಿನಲ್ಲಿಯೇ ವಾದಗಳನ್ನು ಮಂಡಿಸಿದರೆ, ಸೋಗಲಾಡಿತನದ ನಿಲುವುಗಳಾಗಿ ತೋರುತ್ತವೆ. ಒಟ್ಟಾರೆ ಕನ್ನಡದ ಪರವಾದ ನಿಲುವುಗಳನ್ನು ನಿರಾಕರಿಸಲು, ಕನ್ನಡ ಹಾಗೂ ಇಂಗ್ಲಿಷು ಈ ಎರಡೂ ನುಡಿಗಳನ್ನು ಅಸ್ತೀಗಳನ್ನಾಗಿ ಬಳಸಲಾಗುತ್ತದೆ. ಕನ್ನಡ ಇಲ್ಲವೇ ಇತರೆ ದೇಶಿ ನುಡಿಗಳ ಹಿನ್ನಡೆಯ ಪ್ರಕ್ರಿಯೆಗೆ ಸಾಮಾಜಿಕ, ಮಾನಸಿಕ ಹಾಗೂ ಸಾಂಸ್ಕೃತಿಕ ನಿಗೂಢತೆಯೂ ಕಾರಣವಾಗಿವೆ. ಇಂಗ್ಲಿಷು ನುಡಿಯ ಅಸ್ತಿತ್ವ ಹಾಗೂ ಪ್ರಾಬಲ್ಯವು, ಕ್ರಮೇಣವಾಗಿ ಕನ್ನಡ ಮಾಡ್ಯಮ ಶಾಲೆಗಳ ಪ್ರಾಮುಖ್ಯವನ್ನು ಅಲ್ಲಾಗಳಿದು, ಆ ಜಾಗವನ್ನು ತಾನೇ ಆಕ್ರಮಿಸಿಕೊಳ್ಳುವ ಮನ್ವಾರವನ್ನು ನಡೆಸಿರುತ್ತದೆ. ಈ ಪ್ರಕ್ರಿಯೆಯ ಪರಿಣಾಮವಾಗಿ ನಮೂರಿನ ಕನ್ನಡ ಶಾಲೆಗಳು ಬಲಿಪರುಗಳಾಗುತ್ತಿವೆ. ಮತ್ತು ಕನ್ನಡ ತನ್ನ ಮಹತ್ವವನ್ನೂ ಕಳೆದುಕೊಳ್ಳುತ್ತದೆ ಎಂಬುದು ಮಾತ್ರ ಈ ಹೊತ್ತಿನ ಕಟ್ಟಿ ವಾಸ್ತವ. ಕನ್ನಡಿಗರಲ್ಲಿಯೇ ಕನ್ನಡದ ಬಗೆಗೆ ಅಪಾರವಾದ ನಿರಾಸಕೀ ಉಂಟಾಗಿದೆ. ಈ ಹೊತ್ತಿನ ಏಳಿಗೆಗಳು ತಮ್ಮ ಮೂರ್ಖಜರು ಬದುಕಿ ಬಾಳಿದ ನುಡಿಗಳ ಬಗೆಗೆ ಯಾವುದೇ ಭಾವನಾತ್ಮಕ ನಂಟಸ್ತಿಕೆಯನ್ನು ಹೊಂದಲಾರವು. ಅಷ್ಟೇಯಲ್ಲದೆ, ಅಂತಹ ನರಟಸ್ತಿಕೆಯನ್ನು ಅಶ್ಯಂತ ಸಲೀಸಾಗಿ ಧಿಕ್ಕಿರಿಸುವುದನ್ನೂ ಕಾಣುತ್ತೇವೆ. ಅದರೆ ಇಂಗ್ಲಿಷಿನ ಮೂಲಕ ಮಾತ್ರ ತಮ್ಮ ಅಸ್ತಿತ್ವ ಅಸ್ತಿತ್ವ ಹಾಗೂ ಬದುಕಿನ ದಾರಿಗಳನ್ನು ಕಾಣುವ ತುಡಿತವನ್ನು ಹೊಂದಿರುತ್ತಾರೆ. ಬಹುತೇಕ ಸನ್ನಿಹಿತಗಳಲ್ಲಿ, ಕನ್ನಡ ಮಾಡ್ಯಮದಲ್ಲಿ ಕಲಿತ ಮುಕ್ತಭು, ತಮ್ಮ ಉನ್ನತ ಶಿಕ್ಷಣದ ಸಂದರ್ಭದಲ್ಲಿ, ಇಂಗ್ಲಿಷಿನಲ್ಲಿ ಸಂವಹನ ಮಾಡಲಾಗದ ಅಸಹಾಯಕತನಕ್ಕೂ ಕೂಡ ಕನ್ನಡವೇ ಕಾರಣ ಎಂಬ ಅಪನಂಬಿಕೆಯನ್ನು ಇವರು ಹೊಂದಿರುತ್ತಾರೆ. ಮತ್ತು ಕನ್ನಡದ ಬಗೆಗಷ್ಟೇಯಲ್ಲದೇ, ತಮ್ಮ ಬಗೆಗೂ ಕೇಳಿರಿಮೆಯನ್ನು ಹೊಂದಿರುತ್ತಾರೆ. ಹಾಗಾಗಿ ಕನ್ನಡದ ಬಗೆಗೆ ನಕಾರಾತ್ಮಕ ಧೋರಣೆಯನ್ನು ಹೊಂದಿ,

ತಾವೀಗಾಗಲೇ ಸಂಪಾದಿಸಿದ ಕನ್ನಡ ಬದುಕುಗಳ ಸಾಂಸ್ಕೃತಿಕ ಪರಂಪರೆಯನ್ನು ಒಂದು ಕಳಂಕವನ್ನಾಗಿ ಇವರು ಪರಿಭಾವಿಸುತ್ತಾರೆ. ಈ ಭಾವನೆಯು ತಮ್ಮ ತಾಯ್ಯಾಡಿಯ ಮೂಲಕ ಪಡೆದಿರುವ ಸಂಸ್ಕೃತಿ, ಲೆಗಿನ್, ಚರಿತ್ರೆ ಹಾಗೂ ಅಸ್ತಿತೆಯನ್ನು ನಿರಾಕರಿಸುವಂತೆ ಮಾಡುತ್ತದೆ. ಇಂಗ್ಲಿಷ್ ನುಡಿಯ ಪ್ರಭಾವದ ಕಾರಣ, ಕನ್ನಡ/ತಾಯ್ಯಾಡಿಗಳು ಆತ್ಮಪ್ರಶ್ನೆಯಗಳಾಗಿ, ನೆಲೆನಿಲ್ಲದೇ, ಅವಮಾನ, ಅಪನಂಬಿಕೆ, ಕಳಂಕ, ಕೀರ್ತಿರಿಮೆಯ ಸಂಕೇತಗಳಾಗಿ ತಲೆದೋರಿಯತ್ತವೆ. ಈ ಕಾರಣವಾಗಿಯೇ, ಬಹುತೇಕ ಹಿಂದುಳಿದ, ದಲಿತ ಸಮುದಾಯ/ವ್ಯಕ್ತಿಗಳು ಉನ್ನತ ಶಿಕ್ಷಣ, ಉದ್ಯೋಗ ಹಾಗೂ ಸಂಪತ್ತನ್ನು ಪಡೆದರೆ, ತಮ್ಮ ಸಮೂಹಗಳನ್ನು ಮತ್ತು ಆ ಜರಗಳನ್ನು ತ್ವರಿಸಿ, ಮೇಲ್ಮೈಗಳನ್ನು ಅಳವಡಿಸಿಕೊಳ್ಳುತ್ತಾರೆ. ನಮ್ಮ ನುಡಿ, ಸಂಸ್ಕೃತಿ, ಜಾತಿ, ಲಿಂಗ, ಕಸುಬು ಇತ್ಯಾದಿಗಳನ್ನು ಅವಮಾನದ ಇಲ್ಲವೇ ಕಳಂಕದ ಸಂಕೇತಗಳನ್ನಾಗಿ ರೂಪಾಂತರಿಸುವ ಪ್ರಕ್ರಿಯೆಯು ಕೂಡ ಆತ್ಮವಂಚನೆಯ ನೆಲೆಯೇ ಆಗಿರುತ್ತದೆ. ಇಂತಹ ಆತ್ಮವಂಚನೆಗೆ ಇಂಗ್ಲಿಷ್ ಹೇಗೆ ಒತ್ತಾಸೆಯಾಗಿದೆ ಎಂಬುದನ್ನು ನಾವೀಗ ಮನಗಾಣಬೇಕಿದೆ. ಆಧುನಿಕರಣ ಮತ್ತು ಪೂರ್ವಾಶ್ರಯಿಕರಣ ಪ್ರಕ್ರಿಯೆಗಳನ್ನು ಕುರಿತ ನಮ್ಮ ತುಡಿತವು ಕೂಡ ಭಾಷಿಕ ಅವಮಾನವನ್ನು ಉಂಟುಮಾಡುವ ಬಗೆಯಾಗಿದೆ. ಇಂತಹ ಅವಮಾನದ ಸಂಗತಿಗಳು ತೀವ್ರಗೊಂಡಾಗ, ನಮ್ಮ ತಾಯ್ಯಾಡಿಯ ಅವಸಾನದ ಅವಕಾಶಗಳು ಇನ್ನಷ್ಟು ಇಷ್ಟುಡಿಸುತ್ತವೆ.

ಬೇರೆ ಬೇರೆ ವಲಯಗಳಲ್ಲಿ ಏವಿಧ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ದೇಶಿ ಹಾಗೂ ಇಂಗ್ಲಿಷ್ ನುಡಿಗಳನ್ನು ವಿಭಿನ್ನವಾಗಿ ಬಳಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ಸಾಫನಮಾನ ಹಾಗೂ ಬಳಕೆಯ ವಿನ್ಯಾಸಗಳು ಅತ್ಯಂತ ಹಿರಿಮೆಯ ಸಂಗತಿಗಳಾಗಿರುತ್ತವೆ. ವಿಶೇಷವಾಗಿ ಮೇಲ್ಮೈಗಳ ಜನರ ನಡವೆ ಇಂತಹ ನಿಲುವುಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಬಹುತೇಕವಾಗಿ ಎಲ್ಲಾ ಬಗೆಯ ಜೀವಚಾರಿಕ ವಲಯಗಳಲ್ಲಿ ಇಂಗ್ಲಿಷನ್ನೇ ಬಳಸಲಾಗುತ್ತದೆ. ಆದರೆ ಅನೋಪಚಾರಿಕ ವಲಯಗಳಲ್ಲಿ ಮಾತ್ರ ಕನ್ನಡ/ತಾಯ್ಯಾಡಿಯನ್ನು ಇವತ್ತಿಗೂ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಭಾರತದಲ್ಲಿ ಇನ್ನೂ ಕೂಡ ಇಂಗ್ಲಿಷನ್ನು ನಿಸ್ಪಂದೇಹವಾಗಿ ಸೃಜನಶೀಲ ಹಾಗೂ ಸ್ವಯಂ ಅಭಿವೃದ್ಧಿಯ ಮಾಧ್ಯಮವನ್ನಾಗಿ ಪರಿಗಣಿಸಲಾಗಿದೆ. ನುಡಿಯ ಆಯ್ದು, ಬಳಕೆಯ ವಿನ್ಯಾಸಗಳು ಹಾಗೂ ಶಿಕ್ಷಣ ಮಾಧ್ಯಮದ ಸ್ವರೂಪವನ್ನು ನಿಗಾಯಿಟ್ಟು ಗಮನಿಸಿದರೆ, ಇಂಗ್ಲಿಷನ ಅಸ್ತಿತ್ವಕ್ಕೆ ನಾವು ಕೊಟ್ಟಿರುವ ಮಹತ್ವ ಎಂತಹದು ಹಾಗೂ ನಮ್ಮ ಸಾಮಾಜಿಕ ವಿಳಿ ಮತ್ತು ಬೆಳವಣಿಗಾಗಿ, ನಾವು ಇಂಗ್ಲಿಷನ್ನು ಆಶ್ರಯಿಸಿಕೊಂಡ ರೀತಿಗಳು ಯಾವ ಬಗೆಯವು ಎಂಬುದು ಗೊತ್ತಾಗುತ್ತದೆ. ನಗರ, ಪಟ್ಟಣ ಇಲ್ಲವೇ ಗ್ರಾಮೀಣ ಪ್ರದೇಶಗಳ ಎಂಬೆಲ್ಲ ಪ್ರಬೇಧಗಳ

ಹೊರತಾಗಿಯೂ, ಇಂಗ್ಲಿಷು ನುಡಿಯ ಬಗೆಗಿನ ಗೀಳು ನವ್ಯನ್ನು ಆವರಿಸಿಕೊಂಡಿರುವುದು ಹೇಗೆ ಅನ್ನವುದನ್ನು ಇಲ್ಲಿ ನೋಡಬಹುದು. ನುಡಿಯ ಅಧಿಕಾರ ಹಾಗೂ ಅದು ಪಡೆದುಕೊಳ್ಳುವ ಗೌರವವನ್ನು ವ್ಯಾಖ್ಯಾನಿಸುವುದು, ಈ ನುಡಿಯು ಯಾವೆಲ್ಲ ವಲಯಗಳಲ್ಲಿ ಹೇಗೆ ಬಳಕೆಯಾಗುತ್ತದೆ ಎಂಬುದನ್ನು ನೆಲೆಯಾಗಿಸಿಕೊಂಡಿರುತ್ತದೆ. ಭಾರತದ ಭಾಷಿಕ ಸನ್ನಿಹಿತದಲ್ಲಿ ಇಂಗ್ಲಿಷಿಗೆ ಅತಿಯಾದ ಮಹತ್ವ ಸಿಗುತ್ತಿರುವುದೇ ಈ ಕಾರಣದಿಂದ. ಇಂಗ್ಲಿಷು ಕೇವಲ ದೇಶಿ ನುಡಿಗಳನ್ನು ಮಾತ್ರ ಪಲ್ಲಗೊಳಿಸುತ್ತಿಲ್ಲ ಬದಲಾಗಿ ಅವುಗಳು ಬಳಕೆಯಾಗುತ್ತಿರುವ ವಿವಿಧ ವಲಯಗಳನ್ನೂ ಆಕ್ರಮಿಸಿಕೊಳ್ಳುತ್ತಿದೆ [ಶ್ರೀಧರ ಮತ್ತು ಶ್ರೀಧರ, 1986]. ಭಾಷಾ ಬಳಕೆಯ ವಲಯಗಳ ವಿಶೇಷಣೆ ಹಾಗೂ ಭಾಷಿಕ ಧೋರಣೆಗಳ ನಡುವೆ ಅಂತಸ್ಥಂಬಂಧಗಳಿವೆ. ನುಡಿಯೊಂದು ಬಳಕೆಯಾಗುವ ವಲಯಗಳನ್ನು ನಿಶ್ಚಯಿಸಲು ಆಯು ಭಾಷಿಕರ ಧೋರಣೆಗಳು ಸಹಾಯ ಮಾಡುತ್ತವೆ. ಸಮೂಹಗಳಲ್ಲಿ ನುಡಿಗೆ ಇರುವ ಸಾಧನವನ್ನೂ ಇಂತಹ ವಿಶೇಷಣೆಗಳು ಬಳ್ಳಿಸುತ್ತವೆ. ನುಡಿ ಬಳಕೆಯ ವಲಯಗಳ ವಿಶೇಷಣೆಯು, ವಿವಿಧ ಸನ್ನಿಹಿತಗಳಲ್ಲಿ ಭಾಷಿಕರ ನುಡಿ ಆಯ್ದಿಗಳನ್ನು ಅರಿಯುವುದಕ್ಕೂ ಒತ್ತಾಸೆಯಾಗುತ್ತದೆ. ಏಕೆಂದರೆ ಇಂಗ್ಲಿಷು ಶುದ್ಧ ಮತ್ತು ಸಂಕರ ಈ ಎರಡೂ ರೂಪಗಳನ್ನು ಬಳಗೊಂಡಿರುವಂತೆ, ವೈಯಕ್ತಿಕ ಹಾಗೂ ಹಲವು ಬಗೆಯ ಕಸುಬಿನ ವಿವಿಧ ವಲಯಗಳನ್ನೂ ಆಕ್ರಮಿಸಿಕೊಂಡಿದೆ. ಈಗಾಗಲೇ ಚರ್ಚಿಸಿದಂತೆ, ಭಾರತವು ಬಹುಭಾಷಿಕ ನಾಡು ದಿಟ. ಆದರೆ ದಟ್ಟಿಣ ಮತ್ತು ಉತ್ತರದ ಪ್ರದೇಶಗಳ ನಡುವೆ ಸಂವಹನ ನಂಬಣ್ಣ ನೆರವೇರಿಸಲು ಇಂಗ್ಲಿಷನ್ನು ಒಷ್ಟಿಕೊಳ್ಳಲಾಗಿದೆ. ಬಹುತೇಕವಾಗಿ ಇಂಗ್ಲಿಷು ನುಡಿಯನ್ನು ಒಂದು ತಂತ್ರವನ್ನಾಗಿ ಬಳಸಲಾಗುತ್ತದೆ. ಈ ತಂತ್ರದ ಹಿಂದನ ಗುರಿ ಮಾತ್ರ ಅತ್ಯಂತ ನಿಜ್ಞಳವಾಗಿದೆ. ಅದೇನೆಂದರೆ ದೇಶಿ ನುಡಿಗಳ ಚೈತನ್ಯವನ್ನು ಕುಗಿಸುವ ಮತ್ತು ಅವುಗಳನ್ನು ನಿರೂಪಿಸುತ್ತಿದ್ದರೂ ನುಡಿಗಳನ್ನಾಗಿ ಉದ್ದೇಶವನ್ನು ಇಂತಹ ತಂತ್ರಗಳು ಹೊಂದಿರುತ್ತವೆ. ಇವತ್ತಿನ ಎಳೆಪೀಠಿಗಳು ಇಂಗ್ಲಿಷಿನ ಬೆನ್ನು ಬಿದ್ದಿರುವುದನ್ನು ಗಮನಿಸಿದರೆ, ಈ ತಂತ್ರಾರ್ಥಿಯ ಮನ್ನಾರ್ಪು ಈಡೇರಿದಂತಿದೆ. ಈ ಎಳೆಪೀಠಿಗೆ ತಮ್ಮ ತಾಯ್ಯುಡಿಯಲ್ಲಿ ಸಂವಹನವನ್ನು ನಡೆಸುವಾಗಲೂ, ಇವರು ಬಹುತೇಕವಾಗಿ ಇಂಗ್ಲಿಷು ಪದಕೋಶವನ್ನೇ ಅವಲಂಬಿಸಿರುತ್ತಾರೆ. ನುಡಿ ಬಳಕೆಯ ಮೂಲ ರಚನೆಗಳು ಭಾಷಿಕ ಅಂತರ್ಗತ [ಲಿಂಗ್ವಿಸಿಕ್ ಇನ್ಟ್ರಾನ್ಸಿಕ್] ವಿದ್ಯಮಾನಗಳಿಗೆ ಸಂಬಂಧಿಸಿದ್ದಾಗಿದೆ. ಆದರೆ ಯಾವುದೇ ನುಡಿ ಬಳಕೆಯ ನೆಲೆಗಳು ಈಗ ವಾಸ್ತವಿಕ [ಎಕ್ಸ್ಟ್ರಾನ್ಸಿಕ್] ಸಂಗತಿಗಳಾದ, ವಾಸಸ್ಥಳ, ಶಿಕ್ಷಣ ಮಾಧ್ಯಮ, ನುಡಿಯೊಂದಕ್ಕೆ ವ್ಯಕ್ತಿಯೊಬ್ಬನು ತೆರೆದುಕೊಂಡ ಪ್ರಮಾಣ, ನುಡಿ ಬಳಕೆಯ ಪ್ರಮಾಣ ಹಾಗೂ ನುಡಿಗೆ ಇರುವ

ಫನತೆ ಇತ್ಯಾದಿ ಸಂಗತಿಗಳನ್ನು ನೆಮ್ಮೆಕೊಂಡಿರುತ್ತವೆ. ಕನ್ನಡವು ಕೂಡ ಒಂದು ಪರಿಸರವೇ ಸರಿ. ಆದರೆ ಇಂಗ್ಲಿಶ್‌ಗೆ ದಕ್ಷಿಣವ ಚೈತನ್ಯಶೀಲ ಪರಿಸರ ಮಾತ್ರ ಕೇವಲ ಸಾಮಾಜಿಕ ಪ್ರಯತ್ನದಿಂದ ಬಂದಿರುವುದಲ್ಲ. ಬದಲಾಗಿ ಅದು ಸಾಂಸ್ಕೃತಿಕ ಮತ್ತು ಭಾಷಿಕ ರಾಜಕಾರಣದ ಕುರುಹು ಆಗಿರುತ್ತದೆ. ಸಾಮಾಜಿಕ ಭಾಷಾಶಾಸ್ತ್ರೀಯ ಪರಿಕರಗಳನ್ನು ಬಗ್ಗಿಸಿಕೊಂಡು ಇಲ್ಲಿಯ ಚರ್ಚೆಗಳನ್ನು ಬೆಳೆಸಿದರೆ, ಭಾಷಿಕ ರಾಜಕಾರಣದ ಚಹರೆಗಳು ಇನ್ನಷ್ಟು ನಿಷ್ಳಳಗೊಳ್ಳುತ್ತವೆ. ಈ ಮುಂದಿನ ಕೆಲವು ಕಾರಣಗಳ ಪರಿಣಾಮವಾಗಿ ಕನ್ನಡ ಮತ್ತು ಇಂಗ್ಲಿಶ್ ಬಳಕೆಯ ಪರಿಸರವನ್ನು ಹೇಗೆ ರಾಜಕೀಯಗೊಳಿಸಲಾಗಿದೆ ಎಂಬುದನ್ನು ನೋಡಬಹುದು;

1. ಇಂಗ್ಲಿಶ್ ನುಡಿ ಸಂಪಾದಿಸಿದ ಫನತೆಯ ಆಧಾರದ ಮೇಲೆ ಆ ನುಡಿಯ ಬಳಕೆಯ ವಲಯಗಳು ಮೈದಾಳುತ್ತವೆ.
2. ಇಂಗ್ಲಿಶ್‌ಗೆ ಸಿಕ್ಕಿರುವ ಸಾರ್ವಜನಿಕ ಬೇಡಿಕೆ, ಜನಪ್ರಿಯತೆ, ಗುರುತು ಹಾಗೂ ಈ ನುಡಿ ಗುರುತಿಸಿಕೊಂಡ ಸಾಮಾಜಿಕ ಪ್ರತಿಷ್ಠೆಯ ಪ್ರಭಾವದ ಕಾರಣ ಇವತ್ತು ಈ ನುಡಿಯು ಜನಪ್ರಿಯತೆಯ ಉತ್ತಂಗದಲ್ಲಿದೆ.
3. ಒಮ್ಮೆತೇಕರು ಇಂಗ್ಲಿಶ್ ನುಡಿಯನ್ನು, ಜಾಳನದ, ಉದ್ಯೋಗದ ಹಾಗೂ ಶಿಕ್ಷಣದ ಬಾಗಿಲೆಂದು ತಿಳಿದಿರುತ್ತದೆ.
4. ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ವಿಸ್ತರಿಸುವಲ್ಲಿ ಹಾಗೂ ತಮ್ಮ ನುಡಿ ಸಮೂಹಗಳಲ್ಲಿ ಇಕ್ಕಿತ್ತೆಯ ಭಾವನೆಯನ್ನು ಉಂಟು ಮಾಡಲು ಮಾತ್ರ ತಾಯ್ದಾಗಳು ಪ್ರಯೋಜನಕಾರಿ ನೆಲೆಗಳು ಆಗಿರುತ್ತವೆ.
5. ಜನರು ಕನ್ನಡವನ್ನು ಬಳಸುತ್ತಿದ್ದರೂ ಕೂಡ ತಮ್ಮ ಪ್ರತ್ಯೇಕ ಗುರುತುಗಳನ್ನು ಇಂಗ್ಲಿಶ್‌ನಿಂದಲೇ ರೂಪಿಸಿಕೊಳ್ಳುತ್ತಾರೆ.

ನುಡಿ ಸಂಸ್ಕೃತಿ ಹಾಗೂ ಸಮೂಹಗಳ ದನಿ ಇವೆರಡೂ ವಿದ್ಯಮಾನಗಳ ನೆಲೆಯನ್ನು ಹೊಂದಿರುತ್ತದೆ. “ನುಡಿಯನ್ನು ಯಾರಾದರೂ ತಮ್ಮ ಸ್ವಂತದನ್ನಾಗಿಸಿಕೊಳ್ಳಿದ್ದರೆ, ತಮ್ಮದೇ ವಿಶಿಷ್ಟ ದಾಟಿಯಲ್ಲಿ ದ್ವಾರಿಸಿದ್ದರೆ....” ಆಯಾ ಸಮೂದಾಯಗಳ ಸಂಸ್ಕೃತಿ ಹಾಗೂ ದನಿಗೆ ಅದರಿಂದ ಯಾವುದೇ ಪ್ರಯೋಜನವಾಗಲಾರದು ಎಂದು ಕ್ರಮ್ಮ [2010] ಅವರು ಅಭಿಪ್ರಾಯಪಡುತ್ತಾರೆ. ಒಂದು ವೇಳೆ ನಾವು, ಅಮೇರಿಕ ಹಾಗೂ ಬ್ರಿಟನ್‌ನಲ್ಲಿ ಮಾತ್ರ ಮಾತನಾಡುವ ದೇಶಿ ಇಂಗ್ಲಿಶನ್ನು ಕುರಿತು ಚರ್ಚಿಸುವುದಾದರೆ, ಅಂತಹವೇಂದು ಇಂಗ್ಲಿಶನ್ನು ಯಾವುದೇ ಒಂದು ನಿಯಂತ್ರಿತ ಸರಕಿಗೆ ಮಾತ್ರ ಮಾರ್ಪಡಿಸಿದಂತಾಗುತ್ತದೆ. ಬೇರೆ ದೇಶಗಳು ಹಾಗೂ ಸಂಸ್ಕೃತಿಗಳು ಇಂಗ್ಲಿಶನ್ನು ತಮ್ಮದಾಗಿಸಿಕೊಳ್ಳಲಾರವು.

ಅದೇ ವೇಳಿಗೆ ಇಂಗ್ಲಿಷನ್ನು ನಮ್ಮದಾಗಿಸಿಕೊಳ್ಳುವುದು ಅಂದರೆ, ನಮ್ಮ ದೇಶಿ ನುಡಿಗಳನ್ನು ಸಾಂಸ್ಕೃತಿಕ ಅಪಾಯಗಳಿಗೆ ಬದ್ದಿಕೊಳ್ಳುವುದು ಎಂದೇ ಅರ್ಥ, ಇಂಗ್ಲಿಷು ನುಡಿಯ ಎನ್ನುವುದು, ನಮ್ಮ ದೇಶಿ ನುಡಿಗಳ ಪರಿಸರದಲ್ಲಿ, ಅದು ಹೆಚ್ಚುವರಿಯಾಗಿ ಇರಬೇಕಾದದ್ದೇ ಹೊರತು ಅದುವೇ ನಮ್ಮ ಸಾಮಾಜಿಕ-ರಾಜಕೀಯ ಅಂಶಿತೆಯ ವಿನ್ಯಾಸವಾಗಿಕೂಡು [ಪ್ರಭು, 2009]. ನಮ್ಮ ನುಡಿಗಳನ್ನು ಬಲಿಕೊಟ್ಟಿ ಇಂಗ್ಲಿಷನ್ನು ನಮ್ಮ ಶಿಕ್ಷಣ ವ್ಯವಸ್ಥೆಯೋಳಗೆ ಬಿಟ್ಟಿಕೊಳ್ಳುವುದು ಅಂದರೆ, ಪ್ರಜಾಪ್ರಭುತ್ವಕ್ಕೆ ಎದುರಾದ ಧೋರಣೆಯಾಗುತ್ತದೆ. ಇಂತಹ ಧೋರಣೆಗಳನ್ನೂ ಕಡೆಗಳಿಸಿ, 21ನೇ ಶತಮಾನದಲ್ಲಿ ಜಾಗತಿಕವಾಗಿ, ಅಂತಾರಾಷ್ಟ್ರೀಯವಾಗಿ ಮುಕ್ತವಾದ ನಂಟಸ್ತಿಕೆಯನ್ನು ಬೆಳೆಸಿಕೊಳ್ಳಲು ಹಾಗೂ ವಿಮರ್ಶೆ ಕರ್ಮಾಣಂಗಗಳನ್ನು ಮೈಗ್ರಾಡಿಸಿಕೊಳ್ಳಲು, ಇಂಗ್ಲಿಷು ಹೆದ್ದಾರಿಯಾಗಿದೆ ಎಂಬ ನಂಬಿಕೆಗಳು ಬೇರೂರಿವೆ. ಈ ಧೋರಣೆ ಕೇವಲ ಜಾಗತಿಕ ನಂಟಸ್ತಿಕೆಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ಸಂಘರ್ಷ ನಿವಾರಣೆ, ತಾಳಿಕೆ ಗುಣ ಹಾಗೂ ಅನುಭಾವ ಎಂಬತ್ವಾದಿ ಬದುಕಿನ ಮೌಲ್ಯಗಳನ್ನು ನೆಲೆಗೊಳಿಸಲು ಕೂಡ ಇಂಗ್ಲಿಷು ಒತ್ತಾಸೆಯಾಗುತ್ತದೆ. ಆದರೆ ಇಂಗ್ಲಿಷಿನ ಇನ್ನೊಂದು ಬದಿಯನ್ನು ನೋಡಿದರೆ, ಇದು ವರ್ದಿ ಸಂಘರ್ಷವನ್ನು, ಸಾಮಾಜಿಕ ಬಿರುಕುಗಳನ್ನು ಹಾಗೂ ಸಾಂಸ್ಕೃತಿಕ ತಾರತಮ್ಯವನ್ನು ಬಿಗಡಾಯಿಸುತ್ತದೆ ಎಂಬ ವಾದಗಳನ್ನು ಮನಗಾಣಬಹುದು. ಅಪ್ಪೆಯಲ್ಲದೇ, ಇಂಗ್ಲಿಷು ಮೇಲ್ಪರಗಳ, ನಗರ ಕೇಂದ್ರಗಳ ಪರವಾದ ನಿಲುವುಗಳನ್ನು ಮಾತ್ರ ಹೊಂದಿರುತ್ತದೆ. ಒಟ್ಟಾರೆಯಾಗಿ, ಇಂಗ್ಲಿಷು ನಮ್ಮ ಬದುಕಿನ ಗ್ರಹಿಕೆಯಾಗದು, ಸಾಮಾಜಿಕರಣ ಮಾಧ್ಯಮವಾಗದು, ಶಿಕ್ಷಣದ ಆಶೋತ್ತರಗಳನ್ನು ಈಡೇರಿಸದು ಎಂಬೀ ವಾಸ್ತವಗಳನ್ನು ಮಾತ್ರ ಅಲ್ಲಾಗಳಿಯುವಂತಿಲ್ಲ. ಕನ್ನಡದ ಬದುಕಿಗೂ ಮತ್ತು ಇಂಗ್ಲಿಷು ನುಡಿಯ ನಡುವೆ ಯಾವುದೇ ಬಗೆಯ ನಂಟನ್ನು ಮಾತ್ರ ಕಂಡುಕೊಳ್ಳಲು ಸಾಧ್ಯವಿಲ್ಲವೆಂಬುದು ಈ ಹೊತ್ತಿನ ದಿಟ.

## ೪.

### ಕನ್ನಡಕ್ಕೆ ಒದಗಿದ ಕುತ್ತುಗಳು: ಇಂಗ್ಲಿಷು ನುಡಿಯ ಸಾಂಸ್ಕೃತಿಕ ರಾಜಕಾರಣ

ಜಗತ್ತಿನಾದ್ಯಂತ ಇವತ್ತು ಇಂಗ್ಲಿಷು ನುಡಿ ವಹಿಸಬಹುದಾದ ಪಾತ್ರದ ಬಗೆಗೆ ನಾವು ಕೇಳಬಹುದಾದ ಕೇಳಿಗಳು ಸಾಕಷಿಸುವೆ. ಆದರೆ ಈ ಕೇಳಿಗಳ ಸ್ವರೂಪವನ್ನು ಅರಿಯಲು ಹಾಗೂ ಇಂಗ್ಲಿಷಿನ ಅಸ್ತಿತ್ವವನ್ನು ನಿರ್ಣಯಿಸಲು ನಾವು ಎಷ್ಟೋ ವರುಷಗಳಿಂದ ಹೊಗಾಡುತ್ತೇವೆ ಬಂದಿರುತ್ತೇವೆ ಎಂಬುದನ್ನು ನಿಗಾವಹಿಸಿ ನೋಡಬೇಕಾಗಿದೆ. ಇಂಗ್ಲಿಷನ್ನು ಜಾಗತಿಕ ನುಡಿಯಾಗಿಸುವ ಸಾಂಸ್ಕೃತಿಕ ರಾಜಕಾರಣ, ಜಗತ್ತಿನಾದ್ಯಂತ ಈ ನುಡಿಯ ಹರಡುವಿಕೆಯಿಂದ ಉಂಟಾಗುವ ಪರಿಣಾಮಗಳು, ವಸಾಹತು ನುಡಿಗಳ ನೀತಿ ಮತ್ತು ಇಂಗ್ಲಿಷು ಹಾಗೂ ಇಂಗ್ಲಿಷು ನುಡಿ ಕಲಿಕೆ

ಹೀರಿತ ವಿಮರ್ಶೆಕ್ಕೆ ನೋಟಗಳು, ವಿಧಾನಗಳು ಎಂಬೆಲ್ಲ ಕೇಳ್ಣಿಗಳಿಗೆ ಬದಲಾಗಳನ್ನು ಕಂಡುಕೊಳ್ಳುವ ಓದುಗಳು ಈಗಾಗಲೇ ಬೇರೆ ಬೇರೆ ಸಾಂಸ್ಕೃತಿಕ ಸನ್ನಿಹಿತದಲ್ಲಿ ನಡೆಯುತ್ತವೆ. ಬಹುತೇಕ ಇಂತಹದೇ ಕೇಳ್ಣಿಗಳು ಕನ್ನಡದ ಸಾಂಸ್ಕೃತಿಕ ಸನ್ನಿಹಿತದಲ್ಲಿ ಎದುರಾಗುತ್ತವೆ. ನಮ್ಮ ಸಾಚಾಚಿಕ್ರಾಜ್ಯಾಯ ಒಟ್ಟು ಪರಿಸರವನ್ನು ನೆಲೆಯಾಗಿಸಿಕೊಂಡು, ಇಂಗ್ಲಿಶ್ ನುಡಿ ಬಗೆಗಿನ ಕೇಳ್ಣಿಗಳನ್ನು ಇಲ್ಲಿ ಎದುರಾಗುವಾಗ, ಪರಿಣಾಮ ಮತ್ತು ಪ್ರಭಾವಗಳ ಸ್ಥರೂಪವನ್ನು ಸಾಮನ್ಯೇಕರಿಸಿ ನೋಡಲು ಸಾಧ್ಯವಿಲ್ಲ. ಹಾಗಾಗಿ ಕನ್ನಡ ನುಡಿ/ಸುಡಿ ಸಮೂಹಗಳು ಇಂಗ್ಲಿಶ್ ನುಡಿ ಜೊತೆಗೆ ಒಡನಾಟವನ್ನು ಬೇಕೆಂದು, ಆ ನುಡಿಯ ಯಜವಾನ್ಯವನ್ನು ಪ್ರತಿರೋಧಿಸುವ ಇಲ್ಲವೇ ಇಂಗ್ಲಿಷ್‌ನೋಂದಿಗೆ ಪ್ಯೇಮೋಟಿ ಮಾಡುವ ವಿನ್ಯಾಸಗಳು ಎಂತಹವು ಎಂಬುದನ್ನು ಪತ್ತೆಹಚ್ಚಿ ನೋಡುವ ಜರೂರಿದೆ. ಈ ಎಲ್ಲ ಸಂಗತಿಗಳನ್ನು ಕುರಿತು ಚರ್ಚಿಸುವಾಗ, ಇಂಗ್ಲಿಶ್ ನುಡಿ ಬಗೆಗಿನ ವ್ಯಾಖ್ಯಾಣಗಳು ವರೋಧಾತ್ಮಕ ನೆಲೆಯನ್ನು ಪಡೆದುಕೊಳ್ಳುವ ಅಪಾಯವು ಇಲ್ಲಿ ತಲೆಮೋರಬಹುದು. ಆದರೆ ಇಂಗ್ಲಿಶ್ ನುಡಿಗಳು ಅಸಂಗತವಾದ ವ್ಯಾಖ್ಯಾಣಗಳಾಗಿ ಇರಲಾರವು ಎಂಬುದನ್ನು ಮಾತ್ರ ಇಲ್ಲಿ ನಿಷ್ಕಳವಾಗಿ ಹೇಳಬಹುದು.

ಇರಲಿ, ಒಂದು ರೂಪಕದ ಮೂಲಕ ಇಂಗ್ಲಿಶ್ - ಕನ್ನಡ ನುಡಿಗಳ ನಡುವಳಿ ನಂಟಸ್ತಿಕೆಯ ವಿನ್ಯಾಸಗಳನ್ನು ವಿವರಿಸಬಹುದೆಂದು ಕಾಣುತ್ತದೆ. ದ್ಯೌಜಾಚಾರ್ಯರು ಏಕಲವ್ಯವನ ಹೆಬ್ಬರಳನ್ನು ಗುರುದಕ್ಷಿಣೆಯಾಗಿ ಪಡೆದಿರುವ ಸಂಗತಿಯನ್ನು ನಾಯಿ ಹಾಗೂ ಅನಾಯಿದ ಚೌಕಟ್ಟಿಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಕನ್ನಡ-ಇಂಗ್ಲಿಷ್ ನಂಟನ್ನು ಏಕಲವ್ಯ ಮತ್ತು ದ್ಯೌಜಾರಿಗೆ ಹೋಲಿಸಿದರೆ, ಈ ನಂಟಸ್ತಿಕೆಯನ್ನು ಮಹಾಭಾರತದ ಚೌಕಟ್ಟಿಗೆ ಒಗ್ಗಿಸಿಕೊಂಡು ನೋಡಬಾರದು. ಹೋರತಾಗಿ ಇದನ್ನು ಎರಡು ನುಡಿಗಳ ನಡುವಳಿ ಸಾಂಸ್ಕೃತಿಕ ರಾಜಕಾರಣದ ಎರಡು ವಿನ್ಯಾಸಗಳನ್ನಾಗಿ ಗ್ರಹಿಸಬೇಕು. ವಸಾಹತೋತ್ತರ ಸಂದರ್ಭದ ನುಡಿ ರಾಜಕಾರಣದಲ್ಲಿಯೂ ಶೂಡ ನಡೆಯುವ ಸಾಂಸ್ಕೃತಿಕ ರಾಜಕಾರಣ ಎಷ್ಟುಂದು ಸಮೂಹ ವಿರೋಧ ಆಗಿರುತ್ತದೆ ಎಂಬುದನ್ನು ಈ ಹೋಲಿಕೆಯಿಂದ ತಿಳಿಯಬಹುದು. ಹಾಗಾಗಿ ಕನ್ನಡ ನುಡಿಯನ್ನು ಏಕಲವ್ಯನನ್ನಾಗಿ, ಇಂಗ್ಲಿಶ್ ನುಡಿಯನ್ನು ದ್ಯೌಜಾಚಾರ್ಯರನ್ನಾಗಿ ವಿವರಿಸಿಕೊಂಡರೆ, ಇಂಗ್ಲಿಶ್ ನುಡಿಯ ರಾಜಕಾರಣ ತಾನಾಗಿಯೇ ಕಾಣುತ್ತದೆ. ಈ ರೂಪಕವನ್ನೇ ವಿವರಿಸುವ ಬಗೆಯನ್ನು ಇಲ್ಲಿ ನಿಗಾಯಿಟ್ಟು ನೋಡಿದರೆ ಇಂಗ್ಲಿಶ್, ಸಂಸ್ಕೃತ ನುಡಿಗಳಂತಹ ರಾಜಕಾರಣ ನಮಗೆ ಇನ್ನಪ್ಪು ಮನವರಿಕೆಯಾಗುತ್ತದೆ. ಅಂದರೆ ಏಕಲವ್ಯನನ್ನು ಏಕವಚನದಲ್ಲಿ ಮತ್ತು ದ್ಯೌಜಾಚಾರ್ಯರನ್ನು ಬಹುವಚನದಲ್ಲಿ ಅಡ್ಸ್‌ ಮಾಡುವ ರೀತಿ ಸಾಂಕೇತಿಕವಾಗಿ ನುಡಿಗಳ ಅಧಿಕಾರ ಸಂಬಂಧದ ಸ್ಥರೂಪವನ್ನು ಸೂಚಿಸುತ್ತದೆ. ಆದ್ದರಿಂದ ಇಂಗ್ಲಿಶನ್ನು

ಜಾಗತಿಕವಾಗಿ ಹರಡಿಸುವುದೇ ದಿಟವಾದ ಕಾಳಜಿ ಎಂಬ ನಂಬಿಕೆಯನ್ನು ಉಂಟು ಮಾಡಲಾಗುತ್ತಿದೆ. ಆದರೆ ಇಂಗ್ಲಿಷು ಮಟ್ಟಹಾಕುತ್ತಿರುವ ಈ ನಂಬಿಕೆಯಲ್ಲಿ ಯಾವುದೇ ಸ್ಪಷ್ಟತೆಯಿಲ್ಲ ಎಂಬುದು ಕೂಡ ಅಷ್ಟೇ ದಿಟವಾದ ಮಾತಾಗಿದೆ. ಹೌದು, ಇಂಗ್ಲಿಷು ನುಡಿ ಕಲಿಕೆಗಾಗಿ ಅಪಾರ ಸಂಪನ್ಮೂಲ ಮತ್ತೆ ಹಣವನ್ನು ಹೂಡುತ್ತಿರುವುದು ಅತ್ಯಂತ ಸ್ಪಷ್ಟವಾಗಿಯೇ ಇದೆ. ಆದರೆ ಜಗತ್ತಿನ ಎಲ್ಲ ವ್ಯವಹಾರಗಲ್ಲಿ ಇಂಗ್ಲಿಷು ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗೂ ಈ ನುಡಿ ಅಸ್ತಿತ್ವದ ಮೂಲಕವೇ ಜಗತ್ತಿನ ಎಲ್ಲ ಚಟುವಟಿಕೆಗಳು ನೇರವೇರುತ್ತವೆ ಎಂಬುದರಲ್ಲಿ ಮಾತ್ರ ಯಾವುದೇ ಹುರುಳಿಲ್ಲ. ಇಂತಹ ಮಹತ್ವಾಕಾಂಕ್ಷೆಯ ನಿಲ್ಲವು ಹಾಗೂ ಯಾವುದೇ ಒಂದು ನುಡಿಯನ್ನು ಮಾತ್ರ ಇಡೀ ಜಗತ್ತಿನ ನುಡಿಯನ್ನಾಗಿಸುವ ಈ ಹಪಾಹಪಿ ಪಾಜೀಮಾತ್ರೆ ಸಾಮಾಜ್ಯಶಾಹಿ ಧೋರಣೆಗಳ ಪರಿಣಾಮವಾಗಿ ಮಟ್ಟಿಕೊಂಡಿರುವಂತಹದು. ಈ ಆರೋಪಗಳ ಹಿಂದಿನ ಇಂತಹ ಭಾವನೆಗಳೇ, ಇವತ್ತು ಇಂಗ್ಲಿಷು ನುಡಿಯನ್ನು ಅಂತರರಾಷ್ಟ್ರೀಯ ನುಡಿಯನ್ನಾಗಿ ರೂಪಿಸಿವೆ, ಪಕ್ಷಿಷ್ಟಮದ ಅಧಿಕಾರವನ್ನು ನೆಲೆಗೊಳಿಸುವಲ್ಲಿ ಒತ್ತಾಸೆಯಾಗಿವೆ, ಜಾಗತಿಕ ಬಂಡವಾಳಶಾಹಿಗೆ ಮೂರಕವಾಗಿವೆ ಹಾಗೂ ನವ ಉದಾರವಾದ ಸಿದ್ಧಾಂತದ ಪರಿಚಾರಕನಾಗಿ ಇಂಗ್ಲಿಷು ಇವತ್ತು ಅಸ್ತಿತ್ವದಲ್ಲಿದೆ. ಈ ಬೆಳವಣಿಗೆ ಕೇವಲ ಇಂಗ್ಲಿಷು ನುಡಿಯನ್ನು ಜಗತ್ತಿನಾದ್ಯಂತ ಹರಡಿಸಬೇಕು ಎಂಬ ನಂಬಿಕೆ ಮಾತ್ರ ಸೀಮಿತವಾದದ್ದಲ್ಲ. ಬದಲಾಗಿ ಇಂಗ್ಲಿಷಿನ ಮೂಲಕ ಜ್ಞಾನ ಪ್ರವಾಹವನ್ನು ಒದಗಿಸಬೇಕು ಎಂಬ ಹೆಚ್ಚಿಯಕೆಯಿಂದ, ಜಾಗತಿಕ ನುಡಿಯಾಗಿ ಇಂಗ್ಲಿಷು ಎಂಬ ಕಲ್ಪನೆಯನ್ನು ಮಟ್ಟಹಾಕಲಾಗಿದೆ ಎನ್ನುವ ವಾದಗಳಿಗೇನು ಕೊರತೆಯಿಲ್ಲ. ಆದರೆ ಇಂತಹ ಹಕ್ಕಿನ ಚಟುವಟಿಕೆಗಳ ಮೂಲಕ ಇಂಗ್ಲಿಷಿನ ಮಹತ್ವವನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಇಲ್ಲಿ ಅತ್ಯಂತ ನಿಜಿಕೆವಾಗಿ ಕಾಣಬಹುದು. ಇಂಗ್ಲಿಷು ಬೇರೆಲ್ಲ ನುಡಿಗಳಕ್ಕಿಂತ ಹೆಚ್ಚು ಪದಗಳನ್ನು ಹೊಂದಿರುವುದೇ ಇದಕ್ಕೆ ಕಾರಣವೆಂದು ಅನೇಕರು ವಾದಿಸುತ್ತಾರೆ [ಪೆನಿಕುಕ್, 1998]. ಹಾಗೂ ಬ್ರಿಟಿಷರು ತಮ್ಮ ವಸಾಹತು ಸಾಮಾಜಿಕವನ್ನು ನೆಲೆಗೊಳಿಸುವ ಹೊದಲೇ ಅತ್ಯಂತ ವಿಶಾಲವಾದ ಭೋಗೋಳಿಕ ಪ್ರದೇಶವನ್ನು ಬ್ರಿಟಿಷರು ಹೊಂದಿದ್ದರು, ಪರಿಣಾಮವಾಗಿ ಇಂಗ್ಲಿಷು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದೂ ಆರೋಪಿಸಲಾಗಿದೆ. ನಿಷಂಟು ಬರವಣಿಗೆ ನುಡಿಯನ್ನು ನಿರ್ಣಯವಂತೆ, ವಸಾಹತುಶಾಹಿ ಸಾಮಾಜಿಕವನ್ನು ನಿರ್ಣಿಸಿದೆ. ಹ್ಯಾರಿಸ್ [1988:1] ಎಂಬ ಚಿಂತಕನು “ಪ್ರಮಾಣ/ಶಿಷ್ಟ ಇಂಗ್ಲಿಷು ಎಂಬುದು ಐತಿಹ್ಯ” ಎಂಬಿತ್ಯಾದಿ ವಿಷಯಗಳ ಕುರಿತ ಚರ್ಚೆಗಳಲ್ಲಿ ಈ ನಿಲ್ಲವನ್ನು “ಅತ್ಯ ನಿವೇದನಾ ಕಾಲಜ್ಞನ್” [ಸೆಲ್ಫ್ ಘುಲಾಫ್ಲಿಂಗ್ ಪ್ರೋಪೆಸಿ] ಎಂದು ಟೀಕಿಸುತ್ತಾನೆ. ವಾಸ್ತವದಲ್ಲಿ ಪ್ರಮಾಣ ಇಂಗ್ಲಿಂಥಿನ ಕಲ್ಪನೆಯನ್ನು ಆಕ್ಸ್ಪರ್ಡ್ ಇಂಗ್ಲಿಷು

ಪದಕೋಶವನ್ನು ರೂಪಿಸುವ ಸಂದರ್ಭದಲ್ಲಿ ಜೀಮ್‌ ಮರ್ಟೆ ಎಂಬ ನಿಷೇಂಟು ತಜ್ಞನು ಹಂಟು ಹಾಕಿರುವನು. ವಿಕ್ಸೋರಿಯನ್ ಸಿದ್ಧಾಂತದ ನೆಲೆಯಿಂದ ರಾಷ್ಟ್ರೀಯ ಮಾದರಿಯನ್ನು ಗುರುತಿಸುವ ಆದರ್ಥದ ನಿಲುವಾಗಿ ಈ ಪ್ರಮಾಣ ಇಂಗ್ಲಿಶ್ ಕಲ್ಪನೆಯನ್ನು ಮರ್ಟೆ ರೂಪಿಸಿದ್ದನು [ಹಾರಿಸ್:1988:26]. ವಿಲ್ಲಿನೆಸ್ [1994:120] ಅಶ್ಯಂತ ವ್ಯಾಪಕವಾಗಿ ಚರ್ಚಿಸಿದಂತೆ, ಆಕ್ಷಫರ್ಡ್ ಇಂಗ್ಲಿಶ್ ಪದಕೋಶ ಹಾಗೂ ಇತರೆ ವಿಕ್ಸೋರಿಯನ್ ಯೋಜನೆಗಳನ್ನು ನೆಲೆಯಾಗಿಸಿಕೊಂಡು ಕಂಡುಹಿಡಿದ ಅವಿಸ್ಕರಣೀಯ ಚಾರ್ಟ್ರಿಕ್ ಸಂಗತಿಗಳನ್ನು ಜಗತ್ತಿನುದ್ದಕ್ಕೂ ಸಾಮಾಜಿಕವನ್ನು ಕಟ್ಟುವುದಕ್ಕೆ ಅಡಿಗಲ್ಲನ್ನಾಗಿ ಬಳಸಲಾಯ್ದು ಹಾಗಾಗಿ, ಈ ಆಕ್ಷಫರ್ಡ್ ಇಂಗ್ಲಿಶ್ ಪದಕೋಶ ಪ್ರಕ್ರಿಯೆಯು, ಹಲವು ನಿಲುವುಗಳನ್ನು ರೂಪಿಸಿಕೊಂಡಿತು. ಅಂದರೆ, ನಾಗರಿಕಗೋಳಿಸುವ ಸಂಕೇತವನ್ನಾಗಿ ಇಂಗ್ಲಿಶ್‌ನ್ನು ಹೇಗೆ ರೂಪಿಸಬೇಕು, ಕಗ್ಗತ್ತಲೀನಲ್ಲಿರುವ ಜನರನ್ನು ಬೇಳಕಿನಡೆಗೆ ಕೊಂಡೊಂಬ್ಯಲು ಇದನ್ನು ದೀಪವನ್ನಾಗಿಸುವುದು ಹೇಗೆ ಎಂಬಿತ್ಯಾದಿ ನಿಲುವುಗಳು ಈ ಯೋಜನೆಗಳಲ್ಲಿ ಅಡಕವಾಗಿವೆ [ವಿಲ್ಲಿನೆಸ್:1998:200]. ಮಾನವಶಾಸ್ತ್ರೀಯ ನುಡಿಯರಿಗರು ಹೇಳುವಂತೆ, ನುಡಿ ಸಿದ್ಧಾಂತಗಳು ಹಾಗೂ ಪ್ರಥಮತ್ವಗಳು ನುಡಿಯನ್ನು ಸಾಂಸ್ಕೃತಿಕವಾಗಿ ಅರಿಯಬೇಕಾಗುತ್ತದೆ. ಏಕೆಂದರೆ ನುಡಿಗಳು ಬಹುತೇಕವಾಗಿ ರಾಜಕೀಯಗೆಂಡಿರುತ್ತವೆಯೇ ಹೊರತು ಅವುಗಳು ಕೇವಲ ಯಾವುದೇ ವರ್ಗೀಕರಣಕ್ಕೆ ಸೀಮಿತವಾಗಿರಲಾವು.

### ಕನ್ನಡವೆಂಬ ನಂಬಿಕೆಯ ಸತ್ಯ:

ಭಾರತದಲ್ಲಿ ಇಂಗ್ಲಿಶ್‌ನ ಅಸ್ತಿತ್ವವು ಕೂಡ ಕೇವಲ ರಾಜಕೀಯ ಗುರಿಗಳನ್ನು ಮಾತ್ರ ಹೊಂದಿತ್ತು. ಸಮೂಹಗಳ ಯಾವುದೇ ಸಾಂಸ್ಕೃತಿಕ ಆಶೋತ್ತರಗಳನ್ನು ಈಡೆರಿಸುವ ಇರಾದೆಯನ್ನು ಇಂಗ್ಲಿಶ್ ಹೊಂದಿರಲಿಲ್ಲ. ಆದರೆ ಇಂತಹ ನೆಪಗಳನ್ನು ಮಾತ್ರ ಪ್ರಕಟಿಸುತ್ತಲೇ ಇತ್ತು. ಈ ನೆಪಗಳು ಕನ್ನಡದ ಸಾಂಸ್ಕೃತಿಕ ಮತ್ತು ರಾಜಕೀಯ ಗುರಿಗಳನ್ನು ಮರೆಸುವುದಕ್ಕೆ ಬೇಕಾದ ಪರಿಕರಗಳಾದವು. ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವಳಿ ನಂಟು ಯಾವ ಕಾಲದಲ್ಲಿಯೂ ಪರಸ್ಪರ ನಂಬಿಕೆಯನ್ನು ಹೊಂದಿರುವಂತಹದಲ್ಲ. ಬದಲಾಗಿ ಅಧಿನ ಮತ್ತು ಪ್ರಧಾನ ನಂಟಿನ ವಿನ್ಯಾಸದಲ್ಲಿ ಇವೆರಡೂ ನುಡಿಗಳು ವ್ಯವಹರಿಸುತ್ತಿದ್ದವು. ನುಡಿಯೊಂದರ ಉಳಿಗಾಲವು, ಆಯಾ ಸಮೂಹಗಳ ಬದುಕಿನ ಗುರಿಗಳ ವ್ಯಾಪ್ತಿಗೆ ಸಂಬಂಧಪಟ್ಟಿರುತ್ತವೆ. ಹಾಗಾಗಿ ಯಾವ ನುಡಿಗೆ ಸಮೂಹಗಳ ಜಹರೆಗಳನ್ನು ನಿರಂತರವಾಗಿ ಉಳಿಸಿಕೊಳ್ಳುವ ಕಸುವಿರುತ್ತದೆಯೋ, ಅಂತಹ ನುಡಿ ವಾತ್ರ ಬದುಕುಗಳ ನಂಟನ್ನು ಕಳೆದುಕೊಳ್ಳಲಾರದು. ಕನ್ನಡ ನುಡಿಗೆ ಇರುವ ಬದುಕಿನ ಇಂತಹ ನಂಟಸ್ವಿಕೆಯನ್ನು

ಹದಗೆಡಿಸುವ ಗುರಿಯಿಟ್ಟುಕೊಂಡು ಇಂಗ್ಲಿಷು ಭಾರತದಲ್ಲಿ ನೆಲೆನಿಂತಿದೆ. ಇದನ್ನು ಸಾಬೀತುಪಡಿಸುವುದಕ್ಕಾಗಿಯೇ, ಕನ್ನಡದ [ಭಾರತದ ಬಹುತೇಕ ದೇಶಿ ನುಡಿಗಳು] ಮೂಲಕ ಯಾವುದೇ ತಾತ್ತ್ವಿಕ ಏಂಬುಂದಿಗಳನ್ನು ಶಂಗಿತ್ವದಲ್ಲಿ ಮತ್ತು ಸಂಸ್ಕರಣೆಗೆ ಕಾಗಳೇ ನಂಬಿಷಿಟ್ಟಿವೆ. ನುಡಿಯೋಂದು ತಾತ್ತ್ವಿಕ ಅಸಾಧ್ಯತೆಯನ್ನು ಹೊಂದಿರುವುದೇ, ಆ ನುಡಿಯೂ ಎದುರಿಸುವ ಬಹುದೊಡ್ಡ ತೊಡಕಾಗಿದೆ. ಇಂತಹ ಭಾವಾಶಾಸ್ತ್ರೀಯ ನೊನ್ಯತೆಗಳಿಗೆ ಆಯಾ ನುಡಿ ಕಾರಣವಾಗಲಾರದು. ಒಂದು ಆಯಾ ನುಡಿಯನ್ನು ಬಳಸುವ ಸಮುದಾಯ ಇಲ್ಲವೇ ಬೇರೊಂದು ನುಡಿಯ ಹಸ್ತಕೆಪದಿಂದ ಈ ನೊನ್ಯತೆಗಳು ಉಂಟಾಗುತ್ತವೆ. ಕನ್ನಡದ ಸಂದರ್ಭದಲ್ಲಿ ಸಂಸ್ಕೃತ ಮತ್ತು ಇಂಗ್ಲಿಷು ನುಡಿಗಳು ಇಂತಹ ನೊನ್ಯತೆಗಳಿಗೆ ಕಾರಣವಾಗಿವೆ.

ಸಮುದಾಯಗಳನ್ನು ನಿರ್ಜಿಷ್ಟಿಸುವ ಮೂಲತತ್ವಗಳನ್ನು ಈ ಭಾಷಿಕ ನೊನ್ಯತೆಗಳು ಬದಲಾಯಿಸಬಲ್ಲವೇ? ಶೈಕ್ಷಣಿಕ ಸವಲತ್ತುಗಳನ್ನು ಪಡೆದವರನ್ನು ಕೇಳಿದರೆ, ಈ ಕೇಳಿಗೆ ತಕ್ಷದಾದ ಬದಲು ಸಿಗಲಾರದು. ಏಕೆಂದರೆ ಈ ಬದಲು ಇಂಗ್ಲಿಷು ಶಿಕ್ಷಣದ ದುಷ್ಪರಿಣಾಮಗಳಿಂದ ಮೂಡಿರುತ್ತದೆ. ಸಮೂಹಗಳೊಡನೆ ಬೆಳಸಿಕೊಳ್ಳುವ ನಂಟು ಕಳ್ಳುಬಳಿಯ ಸ್ವರೂಪದಲ್ಲಿರುತ್ತದೆ. ಇಂತಹ ನಂಟಿನ ಸಾಮಾಜಿಕತೆ ಪ್ರಕಟಗೊಳ್ಳುವುದು ಆಯಾ ಸಮೂಹಗಳ ನುಡಿಯ ಮೂಲಕವೇ ಹೊರತು ಬೇರೆ ಯಾವುದೇ ವಿದ್ಯಮಾನದಿಂದಲ್ಲ. ಆದರೆ ಆಧುನಿಕ ಶಿಕ್ಷಣದ ಗುರಿ ಮತ್ತು ಆಶಯಗಳು ಈ ಸಾಮಾಜಿಕತೆಯನ್ನು ಕಾಪಾಡುವ ಇರಾದೆಗಿಂತ, ಆರ್ಥಿಕ ಹಿತಾಸ್ತಕಿಗಳ ಬಗೆಗೆ ಹೆಚ್ಚು ಮುತ್ತುವರಿಯನ್ನು ವಹಿಸುತ್ತವೆ. ಹಾಗಾಗಿ ಬದುಕಿನ ನಂಟಕ್ಕಿರುತ್ತಿರುವುದು ಆರ್ಥಿಕ ಮೂಲಗಳಿಗೆ ಮಾತ್ರ ಸೀಮಿತಗೊಂಡು, ಬದುಕಿನ ತಾತ್ತ್ವಿಕತೆಯನ್ನೇ ಬುಡುಮೇಲು ವಾಡಿದೆ. ವ್ಯಾಪಾರದ ಗುರಿಗಳನ್ನೇ ಮುಂದಿಟ್ಟುಕೊಂಡು ಬಂದಿದ್ದ ಇಂಗ್ಲಿಶರಿಗೆ, ಅದು ಹೇಗೆ ಇಲ್ಲಿಯ ಜನರ ಬದುಕಿನ ಸಾರ್ಥಕತೆಯನ್ನು ಕುರಿತು ಯೋಚಿಸಲು ಸಾಧ್ಯ? ಇಂಗ್ಲಿಷು ನುಡಿಗೆ ಇದ್ದಿರಬಹುದಾದ ಆರ್ಥಿಕ ಹಿತಾಸ್ತಕಿಯು, ಜಗತ್ತಿನ ಯಾವುದೇ ತಾಯ್ದುಡಿ ಇಲ್ಲವೇ ದೇಶಿ ನುಡಿಗೆ ಇರುವುದಕ್ಕೆ ಸಾಧ್ಯವೇ ಇಲ್ಲ. ವಿಶ್ವಾತ್ಮಕ ವ್ಯಾಪ್ತಿಯ ದಬ್ಬಾಳಿಕೆಯ [ಸಬ್ಬಗೇಶನ್] ಧೋರಣೆಗಳನ್ನು ಹೊಂದಿರುವ ಇಂಗ್ಲಿಷು ನುಡಿಗೆ ಮಾತ್ರ ಆರ್ಥಿಕ ಹಪಾಹಪಿತನ ಇರುತ್ತದೆ. ಆದರೆ ಸಂಸ್ಕೃತದಂತಹ ನುಡಿಗೆ ಇದ್ದಂತಹ ಹಪಾಹಪಿತನವು ಇದಕ್ಕಿಂತ ಬಿನ್ನವಾಗಿತ್ತು. ಕಾಲ ದೇಶಗಳ ನಡುವಳಿ ಅಂತರಗಳು ಇದಕ್ಕೆ ಕಾರಣವಾಗಿದ್ದರಬಹುದು. ಆದರೆ ಸಂಸ್ಕೃತ ಹಾಗೂ ಇಂಗ್ಲಿಷು ಇವೆರಡೂ ನುಡಿಗಳು ಕೂಡ ತಮ್ಮದೇಯಾದ ಯಜಮಾನಿಕೆ, ದಬ್ಬಾಳಿಕೆ ಹಾಗೂ ಅಧಿಕಾರಗಳನ್ನು

ನಡೆಸುವ ಉದ್ದೇಶ ಇವುಗಳ ಹಂಬಲ ಮತ್ತು ಹಪಾಹಪಿಯಾಗಿತ್ತು. ಆದ್ದರಿಂದ ಸಂಸ್ಕೃತವು ಚೌಧುರ್ಯ ಅತಿಕ್ರಮಣವನ್ನು ಸಾಧಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಮೇರೆದರೆ, ಇಂಗ್ಲಿಶ್ ಅರ್ಥಕ ಮೂಲದ ಆರೋತ್ತರಗಳನ್ನು ಬೆಳೆಸುವ ಮೂಲಕ ತನ್ನ ಪ್ರಾಬಲ್ಯವನ್ನು ಮೇರೆಯೊತ್ತದೆ. ಈ ಎರಡೂ ಬಗೆಯ ಇಕ್ಕಣಿಗಳಲ್ಲಿ ಸಿಕ್ಕಿಕೊಂಡು ಕನ್ನಡವು ನಲಗುತ್ತಿದೆ. “ನಡುಗುತ್ತಿರುದು ವಿಷಂ ಶಿವನ ಕರತಳದೊಳಗೆ ಮಿಡುಕುತ್ತಿರುದು ವಿಷಂ ಹರನ ಕರತಳದೊಳಗೆ” ಎಂದು ಹರಿಹರನು ನಂಬಿಯಿಣಿನ ರಗಳೆಯಲ್ಲಿ ಹೇಳುವಂತಾಗಿದೆ ನಮ್ಮೀ ಕನ್ನಡದ ಸ್ಥಿತಿ. ಇಲ್ಲಿ ವಿಷವೆಂಬುದು ಸಾಧಿಸಿದ ಸಂಕೇತವಾದರೂ, ಅದು ಎರಡು ವಿರುದ್ಧ ಪದಗಳ ಮೂಲಕ ಬದುಕಿನ ಹೊಯ್ದಿಟವನ್ನು ಸೂಚಿಸುತ್ತದೆ. ಅಂದರೆ ಕನ್ನಡದ ಇಕ್ಕಣಿನ ಬದುಕನ್ನು ಕಂಡರಿಸುವ ರೂಪಾತ್ಮಕ ನಿಲುವನ್ನು ಹರಿಹರನ ಈ ಮಾತುಗಳು ಸೂಚಿಸುತ್ತವೆ. ಬದುಕಿನ ಕಣ್ವೋಟದಲ್ಲಿ ನುಡಿ ಮತ್ತು ಸಮೂಹಗಳ ನಂಟಸ್ತಿಕೆ ವಿಚಿತವಾದದ್ದು, ಇದೊಂದು ನಂಬಿಕೆಯ ಸತ್ಯ ಏಕಿಂದರೆ ಈ ಸತ್ಯದಲ್ಲಿ ಸಮೂಹಗಳ ಚೈತನ್ಯವೂ ಇದೆ ಹಾಗೂ ತೀಳಿವೂ ಇದೆ. ಇಂತಹ ನಂಬಿಕೆಯ ಸತ್ಯವನ್ನು ನಾಶಗೊಳಿಸುವ ವಿಷವಾಗಿ ಇಂಗ್ಲಿಶ್, ಕನ್ನಡವನ್ನು ನಡುಗಿಸುತ್ತಿದೆ ಹಾಗೂ ಮಿಡುಕಿಸುತ್ತಿದೆ.

### ಪ್ರಮಾಣಕ್ಕೆ ಖೀಮೆತಗೊಳ್ಳುದ ಕನ್ನಡ:

ನುಡಿ ಪ್ರಮಾಣೀಕರಣ ಎಂಬುದೊಂದು ಮಿಥ್‌ ದಿಟ್. ಆದರೆ ಈ ಮಿಥ್‌ ನುಡಿ ಬಗೆನ ನಂಬಿಕೆಗಳನ್ನು ಹುಸಿಗೊಳಿಸಿದೆ. ನಿರಾಳವೆಂಬ ನುಡಿಯನ್ನು ಪ್ರಮಾಣೀಕರಿಸುವ ಒತ್ತಡಗಳು ಕೇವಲ ಇಂಗ್ಲಿಶ್‌ನಿಂದ ಮಾತ್ರ ತಲೆಯೆತ್ತಲಿಲ್ಲ. ಕನ್ನಡದಲ್ಲಿ ಇಂತಹ ಪ್ರಕ್ರಿಯೆಗಳು ಮೊದಲು ಶುರುವಾದುದು ಸಂಸ್ಕೃತದ ಪ್ರಭಾವದಿಂದಲೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಮಾಣೀಕರಣದ ತೀವ್ರತೆ ಇಮ್ಮಡಿಗೊಂಡಿದ್ದು ಮಾತ್ರ ಇಂಗ್ಲಿಷ್‌ನ ಪ್ರಭಾವದಿಂದ. ಇದಕ್ಕೆ ಎರಡು ಮುಖ್ಯ ಕಾರಣಗಳನ್ನು ಇಲ್ಲಿ ನೀಡಬಹುದು. ಒಂದು ಬರಹ [ಪ್ರಿಂಟಿಂಗ್] ಮತ್ತೊಂದು ಆಧುನಿಕರಣ. ಕ್ರಮೇಣ ಈ ಎರಡೂ ವಿದ್ಯಮಾನಗಳು ಪ್ರಿಂಟ್‌ ಕ್ಯಾಪಿಟಲಿಸಂನ ಕಾರಣದಿಂದ ಒಂದು ಇನ್ನೊಂದನ್ನು ಪ್ರಭಾವಿಸಿ, ಪ್ರಮಾಣೀಕರಣ ಪ್ರಕ್ರಿಯೆಯ ಮೂಲಕ ನುಡಿಗಳ ವೈವಿಧ್ಯತೆಯನ್ನು ಕಡಿತಗೊಳಿಸುವ ಒಪ್ಪಂದಕ್ಕೆ ಕನ್ನಡವು ಬಧ್ವವಾಗುತ್ತಲೇ ಬಂದಿದೆ. ಮಾತಿನ ಹೊಣೆಗಾರಿಕೆಗೆ ಇದ್ದಂತಹ ನಂಬಿಕೆಯ ಸತ್ಯವನ್ನು ಈ ಪ್ರಮಾಣೀಕರಣ ಕ್ರಿಯೆಯೂ ನಮ್ಮೀರಿವಿಗೆ ಇಲ್ಲದಂತೆ ನಾಶಗೊಳಿಸಿತು. ಭಾರತದಲ್ಲಿ ಬಹುತೇಕವಾಗಿ ಸಮೂಹ ಎನ್ನುವುದೇ ವೈವಿಧ್ಯತೆಯ ಸಂಕೇತ. ನುಡಿಯ ವಿಷಯದಲ್ಲಿಯೂ ಕೂಡ ಈ ಮಾತು ಸರಿ. ಸಾಮಾಜಿಕ ಬಹುಭಿತ, ಅಸ್ತಿತ್ವಯ ವಿನ್ಯಾಸಗಳು ಚೈತನ್ಯಗೊಳ್ಳುವುದು ಕೇವಲ ನುಡಿಯ ವೈವಿಧ್ಯಗಳ

ಜೀವಂತಿಕೆಯಿಂದ. ನುಡಿ ವೈಪಿಧ್ಯದ ಅವಸಾನ ಕೇವಲ ನುಡಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಇದು ಜೀವ ವೈಪಿಧ್ಯವನ್ನು ಕಾಣಿದುವ ಸಂಗತಿಯಾಗಿದೆ. ಹಾಗಾಗಿ ಕನ್ನಡ ಪ್ರವಾಣೀಕರಣಗೊಂಡದ್ದು ವಾರಾತ್ರ ಅದರ ಬೆಳವಣಿಗೆಯು ಮೌಲ್ಯವಾಗಲಾರದು. ಇದು ಕನ್ನಡವನ್ನು ಅಪವೋಲ್ಯಗೊಳಿಸುವ ಬಗೆಯಾಗಿರುತ್ತದೆ. ಏಕೆಂದರೆ ಕೆಲವರ ಕನ್ನಡ ಮಾತ್ರ ಮಾನ್ಯಗೊಂಡು, ಉಳಿದವರ ಕನ್ನಡ ಅನಧಿಕೃತ ನೆಲೆಯನ್ನು ಪಡೆದುಕೊಳ್ಳುತ್ತದೆ. ಇಂತಹ ಸಾಮಾಜಿಕ-ಭಾಷಿಕ ಇಬ್ಬಗೆಯನವು ಕೂಡ ಸಮೂಹ ವಿರೋಧಿ ನಿಲ್ಲವು ಆಗಿರುತ್ತದೆ. ಈ ದೃಷ್ಟಿಕಂಪಿಯೇ ಮೇಲ್ಲಿಗಳ ಪರವಾಗಿ ವ್ಯವಹರಿಸುತ್ತದೆ. ಅಂದರೆ, ಅಧಿಕಾರ ಸಂಬಂಧಗಳು ಮೇಲ್ಲಿಗಳ ಮಾತಿನ ರೂಪ, ವರಸೆಗಳನ್ನು ಮಾತ್ರ ಅಧಿಕೃತಗೊಳಿಸುವ ಇರಾದೆಯನ್ನು ಹೊಂದಿರುತ್ತವೆ. ಒಂದೊಂದು ಸಾಮಾಜಿಕ ವಿನ್ಯಾಸವು ಕೂಡ ವಾಸ್ತವಗೊಳ್ಳುವುದು, ಆಯಾ ಸಮಾಜಗಳು ಆಚರಿಸುತ್ತಿರುವ ನುಡಿಗಳೊಂದಲೇ ಎಂಬುದು ನಮಗೆ ಗೊತ್ತಿರುವ ಸಂಗತಿ. ಇಂತಹ ಪ್ರಕ್ರಿಯೆಗಳಲ್ಲಿ ಒಡಕು ಮೂಡಿಸುವ ಮೂಲಕ ಸಾಮಾಜಿಕ ಒಡಕನ್ನು ಬಿಗಡಾಯಿಸಲಾಗುತ್ತದೆ. ಅಂದರೆ, ಬೇರೊಂದು ನುಡಿಯ ನುಸುಳುವಿಕೆಯ ಪರಿಣಾಮದಿಂದ, ಸಮುದಾಯಗಳ ಒಳಗೆ ಒಡಕುಗಳು ವಿರುದ್ಧವುತ್ತವೆ. ಈ ಒಡಕಿನ ಕುರುಹುಗಳು ಅವರವರ ನುಡಿಗಳಲ್ಲಿಯೇ ಪ್ರಕಟಗೊಳ್ಳುತ್ತವೆ, ಆ ಹೊತ್ತಿಗೆ ನುಡಿಗೂ ಮತ್ತು ಸಮುದಾಯಕ್ಕೂ ನಡುವೆ ಅಪನಂಬಿಕೆಯ ನೆಲೆಗಳು ಗಳಿಗೊಳ್ಳುತ್ತವೆ. ಎತ್ತರಗೆಗಾಗಿ ಅಸ್ಪಷ್ಟತೆಯ ಬಗೆಗಿನ ಸಮಸ್ಯೆಗಳು ಬಹುತೇಕವಾಗಿ ಸಾಮಾಜಿಕ ನೆಲೆಯಿಂದ ವಿರುದ್ಧವುತ್ತವೆ ದಿಟ. ಆದರೆ ಈ ಸಮಸ್ಯೆಗಳು ಕೇವಲ ಸಾಮಾಜಿಕ ಸಂಗತಿಗಳಾಗದೇ, ಸಾಮಾಜಿಕ ಭಾಷಾಶಾಸ್ತ್ರೀಯ ಸವಾಲುಗಳಾಗಿ ಮಾರ್ಪಡುತ್ತವೆ. ಲಿಂಗದ ಬಗೆಗಿನ ನಿಲ್ಲವಾಗಳನ್ನು ಕುರಿತು ಜರಿಸುವಾಗಲೂ ಕೂಡ ಇಂತಹದೇ ಸವಾಲುಗಳು ಎದುರಾಗುತ್ತವೆ. ಇತ್ತೀಚಿನ ಶ್ರೀವಾದಿ ಭಾಷಾಶಾಸ್ತ್ರೀಯ ಓದುಗಳು ಹಾಗೂ ಸಾಮಾಜಿಕ ತಾರತಮ್ಯವನ್ನು ಬಣ್ಣಿಸುವ ಮೂಲ ಕಲ್ಪನೆಗಳನ್ನು ಭಾವೇಯ ಒಡಲಿಂದಲೇ ಹೆಚ್ಚುವ ಪ್ರಯೋಗಗಳು ನಡೆಯುತ್ತವೆ. ಈ ವಿಶ್ಲೇಷಣೆಗಳನ್ನು ತಪ್ಪಾಗಿ ವಿವರಿಸುವ ಪ್ರಯೋಗವನ್ನು ಮಾಡುತ್ತಿಲ್ಲ ಬದಲಾಗಿ, ಕೇವಲ ಸಾಮಾಜಿಕ ಸೂಚಕವಾಗಿ ಕೆಲಸ ಮಾಡುವ ನುಡಿಯನ್ನೇ, ಆಯಾ ಸಾಮಾಜಿಕ ಸಮಸ್ಯೆಗಳ ಮೂಲಧಾತುವೆಂದು ಬಿಂಬಿಸಲಾಗುತ್ತದೆ. ವಾಸ್ತವದಲ್ಲಿ ಯಾವುದೇ ನುಡಿಯೂ ಕೂಡ ಜಾತಿ/ವರ್ಗ, ಲಿಂಗ, ಧರ್ಮ ಹಾಗೂ ಸಾಮಾಜಿಕ ಭಿನ್ನತೆಗಳಿಂದ ನಿರ್ದಿಷ್ಟವಾಗಿ ಇರಲಾರದು. ಒಂದುವೇಳೆ, ಅಂತಹವೊಂದು ನುಡಿಯಿದ್ದರೇ, ಅದು ಎಸ್ಟರೆಂಟೊನಂತಹ ಕೃತಕ ನುಡಿಯಾಗಿ ಇರುತ್ತದೆ. ಆದ್ದರಿಂದ ಭಾರತದ ದೇಶಿ ನುಡಿಗಳು ಜಾತಿಯತೆ, ಧಾರ್ಮಿಕ ಭಿನ್ನತೆ, ಲಿಂಗೀಯ ತಾರತಮ್ಯ

ಮುಂತಾದ ಸಾಮಾಜಿಕ ಒಡಕುಗಳಿಗೆ ಕಾರಣವಾಗಿವೆ. ಇವುಗಳಿಂದ ವಿಮೋಚನೆಯನ್ನು ಪಡೆಯಲು ಇಂಗ್ಲಿಶಿನ ಮೋರೆ ಹೋಗುವ ಹಾಗೂ ಯಾವುದೇ ಸಾಮಾಜಿಕ ಒಡಕುಗಳನ್ನು ಈ ನುಡಿಯು ಹುಟ್ಟು ಹಾಕಲಾರದು ಎಂಬ ಮುಗ್ದ ನಂಬಿಕೆಗೆ ಬಲಿಯಾಗುವುದು ಇತ್ಯಾದಿಗಳನ್ನು ಈಚೆಗೆ ನೋಡುತ್ತಿದ್ದೇವೆ. ಆದರೆ ಭಾರತದ ಸಾಮಾಜಿಕ ರಚನೆಗೆ ಹೋರತಾಗಿ ರೂಪಗೊಂಡ ಇಂಗ್ಲಿಶ್ ನುಡಿಯನ್ನು ನೆಲೆಯಾಗಿಸಿಕೊಂಡು, ಭಾರತದೋಳಗಿನ ಸಾಮಾಜಿಕ ವಿನ್ಯಾಸಗಳನ್ನು ಮರುವಿನ್ಯಾಸಗೊಳಿಸುತ್ತೇವೆ, ಮಾನವೀಯಗೊಳಿಸುತ್ತೇವೆ ಎಂಬೆಲ್ಲ ನಂಬಿಕೆಗಳನ್ನು ಬೆಳಸಲಾಗಿದೆ. ಈ ನಿಲುವುಗಳು ಇಂಗ್ಲಿಶಿನಿಂದ ಸಾಧ್ಯಾಗುವುದಾದರೆ, ನಿಶ್ಚಯಾಗಿ ಕನ್ನಡದಿಂದಲೂ ಸಾಧ್ಯ. ಅಂದರೆ ಉದಾರ ಮಾನವತವಾದವನ್ನು ಕೇವಲ ಹೀಬ್ರೂನಲ್ಲಿ ಮೃದಾಳಿದ ಇಲ್ಲವೇ ಇಂಗ್ಲಿಶಿನಲ್ಲಿ ಅನುವಾದಗೊಂಡ ಬೈಬಿಲ್ ಮೂಲಕ ಮಾತ್ರ ಪ್ರಕಟಿಸಲು ಸಾಧ್ಯವೇ? ಕನ್ನಡದ ಸಾಹಿತ್ಯದಲ್ಲಿಯೂ ಇಂತಹ ನಿಲುವುಗಳು ಪ್ರಕಟಗೊಂಡಿವೆ. ನೈತಿಕತೆ, ನೀತಿಗಳು ಹಾಗೂ ಆದರ್ಥದ ವಿನ್ಯಾಸಗಳಿಗೂ ಮತ್ತು ನುಡಿಗೂ ನೇರವಾದ ನಂಟರಲು ಸಾಧ್ಯವಿಲ್ಲ. ಸಂಸ್ಕೃತ ಸಾಹಿತ್ಯದಲ್ಲಿ ನೈತಿಕತೆ, ನೀತಿ ಸೂತ್ರಗಳು, ಆದರ್ಥದ ನಿಲುವುಗಳು ಸಾಕಷ್ಟು ಪ್ರಮಾಣದಲ್ಲಿ ನೆಲೆಸಿಂತಿವೆ. ಆದರೆ ಸಂಸ್ಕೃತ ನುಡಿ ಮತ್ತು ಸಂಸ್ಕೃತವನ್ನು ಆಚರಿಸುವ ಸಮಾಖ್ಯಗಳನ್ನು ಬಹುತೇಕವಾಗಿ ಜೀವವಿರೋಧ ನೆಲೆಗಳನ್ನಾಗಿಯೇ ನಂಬಿಸಿ, ನಂಬಲಾಗಿದೆ. ಧಾರ್ಮಿಕ, ಜಾತೀಯತೆ, ಲ್ಯಂಗಿಕತೆ ಹಾಗೂ ಅಸ್ವಾತ್ಮಿಯಂತಹ ಸಾಮಾಜಿಕ ಕೇಂದ್ರಗಳನ್ನು ಅತೀ ಹಚ್ಚು ಕಾಪಾಡಿದ ನುಡಿಗಳಿಂದರೆ, ಸಂಸ್ಕೃತ ಹಾಗೂ ಇಂಗ್ಲಿಶ್ ಎಂದೇ ಹೇಳಬಹುದು. ಪ್ರಮಾಣೀಕರಣ ಎಂಬಾದು ನುಡಿಗೆ ಸಂಬಂಧಿಸಿದ ಪ್ರಕ್ರಿಯೆಯಾಗಿದ್ದರೂ, ಅದು ಸಾಮಾಜಿಕ, ಸಾಂಸ್ಕೃತಿಕ ಪ್ರಮಾಣೀಕರಣವು ಆಗಿರುತ್ತದೆ. ಹಾಗೂ ಸಾಂಸ್ಕೃತಿಕ ಬಹುಳತೆಯನ್ನು ನಾಶಗೊಳಿಸುವ ಇರಾದೆಯನ್ನೂ, ಈ ಪ್ರಮಾಣೀಕರಣ ಪ್ರಕ್ರಿಯೆ ಹೊಂದಿರುತ್ತದೆ. ಒಳನುಡಿಗಳು ಕೇವಲ ನುಡಿ ಬಹುಳತೆಯನ್ನು ಮಾತ್ರ ಸೂಚಿಸಲಾರವು. ಸಾಮಾಜಿಕ ಬಹುಳತೆಯನ್ನು ಬಿಂಬಿಸುತ್ತದೆ. ಯಜಮಾನಿಕಯ ಸಂಕಧನಗಳಿಗೆ ಪ್ರತಿಯಾಗಿ ಪ್ರತಿರೋಧದ ಸಂಕಧನಗಳು ನೆಲೆಗೊಂಡಿರುವುದು ಒಳನುಡಿಗಳಲ್ಲಿ ಮಾತ್ರ. ಪ್ರಮಾಣ ನುಡಿಯೆಂಬಾದು ಕಲ್ಪಿತ. ಆದರೆ ಒಳನುಡಿಯೆಂಬಾದು ಸಾಮಾಜಿಕ ವಾಸ್ತವ. ವಾಸ್ತವದ ವಿನ್ಯಾಸಗಳನ್ನು ಅಳಿಸುವ ಧೋರಣೆಗಳು ಇಂಗ್ಲಿಶಿನ ಪ್ರೇರಣೆಯಿಂದ ಮೋದಲಾದರೂ, ಇಂತಹ ವಾಸ್ತವದ ವಿನ್ಯಾಸಗಳನ್ನು ಜೀವಂತವಾಗಿಸುವ ನೆಲೆಗಳು ಕನ್ನಡದ ಒಳನುಡಿಗಳ ಮೂಲಕ ಇವತ್ತಿಗೂ ನೆಲೆಸಿಂತಿವೆ. ಸೃಜನಶೀಲ ಅಭಿವೃತ್ತಿಗಳಲ್ಲಿ ಕನ್ನಡದ ವಾಸ್ತವವು ಅಂತರ್ರಜ್ಞಲದಂತೆ ಚೈತನ್ಯಶೀಲವಾಗಿದೆ. ಕನ್ನಡ ಜನತೆಯ ಇಂಗ್ಲಿಶ್ ಕನ್ನಡ ವರಸೆ,

ಹಾವ-ಭಾವಗಳಿಂದ ಕೂಡಿದೆ. ಈ ನಿಲುವೇ ಇಂಗ್ಲಿಷೀನ ಪ್ರಮಾಣೀಕರಣದ ಧೋರಣೆಯನ್ನು ತಿರಸ್ಕರಿಸುವುದಕ್ಕೆ ಸಾಕ್ಷಿಯಾಗಿದೆ. ಭಾರತ/ಕರ್ನಾಟಕದಲ್ಲಿ ಇಂಗ್ಲಿಷೀನ ಪ್ರಬೇಧಗಳು ಮೈದಾಳಲು ಕಾರಣವೇ ಕನ್ನಡ ಇಲ್ಲವೇ ಭಾರತದ ಇತರೆ ದೇಶಿಗಳಾಗಳು. ನುಡಿ ಪ್ರಮಾಣೀಕರಣವು ಪ್ರಭುತ್ವದ ಆದರ್ಶಗಳನ್ನು ಏಕರೂಪೀಕರಣಗೊಳಿವ ತುಡಿತವನ್ನು ಹೊಂದಿರುತ್ತದೆ. ಇಂತಹ ಭಾಷಿಕ ಏಕರೂಪೀಕರಣದ ವಿನ್ಯಾಸಗಳನ್ನು ಪ್ರತಿರೋಧಿಸುವ ಕಸುವು ಇರುವುದು ಒಳನುಡಿಗಳಿಗೆ ಮಾತ್ರ. ಹಾಗಾಗಿ ಪ್ರಮಾಣ ನುಡಿಯು ಎಷ್ಟೇ ನಿಗದಿತ ಹಾಗೂ ಏಕರೂಪಿತ ನಿಲುವುಗಳನ್ನು ಹೊಂದಿದ್ದರೂ ಕೂಡ ಅದು ಸಮಾಹಾಗಳ ನಂಬಿಕೆಯ ಸತ್ಯವಾಗಿದೆ. ಅಂದರೆ ಮಿಲ್ರಾಯ್ [1999:18] ಎಂಬ ಸಾಮಾಜಿಕ ನುಡಿಯಿರಿಗರು ಹೇಳುವಂತೆ, “ವಾಸ್ತವದಲ್ಲಿ ಯಾರು ಕೂಡ ಪ್ರಮಾಣ ನುಡಿಯನ್ನು [ಸಾಫ್ಟಿಂಡರ್ಡ್ ಲ್ಯಾಂಗ್ವೇಜ್] ಮಾತನ್ನಾಡಲಾರು” ಆದರೂ ಪ್ರಭುತ್ವ ತನ್ನ ಹಿತಾಸ್ತಕಿಗಳನ್ನು ಸವೂಹಗಳ ಮೇಲೆ ಹೇರಾವ ಪ್ರಕ್ರಿಯೆಯ ಭಾಗವಾಗಿ ಇಂತಹ ಏಕರೂಪೀಕರಣಗಳು ಮುಂಚೊಳಿಗೆ ಬರುತ್ತವೆ. ಕನ್ನಡ ಹಾಗೂ ಹಲವು ನುಡಿಗಳಿಗೆ, ಈ ಏಕರೂಪೀಕರಣದ ಪ್ರಕ್ರಿಯೆಗಳನ್ನು ನಿರಂತರವಾಗಿ ಎದುರಿಸಲು ಸಾಧ್ಯವಾಗುವುದು, ಅವುಗಳ ಒಡಲಲ್ಲಿ ಮುದುಗಿರುವ ಈ ಒಳನುಡಿಗಳ ಚೈತನ್ಯದಿಂದ ಮಾತ್ರ. ಈ ಚೈತನ್ಯವು ಹಲವು ಬಗೆಗಳಲ್ಲಿ ಪ್ರಕಟಗೊಳ್ಳುತ್ತದೆ. ಪರಿಣಾಮವಾಗಿ ಸಮಾಹಾಗಳ ನಂಬಿಕೆಯ ಸತ್ಯಗಳನ್ನು ಅಳಿಸುವುದಕ್ಕೆ ಇಲ್ಲವೇ ತಿರುಮುವುದಕ್ಕೆ ಪ್ರಭುತ್ವಕ್ಕೆ ಸಾಧ್ಯವಾಗುವುದಿಲ್ಲ. ‘ಜಾಗತಿಕ ಇಂಗ್ಲಿಷುಗಳು’ ಎಂಬ ಪರಿಕಲ್ಪನೆ ತಲೆಯಿತ್ತಲು ಮುಖ್ಯ ಪ್ರೇರಣೆಯೇ, ಸಮಾಹಾಗಳು ಮತ್ತು ಹಾಕುವ ಈ ‘ಒಳನುಡಿ’ ಎಂಬ ಬಂಡಾಯ. ಆದ್ದರಿಂದ ಲೋಕದ ಯಾವುದೇ ನುಡಿಯು ಕೂಡ ಜನರ ನಂಬಿಕೆಯ ಸತ್ಯವಾಗುವುದು ಕೇವಲ ಆಯಾ ನುಡಿಗಳು ಒಳಗ್ಗಾಂಡಿರುವ ಒಳನುಡಿಗಳ ಮೂಲಕ ಮಾತ್ರ. ಪ್ರಮಾಣ ನುಡಿಯೆಂಬುದು ನಿರ್ಣಾತವಾದರೆ, ಒಳನುಡಿಯೆಂಬುದು ವಾತಾವರಣ [ಅಣತ್ಸ್ವೇರ್] ಆಗಿರುತ್ತದೆ.

### ದಲೀತರ ಸಬಲೀಕರಣದ ನೆಲೆಯಾಗಿ ಇಂಗ್ಲಿಷು:

ಯಾವುದೇ ನುಡಿಯು ಸಮಾಹಾಗಳ ಸಬಲೀಕರಣದ ನೆಲೆಯಾಗಬಲ್ಲದು ಎಂಬ ಮಾತೇ ಮೇಲೊಂದಕ್ಕೆ ಅಪಹಾಸ್ಯದಂತೆ ಕಾಣಬಹುದು. ಆದರೆ ಸಮಾಹಾಗಳನ್ನು ಸಬಲೀಕರಿಸುವ ತಾಕತ್ತು ಇರುವುದು ನುಡಿಗಳಿಗೆ ಮಾತ್ರ. ಏಕೆಂದರೆ ಸಮಾಹಾಗಳು ರೂಪಗೊಳ್ಳುವುದು ನುಡಿಯಲ್ಲಿ ಎಂಬ ಕಾರಣಕ್ಕೆ ಒಂದು ಸಂಗತಿಯನ್ನು ಇಲ್ಲಿ ನಿಷ್ಕಳಪಡಿಸುವ ಅನಿವಾರ್ಯವಿದೆ, ಅದೇನೆಂದರೆ ಕೇವಲ ಇಂಗ್ಲಿಷೀನಂತಹ ನುಡಿಗಳ ಮೂಲಕ ಮಾತ್ರ ದಮನಿತ, ಅಂಚಿನ ಹಾಗೂ

ಅಬಲ ಸಮಾಹಗಳನ್ನು ಬಲಗೊಳಿಸಲು ಸಾಧ್ಯವೆಂಬ ನಂಬಿಕೆ ಸರಿಯಲ್ಲ. ನುಡಿಯ ಸಮಾಹಗಳನ್ನು ಸಮಾನಗೊಳಿಸುವ [ಇಕ್ಕಲ್ಯೇಜೇಶನ್] ನೆಲೆಯಾಗಿ ಮೊದಲು ಮಾರ್ಪಡಬೇಕು. ಏಕೆಂದರೆ ಅಸಮಾನತೆ ಎಂಬುದು ಕೇವಲ ಸಾಮಾಜಿಕ ವಾಸ್ತವವಲ್ಲ. ಬದಲಾಗಿ ಅದು ಕಾಗ್ನಿಟ್‌ವೋ ರಿಯಾಲಿಟಿಯೂ ಆಗಿರುತ್ತದೆ. ನುಡಿ ಸಾಮಾಜಿಕ ನೆಲೆಯಾಗಿ ನಮಗೆ ದಕ್ಕವುದು, ಅದು ಮಾನಸಿಕ ವಿದ್ಯಮಾನವಾಗಿ ನಮ್ಮಲ್ಲಿ ನೆಲೆಗೊಂಡಾದ ಮೇಲೆಯೇ. ಅಂದರೇನಾಯ್ದು, ಸಮಾನತೆಯ ತತ್ವ ಪ್ರಜಾಪ್ರಭುತ್ವ ಜಾತ್ಯಾತೀತ ಎಂಬಿತ್ಯಾದ ಮೌಲ್ಯಗಳು ನಮ್ಮೊಳಗೆ ನೆಲೆಪಡೆಯವುದು ಮೊದಲು ಮಾನಸಿಕ ವಾಸ್ತವವಾಗಿ. ಈ ಮೌಲ್ಯಗಳು ಸಾಮಾಜಿಕ ವಾಸ್ತವಗಳಾಗಿ ನಮ್ಮನುಭವಕ್ಕೆ ಬರುವುದು ನುಡಿಯ ಮೂಲಕವೇ. ಮೌಲ್ಯಗಳು, ಆಚರಣೆಗಳು, ಕ್ರಿಯೆಗಳು ಹಾಗೂ ಅನುಭವದ ಒಟ್ಟು ಸ್ವರೂಪ-ವಿನ್ಯಾಸ ಗೋಚರಿಸುವುದು ನುಡಿಯಲ್ಲಿ ಮಾತ್ರ. ಆದರೆ ಇವುಗಳನ್ನು ರಚನಾತ್ಮಕ ಸಂಗತಿಗಳನ್ನಾಗಿ ಮಾತ್ರ ನೋಡಿದೇ, ಸಾಮಾಜಿಕತೆಯ ನೋಟಿ, ಅಸ್ತಿತ್ವ ಅಸ್ತಿತ್ವಗಳಾಗಿಯೂ ಕಾಣಲುತ್ತವೆ ಮತ್ತು ತೋರ್ದುತ್ತವೆ. ಈ ಇಡೀ ಪ್ರಕ್ರಿಯೆ ಸಮಾಜ, ಸಮಾಹ, ಮನಸ್ಸು ಮತ್ತು ಸಂಬಂಧಗಳನ್ನು ಕುರಿತು ಚಿಂತಿಸುತ್ತದೆ. ಅಧಿಕಾರ ಸಂಬಂಧಗಳು, ವರ್ಗ ಸಂಬಂಧಗಳು, ಲೀಂಗೀಯ ಸಂಬಂಧ, ಸಾಮಾಜಿಕ-ಸಾಂಸ್ಕೃತಿಕ ರಾಜಕಾರಣ ಎಂಬೆಲ್ಲ ವಿದ್ಯಮಾನಗಳು ತಲೆಯಿತ್ತುತ್ತವೆ. ಇಲ್ಲಿ ಸಮಾನತೆ ಹಾಗೂ ಅಸಮಾನತೆಯ ಬಗೆಗಿನ ಗೊಂದಲಗಳು ಏರ್ಪಡುತ್ತವೆ. ಏಕೆಂದರೆ ಈ ಎಲ್ಲ ವಿದ್ಯಮಾನಗಳು ಈಗಾಗಲೇ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ರಚನೆಗಳಾಗಿ ರೂಪಗೊಂಡಿವೆ. ಹಾಗೂ ಈ ರೂಪಗಳಲ್ಲಿರುವ ಬಿರುಕು, ಸೀಳು, ಮೇಲು, ಕೀಳು, ಗಂಡು, ಹೆಣ್ಣು ಎಂಬಿತ್ಯಾದ ಸ್ವರೂಪಗಳಲ್ಲಿ ಅಸ್ತಿತ್ವ ಪಡೆಯುತ್ತವೆ. ಹಾಗಾಗಿ ಸಬಲೀಕರಣದ ಪ್ರಕ್ರಿಯೆಗಳು ನಮಗೆ ಇಲ್ಲಿ ಎದುರಾಗುತ್ತವೆ. ಸಮಾಹವನ್ನು ಸಬಲೀಕರಿಸುವುದೆಂದರೆ, ಅವು ಬದುಕುವ ಪರಿಸರದಲ್ಲಿರುವ ಎಲ್ಲ ಬಗೆಯ ಸಂಪನ್ಮೂಲಗಳ ಬಳಕೆ, ಹಕ್ಕು, ಒಡೆತನ ಮುಂತಾದ ವಿದ್ಯಮಾನಗಳಿಗೆ ಸಂಬಂಧಿಸಿದ್ದ ಎಂಬುದು ಮೇಲ್ಮೈಟದಲ್ಲಿಯೇ ತಿಳಿಯುತ್ತದೆ. ಎಲ್ಲಾ ರೀತಿಯ ಸಾಮಾಜಿಕ ನಿಯಂತ್ರಣಗಳನ್ನೂ ಮೀರಿ ಗಾಳಿ, ಬೆಳಕು ಯಥೇಚ್ಚವಾಗಿ ಮತ್ತು ಯಾವುದೇ ಸಾಮಾಜಿಕ ಕೈವಾಡಗಳನ್ನು ಲೇಕ್ಕಿಸಿದೆ ಇವುಗಳು ಸಮಾನವಾಗಿ ಎಲ್ಲರಿಗೂ ದೊರೆಯತ್ತವೆ. ಇಂತಹ ಸಮಾನತೆಯನ್ನು, ಮಿಕ್ಕ ಬಗೆಯ ಸಂಪನ್ಮೂಲಗಳ ವಿಷಯದಲ್ಲಿ ಹೇಳಲು ಸಾಧ್ಯವಿಲ್ಲ. ಈವರೆಗೆ ಚರ್ಚಿಸಿದ ಈ ಎಲ್ಲ ಸಂಗತಿಗಳು, ಬಿಕ್ಕಟ್ಟುಗಳು ಉಂಟಾಗಿರುವುದು ನುಡಿಯ ಕಾರಣದಿಂದಲ್ಲ. ಹಾಗಾಗಿ ಇಂಗ್ಲಿಶ್ ನುಡಿಯಿಂದ ಮಾತ್ರ ಸಬಲೀಕರಣದ ಸಾಧ್ಯ, ಕನ್ನಡದಿಂದ ಸಬಲೀಕರಣ ಸಾಧ್ಯವಿಲ್ಲವೆಂಬ ವಾದಗಳಲ್ಲಿ ಯಾವುದೇ

ಹರುಳಿಲ್ಲ, ಸಬಲೀಕರಣದ ಸಮಸ್ಯೆಗಳಿರುವುದು ಗ್ರಹಿಕೆಯಲ್ಲಿ. ಗ್ರಹಿಕೆಯ ವಿನ್ಯಾಸಗಳನ್ನು ಬದಲಿಸುವುದೆಂದರೆ, ಸಮಾಹಗಳ ರಚನೆ ಮತ್ತು ಕ್ರಿಯೆಗಳ ವಿನ್ಯಾಸವನ್ನು ಬದಲಿಸುವುದೆಂದೇ ತಿಳಿಯಬೇಕು.

ಶೋಷಣೆ, ಅಸ್ಟ್ರೋಶೈಕೆ, ಸಾಮಾಜಿಕ ಅಸಮಾನತೆಗಳು ನುಡಿಯ ರಚನೆಯಲ್ಲಿರುವ ದೋಷಗಳು. ಈ ದೋಷಗಳನ್ನು ಸರಿಪಡಿಸಲು ನುಡಿ ನಿಶ್ಚಯವಾಗಿ ನಮ್ಮ ನೆರವಿಗೆ ಬರುತ್ತದೆ. ಆದರೆ ಆ ನೆರಪು ನುಡಿಯ ಹೆಸರುಗಳಿಂದ ಉತ್ಪನ್ನಗೊಳ್ಳುವಂತಹದಲ್ಲ. ದಲಿತರನ್ನು ಸಬಲೀಕರಿಸಲು ಇಂಗ್ಲಿಷು ಬೇಕು, ಕನ್ನಡ, ತೆಲುಗು, ಬೆಂಗಳೂ, ತುಳು ಮುಂತಾದವು ಬೇಡ ಎಂಬುದು ಕೂಡ ಅತ್ಯಂತ ಭಾಲಿತವಾದ ತರ್ಕವಾಗಿದೆ. ಜಾತಿಗಳು, ಧರ್ಮಗಳು, ಕುಲಗಳು ಇತ್ಯಾದಿಗಳಂತೆ ನುಡಿಗಳು ಜೀವವಿರೋಧಿ ಆಗಿರುವುದಿಲ್ಲ. ಆದರೆ ಅಂತಹ ಜೀವವಿರೋಧಿ ವಿನ್ಯಾಸಗಳನ್ನು ಸೂಚಿಸುವ ಸೂಚಕಗಳಾಗಿ ನುಡಿಗಳು ಸಿಗುತ್ತವೆ. ನುಡಿಗಳನ್ನು ಕೇವಲ ಅಸ್ತ್ರೆಗಳನ್ನಾಗಿ ಬಳಸಬಹುದೇ, ಹೊರತು ಸಸಿಗಳನ್ನಾಗಿ ಬಳಸಲು ಸಾಧ್ಯವಿಲ್ಲ. ಮತಾಂಥತೆ, ಜಾತೀಯತೆ, ಅಸ್ಟ್ರೋಶೈಕೆಗಳನ್ನು ಕೆಸಿ ಮಾಡಲು ನುಡಿಗಳನ್ನು ಅಸ್ತ್ರೆಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ. ಅಂಬೇಡ್ಕರ್ ಚೌಧ್ರ ದಮ್ಮವನ್ನು ಒಟ್ಟಿಕೊಳ್ಳಲು ಕಾರಣವೇನೆಂದರೆ, ಧರ್ಮವೆಂಬುದು ಸಸಿ, ಬೀಜದಂತಹ ಸಾವಯವ ವಿದ್ಯಮಾನ. ಈ ಬೀಜ ಇಲ್ಲವೇ ಸಸಿಗಳಿಂದ ಉತ್ಪನ್ನಗೊಳ್ಳುವ ಫಲಗಳ ಗೂಣ, ಮೌಲ್ಯಗಳಿಗೆ ಆಯಾ ಬೀಜ-ಸಸಿಗಳೇ ಕಾರಣವಾಗುತ್ತವೆ. ಹಾಗೂ ಈ ಲಕ್ಷಣಗಳು ಬೀಜ ಇಲ್ಲವೇ ಸಸಿಗಳಲ್ಲಿಯೇ ಅಂತಸ್ಥವಾಗಿರುತ್ತವೆ. ಆದರೆ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳು ನುಡಿಯಲ್ಲಿಯೇ ಅಂತಸ್ಥಗೊಂಡಿರುವುದಿಲ್ಲ. ಬದಲಾಗಿ ನುಡಿಯ ಮೂಲಕ ಪ್ರಕಟಗೊಳ್ಳುತ್ತವೆ. ಹಾಗಾಗಿ ನುಡಿ ಬದಲಾವಣೆ ಮಾತ್ರ ದಲಿತ ಇಲ್ಲವೇ ಇತರೆ ಯಾವುದೇ ದಮನಿತ ಸಮಾಹಗಳನ್ನು ಸಬಲೀಕರಿಸಲು ಸಾಧ್ಯವಿಲ್ಲ. ಜೊತೆಗೆ ಸಮಾಹಗಳ ಗ್ರಹಿಕೆಯಲ್ಲಿ ಬದಲಾವಣೆಗಳು ಏರ್ಪಟು, ಮಾನವ ಪರವಾದ ನಿಲ್ಲವು, ಮೌಲ್ಯಗಳು ಯಾವುದೇ ನುಡಿಯ ಮೂಲಕ ಪ್ರಕಟವಾದರೂ ಸಬಲೀಕರಣ ಸಾಧ್ಯವಿದೆ. ಕೇವಲ ನುಡಿ ಬದಲಾವಣೆ, ಅದು ಕೇವಲ ರೂಪಗಳ ಬದಲಾವಣೆಯಾಗುತ್ತದೆ ಹೊರತು ಅರ್ಥಗಳ ಬದಲಾವಣೆಯಾಗದು. ಬದಲಾಗಬೇಕಿರುವುದು, ಅರ್ಥಗಳೇ ಹೊರತು ರೂಪಗಳು ಮಾತ್ರವಲ್ಲ. ಇಂಗ್ಲಿಷು ಮೂಲಕ ದಲಿತರ ಸಬಲೀಕರಣ ಎನ್ನುವುದು ಕೇವಲ ರೂಪಗಳ ಪಲ್ಲಟವಾಗಿದೆ. ಗ್ರಹಿಕೆಗಳಲ್ಲಿ ಪಲ್ಲಟವಾಗಬೇಕಿಂದರೆ, ಈಗಾಗಲೇ ಹೇಳಿದಂತೆ ಅರ್ಥಗಳಲ್ಲಿ ಪಲ್ಲಟಗಳಾಗಬೇಕು. ಅಂಬೇಡ್ಕರ್ ಹಾಗೂ ಬುಧ ಇವರು ಅರ್ಥಗಳಲ್ಲಿ ಪಲ್ಲಟಗಳನ್ನು

ತರುವ ಇರಾದೆಯಿಂದ ತಮ್ಮ ಚೆಂತನೆಗಳನ್ನು ಬೆಳಸಿದರು. ಇಂತಹ ಚೆಂತನೆಯ ನಿರೂಪಣೆಗಳು ವಾಸ್ತವದ ಆಯಾಮಗಳನ್ನು ಒಳಗೊಳ್ಳಲು ನುಡಿ ಮಾತ್ರವೇ ಹೋಣೆಯಾಗಲಾರದು. ನುಡಿಯೊಂದಿಗೆ ವ್ಯವಹರಿಸುವ ಸಮೂಹಗಳು ಹೋಣೆಯಾಗುತ್ತವೆ. ತತ್ತ್ವ ತಾತ್ಕಾರ್ಥಕೆ ಹಾಗೂ ತಿಳಿವುಗಳ ಮೂಲ ಹಂಟಿರುವುದು ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಮಾತ್ರ. ವಚನ, ತತ್ತ್ವಪದ, ಪ್ರಗತಿಪರ ಸಾಹಿತ್ಯ ಮುಂತಾದವುಗಳಿಗೆ ಕನ್ನಡ ಕೇವಲ ನುಡಿಯಾಗಿ ಕಾರಣವಲ್ಲ. ಅದು ಸಮುದಾಯವಾಗಿ ಕಾರಣವಾಗಿರುತ್ತದೆ. ಇಂತಹ ಬಿಕ್ಕಟ್ಟುಗಳನ್ನು ಅರಿಯದೇ, ಯಾವುದೇ ಸಮೂಹ ಸಬಲಗೊಳ್ಳಲು ಸಾಧ್ಯವಿಲ್ಲ. ನುಡಿ ಪರಿವಿಡಿಗಳಂತೆ [ಕಂಟಿಂಟ್ಸ್] ವರ್ತಿಸುತ್ತದೆ. ಈ ಪರಿವಿಡಿ ಸಮೂಹಗಳ ತಿಳಿವು ಮತ್ತು ನಂಬಿಕೆಗಳನ್ನು ತೋರ್ಪಿಸಿಸುವ ಬಗೆಯಾಗಿವೆ. ನುಡಿ ಸಂಬಂಧಗಳಾಗಿ ವ್ಯವಹರಿಸುತ್ತದೆ. ಅಂದರೆ ಸಾಮಾಜಿಕ ನಂಟಸ್ತಿಕೆಯ ನೆಲೆಗಳನ್ನು ಸೂಚಿಸುತ್ತದೆ. ಹಾಗೂ ನುಡಿಗಳು ವಿಷಯಕಗಳಾಗಿಯೂ [ಸಬ್ಕೆಕ್ಸ್] ಕೆಲಸವನ್ನು ನೆರವೇರಿಸುತ್ತದೆ. ಹಾಗೂ ಸಾಮಾಜಿಕ ಅಸ್ತಿತ್ವಗಳ ಗುಳ್ಳೆವಾಗಿಯೂ ಇವುಗಳು ನೆಲೆಗೊಳ್ಳುತ್ತವೆ. ಈ ಗುಳ್ಳೆದಲ್ಲಿ ಅವಿಂಡತೆಯ ಬದಲಾಗಿ ಎಂಡಗಳು ತಲೆಯೆತ್ತುತ್ತವೆ. ಈ ಇಕ್ಕಟ್ಟಿನಲ್ಲಿ ಸಮಾನತೆ ಹಾಗೂ ಸಬಲೀಕರಣದ ಕುರಿತಾದ ಸವಾಲುಗಳನ್ನು ಅಡ್ಡೊ ಮಾಡುವ ಮಾದರಿಗಳನ್ನು ನುಡಿಯ ಮೂಲಕ ಹೇಗೆ ನಿರ್ಣಯಸುವುದು ಹೇಗೆ ಎಂಬುದನ್ನು ಕುರಿತು ಮತ್ತಪ್ಪ ಯೋಚಿಸುವ ಅಗತ್ಯವಿದೆ.

**ಕನ್ನಡ ಪರ್ಸನ್ ಇಂಗ್ಲಿಶ್:** ತಿಳಿವನ್ನು ಏಕಾಸಗೊಳಿಸುವ ನೆಲೆಗಳು

ತಿಳಿವು ಏಕಾಸಗೊಳ್ಳುವ ಇಲ್ಲವೇ ಹುಟ್ಟಿವ ಬಗೆಗಳನ್ನು ಕುರಿತು ಚೆಂತಿಸುವಾಗ ನುಡಿಯನ್ನು ಹೊರಿಗಿಟ್ಟು ಚರ್ಚಿಸುವುದು ದುಸ್ತರ. ಪಕೆಂದರೆ ಯಾವುದೇ ಸಮುದಾಯವೊಂದು ತನ್ನ ಪಾಡಿಗೆ ತಾನು ಬದುಕು ನಡೆಸುವ ಸನ್ವೇಶಗಳು ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿರುವುದಿಲ್ಲ. ಇವುಗಳು ನಿರಂತರವಾಗಿ ಪಲ್ಲಟಗೊಳ್ಳುತ್ತವೆ. ಇಂತಹ ಪಲ್ಲಟಗಳಿಗೆ ನಿಶ್ಚಿತ ಹಾಗೂ ಏಕರೂಪಿ ಕಾರಣಗಳು ಇರುತ್ತವೆ ಎಂಬುದೇ ಅನುಮಾನದ ಸಂಗತಿ. ತಿಳಿವು ತಲೆತಲೆಮಾರುಗಳಿಂದ ಸಂಚಿತವಾಗುವ ಸಾಂಸ್ಕೃತಿಕ ಪ್ರಕ್ರಿಯೆಯಾಗಿರುತ್ತದೆ. ಆದರೆ ಈ ಪ್ರಕ್ರಿಯೆಯ ಸ್ವರೂಪ ಮತ್ತು ಬೆಳವಣಿಗೆಯಲ್ಲಿ ವ್ಯತ್ಯಾಸಗಳು ನಿರಂತರವಾಗಿ ಉಂಟಾಗುತ್ತವೆ. ಕಾರಣವಿಷ್ಯೇ, ಆಯಾ ತಲೆಮಾರುಗಳಿಗೆ ಮುಖ್ಯವಾಗುವ ವಿದ್ಯಮಾನಗಳಿಗೆ ಅನುಸೂಳವಾಗಿ ತಿಳಿವು ಕೂಡ ಏಕಾಸಗೊಳ್ಳುತ್ತದೆ. ಹಾಗಾಗಿ ಕಾಲ ಮತ್ತು ದೇಶಗಳು ತಿಳಿವಿನ ಏಕಾಸದೊಳಗಿನ ಸಾಮ್ಯತೆ ಹಾಗೂ ಭಿನ್ನತೆಗಳನ್ನು ಗುರುತಿಸುವ ಗಡಿಗರೆಗಳಾಗಿ ಕೆಲಸ ಮಾಡುತ್ತವೆ. ಮೇಲ್ಮೈಟ್‌ಕ್ಷೆ ತಿಳಿವಿನ ಬಗೆಗಳು ಯಾವುದೇ

ಸ್ಥಿತೀಂತರವಿಲ್ಲದೆಯೇ ಮುಂದುವರೆಯುತ್ತವೆ ಎಂದೂ ಹೇಳಲು ಸಾಧ್ಯವಿಲ್ಲ. ಸ್ಥಿತೀಂತರದ ಮಾದರಿಗಳು ಎರಡೂ ಭಿನ್ನ ಬಗೆಯಲ್ಲಿ ನಡೆಯುತ್ತವೆ. ಸಮುದಾಯಗಳಿಂದ ಮಾಹಿತಿಯನ್ನು ಪಡೆದುಕೊಂಡು, ಅದನ್ನು ತಿಳಿವಿನ ವಿನಾಸವನ್ನಾಗಿ ರೂಪಿಸಿ, ಅದನ್ನೇ ಮರಳಿ ಸಮೂಹಗಳಿಗೆ ಕೊಡುವುದು. ಹೊರಿಗಿನ ಪ್ರಭಾವಗಳಿಂದ ಸಿದ್ಧ ತಿಳಿವಿನ ಮಾದರಿಗಳನ್ನು ಎರವಲು ಪಡೆದು, ಅವುಗಳನ್ನು ಸಮೂಹಗಳ ಮೇಲೆ ಹೇರುವುದು ಇದು ಇನ್ನೊಂದು ಮಾದರಿ. ಈ ಎರಡನೇ ಮಾದರಿಯಲ್ಲಿ ಇಂಗ್ಲಿಷು ಹಾಗೂ ಸಂಸ್ಕೃತದಂತಹ ನುಡಿಗಳು ತಲೆಯೆತ್ತಿವೆ.

[ಬ್ರಿಟಿಷ್] ವಸಾಹತು ಮೂರ್ಕದಲ್ಲಿ ಕರ್ನಾಟಕ/ಭಾರತದಲ್ಲಿ ಸಂಸ್ಕೃತ ಮಾತ್ರ ತಿಳಿವಿನ ನುಡಿಯಾಗಿತ್ತು. ಹಾಗೂ ತಿಳಿವನ್ನು ಏಕಸ್ವಾಮ್ಯಗೋಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಪ್ರಾಬಲ್ಯವನ್ನು ಮುರೆದದ್ದು ಕೂಡ ಸಂಸ್ಕೃತವೇ ಆಗಿತ್ತು. ಇಂತಹ ರಾಜಕಾರಣಗಳು ನುಡಿಗಳ ನಡುವೆಯೇ ತಾರತಮ್ಯದ ರಚನೆಗಳನ್ನು ಮಟ್ಟಿಸುತ್ತಿದ್ದವು. ಆ ಕಾಲದಲ್ಲಿಯೇ ಪಾಲಿ, ಪ್ರಾಕೃತ ನುಡಿಗಳು ಕೂಡ ಜಾನ್ಯ ಪ್ರಸರಣದಲ್ಲಿ ಅಶ್ವಿಂತ ಸಕ್ರಿಯವಾಗಿ ತೊಡಗಿದ್ದವು. ಆದರೆ ಸಾಂಸ್ಕೃತಿಕ ರಾಜಕಾರಣದ ಪರಿಣಾಮವಾಗಿ ಸಂಸ್ಕೃತವು ಮೇಲುಗೈ ಸಾಧಿಸಿತು. ವಸಾಹತು ಹಾಗೂ ವಸಾಹತೋತ್ತರ ಕರ್ನಾಟಕ/ಭಾರತದಲ್ಲಿ ಈ ಸಂಸ್ಕೃತಕ್ಕೆ ಸರಿಸಾಟಿಯಾಗಿ ಇಲ್ಲವೇ, ಇನ್ನೂ ಇಕ್ಕಿಂತ ಹೆಚ್ಚಿಗೆ ಇಂಗ್ಲಿಷು ತಲೆಯೆತ್ತಿದೆ.

ಹಲವು ಬಗೆಯ ಸಂಗತಿಗಳನ್ನು ಒಟ್ಟಾಗಿಸಿಕೊಂಡು, ತಿಳಿವನ್ನು ಏಕಸ್ವಾಮ್ಯಗೋಳಿಸುವ ವಿನಾಸಗಳನ್ನು ಅರಿಯಬಹುದು. ಆದರೆ ತಿಳಿವಿನ ವಿಕಾಸವನ್ನು ಎರಡೂ ಬಗೆಯಲ್ಲಿ ವಿಂಗಡಿಸಿ ನೋಡಬಹುದು. ಅಂದರೆ ಸಾಹಿತ್ಯ, ಕಲೆ, ಸಮಾಜ, ರಾಜಕೀಯ ಹಾಗೂ ಸಂಸ್ಕೃತಿ ಕುರಿತ ತಿಳಿವಿನ ಮಾದರಿಗಳು ಬಹುತೇಕವಾಗಿ ಆಯಾ ಸಮುದಾಯಗಳ ಒಳಗೆಯೇ ವಿಕಾಸಗೊಳ್ಳುವಂತಹವು. ಆದರೆ ವಿಜಾಪುನ್, ತಂತ್ರಜ್ಞಾನ ಇತ್ಯಾದಿಗಳಿಗೆ ಸಂಬಂಧಿಸಿದ ತಿಳಿವಿನ ಮಾದರಿಗಳು ವಿಶೇಷ ಪರಿಣಿತ ಹಾಗೂ ಶಾಸ್ತೀಯ ಒತ್ತಾಸೆಯನ್ನು ಅವಲಂಬಿಸಿರುತ್ತವೆ. ಆದರೆ ಕನ್ನಡದ ಸ್ನಿವೇಶದಲ್ಲಿ ಒಟ್ಟು ತಿಳಿವು ಎಂಬುದು ಎರವಲು ಪಡೆಯಬಹುದಾದ ಸಂಗತಿಯಾಗಿಯೇ ನೆಲೆವಿಂತಿದೆ. ಇಂಗ್ಲಿಷು ಮತ್ತು ಸಂಸ್ಕೃತದಂತಹ ನುಡಿಗಳು ತಿಳಿವಿನ ಸಂಪನ್ಮೂಲಗಳಾಗಿ ಪರಿಣಾಮಿಸಿವೆ. ಇಂತಹ ನಿಲ್ಯವುಗಳನ್ನು ಎದುರಿಸುವ ಪ್ರಯತ್ನಗಳು ಕನ್ನಡ ಚರಿತ್ರೆಯ ಉದ್ದಕ್ಕೂ ನಡೆದಿವೆ. ಆದರೆ ಇವುಗಳನ್ನು ಪರ್ಯಾಯ ಪ್ರಯತ್ನಗಳನ್ನಾಗಿ ಪರಿಗಳಿಸಲಾಗಿದೆ. ಒಂದು ವಿಚಿತ್ರ ಬೆಳವಣಿಗೆಯನ್ನು ಕನ್ನಡದ ಜಾನ್ಯ ಸ್ವಷ್ಟಿಯಲ್ಲಿ ನೋಡಬಹುದು. ಅದೇನಂದರೆ, ಸಾಹಿತ್ಯಕ ಅನುಭವ ಆಯಾ ಸಮೂಹಗಳ ಮೂಲದ್ದೇ ಆದರೂ, ಅಂತಹ ಪರ್ಯಾಯಗಳನ್ನು ವಿಶೇಷಣೆ ಮಾಡುವ ತಾತ್ತ್ವಿಕ ವಿನಾಸ

ಹಾಗೂ ಪರಿಕರಗಳು ಮಾತ್ರ ಇಂಗ್ಲಿಶಿನ ಮೂಲಕ ಮೈಪಡೆದಿರುತ್ತವೆ. ತಾಂತ್ರಿಕತೆ, ವಿಚಾನ, ಬೈಷಧಿ ಹಾಗೂ ಇತರೆ ಶಾಸ್ತ್ರೀಯ ಮೀಮಾಂಸೆಗಳನ್ನು ಕೂಡ ಎರವಲು ಪಡೆಯಲಾಗುತ್ತದೆ. ಇಂಥಹ ಪ್ರಕ್ರಿಯೆಗಳಿಗೆ ಕನ್ನಡದ ಪ್ರತಿರೋಧದ ಮಾದರಿಗಳು ಎಲ್ಲ ಕಾಲದಲ್ಲಿಯೂ ಜೀವಂತವಾಗಿರುತ್ತಿದ್ದು ಇದ್ದರೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ ಎಂಬುದನ್ನು ನಮ್ಮೇ ವಿಶೇಷಣೆಗಳು ಸೂಚಿಸುತ್ತವೆ.

ಇವತ್ತಿನ ಪಾಲಕರು, ತಮ್ಮ ಮಕ್ಕಳ ಇಂಗ್ಲಿಶ್ ನುಡಿಯಲ್ಲಿ ಪ್ರಾಣಿಜ್ಯತೆಯನ್ನು ಹೊಂದಬೇಕು. ಹಾಗೂ ಅದುವೇ ಸರಿಯಾದ ದಾರಿಯೆಂಬ ನಂಬಿಕೆಯಲ್ಲಿರುತ್ತಾರೆ. ಹಾಗಾಗಿ ಇವತ್ತು ಇಂಗ್ಲಿಶಿನಲ್ಲಿ ಕೌಶಲಗಳನ್ನು ಪಡೆಯುವದಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಆದರೆ ಬಾಲ್ಯದಲ್ಲಿ ಮಕ್ಕಳು ಪರಿಕಲ್ಪನೆಗಳನ್ನು ಅಶ್ಯಂತ ಉತ್ತಮ ರೀತಿಯಲ್ಲಿ ಗ್ರಹಿಸಬಲ್ಲವರಾಗಿರುತ್ತಾರೆ. ಅಂದರೆ ಆಯಾ ಮಕ್ಕಳ ತಾಯ್ಯುಡಿಯಲ್ಲಿಯೇ ಕಲಿಕೆಗೆ ಸಂಬಂಧಿಸಿದ ತಿಳಿವು ದೂರಕಿದರೆ ನಿರ್ಧಿಷ್ಟ ಶೈಕ್ಷಣಿಕ ಗುಣಮಟ್ಟವನ್ನು ಹೊಂದಬಲ್ಲವರಾಗಿರುತ್ತಾರೆ. ಕರ್ರಾಟಕದಲ್ಲಿ ಒಂದೊಂದು ಸರಕಾರವು ಕೂಡ ಕನ್ನಡ ಪರವಾಗಿ ತಮ್ಮ ವಾದಗಳನ್ನು ಮಂಡಿಸುತ್ತಿರೇ ಬಂದಿದೆ. ಎಲ್ಲಾ [ಶಾಸಗಿ] ಸಾರ್ವಜನಿಕ ಶಾಲೆಗಳಲ್ಲಿ ಶೈಕ್ಷಣಿಕ ಮಾಧ್ಯಮ ಕನ್ನಡವೇ ಕಡ್ಡಾಯವೆಂಬ ನಿಲ್ವಾಗಳನ್ನು ನೋಡುತ್ತಿರೇ ಬರುತ್ತೇವೆ. ಆದರೆ ಈ ಸರಕಾರಿ ನಿಲ್ವಾಗಳಿಗೆ ಹೊರತಾಗಿ ಇಂಗ್ಲಿಶ್ ಮಾಧ್ಯಮದ ಶಾಲೆಗಳು ನಿರಂತರವಾಗಿ ಬೆಳೆಯುತ್ತಿರೇಯಿವೆ. ಸರಕಾರದ ನಿಲ್ವ ಕನ್ನಡವೇ ಆಗಿದ್ದರೂ, ಸರಕಾರದ ಚುಕ್ಕಾಣಿ ಹಿಡಿದವರ ನಿಲ್ವ ಕನ್ನಡವಾಗಿರಲಿಕ್ಕೆ ಸಾಧ್ಯವೇ ಇಲ್ಲ. ಕನ್ನಡ ಪರವಾದ ಸರಕಾರದ ನಿಲ್ವಾಗಳಲ್ಲೇ, ಇಂಗ್ಲಿಶ್ ಪರವಾದ ಧೋರಣೆಗಳು ಅಂತರ್ಗತವಾಗಿರುತ್ತವೆ. ಶಿಕ್ಷಣ ಮಾಧ್ಯಮ ಕುರಿತ ಒಟ್ಟು ಶ್ರೀಯಾವಲಯವನ್ನು ನಿಗಾಯಿಟ್ಟು ನೋಡಿದರೆ, ಕನ್ನಡ ಪರವಾದ ನಿಲ್ವಾಗಳಲ್ಲಿಯೇ, ಕನ್ನಡ ವಿರೋಧಿ ಧೋರಣೆಗಳು ಅಡಕಗೊಂಡಿರುತ್ತವೆ. ಹಾಗಾಗಿ ಕನ್ನಡ ಬಳಕೆಯ ವಲಯಗಳು ಕುಗಿದಷ್ಟು, ಇಂಗ್ಲಿಶ್ ಬಳಕೆಯ ವಲಯಗಳು ಹಿಗ್ಗಿತ್ತವೆ. ಪರಿಣಾಮವಾಗಿ, ಎಲ್ಲಾ ಬಗೆಯ ಸಮಾಹಾಗಳ ಜನರನ್ನು ಆಕರ್ಷಿಸುವ ಅವಕಾಶಗಳು ಇಂಗ್ಲಿಶ್‌ಗೆ ಸಿಗುತ್ತವೆ.

ವಿಮೋಚನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಭಾರತದಲ್ಲಿ ಸಾಕಷ್ಟು ಚಳುವಳಿಗಳು, ಅನೇಕ ವಲಯ ಹಾಗೂ ಅನೇಕ ಬಗೆಯಲ್ಲಿ ನಡೆದಿರುತ್ತವೆ. ಆಳವಾಗಿ ನೆಲೆಗೊಂಡಿರುವ ಸಾಮಾಜಿಕ, ರಾಜಕೀಯ ಅಸಮಾನತೆಯಿಂದ ಹೊರಬರಲು, ದಲಿತರು ಹಾಗೂ ಹಿಂದುಳಿದ ಸಮಾಹಾಗಳು ನುಡಿಗಳ

ಆಯ್ದೆಯಲ್ಲಿಯೇ ಪರಿಹಾರಗಳನ್ನು ಕಂಡುಕೊಂಡಿರುತ್ತಾರೆ. ಈ ಎಲ್ಲ ನೇಲೆಗಳ ಪೈಕಿ, ಶೀಕ್ಷಣಾವು ಅತ್ಯಂತ ಮಹತ್ವದ ವಿದ್ಯಮಾನವೆಂಬುದರಲ್ಲಿ ಏರಡು ಮಾತುಗಳಿಲ್ಲ. ಆದರೆ ಇಂತಹ ಶೈಕ್ಷಣಿಕ ವಿನ್ಯಾಸಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ನುಡಿ ನೀತಿ ಹಾಗೂ ನುಡಿ ರಾಜಕಾರಣಗಳು, ಅತ್ಯಂತ ಪರಿಣಾಮಕಾರಿ ಅಸ್ತ್ರಗಳಾಗಿ ಬಳಕೆಯಾಗುತ್ತವೆ.

ವಸಾಹತು ಹಾಗೂ ವಸಾಹತೋತ್ತರ ಭಾರತದಲ್ಲಿ “ಯಜಮಾನಿಕೆಗಳು”ನ್ನು ಕೋಡಿಕರಿಸುವ ಹಾಗೂ ಅವುಗಳಿಗೆ ಸವಾಲೊಡ್ಡುವ ನಿಷ್ಠನಲ್ಲಿ, ಇಂಗ್ಲಿಷು “ಸಾಮಾಜಿಕ ಹಾಗೂ ಸಾಂಕೇತಿಕ ಬಂಡವಾಳ”ವನ್ನು ವಿಮರ್ಶಿಸುವ ಬಗೆಯಾಗಿಯೇ ನೇಲೆನಿಂತಿದೆ. ಇಂಗ್ಲಿಷಿನ ನಿಲುವುಗಳನ್ನು ಕುರಿತು ವಿಶೇಷಿಸುವುದೆಂದರೆ, ವರ್ಗ, ಜಾತಿಗಳ ನಡುವಣ ರಾಚನಿಕ ವಿನ್ಯಾಸಗಳನ್ನು ಹಾಗೂ ಸಂಬಂಧಗಳನ್ನು ಕುರಿತು ಚರ್ಚಿಸುವುದಾಗಿದೆ. ಆದರೆ ಈ ಚರ್ಚೆಗಳ ಇಂಗ್ಲಿಷನ್ನು, ಒಂದು ಸಾಮಾಜಿಕ ಕೊಡುಗೆಯಾಗಿ ಒಂದು ಕಡೆಗೆ ನಿರೂಪಿಸಿದರೆ, ಮತ್ತೊಂದು ಕಡೆ ಇದೊಂದು ಸಾಮಾಜಿಕ “ಕಂಟಕ್”ವಾಗಿ ಬಿಂಬಿಸುತ್ತದೆ. ಒಂದು ಸಂಗತಿ ಮಾತ್ರ ದಿಟ, ಅದೇನೆಂದರೆ, ಕನ್ನಡ - ಇಂಗ್ಲಿಷು ನುಡಿಗಳ ನಡುವಣ ನಂಟಸ್ತಿಕೆ ಎಷ್ಟೊಂದು ಸಂಕೀರ್ಣವಾಗಿದೆ ಎಂಬುದನ್ನು ಸಲೀಸಾಗಿ ಇಲ್ಲಿ ಬಿಡಿಸಿ ನೋಡಲು ಸಾಧ್ಯವಿಲ್ಲ. ಭಾರತದಲ್ಲಿ ಇಂಗ್ಲಿಷು ಬೋಧನೆ ಕೇವಲ ತನ್ನ ಸಾಹಿತ್ಯ ಹಾಗೂ ಭಾಷೆಯನ್ನು ಬಲಪಡಿಸುವುದಕ್ಕೆ ಮಾತ್ರ ಸೀಮಿತವಾಗಿದೇ, ಸಮಕಾಲೀನ ಭಾರತದ ದೇಶಿಕೆ ನುಡಿಗಳ ಮೇಲೆ ತನ್ನ ತಾತ್ತ್ವಿಕ ಪ್ರಭಾವಗಳನ್ನು ಬೀರಿರುವುದನ್ನು ನೋಡಬಹುದು. ಎತ್ತುಗೆಗಾಗಿ ವ್ಯಾಕರಣ ರಚನೆ, ಮಾದರಿಗಳು ಸಾಹಿತ್ಯ ಮೇಮಾಂಸೆ, ಸಿದ್ಧಾಂತಗಳು, ಚರಿತ್ರೆ, ಸಂಸ್ಕೃತ ಓದು, ವಿಜ್ಞಾನ, ತಂತ್ರಜ್ಞಾನ, ವಾರ್ಣವ್ಯ, ಪರ್ಯಾಕ್ರಮದ ಸ್ವರೂಪ ಇತ್ಯಾದಿ ಬಗೆಗಳಲ್ಲಿ ಇಂಗ್ಲಿಷು ತಾನಷ್ಟೇರುಲ್ಲದೆ. ತನ್ನ ಪರಂಪರೆಯಲ್ಲಿ ಪ್ರಭಾವ ಬೀರಿದ್ದ ಗ್ರೀಕ್ ಮತ್ತು ಲ್ಯಾಟಿನ್ ನುಡಿಗಳ ಮಾದರಿಗಳನ್ನೂ ಕನ್ನಡದ ಮೇಲೆ ಹೇರಲಾಯಿತು. ಜಾನ್ಸನ್‌ಶಿಸ್ಟುಗಳ ಮೇಲಿನ ಈ ಎಲ್ಲ ನಿಯಂತ್ರಣಗಳಿಂದ ಬಿಡುಗಡೆ ಪಡೆಯಿದೇ, ಕನ್ನಡದ ಮೂಲಕ ಜಾನ್ಸನ್‌ಶಿಸ್ಟುಗಳನ್ನು ರೂಪಿಸುವುದು ದುಸ್ತರ ಸಂಗತಿಯೇ ಸರಿ. ಕನ್ನಡ ಗ್ರಹಿಕೆ, ಆಲೋಚನೆ, ಅನುಭವ, ಅನುಭಾವ, ವಿಧಿ-ವಿಧಾನ, ತಾತ್ತ್ವಿಕ ಚೌಕಟ್ಟುಗಳ ಮಾದ್ಯಮವನ್ನಾಗಿ ಸಚ್ಚಾಗೊಳಿಸದ ಹೊರತು, ಜಾನ್ಸನ್‌ದ ಏಕಸ್ವಾಮ್ಯವನ್ನು ತಪ್ಪಿಸುವುದು ಅಸಾಧ್ಯವೇ ಸರಿ.

೨

**ಕನ್ನಡ - ಇಂಗ್ಲಿಶ್:** ನಡು ತೀರ್ಯಾನಗಳು

ಕನ್ನಡ ಇಂಗ್ಲಿಶ್‌ನೊಂದಿಗೆ ಯಾವ ಬಗೆಯ ನಂಟನ್ನು ಹೊಂದಿದೆ? ಇಂಥಹ ನಂಟು ಈ ಎರಡು ನುಡಿಗಳ ನಡುವೆ ಹುಟ್ಟು ಹಾಕಿರುವ ನಂಟನ ಸ್ವರೂಪ ಎಂತಹದು? ಕನ್ನಡ ಇಂಗ್ಲಿಶನ್ನು ಎದುರಿಸಿದ ಬಗೆಗಳಾವವು? ಕನ್ನಡದ ಬಗೆ ಕನ್ನಡಿಗರು ತಾಳಿರುವ ನಿಲುವುಗಳು ಎಂತಹವು? ಈ ನಿಲುವುಗಳ ಪರಿಣಾಮವಾಗಿ ಕನ್ನಡ ಇವತ್ತು ಎದುರಿಸುತ್ತಿರುವ ಸಂಕಟಗಳೇನು? ಈ ಸಂಕಟಗಳನ್ನು ಪರಿಹರಿಸಿಕೊಳ್ಳಲು ಕನ್ನಡ ಸಚ್ಚಾಗೊಳ್ಳುವ ಬಗೆ ಯಾವುದು? ಎಂಬ ಒಂದಿಪ್ಪು ಕೇಳಿಗಳನ್ನು ಎದುರಿಗೆ ಇಟ್ಟಿಕೊಂಡು ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವಳಿ ನಂಟನ್ನು ಬಿಡಿಸಿ ನೋಡುವ ನೆಲೆಗಳನ್ನು ಈ ಬರಹದ ಉದ್ದೇಶ್ ನೋಡುತ್ತೇವೆ. ಶತಮಾನಗಳ ಕಾಲ ಹಲವಾರು ಶತಮಾನಗಳನ್ನು ನಿಭಾಯಿಸಿಕೊಂಡು ಬಂದಿರುವ ಎರಡು ನುಡಿಗಳ ನಡುವಿನ ನಂಟನ್ನು ಕುರಿತು ಚರ್ಚಿಸುವುದು ಅತ್ಯಂತ ಸಾಂಪ್ರದಾಯಿಕ ಕೆಲಸ. ಏಕೆಂದರೆ ನಂಟಿನ ಸ್ವರೂಪಗಳು ಅಮೂರ್ತ, ಸಂಕೀರ್ಣ ಹಾಗೂ ಪರಿಣಾಮದ ರೂಪದಲ್ಲಿರುತ್ತವೆ. ಹಾಗಾಗಿ ಒಂದೇ ಪಟ್ಟಿನಲ್ಲಿ ಅವುಗಳ ಇಡೀ ಸ್ವರೂಪವನ್ನು ವಿಶ್ಲೇಷಣೆ ಮಾಡುವುದು ದುಸ್ತರವೇ ಸರಿ. ಆದಾಗ್ಯಾ, ಇಲ್ಲಿಯ ಚರ್ಚಿಗಳು ಬಹುತೇಕವಾಗಿ ಕನ್ನಡ ಮತ್ತು ಇಂಗ್ಲಿಶ್ ನುಡಿಗಳು ರೂಪಿಸಿಕೊಂಡ ತಂತ್ರಗಳನ್ನು ಹಾಗೂ ಹುನ್ನಾರಗಳನ್ನು ಕುರಿತಾಗಿವೆ. ಇಲ್ಲಿಯ ವಿಶ್ಲೇಷಣೆಗಳು ಮಾಹಿತಿ ಪ್ರಧಾನವಾಗಿರದೇ, ತಾತ್ಕಾರ್ಥ ವಿಧಾನ, ಭಾಷಾತತ್ತ್ವಶಾಸ್ತ್ರೀಯ ನಿಲುವುಗಳನ್ನು ನೆಲೆಯಾಗಿಸಿಕೊಂಡಿವೆ. ಹಾಗಾಗಿ ನುಡಿ ಬಳಕೆಯ ಸನ್ನಿವೇಶಗಳ ಮೂಲಕ ಈ ಎರಡೂ ನುಡಿಗಳ ನಡುವಿನ ನಂಟನ್ನು ಬಿಡಿಸಿ ನೋಡುವ ಪ್ರಯತ್ನ ಮಾಡಲಾಗಿದೆ. ಅಂದರೆ ಈಗಾಗಲೇ ಹೇಳಿದಂತೆ, 17ನೇ ಶತಮಾನದ ಶುರುವಿನಿಂದ ಇವತ್ತಿನವರೆಗೂ ಭಾರತ/ಕರ್ನಾಟಕದಲ್ಲಿ ಇಂಗ್ಲಿಶ್ ಹೇಗೆಲ್ಲ ಬೆಳೆದು ಬಂದಿದೆ ಎಂಬುದನ್ನು ಸದ್ಯದ ಬರಹದಲ್ಲಿ ವ್ಯಾಪಕವಾಗಿ ವಿವರಿಸುವುದು ದುಸ್ತರವೇ ಸರಿ. ಆದರೆ ಇಂಗ್ಲಿಶ್ ನುಡಿ ಬೆಳವಣಿಗೆಯ ವಿವಿಧ ಮಜಲುಗಳನ್ನು ಕರ್ನಾಟಕ/ಭಾರತದ ಸನ್ನಿವೇಶದಲ್ಲಿ ಸಾಂಕೇತಿಕವಾಗಿ ಬಳಸಿಕೊಂಡು ವಿವರಿಸಲಾಗಿದೆ. ಈಗಾಗಲೇ ಚರ್ಚಿಸಿದಂತೆ, ಈ ಬರಹದ ಉದ್ದೇಶ ಕರ್ನಾಟಕದಲ್ಲಿ ಕೇವಲ ಇಂಗ್ಲಿಶ್ ನುಡಿಯ ಬೆಳವಣಿಗೆಯನ್ನು ಕುರಿತು ಚರ್ಚಿಸುವುದಷ್ಟೆಯಲ್ಲ, ಬದಲಾಗಿ ಕನ್ನಡ, ಇಂಗ್ಲಿಶ್ ನುಡಿಗಳ ನಡುವಳಿ ನಂಟು ರೂಪಗೊಂಡ ಬಗೆಗಳನ್ನು ಗುರುತಿಸುವುದಾಗಿದೆ. ಹಾಗಾಗಿ ಇಂಗ್ಲಿಶನ್ನು ಕುರಿತಾದ ಚಾರಿತ್ರಿಕ ನಿಲುವುಗಳು, ಇವತ್ತು ನಮ್ಮೆ ಮೇಲೆ ಹೇಗೆ ಆಳ್ಳಿಕೆಯನ್ನು

ಮಾಡುತ್ತಿವೆ, ನಿಯಂತ್ರಿಸುತ್ತಿವೆ ಚರ್ಚಿಸಲಾಗಿವೆ ಹಾಗೂ ಭಾಷಿಕ-ಸಾಂಸ್ಕೃತಿಕ ಪ್ರಾಬಲ್ಯವನ್ನುಂಟು ಮಾಡುವುದಕ್ಕೆ ಕಾರಣವಾಗಿವೆ ಎಂಬುದನ್ನು ವಿವರಿಸಲಾಗಿದೆ.

ಭಾಷಿಕ ತೀರ್ಥಾನಗಳು ಎಲ್ಲಾ ಸನ್ನೀಹೆದದಲ್ಲಿ ಮಹತ್ವವನ್ನು ಪಡೆಯಂತೆ ಇರಬಹುದು. ಆದರೆ ಹೊಸ ಭಾರತವನ್ನು ಕಟ್ಟಿಕೊಳ್ಳುವಲ್ಲಿ ಈ ತೀರ್ಥಾನಗಳು ಅತ್ಯಂತ ಜರೂರಿನ ಸಂಗಿಗಳಾಗಿವೆ. ಏಕೆಂದರೆ ನಾಡನ್ನು ಕಟ್ಟಿಪುದೆದರೆ, ನಾಡಿನ ಬೆಳವಣಿಗೆ ಮೂರಕವಾದ ನುಡಿ, ಸಂಸ್ಕೃತಿ, ಆರ್ಥಿಕತೆ, ರಾಜಕಾರಣ, ಶಿಕ್ಷಣ ಇತ್ಯಾದಿ ವಿದ್ಯಮಾನಗಳು ಮುಖ್ಯವಾಗುತ್ತವೆ. ಆದರೆ ಈ ಎಲ್ಲ ವಿದ್ಯಮಾನಗಳು ಕ್ರಿಯಾತ್ಮಕ ಬೆಳವಣಿಗೆ ನುಡಿಯೇ ಒತ್ತಾಸೆಯಾಗಿರುತ್ತದೆ. ವಸಾಹತು ಪ್ರಾಬಲ್ಯ, ಅಧಿಕಾರಕ್ಕೆ ಒಳಗಾದ ಭಾರತದಂತಹ ದೇಶಗಳು ತಮ್ಮ ಇಡೀ ವೈಕಿಷ್ಟವನ್ನು ಮರುವಿನ್ಯಾಸಗೊಳಿಸುವ ಪ್ರಕ್ರಿಯೆಗೆ ಒಳಗಾಗುತ್ತವೆ. ಇದೊಂದು ಬಗೆಯಲ್ಲಿ ಚರ್ಚಿಸುವ ಬದಲಿಸುವ ಕ್ರಿಯೆಯಾಗಿದೆ. ಆದರೆ ಚರ್ಚಿ ಬದಲಿಸುವ ಪ್ರಕ್ರಿಯೆ ತೀರ್ಥ ಸಹಜವಾದ ಹಾಗೂ ಸಲೀಸಾದ ಕೆಲಸವಲ್ಲಿವೆಂಬುದು ಗಮನಾರ್ಹ. ಹಾಗಾಗಿ ಹೊಸ ಭಾರತದ ನಿರಾಣಿದ ನೀಲನಕ್ಕೆಗಳನ್ನು ರೂಪಿಸುವಾಗ ಇದ್ದಿರಬಹುದಾದ ಗುರಿಗಳು, ಆಶಯಗಳು ಯಾವ ಬಗೆಯ ತಾತ್ತ್ವಿಕತೆಯನ್ನು ಹೊಂದಿದ್ದವು ಎಂಬುದು ಇಲ್ಲಿ ಮಹತ್ವವನ್ನು ಪಡೆಯುತ್ತವೆ. ದೇಶದ ಮುಂದಾಳುತನವನ್ನು ವಹಿಸಿಕೊಂಡ ನಾಯಕರು ಹಾಗೂ ಅವರು ಸಮಾಹಗಳ ಬಗೆಗೆ ಕಟ್ಟಿಕೊಂಡಿರುವ ಕನಸುಗಳು, ದೂರನೋಟಗಳು ಏನನ್ನು ನೆಚ್ಚಿಕೊಂಡು ಸಾಕಾರಗೊಂಡಿವೆ. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ, ನಮ್ಮ ಕನಸುಗಳು, ದೂರನೋಟಗಳು ಪಡೆದುಕೊಂಡ ಸ್ವರೂಪವೆಂತಹದು ಹಾಗೂ ಭಾರತ ದೇಶದ ವೈಕಿಷ್ಟದಲ್ಲಿ ಏನು ಬದಲಾವಣೆಗಳು ಆಗಿವೆ ಎಂಬುದನ್ನು ಒರೆಗೆ ಹಚ್ಚಿ ನೋಡುವ ಕಾಲ ಇದಾಗಿದೆ.

ಕಳೆದ ನಾಲ್ಕುನೂರು ವರುಷಗಳಿಂದ ಭಾರತದಲ್ಲಿ ಇಂಗ್ಲಿಷು ನೆಲೆಗೊಂಡಿದೆ. ಬ್ರಿಟಿಷ್ ವಸಾಹತುಗಾರರ ನುಡಿಯಾಗಿ ಇಂಗ್ಲಿಷು ಭಾರತದಲ್ಲಿ ಕಸಿಗೊಂಡಿತು. ಈಗ ಭಾರತದ ಭಾಷಿಕ ವ್ಯೇವಿಧಿತೆಯ ಭಾಗವಾಗಿ ವಿಕಸನಗೊಂಡಿದೆ. ದಿಟದಲ್ಲಿ ಇಂಗ್ಲಿಷು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇನ್ನಷ್ಟು ಬಲವಾಗಿ ಬೆಳೆಯುತ್ತೇ ಬಂದಿದೆ. ಈ ಪ್ರಕ್ರಿಯೆಯ ಪರಿಣಾಮವಾಗಿ ಭಾರತದಲ್ಲಿ ಒಂದು ವಿಶಿಷ್ಟ ಬಗೆಯ ಇಂಗ್ಲಿಷು ಮಾಟ್ಟಿಪುದಕ್ಕೆ ಕಾರಣವಾಗಿದೆ. ಈ ಹೊತ್ತಿನ ಬಹುತೇಕ ಸಂಪರ್ಕ ಕ್ರಿಯೆಗಳನ್ನು ಈಡೇರಿಸುವ ಬಗೆಯಾಗಿ ಇಂಗ್ಲಿಷು ಬದಗಿ ಬಂದಿದೆ ಎಂಬ ನಂಬಿಕೆಗೂ ಕಾರಣವಾಗಿದೆ. ಅಷ್ಟೇಯಲ್ಲದೇ, ಭಾರತೀಯರ ಅಸ್ತಿತ್ವ ನಿರಾಣಿಕೆ ಇದು ಗಮನಾರ್ಹ ಕೊಡುಗೆಯನ್ನು ನೀಡಿದೆ ಎಂಬ ವಿಶ್ವಾಸವು ನೆಲೆನಿಂತಿದೆ. ಇಂಗ್ಲಿಷು ಮೂಲಕ

ಅಸ್ತಿತೆಯನ್ನು ರೂಪಿಸಿಕೊಳ್ಳುವ ಸಮೂಹಗಳ ಗಾತ್ರ ಅಶ್ಯಂತ ಜಿಕ್ಕಿದೆಯಾದರೂ, ಇದು ಅಶ್ಯಂತ ಪರಿಣಾಮಕಾರಿ ನಿಲುವಾಗಿದೆ. ದಿನದಿಂದ ದಿನಕ್ಕೆ ಈ ಗಾತ್ರವು ಇಮ್ಮಡಿಸುತ್ತದೆ ಎಂಬುದು ಮಾತ್ರ ವಿಶೇಷ. ವಾಸ್ತವವಾಗಿ, ಸಾಮಾನ್ಯ ಅಂದಾಜಿನ ಪ್ರಕಾರ 35ರಿಂದ 50 ಮೀಲಿಯನ್ ಭಾರತೀಯರು ಅಶ್ಯಂತ ಸಮರ್ಥವಾಗಿ, ನಿಯಮಿತವಾಗಿ ಭಾರತದ್ದೇ ಒಂದು ಇಂಗ್ಲಿಶ್‌ನ ಶಿಷ್ಟ ಪ್ರಬೇಧವನ್ನು ಬಳಸುತ್ತಾರೆ ಎಂಬ ವಾದಗಳೂ ಚಾಲ್ತಿಯಲ್ಲಿವೆ. ಜಗತ್ತಿನ ಮೂರನೇ ಒಂದು ಭಾಗದಷ್ಟು ಇಂಗ್ಲಿಶ್ ಭಾಷಿಕರು ಭಾರತದಲ್ಲಿರುವುದನ್ನು ಇದು ಸೂಚಿಸುತ್ತದೆ. ಅಂದರೆ ಸಂಖ್ಯೆಯ ಕೆಂಬ್ರೋಡ್‌ಡಲ್ಲಿ ಅಮೇರಿಕ ಹಾಗೂ ಬ್ರಿಟಿಷ್ ಇಂಗ್ಲಿಶ್ ಭಾಷಿಕರನ್ನು ಮೀರಿಸುವಷ್ಟು ಭಾರತದ ಇಂಗ್ಲಿಶ್ ಬಳಕೆದಾರರ ಪ್ರಮಾಣ ಬೆಳ್ಳಿದೆ. ಆದರೆ ಕರ್ರಾಟಕದ ಸನ್ನಿವೇಶವನ್ನು ಮಾತ್ರ ಪ್ರತ್ಯೇಕವಾಗಿ ವಿವರಿಸುವ ಯಾವುದೇ ಅಂಕಿಸಂಹಿಗಳು ಈಗ ಲಭ್ಯವಿಲ್ಲ.

೮.

### ಇಂಗ್ಲಿಶ್ ಪ್ರಾಬಲ್ಯಗೊಂಡ ಬಗೆಗಳು

ಬ್ರಿಟಿಷ್ ಸಾಮಾಜ್ಯಶಾಂಕಿ ಬಲಗೊಳ್ಳುವುದರ ಜೊತೆಗೇ, ಇಂಗ್ಲಿಶ್‌ನಲ್ಲಿ ಭಾರತೀಯ ಸಾಹಿತ್ಯವು ವಿಕಾಸಗೊಂಡಿತು. ಭಾರತೀಯ ಇಂಗ್ಲಿಶ್ ಸಾಹಿತ್ಯದ ಮೇದಲ ಪರ್ಯ ಯಾವಾಗ ಬಂತು ಎಂಬುದರ ಬಗೆಗೆ ಯಾವುದೇ ನಿಶ್ಚಿತ ಅಭಿಪ್ರಾಯಗಳಿಲ್ಲ. ಅದೇನೆಯಿರಲಿ, ಆದರೆ ಇಂಗ್ಲಿಶ್ ಸಾಹಿತ್ಯ ಹಕ್ಕೊಂಬತ್ತನೇ ಶತಮಾನದಷ್ಟು ಹಳೆಯದಾಗಿದೆ ಎಂಬ ಒಮ್ಮೆತ ಮಾತ್ರ ವಿಮರ್ಶಕರಲ್ಲಿದೆ. ಇಂಗ್ಲಿಶ್ ನುಡಿ ಹಾಗೂ ಸಾಹಿತ್ಯದ ಆರಂಭದ ಮೂಲವನ್ನು ಮೂರು ನೆಲೆಗಳಿಂದ ಪಡೆದಿರುವುದನ್ನು ಗುರುತಿಸಲಾಗುತ್ತದೆ.

- 1) ಬ್ರಿಟಿಷ್ ಸರಕಾರದ ಶೈಕ್ಷಣಿಕ ಸುಧಾರಣೆಗಳು
- 2) ಕ್ರೈಸ್ತ ಮಿಶನರಿಗಳ ಕೆಲಸ
- 3) ಭಾರತೀಯ ಮೇಲ್ವಿಚನ ಸಮೂಹಗಳ ಇಂಗ್ಲಿಶ್ ಸಾಹಿತ್ಯ ಹಾಗೂ ನುಡಿಯ ಮೇಲಿನ ಮೋಹ

ಈ ಮೂರು ನೆಲೆಗಳಿಂದ ಭಾರತದಲ್ಲಿ ಇಂಗ್ಲಿಶ್ ನುಡಿ ಹಾಗೂ ಸಾಹಿತ್ಯ ನೆಲೆಗೊಳ್ಳಲು ಪ್ರಚೋರಿಸಿದೆ ಸಿಕ್ಕಿರುತ್ತದೆ. ಬ್ರಿಟಿಷ್ ಸಾಮಾಜ್ಯದ ಎರಡು ಮುಖ್ಯ ನಿಲುವುಗಳ ಮೂಲಕ ಭಾರತದ ಶೈಕ್ಷಣಿಕ ಸುಧಾರಣೆಗಳು ಮುಂಚೊಳಿಗೆ ಬಂದಿವೆ. 1813ರ ಜಾರ್ಜ್ ಕಾರ್ಲ್‌ಹಾಗೂ 1835ರ ವಿಲಿಯಂ ಬೆಂಟ್‌ಕೆನ್ ಇಂಗ್ಲಿಶ್ ಶಿಕ್ಷಣ

ಕಾಯ್ದು, ಇವೇ ಆ ಎರಡೂ ಮುಖ್ಯ ನಿಲುವುಗಳು ಎಂದು ಹೇಳಬಹುದು. ಈಸ್ಟ್ ಇಂಡಿಯಾ ಕಂಪನಿಯ ಸೇವಕರ ಅತಿಯಾಸೆಯ ಕೆಲವು ಆಚರಣೆಗಳನ್ನು ಈಡೇರಿಸುವ ಪ್ರಯತ್ನವಾಗಿ, ಭಾರತದ ಶೈಕ್ಷಣಿಕ ಸುಧಾರಣೆಗೆ ಇಂಗ್ಲಿಷು ಸಂಸ್ತಿನ ಅನುಮೋದನೆಯ ದೋರೆಯಿತು. ಅಂದರೆ ಇಲ್ಲಿಯ ಸ್ಥಳೀಯರ ಶೈಕ್ಷಣಿಕ ಪ್ರಗತಿಗೆ ಇಂಗ್ಲಿಂಡೇ ಹೊಣೆಯೆಂಬುದನ್ನು ಚಾರ್ಟ್‌ರ್ ಕಾಯ್ದೆಯನ್ನರೆ ನಿರ್ದಿಷ್ಟ ಸಲಾಹಿತು. ಪರಿಣಾಮವಾಗಿ, ನಂತರದಲ್ಲಿ ಮೊಕಾಲೆಯ ಇಂಗ್ಲಿಷು ಶಿಕ್ಷಣ ಕುರಿತ (ಕು)ಪ್ರಸಿದ್ಧವಾದ ಕಾಯ್ದೆಯ ಮೀನಿಟನ್ನು 1835ರಲ್ಲಿ ಮಂಡಿಸಿದನು ಹಾಗೂ ಇದನ್ನು ಜಾರಿಗೊಳಿಸಲಾಯ್ತು. ಈ ಮೀನಿಟು ಪ್ರಕಾರ, ಇಂಗ್ಲಿಷು ಭಾರತೀಯ ಶಿಕ್ಷಣ ಮಾಧ್ಯಮವಾಗಿ ಅಪ್ಪೆಯಲ್ಲದೇ, ಇಂಗ್ಲಿಷು ಸಾಹಿತ್ಯವನ್ನು ಒಂದು ಅಧ್ಯಯನ ಶಿಸ್ತನಾಗಿಯೂ ನೆಲೆಗೊಳಿಸಿತು. ಗೌರಿ ವಿಶ್ವನಾಥನ್ [1989, 45] ಅವರು, “ವಸಾಹತು ಭಾರತದಲ್ಲಿ ಇಂಗ್ಲಿಷು ನುಡಿ ಚರಿತ್ರೆ” ಎಂಬೀ ತಮ್ಮ ಅಧ್ಯಯನದಲ್ಲಿ ಗುರುತಿಸಿದಂತೆ, 1835ರ ಏಲಿಯಂ ಬೆಂಟ್‌ಕೌನ್ ಇಂಗ್ಲಿಷು ಶಿಕ್ಷಣ ಕಾಯ್ದೆ ಬರುವ ಮೊದಲೇ, ಭಾರತದ ಕಾಲೇಜುಗಳಲ್ಲಿ ಇಂಗ್ಲಿಷು ಮೂಲಕವೇ ಶಿಕ್ಷಣ ನಡೆಯುತ್ತತ್ತು ಎಂಬ ಮಹತ್ವದ ಸಂಗತಿಯ ಕಡೆಗೆ ನಮ್ಮ ಗಮನವನ್ನು ಸಳೆಯುತ್ತಾರೆ. 1800ರ ಆರಂಭದಲ್ಲಿ ಭಾರತದ ಓರಿಯೆಂಟಲ್‌ ನುಡಿಗಳೊಡನೆಯೇ ಇಂಗ್ಲಿಷನ್ನೂ ಕಲಿಸಲಾಗುತ್ತತ್ತು. ಆದರೆ ಇಂಗ್ಲಿಷು ಕಲಿಕೆಗೆ ಬ್ರಿಟಿಷ್ ಕಾಲೇಜುಗಳಲ್ಲಿ ಕಲಿಸಲಾಗುತ್ತಿದ್ದ, ಗ್ರೀಕ್, ಲ್ಯಾಟಿನ್ ಶಾಸ್ತ್ರೀಯ ನುಡಿಗಳ ಮಾದರಿಗಳನ್ನು ಅನುಸರಿಸಲಾಗುತ್ತತ್ತು. ಆದರೆ, ಓರಿಯೆಂಟಲ್‌ ನುಡಿಗಳ ಅಧ್ಯಯನಕ್ಕೆ ಕೊಡಲಾಗುತ್ತಿದ್ದ, ಹಣಕಾಸಿನ ನೆರವನ್ನು ಹಿಂಬಡೆಯಲಾಯ್ತು. ಈ ನಿಲುವು ಕ್ರಿಷ್ಟಿಯನ್ ಮೂಲದ ಶಿಕ್ಷಣ ಸಂಸ್ಥೆಗಳಿಗೆ ದಾರಿ ಮಾಡಿಕೊಟ್ಟಿತು. ಈ ಕ್ರಿಯೆಯು ಕೇವಲ ಭಾರತದ ಕಾಲೇಜುಗಳಲ್ಲಿ ಇಂಗ್ಲಿಷು ಕಲಿಕೆಯನ್ನು ಮಾತ್ರ ನಿರ್ದಿಷ್ಟಿಲ್ಲ. ಹೂಸ ಬಗೆಯ ಧಾರ್ಮಿಕ ಹಾಗೂ ನೈತಿಕ ಹೊರೆಯನ್ನು ಭಾರತದ ತರಗತಿಗಳಲ್ಲಿ ನೆಲೆಗೊಳ್ಳಲುಪಡಕ್ಕೆ ಇದು ಅವಕಾಶ ಮಾಡಿಕೊಟ್ಟಿತು. ಈ ಮಿಶನರಿಗಳ ಚಟುವಟಿಕೆಗಳಲ್ಲಿ ಮುಖ್ಯವಾದ ಮುಖ್ಯವಾದ ಮುಶ್ತಾಂದು ಕೆಲಸವೇನಂದರೆ, ಇಂಗ್ಲಿಷನಲ್ಲಿ ಭಾರತದ ಸಾಹಿತ್ಯದ ಪರಿಯನ್ನು ಕಂಡರಿಸಲಾಯ್ತು. ಈ ಪಲ್ಲಿಟವು ಭಾರತದ ಸಾಹಿತ್ಯದ ಹೆಚ್ಚಾರಿಕೆಗೆ ಒತ್ತು ನೀಡಿರುವುದು ಎಂಬ ವಾದಗಳಿವೆ. 1813ರ ಚಾರ್ಟ್‌ರ್ ಕಾಯ್ದೆಯು ಮಿಶನರಿಗಳಿಗೆ ಅವಕಾಶವನ್ನು ಮಾಡಿಕೊಟ್ಟಿತು. ಆದರೆ ಭಾರತದ ಓರಿಯೆಂಟಲ್‌ ನುಡಿಗಳ ಕಲಿಕೆಗೆ ಇವುಗಳು ಯಾವುದೇ ಅಪಾಯವನ್ನು ಒಡಿಲಿಲ್ಲ. ಆದರೆ 1835ರ ಶಿಕ್ಷಣ ಕಾಯ್ದೆಯು ಓರಿಯೆಂಟಲ್‌ ನುಡಿಗಳಿಗೆ ತೀವ್ರವಾದ ಹಿನ್ನಡೆಯನ್ನಂಟು ಮಾಡುವುದಲ್ಲದೆ, ಮಿಶನರಿಗಳು ಅತ್ಯಂತ ಸಲೀಸಾಗಿ ಕೆಲಸ ಮಾಡುವುದಕ್ಕೆ

ಅವಕಾಶವನ್ನು ಮಾಡಿಕೊಟ್ಟು. ಪರಿಣಾಮವಾಗಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ ಏಕೈಕ ಪ್ರಭಾವಿ ನುಡಿಯಾಗಿ ಇಂಗ್ಲಿಶ್ ಹೊರಹೊಮ್ಮೆತು.

ಈ ಯಾವುದೇ ಶೈಕ್ಷಣಿಕ ಸುಧಾರಣೆಗಳು ಇಲ್ಲವೇ ನಂತರದಲ್ಲಿ ಬಂದ ಧರ್ಮ ಪ್ರಚಾರದ ಕ್ರಿಷ್ಣಿಯನ್ ಶಾಲೆಗಳು ಕೇವಲ ಇಂಗ್ಲಿಶ್‌ನ ಯಜಮಾನಿಕೆ ಮತ್ತು ಪ್ರಾಯಲ್ಯಾವನ್ನು ಶಾತ್ರುಪಡಿಸುವುದಕ್ಕೆ ಮಾತ್ರ ಸೀಮೆತವಾಗಿರದೇ, ಭಾರತದ ಮೇರ್ಪರಗಳ ಪಟ್ಟಭದ್ರ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ಅಗತ್ಯವಿತ್ತು. ಏಕೆಂದರೆ, ಭಾರತೀಯರ ಸಮೃದ್ಧಿಪ್ರಾಲ್ಯಾಂಕ, ಇಂಗ್ಲಿಶ್‌ಗೆ ಇಲ್ಲಿ ಯಾವುದೇ ಪ್ರಯೋಜನಗಳು ದೊರೆಯಲಾರವು. ಹಾಗೂ ಭಾರತದಲ್ಲಿ ಇಂಗ್ಲಿಶ್ ನೆಲೆಗೊಳ್ಳಲಾರದು ಎಂಬ ಹುನ್ನಾರವು ಇಲ್ಲಿ ಕೆಲಸ ಮಾಡಿರಬಹುದು. ಆಧ್ಯಾತ್ಮಿಕ, ಭಾರತದಲ್ಲಿ ಇಂಗ್ಲಿಶ್‌ನ ಬರಹದ ಆರಂಭಕ್ಕೆ ಮತ್ತೊಂದು ಬಗೆಯ ಪ್ರಚೋದನೆ ಇಂತಹ ನಿಲುವುಗಳಿಂದ ದೊರೆಯಿತು ಎಂದು ಹೇಳಬಹುದು. ವಸಾಹತೋತ್ತರ ಚಿಂತಕೆ ಗಾಯತ್ರಿ ಚಕ್ರವರ್ತಿ ಸ್ವಿವಾಕ್ ಉಪಾಧಿಸುವಂತೆ, ಇಂತಹ ಪ್ರಚೋದನೆಗಳು ಅಂದರೆ, “ಹಿಂಸೆಯ ರಚನೆಗಳೊಂದಿಗೆ ಅನುಸಂಧಾನ” ಮಾಡಿದಂತೆ [1990:101]. ಈ ಸಾಮ್ರಾಜ್ಯಾಂಶಿ ಅವಕಾಶವನ್ನು ಬ್ರಿಟಿಶ್ ಸರಕಾರವು ತನ್ನ ಸಂಪೂರ್ಣ ಅಧಿಕಾರಕ್ಕಾಗಿ ಇದನ್ನು ಮೀಸಲಾಗಿಡಲಿಲ್ಲ. ಇಲ್ಲವೇ ತನ್ನ ಲಾಭಕ್ಕಾಗಿ ಭಾರತೀಯರ ಮೇಲೆ ತನ್ನ ಏಕಾಂಶವನ್ನು ಕೂಡಲೇ ಹೇರಲಿಲ್ಲ. ಬದಲಾಗಿ ನಷ್ಟವಾಗಿರುವ ಭಾರತದ ಇತಿಹಾಸವನ್ನು ಮರುರೂಪಿಸುವ ಹಾಗೂ ವಾಪಕಗೊಳಿಸಿಲು, ಬ್ರಿಟಿಶ್ ಅಧಿಕಾರ ಎಷ್ಟರೂಮಟ್ಟಿಗೆ ಅವಶ್ಯವೆಂಬ ನಂಬಿಕೆಯನ್ನು ಹುಟ್ಟಿ ಹಾಕುವ ಹುನ್ನಾರವನ್ನೂ ಇದು ಮಾಡಿತ್ತು. ಹೋಮಿ.ಕೆ.ಭಾಭಾ ಅವರು ತಮ್ಮ, “ಸೈನ್ಸ್ ಚೇಕ್ನ್ ಫಾರ್ ವಂಡರ್ಸ್” ಎಂಬ ಪ್ರಯಂಥದಲ್ಲಿ ಅಶ್ಯಂತ ವಿವರವಾಗಿ ಇಂತಹ ಅನುಸಂಧಾನದ ನಿಲುವುಗಳನ್ನು ಚರ್ಚಿಸುತ್ತ, ಭಾರತದ ಸಾಮಾಜಿಕ ಗುಂಪೊಂದು, ಇಂಗ್ಲಿಶ್ ಪುಸ್ತಕ [ಬ್ರೇಬಲ್]ದ ವೂಲಕ ಇಂತಹ ಅನುಸಂಧಾನಗಳನ್ನು ಹೇಗೆ ಒಟ್ಟಿಕೊಂಡಿತ್ತು ಎಂಬುದನ್ನು ವಿವರಿಸುತ್ತಾರೆ [1985]. ಭಾರತೀಯ ಕ್ಷಾತ್ರಿಕ್ಸ್‌ಗಳ ಮೇಲೆ ಹೇರಲಾರದ ಬ್ರೇಬಲ್‌ನ ಪರಿಚಯ, ಪರಿಣಾಮಕಾರಿಯಾಗಿ ಗುರುತಿಸಿಕೊಳ್ಳಲಿಲ್ಲ. ಸಹಜವಾಗಿಯೇ ಈ ಪರ್ಯಾದ ಅಧಿಕಾರವು, ವಸಾಹತು ಅಧಿಕಾರವನ್ನು ಪ್ರತಿರೋಧಿಸುವ ಒಂದು ಹೈಕ್ರಿಡ್ ಅವಕಾಶವಾಗಿ ರೂಪಗೊಂಡಿದೆ ಎಂದು ಬಿಂಬಿಸಲಾಯ್ತು.

ಈ ಎಲ್ಲ ಚರ್ಚೆಗಳು ಸೂಚಿಸುವಂತೆ, ಇಂಗ್ಲಿಶ್ ನುಡಿಯ ಸ್ವೀಕಾರಕ್ಕೆ ಇಲ್ಲವೇ ಆರಂಭ ಕಾಲದ ಭಾರತೀಯ ಇಂಗ್ಲಿಶ್ ಸಾಹಿತ್ಯದ ಬರಹಕ್ಕೆ ಅಶ್ಯಂತ ಮುಖ್ಯವಾದ ಮತ್ತೊಂದು ಕಾರಣವೇನೆಂದರೆ, ಚರ್ಚಿತ್ಯನ್ನು ಬದಲಾಯಿಸುವ ತೀವ್ರಗಾಮಿತನ ಹಾಗೂ ಅಸ್ಥಿರಗೊಂಡ ಅನುಸಂಧಾನದ ರಚನೆಗಳನ್ನು ರೂಪಿಸುವುದಾಗಿತ್ತು.

ಹಾಗಾಗಿ, ಈಗ ನಾವು ಒಪ್ಪಿಕೊಳ್ಳಬೇಕಾದ ಒಂದು ಸಂಗತಿಯೇನಂದರೆ, ಬ್ರಿಟಿಶರು ಮತ್ತು ಭಾರತೀಯ ಸಾಮಾಜಿಕ ಸಾಮಾಜಿಕ ಸಂಕೇತಗಳು, ಮೌಲ್ಯಗಳು ಹಾಗೂ ವ್ಯವಸ್ಥೆಗಳು ಯಾವುದೇ ಒಂದು ಬಗೆಯಲ್ಲಿ ಪರಸ್ಪರ ಹೊಂದಿಕೊಂಡು, ಹತ್ತೊಂಬತ್ತನೇ ಶತಮಾನದಲ್ಲಿ ಇಂಗ್ಲಿಷನ್ನು ನಮ್ಮೊಳಗೆ ಬಿಟ್ಟುಕೊಳ್ಳಲು ನಿರ್ಧರಿಸಲಾಯ್ದು. ಆದರೆ ಹೀಗೆ ಮಾಡಿದ ಮೇಲೆ ನಾವು, ಇಂಗ್ಲಿಷನ್ನು ಒಪ್ಪಿಕೊಳ್ಳಲು ಕಾರಣ, ನಮ್ಮನ್ನು ನಾವು ಮರು ಅನ್ವೇಷಿಸಿಕೊಳ್ಳಲು ಹಾಗೂ ಏಳಿಪಡಿಸಿಕೊಳ್ಳಲು ಹೊರತು ಕೇವಲ ಅನುಕರಣೆಯಾಗಿ ಅಲ್ಲವೆಂಬ ಆತ್ಮವಿಶ್ವಾಸದ ಮಾತ್ರಗಳು ಕೇಳಿ ಬರುತ್ತಿವೆ.

## ೬.

**ಕರ್ನಾಟಕ/ಭಾರತದಲ್ಲಿ ಇಂಗ್ಲಿಷು ನೆಲೆಪಡಿದ ಬಗೆಗಳು:**

ಭಾರತದಲ್ಲಿ ಇಂಗ್ಲಿಷು ನುಡಿಯ ಒಟ್ಟು ಬೆಳವಣಿಗೆಯನ್ನು ಇದು ಹಂತಗಳಲ್ಲಿ ಗುರುತಿಸಲಾಗುತ್ತದೆ; ಇವುಗಳನ್ನು 1. ಘೋಂಡೇಶನ್ 2. ಹೊರ ಪ್ರಮಾಣೀಕರಣ ಸ್ಥಿರತೆ 3. ದೇಶೀಕರಣ 4. ಒಳ ಪ್ರಮಾಣೀಕರಣ ಸ್ಥಿರತೆ ಹಾಗೂ 5. ಭಿನ್ನತೆ [ಡಿಫರೆನ್ಸಿಯೇಶನ್] ಎಂಬಿತ್ಯಾದಿಯಾಗಿ ಗುರುತಿಸಲಾಗಿದೆ.

1. ಘೋಂಡೇಶನ್: ಈ ಆರಂಭಿಕ ಹಂತವು, ಇಂಗ್ಲಿಷು ಹೇಗೆ ಹೊಸದೊಂದು ಪ್ರದೇಶ [ವಸಾಹತು]ಕ್ಕೆ ರವಾನೆಯಾಯಿತು ಎಂಬುದನ್ನು ಸೂಚಿಸುತ್ತದೆ. ಅಷ್ಟೆಯಲ್ಲದೇ, ಭಾರತದಲ್ಲಿ ಇಂಗ್ಲಿಷನ್ನು ನೆಲೆಗೊಳಿಸಲು ರೂಪಿಸಿದಂತಹ ಹನ್ನಾರಗಳು, ಕ್ಯಾಗೊಂಡ ಕೆಲಸಗಳು ಇತ್ಯಾದಿಗಳನ್ನು ಕುರಿತು ಮಾತನ್ನಾಡುತ್ತದೆ.
2. ಹೊರಪ್ರಮಾಣೀಕರಣ [ಎಕ್ಸೋನಾರ್ಕ್ಯೂಟಿವ್]: ಹೊರ ನುಡಿಯಾಗಿದ್ದ ಇಂಗ್ಲಿಷು, ಭಾರತ ದೇಶದಲ್ಲಿ ನೆಲೆಗೊಂಡ ಬಗೆಯನ್ನು ಈ ಪ್ರಕ್ರಿಯೆಯು ತಿಳಿಸುತ್ತದೆ. ಅಂದರೆ ಹೊಸ ಪ್ರದೇಶದಲ್ಲಿ ಇಂಗ್ಲಿಷು ಭಾಷಿಕರು ಬೆಳೆಯುವ ಸ್ವರೂಪವನ್ನು ಇದು ಮನಗಾಣಿಸುತ್ತದೆ. ಹಾಗೂ ಈ ಭಾಷಿಕರು ತಮ್ಮ ಭಾಷಿಕ ಸಾಮರ್ಥ್ಯ ಭಾಷಿಕ ಸಂಪನ್ಮೂಲ, ಹೊಳಪುಗಳನ್ನು ಎಲ್ಲಿಂದ ಪಡೆಯಬೇಕು ಎಂಬೆಲ್ಲ ಸಂಗತಿಗಳನ್ನು ಈ ಪ್ರಕ್ರಿಯೆಯಲ್ಲಿ ನಿರ್ಧರಿಸಲಾಗುತ್ತದೆ. ಬಹುತೇಕ ಹಾಗೂ ಸಹಜವಾಗಿ ಈ ಪ್ರಕ್ರಿಯೆಗೆ ಬೇಕಾದ ಎಲ್ಲ ಒತ್ತಾಸೆಯನ್ನು ಬ್ರಿಟಿಶರ ಇಂಗ್ಲಿಷಿನಿಂದ ಪಡೆಯುವ ನೆಲೆಯನ್ನು ಇಲ್ಲಿ ನೋಡಬಹುದಾಗಿದೆ.

3. ದೇಶೀಕರಣ [ನೇಟಿವ್ ಸೇಶನ್]: ಎರಡು ನುಡಿಗಳು ಸಂಪರ್ಕಗೊಳ್ಳುವ ಸನ್ವಾದೇಶದಲ್ಲಿ, ದೇಶೀಕರಣ ಪ್ರಕ್ರಿಯೆ ಅತ್ಯಂತ ಸಹಜ ಕ್ರಿಯೆಯಾಗಿದೆ. ಭಾರತೀಯ ಭಾಷಿಕ ವೈಮಿಧ್ಯತೆಯ ಅವಿಭಾಜ್ಯ ಅಂಗವಾಗಿ ಇಂಗ್ಲಿಶ್ ಹೇಗೆ ನೆಲೆಗೊಳ್ಳುತ್ತದೆ ಹಾಗೂ ದೇಶೀ ಭಾಷಿಕರಲ್ಲಿ, ದ್ವಿಭಾಷಿಕರಾಗಿ ರೂಪಗೊಳ್ಳುವ ಸಂಖ್ಯಾ ಪ್ರಮಾಣದಲ್ಲಿ ಇಮ್ಮಡಿಯನ್ನು ಹಾಗೂ ಸ್ಥಿರತೆಯನ್ನು ಕಾಣಲಾಗುತ್ತದೆ. ನುಡಿಯೋಂದು ಗಳಿಸಿಕೊಳ್ಳುವ ಅಧಿಕಾರ ಸಂಬಂಧ ಮತ್ತು ಯಜಮಾನಿಕೆಯ ವಿನ್ಯಾಸಗಳನ್ನು ಅನುಸರಿಸಿಕೊಂಡು, ಈ ದೇಶೀಕರಣದ ರಚನೆಗಳು ಪ್ರಕಟಗೊಳ್ಳುತ್ತವೆ. ಇಲ್ಲಿ ದೇಶೀಕರಣವೆಂಬುದು ಕೇವಲ ಇಂಗ್ಲಿಶ್ ಕನ್ಸಾಫೋರಣಗೊಳ್ಳುವುದು ಎಂದಲ್ಲ. ಬದಲಾಗಿ ಇಂಗ್ಲಿಷ್ನ ಪ್ರಭಾವಕ್ಕೆ ಕನ್ಸಡವ್ಯಾ ಒಳಗಾಗಿ ತನ್ನ ಪದರಚನೆ ಹಾಗೂ ಬಳಕೆಯ ವಿನ್ಯಾಸಗಳನ್ನು ಬದಲಾಯಿಸಿಕೊಂಡು, ಇಂಗ್ಲಿಶ್‌ತನದ ಬಗೆಗಳಿಗೆ ಒಗ್ಗೊಳ್ಳುತ್ತದೆ. ಕೇವಲ ವಾಕ್ಯ ರಚನೆಗಳಲ್ಲಿ ಮಾತ್ರ ಕನ್ಸಡದ ವರಸೆ, ಸೊಗಡನ್ನು ಉಳಿಸಿಕೊಂಡರೆ ಅದರಲ್ಲಿ ಕನ್ಸಡದ ಹೆಚ್ಚಿಗಾರಿಕೆ ಏನಿರುವುದಿಲ್ಲ ಎಂಬುದನ್ನು ನಿಗಾಯಿಟ್ಟು ಬಿಡಿಸಿ ನೋಡುವ ಜರೂರಿಯತ್ತದೆ.
4. ಒಳಪ್ರಮಾಣೀಕರಣ [ಎಂಡೋನಾರ್ಡೇಟ್‌ವ್]: ಸ್ಥಿರತೆ: ಸ್ವಾತಂತ್ರ್ಯ ನಂತರದ ಸನ್ವಾದೇಶದಲ್ಲಿ, ಇಂಗ್ಲಿಶ್ ಸಹವರ್ತಿ ಆಡಳಿತ ನುಡಿಯಾಗಿ, ಶಿಕ್ಷಣ ಮಾಧ್ಯಮವಾಗಿ, ಸಂಪರ್ಕ ನುಡಿಯಾಗಿ ಹಾಗೂ ದೇಶಿಗರ ಒಳಸಂವಹನದ ಮಾಧ್ಯಮವಾಗಿ ಬೆಳೆದಿದೆ. ಈ ಇಡೀ ಪ್ರಕ್ರಿಯೆಯಲ್ಲಿ ಭಾರತಕ್ಕೆ ಒಂದು ವಿಶಿಷ್ಟ ಮತ್ತು ಹೊಸ ಇಂಗ್ಲಿಶ್ ಪ್ರಭೇದ ಮೃದಾಳುವುದಕ್ಕೆ ಸಾಧ್ಯವಾಗಿದೆ ಎಂಬ ವಾದಗಳಿವೆ. ಆದರೆ ಈ ಪ್ರಭೇದವು ಸ್ಥಳೀಯ ಭಾಷಿಕ ಪ್ರಭಾವ, ರೂಢಿಗಳೊಟ್ಟಿಗೆ ನೆಲೆಗೊಂಡು ಹೆಚ್ಚಾಗುತ್ತದೆ ಎಂಬುದು ಗಮನಾರ್ದವಾಗಿದೆ.
5. ಭಿನ್ನತೆ [ಡಿಫರೆನ್ಸಿಯೇಶನ್]: ಒಂದುಸಲ ಒಳಪ್ರಮಾಣೀಕರಣ ಸ್ಥಿರತೆಗೆ ತಲುಪಿದ/ ಮಾರ್ಪಟ ಮೇಲೆ ವ್ಯಾಪಕವಾಗಿ ಸಾಮಾಜಿಕ, ಪ್ರಾದೇಶಿಕ ಒಳನುಡಿಗಳನ್ನು ಇದು ಬಳಸಿಕೊಳ್ಳಬಹುದು. ಇಂಗ್ಲಿಶ್ ಶಿಕ್ಷಣದ ಪರಿಣಾಮವಾಗಿ, ಭಾರತೀಯರು ವಾಟ್ಟಿಮಾತ್ರ ತಿಳುವಳಿಕೆಯನ್ನು ಪಡೆಯುವಂತಾಯಿತು. ಅಂದರೆ ಪ್ರಜಾಪ್ರಮುಕ್ತ ಜಾನಪದ್ಲಾಟ, ಸ್ವಂತನಿರಾರ್ಥ ಮುಂತಾದ ಆದರ್ಘಗಳನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ. ಇಂಥ ನಂಬಿಕೆಯನ್ನು ನೆಹರು [1946:319] ಕೂಡ ಹೊಂದಿದ್ದರು. ಭಾರತದಲ್ಲಿ

ಸಾವಿರಾರು ನುಡಿಗಳು ಅಶ್ವಿತ್ವದಲ್ಲಿದ್ದರೂ, ಭಾರತೀಯರ ನಡುವೆ ಸಾಮಾನ್ಯ ಸಂಪರ್ಹನವನ್ನು ಪ್ರಾರ್ಥಿಸಲು ಇಂಗ್ಲಿಷೀ ಕಾರಣವೆಂಬ ನಂಬಿಕೆಯಿದೆ.

ಇಂತಹ ಸಾಮಾನ್ಯ ಸಂಪರ್ಹನವು ಸಾಫ್ಟ್‌ಟಂತ್ರ್ಯ ಸಂಗ್ರಹದಲ್ಲಿ ಭಾರತೀಯರು ಒಗ್ಗೂಡಲು ಒತ್ತಾಸೇಯಾಗಿತ್ತು ಎಂಬ ಗ್ರಹಿಕೆಯೂ ಬಲವಾಗಿಯೇ ಇದೆ. ಭಾರತದ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವಲ್ಲಿ ಇಂಗ್ಲಿಷಿನ ಕೊಡುಗೆ ಗಮನಾರ್ಹವಾಗಿದೆ [ರಾವ್:2003:1].

ಸಾಮಾಜಿಕ ಭಾಷಾಶಾಸ್ತರ ನೇಲೆಯಿಂದ ಈ ಎಲ್ಲ ಚರ್ಚೆಗಳನ್ನು ಗಮನಿಸಿದರೆ, ಈ ಎಲ್ಲ ನಿಲುವುಗಳು ಇಂಗ್ಲಿಷನ್ನು ಅಧಿಕಾರದ ಹಾಗೂ ಪ್ರಾಬಲ್ಯದ ನುಡಿಯನ್ನಾಗಿ ಮಾತ್ರ ರೂಪಿಸಿವೆ ಎಂಬ ದಿಟವು ಅತ್ಯಂತ ನಿಷ್ಕಳವಾಗಿ ಈ ಮೇಲಿನ ಚರ್ಚೆಗಳಲ್ಲಿ ಕಾಣಿಸುತ್ತದೆ. ಆದರೆ ಕನ್ನಡವನ್ನು ಒಂದು ಅನುಭಂದಧ ನುಡಿಯನ್ನಾಗಿ, ಇಲ್ಲವೇ ಅಡಿಟಿಪ್ಪಣಿಯ ನುಡಿಯನ್ನಾಗಿ ಮಾತ್ರ ಬಿಂಬಿಸುವ ನಡೆಗಳನ್ನು ಇಲ್ಲಿಯ ಚರ್ಚೆಗಳ ಉದ್ದೇಶಕ್ಕೆ ಕಾಣಬಹುದಾಗಿದೆ. ಇಂತಹ ಅಪಕ್ಳನೆಗಳನ್ನು ಏರಿ ಕನ್ನಡವನ್ನು ಬೆಳೆಸುವ ಪ್ರಯತ್ನಗಳು ಈಗಾಗಲೇ ಸಾಕಷ್ಟು ಬೇಳದಿವೆ. ಆದರೆ ಈಗಾಗಲೇ ಹೇಳಿದಂತೆ ಇವುಗಳನ್ನು ಕೇವಲ ಪರ್ಯಾಯ ಇಲ್ಲವೇ ಪ್ರತಿಚಿಂತನೆಯ ನೇಲಿಗಳನ್ನಾಗಿ ಮಾತ್ರ ನೋಡುವ ಕಣ್ಣೋಟಗಳು, ಕನ್ನಡದ ಕಸುವಿನ ಬಗೆಗಿನ ಅವನಂಬಿಕೆಯ ಸೂಚಕಗಳಾಗಿವೆ.

## ೧೦.

### ಕನ್ನಡದ ಕಣ್ಣೋಟದಲ್ಲಿ ಹಿಂತಿರುಗಿ ನೋಡಿದಾಗ.....

ನಾವೀಗ ಇಪ್ಪತ್ತೊಂದನೆ ಶತಮಾನದ ಹೊಸ್ತಿಲಲ್ಲಿ ನಿಂತು, ಹತ್ತೊಂಬತ್ತು ಹಾಗೂ ಇಪ್ಪತ್ತನೇ ಶತಮಾನಗಳ ಬುನಾದಿ ಹಾಗೂ ಕಟ್ಟಡಗಳ ಹಿಂದಿನ ನೀಲನಕ್ಕೆ ಹಾಗೂ ಕ್ರಿಯಾ ಯೋಜನೆಯನ್ನು ಕುರಿತು ಇಲ್ಲಿ ಚರ್ಚಿಸಿದ್ದೇವೆ. ಎರಡನೇ ಸಹಸ್ರಮಾನದ ಕೊನೆಯ ಕಾಲಘಟ್ಟ ಹಲವು ತಿರುವುಗಳಿಂದ ಕೂಡಿದ ಅತ್ಯಂತ ನಿಬಿಡವಾದ ಕಾಲವಾಗಿದೆ. ಈ ಕಾಲದ ಒಡಲಿಂದಲೇ ಇಂಗ್ಲಿಷು ತಲೆಯೆತ್ತಿರುವುದು. ಆದರೆ ಇದೊಂದು ಅಮಾಯಕವಾಗಿ ಬೆಳೆದುಬಂದಿರುವ ಪ್ರಕ್ರಿಯೆಯಲ್ಲ ಎಂಬುದು ಈ ಮೇಲಿನ ವಿಶೇಷಣೆಗಳು ಹೇಳುತ್ತವೆ. ಹಾಗೂ ಇಂಗ್ಲಿಷಿನ ಬೇಳವಣಿಗೆಯ ಹಿಂದೆ ರಾಜಕೀಯ, ಸಾಮಾಜಿಕ, ಆರ್ಥಿಕ ಗುರಿಗಳು ಕೆಲಸ ಮಾಡಿರುತ್ತವೆ. ಭಾರತದ ಸಮುದಾಯಗಳೊಳಗಿನ ಸಾಮಾಜಿಕ-ಸಾಂಸ್ಕೃತಿಕ ಓರೆಕೋರೆಗಳನ್ನು ತಿದ್ಯುವ, ಸರಿಪಡಿಸುವ “ಸುಧಾರಣಾವಾದಿ”ಯನ್ನಾಗಿ ಇಂಗ್ಲಿಷನ್ನು ಬರಮಾಡಿಕೊಳ್ಳಲಾಗಿದೆ ಎಂಬುದನ್ನೂ ಮೇಲಿನ ಚರ್ಚೆಗಳು ನಿಷ್ಕಳಪಡಿಸುತ್ತಿವೆ. ಆದಾಗ್ಯಾ, ಇಂಗ್ಲಿಷಿನ ಈ ತನ್ನ ಹೊಸ ಅವಶಾರದಿಂದ, ಭಾರತದ ಸಮುದಾಯಗಳ ಬದುಕಿನಲ್ಲಿ ಒಂದು

ಹೊಸ ಚೈತನ್ಯಪನ್ಮು ಮೂಡಿಸಿದೆಯಂಬುದು, ಇಂಗ್ಲಿಶ್‌ನ ಪರವಾಗಿ ಹೋರಾಡುವವರ ವಾದವಾಗಿದೆ. ಈ ಇಡೀ ಚಾರಿತ್ರಿಕ ಬೆಳವಣಿಗೆ “ಭಾಷಿಕ ಪ್ರತಿಮೆ”ಯೊಂದನ್ನು ರೂಪಿಸುವ ಹನ್ನಾರದಂತೆ ಕಂಡರೂ ಅಚ್ಚರಿ ಪದಬೇಕಿಲ್ಲ. ಇಂತಹವೇಂದು ಹನ್ನಾರವು ‘ಇಂಗ್ಲಿಶ್‌ನ್ನು ಬರಮಾಡಿಕೊಳ್ಳುವ ತಡಿತದಲ್ಲಿ ಇದ್ದಂತಹ ಯಾರಿಗೂ ಕೂಡ ಇದು ಹೋಳದಿರಲು ಸಾಧ್ಯವಿಲ್ಲ. ದೇಶದ ಏಲ್ಲೆಯನ್ನು ಬಯಸುವ ಈ ಮಹಾನುಭಾವರಿಗೆ, ಇಂಗ್ಲಿಶ್ ಒಂದು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಂಟಕವಾಗುತ್ತದೆ ಎಂಬುದು ತೋರದೇ ಇರುವುದು ಕೂಡ ಹನ್ನಾರದ ವಿನ್ಯಾಸವಾಗಿದೆ. ಇಂಗ್ಲಿಶ್‌ನ್ನು ಕೇವಲ ಒಂದು ನುಡಿಯನ್ನಾಗಿ ಕರ್ನಾಟಕ/ ಭಾರತದಲ್ಲಿ ಚರಿಸುವಳಿಗೆ ಆದರೆ ಇಂಗ್ಲಿಶ್‌ನ್ನು ಭಾರತದ್ದೇ ನುಡಿಯನ್ನಾಗಿ ಚರಿಸುವಬೇಕಂಬ ವಾದಗಳು ಈಗ ಮುಂಚೂಣಿಯಲ್ಲಿವೆ.

ಇಂಗ್ಲಿಶ್‌ನ್ನು ಭಾರತದ ನುಡಿಗಳಲ್ಲಿಂದು ಎಂದು ಪರಿಗಣಿಸುವುದೆಂದರೆ, ಹತ್ತರ ಜೊತೆಗೆ ಹನ್ನೊಂದು ಎಂಬ ನಿಲ್ಲವಿಗೆ ಸಾಟಿಯಾಗಿ ಈ ಧೋರಣೆಯನ್ನು ನೋಡಲು ಆಗುವುದಿಲ್ಲ. ಏಕೆಂದರೆ ಭಾರತಕ್ಕೆ ಇಂಗ್ಲಿಶ್ ಬಂದಿರುವುದು ಬೇಕಿಕೆಯ ಮೇಲೆ ಎಂಬುದು ಒಂದು ಕಡೆಯಾದರೆ, ಬ್ರಿಟಿಷರು ತಮ್ಮ ಸಾಮಾಜ್ಯಶಾಖೆ ಹಾಗೂ ವಸಾಹತುಶಾಖೆ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಬೇಕಾಗಿರುವ ಒಂದು ಪ್ರಬಲವಾದ ಅಸ್ತವನ್ನಾಗಿ ಬಳಸಿಕೊಂಡಿದ್ದಾರೆ. ಭಾರತದ ಮೇಲ್ಪರ ಸಮಾಹಗಳು ಈಗಲೂ ತಮ್ಮ ಯಜಮಾನಿಕೆಯನ್ನು ತೋರ್ವಾಡಿಸಲು ಬಳಸುವ ಅಸ್ತವಾಗಿ ಇಂಗ್ಲಿಶ್ ನೆಲೆಗೊಂಡಿದೆ. ಹಾಗಾಗಿ ಇಂಗ್ಲಿಶ್‌ನ್ನು ಕೇವಲ ಭಾರತದ ನುಡಿಗಳಲ್ಲಿಂದು ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಂಗ್ಲಿಶ್ ಎಂಬುದು ರಾಜಕೀಯ, ಅರ್ಥಿಕ, ಸಾಮಾಜಿಕ ಯಜಮಾನಿಕೆಯ ಅಧಿಕಾರ ಕೇಂದ್ರವನ್ನಾಗಿ ನೋಡಬೇಕಿದೆ. ಇಂಗ್ಲಿಶ್ ನುಡಿಯೂ ಸಾಮಾಜ್ಯಶಾಖೆ, ನರಭಕ್ಷಕ ಇಲ್ಲವೇ ಕೊಲೆಗಡುಕ ಮುಂತಾದ ಆಪಾದನೆಗಳಿಗೆ ಗುರಿಯಾಗಿದೆ. ಆದರೆ ಈ ಆಪಾದನೆಗಳನ್ನು ಅಷ್ಟೂಂದು ಸುಲಭವಾಗಿ ತಳ್ಳಿ ಹಾಕಲು ಆಗುವುದಿಲ್ಲ. ಏಕೆಂದರೆ ಯಾವುದೇ ಒಂದು ಸಮುದಾಯದ ಸಂಸ್ಕೃತಿ ನಿರ್ದಿಷ್ಟ ಪ್ರಕ್ರಿಯೆಯಲ್ಲಿ ಭಾಷಿಕ ಅನುಸಂಧಾನ ಅತ್ಯಂತ ಮಹತ್ವದ ಸಂಗತಿಯಾಗಿದೆ. ಸಂಸ್ಕೃತದೊಂದಿಗಿನ ಅನುಸಂಧಾನ ಕನ್ನಡಕ್ಕೆ ವಿಶ್ವಾತ್ಮಕತೆಯನ್ನು ಒದಗಿಸಿಕೊಟ್ಟಿದೆ. ಆದರೆ ಇಂಗ್ಲಿಶ್ ಇಂತಹ ಅನನ್ಯತೆಯನ್ನು ನಿರ್ಬಾಮಗೊಳಿಸಿದೆ ಎನ್ನುವ ವಾದಗಳಿವೆ. ಈ ಎರಡೂ ವಾದಗಳಲ್ಲಿ ಯಾವುದೇ ಮುರುಳಿಲ್ಲ. ಏಕೆಂದರೆ ಯಾವುದೇ ನುಡಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಪ್ರಬುಲಗೊಂಡಾಗ, ಅಂತಹ ನುಡಿಗಳ ಜೊತೆಗಿರುವ ಬೇರ್ಪಾವುದೇ ನುಡಿಯ ಕ್ರಿಯಾಶೀಲವಾಗಿ ಬೆಳೆಯಲು ಸಾಧ್ಯವಿಲ್ಲ. ಬದಲಾಗಿ ಈ ನುಡಿಯು

ಅವಸಾನ ಹೊಂದುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಆದರೆ ಕನ್ನಡ ನುಡಿಯು ಯಾವುದೇ ನುಡಿಯ, ನುಡಿ ಅಂತಸ್ಥವನ್ನು ಅಂತರ್ಗತ ಮಾಡಿಕೊಳ್ಳುವ ಕಸುವನ್ನು ಪಡೆದಿದೆ. ಕನ್ನಡ ನುಡಿಯೊಣಿಗೆ ಹೈಬ್ರಿಡ್‌ಜೇಶನ್ ಕೂಡ ಸಾಧ್ಯ. ಹಾಗಾಗಿ ಕನ್ನಡ ಚಾರಿತ್ರಿಕ, ಸಾಂಸ್ಕೃತಿಕ ಸ್ವಿವೇಶಗಳಲ್ಲಿ ತನ್ನದೆಯಾದ ಅಸಿತೆಯನ್ನು ರೂಪಿಸಿಕೊಂಡು ಬೆಳೆದಿದೆ. ಸಮಕಾಲೀನ ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಸ್ವಿವೇಶದಲ್ಲಿ ಕನ್ನಡ ಇಲ್ಲವೇ ಭಾರತದ ಇತರೆ ದೇಶನುಡಿಗಳು ಮತ್ತು ಇಂಗ್ಲಿಷು ಇವುಗಳ ನಡುವೆ ವಿರ್ದುವು ಮುಖಿಂದು ಹಾಗೂ ಅನುಸಂಧಾನದ ನೆಲೆಗಳು ರೂಪಗೊಳ್ಳುವ ಕ್ರಮ ಮತ್ತು ಬಗಗಳನ್ನು ವಿಶೇಷಿಸುವ ಪ್ರಯತ್ನ ಈ ಬರಹದಲ್ಲಿ ನಡೆದಿದೆ. ಆದರೆ ಯಾವುದೇ ಒಂದು ನುಡಿ ಪ್ರಬುಲವಾಗಿ ವಿಸ್ತಾರಗೊಳ್ಳಲು ಪ್ರಭುತ್ವದ ಜೊತೆಗಿನ ನಂಟು ಅತ್ಯಂತ ಅಗತ್ಯವೇನ್ನುವುದನ್ನೂ ಈ ಬರಹದಲ್ಲಿ ಮನಗಾಣಲಾಗಿದೆ. ನುಡಿಯೊಂದರ ಪ್ರಭುತ್ವದ ಜೊತೆಗಿನ ಅನುಸಂಧಾನದಿಂದ ಆಯಾ ನುಡಿಯ ಸಾಂಸ್ಕೃತಿಕ ಪ್ರಾಮುಖ್ಯವು ಕುಂದುತ್ತದೆ ಎನ್ನುವ ಆರೋಪವು ಇದೆ. ಆದ್ದರಿಂದ ನುಡಿ ನಿರಂತರವಾಗಿ ಇಂತಹ ಇಕ್ಕಟ್ಟಿನ ಪ್ರಕ್ರಿಯೆಯಲ್ಲಿ ಸೌಸಾದುತ್ತೆಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೊಣಗಾರಿಕೆ ಆಯಾ ನುಡಿಯಾಗಿರುತ್ತದೆ. ಇಂತಹ ಇಕ್ಕಟ್ಟಿಗಳಲ್ಲಿಯೇ ಕನ್ನಡ ತನ್ನ ಚಹರೆಗಳನ್ನು ಕಾಪಾಡಿಕೊಂಡು ಬಂದಿದೆ ಎಂಬುದು ವಿಶೇಷ. ನುಡಿಯೊಂದರ ಒತ್ತಾಸೆಯಿಂದ ಸಮಾಹಗಳನ್ನು ಹೇಗೆ ಬಲಪಡಿಸುವುದು ಎಂಬ ಪ್ರಶ್ನೆಗಳೇ ಇವತ್ತು ಮುಂಚೊಣಿಗೆ ಬಂದಿದೆ. ಹಾಗಾಗಿ ಆಯಾ ಭಾಷಿಕ ಸಮಾಹಗಳು ರಾಜಕೀಯವಾಗಿ ಬಲವಾದಾಗ, ಅವರ ನುಡಿಗಳೂ ಬಲಗೊಳ್ಳುತ್ತವೆ ಎನ್ನಲಾಗುತ್ತದೆ. ಇದು ಅತ್ಯಂತ ಮಹತ್ವದ ನಿಲ್ಲವು ಆಗಿರುತ್ತದೆ. ಅಂದರೆ ನುಡಿ ಮತ್ತು ಆಯಾ ಸಮುದಾಯಗಳು ಒಟ್ಟೊಟಿಗೆ ಬಲಗೊಂಡಾಗ ಇಂಗ್ಲಿಷಿನಂತಹ ನುಡಿಗಳ ಅತಿಕ್ರಮಣವಾಗಲಿ ಇಲ್ಲವೇ ಹೇರಿಕೆಯಾಗಲಿ ಸಾಧ್ಯವಿಲ್ಲ. ಈ ಪ್ರಕ್ರಿಯೆಯಲ್ಲಿ ಕನ್ನಡ ಇನ್ನಷ್ಟು ಬೆಳೆಯಬೇಕಿದೆ. ಕನ್ನಡದ ಬೆಳವಣಿಗೆ ಕುಂಠಿತಗೊಳ್ಳಲು ಇಂಗ್ಲಿಷು ಮಾತ್ರವಲ್ಲದೇ ನಮ್ಮ ಪ್ರಭುತ್ವ ಮತ್ತು ಭಾಷಾನೀತಿಗಳೂ ಕಾರಣವಾಗಿವೆ.

ಯಾವುದೇ ನುಡಿ ಅಧಿಕಾರಸ್ಥ ನಂಟನ್ನು ಪಡೆಯದೆ, ಅದು ಅತ್ಯಂತ ವ್ಯಾಪಕವಾಗಿ ಬೆಳೆಯಲಾರದು ಹಾಗೂ ಪ್ರಗತಿಯನ್ನೂ ಹೊಂದಲಾರದು. ಅಂದರೆ ನುಡಿಗೆ ಪ್ರತ್ಯೇಕ ಅಸ್ತಿತ್ವವಿಲ್ಲ. ಆಯಾ ನುಡಿ ಸಮಾಹಗಳ ಸಹಯೋಗದಿಂದ ಮಾತ್ರ ಸಾಧ್ಯವೇ ಹೊರತು, ಯಾವುದೇ ‘ಅನುಭಾವ ಸಂದರ್ಭ’ದ ನೆಲೆಯಿಂದ ದಕ್ಷಿಣಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನುಡಿಯ ತನ್ನ ಬಳಕೆಯ ಜನರ ಬಾಯಿ, ಮೆದುಳು, ಕೆವಿ, ಕೈ ಮತ್ತು ಕಳ್ಳುಗಳಲ್ಲಿ ಅಸ್ತಿತ್ವವನ್ನು ಪಡೆಯುತ್ತದೆಯೋ, ಆವಾಗ ಆ ನುಡಿಯು ಅತ್ಯಂತ ವ್ಯಾಪಕವಾಗಿ ಬೆಳೆಯಬಲ್ಲದು. ಹೀಗೆ ಬೆಳೆಯುವುದರಿಂದ

ಆ ನುಡಿಯು ಯಶಸ್ವನ್ನು ಗಳಿಸಬಲ್ಲದು. ಇದು ಸಾಧ್ಯವಿಲ್ಲವಾದಾಗ ಜನರು ಸೋಲುತ್ತಾರೆ ಮತ್ತು ನುಡಿಯೂ ಸೋಲುತ್ತದೆ. ಸೋಲಿಸಬೇಡ ನನ್ನನ್ನು ಗೆಲ್ಲಿಸಯ್ಯಾ ಎಂದು ಕನ್ನಡಕ್ಕೆ ಅರಿಕೆ ಮಾಡಿಕೊಂಡು, ನಾವು ಕೈಕಟ್ಟಿ ಕೂತರೆ ಸಾಲದು. ನಾವು ಕನ್ನಡವನ್ನು ನಿರಂತರವಾಗಿ ಗೆಲ್ಲಿಸುವ ದಾರಿಗಳನ್ನು ಕಂಡುಕೊಂಡರೇ, ಕನ್ನಡ ನಮ್ಮನ್ನು ಯಾವಾಗಲೂ ಗೆಲ್ಲಿಸಬಲ್ಲದು. ಇಂಗ್ಲಿಷನ್ನು ಸೋಲಿಸುವ ಇರಾದೆಗಿಂತ ಕನ್ನಡವನ್ನು ಗೆಲ್ಲಿಸುವ ಗುರಿಗಳು ನಮ್ಮದಾಗಲಿ. ಕನ್ನಡವನ್ನು ಗೆಲ್ಲಿಸೋಣ ಮತ್ತು ನಾವು ಗೆಲ್ಲೋಣ. ಈ ಮಾತುಗಳು ಸ್ನೇಗ್ನಾ ತರಹ ಕೇಳಿಸಿದರೆ ಮತ್ತೆ ಮತ್ತೆ ಕೇಳಿಸಿಕೊಳ್ಳೋಣ, ಆವಾಗ ಅವುಗಳು ಕನ್ನಡದ ಗುರಿ ಮತ್ತು ದಾರಿಗಳಾಗಿ ನಮಗೆ ತೋರುತ್ತವೆ.

\* \* \* \* \*

\*<sup>1</sup> ಈ ಭಾಗದ ಜರ್ರಿಗೆ ಬೇಕಾದ ಮಾಹಿತಿ ಹಾಗೂ ತಿಳಿವನ್ನು ಪೊ, ರಮಾಕಾಂತ. ಕೆ. ಅಗ್ನಿಹೋತ್ರಿ ಇವರ “ಇಂಗ್ಲಿಶ್ ಇನ್ ಇಂಡಿಯನ್ ಎಡ್ಯೂಕೇಶನ್” ಎಂಬ ಲೇಖನದಿಂದ ಪಡೆಯಲಾಗಿದೆ. ಈ ಲೇಖನವು ಪ್ರೋ.ಸಿ.ಜೆ.ದಾಸ್ಕಾನಿ ಇವರು ಸಂಪಾದಿಸಿರುವ “ಲ್ಯಾಂಗ್ವೇಜ್ ಎಡ್ಯೂಕೇಶನ್ ಇನ್ ಮಲ್ಟಿಲಿಂಗ್ವಲಿಸಮ್ ಯೊನ್ ಸ್ಯಾಕ್ಸ್, 2001” ಎಂಬ ಹೊತ್ತಿಗೆಯಲ್ಲಿದೆ.

## ಇಂಗ್ಲಿಶ್ ಭಾಷಾ ಕಲಿಕೆ ಮತ್ತು ಉದ್ಯೋಗ ಮಾರುಕಟ್ಟೆ

– ಕಿರಣ್ ಪ್ರಮಾರ್ ಕೆ.

೨೦೧೧ರಲ್ಲಿ Aspiring Minds ಎನ್ನುವ ಸಂಸ್ಥೆಯೊಂದು ೫೫,೦೦೦ ವಿದ್ಯಾರ್ಥಿಗಳ ಸಮಾಕ್ಷೇಯನ್ನು ಮಾಡಿತು. ಅದರ ಪ್ರಕಾರ ಕೇವಲ ೩೫% ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಿದ್ದರು. ಮತ್ತು ೯೮% ವಿದ್ಯಾರ್ಥಿಗಳು ಇಂಗ್ಲಿಶ್ ಭಾಷಾ ಕೌಶಲ್ಯಗಳು ಇಲ್ಲದೆ ಕಷ್ಟಪಡುತ್ತಿದ್ದರು. ಈ ವರದಿಯಂತೆ, ಕಳೆದ ೧೦ ವರ್ಷಗಳಲ್ಲಿ ಬಂದಿರುವ ಹಲವಾರು ವರದಿಗಳು ವಿದ್ಯಾರ್ಥಿಗಳ ಇಂಗ್ಲಿಶ್ ಭಾಷಾ ಕೌಶಲ್ಯಗಳ ಕುರಿತು ಕಳಕಳಿಯನ್ನು ವ್ಯಕ್ತಪಡಿಸುತ್ತಿರುತ್ತೇ ಇವೆ.

ಭಾರತದಲ್ಲಿ ಇಂಗ್ಲಿಶ್ ಭಾಷೆಯ ಕಲಿಕೆಯ ಇತಿಹಾಸ ಹಲವು ಶತಮಾನಗಳದ್ದೇ ಆದರೂ, ಇಂಗ್ಲಿಶ್ ಬಹುಜನರ ಆಯ್ದೆಯಾಗಿದ್ದ ಖಾಸಗಿ ನೌಕರಿಗಳು ಮನುಷೆ ಪಡೆಯಲಾರಂಭಿಸಿದ ಮೇಲೆಯೇ. ೮೦ ಹಾಗು ೯೦ ರ ದಶಕದಲ್ಲಿ ನಡೆದ ಸಾಮಾಜಿಕ ಹಾಗು ಆರ್ಥಿಕ ಬದಲಾವಣೆಗಳು ಇಂಗ್ಲಿಶ್ ಮನುಷೆ ಪಡೆಯಲು ಸಹಕಾರಿಯಾದವು. ಸರಕಾರಗಳ ಹಿಡಿತದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಉದ್ಯೋಗಗಳಿಗೆ ಬೇಕಾದ ಕೌಶಲ್ಯಗಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎನ್ನುವುದನ್ನು ಮೇಲಿನ ಹಾಗು ಅಂತಹ ಹಲವಾರು ವರದಿಗಳು ಹೇಳಿವೆ. ಭಾರತದಲ್ಲಿ ಕೇಂದ್ರ ಹಾಗು ರಾಜ್ಯ ಸರಕಾರಗಳು ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುತ್ತಿವೆ. ಕೇಂದ್ರ, ಶೈಕ್ಷಣಿಕ ನೀತಿಗಳು ಹಾಗು ಪಠ್ಯಕ್ರಮದ ಚೌಕಟ್ಟನ್ನು (Curriculum Framework) ನಿಗದಿ ಪಡಿಸುವ ಕೆಲಸ ಮಾಡಿದರೆ, ರಾಜ್ಯಗಳು ಅವುಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿವೆ. ರಾಜ್ಯ ಸರಕಾರಗಳಿಗೆ ತಮ್ಮದೇ ಸ್ವಾತಂತ್ರ್ಯ ಕೂಡ ಇರುತ್ತದೆ. ಉನ್ನತ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಸ್ವಾಯತ್ತತೆಯನ್ನು ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ. ಇವೆಲ್ಲದರ ಜೊತೆಗೆ EFLU ಹಾಗು RIE ಥರದ ಸರಕಾರದ ಸಂಸ್ಥೆಗಳು ಇಂಗ್ಲಿಷ್ ಕಲಿಕೆ ಕುರಿತಾದ ಸಂಶೋಧನೆಯಲ್ಲಿ ತೊಡಗಿವೆ. ಇಷ್ಟೆಲ್ಲಾ ಇದ್ದರೂ ಕೂಡ ಇನ್ನೂ ಪ್ರತಿಶತ ೯೮ ರಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಬೇಕಾದ ಇಂಗ್ಲಿಷ್ ಭಾಷಾ ಕೌಶಲ್ಯಗಳನ್ನು ಹೊಂದಿಲ್ಲವೆಂದರೆ ಸೋಜಿಗವೇ.

ಇದರಿಂದ ನಾವು ಅರ್ಥ ಮಾಡಿಕೊಳಬೇಕಾಗಿರುವುದಾದರೂ ಏನು? ಎಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯ? ವಿದ್ಯಾರ್ಥಿಗಳಿಗೆ ಸಮಾಧಾನ

ಉಂಟಾಗುವುದು ಸಾಧ್ಯವೇ? ಅವರ ಕೌಶಲ್ಯ ವ್ಯಾಧಿ ಬರಿಯ ಮರೀಚಿಕೆಯೇ? ಎನ್ನುವ ಹಲವು ಪ್ರಶ್ನೆಗಳು ನಮ್ಮನ್ನ ಕಾಡುವುದು ಸುಳ್ಳಲ್ಲ. ಸುಮಾರು ೫೦೦ ವರ್ಷಗಳ ಭಾರತೀಯ ಇತಿಹಾಸವಿರುವ ಇಂಗ್ಲಿಶ್ ಭಾಷಾ ಕಲಿಕೆ, ಭಾರತದಲ್ಲಿ ಮಾಡಿರುವ ಬದಲಾವಣೆಗಳಾದರೂ ಏನು? ಎಲ್ಲಿ ನಾವು ಎಡಪಿದ್ದೇವೆ? ಒಮ್ಮೆ ಇವುಗಳ ಸುತ್ತ ಗಿರಿಕೆ ಹೊಡಿಯುವ ಪ್ರಯತ್ನ ಈ ಲೇಖನದ್ದು.

ಭಾರತದಲ್ಲಿ ಇಂಗ್ಲಿಶ್ ಭಾಷೆಯ ಕಾನೂನು, ಆರ್ಥಿಕ, ಶೈಕ್ಷಣಿಕ ಹಾಗು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಹಾಗಾಗಿ, ಇಂಗ್ಲಿಶ್ ಒಂದು ಅನಿವಾಯ ಭಾಷೆಯಾಗಿ ಮಾರ್ಪಣಿದೆ. ಭಾಷಾ ಯಜಮಾನಿಕೆ, ಬ್ರಿಟೀಷರ ಭಾಷೆ ಎನ್ನುವ ಪರಿಭಾಷೆಗಳು ಈಗ ಸವಕಲು ಕಲ್ಪನೆಗಳಷ್ಟೇ ಭಾರತದಲ್ಲಿ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಇಂಗ್ಲಿಶನ್ನು ಕಲಿಕೆ ಮಾಡುವುದನ್ನಾಗಿ ಮಾಡಿಕೊಂಡ ನಂತರ, ಮಧ್ಯಮ ವರ್ಗಕ್ಕೆ ಅವಕಾಶಗಳ ಮಹಾಪೂರ ಹರಿದು ಬರತೋಡಗಿದ್ದು, ಖಾಸಗಿ ಉದ್ಯೋಗಗಳು ಇಂಗ್ಲಿಶ್ ಭಾಷಾ ಕ್ಷಮತೆಯನ್ನು ಉದ್ಯೋಗಾಕಾರಂಕ್ಷಿಗಳಲ್ಲಿ ಬಯಸತೋಡಗಿದ್ದು, ವಿದೇಶಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ನೌಕರಿಗಳು ಭಾರತೀಯ ವಿದ್ಯಾರ್ಥಿಗಳಿಗೆ ದೊರಕ ತೊಡಗಿದ್ದು ಎಲ್ಲಪೂರ್ವ ಕೂಡ ಸಾಮಾನ್ಯರು ಇಂಗ್ಲಿಶ್ ಭಾಷೆಯ ಕಲಿಕೆಯತ್ತ ಮುಖ ಮಾಡಲು ಕಾರಣಗಳಾದವು. ಜಾತಿ, ಧರ್ಮ ಮತ್ತು ಮಾತೃಭಾಷೆಯ ಕಾರಣಗಳಿಂದ ವರ್ಗೀಕೃತವಾದಂತಿದ್ದ ಉದ್ಯೋಗಗಳು ಇಂಗ್ಲಿಶ್ ಭಾಷಾ ಪರಿಣತಿ ಹೊಂದಿದವರಿಗೆ ಸಮಾನ ಅವಕಾಶಗಳನ್ನು ದೊರಕಿಸಿದ್ದು, ಮಧ್ಯಮ ಹಾಗು ಕೆಳವರ್ಗದ ಜನರಿಗೆ ವರವಾಗಿ ಇಂಗ್ಲಿಶ್ ಭಾಷೆಯ ಕಲಿಕೆಯನ್ನು ಹೊತ್ತಾಹಿಸಲು ಕಾರಣವಾಯಿತು. ಈ ಎಲ್ಲ ಬೆಳವಣಿಗೆಗಳು ಆಗುತ್ತಿರುವಾಗಲೇ, ಇಂಗ್ಲಿಶ್ ಭಾಷಾ ಕಲಿಕೆಯ ಪದ್ಧತಿಗಳಲ್ಲಿಯೂ ಸಾಕಷ್ಟು ಸಂಶೋಧನೆಗಳು ನಡೆಯತೋಡಿಗಿ ELTಗೆ ಒಂದು ಸಣ್ಣ ಇತಿಹಾಸವೇ ಸೃಷ್ಟಿಯಾಗಿದೆ.

ನಮ್ಮಲ್ಲಿ ಇಂಗ್ಲಿಶ್ ಭಾಷಾ ಕಲಿಕೆ ಮೂಲತಃ ಗಿಡ್, ಪದ್ಯ ಮತ್ತು ನಾಟಕಗಳನ್ನು ಪರ್ಯಾಪಾಗಿಸಿಕೊಂಡು, ಅದರ ಮುಖೇನ ಇಂಗ್ಲಿಶಿನ ವ್ಯಕರಣ ಮತ್ತು ಬಳಕೆಯನ್ನು ಕಲಿಸುವ ಪರಿಪಾಠವನ್ನು ಹೊಂದಿದೆ. ನನ್ನ ರಿವೆರ್ಸಿಂಗ್ ಭಾಷಾ ಕೌಶಲ್ಯ ಕಲಿಸುವ ಅನುಭವದಿಂದ, ಈ ರೀತಿಯ ಕಲಿಕೆಯನ್ನು ಅವಲೋಕಿಸುವುದಾದರೆ, ನಮ್ಮ ಪದವೀರರ ಇಂದಿನ ಬವಣೆಗೆ ನಮ್ಮ ಭಾಷಾ ಕಲಿಕೆ ಕ್ರಮಗಳೇ ಕಾರಣ ಎನ್ನಿಸುತ್ತದೆ. ೬೦%ಗೂ ಅಧಿಕ ಪದವೀರರು ಇಂದು ಇಂಗ್ಲಿಶಿನಲ್ಲಿ ಓದಲು ಮತ್ತು ಬರೆಯಲು ತಿಳಿದವರು, ಆದರೆ, ಬಿನ್ನ ಇಂಗ್ಲಿಶ್‌ಗಳನ್ನು ಕೇಳಲು ಹಾಗು ಇಂಗ್ಲಿಶಿನಲ್ಲಿ ತಮ್ಮನ್ನು ಅಭಿವೃತ್ತಿಸಿಕೊಳ್ಳಲು ಸಾಧ್ಯವಾಗದವರು. ಅಂದರೆ, ನಮ್ಮಲ್ಲಿ ಪ್ರಚಲಿತವಿರುವ

ಇಂಗ್ಲಿಶ್ ಕಲಿಕೆ ರೀತಿಗಳು ಇವತ್ತಿನ ಉದ್ಯೋಗಗಳು ಬಯಸುವ ಕೇಳಿ ಅರ್ಥಮಾಡಿಕೊಳ್ಳುವ ಹಾಗು ಮಾತನಾಡುವ ಕೌಶಲ್ಯಗಳನ್ನು ಬೆಳೆಸಲು ಶಕ್ತವಾದವು. ಜೊತೆಯಲ್ಲಿ ಉದ್ಯೋಗಗಳು ಬಯಸುವ ಭಾಷಾ ಕೌಶಲ್ಯ ಬೆಳೆಸುವಂತಹ ಸಾಧ್ಯತೆ ನಮ್ಮ ಪದವಿ ಕಾಲೇಜುಗಳ ಪಠ್ಯಕ್ರಮದಲ್ಲಿ ಇಲ್ಲ. ಮೂರು ವರ್ಷದ ಪದವಿ ಕೋರ್ಸ್‌ನಲ್ಲಿ ಏರಡು ವರ್ಷ ಭಾಷೆಯ ಕಲಿಕೆಗೆ ಅವಕಾಶವಿದ್ದರೂ, ಪಠ್ಯಕ್ರಮದಲ್ಲಿನ ಕೊರತೆ ಹಾಗು ವಿದ್ಯಾರ್ಥಿಗಳಲ್ಲಿ ಭಾಷಾ ತರಗತಿಗಳ ಬಗ್ಗೆ ಇರುವ ಅಸಂಖ್ಯೆ ಏರಡೂ ನೇರಿ, ಅವರ employability ಗೆ ಅಡಚಣೆಯಾಗಿದೆ.

### ಹಾಗಾದರೆ ಪಠ್ಯಕ್ರಮ ಕುರಿತಾಗಿ ಏನೂ ಕೆಲಸಗಳು ನಡೆದಿಲ್ಲವೇ?

ನಡೆದಿವೆ. ಆದರೆ ಈ ಪ್ರಯತ್ನಗಳು ಬಹುತೇಕ ಸರ್ಕಾರೀತರ ಸಂಸ್ಥೆಗಳು ಮಾಡಿರುವಂಥ ಕೆಲಸಗಳು. ಖಾಸಗಿ ಕಂಪನಿಗಳು ಮತ್ತು ಅವುಗಳಿಗಿರುವ ಕೌಶಲ್ಯಗಳ ಅಗತ್ಯಗಳನ್ನು ಅರಿತು, ಅಂತಹ ತರಬೇತಿಯನ್ನು ನೀಡುವಲ್ಲಿ ಖಾಸಗಿ ತರಬೇತಿ ಸಂಸ್ಥೆಗಳು ತೆಗೆದುಕೊಂಡಿರುವ ಮುಂದಾಳತ್ವ ವಿಶ್ವದ ಅಂತಿ ದೊಡ್ಡ ತರಬೇತಿ ವ್ಯಾಪಾರ ವ್ಯವಸ್ಥೆಯನ್ನು ಸೃಷ್ಟಿಸಿದೆ. ೨೦೧೨ರಲ್ಲಿ 2.76 ಬಿಲಿಯನ್ ರಷ್ಟು ELT ಬೇಡಿಕೆ 2015ರಲ್ಲಿ 4.67 ಬಿಲಿಯನ್‌ಗೆ ಏರಿದೆಯೆಂದರೆ ELT ಯ ಮಾರುಕಟ್ಟೆಯು ಬೆಳೆಯತ್ತಿರುವ ವೇಗವನ್ನು ನಾವು ಉಂಟಿಸುವುದಾಗಿದೆ. ಖಾಸಗಿ ELT ಮಾರುಕಟ್ಟೆ ಹೀಗೆ ಬೆಳೆಯುವಲ್ಲಿ ಸರ್ಕಾರಿ ಕಾಲೇಜುಗಳ ಹಾಗು ಸಂಸ್ಥೆಗಳ ವೈಫಲ್ಯದ ಪಾಲು ಬಹಳವಿದೆ.

1990ರ ದಶಕದಲ್ಲಿ ಖಾಸಗಿ ಸಂಸ್ಥೆಗಳು ಇಂಗ್ಲಿಶ್ ತರಬೇತಿ ಕೋರ್ಸ್‌ಗಳನ್ನು ಪ್ರಾರಂಭಿಸಿದಾಗ ಹೆಚ್ಚಿನ ಮಟ್ಟಿಗೆ ಇಂಗ್ಲಿಶ್ ವ್ಯಾಕರಣವನ್ನು ಕಲಿಸುತ್ತಿದ್ದವು. ಒಂದು ರೀತಿಯಲ್ಲಿ, ಶಾಲೆ ಕಾಲೇಜುಗಳ ಪಠ್ಯಕ್ರಮದಲ್ಲಿ ಇಂದ್ರ ಸಾಹಿತ್ಯಕ ಪಠ್ಯಗಳನ್ನು ತಿರಸ್ಕರಿಸಿ, ಅದರ ಮುಖೇನ ಕಲಿಸಬೇಕಿದ್ದ ವ್ಯಾಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ನಂತರ ಕಾರ್ಯಸಾಧಕ ಇಂಗ್ಲಿಶ್ ಎನ್ನುವ ಹೆಸರಿನಲ್ಲಿ, ಭಾಷಾ ಸಂಪರ್ಕವನ್ನು ವ್ಯಾಕರಣವನ್ನು ಕಲಿಸುವ ಪರಿಪಾಟ ಶುರುವಾಯಿತು. ಈಗಲೂ ಸಹ ಹಲವಾರು ಸಂಸ್ಥೆಗಳ ಪಠ್ಯಕ್ರಮದಲ್ಲಿ ಈ ಕಲಿಕಾ ವ್ಯವಸ್ಥೆಯನ್ನು ಕಾಣುತ್ತೇವೆ. ಜೊತೆಗೆ, ಇಂಗ್ಲಿಶ್ ಉಚ್ಚಾರಣೆ ಕಲಿಸುವ ಪದ್ಧತಿ ಹೆಚ್ಚು ಪ್ರಚಲಿತವಾಯಿತು. Accent Training ಮೂಲತ್ತಿನ Call Centre ಮತ್ತು BPO ಉದ್ಯೋಗಗಳಿಗೆ ವರದಾನವಾದಂತಹ ತರಬೇತಿಯಾಯಿತು. ಈ ಬೆಳವಣಿಗೆಗಳ ಮೊದಲ ಘಳಾನುಭಾವಿಗಳೆಂದರೆ ದೊಡ್ಡ ಸಿಟಿಗಳಲ್ಲಿ ವಾಸವಿದ್ದಂಥ ವಿದ್ಯಾರ್ಥಿಗಳೇ. ಚಿಕ್ಕ ಪಟ್ಟಣ ಹಾಗು ಹಳ್ಳಿಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ 1% ಗಿಂತಲೂ ಕಡಿಮೆಯಿದೆ.

ನನ್ನ ಎರಡು ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸುತ್ತಿದೆ. ನಾನು ಸಾಸೈನ್ಸ್ ಮತ್ತು ನೆಸ್ ಟೆಕ್ನಾಲಜಿಸ್ ಎನ್ನುವ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿದ್ದ ಕನಾರ್ಟಿಕದ ಜೀಲ್ಲಾ ಕೇಂದ್ರಗಳಲ್ಲಿ ಓದಿ ಬಂದಿದ್ದ ಜೋತೆಗಾರರು ಮತ್ತು ಬೆಂಗಳೂರು ಹಾಗು ಉತ್ತರ ಭಾರತದಿಂದ ಬಂದಿದ್ದ ಜೋತೆಗಾರರ ನಡುವೆ ಯಾರು ಟೆಚ್‌ಮ್ ಲೀಡ್ಸ್ ಗಳಾಗಬಹುದು ಅಥವಾ ಮ್ಯಾನೇಜರ್ಸ್ ಗಳಾಗಬಹುದು ಎಂದು ಗಮನಿಸುತ್ತಿದ್ದೆ. ಮಧ್ಯ ಕನಾರ್ಟಿಕದ ಭಾಗಗಳಿಂದ ಬಂದಿದ್ದ ಹಲವರಲ್ಲಿ ತಾಂತ್ರಿಕ ಜ್ಞಾನ ಚನ್ನಾಗಿತ್ತು, ಆದರೆ ಅವರು ಯಾರೂ ಮೇಲ್ಮೈಜೆಸ್‌ಯ ಸಾಫ್ಟ್‌ನಾಗಳಿಗೆ ಹೋಗಲಾಗುತ್ತಿರಲಿಲ್ಲ. ಸುಮ್ಮನೆ ಕಾರಣಗಳನ್ನು ಮುಡುಕುತ್ತಾ ಹೋರಟಾಗ ಗೊತ್ತಾಗಿದ್ದು, ನಮ್ಮ ವಿದೇಶಿ ಸೈಂಟ್‌ಗಳ ಜೋತೆಗೆ ವ್ಯವಹರಿಸಲು ಬೇಕಾದ ಸಂವಹನ ಕೌಶಲಗಳು ಅವರಲ್ಲಿ ಇಲ್ಲ ಎನ್ನುವುದು. ಜ್ಞಾನ ಒಂದು ಭಾಗವಾದರೆ, ವೃತ್ತಿಯ ಬೆಳವಣಿಗೆ ಕಮ್ಯೂನಿಕೇಷನ್ಸ್ ಕೌಶಲ್ಯ ಇನ್ನೊಂದು ಭಾಗದಂತೆ ಇರಲೇ ಬೇಕು.

ಇನ್ನೊಮ್ಮೆ ನಾನು ನನ್ನ ಒಂದು ಕಂಪನಿಗೆ ಇಂಗ್ಲಿಷ್ ತರಬೇತುದಾರರ ಆಯ್ದೆಯಲ್ಲಿದೆ. ಕನಾರ್ಟಿಕದ ಹೆಚ್ಚು ಕಡಿಮೆ ಎಲ್ಲ ವಿಶ್ವವಿದ್ಯಾಲಯಗಳ ಇಂಗ್ಲಿಷ್ ಸಾಮಾನ್ಯತೆಯಲ್ಲಿ ವಿದ್ಯಾರ್ಥಿಗಳ 50 ಕ್ರೂ ಹೆಚ್ಚು ಮೊಳ್ಳೆಲ್ಲ ಗಳು ನಮ್ಮ ಮುಂದಿದ್ದವು. ಸುಮಾರು ಮೂರು ದಿನಗಳ ಕಾಲ ಈ ವಿದ್ಯಾರ್ಥಿಗಳ ಇಂಟರ್ವ್ಯೂ ಮಾಡಿದೆವು. ವಿಚಿತ್ರ ಎಂದರೆ, ಇಂಗ್ಲಿಷಿನಲ್ಲಿ ಸಾಮಾನ್ಯತೆಯಲ್ಲಿ ಪದವಿ ಹೊಂದಿದ್ದರೂ ಆ 50 ಜನರಲ್ಲಿ ಯಾರೂ ಇಂಗ್ಲಿಷ್ ತರಬೇತುದಾರರಾಗಲು ಸಾಧ್ಯವೇ ಇರಲಿಲ್ಲ. ಭಾಷೆಯ ಸಂವಹನದ ವಿಚಾರದಲ್ಲಿ ಅವರು unemployable ಅನ್ನದೆ ವಿಧಿಯಿರಲಿಲ್ಲ.

ಈ ಎರಡು ವಿಚಾರಗಳಿಗೂ, ನಾನು ಮೇಲೆ ಪ್ರಸ್ತಾಪಿಸುತ್ತಿದ್ದ ಭಾಷಾ ಕಲಿಕೆಯ ವ್ಯಾಪ್ತಿಗಳಿಗೂ ನೇರವಾದ ಸಂಬಂಧಗಳಿವೆ. ನಮ್ಮ ಶಾಲಾ ಕಾಲೇಜುಗಳಲ್ಲಿ ಭಾಷಾ ಕಲಿಕೆಯ ಮಾದರಿಗಳು ಬದಲಾಗಬೇಕಾದ ಅನಿವಾರ್ಯತೆಯನ್ನು ಬಹಳ ಹಿಂದಿನಿಂದಲೇ UGC, NCERT ಹಾಗು ಹಲವಾರು ಸರ್ಕಾರಿ ಹಾಗು ಖಾಸಗಿ ಸಮಾಜಿಕ ಶಿಕ್ಷಣ ಪ್ರೋತ್ಸಾಹಿಸುತ್ತಿರುವ ಪದವೀಧರರು ಮನ್ವತ್ವ ಪಡೆಯಲು ಇದನ್ನು ಹೋರತುಪಡಿಸಿ ಬೇರಾವ ದಾರಿಗಳು ಇಲ್ಲ.

ನಮ್ಮ ಪದವಿ ಪತ್ರಕ್ರಮದಲ್ಲಿ ಈ ವರೆಗೂ CEFR (Central European Framework) ಮಾದರಿಯನ್ನು ಇಂಗ್ಲಿಷ್ ಭಾಷೆಯ ಪತ್ರಕ್ರಮ ನಿಗದಿಪಡಿಸಲು ಬಳಸುತ್ತಿದ್ದೇವೆ. ಬಹುಶಃ ಇದೂ ಕೂಡ ನಮ್ಮ ಪದವೀಧರರು ಇಂಗ್ಲಿಷಿನಲ್ಲಿ ಒಂದುಳಿಯಲು ಕಾರಣ ಎನ್ನುವುದು ನನ್ನ ಬಲವಾದ ನಂಬಿಕೆ. CEFR ಭಾಷೆಯ

Comprehension ಹಾಗು ಚೌಕ್ಕಿಕ ಸಾಮರ್ಥ್ಯವನ್ನು ಅಳೆಯಲು ಉಪಯೋಗಿಸುವ ಚೌಕಟ್ಟು. ಇಂಗ್ಲಿಶ್ ಸಾಹಿತ್ಯದ ಮೂಲಕ ಭಾಷೆ ಕಲೆಯುವಾಗ ಒಂದಿಷ್ಟು ಉಪಯೋಗಕ್ಕೆ ಬರುವ ಈ CEFR ಚೌಕಟ್ಟು ಉದ್ಯೋಗಗಳಿಗಾಗಿ ಭಾಷೆ ಕಲೆಯುವಾಗ ಉಪಯೋಗಕ್ಕೆ ಬರುವುದಿಲ್ಲ. ನಮ್ಮ ಪಠ್ಯತರಚನಾ ಪದ್ಧತಿಗಳು ಇದನ್ನು ಮೀರದೆ, ಹೊಸ ಅಗತ್ಯಗಳಿಗೆ ಬೇಕಾದ ಭಾಷಾ ಪಠ್ಯತರಕ್ರಮವನ್ನು ರೂಪಿಸುವುದು ಸಾಧ್ಯವಾಗಲಾರದು. ಖಾಸಗಿ ELT ತರಬೇತಿಯ ಬೆಳವಣಿಗೆ ಮತ್ತು ಬಹುದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲುವುದಕ್ಕೆ ಮುಖ್ಯ ಕಾರಣವೆಂದರೆ, ಅವು ಈ CEFR ಚೌಕಟ್ಟನ್ನು ಮೀರಿರುವುದು ಹಾಗು ಅಗತ್ಯಗಳಿಗೆ ಬೇಕಾದ ಭಾಷಾ ಪಠ್ಯತರಕ್ರಮ ಹಾಗು ತಂತ್ರಜ್ಞಾನಗಳನ್ನು ನಿರ್ಮಿಸಿಕೊಂಡಿರುವುದು. ಹಾಗಾಗೆ ಇವತ್ತು ಭಾರತದಲ್ಲಿನ ಸರಕಾರಗಳು ಖಾಸಗಿ ELT ಸಂಸ್ಥೆಗಳ ಸೇವೆಯನ್ನು ಪಡೆಯಲಾರಂಭಿಸಿವೆ. ಆದರೆ, ಈ ಧರದ ಬೆಳವಣಿಗೆ ಭಾರತದಂತಹ ಬಹುದೊಡ್ಡ ಶಿಕ್ಷಣ ಮಾರುಕಟ್ಟೆಯಲ್ಲಿ ಸಮರ್ಥನೀಯ ಅಲ್ಲ. ಇಂಥ ಸೇವೆಗಳಿಂದ ಭಾರತೀಯರ ತೆರಿಗೆ ಹಣ ವ್ಯಯವಾಗಿತ್ತಿದೆಯೇ ಹೊರತು, ಆಗಬೇಕಾದ ಬದಲಾವಣೆ ಸಾಧ್ಯವಾಗುತ್ತಿಲ್ಲ.

ವಿನಾದರೆ ನಮ್ಮ ಪದವಿ ಶಿಕ್ಷಣದಲ್ಲಿನ ಭಾಷಾಕಲೆಕೆಂದು ನ್ಯಾನೆತೆಗಳು ಸರಿಹೋಗಬಹುದು?

ಹಲವು ಸರಕಾರಗಳಿಗೆ ಕೆಲಸ ಮಾಡಿದ ಅಲ್ಲ ಅನುಭವದಿಂದ ನನ್ನ ಅಭಿಮತ ಈ ಕೆಳಗಿನಂತಿದೆ:

೧. ಪದವಿ ಶಿಕ್ಷಣದ ಇಂಗ್ಲಿಶ್ ಭಾಷಾ ಪಠ್ಯತರಕ್ರಮವನ್ನು ರೂಪಿಸುವಾಗ ಖಾಸಗಿ ಉದ್ದಿಮೆದಾರನ್ನು ಪಠ್ಯತರಕ್ರಮ ಕರ್ಮಿಯಲ್ಲಿ ಸೇರಿಸಿಕೊಳ್ಳಲುವುದು
೨. ಪಠ್ಯತರಕ್ರಮಗಳನ್ನು ಸಾಧ್ಯವಾದಪ್ಪೆ ವಿಕೇಂದ್ರಿಕೃತವಾಗಿ ತಯಾರಿಸುವುದು.
೩. ಸ್ಥಳೀಯ ಹಾಗು ಜಾಗತಿಕ ಉದ್ಯೋಗ ಮಾರುಕಟ್ಟೆಗಳನ್ನು ಗಮನದಲ್ಲಿಟ್ಟುಕೊಂಡು, ಪದವಿಯ ಪ್ರತಿ ವಿದ್ಯಾರ್ಥಿಯ ಎದುರಿಗಿರುವ ಕೆಲಸದ ಆಯ್ದುಗಳಿಗನುಗುಣವಾಗಿ ಪಠ್ಯತರಕ್ರಮ ರೂಪಿಸುವುದು.
೪. CEFR ಮಾನದಂಡಗಳನ್ನು ಮರು ಮೌಲ್ಯಮಾಪನಕ್ಕೊಳ್ಳಪಡಿಸಿ, ಈ ಚೌಕಟ್ಟನ್ನು ಮೀರಿ ಪಠ್ಯತರಕ್ರಮ ರಚಿಸುವುದು.
೫. ಕೇಳುವ ಹಾಗು ಮಾತನಾಡುವ ಕೌಶಲ್ಯಗಳನ್ನು ಕಲಿಸುವಂತಹ ಪಠ್ಯತರಕ್ರಮವನ್ನು ತಯಾರಿಸುವುದು

ಈ ಮಾದರಿಯಲ್ಲಿ ನಮ್ಮ ಕಾಲೇಜುಗಳಲ್ಲಿನ ಇಂಗ್ಲಿಶ್ ಅಧ್ಯಾಪಕರು ತಮ್ಮನ್ನು ತಾವು ಮರು ಸೃಷ್ಟಿಸಿಕೊಳ್ಳಲು ಸಾಧ್ಯವಾದರೆ, ಬಹುಶಃ ನಮ್ಮ ಪರೀಕ್ಷರರು ಮುಂದಿನ ದಿನಗಳಲ್ಲಿ ಉದ್ಯೋಗಕ್ಕೆ ಅರ್ಹರು ಮತ್ತು ದೇಶದ ಬೌದ್ಧಿಕ ನಿರ್ಧಿಗಳಾಗಲು ಸಾಧ್ಯವಾಗಬಹುದು.

\* \* \* \* \*

## ಕನ್ನಡ - ಇಂಗ್ಲಿಷ್

- ಕೆ.ವಿ. ನಾರಾಯಣ

### ಕನ್ನಡ ಮತ್ತು ಇಂಗ್ಲಿಷ್: ಸಂಬಂಧದ ಹೋಸ ವಿನ್ಯಾಸ

ಎರಡು ಭಾಷೆಗಳ ನಡುವೆ ಇರುವ ಸಂಬಂಧದ ಸ್ಥರೂಪವನ್ನು ತಿಳಿಯಲು ಹಲವು ವಿಧಾನಗಳಿವೆ. ಎರಡೂ ಭಾಷೆಗಳನ್ನು ಆಡುವ ಜನ ಸಮುದಾಯಗಳು ಭಾಗೋಣೀಕರಣ ಸಮೀಪಸ್ಥವಾಗಿದ್ದಾಗ ಅವುಗಳ ನಡುವೆ ಏರ್ಪಡುವ ಸಂಬಂಧ ಒಂದು ಬಗೆಯದ್ದು. ಆ ಎರಡೂ ಭಾಷೆಗಳ ನಡುವೆ ಇರುವ ಅಧಿಕಾರದ ಸಂಬಂಧಗಳಲ್ಲಿ ಸಮಾನತೆ ಇರುವಾಗ ಭಾಗೋಣೀಕ ಸಾಮೀಪ್ಯವಿಲ್ಲದಿದ್ದಾಗಲೂ ಉಂಟಾಗುವ ಸಂಬಂಧ ಇನ್ನೊಂದು ಬಗೆಯದ್ದು. ಅವುಗಳಲ್ಲಿ ಒಂದು ಭಾಷೆ ಇನ್ನೊಂದು ಭಾಷೆಗಿಂತ ಹೆಚ್ಚಿನ ರಾಜಕೀಯ ಪ್ರಾಬಲ್ಯವನ್ನು ಹೊಂದಿದ್ದಾಗ ಏರ್ಪಡುವ ಸಂಬಂಧ ಮತ್ತೊಂದು ಬಗೆಯಲ್ಲಿ ಇರುತ್ತದೆ. ಕನ್ನಡ ಮತ್ತು ಇಂಗ್ಲಿಷ್ ನಡುವೆ ಇರುವ ಸಂಬಂಧವನ್ನು ನಾವು ಈ ಸಂಕೀರ್ಣ ವ್ಯವಸ್ಥೆಯಲ್ಲಿ ಅರಿತುಕೊಳ್ಳಬೇಕಾಗಿದೆ. ಈ ಎರಡು ಭಾಷೆಗಳ ಮದ್ದೆ ಏರ್ಪಟ್ಟಿರುವ ಸಂಬಂಧ ಚಾರಿತ್ರಿಕವಾಗಿ ಬದಲಾಗುತ್ತ ಬಂದಿರುವುದನ್ನು ಹೂಡ ಮರೆಯುವಂತಿಲ್ಲ.

ಇಂಗ್ಲಿಷ್ ಭಾಷೆಯನ್ನು ಭಾರತೀಯರಿಗೆ ಕಲಿಸುವ ಅತ್ಯಂತ ಎಚ್ಚರದ ನಿರ್ಣಯವನ್ನು ಬ್ರಿಟಿಷ್ ಆಡಳಿತಗಾರರು ತೆಗೆದುಹೊಂಡಾಗ ಅವರು ಮೇಲು ನೋಟಕ್ಕೆ ಸಂಸ್ಕೃತ ಮತ್ತು ಪರೀಕ್ಯಾಯ ಭಾಷೆಗಳಿಗೆ ಪಯಾರಾಯವಾಗಿ ಇಂಗ್ಲಿಷ್ ಭಾಷೆಯನ್ನು ಭಾರತದಲ್ಲಿ ನೆಲ್ಗೊಳಿಸುವ ಉದ್ದೇಶವನ್ನು ಹೊಂದಿದ್ದರು. ಆದರೆ ಇದು ಮತ್ತೊಂದು ಬಗೆಯ ಕ್ರಿಯಾವರ್ತನೆಕ್ಕೆ ಕಾರಣವಾಯಿತು. ಆಡಳಿತ, ಶಿಕ್ಷಣ ಮತ್ತು ನ್ಯಾಯಾಂಗಗಳಲ್ಲಿ ಈ ಎರಡು ಅಭಿಜಾತ ಭಾಷೆಗಳ ಜಾಗದಲ್ಲಿ ಇಂಗ್ಲಿಷ್ ಭಾಷೆಗೂ ಒಂದು ಸಂಬಂಧ ಏರ್ಪಡಲು ಮೊದಲಾಯಿತು. ಕನ್ನಡವನ್ನೇ ಇಲ್ಲಿ ನಿದರ್ಶನವನ್ನಾಗಿ ನೋಡೋಣ. ಮದರಾಸ್ ಪ್ರೇಸಿಡೆನ್ಸಿಯ ಅಂತರ್ಗತವಾಗಿದ್ದ ಆದರೆ ರೆಸಿಡೆಂಟ್ ಒಬ್ಬರಿಂದ ಆಲ್ಫ್ರೆಡ್ ಒಳಪಟ್ಟಿದ್ದ ಮೈಸೂರು ಸಂಸಾನದಲ್ಲಿ ಆಡಳಿತಕ್ಕಾಗಿ ಅಧಿವಾ ಕನಿಷ್ಠ ಪತ್ರವ್ಯವಹಾರಕ್ಕಾಗಿ ಕನ್ನಡವನ್ನು ಬಳಸುವುದು ಅನಿವಾರ್ಯವಾಗಿತ್ತು. ಶಿಕ್ಷಣದ ವ್ಯಾಪಕತೆಯ ಹಿನ್ನೆಲೆಯಲ್ಲಿ ಇಂಗ್ಲಿಷ್ ಜೊತೆಯಲ್ಲಿ

ಕನ್ನಡವನ್ನೂ ಶಾಲೆಗಳಲ್ಲಿ ಕಲಿಸುವ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ಇವೆಲ್ಲವೂ ಇಂಗ್ಲಿಶ್ ಮತ್ತು ಕನ್ನಡಗಳ ನಡವೆ ಸಂಪರ್ಕವೊಂದು ಏರ್ಪಡಲು ಕಾರಣವಾದವು. ಇದರ ಪರಿಣಾಮವಾಗಿ ಕನ್ನಡದ ಹೋಸ ಮಾದರಿ ವ್ಯಾಕರಣಗಳು ರಚನೆಯಾದವು. ಕನ್ನಡ ಮತ್ತು ಇಂಗ್ಲಿಶ್ ಅಥವಾ ಇಂಗ್ಲಿಶ್ ಮತ್ತು ಕನ್ನಡ ದ್ವಿಭಾಷಾ ನಿಷಂಟುಗಳು ನಿರ್ಮಾಣವಾಗತೋಡಗಿದವು. ಹತ್ತೊಂಬತ್ತನೇಯ ಶತಮಾನದಲ್ಲಿ ಈ ಒಗೆಯ ಚಟುವಟಿಕೆಗಳು ವ್ಯಾಪಕವಾಗಿ ನಡೆದನ್ನು ನಾವು ಗಮನಿಸುತ್ತೇವೆ.

ಈ ಎರಡೂ ಒಗೆಯ ಪ್ರಯೋಗಗಳ ಹಿನ್ನೆಲೆಯಲ್ಲಿ ಇಂಗ್ಲಿಶ್ ಪರಾಮರ್ಶನ ಬಿಂದುವಾಗಿ ನಿಲ್ಲುತ್ತದೆ. ಆ ಪರಾಮರ್ಶನ ಬಿಂದುವಿಗೆ ಅನುಗುಣವಾಗಿ ಕನ್ನಡವನ್ನು ನೆಲೆಯಾಗಿಸುವ ಉದ್ದೇಶಗಳು ಈ ವ್ಯಾಕರಣ ಮತ್ತು ನಿಷಂಟುಗಳ ಹಿಂದೆ ಸ್ಪಷ್ಟವಾಗಿದೆ. ಆವರೆಗೆ ಕನ್ನಡ ವ್ಯಾಕರಣಗಳನ್ನು ರಚಿಸುವಾಗ ಸಂಸ್ಕೃತದ ಮಾದರಿಗಳನ್ನು ಅನುಸರಿಸಲಾಗುತ್ತಿತ್ತು. ಈಗ ಅದರ ಬದಲು ಲ್ಯಾಟಿನ್ ವ್ಯಾಕರಣದ ಪರಿಕಲ್ಪನೆಗಳು ಮುಂಚೂಳಣಿಗೆ ಬಂದವು, ಪರೋಕ್ಷವಾಗಿ ಇಂಗ್ಲಿಶ್ ಮಾದರಿಯಾಯಿತು. ಏಕೆಂದರೆ ಇಂಗ್ಲಿಶ್ ವಾಂಶಿಕವಾಗಿ ಲ್ಯಾಟಿನ್ ಮಾದರಿಯನ್ನು ಅನುಸರಿಸುವ ಭಾಷೆಯಾಗಿದೆ. ನಿಷಂಟುಗಳ ರಚನೆಯಲ್ಲಿ ಇದೇ ವಿಧಾನ ಮೇಲುಗೇ ಪಡೆಯುತ್ತದೆ. ಆವರೆಗೂ ನಿಷಂಟುಗಳ ರಚನೆಗೆ ಅನುಸರಿಸಲಾಗುತ್ತಿದ್ದ ಮಾದರಿ ಮತ್ತು ವಿಧಾನವನ್ನು ಬದಲಿಸಿ ಯುರೋಪಿನ ಜಾಸ್ತೋದಯದ ಅನಂತರದಲ್ಲಿ ಆಕಾರ ಪಡೆದಿದ್ದ ಹೋಸ ಶಾಸ್ತ್ರೀಯ ವಿಧಾನಗಳು ಇಲ್ಲಿ ಚಲಾವಣೆಗೆ ಬಂದವು. ಇಲ್ಲಿಯೂ ಬರೆಹ ಭಾಷೆ ಮತ್ತು ಆದು ಮಾತುಗಳೆರಡನ್ನೂ ಬಂದೇ ಚೌಕಟ್ಟನಲ್ಲಿದ್ದುವ ಯತ್ನವು ಮೊದಲಾಯಿತು. ಕಿಟ್ಟೆಲ್ ತನ್ನ ನಿಷಂಟಿನಲ್ಲಿ ಹೀಗೆ ಕನ್ನಡದ ಮೌಶಿಕ ಆಕರ್ಗಳಿಂದ ಅಗಾಧ ಪ್ರಮಾಣದ ಸಾಮಗ್ರಿಯನ್ನು ಸಂಗ್ರಹಿಸಿದ್ದನ್ನು ಉದಾಹರಣೆಯನ್ನಾಗಿ ನೋಡಬಹುದು. ಕನ್ನಡದ ವಿವಿಧ ಉಪಭಾಷಿಕ ರೂಪಗಳನ್ನು ದಾಖಲಿಸುತ್ತಲೇ ಅವುಗಳನ್ನು ಇಂಗ್ಲಿಶ್ ಪದಗಳ ಅರ್ಥಭಾಯಿಗೆ ಹೊಂದಿಸುವ ವಿಧಾನವನ್ನು ಈ ನಿಷಂಟುಕಾರರು ಗುರುತಿಸುತ್ತಾರೆ. ಹೀಗೆ ಕನ್ನಡದ ಪ್ರಮಾಣೀಕರಣಕ್ಕೆ ಮೊದಲ ಹೆಚ್ಚಿಯನ್ನಿಟ್ಟರು. ಅಲ್ಲದೆ ಹೀಗೆ ಪ್ರಮಾಣೀಕರಣಗೊಳ್ಳುವಾಗ ಇಂಗ್ಲಿಶ್ ಮಾದರಿಯನ್ನು ಅನುಸರಿಸುವ ಅಗತ್ಯವನ್ನೂ ಅವರು ಸ್ವಷ್ಟಪಡಿಸಿದರು.

ಇದೇ ಪರಿಸ್ಥಿತಿ ಇಪ್ಪತ್ತನೇ ಶತಮಾನದ ಮಧ್ಯ ಭಾಗದವರೆಗೂ ಮುಂದುವರೆಯುತ್ತಾ ಬಂದಿತು. ಕನ್ನಡ ಮಾತಾಧುತಿದ್ದ ವಿವಿಧ ಪ್ರದೇಶಗಳಲ್ಲಿ ಇಂಗ್ಲಿಶ್ನ ಪ್ರಭಾವ ಸಮಪ್ರಮಾಣದಲ್ಲಿ ಇರಲಿಲ್ಲ. ಅರಸರ ಆಳ್ಳಕೆಯಲ್ಲಿದ್ದ ಪ್ರದೇಶದಲ್ಲಿ ಈ ಪ್ರಭಾವ ಅಧಿಕವಾಗಿದ್ದರೆ ನಿಜಾಮರ ಆಳ್ಳಕೆಗೆ ಅಧೀನವಾಗಿದ್ದ ಹೈದರಾಬಾದ್

ಕನಾರಟಕ ಪ್ರದೇಶದಲ್ಲಿ ಅತ್ಯಂತ ಕೆವಿಷ್ಟ ಪ್ರಮಾಣದಲ್ಲಿತ್ತು. ಮುಂಬಯಿ ಆಳ್ಳಿಕೆಯ ಕನಾರಟಕ ಪ್ರದೇಶ ಮತ್ತು ಕರಾವಳಿಯ ಪ್ರದೇಶಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡಗಳ ಸಂಬಂಧ ಈ ಎರಡು ತುದಿಗಳ ನಡುವೆ ಇದ್ದಂತೆ ತೋರುತ್ತದೆ. ದೇಶೀಯ ಆಳ್ಳಿಕೆ ಮೆದಲಾದ ಇಪ್ಪತ್ತನೆಯ ಶತಮಾನದ ಎರಡನೆಯ ಅರ್ಥದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಗಳ ನಡುವಳಿ ಸಂಬಂಧ ಬೇರೆಯ ನೆಲೆಗಳನ್ನು ತಲುಪುತ್ತವೆ. ಇದಕ್ಕೆ ಸ್ವಾಯತ್ತ ಆಳ್ಳಿಕೆಯ ಕಾರಣಗಳಿರುವಂತೆ ಜಾಗತಿಕ ವಲಯದಲ್ಲಿ ನಡೆಯುತ್ತಿದ್ದ ಬದಲಾವಣೆಗಳೂ ಕಾರಣವಾಗುತ್ತವೆ. 1950ರ ರಾಜ್ಯಾಂಗವು 'ಕೆಲಕಾಲ'ದವರೆಗೆ ಇಂಗ್ಲಿಷ್ ಭಾಷೆಯನ್ನು ಅದು ಹೊಂದಿದ್ದ ಸ್ಥಾನದಲ್ಲಿ ಮುಂದುವರೆಸಲು ಅವಕಾಶ ಕಲ್ಪಿಸಿತ್ತಿತ್ತೇ ಇಂಗ್ಲಿಷ್‌ಗೆ ಪರ್ಯಾಯವಾಗಿ ರಾಷ್ಟ್ರ ಮಟ್ಟದಲ್ಲಿ ಹಿಂದಿಯನ್ನು ಪ್ರಾಂತ್ಯಗಳ ಮಟ್ಟದಲ್ಲಿ ಆಯಾ ಪ್ರಾಂತ್ಯಗಳ ಭಾಷೆಯನ್ನು ಕಲ್ಪಿಸಿಕೊಳ್ಳಲಾಗಿತ್ತು. ಇದರಿಂದ ಯಾವ ಸಂದರ್ಭಗಳು ಉಂಟಾಗಬಹುದು ಎಂಬುದನ್ನು ಆಗ ಇಡಿಯಾಗಿ ಉಂಟಿಸಲು ಅಂದಿನ ನಾಯಕರಿಗೆ ಸಾಧ್ಯವಾಗಲಿಲ್ಲ. ಅಥವಾ ಚಾರಿತ್ರಿಕವಾಗಿ ಮೃತಳೆಯುತ್ತಿದ್ದ ಹೊಸ ಸಾಮಾಜಿಕ ವಿನ್ಯಾಸಗಳು ಇಡೀ ಪರಿಸ್ಥಿತಿಗೆ ಬೇರೆಯೇ ಶಿರುವನ್ನು ನೀಡಬಹುದೆಂದೂ ಆಗ ಉಂಟಿಸುವುದೂ ಸಾಧ್ಯವಿರಲಿಲ್ಲ. ಉದಾಹರಣೆಗೆ ರಾಜ್ಯ ಮನವೀರುಂಗಡಣೆಗೆ ಭಾಷೆಯನ್ನು ಆಧಾರವಾಗಿ ಇರಿಸಿಕೊಳ್ಳುವ ನಿರ್ಣಯ ರಾಜ್ಯಾಂಗ ನಿರ್ಮಾಣದ ಅನಂತರ ಆಕಾರ ಪಡೆದ್ದು ತಾನೇ. ರಾಜ್ಯಾಂಗವು ಇಂಗ್ಲಿಷ್‌ಗೆ ಕಲ್ಪಿಸಿಕೊಳ್ಳಿದ್ದ 'ಕೆಲಕಾಲ'ದ ಅವಕಾಶ ಹಲವು ಕಾರಣಗಳಿಂದ ಮುಂದುವರೆಯುವ ಪರಿಸ್ಥಿತಿ ಉಂಟಾಯಿತು. ಈಗಲೂ ಈ ಇಬ್ಬಂದಿ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ.

ಕನ್ನಡದ ಜೊತೆಗೆ ಇಂಗ್ಲಿಷ್ ಹೊಂದಿರುವ ಸಂಬಂಧದ ಸ್ವರೂಪ ಮಾತ್ರ ಇಪ್ಪತ್ತನೆಯ ಶತಮಾನದ ಉತ್ತರಾರ್ಥದಲ್ಲಿ ಎರಡು ಮುಖ್ಯ ಬದಲಾವಣೆಗಳನ್ನು ಕಂಡಿದೆ. ಒಂದು: ಇಂಗ್ಲಿಷ್ ಭಾಷೆಯ ಸಾರ್ವಭೌಮತ್ವವನ್ನು ವಿರೋಧಿಸುವುದು ಅಥವಾ ಕನ್ನಡಕ್ಕೆ ಅಗತ್ಯವಾದ ಸ್ಥಾನಮಾನಗಳನ್ನು ಒದಗಿಸುವುದು. ಎರಡು: ಇಂಗ್ಲಿಷ್ ಜಾಗತಿಕ ಸನ್ನಿಹಿತದಲ್ಲಿ ಸಾಮಾಜಿಕ ಸಮಾನತೆಯ ಸಾಧನೆಗೆ ಅನಿವಾರ್ಯವೆಂದು ತಿಳಿಂಗುವುದು. ಈ ಎರಡು ಸನ್ನಿಹಿತಗಳಲ್ಲಿ ವಿರೋಧವಿರುವುದು ಎದ್ದುಕಾಣುವಂತಿದೆ. ಈ ನಿಲುವುಗಳು ಮೃತಳೆದು ಮಣಿಗೊಂಡ ಬಗೆಯನ್ನು ತಿಳಿಯುವುದು ಅಗತ್ಯವಾಗಿದೆ. 1950ರ ಅನಂತರದಲ್ಲಿ ದೇಶೀ ಅಥವಾ ಪ್ರಾಂತೀಯ ಭಾಷೆಗಳ ವ್ಯಾಪಕ ಬಳಕೆಗಾಗಿ ಯೋಜಿತ ರೀತಿಯಲ್ಲಿ ಕ್ರಮವಹಿಸುವುದು ಅಗತ್ಯವೆಂದು ಸರಕಾರಗಳು ತಿಳಿದವು. ಮುಖ್ಯವಾಗಿ ತಿಕ್ಕಣ

ವಲಯದಲ್ಲಿ ಪ್ರಾಂತೀಯ ಭಾಷೆಗಳನ್ನು ಎಲ್ಲ ಹಂತಗಳಲ್ಲಿ ಕಲಿಕೆಯ ಮಾರ್ಧಮವನ್ನಾಗಿ ಬಳಸಬೇಕೆಂದು ವಾದ ಬೆಳೆಯತೋಡಿತು. ಕನ್ನಡವನ್ನು ಹೀಗೆ ಶಿಕ್ಷಣದ ಮಾರ್ಧಮವನ್ನಾಗಿ ಮಾಡುವ ಪ್ರಯತ್ನದಲ್ಲಿ ಎರಡು ನೆಲೆಗಳು ಮೊದಲಾಗಿವೆ. ಒಂದು: ಅಗತ್ಯವಾದ ಮಾಹಿತಿಯನ್ನು ಕನ್ನಡದಲ್ಲಿ ಒದಗಿಸಲು ತ್ರುಮವಹಿಸುವುದು. ಎರಡು: ಶಾಸನಗಳ ಮೂಲಕ ಕನ್ನಡವನ್ನು ಕಲಿಕೆಯ ಮಾರ್ಧಮವನ್ನಾಗಿ ನಿಯೋಜಿಸುವುದು. ಇವುಗಳಲ್ಲಿ ಮೊದಲನೆಯ ಕ್ರಮ ನಿರಂತರವಾಗಿ ಬೆಳೆಯುತ್ತಲೇ ಬಂದಿದೆ. ಎರಡನೆಯ ಕ್ರಮ ಹಲವು ಬಗೆಯ ಹಿನ್ನಡಿಗಳಿಗೆ ಒಳಗಾಗಿದೆ. ಸಂವಿಧಾನದ ವಿಧಿ ಕಲಮುಗಳ ನಡುವೆ ಇಧ್ವರಬಹುದಾದ ಅವಕಾಶಗಳು ಮತ್ತು ಅವುಗಳನ್ನು ಕುರಿತ ನ್ಯಾಯಾಂಗದ ವ್ಯಾಖ್ಯಾನಗಳು ತುಂಬ ಗೊಂದಲದ ವಾತಾವರಣವನ್ನು ಉಂಟುಮಾಡಿವೆ. ಕನ್ನಡದಲ್ಲಿ ಎಲ್ಲ ಜಾಳನ ಶಾಖೆಗಳ ತಿಳುವಳಿಕೆಯನ್ನು ಒದಗಿಸುವುದಕ್ಕಾಗಿ ನಡೆಸಿರುವ ಪ್ರಯತ್ನಗಳು ಸಮಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಕೆಲವು ಸಂದರ್ಭದಲ್ಲಿ ಹೆಚ್ಚಿನ ಒತ್ತಾಸೆ ಕಂಡುಬಂದರೆ, ಕೆಲವೊಮ್ಮೆ ಏನೂ ಕೆಲಸವೇ ನಡೆದಿಲ್ಲವೇನೋ ಎಂಬ ವಾತಾವರಣ ಮೂಡಿರುವುದೂ ಉಂಟು. ಶಾಸನದ ಮೂಲಕ ಕನ್ನಡವನ್ನು ಕಲಿಕೆಯ ವಾರ್ಥಮವನ್ನಾಗಿ ಪರಿವರ್ತಿಸಲು ಸಾಧ್ಯವಾಗದಿದ್ದರೂ ಸಾಮಾಜಿಕ ಸಂಚಲನೆಯಲ್ಲಿ ಆಗಿರುವ ಬದಲಾವಣೆಯಿಂದಾಗಿ ಕನ್ನಡ ಭಾಷೆಯು ಅನಧಿಕೃತವಾಗಿ ಕಲಿಕೆಯ ವಾತಾವರಣದಲ್ಲಿ ಜಾಗ ಪಡೆದುಕೊಂಡಿದೆ. ಇಂಗ್ಲಿಶ್ ಅಧಿಕೃತ ಕಲಿಕೆಯ ಮಾರ್ಧಮವಾಗಿದ್ದರೂ ಶಿಕ್ಷಣದ ವಿಧಿ ಹಂತಗಳಲ್ಲಿ ಕನ್ನಡವೇ ವಿದ್ಯಾರ್ಥಿಗಳು ತಮ್ಮ ತಿಳುವಳಿಕೆಯನ್ನು ವೈಕ್ಯಾಪಿಸುವ ಭಾಷೆಯಾಗಿದೆ. ಎಷ್ಟೋ ವೇಳೆ ಬೋಧಕರೂ ಕನ್ನಡವನ್ನು ಸಹಭಾಷೆಯನ್ನಾಗಿ ತರಗತಿಗಳಲ್ಲಿ ಬಳಸುತ್ತಿಲ್ಲ ಇದ್ದಾರೆ. ಕಲಿಕೆ ಸುಗಮವಾಗಲೆಂದು ಹೀಗೆ ಕನ್ನಡವನ್ನು ಇಂಗ್ಲಿಶ್ ಜೊತೆಯಲ್ಲಿ ಸಹಭಾಷೆಯನ್ನಾಗಿ ಆಯ್ದುಕೊಳ್ಳಲಾಗುತ್ತಿದೆ. ಕನ್ನಡ ಹೀಗೆ ಅನಧಿಕೃತವಾಗಿ ಕಲಿಕೆಯ ವಲಯದೊಳಗೆ ಸೇರಿಕೊಳ್ಳುತ್ತಿದೆ. ಹೀಗಿದ್ದರೂ ನಮ್ಮ ಶೈಕ್ಷಣಿಕ ಆಡಳಿತ ಈ ಪರಿಸ್ಥಿತಿಯನ್ನು ಗಂಭೀರವಾಗಿ ಅಭ್ಯಾಸ ಮಾಡಿ ಅಗತ್ಯವಾದ ಕ್ರಮಗಳನ್ನು ಕ್ರೇಸೊಂಡಿಲ್ಲ. ಪ್ರಶ್ನೆ ಪ್ರಶ್ನಿಕೆಗಳನ್ನು ಕನ್ನಡ ಮತ್ತು ಇಂಗ್ಲಿಶ್‌ನಲ್ಲಿ ಒದಗಿಸಿದರೆ ತಮ್ಮ ಜವಾಬ್ದಾರಿ ತೀರಿತೆಂದು ತೀರ್ಮಾನ ಮಾಡಿಕೊಂಡಂತೆ ಈ ಆಡಳಿತ ವ್ಯವಸ್ಥೆ ಪ್ರತಿಕ್ರಿಯಿಸುತ್ತದೆ.

ಕನ್ನಡವನ್ನು ಕಲಿಕೆಯ ಮಾರ್ಧಮವನ್ನಾಗಿ ಅಧಿಕೃತಗೊಳಿಸಲು ಇರುವ ಅಡ್ಫಿಗಳ ಬಗ್ಗೆ ಇರುವ ವಾದಗಳು ತುಂಬಾ ಹಳೆಯವು. ಕಲಿತವರ ಅವಕಾಶಗಳು ಕಂಂತಿಗೊಳ್ಳುತ್ತವೆ ಎನ್ನುವುದು ಒಂದು ವಾದ. ಅಂದರೆ ಉನ್ನತಶಿಕ್ಷಣ ಪಡೆದವರು

ತಮಗಿರುವ ಶೈಕ್ಷಣಿಕ ಮತ್ತು ವೃತ್ತಿಪರ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಾದರೆ ಅವರು ಇಂಗ್ಲಿಷ್ ಮೂಲಕ ಕಲಿಯುವುದು ಅಗತ್ಯವೆಂದು ವಾದಿಸಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಮತ್ತು ಜಾಗತಿಕವಾಗಿ ಪ್ರಮಾಣೀಕರಣವನ್ನು ಪಡೆದುಕೊಳ್ಳಲು ಇಂಗ್ಲಿಷ್ ಮೂಲಕ ಕಲಿಯುವುದು ಅಗತ್ಯವೆಂದು ನಂಬಲಾಗುತ್ತಿದೆ. ಎರಡನೆಯ ತಕರಾಯ: ಕನ್ನಡವನ್ನು ಕಲಿಕೆಯ ಭಾಷೆಯನ್ನಾಗಿ ಬಳಸಲು ಅಗತ್ಯವಾದ ಪಾರಿಭಾಷಿಕ ಪದಗಳು ಈ ಭಾಷೆಯಲ್ಲಿ ಇಲ್ಲ. ಹಾಗೆ ಪಾರಿಭಾಷಿಕರ ಪದಗಳನ್ನು ರೂಪಿಸುವ ಪ್ರಯತ್ನಗಳು ವಿವಿಧ ವಲಯಗಳೀಂದ ನಡೆದುದರ ಪರಿಣಾಮವಾಗಿ ಹಲವು ಪದಗಳು ರೂಪಗೊಂಡ ಗೊಂದಲದ ವಾತಾವರಣವಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತದೆ ಎನ್ನುವುದು ಈ ತಕರಾರಿನ ಸಾರಾಂಶ.

ಕನ್ನಡ ಮತ್ತು ಇಂಗ್ಲಿಷ್ ಈ ಭಾಷೆಗಳ ಕಲಿಕೆಯ ಸಂಬಂಧದಲ್ಲಿ ಈಗ ಹೊಸ ನೆಲೆಗಳ ಚಚ್ಚ ಮೊದಲಾಗುತ್ತಿವೆ ಎಂದು ನಾವು ತಿಳಿಯಲು ಸಾಧ್ಯವಿದೆ. ಆದರೆ ಇಂಗ್ಲಿಷ್ ಭಾಷೆಯನ್ನು ಸಾಮಾಜಿಕ ಏಕತೆಯನ್ನು ಸಾಧಿಸಲು ಇರುವ ದಾರಿಯೆಂದು ತಿಳಿಯುವ ಚಿಂತನೆ ಬಹಳ ಹಳೆಯದು. ಈಗ ದಲಿತಪರ ಚಿಂತನಕಾರರು ಸಂಸ್ಕೃತದ ಹಾಗೆ ಕನ್ನಡವೂ ಕೂಡ ತಮ್ಮನ್ನು ಸಾಮಾಜಿಕ ತಾರತಮ್ಯದ ಸ್ಥಿತಿಯಲ್ಲೇ ಉಳಿಸುತ್ತದೆ ಎಂದು ವಾದಿಸುತ್ತಾರೆ. ಹಾಗಾಗಿ ಇಂಗ್ಲಿಷ್ ಹೊಸ ಅವಕಾಶಗಳಿಗೆ ಮತ್ತು ಸಾಮಾಜಿಕ ಸಮಾನತೆಗೆ ತೆರೆದುಕೊಳ್ಳಲು ಇರುವ ದಾರಿ ಎಂದು ಅವರು ತಿಳಿಯುತ್ತಾರೆ. ಈ ವಾದದ ಎಲ್ಲ ಅಂಶಗಳನ್ನು ವಿವರಿಸಲು ಇಲ್ಲಿ ಅವಕಾಶಗಳಿಲ್ಲ. ಕಲಿಕೆಯಿಂದ ವಂಚಿತರಾಗಿ ಉಳಿದಿದ್ದ ದಮನಿತ ವರ್ಗದ, ವರ್ಣದ ಜನರಿಗೆ ಕನ್ನಡದ ಮೂಲಕ ಪಡೆಯುವ ಮತ್ತು ಕನ್ನಡ ಕೇಂದ್ರಿತವಾದ ಶಿಕ್ಷಣವು ಪ್ರಗತಿಯತ್ತ ಕರೆದೊಯ್ದವುದಿಲ್ಲವೆಂಬ ಅನಿಸಿಕೆ ದೃಢವಾಗಿದೆ. ಇದರಿಂದ ತಾವು ಮತ್ತಷ್ಟು ಹಿಂದುಳಿಯುವ ಮತ್ತು ಅನ್ಯಾಯಕ್ಕೆ ಒಳಗಾಗುವ ಪ್ರಸಂಗ ಎದುರಾಗುತ್ತದೆ ಎಂದು ವಾದಿಸುತ್ತಾರೆ. ಏಕೆಂದರೆ ಇಂಗ್ಲಿಷ್ ಕಲಿಕೆಯಿಂದ ಒದಗುವ ಸೌಲಭ್ಯಗಳನ್ನು ಈಗಾಗಲೇ ಕೆಲವು ತಲೆಮಾರಿನಿಂದ ಶಿಕ್ಷಣದ ಅವಕಾಶವನ್ನು ಪಡೆದವರು ದೋಷಿಕೊಳ್ಳುತ್ತಾರೆ; ಎಲ್ಲ ಅವಕಾಶಗಳು ಅವರ ಪಾಲಿಗೆ ಲಭಿಸುತ್ತವೆ; ತಾವು ಎಂದಿನಂತೆ ಎರಡನೆಯ ಅಥವಾ ಅರಕ್ಷ್ಯ ಕೆಳಗಿನ ದಜ್ಞಯ ನಾಗರಿಕರಾಗಿ ಉಳಿಯಬೇಕಾಗುತ್ತದೆ ಎಂಬ ಚಿಂತನೆಯನ್ನು ದಲಿತರು ಮಂಡಿಸುತ್ತಾರೆ. ಅವರ ವಾದದಲ್ಲಿ ಹುರುಳಿಲ್ಲವೆಂದು ತಳ್ಳಿಹಾಕಲು ಬರುವುದಿಲ್ಲ. ಆದರೆ ಎಲ್ಲರಿಗೂ ಇಂಗ್ಲಿಷ್ ಬಿಡುಗಡೆಯ ಸಾಧನವಾಗುವುದಾದರೆ ಆದನ್ನು ಪ್ರತಿಯೊಬ್ಬರಿಗೂ ಒದಗಿಸುವುದು ಹೇಗೆ? ಅದಕ್ಕೆ ಅಗತ್ಯವಾದ ಮೂಲಸೌಲಭ್ಯಗಳು ನಮ್ಮಲ್ಲಿ ಇವೆಯೇ? ಎಲ್ಲರಿಗೂ ಶಿಕ್ಷಣವೆಂಬ ರಾಜ್ಯಾಂಗದ ನೆಲೆಯೇ ಈಗ ಕೆಲವರಿಗೆ ಮಾತ್ರ ಶಿಕ್ಷಣ ಎಂಬ

వంతకే బందు నింతిదే. ఇదే పరిణామ ఇంగ్లీష్ విచారధల్లు సంభవిసువుదిల్లవెందు హేగే హేళువుదు?

ಇಂಗ್ಲೀಶ್ ಭಾಷೆಯನ್ನು ಕಲಿಯುವುದು ಮತ್ತು ಇಂಗ್ಲೀಶ್ ಮೂಲಕ ಕಲಿಯುವುದು ಇವರಡು ಬೇರೆಬೇರೆ ನೆಲೆಯ ವಿಷಯಗಳು. ಒಂದಕ್ಕೊಂದನ್ನು ಬೆರೆಸುವುದು ಸರಿಯಲ್ಲ. ಮೇಲೆ ಹೇಳಿದಂತೆ ಕನ್ನಡದ ಮೂಲಕ ಕಲಿಯುವುದು ಅನಧಿಕೃತವಾಗಿ ಎಲ್ಲ ನೆಲೆಗಳಲ್ಲಿ ಜಾರಿಗೆ ಬಂದಿದೆ. ಅದನ್ನು ಅಧಿಕೃತಗೊಂಡಬೇಕಾಗಿದೆ. ಮತ್ತು ಅದರ ಸ್ವರೂಪವನ್ನು ಪ್ರಮಾಣೀಕರಿಸಬೇಕಾಗಿದೆ. ಇರುವ ವಿಕಲ್ಪಗಳನ್ನು ಕಡಿಮೆ ಮಾಡಿ ಸಾಮಾನ್ಯೀಕರಿಸುವ ಅಗತ್ಯವಿದೆ. ಆದರೆ ಇಂಗ್ಲೀಶ್ ಭಾಷೆಯನ್ನು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆ ಬೇರೆ. ಇಲ್ಲಿ ಕನ್ನಡ ಮತ್ತು ಇಂಗ್ಲೀಶ್‌ಗಳನ್ನು ಪರಸ್ಪರ ಶತ್ರು ಭಾಷೆಗಳಂತೆ ನೋಡುವ ಪ್ರವೃತ್ತಿ ಸಾಮಾನ್ಯ ತಿಳಿವಳಿಕೆಯ ಭಾಗವಾಗಿದೆ. ಜಗತ್ತಿನಾದ್ಯಂತ ಇಂಗ್ಲೀಶ್ ಭಾಷೆಯ ಕಲಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ನಾವು ಕೆಲವು ನಿರ್ಣಯಗಳನ್ನು ತೆಗೆದುಹಾಳುಬೇಕು. ಇಂಗ್ಲೀಶ್ ಭಾಷೆಯನ್ನು ಮೊದಲ ಭಾಷೆಯನ್ನಾಗಿ ಕಲಿಯುವವರ ಸಂಖ್ಯೆಗಂತ ಅದನ್ನು ಎರಡನೆಯು ಭಾಷೆಯನ್ನಾಗಿ ಕಲಿಯುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಹಾಗಾಗಿ ಇಂಗ್ಲೀಶ್ ಅನ್ನು ಕಲಿಯುವ ಜನರು ತಮ್ಮ ಮೊದಲ ಭಾಷೆಯ ಬಳಕೆಯ ಪರಿಣಾಮಗಳಿಗೆ ಒಳಗಾಗುವುದು ಅನಿವಾರ್ಯ. ಇದರಿಂದ ಇಂಗ್ಲೀಶ್ ಭಾಷೆಯ ಸ್ವರೂಪದಲ್ಲೇ ಬದಲಾವಣೆಗಳಾಗುತ್ತಿರುವುದನ್ನು ಭಾಷಾ ಶಾಸ್ತ್ರಜ್ಞರು ಗುರುತಿಸುತ್ತಿದ್ದಾರೆ. ಇಂಗ್ಲೀಶ್ ಬದಲು ‘ಇಂಗ್ಲೀಶ್‌ಗಳು’ ಆಕಾರ ಪಡೆಯುತ್ತಿವೆ. ಈ ವಿವರಗಳು ನಮಗೆ ಅಗತ್ಯ ಏಕೆಂದರೆ ನಮ್ಮ ಇಂಗ್ಲೀಶ್ ಕಲಿಕೆಯನ್ನು ಕನ್ನಡ ಕಲಿಕೆಯೊಡನೆ ಸಮನ್ವಯಗೊಳಿಸಿಕೊಳ್ಳುವ ಅಗತ್ಯವಿದೆ. ಅಂದರೆ ಇವರಡು ಭಾಷೆಗಳ ಕಲಿಕೆಯಲ್ಲಿ ಒಂದು ಬಗೆಯ ನಿರಂತರತೆಯನ್ನು ಕಾಯಿಸುತ್ತಿಬೇಕು. ಆಗ ಇವರೆಡರ ನಡುವೆ ವಿರೋಧದ ಭಾವ ಹಿಂದಕ್ಕೆ ಸರಿಯುತ್ತದೆ. ಅಲ್ಲದೆ ಎಲ್ಲರೂ ಇಂಗ್ಲೀಶ್ ಭಾಷೆಯನ್ನು ದೊರಕಿಸುವ ಯತ್ನಕ್ಕೂ ಬಿತ್ತಾಸೆ ಸಿಗುತ್ತದೆ. ಬರಲಿರುವ ದಶಕಗಳಲ್ಲಿ ಕನ್ನಡ ಮತ್ತು ಇಂಗ್ಲೀಶ್‌ಗಳ ಸಂಬಂಧವನ್ನು ಹೀಗೆ ಹೊಸದಾಗಿ ರೂಪಿಸುವುದು ಒಂದು ಸ್ವಾಲಾಗಲಿದೆ.

ಇಂಗ್ಲೀಶ್ ಭಾಷೆಯ ಸಹವಾಸದಿಂದ ಕನ್ನಡದ ಸ್ವರೂಪದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಬಹುಮುಖ್ಯವಾಗಿ ಕನ್ನಡದ ಪದಕೋಶ ಅಗಾಧ ಪ್ರಮಾಣದಲ್ಲಿ ಇಂಗ್ಲೀಶ್ ಪದಗಳ ಸೇರ್ಪಡೆಯಿಂದ ವಿಕಾಸವಾಗುತ್ತಿದೆ. ಇದು ಕನ್ನಡ-ಇಂಗ್ಲೀಶ್ ದ್ವಿಭಾಷಿಕರಿಗೆ ಮಾತ್ರ ಸಂಬಂಧಪಟ್ಟಿ ವಿವರಣೆಯಲ್ಲ. ಎಲ್ಲ ಕನ್ನಡಿಗರ ದಿನದಿನದ ಬಳಕೆಯ ಪದಕೋಶಕ್ಕೆ ಇಂಗ್ಲೀಶ್ ಪದಗಳು ಅಗಾಧ ಪ್ರಮಾಣದಲ್ಲಿ

ಬಂದು ಸೇರುತ್ತಿವೆ. ರೂಪ ಮತ್ತು ಅರ್ಥದಲ್ಲಿ ಬದಲಾವಣೆಯನ್ನು ಪಡೆಯುತ್ತಿವೆ. ಸಾಮಾನ್ಯ ತಿಳುವಳಿಕೆಯಲ್ಲಿ ಹೀಗೆ ಕನ್ನಡದೊಳಕ್ಕೆ ಇಂಗ್ಲಿಷ್ ಬಂದು ಸೇರುವುದು ಅಷ್ಟು ಸರಿಯಾದ ಬೆಳವಣಿಗೆಯಲ್ಲ. ಆದರೆ ವಾಸ್ತವದಲ್ಲಿ ಈ ಬದಲಾವಣೆಯನ್ನು ನಾವು ತಡೆಯಲು ಬರುವುದಿಲ್ಲ. ಏಕೆಂದರೆ ಇಂಗ್ಲಿಷ್ ಪದಗಳ ನಿವಾರಣೆಯಿಂದ ಶುದ್ಧವಾದ ಕನ್ನಡವನ್ನು ರೂಪಿಸಲು ಹೊರಡುವವರು ಮೊರೆಹೋಗುವುದು ಸಂಸ್ಕೃತಕ್ಕೆ. ಆದರೆ ಹಾಗೆ ತಾವು ಸಂಸ್ಕೃತಕ್ಕೆ ಜೋತುಬಿಂಭುತ್ತಿರುವುದು ಬಹಳ ಜನರಿಗೆ ಗೊತ್ತಾಗುವುದಿಲ್ಲ. ಕನ್ನಡದ ಪದಕೋಶಕ್ಕೆ ಬಂದು ಸೇರಿದ ಸಂಸ್ಕೃತ ಮತ್ತು ಇಂಗ್ಲಿಷ್ ಪದಗಳ ಬಳಕೆಯಲ್ಲಿ ಬಂದು ಅಲಿಖಿತ ನಿಯಮವನ್ನು ಪಾಲಿಸುತ್ತಿರುವುದನ್ನು ಗಮನಿಸಬಹುದು. ಅದೆಂದರೆ ಇಂಗ್ಲಿಷ್ ಪದಗಳನ್ನು ಅನೋಪಚಾರಿಕವಾಗಿ, ಮಾತಿನಲ್ಲಿ ಬಳಸುವುದು; ಸಂಸ್ಕೃತ ಪದಗಳನ್ನು ಜೀಪಚಾರಿಕವಾಗಿ ಮತ್ತು ಬರವಣಿಗೆಯಲ್ಲಿ ಬಳಸುವುದು. ಈ ಬಳಕೆಯ ದ್ವಿಸ್ತರತೆ ಕನ್ನಡಕ್ಕೆ ಆರೋಗ್ಯಕರವಾದ ಸ್ಥಿತಿಯಲ್ಲ. ಇದರಿಂದ ನಾವು ಬೇಗೆ ಹೊರಬರಬೇಕು. ಇಂಗ್ಲಿಷ್ ಪದಗಳ ಬಗ್ಗೆ ಇರುವ ಅನಗತ್ಯ ವಿರೋಧ ಮತ್ತು ಮಾಡಿವಂತಿಕೆಗಳನ್ನು ಕೈಬಿಡಬೇಕು. ಸಂಸ್ಕೃತದ ಪದಗಳನ್ನು ಹೊಂದಿಸಿಕೊಳ್ಳಲು ಬಹು ಹಿಂದೆಯೇ ಅನುಸರಿಸಿದ ವಿಧಾನವನ್ನೇ ಇಂಗ್ಲಿಷ್ ಪದಗಳ ವಿಷಯದಲ್ಲಿ ಅನುಸರಿಸಬಹುದು. ಅದೆಂದರೆ ಸಂಸ್ಕೃತದ ಪದಗಳಿಗೆ ತಡೆವಗಳನ್ನು ರೂಪಿಸಿಕೊಳ್ಳಲು ಮತ್ತು ಆ ಪದಗಳನ್ನು ಕನ್ನಡದ ಲಿಪಿಯಲ್ಲಿ ಬರೆಯಲು ಅನಿವಾರ್ಯ ಮತ್ತು ಅಗತ್ಯ.

### ಕಲಿಕೆಯ ಮಾಧ್ಯಮವಾಗಿ ಕನ್ನಡ ಭಾಷೆ

ಕಳಿಕೆ ಐವತ್ತು ವರ್ಷಗಳಲ್ಲಿ ಬಹು ಚರ್ಚಿತವಾಗಿರುವ ವಿಷಯಗಳಲ್ಲಿ ಶಿಕ್ಷಣ ಮಾಧ್ಯಮವೂ ಒಂದು. ಕನ್ನಡವನ್ನೇ ಪ್ರೋಥಮ ತರಗತಿಯಿಂದ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಕಲಿಕೆಯ ಮಾಧ್ಯಮವನ್ನಾಗಿ ಬಳಸಬೇಕು ಎಂಬ ವಾದ ಒಂದು ಕಡೆ, ಇನ್ನೊಂದು ಕಡೆ ಉನ್ನತವ್ಯತೀಯ ಅವಕಾಶಗಳು ಸಿಗಬೇಕಾದರೆ ಮತ್ತು ನಾಡಿನ ಜನರು ಬೇರೆ ಬೇರೆ ರಾಜ್ಯಗಳಿಗೆ ಹೋಗಬೇಕಾದರೆ ಶಿಕ್ಷಣದಲ್ಲಿ ಕನ್ನಡವನ್ನು ಮಾಧ್ಯಮವಾಗಿ ಬಳಸುವುದು ಅಷ್ಟು ಸರಿಯಲ್ಲ ಎಂಬ ವಾದ ಇನ್ನೊಂದು ಕಡೆ. ಎರಡನೆಯ ಪಕ್ಷದವರು ಕನ್ನಡವನ್ನು ಮಾಧ್ಯಮವನ್ನಾಗಿ ನಿರಾಕರಿಸುವಾಗ ಅದರ ಬದಲಿಗೆ ಇಂಗ್ಲಿಷ್ ಆಯ್ದು ಮಾಡಿರುತ್ತಾರೆ. ಮೂರನೆಯ ಮಧ್ಯಮ ಮಾರ್ಗವೊಂದು ಇದೆ. ಅದರಂತೆ ಶಿಕ್ಷಣದ ಒಂದು ಹಂತದವರೆಗೆ ಕನ್ನಡವನ್ನು ಮಾಧ್ಯಮವನ್ನಾಗಿ ಬಳಸಿ ಅನಂತರ ಮುಂದಿನ ಹಂತಗಳಲ್ಲಿ ವಿದ್ಯಾರ್ಥಿಗಳಾನು ಯಾವ ಮಾಧ್ಯಮದ ಮೂಲಕ ಕಲಿಯಬೇಕು ಎಂಬುದನ್ನು ಆಯ್ದು

ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಈ ವಾದ ಮಂಡಿಸುವವರು ಹೇಳುತ್ತಾರೆ. ವಾಸ್ತವವಾಗಿ ಈ ಮೂರನೆಯ ಮಾರ್ಗವೇ ಸರ್ಕಾರದ ಪೋಷಿತ ನೀತಿಯಾಗಿದೆ. ಆದರೆ ಅನುಷ್ಠಾನದಲ್ಲಿ ಇದಕ್ಕೆ ಹಲವು ಅಡ್ಡಿಗಳಿವೆ. ಇದರಿಂದಾಗಿ ಎರಡನೆಯ ವಿಧಾನ ಕೆಲವು ಕಡೆ ಜಾರಿಯಲ್ಲಿದೆ.

ಮಾರ್ಧಮದ ನೀತಿಯ ಜಾರಿಯ ಸಮಸ್ಯೆಯನ್ನು ಚರ್ಚಿಸುವ ಮೌದಲು ಶ್ರೀಕೃಂಣದಲ್ಲಿ ಮಾರ್ಧಮದ ಪ್ರಭಾವವೇನು ಎಂಬುದನ್ನು ಪರಿಶೀಲಿಸಬೇಕು. ಕಲಿಯತ್ತಿರುವ ವಿಷಯವನ್ನು ಯಾವ ಭಾಷೆಯ ಮೂಲಕ ಕಲಿಸಬೇಕು ಎಂಬುದೇ ಇಲ್ಲಿನ ಪ್ರಶ್ನೆ. ಕಲಿಕೆಯಲ್ಲಿ ಪರ್ಯಾಯ, ಬೋಧನೆ ಮತ್ತು ಪೋಲ್ಯಮಾಪನ ಎಂಬ ಮೂರು ಹಂತಗಳಿವೆ. ಈ ಮೂರು ಹಂತಗಳಲ್ಲಿ ಒಂದೇ ಭಾಷೆಯನ್ನು ಬಳಸಬೇಕು ಎಂಬುದು ಶ್ರೀಕೃಂಣರೆ ತತ್ತ್ವ. ಆ ಭಾಷೆ ಮನುವಿನ ಮೌದಲ ಭಾಷೆಯಾಗಬೇಕು ಎಂದು ಸಾಮಾನ್ಯವಾಗಿ ವಾದಿಸಲಾಗುತ್ತದೆ. ಕಲಿಕೆ ಯಶಸ್ವಿಯಾಗಬೇಕಾದರೆ ಮನು ತನಗೆ ಪರಿಚಿತವಿರುವ ತಾನು ಬಳಸುತ್ತಿರುವ ಭಾಷೆಯ ಮೂಲಕ ಕಲಿಯವುದು ಅಗತ್ಯ. ಆಗ ಮಾತ್ರ ಹೆಚ್ಚು ಶ್ರಮವಿಲ್ಲದೆ ಕಲಿಯವುದು ಸಾಧ್ಯ ಎಂಬ ತರ್ಕವನ್ನು ಮಂಡಿಸಲಾಗುತ್ತದೆ. ಇದಕ್ಕೆ ಬದಲಾಗಿ ತನ್ನದಲ್ಲಿದ ಬೇರೊಂದು ಭಾಷೆಯ ಮೂಲಕ ಮನು ಕಲಿಯಲು ಯಶಸ್ವಿದರೆ ವಿಷಯ ಕ್ಷಿಫ್ತಿಯಲ್ಲಿ ಜೊತೆಗೆ ಭಾಷಾಕ್ಷಿಫ್ತಿಯೂ ಸೇರಿ ಕಲಿಕೆ ತ್ರಾಸದಾಯಕವಾಗುತ್ತದೆ ಎಂದು ವಾದಿಸಲಾಗಿದೆ. ಅಂದರೆ ಕಲಿಯವ ವಿಷಯ ಗುರಿಯಿಂದೂ ಕಲಿಕೆಯ ಭಾಷೆ ಸಾಧನವೆಂದೂ ಪರಿಗಣಿಸಿದಂತಾಗಿದೆ. ಸಾಧನ ಪರಿಚಿತವಾದರೆ ಗುರಿಯನ್ನು ಪಡೆಯುವುದು ಸುಲಭ ಎಂಬ ತರ್ಕ ಮೇಲ್ಮೈತಕ್ಕೆ ಸರಿ ಎನ್ನಿಸುತ್ತದೆ. ಆದರೆ ಪಸುಸ್ಥಿತಿ ಏನೆಂಬುದನ್ನು ನೋಡೋಣ. ಈಗ ನಮ್ಮ ಶ್ರೀಕೃಂಣ ಪದ್ಧತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೇರೆ ಬೇರೆ ತರಗತಿಗಳಲ್ಲಿ ಮುಖ್ಯವಾಗಿ ಕನ್ನಡ ಮತ್ತು ಇಂಗ್ಲಿಶ್ ಭಾಷೆಗಳ ಮೂಲಕ ಕಲಿಯತ್ತಿದ್ದಾರೆ. ಅಲ್ಲಿಪ್ರಮಾಣದ ವಿದ್ಯಾರ್ಥಿಗಳು ಕೆಳಹಂತದಲ್ಲಿ ಬೇರೆ ಭಾಷೆಗಳನ್ನು ಮಾರ್ಧಮವನಾಗಿ ಹೊಂದಿರುವುದುಂಟು. ಹೀಗೆ ಕನ್ನಡವನ್ನು ಮಾರ್ಧಮವಾಗಿ ಹೊಂದಿರುವುದರಿಂದ ವಿವಿಧ ವಿಷಯಗಳ ಕಲಿಕೆ ಮಕ್ಕಳಿಗೆ ಸುಲಭವಾಗಿದೆ ಎಂದೂ, ಅಥವಾ ಇಂಗ್ಲಿಶನ್ನು ಮಾರ್ಧಮವಾಗಿ ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ಕಲಿಕೆ ಕಷ್ಟಕರವಾಗಿದೆ ಎಂದೂ ಸಾಬಿತು ಮಾಡಲು ಯಾವ ಮಾನದಂಡಗಳೂ ಇಲ್ಲ. ಇದು ಅಭಿಪ್ರಾಯದ ನೆಲೆಯಲ್ಲೇ ನಿಂತಿದೆ. ಈ ಎರಡೂ ಮಾರ್ಧಮಗಳ ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಬೇರೆಬೇರೆ ಪ್ರಮಾಣದ ಸಾಧನೆಗಳನ್ನು ತೋರುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಗೀಸುವ ವಿಷಯಪ್ರಾರ್ಥಿಮೆಗೂ ಅವರು ಯಾವ ಭಾಷೆಯ ಮೂಲಕ ಕಲಿತರೋ ಆ

ಭಾಷೆಯ ಮೇಲೆ ಅವರಿಗಿರುವ ಪ್ರೌಢಿಮೆಗೂ ಸಂಬಂಧಪಿರಲಾರದು. ಅಂದರೆ ಕನ್ನಡ ಚೆನ್ನಾಗಿ ಬಲ್ಲ ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಯಲು ಕಷ್ಟಪಡಬಹುದು. ಹಾಗೆಯೇ ಗಣಿತವನ್ನು ಚೆನ್ನಾಗಿಬಲ್ಲ ವಿದ್ಯಾರ್ಥಿಗಳು ಕನ್ನಡ ಕೌಶಲ ಅದರಲ್ಲಿ ಬರೆವಣಿಗೆಯ ಕೌಶಲ ಉತ್ತಮವಾಗಿರಬೇಕಿಲ್ಲ. ಇದೇ ಮಾತ್ರ ಇಂಗ್ಲಿಷ್ ಮಾರ್ಡ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೂ ಅನ್ನಿಸುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಚೆನ್ನಾಗಿ ಪ್ರಾರ್ಥಿಣಿವಿದ್ದರೆ ಅವರಿಗೆ ಗಣಿತದ ಕಲಿಕೆ ಸುಲಭವಾಗುವುದಿಲ್ಲ. ಹಾಗೆಯೇ ಗಣಿತವನ್ನು ಇಂಗ್ಲಿಷ್ ಮಾರ್ಡ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಗಣಿತವನ್ನು ಚೆನ್ನಾಗಿ ಕಲಿತರೂ ಒಳ್ಳೆಯ ಇಂಗ್ಲಿಷ್ ಭಾಷಾಕೌಶಲಗಳನ್ನು ಪಡೆಯಿರಬಹುದು.

ಈ ಮಾತಿಗೆ ಮುರಾವೆ ಪಡೆಯಲು ಕಷ್ಟಪಡಬೇಕಾಗಿಲ್ಲ. ಕನ್ನಡ ಮಾರ್ಡ್ಯಮದ ವಿದ್ಯಾರ್ಥಿಗಳೆಲ್ಲರೂ ಅದನ್ನು ಮಾರ್ಡ್ಯಮವಾಗಿ ಹೊಂದಿದ ಮಾತ್ರಕ್ಕೆ ವಿಷಯ ಪ್ರೌಢಿಮೆಯನ್ನು ಪಡೆದಿರುವುದಿಲ್ಲ. ಆದರೆ ಅವರ ಭಾಷಾಪ್ರೌಢಿಮೆ ಚೆನ್ನಾಗಿಯೇ ಇರಬಹುದು. ಶಾಲಾಶಿಕ್ಷಣ ಮುಗಿಸಿದ ಎಷ್ಟೋ ವಿದ್ಯಾರ್ಥಿಗಳಿಗೆ ಕನ್ನಡ ಸರಿಯಾಗಿ ಬರೆಯಲು ಬರುವುದಿಲ್ಲ ಎಂದು ಗೊಣಗುತ್ತೇವೆ. ಆದರೆ ಅದೇ ಮಕ್ಕಳು ಬೇರೆ ವಿಷಯಗಳಲ್ಲಿ ಸಮರ್ಥರೇ ಆಗಿರುತ್ತಾರೆ. ಉನ್ನತ ಶಿಕ್ಷಣವನ್ನು ಇಂಗ್ಲಿಷ್ ಮೂಲಕ ಪಡೆದ ತಾಂತ್ರಿಕ, ವ್ಯೇಚೆಕೆಯ ಪದವೀಧರರು ತಂತ್ರಮ್ಯ ವಿಷಯಗಳಲ್ಲಿ ಹಚ್ಚಿನ ಪ್ರಾರ್ಥಿಣಿವನ್ನು ಪಡೆದುಕೊಂಡರೂ ಅವರ ಇಂಗ್ಲಿಷ್ ಭಾಷೆಯ ಗ್ರಹಿಕೆ, ಅಭಿವೃತ್ತಿ ಮತ್ತು ಸಂಪರ್ಕ ಕೌಶಲಗಳು ಸಾಧಾರಣ ಮಟ್ಟದಲ್ಲೇ ಇರುವುದನ್ನು ನಾವು ದಿನವೂ ಗಮನಿಸುತ್ತಿದ್ದೇವೆ. ಅಂದರೆ ವಿಷಯ ಪ್ರೌಢಿಮೆ ಮತ್ತು ಭಾಷಾ ಪ್ರೌಢಿಮೆಗಳು ಬೇರೆಬೇರೆ. ಒಂದು ಇನ್ನೊಂದನ್ನು ನಿರೀಕ್ಷಿಸುವುದಿಲ್ಲ. ಎರಡು ಪ್ರೌಢಿಮೆಗಳೂ ಒಟ್ಟಿಗೆ ಇರಬಹುದು. ಆದರೆ ಇರಲೇಬೇಕೆಂಬ ನಿಯಮವಿಲ್ಲ. ಆದ್ದರಿಂದ ಯಾವ ಭಾಷೆಯ ಮೂಲಕ ಕಲಿಯುತ್ತೇವೆ ಎಂಬುದು ಕಲಿಕೆಯ ಯಶಸ್ವನ್ನೇ ಮಾನದಂಡವಾಗಿ ಇರಿಸಿಕೊಂಡು ನೋಡಿದಾಗ ಮಹತ್ವದ ಸಂಗತಿ ಎಂದು ಅನ್ನಿಸುವುದಿಲ್ಲ.

ಆದರೆ ಸಮಸ್ಯೆಯ ಸಂಕೀರ್ಣತೆ ಇರುವುದು ಬೇರೆ ಕಡೆ. ಅಂದರೆ ಇಂಗ್ಲಿಷ್ ಮತ್ತು ಕನ್ನಡ ಭಾಷಾಮಾರ್ಡ್ಯಮಗಳು ಮೊಲ್ಯಾಕ್ಟಕ ನೆಲೆಯಲ್ಲಿ ಬೇರೆಬೇರೆಯಾಗಿವೆ. ಇಂಗ್ಲಿಷ್ ಬುದ್ಧಿವಂತರ, ಶ್ರೀಮಂತರ ಆಯ್ದು ಎಂದೂ, ಕನ್ನಡ ಅಪ್ಪಿ ಬುದ್ಧಿವಂತರಲ್ಲದವರ, ಬಡವರ ಆಯ್ದು ಎಂದೂ ಬಿಂಬಿಸಲಾಗಿದೆ. ಇದಕ್ಕೆ ತಾರ್ಕಿಕ ಸಮರ್ಥನೆಗಳೇನೂ ಇಲ್ಲ. ಈ ಪರಿಸ್ಥಿತಿ ಉಂಟಾಗುವುದಕ್ಕೆ ಸಾಮಾಜಿಕ ವಿನ್ಯಾಸಗಳು ಕಾರಣವಾಗಿವೆ. ಶಿಕ್ಷಣದ ಸಾರ್ವತ್ರಿಕತೆಯು ನಮ್ಮ ಸಂವಿಧಾನದ ಆದರ್ಶ. ಎಲ್ಲರೂ ಸಮಾನರು. ಆದ್ದರಿಂದ ಸಮಾನ ಅವಕಾಶಗಳನ್ನು ಪಡೆಯಬೇಕು ಎಂಬ ಆದರ್ಶ

ನಮ್ಮದು. ಆದರೆ ಈ ಆದರ್ಶವು ಪ್ರಾಯೋಗಿಕ ನೆಲೆಯಲ್ಲಿ ಭಿನ್ನವಿನ್ಯಾಸಗಳನ್ನು ಪಡೆದುಕೊಳ್ಳುತ್ತದೆ. ಆಳುವ ವ್ಯವಸ್ಥೆಗೆ ಸಮಾನತೆ ಎನ್ನುವುದು ಒಂದು ಅವಕಾಶ ಕಲ್ಪನೆ; ಆದರೆ ಸಾಮಧ್ಯ ಕಲ್ಪನೆಯಲ್ಲ. ಅಂದರೆ ಎಲ್ಲರೂ ಸಮಾನ ಅವಕಾಶಗಳನ್ನು ಪಡೆಯಲು ಅಡಿಗಳನ್ನು ಸೃಷ್ಟಿಸಿದ್ದರೂ ಸಾಮಧ್ಯದ ಸಮಾನತೆ ಇಲ್ಲದೆ ಹೋದರೆ ಅಂತಹ ಅವಕಾಶಗಳನ್ನು ಎಲ್ಲರೂ ಒಳಗೊಂಡಿಕೊಳ್ಳುವ ಸಾಧ್ಯತೆಯೇ ಕಡಿಮೆಯಾಗುತ್ತದೆ.

ಅವಕಾಶಗಳ ಸಮಾನತೆಯು ಪ್ರಾಯೋಗಿಕ ನೆಲೆಯಲ್ಲಿ ಸೋಲುವಂತೆ ಮಾಡಲು ತಾರತಮ್ಯದ ನೆಲೆಗಳನ್ನು ವ್ಯವಸ್ಥೆಯೋಳಗೇ ರೂಢಿಸಲಾಗುತ್ತದೆ. ಸಿರಿವಂತಿಕೆ, ಜಾತಿ, ಲಿಂಗ ಇತ್ಯಾದಿ ಭೇದಗಳು ಸಾಮಾಜಿಕ ಮೂಲದವು. ಇವುಗಳನ್ನು ನಿಯತವಾಗಿರಿಸಿಕೊಂಡು ಸಮಾನತೆಯು ನೆಲೆಗಳನ್ನು ರೂಢಿಸಲಾಗುತ್ತಿದೆ. ಜೋತೆಗೆ ವೈಕೀಯ ಬುದ್ಧಿಮತ್ತೆಯ ಅಂಶವನ್ನು ಸೇರಿಸಲಾಗಿದೆ. ಈ ಅವಕಾಶ ಸೃಷ್ಟಿಯು ತಂತಾನೇ ಯಶಸ್ವಿಯಾಗದಂತೆ ಒಳಗಿನ ಒಂದು ತಾರತಮ್ಯವನ್ನು ಸೃಷ್ಟಿಸಬೇಕಾಗುತ್ತದೆ. ಇಲ್ಲಿಯೇ ಇಂಗ್ಲಿಶ್ ಭಾಷಾಮಾಧ್ಯಮದ ಪ್ರವೇಶವಾಗುತ್ತದೆ. ಕನ್ನಡ ಮತ್ತು ಇಂಗ್ಲಿಶ್ ಎಂಬ ಎರಡು ಆಯ್ದುಗಳನ್ನು ಸೃಷ್ಟಿ ಕನ್ನಡದ ಆಯ್ದುಯು ಯಥಾಸ್ಥಿತಿಯ ಮುಂದುವರಿಕೆ ಎಂದೂ ಇಂಗ್ಲಿಶ್ ಆಯ್ದುಯು ಸಾಮಾಜಿಕ ಚಲನಶೀಲತೆಗೆ ನೀಡಿದ ಅವಕಾಶ ಎಂದೂ ತೋರತೋಡಿಗಿದ ಕೂಡಲೇ ಒಂದು ಅಂಶ ತಾರತಮ್ಯವನ್ನು ರೂಢಿಸಿಕೊಟ್ಟಂತಾಯಿತು. ಸಹಜವಾಗಿಯೇ ಇಂತಹ ಪರಿಸ್ಥಿತಿಯಲ್ಲಿ ಜನರು ಚಲನಶೀಲತೆ ಮತ್ತು ಬದಲಾವಣೆಗಳ ಪರವಾಗಿರುತ್ತಾರೆ. ಹೀಗೆ ಅದರ ಪರವಾಗಿಯೇ ಇರುವುದರಿಂದ ತಾವು ಉತ್ತಮ ಅವಕಾಶಗಳತ್ತ ನಡೆಯಬಹುದು ಎಂಬ ನಂಬಿಕೆ ಅವರದು. ಈ ಕಾರಣದಿಂದ ಇಂಗ್ಲಿಶ್ ಮಾಧ್ಯಮ ಕನ್ನಡ ಮಾಧ್ಯಮಕ್ಕಿಂತ ಹೆಚ್ಚು ಬಯಕೆಯ ನೆಲೆಗಳನ್ನು ಉದ್ದೀಪಿಸುತ್ತದೆ. ಈ ಮೊದಲು ಹೇಳಿದಂತೆ ಕಲಿಕೆಯ ವಿಷಯದ ಪ್ರೌಢಿಮೆ ಮತ್ತು ಅವರು ಕಲಿತ ಭಾಷಾಪ್ರೌಢಿಮೆ ಎರಡೂ ಬೇರೆಬೇರೆ. ಆದರೂ ಈ ಮೊಸ ಪರಿಪ್ರೇಕ್ಷೆದಲ್ಲಿ ಇಂಗ್ಲಿಶ್ ಮಾಧ್ಯಮದ ಆಯ್ದು ತರ್ಕಬದ್ದವಾಗಿ ಮುಂಚೂಣಿಗೆ ಬರುತ್ತದೆ. ಆಗ ಜನರು ತಮ್ಮ ಮತ್ತು ವಿದ್ಯಾಭ್ಯಾಸಕ್ಕೆ ಇಂಗ್ಲಿಶ್ ಮಾಧ್ಯಮವನ್ನೇ ಆಯ್ದು ಮಾಡುತ್ತಾರೆ. ತಾರತಮ್ಯವನ್ನು ಕಾಪಾಡಿಕೊಳ್ಳುವುದೇ ಆಳುವ ವ್ಯವಸ್ಥೆಯ ಮೂಲ ಉದ್ದೇಶವಾದರಿಂದ ಈ ನೀತಿಯು ಉದ್ದೇಶಕ್ಕೆ ಮೂರಕವಾಗಿದೆ ಎಂದು ತಿಳಿಯಲಾಗುತ್ತದೆ.

ಇಂಗ್ಲಿಶ್ ಮಾಧ್ಯಮವನ್ನು ವಿರೋಧಿಸುವವರು ಪ್ರಾಧಿಕ ಹಂತದಲ್ಲಿ ಮಗುವು ಭಾಷಾಕಲಿಕೆ ಮತ್ತು ವಿಷಯ ಕಲಿಕೆಗಳನ್ನು ಒಟ್ಟೊಟಿಗೇ ಮಾಡಬೇಕಾಗುತ್ತದೆ. ಇದು ಶ್ರಮದಾಯಕ ಎನ್ನುತ್ತಾರೆ. ಈ ಮಾತನ್ನು ಸಮರ್ಥಸಲು ಆಧಾರಗಳಿಲ್ಲ. ಏಕೆಂದರೆ ಈಗಾಗಲೇ ಗಮನಿಸಿರುವಂತೆ ಇವೆರಡೂ ಬೇರೆ ಬೇರೆ ರೀತಿಯಲ್ಲಿ

ನಡೆಯುವ ಕಲಿಕೆಗಳು. ವಿಷಯಗಳ ಕಲಿಕೆಗೆ ಅನುಗಮನ ತಾರ್ಕಿಕತೆ ಹೆಚ್ಚಾಗಿ ಬಳಕೆಯಾದರೆ, ಭಾಷೆಯ ಕಲಿಕೆಗೆ ನಿಗಮನ ತರ್ಕವನ್ನು ಬಳಸಲಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ಕಲಿಕೆಯ ಯಶಸ್ವಿ ಅದು ಪರಿಚಿತ ಭಾಷೆಯೋ ಅವರಿಚಿತ ಭಾಷೆಯೋ ಎಂಬ ಅಂಶವನ್ನು ಅವಲಂಬಿಸುವುದಿಲ್ಲ. ಕಲಿಯುವವರು ಇಂಗ್ಲಿಷ್ ಭಾಷೆಯನ್ನು ಕಲಿಯುತ್ತಿರುತ್ತಾರೆ. ಜೊತೆಗೆ ಇತರ ವಿಷಯಗಳನ್ನೂ ಕಲಿಯುತ್ತಿರುತ್ತಾರೆ. ಈ ಜೋಡಿ ಪ್ರತೀಯೆಯಲ್ಲಿ ಒಂದು ಇನ್ನೊಂದನ್ನು ನೇತ್ಯಾತ್ಮಕವಾಗಿ ಪ್ರಭಾವಿಸುತ್ತದೆ ಎಂದು ವಾದಿಸಲು ಪುರಾವೆ ಇಲ್ಲ. ಆದ್ದರಿಂದ ಇಂಗ್ಲಿಷ್ ಮಾರ್ದ್ಯಮದ ಸಾಮಾಜಿಕ ನೆಲೆಯ ಮೌಲ್ಯಭಾರವನ್ನು ಯಥಾವತ್ತಾಗಿ ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ರವಾನಿಸಲಾರೆವು.

ಕನ್ನಡ ಮತ್ತು ಇಂಗ್ಲಿಷ್‌ಗಳ ನಡುವೆ ಇರುವ ಈ ಪ್ರಮೋಟಿಯಲ್ಲಿ ಇಂಗ್ಲಿಷ್ ಹೆಚ್ಚಿ ಯಶಸ್ವನ್ನು ಪಡೆದಿದೆ ಎಂದು ನಮಗೆ ತೋರುತ್ತದೆ. ಆದರೆ ಪರಿಸ್ಥಿತಿ ಹೊಂಚ ಭಿನ್ನವಾಗಿಯೇ ಇದೆ. ಕನ್ನಡವನ್ನು ಬಿಟ್ಟುಕೊಟ್ಟ ಒತ್ತಾಯ ಪೂರ್ವಕವಾಗಿ ಇಂಗ್ಲಿಷ್ ಮಾರ್ದ್ಯಮಕ್ಕೆ ತಳ್ಳಲಾದ ವಿದ್ಯಾರ್ಥಿಗಳು ಜೀವಚಾರಿಕವಾಗಿ ಮಾತ್ರ ಇಂಗ್ಲಿಷನ್ನು ನಂಬಿದ್ದಾರೆ. ಅನೋಪಚಾರಿಕವಾಗಿ ಅವರು ತಮ್ಮ ಕಲಿಕೆಯ ಮಾರ್ದ್ಯಮವಲ್ಲಿದ ಕನ್ನಡವನ್ನೇ ಆಶ್ರಯಿಸುತ್ತಾರೆ. ಇಲ್ಲಿ ಒಂದು ವಿಭಿನ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಡೆ ಇಂಗ್ಲಿಂಗ್ ಸಾಫನ್‌ನೇನು ಎಂಬ ಪ್ರಶ್ನೆ ಮುಂಚೊಣಿಗೆ ಬರುತ್ತದೆ. ವಿಶ್ವವಿದ್ಯಾಲಯದ ಹಂತದಲ್ಲಿ, ಅದರಲ್ಲಿ ಪದವಿ ಮತ್ತು ಸ್ವಾತಕೋತ್ತರ ಹಂತದಲ್ಲಿ ಇಂಗ್ಲಿಷನ್ನು ಮಾರ್ದ್ಯಮವನ್ನಾಗಿ ಹೊಂದಿರುವ ವಿದ್ಯಾರ್ಥಿಗಳು ಬಹಳ ಕಡೆಗಳಲ್ಲಿ ತಮ್ಮ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲೇ ಬರೆಯುತ್ತಿದ್ದಾರೆ. ಕೆಲವು ಪ್ರಸಂಗಗಳಲ್ಲಿ ಅಧ್ಯಾಪಕರು ಕೂಡಾ ತರಗತಿಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ, ಅಥವಾ ಇನ್ನೂ ಮುಂದುವರೆದು ಇಂಗ್ಲಿಷ್ ಬಿಟ್ಟು ಕನ್ನಡ ಎಂಬ ಹಂತದವರೆಗೆ ಚಲಿಸುತ್ತಾರೆ. ಅಂದರೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪಾಠ ಮಾಡುತ್ತಾರೆ. ಅಥವಾ ಕೇವಲ ಕನ್ನಡದಲ್ಲಷ್ಟೇ ಪಾಠ ಮಾಡುತ್ತಾರೆ. ಪರ್ಯಾಯಸ್ತಕಗಳ ಮಟ್ಟಿಗೂ ಈ ವಾತೇ ನಿಜ. ಇಂಗ್ಲಿಷ್ ಪರ್ಯಾಗಳನ್ನು ಬಳಸುವ ಜೊತೆಗೆ ಅವುಗಳ ಕನ್ನಡಾನುವಾದಗಳನ್ನು, ಸಂಗಹಾನುವಾದಗಳನ್ನು, ಇಲ್ಲವೇ ಆರ್ಥಿಕ ಬರೆದ ಸ್ವತಂತ್ರ ಕನ್ನಡ ಮುಸ್ತಕಗಳನ್ನು ಪರಿಶೀಲಿಸುತ್ತಾರೆ. ಇದು ವಿದ್ಯಾರ್ಥಿ ಶಿಕ್ಷಕರು ಇಬ್ಬರಿಗೂ ಸಮಾನವಾದದ್ದು. ಇಂತಹ ಕಡೆ ಕನ್ನಡ ಸಹಶಿಕ್ಷಣ ಮಾರ್ದ್ಯಮವಾಗಿ ಬಳಕೆಯಾಗಿ ಬಿಡುತ್ತದೆ. ಇಂಗ್ಲಿಷ್‌ನ ಜೀವಚಾರಿಕತೆಯಲ್ಲಿ ಕನ್ನಡದ ಈ ಅನೋಪಚಾರಿಕ ಪ್ರವೇಶ ಈಗ ನಿರಂತರವಾಗಿ ನಡೆಯುತ್ತಿದೆ.

ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಕೆಲವು ಮಾನವಿಕ ವಿಷಯಗಳ ಕಲಿಕೆ ಮತ್ತು ಪರೀಕ್ಷೆಗೆ ಕನ್ನಡವನ್ನು ಬಳಸುತ್ತಿರುವುದು. ಮತ್ತೆ ಕೆಲವು ವಿಷಯಗಳಿಗೆ ಹತ ಹಿಡಿದು ಇಂಗ್ಲಿಶನ್ನೇ ಬಳಸುತ್ತಿದ್ದಾರೆ. ಶೈಕ್ಷಣಿಕ ನೀತಿಯ ನೇರೆಯಲ್ಲಿ ಈ ವಿಭಜನೆಯು ಸಾಧುವೆಂದು ತೋರಿದೆ. ಏಕೆಂದರೆ ಕೆಲವು ಪರ್ಯಾಕ್ರಮಗಳನ್ನು ಅನುಸರಿಸುವ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನಗಳನ್ನು ಇಂಗ್ಲಿಶನಲ್ಲಿಯೂ, ಸಮಾಜವಿಜ್ಞಾನವನ್ನು ಪ್ರಾದೇಶಿಕ ಭಾಷೆಯಲ್ಲಿ ಬೋಧಿಸುವ ವ್ಯವಸ್ಥೆ ಇದೆ. ಇದು ಆ ವಿಷಯಗಳ ನಡುವೆ ಇರುವ ಬೌದ್ಧಿಕ ಅಂಶರವನ್ನು ಸೂಚಿಸುತ್ತದೆಯೇ? ಕಲಿಯಲು ಹೆಚ್ಚು ಕಷ್ಟಪಡಬೇಕಾದ ಗಣಿತ, ವಿಜ್ಞಾನಗಳಿಗೆ ಇಂಗ್ಲಿಶನ್ನೂ, ಮಾನವಿಕಗಳನ್ನು ಕಲಿಯುವುದು ಸುಲಭವಾದ್ದರಿಂದ ಅಲ್ಲಿ ಪ್ರಾದೇಶಿಕ ಭಾಷೆಯನ್ನೂ ಬಳಸಬೇಕೆಂಬ ತರ್ಕ ಇದ್ದಂತೆ ಇದೆ. ಆದರೆ ತಿರುಳಿನಲ್ಲಿ ಹಾಗಲ್ಲ. ಗಣಿತ ಮತ್ತು ವಿಜ್ಞಾನ ವಿಷಯಗಳು ಮಾಹಿತಿ ಪ್ರಧಾನ ಆಗುವುದಕ್ಕಿಂತ ಪರಿಕಲ್ಪನೆ ಪ್ರಧಾನವಾದವು. ಅವುಗಳ ಕಲಿಕ್ಗೂ ಕಲಿಯುವ ಭಾಷೆಗೂ ಸಂಬಂಧವಿಲ್ಲ. ಅಲ್ಲಿ ಇಂಗ್ಲಿಶನ್ನು ಬಳಸುತ್ತಿರುವುದು ಕೇವಲ ಸಾಮಾಜಿಕ ಪ್ರತಿಷ್ಠೆಯ ಸಂಕೇತವಾಗಿದೆ. ಈ ಶೈಕ್ಷಣಿಕ ಆಯ್ದು ವಿಷಯ ಒಂದು ಬದಿಗಿರಲಿ. ವಿದ್ಯಾರ್ಥಿಗಳೇ ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ತಮ್ಮ ಮಾಧ್ಯಮವನ್ನಾಗಿ ಪರಿವರ್ತಿಸಿಕೊಂಡುಬಿಟ್ಟಿದ್ದಾರೆ. ಕೊನೆಯ ಪಕ್ಷ ಮಾನವಿಕ ವಿಷಯಗಳಲ್ಲಂತೂ ಈ ಮಾತು ನಿಜ.

ಸುಮಾರು ನಲವತ್ತು ವರ್ಷಗಳ ಹಿಂದೆ ಕುವೆಂಪು ಅವರು ಇಂಗ್ಲಿಶನ್ನು ಗ್ರಂಥಾಲಯ ಭಾಷೆಯನ್ನಾಗಿ ಮಾತ್ರ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದರು. ಅಂದರೆ ತರಗತಿಯಲ್ಲಿ ಪಾಠ ಮಾಡಲು ಕನ್ನಡವನ್ನು ಬಳಸಬೇಕೆಂದೂ ಅಡಕ್ಕೆ ಹೊರಕವಾದ ಅಧ್ಯಯನಕ್ಕಾಗಿ ಗ್ರಂಥಾಲಯಗಳಲ್ಲಿ ಇಂಗ್ಲಿಶ ಗ್ರಂಥಗಳನ್ನು ಬಳಸುವುದು ಸಾಧ್ಯವೆಂದೂ ಈ ಅಭಿಪ್ರಾಯದ ಹಿಂದಿನ ತರ್ಕವಾಗಿದೆ. ಹೀಗಿದ್ದಾಗಲೂ ಪರೋಕ್ಷವಾಗಿ ಇಂಗ್ಲಿಶ ಮೂಲಕ ಕಲಿಯಬೇಕಾಗಿರುವ ವಿದ್ಯಾರ್ಥಿಗಳು ಕನ್ನಡ ಪರ್ಯಾಕ್ರಮಗ್ರಿ ಮತ್ತು ಪರಾಮರ್ಶನ ಸಾಮಗ್ರಿಯ ಕೊರತೆಯಿಂದಾಗಿ ಇಂಗ್ಲಿಶ ಗ್ರಂಥಗಳನ್ನೇ ಆಕರ್ಗಳನ್ನಾಗಿ ಬಳಸುತ್ತಾರೆ. ಇದು ಅವರ ಕಲಿಕೆಗೆ ನೇರವಾಗುವ ಅಂಶವೆಂದು ಪರಿಗಣಿತವಾಗಿದೆಯೇ ಹೊರತು ಅಡ್ಡಿಯಾಗುವ ಅಂಶವಾಗಿ ಅಲ್ಲ. ಇಷ್ಟೆಲ್ಲಾ ಪರಿಶೀಲನೆಯಿಂದ ನಾವು ನಿಂಬಣೆಯಿಸಬಹುದಾದ ಸಂಗತಿ ಇಷ್ಟು; ಕಲಿಕೆಯ ಮಾಧ್ಯಮ ಕನ್ನಡ ಆಗಬೇಕು ಎಂಬುದು ಬಂದು ಶೈಕ್ಷಣಿಕ ತತ್ವದ ಆಯ್ದುಯಲ್ಲ. ಸಾಮಾಜಿಕ ಸಂದರ್ಭದ ಒತ್ತಡ ಮಾತ್ರ, ಇಂಗ್ಲಿಶ ಕನ್ನಡದೊಡನೆ ಸಹಾಯಕ ಮಾಧ್ಯಮವಾಗಿರುವ ಪರಿಸ್ಥಿತಿ

ವ್ಯಾಪಕವಾಗಿದೆ. ಕೊನೆಗೆ ವಿಷಯಪ್ರೌಢಿಮೆಯೂ ಕಲಿಕೆಯ ಮಾಧ್ಯಮವನ್ನು ಮೊಣವಾಗಿ ಅವಲಂಬಿಸಿಲ್ಲ.

ಕನಾರಟಕದಲ್ಲಿ ಕಲಿಕೆಯ ಮಾಧ್ಯಮದ ವಿಷಯ ಶೈಕ್ಷಣಿಕ ನೆಲೆಯಿಂದ ಸಾಮಾಜಿಕ ನೆಲೆಗೆ ದಾಟಿಬಿಟ್ಟಿದೆ. ಏಕೇಕರಣದ ಮೊದಲ ವರದು ದಶಕಗಳಲ್ಲಿ ಪ್ರಾಧಿಮಿಕ ಶಿಕ್ಷಣದ ಹಂತದಲ್ಲಿ ಯಾವುದು ಕಲಿಕೆಯ ಮಾಧ್ಯಮವಾಗಬೇಕು ಎಂಬ ಪ್ರಶ್ನೆ ಗಾಢವಾಗಿ ಚರ್ಚೆಯಾಗಲಿಲ್ಲ. ಅದು ಕನ್ನಡವೇ ಆಗಿರುತ್ತದೆ ಎಂಬ ಒಗೆಗೆ ಒಂದು ಒಪ್ಪಂದ ಇದ್ದಂತೆ ತೋರುತ್ತದೆ. ಐವತ್ತಾರರ ಸುಮಾರಿನಲ್ಲಿ ಕನಾರಟಕದ ಹೊಸ ಭಾಗಗಳಲ್ಲಿ ಕನ್ನಡ ಮಾತ್ರ ಶಿಕ್ಷಣ ಮಾಧ್ಯಮವಾಗಿರಲಿಲ್ಲ. ಮುಖ್ಯವಾಗಿ ಉದ್ಯುಕ್ತ ಮತ್ತು ಮರಾಟಿಗಳು ಶಾಲೆಯ ಕಲಿಕೆಯ ಮಾಧ್ಯಮಗಳಾಗಿ ಇದ್ದ ಉದಾಹರಣೆಗಳು ಸಾಕಷಿವೆ. ಆ ಹೊತ್ತಿಗೆ ಕ್ರೀಷ್ಟಿಯನ್ ಮಿಷನರಿಗಳು ನಡೆಸುತ್ತಿದ್ದ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣಮಾಧ್ಯಮವಾಗಿತ್ತು. ಆ ಶಾಲೆಗಳು ಸಮಾಜದ ಉನ್ನತ ಸ್ಥರದ ವಿದ್ಯಾರ್ಥಿಗಳನ್ನು ಮಾತ್ರ ಹೊಂದಿರುತ್ತಿದ್ದವು. ಇದನ್ನು ಸಮಾನತೆಯ ಪ್ರಶ್ನೆಯಾಗಿಯೂ ಕೂಡ ಆಗ ಯಾರೂ ಚರ್ಚೆಸಿದಂತೆ ತೋರುವುದಿಲ್ಲ. ಅದು ಇರುವುದೇ ಹಾಗೆ ಎಂದು ಒಫ್ಫಿದಂತೆ ಕಾಣುತ್ತಿದೆ. 1975ರ ನಂತರ ಕನಾರಟಕದ ರಾಜಕೌರಣಿಯಲ್ಲಿ ಆದ ಪಲ್ಲಿಗಳು ಶೈಕ್ಷಣಿಕವಾಗಿಯೂ ಪ್ರಭಾವ ಬೀರತುಡಿಗಿದವು. ಇದರ ಎಲ್ಲ ಆಯಾಮಗಳನ್ನು ಇಲ್ಲಿ ಚರ್ಚೆಸುವುದಿಲ್ಲವಾದರೂ ಮುಖ್ಯವಾಗಿ ಶಿಕ್ಷಣದ ಸಾರ್ವತ್ರೀಕರಣ ಅಗತ್ಯವಾಗಿತ್ತೊಡಗಿತ್ತು. ಹೊಸ ಶಾಲೆಗಳನ್ನು ತೆರೆಯುವುದು ಸರ್ಕಾರದ ಆದೃತೆಯಾಗಿತ್ತಾದರೂ ಆ ಹೊತ್ತಿನ ರಾಜಕೀಯ ನಿರ್ದಾರಗಳಿಂದಾಗಿ ಖಾಸಗಿ ಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ಆರಂಭಗೊಂಡವು. ಈ ಶಾಲೆಗಳಿಗೆ ಸರ್ಕಾರ ಅನುದಾನವನ್ನು ನೀಡತ್ತೊಡಗಿತ್ತು. ಈ ಅನುದಾನ ನೀಡುವಾಗ ಸರ್ಕಾರದ ಶೈಕ್ಷಣಿಕ ನೀತಿಯನ್ನು ಅನುಷ್ಠಾನಗೊಳಿಸುವುದು ಆ ಶಾಲೆಗಳ ಹೊಣೆ ಎಂಬುದನ್ನು ಸ್ವಷ್ಟಪಡಿಸಲಾಗಿತ್ತು. ಆದರೆ ಎಂಟನೇ ದಶಕದ ಆರಂಭ ಆದ ಮೇಲೆ ಪರಿಸ್ಥಿತಿ ಬೇರೊಂದು ದಿಕ್ಕನ್ನು ಹಿಡಿಯಿತು. ರಾಜ್ಯಸರ್ಕಾರದ ಮನ್ಯಾಂತರದಲ್ಲಿ ನಿರೀಕ್ಷಿಸಿ, ಅನುದಾನವನ್ನು ಅಪೇಕ್ಷಿಸದ ಶಾಲೆಗಳು ಕನಾರಟಕದಲ್ಲಿ ಕಾರ್ಯಾರಂಭ ಮಾಡಿದವು. ಆರ್ಥಿಕವಾಗಿ ತಾವು ಸ್ವತಂತ್ರವಾಗಬೇಕಾದರೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ತಾವೇ ನಿರ್ದರಿಸುವ ಹಕ್ಕು ಇರಬೇಕೆಂಬ ನೆಲೆಯನ್ನು ಅವು ಆಯ್ದುಕೊಂಡವು. ಇಲ್ಲಿಂದ ಆಡಳಿತಾತ್ಮಕವಾದ ಜಂಜಡಗಳು ಮೊದಲಾಗುತ್ತವೆ. ಶಾಲೆಯಲ್ಲಿ ಯಾವ ಭಾಷೆಯ ಮೂಲಕ ಕಲಿಸಬೇಕು ಎಂಬ ನಿರ್ಣಯವನ್ನು ಸರ್ಕಾರ ಸೂಚಿಸಿದರೂ ಆದರ ಅನುಷ್ಠಾನ ಆಗುವಲ್ಲಿ ವ್ಯಾಪಕವಾದ ಉಲ್ಲಂಘನೆಗಳು ಕಂಡುಬಂದವು. ಸರ್ಕಾರವೇ

ರಚಿಸಿದ ವಿವಿಧ ಸಮಿತಿಗಳ ವರದಿಗಳು ಈ ಅಂಶವನ್ನು ಬಯಲಿಗಿಡುತ್ತವೆ. ಡಾ. ಎಚ್. ನರಸಿಂಹಯ್ಯ ಅವರ ಸಮಿತಿ ನೀಡಿದ ವರದಿ ಅದಕ್ಕೊಂದು ನಿದರ್ಶನ.

ಇದರ ಜೋತೆಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸಂಪಿಧಾನ ಬಧ್ಯವಾಗಿ ತಮಗಿರುವ ಹಕ್ಕನ್ನು ಉಲ್ಲೇಖಿಸಿ ಅವುಗಳನ್ನು ಕಾಯ್ದುಕೊಳ್ಳಲು ನಾಯಕಾಲಯದ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ಮೊದಲು ಮಾಡಿದ್ದವು. ಈ ಹೋರಾಟದಲ್ಲಿ ಮಾಧ್ಯಮವು ಯಾವುದಾಗಿರಬೇಕು ಎಂದು ನಿರ್ದರ್ಶಿಸುವ ಹಕ್ಕು ಶಾಲೆಯ ಆಡಳಿತಮಂಡಳಿಗೆ ಇರಬೇಕು ಎಂಬುದು ಮುಖ್ಯ ವಾದವಾಗಿತ್ತು. ವಿವಿಧ ಮೌಕದ್ದಮೆಗಳು ಅವುಗಳ ಕಾನೂನಿನ ಅಂಶಗಳು, ತೀರ್ಮಾನಗಳು, ಅನಂತರದ ಶಾಸಕಾಂಗ, ಕಾರ್ಯಾಂಗದ ಕೆಲಸಗಳು ಇವೆಲ್ಲವೂ ಪ್ರತ್ಯೇಕ ಅಧ್ಯಯನಕ್ಕೆ ವಸ್ತುವಾಗುತ್ತವೆ. ಈ ನ್ಯಾಯಾಂಗದ ನೆಲೆಯ ಮುಖಾಮುಖಿಗಳಿಂದಾಗಿ ಎಷ್ಟೋ ಸಮಸ್ಯೆಗಳು ಪರಿಹಾರವಾಗದೆ ಹಾಗೇ ಉಳಿದವು. ಹಿಂಗೆ ನ್ಯಾಯಿಕ ಬಿಕ್ಷಣೆಗಳನ್ನು ಉಂಟು ಮಾಡುವ ಮೂಲಕೆಂದೇ ವಿಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರ್ಣಾಯಕ ಹಂತವನ್ನು ಸರ್ಕಾರ ಉದ್ದೇಶ ಮಾರ್ವಕವಾಗಿಯೇ ಮಂದೂಡುತ್ತಾ ಬಂದಿದೆಯೇನೋ ಎಂದು ಯೋಚಿಸಲು ಅವಕಾಶವಿದೆ. ನಮ್ಮ ಕಾರ್ಯಾಂಗಗಳು ಇಂತಹ ತಂತ್ರಗಳನ್ನು ಅನುಸರಿಸುವುದು ಹೊಸದೇನೂ ಅಲ್ಲ.

ಮುಖ್ಯ ಪ್ರಶ್ನೆ ಇದ್ದದ್ದು ಎರಡು ನೆಲೆಯಲ್ಲಿ. ಒಂದು: ಎಲ್ಲಾ ಶಾಲೆಗಳೂ ಕನ್ನಡವನ್ನು ಕಲಿಸಬೇಕು. ಎರಡು: ಕಲಿಕೆಯ ಮಾಧ್ಯಮವಾಗಿ ನಿರ್ದಿಷ್ಟ ಕಾಲಾವಧಿಯವರಗೆ ಕನ್ನಡವನ್ನು ಮಾತ್ರ ಬಳಸಬೇಕು. ಎರಡನೆಯ ನಿರ್ಣಯವನ್ನು ಜಾರಿಗೆ ಕೊಡಲು ರಾಜ್ಯಾಂಗದ ಕೆಲವು ಅಧಿಕಾರಗಳು ಅಡ್ಡಿಯಾಗುತ್ತವೆ. ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರಿಗೆ ತಮ್ಮ ಭಾಷೆಯಲ್ಲಿ ಮತ್ತು ಭಾಷೆಯನ್ನು ಕಲಿಯವ ಹಕ್ಕನ್ನು ನಿರಾಕರಿಸಲು ಬರುವುದಿಲ್ಲ. ಇದರಿಂದ ಉದ್ಯು, ಮರಾರಿ, ತೆಲುಗು, ತಮಿಳು ಇವು ಕಲಿಕೆಯ ಮಾಧ್ಯಮಗಳಾಗಿರುವ ಅವಕಾಶ ಉಳಿದುಕೊಳ್ಳುತ್ತದೆ. ರಾಷ್ಟ್ರಭಾಷೆ ಎಂಬ ಅಧಿಕಾರದಿಂದ ಹಿಂದಿಯೂ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ಇಂಗ್ಲಿಶನ್ನು ಕೂಡ ಸೀಮಿತ ಅಧ್ಯಾದಲ್ಲಿ ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರ ಭಾಷೆ ಎಂದು ಬೆಂಬಿಸಲು ಯತ್ನಗಳು ನಡೆದವು. ಈ ಕಾರಣಗಳಿಂದ ಕನ್ನಡದ ಅನುಷ್ಠಾನ ಈ ನೆಲೆಯಲ್ಲಿ ಅಸಾಧ್ಯವಾಯಿತು.

ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು ಎಂಬ ನಿರ್ಧಾರವನ್ನು ಜಾರಿಗೆ ಕೊಡಲು ಸರ್ಕಾರಕ್ಕೆ ಅಷ್ಟೇನೂ ಕವ್ಯವಾಗಲಿಲ್ಲ. ಆದರೆ ಅದು ಪ್ರಥಮ ಭಾಷೆಯಾಗಬೇಕೇ ಅಥವಾ ದ್ವಿತೀಯ, ತೃತೀಯ ಭಾಷೆಯಾಗಿ ಉಳಿಯಬೇಕೇ

ಎಂಬ ಪ್ರಶ್ನೆ ಮುಖ್ಯವಾಯಿತು. ಹಾಗೆ ನೋಡಿದರೆ ಕನ್ನಡವನ್ನು ಬೋಧನೆಯ ವಿಷಯವಾಗಿ ಉಳಿಸಿಕೊಳ್ಳಲು ಹೆಚ್ಚಿನ ವಿರೋಧಗಳೇನೂ ಕಂಡುಬಂದಂತಿಲ್ಲ. ಆದರೆ ಹಾಗೆ ಕಲಿಸುವಾಗ ಪರ್ಯಾಕ್ರಮ, ಬೋಧನಾವಿಧಾನ, ಪ್ರಾಶ್ನೆಗಳಲ್ಲವೂ ಹಲವು ವ್ಯಾಖ್ಯಾನಗಳನ್ನು ಪಡೆದುಕೊಂಡವು.

ಇಂಗ್ಲಿಷ್ ವಾರ್ಥಮಾನವನ್ನು ಉಳಿಸಿಕೊಳ್ಳಬೇಕೆಂಬ ನಿರ್ಣಯವನ್ನು ಮಾಡಿಕೊಂಡ ಶಾಲೆಗಳಲ್ಲಿ ಅದನ್ನು ಒಂದು ಭಾಷೆಯಾಗಿ ಮೊದಲ ಹಂತದಿಂದಲೇ ಬೋಧಿಸುವುದು ಅನಿವಾರ್ಯವಾಯಿತು. ಶಾಲೆಗೆ ಬರುವಾಗ ಮಕ್ಕಳು ಇಂಗ್ಲಿಷ್ ಭಾಷಾಕೌಶಲಗಳನ್ನು ಮನೆಯಲ್ಲೇ ಪಡೆದುಬರುವುದಿಲ್ಲ. ಆದ್ದರಿಂದ ಭಾಷೆಯನ್ನು ಕಲಿಸಬೇಕು. ಆ ಭಾಷೆಯ ಮೂಲಕೇ ಇತರ ವಿಷಯಗಳನ್ನು ಕಲಿಸಬೇಕು ಎಂಬ ವಿಧಾನವನ್ನು ಖಾಸಗಿ ಶಾಲೆಗಳು ಅನುಸರಿಸಿವೆ. ಇಲ್ಲಿ ಕನ್ನಡ ಒಂದು ಭಾಷೆಯಾಗಿ ಉಳಿದಿರುವ ಸಾಧ್ಯತೆಯನ್ನು ಯಾರೂ ಅಲ್ಲಾಗಳೆಯವಂತಿಲ್ಲ. ಆದರೆ ಕನ್ನಡವು ಕಲಿಕೆಯ ಭಾಷೆಯಾಗಿ ಮಾತ್ರ ಸ್ಥಾನ ಕೆಳೆದುಕೊಂಡಿದೆ. ಈ ಖಾಸಗಿ ಶಾಲೆಗಳಲ್ಲಿ ಹಲವು ಅನುದಾನ ಇಲ್ಲದೆಯೇ ಶಾಲೆಯನ್ನು ನಡೆಸಲು ಅನುಮತಿ ಕೋರಿದ್ದಾಗ ಕನ್ನಡವನ್ನೇ ಕಲಿಕೆಯ ಭಾಷೆಯನ್ನಾಗಿ ಮಾಡಿಕೊಳ್ಳತ್ತೇವೆ ಎಂಬ ಶರತ್ತನ್ನು ಒಟ್ಟಿಕೊಂಡಿದ್ದವು. ಆದರೆ ಆ ಶರತ್ತನ್ನು ಹಲವು ಸಂದರ್ಭಗಳಲ್ಲಿ ಉಲ್ಲಂಘಿಸಲಾಗಿದೆ. ಈ ಉಲ್ಲಂಘನೆಯ ಪ್ರಶ್ನೆಯನ್ನು ಕೇವಲ ಕಾನೂನಿನ ನಿರ್ಣಯಿಂದ ನೋಡಬೇಕೇ, ಅಥವಾ ಅದಕ್ಕಿರುವ ಇತರ ಸಾಮಾಜಿಕ ಆಯಾಮಗಳನ್ನು ಪರಿಗಣಿಸಬೇಕೇ ಎನ್ನುವ ಸಂದಿಗ್ಧದಲ್ಲಿ ಈಗ ಸರ್ಕಾರ ಸಿಲುಕಿದೆ.

ಕಲಿಕೆಯ ವಿಷಯವಾಗಿ ಕನ್ನಡವನ್ನು ಉಳಿಸಿಕೊಳ್ಳಲು ಶರತ್ತನ್ನು ಖಾಸಗಿ ಶಾಲೆಗಳು ಉಲ್ಲಂಘಿಸಿಯೇ ಎಂಬ ಪ್ರಶ್ನೆಗೆ ಉತ್ತರ ನೀಡುವ ಮೊದಲು ಸರ್ಕಾರವೇ ತಾನು ನಡೆಸುವ ಶಾಲೆಗಳಲ್ಲಿ ಕನ್ನಡ ಕಲಿಸಬಲ್ಲ ಶೀಕ್ಷಕರನ್ನು ಮಾರ್ಗ ಪ್ರಮಾಣಿದಲ್ಲಿ ನೇಮಕಾತಿ ಮಾಡಲು ಸಮರ್ಪಿತವಾಗಿಲ್ಲ ಎಂಬ ಮಾಹಿತಿಯನ್ನು ಮೊದಲು ಪರಿಗಣಿಸಬೇಕು. ನಾಡಿನ ಉದ್ಯಮಾಧ್ಯಮದ ಶಾಲೆಗಳಲ್ಲಿ ಈ ಸಮಸ್ಯೆ ಗಾಢವಾಗಿದೆ. ಆ ಶಾಲೆಗಳಲ್ಲಿ ಕನ್ನಡ ಪಾಠ ಹೇಳುವ ಬೋಧಕರ ಕೊರತೆ ತೀವ್ರವಾಗಿರುವುದನ್ನು ಹಲವು ಬಾರಿ ಮಾಡುತ್ತಿರುತ್ತಾರೆ. ಸಾರ್ವಜನಿಕ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಗೊಂದಲಗಳ ಪರಿಸ್ಥಿತಿಯಲ್ಲಿ ಕನ್ನಡವು ಕಲಿಕೆಯ ಮಾಧ್ಯಮವಾಗಿ ಪ್ರಾಥಮಿಕ ಹಂತದಲ್ಲಿ ಉಳಿದುಕೊಳ್ಳಲು ತುಂಬಾ ಇಕ್ಕಣಿನ ಸಂಗತಿಯಾಗಿದೆ. ಮತ್ತೆ ಮತ್ತೆ ರಾಜ್ಯಸರ್ಕಾರದ ಅನಿಧಾರಿತ ನಿಲುವುಗಳು ಮತ್ತು ಕ್ರಮಗಳು ಈ ಭಾಷಾಪ್ರಶ್ನೆಯನ್ನು ಹಾಗೆಯೇ ಉಳಿಸಲು ಕಾರಣವಾಗಿವೆ. ಕನ್ನಡ ಕಲಿಕೆಯ ಭಾಷೆಯಾಗಿ, ತೀರಾ

ವಿಶಿಷ್ಟ ಪ್ರಸಂಗಗಳನ್ನು ಹೊರತು ಪಡಿಸಿದರೆ ಉಳಿದ ಕಡೆ ಯಾವುದೋ ಒಂದು ರೂಪದಲ್ಲಿ ಅನುಪ್ಯಾಸಗೊಳ್ಳುತ್ತದೆ. ಈ ಸದ್ಯದ ನ್ಯಾಯಿಕ ಬಿಕ್ಷೇಪಗಳು ಪರಿಹಾರವಾಗದೆ ಸ್ವಷ್ಟ ಭಾವಾನೀತಿಯೊಂದು ರೂಪಗೊಂಡು ಜಾರಿಗೊಳ್ಳುವುದು ಅಸಾಧ್ಯವಾಗಿದೆ.

### ಕನ್ನಡಿಗರು ಆಡುವ ಇಂಗ್ಲಿಶ್

ಲಭ್ಯದಾವಿಲೆಯಂತೆ ತೀನಂತ್ರೀಯವರು 1940ರಲ್ಲಿ ‘ಇಂಗ್ಲಿಶ್’ ಆಸ್ ದ ಕನ್ನಡಿಗಾರ್ ಸ್ಟೇಕ್ ಇಟ್’ ಎಂಬ ಲೇಖನವನ್ನು ಬರೆದಿದ್ದಾರೆ. ಇದು ಮೈಸೂರಿನಿಂದ ಪ್ರಕಟವಾಗುತ್ತಿದ್ದ ದ ಬುಲೆಟಿನ್ ಆಫ್ ಮೈಸೆಟ್‌ಸ್ಟೇನ್ ಮೊದಲ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಈ ಲೇಖನಕಾಗಿ ಬೇಕಾಗಿದ್ದ ವಾಹಿತಿಯನ್ನು ತಮ್ಮ ಉಚ್ಚಾರಣೆಯಿಂದಲೇ ಪಡೆದುಕೊಂಡಿದ್ದೇನೆಂದು ತಿಳಿಸುತ್ತಾರೆ. ಹಾಗಾಗಿ ಈ ಲೇಖನಕ್ಕೆ ‘ಇಂಗ್ಲಿಶ್’ ಆಸ್ ಇ ಆಡಿನರಿಲಿ ಸ್ಟೇಕ್ ಇಟ್’ ಎಂಬ ಪಯಾರ್ಟ್ ಹೆಸರನ್ನು ಸೂಚಿಸಿದ್ದಾರೆ.

ಮೈಸೂರು ದೇಶದಲ್ಲಿ ಇಂಗ್ಲಿಶನ್ನು ಹೇಳಿಕೊಡುವ ಅಧ್ಯಾಪಕರು ಸಾಮಾನ್ಯವಾಗಿ ಕನ್ನಡಿಗರು ಅಥವಾ ದೇಶಭಾಷಿಕರೇ ಆಗಿದ್ದರು. ತಮ್ಮ ಇಂಗ್ಲಿಶಿನ ಉಚ್ಚಾರಣೆ ಸ್ವಭಾಷಿಕರು ಆಡುವ ಇಂಗ್ಲಿಶನ್ನು ಸಮೀಕ್ಷಿಸಬೇಕೆಂಬ ಇರಾದೆ ಇಂಗ್ಲಿಶ್ ಕಲಿಯುವವರಿಗೆ ಇದ್ದಿದ್ದ ಅಸಹಜವಲ್ಲ. ಅಂಥ ಸಾಧನೆ ಸಾಧ್ಯವಾಗಲಿಲ್ಲವೆಂಬ ಕೊರಗು ಕಲಿಯುವವರಲ್ಲಿ ನೆಲೆಸಿತ್ತು.

ಕನ್ನಡಿಗರು ಉಚ್ಚಾರಿಸುವ ಇಂಗ್ಲಿಶಿನಲ್ಲಿ ಯಾವ ಬಗೆಯ ದೋಷಗಳು ಸಂಭವಿಸುತ್ತವೆ ಎನ್ನುವುದನ್ನು ಅವರ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಈ ದೋಷಗಳಿಗೆ ಎರಡು ಮುಖ್ಯ ಕಾರಣಗಳನ್ನು ಗುರುತಿಸಿದ್ದಾರೆ. 1. ಕನ್ನಡಿಗರಿಗೆ ಇಂಗ್ಲಿಶ್ ಧ್ವನಿಗಳ ‘ನಿಜ ಉಚ್ಚಾರಣೆ’ಗಳನ್ನು ಕೀವಿಯಿಂದ ಕೇಳಿಸಿಕೊಳ್ಳುವ ಅವಕಾಶವಿಲ್ಲಿರುವುದು. ಇದರಿಂದ ಕನ್ನಡಿಗರಿಗೆ ಅನುಕರಣೆಗೆ ಮಾದರಿಗಳಿಲ್ಲದೆ ಅವರು ಬರೆಹವನ್ನು ಅಂದರೆ ಲಿಪಿಯನ್ನು ಆಧರಿಸಿ ಇಂಗ್ಲಿಶನ್ನು ಮಾತನಾಡುತ್ತಾರೆ. 2. ಇಂಗ್ಲಿಶಿನ ಧ್ವನಿವ್ಯವಸ್ಥೆಗೂ ಕನ್ನಡ ಧ್ವನಿವ್ಯವಸ್ಥೆಗೂ ಅಂತರವಿದೆ. ಇಂಗ್ಲಿಶಿನಲ್ಲಿದ್ದ ಕನ್ನಡದಲ್ಲಿರದ ಧ್ವನಿಗಳನ್ನು ಉಚ್ಚಾರಿಸುವಾಗ ‘ಸಮೀಪಸ್ಥ ಕನ್ನಡ’ ಧ್ವನಿಗಳಿಗೆ ಹೊಂದಿಸಿಕೊಂಡು ಉಚ್ಚಾರಿಸಬೇಕಾಗುತ್ತದೆ.

ಒಂದು ವೇಳೆ ‘ನಿಜ ಉಚ್ಚಾರಣೆ’ ಕೇಳಿವ ಮತ್ತು ಕಲಿಯುವ ಅವಕಾಶವಿಲ್ಲಿದ್ದರೆ (ಕಾರಣ 1) ಧ್ವನಿ ರಚನೆಯ ವ್ಯಾತ್ಯಾಸಗಳ (ಕಾರಣ 2) ಸಮಸ್ಯೆ ನಿರಾರಣಯಾಗುತ್ತಿತ್ತೇ? ಹೌದಾದರೆ, ಆಗ ಕನ್ನಡಿಗರು ಎರಡು ಪ್ರತ್ಯೇಕ ಧ್ವನಿರಚನಾ ವ್ಯವಸ್ಥೆಗಳನ್ನು ಪಡೆದುಕೊಂಡು ಒಂದನ್ನು ಕನ್ನಡಕ್ಕೂ ಇನ್ನೊಂದನ್ನು ಇಂಗ್ಲಿಶಿಗೂ

ಬಳಸುವುದು ಸಾಧ್ಯವೆಂದು ತಿಳಿಯಬೇಕಾಗುತ್ತದೆ. ಆದರೆ ವಾಸ್ತವದಲ್ಲಿ ಇಂಥ ಸಾಧನೆಗಳು ಅಪರೂಪ. ಆದ್ದರಿಂದ ಕನ್ನಡಿಗರು ತಮ್ಮ ಕನ್ನಡದ ಭಾಷಾಧ್ವನಿ ರಚನೆಗೆ ‘ಅನುಗುಣ’ವಾಗಿ ಇಂಗ್ಲಿಶನ್ನು ಉಚ್ಚರಿಸುತ್ತಿರುವುದು ಹೆಚ್ಚು ಸಹಜವಾದ ಮಾದರಿ.

ಈ ಲೇಖನದಲ್ಲಿ ಒಂದು ಆತಂಕದ ದನಿ ಇದೆ. ಕನ್ನಡಿಗರು ಇಂಗ್ಲಿಶನ್ನು ‘ಸರಿಯಾಗಿ’ ಉಚ್ಚರಿಸಲು ಆಗುತ್ತಿಲ್ಲವಲ್ಲ ಎನ್ನುವುದೇ ಆ ಆತಂಕ. 60 ವರ್ಷಗಳು ಕಳೆದಿವೆ. ಈಗ ಆತಂಕ ಪಡಲು ಕಾರಣಗಳಿಲ್ಲ. ಅಂದರೆ ಕನ್ನಡಿಗರು ಇಂಗ್ಲಿಶನ್ನು ಸರಿಯಾಗಿ ಉಚ್ಚರಿಸುತ್ತಿದ್ದಾರೆ ಎಂದಲ್ಲ. ಅವರು ಉಚ್ಚರಿಸುವುದೇ ಹೆಚ್ಚು ಮಾನ್ಯವಾಗಿದೆ. ಅದೇ ಎಲ್ಲರಿಗೂ ಒಟ್ಟಿಗೆಯಾಗಿದೆ.

ಅಲ್ಲದೆ ಕನ್ನಡಿಗರಿಗೆ ಈಗ ಅದು ಓದು ಬರಹದ ಭಾಷೆ. ಅದರಲ್ಲೂ ಓದಿನ ಭಾಷೆಯಾಗಿ ಅದರ ಪಾತ್ರ ವ್ಯಾಪಕವಾಗಿದೆ. ಅಷ್ಟಿಷ್ಟು ಪ್ರಮಾಣದಲ್ಲಿ ಬರಹದ ಭಾಷೆಯಾಗಿಯೂ ಇದೆ. ಇವರಡೂ ಉದ್ದೇಶಗಳಿಗೆ ಉಚ್ಚಾರಣೆಯ ಮಾದರಿ ಬೇಕಿಲ್ಲ. ಅಂದರೆ ಕಿವಿಯ ನೆಲೆಯಿಂದ ಸ್ವೀಕರಿಸಿ ಅದನ್ನು ಉಚ್ಚಾರಣೆಯನ್ನಾಗಿ ಪರಿವರ್ತಿಸುವ ಕೆಲಸ ತೀರಾ ಕಡಿಮೆ. ಮಾತಿನ ರೂಪದ ಇಂಗ್ಲಿಷ್ ಸಂಕಫನಗಳನ್ನು ಈಗ ಕನ್ನಡಿಗರು ಕೇಳಿಸಿಕೊಳ್ಳುವುದು ಹೆಚ್ಚಿದೆ. ದೂರದರ್ಶನದ ವಾರ್ತೆಗಳು, ವಿವಿಧ ಚಾನೆಲ್‌ಗಳ ಕಾರ್ಯಕ್ರಮಗಳು, ವಾತಾ ಮಾಧ್ಯಮದ ಪ್ರಸಾರಗಳು, ಭಾಷಣಗಳು, ಚಲನಚಿತ್ರಗಳು, ಹೀಗೆ ಹಲವಾರು ಮೂಲಗಳಿಂದ ಇಂಗ್ಲಿಶನ್ನು ಕೇಳಿಸಿಕೊಂಡರೂ ಅದೀಗ ಇಂಗ್ಲಿಷಿನ ಓದು, ಬರಹಕ್ಕೆ ಅಡ್ಡಿತರದು. ಅಂದರೆ ಇವರಡೂ ಬೇರೆ ಬೇರೆಯಾಗಿಯೇ ಕಾರ್ಯನಿರ್ವಹಿಸುತ್ತಿವೆ. ಬರೆಯುವಾಗ ಬಳಸಬೇಕಾದ ‘ಸರಿಯಾದ’ ಕಾಗುಣಿತ ಕುರಿತು ಮಾರ್ಗದರ್ಶನ ನೀಡಲು ಈಗ ಹಲವಾರು ಪರಾಮರ್ಶನ ಗ್ರಂಥಗಳಿವೆ. ಗಣಕದಲ್ಲೂ ಇದೀಗ ಅದು ಅಳವಟಿವೆ.

ತೀನಂತ್ರೀಯವರು ಈ ಉಲ್ಲೇಖಿತ ಲೇಖನ ಬರೆದ ಕಾಲದಿಂದ ಈಚೆಗೆ ಆಗಿರುವ ಪ್ರಮುಖ ಬದಲಾವಣೆಗಳು ಏರಡು. 1. ಇಂಗ್ಲಿಷಿನ ಏರಡು ಶೈಲಿಗಳು ಬಳಕೆಗೆ ಬಂದಿರುವುದು. 2. ಇಂಗ್ಲಿಷ್ ಕಲಿಯುವವರ ಸಂಖ್ಯೆಯಲ್ಲಿ ಹೆಚ್ಚಿಕೊಂಡಿರುವ ಅದ್ದರಿಂದ ‘ಶುದ್ಧ’ ಇಂಗ್ಲಿಷ್ ಬರೆವಣಿಗೆಯ ಅಪೇಕ್ಷೆ ಈಗಲೂ ಒಂದು ಆದರ್ಶವಾಗಿದೆ. ಆ ಇಂಗ್ಲಿಷ್‌ನ ಶೈಲಿ ಒಂದು ಕಡೆ ನಿಗದಿಗೊಂಡು ನಮ್ಮೆಂದುರು ಇದೆ. ಇನ್ನೊಂದೆಡೆ ಅಂಥ ‘ಶುದ್ಧತೆ’ಯ ಹಂಗಿಲ್ಲದೆ ಇಂಗ್ಲಿಶನ್ನು

ಮಾತಾಡುವ ಬಗೆಯೋಂದು ನೆಲೆಗೊಂಡಿದೆ. ಇಂಗ್ಲಿಶ್‌ನ ‘ಮೂಲ’ ಉಚ್ಚಾರಣೆ ಹಾಗೂ ವ್ಯಾಕರಣ ನಿಯಮಗಳನ್ನು ಅಪ್ಪಾಗಿ ಪಾಲಿಸದ ಶೈಲಿಯೋಂದು ಬಳಕೆಯಲ್ಲಿದೆ. ಇವೆರಡೂ ಈಗ ಕನ್ನಡಿಗರಲ್ಲಿ ನೆಲೆಯೂರಿವೆ. ಶಿಕ್ಷಣವ್ಯವಸ್ಥೆಯು ಮೊದಲನೇ ಶೈಲಿಯನ್ನು ಪ್ರವೃತ್ತಿಗೊಳಿಸುತ್ತದೆ. ಇನ್ನೊಂದು ಶೈಲಿ ದಿನನಿತ್ಯದಲ್ಲಿ ವ್ಯಾಪಹಾರಿಕ ಮಟ್ಟದಲ್ಲಿ ಬಳಕೆಯಾಗುತ್ತಿದೆ.

ಇಂಗ್ಲಿಶ್ ಕಲಿಯುವವರ ಪ್ರಮಾಣದ ಹೆಚ್ಚಿಲ್ಪು ಮೇಲಿನ ಪರಿಸ್ಥಿತಿಗೆ ಪರೋಕ್ಷವಾಗಿ ಕಾರಣವಾಗಿದೆ. ನಮ್ಮ ಶಿಕ್ಷಣದ ನೀತಿ ಮತ್ತು ಭಾಷಾನೀತಿಗಳು ಇಂಗ್ಲಿಶ್‌ನ ಕಲಿಕೆಯನ್ನು ಕಡ್ಡಾಯವಾಗಿಸಿವೆ. ಕನಾರ್ಟಕದಲ್ಲೇ ಹಲವು ಲಕ್ಷಗಳಪ್ಪು ಮಕ್ಕಳು ಇಂಗ್ಲಿಶನ್ನು ಕಲಿಯತ್ತಿದ್ದಾರೆ. ಈ ಸಂಖ್ಯೆ ಇಂಗ್ಲಿಶನ್ನು ಮೊದಲ ಭಾಷೆಯನ್ನಾಗಿ ಹೊಂದಿರುವ ಎಷ್ಟೋ ದೇಶಗಳ ಜನಸಂಖ್ಯೆಗಿಂತ ಹೆಚ್ಚು. ಇಷ್ಟು ಮಕ್ಕಳಿಗೆ ಇಂಗ್ಲಿಶನ್ನು ‘ಇಂಗ್ಲಿಶ್‌ನಂತೆ (ತೀನಂತ್ರೀಯವರ ಬಯಕೆಯಂತೆ) ಕಲಿಸಲು ನಮ್ಮಲ್ಲಿ ಯಾವ ವ್ಯವಸ್ಥೆಯಿದೆ? ಇಂಗ್ಲಿಶನ್ನು ‘ಕೇಳಿದವರಲ್ಲ’, ‘ಬರೆಯುವವರೂ’ಅಲ್ಲ, ‘ಮಾತಾಡುವವರೂ’ ಅಲ್ಲ, ‘ಒದುವವರೂ’ ಅಲ್ಲ. ಪರ್ಯಾಗಳನ್ನು ಹೊರತು ಪಡಿಸಿದರೆ ಅವರಿಗೂ ಇಂಗ್ಲಿಶಿಗೂ ಸಂಪರ್ಕ ಅಷ್ಟಕ್ಕಷ್ಟೆ ಹೀಗಿರುವಾಗ ಅವರು ಇಂಗ್ಲಿಶನ್ನು ಕಲಿಸುವ ಬಗೆಯಲ್ಲಿ ಗುಣಾತ್ಮಕ ವ್ಯಾತ್ಯಾಸ ಹೇಗೆ ಸಾಧ್ಯ?

ಇಡೀ ಪರಿಸ್ಥಿತಿಯನ್ನು ಗಮನಿಸಿದರೆ ಇನ್ನಾದರೂ ಇಂಗ್ಲಿಶನ್ನು ನಾವು ಬಳಸುತ್ತಿರುವ ವಿಧಾನವು ಎಂಥದೆಂದು ಸರಿಯಾಗಿ ಅಧ್ಯಯನ ಮಾಡಿ ಅದನ್ನು ಪ್ರಮಾಣೀಕರಣಗೊಳಿಸುವುದು ಯೋಗ್ಯವೆಂದು ತೋರುತ್ತದೆ. ನಮಗೆ ಬೇಕಾದ ರೀತಿಯಲ್ಲಿ ಆ ಭಾಷೆಯನ್ನು ಹೊಂದಿಸಿಕೊಳ್ಳಬೇಕಿದ್ದರೆ ಮತ್ತು ಮೂಲ ಇಂಗ್ಲಿಶನ್ನು (ಬ್ರಿಟಿಶ್ ಅಥವಾ ಅಮೆರಿಕನ್)ನಮ್ಮ ಮಾದರಿಯಾಗಿ ಇರಿಸಿಕೊಂಡರೆ ಈಗ ಸಂಭವಿಸಿರುವ ಪ್ರಮಾದವನ್ನು ಇನ್ನಿಂದು ಮುಂದುವರೆಸಿದಂತೆಯೇ ಸರಿ.

**ಇಂಗ್ಲಿಶನ್ನು ಕನ್ನಡದ ಮೂಲಕ ಕಲಿಸುವುದು ಎಂದರೇನು?**

ಕ್ರಿಷ್ಟೆನ್ (1994) ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರು ಶಿಕ್ಷಕರ ಸಮ್ಮೇಳನವೊಂದರಲ್ಲಿ ಇಂಗ್ಲಿಶನ್ನು ಕನ್ನಡದ ಮೂಲಕ ಕಲಿಸಬೇಕೆಂದು ಸೂಚನೆ ನೀಡಿದ್ದಾರೆ. ಅವರ ಈ ಸೂಚನೆಯ ಬಗೆಗೆ ಪತ್ರಿಕೆಯ ತಮ್ಮ ಅಂಕಣದಲ್ಲಿ ಶ್ರೀ ಕು.ಶಿ. ಹರಿದಾಸಭಟ್ ಅವರು ಚರ್ಚೆ ಬೆಳೆಸಿದ್ದಾರೆ. ಅನಂತರ ಎಲ್ಲಿಯೂ ಈ ಕುರಿತು ಮತ್ತೆ ಚರ್ಚೆ ಬೆಳೆದಂತಿಲ್ಲ. ಶ್ರೀ. ಹರಿದಾಸಭಟ್ ಅವರ ವಿಚಾರದಂತೆ ಇಂಗ್ಲಿಶನ್ನು ಕನ್ನಡದ ಮೂಲಕ ಕಲಿಸುವ ಸಲಹೆ ಸ್ವೀಕಾರ ಯೋಗ್ಯವಲ್ಲ. ಏಕೆಂದರೆ ನಮ್ಮ ಮಕ್ಕಳ ಇಂಗ್ಲಿಶ್ ಬಳಕೆಯ ಮಟ್ಟಿಗೆ ಈಗಾಗಲೇ ಸಾಕಷ್ಟು ಕುಸಿದಿರುವುದರಿಂದ

ಹೀಗೆ ಕನ್ನಡದ ಮೂಲಕ ಇಂಗ್ಲಿಷ್‌ನ್ನು ಕಲಿಸಲು ಮೊದಲು ಮಾಡಿದರೆ ಪರಿಸ್ಥಿತಿ ಮತ್ತಪ್ಪು ಹದಗೆದುತ್ತದೆ. ಅಲ್ಲದೆ ಇನ್ನೂ ಒಂದು ಕಾರಣಕಾಗಿ ಈ ಸಲಹೆಯನ್ನು ಅವರು ನಿರಾಕರಿಸುತ್ತಾರೆ. ಇಂಗ್ಲಿಷನ್ನು ಕಲಿಸುವವರಿಗೆ ಜಾಗತಿಕವಾಗಿ ಬಹು ಬೇಡಿಕೆ ಇದೆ. ಬದಲಾಗುತ್ತಿರುವ ಸಂದರ್ಭದಲ್ಲಿ ಭಾರತ ಅಂತಹ ಮಾರುಕಟ್ಟೆಯನ್ನು ಪ್ರವೇಶಿಸಲು ಶಕ್ತವಾಗಬೇಕಾದರೆ ಇಂಗ್ಲಿಷನ್ನು ಸಶಕ್ತವಾಗಿ ಬಳಸುವವರ ಪಡೆಯೋಂದನ್ನು ಬೆಳೆಸಬೇಕಾಗುತ್ತದೆ. ಹಾಗಾಗಲು ನಾವು ಇಂಗ್ಲಿಷ್‌ನ್ನು ಇಂಗ್ಲಿಷಿನ ಮೂಲಕೇ ಕಲಿಸುವ ವಿಧಾನವನ್ನು ಕೈಬಿಡಬಾರದು. ಮಾತ್ರವಲ್ಲದೆ ಈಗ ಬಳಸುತ್ತಿರುವ ಕಲಿಕೆಯ ವಿಧಾನವನ್ನು ಮತ್ತಪ್ಪು ಸುಧಾರಿಸಬೇಕು.

ಶ್ರೀಯಂತರ ವಿಚಾರಗಳು ಮತ್ತಪ್ಪು ಚಚೆಯನ್ನು ಬಯಸುತ್ತವೆ. ಆದರೆ ಸದ್ಯ ಅದನ್ನು ಬೆಳೆಸುವ ಬದಲು ಕುಲಪತಿಯವರ ಸಲಹೆಯನ್ನು ಒಟ್ಟಿಕೊಂಡರೆ ಆಗುವ ಪರಿಣಾಮಗಳೇನು ಎಂಬ ಕಡೆಗೆ ಗಮನಹರಿಸಬಹುದಾಗಿದೆ.

ಭಾಷೆಯನ್ನು ಅದರಲ್ಲಿ ಎರಡನೆಯ ಭಾಷೆಯನ್ನು ಹೇಗೆ ಕಲಿಸಬೇಕು ಹಾಗೂ ಕಲಿಯಬೇಕು ಎಂಬ ಬಗೆಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಕಲಿಯವ ಹಾಗೂ ಕಲಿಸುವ ವಿಧಾನಗಳು ಏಕೆ ಕಲಿಯಬೇಕು ಹಾಗೂ ಕಲಿಸಬೇಕು ಎಂಬ ಪ್ರಶ್ನೆಯನ್ನೂ ಅವಲಂಬಿಸಿವೆ. ಭಾಷೆಯನ್ನು ಜೈಪಚಾರಿಕವಾಗಿ ಕಲಿಯಬಹುದು ಅಥವಾ ಅನೌಪಚಾರಿಕವಾಗಿ ಕಲಿಯಬಹುದು. ನಮ್ಮ ಸದ್ಯದ ಚಚೆ ಜೈಪಚಾರಿಕವಾಗಿ ಭಾಷೆಯನ್ನು ಕಲಿಯವ ವಿಧಾನವನ್ನು ಮಾತ್ರ ಗಮನದಲ್ಲಿರಿಸಿಕೊಂಡಿದೆ.

ಕನ್ನಡ ನಾಡಿನಲ್ಲಿ ಯಾರಿಗೂ (ಬಹುಮಟ್ಟಿಗೆ) ಇಂಗ್ಲಿಷ್ ಮನೆಭಾಷೆಯಲ್ಲ; ಮಾತೃಭಾಷೆಯಲ್ಲ. ಹಾಗೆ ಇಂಗ್ಲಿಷ್ ಮೊದಲ ಭಾಷೆಯಾಗಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿಲ್ಲ. ಅಂದರೆ ಶಾಲೆಗಳಲ್ಲಿ ಇಂಗ್ಲಿಷನ್ನು ಎರಡನೆಯ ಭಾಷೆಯನ್ನಾಗಿ, ಕೆಲವೊಮ್ಮೆ ಮೂರನೆಯ ಭಾಷೆಯನ್ನಾಗಿ ಕಲಿಸಲಾಗುತ್ತದೆ. ಕನ್ನಡ ನಾಡಿನಲ್ಲಿ ಶಾಲಾಶಿಕ್ಷಣದ ವ್ಯಾಪ್ತಿಯಲ್ಲಿ ಬರುವ ಸುಮಾರು 25 ರಿಂದ 30 ಲಕ್ಷ ಮಕ್ಕಳು ಇಂಗ್ಲಿಷನ್ನು ಎರಡನೆಯ ಇಲ್ಲವೇ ಮೂರನೆಯ ಭಾಷೆಯನ್ನಾಗಿ ಕಲಿಯುತ್ತಿದ್ದಾರೆ. ಹೀಗೆ ಇಂಗ್ಲಿಷನ್ನು ಅವರಿಗೆ ಏಕೆ ಕಲಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ: ಮಕ್ಕಳನ್ನು ಆಧುನಿಕ ಜಗತ್ತಿನ ಜ್ಞಾನವನ್ನು ಪಡೆಯಲು ಸನ್ನಿಧಿಗೊಳಿಸುವುದು; ಅವರು ವ್ಯಾಪಕಾರಿಕವಾಗಿ ಆಧುನಿಕ ಜಗತ್ತನ್ನು ಎದುರಿಸಲು ಸಿದ್ಧರಾಗಿರುವಂತೆ ಮಾಡುವುದು ಈ ಗುರಿಗೂ ಇಂಗ್ಲಿಷ್ ಕಲಿಕೆಗೂ ಇರುವ ಸಂಬಂಧದ ಸ್ವರೂಪ ಮಾತ್ರ ಅಸ್ವಷ್ಟ. ಅಲ್ಲದೆ ಆಧುನಿಕ ಜಗತ್ತಿನ ತಿಳಿವಳಿಕೆಯನ್ನು ಪಡೆಯುವುದು

ಎಂದರೇನು? ಆ ತಿಳುವಳಿಕೆಯ ಸ್ವರೂಪವೇನು? ಈ ಪ್ರಶ್ನೆಗಳು ಕೂಡ ನಮಗೆ ಎದುರಾಗುತ್ತವೆ. ಹೀಗಾಗಿ ಇಂಗ್ಲಿಶನ್ನು ಏಕೆ ಕಲಿಸಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಸಮರ್ಪಕವಾಗಿಲ್ಲ. ಆದ್ದರಿಂದಲೇ ಕಲಿಸುವ ಮತ್ತು ಕಲಿಯುವ ಬಗೆಯಲ್ಲಿ ಗೊಂದಲಗಳಿವೆ.

ಕುಲಪತಿಯವರು ಇಂಗ್ಲಿಶನ್ನು ಕನ್ನಡದ ಮೂಲಕ ಕಲಿಸಬೇಕೆಂದು ಹೇಳಿದ್ದಕ್ಕೆ ಕಾರಣಗಳೇನೇ ಇರಲಿ. ಅವರ ಸಲಹೆಯಿಂದ ಪರೋಕ್ಷವಾಗಿ ಇಂಗ್ಲಿಶನ್ನು ನಾವು ಏಕೆ ಕಲಿಯಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ. ನಮ್ಮ ಮಕ್ಕಳ ಶಿಕ್ಷಣದಲ್ಲಿ ಇಂಗ್ಲಿಷಿನ ಸಾಫ್ಟ್ ಏನಾಗಬೇಕು ಎಂಬ ಬಗೆಗೆ ಖಚಿತವಾಗಿ ಯೋಚಿಸಿದವರಲ್ಲಿ ಕುವೆಂಪು ಪ್ರಮುಖಿರು. ಅವರ ವಿಚಾರವಿಷ್ಟು ಇಂಗ್ಲಿಶ್ ನಮಗೆ ಬೇಕು. ಆದರೆ ಆಧಿಪತ್ಯದ ಭಾಷೆಯಾಗಿ ಅಲ್ಲ, ಗ್ರಂಥಾಲಯದ ಭಾಷೆಯಾಗಿ ಜಗತ್ತಿನ ಜ್ಞಾನವೆಲ್ಲ ಇಂಗ್ಲಿಷಿನಲ್ಲಿದೆ ಎಂದು ನಂಬೋಣ. ಆ ಜ್ಞಾನವನ್ನು ಇಂಗ್ಲಿಷಿನಲ್ಲಿ ಓದುವ ಸಾಮರ್ಥ್ಯ ನಮಗೆ ಒದಗಿದರೆ ಸಾಕು. ಹೀಗೆ ಪಡೆದದ್ದನ್ನು ನಮ್ಮ ಜನರ್ಚಿವನದಲ್ಲಿ ಬಳಸಲು ನಮಗೆ ನಮ್ಮ ಭಾಷೆ ಸಾಕು. ಕುಲಪತಿಯವರ ಸಲಹೆಯನ್ನು ಅನುಸರಿಸಿದರೆ ಆಗುವ ಪರಿಣಾಮವೂ ಇದೆ: ಆಗ ಇಂಗ್ಲಿಶ್ ನಮಗೆ ಗ್ರಂಥಾಲಯದ ಭಾಷೆಯಾಗುತ್ತದೆ.

ಮೇಲಿನ ವಿವರಗಳನ್ನು ಭಾಷಾಶಾಸ್ತ್ರೀಯವಾಗಿ ಹೀಗೆ ವಿವರಿಸಬಹುದು. ಒಂದು ಭಾಷೆಯನ್ನು ಕಲಿಯುವುದು ಎಂದರೆ ಆ ಭಾಷೆಯನ್ನು ಕೇಳಿದಾಗ (1) ಅರ್ಥ ಮಾಡಿಕೊಳ್ಳುವ ಹಾಗೂ (2) ಆ ಭಾಷೆಯಲ್ಲಿ ಮಾತನಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಎಂದರ್ಥ. ಅದು ಲಿಪಿಯಳ್ಳಿ ಭಾಷೆಯಾದರೆ (3) ಆ ಭಾಷೆಯಲ್ಲಿನ ಬರೆವಣಿಗೆಯನ್ನು ಓದಿ ಅರ್ಥ ಮಾಡಿಕೊಳ್ಳುವ ಹಾಗೂ (4) ಆ ಭಾಷೆಯಲ್ಲಿ ಸ್ವತಂತ್ರವಾಗಿ ಬರೆಯಬಲ್ಲ ಸಾಮರ್ಥ್ಯಗಳನ್ನು ಪಡೆದುಕೊಳ್ಳುವುದೂ ಇದರಲ್ಲಿ ಸೇರುತ್ತದೆ. ನಮಗೆ ಇಂಗ್ಲಿಶ್ ಗ್ರಂಥಾಲಯದ ಭಾಷೆಯಾದಾಗ ಆ ಭಾಷೆಯಲ್ಲಿ 3 ಮತ್ತು 1ನೇಯ ಸಾಮರ್ಥ್ಯ ಬೆಳೆದಿದ್ದರೆ ಸಾಕು. 4 ಮತ್ತು 2 ಸಾಮರ್ಥ್ಯ ಬೆಳೆದಿರುವುದಿಲ್ಲ. ಅದೊಂದು ಕೊರತೆಯಾಗಿ ಕಾಣುವುದಿಲ್ಲ. ಹಾಗೆ ನೋಡಿದರೆ ಈಗ ಇಂಗ್ಲಿಶನ್ನು ‘ಇಂಗ್ಲಿಷಿನ ಮೂಲಕ’ವೇ ಕಲಿತ ಲಕ್ಷಾಂತರ ಮಂದಿ ಇಂಗ್ಲಿಶನ್ನು ಮಾತನಾಡಲು ಹಾಗೂ ಸ್ವತಂತ್ರವಾಗಿ ಆ ಭಾಷೆಯಲ್ಲಿ ಬರೆಯುವುದು ಅಪ್ಪರಲ್ಲೇ ಇದೆ.

ಒಂದು ಭಾಷೆಯನ್ನು ಜೈಪಚಾರಿಕವಾಗಿ ಕಲಿಯುವಾಗ ಕಲಿಯುವ ಮಾರ್ಘಮಾರ್ಪು ಅದೇ ಭಾಷೆಯಾಗಿರಬೇಕೆಂಬುದು ಒಂದು ವಾದ. ಉದಾಹರಣೆಗೆ

ಅನ್ಯಭಾಷೆಕರು ಪ್ರೇಂಚ್ ಭಾಷೆಯನ್ನು ಪ್ರೇಂಚ್ ಮೂಲಕ ಜರ್ಮನ್ ಭಾಷೆಯನ್ನು ಜರ್ಮನ್ ಮೂಲಕ ಕಲಿಯುವುದು ಹಾಗೂ ಅವರಿಗೆ ಹಾಗೆ ಕಲಿಸುವುದು ವಾಡಿಕೆಯಲ್ಲಿದೆ. ಮೇಲೆ ಹೇಳಿದಂತೆ ಡೈಪಚಾರಿಕವಾಗಿ ಭಾಷೆಯನ್ನು ಕಲಿತಾಗ ಒದಗುವ ನಾಲ್ಕು ಸಾಮರ್ಥ್ಯಗಳು ಬೆಳೆಯಲು ಈ ವಿಧಾನ ಅನುಕೂಲಕರವೆಂಬ ತಿಳುವಳಿಕೆ ಇದೆ. ಆದರೆ ನಮ್ಮ ಮಕ್ಕಳು ಇಂಗ್ಲಿಷನ್ನು ಕಲಿಯುವುದು ಈ ನಾಲ್ಕು ಸಾಮರ್ಥ್ಯಗಳನ್ನು ಪಡೆದುಕೊಳ್ಳಲಿಕ್ಕಲು ಎಂಬುದನ್ನು ನಾವು ಖಚಿತ ಪಡೆಸಿಕೊಂಡರೆ ಆಗ ಈ ವಿಧಾನವೇ ಅತ್ಯುತ್ತಮವಾದುದೆಂಬ ವಾದವನ್ನು ಒಪ್ಪೇಕಾಗಿಲ್ಲ.

ಭಾರತದಲ್ಲಿ ಇಂಗ್ಲಿಷ್‌ನ್ನು ಹೇಗೆ ಕಲಿಸಬೇಕೆಂಬ ಬಗೆಗೆ ಅಧ್ಯಯನ ನಡೆಸಲು ತರಬೇತು ನೀಡಲು ಹಲವಾರು ಸಂಸ್ಥೆಗಳನ್ನು ಬೆಳೆಸಲಾಗಿದೆ. ಈ ಸಂಸ್ಥೆಗಳಲ್ಲಿ ಇಂಗ್ಲಿಷ್ ಕಲಿಸುವ ಶಿಕ್ಷಕರಿಗೆ ವಿಶೇಷವಾದ ತರಬೇತನ್ನು ನೀಡಲಾಗುತ್ತದೆ. ಶಿಕ್ಷಣ ಕ್ರಮದಲ್ಲಿ ತೋಡಿರುವ ಸಾವಿರಾರು ಶಿಕ್ಷಕರಿಗೆ ಪುನರ್ಮಾನನ, ಪುನಶ್ಚೈತನ ಶಿಬಿರಗಳನ್ನು ನಡೆಸುವ ಮೂಲಕ ಉಪಯುಕ್ತವಲ್ಲದ ಕಲಿಸುವ ವಿಧಾನಗಳನ್ನು ಮತ್ತೆಮತ್ತೆ ಬೇರೂರಿಸಲು ಯಶ್ವಿಸಲಾಗುತ್ತದೆ. ಈ ಎಲ್ಲ ಕಾರ್ಯಕ್ರಮಗಳಿಗಾಗಿ ಕೋಟ್ಯಂತರ ರೂಪಾಯಿಗಳು ವ್ಯಯವಾಗುತ್ತಿವೆ. ಆದರೆ ದೇಶೀಯ ಭಾಷೆಗಳ ಕಲಿಕೆಯ ಕ್ರಮಗಳ ಬಗೆಗೆ ಚಿಂತನೆ ನಡೆಸಲು ಯಾವ ವ್ಯವಸ್ಥಿತ ಪ್ರಯೋಗಗಳೂ ನಡೆಯುತ್ತಿಲ್ಲ. ಇಂಗ್ಲಿಷ್ ಪಡೆದುಕೊಂಡಿರುವ ಈ ಮನ್ಯತೆಯ ಸಾಫ್ತ್‌ಕ್ಷೇತ್ರ ಯಾವ ತರ್ಕಬದ್ಧವಾದ ಕಾರಣವೂ ಇಲ್ಲ. ಒಂದು ವೇಳೆ ಇಂಗ್ಲಿಷನ್ನು ನಾವು ಗ್ರಂಥಾಲಯದ ಭಾಷೆ ಎಂದು ಒಷಿಕೊಂಡರೆ ಆಗ ಇಂಗ್ಲಿಷನ್ನು ಕಲಿಸುವ ವಿಧಾನಗಳ ಬಗೆಗೆ ಈಗಿರುವ ವಿಶೇಷ ಅವಧಾರಣೆ ತಂತಾನೇ ಮಾಯವಾಗುತ್ತದೆ.

ಇಷ್ಟೆಲ್ಲ ಹೇಳಿದರೂ ಇಂಗ್ಲಿಷನ್ನು ಸಂಪೂರ್ಣವಾಗಿ ಕಲಿಯಬೇಕೆಂದು ಬಯಸುವವರನ್ನು ಅವಕಾಶವಂಚಿತರನಾಗಿ ಮಾಡಬೇಕಾಗಿಲ್ಲ. ಅವರಿಗಾಗಿ ನಮ್ಮ ಶಿಕ್ಷಣ ಕ್ರಮದಲ್ಲಿ ವಿಶೇಷ ಅವಕಾಶಗಳನ್ನು ಕಲಿಸುವುದು ಸಾಧ್ಯ. ಗಣಿತದಲ್ಲಿ, ಚರಿತ್ರೆಯಲ್ಲಿ, ವಿಗೋಳಶಾಸ್ತ್ರದಲ್ಲಿ ಅಥವಶಾಸ್ತ್ರದಲ್ಲಿ ವಿಶೇಷ ತರಬೇತು ಬೇಕೆನ್ನುವರಿಗೆ ಈಗ ಅವಕಾಶಗಳನ್ನು ಕಲ್ಪಿಸಲಾಗಿದೆಯಷ್ಟೆ ಹಾಗೆಯೇ ಇಂಗ್ಲಿಷನಲ್ಲಿ ಬರೆಯಲು ಹಾಗೂ ಮಾತನಾಡಲು ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆನ್ನುವವರಿಗೂ ಅವಕಾಶಗಳನ್ನು ಒದಗಿಸಬಹುದಾಗಿದೆ. ಹೀಗೆ ತರಬೇತು ಪಡೆದವರು ಇಂಗ್ಲಿಷನ್ನು ಕಲಿಸಬಲ್ಲವರೂ ಆಗಬಹುದು. ಅವಕಾಶಗಳು ಒದಗಿಬಂದು ವಿಶೇಷಗಳಲ್ಲಿ ಉದ್ಯೋಗಗಳನ್ನು ಪಡೆಯಲಬಹುದು. ಅರ್ಥಿಕ ಉದ್ದಾರೀಕರಣದಿಂದಾಗಿ ಒದಗಿಬಂದಿರುವ ಹೊಸ ಸಾಧ್ಯತೆಗಳ ಬಾಗಿಲನ್ನು ನಾವು ಮುಚ್ಚಿಕೊಳ್ಳಬೇಕಾಗಿಲ್ಲ.

ಆದರೆ ಈ ಕೆಲವರ ಆವಶ್ಯಕತೆಗಳನ್ನು ಮೂರ್ಯೆಸಲು ಲಕ್ಷಾಂತರ ಮಕ್ಕಳನ್ನು ಕಲಿಕೆ ಎಂಬ ಹಿಂಸೆಗೆ ಒಳಪಡಿಸಬೇಕಾಗಿಲ್ಲವವೇ.

ಇನ್ನೂ ಒಂದು ಸಂಗತಿಯನ್ನು ನಾವಿಲ್ಲಿ ಗಮನಿಸಬೇಕು. ಕುಲಪತಿಯವರು ಇಂಗ್ಲಿಶನ್ನು ಕನ್ನಡದಲ್ಲಿ ಕಲಿಸಿ ಎಂದು ಶಿಕ್ಷಕರಿಗೆ ಸೂಚಿಸುವ ಮೂಲಕ ಈಗಾಗಲೇ ಅನ್ನಾಪಚಾರಿಕವಾಗಿ ಬಳಕೆಯಲ್ಲಿರುವ ಕಲಿಸುವ ವಿಧಾನವೋಂದನ್ನು ಮುಂದುವರಿಯಲು ಹಾಗೂ ಅಧಿಕೃತಗೊಳಿಸಲು ಕಿರಿಮಾತು ಹೇಳಿದ್ದಾರೆಂದು ತಿಳಿಯಬೇಕು. ಏಕೆಂದರೆ ನಮ್ಮ ಶಾಲೆಗಳಲ್ಲಿ ಶಿಕ್ಷಕರು ಇಂಗ್ಲಿಶ್ ಭಾಷಾ ತರಗತಿಗಳನ್ನು ಕನ್ನಡವನ್ನು ವಿವರಣೆಯ ಭಾಷೆಯನ್ನಾಗಿ ಬಳಸುತ್ತಿರೇ ಇದ್ದಾರೆ. ಹಾಗೆ ಬಳಸುವ ಸೌಲಭ್ಯವನ್ನು ಅವರು ಕಳೆದುಕೊಳ್ಳಲು ಅವರು ಸಿದ್ಧರಿಲ್ಲ. ಆದರೆ ಹಾಗೆ ಬಳಸುತ್ತಿರುವುದಕ್ಕೆ ಒಂದು ಬಗೆಯ ಸಂಕೋಚ ಅವರಲ್ಲಿ. ಏಕೆಂದರೆ ಹಾಗೆ ಒಂದು ಭಾಷೆಯನ್ನು ಕಲಿಸುವಾಗ ಅದರಲ್ಲೂ ಇಂಗ್ಲಿಶನ್ನು ಕಲಿಸುವಾಗ ಇನ್ನೊಂದು ಭಾಷೆಯನ್ನು ಬಳಸುವುದು ಸರಿಯಲ್ಲವೆಂದು ಅವರ ತರಬೇತಿಯ ಸಿದ್ಧಾಂತಗಳು ಹೇಳುತ್ತವೆ. ಈ ಸಂಕೋಚಕ್ಕೆ ಕಾರಣಗಳಿಲ್ಲ. ಅವರು ಅನುಸರಿಸುತ್ತಿರುವ ವಿಧಾನವನ್ನೇ ಅಧಿಕೃತಗೊಳಿಸುವುದು ಈ ಸಂಕೋಚವನ್ನು ನಿವಾರಿಸಲು ಇರುವ ದಾರಿ. ಒಂದು ಭಾಷೆಯನ್ನು ಕಲಿಯಲು ಮಾಡುವವನಾಗಿ ಇನ್ನೊಂದು ಭಾಷೆಯನ್ನು ಬಳಸುವುದು ಪಾರಂಪರಿಕವಾಗಿ ಈಗಾಗಲೇ ಬಳಕೆಯಲ್ಲಿರುವ ವಿಧಾನವೇ ಆಗಿದೆ. ಈಗಲೂ ಸಂಸ್ಕೃತವನ್ನು ಕಲಿಯಲು ಹಾಗೂ ಕಲಿಸುವ ವಿಧಾನವೇ ಇದು. ಹಿಂದಿ ಪ್ರಚಾರ ಸಭೆಯವರು ಹಿಂದಿಯನ್ನು ವ್ಯಾಪಕವಾಗಿ ಕಲಿಸಲು ನಡೆಸುವ ಚಳವಳಿಯಲ್ಲಿಯೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇದರಿಂದ ಆಕಾಶವೇನೂ ತಲೆಯ ಮೇಲೆ ಬಿಡ್ಡಿಲ್ಲವಲ್ಲ.

ಒಟ್ಟಾರೆ ಇಂಗ್ಲಿಶನ್ನೂ ಏಕೆ ಕಲಿಸಲಾಗುತ್ತಿದೆ ಮತ್ತು ಏಕೆ ಕಲಿಯಲಾಗುತ್ತಿದೆ ಎಂಬ ಬಗೆಗೆ ಇರುವ ಗೊಂದಲದಿಂದಾಗಿ ಆ ಭಾಷೆಯನ್ನು ಕಲಿಯಲು ಮತ್ತು ಕಲಿಸುವ ವಿಧಾನದಲ್ಲಿ ಗೊಂದಲಗಳು ಅಸ್ವಾತ್ಮತೆಗಳು ಉಂಟಾಗಿವೆ. ಕಲಿಯಲು ಮಕ್ಕಳ ಸಂಕ್ಷೇಪ ಜೊತೆಗೆ ಕಲಿಸುವ ಶಿಕ್ಷಕರೂ ಗೊಂದಲದಲ್ಲಿ ಇದ್ದಾರೆ. ಕನ್ನಡದ ಮೂಲಕ ಇಂಗ್ಲಿಶ್‌ನ್ನು ಕಲಿಸುವುದರ ಮೂಲಕ ಈ ಸಮಸ್ಯೆಗಳಿಗೊಂದು ತರ್ಕಬದ್ಧವಾದ ಜೊನೆಯನ್ನು ಕಾಣಿಸಬಹುದೆಂದು ತೋರುತ್ತದೆ. ಆಗ ಇಂಗ್ಲಿಶಿಗಿರುವ ಮೇಲರಿಮೇಯೂ ಹೋಗುತ್ತದೆ. ನಮ್ಮ ಮಕ್ಕಳ ಉನ್ನತ ಶಿಕ್ಷಣವನ್ನು ಪಡೆಯುವಾಗ ಮತ್ತು ಶಿಕ್ಷಣವನ್ನು ಪಡೆದ ಅನಂತರ ಇಂಗ್ಲಿಶ್‌ನ್ನು ಎಪ್ಪು ಬಳಸಬೇಕೋ ಅಪ್ಪು ಸಾಮಧ್ಯವನ್ನು ಪಡೆದುಕೊಂಡಿರುತ್ತಾರೆ. ಆಧುನಿಕ ಜೀವನದ ಅವಕಾಶಗಳಿಂದ ಅವರನ್ನು ವಂಚಿತರನಾಗಿ ಮಾಡಿದಂತಾಗುವುದಿಲ್ಲ.

### ಇಂಗ್ಲಿಷ್ ರಹದಾರಿಯೋ ಅಥವಾ ಹೊರದಾರಿಯೋ?

ಈಗ ನಡೆಯುತ್ತಿರುವ ಹಲವು ವಾಗ್ವಾದಗಳಲ್ಲಿ ಶಾಲಾಶಿಕ್ಷಣದ ಯೋವ ಹಂತದಿಂದ ಇಂಗ್ಲಿಷನ್ನು ಕಲಿಸಲು ಮೊದಲು ಮಾಡಬೇಕು ಎಂಬ ಪ್ರಶ್ನೆಯೂ ಸೇರಿದೆ. ಸಾಮಾನ್ಯವಾಗಿ ಎಲ್ಲ ವಾಗ್ವಾದಗಳಲ್ಲಿ ಇರುವಂತೆ ಇಲ್ಲಿಯೂ ಸರಿತಪ್ಪಣಿಗಳ ಎಣಿಕೆಯೇ ಮೇಲುಗೈ ಪಡೆದಿದೆ. ಒಂದನೆಯ ತರಗತಿಯಿಂದ ಇಂಗ್ಲಿಷನ್ನು ಕಲಿಸಬೇಕೆನ್ನುವವರು ಒಂದು ಪಕ್ಷದಲ್ಲಿದ್ದಾರೆ. ಹೀಗೆ ಇಂಗ್ಲಿಷಿಗೆ ಮೊದಲನೆಯ ತರಗತಿಯಿಂದ ಕಲಿಸುವ ಅವಕಾಶವನ್ನು ಕಲ್ಪಿಸಿದರೆ ಅದು ಕನ್ನಡಕ್ಕೆ ಕುತ್ತಾಗುತ್ತದೆ ಎಂಬುವವರು ಇನ್ನೊಂದು ಪಕ್ಷದಲ್ಲಿದ್ದಾರೆ. ಏರಡೂ ಪಕ್ಷಗಳೂ ಪರಿಣಾಮ ಮೀಮಾಂಸೆಯಲ್ಲಿ ಆಸಕ್ತರಾಗಿರುವಂತೆ ತೋರುತ್ತದೆ. ಎಂದರೆ ತಾವು ಮಂಡಿಸುತ್ತಿರುವ ವಾದವನ್ನು ಒಷ್ಟಿಸಿ ಅಥವಾ ಒಷ್ಟಿದಿದ್ದರೆ ಆಗುವ ಪರಿಣಾಮಗಳೇನು ಎಂದು ವಿವರಿಸುತ್ತಿದ್ದಾರೆ. ಇದು ವಾದದಲ್ಲಿ ಅನುಸರಿಸುವ ಒಂದು ಸಹಜ ವಿಧಾನ. ಆದರೆ ಇದೊಂದೇ ವಿಧಾನವಲ್ಲ. ಈ ವಾಗ್ವಾದದಲ್ಲಿ ಕಾರಣ ಮೀಮಾಂಸೆಯ ಮಾರ್ಗವನ್ನು ಅನುಸರಿಸುವುದು ಅಗತ್ಯವೆಂದು ತೋರುತ್ತದೆ. ಏಕೆ ಈ ವಾದ ಉಂಟಾಗಿದೆ? ಅದಕ್ಕಿರುವ ಚಾರಿತ್ರಿಕ, ಸಾಂಸ್ಕೃತಿಕ ಕಾರಣಗಳೇನು? ಈ ಸಮಸ್ಯೆಗೆ ಕನ್ನಡವನ್ನೂ ಒಳಗೊಂಡಂತೆ ರಾಷ್ಟ್ರವ್ಯಾಪಿಯಾದ ಮತ್ತು ಜಾಗತಿಕವಾದ ಹೊರಚಾಚುಗಳಿವೆಯೇ? ಇವೆಲ್ಲದರ ಒಂದು ಸಮಸ್ಯೆ ಸಂಕೀರ್ಣವನ್ನು ನಾವು ಎದುರಿಸುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ನಾವು ಮಂದಿರಿಸಿಕೊಳ್ಳಬೇಕಾಗಿದೆ.

ಇಂಗ್ಲಿಷ್ ಭಾಷೆಯನ್ನು ಶಾಲಾಶಿಕ್ಷಣದ ಮೊದಲ ಹಂತದಿಂದ ಕಲಿಸಬೇಕೆಂದು ಒತ್ತಾಯ ಮಾಡುವವರಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದವರು ಪ್ರಾತಿನಿಧಿಕವಾಗಿ ಮುಂದಿದ್ದಾರೆ. ಇದು ಕೇವಲ ಉಹಾಯೆ ಮಾತ್ರಲ್ಲ. ಈ ಬಗ್ಗೆ ವ್ಯಾಪಕ ಚಳ್ಳವಳಿಯ ಮಾತನಾಡುತ್ತಿರುವವರು ಈ ಸಾಮಾಜಿಕ ವಲಯದ ಮುಖ್ಯಸ್ಥರೇ ಆಗಿದ್ದಾರೆ. ಈ ವಾದವನ್ನು ಕನ್ನಡದ ಪರವಾಗಿ ಇರುವವರು ವಿರೋಧಿಸುತ್ತಿದ್ದಾರೆ. ಹೀಗೆ ವಿರೋಧಿಸುತ್ತಿರುವ ಗುಂಪಿಗೆ ಸಾಮಾಜಿಕ ಚಹರೆಗಳು ಅಸ್ವಷ್ಟವಾಗಿವೆ. ಇಲ್ಲಿ ದಲಿತರಾದಿಯಾಗಿ ಸಮಾಜದ ಎಲ್ಲ ಸ್ತರಗಳ ಜನರೂ ಇರುವಂತೆ ತೋರುತ್ತದೆ. ಈಗ ನಮ್ಮ ಪ್ರಶ್ನೆ: ಭಾಷೆಯ ಕಲಿಕೆಯ ಸಮಸ್ಯೆಯೊಂದು ಶೈಕ್ಷಣಿಕ ನೆಲೆಯಿಂದ ಸಾಮಾಜಿಕ ನೆಲೆಗೆ ದಾಟಿದ್ದ ಹೇಗೆ? ಮತ್ತು ಏಕೆ?

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳು ನಮ್ಮೊಡನೆ ಹೊಂದಿರುವ ಸಂಬಂಧದ ವಿವರಣೆಗೆ ಬಸವಣ್ಣನವರ ವಚನದ ರೂಪಕ್ವೋಂದು ನೆರವಿಗೆ ಬರುತ್ತದೆ. ನೀರಿನಲ್ಲಿರುವ ವ್ಯಕ್ತಿಗೆ ಕಟ್ಟಿದ ಗುಂಡು, ಬೆಂಡುಗಳಿರುವ ಆ ವ್ಯಕ್ತಿಯನ್ನು ತೇಲಲೂ ಬಿಡದೆ ಮುಖುಗಲೂ ಬಿಡದೆ ಅತಂತ್ರ ಸ್ಥಿತಿಯಲ್ಲಿ ಇರಿಸುವುದನ್ನು ಆ ರೂಪಕ

ವಿವರಿಸುತ್ತದೆ. ಕನ್ನಡ ಮತ್ತು ಇಂಗ್ಲಿಶ್‌ಗಳು ಹೀಗೆ ಗುಂಡು ಮತ್ತು ಬೆಂಡಿನಂತೆ ನಮ್ಮೊಂದಿಗಿವೆ. ಆದರೆ ಯಾರಿಗೆ ಯಾವುದು ಗುಂಡು, ಯಾವುದು ಬೆಂಡು ಎಂಬಲ್ಲಿ ಮಾತ್ರ ಸಮಾನ ನೆಲೆಯ ಒಟ್ಟಿಗೆ ಇಲ್ಲ. ಕೆಲವರಿಗೆ ಕನ್ನಡ ಬೆಂಡಿನಂತೆ ಮತ್ತು ಇಂಗ್ಲಿಶ್ ಗುಂಡಿನಂತೆ ಕಂಡರೆ ಮತ್ತೆ ಕೆಲವರಿಗೆ ಕನ್ನಡವೇ ಗುಂಡಾಗಿ ಇಂಗ್ಲಿಶ್ ಬೆಂಡಾಗಿ ತೋರುತ್ತಿದೆ. ಇದು ಸಮಕಾಲೀನ ಆಯ್ದೆಯಲ್ಲಿ ಇರುವ ವಿವರ್ಯಾಸವಾಗಿರುವಂತೆ ಚಾರಿತ್ರಿಕ ಬೆಳವಣಿಗೆಯೂ ಇದ್ದೀತು. ಏಕೆಂದರೆ ಒಂದು ಹಂತದಲ್ಲಿ ಇಂಗ್ಲಿಶ್ ಗುಂಡಿನಂತೆ ಕಂಡಿದ್ದು, ಆಗ ‘ಪಾರುಮಾಡುವ’ ಭಾಷೆಯಾಗಿ ಕನ್ನಡ ತೋರಿದ್ದೀತು. ಈಗ ಬದಲಾದ ಸನ್ನಿಹಿತದಲ್ಲಿ ಇಂಗ್ಲಿಷಿಗೆ ಹೀಗೆ ‘ಪಾರುಮಾಡುವ’ ಸಾಮರ್ಥ್ಯಗಳಿವೆ ಎಂದು ತಿಳಿಯುವ ಸಂದರ್ಭ ರೂಪಗೊಂಡಿರುವುದೂ ಸಾಧ್ಯ. ಇದು ಕೇವಲ ಅನಿಸಿಕೆಯ, ಉಂಟಾಗಿ ಅಂತಹ ನೆಲೆಯ ತಿಳಿವಳಿಕೆಯಾಗಿಲ್ಲ. ಸಾಮಾಜಿಕ ವಾಸ್ತವದ ಪರಿಣಾಮವಾಗಿ ಭಾಷೆಗಳು ಹೀಗೆ ಪಾತ್ರ ವ್ಯತ್ಯಯ ಮಾಡಿಕೊಂಡಿವೆ ಅಥವಾ ಪಾತ್ರ ವ್ಯತ್ಯಯ ಉಂಟಾಗಿದೆ. ನೀರಲ್ಲಿ ಇರುವ ವ್ಯಕ್ತಿಗೆ ಮುಖುಗುವ ಭಯವಿರುತ್ತದೆ; ತೇಲುವ ಬಯಕೆ ಇರುತ್ತದೆ. ಹಾಗಾಗಿ ತೇಲಿಸುವ ಬೆಂಡು ಇಂಗ್ಲಿಷೋ ಅಥವಾ ಕನ್ನಡವೋ ಎಂಬುದೂ ಅಷ್ಟೇ ಮಹತ್ವದ ವಿಷಯವಾಗಿದೆ.

ಭಾಷೆಗಳಿಗೆ ಹೀಗೆ ತೇಲಿಸುವ ಅಥವಾ ಮುಖುಗಿಸುವ ಗುಣಗಳಾಗಲೀ ಸಾಮರ್ಥ್ಯಗಳಾಗಲೀ ಇರುವುದಿಲ್ಲ. ನಿರ್ದಿಷ್ಟ ಚಾರಿತ್ರಿಕ ಸನ್ನಿಹಿತದಲ್ಲಿ ಅವುಗಳಿಗೆ ಹೀಗೆ ಮಹತ್ವ ಪ್ರದಾನವಾಗುತ್ತದೆ. ಈ ಚಾರಿತ್ರಿಕ ಸನ್ನಿಹಿತ ನಮ್ಮ ಪರಿಸರದ ಸೃಷ್ಟಿಯಾಗಿರುವಂತೆ ಹೊರಿನ ಒತ್ತಡಗಳ ಮೂಲಕವೂ ರೂಪಗೊಂಡಿರುತ್ತದೆ. ಜಾಗತಿಕವಾಗಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾಷೆಗಳ ನಡುವಳಿ ಸಂಬಂಧದ ಸ್ವರೂಪವನ್ನು ಅರಿಯುವ ಯಿತ್ತು ಮಾಡಬೇಕಾಗುತ್ತದೆ.

ಕಳೆದ ಒಂದೆರಡು ದಶಕಗಳಲ್ಲಿ ಕನ್ನಡದ ಸ್ಥಿತಿಗತಿ, ಸಾಫ್ಟ್‌ವರ್ಮಾನಗಳ ಬಗ್ಗೆ ನಡೆದಿರುವ ಚರ್ಚೆಗಳಲ್ಲಿ, ಮಂಡನೆಯಾಗಿರುವ ವಿಚಾರಗಳಲ್ಲಿ ಎರಡು ಮಾದರಿಗಳಿವೆ. 1. ಕನ್ನಡದ ಬಳಕೆಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದ ಬಗೆಗೆ ಆತಂಕ 2. ಕನ್ನಡದ ಸ್ವರೂಪ ಸಂಕರಗೊಳ್ಳುತ್ತಿರುವ ಬಗೆಗೆ ಆತಂಕ. ಹಲವು ದಶಕಗಳಿಂದಲೂ ಈ ಬಗೆಯ ಆತಂಕಗಳು ಇದ್ದುದು ನಿಜ. ಆದರೆ ಹೊಸ ಆಯಾಮಗಳೊಂದಿಗೆ ಅವು ಕನ್ನಡವನ್ನು ಕಾಡಿಸುತ್ತವೆ ಎಂಬ ಒತ್ತಡ ಈಚಿನ ದಿನಗಳಲ್ಲಿ ಕೇಳಿಬಂದ ಆತಂಕಗಳ ಹಿಂದೆ ಇದೆ. ಕನ್ನಡದ ಸ್ವರೂಪವನ್ನು ಕುರಿತ ಆತಂಕದ ನೆಲೆಗಳು ಈಗ ಶೈಕ್ಷಣಿಕ ನೆಲೆಗೆ ಮಾತ್ರ ಸೀಮಿತಗೊಂಡಿವೆ. ಉಳಿದ ಎರಡು ಪ್ರಮುಖ ಜೀವಚಾರಿಕ ವಲಯಗಳಾದ ಆಡಳಿತ ಮತ್ತು

ಮಾರ್ದುಮಗಳಲ್ಲಿ ಈಗ ಸ್ವರೂಪನಿಷ್ಠೆ ಅಷ್ಟೊಂದು ಗಾಢವಾಗಿ ಒತ್ತಾಯಗಳನ್ನು ಹೇರುತ್ತಿಲ್ಲ. ಈ ಬಗ್ಗೆ ಬೇರೆ ಚರ್ಚೆಯೊಂದು ಅಗತ್ಯ ಸದ್ಯ ಅದನ್ನಿಲ್ಲಿ ನಾವು ಬೆಳೆಸುವುದು ಬೇಡ. ಕನ್ನಡದ ಬಳಕೆಯ ಪ್ರಮಾಣ ಕುಗ್ಗಿತ್ತಿರುವ ಬಗ್ಗೆ ಇರುವ ಆತಂಕಗಳು ಬಲವಾಗಿವೆ. ಕನ್ನಡ ಶೈಪಚಾರಿಕ ವಲಯದಲ್ಲಿ ಮಹತ್ವವನ್ನು ಕಳೆದುಕೊಂಡು, ಅನೌಪಚಾರಿಕ ವಲಯಕ್ಕೆ ತನ್ನ ಪಾತ್ರವನ್ನು ಸೀಮಿತಗೊಳಿಸುತ್ತಿದೆ. ಅಥವಾ ಪರಿಸ್ಥಿತಿಯ ಬೆಳವಣಿಗೆ ಆ ನಿಷ್ಟಿನಲ್ಲಿ ಕನ್ನಡದ ಮೇಲೆ ಒತ್ತಾಯವನ್ನು ಹೇರುತ್ತಿದೆ. ಅಲ್ಲದೆ ಕನ್ನಡವೀಗ ತನ್ನ ಮಾತು ಮತ್ತು ಬರೆಹಗಳ ವಲಯವನ್ನೀಗ ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಕೇಳುವ ಮತ್ತು ಓದುವ ನೆಲೆಗಳಿಗೆ ಅದರ ಪಾತ್ರ ಸೀಮಿತವಾಗುವಂತಿದೆ. ಇವೆಲ್ಲವೂ ಆತಂಕಕ್ಕೆ ಕಾರಣವಾಗುವ ಸಂಗತಿಗಳೇ ಸರಿ. ಹೀಗೆ ಕನ್ನಡದ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಭಾಷೆ ಇಂಗ್ಲಿಷ್ ಎಂಬುದು ಯಾರಿಗಾದರೂ ಎದ್ದು ಕಾಣಿವ ಸಂಗತಿಯೇ ಸರಿ. ಆದರೆ ಈ ಸಂದರ್ಭವನ್ನು ವರಡೂ ಭಾಷೆಗಳ ನಡುವೆ ಇರುವ ಸಂಬಂಧದ ನೆಲೆಯಲ್ಲಿ ಮಾತ್ರ ನೋಡುವುದು ಸಾಧ್ಯವಾಗಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ನಡುವೆ ಎರಡು ಭಾಷಾ ಸಮುದಾಯಗಳ ನಡುವೆ ಇರುವ ಸಂಬಂಧದ ಸ್ವರೂಪ ಇಲ್ಲ. ಕನ್ನಡ ಮತ್ತು ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಹೀಗೆ ಭಾಷಾ ಸಮುದಾಯಗಳ ಸಹಬಾಳ್ಳಿಯ ಸಂಬಂಧವಿದೆ. ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಸನ್ನಿಹಿತದಲ್ಲಿ ಕನ್ನಡವನ್ನು ಮೊದಲ ಭಾಷೆಯನ್ನಾಗಿ ಹೊಂದಿರುವವರೇ ಇಂಗ್ಲಿಷನ್ನು ವರಡನೆಯ ಭಾಷೆಯನ್ನಾಗಿ ಕಲಿತು ಬಳಸುತ್ತಿದ್ದಾರೆ. ಹೀಗಾಗಿ ಕನ್ನಡ ಮತ್ತು ತೆಲುಗು ಭಾಷಿಕರಲ್ಲಿ ‘ಕನ್ನಡದೊಡನೆ ತೆಲುಗು’ ಎಂಬ ಸಂಬಂಧವಿದ್ದರೆ ಕನ್ನಡ ಇಂಗ್ಲಿಷ್‌ಗಳ ನಡುವೆ ‘ಕನ್ನಡ ಅಥವಾ/ಇಲ್ಲವೇ ಇಂಗ್ಲಿಷ್’ ಎಂಬ ಮಾದರಿ ಆಕಾರ ಪಡೆಯುತ್ತದೆ. ಆದ್ದರಿಂದ ಇದು ಒಂದೇ ಭಾಷಾ ಸಮುದಾಯದಲ್ಲಿ ಮೃತ್ಯಳೆಯವ ಆಯ್ದೆಯಾಗಿದೆ. ಇದರ ಪರಿಣಾಮವೇನು ಎಂಬುದನ್ನು ನಾವು ಪರಿಶೀಲಿಸುವುದು ಅಗತ್ಯ.

ಕನ್ನಡದ ಬಳಕೆಯ ವಲಯ ಕುಗ್ಗಿತ್ತಿರುವ ಬಗ್ಗೆ ಆತಂಕ ಹೊಂದಿರುವವರಲ್ಲಿ ಕೆಲವರು ಸಾಮಾನ್ಯವಾಗಿ ಮಂಡಿಸುವ ತರ್ಕ ಹೀಗಿರುತ್ತದೆ. ನಗರ ಪ್ರದೇಶಗಳಲ್ಲಿ ಕನ್ನಡ ತಲೆ ಎತ್ತದಂತಾಗಿದೆ. ಅದು ಉಳಿದಿದ್ದರೆ, ಮುಂದೆ ಉಳಿಯುವದಾದರೆ ಹಳ್ಳಿಗರಲ್ಲಿ ಮತ್ತು ಕೆಳಜಾತಿಯವರಲ್ಲಿ ಮಾತ್ರ. ಅವರೇ ನಿಜವಾಗಿ ಕನ್ನಡದ ಸಂರಕ್ಷಕರು. ಈ ವಾದವನ್ನು ಹೊಡವಾಗ ಕನ್ನಡವನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರುವ ಜನವರ್ಗದ ಬಗ್ಗೆ ಅಪಾರವಾದ ಮೆಚ್ಚುಗೆಯೇ ಇರುತ್ತದೆ. ಆದರೆ ಇದರಲ್ಲಿ ಇರುವ ಕಾರಿತ್ಯಿಕ ವ್ಯಂಗ್ಯ ಮಾತ್ರ ರಾಚುವಂತಿದೆ.

ಕನ್ನಡ ಇಲ್ಲವೇ ಇಂಗ್ಲಿಶ್ ಎಂಬ ಆರ್ನ್ಯೂರ್ಯಲ್ಲಿ ಕನ್ನಡವನ್ನು ಆಯ್ದುಕೊಂಡವರು(ಅಥವಾ ಅವರ ಆಯ್ದುಗೆ ಕನ್ನಡ ಮಾತ್ರ ಲಭಿಸುವಂತಹ ಪರಿಸ್ಥಿತಿಗೆ ಸಿಲುಕೆರುವವರು) ಕೆಳಜಾತಿಯವರು. ಚಾರಿತ್ರಿಕವಾಗಿ ಹೀಗೆ ಕಾಯ್ದುಕೊಳ್ಳುವ ಹೊಣೆಯನ್ನು ಹೊತ್ತಿರುವವರು ಸಮಾಜದ ಹಿಂದುಳಿದವರು ಮತ್ತು ದಲಿತರು ಎಂದು ಹೇಳುತ್ತಿರೇ ಅವರ ಆಯ್ದುಗಳಿಗೆ, ಅವಕಾಶಗಳಿಗೆ ಕಟ್ಟಬಂಧನ್ನು ವಿಧಿಸಲಾಗುತ್ತಿದೆಯೇ?

ಹೀಗೆ ‘ತಮ್ಮ ಭಾಷೆಯನ್ನು ತಲೆಮಾರುಗಳಿಗೆ ದಾಟಿಸಿ ಆಸ್ತಿಯಂತೆ ಕಾಯ್ದುಕೊಳ್ಳುವ ಹೊಣೆಯನ್ನು ಹೊತ್ತಿರುವ ಜನವರ್ಗ ತಮಗೆ ದೊರೆತ ಈ ಜವಾಬ್ದಾರಿಯನ್ನು ನಿರ್ವಹಿಸಬೇಕೇ ಅಥವಾ ಅದು ತಮ್ಮ ಮೇಲೆ ಹೇರಿದ ಬಂಧನವೆಂದು ತಿಳಿಯಬೇಕೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಈಗ ಕನ್ನಡವನ್ನು ಕಾಯ್ದುಕೊಳ್ಳುವ ‘ಚಾರಿತ್ರಿಕ’ ಮತ್ತು ‘ಸಾಂಸ್ಕೃತಿಕ’ ಜವಾಬ್ದಾರಿ ಹೊರಬೇಕಾಗಿರುವ ಜನ ಸಮುದಾಯದ ಬಹುಭಾಗಕ್ಕೆ ಇದು ತಮಗೆ ನೀಡಿದ ಅನಗತ್ಯ ಹೊಣೆ ಎನ್ನಿಸಿದ್ದರೆ ಅದಕ್ಕೆ ಕಾರಣಗಳಿವೆ.

ಕನ್ನಡವನ್ನು ಉಲ್ಲಿಸಿಕೊಳ್ಳುವ ಹೊಣೆ ಹೊರಬೇಕಾಗಿರುವ ಸಮುದಾಯಗಳು ಕಳೆದ ಏದಾರು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಯೊಂದಿದೆ. ಅದೆಂದರೆ ತಮ್ಮ ಉಪಭಾಷಿಕ ಲಕ್ಷಣಗಳನ್ನು ಪ್ರಮಾಣ ಕನ್ನಡಕ್ಕಾಗಿ ಕಳೆದುಕೊಳ್ಳಬೇಕಾಗಿರುವುದು. ಶೈಕ್ಷಣಿಕ ವಲಯದಲ್ಲಿ ಕನ್ನಡ ಭಾಷಾ ಕಲಿಕೆ ಎಂದರೆ ಪ್ರಮಾಣ ಕನ್ನಡದಲ್ಲಿ ವ್ಯವಹರಿಸಲು ಸಿಧ್ಧವಾಗುವುದು ಎಂದೇ ಅಧ್ಯ. ಈ ಪ್ರಕ್ರಿಯೆಯಲ್ಲಿ ಕನ್ನಡದ ಹಲವಾರು ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳು ತಮ್ಮ ಜಹರೆಯನ್ನು ಕಳೆದುಕೊಳ್ಳುವುದು ಸಹಜವೆಂದೇ ತಿಳಿಯಲಾಗಿದೆ. ಪ್ರಮಾಣ ಕನ್ನಡವೆಂಬುದು ಚಾರಿತ್ರಿಕ ಕಾರಣಗಳಿಂದಾಗಿ ನಿರ್ಮಾಣಗೊಂಡಿರುವುದಾದ್ದರಿಂದ ಅದಕ್ಕೆ ಉಲ್ಲಿಸಿದ್ದ ಉಪಭಾಷೆಗಳನ್ನು, ಪ್ರಭೇದಗಳನ್ನು ಹೆಚ್ಚುಕ್ಕೆಲು ಯಾವುದೇ ಸ್ನೇಹಿತ್ಯ ಇಲ್ಲವೇ ತಾಕೀಕ ಕಾರಣಗಳಿಲ್ಲ. ಏಕೆರೆಣಿದ ಮೊದಲ ದಶಕಗಳಲ್ಲಿ ಕನ್ನಡದ ಎಲ್ಲ ಪ್ರಭೇದಗಳನ್ನಾಡುವ ಜನ ಸಮುದಾಯ ತಮ್ಮ ಜಹರೆಗಳನ್ನು ಕಳೆದುಕೊಂಡು ಮುಖ್ಯಧಾರೆಗೆ ಸೇರುವ ಪ್ರಕ್ರಿಯೆಗೆ ಸಮೃತಿಯನ್ನು ಸೂಚಿಸಿದ್ದಂತು. ಇದು ಎಲ್ಲ ವಲಯಗಳಲ್ಲೂ ಕಾಣಿವ ಸಂಗತಿಯಾಗಿದೆ. ಹಾಗೆ ನೋಡಿದರೆ ಆಗ ಜಹರೆಯು ಲಜ್ಜೆಗೆ ಕಾರಣವಾಗುವ ಸಂಗತಿಯಾಗಿತ್ತು. ಅದನ್ನು ಮುಚ್ಚಿಟ್ಟು ಸ್ವೀಕೃತ ಪ್ರಮಾಣಕ್ಕೆ ಒಪ್ಪಿಸಿಕೊಳ್ಳುವುದು ಎಲ್ಲ ಕಡೆಯೂ ಸಮೃತಿಯನ್ನು ಪಡೆದ ವಿಧಾನವಾಗಿತ್ತು. ಆದರೆ ಇಪ್ಪತ್ತನೆಯ ಶತಮಾನದ ಎಂಟನೆಯ ದಶಕದಿಂದ ಮೊದಲಾದ ಸ್ವಂತಿಕೆಯನ್ನು ಉಲ್ಲಿಸಿಕೊಳ್ಳುವ ರಾಜಕಾರಣಿದ ಹಿನ್ನೆಲೆಯಲ್ಲಿ ಜಹರೆಯನ್ನು ಕಾಯ್ದುಕೊಳ್ಳುವ ಮಾದರಿ ಮೇಲುಗೈ

ಪಡೆದಿದೆ. ಹಾಗಾಗಿ ಜನ ಸಮುದಾಯದ ವಿವಿಧ ವಲಯಗಳು ತಂತಮ್ಮ ಉಪಭಾಷೆಗೂ ಪ್ರಮಾಣ ಭಾಷೆಗೂ ಇರುವ ವ್ಯಾತ್ಯಾಸವನ್ನು ಭಿನ್ನತೆ ಎಂದು ತಿಳಿಯುವುದಕ್ಕಿಂತ ಅದನ್ನು ಒಂದು ವೈರುದ್ದ್ಯವೆಂದು ತಿಳಿಯುವುದು ಎದ್ದು ಕಾಣಲಿತ್ತಿದೆ. ಹಾಗೆ ನೋಡಿರೆ ಈ ಎಳ್ಳರ ಉಂಟಾಗಲು ಶೈಕ್ಷಣಿಕ ವಲಯದಲ್ಲಿ ಪ್ರಮಾಣ ಭಾಷೆಯ ವ್ಯಾಪಕ ಬೆಳವಣಿಗೆ ಸೊಂಟಕ್ಕೆ ನಿಂತವರೂ ಕಾರಣಾಗಿದ್ದಾರೆ. ಅವರು ತಮ್ಮ ಕಲ್ಪನೆಯ ಪ್ರಮಾಣ ಭಾಷೆಯನ್ನು ರೂಪಿಸುವಾಗ ‘ಕನ್ನಡಗಳನ್ನು’ ಒಳಗೊಳ್ಳುವ ಮಾದರಿಗಿಂತ, ಪ್ರಮಾಣ ಕನ್ನಡದ ವ್ಯಾಪ್ತಿಯಿಂದ ಉಳಿದವನ್ನು ‘ಹೊರಗಿಡುವ’ ಮಾದರಿಗೆ ಜೋತುಬಿದ್ದರು. ಈ ಎಲ್ಲ ಬೆಳವಣಿಗೆಗಳ ಪರಿಣಾಮವೆಂದರೆ ಯಾರು ಈಗ ಚಾರಿತ್ರಿಕ ಕಾರಣಗಳಿಂದ ಕನ್ನಡವನ್ನು ಉಳಿಸಿ ಬೆಳಗುವ ಹೊಣೆ ಹೊರಬೇಕಿಂದು ಬಯಸುತ್ತೇವೆಯೋ ಅವರು ತಮ್ಮ ಕನ್ನಡವನ್ನು ಕಳೆದುಕೊಂಡು ತಮ್ಮದಲ್ಲಿ ಕನ್ನಡವನ್ನು ಕಾಯ್ದುಕೊಳ್ಳಬೇಕಾಗಿದೆ. ಸಹಜವಾಗಿಯೇ ಇಂದಿನ ದಿನಮಾನದ ಜಿಂಟನಗಳ ನೆರಳಿನಲ್ಲಿ ಇದು ಸಮೃತಿಯನ್ನು ಪಡೆಯುವ ಪ್ರಕ್ರಿಯೆಯಾಗಿಲ್ಲ. ಆದ್ದರಿಂದಲೇ ಕನ್ನಡದ ಅಭಿಮಾನವೆಂಬುದು ಸಾಮಾನ್ಯ ಜನರಿಗೆ ಮುಖುಗಿಸುವ ಗುಂಡಾಗಿ ತೋರುತ್ತಿದೆ.

ಈ ಹಂತದಲ್ಲಿ ಮಾತ್ರಭಾಷೆಯ ಪರವಾಗಿ ವಾದ ಹೂಡುವವರ ತರ್ಕ-ಪೋಂದನ್ನು ಮರುಪರಿಶೀಲನೆಗೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಇಪ್ಪತ್ತನೆಯ ಶತಮಾನದ ನಡುಭಾಗದಲ್ಲಿ ಜನಪ್ರಿಯವಾಗಿದ್ದ ಸಫ್ರೀರ್-ಪೂರ್ಣ್ ಪ್ರಮೇಯದ ಅನ್ವಯ ಆಯಾ ಸಮುದಾಯದ ಭಾಷೆ ಮತ್ತು ಸಂಸ್ಕೃತಿಗಳು ಬಿಡಿಸಲಾರದ ಜ್ಯೇಷ್ಠ ನಂಟನ್ನು ಹೊಂದಿರುತ್ತವೆ. ನಾವು ಅಂದರೆ ಸಮುದಾಯದ ಜನರು ಯೋಚಿಸುವ ಕ್ರಮವನ್ನು ನಿರ್ದೇಶಿಸಲು ಭಾಷೆ ಶಕ್ತವಾಗಿರುತ್ತದೆ. ಹಾಗಾಗಿ ಸಮುದಾಯವ್ಯೇಂದು ತನ್ನ ಭಾಷೆಯನ್ನು ಕಳೆದುಕೊಳ್ಳುವುದು ಎಂದರೆ ಅಧವಾ ಇನ್ನೊಂದು ಭಾಷೆಗೆ ಮೊರೊಗುವುದೆಂದರೆ ವಾಸ್ತವವಾಗಿ ತನ್ನ ಸಂಸ್ಕೃತಿಯ ಬೇರೆಗಳನ್ನು ಸಾಯಬಿಟ್ಟಿರುತ್ತೇ ಸರಿ. ಈ ಪ್ರಮೇಯ ಆರ್ಕಣ್ ಕವಾಗಿದೆ. ಅನಂತರದ ದಶಕಗಳಲ್ಲಿ ಈ ಕುರಿತು ಅಗಾಧ ಪ್ರಮಾಣದ ವಾಗ್ಣಾದಗಳು ನಡೆದಿವೆ. ಸಮುದಾಯಗಳು ಯಾವ ಬಗೆಯ ಆರ್ಥಿಕ ಜಟಿಲತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರೆ ಮತ್ತು ಸಾಂಸ್ಕೃತಿಕವಾಗಿ ಯಾವ ಹಂತದಲ್ಲಿ ಇವೆ ಎನ್ನುವುದನ್ನು ಅವಲಂಬಿಸಿ ಈ ಸಫ್ರೀರ್-ಪೂರ್ಣ್ ಪ್ರಮೇಯ ಯುಕ್ತಪೋ ಅಲ್ಲಪೋ ಎಂಬುದು ನಿರ್ದಾರವಾಗುತ್ತದೆ. ಭಾಷಾ ಸಂಪರ್ಕ ಅಗಾಧ ಪ್ರಮಾಣದಲ್ಲಿ ಬೆಳೆದಿರುವ ಈ ಕಾಲದಲ್ಲಿ ಮತ್ತು ಭಾಷಿಕರು ಅನ್ಯ ಭಾಷಾ ಸಮುದಾಯಗಳೊಡನೆ ದೀರ್ಘಕಾಲ ಜೀವಿಸಬೇಕಾಗಿ ಬಂದಿರುವ ಕಾಲದಲ್ಲಿ ಈ ಪ್ರಮೇಯವನ್ನು ಮತ್ತೊಮ್ಮೆ ಪರಿಶೀಲನೆಗೆ

ನುರಿಪಡಿಸುವ ಅಗತ್ಯವಿದೆಯೆಂದು ವಾದಿಸಲಾಗುತ್ತಿದೆ. ಅದರಲ್ಲಿ ಹತ್ತಾರು ರಾಜಕೀಯ ಕಾರಣಗಳಿಂದ ಜಗತ್ತಿನ ನೂರಾರು ದೇಶಗಳ ಕೊಳ್ಳಂತರ ಜನರು ನೆಲೆಕಳೆದುಕೊಂಡು ನಿರ್ಗತಿಕರಾಗಿ ದೇಶಭ್ರಷ್ಟರಾಗುತ್ತಿರುವ ಸನ್ನಿಹಿತ ನಮ್ಮೆ ಎದುರಿಗಿದೆ. ಪರಿಸ್ಥಿತಿ ಹೀಗಿರುವಾಗ ಭಾಷೆಯ ಅದನ್ನಾಡುವ ಜನರ ಸಂಸ್ಕೃತಿಯ ಚಿಂತನೆಯ ಮಾದರಿಗಳನ್ನು ನಿರ್ದೇಶಿಸುತ್ತದೆ ಎನ್ನವುದು ಅಚಲ ಸತ್ಯ ಎಂದು ಪರಿಗಣಿಸುವುದು ಸಾಧ್ಯವಾಗಲಾರದು.

ಈ ಅಂಶವನ್ನು ಗಮನಿಸಿದಾಗ ದಲಿತರು ಮತ್ತು ಹಿಂದುಳಿದವರು ತಮ್ಮ ಸಂಸ್ಕೃತಿಯ ಉಳಿವಿಗಾಗಿ ಕನ್ನಡವನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ವಾದಿಸುವುದು ಸರಿಯಾಗಲಾರದು. ಅಲ್ಲದೆ ಈಗಾಗಲೇ ಹೇಳಿದಂತೆ ಈ ಭಾಷಾ ಸಂರಕ್ಷಕರು ವಾಸ್ತವಾಗಿ ತಮ್ಮ ಜಹರೆಯಿಳ್ಳ ಭಾಷಾ ಪ್ರಭೇದಗಳನ್ನು ಪ್ರಮಾಣ ಭಾಷೆಗಾಗಿ ಕಳೆದುಕೊಳ್ಳಬೇಕೆಂಬ ಒತ್ತಾಯವಿರುವಾಗ, ಸಹಜವಾಗಿಯೇ ಈ ಭಾಷೆ ಮತ್ತು ಸಂಸ್ಕೃತಿಯ ಸಂಬಂಧದ ವಾದವನ್ನು ಮುಂದಿಟ್ಟು ನೈತಿಕವಾದ ಒತ್ತೆದವನ್ನು ತರುವುದು ಎಷ್ಟರ ಮಟ್ಟಿಗೆ ಸರಿಯಾದೀತು ಎಂಬುದನ್ನು ಕೂಡ ನಾವು ಯೋಚಿಸಬೇಕಾಗಿದೆ.

ಈ ಟಿಪ್ಪಣಿಯಲ್ಲಿ ಮಂಡಿಸಲು ಬಯಸಿದ ವಿಚಾರವಿಷ್ಟು: ಇಂಗ್ಲಿಶಾಗಲೇ ಕನ್ನಡವಾಗಲೇ ಅವು ಭಾಷಿಕ ಸಾಮರ್ಥ್ಯಗಳಾಗಿರುವಂತೆ, ಸಾಮಾಜಿಕ ಸಂದರ್ಭದಲ್ಲಿ ಕೆಲವು ಸಾಮಾಜಿಕ ವಿನ್ಯಾಸಗಳ ಸೂಚಕಗಳೂ ಆಗಿರುತ್ತವೆ. ತಾವೇ ಸ್ಥಂತಿ: ಆ ಸಾಮಾಜಿಕ ವಿನ್ಯಾಸಗಳಿಗೆ ಕಾರಣಗಳಾಗಿರುವುದಿಲ್ಲ ಅಥವಾ ಆ ವಿನ್ಯಾಸಗಳ ಉಳಿವು ಬೆಳವುಗಳನ್ನು ನಿಯಂತ್ರಿಸುವುದೂ ಇಲ್ಲ. ಅದರೆ ಆ ವಿನ್ಯಾಸಗಳ ಸ್ವರೂಪವನ್ನು ಅರಿಯಲು ಈ ಸೂಚಕಗಳು ನೇರವಾಗುತ್ತವೆ. ಹಾಗಾಗಿ ಇಂಗ್ಲಿಶ್ ಹಲವರು ಹೇಳಿವಂತೆ ‘ಸ್ಟರ್ಗ್ ಕ್ಕೆ ದಾರಿ’ಯಾಗುವುದಿಲ್ಲ ( ಈ ಹೋಲಿಕೆಯನ್ನು ನೀಡಿದವರಿಗೆ ಅದರಲ್ಲಿರುವ ಕಟ್ಟಿಯ ಗೊತ್ತಿತೋ ಇಲ್ಲವೋ ತಿಳಿಯದು) ಅವರಿಮಿತ ಅವಕಾಶಗಳ ಸ್ಟರ್ಗ್ ಕ್ಕೆ ಇಂಗ್ಲಿಶ್ ಹಾದಿಯೇ ಸರಿ ಎಂಬುದಾಗಲೇ ಅಥವಾ ಇಂಗ್ಲಿಷಿಗೆ ಜೋತೆಬಿಳಿಂಬಿರಿಂದ ಸಂಸ್ಕೃತಿಯನ್ನು ಕಳೆದುಕೊಂಡು ‘ಸ್ಟರ್ಗ್ ಸ್ಟರ್ಗ್’ರಾಗುವುದೂ ಇಲ್ಲ. ಇಡೆ ವಾಗ್ಫಾದದಲ್ಲಿ ಭಾಷೆಗಳು ಸೂಚಕಗಳು ಮಾತ್ರ ಎಂದು ನಾವು ಗ್ರಹಿಸುವುದು ಅಗತ್ಯವಲ್ಲವೇ?

ಯಾವುದು? ಇಂಗ್ಲಿಶ್ ಅಥವಾ ಕಂಗ್ಲಿಶ್

ಕನ್ನಡ ಭಾಷೆಯನ್ನು ಎಲ್ಲ ವಲಯಗಳಲ್ಲಿ ಬಳಸಬೇಕೆಂದು ವಾದಿಸಿದರೆ ಎಲ್ಲರೂ ಅದನ್ನು ಒಪ್ಪುತ್ತಾರೆ. ಹೀಗೆ ಬಳಸಲು ಇರುವ ಅಡೆತಡೆಗಳನ್ನು ಪಟ್ಟಿ

ಮಾಡುವವರೂ ಇದ್ದಾರೆ. ಆದರೆ ಅವರೂ ಕನ್ನಡದ ಬಳಕೆಗೆ ವಿರೋಧ ತೋರುವ ಸಂಭವ ಕಡಿಮೆ. ಕನ್ನಡವನ್ನು ಹೀಗೆ ಎಲ್ಲ ವಲಯಗಳಲ್ಲಿ ಬಳಸುವುದು ಎಂದರೆ ವಾಸ್ತವವಾಗಿ ಈಗ ಬಳಕೆಯಲ್ಲಿರುವ ಇಂಗ್ಲಿಶ್ ಬಳಕೆಯನ್ನು ಕಡಿಮೆ ಮಾಡುವುದು ಕೊನೆಗೆ ನಿಲ್ಲಿಸುವುದು ಎಂದರ್ಥ. ಒಂದು ಹೇಳಿ ಇಂಗ್ಲಿಶ್ ಭಾಷೆಯ ಬಳಕೆಯನ್ನು ಅಮಾನತಿನಲ್ಲಿಡಬೇಕೆಂದು ಹೇಳಿದರೆ, ಹಾಗೆ ಹೇಳುವವರನ್ನು ಶವನಿಸ್‌ ಘ್ಯಾನಚಿಕ್ ಎಂದು ಗುರುತಿಸಲಾಗುತ್ತಿದೆ. ಈಚೆಗೆ ಕನ್ನಡ ನಾಮವಲಕಗಳು, ಕನ್ನಡ ಅಂಕಿಗಳು ಬಳಕೆಗೆ ಬರಲು ಒತ್ತಾಯ ಬಂದಾಗ ಇಂಗ್ಲಿಶ್ ಪರ ವಾದಿಗಳು ಕನ್ನಡಪರತೆಯನ್ನು ಅಂಥಾಭಿಮಾನ, ದುರಭಿಮಾನವೆಂದರು. ಇಂಗ್ಲಿಶ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ಸರ್ಕಾರ ಯೋಜಿಸಿದ್ದನ್ನು ವಿರೋಧಿಸಿದಾಗ ಅದು ಪ್ರತಿಗಾಮಿ ನಡೆಯೆಂದು ಟೀಕಿಸಿದರು. ಇದೆಲ್ಲವನ್ನೂ ಕಂಡಾಗ ಕನ್ನಡಪರತೆ ಮತ್ತು ಇಂಗ್ಲಿಶ್ ವಿರೋಧಗಳು ಒಂದೇ ಎಂಬುದನ್ನು ಒಪ್ಪಲು ಹಲವರು ಸಿದ್ಧರಿಲ್ಲವೆಂದು ಗೊತ್ತಾಗುತ್ತದೆ.

ಕೆ.ವಿ. ಸುಭ್ರಜ್ಣನವರು ಕನ್ನಡ ಮುಗ್ಧ ಭಜನೆ (ನಮ್ಮ ತವಕ ತಲ್ಲಣಗಳು 1998 ಮಟ. 86-88) ಎಂಬ ಲೇಖನದಲ್ಲಿ ಇಂಗ್ಲಿಶ್ ಬದಲು ಕನ್ನಡ ಎಂಬ ನಿಲುವನ್ನು ವಿರೋಧಿಸುತ್ತಾರೆ. ಇಂಗ್ಲಿಶ್‌ನ್ನು ಸಾಮಾನ್ಯರನ್ನು ಸಬಲೀಕರಿಸುವ ಮತ್ತು ಕೇಳರಿಮೆಯನ್ನು ಕಳೆಯುವ ಅಸ್ತ್ರವೆಂದು ಪರಿಗಳಿಸಲು ಅವರು ಸೂಚಿಸುತ್ತಾರೆ. ಇದು ಹಲವು ಕಾರಣಗಳಿಂದ ಸರಿ. ಆದರೆ ವಾಸ್ತವವಾಗಿ ಸಮಸ್ಯೆಗಳು ಬೇರೆಯಾಗಿವೆ. ಈ ಅಸ್ತ್ರ ಸಾಮಾನ್ಯರಿಗೆ ದೊರಕುವುದು ಹೇಗೆ? ಇಂಗ್ಲಿಷಿಗಾಗಿ ಹಪಾಹಪಿ ಇರುವುದು ನಿಜ. ಅದು ದೊರಕುವುದೇ? ಅದು ಎಲ್ಲಿರಿಗೂ ಸಾಮಧ್ಯದಲ್ಲಿ (ಬಹುಮಟ್ಟಿಗೆ) ಒದಗಿದರೆ ಆಗ ಸುಭ್ರಜ್ಣನವರು ಹೇಳುವಂತೆ ಅಸ್ತವಾಗುತ್ತದೆ. ಹಾಗಾಗದಿದ್ದರೆ ಅದು ಅಧಿಕಾರದ ಶಸ್ತ್ರವಾಗುತ್ತದೆ.

ಇಂಗ್ಲಿಶ್ ನಮ್ಮೆಲ್ಲರಿಗೂ ದೊರಕಿರಲು ಕಾರಣಗಳೇನು? ಇದಕ್ಕೆ ಸಾರ್ವತ್ರಿಕ ಶಿಕ್ಷಣದ ಲೋಪ, ಇಂಗ್ಲಿಶ್ ವಿರೋಧ ಇತ್ಯಾದಿ ಕಾರಣಗಳನ್ನು ಹೇಳಬಹುದು. ಇವುಗಳ ಜಡಿಗೆ ಇನ್ನು ಒಂದು ಮುಖ್ಯ ಕಾರಣವಿದೆ. ಇಂಗ್ಲಿಶ್‌ನ್ನು ನಾವು ನವ್ಯದಾಗಿಸಿಕೊಳ್ಳುತ್ತೇವೆ. ನಮ್ಮ ಇಂಗ್ಲಿಷಿನಲ್ಲಿರುವ ತಪ್ಪುಗಳ ಬಗ್ಗೆ ಅತೀವ ಕಾಳಜಿ ನಮಗೆ, ಅಂಥ ತಪ್ಪುಗಳ ಪಟ್ಟಿಯೊಂದನ್ನು ಇರಿಸಿಕೊಂಡು ತಿದ್ದಿಕೊಳ್ಳಲು ಯತ್ನಿಸುತ್ತೇವೆ. ಇಂಗ್ಲಿಶರು ಬಳಸುವಂಥ ಇಂಗ್ಲಿಶ್ ಬಳಸುವುದರ ಕಡೆಗೆ ನಮ್ಮ ಒಲುಮೆ. ಆದರೆ ಈ ಭಾಷೆಯನ್ನು ನಮ್ಮ ರೀತಿಗೆ ಬದಲಾಯಿಸಿಕೊಳ್ಳಿದ್ದರೆ ಈ ಸಮಸ್ಯೆ ಪರಿಹಾರವಾಗದು.

ಭಾವಾಶಾಸ್ಚರ್ಯ ಈಗ ಇಂಗ್ಲಿಶ್‌ಗಳನ್ನು ಕುರಿತು ಮಾತಾಡುತ್ತಿದ್ದಾರೆ. ಎಲ್ಲ ದೇಶಗಳಲ್ಲಿ ಆಯ್ದ ದೇಶದ ಇಂಗ್ಲಿಶ್ ರೂಪಗೊಳ್ಳುತ್ತಿದೆ. ಹಾಗೆಯೇ ಭಾರತೀಯ ವಾದರಿಂಗೂ ಇದೆ. ಭಾರತೀಯ ವಾದರಿಂಗುಲ್ಲ ಕನ್ನಡದ ಉಪಮಾದರಿಯೋಂದು ಇದ್ದೇ ಇರಬೇಕು. ಈ ಕನ್ನಡದ ಮಾದರಿಯ ಇಂಗ್ಲಿಶನ್ನು ನಮ್ಮ ಶಿಕ್ಷಣವೇತ್ತರು ಒಪ್ಪಬೇಕು. ಈ ಇಂಗ್ಲಿಶನಲ್ಲಿ ಹಲವಾರು ವ್ಯತ್ಯಯಗಳಿರುತ್ತವೆ. ಟೆನ್ಸ್ ಬಳಕೆ, ನಿರ್ದೇಶಕಗಳ ಬಳಕೆ ವಿಭಕ್ತಿಪ್ರತ್ಯಯ (ಕೇಸ್ ಸಫಿಕ್ಸ್)ಗಳ ಬಳಕೆ ಇಲ್ಲಿ ಈ ವ್ಯತ್ಯಯಗಳು ಕಾಣಿಸಿಕೊಳ್ಳುತ್ತವೆ. ಕನ್ನಡಿಗರು ಸಮಾನವಾಗಿ ಮಾಡುವ ಈ ವ್ಯತ್ಯಯಗಳನ್ನು ನಮ್ಮ ಇಂಗ್ಲಿಶ್‌ನ ಲಕ್ಷಣ ಎಂದು ಪರಿಗಣಿಸಬೇಕು. ಅದರ ಬಳಕೆಗೆ ಅಧಿಕರಬಾರದು. ನಾವು ನಮಗಾಗಿ ಆ ಭಾಷೆಯನ್ನು ಬಳಸುತ್ತೇವೆಯೇ ಹೊರತು ಇಂಗ್ಲಿಶನವರಿಗಾಗಿ ಅಲ್ಲ.

ಸುಮ್ಮನೆ ಅಂದಾಜು ಮಾಡಿ ಭಾರತದ ಜನಸಂಖ್ಯೆಯ ಪ್ರಮಾಣ, ಶಾಲೆಗೆ ಹೋಗುವ ಮಕ್ಕಳ ಸಂಖ್ಯೆಯನ್ನು ಗಮನಿಸಿದರೆ ನಮ್ಮಲ್ಲಿ ಇಂಗ್ಲಿಶ್ ಕಲಿಯುತ್ತಿರುವವರ ಸಂಖ್ಯೆ ಆ ಭಾಷೆಯನ್ನು ಮಾತ್ರಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆಂಂತೆ ದೊಡ್ಡದು. ಈ ಮಾತು ಇಡೀ ಜಗತ್ತಿಗೇ ನಿಜ. ಅದ್ದರಿಂದ ಕಲಿಯುವವರ ಹಕ್ಕಾಗಿ ನಾವು ನಮ್ಮ ಇಂಗ್ಲಿಶನ್ನು ಪ್ರತಿಪಾದಿಸಬೇಕು.

ಈ ಕಂಗ್ಲಿಶ್ (ಕನ್ನಡಿಗರ ಇಂಗ್ಲಿಶ್)ನಿಂದ ಶುಭ್ರ ಇಂಗ್ಲಿಶನ ಗ್ರಹಿಕೆಗೆ ಅಧಿಯೋನೂ ಆಗುವುದಿಲ್ಲ. ಬೆಳಗಾವಿಯ ಕನ್ನಡ ಉಪಭಾಷೆಯನ್ನು ಮಾತನಾಡುವ ವ್ಯಕ್ತಿ ಪ್ರಮಾಣಕನ್ನಡದ ಪತ್ರಿಕೆಯನ್ನು ಓದುವುದಕ್ಕೆ ಕಷ್ಟವೇನೂ ಇಲ್ಲವಷ್ಟೇ ಹಾಗೆಯೇ ಕಂಗ್ಲಿಶನ್ನು ಅವಶ್ಯವಿರುವಂತೆ ಬಳಸುವ ವ್ಯಕ್ತಿಗಳು ಜ್ಞಾನದ ಕಿಟಕಿಯಾಗಿ ಇಂಗ್ಲಿಶನ್ನು ಮುಂದೆಯೂ ಬಳಸುವುದು ಸಾಧ್ಯ.

ಜಗತ್ತಿನ ಹಲವಾರು ಭಾಷಾ ಸಂದರ್ಭಗಳನ್ನು ಪರಿಶೀಲಿಸಿದರೆ ಒಂದು ಭಾಷೆಯನ್ನಾಡುವ ಜನರು ಮತ್ತೊಂದು ಭಾಷೆಯನ್ನು ತಮ್ಮದನ್ನಾಗಿ ಪಡೆದುಕೊಳ್ಳುವಾಗ ಅದರ ಪರಿವರ್ತಿತ ರೂಪವೊಂದನ್ನು ಸೃಷ್ಟಿಸಿಕೊಂಡಿರುವುದಕ್ಕೆ ನಿದರ್ಶನಗಳು ಸಿಗುತ್ತವೆ. ಅಂಥ ಪರಿವರ್ತಿತ ರೂಪಗಳು ಸ್ವತಂತ್ರ ಭಾಷೆಗಳಾಗಿಯೂ ರೂಪಗೊಂಡಿವೆ. ಕಂಗ್ಲಿಶ್ ಸದ್ಯ ಮೂಲ ಇಂಗ್ಲಿಶನಿಂದ ಬೇರೆಯಾಗದಿದ್ದರೂ ಪರಿವರ್ತಿತ ರೂಪವಾಗಿ ನೆಲೆ ಪಡೆಯಿದಿದ್ದರೆ ಇಂಗ್ಲಿಶ್ ಎಲ್ಲರಿಗೂ ದೊರಕುವುದು ಕನಸಿನ ಮಾತು. ಈ ಮನೋಭಾವದ ಬದಲಾವಣೆ ಅವಶ್ಯ. ಆಗ, ಈಗ ಇಂಗ್ಲಿಶ್ ಕಲಿಯಲು, ಬರೆಯಲು ಇರುವ ಹಿಂಜರಿಕೆಗಳು ಕ್ರಮೇಣ ಮಾಯವಾಗುತ್ತವೆ. ಕನಾರ್ಟಕವನ್ನೇ ಲೆಕ್ಕಕ್ಕೆ ಹಿಡಿದರೆ ಮೂವತ್ತರಿಂದ ಮೂವತ್ತೆಯ ಲಕ್ಷ ಮಕ್ಕಳು

ಈಗ ಇಂಗ್ಲಿಷ್‌ನ್ನು ಕಲಿಯುತ್ತಿದ್ದಾರೆ. ಭಾವಾ ಕಲಿಕೆಯ ದೃಷ್ಟಿಯಿಂದ ಈ ಪ್ರಮಾಣ ಗಾಬರಿಯಾಗುವವ್ಯಾಪ್ತಿ ಗಣನೀಯ. ಯಾವುದೇ ದ್ವಿತೀಯ ಭಾಷೆಯನ್ನು ಈ ಪ್ರಮಾಣದಲ್ಲಿ ಕಲಿಯುವ ಸಂದರ್ಭವನ್ನು ನಾವು ಗ್ರಹಿಸಬೇಕಾದ ವಿಧಾನವೇ ಬೇರೆಯಾಗಬೇಕು.

ನಾವು ಕಲಿಯುವ ಇಂಗ್ಲಿಷ್‌ನ್ನು ಕನ್ನಡ ಲಿಪಿಯಲ್ಲಿ ಬರೆಯುವುದೇ ಸರಿ. ಸಂಸ್ಕೃತವನ್ನು ಕನ್ನಡ ಎದುರಿಸಿದ ಬಗೆಯೂ ಇದೇ ಆಗಿದೆ. ಕನ್ನಡ ಲಿಪಿಯಲ್ಲಿ ಹೊಸ ಚಿಹ್ನೆಗಳನ್ನು ರೂಪಿಸಿಕೊಂಡು ಸಂಸ್ಕೃತವನ್ನು ಕನ್ನಡದಲ್ಲಿ ಬರೆಯುವ ಶ್ರಮವನ್ನು ನಾವು ಒಪ್ಪಿದ್ದೇವೆ. ಇಂಗ್ಲಿಷ್‌ಗೂ ಇದೇ ವಿಧಾನ ಅನುಸರಿಸುವುದು ಸೂಕ್ತ. ಆಗ ಇಂಗ್ಲಿಷ್‌ನ ಕೇಳಿದ ಉಚ್ಛಾರಣೆ(ರಿಸೀವ್‌ ಮೌನೋನಿಯಿಷನ್)ಯನ್ನು ಕನ್ನಡ ಲಿಪಿಯಲ್ಲಿ ಬರೆಯುವುದು ವಾಡಿಕೆಗೆ ಬರುತ್ತದೆ. ಇದರಿಂದ ಶ್ರಮದ ಉಳಿತಾಯ ಮಾತ್ರವಲ್ಲ. ಇಂಗ್ಲಿಷ್‌ನ ಬರೆವಣಿಗೆ ಮತ್ತು ಉಚ್ಛಾರಣೆಗಳ ನಡುವೆ ಇರುವ ತೊಡಕನ್ನು ಅರಗಿಸಿಕೊಳ್ಳುವ ಕಷ್ಟವಿಂದ ಕಲಿಯುವವರು ಪಾರಾಗುತ್ತಾರೆ. ಇದಕ್ಕಿಂತ ಮುಖ್ಯವಾಗಿ ಇಂಗ್ಲಿಷ್‌ನ್ನು ಇಂಗ್ಲಿಷ್ ಲಿಪಿ (ಹಾಗೆಂದು ನಾವು ಕರೆಯುತ್ತೇವೆ)ಯಲ್ಲಿ ನೋಡುವ ಬರೆಯುವ ಒತ್ತೆಡವಿಲ್ಲದಿದ್ದರೆ ಅದರಿಂದ ಆ ಭಾಷೆಯ ಬಗೆಗಿನ ‘ಭಯ’ ಸಾಕಷ್ಟು ಕಡಿಮೆಯಾಗುತ್ತದೆ. ಒಂದು ಭಾಷೆಯನ್ನು ಅದರದ್ವಿಲ್ಲದ ಬೇರೆ ಲಿಪಿಯಲ್ಲಿ ಬರೆಯುವುದು ಈಗಾಗಲೇ ಹಲವುಕಡೆ ಬಳಕೆಯಲ್ಲಿರುವ ಪದ್ದತಿಯಾಗಿದೆ. ಆದ್ದರಿಂದ ಮೇಲಿನ ಸೂಚನೆಯಲ್ಲಿ ಅಸಾಧುವಾದುದೇನೂ ಇಲ್ಲ. ಬೇಕೆನಿಸಿದವರು, ಬೇಕಾದಾಗ ಇಂಗ್ಲಿಷ್ ಲಿಪಿಯನ್ನು ಕಲಿತು ಓದಲು ಅವಕಾಶವಿದ್ದೇ ಇದೆ. ಇಂದಿನ ಗಣಕಗಳು ಒಂದು ಲಿಪಿಯಲ್ಲಿ ಬರೆದ್ದನ್ನು ಇನ್ನೊಂದು ಲಿಪಿಗೆ ಪರಿವರ್ತಿಸುವ ಕೆಲಸವನ್ನು ಸೆಕೆಂಡುಗಳಲ್ಲಿ ಮಾಡಬಲ್ಲವು. ಹಾಗಾಗಿ ಇಂಗ್ಲಿಂಗ್ ಕನ್ನಡ ಲಿಪಿ ಬಳಸುವುದು ಯೋಗ್ಯ.

ಈಗಿಂದಿಗೆ ಇಂಗ್ಲಿಷ್ ಭಾಷೆಯ ಬೋಧಕರು ಬೋಧನಾತ್ಮಕರು ಕನ್ನಡಿಗರು ಬರೆಯುತ್ತಿರುವ ಮಾತನಾಡುತ್ತಿರುವ ಇಂಗ್ಲಿಷ್‌ನ ಲಕ್ಷಣಗಳನ್ನು ಗುರುತಿಸಬೇಕು. ವ್ಯಕ್ತಿಗತ, ಪ್ರಸಂಗನಿಷ್ಟ ದೋಷಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಕಾಣುವ ವ್ಯಕ್ತಿಯಗಳನ್ನು ಕಂಡುಕೊಂಡು ಅಂಥ ಬಳಕೆಗಳನ್ನು ಒಪ್ಪಬೇಕು. ಪರ್ಯಾಗಳಲ್ಲಿ ಈ ವ್ಯಕ್ತಿಯಗಳಿಗೆ ಅವಕಾಶ ನೀಡಬೇಕು. ಉತ್ತರ ಪತ್ರಿಕೆಗಳಲ್ಲಿ ಇಂಥ ವ್ಯಕ್ತಿಯಗಳನ್ನು ಸರಿ ಎಂದು ಪರಿಗಣಿಸಬೇಕು. ಈ ಸೂಚನೆಗಳು ವಿಚಿತ್ರ ಎನ್ನಿಸುಬಹುದು. ಆದರೆ ಇದಲ್ಲದೆ ಬೇರೆ ಮಾರ್ಗವಿಲ್ಲ. ನಾವಿನ್ನೂ ನಮ್ಮೆ ಇಂಗ್ಲಿಷ್‌ನಲ್ಲಿ ತಪ್ಪಾಗುತ್ತದೆಂದು ಅಳುಕುತ್ತೇವೆ. ನಮ್ಮವರ ಇಂಗ್ಲಿಷ್‌ನಲ್ಲಿ ತಪ್ಪಾಗಳನ್ನು

ಹುಡುಕುತ್ತೇವೆ. ಹಾಗೆ ಬಳಸುವವರನ್ನು ನಗೆಚಾಟಿಕೆಗೆ ವಸ್ತು ಮಾಡಿಕೊಳ್ಳುತ್ತೇವೆ. ನಮ್ಮ ಮನೆಮಾತನ್ನು ಸರಿಯಾಗಿ ಬಳಸಲು ಬಾರದಿದ್ದರೂ ಚಂದವಾಗಿ ಇಂಗ್ಲಿಶ್ ಬಳಸುವುವವರನ್ನು ತಲೆಯ ಮೇಲೆ ಹೊತ್ತು ಕುಣಿಯುತ್ತೇವೆ. ಎಲ್ಲಿಯವರೆಗೆ ಈ ನಾಟಕ?

ಶ್ರೀ ಸುಖ್ಪಳಿನವರು ಇಂಗ್ಲಿಶನ್ನು ಕರಿಯ ಸಾಹೇಬರ ಎದುರು ಸೆಚೆದು ನಿಲ್ಲಲು ಅಸ್ತ್ರವನ್ನಾಗಿ ಬಳಸಲು ಸೂಚಿಸುತ್ತಾರೆ. ಹಾಗೆ ಬಳಸಲು ಅನುವಾಗುವಂತೆ ಆ ಭಾಷೆಯನ್ನು ನಮ್ಮ ಬಳಕೆಗೆ ಪರಿಗಿಸಿಕೊಳ್ಳಬೇಕು. ಇಲ್ಲದಿದ್ದರೆ ಅದು ನಮ್ಮ ಮೇಲೆ ಸವಾರಿ ಮಾಡುತ್ತಲೇ ಇರುತ್ತದೆ.

### ಚೇಗ ಚೇಗ ಇಂಗ್ಲಿಶ್

ಇಂಗ್ಲಿಶ್ ನಮ್ಮನ್ನು ಕಾಡುವ ಗುಮ್ಮೆ ಒಂದೋ ಈ ಗುಮ್ಮೆ ಇಲ್ಲವೆಂದಾಗಬೇಕು ಅಥವಾ ಗುಮ್ಮಿನಿಗೆ ಹೆದರದಪ್ಪು ಪ್ರಬುದ್ಧತೆ ನಮ್ಮಲ್ಲಿ ಬೆಳೆಯಬೇಕು. ಇವೆರಡೂ ಆಗುವುದು ವ್ಯೇಯಕ್ತಿಕ ನೆಲೆಯಲ್ಲಿ ಅಲ್ಲ. ಸಾಮಾಜಿಕವಾಗಿ ನಿರ್ದಿಷ್ಟ ಚಿಂತನೆ, ಯೋಜನೆಗಳ ಮೂಲಕ ಇದು ಆಕಾರ ಪಡೆಯಬೇಕಾಗಿದೆ.

ಈಗ ಕನಾಟಕ ಸರಕಾರವು ತನ್ನ ಭಾಷಾ ನೀತಿಯಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುತ್ತಿದೆ. ಇಂಗ್ಲಿಶನ್ನು ಮಕ್ಕಳಿಗೆ ಜೈಪಚಾರಿಕವಾಗಿ ಕಲಿಸುವುದನ್ನು ಮೂರನೆಯ ತರಗತಿಯಿಂದ ಮೊದಲು ಮಾಡಬೇಕೆಂಬುದೇ ಈ ಹೊಸ ನಿರ್ಧಾರ. ಈ ಬದಲಾವಣೆಗೆ ಕಾರಣಗಳೇನು? ಕನಾಟಕದ ಇಂಗ್ಲಿಶ್ ಮಾಡ್ಯಮ ಶಾಲೆಗಳಲ್ಲಿ ಇಂಗ್ಲಿಶನ್ನು ಮೊದಲ ತರಗತಿಯಿಂದ ವಾಸ್ತವವಾಗಿ ಅದಕ್ಕೂ ಏರಡು ವರ್ಷ ಮೊದಲಿನಿಂದ ಕಲಿಸಲು ತೊಡಗುತ್ತಾರೆ. ಇತರ ಮಾಧ್ಯಮಗಳ ಶಾಲೆಗಳಲ್ಲಿ ಇಂಗ್ಲಿಶನ್ನು ಏರಡನೆಯ ಭಾಷೆಯಾಗಿ ಇದು ಅಥವಾ ಆರನೆಯ ತರಗತಿಯಿಂದ ಕಲಿಸುತ್ತಾರೆ. ಇಂಥ ಶಾಲೆಗಳಲ್ಲಿ ಕೆಲವು ಕಡೆ ಇಂಗ್ಲಿಶನ್ನು ಮೊದಲ ತರಗತಿಯಿಂದಲೂ ಕಲಿಸುವ ಅವಕಾಶಗಳಿವೆ. ಏಳನೆಯ ತರಗತಿ ಮತ್ತು ಹತ್ತನೆಯ ತರಗತಿಗಳಲ್ಲಿ ಸಕಾರ ನಡೆಸುವ ಸಾಧಾರಣೆ ಪರೀಕ್ಷೆಗಳಲ್ಲಿ ಇಂಗ್ಲಿಶ್ ವಿಷಯದಲ್ಲಿ ತೇಗ್ರಡೆಯಾಗುವವರ ಪ್ರಮಾಣ ಕಡಿಮೆ ಎಂಬುದು ಅಂತಿ-ಅಂಶಗಳಿಂದ ಗೊತ್ತಾಗುತ್ತದೆ. ಈ ಸಂಗತಿಯಿಂದ ಸರಕಾರ ತಲುಪಿರುವ ನಿರ್ಣಯವೇನು? ನಮ್ಮ ಮಕ್ಕಳ ಸಾಮಾನ್ಯ ಶಿಕ್ಷಣದ ಭಾಗವಾಗಿ ಇಂಗ್ಲಿಶನ್ನು ಕಲಿಯುವ ಅವಧಿ ಕಡಿಮೆ; ಆದರಿಂದ ಹೆಚ್ಚು ವರ್ಷಗಳ ಕಾಲ ಅವರು ಕಲಿಯುವುದು ಸಾಧ್ಯವಾದರೆ ಅವರ ಇಂಗ್ಲಿಶ್ ಜ್ಞಾನ ಹೆಚ್ಚಾಗುತ್ತದೆ. ಈ ತೀವ್ರಾನದ ತರಗತಿಗಳ ಇಂಗ್ಲಿಶ್ ಪರೀಕ್ಷೆಯಲ್ಲಿ ಪ್ರತಿಶತ 30

ಅಂಕಕ್ಕಿಂತ ಹೆಚ್ಚು ಅಂಕ ಪಡೆದು ಪಾಸಾಗುವವರ ಇಂಗ್ಲಿಶ್ ವ್ಯಾಪಹಾರಿಕ ಜ್ಞಾನ ಅಪೇಕ್ಷೆಗಿಂತ ಹೆಚ್ಚಾಗಿರುವುದೆಂದು ತಿಳಿಯಲು ಯಾವ ಕಾರಣಗಳೂ ಇಲ್ಲ. ಇದನ್ನು ಸಾಧಿಸಿ ಶೋರಿಸುವ ಅಂಕಿ-ಅಂಶಗಳಾಗಲೇ ಪ್ರಯೋಗಗಳಾಗಲೇ ನಡೆದಿಲ್ಲ. ವಾಸ್ತವವಾಗಿ ಹೀಗೆ ಪಾಸಾದವರ ಇಂಗ್ಲಿಶ್ ಪರಿಜ್ಞಾನ ಅಪ್ಪು ಉತ್ತಮವಾಗಿರುವುದಿಲ್ಲ ಎಂಬುದೇ ವಾಸ್ತವ. ಅನಂತರದ ಶೈಕ್ಷಣಿಕ ಹಂತಗಳಲ್ಲಿ ಮತ್ತು ವೃತ್ತಿಗಳಲ್ಲಿ ತೊಡಗಿಕೊಂಡ ಮೇಲೆ ಈ ಅಂಶವೇ ಕಟ್ಟಿಗೆ ರಾಚುವಂತಿರುತ್ತದೆ. ಹೆಚ್ಚು ವರ್ಷಗಳ ಒಂದು ಭಾಷೆಯನ್ನು ಕಲಿತರೆ ಆ ಭಾಷೆಯ ಪರಿಜ್ಞಾನ ನಮ್ಮಲ್ಲಿ ಹೆಚ್ಚಾಗುತ್ತದೆ ಎಂದು ತಿಳಿಯುವುದಕ್ಕೆ ಯಾವುದೇ ಮುರಾವೆಗಳಿಲ್ಲ. ಆದ್ದರಿಂದ 3ನೇ ತರಗತಿಯಿಂದಲೇ ಇಂಗ್ಲಿಶನ್ನು ಕಲಿಸಲು ತೊಡಗಬೇಕೆಂದು ತೆಗೆದುಕೊಂಡಿರುವ ತೀವ್ರಾರ್ಥನವನ್ನು ತರ್ಕ ಬಧಿಸಾಗಿ ಸಮುದ್ರಿಸುವುದು ಕಷ್ಟ.

ಇನ್ನು ಒಂದು ನೆಲೆಯಿಂದ ಈ ಸಂಗತಿಯನ್ನು ಪರಿಶೀಲಿಸೋಣ. ಈ ರಾಜ್ಯದಲ್ಲಿ ಒಂದು ಅಂದಾಜಿನಂತೆ 2001ರ ಶೈಕ್ಷಣಿಕ ವರ್ಷದಿಂದ ಮೂರನೆಯ ತರಗತಿಯಿಂದ ಅಭ್ಯಾಸ ಮೊದಲು ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 20 ಲಕ್ಷ. ಈ ಸಂಖ್ಯೆ ಒಂದು ಅಂದಾಜು. ಅಷ್ಟಿರು ವ್ಯಾತ್ಯಾಸಗಳಾಗಬಹುದು. ಇಷ್ಟು ಬೃಹತ್ ಪ್ರಮಾಣದ ವಿದ್ಯಾರ್ಥಿಗಳಿಗೆ ಇಂಗ್ಲಿಶ್ ಕಲಿಸಲು ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಸುಮಾರು 35,000 ಅಧ್ಯಾಪಕರು (1.60 ಪ್ರಮಾಣ) ಬೇಕು. ಇಂಗ್ಲಿಶ್ ಕಲಿಸಲು ತರబೇತಿ ಪಡೆದ ಇಷ್ಟು ಸಂಖ್ಯೆಯ ಅಧ್ಯಾಪಕರು ಎಲ್ಲಿದ್ದಾರೆ? ಇಂಗ್ಲಿಶ್ ಮಾರ್ಡಿಮಾದ ಖಾಸಗಿ ಶಾಲೆಗಳಲ್ಲಿ ಇಂಗ್ಲಿಶನ್ನು ವಿಷಯವಾಗಿಯೂ ಕಲಿಸಬಲ್ಲ ಅಧ್ಯಾಪಕರು ಈಗಾಗಲೇ ಲಭ್ಯವಿದ್ದಾರೆ ಎಂಬ ವಾದವನ್ನು ಮುಂದಿರಿಸಿದರೂ ಇಂಗ್ಲಿಶ್ ಅಧ್ಯಾಪಕರ ಬೇಡಿಕೆ ಸುಮಾರು ಮೂರನೆ ಒಂದರಷ್ಟು ತಗ್ಗಿತು ಅಷ್ಟು. ಅಂದರೆ 20 ರಿಂದ 25 ಸಾವಿರ ಅಧ್ಯಾಪಕರ ಅವಶ್ಯಕತೆ ಇದ್ದೇ ಇರುತ್ತದೆ. ಇಷ್ಟು ಅಧ್ಯಾಪಕರನ್ನು ಎಲ್ಲಿಂದ ತರುವುದು?

ಶೈಕ್ಷಣಿಕ ಇಲಾಖೆಗೆ ಮತ್ತು ಭಾಷಾಯೋಜಕರಿಗೆ ಇದು ಒಂದು ಸಮಸ್ಯೆ ಅಲ್ಲವೆಂದು ನಾನು ಬಲ್ಲೇ. ಈಗ ಬಳಕೆಯಲ್ಲಿರುವ ನಮ್ಮ ಶೈಕ್ಷಣಿಕ ವಿಧಾನಗಳ ಮರೆಯಲ್ಲಿ ಈ ಹೊಸ ಯೋಜನೆಯನ್ನು ನಿರ್ವಹಿಸುವುದು ಸಾಧ್ಯವೆಂದು ಅವರು ತಿಳಿಯುತ್ತಾರೆ. ಅಂದರೆ ಪ್ರಾಥಮಿಕ ಶಾಲೆಯ ಯಾವುದೇ ಶೈಕ್ಷಕ ಇಲ್ಲವೇ ಶೈಕ್ಷಕಿ ಪರ್ಕೆಮದಲ್ಲಿರುವ ಯಾವ ವಿಷಯವನ್ನಾದರೂ ‘ಕಲಿಸಲು’ ಶಕ್ತಿ ಎಂಬುದು ಜಾರಿಯಲ್ಲಿರುವ ಅಲ್ಲಿಬಿತ ನಿಯಮ. ಭಾಷೆಯ ಬೋಧನೆ ಕಲಿಕ್ಗೂ, ಇತರ ವಿಷಯಗಳ (ಗಣಿತ, ಪರಿಸರ ವಿಜ್ಞಾನ, ಸಮಾಜಶಾಸ್ತ್ರ ಚರಿತ್ರೆ ಇತ್ಯಾದಿ)ಬೋಧನೆ-

ಕಲಿಕೆಗೂ ವ್ಯತ್ಯಾಸಗಳಿಲ್ಲವೆಂಬುದೇ ನಮ್ಮ ಇಂದಿನ ಶೈಕ್ಷಣಿಕ ಚಿಂತನೆಯಾಗಿದೆ. ಆದ್ದರಿಂದಲೇ ಆಡಳಿತಗಾರರು, ಯೋಜಕರು ಭಾಷೆ ‘ಕಲಿಸಲು’ ವಿಶೇಷ ತರಬೇತಿಯಿರುವ ಬೃಹತ್ ಪ್ರಮಾಣದ ಶಿಕ್ಷಕರ ಪಡೆಯೇ ಬೇಕಾಗುತ್ತದೆಯೆಂದು ಉಳಿಸಲಾರು; ಹಾಗೆನ್ನೊಮ್ಮೆ ಈ ಕೌರತೆಯನ್ನು ಅವರ ಗಮನಕ್ಕೆ ತಂದರೂ ಅದನ್ನು ಕಲ್ಪಿತ ಸಮಸ್ಯೆಯೆಂದು ತಳ್ಳಿ ಹಾಕುತ್ತಾರೆ.

ಮತ್ತೆ ಮೊದಲಿಗೆ ಬರೋಣ. ಆರು-ಪಷ್ಟ ವರ್ಷಗಳ ಕಾಲ ಇಂಗ್ಲಿಶನ್ನು ಕಲಿಯಲು ಅವಕಾಶವಿರುವ ಇಂದಿನ ಭಾಷಾನೀತಿಯನ್ನು ಮಾರ್ಣಾಪ್ರಮಾಣದಲ್ಲಿ ಜಾರಿಗೆ ನೀಡಿದರೂ ಏಕೆ ನಮ್ಮ ಮಕ್ಕಳ ಇಂಗ್ಲಿಶ್ ಕಲಿಕೆಯಲ್ಲಿ ಹಿಂದುಳಿದಾದ್ದರೆ? ಇಡಕ್ಕೆ ಶಿಕ್ಷಣತತ್ವಕ್ಕೆ ಸಂಬಂಧವಿಲ್ಲದ ಹತ್ತಾರು ಕಾರಣಗಳನ್ನು ಹೇಳುವುದುಂಟು. ನಗರ-ಹಳ್ಳಿ ವಿಭಜನೆ, ಮಕ್ಕಳ ಬುದ್ಧಿಮತ್ತೆಯಲ್ಲಿ ವ್ಯತ್ಯಾಸ, ಸೌಲಭ್ಯಗಳ ಕೌರತೆ, ಶಿಕ್ಷಕರ ಕೌರತ ಹೀಗೆ ಕಾರಣಗಳನ್ನು ಪಟ್ಟಿ ಮಾಡುವುದು ಸಾಧ್ಯ. ಆದರೆ ನಾವು ಕಲಿಸುತ್ತಿರುವ ವಿಧಾನದಲ್ಲೇ ಮೂಲಭೂತವಾಗಿ ಕೌರತಗಳಿರಬಹುದೆಂದು ಯೋಚಿಸುತ್ತಿಲ್ಲ. ಇದರಿಂದಾಗಿ ಬೋಧನೆಯು ಕಲಿಕೆಯಾಗಿ ಪರಿವರ್ತನೆ ಹೊಂದದೆ ಉಳಿದಿದೆ ವಿದ್ಯಾರ್ಥಿಗಳ ಶ್ರಮ ವ್ಯಧಿವಾಗುತ್ತಿದೆ. ಇಂಗ್ಲಿಶ್ ಎಂಬುದು ಮಕ್ಕಳಿಗೆ ಕ್ಯಾರೆಟ್‌ಕದ ಕೌಶಲವಾಗಿದೆ.

ಭಾಷೆಯ ಕಲಿಕೆಗೆ ಅಗತ್ಯವಾದುದೇನು? ಜೈಪಚಾರಿಕ ಮತ್ತು ಅನೌಪಚಾರಿಕ ಭಾಷಾಕಲಿಕೆಗೆ ಕಲಿಕೆಯ ಸಂದರ್ಭ ಮತ್ತು ಕಲಿಕೆಗೆ ಅವಶ್ಯವಾದ ಪ್ರೇರಣೆ – ಇವರೆಡೂ ಅವಶ್ಯ. ಪ್ರೇರಣೆ ಆಂತರಿಕವಾಗಿದ್ದ ಜೈವಿಕ ನೆಲೆಗಳಿಂದ ಪ್ರೇರಿತವಾಗಿರುತ್ತದೆ. ಈ ಅಂಶದ ಮೇಲೆ ನಮ್ಮ ನಿಯಂತ್ರಣ ಕಡಿಮೆ ಅಥವಾ ಇಲ್ಲವೇ ಇಲ್ಲ. ಸಂದರ್ಭ ಸೃಷ್ಟಿಸುವುದು ಅವಶ್ಯ. ಇದರಲ್ಲಿ ಕಲಿಕೆಗೆ ಬೇಕಾದ ಮಾಹಿತಿಯನ್ನು ಮಕ್ಕಳಿಗೆ ಒದಗಿಸಬೇಕಾಗಿರುತ್ತದೆ. ಮನೆಮಾತನ್ನು ಜೈಪಚಾರಿಕವಾಗಿ ಶಾಲೆಯಲ್ಲಿ ಕಲಿಯುತ್ತಿರುವಾಗ ಮಕ್ಕಳಿಗೆ ಸಮಸ್ಯೆಗಳು ಹೆಚ್ಚಾಗಿರುವುದಿಲ್ಲ. ಏಕೆಂದರೆ ಮಾಹಿತಿಯು ತರಗತಿಯ ಒಳಗೆ ಮತ್ತು ಹೊರಗೆ ಧಾರಾಳವಾಗಿ ದೊರಕುತ್ತದೆ. ಆದರೆ ಇಂಗ್ಲಿಶ್ ಕಲಿಯಲು ಬೇಕಾದ ಮಾಹಿತಿ ಮುದ್ರಿತ ಪತ್ರವಾಗಿ ಮಾತ್ರ ಲಭ್ಯ. ಅದು ಕಲಿಕೆಗೆ ಸಾಕಾಗುವುದಿಲ್ಲ. ತರಗತಿಯ ಹೊರಗೆ ಇಂಗ್ಲಿಶ್ ಕಲಿಕೆಗೆ ದೊರಕುವ ಮಾಹಿತಿ ಎಲ್ಲಾರೂ ಸಮ ಪ್ರಮಾಣದಲ್ಲಿರುವುದಿಲ್ಲ. ಹೀಗಾಗಿ ಇಂಗ್ಲಿಶ್ ಕಲಿಕೆಗೆ ಅವಶ್ಯವಾದ ಸಂದರ್ಭವನ್ನು ಸೃಷ್ಟಿಸುವಲ್ಲಿ ಈವರೆಗೆ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ.

ಮಹ್ಕಳು ಭಾಷೆಯನ್ನು ಹೇಗೆ ಕಲಿಯುತ್ತಾರೆ ಎಂಬ ಬಗ್ಗೆ ಬಹುಮಟ್ಟಿಗೆ ನಮ್ಮ ಶಿಕ್ಷಣ ತಜ್ಜರಲ್ಲಿ ಇರುವ ತಿಳುವಳಿಕೆಯ ಪ್ರಮಾಣ ಕಮ್ಮಿ. ಅಥವಾ ತಪ್ಪ ತಿಳುವಳಿಕೆಯ ಪ್ರಮಾಣ ಹೆಚ್ಚು ಆ ಕಾರಣದಿಂದಲೇ ಶಾಲೆಗಳಲ್ಲಿ ಭಾಷಾಬೋಧನೆಗೂ ಗಣಿತ ಬೋಧನೆಗೂ ಏನು ವ್ಯಾತ್ಯಾಸವಿಲ್ಲ. ಒಂದು ವಿಷಯವನ್ನು ಬೋಧಿಸುವ ವಿಧಾನದಿಂದಲೇ ಇನ್ನೊಂದನ್ನು ಬೋಧಿಸುವುದು ಸಾಧ್ಯವೆಂದು ವಾದಿಸುತ್ತಾರೆ. ಈಚಿನ ಶೋಧಗಳು ಭಾಷೆಯ ಕಲಿಕೆಯು ಒಂದು ವಿಭಿನ್ನ ಪ್ರಕ್ರಿಯೆಯಿಂದು ತೋರಿಸಿಕೊಟ್ಟವೇ. ‘ಬುದ್ಧಿವಂತಿಕೆ’ ಎಂಬ ಸಾಮರ್ಥ್ಯಕ್ಕೆ ಭಾಷೆಯ ಕಲಿಕೆಯಲ್ಲಿ ಇರುವ ಪಾತ್ರ ಇಲ್ಲವೆನ್ನುವರಿಸುತ್ತಿರುವುದು ಅಂದರೆ ಗಣಿತ, ವಿಜ್ಞಾನ ಮುಂತಾದ ವಿಷಯಗಳ ಕಲಿಕೆ ಅವಶ್ಯವಾದ ಮೆದುಳಿನ ಸಾಮರ್ಥ್ಯಗಳು, ಪರಿಕರಗಳು ಭಾಷಾ ಕಲಿಕೆಗೆ ಅತ್ಯವಶ್ಯವಲ್ಲ. ಅಥವಾ ಭಾಷೆಯ ಕಲಿಕೆಗೆ ಅವಶ್ಯವಾದ ಬೇರೆಯೇ ಸಾಮರ್ಥ್ಯ ಮೆದುಳಿನಲ್ಲಿ ಇದೆ ಎಂಬುದು ಈಗ ಬಹುಮಾನವಾದ ವಿಷಯ. ಹೀಗಿರುವಾಗ ನಮ್ಮ ಕಲಿಕೆಯ ತಜ್ಜರು ಸಾರಾಸರಿಗಾಗಿ ಭಾಷೆಯ ಕಲಿಕೆಯನ್ನು ಎಲ್ಲ ಕಲಿಕೆಗಳ ಜಾಲದಲ್ಲೇ ತುರುಕುತ್ತಿರುವುದು ಎಷ್ಟು ಸಮರ್ಥನೀಯ?

### ಸಾಮಾಜಿಕ ಚರ್ಚರೆಯಾಗಿ ದಲಿತ ಭಾಷೆ

ಇಲ್ಲಿನ ಮಾತುಗಳು ಪ್ರಮೇಯದ ರೂಪದಲ್ಲಿ ಇರುತ್ತವೆಯೇ ಹೊರತು ನೀರಾಯರೂಪದಲ್ಲಿ ಇರುವುದಿಲ್ಲ. ಇಲ್ಲಿ ಮಂಡಿಸಲಿರುವ ಪ್ರಮೇಯಗಳನ್ನು ಚೆಚ್ಚಿಸಬಹುದು. ಏಕೆಂದರೆ ಅವು ಸಿಂಧುವಾದ ತಕ್ಷದಿಂದ ಕೂಡಿರುತ್ತವೆ. ಇಡೀ ಸಮಾಜದಲ್ಲಿರುವ ದಲಿತರ ಸಮಾಜ ಮತ್ತು ಭಾಷೆಗಳ ಸಂಬಂಧವನ್ನು ನೋಡುವುದಕ್ಕೆ ಯಾಕೆ ಕಾಲ ಈಗ ಪಕ್ಷವಾಗಿದೆ ಎನ್ನುವುದು ಕೂಡ ಬಹಳ ಮುಖ್ಯವಾದ ಸಮಸ್ಯೆ.

ಇಂಡಿಯಾದ ಸಮಾಜ, ಅಸಮಾನತೆಯ ಸಮಾಜ. ಹೀಗೆ ಹೇಳುವುದೂ ಒಂದು ಕ್ಷೇತ್ರವಾಗಿ ಬಿಟ್ಟಿದೆ. ಅಸಮಾನತೆಯನ್ನು ಕಂಡುಕೊಳ್ಳುವುದಕ್ಕೆ ಹಲವು ಗುರುತುಗಳನ್ನು ಈ ಸಮಾಜ ರೂಪಿಸಿಕೊಂಡಿದೆ. ಅವು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾದ ಮಾನದಂಡಗಳು ಇರಬಹುದು. ಯಾವ ಕಾರಣದಿಂದ ಈ ಅಸಮಾನತೆ ಉಂಟಾಗಿದೆ ಎಂಬುದು ಗಮನಿಸುವಂತಹ ಅಂಶ. ಹಣ ಇರಬಹುದು, ಜಾತಿ ಇರಬಹುದು, ಇವೆಲ್ಲವೂ ಅಸಮಾನತೆಗೆ ಕಾರಣವಿರಬಹುದು. ಇವುಗಳಲ್ಲಿ ಭಾಷೆ ಎಲ್ಲಿ ನಿಲ್ಲುತ್ತದೆ? ಭಾಷೆಯು ಒಂದು ಗುರುತಾಗಿ ಬಳಕೆಯಾಗುತ್ತದೆ. ಹಾಗೆ ಕನ್ನಡ ಸಮಾಜ ಬಹಳ ಹಿಂದಿನಿಂದಲೂ ರೂಪಿಸಿಕೊಂಡು ಬಂದ ಹಾಗೆ ಕಾಣಿಸುತ್ತದೆ. 10ನೇ ಶತಮಾನದ ಕನ್ನಡದ ಕವಿ

ಪಂಪ ‘ವಿಕರ್ಮಾಜುನ ವಿಜಯ’ದಲ್ಲಿ ದೋಷನ ಬಾಯಿಂದ ಒಂದು ಮಾತನ್ನು ಆಡಿಸುತ್ತಾನೆ: ‘ಕುಲಮಂ ನಾಲಗೆ ತುಬ್ಬವರ್ವೋಲ್’. (ನಾಲಗೆ ಕುಲವನ್ನು ಹೊರಹಾಕುವ ಹಾಗೆ). ನಾಲಗೆ ಕುಲವನ್ನು ಹೊರ ಹಾಕುತ್ತದೆ ಎನ್ನುವುದು/ಆ ಮಾತಿನ ಸತ್ಯವಲ್ಲ, ಮಾತಿನ ಮೂಲಕ ಕುಲವನ್ನು ನಾವು ಗುರುತಿಸುತ್ತೇವೆ ಎನ್ನುವುದು ಸತ್ಯ. ನಮ್ಮ ಮಾತಿನಲ್ಲಿ ನಮ್ಮ ಕುಲ ಇರುತ್ತದೆ ಅಂತ ಅಲ್ಲ. ಕುಲವನ್ನು, ಜಾತಿಯನ್ನು ಗುರುತಿಸುವುದಕ್ಕೆ ಮಾತನ್ನು ಒಂದು ಸಾಧನವಾಗಿ ಒಳಗೊಂಡಿರುತ್ತೇವೆ. ಅದು ಇಂದಿಗೂ ಕೂಡ ನಿಜ. ಅಸಮಾನತೆಯನ್ನು, ಸಾಮಾಜಿಕರಣವನ್ನು ಗುರುತಿಸುವುದಕ್ಕೆ ಭಾಷೆಯನ್ನು ಒಂದು ಚಹರೆಯಾಗಿ ಇಟ್ಟಕೊಳ್ಳಲಾಗಿದೆ. ಭಾಷೆಯೋಂದೇ ಪ್ರಮುಖವಾದ ಅಂಶವಲ್ಲ. ಆದರೆ ಎಷ್ಟೋ ಸಂದರ್ಭದಲ್ಲಿ ಈ ಗುರುತುಗಳೇ ಕಾರಣಗಳಾಗಿಬಿಡುತ್ತವೆ. ಅಸಮಾನತೆಗೆ ಯಾವುದು ಗುರುತಾಗಿರುತ್ತದೋ, ಅಸಮಾನತೆಗೆ ಅದೇ ಕಾರಣವಾಗಿಬಿಡುತ್ತದೆ. ಈ ವಿಪರ್ಯಾಸದಲ್ಲಿ 20ನೇ ಶತಮಾನದ ದಲಿತರ ಮತ್ತು ಭಾಷೆಯ ಸಂಬಂಧ ರೂಪಗೊಂಡಿದೆ. ಯಾವುದು ಕೇವಲ ಅಸಮಾನತೆಯ ಚಹರೆಯಾಗಿ ಇತ್ತೋ ಅದು ಅಸಮಾನತೆಗೆ ಕಾರಣವಾಗಿಬಿಟ್ಟಿದೆ ಎನ್ನುವುದು ನಾನು ಮಂಡಿಸುವಂತಹ ಪ್ರಮೇಯ. ಮುಂದೆ ಕೆಲವು ವಿಚಾರಗಳಾದ ಈ ಪ್ರಮೇಯವನ್ನು ಸಮರ್ಥಸುವುದಕ್ಕೆ ಇಟ್ಟಪಡುತ್ತೇನೆ.

ಭಾಷೆ ಮತ್ತು ದಲಿತರ ಸಂಬಂಧವನ್ನು ಸಾಮಾನ್ಯವಾಗಿ ಮೂರು ತರಹ ನೋಡಬಹುದು. 1. ಕನ್ನಡಭಾಷೆಯಲ್ಲಿ ಹೇಗೆ ದಲಿತರ ಪ್ರತಿನಿಧಿಕರಣಗೊಂಡಿದ್ದಾರೆ. 2. ದಲಿತರು ಮತ್ತು ಭಾಷೆಯ ಸಂಬಂಧ ಯಾವ ತರಹದ್ದು? 3. ದಲಿತರ ಭಾಷೆ ಸ್ವಲ್ಪ ಏರಡನೆಯ ಅಂಶದ ಬಗ್ಗೆ ಹೆಚ್ಚು ಒತ್ತುಕೊಟ್ಟಿ ವಿಚಾರ ಮಂಡಿಸುವ ಪ್ರಯತ್ನ ಮಾಡಲಾಗುವುದು. ದಲಿತರ ಭಾಷೆಯ ಬಗೆಗೆ ಕೆಲವು ಪ್ರಾಸಂಗಿಕವಾದ ಮಾತುಗಳನ್ನು ಆಡಬಹುದು.

ಸುಮಾರು ನಾಲ್ಕು ದಶಕಗಳ ಹಿಂದೆ ಲೋಹಿಯಾ ಅವರು ಭಾರತೀಯ ಸಮಾಜದ ಬಗ್ಗೆ ವ್ಯಾಖ್ಯೆಯನ್ನು ಕೊಡುತ್ತಾ ಸಾಮಾಜಿಕ ಮೇಲೊಜಲನೆಗೆ ಬೇಕಾಗುವ ಮೂರು ಅಂಶಗಳನ್ನು ಕುರಿತು ಮಾತನಾಡಿದ್ದಾರೆ. ಒಂದು: ಮೇಲ್ಲಾಜ್ತಿ, ಎರಡು: ಸಂಪತ್ತಿ ಮತ್ತು ಮೂರು: ಇಂಗ್ಲಿಷ್ ಭಾಷೆ. ಈ ಮೂರೂ ಇದ್ದರೆ ಈ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗಬಹುದು ಎಂದಿದ್ದಾರೆ. ಏವತ್ತು ವರ್ಷ ಆದಮೇಲೂ ಕೂಡ ಈ ಮಾತನ್ನು ಹಾಗೆಯೇ ರಿಫೀಷ್ ಮಾಡುತ್ತಾ ಇದ್ದೇವೆ. ಆದರೆ ವಾಸ್ತವವಾಗಿ ಕಳೆದು ನಲವತ್ತು ಏವತ್ತು ವರ್ಷಗಳಲ್ಲಿ ಈ ಮೂರು ಅಂಶಗಳಲ್ಲಿ, ಯಾವ ಅಂಶ, ಯಾವ ಅಂಶದ ಜೊತೆಗೆ ಬೆರೆತು, ಯಾವ ತರಹದ ಚಲನೆ ಉಂಟಾಗಿದೆ ಎನ್ನುವುದನ್ನು ಕುರಿತು ನಾವಿನ್ನೂ ಜೆರ್ಫ್ ಮಾಡಿಲ್ಲ. ಈ ಮೂರರಲ್ಲಿ ಯಾವುದಾದರೂ

ಎರಡು ಇದ್ದು, ಇನ್ನು ಯಾವುದಾದರೂ ಒಂದು ಇಲ್ಲಿದಿದ್ದರೆ ಅಥವಾ ಎರಡು ಇಲ್ಲದೆ ಇದ್ದರೆ ಏನಾಗುತ್ತದೆ, ಯಾವಯಾವ ರೀತಿ ಚಲನೆಯಾಗುತ್ತದೆ ಎಂಬುದನ್ನು ಕೊಲಂಕಷ್ವಾಗಿ ಅಧ್ಯಯನ ಮಾಡಿದಂತಿಲ್ಲ. ಇಂಗ್ಲಿಷ್ ಮತ್ತು ದೇಶೀಯಭಾಷೆಗಳ ನಡುವೆ ಹಿಂದಿಭಾಷೆ ಒಂದು ಸೇರಿದರೆ ಏನಾಗಬಹುದು? ದೇಶೀಯ ಭಾಷೆಯಲ್ಲಿರುವ ಪ್ರಭೇದಗಳ ನಡುವೆ ಸಂಬಂಧ ಯಾವರೀತಿ ರೂಪಗೊಳ್ಳುತ್ತದೆ? ಏಕೆಂದರೆ ಜಾತಿ ಎನ್ನುವುದು ಸ್ಥಿರ. ಅದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಕ್ಕೆ ಅಗುವುದಿಲ್ಲ. ಸಂಪತ್ತು ಅಥವಾ ಹಣದಲ್ಲಿ ಚಲನೆ ಸಾಧ್ಯ. ಭಾಷೆ ಎಂದರೇನು? ಭಾಷೆಯನ್ನು ಸಂಪತ್ತು ಮತ್ತು ಜಾತಿಗಳ ಸಂಬಂಧದಲ್ಲಿ ಹೇಗೆ ನೋಡಬೇಕು? ಇಲ್ಲಿ ಪಲ್ಲಟಗಳು ಸಾಧ್ಯವಿದೆಯೇ? ಆಯ್ದುಗಳು ಸಾಧ್ಯವಿದೆಯೇ? ಆಯ್ದುಯಿದ್ದರೆ ಅದು ಸಾಮಾಜಿಕವಾದದ್ದೆ ಅಥವಾ ವೈಯಕ್ತಿಕವಾದದ್ದೇ? ವೈಯಕ್ತಿಕವಾಗಿದ್ದಾಗ ವ್ಯಕ್ತಿಗತವಾದ ಸವಲತ್ತುಗಳೇನು? ಇವುಗಳೆಲ್ಲವನ್ನೂ ಕೂಡ ನಾವು ಪರಿಶೀಲಿಸಿ ನೋಡಿಯೇ ಇಲ್ಲ. ಲೋಹಿಯ ಕೊಟ್ಟಿ ಚೌಕಟ್ಟಿ ಅಧ್ಯಾತ್ಮವಾಗಿದೆ. ಇಂತಹ ಚೌಕಟ್ಟಿ ಸ್ವಾತಂತ್ಯೋತ್ತರ ಭಾರತದಲ್ಲಿ ಹೇಗೆ ಕಾರ್ಯಶೀಲವಾಗಿದೆ ಎಂಬುದನ್ನು ವಿಶ್ಲೇಷಣೆ ವಾಡಿಲ್ಲ. ವಿಶ್ಲೇಷಣೆ ವಾಡಿದರೆ ಬಹಳ ಕುಶಾಹಲಕಾರಿಯಾದ ಸಂಗತಿಗಳು ನಮಗೆ ಗೋಚರವಾಗುತ್ತವೆ.

ದಲಿತರು ಮತ್ತು ಭಾಷೆ ಎನ್ನುವಾಗ, ಚರ್ಚೆಯನ್ನು ಬೆಳೆಸುವುದಕ್ಕಾಗಿ ದಲಿತರು ಮತ್ತು ಕನ್ನಡ ಅಥವಾ ದಲಿತರ ಕನ್ನಡ ಎಂದೇ ಬಳಕೆ ಮಾಡುತ್ತೇನೆ. ದಲಿತರು ಆದುವ ಕನ್ನಡ ಯಾವ ತರಹದ್ದು? ದಲಿತರಿಗೊಂದು ಕನ್ನಡ ಇದೆಯೇ? ದಲಿತರ ಮಾತಿನ ಕನ್ನಡವನ್ನು ಅವರ ಜಹರೆಯ ಕನ್ನಡಭಾಷೆಯಾಗಿ ಪರಿಗಣಿಸಲಾಗಿದೆ. ದಲಿತ ಆದ್ದರಿಂದ ಅವರು ಆ ರೀತಿ ಕನ್ನಡವನ್ನು ಮಾತನಾಡುತ್ತಾ ಇದ್ದಾರೆ ಎಂದು ಗುರುತಿಸುತ್ತಿದ್ದೇವೆ. ಸ್ವಾತಂತ್ಯೋತ್ತರ ಕಾಲದಲ್ಲಿ ದಲಿತರು ತಾವು ಆದುವ ಕನ್ನಡವನ್ನು ಸಂಪೂರ್ಣವಾಗಿ ಕಳೆದುಕೊಳ್ಳಬೇಕೆಂಬ ಒತ್ತಾಯ ಇತ್ತು. ಅಂದರೆ ಕನ್ನಡಭಾಷೆಯಲ್ಲಿ ಶಿಷ್ಟ ಅಥವಾ ಪ್ರಮಾಣ ಮಾದರಿಗೆ ಹೊಂದಿಕೊಳ್ಳಬೇಕೆಂಬ ಒತ್ತಾಯ ಬಲವಾಗಿತ್ತು. ಹೇಗೆ ಹೆದ್ದಾರಿಯನ್ನು ಸೇರಬೇಕು ಎಂದರೆ ನೀವು ಸಂಪೂರ್ಣ ನಿಮ್ಮ ಭಾಷೆಯ ಸ್ವಾತಂತ್ರ್ಯ ಬಿಡಬೇಕು. ಹೆಚ್ಚು ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಮುಂಚಲನೆಯನ್ನು ಹೇಗೆ ಗುರುತಿಸಿದ್ದೇವೆ ಎಂದರೆ, ಅವರು ಮಾತನಾಡುತ್ತಾ ಇದ್ದರೆ ಆ ವ್ಯಕ್ತಿ ತಮ್ಮ ಸಾಮಾಜಿಕ ಹಿನ್ನೆಲೆ ಸೂಚಿಸುವ ಭಾಷೆಯನ್ನು ಬಿಟ್ಟುಕೊಟ್ಟಿದ್ದನ್ನು ಗುರುತಿಸುವ ಮೂಲಕ. ಈ ವಿಚಾರ, ಕನಾರ್ಟಕದಲ್ಲಿರುವ ಅಲ್ಲಸಂಶೋಧನಾ ಅನ್ವಯಿಸುತ್ತದೆ. ಒಬ್ಬ ಮುಸ್ಲಿಂ ಕನ್ನಡ ಮಾತನಾಡುತ್ತಾ ಇದ್ದರೆ ಆತ ಮುಸ್ಲಿಂ/ ಸಾಬಿ ಅಂತ ಗೊತ್ತಾಗುವುದೇ ಇಲ್ಲ. ಅಷ್ಟು ಚನ್ನಾಗಿ ಕನ್ನಡ ಮಾತನಾಡುತ್ತಾರೆ

ಎಂದುಬಿಡುತ್ತೇವೆ. ಅಂದರೆ ತನ್ನ ಉದ್ಯಭಾಷೆಯ ನೆಲೆಯಿಂದ ರೂಪಗೊಂಡ ಕನ್ನಡವನ್ನು ಕಳೆದುಕೊಂಡು ತನ್ನ ಚಹರೆಯನ್ನು ಬಿಟ್ಟುಕೊಡಬೇಕು. ಆಗ ಮಾತ್ರ ಮೈನ್‌ಸ್ಟ್ರೀಮ್ ಒಳಗಡೆ ಇದ್ದಾರೆ ಅಥವಾ ಪರವಾಗಿದ್ದಾರೆ ಎನ್ನುತ್ತೇವೆ. ಈ ಒತ್ತಾಯಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿಯೂ ಹಲವು ನೆಲೆಗಳಲ್ಲಿ ದಲಿತರ ಮೇಲೆ ಇತ್ತು.

ಎರಡನೇ ಆಯ್ದು ಎಂದರೆ ಕೆಲವು ಬಳಕೆಯ ವಲಯಗಳಲ್ಲಿ ನಿಮ್ಮ ಪ್ರಭೇದದ ಕನ್ನಡವನ್ನು ಉಳಿಸಿಕೊಳ್ಳಬಹುದು. ಇನ್ನು ಕೆಲವು ವಲಯಗಳಲ್ಲಿ ಪ್ರಮಾಣ ಕನ್ನಡವನ್ನು ಬಳಕೆ ಮಾಡಬೇಕು ಎಂಬ ನಿರ್ಧಾರ. ಅಂದರೆ ಪ್ರಮಾಣಕನ್ನಡದ ಹೆದ್ದಾರಿಗುಂಟು ಸಾಗುವಂತಹದು. ಸಾಮಾಜಿಕ ಪ್ರಭೇದ ಹೆದ್ದಾರಿಯಲ್ಲಿ ಸಾಗುವಂತಹದ್ದಲ್ಲ. ಆದರೆ ನಿಮ್ಮ ಕನ್ನಡವನ್ನು ನಿರ್ಬಂಧಿತ ವಲಯಗಳಲ್ಲಿ ಬಳಸಿಕೊಳ್ಳಬೇಕು. ಈ ಆಯ್ದುಯನ್ನು ಕೂಡ ಕೆಲವು ಕಾಲ ಕೊಟ್ಟಂತೆ ಕಾಣುತ್ತದೆ.

ಆದರೆ ಎರಡು ದಶಗಳಲ್ಲಿ ನಡೆದಿರುವಂತಹ ಬಹಳ ಮುಖ್ಯ ಪಲ್ಲವಪೆಂದರೆ ಚಹರೆಯನ್ನು ಉಳಿಸಿಕೊಳ್ಳುವ ಕಡೆಗೆ ಇದೆ; ಸಂಪೂರ್ಣವಾಗಿ ಕಳೆದುಕೊಳ್ಳುವ ಕಡೆಗೆ ಇಲ್ಲ. ಚಹರೆ ಸಂಪೂರ್ಣವಾಗಿ ರಕ್ಷಿಸಿಕೊಳ್ಳುವಂತಹದು, ಉಳಿಸಿಕೊಳ್ಳುವಂತಹದು. ಹೀಗೆ ಉಳಿಸಿಕೊಳ್ಳಬೇಕು ಎನ್ನುವುದರ ಕಡೆಗೆ ಬಹಳ ಮುಖ್ಯವಾದ ಚಲನೆಯನ್ನು ಗಮನಿಸಿದ್ದೇವೆ. ಇದು ಭಾಷೆಗೆ ಮಾತ್ರ ಸಂಬಂಧಪಟ್ಟಂತಹ ಅಲ್ಲ. ಇಡೀ ದಲಿತ ಸಮುದಾಯದಲ್ಲಾಗುವ ಬದಲಾವಣೆಯನ್ನೇ ಈಗ ಗಮನಿಸಬಹುದು.

ಯಾವುದು ಲಜ್ಜೆಯ ವಿಷಯವಾಗಿತ್ತೋ. ಅದು ಹೆಮ್ಮೆಯ ವಿಷಯವಾಗಿದೆ. ದಲಿತ ಎನ್ನುವುದು ಲಜ್ಜೆಯ ವಿಷಯವಾಗಿತ್ತು. ಅದು ಹೆಮ್ಮೆಯ ವಿಷಯವಾಗಿ ಪರಿವರ್ತನೆ ಆಗಿದೆ. ಅದು ಅಧಿಕೃತತೆಯ ವಿಷಯವಾಗಿ ಪರಿವರ್ತನೆ ಆಗಿದೆ. ಆ ಚಹರೆಯನ್ನು ಕಾಯ್ದುಕೊಳ್ಳುವ, ಉಳಿಸಿಕೊಳ್ಳುವ, ರಕ್ಷಿಸಿಕೊಳ್ಳುವ ಕಡೆಗೆ ಬದಲಾವಣೆ ಆಗುತ್ತದೆ. ಈ ಮೂರು ಆಯ್ದುಗಳನ್ನು ಕೇಂದ್ರ 60-70ರ ದಶಕದಿಂದ ಜನಸಾಮಾನ್ಯರ ಮುಂದೆ ಇಟ್ಟಿದ್ದೇವೆ. ಈ ಕಾಯ್ದುಕೊಳ್ಳುವುದರ ಬಗೆಗೆ, ಮರುಸ್ಥಾಪಿಸುವುದರ ಬಗೆಗೆ, ನಾನು ಹೆಚ್ಚು ವಿವರಣೆಯನ್ನು ಕೊಡುತ್ತೇನೆ. ಉಳಿದೆರಡರ ಬಗೆ ಮುಂದೇನಾಗುತ್ತದೆ ಎಂದು ಕಾಯ್ದು ನೋಡೋಣ. ಈಗ ಕನ್ನಡದ ಸಮಸ್ಯೆಯನ್ನು ಜಾಗತಿಕ ನೆಲೆಯ ಮುಖಾಂತರ ನೋಡೋಣ. ಇಂಥದೇ ಪಸಂಗ ಬೇರೆ ಬೇರೆ ಸಂದರ್ಭಗಳಲ್ಲಿ ಯಾವ ಬಗೆಯ ಪತ್ತಿಕೆಯಿ ಪಡೆದಿದೆ ಎಂಬುದನ್ನು ನೋಡಬಹುದು. ಒಂದರಡು ನಿದರ್ಶನಗಳನ್ನು ನಿಮ್ಮ ಮುಂದೆ ಇಡುವುದಕ್ಕೆ ಪ್ರಯತ್ನ ಪಡುತ್ತೇನೆ.

ಒಂದು : ಇಂಗ್ಲಿಷ್‌ನ ಒಂದು ಪರ್ಭೇದವನ್ನು ಮಾತನಾಡುತ್ತಾ ಇದ್ದ ಕಮ್ಮಜನರ ಬಗೆಗೆ ಒಂದು ಮಾಹಿತಿಯನ್ನು ಕೊಡುವುದಕ್ಕೆ ಇಷ್ಟಪಡುತ್ತೇನೆ. ಕಮ್ಮಜನರ ಮಕ್ಕಳು ಮಾತನಾಡುತ್ತಿದ್ದ ಪರ್ಭೇದವನ್ನು ಬಳಸ್ಕೊ ವೆರ್ಬೆಟ್ ಆಫ್ ಇಂಗ್ಲಿಷ್ ಅಂತ ಕರೆಯುತ್ತಿದ್ದರು. ಆದರೆ ಅವರ ಜತೆಯಲ್ಲಿ ಕುಳಿತುಕೊಂಡು ಓದುತ್ತಿದ್ದ ಶೈತವರ್ಣೀಯ ಮಕ್ಕಳು ಬಳಸುತ್ತಿದ್ದ ಪರ್ಭೇದ ಬೇರೆಯಾಗಿತ್ತು. ಕಮ್ಮಮಕ್ಕಳಿಗೆ ಶಾಲೆಯಲ್ಲಿ ಕಲಿಸುತ್ತಿದ್ದ ಭಾಷೆ ಮತ್ತು ಶೈಕ್ಷಣಿಕ ವಲಯದಲ್ಲಿ ನೆಲೆಗೊಳಿಸುತ್ತಿದ್ದ ಭಾಷೆ ಬೇರೆಯಾಯಿತು. ಆ ಭಾಷಾ ಪರ್ಭೇದದ ಬಳಕೆ ಮತ್ತು ಸಾಧ್ಯತೆ ಬಿಳಿ ಮಕ್ಕಳಿಗೆ ಇದ್ದಷ್ಟು ಕಮ್ಮ ಮಕ್ಕಳಿಗೆ ಇರುತ್ತಿರಲ್ಲ. ಅಂದರೆ ಅವರ ಬೇರೆಂದು ಭಾಷೆಯನ್ನು ಕಲಿಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅದನ್ನು ಕೆಲವು ಶಿಕ್ಷಣತಜ್ಞರು ಗಮನಿಸಿದರು.

ಒಂದು ವಿಚಿತ್ರವಾದ ಕೇಸು. 1979ರಲ್ಲಿ ಅಮೆರಿಕಾದ ರಾಜ್ಯ ಆನ್ ಹಾಬರ್ ಉರಿನಲ್ಲಿ. ಅಲ್ಲಿಯ ಶಾಲೆಯ ಆಡಳಿತ ಮಂಡಳಿಯ ಮೇಲೆ ಕಮ್ಮ ಮಕ್ಕಳ 25 ಜನ ತಂದೆತಾಯಂದಿರು ಒಂದು ಕೇಸು ಹಾಕಿದರು. ನಮ್ಮ ಮಕ್ಕಳು ಶಾಲೆಗೆ ಹೋಗುವಾಗ ಮಾತನಾಡುತ್ತಿದ್ದ ಇಂಗ್ಲಿಷ್, ಶಾಲೆಯಲ್ಲಿ ಅಧ್ಯಾಪಕರು ಮತ್ತು ಇತರ ಮಕ್ಕಳು ಬಳಸುವ ಇಂಗ್ಲಿಷ್ ಬೇರೆ ಬೇರೆಯಾಗಿವೆ. ಇದರಿಂದ ನಮ್ಮ ಮಕ್ಕಳ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ವಾದಿಸಿದರು. ನ್ಯಾಯಾಲಯಕ್ಕೆ ಹಲವು ಜ್ಞಾನಶಿಸ್ತಗಳ ತಜ್ಞರನ್ನು ಕರೆಯಿಸಿದರು. (ಸಾರ್ವಜನಿಕರು, ಆಡಳಿತ ಮಂಡಳಿ, ಸಮಾಜಶಾಸ್ತ್ರಜ್ಞರು, ಶಿಕ್ಷಣತಜ್ಞರು, ಭಾಷಾಶಾಸ್ತ್ರಜ್ಞರು ಮುಂತಾದವರು) ಕೊನೆಯಲ್ಲಿ ಆ ಕೇಸನ್ನು ನ್ಯಾಯಾಲಯ ಒಪ್ಪಿಕೊಂಡು ಒಂದು ತೀರ್ಣನ್ನು ನೀಡಿತು. ಕಮ್ಮ ಮಕ್ಕಳು disadvantageous positionನಲ್ಲಿ ಇದ್ದಾರೆ ಎಂದು ಒಪ್ಪಿತು. ನಾನು ಈ ಪದವನ್ನು ಬಹಳ ಎಚ್ಚರಿಕೆಯಿಂದ ಬಳಕೆ ಮಾಡುತ್ತಾ ಇದ್ದೇನೆ. ಇದನ್ನು ಒಪ್ಪಿಕೊಂಡು ಶಾಲೆಯ ಆಡಳಿತ ಮಂಡಳಿಗೆ ಒಂದು ನಿರ್ದೇಶನವನ್ನು ಕೊಟ್ಟರು. ಅದು ಬಹಳ ಕುಶಾಹಲಕಾರಿಯಾಗಿದೆ. ಅದೇನೆಂದರೆ ಶಾಲೆಗೆ ಬರುತ್ತಿರುವ ಈ ಕಮ್ಮಮಕ್ಕಳಿಗೆ ಒಂದು ವಿಶೇಷ ತರಬೇತಿಯೊಂದನ್ನು ಪ್ರಾರಂಭಿಸಿ ಬಿಳಿಯ ಮಕ್ಕಳು ಮಾತನಾಡುತ್ತಿರುವ ಇಂಗ್ಲಿಷನ್ನು ಕಲಿಸಬೇಕು ಎಂದು. 25 ವರ್ಷದ ನಂತರ ಅಂದರೆ 2004ರಲ್ಲಿ ಒಂದು ಪುನರ್ಮಾಲು ಮಾಡಿದರು. ಅಂದರೆ ಕಮ್ಮಜನರ ಮಕ್ಕಳ ಪರ ಹೋರಾಟ ನಡೆಸಿದವರೆಲ್ಲರೂ ಒಂದು ಕಡೆ ಸೇರಿ ಈ 25 ವರ್ಷಗಳಲ್ಲಿ ಏನಾಯಿತು ಎಂದು ಚಕ್ರ ಮಾಡಿದರು. 25 ವರ್ಷ ಹಿಂದೆ ಕೊಟ್ಟಿದ್ದಂತಹ ತೀರ್ಣನ ಪರಿಣಾಮವೇಗಿತ್ತು ಅಂದರೆ, ಬಿಳಿಯರ ಇಂಗ್ಲಿಷ್‌ಗೆ ಹತ್ತಿರವಾಗಿದ ಹೋರಾಟ ಶೈಕ್ಷಣಿಕ ಉನ್ನತಿರೆಣಿ ಅಥವಾ ಸಬಲೀಕರಣ ಸಾಧ್ಯವಾಗುವುದಿಲ್ಲ. ಅಂದರೆ ನಮ್ಮ ಭಾಷೆ ಚಹರೆ ಕಳೆದುಕೊಳ್ಳುವ ಹೋರಣೆ

ನಮ್ಮ ಉನ್ನತಿ ಸಾಧ್ಯವಿಲ್ಲ ಎಂದಾಯ್ತು. ನಾನ್ಯಾಯಾಲಯ ಕೊಟ್ಟಿ ತೀರ್ಪಿನ ನಿರ್ಣಯ ಮಾತ್ರ ವಿಚಿತವಾಗಿತ್ತು. ಅದರ ಪರಿಣಾಮದಿಂದ ಬೇಕಾದಪ್ಪು ಬದಲಾವಣೆ ಆದವು. ಯುರೋಪಿನಲ್ಲಿ ಕೂಡ ಬದಲಾವಣೆ ಆದವು. ಅದೇನೆಂದರೆ ಶಾಲೆಯಲ್ಲಿ ಕಲಿಯವ ಮಕ್ಕಳಿಗೆ ಅವರ ಉಪಭಾಷೆಯಲ್ಲಿ ಶಿಕ್ಷಣ ಕೊಡಬೇಕು ಎಂದರು. ಇದಕ್ಕೆ ತೀವ್ರವಾದ ವಿರೋಧ ಪಾಲಕರಿಂದ ಒಂತು.

ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಭಾರತ ಸರ್ಕಾರದ ಆದೇಶದ ಮೇರೆಗೆ ಇಂತಹ ಒಂದು ಪರೋಗ ಮಾಡಲಾಯಿತು. ಅಂದರೆ ಕನ್ನಡವನ್ನು ಕಲಿಸುವ ಸೋಲಿಗ ಮತ್ತು ಜೇನುಕುರುಬ ಮಕ್ಕಳಿಗೆ ಅವರಾದುವ ಉಪಭಾಷೆಯಲ್ಲಿ ಪತ್ಯಾಸ್ತಕ ತಯಾರಿಸಿ ಕಲಿಸಲಾಯಿತು. ಅದಕ್ಕೆ ತೀವ್ರವಾದ ವಿರೋಧ ಒಂದುದು ಆ ಸಮುದಾಯದಿಂದಲೇ. ಅವರು ಮೇಲ್ವಿಗಳ ಅಂದರೆ ಸಾಮಾಜಿಕವಾಗಿ ಮನ್ನಣ ಪಡೆದಿರುವಂತಹ ಭಾಷೆಯಲ್ಲಿ ಕಲಿಸದೆ ನಮ್ಮ ಮಕ್ಕಳು ಮನೆಯಲ್ಲಿ ಮಾತನಾಡುವ ಕನ್ನಡದಲ್ಲಿ ಬೋಧಿಸಿದರೆ ನಮ್ಮ ಮಕ್ಕಳು ಶಾಲೆಗೆ ಏಕ ಬರಬೇಕು ಎಂಬ ಪ್ರಶ್ನೆ ಹಾಕಿದರು. ದಣ್ಣಣ ಆಫಿಕಾದಲ್ಲಿ ಇದೇ ರೀತಿ ಆಯ್ತು. ಆಫಿಕಾದಲ್ಲಿ ಇಂಗ್ಲಿಶ್ ಬದಲು ಆಫಿಕಾನೋನಲ್ಲಿ ಶಿಕ್ಷಣ ಕೊಡಬೇಕು ಎಂದಾಗ ಆಫಿಕದ ಜನತೆ ಆಫಿಕಾನೋ ಎನ್ನುವ ಭಾಷೆಯನ್ನೇ ವಿರೋಧಿಸಿದರು. ನಮಗೆ ಇಂಗ್ಲಿಶೋನಲ್ಲಿ ಶಿಕ್ಷಣ ಬೇಕು. ಆಫಿಕಾನೋನಲ್ಲಿ ಬೇಡ ಎಂದು. ಆಮೇಲೆ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು.

ಅಮೆರಿಕಾದಲ್ಲಿ ಇಂದಿಗೂ ಆಯಾ ಸಾಮಾಜಿಕ ವರ್ಗದ ಮಕ್ಕಳಿಗೆ ಅವರಾದುವ ಪ್ರಭೇದಗಳಲ್ಲಿ ಶಿಕ್ಷಣ ನೀಡಬೇಕು ಎಂಬ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ತೀರಾ ಈಚೆಗೆ ಒಂದು ಸಂಶೋಧನೆಯಲ್ಲಿ ಒಂದು ಸಂಗತಿ ತೀಳಿದುಬಂದಿದೆ. ಅಂದರೆ ಶೈಕ್ಷಣಿಕವಾಗಿ ಮಕ್ಕಳು ಹಿಂದುಳಿದಿರುವುದಕ್ಕೆ ಕಾರಣ, ಎರಡು ಉಪಭಾಷೆಗಳ ನಡುವೆ ಇರುವ ವ್ಯತ್ಯಾಸವಲ್ಲ; ಅದರ ಬದಲು ಒಂದು ಉಪಭಾಷೆಯನ್ನು ಇನ್ನೊಂದು ಉಪಭಾಷೆಯ ಎದುರಿಗೆ ತರತಮಭಾವದಿಂದ ನೋಡುವಂತಹದು. ಉಪಭಾಷೆಯ ನಿರಾಕರಣ ಸಮಸ್ಯೆಯೇ ಹೊರತು ಅವುಗಳ ನಡುವೆ ಇರುವ ವ್ಯತ್ಯಾಸವಲ್ಲ, ಅಂದರೆ ದಲಿತರು ಮಾತನಾಡುವ ಕನ್ನಡ, ಮೇಲ್ವಿಚಿಯವರು ಮಾತನಾಡುವ ಕನ್ನಡ ಅಥವಾ ಶಿಷ್ಟಕನ್ನಡದ ನಡುವೆ ಇರುವ ವ್ಯತ್ಯಾಸ ಶೈಕ್ಷಣಿಕವಾಗಿ ಬಹಳ ಮುಖ್ಯವಾಗಿಲ್ಲ. ಆದರೆ ದಲಿತರು ತಮ್ಮ ಕನ್ನಡವನ್ನು ಕಳೆದುಕೊಳ್ಳಬೇಕು. ಅದನ್ನು ಬಿಟ್ಟುಕೊಡಬೇಕು. ಅದು ನಾಜಿಕೆಯ ಸಂಗತಿ ಎನ್ನುವ ರೀತಿಯಲ್ಲಿ ಅದನ್ನು ಬಹಿಷ್ಕರಿಸತಕ್ಕದ್ದು; ಅದನ್ನು ಕೇಳು ಎಂದು ಸ್ಥಿರೀಕರಣ ಮಾಡುವುದು; ಅದನ್ನು ಚೌಕಟ್ಟನ ಹೊರಗಡೆ ಇಡುವಂತಹದ್ದು – ಇದು ಶೈಕ್ಷಣಿಕವಾಗಿ

ಹಿಂದುಳಿದಿರುವುದಕ್ಕೆ ಮುಖ್ಯವಾದ ಕಾರಣವಾಗಿರುತ್ತದೆ. ಅಂದರೆ ಬೆರಳು ಮಾಡಿ ಇದು ಈ ಕನ್ನಡ ಅಂದರೆ, ಶ, ಷ ಮತ್ತು ಸಗಳ ನಡುವೆ ಭೇದವಿರಬೇಕು. 'ಶ' ಉಚ್ಛಾರ ಮಾಡುವ ಕಂತೆ 'ಸ' ಉಚ್ಛರಿಸ ಬಾರದು. 'ಷ' ಎಂದು ಉಚ್ಛರಿಸಲೆಬೇಕೆಂದು ದಲಿತರ ಮೇಲೆ ಒತ್ತಡ ಹೇರಲಾಗುತ್ತದೆ. 'ಷ' ಹೇಳುವ ಕಂತೆಗಳಲ್ಲಿ 'ಸ' ಹೇಳಿದರೆ, ಅದು ಅಶುದ್ಧವಾದ ಅವಮಾನದ (ಗಾಮ್ಯ, ತಪ್ಪಕನ್ನಡ) ಸಂಗತಿ ಎಂದು ತಿಳಿಯಲಾಗಿದೆ. 'ವಿಷ' ಎಂದು ಹೇಳುವುದನ್ನು 'ಇಸ' ಎಂದರೆ ಅಶುದ್ಧ ಕನ್ನಡ, ಗಾಮ್ಯ ಕನ್ನಡ. ಅದು 'ವಿಷ' ಎಂದೆ ಇರಬೇಕು 'ಇಸ' ಎನ್ನುವುದು ಅವಮಾನದ ಸಂಗತಿಯಾಗಿದೆ. ಇದು ಕನ್ನಡದಲ್ಲಿ ನಡೆದರೂ ಜಗತ್ತಿನಾದ್ಯಂತ ಈ ಮಾದರಿ ಚರ್ಚೆಗಳು ನಡೆಯುತ್ತಿವೆ. ನಾನು ಕನ್ನಡ ನಿರ್ದರ್ಶನಗಳ ಮೂಲಕ ನಿಮ್ಮ ಗಮನಕ್ಕೆ ತರುತ್ತು ಇದ್ದೇನೆ. ಇದೇ ರೀತಿ ಮತ್ತೊಂದು ಚರ್ಚೆಯನ್ನು ಮಂಡಿಸುತ್ತೇನೆ. ಇದು ಕೂಡ ಕಳೆದ ಮೂವತ್ತು ನಾಲ್ಕುತ್ತು ವರ್ಷಗಳಲ್ಲಿ ನಡೆದಿರುವಂತಹದು.

ಶ್ರೀಟನಿನ ಒಬ್ಬ ಸಮಾಜ ಶಿಕ್ಷಣತಜ್ಜ್ಞ ಮತ್ತು ಭಾಷಾ ತಜ್ಜವಂಡಿಸಿದ ಕೆಲವು ವಿಚಾರಗಳು ಹೀಗಿವೆ. ಆತ ಬೆಸಿಲ್ ಬನ್‌ಸ್ಪೇಸ್‌ನ್‌. ಅವನು 1971 ರಿಂದ 1990ರವರೆಗೆ ಹಲವು ಅಧ್ಯಯನಗಳನ್ನು ನಡೆಸಿದ. 2000ರಲ್ಲಿ ಶೀರ್ಚೋಂಡ ಆತ. 1924ರಲ್ಲಿ ಹುಟ್ಟಿದ ಅವನು 1995ರಲ್ಲಿ ತನ್ನ ಸಂಶೋಧನಾ ಪ್ರಮೇಯಗಳನ್ನು 5 ಸಂಪುಟಗಳಲ್ಲಿ ಮಂಡಿಸಿದ್ದಾನೆ. Code-Class and Control ಹೆಸರಿನಲ್ಲಿ ಪ್ರಕಟವಾಗಿವೆ. ಆತ ಇದೆ ಸಮಸ್ಯೆಯನ್ನು ತೆಗೆದುಕೊಳ್ಳುತ್ತಾನೆ. ಅಂದರೆ ಬಿಟ್ನ್ ಶಾಲೆಯಲ್ಲಿ ಮಕ್ಕಳು ಕಲಿಯುವ ಭಾಷಾ ಸಮಸ್ಯೆಯನ್ನು ತೆಗೆದುಕೊಂಡು ಅಧ್ಯಯನ ಆರಂಭಿಸುತ್ತಾನೆ. ಏಕೆ ಶಿಕ್ಷಣದಲ್ಲಿ ಕೆಲವರ್ಗದ ಮಕ್ಕಳು ಉನ್ನತ ವರ್ಗದ ಮಕ್ಕಳಿಗಿಂತ ಹಿಂದುಳಿದುತ್ತಾರೆ? ಅವರಿಬ್ಬರು ಮಾತನಾಡುವ ಭಾಷಾ ಪ್ರೇರಣೆಯ ಬೇರೆ ಬೇರೆ. ಅಧ್ಯಾಪಕರು ಬಳಸುವ, ಮಾತನಾಡುವ, ಓದಬೇಕೆಂದು ಒತ್ತಾಯ ಪಡಿಸುವ ಭಾಷೆ ಮತ್ತು ಮಕ್ಕಳ ಸಾಮಾಜಿಕ ಪರಿಸರದ ಭಾಷೆ ಬೇರೆ ಬೇರೆ. ಅವು ಬೇರೆ ಬೇರೆ Codeಗಳು. ಬನ್‌ಸ್ಪೇಸ್‌ನ್ ಈ ಮಾತನ್ನು ಬಳಸುತ್ತಾನೆ. ವಿಶ್ವವಾದ ಪರಿಭಾಷೆಗಳನ್ನು ಬಳಸುತ್ತಾನೆ. 1. Restricted Code 2. Elaborate Code ಅಂತ ಬಳಸುತ್ತಾನೆ. ಮೊದಲನೆಯದು ಸಂಪೃತ ವ್ಯವಸ್ಥೆ ಇನ್ನೊಂದು ವಿವೃತ ವ್ಯವಸ್ಥೆ ಎಂದು ನಾನು ಕರೆಯುವುದಕ್ಕೆ ಇಷ್ಟಪಡುತ್ತೇನೆ.

ಸಂಪೃತ ನುಡಿ ಯಾವಾಗಲೂ ಒಂದು ಸಮುದಾಯದ ಒಳಗಡೆ ಜೀರ್ಣಸತಕ್ಕ ಆ ಅನುಭವಗಳಿಗೆ ತೆರೆದುಕೊಂಡಿರುವ ಮತ್ತು ಯಾರ ಜತೆಯಲ್ಲಿ ಮಾತನಾಡುತ್ತಾರೋ ಅವರನ್ನು ಒಳಗೊಂಡು ಮಾತನಾಡುವ ಭಾಷೆ. ಆದರೆ Elaborated Code ಎನ್ನುವುದು ಯಾರ ಜತೆಯಲ್ಲಿ ಮಾತನಾಡುವ ವ್ಯಕ್ತಿ ಮತ್ತು

ತಾನು ಬೇರೆ ಬೇರೆ ತನಗೆ ಗೊತ್ತಿರುವ ವಿಚಾರಗಳನ್ನು ಅಂದರೆ ತನಗೆ ಇರುವ ಅನುಭವಗಳನ್ನು ಇನ್ನೊಬ್ಬರಿಗೆ ರವಾನಿಸುತ್ತಾ ಇದ್ದೇನೇ ಎಂಬ ದೃಷ್ಟಿಕೋನದಿಂದ ಮಾತನಾಡುತ್ತಿರುವ ಭಾಷೆ Elaborate Code, Standard Languageನಲ್ಲಿ ಇರುತ್ತದೆ. ಕೆಳಸಾಮಾಜಿಕ ವರ್ಗದ ಮಕ್ಕಳು ಬಳಸುವ ಭಾಷೆಯನ್ನು Restricted Code ಎಂದು ಕರೆಯುತ್ತಾರೆ. ಈ Restricted Codeನಿಂದ Elaborate Codeಗೆ ಪ್ರಳಿಪವಾಗಬೇಕಾಗಿ ಬಂದಾಗ ಆ ಮಕ್ಕಳು ತೊಂದರೆಯನ್ನು ಅನುಭವಿಸುತ್ತಾರೆ. ಈಗಾಗಲೇ Elaborate Code ವ್ಯವಹರಿಸುತ್ತಿರುವ ಉತ್ತಮ ಜಾತಿಯ ಮಕ್ಕಳು. ಸುಲಭವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಸಾಧಿಸುತ್ತಾರೆ. Elaborate Codeನಿಂದ ದೂರವಿರುವ ಕೆಳವರ್ಗದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಇದರಿಂದ ಬಹಳ ತೀವ್ರವಾದ ವಿವಾದ ಉಂಟಾಯಿತು. ಸಮಾಜ ಅಮೆರಿಕಾದ ಸಮಾಜಶಾಸ್ತ್ರಜ್ಞರು ವಿಲಿಯಂ ಲೆಪೊವ್ ಇದಕ್ಕೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ. ಕಮ್ಮಿ ಜನರ ಮಕ್ಕಳು ಬಳಸುವ ಇಂಗ್ಲಿಷ್ ಸಮರ್ಥವಾದ ಇಂಗ್ಲಿಷ್ ಎಂಬುದನ್ನು ಸಮರ್ಥಿಸುತ್ತಾನೆ. ಬ್ರೋಸ್ಪ್ರೇನ್ ಎಲಾಬರೇಟ್ ಕೋಡ್ ಮತ್ತು Restricted Codeಗಳ ಬಗೆ ಮಾತನಾಡುತ್ತಿದ್ದಾಗ ಅವುಗಳ ಸಾಮರ್ಥ್ಯದ ಬಗೆ ಆತ ಮಾತನಾಡುತ್ತಿರಲಿಲ್ಲ. ಅಂದರೆ Restricted Code ಅಸಮರ್ಥ, ಅದರಲ್ಲಿ ಬಹಳ ಸೂಕ್ಷ್ಮವಾದ ವಿಚಾರಗಳನ್ನು ಹೇಳುವುದಕ್ಕೆ ಸಾಧ್ಯವಿಲ್ಲ ಎಂದಲ್ಲ. Elaborated Code ಎಂದರೆ ಸಮರ್ಥವಾದ ವಿಚಾರಗಳನ್ನು ಹೇಳಬಹುದಾದ ಬಗೆ ಎಂದೇನಲ್ಲ. ಅವುಗಳ ನಡುವೆ ಇರುವ ತಾರತಮ್ಯದ ಸ್ವರೂಪವನ್ನು ನಮ್ಮ ಮುಂದೆ ಇಡುತ್ತಾನೆ.

ದಲಿತರು ಮಾತನಾಡುತ್ತಿರುವ ಕನ್ನಡವನ್ನು ಮತ್ತು ಅವರು ಕಲಿಯಬೇಕಾಗಿ ಬಂದಿರುವ ಕನ್ನಡಗಳ ನಡುವೆ ವ್ಯತ್ಯಾಸವು ಅವರ ಶೈಕ್ಷಣಿಕ ಅಭಿವೃದ್ಧಿಗೆ ಯಾವುದಾರರೂ ರೀತಿಯಲ್ಲಿ ಅಡ್ಡಿಯಂಟು ಮಾಡಿದರೆಯೇ ಎನ್ನುವುದನ್ನು ನಾವು ಇನ್ನೂ ಕೂಡ ಪರಿಶೀಲಿಸುವುದಕ್ಕೆ ಹೋಗಿಲ್ಲ. ಈ ಪರಿಕಲ್ಪನೆಗಳ ಬಗೆಗೆ ಜಗತ್ತಿನಾದ್ಯಂತ ಇವತ್ತು ಕೂಡ ಚಕ್ಕೆಯಾಗುತ್ತಾ ಇದೆ. ಆಫ್ರಿಕಾದಲ್ಲಿ ನಡೆದ ಸಂಶೋಧನೆಗಳಲ್ಲಿ ಬೆಸಿಲ್ ಬ್ರೋಸ್ಪ್ರೇನ್ ಪರಿಕಲ್ಪನೆಗಳನ್ನು ಮರಳಿ ಪರಿಶೀಲನೆ ಮಾಡಲಾಗುತ್ತಿದೆ. ಈ ಎರಡೂ ಉದಾಹರಣೆಗಳನ್ನು ನೋಡುವುದರ ಮುಖಾಂತರ ಕನ್ನಡ ಮತ್ತು ದಲಿತರ ಸಂಬಂಧಗಳನ್ನು ಮರುಪರಿಶೀಲಿಸಬೇಕಾದ ಅವಕಾಶಗಳು ಇವೆ. ದಲಿತರಿಗೆ ತಾವು ಮಾತನಾಡುತ್ತಿರುವ ಕನ್ನಡವನ್ನು ಶಾಲೆಗಳಲ್ಲಿ ಬಂದಾಗ ಅಥವಾ ಸಾಮಾಜಿಕ ಸಂವಹನದಲ್ಲಿ ಅದನ್ನು ಯಾವ ರೀತಿ ಬಳಸಬೇಕು, ಉಳಿಸಿಕೊಂಡು ಬೆಳಸಬೇಕು ಅದನ್ನು ಕಳೆದುಕೊಳ್ಳಬೇಕೇ, ಉಳಿಸಿಕೊಳ್ಳಬೇಕೇ, ಕಾಯ್ದುಕೊಳ್ಳಬೇಕೇ ಇತ್ಯಾದಿಗಳೆಲ್ಲ ಗೊಂದಲವಾಗಿದೆ. ಸಾಮಾಜಿಕ ಒತ್ತಡಗಳು

ಬೇರೆ ರೀತಿ ಇವೆ. ಈ ಸಂದರ್ಭದಲ್ಲಿ ಏಕಲವ್ಯವನ ಕಥೆಯನ್ನು ಮರಳಿ ನೆನಪು ಮಾಡಿಕೊಳ್ಳಬೇಕಾಗಿದೆ. ಅಂದರೆ ನಮಗೆ ತಿಳಿದರುವಂತೆ ದೋಣ ಹೆಚ್ಚೆರಳನ್ನು ಕತ್ತರಿಸಿಕೊಳ್ಳುವಂತೆ ಮಾಡಿದ. ಆದರೆ ಏಕಲವ್ಯ ಸಮರ್ಥ. ಅಜೂನನವ್ವೇ ಸಮರ್ಥ. ಆದರೆ ಅಜೂನನಗಿರುವ ಅವಕಾಶ, ಏಕಲವ್ಯವಿಗೆ ಇಲ್ಲ. ಹೆಚ್ಚೆರಳನ್ನು ಕತ್ತರಿಸಿರುವುದು ಸಾಮರ್ಥ್ಯವನ್ನು ಕುಂದುಗೊಳಿಸುವುದು ಅಲ್ಲ. ಸಾಮರ್ಥ್ಯದ ಬಳಕೆಯನ್ನು ಅಡ್ಡಿಮಾಡುವಂತಹದು. ಸಾಮರ್ಥ್ಯವನ್ನು ಅಡ್ಡಿ ಮಾಡುವ ಸಂಗತಿಗಳು ದಲಿತರಿಗೆ ಯಾವುವು?

ಅಂದರೆ ಶೈಕ್ಷಣಿಕವಾಗಿ ಅದರ ಉನ್ನತೀಕರಣ ಆಗುತ್ತಾ ಇರಬೇಕಾದರೆ ಅವರು ಸಮರ್ಥರಾಗುತ್ತಾ ಹೋಗುತ್ತಿರುತ್ತಾರೆ. ಆದರೆ ಅವರ ಸಾಮರ್ಥ್ಯಗಳ ಬಳಕೆಗೆ ಅಡ್ಡಿಯಾಗುವ ಸಂಗತಿಗಳಲ್ಲಿ ಭಾಷೆಯೂ ಒಂದು ಆಗಿರಬಹುದು. ಅಂದರೆ ಹೆಚ್ಚೆರಳನ್ನು ಕತ್ತರಿಸಿಕೊಂಡ ಏಕಲವ್ಯವನ ಕಥೆಯಂತೆ. ಈ ರೀತಿ ಕೂಡ ಸಮಸ್ಯೆಯನ್ನು ನಾವು ಯೋಜನೆ ಮಾಡುವುದಕ್ಕೆ ಸಾಧ್ಯವಿದೆ. ನಾನು ಇನ್ನೊಂದು ಮಾತನ್ನು ಹೇಳಿದೆ. ಅದನ್ನು ಬೇರೊಂದು ರೀತಿಯಲ್ಲಿ ವಿಶೇಷಣ ಮಾಡುವುದಕ್ಕೆ ಇಟ್ಟಪಡುತ್ತೇನೆ. ಕಳೆದುಕೊಂಡಿದ್ದನ್ನು ಮರಳಿ ಪಡೆದುಕೊಳ್ಳುವ ದಲಿತರು ಶಾಲೆಗೆ ಬಂದಾಗ ಸಾಮಾಜಿಕ ವಲಯಕ್ಕೆ ತಮ್ಮನ್ನು ತಾವು ಕರೆತಂದಾಗ, ಹೆಚ್ಚು ಚೆಲನಶೀಲವಾಗುವಾಗ, ತಮ್ಮ ಕನ್ನಡವನ್ನು ಕಳೆದುಕೊಳ್ಳುವಾಗ ಮುಚ್ಚಿದುವ ನೆಲೆಗೆ ಬಂದಾಗ ಅದು ಅವರಲ್ಲಿ ಒಂದು ವಿಶೇಷವಾದ ಒತ್ತಡವನ್ನು ಸೃಷ್ಟಿ ಮಾಡಿರೆಳೆಬೇಕು. ಈ ಒತ್ತಡಗಳನ್ನು ಅವರು ಹೇಗೆ ಕಳೆದುಕೊಂಡರು, ಹೇಗೆ ಒತ್ತಡದಿಂದ ಹೊರಬಂದರು ಎನ್ನುವುದು ಸಹ ಬಹಳ ಕುಶಾಹಲಕಾರಿ ವಿಷಯ. ಅಂದರೆ ಇದು ಕಳೆದುಕೊಂಡಿದ್ದನ್ನು ಮರಳಿ ಸ್ಥಾಪಿಸಿಕೊಳ್ಳುವುದು. ಎಂದರೆ ತಾವು ಮತ್ತೆ ಆ ಕನ್ನಡವನ್ನೇ ಮಾತನಾಡುವಂತಹದು. ಅದಕ್ಕೆ ಇರುವ ಕೀಳುತನದ ಚೌಕಟ್ಟನ್ನು ಮೀರಿ ಮಾತನಾಡುವಂತಹದ್ದು. ಮೇಲಿಂದ ಮೇಲೆ ನನಗೆ ಕನಾರ್ಟಿಕ ಸಕಾರದ ವಿಧಾನ ಸಭೆಯ ಸದಸ್ಯರುಗಳು ಮಾತನಾಡುವಾಗ, ಅವರು ಬಳಸುವ ಭಾಷೆಯ ಬಳಕೆಯನ್ನು ಕೇಳಿಸಿಕೊಳ್ಳುವುದು ತುಂಬಾ ಕುಶಾಹಲಕಾರಿಯಾದ ಸಂಗತಿ. ಏಕೆಂದರೆ 224 ಜನ ಅವರೆಲ್ಲರೂ ಇದ್ದರೆ ಏಕಕಾಲಕ್ಕೆ 224 ಪ್ರಬೇಧಗಳನ್ನು ಬಳಸುತ್ತಿರುತ್ತಾರೆ. ಬಹುಶಃ ಕನಾರ್ಟಿಕದ ಸಮಗ್ರ ಪ್ರಬೇಧಗಳು ಅಥವಾ ಕನ್ನಡತ್ತದ ವಿಶಿಷ್ಟತೆ ಇದ್ದರೆ ಅದು ವಿಧಾನಸಭೆಯಲ್ಲಿ ವಾತಾ. ಅಲ್ಲಿರುವವರು ತಮ್ಮ ಕನ್ನಡವನ್ನು ಬದಲಾಯಿಸಿಕೊಳ್ಳುತ್ತಾರೆ. ಅಲ್ಲಿ ಹಲವು ಸಂದರ್ಭಗಳಲ್ಲಿ ಭಾಷೆಯ ಬಗೆಗೆ ಜರ್ಜ್ ನಡೆಯುತ್ತಿರುತ್ತದೆ. ಅಂತಹ ಕಡೆಗಳಲ್ಲಿ ಭಾಷೆಯ ಚಹರೆಯನ್ನು ಕಳೆದುಕೊಳ್ಳುವುದರ ಕಡೆಗೆ ತುಂಬ ಬಲವು ಇರುತ್ತವೆ. ಅಂತಹ ಸಂದರ್ಭದಲ್ಲಿ ಅವರು ಕನ್ನಡವನ್ನು

ಬಿಟ್ಟು ಬಿಡುವುದುಂಟು. ಇಂಗ್ಲಿಶ್‌ಗೆ ಹೆಚ್ಚು ಪಲ್ಲಿಟವಾಗುತ್ತಿರುತ್ತಾರೆ. ಏಕೆ ಆ ರೀತಿ ಪಲ್ಲಿಟವಾಗುತ್ತಾರೆ ಎಂದರೆ ಅವರು ತಮ್ಮ ಕನ್ನಡವನ್ನು ರಿಕ್ಸೆ ಗ್ರೇಮ್ ಮಾಡುವುದಕ್ಕೆ ಆಗುವುದಿಲ್ಲ. ಭೀಮಣ್ಣ ಖಂಡೆ ಅವರು ಬೀದರ್ ಕನ್ನಡದಲ್ಲಿ ಮಾತನಾಡುವುದಕ್ಕೆ ಸಿದ್ಧಿ ಇರುತ್ತಿದ್ದರು. ನೀವೇನು ಮಾತನಾಡುತ್ತೀರಿ ಸ್ವಾಮಿ ನಮಗೆ ಅರ್ಥವಾಗುವುದಿಲ್ಲ ಎನ್ನುತ್ತಿದ್ದರು. ನಫಿಸಾ ಘಟಲ್ ಮಾತನಾಡಿದರೆ ಬೇರೆಯವರು ಗೇಲಿ ಮಾಡುವುದಕ್ಕೆ ಆರಂಭ ಮಾಡುತ್ತಿದ್ದರು.

ಕನ್ನಡ ವಿವಿಧತೆಯನ್ನು ತೆಗೆದುಕೊಳ್ಳುವುದಕ್ಕೆ ಅಂದರೆ ಸ್ಪೀಕರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಅಥವಾ ಸಿದ್ಧಿರಿಲ್ಲ. ಕನ್ನಡ ಆವಿಷ್ಕಾರಗೊಳ್ಳುವ ಸಂದರ್ಭದಲ್ಲಿ ಹೀಗೆ ನೋಡುವ ವಿಧಾನ ಬಳಕೆಯಲ್ಲಿದೆ. ದಲಿತ ಸಮುದಾಯದಲ್ಲಿ ಇದು ಯಾವ ಬಗೆಯ ಒತ್ತಡವನ್ನು ಸೃಷ್ಟಿ ಮಾಡಬಹುದು? ಜಲನಚಿತ್ತಗಳನ್ನು ನೋಡಿದರೆ ಬಹಳ ವಿಚಿತ್ರ ಸಂಗತಿ ಗೂತ್ತಾಗುತ್ತದೆ. 50 ವರ್ಷದಲ್ಲಿ ಕನ್ನಡ ಜಲನಚಿತ್ತದ ನಾಯಕ ಮತ್ತು ಖಳನಾಯಕರ ಭಾಷೆಯನ್ನು ಗಮನಿಸಿದರೆ, ಹಾಸ್ಯ ನಟರ ಭಾಷೆಯನ್ನು ಗಮನಿಸಿದರೆ ಮರುಗಳಿಕೆ ಪ್ರಕ್ರಿಯೆ ಬಹಳ ವಿಶಿಷ್ಟವಾಗಿ ಕಾಣುತ್ತದೆ. ರಾಜಕುಮಾರ್ ಮಾತನಾಡುವ ಕನ್ನಡ ಗಮನಿಸಿ. ಕನ್ನಡವನ್ನು ಅಶ್ಯಂತ ಜೆನ್ನಾಗಿ ಮಾತನಾಡುವ ಏಕೈಕ ವ್ಯಕ್ತಿ ಎಂಬ ಗೌರವ ಅವರಿಗಿದೆ. ಶಿಷ್ಟ ಅಥವಾ ಪ್ರಮಾಣ ಕನ್ನಡವನ್ನು ಮಾತನಾಡುವ ವ್ಯಕ್ತಿ ಎಂಬ ಹೆಗ್ಗಳಿಗೆ ಅವರು ಪಾತ್ರಾಗಿದ್ದಾರೆ. ರಾಜಕುಮಾರ್ ಮಾತನಾಡುವ ಕನ್ನಡ ನನ್ನದಲ್ಲದು. ಅದು ಯಾರ ಕನ್ನಡವೂ ಅಲ್ಲ. ಆದರೆ ನನ್ನ ಕನ್ನಡವನ್ನು ಮಾತನಾಡುವವರು ಯಾರು? ಅವರು ಈಗ ಬರುತ್ತಾ ಇದ್ದಾರೆ. ನಾಯಕರುಗಳಾಗಿ ಬರುತ್ತಾ ಇದ್ದಾರೆ. ಅಂದರೆ ಮರಳಿ ಪಡೆದು ಕೊಳ್ಳುವ ಪಕ್ಕಿಯೆ ಇದೆಯಲ್ಲ ಅದು ಇನ್ನೊಂದು ರೀತಿಯಲ್ಲಿ ಬೇರೆ ಕಡೆ ಕಾಣಿಸಿಕೊಳ್ಳುತ್ತಾ ಇದೆ. ಸಾಂಸ್ಕೃತಿಕ ವಿಶೇಷಕರು ಇದನ್ನೇಲ್ಲ ಗಮನಿಸಬೇಕಾಗಿ ಬರುತ್ತದೆ.

ಪಕ್ಕಿಕರಣದ ಕಾಲದಲ್ಲಿ ಯಾವುದನ್ನು ನಾವು ಪ್ರಮಾಣ ಅಥವಾ ಶಿಷ್ಟ ಕನ್ನಡ ಎನ್ನುತ್ತಿದ್ದೇವೋ. ಈಗ ಯಾವುದನ್ನು ಪ್ರಮಾಣ ಕನ್ನಡ ಅಥವಾ ಶಿಷ್ಟ ಕನ್ನಡ ಎನ್ನುತ್ತಿದ್ದೇವೋ ಅದೇ ಬದಲಾಗಿದೆ. ಆ ಕನ್ನಡವೇ ಬದಲಾಗಿದೆ. ಇದು ಹೀಗೆ ಬದಲಾಗಿದೆ ಎಂದರೆ ಹೆಚ್ಚು ಹೆಚ್ಚು ಜನ ಅದರಿಂದ ದೂರವಾಗಿದ್ದಾರೆ. ಅಂದರೆ ಪ್ರಮಾಣ ಕನ್ನಡ 1956ರಲ್ಲಿ ಎಷ್ಟು ಹತ್ತಿರವಾಗಿತ್ತೋ ಜನರಿಗೆ ಈಗ ಅಷ್ಟೇ ದೂರವಾಗಿದೆ. ಜನದೂರವಾಗುತ್ತಿದೆ. ಕನ್ನಡ ಹೆಚ್ಚು ಸಂಸ್ಕೃತಮಯವಾಗುವುದರ

ಮೂಲಕ ಹೀಗಾಗಿದೆ. ಇದರ ಬಗ್ಗೆ ಡಿ.ಎನ್. ಶಂಕರಭಟ್ಟರು ‘ಕನ್ನಡ ಬರಹವನ್ನು ಸರಿಪಡಿಸೋಣ’ ಪ್ರಸ್ತುತದಲ್ಲಿ ಈ ಸಿದ್ಧಾಂತವನ್ನು ಮಂಡಿಸಿದ್ದಾರೆ. ಎಲ್ಲ ಕನ್ನಡ ಅಧ್ಯಾಪಕರು ಆ ಪ್ರಸ್ತುತವನ್ನು ಓದಲೇಬೇಕು.

ಇತ್ತೀಚಿಗೆ ವಾಚಕರ ವಾಣಿಯಲ್ಲಿ ಒಂದು ಪತ್ರ ಬಂದಿತ್ತು. ತಾವೆಲ್ಲರೂ ಗಮನಿಸಿರಬೇಕು ಅಲ್ಲಿ ಸಿನಿಮಾದವರಿಗೆಲ್ಲ ನಿರಂಬುಗಳನ್ನು ಕೊಡಬೇಕು ಅಂತಾ ಹೇಳಿ ಗೇಲಿ ಮಾಡಿ ಬರೆದಿದ್ದಾರೆ. ಇಂಗ್ಲಿಷ್ ಮಿಶಿತ ಕನ್ನಡವನ್ನು ಕೆಟ್ಟಿ ಕನ್ನಡ ಎಂತಲೂ, ಸಂಸ್ಕೃತಮಯ ಕನ್ನಡವನ್ನು ಪ್ರಮಾಣ ಕನ್ನಡವೆಂದೂ ಪರಿಭಾವಿಸುವವರ ಪ್ರಮಾಣ ಹೆಚ್ಚಿದೆ. ಸಂಸ್ಕೃತಮಯ ಕನ್ನಡ ಮಾತನಾಡುವವರು ಬಹಳ ಅಧ್ಯಾತ್ಮವಾಗಿ ಮಾತನಾಡುತ್ತಾರೆ, ಜತೆಗೆ ಬರೆಯುತ್ತಾರೆ ಎಂದು ತಿಳಿಯಲಾಗುತ್ತದೆ. ಆದರೆ ಎಷ್ಟೋ ಜನಕ್ಕೆ ತಾವು ಬರೆದ ಸಂಸ್ಕೃತಮಯ ಕನ್ನಡದಲ್ಲಿ ಬಳಕೆ ಮಾಡುವ ಪದ ಸಂಸ್ಕೃತ ಎಂದು ಗೊತ್ತಿರುವುದೇ ಇಲ್ಲ. ಏಕೆ ಈ ರೀತಿ ಬಳಸುತ್ತೇವೆ ಅಂದರೆ ಅದು ಹೆಚ್ಚು ಹೆಚ್ಚು ಖಚಿತತೆಯನ್ನು ತಂದುಕೊಡುತ್ತವೆ ಎನ್ನುತ್ತೇವೆ; ಅದಕ್ಕೂಂದು ಶಾಸ್ತೀಯತೆಯನ್ನು ತಂದು ಕೊಡುತ್ತದೆ ಎನ್ನುತ್ತೇವೆ. ಡಿ.ಎನ್. ಶಂಕರಭಟ್ಟರು ಈ ನಂಬಿಕೆಯನ್ನು ಒಡೆದಿದ್ದಾರೆ. ಸಂಸ್ಕೃತಮಯವಾಗಿರುವುದರಿಂದ ಭಾಷೆಗೆ ಒಂದು ಬಗೆಯ ಜೀಡಿತ್ತೆ ಬರುತ್ತದೆ ಎಂಬ ಕಲ್ಪನೆಯನ್ನು ಒಡೆದಿದ್ದಾರೆ. ಒಂದು ಬಗೆಯ ಶಾಸ್ತೀಯತೆ ಬರುತ್ತದೆ ಅನ್ನುವುದೇ ಹೇಗೆ ಒಂದು ತಪ್ಪು ಕಲ್ಪನೆ ಎಂಬುದನ್ನು ವಿವರಿಸಿದ್ದಾರೆ. ಸಂಸ್ಕೃತವನ್ನು ಬಳಸುವುದರಿಂದ ಕೂಡ ಅದು ಖಚಿತವಾಗದೆ ಇರಬಹುದು ಎಂಬುದಕ್ಕೆ ನಿದರ್ಶನ ಮೂಲಕ ಉದಾಹರಣೆಗೆ ಕೊಟ್ಟಿದ್ದಾರೆ. ಕನ್ನಡದಲ್ಲಿ ಇಲ್ಲಿಯವರೆಗೆ ಘೋಷಿಸಿಕೊಂಡು ಬಂದ ಮಿಶ್‌ನ್ನು ಒಡೆದು ಹಾಕಿದ್ದಾರೆ. ಪ್ರಮಾಣ ಕನ್ನಡ ಎನ್ನುವುದು ದಲಿತರ ಕನ್ನಡದಿಂದ ದೂರ ಹೋಗುತ್ತಾ ಇದೆ. ಈ ಅಂತರವನ್ನು ನಾವು ಹೇಗೆ ಒಡೆಯಬೇಕು. ಇದು ಕೂಡ ಒಂದು ದೊಡ್ಡ ಸಮಸ್ಯೆಯಾಗಿ ನಂಬುತ್ತೇವೆ.

21ನೇ ಶತಮಾನದಲ್ಲಿ ದಲಿತರು ಒಂದು ಮುಖ್ಯ ಪ್ರಶ್ನೆಯನ್ನು ಕೇಳುತ್ತಾರೆ. ನನ್ನ ಕನ್ನಡವನ್ನು ನೀವು ಪುರಸ್ಕರಿಸಿದಿದ್ದರೆ ನಾನು ಯಾರೆ/ಯಾವ ಕನ್ನಡವನ್ನು ಉಳಿಸಬೇಕು? ನಿಮ್ಮ ಕನ್ನಡವನ್ನು ಉಳಿಸಬೇಕೇ. ಆದರೆ ಪ್ರಮಾಣ ಕನ್ನಡ ನನ್ನದಲ್ಲ. ನನಗೆ ದತ್ತವಾದ ಕನ್ನಡವಲ್ಲ. ನನ್ನ ಮೇಲೆ ಹೇರುತ್ತಾ ಇರುವ ಕನ್ನಡ ಅದು. ಜನಕನ್ನಡ ಅಲ್ಲ. ಜನರೂರವಾದ ಕನ್ನಡ. ಆ ಕನ್ನಡವನ್ನು ಉಳಿಸುವ ಒತ್ತಾಯವನ್ನು ನನ್ನ ಮೇಲೆ ಏಕ ಹೇರುತ್ತಾ ಇದ್ದೀರಿ? ನಾನು ಉಳಿಸಿಕೊಳ್ಳುವುದಿದ್ದರೆ ನನ್ನ ಕನ್ನಡವನ್ನು ಉಳಿಸಿಕೊಳ್ಳಬೇಕು.

ದಲಿತರಿಗೆ ನೀವು ಕನ್ನಡವನ್ನು ಉಳಿಸುವ ಹೊಣೆಗಾರಿಕೆಯನ್ನು ಕೊಡುವುದಾದರೆ ದಲಿತರದೊಂದು ಮೂಲಭೂತ ಪ್ರಶ್ನೆಯಿದೆ. ಯಾವ ಕನ್ನಡವನ್ನು ಉಳಿಸಿಕೊಳ್ಳುವುದಕ್ಕೆ ಹೇಳುತ್ತಾ ಇದ್ದಿರಿ? ನೀವು ಯಾವ ಕನ್ನಡವನ್ನು ಉಳಿಸಿಕೊಳ್ಳುವುದಕ್ಕೆ ಹೇಳುತ್ತಾ ಇದ್ದಿರಿ? ಅಥವಾ ನಾವು ಸಾಮಾಜಿಕವಾಗಿ ಆದುವ ಕನ್ನಡವನ್ನು ಉಳಿಸಿಕೊಳ್ಳುವುದಕ್ಕೆ ಹೇಳುತ್ತಾ ಇದ್ದಿರೋ? ದಲಿತರು ಯಾವುದಕ್ಕೆ ಹಕ್ಕುದಾರರು? ಈ ಪ್ರಶ್ನೆ ಇಂದು ಮುಂಚೊಣಿಗೆ ಬರುತ್ತಾ ಇದೆ.

ನನಗೆ ಮೇಲಿಂದ ಮೇಲೆ ಕಳೆದ ನಾಲ್ಕೆ ಶ್ರದ್ಧೆ ವರ್ಷಗಳಿಂದ ಕಾಡುತ್ತಾ ಇರುವ ಪ್ರಶ್ನೆ ಎಂದರೆ, ಬಸವಣ್ಣನವರು ಬೇರೆ ಸಂದರ್ಭದಲ್ಲಿ ಅವರು ಹೇಳಿದಂತೆ ಗುಂಡು ಮತ್ತು ಬೆಂಡು ಇವುಗಳ ಚಿತ್ರ. ಗುಂಡು ಮತ್ತು ಬೆಂಡು ಕಟ್ಟಿದ ವ್ಯಕ್ತಿಯೊಬ್ಬ ನೀರೋಳಗೆ ಇದ್ದಾಗ ಮುಖುಗಳಿಕ್ಕೆ ಬಿಡು ಬೆಂಡು ಬಿಡು, ತೇಲಲಿಕ್ಕು ಬಿಡು ಗುಂಡು. ಆದರೆ ನೀರಿನಲ್ಲಿರುವ ವ್ಯಕ್ತಿಗೆ ಮುಖುಗುವ ಅಪೇಕ್ಷೆಯೇನೂ ಇರುವುದಿಲ್ಲ. ತೇಲುವ ಅಪೇಕ್ಷೆ ಇರುತ್ತದೆ. ಆದರೆ ತೇಲುವುದಕ್ಕೆ ಬಿಡುತ್ತಿಲ್ಲ ಗುಂಡು. ಹೋಗಲಿ ಸತ್ತುಹೋಗಿ ಬಿಡುತ್ತೇನೆ. ಅಂದರೆ ಮುಖುಗಲೀಯದು ಗುಂಡು. ನಾವು ಎದುರಿಸಬೇಕಾಗಿರುವ ಪ್ರಶ್ನೆ ಎಂದರೆ ಈ ಗುಂಡು ಮತ್ತು ಬೆಂಡುಗಳಲ್ಲಿ ಕನ್ನಡ ಯಾವುದು? ಇಂಗ್ಲಿಶ್ ಯಾವುದು? ಒಂದು ವ್ಯಾಖ್ಯಾನದ ಪಕಾರ ನಮಗೆ ಕಟ್ಟಿರುವ ಗುಂಡು ಇಂಗ್ಲಿಶ್. ನಮ್ಮ ರಕ್ಷಿಸುವ ಬೆಂಡು ಕನ್ನಡ. ದಲಿತರು ಇದಕ್ಕೆ ವಿರುದ್ಧವಾಗಿ ನೋಡುತ್ತಾ ಇರಬಹುದು. ನಮಗೆ ಕಟ್ಟಿರುವುದು ಗುಂಡು ಕನ್ನಡ, ನಮ್ಮನ್ನು ತೇಲಿಸುವ ಬೆಂಡು ಇಂಗ್ಲಿಶ್ ಎಂದು. ಯಾಕೆ ಇಂಗ್ಲಿಶ್ ಕಡೆಗೆ ಹೋಗುತ್ತಾ ಇದ್ದಾರೆ? ಇಂಗ್ಲಿಶ್ ಅವರಿಗೆ ಹೋಸ ಜಗತ್ತಿಗೆ ರಹದಾರಿಯನ್ನು ಕಲ್ಪಿಸಿಕೊಡದೆ ಇರಬಹುದು; ಆದರೆ ಇನ್ನೊಂದು ಜಗತ್ತಿಗೆ ಒಂದು ಹೋರದಾರಿಯನ್ನಾದರೂ ಕಲ್ಪಿಸಿಕೊಡುತ್ತದೆ.

ದಲಿತರಿಗೆ ಇಂಗ್ಲಿಶ್ ಕಲಿತರೆ ಅವಕಾಶ ಸಿಕ್ಕತ್ತದೋ? ಅಥವಾ ಬೇಕಾದಂತಹ ಅಂಕಿ ಅಂಶಗಳನ್ನು ತಂದು ಬಿಡಬಹುದು. ನೂರೆಂಟು ಅರ್ಹತೆಗಳನ್ನು ಸೃಷ್ಟಿಸಬಹುದು. ಅದರಿಂದ ನಿರುದ್ಯೋಗ ಪರಮಾಣದಲ್ಲಿ ವ್ಯತ್ಯಾಸವಾಗದೆ ಇರಬಹುದು. ದಲಿತರ ಸ್ಥಿತಿಗತಿ ಹೀಗೆ ಮುಂದುವರಿಯಬಹುದು. ಹೋಸ ಅವಕಾಶಗಳು ಸೃಷ್ಟಿ ಆಗುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಈ ಗುಂಡು ಮತ್ತು ಬೆಂಡುಗಳ ತರ್ಕದೊಳಗೆ ಯಾವುದು ಇವರನ್ನು ಕೆಳಗಡೆ ಎಳೆಯುತ್ತಿದೆ. ಯಾವುದು ಇವರನ್ನು ಮೇಲೆಡೆಗೆ ಎಳೆಯುತ್ತಿದೆ ಎನ್ನುವುದನ್ನು ಚರ್ಚಿಸಬೇಕಾಗಿದೆ ಅಥವಾ ಯಾವುದು ಇವರನ್ನು ಬಿಡುಗಡೆ ಆಗದಂತೆ ನೋಡಿಕೊಳ್ಳತ್ತ ಇದೆ ಎಂಬುದನ್ನು ಪರಾಮುಶೀಸಬೇಕಾಗಿದೆ. ಆದಕ್ಕೆ ಒಂದು ಹೋರದಾರಿಯನ್ನು ಇಂಗ್ಲಿಶ್ ಕಲ್ಪಿಸಿಕೊಡಬಹುದು. ಆದರೆ ಇಂಗ್ಲಿಶ್ ಪರವಾಗಿ

ದಲಿತರು ಮಾತನಾಡುತ್ತಿದ್ದರೆ ನಾವು ಕನ್ನಡ ವಿರೋಧವೆಂಬಂತೆ ನೋಡುವುದಕ್ಕೆ ಪರಿಯತ್ವ ಪಡುತ್ತಾ ಇರುತ್ತೇವೆ. ನಾನು ಇದನ್ನು ನಿರಾಕರಿಸುತ್ತಿಲ್ಲ. ಏಕೆಂದರೆ ಇದನ್ನು ನಾವು ಸಮಸ್ಯೆಯ ನೆಲೆಯಲ್ಲಿ ನೋಡಬೇಕಾಗಿಲ್ಲ. ಏಕೆಂದರೆ ನಾವು ಬಲಬದಿಯಲ್ಲಿ ಕನ್ನಡವನ್ನು, ಎಡ ಬದಿಯಲ್ಲಿ ಇಂಗ್ಲಿಷ್‌ನ್ನು ನೋಡ ಬೇಕಾಗಿಲ್ಲ. ಇದು ಈಗ ಇಂಗ್ಲಿಷ್ ಅಥವಾ ಕನ್ನಡ ಎನ್ನಬೇಕೋ ಅಥವಾ ಇಂಗ್ಲಿಷ್ ಮತ್ತು ಕನ್ನಡ ಎನ್ನಬೇಕೋ?

ಕನ್ನಡ ಅಂದರೆ ಯಾವ ಕನ್ನಡವನ್ನು ಶಾಲೆಯಲ್ಲಿ ಕಲಿಯಬೇಕು ಎನ್ನುವುದೆ ನನ್ನ ಪ್ರಶ್ನೆ. ದಲಿತರಿಗೂ ಅವರ ಸಂಸ್ಕೃತಿಗೂ ಸಂಬಂಧ ಇದೆ ಎಂದರೆ ಆ ಕನ್ನಡ ಯಾವುದು?

ಇದು ಕೂಡ 20ನೇ ಶತಮಾನದ ಅಧ್ಯ ಭಾಗದವರೆಗೂ ಜಚ್ಚೆ ಆಗಿರುವಂತಹದು. ಭಾಷೆ ಮತ್ತು ಸಂಸ್ಕೃತಿ ಸಂಬಂಧಗಳ ಬಗ್ಗೆ ಜಚ್ಚೆ ನಿರಂತರವಾಗಿ ನಡೆಯತ್ತಿದೆ. ಭಾಷೆ ಒಬ್ಬ ವ್ಯಕ್ತಿಯನ್ನು ನಿಯಂತಿಸುತ್ತಿರುತ್ತದೆ. ಅದೇ ಸಂದರ್ಭದಲ್ಲಿ ಬಿಡುಗಡೆ ಪಡೆಯಬೇಕಂಬ ಅಪೇಕ್ಷೆಯೂ ಇರುತ್ತದೆ. ಒಂದು ವೇಳೆ ಇದನ್ನು ಒಟ್ಟಿಕೊಂಡರೆ ನಮ್ಮೆನ್ನು ನಮ್ಮು ಸಂಸ್ಕೃತಿಗೆ ಬದ್ಧವಾಗಿದುವುದು ನಮ್ಮು ಭಾಷೆ ಎಂದು ತಿಳಿದುಕೊಂಡರೂ ಶೂಡ, ಅದರಿಂದ ಬಿಡುಗಡೆ ಪಡೆಯುವ ಹಪಾಹಪಿಯ ಕಾಲವಿದು. ಬಂಧನದ ಹಪಾಹಪಿಯ ಕಾಲ ಅಲ್ಲ. ಅದರಿಂದಾಗಿ ಈ ಕಾಲದಲ್ಲಿ ನಿಂತು ಯೋಚನೆ ಮಾಡ್ತು ಇದ್ದೇವೆ ಎಂದರೆ, ಈ ಸಮಸ್ಯೆಯನ್ನು ಬೇರೆ ಚೌಕಟ್ಟನಲ್ಲಿ ನಿಂತುಕೊಂಡು ನೋಡಬೇಕಾದ ತುರೀಯದೆ.

\* \* \* \* \*

## ತುಳು – ಇಂಗ್ಲಿಶ್ ಸಂಬಂಧ ಸ್ವರೂಪ

– ಡಾ. ದುರ್ಗಾಪ್ರೇಣ

ತುಳು – ಇಂಗ್ಲಿಶ್ ಸಂಬಂಧವು ಹಲವು ಆಯಾಮಗಳನ್ನೊಳಗೊಂಡಿದೆ. ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಸಂಬಂಧಿ ಹಲವು ಗ್ರಹಿಕೆಗಳನ್ನು ಇದು ಒಳಗೊಳ್ಳುತ್ತದೆ. ತುಳು ಇಂಗ್ಲಿಶ್‌ನ್ನು ಎದುರಿಸಿದ, ಮುಖಾಮುಖಿಯಾದ, ಒಳಗೊಳ್ಳುತ್ತಾ ಬಂದ, ಪ್ರಭಾವಗಳಗೊಳಗಾದ, ಸ್ವಂತಿಕೆಯನ್ನು ಉಳಿಸಿಕೊಂಡ ಬಗೆಗಳನ್ನು ಇಂದು ಕಂಡುಕೊಳ್ಳುವುದು ಅತ್ಯಗತ್ಯ. ಪ್ರಸ್ತುತ ಲೇಖನವು ವಸಾಹತು ಸಂದರ್ಭದಿಂದ ಈ ಸಂಬಂಧವು ಕಾರ್ಣಿಕೆಯಾಳ್ಳತ್ತಾ ಬಂದಿರುವ ಬಗೆಯನ್ನು, ಶತಮಾನಗಳಲ್ಲಿ ಆಗಿರುವ ಹಲವು ಬದಲಾವಣೆಗಳನ್ನು, ಅವುಗಳ ವಿವಿಧ ಅಂಶಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತದೆ.

ಈಸ್ಟ್ ಇಂಡಿಯಾ ಕಂಪೇನಿಯ ಹಿಡಿತಕ್ಕೂ ನಂತರದ ಬ್ರಿಟಿಷ್ ಆಡಳಿತಕ್ಕೂ ಒಳಗಾದ ತುಳುನಾಡಿನಲ್ಲಿ ತುಳು ಮತ್ತು ಇಂಗ್ಲಿಶ್ ಸಂಬಂಧಕ್ಕೂ ಸುದೀರ್ಘವಾದ, ಗಟ್ಟಿಯಾದ, ಆಳವಾದ ಸಂಬಂಧವಿದೆ. ಆಳುವ ವಸಾಹತುಳಾಹಿಯ ಭಾಷೆಯಾದ ಇಂಗ್ಲಿಶ್ ಆಳಿಕೊಳ್ಳುವ ಈ ಪ್ರದೇಶದ ಭಾಷೆ, ಸಂಸ್ಕೃತಿಗಳ ಮೇಲೆ ಮಾಡಿದ ಪರಿಣಾಮ ಬಹು ದೊಡ್ಡದು. ವಸಾಹತು ಸಂದರ್ಭದಲ್ಲಿ ಅದು ಬೇರೂರಿದ ಬಗೆಯನ್ನು ವಿಸ್ತೃತವಾಗಿ ನೋಡುತ್ತಾ ವಸಾಹತು ಮತ್ತು ವಸಾಹತೋತ್ತರ ಸಂದರ್ಭಗಳಲ್ಲಿ ಇಂಗ್ಲಿಶ್ ಮತ್ತು ತುಳುವಿನ ಸಂಬಂಧ ಸ್ವರೂಪವನ್ನು ಇಂದು ಮನರಾವಳೋಕನ ಮಾಡಬೇಕಾದ ಅನಿವಾರ್ಯತೆಯಿದೆ.

ತುಳುವಿನ ಪ್ರಾಚೀನತೆಯ ಬಗ್ಗೆ ಹಲವು ಉಲ್ಲೇಖಿಗಳಿವೆ. ತಮಿಳು ಸಂಗಂ ಸಾಹಿತ್ಯದಲ್ಲಿರುವ ಉಲ್ಲೇಖಿಗಳು, ಶಾಸನೋಕ್ತ ದಾಖಿಲೆಗಳು, ದೇಶೀ ವಿದೇಶಿ ಬರವಣಿಗಳು ಇತ್ಯಾದಿಗಳು ತುಳುವಿನ ಪ್ರಾಚೀನ ಅಸ್ತಿತ್ವವನ್ನು ಸೂಚಿಸುತ್ತವೆ. ವಿದೇಶಿಯರೊಂದಿಗೆ ಕಡಲ ತೀರದ ಈ ಭಾಗವು ವ್ಯಾಪಾರ ವಹಿವಾಟುಗಳಿಂದಾಗಿ ನಿಕಟ ಸಂಪರ್ಕವನ್ನು ಹೊಂದಿದ್ದಿತು.<sup>1</sup> ಆಳುಪರು, ಬಂಟರು, ಜೌಟರು, ಅಜೀಲರು, ಬ್ಯಾರರಸರು ಮತ್ತು ಅನೇಕ ಸಣ್ಣ ಪುಟ್ಟ ಅರಸರು ತುಳುನಾಡನ್ನು ಆಳಿದ್ದಾರೆ. ಆದರೆ ತುಳುಭಾಷೆಗೆ ರಾಜಾಶ್ರಯವಿರಲಿಲ್ಲ, ರಾಜ್ಯವಾಗಿ ಪ್ರತ್ಯೇಕ ಅಸ್ತಿತ್ವವಿರಲಿಲ್ಲ,

ಚರಿತ್ಯೆಯ ಬಹುಪಾಲು ಕನ್ನಡವೇ ಆಡಳಿತ ಭಾಷೆಯಾಗಿದ್ದಿತು ಮತ್ತು ತುಳು ಸಣ್ಣ ಮಟ್ಟ ಅರಸರ, ಸಾಮಂತ ಅರಸರ ಮನೆಮಾತು ಮಾತ್ರವೇ ಆಗಿದ್ದಿತು. ವಿಜಯನಗರದ ಅರಸರು, ಕೆಳದಿಯ ನಾಯಕರು ಮತ್ತು ಮೈಸೂರಿನ ಸುಲ್ತಾನರ ಆಳ್ಳಿಕೆಯನ್ನು ಈ ಪ್ರದೇಶ ಕಂಡಿದೆ. ಟಿಪ್ಪು ಸುಲ್ತಾನನ ಪತನಾ ನಂತರ ತುಳುನಾಡಿನ ಆಡಳಿತದಲ್ಲಿ ಗಮನಾರ್ಹ ಬದಲಾವಣೆ ಕಾಣಿಸಿತು. ಇಂಡಿಯಾ ರಾಜ್ಯದಲ್ಲಿ ಕಂಪೆನಿಯು ಕೆನರಾ ಮತ್ತು ಸೋಂದಾ ಪ್ರಾಂತಗಳನ್ನು ಮದ್ರಾಸು ಪ್ರೇಸಿಡೆನ್ಸಿಗೆ ಸೇರಿಸಿತು. ಕೆನರಾ ಪ್ರಾಂತದ ಮೊದಲ ಕಲೆಕ್ಟರ್ ಆಗಿ ೧೮.೦೯.೧೮೫೭ರಿಂದ ಬಂದವನು ಸರ್ ಧಾಮಸ್ ಮನೆಲ್, ಈ ಪ್ರದೇಶವನ್ನು ಡಿಸೆಂಬರ್ ಇಂಡಿಯಾ ರಾಜ್ಯದಲ್ಲಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಎಂದು ವಿಭజಿಸಲಾಯಿತು. ದಕ್ಷಿಣ ಕನ್ನಡವನ್ನು ಮದ್ರಾಸ್ ಪ್ರೇಸಿಡೆನ್ಸಿಗೂ ಉತ್ತರ ಕನ್ನಡವನ್ನು ಮುಂಬ್ಯೆ ಪ್ರೇಸಿಡೆನ್ಸಿಗೂ ಎಟಿಲ್ ಇಂಡಿಯಾ ಸೇರಿಸಲಾಯಿತು.

ತುಳುನಾಡು ಎಂಬುದು ಇಂದಿನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಪರಿಸರವನ್ನು ಒಟ್ಟಾಗಿ ಸೂಚಿಸುತ್ತದೆ. ಸಾಮಾನ್ಯವಾಗಿ ಉತ್ತರದ ಸೀತಾನದಿಯಿಂದ ದಕ್ಷಿಣದ ಚಂದ್ರಗಿರಿಯವರೆಗೆ ಎಂದು ಇದರ ಮೇರೆಯನ್ನು ಗುರುತಿಸಲಾಗುತ್ತದೆ. ತುಳುನಾಡಿನ ಗಡಿಗಳು ರಾಜಕೀಯವಾಗಿ ಕಾಲಕಾಲಕ್ಕೆ ಬೇರೆ ಬೇರೆಯಾಗುತ್ತಾ ಬಂದಿವೆ. ಆದರೆ ಭಾವನಾತ್ಮಕವಾಗಿ ಈ ಚೌಕಟ್ಟೊಂದು ಬೆಸೆಯುತ್ತಾ ಬಂದಿದೆ. ಹಲವು ಭಾಗಗಳು ಇರುವ ಪ್ರದೇಶವಾಗಿ ಈ ಭಾಗ ಮುಖ್ಯವಾಗುತ್ತದೆ. ಇಂದು ಇಲ್ಲಿ ಕನ್ನಡ, ಕೊಂಕಣಿ, ಬಾರಿ, ಮಾಪ್ಪಾ, ಮರಾಠಿ, ಮಲಯಾಳಂ ಭಾಷೆಗಳಿವೆ. ಹಾಗೆಯೇ ಉದ್ಯು, ಹಿಂದಿ, ರಾಜಸಾಧನಿ, ಗುಜರಾತಿ ಭಾಷೆಗಳಿವೆ. ತುಳು ಇಲ್ಲಿ ಮುಖ್ಯ ಭಾಷೆ. ಸಂಪರ್ಕ, ವ್ಯವಹಾರ ಭಾಷೆಯಾಗಿ ಶತಮಾನಗಳಿಂದ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವಂತಹದು. ತುಳು ಸಮೃದ್ಧವಾದ ಮೌಲಿಕ ಸಾಹಿತ್ಯವನ್ನು ಹೊಂದಿದೆ. ಕಾಡು, ನಾಡು, ಕಡಲುಗಳು ಇಲ್ಲಿನ ಸಂವೇದನಗಳನ್ನು ರೂಪೊಂಳಿಸುತ್ತಾ ಬಂದಿವೆ. ತುಳುವರು ಎಂಬುದು ತುಳುನಾಡಿನಲ್ಲಿರುವವರೆಲ್ಲರನ್ನೂ ಒಟ್ಟಾಗಿ ಸೂಚಿಸುತ್ತದೆ. ತುಳು ಮನೆಮಾತನ್ನಾಗಿ ಹೊಂದಿರುವವರು ಎಂಬುದು ಈ ಪದಕ್ಕಿರುವ ಇನ್ನೊಂದು ಅಧ್ಯಯನ. ತುಳು ಜನರು ಮುಂಬ್ಯೆ ಮತ್ತಿತರ ಪ್ರದೇಶಗಳಿಗೆ, ಕೊಲ್ಲಿ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳಿಗೆ ವಲಸೆ ಹೋಗಿ ನೆಲೆಸಿ ವಿವಿಧ ಸ್ಥಳಗಳಲ್ಲಿ ಹೆಸರು ಮಾಡಿರುವುದಿದೆ. ಸಾಮಾನ್ಯವಾಗಿ ತುಳು ಭಾಷೆಯಲ್ಲಿ ಭಾಗೋಳಿಕ ಮತ್ತು ಸಾಮಾಜಿಕ ನೆಲೆಗಳನ್ನು ಗುರುತಿಸಿ ಅದರ ವಿವಿಧ ಪ್ರಭೇದಗಳನ್ನು ಗುರುತಿಸಲಾಗುತ್ತದೆ. ಸಹಜವಾಗಿಯೇ ತುಳುವಿನಲ್ಲಿಯೂ ವೈವಿಧ್ಯವಿದೆ. ಕ್ರಮೇಣ ಸಂಪರ್ಕಗಳಿಂದಾಗಿ ಇದರಲ್ಲಿರುವ

ಪ್ರಬೇಧಗಳ ಭಿನ್ನತೆ ಕಡಿಮೆಯಾಗತೊಡಗಿದ್ದ ಸಾಮಾನ್ಯ ತುಳು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಅದೇ ರೀತಿ ಸಾಹಿತ್ಯಕ ತುಳು ಅಥವಾ ಶಿಷ್ಟ ತುಳು ರಾಮಗೋಳ್ಜುತೊಡಗಿದೆ ಎಂದು ತುಳು ಭಾಷೆಯ ಬಗ್ಗೆ ಅಧ್ಯಯನ ನಡೆಸಿದ ದಾ.ಪದ್ಧನಾಭ ಕೇಕುಣ್ಣಾಯ ಅವರು ಗುರುತಿಸಿದ್ದಾರೆ? ತುಳುವಿಗೆ ಬಂದು ಸ್ತರೆತ್ತಿ ಲಿಲಿಯಿದೆ. ಇದನ್ನು ತುಳು-ಮಲಯಾಳ ಲಿಪಿ ಎಂದೂ ಕರೆಯಲಾಗುತ್ತದೆ. ಅದರೆ ಜನಸಾಮಾನ್ಯರ ನಡುವೆ ಇಂದು ಇದು ಬಳಕೆಯಲ್ಲಿಲ್ಲ. ಈ ಲಿಪಿಯಲ್ಲಿ ಲಭ್ಯವಿರುವ ಕಾವ್ಯ ಕೃತಿಗಳ ಸಂಪಾದನೆಯ ವಿದ್ವತ್ತೊಂದು ನಡೆದಿದೆ? ತುಳುನಾಡಿಗೆ ಕೃಸ್ತ ಮಿಶನರಿಗಳು ಬಂದ ಬಳಿಕ ಅವರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆಯುವ ಪರಿಪಾಠ ಆರಂಭಿಸಿದರು. ಅವರೊಂದಿಗೆ ಬಂದು ಬೆಳೆದ ಮುದ್ರಣ ತಂತ್ರಜ್ಞಾನವು ಮುದ್ರಿತ ಪರ್ಯಾಗಳನ್ನು ಕನ್ನಡ ಲಿಪಿಯಲ್ಲಿ ನೀಡಬೇಕಿತು.

ಅದಕ್ಕೂ ಮೂರ್ವದಲ್ಲಿ ತುಳುವನ್ನು ಇಂಗ್ಲಿಶ್ ಪರಿಭಾಷಿಸಿದ ಬಗೆಯೂ ಮುಖ್ಯವಾಗುತ್ತದೆ. ಪ್ರವಾಸಿಗರ ದಾಖಿಲಾತಿಗಳನ್ನು ಗಮನಿಸಿದರೆ ಪ್ರೇಂಚ್, ಹೋಚುಗೀಸ್ ಇತ್ಯಾದಿ ಇಂಗ್ಲಿಶ್ ತರ ಭಾಷೆಗಳಿಗೂ ತುಳುವಿನ ಪರಿಚಯವಿರುವುದು ತಿಳಿದುಬರುತ್ತದೆ. ನಮಗಿಂದು ಅವು ಇಂಗ್ಲಿಶ್ ಮೂಲಕ ಲಭ್ಯವಾಗಬಹುದು, ಆದರೆ ಮೂಲತ: ಅವು ಇರುವ ಭಾಷೆಗಳು ಬೇರೆಯವೇ ಆಗಿದ್ದವು ಎಂಬುದನ್ನು ಇಲ್ಲಿ ಗಮನಿಸಬೇಕು. ಡಾ.ಕೆ.ಜಿ.ವಸಂತ ಮಾಧವ ಅವರು ತಮ್ಮ 'ಜಿಲ್ಲೆಯ ಇತಿಹಾಸಕ್ಕೆ ವಿದೇಶಿ ಆಕರ್ಗಳು ಱಲ್‌ಱಂರವರೆಗೆ' ಎಂಬ ಲೇಖನದಲ್ಲಿ ಅದಕ್ಕೆ ಮೂರಕವಾಗಿ ಲಭ್ಯ ಇರುವ ವಿದೇಶಿ ಪ್ರವಾಸಿಗರ ವರದಿಗಳ ಹಲವು ಅಂಶಗಳನ್ನು ಗುರುತಿಸುತ್ತಾರೆ (ಮುಕುಂದಪ್ರಭು (ಪ್ರಸಂ); ೨೦೦೦; ಮಿ.ಇ) ತುಳುನಾಡಿನ ಬಗೆಗೆ ಕೃತ ಱಲ್‌ಱಿಂದ ಱಲ್‌ನೇ ಶತಮಾನದ ಅಂತ್ಯದವರೆಗೆ ಹೋಚುಗೀಸ್, ಡಚ್, ಫ್ರೆಚ್, ಅಂಗ್ಲ ಭಾಷೆಗಳಲ್ಲಿ ಅನೇಕ ಅಪ್ರಕಟಿತ ದಾಖಿಲೆಗಳು ದೊರಕುತ್ತವೆ. ಇಬ್ನೋ ಬತ್ತಾತ ಱಿಖಿಖಿ-ಇಲ್ಲಿರ ಅವಧಿಯಲ್ಲಿ ಈ ಭಾಗಕ್ಕೆ ಬಂದವನು ಅರಬಿ ಭಾಷೆಯಲ್ಲಿ ತನ್ನ ಅನುಭವಗಳನ್ನು ದಾಖಿಲಿಸಿದ್ದ. ಅದು ಱಲ್‌ಱಿರಲ್ಲಿ ಪ್ರೇಂಚ್‌ಗೆ ಹೋಯಿತು, ಱಲ್‌ಱಿರಲ್ಲಿ ಆಯ್ದು ಭಾಗಗಳನ್ನು ಹೆಚ್.ಆ.ಆರ್. ಗಿಬ್ರ ಇಂಗ್ಲೀಷಿಗೆ ಭಾಷಾಂತರ ಮಾಡಿದ. ಬಾಚೋಸ್ ಱಿಖಿಂ-ಡಿಖಿರ ಅವಧಿಯಲ್ಲಿ ಈ ಭಾಗವನ್ನು ಸಂದರ್ಶಿಸಿದ್ದ ಆತನ ಅನುಭವಗಳು ಹೋಚುಗೀಸ್‌ನಲ್ಲಿ ದಾಖಿಲಾಗಿವೆ. ಅದು ಆಂಗ್ಲಭಾಷೆಗೆ ಭಾಷಾಂತರಗೊಂಡು ಱಲ್‌ಱಿರಲ್ಲಿ ಪ್ರಕಟವಾಯಿತು. ಇಟಲಿಯ ಪಿಯತ್ತೂ ಡೆಲ್ನಾವೆಲ್ಲಿ ಱಲ್‌ಱಿರಲ್ಲಿ ತುಳುನಾಡಿಗೆ ಬಂದಿದ್ದ ಱಲ್‌ಱಿರಲ್ಲಿ ಹೆವೆಸ ಎಂಬವನು ಇದನ್ನು ಹಳೆ ಇಂಗ್ಲಿಶಿಗೆ ಭಾಷಾಂತರಿಸಿದನು. ಇದನ್ನು ಗ್ರೇ ಎಂಬವನು ಪರಿಪೂರಿಸಿ ಱಲ್‌ಱಿರಲ್ಲಿ ಪ್ರಕಟಿಸಿದನು. ಪಷ್ಟಿಯಾದ ಪ್ರಮಾಣಿ ಅಬ್ಬುಲ್ಲಾ ರಚಾಸ್(ಗಳಿಲಿ), ಹೋಚುಗಳನ್ನು

ತೋಂ ಹಿರೇಸ್(ರಜಿರಿ), ಸೀಜರ್ ಪ್ರೈಡರ್ಸ್(ರಜಿಟೆಲ್), ಲೊ ಕೆಲ್ಸನ್(ರಜಿಎಂ), ಘ್ರಾಂಕೋಯಿಸ್ ಪ್ರೈರಾಡ್(ರಿಟೆಂಂ), ಹೀಟರ್ ಮಂಡಿ(ರಿಟೆಚೆ-ಬಿಟೆ), ಘ್ರಾಯರ್(ರಿಟೆಲ್-ಇಟೆ) ತೇಪ್ರೋಚ್(ರಿಟೆಲ್) ತುಳುನಾಡಿಗೆ ಭೇಟಿ ನೀಡಿದ್ದರು. ಅಲ್ಲದೆ ಹೆಮಿಲ್ಪ್ರೋ ಅಲೆಕ್ಸಾಂಡರ್, ಪೊರ್ಚ್ಸ್, ಪಾರಸನ್ ಮೌದಲಾದವರ ಭೇಟಿಯ ದಾವಿಲೆಗಳೂ ಇವೆ. ಘ್ರಾನ್‌ಸ್ ಬುಕಾನ್‌ನ್‌ನ A Journey from Madras through the Countries of Mysore, Canara and Malabar ರೆಲೆಂಟಲ್ಲಿ ಪ್ರಕಟವಾಯಿತು. ಮೋಹನ್‌ಗೀಸರು ಈ ಪ್ರದೇಶದೊಂದಿಗೆ ಸುದಿಷ್ಟವಾದ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಹೀಗೆ ಈ ಪ್ರದೇಶದ ಪರಿಚಯವು ವಿವಿಧ ವಿದೇಶಿ ಭಾಷೆಗಳಲ್ಲಿ ಮೂಡಿ ಬಂದಿರುವುದನ್ನು ಇಲ್ಲಿ ನೇನಪಿಸಿಕೊಳ್ಳಬಹುದು.

ತದನಂತರ ಇಲ್ಲಿಗೆ ಬಂದ ಇಂಗ್ಲಿಶ್ ಆಡಳಿತದ ಭಾಷೆಯಾಗಿ ಮೌದಲಿಗೆ ಹೆಚ್ಚೆಯೂರಿದರೆ ಬಳಿಕ ಶಿಕ್ಷಣದ ಮೂಲಕ ತನ್ನ ಬೇರುಗಳನ್ನು ಭದ್ರಗೊಳಿಸಿಕೊಂಡಿತು. ಇಂಗ್ಲಿಶ್ ಇಲ್ಲಿ ಗಟ್ಟಿಯಾಗಿ ಬೇರೂರುವುದು ರೆಲೆಂಟ ನಂತರ. ಸ್ವಾಮುವೆಲ್ ಮಿಲೆ ತನ್ನ ‘Canara Past and Present’ನಲ್ಲಿ (ರೆಲೆಂಟ ದ್ವಿಮು.) “The only European languages taught upto the year 1838 were Portuguese and Latin” (pp.27) ಎಂದು ಗುರುತಿಸುತ್ತಾನೆ.

ಸ್ವಾಮುವೆಲ್ ಮಿಲೆ ಹೇಳುವಂತೆ ರೆಲೆಂಟಲ್ಲಿ ಮಂಗಳೂರಿಗೆ ಬಂದ ಗೋವಾದ ಮೇಸ್ಟೆ ಗೆಜ್ಜಿಯಲ್ಲ ರೋಮನ್ ಕೆಫೋಲೆಸ್ ಕ್ಷಾತ್ರಾನ ಒಂದು ಕೊರಡಿಯಲ್ಲಿ ಶಾಲೆಯನ್ನು ತೆರೆದು ಮೋಹನ್‌ಗೀಸ್ ಮತ್ತು ಲ್ಯಾಟಿನ್‌ನಲ್ಲಿ ಶಿಕ್ಷಣವನ್ನು ನೀಡತೋಡಗಿದ್ದು. ಮಂಗಳೂರಿನ ಕ್ರಿಷ್ಟಿಯನ್‌ನರು ಮೌದಲಿಗೆ ಲ್ಯಾಟಿನ್ ವಿಷಯಗಳನ್ನು ಎಂಟು-ಒಂಬತ್ತು ವರ್ಷ ಕಲಿತ ಬಳಿಕ ಮೋಹನ್‌ಗೀಸ್‌ನಲ್ಲಿ ಎರಡು-ಮಾರು ವರ್ಷ ಶಿಕ್ಷಣ ಪಡೆಯಬೇಕಿತ್ತು. ಹೀಗೆ ಹತ್ತು-ಹನ್ನೊಂದು ವರ್ಷಗಳು ಕಳೆದ ಮೇಲಷ್ಟೇ ಖಾಸಗಿ ಟ್ರೋಫ್ಸ್ ಮೂಲಕ ಇಂಗ್ಲಿಶ್ ಭಾಷೆಯನ್ನು ಕಲಿಯಬೇಕಿತ್ತು. ಆದರೆ ಇಂತಹಾ ಕಲಿಕೆಗೆ ಬಹು ದೀರ್ಘ ಸಮಯ ಬೇಕಾಗುತ್ತಿತ್ತು. ಅಂದಿನ ಆಡಳಿತದಲ್ಲಿ ಇಂಗ್ಲಿಶ್ ಅವಶ್ಯವಾಗಿ ಬೇಕಿತ್ತು. ಹೀಗಾಗಿ ಮುಂದೆ ಶಾಲೆಗಳು ಪ್ರಾರಂಭವಾದಾಗ ಇಂಗ್ಲಿಶ್ ಪ್ರಾಥಾನ್ಯವನ್ನು ಪಡೆದುಕೊಂಡಿತು.

ಇಂಗ್ಲಿಶ್ ಉದ್ಯೋಗಾವಕಾಶಗಳನ್ನು ನೀಡುವ ಭಾಷೆಯೆಂಬ ಭಾವನೆಯು ಎಲ್ಲಿಡೆಗಳಂತೆ ಇಲ್ಲಿ ಮುಖ್ಯವಾಗುತ್ತಾ ಹೋಗುವ ಪ್ರಕ್ರಿಯೆ ಕಂಡುಬರುತ್ತದೆ. ಬ್ರಿಟಿಶ್ ಆಡಳಿತದ ಪ್ರಾರಂಭದ ದಶಕಗಳಲ್ಲಿ ಸ್ಥಳೀಯರಿಗೆ ಇಂಗ್ಲಿಶ್ ಅರಿವಿಲ್ಲವೆಂಬ ಕಾರಣದಿಂದ ಅವರಿಗೆ ಸರ್ಕಾರಿ ಹುದ್ದೆಗಳಲ್ಲಿ ಅವಕಾಶವಿರಲಿಲ್ಲ. “The fact of the Government service having been monopolized by the Malabar and

Madras East Indians (the natives of this place having been inefficient to fill even a clerk's post for want of a good knowledge of English) the East Indians were known to the natives as the "Writer's Caste" or "Malabar people" (Samuel Miley, 1884 pp.27-28). ಅಲ್ಲದೆ ಇಲಿಂಗಣ ಕೆಲೆಕ್ಟರ್ ಕಫೀರಿ, ಸಿವಿಲ್ ಮತ್ತು ಪ್ರೋವಿನ್ಯಾಯಲ್ ಕೋರ್ಟ್‌ಗಳಲ್ಲಿದ್ದ ಕ್ಲೋಗಳೆಲ್ಲರೂ ಮಲಬಾರ್‌ನಿಂದ ಮಂಗಳೂರಿಗೆ ಆಮದು ವಾಡಿಕೊಳ್ಳಲಾಗಿದ್ದ ಈಸ್ಟ್ ಇಂಡಿಯನ್‌ರಾಗಿದ್ದರು ಎಂದು ಮಿಲೆ ಗುರುತಿಸಿರುವುದು ಗಮನಾರ್ಹವಾಗಿದೆ.

ಪ್ರಿಯಿಂಫರಿಗೆ ಇಲ್ಲಿನ ಭಾಷಾ ವೈವಿಧ್ಯತೆಯ ಅರಿವಿತ್ತು. ಮದ್ರಾಸ್ ಪ್ರೇಸಿಡೆನ್ಸಿಯಲ್ಲಿ ಅತಿ ಹೆಚ್ಚು ಭಾಷೆಗಳಿರುವ ಪ್ರದೇಶ ಇದು ಎನ್ನುವ ಮಿಲೆ ಇಲ್ಲಿನ ವೈಶಿಷ್ಟ್ಯವನ್ನು ಗುರುತಿಸುತ್ತಾನೆ. "In the portion of the country known as Tuluwa only one language prevails viz, Tulu, although there is an intermixture of Konkani and Canarese in the N.E. and of Malayalam in the southern portion of this country."(Samuel Miley, 1884,p.42) ಕುಂದಾಪುರ ಮತ್ತು ಅದರ ಉತ್ತರ ಪ್ರದೇಶಗಳಲ್ಲಿ 'ಕ್ಯಾನರೀಸ್' ಮಾತ್ರವೇ ಮಾತನಾಡುತ್ತಾರೆ, ಈ ಪ್ರದೇಶಗಳಲ್ಲಿ ಮಾತನಾಡುವ ಭಾಷೆಯು ಮಂಗಳೂರಿನದ್ದಕ್ಕಿಂತ ಭಿನ್ನ, ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕುಂಬುಡ ನಂತರ ಮಲಯಾಳಮ್ ಮಾತನಾಡುತ್ತಾರೆ ಎಂದು ಆತ ಗುರುತಿಸುತ್ತಾನೆ. ಕನ್ನಡ ಈಗಿನ ಭಾಷೆ, ಅಧಿಕೃತವಾಗಿ ಅದನ್ನು ಒಳಗೊಂಡಿರುತ್ತದೆ ಎಂದೂ ಹೇಳುವ ಆತ ತುಳುವಿನ ಲಿಪಿಯ ಬಗ್ಗೆಯೂ, ತುಳುವನ್ನು ಮಾತನಾಡುವ ಸಮುದಾಯಗಳ ಬಗ್ಗೆಯೂ ಹೇಳುತ್ತಾನೆ. "Tulu is a written language, but the characters used are purely Malayalam. It is spoken by the Tulu Brahmins, the Jains, Bunts, Billavaras, Koragers and Dhers" (Samuel Miley;1884; pp.42)

ವಸಾಹತು ಸಂದರ್ಭದಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ ಮುಖ್ಯವಾಗಿ ಶಾಲಾ ಶಿಕ್ಷಣದ ಮೂಲಕ ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಒಳಕೆಗಳ ವಾಪಕತೆ ಕಾಣಿಸಿಕೊಂಡಿತು. ಆಗ ತುಳುನಾಡಿನಲ್ಲಿ ಇಂಗ್ಲಿಷ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಶಾಲೆಗಳು ಅಥವಾ ಆಧುನಿಕ ಶಿಕ್ಷಣ ಪದ್ಧತಿಯೂ ವಸಾಹತು ಸಂದರ್ಭದಲ್ಲಿ ಇಲ್ಲಿ ಹೊಸದಾಗಿ ಕಾಣಿಸಿಕೊಂಡಿದ್ದವು. ತುಳುನಾಡಿಗೆ ಬಾಸೆಲ್ ಮಿಶನರಿಗಳ ಆಗಮನ ಇಲಿಂಗಣ ಹಳ್ಳಿಯಲ್ಲಾಯಿತು. ಅದೇ ಮರುವರ್ಷದಿಂದ ಅವರು ಶಾಲೆಗಳನ್ನು ಆರಂಭಿಸತ್ತಾಡಿದರು. ಅವರ ಶಾಲೆಗಳು 'ಮಿಶನ್ ಶಾಲೆ'ಗಳೆಂದೇ ಪ್ರಸಿದ್ಧವಾಗಿದ್ದವು. ಶಿಕ್ಷಣದಲ್ಲಿ ಅವರ ಹಲವು ಹೆಚ್ಚೆ ಗುರುತುಗಳಿವೆ. ಇಲಿಂಗಣ ಬಾಸೆಲ್ ಮಿಶನ್ ನವರ ಶಾಲೆ ಪ್ರಾರಂಭವಾಯಿತು. ಮುಂದೆ ಅವರು ಸುಮಾರು

ಎಪ್ಪತ್ತೆಯ ಶಾಲೆಗಳನ್ನು ಸ್ಥಾಪಿಸಿದರು. ಗಲ್ಲಿಶಿರಲ್ಲಿ ಮದ್ರಾಸ್ ಸರಕಾರ ಮೊದಲ ಶಾಲೆಯನ್ನು ಸ್ಥಾಪಿಸಿತು, ಮುಂದೆ ಅದು ಇಂಟರ್ ಮಿಡಿಯಿಟ್ ಕಾಲೇಜಾಗಿ ಬಳಿಕ ಪ್ರಥಮ ದರ್ಜೆ ಕಾಲೇಜಾಯಿತು. ಅದು ಇಂದಿನ ವಿಶ್ವವಿದ್ಯಾಲಯ ಕಾಲೇಜು. ಗಲ್ಲಿಂರವೇಳಿಗೆ ಗಣಪತಿ ಶಾಲೆ ಪ್ರಾರಂಭವಾಯಿತು, ಮುಂದೆ ಗಣಪತಿ ಹೆಚ್‌ನ್ಯಾಲು ಎಂದು ಖ್ಯಾತಿ ಪಡೆಯಿತು. ಅದು ಜಿತ್ತಾಪುರ ಸಾರಸ್ವತ ಟ್ರಿಸ್ಟ್‌ನಿಂದ ಸ್ಥಾಪನೆಯಾದಂತಹುದು. ಗಲ್ಲಿಂರಲ್ಲಿ ಜೆಸ್ಯೂಟಿಟ್ ಪಾರಿಗಳು ಸೈಂಟ್ ಅಲೋಶಿಯಸ್ ಕಾಲೇಜನ್ನು ಪ್ರಾರಂಭಿಸಿದರು. ಗಲ್ಲಿಂರಲ್ಲಿ ಅಮೋಸ್‌ಲೋಕ್ ಕಾರ್ಮೆಲ್‌ನ ಕ್ರೀಸ್ತ ಸನ್ಯಾಸಿನಿಯರು ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕವಾಗಿ ಸೈಂಟ್ ಆನ್ಸ್ ಶಾಲೆಯನ್ನು ಪ್ರಾರಂಭಿಸಿದರು. ಗಲ್ಲಿಂರಲ್ಲಿ ಕೆನರಾ ಪ್ರಾಥ್ಮಾಲೆ, ಗಲ್ಲಿಂರಲ್ಲಿ ಕೆನರಾ ಹೆಣ್ಣು ಮಕ್ಕಳ ಶಾಲೆ ಪ್ರಾರಂಭವಾಯಿತು. ಗಲ್ಲಿಂರಲ್ಲಿ ಕುದ್ಲ್‌ರಂಗರಾಯರು ದಲಿತ ಮಕ್ಕಳಿಗಾಗಿ ಶಾಲೆಯನ್ನು ತೆರೆದುದು ಒಂದು ಮಹತ್ವದ ಹೆಚ್ಚೆ. ಇಂಂರಲ್ಲಿ ದಕ್ಷಿಣ ಕನ್ನಡದ ಮೊದಲ ಮಹಿಳಾ ಕಾಲೇಜು ಸೈಂಟ್ ಆಗ್ನೇಸ್ ಪ್ರಾರಂಭವಾಯಿತು.

ಸಮಾಜ ಸುಧಾರಣಾ ಚಳುವಳಿಗಳು, ಆರ್ಥಿಕ ಸಮಾಜ, ಬ್ರಹ್ಮ ಸಮಾಜಗಳ ವಿಚಾರಧಾರೆಗಳು, ಸ್ವಾತಂತ್ರ್ಯ ಹೋರಾಟದ ಸಂದರ್ಭದ ಚಿಂತನೆಗಳು ಇಲ್ಲಿ ಬಹಳ ಪ್ರಭಾವಶಾಲಿಯಾಗಿ ಕಾಣಿಸಿಕೊಂಡವು. ಅದು ಮೊದಲ ಹಂತದ ಶಿಕ್ಷಿತರಲ್ಲಿ ತಂದ ಬದಲಾವಣೆ ಗಮನಾರ್ಹವಾದುದು. ಇಲ್ಲಿಂದ ಒಂದ ಪ್ರಾರಂಭಭಟ್ಟದ ಕನ್ನಡ ಕಥನ ಸಾಹಿತ್ಯದಲ್ಲೂ ಅದರ ಫಾಯೆ ಕಾಣಿಸುತ್ತದೆ. ಅದೇ ಮಾದರಿಯಲ್ಲಿ ಪರಿಯಾಡಿಯವರ ತುಳು ಚಳುವಳಿಯೇ ವೇಳೆ ಒಂದ ತುಳು ಸಾಹಿತ್ಯದ ಮೂಲಸೇರಿ ಈ ವಿಚಾರಧಾರೆಗೇ ಆಗಿದ್ದವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುತ್ತೇಕು. ಆ ಬದಲಾವಣೆಯು ಸಹಜವಾಗಿಯೇ ತುಳುನಾಡಿನ ಜನರೇವನದಲ್ಲಿ ಬದುಕು, ಚಿಂತನೆ, ವಿಚಾರಗಳಲ್ಲಿ ಅಳವಡಿಕೆಯಾಗುತ್ತಾ ಬೇಳೆದು ಬಂದಿತು.

ಹತ್ತೊಂಬತ್ತನೇ ಶತಮಾನದಲ್ಲಿ ‘ಮಂಗಳೂರಿಗರ್’ (Mangalorians) ತ್ವರಿತ ಪ್ರಗತಿಯ ಬಗ್ಗೆ ಬ್ರಿಟೀಷರಿಗೆ ಅರಿವಿತ್ತು. “ಅಂದಿನ ಸ್ಥಳೀಯ ಕ್ರಿಷ್ಟಿಯನ್ನರು ಈಸ್ಟ್ ಇಂಡಿಯನ್ ರಿಂದ ಇಂಗ್ಲಿಷ್ ಕಲಿತು, ಪರಿಣಿತರಾಗಿ ಸ್ಥಳೀಯ ಸರಕಾರಿ ಕಳೇರಿಗಳಲ್ಲಿ ಸೇರಿಕೊಳ್ಳಲು ಯಶಸ್ವಿಯಾದರು. ಕುಮೇಣ ಸರಕಾರಿ ಕಳೇರಿಗಳಲ್ಲಿ ಕ್ರಿಷ್ಟಿಯನ್ನರ ಸಂಖ್ಯೆ ಹೆಚ್ಚಿತು, ಈಸ್ಟ್ ಇಂಡಿಯನ್ ಸಂಖ್ಯೆ ಕಡಿಮೆಯಾಯಿತು. ಆಗ ಹಿಂದೂಗಳಲ್ಲಿ ಬ್ರಾಹ್ಮಣರು ಇವರಿಗೆ ಸ್ವರ್ದಿಗಳಾಗಿದ್ದರು.”(Samuel Miley, 1884 , Pp.28). ಮೀಲೆ ಇಲ್ಲಿ ಕೊಂಕಣಿ ಬ್ರಾಹ್ಮಣರ ಬಗ್ಗೆ ಅವರ ಶಿಕ್ಷಣ, ಸರ್ಕಾರಿ ನೌಕರಿ ಉದ್ಯೋಗ ಬಗ್ಗೆ ಒತ್ತಿ ಹೇಳುತ್ತಾನೆ. ಮುಂದುವರೆದು ಬಿಲ್ಲವರು, ಬಂಟರಿಗೆ ಸರಕಾರಿ ನೌಕರಿಗಳ

ಅವಕಾಶಗಳು ಮುಕ್ತವಾಗಿರುವದನ್ನು ನಿರೂಪಿಸುತ್ತಾನೆ. ಹಾಗೆ ಉಲ್ಲೇಖಿಸುವಾಗಲೂ ಅದು ತುಳುವರನ್ನು ಪ್ರತಿನಿಧಿಸುತ್ತದೆ ಮತ್ತು ತುಳುವರ ಅವಕಾಶಗಳ ಬಗ್ಗೆ ಅರಿವಿದೆ ಎಂಬುದು ಸ್ವಷ್ಟ “.... And there is every likelihood of the official field being liberally thrown open to all these classes, as well as to the Billavars and Bunts who now advance a claim to an equitable share in the public service”( Samuel Miley,1884 p.28).

ಎ.ಸಿ.ಎಸ್ ಅಧಿಕಾರಿಯಾಗಿದ್ದ ಹೆರಾಲ್ಡ್ ಎ.ಸ್ಟ್ರೋಂ ತನ್ನ ಮದ್ದಾಸ್ ಡಿಸ್ಟ್ರಿಕ್ಟ್ ಮಾನ್ಯವಲ್ಲ ಭಾಗ ಎರಡರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಭಾವಾ ಕಲೆಕೆಯ ಬಗ್ಗೆ ನೀಡಿದ ಈ ವಾಹಿತಿಯು ಕುಶೋಹಲಕರವಾದುದು. ಇಲ್ಲಿದ್ದ ಒಮ್ಮಭಾಷಿಕ ಪರಿಸರದ, ಅನನ್ಯತೆಯ ಒಂದು ಹೆಚ್ಚೆಗುರುತು ಇದಾಗುತ್ತದೆ-

ಭಾಜಣಗಳು	ವಿಶ್ವಾಸಿಗಳು			ವಿಶ್ವಾಸಿನಿಯರು		
	೧೯೮೦-೯೧	೧೯೯೧-೯೨	೧೯೯೨-೯೩	೧೯೮೦-೯೧	೧೯೯೧-೯೨	೧೯೯೨-೯೩
ಇಂಗ್ಲೀಷ್	೩,೪೪೮	೩,೫೧೧	೩,೫೭೫	೪೪೨	೪೬೫	೪೫೮
ಲ್ಯಾಂಕ್ಷನ್	೧೧೫	೧೨೦	೧೨೪	-	-	-
ಗ್ರೀಕ್	೮	-	೧೯	-	-	-
ಆರಾಬಿಕ್	೧,೨೧೬	೮೨೨	೧,೦೬೫	೨೦	೨೧೬	೨೨೭
ಸಂಸ್ಕೃತ	೪೮೭	೫೧೬	೫೫೨	-	೫೬	-
ತೆಲುಗು	-	-	೨೭೬	-	-	-
ಮಲಯಾಳ	೫೧೦	೫೨೪	೫೧೬	-	೫೪	೫೨
ಕ್ಯಾನರೀಸ್*	೧೫,೨೧೮	೧೪,೫೫೪	೧೪,೬೧೪	೫೧೨	೨,೪೨೫	೨,೫೬೨
ಹಂಡೆಸ್ಟಾನ್	೫೪೦	೧,೦೫೧	೮೧೪	೨೦	೧೪೮	೧೧೧
ತುಳು	೧೫೮	೧೧೫	೧೭೮	೪೧	೪೨	೪೦
ಮರಾಠಿ	೧೧೫	-	೫	-	೧೮	೧೫
ಕೊಂಕಣಿ	-	-	೧೮೨	-	-	೧೪೨

(Herald A.Stuart;1895; pp.122)

ಇಲ್ಲಿ ಕನ್ನಡವನ್ನು ‘ಕ್ಯಾನರೀಸ್’ ಎಂದು ಗುರುತಿಸಲಾಗಿದೆ. ಇಲ್ಲಿ ತರಗತಿವಾರು ವಿವರಗಳಲ್ಲ, ಶಿಕ್ಷಣ ವ್ಯವಸ್ಥೆ ಪ್ರಾರಂಭವಾಗಿ ಇದು ದಶಕಗಳು ಕಳೆದಾಗ ಇದ್ದ ವಿದ್ಯಾರ್ಥಿಗಳ ಸಂಖ್ಯೆಯಿದು. ಸ್ಥಳೀಯವಾಗಿ ಕನ್ನಡ ಮೊದಲ ಸಾಫ್ಟ್, ಇಂಗ್ಲಿಶ್ ಎರಡನೇ ಸಾಫ್ಟ್ ಹೊಂದಿದೆಯಾದರೂ ಅವರಿಗೆ ಇಂಗ್ಲಿಷ್‌ನ ಮೇಲ್ಮೈಯ ಅರಿವಿತ್ತು. ಉಳಿದ ಭಾಷೆಗಳಿಗೂ ತಮಗೂ ಇರುವ ಸಾಮರ್ಥ್ಯವನ್ನು ಅವರು ಮನಗಂಡಿದ್ದರು. ತಮಗೆ ಬೇಕಾದ ಅಂಶಗಳನ್ನವರು ಆರಿಸಿಕೊಳ್ಳುತ್ತಿದ್ದರು. ತುಳು ಈ ಪಟ್ಟಿಯಲ್ಲಿ ಹತ್ತನೇ ಸಾಫ್ಟನದಲ್ಲಿತ್ತು. ಅಂದು ಅತ್ಯಂತ ಪ್ರಬಲವಾಗಿದ್ದ ಮೊಕಾಲೆ ಪ್ರಾಚೀತ ವಿಚಾರಧಾರೆಗಳನ್ನು ಈ ಹಿನ್ನೆಲೆಯಲ್ಲಿಯೇ ಮತ್ತೆ ನೆನಪಿಸಿಕೊಳ್ಳಬಹುದು. ವಸಾಹತು ಸಂದರ್ಭದ ಶಿಕ್ಷಣದ ಧೋರಣೆಗಳನ್ನು ಮರುಪರಿಶೀಲಿಸಲು ಇದು ಅನುಕೂಲಕರವಾದುದು. ಇಲ್ಲಿ ಸ್ವಾರ್ಥ್ಯ ತನ್ನ ವರದಿಯಲ್ಲಿ “ಶಿ.ವಿ.ಲಿ.ಇ ವಿದ್ಯಾರ್ಥಿಗಳು ಹಾಗೂ ಟಿ.ಎಂ ವಿದ್ಯಾರ್ಥಿನಿಯರು ಇಂಗ್ಲಿಷನ್ನು ಕಲಿಯುತ್ತಿದ್ದಾರೆ. ಅಂತಿ ಅಂಶಗಳು ಕಳೆದ ಮೂರು ವರ್ಷಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವುದನ್ನು ತೋರಿಸುತ್ತಿದೆ, ಆದರೆ ಅದರಲ್ಲಿ ಕೆಲವರು ಮಾತ್ರವೇ ಭಾಷೆಯ ಸ್ವೇಜಿತಾವನ್ನು ಹೊಂದಿದ್ದಾರೆ” (Herald A.Stuart;1895; pp.113) ಎಂದೂ ಇಂಗ್ಲಿಶ್ ಭಾಷೆಯ ಕುರಿತಾಗಿ ವಿಶೇಷವಾಗಿ ಗುರುತಿಸುತ್ತಾನೆ.

ಅದೇ ಈ ಪ್ರದೇಶದಲ್ಲಿ ಅಸಿಸೆಂಟ್ ಕಲೆಕ್ಟರ್ ಆಗಿ ಅನುಭವ ಹೊಂದಿದ್ದ ಜೆ.ಸ್ವರ್ಣ ತನ್ನ ಮದ್ರಾಸ್ ಡಿಸ್ಟ್ರಿಕ್ಟ್ ಮಾನ್ಯವಲ್ಲ ಭಾಗ ಒಂದರಲ್ಲಿ ‘ಶಿವಲ್ಲಿ ಬ್ರಾಹ್ಮಣರು ಇಂಗ್ಲಿಶ್ ಶಿಕ್ಷಣ ಪಡೆಯುವುದರಲ್ಲಿ ಹಿಂದುಳಿದಿದ್ದಾರೆ, ಇದರಿಂದಾಗಿ ಅವರಲ್ಲಿ ಸರ್ಕಾರಿ ಹುದ್ದೆ ಹೊಂದಿದವರು ಬಹಳಷಿಲ್ಲ, ಇತ್ತೀಚಿನ ವರ್ಷಗಳಲ್ಲಿ ಕೆಲವು ಮಂದಿ ಮಂದಿ ಬರುತ್ತಿದ್ದಾರೆ... ಸಾರಸ್ವತರು ತಮ್ಮನ್ನು ತಾವು ಸಂದರ್ಭಕ್ಕೆ ಹೊಂದಿಸಿಕೊಂಡಿದ್ದಾರೆ... ಬಂಟರು ಇನ್ನೂ ಯಾರೊಪಿಯನ್ ಶಿಕ್ಷಣ ಪಡೆಯಲು ಆಳ ಆಸ್ತಿಯನ್ನು ತೋರುತ್ತಿಲ್ಲ... ಕೆನರಾದ ಮಾಪಿಳ್ಳರು ಉತ್ತಮ ಗುಣ ನಡೆತೆಯಿಲ್ಲವರು ಮಲಬಾರಿನ ಮಾಪಿಳ್ಳರಂತಲ್ಲ... ಪಾಶ್ಚಿಮಾತ್ಯ ಶಿಕ್ಷಣದ ಲಾಭವನ್ನು ಪಡೆಯುವಲ್ಲಿ ಅವರನ್ನು ಅವರ ಧಾರ್ಮಿಕ ಕಟ್ಟಿಪಾಡುಗಳು ಕಟ್ಟಿಹಾಕಿವೆ.. (J.Sturrock;1894;pp.149-159) ಎಂಬಿತ್ಯಾದಿಯಾಗಿ ಗುರುತಿಸುವಲ್ಲಿ ಭಾಷೆ ಮತ್ತು ಶಿಕ್ಷಣದ ಸಂಬಂಧಗಳನ್ನು ಕಾಣಬಹುದು. ಅಂತೆಯೇ ಅವರ ದೃಷ್ಟಿಕೋನವೂ ಸ್ವಷ್ಟವಾಗತೊಡಗುತ್ತದೆ.

ಸ್ವಾರ್ಥ್ಯ ತನ್ನ ವರದಿಯ ಆರನೇ ಅಧ್ಯಾತ್ಮವನ್ನು ಶಿಕ್ಷಣ ಎಂಬ ಹೆಸರಲ್ಲಿ ನಿರೂಪಿಸಿದ್ದ ಅದರಲ್ಲಿರುವ ಅಂಶಗಳು ಗಮನಾರ್ಥ. ಇರೆಗೆ-ಎಂನೇ ಸಾಲಿನಲ್ಲಿ ಬಾಲಕರಿಗಾಗಿ ನಾಲ್ಕು ಹಿರಿಯ ಮಾಧ್ಯಮಿಕ ಶಾಲೆಗಳಿಂದ್ದು ಇದ ಮಾರ್ಚ್

ರೆಲೆಂಟ ವೇಳೆಗೆ ಅದರಲ್ಲಿ ೪೦೦ ಬಾಲಕರು ವ್ಯಾಸಂಗ ಮಾಡುತ್ತಿದ್ದರು, ಅದೇ ರೆಲೆಂಟ-ಎಚ್‌ನೇ ಸಾಲಿನಲ್ಲಿ ಐದು ಹಿರಿಯ ಮಾಡ್ಯಮಿಕ ಶಾಲೆಗಳಿಷ್ಟು ಅದರಲ್ಲಿ ಜಿಬಿಲಿ ಬಾಲಕರಿದ್ದರು. ಅಲ್ಲದೆ ರೆಲೆಂಟ-ಎಚ್‌ನೇ ಸಾಲಿನಲ್ಲಿ ಹನೊಂದು ಕಿರಿಯ ಮಾಡ್ಯಮಿಕ ಇಂಗ್ಲಿಶ್ ಮಾಡ್ಯಮದ ಶಾಲೆಗಳಿಷ್ಟು ಅದರಲ್ಲಿ ೩೨೧ ಬಾಲಕರಿದ್ದರು. ರೆಲೆಂಟ-ಎಚ್‌ನೇ ಸಾಲಿನಲ್ಲಿ ಕಿರಿಯ ಮಾಡ್ಯಮಿಕ ಇಂಗ್ಲಿಶ್ ಮಾಡ್ಯಮದ ಹತ್ತು ಶಾಲೆಗಳಿಷ್ಟು ಅದರಲ್ಲಿ ೮೫೧ ಬಾಲಕರಿದ್ದರು.

ಅದೇ ಬಾಲಕಿಯರಿಗಾಗಿ ಇದ್ದ ಹಿರಿಯ ಮಾಡ್ಯಮಿಕ ಇಂಗ್ಲಿಶ್ ಮಾಡ್ಯಮ ಶಾಲೆಯಲ್ಲಿ ಮಾತ್ರ ವಿದ್ಯಾರ್ಥಿನಿಯರಿದ್ದರು. ರೆಲೆಂಟ-ಎಚ್‌ನೇ ಸಾಲಿನಲ್ಲಿ ಒಂದು ಶಾಲೆ ಮಾತ್ರವಿದ್ದು ಅದರಲ್ಲಿ ೧೨ ಬಾಲಕಿಯರು ಓದುತ್ತಿದ್ದರು. ರೆಲೆಂಟ-ಎಚ್‌ನೇ ಸಾಲಿನಲ್ಲಿಯೂ ಒಂದು ಶಾಲೆಯಿದ್ದು ೧೪ ಬಾಲಕಿಯರು ಓದುತ್ತಿದ್ದರು. ಬಾಲಕಿಯರ ಕಿರಿಯ ಮಾಡ್ಯಮಿಕ ಶಾಲೆಗಳನ್ನು ಗಮನಿಸಿದರೆ ರೆಲೆಂಟ-ಎಚ್‌ನೇ ಸಾಲಿನಲ್ಲಿ ಎರಡು ಶಾಲೆಗಳಿಷ್ಟು ಅದರಲ್ಲಿ ೬೦ ಬಾಲಕಿಯರಿದ್ದರು, ರೆಲೆಂಟ-ಎಚ್‌ನೀರ ವೇಳೆಗೆ ಒಂದು ಕಿರಿಯ ಮಾಡ್ಯಮಿಕ ಶಾಲೆ ಮಾತ್ರವಿದ್ದು ಅದರಲ್ಲಿ ೭೯ ಬಾಲಕಿಯರಿದ್ದರು.

ಅದೇ ವೇಳೆಗೆ ಎರಡು ಶಾಲೆಜುಗಳಿಷ್ಟು ಅದರಲ್ಲಿ ರೆಲೆಂಟ-ಎಚ್‌ನೇ ಸಾಲಿನಲ್ಲಿ ಒಟ್ಟು ೧೫೨ ವಿದ್ಯಾರ್ಥಿಗಳೂ, ರೆಲೆಂಟ-ಎಚ್‌ನೇ ಸಾಲಿನಲ್ಲಿ ಒಂದು ವಿದ್ಯಾರ್ಥಿಗಳೂ ಇದ್ದರು. (Herald A. Stuart, 1895, pp.115). ಆತ ಜಾತಿವಾರು ವರ್ಗೀಕರಣವನ್ನು ಮಾಡಿದ್ದಾನೆ, ಹಾಗೆಯೇ ಮುಕ್ಕಳ ಮೋಷಕರ ಸಾಫನುಮಾನ, ಉದ್ಯೋಗಕ್ಕನುಗುಣವಾದ ವರ್ಗೀಕರಣವೂ ಇದೆ. ಉದಾಹರಣೆಗೆ: ರೆಲೆಂಟ-ಎಚ್‌ನೇ ಸಾಲಿನ ಐದು ಹಿರಿಯ ಮಾಡ್ಯಮಿಕ ಶಾಲೆಗಳ ಜಿಬಿಲಿ ವಿದ್ಯಾರ್ಥಿಗಳಲ್ಲಿ ಅಧಿಕಾರಿಗಳ ಮುಕ್ಕಳು ಒಂಬಿ, ಸಣ್ಣ ಅಧಿಕಾರಸ್ಥರ ಮುಕ್ಕಳು ಇಲ, ವರ್ತಕರ ಮುಕ್ಕಳು ಲಲ, ಭೂಮಾಲಿಕರ ಮುಕ್ಕಳು ಒಂಬಿ, ಕುಶಲಕರ್ಮಿಗಳ ಮುಕ್ಕಳು ಉ, ಸರಿಯಾಗಿ ಗುರುತಿಸಲಾಗದ್ದು ಱ, ಇತರ ಇ ಎಂದು ಗುರುತಿಸುತ್ತಾನೆ(ಅದೇ; pp.119). ಆತ ಇತರ ವರ್ಗೀಕರಣಗಳನ್ನು ನೀಡುತ್ತಾನೆ. ಆದರೆ ಇವುಗಳಲ್ಲಿ ಶಾಲೆ- ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚು ಕಡಿಮೆಯ ಬಗ್ಗೆ, ಇತರ ವಿಷಯಗಳ ಬಗ್ಗೆ ಚಚೆ ಮಾಡುವುದಿಲ್ಲ.

ವಸಾಹತುಶಾಹಿಯು ಭಾಪೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಹಲವು ಅಂಶಗಳಲ್ಲಿ ತನ್ನ ಹಿರಿಮೆಯನ್ನು ವಿವಿಧ ಆಯಾಮಗಳಲ್ಲಿ ಪ್ರಶ್ನಾತೀತವಾಗಿ ನಿರೂಪಿಸಬಿಡುತ್ತದೆ. ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತದೆ, ತನ್ನಲ್ಲಾ ಶಾಶೀಗಳನ್ನು

ವಿವಿಧ ಮಾನದಂಡಗಳಿಗನುಗಳಾಗಿ ಕೂಲಂಕವಾಗಿ ಗಮನಿಸುತ್ತಿರುತ್ತದೆ, ವುಂದಿನ ಒಕ್ಕೊಂಬತ್ತನೇ ಪ್ರಜಾಭಾವ ಕವಾಗಿಂತೋ, ಅಪ್ರಜಾಪೂರ್ವಕವಾಗಿಯೋ ಸನ್ನದ್ದುಗೊಳಿಸುತ್ತಿರುತ್ತದೆ. ಅದರೊಳಗೂ ಹಲವು ದ್ವಂಡ್ಯಗಳಿರುತ್ತವೆ. ವಿಸ್ತೃತಿಗೆ ಒಳಗಾಗುವ ಸ್ಥಳೀಯ ಸಂಸ್ಕೃತಿಗಳ ಸ್ವಂತಿಕೆಯು ಕ್ರಮೇಣ ಬದಲಾಗುತ್ತಾ ಹೋಗುತ್ತದೆ. ಕೆನರಾದ ಮೇಲೆ ಹಿಡಿತ ಸಾಧಿಸಿದ ವಸಾಹತುಶಾಂತಿಯು ಅದನ್ನು ಎಚ್ಚರಿದಿಂದ ಗಮನಿಸಿರುವುದು ಕಾಣಿಸುತ್ತದೆ. ಸ್ಥಳೀಯರ ಮೇಲೆ ಪ್ರಭಾವ ಹೊಂದಲು ಮತ್ತು ಆಡಳಿತ ನಡೆಸಲು ಸ್ಥಳೀಯ ಅರಿವು ಅಗತ್ಯವಾಗಿತ್ತು. ಕೆನರಾದ ಮೊದಲ ಕಲೆಕ್ಟರ್ ಸರ್ ಧಾಮಸ್ ಮನ್‌ಲ್ರಿ ಒಂದು ವಿಸ್ತಾರವಾದ ವರದಿಯನ್ನು ನೀಡಿದ್ದು, ಅದೇ ರೀತಿ ಕಾಲಕಾಲಕ್ಕೆ ಬ್ರಿಟಿಷ್ ಆಡಳಿತಕ್ಕೆ ಇಲ್ಲಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಆಯಾಮಗಳು ಬಹುಮುಖ್ಯವಾಗಿದ್ದಿತು. ಭಾಷೆಯು ಅದರಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿದ್ದಿತು. ಓರಿಯಂಟಲೀಸ್ ಬರವಣಿಗೆಗಳೂ ಅವರ ಉದ್ದೇಶಕ್ಕೆ ಮೂರಕವಾಗಿದ್ದವು.

ಶಿಕ್ಷಣದಂತೆ ನ್ಯಾಯಾಲಯಗಳು-ಕಾನೂನು ವ್ಯವಸ್ಥೆಯು ಭಾಷೆಯನ್ನು, ಸಂಸ್ಕೃತಿಯನ್ನು ಪ್ರಭಾವಿಸುತ್ತದೆ. ಭಾರತದಂತಹ ವಸಾಹತಗಳಾಗಿದ್ದ ದೇಶಗಳಲ್ಲಿ ಈ ಹೊಸ ವ್ಯವಸ್ಥೆಗಳು ಜನಸಮಾಜವನ್ನು ಕ್ರಮೇಣ ಪ್ರಭಾವಿಸುತ್ತಾ ಬಂದವು. ಇವುಗಳಲ್ಲಿದ್ದ ಭಾಷಾ ಬಳಕೆಯ ವಿಧಾನ ಪರಿಣಾಮವನ್ನು ಇನ್ನೂ ಅಭ್ಯಸಿಸಬೇಕಾದ ಆವೃತ್ತಿಕೆಯಿದೆ.

ಡಾ.ಎನ್.ಶಾಮು ಭಟ್ ಅವರು Early Colonial Experience: 1792-1862 ಎಂಬ ತಮ್ಮ ಲೇಖನದಲ್ಲಿ ನ್ಯಾಯಾಲಯ ಮತ್ತು ಹೊಲಿಸ್ ವ್ಯವಸ್ಥೆಯ ಬಗ್ಗೆ ವಿವರಿಸುತ್ತಾರೆ. ಮದ್ರಾಸ್ ಹೈಕೋರ್ಟ್ ಇಲಂಗರಲ್ಲಿ ಸ್ಥಾಪನೆಯಾಯಿತು. ಇಲಂಗರ ವೇಳಿಗಾಗಲೇ ಮಂಗಳೂರಿನಲ್ಲಿ ಕೆನರಾ ಮತ್ತು ಸೋಂಡಾ ಪ್ರಾಂತ್ಯಗಳಾಗಿ ಜಿಲ್ಲೆ ನ್ಯಾಯಾಲಯವು ಸ್ಥಾಪನೆಯಾಯಿತು. ಅದಕ್ಕೆ ಒಬ್ಬ ಆಂಗ್ಲ ಜಡ್ಜೆನ ನೇಮಕವಾಯಿತು. ಆತನ ಹುದ್ದೆ ಜಡ್ಜೆ ಮತ್ತು ಮೆಚೆಸ್ಟೇಟ್ ಎರಡೂ ಆಗಿದ್ದಿತು. ಅದಕ್ಕೂ ಮೂರ್ವ ಕೂರ್ವೆಯ ಪರಿಣಾತ, ಪಂಡಿತ (ಹಿಂದೂ ನ್ಯಾಯ ಪರಿಣಾತ) ಮತ್ತು ಹಲವು ಕೆಳಗಿನ ಅಧಿಕಾರಿಗಳಿದ್ದರು(ಮುಕುಂದಪ್ರಭು (ಪ್ರ.ಸಂ); ೨೦೦೦; ಮು. ೩೫-೩೬) ಕಾಲಕ್ರಮೇಣ ಕೆಳಗಿನ ನ್ಯಾಯಾಲಯಗಳಾದ ರಿಜಿಸ್ಟ್ರಾರ್ ಕೋರ್ಟ್ ಮತ್ತು ನೇಟಿವ್ ಕಮಿಶನರ್ ಕೋರ್ಟ್‌ಗಳೂ ಸ್ಥಾಪನೆಯಾದವು.

ತ್ರೈಮೇಣ ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆಯೂ ಕಾಣಿಸಿತು. “ಕ್ಯಾನರೀಸ್ ಈಗಿನ ಭಾಷೆ. ಇದನ್ನು ಜಿಲ್ಲೆಯ ಕೋಟುಗಳಲ್ಲಿ ಬಳಸಲಾಗುತ್ತಿದೆ. ಇದನ್ನು ಅಧಿಕೃತ ಸಂವಹನ ಮಾಧ್ಯಮವಾಗಿಯೂ ಗುರುತಿಸಲಾಗಿದೆ. ಇದೊಂದು ಮೂಲ ಭಾಷೆ, ಸಂಸ್ಕೃತದಿಂದ ಬಹಳಪ್ಪೆನ್ನು ಪಡೆದುಕೊಂಡಿದೆ.” (Samuel Miley; 1884; pp.43) ಎಂದು ಹೇಳಲಾಗಿತ್ತು. ಆದರೆ ತುಳು ಗೈರು ಹಾಜರಾಗುತ್ತಾ ಹೋಯಿತು.

ಹತ್ತೊಂಬತ್ತನೇ ಶತಮಾನದ ಮೊದಲ ಭಾಗದಲ್ಲಿ ಇಲ್ಲಿ ಆಂಗ್ಲ ನ್ಯಾಯ ಪದ್ಧತಿಯ ಬೆಳವಣಿಗೆಯಾಗತೊಡಗಿತು. ಇದು ವಸಾಹತುಶಾಹಿಯ ಬೇರುಗಳನ್ನು ಗಟ್ಟಿಗೊಳಿಸಿತು. ಅದರದ್ದೇ ಆದ ಹೊಸ ಪರಿಭಾಷೆಗಳು ನಿರ್ಮಾಣಗೊಳ್ಳಲೇಡಿದವು. ಪ್ರಾಚೀನ ಮೌಲ್ಯವಸ್ಥೆ, ನ್ಯಾಯ ವ್ಯವಸ್ಥೆ ಮತ್ತು ನ್ಯಾಯಧರ್ಮಗಳ ಪರಿಕಲ್ಪನೆ ತ್ರೈಮೇಣ ಬದಲಾಗತೊಡಗಿತು. ಹಾಗಾದಾಗ ಬದುಕಿನ ನಂಬಿಗೆಯ ನೆಲೆಗಟ್ಟಿಗಳು ಪಲ್ಲಿಟವಾಗುತ್ತಾ ಹೋಗುತ್ತವೆ. ವಿಶ್ವಾಸ, ನಂಬಿಕೆ, ಸತ್ಯ, ಸುಖ್ಯ, ನ್ಯಾಯ, ಅನ್ಯಾಯ, ಧರ್ಮ, ಅಧರ್ಮಗಳ ವ್ಯಾಖ್ಯಾನಗಳು-ಅವುಗಳ ಪರಿಣಾಮಗಳ ಕಾಲಕ್ರಮೇಣ ಬದಲಾಗತೊಡಗುತ್ತವೆ. ಅದುವರೆಗೆ ವ್ಯಾಜ್ಗಳಲ್ಲಿ ಮುಖ್ಯವಾಗಿದ್ದ ಗ್ರಾಮೀಣ ನ್ಯಾಯಪದ್ಧತಿ, ಪಂಚಾಯತಿಕೆ, ಜಮೀನುದಾರರು, ಉಂರ ಮುಖ್ಯಸ್ಥರ ಪಾತ್ರ ಕಡಿಮೆಯಾಗತೊಡಗಿತು. ಒಟ್ಟು ಜಾಲನವ್ಯವಸ್ಥೆಯೊಳಗೆ ಹೊಸ ಪದಗಳು ಸೇರಿಕೊಂಡವು. ಈ ಹೊಸ ನ್ಯಾಯ ವ್ಯವಸ್ಥೆಯಲ್ಲಿ ಇಂಗ್ಲಿಶ್ ಭಾಷೆಯ ಪ್ರಾಥಾನ್ಯವನ್ನು ಪಡೆದಿತ್ತು. ಜನಪದರ ಭಾಷೆಯ ಒಳಗೆ ಹೊಸಪದ್ಧತಿಯು ನುಸುಳುವ ಸ್ಥಿತ್ಯಂತರದ ಸನ್ನಿವೇಶ ಇದು.<sup>२</sup> ಹೀಗಾದಾಗ ಸ್ಥಳೀಯ ಭಾಷೆಯ ವಾಕ್ ಆಣ ಪ್ರಮಾಣ -ತುಳುವಿನಲ್ಲಿ ಆಜೆ, ಆಣ, ಪ್ರಮಾಣೋ, ಒಯಿಲ್, ಒಯಿಳ್, ಹುಯಿಲ್ ನಂಬಿಕೆಯ ಮೇಲೂ ಪರಿಣಾಮ ಉಂಟು ಮಾಡುತ್ತದೆ. ತುಳುನಾಡಿನಲ್ಲಿ ಪ್ರಚಲಿತದಲ್ಲಿದ್ದ ವಿವಿಧ ದೇವರುಗಳಿಗೆ ಮತ್ತು ದೈವಗಳಿಗೆ ಹರಕೆ ಹೇಳಿಕೊಳ್ಳುವುದು, ಸ್ಥಳದ, ದೇವರ, ದೈವದ ಹೆಸರಲ್ಲಿ ಸತ್ಯ ಸಾಬೀತುಪಡಿಸುವ ಪ್ರಕ್ರಿಯೆಗೆ ಆಧುನಿಕ ನ್ಯಾಯ ವ್ಯವಸ್ಥೆಯಲ್ಲಿ ಸಾಫ್ತಾನವಿರುವುದು ಸಾಧ್ಯವಿರಲಿಲ್ಲ. ಆದರೆ ಸ್ಥಳೀಯವಾಗಿ ಅವೂ ಸಮಾನಾಂತರವಾಗಿ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು ಕುಶಲಹಲದ ವಿಚಾರ.

ಸ್ಥಳೀಯ ಮಾತು ಮರೆತು ಹೋಗುವ ದಿನಗಳ ಸ್ಥಿತಿಯನ್ನು ಅಧ್ಯಯನಕಾರರು ಗುರುತಿಸಿದ್ದಿದೆ. ಸ್ಥಳೀಯರಿಗೆ ಇದು ಮಾರಕವಾಗಿ ಪರಿಣಾಮಿಸಿದ್ದಿದೆ. “The British judicial system was dilatory in nature and proved costly for the natives. The fees, stamps and fines were new to the people and they were

unwilling to accept them. When the natives resisted the Government due to the genuine grievances, they were suppressed with force. The native leaders were apprehended and tried in the courts of law" (ಮುಕುಂದಪ್ಪಹು (ಪ್ರ.ಸಂ); ೨೦೦೦; ಮ.ಖಿಲ್) ಇತರೆಡೆಗಳಂತೆ ಇಲ್ಲಿ ಸ್ಥಳೀಯರು ನ್ಯಾಯವ್ಯವಸ್ಥೆಯ ಉನ್ನತ ಹುದ್ದೆಗಳಿಗೇರುವಂತಿರಲ್ಲ. ಇಲ್ಲಿರಲ್ಲಿ ಸ್ಥಳೀಯ ಕ್ರಿಮಿನಲ್ಲ, ಸಿವಿಲ್ ನ್ಯಾಯಾಲಯಗಳು ಸಾಫನೆಯಾದರೂ ಅವುಗಳಿಗೆ ಯುರೋಪಿಯನ್ನರ ಮೇಲೆ ಯಾವುದೇ ಬಗೆಯ ಹಿಡಿತವಿರಲ್ಲ.

ಇದೇ ಮಾದರಿಯಲ್ಲಿ ಪೋಲಿಸ್ ವ್ಯವಸ್ಥೆಯು ಹೊಸದಾಗಿ ಕಾಣಿಸಿಕೊಂಡಿತು. ಇಲ್ಲಿರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಪೋಲಿಸ್ ವ್ಯವಸ್ಥೆಯನ್ನು ಬೆಂಗಾಲ್ ಪೋಲಿಸ್ ವ್ಯವಸ್ಥೆಯ ಮಾದರಿಯಲ್ಲಿ ಜಾರಿಗೊಳಿಸಲಾಯಿತು. ಈ ವ್ಯವಸ್ಥೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಇಪ್ಪತ್ತು ಚ.ಮ್ಯೂಲುಗಳ ವಿಸ್ತೀರ್ಣದಲ್ಲಿ ದರೋಗ ಮತ್ತು ತಾಳಿದಾರಾಗಳ ನೇಮಕ, ಅವರ ಕೆಳಗೆ ೨೦ರಿಂದ ೫೦ ಸತತ ಪೋಲೀಸರು, ಅವರು ಕಲೆಕ್ಟರ್‌ಗೆ ನೇರ ಬಾಧಸ್ಥರಾಗಿದ್ದರು.(ಮುಕುಂದಪ್ಪಹು (ಪ್ರ.ಸಂ); ೨೦೦೦; ಮ.ಖಿಲ್) ಅಂದು ದಕ್ಷಿಣ ಕನ್ನಡದಲ್ಲಿ ಮೂರು ವಿಭಾಗಗಳಿದ್ದವು. ಇಲ್ಲಿರವರೆಗೆ ಈ ವ್ಯವಸ್ಥೆಯಿದ್ದಿತು. ಅಂದಿನ ಈ ವ್ಯವಸ್ಥೆಯ ಮೇಲೆ ಭ್ರಾಹ್ಮಾಚಾರ, ಹಿಂಸೆ ಮತ್ತು ಸ್ಥಳೀಯರ ಮೇಲಿನ ದೌಜನ್ಯಗಳ ಗುರುತರ ಆರೋಪಗಳಿದ್ದವು. ಇಲ್ಲಿರಲ್ಲಿ ಈ ಬಗೆ ಆಯೋಗವು ನೇಮಕವಾಯಿತು. ಇಲ್ಲಿರಲ್ಲಿ ಮದ್ರಾಸ್ ಪ್ರಾಂತ್ಯದ ಪೋಲಿಸ್ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರಲಾಯಿತು. ಇಲ್ಲಿರ ಕಾಯ್ದೆಯನ್ನು ಯುಂಗಳೂರಿನ ನಾಲ್ಕು ಬೇರೆ ಬೇರೆ ಕಡೆಗಳಲ್ಲಿ ಜ್ಯೇಂಧುನ ಸಾಫನೆಯಾಗಿದ್ದಿತು. (ಅದೇ; ಮ.ಖಿಲ್) ಆದರೆ ಬ್ರೀಡಿಗಳ ಸ್ಥಿತಿಯ ಬಗೆಗೆ ಯಾವುದೇ ಕಾಳಜಿ ಇರಲಿಲ್ಲ ಎಂಬ ಆರೋಪವಿದ್ದಿತು. ಇಲ್ಲಿರ ನಂತರ ಸೆಂಟ್ರಲ್ ಜ್ಯೇಲುಗಳ ನಿರ್ಮಾಣವಾಯಿತು. ಆಗಿನ ನಿರ್ಮಾಯದಂತೆ ದಕ್ಷಿಣ ಕನ್ನಡದ ಸೆಂಟ್ರಲ್ ಜ್ಯೇಲು ಕಣ್ಣನೂರಿನಲ್ಲಿದ್ದಿತು. ಸ್ಥಳೀಯರು ಅಂದಿನ ಪೋಲಿಸ್ ವ್ಯವಸ್ಥೆಯ ಬಗೆ ಅಸಹನೆ ಹೊಂದಿದ್ದರು, ಇವರಿಂದ ಸ್ಥಳೀಯರ ಶೋಷಣೆ ನಡೆಯಿತು ಎಂಬ ಉಲ್ಲೇಖಿವಿದೆ. ಈ ವ್ಯವಸ್ಥೆಯು ವಸಾಹತು ಆಡಳಿತವನ್ನು ಇನ್ನಷ್ಟು ಭದ್ರಪಡಿಸಿತು.

ಹದಿನೆಂಟನೇ ಶತಮಾನದಲ್ಲಿ ಇಂಗ್ಲಿಶ್ ಮತ್ತು ತುಳುವಿನ ಸಂಬಂಧವನ್ನು ಗಮನಿಸುವುದಾದರೆ – ಅದು ಬಹುತೇಕ ಆಡಳಿತಾತ್ಮಕವಾದ ಹೇರಿಕೆಯಾಗಿತ್ತು. ಕ್ರಿಮೀಣ ಅದು ಅನಿವಾರ್ಯ ಬಂಧವಾಗಿ ಪರಿಣಮಿಸಿತು. ಆ ಕಾಲಘಟ್ಟದಲ್ಲಿ ಮಿಶನರಿ ಚಟುವಟಿಕೆಗಳು ಹಲವು ಆಯಾಮಗಳಲ್ಲಿ ನಡೆದವು. ತುಳು ಮತ್ತು

ಇಂಗ್ಲಿಶ್ ಬಗ್ಗೆ ಮಿಶನರಿಗಳಿಗೆ, ವಿದ್ಯಾಂಸರಿಗೆ ಆಸಕ್ತಿ, ತಿಳುವಳಿಕೆ ಇದ್ದುದು ಸಹಜ. ಇದು ಮೆನ್ನರ್ ಕೋಶಗಳು, ಬ್ರಿಗೆಲ್ ವ್ಯಾಕರಣ, ಕಿಟೆಲ್ ಕೋಶ ಮತ್ತಿತರ ಕಾರ್ಯಗಳಲ್ಲಿ ಸ್ಪಷ್ಟವಾಗುತ್ತದೆ. ಕೋಶ ರಚನಾ ಕಾರ್ಯಗಳು, ಭಾಷೆಯ ಕಲಿಕೆ, ವ್ಯಾಕರಣಗಳ ರಚನೆ ಅಂದಿನ ಬಹುದೊಡ್ಡ ಕೆಲಸಗಳಾಗಿದ್ದವು. ಅದು ಅಂದಿನ ಅಗತ್ಯವೂ ಆಗಿತ್ತು. ಅದೇ ವೇಳಿಗೆ ಇತರ ಭಾಷೆಗಳಲ್ಲಿ ಅಂತಹ ಕೋಶಗಳು ವ್ಯಾಕರಣಗಳು ಬಂದಿವೆ. ಅದು ಮಿಶನರಿ ಚಟುವಟಿಕೆಗಳಿಗೆ ಸಹಾಯಕವಾಗಿದ್ದಂತೆ ಆಡಳಿತಾತ್ಮಕವಾಗಿ ಇಲ್ಲಿ ಬರುತ್ತಿದ್ದ ಅಧಿಕಾರಿಗಳಿಗೆ, ವಿದೇಶಿಯರಿಗೆ ಮುಂದೆ ಸ್ಥಳೀಯರಿಗೆ ಬಹಳ ಸಹಾಯಕವಾದವು.

ರವೆ. ಜೆ.ಬ್ರಿಗೆಲ್ನೆನ ವ್ಯಾಕರಣ A Grammar of the Tulu Language (1872) ಪ್ರಕಟವಾದುದು ಇಂಗ್ಲಿಶಿನಲ್ಲಿ. ಇದರ ಸ್ವರೂಪವನ್ನು ಗಮನಿಸಿದಾಗ ಇದರೊಳಗೆ ತುಳು ಶಬ್ದ- ಕನ್ನಡ ಲಿಪಿ-ಇಂಗ್ಲಿಶ್ ಲಿಪ್ಯಂತರ- ಇಂಗ್ಲಿಶ್ ಭಾಷಾಂತರ ಕಂಡುಬರುತ್ತದೆ. ರವೆ.ಎ.ಮೆನ್ನರ್ ಗಲ್ಲಿರಲ್ಲಿ ತುಳು-ಇಂಗ್ಲಿಶ್ ನಿಘಂಟು ಹಾಗೂ ಗಲ್ಲಿರಲ್ಲಿ ಇಂಗ್ಲಿಶ್-ತುಳು ನಿಘಂಟು ಪ್ರಕಟಿಸಿದ್ದರು. ಇದೊಂದು ಗಮನಾರ್ಹ ಕಾರ್ಯವಾಗಿದ್ದಿತು. ಈ ಕೋಶ ರಚನೆಯು ಬಹಳ ವಿಶಿಷ್ಟವಾದ ಕೆಲಸವಾಗಿದ್ದು ಮೆನ್ನರ್ಗೆ ದೇಶೀಯರು ಸಹಾಯ ಮಾಡಿದ್ದರು. ಕಾಮ ಮದ್ದರಾಯರು, ಮೂಲ್ಯ ಸೀತಾರಾಮ್, ಮಂಗಳೂರು ಸರ್ವೋತ್ತಮ ಪ್ರೇ. ಇಸ್ತಾಯೀಲ್ ಅರೋನ್ಸ್, ಶಿವರಾವ್ ಅವರ ಸಹಾಯದಿಂದ ಸಿದ್ಧಪಡಿಸಿದ್ದ ಎಂಬ ಉಲ್ಲೇಖಿವಿದೆ. ಇದರಲ್ಲಿ ಮೆನ್ನರ್ ಮಾರ್ಚದಲ್ಲಿ ಕೆಮರರ್ ಎಂಬ ಮಿಶನರಿಯು ಸಂಗ್ರಹಿಸಿದ್ದ ಆದರೆ ನಿಘಂಟಾಗಿ ಮಾರ್ಚಗೊಳ್ಳಬೇಕೆಂದು ಹಾಗೆ ಉಳಿದಿದ್ದ ೨೦೦೦ ಶಬ್ದಗಳೂ ಸೇರಿ ಈ ಕೋಶದಲ್ಲಿ ೨೦,೦೦೦ ಶಬ್ದಗಳಿದ್ದವು. ಅದಕ್ಕೆ ಮಾರಕವಾಗಿ ಮೆನ್ನರ್ನೆನ ಸಹಸ್ರಾರ್ಥಕ ತುಳುಗಾದೆಗಳು(ಗಲ್ಲಿರ) ಮೊದಲಾದ ಪ್ರಯತ್ನಗಳನ್ನು ಗಮನಿಸಬೇಕು. ಇವು ಸ್ಥಳೀಯ ಸಂಸ್ಕೃತಿಯ ಅನನ್ಯತೆಯನ್ನು ಅರಿಯಲು ಮರುನಿರೂಪಿಸಲು ಅಗತ್ಯವಾಗಿದ್ದಂತವು. ರಾಬರ್ಟ್ ಕಾಲ್ಡ್ವೆಲ್ ಗಲ್ಲಿರ ವೇಳಿಗಾಗಲೇ ತನ್ನ 'ಎ ಕಂಪ್ಯಾರೇಟಿವ್ ಗ್ರಾಮರ್' ಆಫ್ ದಿ ದ್ರವಿಡಿಯನ್ ಆರ್ ಸೌತ್ ಇಂಡಿಯನ್ ಪಾಮಿಲಿ ಆಫ್ ಲಾಂಗ್ವೇಜ್ಸ್-'ನಲ್ಲಿ ತುಳು ಭಾಷೆಯ ಸ್ವತಂತ್ರ ಅಸ್ತಿತ್ವ ವಿಶಿಷ್ಟತೆಯ ಬಗ್ಗೆ ಗುರುತಿಸಿಯಾಗಿತ್ತು.

ಶಬ್ದಕೋಶ ನಿರ್ಮಾಣ ಮತ್ತು ವ್ಯಾಕರಣದ ಅರಿವು ತುಳು-ಇಂಗ್ಲಿಶ್ ಸಂಬಂಧಕ್ಕೆ ಹೊಸ ಆಯಾಮವನ್ನು ನೀಡಿತು. ಅಂತಹೇ ಕಿಟೆಲ್‌ರ ಕನ್ನಡ-ಇಂಗ್ಲಿಷ್ ನಿಘಂಟು(ಗಲ್ಲಿರ) ತುಳುನಾಡಿನೊಂದಿಗೂ ಸಂಬಂಧ ಹೊಂದಿದ್ದಿತು. ನಿಘಂಟು ನಿರ್ಮಾಣವು ನಿರಂತರವಾಗಿ ನಡೆಯುವ ಕಾರ್ಯ. ತುಳುವೂ ಅದಕ್ಕೆ

ಹೊರತಾಗಿಲ್ಲ, ಮುಂದೆ ಸ್ವಾತಂತ್ರ್ಯಭರದಲ್ಲಿ ರೋಡೀರಲ್ಲಿ ಮರಿಯಪ್ಪ ಭಟ್ಕ ಮತ್ತು ಶಂಕರ ಕೆದಿಲಾಯ ಅವರು ತುಳು-ಇಂಗ್ಲಿಷ್ ನಿಘಂಟು ಸಂಪಾದಿಸಿದ್ದರು. ಇದು ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಕಟವಾಯಿತು. ಅದರ ನಂತರ ಒಂದ ಡಾ.ಯು.ಎಂ.ಎಪಾರ್ಥಾಯ ಪ್ರಥಾನ ಸಂಪಾದಕಳ್ಳು ತುಳು ನಿಘಂಟು ಸಂಪುಟ ಒಂದರಿಂದ ಆರು ಅಥ್ವತವಾದ ಕಾರ್ಯ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಕಟಿಸಿರುವ ಇದು ಹಲವು ವರ್ಣಗಳ ಪರಿಶ್ರಮದ ಘಲ. ಇವುಗಳಲ್ಲಿ ಇಂಗ್ಲಿಷ್ ಮೂಲಕ ಅಧ್ಯಾತ್ಮನ್ ಕಳೆಕ್ಷನ್‌ನುದ್ದುವುದು ಆಧುನಿಕೋತ್ತರ ಸಂಭರ್ದಲ್ಲಿ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ತುಳುವಿನಂತಹ ಭಾಷೆಯೊಂದನ್ನು ಗುರುತಿಸುವಂತೆ ಮಾಡಿದೆ ಎಂಬುದನ್ನು ಉಲ್ಲೇಖಿಸಬೇಕು.

ಇಂದು ಅಂತರ್ಜಾರ್ಜಾಲದಲ್ಲಿ ಗಮನಿಸಿದರೆ ತುಳು ಭಾಷೆಯನ್ನು ಇಂಗ್ಲಿಷ್ ಅಧಿವಾ ಕನ್ನಡದ ಮೂಲಕ ಕಲಿಸುವ ಹಲವು ಪ್ರಯತ್ನಗಳು ಕಾಣಿಸುತ್ತವೆ. ಅಂತಹೇ ಮುದ್ರಿತ ರೂಪದ ಹಲವು ಪರಿಚಯಾತ್ಮಕ ಕಿರು ಹೊತ್ತಿಗೆಗಳೂ ಪ್ರಕಟವಾಗುತ್ತವೆ. ಅದೇ ಪ್ರಕ್ರಿಯೆಯೊಂದರ ಭಾಗವಾಗಿ ಬಂದಿದ್ದ ಅಂದಿನ ಕಿರುಮಸ್ತಕಪ್ರೋಂದನ್ನು ಇಲ್ಲಿ ಗಮನಿಸಬಹುದು. ಅದೇ ವೇಳಿಗೆ ಅಂದು ಸಾಮಾನ್ಯರಲ್ಲಿ ಪ್ರಚಲಿತದಲ್ಲಿದ್ದ ಕುಶಾಹಲಕರ ಅಭಿಪ್ರಾಯಗಳು ಬೆಳಕಿಗೆ ಬರುತ್ತವೆ. ಇಂತಹ ಅನೇಕ ಕಿರು ಪರ್ಯಾಗ ಬರವಣಿಗೆ ಅಂದಿನ ಸಂಭರ್ದಲ್ಲಿ ಕಾಣಿಸುತ್ತದೆ. ಇವು ಪ್ರಶ್ನಾತ ಬರಹಗಾರರದಲ್ಲ, ಆದರೆ ಜನಪ್ರಿಯ ಸಂಚೇದನೆಗಳ ನೆಲೆಗಳನ್ನು ಇವು ಒಳಗೊಂಡಿರುವುದು ಸ್ವಷ್ಟಿ ಇವು ಅಂತಹ ಮಹತ್ವದಲ್ಲಿವಾದರೂ ಅಂದಿನ ವಿದ್ಯವಾನಾಗಳಿಗೆ ಒಂದು ಕೊಂಡಿ. ಉದಾಹರಣೆಗೆ ಆರ್.ಟಿ.ಮಾಬೆನ್ (R.T.MABEN) ಬರೆದ A Kannada Guide to Tulu-English Conversation ಕನ್ನಡ ತುಳು - ಇಂಗ್ಲಿಷ್ ಭಾಷಾ ಮಂಜರಿ, ನಾಲ್ಕಾಂತರ ಬೆಲೆಯ ಇಂ ಮಟಗಳ ಕಿರುಮಸ್ತಕ ರೋಡಿರಲ್ಲಿ ಪ್ರಕಟವಾಯಿತು. ಉಡುಪಿಯ ಸದಾನಂದ ಪ್ರಿಂಟಿಂಗ್ ವರ್ಕ್ ಕೋ.ಲಿಮಿಟೆಡ್‌ನಲ್ಲಿ ಮುದ್ರಣವಾಗಿ ಬಾಸೆಲ್ ಮಿಶನ್ ಪ್ರೋನಲ್ಲಿ ಮಾರಾಟವಾಗುತ್ತಿತ್ತು. ಇದರಲ್ಲಿ ಹದಿನಾಲ್ಕು ಪಾಠಗಳಿವೆ. ಉಡುಪಿಗೆ ಯಾತ್ರಿಕರು ಬಹುಸಂಖ್ಯೆಯಲ್ಲಿ ಬರುತ್ತಾರೆ, ಆ ಹಿನ್ನೆಲೆಯಲ್ಲಿ ಅನುಕೂಲಕರ ಎಂಬ ಭಾವ ಇರುವ ಲೇಖಕರಿಗೆ ಆ ಆಸ್ತಿಕತೆಯ ಬಗ್ಗೆ ಗೌರವ ಇಲ್ಲ. ಕುಶಾಹಲದ ಸಂಗತಿ ಎಂದರೆ “ಮಲಯಾಳಕ್ಕೂ ತುಳುವಿಗೂ ಇರುವಷ್ಟು ಹತ್ತಿರ ಸಂಬಂಧವು ಕನ್ನಡಕ್ಕೂ ತುಳುವಿಗೂ ಇಲ್ಲ; ಮತ್ತು ತೊಳಬಕ್ಕೆ ಪ್ರಯಾಣಿಕರಾಗಿ ಬರುವ ಕನ್ನಡಿಗರ ಸಂಖ್ಯೆಯು ಮಲಬಾರಿನವರಿಗಿಂತ ಹೆಚ್ಚು ಎಂಬುದಾಗಿ ತೋರುತ್ತಿದೆ. ಆದ ಕಾರಣ ಕನ್ನಡಿಗರಿಗೆ ತುಳು ಭಾಷೆಯ ಜಾನ್ಯವು ಅಲ್ಪಸ್ವಲ್ಪವಾಗಿಯಾದರೂ ದೊರಕುವಂತೆಯೂ ತುಳುವ

ಕನ್ನಡಿಗರಿಗೆ ಕೆಲವು ಇಂಗ್ಲಿಷ್ ವಾಕ್ಯಗಳ ತಿಳಿವಿಕೆ ಉಂಟಾಗುವಂತೆಯೂ ಈ ಸಣ್ಣ ಕೃತಿಯನ್ನು ರಚಿಸಿದ್ದೇನೆ....” (ಪ್ರಸ್ತಾವನೆ) ಇಲ್ಲಿ ಮೂರು ಕಾಲಂಗಳಲ್ಲಿ ಕನ್ನಡ-ತುಳು-ಇಂಗ್ಲಿಷ್ ಈ ಮಾದರಿಯಲ್ಲಿ ಸರಳ ವಾಕ್ಯಗಳನ್ನು ನೀಡಲಾಗಿದೆ. ಇಲ್ಲಿ ಇಂಗ್ಲಿಷ್ ಭಾಷಾಂತರವನ್ನು ಕನ್ನಡ ಲಿಪಿಯಲ್ಲಿ ನೀಡಲಾಗಿದೆ. ಉಡಿಗೆ ಹೋಗಿದ್ದೆ- ಪೋಡಿಮಗು ಹೋತೇ-ಇ ಹೇಡ್ ಬಿನ್ ಟು ಉಡಿಬಿ. ಇದರ ಲೇಖಕರಲ್ಲಿ ಕಂಡುಬರುವ ಮಲಯಾಳ-ತುಳು, ಕನ್ನಡ-ತುಳು, ತುಳು-ಇಂಗ್ಲಿಷ್ ಸಂಬಂಧದ ಪರಿಕಲ್ಪನೆಯನ್ನು ಗಮನಿಸಬಹುದು.

ಇದೇ ಮಾದರಿಯಲ್ಲಿ ಒಂದು English Self Guide in Kanarese containing Grammatical notes, A vocabulary, conversations, letters, etc by P.P.MABEN ಇಂಗ್ಲಿಷರ ವೇಳೆಗೆ ನಾಲ್ಕುನೇ ಮುದ್ರಣವನ್ನು ಕಂಡಿತ್ತು. ಇದು ಗಾತ್ರದಲ್ಲಿ ಹಿರಿದಾದುದಾಗಿತ್ತು. ಕನ್ನಡ-ಇಂಗ್ಲಿಷ್ ಭಾಷಾ ಮಂಜರಿ ವ್ಯಾಕರಣ ಸೂತ್ರಗಳು, ಶಬ್ದಕೋಶ, ಸಂಭಾಷಣೆ, ಕಾಗದಪತ್ರದಿಗಳಿಂದ ಅಡಕವಾಗಿದ್ದು ಬಾಸೆಲ್ ಮಿಶನ್ ಪ್ರೇಸ್‌ನಲ್ಲಿ ಮುದ್ರಣಗೊಂಡಿತ್ತು. ಈ ಬಗೆಯ ಜ್ಞಾನದ ಅರಿವು ಮತ್ತು ಅದಕ್ಕಾಗಿ ಹೊತ್ತಿಗೆಗಳನ್ನು ರಚಿಸುವ ಕೆಲಸವನ್ನು ಆಸಕ್ತರು ಮಾಡುತ್ತಿದ್ದರೆಂಬುದನ್ನು ಇಲ್ಲಿ ಗುರುತಿಸಬೇಕು. ಅದರಲ್ಲೂ ಭಾಷಿಕವಾಗಿ ಇಂಗ್ಲಿಷನ್ನು ಆಯ್ದು ಮಾಡಿಕೊಳ್ಳುವ ಬಗೆ ಇಲ್ಲಿ ಗಮನಾರ್ಹವಾದುದು.

ಮೆಸ್ತೇಗೆಬ್ರಿಯಲ್ ಕಾಲದಲ್ಲಿ ಮುದ್ರಿತ ಮಸ್ತಕಗಳು ಕಡಿಮೆ. ಮಸ್ತಕಗಳಿಧ್ಯರೂ ಅವು ಲ್ಯಾಟಿನ್ ಮತ್ತು ಮೋಹ್ಯೇರ್‌ ಭಾಷೆಯವು. ಆಗ ಲಭ್ಯವಿದ್ದುದು ಅವರಿಂದೇ, ಅದೂ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ. ಇಂಗ್ಲಿಷ್ ಮಸ್ತಕಗಳಂತೂ ಲಭ್ಯವೇ ಇರಲಿಲ್ಲ. “A spelling book in English was also a rarity and copies in manuscript had of course to be made of the lessons to be given” (Samuel Miley, 1884, pp.29) ಕ್ರಮೇಣ ಪರಿಸ್ಥಿತಿ ಬದಲಾಯಿತು. ಮಿಲೆ ಗುರುತಿಸಿದಂತೆ ಶಾಲೆಗಳು ಪ್ರಾರಂಭವಾದಾಗ ಏವಿಧ ವಿಷಯಗಳ ಬಗೆಗಿನ ಇಂಗ್ಲಿಷ್ ಮಸ್ತಕಗಳು ಮಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ಆಮದಾದವು. ಬಾಸೆಲ್ ಮಿಶನ್ ಬುಕ್ ಡಿಪೋ ಮತ್ತು ಜೆಸ್ಪೆಚ್ ಲೈಬ್ರೆರಿ ಮಂಗಳೂರಿಗೆ ಬೇಕಾದ ಎಲ್ಲಾ ಏಧದ ಭಾಷೆಯ ಮಸ್ತಕಗಳನ್ನು ಒದಗಿಸಿದವು. ಅದುವರೆಗೆ ತಿಳಿದಿರದೇ ಇದ್ದ ಬುಕ್ ಕ್ಲಬ್‌ಗಳು ಮತ್ತು ಸಕ್ರೂಲೇಟಿಂಗ್ ಲೈಬ್ರೆರಿಗಳು ಬಂದವು. ಅದು ಶತಮಾನಗಳುಧ್ಯಕ್ಷೂ ಇಲ್ಲಿನ ಓದುವ ಹವ್ಯಾಸವನ್ನು ಬೆಳೆಸುತ್ತಾ ಬಂದವು. ಇಲ್ಲಿ ಇಂಗ್ಲಿಷ್ ಮಸ್ತಕಗಳ ಬಹುದೊಡ್ಡ ಓದುಗ ವರ್ಗವೇ ಇದ್ದಿತು. ಇಂದಿಗೂ ಆ ಸಂಖ್ಯೆ ಗಣನೀಯವಾಗಿಯೇ ಇದೆ. ಆದರೆ ಬದಲಾಗುತ್ತಿರುವ ಸಂದರ್ಭದಲ್ಲಿ ಅದು ಕಡಿಮೆಯಾಗುತ್ತಿರುವುದು ನಿಜ. ೪

ತುಳುನಾಡಿನಲ್ಲಿ ಶಾಲಾ ಶಿಕ್ಷಣದ ಪ್ರಭಾವ ಬಹು ಆಳವಾದುದು. ಪಶ್ಚಿಮತ್ತು ಪಶ್ಚಿಮ ಓದಿನ ಪರಂಪರೆ ಅಂತೆಯೇ ಸೃಜನತೀಲ ಬರವಣಿಗೆ, ಸಾಹಿತ್ಯ ಚಟುವಟಿಕೆಗಳು ಹೆಸರು ಮಾಡಿದಂತವು. ತುಳುನಾಡಿನಲ್ಲಿ ಪ್ರಾರಂಭದ ಕಾನ್ವೆಂಟ್ ಶಾಲೆಗಳು ಕ್ಯಾಥೋಲಿಕ್ ಮತ್ತು ಮೌರ್ಕಿಸ್ಟಿಂಟ್ ಕ್ರೈಸ್ತರ ಆಡಳಿತದಡಿಯಲ್ಲಿ ಬೆಳೆಯಲ್ಲೂ ಬಂದವು. ಇಂಥಾ ಶಾಲೆಗಳಲ್ಲಿ ಸಂಪರ್ಕದ ಭಾಷೆಯಾಗಿ ಇಂಗ್ಲಿಷನ್ನೇ ಬಳಸಬೇಕಿತ್ತು. ಸ್ಥಳೀಯ ಭಾಷೆಗಳನ್ನು, ಮನೆವಾತನ್ನು- ತುಳು, ಕನ್ನಡ, ಕೊಂಕಣಿ ಮೊದಲಾದವುಗಳನ್ನು ಬಳಸುವಂತಿರಲ್ಲಿ. ಸಂವಹನದ ಸಂದರ್ಭದಲ್ಲಿ ಕನ್ನಡ, ತುಳು, ಇತ್ಯಾದಿ ವಾಕ್ಯಗಳಿರಲಿ, ಇಂಗ್ಲಿಷ್ ವಾಕ್ಯದೊಳಗೆ ಸ್ಥಳೀಯ ಪದಗಳನ್ನೂ ಬಳಸುವಂತಿರಲ್ಲಿ, ಎಷ್ಟೋ ಶಾಲೆಗಳ ತರಗತಿಗಳಲ್ಲಿ ಅಂತಹ ಬಳಕೆಗಳಿಗೆ ದಂಡ ವಿಧಿಸುವ ಪ್ರಶ್ನೆಕ್ಕೆ ‘ಮಂಡಿ’ಯ ವ್ಯವಸ್ಥೆಯೊಂದು ರೂಪಗೊಂಡಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುವುದು ಇದೆ. ಇದು ಇಂಗ್ಲಿಷ್ ಅನ್ನು ‘ಸಮರ್ಪಕ’ವಾಗಿ ಬಳಸುವ, ಬಳಸಲು ಕಿಲುಸುವ, ಶಿಕ್ಷಣದ ಭಾಗವಾಗಿದ್ದಿತ್ತು.

ತುಳುವಿನಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ಪ್ರಯತ್ನವೂ ಅಂದು ನಡೆದಿತ್ತು. ಆದರೆ ಉದ್ಯೋಗವಕಾಶ, ವ್ಯಾವಹಾರಿಕ ಪ್ರಯೋಜನಗಳ ಪ್ರಶ್ನೆ ಬಂದು ಸಾರ್ವಜನಿಕ ವಿರೋಧದಿಂದಾಗಿ ಅದು ಸ್ಥಿತಗೊಂಡಿತ್ತು. ಈ ಬಗ್ಗೆ ‘ಕ್ರಿಷ್ಟಿಯನ್ ಪೇಟ್ಟಿಯಟ್’ ಪತ್ರಿಕೆಯ ವಾಚಕರ ವಿಭಾಗದಲ್ಲಿ ಗಲ್ರಿಗಳಲ್ಲಿ ನಡೆದ ಸ್ವಾರಸ್ಯಕರವಾದ ಚರ್ಚೆಗಳನ್ನು ಡಾ ಶ್ರೀನಿವಾಸ ಹಾವನೂರ ಅವರು ತಮ್ಮ ‘ತುಳುವಿನಲ್ಲಿ ಪ್ರಾಥಮಿಕ ಶಿಕ್ಷಣ’ (ವಿವೇಕ ರ್ಯೆ.ಬಿ.ಎ.(ಪ್ರ.ಸಂ); ೨೦೦೯; ಪು.ಳಿ ೨೦-೩೨೧) ಲೇಖನದಲ್ಲಿ ದಾಖಿಲಿಸಿದ್ದಾರೆ. ಬಾಸೆಲ್ ಮಿಶನ್ ನವರು ತಾವು ನಡೆಸುತ್ತಿದ್ದ ಶಾಲೆಗಳಲ್ಲಿ ತುಳು ಮರ್ತ್ಯಭಾಷೆಯಲ್ಲಿ ಶಿಕ್ಷಣ ನೀಡುವ ನೈಜ ಪ್ರಯತ್ನ ನಡೆಸಿದ್ದ ಗಮನಾರ್ಹ. ಆ ಸಂದರ್ಭದಲ್ಲಿ ಬಾಸೆಲ್ ಮಿಶನ್ ಪ್ರಸಾನಿಂದ ‘ತುಳು ಅಕ್ಷರಮಾಲೆ’, ‘ತುಳು ಪಾಠಾಳೆ ರದ್ದನೇ ಮಸ್ತಕ್’ ಶಿಕ್ಷಣ ಟಿಬಾತೆಯಿಂದ Diglott First Book of Lessons in Canarese and Tulu(Published by D.P.I) ಪ್ರಕಟಗೊಂಡಿದ್ದಾವು.

ಇಲ್ಲಿನ ಪ್ರಾರಂಭದ ಪಶ್ಚಿಮಸ್ತಕಗಳನ್ನು ಗಮನಿಸಿದರೆ ಅದರಲ್ಲಿ ಸ್ಥಳೀಯ ವಿಚಾರಗಳಿಗೆ ಹೊರತಾದ ಅಂತಾರಾಷ್ಟ್ರೀಯ ನೆಲೆಯ ಪಾಠಗಳು ಇದಿರುವುದು ಕಾಣಿಸುತ್ತದೆ. ಕುಮೇಣ ದೇಶ ಭಾಷೆಯ ವಿಚಾರಗಳನ್ನು ಪಶ್ಚಿಮಸ್ತಕಗಳು ಒಳಗೊಳ್ಳುತ್ತೋಡಿದವು. ಸ್ವಾತಂತ್ರ್ಯನಂತರ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ತುಳು ಭಾಷಿಕ ಪರಿಸರದಲ್ಲಿ ಶೈಕ್ಷಣಿಕ ಬೆಳವಣಿಗೆ ಕಳೆದ ಶತಮಾನದಲ್ಲಿ ಬಹಳ ವ್ಯಾಪಕವಾಗಿ ಮತ್ತು ಕ್ಷೇತ್ರಗತಿಯಲ್ಲಿ ನಡೆಯಿತು. ಇದರೊಂದಿಗೆ ಹಲವು

ದೇಶೀಯ ಮೂಲದ ಶಾಲೆಗಳೂ ತಲೆಯೆತ್ತಿದವು. ಸರಕಾರಿ ಶಾಲೆಗಳು, ಅನುದಾನಿತ ಶಾಲೆಗಳು, ಖಾಸಗಿ ಶಾಲೆಗಳು ಕಾಲಾನುಕ್ರಮದಲ್ಲಿ ಕಾಣಿಸಿಕೊಂಡವು.

ಶ್ರೀಕೃಣದ ಕ್ಷೇತ್ರದಲ್ಲಿ ಈ ಪ್ರದೇಶವು ಹೆಸರು ಮಾಡುತ್ತಾ ಹೋಯಿತು. ಶ್ರೀಕೃಣದೊಂದಿಗೆ ಜ್ಞಾನ, ಪ್ರಾರ್ಥನೆ, ಬದ್ಧತೆ, ಶೀಸ್ತ, ನಂಬಿಕೆ, ಅಚ್ಚುಕಟ್ಟಬೆಂದನ, ಕ್ರಮ ನಿಯಮ, ಕಷ್ಟಸಹಿಷ್ಣುತ್ವಗಳಿಗೆ ಹೆಸರಾಗುತ್ತಾ ಹೋಯಿತು. ಒಂದೆಡೆಗೆ ಏಶಿನರಿಗಳು ಸಾಫಿಸಿದ್ದ ಹಲವು ಕಾಶಾರ್ನಿಗಳು, ಇನ್ನೊಂದೆಡೆ ವಲಸೆಗಳು ಇಲ್ಲಿನ ಜನರ ಜೀವನವನ್ನು ಕಳೆದ ಶರ್ತಮಾನದುದಕ್ಕೂ ಬದಲಿಸುತ್ತಾ ಬಂದವು. ಸ್ಥಳೀಯವಾಗಿದ್ದವರು ಮತ್ತು ವಲಸೆ ಹೋದವರಿಬ್ಬರ ಬದುಕುಗಳೂ ಪಲ್ಲವಿಂದಾಗುತ್ತಿಲ್ಲ ಬಂದಿತು. ಸ್ಥಾತಂತ್ರಾನಂತರದಲ್ಲಿ ಮೈಸೂರು ರಾಜ್ಯವಿರಬಹುದು ಅಥವಾ ಕನಾರ್ಕಿಕ ರಾಜ್ಯವಿರಬಹುದು ಕನ್ನಡವೇ ಆಡಳಿತ ಭಾಷೆಯಾಗಿದ್ದಿತು. ಶ್ರೀಕೃಣ ಮಾಧ್ವಮಾಗಿ ಇಂಗ್ಲಿಶ್ ತನ್ನ ಪ್ರಾಬುಲ್ಯವನ್ನು ಬೆಳಿಸಿಕೊಳ್ಳುತ್ತಿಲ್ಲ ಹೋಯಿತು. ಶ್ರೀಕೃಣ ಆಡಳಿತ ಶ್ರೀಕೃಣ ಸಂಸ್ಥೆಗಳ ಮಾದರಿಗಳಲ್ಲಿ ಹಲವು ಸ್ಥಳೀಯ ಶ್ರೀಕೃಣ ಸಂಸ್ಥೆಗಳು ಕಾಣಿಸಿಕೊಂಡವು. ಅವು ಬಹುತೇಕ ಗುಂಪಟ್ಟದ ಶ್ರೀಕೃಣ, ವಿದ್ಯಾರ್ಥಿಗಳ ಸರ್ವಾಂಗಿಂಣ ಅಭಿವೃದ್ಧಿ, ಉತ್ತಮ ಘಲಿತಾಂಶಗಳ ಕಡೆಗೆ ಗಮನ ನೀಡಿದ್ದವು. ಹಳ್ಳಿಗಳ ಕನ್ನಡ ಮಾಧ್ಯಮ ಶಾಲೆಗಳೂ ಕಳೆದ ಶರ್ತಮಾನದ ಎಂಟನೆಯ ದಶಕದವರೆಗೂ ಸಾಕಷ್ಟು ವಿದ್ಯಾರ್ಥಿಗಳನ್ನು ಹೊಂದಿದ್ದವು.

ಎಂಬತ್ತು ತೊಂಬತ್ತರ ದಶಕಗಳಲ್ಲಿ ಬಸ್, ಖಾಸಗಿ ವಾಹನಗಳ ಮೂಲಕ ಸಮೀಪದ ಮಟ್ಟ ಪಟ್ಟಣಗಳ ಅಂಗ್ಗಮಾಧ್ಯಮ ಶಾಲೆಗಳಿಗೆ ಕಣ್ಣಿಸುವ ಪ್ರವೃತ್ತಿ ಕ್ಷಿಪ್ರಗತಿಯಲ್ಲಿ ಬೆಳೆದುಬಿಟ್ಟಿತು. ಸರಕಾರಿ ನಿಬಂಧನೆಗನುಗುಣವಾಗಿ ಖಾಸಗಿ, ಅನುದಾನಿತ ಕನ್ನಡ ಮಾಧ್ಯಮ ಸಂಸ್ಥೆಗಳೂ ಇಲ್ಲಿ ಬೆಳೆಯತೋಡಿದವು. ಎಲ್.ಕೆ.ಜಿ., ಯು.ಕೆ.ಜಿ. ಶ್ರೀಕೃಣವು ಚಿರಪರಿಚಿತವಾಗಿಬಿಟ್ಟಿತು. ಇಂಗ್ಲಿಶ್ ಶ್ರೀಕೃಣ ಪಡೆಯುವುದು ಇತರೆಡೆಗಳಂತೆ ಇಲ್ಲಾಗುತ್ತಿರುತ್ತಿತ್ತೇಯ ವಿಚಾರವಾಯಿತು. ಅದರ ಕೆಷ್ಟ ಪರಿಣಾಮಗಳೂ ಕಾಣಿಸಿದವು, ಕನ್ನಡ ಮಾಧ್ಯಮದ ಬಗ್ಗೆ ಕೀಳಿರಿಮೆಯ ಭಾವ ಇತರೆಡೆಗಳಂತೆ ಇಲ್ಲಿಯೂ ತಲೆಯೋರಿತು, ದೇಶಾಧ್ಯಂತ ಸ್ಥಳೀಯ ಶ್ರೀಕೃಣ ಮಾಧ್ಯಮಕ್ಕಿಂತ ಇಂಗ್ಲಿಶ್ ಮಾಧ್ಯಮವು ಆಕರ್ಷಣೀಯವಾಗುತ್ತಾ ಸಾಗಿತು. ಇಂಗ್ಲಿಶ್ ಭಾಷೆ ಮತ್ತು ಇಂಗ್ಲಿಶ್ ಮಾಧ್ಯಮದ ಶ್ರೀಕೃಣಗಳಿರದರ ಶಕ್ತಿಯನ್ನು ಆ ಬಗೆಯಲ್ಲಿ ಬಿಂಬಿಸಲಾಯಿತು. ಮಾರುಕಟ್ಟೆಯ ಧೋರಣೆಗಳು ಮುಂಚೂಣಿಗೆ ಬರಲಾರಂಭಿಸಿದವು. ಅದರಲ್ಲಿ ದುಪ್ಪರಿಣಾಮಗಳು ತುಳುನಾಡಿನಲ್ಲೂ ಕಾಣಿಸಿಕೊಂಡಿತು. ಹಾಗಾಗಿ “ಮಕ್ಕಳಿಗೆ ತುಳು ಗೊತ್ತಿಲ್ಲದಿದ್ದರೂ ಪರವಾಗಿಲ್ಲ ಇಂಗ್ಲಿಶ್ ಗೊತ್ತಿರ್ಲೇಬೇಕು ಎಂಬ ನಿರ್ಧಾರಕ್ಕೆ ಇಂದು ತುಳುನಾಡಿನ ಸಾವಿರಾರು ಕುಟುಂಬಗಳು ಬಂದಿವೆ. ಕನ್ನಡದ ಸ್ಥಿತಿಯೂ

ತುಳುವಿಗಿಂತ ಬೇರೆಯಾಗಿಲ್ಲ. ಇಂಗ್ಲಿಶ್ ವ್ಯಾಪೋಹ ಜಗತ್ತಿನಾದ್ಯಂತ ಕಂಡುಬರುತ್ತಿರುವುದರಿಂದಾಗಿ ಅದೊಂದು ಜಾಗತಿಕ ವಿದ್ಯವಾನವಾಗಿ ರೂಪಗೊಳ್ಳುತ್ತಿದೆ.”(ಮೋಹನ ಕೈಷ್ಟ್ ರ್ಯಾ; ೨೦೧೨; ಪು.ರಿಂಗ) ಎಂದು ಸರಿಯಾಗಿಯೇ ಗುರುತಿಸಲಾಗಿದೆ. ಅಂತಹೇ ಎಂಬತ್ತರ ದಶಕದಲ್ಲಿ ಸ್ಥೀರವಾದ ಸನಿವಾಸ ಶಿಕ್ಷಣ ಸಂಸ್ಥೆಗಳು ಹೆಚ್ಚಾದವು. ತೊಂಬತ್ತರ ದಶಕದಲ್ಲಿ ರಾಜ್ಯದಲ್ಲಿ ವ್ಯತೀತಿಕ್ಷಣೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣವು ಬಂದು ಪದ್ಧತಿಗೆ ಒಳಪಟ್ಟಿ ಸಿ.ಇ.ಟಿ ವ್ಯವಸ್ಥೆ ರೂಪಗೊಂಡ ಬಳಿಕ ಇಲ್ಲಿನ ಪ್ರೌಢ ಮತ್ತು ಪದವಿಮಾವ್ಯತಿಕ್ಷಣೆ ಸ್ಥರೂಪ ಸಂಪೂರ್ಣವಾಗಿ ಬದಲಾಯಿತು. ಘಲಿತಾಂಶ, ರ್ಯಾಂಕ್, ಶೇಕಡಾವಾರು ಅಂಕ, ಡಿಸ್ಪಿಂಕ್‌ನಾಗಳು ಪ್ರಾಧಾನ್ಯವನ್ನು ಪಡೆದವು. ಇಲ್ಲಿ ಪ್ರಾಧಿಮಿಕದಿಂದ ಸ್ವಾತ್ಮಕೋತ್ತರ ಶಿಕ್ಷಣದವರೆಗೆ ಸಂಸ್ಥೆಗಳ ಸಂಖ್ಯೆಯೂ, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು, ಪರವೂರ, ರಾಜ್ಯ, ದೇಶಗಳ ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೇಶವನ್ನರಸಿ ಬರುವುದು ಕಳೆದ ದಶಕದ ಸಾಮಾನ್ಯ ಚಿತ್ರಣವಾಗಿಬಿಟ್ಟಿತ್ತು.

ಈ ಬೆಳವಣಿಗೆಯುದ್ದಕ್ಕೂ ತುಳು ಹೆಚ್ಚು ಹೆಚ್ಚು ಗೈರುಹಾಜರಾಗುತ್ತಾ ಹೋಯಿತು, ಇಂಗ್ಲಿಶ್ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಯಿತು. ಹಾಗೆಂದು ಇಲ್ಲಿ ಭಾಷಾ ಅಲ್ಲಸಂಖ್ಯಾತ ಶಿಕ್ಷಣ ಸಂಸ್ಥೆಗಳು ಬಂದಿಲ್ಲವೆಂದಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳಿಲ್ಲವೂ ನಿರ್ದಿಷ್ಟ ಸೀಮಿತ ಜೊಕಟ್ಟಿಗಳಿಗನುಗಳಾಗಿಯೇ ಬೆಳೆದವು. ಅವುಗಳಲ್ಲಿ ಆರ್ಥಿಕ ಕೇಂದ್ರಿತ ದೃಷ್ಟಿಕೋನ ಜಾಗತಿಕ ಅವಕಾಶಗಳ ಮಡುಕಾಟ, ಸಮಕಾಲೀನ ಅವಕಾಶಗಳಿಗೆ ಸನ್ವದ್ಧಗೊಳಿಸುವಿಕೆ ಇರುವಂತೆ ತೋರುತ್ತಿದೆ.

ಆದರೆ ಕಳೆದ ಶತಮಾನದುದ್ದಕ್ಕೂ ಸಾಂಸ್ಕೃತಿಕವಾಗಿ, ಚಾರಿತ್ರಿಕವಾಗಿ, ಭಾಷಿಕವಾಗಿ, ಸಾಹಿತ್ಯಿಕವಾಗಿ ತುಳುನಾಡಿನ ಅನ್ವಯತೆಗಳು ದಾವಿಲಾಗುತ್ತಲೇ ಬಂದಿವೆ ಎಂಬುದು ಗಮನಾರ್ಹ. ದಕ್ಷಿಣ ಕನ್ನಡ, ಮಂಗಳೂರು, ತುಳುನಾಡು, ಕರಾವಳಿ ಮೊದಲಾದಂತಹ ಅಸ್ತಿತೆಗಳು ಭಾಷೆನ್ನೊತ್ತಿದವು. ಇಲ್ಲಿನ ಅಧ್ಯಯನಗಳು ಇಂಗ್ಲಿಶನ್ನು ಸಮರ್ಥವಾಗಿ ಬಳಸಿಹೊಂಡವು. ಈ ಪ್ರದೇಶಕ್ಕೆ ಸಂಬಂಧಪಟ್ಟಂತೆ ಹಲವು ಶೈಕ್ಷಣಿಕ ಸಂಶೋಧನೆಗಳು ಇಂಗ್ಲಿಶನ ಮೂಲಕವಾಗಿ ಬಂದಿವೆ. ಅದೂ ಒಂದು ಮಾದರಿ ಎಂಬುದನ್ನು ಮರೆಯುವಂತಿಲ್ಲ.<sup>೬</sup>

ಇಲ್ಲಿನ ಸಮೃದ್ಧವಾದ ಜಾನಪದ ಲೋಕವು ವಿಶೇಷಕ್ಕೆ ತಲುಪಿರುವುದು ಇಂಗ್ಲಿಶ್ ಮತ್ತು ಜರ್ಮನ್ ಭಾಷೆಗಳ ಮೂಲಕ ಎಂಬುದನ್ನು ಇಲ್ಲಿ ದಾವಿಲಿಸಬೇಕು. ತುಳುವಿನ ಜನಪದ ಶೈಕ್ಷಣಿಕ ಆದ ಅಗಾಧವಾದ ಕೆಲಸಗಳು ಜಾಗತಿಕ ಮಟ್ಟದಲ್ಲಿ

ತುಳುವನ್ನು ಗುರುತಿಸುವಂತೆ ಮಾಡಿದವು. ದೇಶೀ ವಿದೇಶಿ ವಿದ್ಯಾಂಸರು ಈ ಕ್ಷೇತ್ರದಲ್ಲಿ ಅಹನಿಶಿ ದುಡಿದ್ದಾರೆ. ಇಲ್ಲಿ ಮೌಖಿಕದಿಂದ ಮೂಲ ಪಠಗಳು ತುಳು ಲಿಖಿತಕ್ಕೆ ಬರುವುದು ಕನ್ನಡ ಲಿಪಿಯ ಮೂಲಕ, ಅಥವಾ ಇಂಗ್ಲಿಶ್ ಲಿಪಿಯ ಮೂಲಕ. ಹಾಗೆಯೇ ಅದರ ಅಧ್ಯಯನ-ಘ್ಯಾಖ್ಯಾನ, ವಿಶ್ಲೇಷಣೆಗಳು ತುಳು ಭಾಷೆ, ಕನ್ನಡ ಭಾಷೆ, ಇಂಗ್ಲಿಶ್ ಭಾಷೆ ಮತ್ತು ಜಮ್‌ನ್ ಭಾಷೆಗಳಲ್ಲಿ ನಡೆದಿವೆ ಎಂಬುದನ್ನು ಗುರುತಿಸಬೇಕು.<sup>೧೦</sup> ತುಳು ಜಾನಪದಕ್ಕೆ ಸಂಬಂಧಪಟ್ಟಂತೆ ಇಂಗ್ಲಿಶ್‌ನಲ್ಲಿ ಬರುವ ಅಧ್ಯಯನಗಳಲ್ಲಿ ಮೂಲಪಠಗಳ ಲೀಪ್ಯಂತರ ಮತ್ತು ಭಾಷಾಂತರಗಳು ಕಾಣಿಸಿಕೊಂಡಿವೆ. ೧೧

ಭಾಷಾಂತರ ಪ್ರಕ್ರಿಯೆಯ ತುಳುವಿನ ಅಧ್ಯಿತ್ಯಯನ್ನು ಇಂಗ್ಲಿಶ್‌ನಲ್ಲಿ ಮೂಡಿಸಲು ಸಹಕಾರಿಯಾಗಿದೆ ಎಂದು ಗುರುತಿಸಿದರೆ ತಪ್ಪಾಗಲಾರದು. ಜಾಗತಿಕ ಮಟ್ಟದ ಗುರುತಿಸುವಿಕೆ ಈ ಮೂಲಕ ಸಾಧ್ಯವಾಗುತ್ತದೆ. ಉದ್ದೇಶಿತ ಓದುಗರು ಇಂಗ್ಲಿಶ್ ಭಾಷಿಕರೇ ಆಗಿರಬೇಕಾಗಿಲ್ಲ, ಕನ್ನಡವೂ ಸೇರಿದಂತೆ ಇತರ ಭಾಷೀಯರೂ ಅಲ್ಲಿರುತ್ತಾರೆ. ತುಳು ಮೂಲವನ್ನು ಕನ್ನಡಕ್ಕೆ ಕೊಂಡೊಯ್ಯುವುದೂ ಇಂದು ಅನಿವಾರ್ಯವಾಗಿಬಿಡುತ್ತದೆ, ರಾಜ್ಯಮಟ್ಟದ ಗುರುತಿಸುವಿಕೆಯು ತುಳುವಿನಂತಹ ಭಾಷೆಯ ಉಳಿವಿಗೆ ಅನಿವಾರ್ಯವಾಗುತ್ತದೆ. ಇಲ್ಲಿ ಹಲವು ಮಂದಿ ಶ್ರಮಸುತ್ತಿದ್ದಾರೆ. ತುಳುವಿನ ಬಗ್ಗೆ ಇಂಗ್ಲಿಶ್‌ನಲ್ಲಿ ಬಂದಿರುವ ಕೃತಿಗಳನ್ನು ಕನ್ನಡಕ್ಕೆ ತರುವ, ಇಂಗ್ಲಿಶ್‌ನಿಂದ ತುಳುವಿಗೆ ತರುವ, ತುಳುವಿನಿಂದ ಇಂಗ್ಲಿಶ್‌ಗೆ ಕೊಂಡೊಯ್ಯುವ ಹಲವು ನೆಲೆಯ ಭಾಷಾಂತರಗಳಾಗಿವೆ.<sup>೧೧</sup> ಇಲ್ಲಿ ತುಳು ಅಧ್ಯಯನಗಳ ಭಾಷಾಂತರ, ತುಳು ಮೂಲ ಕೃತಿಗಳ ಭಾಷಾಂತರ, ತುಳು ಮೂಲ ಕೃತಿಗಳ ಸಾರಾಂಶ ಅಥವಾ ಪ್ರಮುಖ ಅಂಶಗಳ ಇಂಗ್ಲಿಶ್ ನಿರೂಪಣೆಗಳನ್ನು ಗುರುತಿಸಬಹುದು. ಹಾಗೆಯೇ ತುಳುವಿನ ವಸ್ತುವನ್ನು ಇರಿಸಿಕೊಂಡು ಇಂಗ್ಲಿಷ್ ಭಾಷೆಯಲ್ಲಿ ಕೃತಿ ರಚಿಸುವ ಪ್ರಕ್ರಿಯೆಯು ಒಂದಿದೆ.<sup>೧೨</sup> ಹಲವು ಅಧ್ಯಯನಕಾರರು ಒಂದು ನಿರ್ದಿಷ್ಟ ಪಠ್ಯವನ್ನು ಇಂಗ್ಲಿಶ್‌ಗೆ ಕೊಂಡೊಯ್ಯುವುದು, ಒಬ್ಬರೇ ಅನುವಾದಕರು ವಿವಿಧ ಪಠ್ಯಗಳನ್ನು ಕೊಂಡೊಯ್ಯುವುದು ೧೪ ಹಿಗೆ ತುಳು ಸಾಹಿತ್ಯ ಸಂಸ್ಕೃತಿ ಭಾಷೆಯ ಸೋಗಣನ್ನು ಇಂಗ್ಲಿಶ್‌ನಲ್ಲಿ ದಾಖಲಿಸುವ ಪ್ರಯತ್ನ ನಡೆದಿವೆ. ಆದರೆ ಸಮರ್ಪಕವಾದ ತುಳು-ಇಂಗ್ಲಿಶ್, ಇಂಗ್ಲಿಶ್-ತುಳು ಭಾಷಾಂತರ ದತ್ತಕೋಶ ಇಲ್ಲದ ಕಾರಣ ಸಮಗ್ರ ಮಾಹಿತಿಯು ಲಭ್ಯವಾಗುತ್ತಿಲ್ಲ.<sup>೧೩</sup>

ತುಳುವಿನಂತಹ ಭಾಷೆಗೆ ಇಂಗ್ಲಿಶ್‌ನಲ್ಲಿ ಕೃತಿಗಳು ಬರುವುದು ಬಹಳ ಮುಖ್ಯವಾಗುತ್ತದೆ. ವಸಾಹತು ಸಂದರ್ಭದಲ್ಲಿ ಇಂಗ್ಲಿಶ್ ತುಳುವನ್ನು ಹೊರಜಗತಿಗೆ

ಕಟ್ಟಿಕೊಟ್ಟ ಮಾದರಿಗಳು ಹಲವು ಇವೆ. ರೆವೆ.ಮೋಗ್ನಿಂಗ್ ಭೂತಾರಾಧನೆ ಬಗ್ಗೆ ಬರೆದಿರುವುದು, ಮದ್ರಾಸ್‌ನ ಬಿಷಪ್ ರೆವೆ.ವೈಟ್‌ಹೆಡ್ ‘ವಿಲೇಚ್ ಗಾಡ್ಸ್ ಅಫ್ ಸೌತ್ ಇಂಡಿಯಾ’ದಲ್ಲಿ ಭೂತಾರಾಧನೆ ಬಗ್ಗೆ ಬರೆಯುವುದು, ಅಂತಹೀ ಎಡ್‌ರ್ ಧಾರ್ಮಿಕ್‌ನೋನ ಬರವಹಿಗೆ ಒಂದು ದೃಷ್ಟಿಕೋನವನ್ನು ದಾಖಲಿಸುತ್ತವೆ. ಎ.ಸಿ.ಬನ್‌ರ್‌ಲ್ ಅವರ Devil Worship of Tuluvas ಱಲ್‌ಎರಿಂದ ಱಲ್‌ಇರವರೆಗೆ ಇಂಡಿಯನ್ ಆಂಟಿಕ್‌ರ್ ಪ್ರಕ್ರಿಯೆಗಳಲ್ಲಿ ಪ್ರಕಟವಾಯಿತು. ಇದು ಮುಂದೆ ಪುಸ್ತಕ ರೂಪದಲ್ಲಿಯೂ ಪ್ರಕಟವಾಗಿದ್ದ ಪ್ರಸ್ತುತ ಎರಡು ಪ್ರತಿಗಳಷ್ಟೇ ಲಭ್ಯವಿದ್ದ ಅದರ ತಾಂತ್ರಿಕ ವಿವರಗಳು ಶಿಳಿದುಬರುವದಿಲ್ಲ. ಇದನ್ನು ಮೌಲ.ವಿ.ನಾವಡ ಮತ್ತು ಡೆನ್ಸ್‌ನ್ ಘನಾರಂಡಿಸ್ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ(೨೦೦೮) ತುಳುವರ ಭೂತಾರಾಧನೆಗೆ ಸಂಬಂಧಿಸಿದ ಇದರಲ್ಲಿ ತುಳು ಪಾಡ್ಡನಗಳ ಇಂಗ್ಲಿಶ್ ಲಿಪ್ಯಂತರ, ಭಾಷಾಂತರಗಳು ಇವೆ. ಎ.ಸಿ.ಬನ್‌ರ್‌ಲ್ (೧೯೪೦-೧೯೫೨) ನಿಧನಾನಂತರ ಅವರ ಬರವಹಿಗೆಂಂದ ಮೇಜರ್ ಆರ್.ಸಿ.ಟಿಂಪಲ್ ಇದನ್ನು ಸಂಪಾದಿಸಿ ಪ್ರಕಟಿಸಿದ್ದರು. ಹಲವು ಕುತೂಹಲಕಾರಿ ಅಂಶಗಳು ಇದರಲ್ಲಿವೇಂ್ತೆ ಇದಕ್ಕೂ ಪೂರ್ವದಲ್ಲಿ ರೆವೆ. ಮೆನ್ಸ್‌ರ್ ಪಾಡ್ಡನಗಳನ್ನು ತುಳು ಪಾಡ್ಡನ ರೂಪದಿಂದ ತುಳು ಕಥಾ ರೂಪಕ್ಕೆ ತಂದಿದ್ದರು. ಹೀಗೆ ಪ್ರಕಟಗೊಂಡ ‘ಪಾಡ್ಡನೊಳು’ (೧೯೮೯)ನಲ್ಲಿ ಇಪ್ಪತ್ತೊಂದು ಶೀರ್ಷಿಕೆಗಳಿಡಿಯಲ್ಲಿ ಕನ್ನಡ ಲಿಪಿಯಲ್ಲಿ ಪಾಡ್ಡನಗಳ ಕಥಾನಿರೂಪಣೆ ಇದೆ. ಇದರಲ್ಲಿ ಮುನ್ನಡಿ ಇಂಗ್ಲಿಶ್‌ನಲ್ಲಿದೆ ಹಾಗೆಯೇ ಕೊನೆಯ ನಿರೂಪಣೆಯು ಇಂಗ್ಲಿಶ್‌ನಲ್ಲಿದೆ.

ಮೀಶನರಿಗಳ ಆಗಮನದ ನಂತರ ತುಳುವಿಗೆ ಕನ್ನಡ ಲಿಪಿ ಬಳಕೆಯಾಗಿತೋಡಿದ್ದು ಅಲ್ಲಿಂದ ಇಂದಿನವರೆಗೂ ಅದೇ ಒಂದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಮುಂಬ್ಯೆ ಮೊದಲಾದ ಹೊರನಾಡಿನಲ್ಲಿ ವಾಸವಾಗಿರುವ ತುಳುವರ ಮನೆಮಾತು ತುಳು ಆಗಿರುತ್ತದೆಯಾದರೂ ಹೊರಗಿನ ಶಾಲಾ ಶಿಕ್ಷಣದ ಮಾಧ್ಯಮ ಬಹುತೇಕ ಇಂಗ್ಲಿಶ್ ಆಗಿರುತ್ತದೆ. ಹೀಗಾಗಿ ಬಹಳಷ್ಟು ಸಂದರ್ಭಗಳಲ್ಲಿ ಕನ್ನಡದ ಪರಿಚಯವೇ ಅವರಿಗಿರುವದಿಲ್ಲ. ಇದರಿಂದಾಗಿ ಅವರು ತುಳು ಬರೆಯಲು ಕಲಿತಿರುವುದಿಲ್ಲ. ಅಲ್ಲಿ ತುಳುವು ಮಾತ್ರಿಕ ಮಾಧ್ಯಮದಲ್ಲಿ ಮಾತ್ರ ಇರುತ್ತದೆ. ಇಂದಿನ ಮೊಬೈಲ್-ಅಂತರ್ಜಾಲ ಬಳಕೆಗಳಲ್ಲಿ ಕನ್ನಡವೂ ಸೇರಿದಂತೆ ಇತರ ಭಾಷೆಗಳಲ್ಲಿರುವಂತೆ ಇಂಗ್ಲಿಶ್ ಭಾಷೆಯ (ರೋಮನ್) ಲಿಪಿಯಲ್ಲಿ ತುಳುವೂ ಸಂವಹನಗೊಳ್ಳುತ್ತದೆ. ಅದೇ ರೀತಿ ಇಂದು ತುಳು ಭಾಷೆಗೆ ಮೊಬೈಲ್‌ನಲ್ಲಿ ಕನ್ನಡ ಲಿಪಿಯ ಬಳಕೆಯೂ ಸಹಜವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಎರಡು ಪ್ರಯೋತ್ಸವಗಳನ್ನು ಇಲ್ಲಿ ವಿಶೇಷವಾಗಿ ಗಮನಿಸಬೇಕು. ಒಂದು ತುಳು ಭಾಷೆಯ

ತೈಸ್ಟು ಗೀತೆಗಳು, ಇನ್ನೊಂದು ತುಳು ಭಾಷೆಯ ಇಂಗ್ಲಿಷ್ ಲಿಪಿಯ ಕವನ ಸಂಕಲನ.

The United Basel Mission Church Council Bombay 1997- ರಲ್ಲಿ Thulu Hymn –Book Transliteration Edition – ಪ್ರಕಟಿಸಿದೆ. ಇದರ ಹೆಸರು Thulu Geetholu ಇದರಲ್ಲಿ ಎ.ಮೆನ್ಸ್‌ರ್, ಜೆ.ಅಮೃನ್, ಜೆ.ಫುರ್ನಾ, ಆರ್.ಬಿಂಜ್, ಜೆ.ಬಿಗೆಲ್, ಕು.ಪಿ.ಕಾರಂ, ಕೆಮರರ್ ಮೊದಲಾದವರು ಶತಮಾನಕ್ಕೂ ಹಿಂದೆ ಜರ್ಮನ್ ಮತ್ತು ಇಂಗ್ಲಿಷಿನಿಂದ ತುಳುವಿಗೆ ಭಾಷಾಂಶರಿಸಿದ ತೈಸ್ಟು ಗೀತೆಗಳ ಇಂಗ್ಲಿಷ್ ಲಿಪ್ಯಂತರ ಇದು. ಇದು ಮುಂಬ್ಯಾಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಸಂಯುಕ್ತ ಆವೃತ್ತಿ. ಇದರಲ್ಲಿ ಕನ್ನಡ ಗೀತೆಗಳ ಇಂಗ್ಲಿಷ್ ಲಿಪ್ಯಂತರದ ಭಾಗ ಮೊದಲಿಗಿದ್ದು ಬಳಿಕ ಪ್ರತ್ಯೇಕವಾಗಿ ತುಳು ಗೀತೆಗಳ ಇಂಗ್ಲಿಷ್ ಲಿಪ್ಯಂತರ ನೀಡಲಾಗಿದೆ. ಇದು ಮುಂಬ್ಯಾಯಲ್ಲಿ ಮಾತ್ರ ಬಳಕೆಯಾಗುವ ಆವೃತ್ತಿ ಎಂಬುದು ವಿಶೇಷ. ಅಲ್ಲಿ ದಾಖ್ಲಿ ಕನ್ನಡ ಮೂಲದ ಮೂರೆಸೆಂಟ್ ತೈಸ್ಟಿಯನ್ನರು ಉದ್ಯೋಗ ನಿರ್ಮಿತವಾಗಿ ನೆಲೆಸಿದ್ದ ಅವರ ಮನೆಮಾತು ತುಳು. ಅವರಿಗೆ ತುಳುವೂ ಸೇರಿದಂತೆ ಇಂಗ್ಲಿಷ್, ಸ್ಥಳೀಯ ಮರಾಠಿ ಪರಿಚಯವಿರುತ್ತದಾದರೂ ಕನ್ನಡದ ಪರಿಚಯವಿರುವುದಿಲ್ಲ. ಹೀಗಾಗಿ ಕನ್ನಡ ಲಿಪಿಯ ತುಳು ತೈಸ್ಟಿಗೆಗಳನ್ನು ಅವರು ಓದಲಾರರು.

UBM CC ಅಧ್ಯಕ್ಷರಾದ ಎಫ್.ಬಿ.ಬಂಗೇರ ಮುನ್ನಡಿಯಲ್ಲಿ ಹೇಳುತ್ತಾರೆ: “felt the need for transliterating our Church hymn book in English in order to enable the members of our congregation , who are unfamiliar with Kannada script, to sing hymns during church services and prayer meetings”(P.III) ಇದೊಂದು ವಿಶಿಷ್ಟ ಪ್ರಕ್ರಿಯೆ. ಧಾರ್ಮಿಕ ನೆಲೆಗಳನ್ನಲ್ಲಿ ಪ್ರಾಂತ್ಯದ ಭಾಷೆಯೊಂದು ಮುಖ್ಯವಾಗುವ ಬಗೆ ಇಲ್ಲಿ ಗಮನಾರ್ಹವಾದುದು. ಇಂಗ್ಲಿಷ್ ಇಲ್ಲಿ ತುಳುವನ್ನು ಉಳಿಸಿಕೊಳ್ಳಲು ಬಳಕೆಯಾಗುವ ಬಗೆ ಗಮನಿಸಬೇಕಾದುದು. “This Transliteration Edition of the Basel Mission Hymn Book will help us to maintain our identity in Mumbai” (Introduction to the transliteration edition)

ಈ ಗೀತೆಗಳು ತೈಸ್ಟರಿಗೆ ಬಹಳ ಮುಖ್ಯವಾದುದು. ಹಿಂದೆಯೂ ಇದರ ಅನನ್ಯತೆಯ ಅರಿವು ತುಳು ಭಾಷಿಕ ತೈಸ್ಟರಿಗಿತ್ತು. ಬ.ವಿ.ಜತ್ತನ್ ಅವರು ತುಳುವಿನಲ್ಲಿ ಬಂದಿರುವ ಇಂತಹ ಗೀತೆಗಳ ಮಹತ್ವವನ್ನು Tulu Hymnal : A Theological Appraisal (ed.Godwin Shiri ;1985; pp107-145) ನಲ್ಲಿ ಗುರುತಿಸಿದ್ದರು.

ಇದೇ ಬಗೆಯ ಪ್ರಕ್ರಿಯೆಯು ತುಳು ಕವನಗಳಿಗೆ ಸಂಬಂಧಪಟ್ಟಂತೆಯೂ ಕಂಡುಬರುತ್ತದೆ. ಬೆಳ್ಳಿಪ್ಪಾಡಿ ಸತೀಶ ರೈ ಅವರ ‘ಬೆಳ್ಳಿಪ್ಪಾಡಿ ತುಳು ಪದ್ಮೋಜು’ ಗಮನಿಸಬೇಕಾದುದು. ಇದರ ಮುಖ್ಯಪಟದಲ್ಲಿ Bellippadi Tulu Padyolu Kavana Sankalono Barainar Dr. Ballippady Satish Rai (2009) ಎಂದಿದ್ದು ತುಳು ಭಾಷೆಗೆ ಇಂಗ್ಲಿಷ್ ಭಾಷೆಯ ಇಂದಿನ ಲಿಪಿಯನ್ನು ಬಳಸಿ ಬರೆಯವ ಪ್ರಯತ್ನವಿದು. ಮನ್ಯಾಡಿಯಲ್ಲಿ ಡಾ.ಯಶಂತ್ರ ರೈ ಹೇಳುವುದು “Sumar 50 Lakshodath ippine Tuluvered ardochath Jano Karnatakunu buddh bethe bethe Rajyod nelesader. Incha nelasadina Tuluvereg Kannada lipiddh English lipitha Jnaone Jasthi. English lipi mathra gothithdh kannada lipi gothijjandina Tulu Bandhulen dristid deedh Dr.Raikkulu Eee Kavana Sankalanonu rachisadher.” ಇದರ ಕನ್ನಡ ಅನುವಾದ ಹೀಗಿದೆ—“ಸುಮಾರು ಐವತ್ತು ಲಕ್ಷದಷ್ಟು ಇರುವ ತುಳುವರಲ್ಲಿ ಅರ್ಥದಷ್ಟು ಜನ ಕನಾರಟಕವನ್ನು ಬಿಟ್ಟು ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಹೀಗೆ ನೆಲೆಸಿರುವ ತುಳುವರಿಗೆ ಕನ್ನಡ ಲಿಪಿಗಿಂತ ಇಂಗ್ಲಿಷ್ ಲಿಪಿಯ ಚಳ್ಳನವೇ ಜಾಸ್ತಿ. ಇಂಗ್ಲಿಷ್ ಲಿಪಿ ಮಾತ್ರ ತಿಳಿದಿದ್ದು ಕನ್ನಡ ಲಿಪಿ ತಿಳಿದಿರದ ತುಳು ಬಂಧುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಡಾ.ರೈಗಳು ಈ ಕವನ ಸಂಕಲನವನ್ನು ರಚಿಸಿದ್ದಾರೆ.” (ಬೆಳ್ಳಿಪ್ಪಾಡಿ ಸತೀಶ್ ರೈ; ೨೦೦೯; ಪು.ಶಿ) ಎಂದು ಯಶಂತ್ರ ರೈ ಗುರುತಿಸುತ್ತಾರೆ.

“Tulunadd tuluver Hechechehad English Conventlegh Jokulen Sersabhi karonodhadh Kannadodh Jasthi English lipi gothinchchi Jokule Jasthi aavondulla. Aained dhavara Nooraru Kannada Medium Schoolulu Muchchondullo.Karnatakunu Budnda Prapanchadadhyaanta Noodhek Nudhu Jano Tuluvereg English lipithth Jnano matro Undundu panpunek vaa Samshayola ijji.paravorodu nele Oorinanchina Tulu Bhasigere gamana dheedondu Eee kavano Sankalanonu English lipitt yaan Barethe.Aaa Dhesholed nadappinchi Sabhe Samaramboled Tulu Padyolen Od-dh paniyer Sulabha avad panppina Enna Udhesho”(ಬೆಳ್ಳಿಪ್ಪಾಡಿ ಸತೀಶ್ ರೈ; ೨೦೦೯; ಪು. ರ್ಜ-೨೦) “ತುಳುನಾಡಿನಲ್ಲಿ ತುಳುವರು ಹೆಚ್ಚಾಗಿ ಇಂಗ್ಲಿಷ್ ಕಾನ್ವೆರಿಟಿಗಳಿಗೆ ಮಕ್ಕಳನ್ನು ಸೇರಿಸುವ ಕಾರಣದಿಂದಾಗಿ ಕನ್ನಡಕ್ಕಿಂತಲೂ ಇಂಗ್ಲಿಷ್ ಲಿಪಿ ಗೊತ್ತಿರುವ ಮಕ್ಕಳೇ ಜಾಸ್ತಿಯಾಗುತ್ತಿದ್ದಾರೆ. ಅದರಿಂದಾಗಿ ನೂರಾರು ಕನ್ನಡ ಮೀಡಿಯಂ ಶಾಲೆಗಳು ಮುಚ್ಚುತ್ತಿವೆ. ಕನಾರಟಕವನ್ನು

ಬಿಟ್ಟರೆ ಪ್ರಪಂಚದಾದ್ಯಂತ ನೂರಕ್ಕೆ ನೂರು ಜನ ತುಳುವರಿಗೆ ಇಂಗ್ಲಿಶ್ ಲಿಪಿಯ ಜಾಣಿಸುತ್ತಿರುವ ಮಾತ್ರ ಇದೆಯೆಂದು ಹೇಳುವುದಕ್ಕೆ ಯಾವ ಸಂಶಯವೂ ಇಲ್ಲ. ಪರವೂರಲ್ಲಿ ನೆಲೆಯೂರಿರುವ ತುಳು ಭಾಷಿಗರನ್ನು ಗಮನದಲ್ಲಿರಿಸಿಕೊಂಡು ಈ ಕವನ ಸಂಕಲನವನ್ನು ಇಂಗ್ಲಿಶ್ ಲಿಪಿಯಲ್ಲಿ ನಾನು ಬರೆದಿದ್ದೇನೆ. ಆ ದೇಶಗಳಲ್ಲಿ ನಡೆಯುವಂತಹ ಸಭೆ ಸಮಾರಂಭಗಳಲ್ಲಿ ತುಳು ಪಡ್ಯಗಳನ್ನು ಓದಿ ಹೇಳಲು ಸುಲಭವಾಗಲಿ ಎಂಬುದು ನನ್ನ “ಉದ್ದೇಶ” ಎಂದು ಇಲ್ಲಿ ಡಾ.ಬೆಳ್ಳಿಪ್ಪಾಡಿ ಸತೀಶ್ ರ್ಯಾ ಏನ್ ರಡ್ ಪಾಠೇರೋದಲ್ಲಿ (ನನ್ನ ಎರಡು ಮಾತು -ಇದೂ ಕೂಡಾ ಇಂಗ್ಲಿಷ್ ಲಿಪಿಯಲ್ಲೇ Enna Radd pathero ಎಂದು ಇದೆ) ಹೇಳುತ್ತಾರೆ. ಇಲ್ಲಿ ಲಿಪಿಚಿಹ್ನೆಗಳನ್ನು ಸೂಚಿಸಿಲ್ಲ, ಆದುಮಾತಿನ ಮಾದರಿಯಲ್ಲಿ ಬರೆಯುತ್ತಾ ಹೋಗಲಾಗಿದೆ. ಇವರೆಡರಲ್ಲೂ ಭಾಷಾವಿಜ್ಞಾನದ ವ್ಯಾಧಾನಿಕತೆಯನ್ನೇನೂ ಅನುಸರಿಸಲಾಗಿಲ್ಲ. ಆದರೆ ಇಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಕಂಡುಬರುವ ಒಂದು ವಿಚಾರವನ್ನು ಗಮನಿಸಬೇಕಾಗುತ್ತದೆ. ಇತ್ತೀಚೆನ ದಿನಗಳಲ್ಲಿ ಇಂಗ್ಲಿಶ್ ಶೈಲಿಯಲ್ಲಿ ತುಳು ಮಾತನಾಡುವ ಪ್ರಕ್ರಿಯೆಯೊಂದು ಕಾಣಿಸಿದೆ. ಇದನ್ನು ಅಧ್ಯಯನಕಾರರೂ ಗುರುತಿಸಿದ್ದಾರೆ “ನಗರ ಪ್ರದೇಶಗಳಲ್ಲಿ ಇಂಗ್ಲಿಶನ ವ್ಯಾಮೋಹ ಹೆಚ್ಚಾಗಿರುವುದರಿಂದ ಇಂಗ್ಲಿಶನ ಶೈಲಿಯಲ್ಲಿಯೇ ತುಳುವಿನಲ್ಲಿ ಮಾತನಾಡುವ ಯುವಕ-ಯುವತಿಯರನ್ನು ಕಾಣಬಹುದಾಗಿದೆ” ( ಮೋಹನ ಕೃಷ್ಣ ರ್ಯಾ; ೨೦೧೨;ಪು.ಖಿಟ್).

ತುಳುವನ್ನು ಸ್ಥಳೀಯತೆ-ವಿಶ್ವಾತ್ಮಕತೆಗಳ ಪ್ರಶ್ನೆ ಕಾಡಿದೆ. ತುಳು ಅಕಾಡೆಮಿಯು ಇಂಡಿಯಾ ಸ್ಥಾಪನೆಗೊಂಡಿತು. ಇದರ ಪ್ರಯತ್ನಗಳು ಹಲವು ನೆಲೆಯವು. ತುಳು ಅಕಾಡೆಮಿಯು ತನ್ನ ಕಾರ್ಯಕ್ರಮಗಳಲ್ಲಿ ತುಳು ಪದಗಳನ್ನು ಬಳಸುತ್ತದೆ. ಅದೇ ವೇಳೆಗೆ ಮಾತುಕೆಗಳಲ್ಲಿ ಪತ್ರಫ್ಲವಹಾರಗಳಲ್ಲೂ ಇಂತಹಾ ಸ್ಥಳೀಯ ಅನನ್ಯತೆಯ ಕಡೆಗೆ ಗಮನ ನೀಡುತ್ತಿದೆ. ಇದು ಇನ್ನಿತರ ಹಲವು ಸಂಘ ಸಂಸ್ಥೆಗಳು ಸಂಘರ್ಷನೆಗಳ ಕಾರ್ಯಕ್ರಮದಲ್ಲೂ ಕಂಡುಬರುತ್ತದೆ. ಸೊಲೆಲು (ವಂದನೆಗಳು), ಗುಕಾರ್ (ಅಧ್ಯಕ್ಷರು), ಗುಕಾರ್ಮೆ (ಅಧ್ಯಕ್ಷತೆ), ಲೇಸ್ (ಕಾರ್ಯಕ್ರಮ), ಸುರುತ ಪಾತೋ (ಮೋದಲ ಮಾತು), ಲೆಪ್ಪೋಲೆ (ಆಮಂತ್ರಣ), ಉದ್ಘಾಟನೆ, ಬಿನ್ನೋರ್ (ಅತಿಧಿ), ಮಾನಾದಿಗೆದ ಬಿನ್ನೋರ್ (ಗೌರವ ಅತಿಧಿ), ಮಲ್ಲ ಬಿನ್ನೋರ್ (ಮುಖ್ಯ ಅತಿಧಿ), ಪರಪೋಕು(ಜಾನಪದ), ಸುದಾರಿಕೆ(ನಿವಾಹಣೆ), ಕಜ್ಜಕೊಟ್ಟೆ (ಕಾಂರೂಗಾರ), ನುಡಿಕಟ್ಟೆ (ಪ್ರಬಂಧ ವುಂಡನೆ), ಪಾಲ್ ಪಡೆಪಿನ(ಭಾಗವಹಿಸುವ), ಮುಗಿತಲದ ಸಬೆ(ಸಮಾರೋಪ), ಸೇರಿಗೆ

(ಸಹಯೋಗ), ಬೆರಿಸಾಯೊ (ಸಹಕಾರ), ಪರಮದ ಕೊಡಿ (ಸಾಂಸ್ಕೃತಿಕ ಕಾರ್ಯಕ್ರಮ), ಎದೊಳ್ಳಣ(ಸ್ವಾಗತ) ಹಿಂಗೆ ಮಾಡುವಾಗ ಕೆಲವೊಂದು ಪದಗಳು ಭಾಷಾಂತರಗೊಂಡಿವೆ, ಇನ್ನು ಕೆಲವು ತುಳುವಿನ ಮೂಲದ ಅರ್ಥಕ್ಕೆ ಹೊಸ ಅರ್ಥಜ್ಞಾಯೆಯೊಂದಿಗೆ ಬಳಕೆಗೊಂಡಿವೆ, ಇನ್ನು ಕೆಲವು ಹೊಸ ಪದಗಳಿವೆ.

ತುಳುನವವನ್ನು ಉಳಿಸಿಕೊಳ್ಳುವಲ್ಲಿ ತುಳುವಿಗೆ ಕನ್ನಡದಂತೆಯೇ ಹಲವು ದ್ವಂದ್ವಗಳಿವೆ. ಇಂದು ತುಳು ಪದಕೋಶಗಳಲ್ಲಿ ಸಂಸ್ಕೃತ, ಕನ್ನಡ, ಮಲಯಾಳಿ, ಹಿಂದಿ, ಇಂಗ್ಲಿಷ್ ಪದಗಳು ಸೇರಿರುವುದು ಕಾಲಮಾನದ ಸಹಜ ಪ್ರಕ್ರಿಯೆ. ಅದೇ ವೇಳಿಗೆ ಹೊಸ ಜಾಗೃತಿಯಂತೆ ತುಳುವರು ವಿವಿಧ ಸಂದರ್ಭಗಳಲ್ಲಿ ತುಳು ಪದಗಳನ್ನು ಬಳಸುವುದು ಏಕಾಲದಲ್ಲಿ ಕನ್ನಡ- ಇಂಗ್ಲಿಷ್‌ಗಳಿಗೆ ತೋರುವ ಪ್ರತಿಕ್ರಿಯೆಯೂ ಹೌದು. ಇದು ಸ್ವಂತಿಕೆ ಆಗಿರುವಂತೆ ಕನ್ನಡದಿಂದ ಭಿನ್ನ ಎಂಬುದನ್ನು ತೋರುವ ಬಗೆ ಹೌದು. ಅದೇ ವೇಳಿಗೆ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಇಂಗ್ಲಿಷ್ ಚೌಕಟ್ಟಿಗಳನ್ನು ಮೀರುವ ಬಗೆಯೂ ಹೌದು. ತುಳು ಸಂಸ್ಕೃತಿಯ ಮೇಲಿನ ‘ಪಾಶ್ಚಾತ್ಯ ಸಂಸ್ಕೃತಿ’ಯ ಪ್ರಭಾವ ಎಂಬುದು ಬೇರೆ ನೆಲೆಯ ಚರ್ಚೆ. ಆದರೆ ಸ್ಥಳೀಯವಾಗಿ ಭಾಷೆಯೋಳಗೆ ಇಂಗ್ಲೀಷಿನ ಮತ್ತು ಸಭೆ ಸಮಾರಂಭಗಳಲ್ಲಿ ಮಾತ್ರಕತೆಗಳಲ್ಲಿ ನುಸುಳಿದ್ದೆ ಇಂಗ್ಲಿಷ್ ಪದಗಳನ್ನು, ಪಾರಿಭಾಷಿಕ ಪದಗಳನ್ನು, ನುಡಿಕಟ್ಟಿಗಳನ್ನು, ಪ್ರಚಾರಾರ್ಥಕವಾಗಿ ಮೀರುವ ಪ್ರಯತ್ನ ದಶಕಗಳಿಂದೀಚೆಗೆ ನಡೆಯುತ್ತಿದೆ ಎಂಬುದು ಗಮನಾರ್ಹ.

ಅದೇ ವೇಳಿಗೆ ಬಹುತೇಕ ಕನ್ನಡವು ಇಂಗ್ಲಿಷಿನೊಂದಿಗೆ ಹೊಂದಿದ ಎಲ್ಲಾ ವಿಧದ ಸನ್ನಿವೇಶಗಳು ತುಳುವಿನದ್ದು ಆಗಿದ್ದು ವಿಚಿತ್ರ. ತುಳುನಾಡು ಕನ್ನಡ ಪ್ರದೇಶದ ಭಾಗ ಎಂಬ ಕಲ್ಪನೆ ವಸಾಹತು ಆಡಳಿತ ಅಂತ್ಯವಾಗುವ ವೇಳಿಗೆ ಗಟ್ಟಿಯಾಗುತ್ತಾ ಬಂದದ್ದು, ಏಕೇಕರಣ ಸಂದರ್ಭದಲ್ಲಿ ತುಳುನಾಡು ಎಂಬ ಸಾಂಸ್ಕೃತಿಕ ಸಂಬಂಧವ್ಯಾಪಕ ಪ್ರದೇಶಗಳು ವಿಭಿನ್ನ ಭಾಷಾವಾರು ಪ್ರಾಂತಗಳ ಆಳ್ಳಿಕೆಗೆ ಬಳಪಟ್ಟಿದ್ದು ಗೆವುನಿಸಬೇಕಾದ ಅಂಶ. ಅದರೂಂದಿಗೆ ಪ್ರಭಾಬಿ ಇಂಗ್ಲಿಷ್‌ಗೆ ಮುಖಿಯಾಮುಖಿಯಾಗುವ, ಬದಲಾವಣೆಗಳಿಗೆ ಒಳಗಾಗುವ, ಅನನ್ಯತೆಯನ್ನು ಉಳಿಸಿಕೊಳ್ಳುವ ಆತಂಕಗಳು ಕಾಡಿದ್ದೂ ನಿಜ. ಇಂಗ್ಲಿಷ್‌ನ ಆಳ್ಳಿಕೆಯು ತುಳುವಿನ ವಿಸ್ತೃತಿಗೆ ಕಾರಣವಾಗಿದ್ದ ಸತ್ಯ, ಅದು ವಸಾಹತುಶಾಂಕಿಯ ಪ್ರಭಾವ. ತುಳುನಾಡಿನಲ್ಲಿ ಕನ್ನಡ ಮತ್ತು ಪ್ರಭುತ್ವದ ಪ್ರಶ್ನೆಯ ಹಿನ್ನೆಲೆಯ ಚರ್ಚೆಗಳು ಬಹುದೊಡ್ಡ ಪ್ರಮಾಣದಲ್ಲಿ ನಡೆದಿಲ್ಲ.

ಇಂಗ್ಲಿಶ್ ಮತ್ತು ಯಾಜಮಾನ್ಯದ (ಹೆಚಮನಿಯ) ಪ್ರಶ್ನೆ ಬಂದಾಗ ಅದು ಪ್ರಪಂಚದಾದ್ಯಂತ ಹಲವು ನೆಲೆಗಳಲ್ಲಿ ವಿಸ್ತಾರವಾಗಿ ಕಾಣಿಸಿಕೊಳ್ಳುತ್ತಾ ಬಂದಿದೆ. ಅಧಿಕಾರದ ನೆಲೆಗಳಿನಲ್ಲಿ ವಸಾಹತುಗಳಾಗಿದ್ದ ಭಾರತದಂತಹ ದೇಶಗಳಲ್ಲಿ ವಸಾಹತೋತ್ತರ ಸಂದರ್ಭದಲ್ಲಿ ಅದು ಏವಿಧ ನೆಲೆಗಳಲ್ಲಿ ಕಾಣಿಸಿಕೊಂಡಿದೆ. ಸಹಜವಾಗಿಯೇ ಆ ಪ್ರಶ್ನೆಯೆಯು ತುಳುವಿನಂತಹಾ ಆದುಭಾಷೆಯ ಮೇಲೆ ಪ್ರಭಾವವನ್ನು ಬೀರುತ್ತಾ ಬಂದಿದೆ. ಅದು ಬಹುಸ್ವರೂಪವನ್ನು ಹೊಂದಿದೆ. ಇಂದು ಒಂದು ಇಂಗ್ಲಿಶ್ ಎನ್ನುವಂತಾದ್ದು ಇಲ್ಲ. ಅದು ದೇಶೀಯ ಪ್ರಭಾವಗಳನ್ನು ಒಳಗೊಂಡಿರುವುದೂ ಇದೆ. ಹೀಗಿದ್ದಾಗಲೂ ಅದು ಸ್ಥಳೀಯ ಅನನ್ಯತೆಗಳು ಮರೆಯಾಗುವ ಸ್ಥಿತಿಯನ್ನು ತಂದೊಡ್ಡಿತ್ತಿದೆ. ಆದಳಿತ ಭಾಷೆಯಾಗಿರುವ ಕನ್ನಡವು ಇಂಗ್ಲಿಷ್ನೊಂದಿಗೆ ಹೊಂದಿರುವ ಸಂಬಂಧಗಳಿಗೂ ಆದುಭಾಷೆಯಾಗಿರುವ ತುಳುವು ಇಂಗ್ಲಿಷ್ನೊಂದಿಗೆ ಹೊಂದಿರುವ ಸಂಬಂಧಗಳಿಗೂ ಭಿನ್ನ ಆಯಾಮಗಳಿವೆ.

ವಸಾಹತುಶಾಖೆಯು ತನ್ನ ಉನ್ನತ ಸ್ಥಿತಿಯ ಬಗ್ಗೆ ಹೊಂದಿದ್ದ ಹೆಮ್ಮೆ ಮತ್ತು ಅದು ತನ್ನ ಶೈಪ್ಪತೆಯನ್ನು ಗಟ್ಟಿಗೊಳಿಸುತ್ತಾ ಬಂದಿರುವ ಬಗೆಯನ್ನು ಸ್ವಾಮುವೆಲ್ಲ ಮಿಲೆಯ ಈ ಉದ್ದಾರದಲ್ಲಿ ಸ್ವಷ್ಟವಾಗಿ ಕಾಣಬಹುದು: “How much are not the Mangaloreans indebted to our benignant and liberal Government for having raised their position from a low state to that they have not attained! May the British Government and the British name last long!”( Samuel Miley,1884 p.p.29)

ಇಂಗ್ಲಿಶ್ ತಾನು ನೀಡಬಲ್ಲ ಆರ್ಥಿಕ ಶಕ್ತಿ, ರಾಜಕೀಯ ಶಕ್ತಿ, ಬಂಡವಾಳ, ಅಂತರಾಷ್ಟ್ರೀಯ ನೆಲೆ, ಉದ್ಯೋಗಾವಕಾಶ, ಸಾಫ್ತಾರಮಾನ, ಮನ್ಯತೆ, ಸವಲತ್ತುಗಳಿಂದ ಆರ್ಕಣೇರೇಯವಾಗುತ್ತದೆ. ಜಾಗತೀಕರಣದ ಇಂದಿನ ಸ್ಥಿತಿಯಲ್ಲಿ ತುಳುವಿಗೆ ಇಂಗ್ಲಿಶ್‌ನ ನಿರಾಕರಣ ಕೆಷಪಾಢ್ಯ, ವಸಾಹತು ಆಡಳಿತದಿಂದ ಮುಕ್ತಿ ಪಡೆದರೂ ಪ್ರಜ್ಞೆಯ ಮೇಲಿನ ಹಿಡಿತ ಆಳವಾಗಿರುವ ಸಾಧ್ಯತೆಯಿರುತ್ತದೆ. ಆದರೂ ತುಳುವಿನದೊಂದು ವಿಶಿಷ್ಟ ಸ್ಥಿತಿ. ತುಳುವಿಗೆ ಭಾಷಿಕವಾಗಿ ರಾಷ್ಟ್ರ ಭಾಷೆ, ರಾಜ್ಯ ಭಾಷೆ, ಸ್ಥಳೀಯ ಆಡಳಿತದ ಭಾಷೆ, ಶಿಕ್ಷಣ ಮಾಧ್ಯಮದ ಭಾಷೆ ಇಂತಹಾ ಯಾವುದೇ ನೆಲೆಗಳಿಲ್ಲ. ಇಂದು ಅಗಾಧ ಪ್ರಮಾಣದಲ್ಲಿ ತುಳುಜಗತ್ತು ಬೆಳೆದಿದೆ. ಇಂದಿನ ತುಳುವಿನಲ್ಲಿ ಇತರ ಎಲ್ಲಾ ಭಾಷೆಗಳಂತೆ ಅನ್ಯ ಭಾಷಾ ಪದಗಳು ಬರುವ ಪ್ರಶ್ನೆಯೆ ಸಹಜವಾಗಿದೆ. ಅದರಲ್ಲಿ ಇಂಗ್ಲಿಶ್ ಪ್ರಭಾವ ಅಗಾಧವಾಗಿರುವುದು ಸತ್ಯ. ಜಾಗತೀಕರಣ ಮತ್ತು ಇಲ್ಲಿನ ನಗರೀಕರಣ ಪ್ರಶ್ನೆಯೆಗಳು ಭಾಷೆಯ ಮೇಲೆ ಪ್ರಭಾವ ಬೀರಿದೆ, ಸಂಸ್ಕೃತಿಯ ನೆಲೆಗಳಿನಲ್ಲಿ ಬದಲಾವಣೆಗಳಾಗಿವೆ.<sup>೧೨</sup> ಇಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಡ್

ಶಿಕ್ಷಣಗಳಲ್ಲಿ ಇಂಗ್ಲಿಶ್ ಮಾಡ್ಯಮವು ಒಮ್ಮೆ ಗಟ್ಟಿಯಾದ ನೆಲೆಗಟ್ಟಿನ್ನು ಹೊಂದಿದೆ.<sup>೯</sup> ಇಲ್ಲಿನ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಶ್‌ಗೆ ಮನ್ನಣೆ ಇದೆ. ಹಾಗೆಂದು ತುಳುವಿನ ಮಹತ್ವ ಗಣನೀಯವಂಬಂತೆ ಕಡಿಮೆಯಾಗಿಲ್ಲ. ಶಾಲಾ ಕಾಲೇಜುಗಳಲ್ಲಿ ವಸಾಹತು ನಂತರದಲ್ಲಿ ಧೋರಣೆಗಳು ಬಡಲಾಗಿವೆ, ಬಿಡುವಿನ ವೇಳೆಯಲ್ಲಾಗಲಿ ಶಿಕ್ಷಣ ಸಂಸ್ಥೆ ಅವರಣಿದಲ್ಲಾಗಲೇ ಕಡ್ಡಾಯ ಇಂಗ್ಲಿಶ್‌ನ ಕಟ್ಟಳೆಯಿಲ್ಲ. ಅಲ್ಲಿ ತುಳು, ಸ್ಥಳೀಯ ಇತರ ಭಾಷೆಗಳೂ ಮಂಗಳೂರು ಕನ್ನಡವೂ ಬಳಕೆಯಲ್ಲಿದೆ.<sup>೧೦</sup> ಇದು ಭಾಷಾ ಬೆಳವಣಿಗೆಯು, ಮುಂದಿನ ತಲೆವಾರುಗಳ ದೃಷ್ಟಿಯಿಂದ ಆರೋಗ್ಯಕರವಾದ ಬೆಳವಣಿಗೆಯಾಗಿದೆ. ಹಾಗೆಂದು ಇಲ್ಲಿ ಕನ್ನಡವೂ ನಗರ್ಜುವಲ್ಲ, ಅದೊಂದು ಬಗೆಯ ಜಾಗೃತಿಯೂ ಇಲ್ಲಿದೆ. ತುಳು ಕನ್ನಡಗಳ ಬಳಕೆ ಇಲ್ಲಿದೆ. ಆದರೆ ಈ ಬಗ್ಗೆ ಪ್ರತ್ಯೇಕವಾದ ಕ್ಷೇತ್ರಕಾರ್ಯ ಆಧಾರಿತ ಅಧ್ಯಯನಗಳ ಅಗತ್ಯ ಇದೆ.<sup>೧೧</sup> ಇಂಗ್ಲಿಶ್ ಪ್ರಭಾವದ ಬಗ್ಗೆ ಆಗಾಗ್ಗೆ ಪತ್ರಿಕೆ ವರದಿಗಳಲ್ಲಿ ಚಿಂತಕರ ಆತಂಕ ಕಾಣಿಸುತ್ತದೆ. ಇಲ್ಲಿನ ಬಹಳಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ಸ್ಥಳೀಯ ಭಾಷೆಗಳಿಗೆ ಪ್ರಾಧಾನ್ಯ ಗೋಚರಿಸುತ್ತದೆ. ಹೀಗಿದ್ದರೂ ಇಂದು ತುಳುವಿಗೆ ಇಂಗ್ಲಿಶ್ ಅನಿವಾರ್ಯ, ಕನ್ನಡವೂ ಅನಿವಾರ್ಯ ಎಂಬ ನೆಲೆಗಟ್ಟಿ ಇಲ್ಲಿರುವಂತೆ ತೋರುತ್ತಿದೆ. ತುಳು ಆಡುಭಾಷೆಯಾಗಿ ಅಸ್ತಿತ್ವವನ್ನು ಉಳಿಸಿಕೊಂಡು, ತನ್ನತನವನ್ನು ಕಾಪಾಡಿಕೊಂಡು ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

### ಅಡಿಕಿಪ್ಪಣಿಗಳು

೧. ಈ ಸಂಬಂಧದಿಂದಾಗಿಯೇ ಎಂ.ಗೋವಿಂದ ಪೈಗಳು ಪ್ರಾಚೀನ ಆಳ್ವಿಕಾ ಪೆಪ್ಪೆರಿಯ ಗ್ರೀಕ್ ಪ್ರಕಾಸನದಲ್ಲಿ ಬರುವ ಮಾತುಗಳು ಕನ್ನಡದ್ದಂತು ಪ್ರತಿಪಾದಿಸಿದ್ದರು. ಆದರೆ ಇದನ್ನು ಹಲವು ವಿದ್ವಾಂಸರು ಪ್ರತ್ಯೇಕಿಸಿರುವುದಿದೆ. ಸಾಕ್ಷಾತ್ಕಾರ ಲೀಡರ್ ಪಿ.ಎಸ್.ರ್ಯೂ ಎಂಬವರು ಇದೇ ಭಾಗವನ್ನು ತುಳುವಿನದ್ದಂತು ಪ್ರತಿಪಾದಿಸಿ ತುಳುವಿನ ಅನನ್ಯತೆಯನ್ನು ಸಾಧಿಸಲು ಯಶ್ವಿಸಿದ್ದಿದೆ. ಆದರೆ ಇವು ಎಪ್ಪುರ ಮಚ್ಚಿಗೆ ಸಮರ್ಪಿಸಿದ್ದ ಎಂಬುದು ಚರ್ಚಾ ಸ್ವದವಾದುದು.
೨. ತುಳು ಭಾಷೆಯನ್ನು ಭೋಗೋಳಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಗುರುತಿಸಲಾಗಿದೆ.

### ಭೋಗೋಳಿಕ ನೆಲೆಯಲ್ಲಿ

- ೧ ದಕ್ಷಿಣದ ತುಳು (ನೇತ್ರಾವತಿ ನದಿಗಿಂತ ತೆಂಕಣ ಭಾಗದ ತುಳು) ಇದರಲ್ಲಿ
- ೨.೧ ದಕ್ಷಿಣ-ಪಶ್ಚಿಮದ ತುಳು(ಕಾಸರಗೋಡು ಶಾಲೂಕಿನ ತುಳು)

೧.೨ ದ್ವೀಪ ಮದ್ದದ ತುಳು (ಮತ್ತೊರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ತುಳು)

೧.೩ ದ್ವೀಪ ಮೂರ್ವದ ತುಳು (ಸುಳ್ಳ ತಾಲೂಕಿನ ತುಳು)

೨. ಉತ್ತರದ ತುಳು (ನೇತ್ರಾವತಿ ನದಿಗಿಂತ ಬಡಗಣ ಭಾಗದ ತುಳು)

೨.೧ ಉತ್ತರ ಪಶ್ಚಿಮದ ತುಳು (ಮಂಗಳೂರು-ಉಡುಪಿ ತಾಲೂಕಿನ ತುಳು)

೨.೨ ಉತ್ತರ ಮೂರ್ವದ ತುಳು (ಕಾಕ್ಜಳ ತಾಲೂಕಿನ ತುಳು)

### ಸಾಮಾಜಿಕ ಸೆಲೆಯಲ್ಲಿ

೧. ಬ್ರಾಹ್ಮಣ ತುಳು ಪ್ರಬೇಧ - ಶಿವಳ್ಳ ಮತ್ತು ಶಿವ (ಸಾಫಿನಿಕ) ಬ್ರಾಹ್ಮಣರ ಆಡುನುಡಿ

೨. ಜ್ಯೇನ ತುಳು ಪ್ರಬೇಧ - ಜ್ಯೇನ ಆಡುನುಡಿ

೩. ಸಾಮಾನ್ಯ ತುಳು ಪ್ರಬೇಧ - ಬಂಟ, ಬಿಲ್ಲವ, ಗೌಡ, ಮೋಗವೀರ, ಕುಂಬಾರ ಇತ್ಯಾದಿ

೪. ಹರಿಜನ, ಗಿರಿಜನರ ತುಳು - ಹರಿಜನ ಗಿರಿಜನ ಆಡುಮಾತು ಎಂದು

ಡಾ. ಪದ್ಮಾಭ ಕೇಪಣಾಯ ತಮ್ಮ ‘ಜಿಲ್ಲೆಯ ಭಾಷಾ ವೈವಿಧ್ಯ ವಿಶೇಷತೆ: ತುಳು-ಕನ್ನಡ’ ಎಂಬ ಲೇಖನದಲ್ಲಿ ಗುರುತಿಸಿದ್ದಾರೆ. (ಎಂ.ಮುಕುಂದ ಪ್ರಭು (ಪ್ರ.ಸಂ); ೨೦೦೦; ಪು.ಶಿಳಿ-ಶಿಂಗ) ಅವರ ವಿದ್ದತ್ವೋಣ ಸಂಶೋಧನ ಪ್ರಬಂಧ A Comparative Study of Tulu Dialectsದಲ್ಲಿ (ರೇಣ್ಣಿ) ಇದರ ಇನ್ನಷ್ಟು ವಿವರಗಳನ್ನು ಗಮನಿಸಬಹುದು.

೫. ಡಾ.ವೆಂಕಟರಾಜ ಮಣಿಂಚತ್ತಾಯ ಅವರು ವಿಷ್ಣುತುಂಗ ಕವಿಯ ಶ್ರೀ ಭಾಗವತೋ(ರೇಣ್ಣಿ), ಕಾವೇರಿ (ರೇಣ್ಣಿ), ದೇವೀ ಮಹಾತ್ಮೆ(ರೇಣ್ಣಿ), ಅರುಣಾಬ್ಲಿ ಕವಿನ ಮಹಾಭಾರತೋ ತುಳು ಮಹಾಕಾವ್ಯ (೨೦೦೦), ಡಾ.ವಿಷ್ಣುರಾಜ ಎಸ್.ಆರ್ ಅವರು ತುಳು ರಾಮಾಯಣ ತಾಡವಾಲೆ (೨೦೦೫), ಡಾ.ರಾಧಾಕೃಷ್ಣ ಬೆಳ್ತಾರು ಅವರು ಕಣಂಪವ್, ತುಳು ಅನಂತಪ್ರತ ಸಂಪಾದಿಸಿದ್ದಾರೆ. ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತ ಸಂಶೋಧನಾ ಪ್ರತಿಷ್ಠಾನದ ಪತ್ರಗಾರದಲ್ಲಿ ಸಾವಿರಕ್ಕೂ ಹೆಚ್ಚಿನ ತುಳು ಹಸ್ತಪ್ರತಿಗಳಿವೆ. ತುಳು ಲಿಪಿಯ ಪುನರುಜ್ಞೀವನದ ಕಾರ್ಯಗಳು ಇಂದು ನಡೆಯುತ್ತಿವೆ. ಅದಕ್ಕಾಗಿ ಆಧುನಿಕ ತಂತ್ರಜ್ಞಾನದ ಬಳಕೆಯೂ ಆಗುತ್ತಿದೆ.

ಉದುಪಿಯ ಅಷ್ಟಮರೆ ಯತ್ನಿಗಳು ಪರಂಪರೆಯಿಂದಲೂ ಪ್ರಾಚೀನ ತುಳು ಲಿಪಿಯಲ್ಲೋ ತಮ್ಮ ಸಹಿಯನ್ನು ಹಾಕುತ್ತಿದ್ದ ಅದು ಇಂದಿಗೂ ಬಳಕೆಯಲ್ಲಿ ಮುಂದುವರೆದುಕೊಂಡು ಬಂದಿದೆ ಎಂಬುದು ಉಲ್ಲೇಖಿಸಾರ್.

೭. ಸ್ವಾಮ್ಯವೆಲ್ಲ ಏಲೆ ಱಲೈಷಿರಲ್ಲಿ ಬರೆದ ಮುನ್ನಡಿ ಎರಡನೇ ಮುದ್ರಣದಲ್ಲಿಯೂ ಇದೆ. ವಾಲೋಹೋಸ್, ಎ.ಸಿ.ಬನ್‌ಲ್ ಮೊದಲಾದವರು ಇದನ್ನು ಹಸ್ತಪ್ರತಿ ರೂಪದಲ್ಲಿಯೇ ಗಮನಿಸಿ ಸೂಚನೆಗಳನ್ನು ನೀಡಿದ, ಪ್ರಶ್ನಂಸಿಸಿದ ಉಲ್ಲೇಖಿವಿದೆ. ಎರಡನೇ ಮುದ್ರಣದ ವೇಳಿಗೆ ಪರಿಪೂರ್ಣವುದಾಗಿ ಮುನ್ನಡಿಯಲ್ಲಿ ಹೇಳಿದ್ದಾನೆ. ಇದನ್ನು ಕಲೆಕ್ಟರ್ ಆಗಿದ್ದ ವೆಬ್‌ಸ್ಟ್ರಾಗೆ ಅರ್ವಣೆ ಮಾಡಲಾಗಿದೆ.
೮. ಎಸ್. ಯು. ಪಣಿಯಾಡಿ ಅವರ ಮುಂದಾಳುತನದಲ್ಲಿ ಱಲೈಷಿರಲ್ಲಿ ತುಳುವ ಮಹಾಸಭೆ ಪ್ರಾರಂಭವಾಯಿತು. ಅದೇ ವೇಳಿಗೆ ಅವರಿಂದ ಪ್ರಾರಂಭವಾದ ತುಳು ಚಳುವಳಿ ತುಳುವರಲ್ಲಿ ಜಾಗೃತಿ ಮೂಡಿಸಿತು. ಆಗ ಪ್ರತ್ಯೇಕ ತುಳು ರಾಜ್ಯದ ಪ್ರಸ್ತಾಪವಿಶ್ವಾದರೂ ಮುಂದೆ ಕನಾರ್ಟಿಕದ ಏಕೀಕರಣದ ಪ್ರತ್ಯೇಕಂದಾಗ ಕನ್ನಡಕ್ಕೆ ಹ್ಯಾತ್ರಾವರ್ಚ ಕವಾಗಿ ಬೆಂಬಲವನ್ನು ನೀಡಿತ್ತು. ನವಂಬರ್ ೧, ಱಲೈಷಿರಂದು ಮೈಸೂರು ರಾಜ್ಯ ದೂಪಗೊಂಡಿತು. ಱಲೈಷಿರಲ್ಲಿ ಕನಾರ್ಟಿಕ ಎಂಬ ಹೆಸರಾಯಿತು. ಏಕೀಕರಣದ ವೇಳೆ ಕಾಸರಗೋಡು ಕೇರಳಕ್ಕೆ ಸೇರಿತು. ಅದು ಕನ್ನಡಿಗರಿಗೂ ತುಳುವರಿಗೂ ಏಕಕಾಲಕ್ಕೆ ಆಫಾತವನ್ನುಂಟಿಮಾಡಿತ್ತು. ಅಂದು ಕಯ್ಯಾರ ಕಿಜ್ಞಾನಿ ರ್ಯೆ ಮೊದಲಾದವರು ಇದನ್ನು ವಿರೋಧಿಸಿದರು. ಮಹಾಜನ್ ಆಯೋಗವು ಕಾಸರಗೋಡನ್ನು ಮೈಸೂರು ರಾಜ್ಯಕ್ಕೆ ಸೇರಿಸಬೇಕೆಂದು ಶಿಥಾರಸು ಮಾಡಿದಿತು. ಆದರೆ ಅದು ಜಾರಿಯಾಗಲಿಲ್ಲ. ಹೀಗಾಗೆ ತುಳುವು ಪ್ರತ್ಯೇಕ ರಾಜ್ಯಗಳಿಗೆ ಹಂಚಿ ಹೋಯಿತು. ಇಂದು ತುಳುವಿಗೆ ಎರಡು ರಾಜ್ಯದಲ್ಲಿ ಎರಡು ಅಕಾಡೆಮಿಗಳಿವೆ. ಇಂದು ತುಳುವನ್ನು ಸಂವಿಧಾನದ ಎಂಟನೇ ಪರಿಚ್ಯೇದಕ್ಕೆ ಸೇರಿಸಬೇಕೆಂಬ ಘಣ್ಣಿ ಗಟ್ಟಿಯಾಗಿ ಕೇಳಿಬರುತ್ತಿದೆ.
೯. ಕಳೆದ ಶತಮಾನದ ಪ್ರಾರಂಭದ ತುಳು ಅಧ್ಯಯನಗಳಿಂದಾಗಿ ತುಳುನಾಡಿನ ಅನನ್ಯತೆಯ ಬಗ್ಗೆ ಜಾಗೃತಿ ಮೂಡಿತು. ಅದೇ ರೀತಿ ಮುಂದೆ ವಸಾಹತೋತ್ತರ ಜಿಂತನೆಗಳ ಪ್ರಭಾವವು ಇಲ್ಲಿನ ಅಧ್ಯಯನಗಳಿಗೆ ಹೊಸ ದಾರಿ ತೋರಿತು. ಪ್ರೌಕ್ಷೇಶವನ್ ವೆಲುತಾಟ್ ಅವರು Tulu Studies: An Overview ಈವಿನದಲ್ಲಿ “It was necessary for the colonial masters to reject the native tradition of knowledge (as legend, superstition and nonsense)

and replace it by what they claimed as an “objective” knowledge of the country. Surely the master knew better. . .” (ಮುಕುಂದಪ್ರಭು (ಪ್ರಸಂ); ೨೦೦೦; ಪು9) ಎಂದು ತುಳುವ ಅಧ್ಯಯನಗಳ ಸಮೀಕ್ಷೆ ನಡೆಸುತ್ತಾ ಗುರುತಿಸಿರುವುದನ್ನು ಇಲ್ಲಿ ಪೂರ್ಕವಾಗಿ ನೆನಟಿಸಿಕೊಳ್ಳಬಹುದು.

೨. ನೋಡಿ. ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು, ೨೦೧೫, (ಸಂಪಾದನೆ ಮತ್ತು ಪೂರಕ ಟಿಪ್ಪಣಿಗಳು: ಡಾ. ಎಂ.ಎಸ್.ಎಗ್ರಾಫ್ರೈಂ ಮತ್ತು ಬೆನೆಟ್ ಜಿ.ಅಮೃಸ್ನೆ), ಕನಾರ್ಕ ತುಳು ಸಾಹಿತ್ಯ ಅಕಾಡೆಮಿ. ಇದರಲ್ಲಿ ಸರ್ಕಾರೋದು ಮಳ್ಳು ವ್ಯಾಜ್ಯದ ಘಲ ಎಂಬ ದೀಪ್ರ್ರ ಟಿಪ್ಪಣಿ (ಪು.೨೦೯-೨೧೬), ಅಳಿಯ ಸಂತಾನ ಆಯಿನಿ ಎಂಚ (ಪು.೬೩-೬೪). ಮಿಶನರಿಗಳು ಆಧುನಿಕ ನ್ಯಾಯ ಪದ್ಧತಿಯ ಬಗ್ಗೆ ಹಲವು ಕಿರುಹೊತ್ತಿಗೆಗಳನ್ನು ಪ್ರಕಟಿಸಿದ್ದಿದೆ. ಇದು ಅವರಿಗೂ ಆಸಕ್ತಿಯ ವಿಷಯವಾಗಿದ್ದಂತೆ ತೋರುತ್ತದೆ. ಕನ್ನಡದ ಪ್ರಾರಂಭದ ಸಾಹಿತ್ಯಪರ್ಯಗಳೂ ಕೋಟ್ಟ್ ವರ್ಕೆಲಿ ವ್ಯವಸ್ಥೆಯನ್ನು ಒಳಗೊಂಡು ಬಂದಿರುವುದಿದೆ. ಬಾಸೆಲ್ ಮಿಶನ್ ಪ್ರೈಸ್‌ನಲ್ಲಿ ಆ ಕಾಲದಲ್ಲಿ ಕೆಲವು ಸಣ್ಣ ಮುಸ್ತಕಗಳು ಮುದ್ರಣಗೊಂಡಿದ್ದವು. ದೇಶೀಯ ವರ್ಕೆಲರಿಂದ ಬಾಸೆಲ್ ಮಿಶನ್ ಪ್ರಕಟಣೆಯ ನ್ಯಾಯಸಂಗ್ರಹದಲ್ಲಿ (೧೯೬೬) ನ್ಯಾಯಸಂಬಂಧಿ ವಿಚಾರಗಳು ಪ್ರಕಟವಾಗುತ್ತಿದ್ದವು. ಅದೇ ರೀತಿ ಅಂದಿನ ಜನಪದರ ವಿಶಿಷ್ಟ ಭಾಷಾ ಶೈಲಿ, ನಂಬಿಕೆಗಳನ್ನು ಶಾಪ ದೀರ್ಘಿನಿ ಅತ್ಯಾದ ದೀಪೋಣನಿ (ಪು.೧೯೬೬), ಪ್ರಮಾಣ ಮಳ್ಳುನಿ ಆಜ (ಆಗಿನ) ಪಾಡುನಿ ಅತ್ಯಾದ ಪಾಡೋಣನಿ (ಪು.೧೯೬೬), ಶಾಪ ಪಿರಿಮನಿ ಅತ್ಯಾದ ಆಜ ಪಿರಿಮನಿ (ಪು.೧೯೬೦), ಒಯಿಳ್ ಕೊರ್ಪನಿ ಅಂದೊಡ ದಾನೆ? (ಪು.೧೯೬೨) ಒಯಿಳ್ ಪಿರಿಮನಿ ಯೆಂಚ? (ಪು.೧೯೬೪)ಗಳಲ್ಲಿ ಗಮನಿಸಬಹುದು. ಹಲ್ಲಿಶಕುನ ಎಂಬುದು ಪ್ರಾಚೀನವಾದುದು. ಆದರೆ ಇಲ್ಲಿ ಒಂದು ಶಕುನದ ಲಕ್ಷಣದಲ್ಲಿ “ಆತನ ಕೈಗೆ ಕೋಳ ಸೊಂಟಕ್ಕೆ ಹಗ್ಗ ಹಾಕಿ ಆತನನ್ನು ಜೈಲಿಗೆ ಸೇರಿಸುತ್ತಾರೆ ಎಂದು ಆ ಹಲ್ಲಿ ನುಡಿಯುತ್ತದೆ.” ಎಂದು ಬರುವುದು ಗಮನಾರ್ಥ.
೩. ತುಳುನಾಡಿನ ಖಾಸಗಿ ಮುಸ್ತಕಾಲಯಗಳ ಪರಂಪರೆ ಬಹು ದೊಡ್ಡದು. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಪಡೆದ ಮಾಹಿತಿಯಂತೆ ಇಂದಿಗೂ (ದಿ.೧೯೬೬.೧೦.೨೦೧೪) ವಾಂಗ್ ಜ್ಞಾರಿನ ಲೈಟ್ ಹೌಸ್ ಹಿಲ್ ರೋಡ್‌ನಲ್ಲಿರುವ ರೀಡರ್ಸ್ ಡಿಲೈಟ್ ಲೈಬ್ರೆರಿಯಲ್ಲಿ ಇಂಗ್ಲಿಶ್ ಮುಸ್ತಕಗಳ ಓದುಗರು ಖಾಯಂ ಆಗಿ ಬರುತ್ತಿರುತ್ತಾರೆ. ಕಳೆದ ದಶಕದಲ್ಲಿ ಅವರ

ಟಿದುವಿಕೆ ಅಭಿರುಚಿ ಬದಲಾಗಿದೆ. ಆದರೆ ಕನ್ನಡ ಮಸ್ತಕಗಳಿಗೆ ಮೊದಲಿಗಿಂತಲೂ ಟಿದುಗರು ಬಹಳ ಕಡಿಮೆಯಾಗಿದ್ದಾರೆ. ಹಾಗೆಯೇ ಬಲ್ಲಂತದ ನೇತ್ರಾವತಿ ಬಿಲ್ಲಿಂಗ್‌ನಲ್ಲಿರುವ ಸಾಂಡರ್ಡ್ ಲೈಬ್ರೆರಿಯಲ್ಲಿ (ಡಿ.ಎ.ಎ.ಎಲ್) ಮಕ್ಕಳ ಇಂಗ್ಲಿಷ್ ಮಸ್ತಕಗಳಿಗೆ ಟಿದುಗರು ಹೆಚ್ಚು, ಆದರೆ ಇಲ್ಲೂ ಕನ್ನಡ ಮಸ್ತಕಗಳಿಗೆ ಟಿದುಗರು ಕಡಿಮೆಯಾಗಿದ್ದಾರೆ. ಆದರೆ ಈ ಟಿದುಗರೂ ಕೂಡಾ ಇಂಗ್ಲಿಷ್‌ನ ಉತ್ಪನ್ನ ಸಾಹಿತ್ಯವನ್ನು ಟಿದುವ ಅಭಿರುಚಿಯಿರುವ ಟಿದುಗರು, ಅದರಲ್ಲೂ ವಯೋವೃದ್ಧರು ಇರುವುದನ್ನು ಗುರುತಿಸುತ್ತಾರೆ. ಹಾಗೆಯೇ ಮಂಗಳೂರಿನಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಸಂಶೋಧನೆಯಲ್ಲಿದ್ದ ಖಾಸಗಿ ಗ್ರಂಥಾಲಯಗಳನ್ನು ನೆನಪಿಸಿಕೊಳ್ಳುತ್ತಾರೆ. ಅವರು ಯಾವಣೀಗಿಯಲ್ಲಿ ಸಾಹಿತ್ಯ ಓದುವ ಅಭಿರುಚಿ ಕಡಿಮೆಯಾಗಿರುವುದಾಗಿ ಹೇಳುತ್ತಾರೆ. ಆದರೆ ಇಲ್ಲಿ ತುಳು ಮಸ್ತಕಗಳಿಗೆ ಟಿದುಗರಿಲ್ಲ.

೬. ಚರಿತ್ರೆ, ಮರಾತ್ತಿಗಳಿಗೆ ಸಂಬಂಧಿಸಿದಂತೆ ಬಿ.ಎ.ಸಾಲೆತ್ತಾರು ಅವರ ಪರಿಶೀಲನೆಯಂತೆ ಕನಾರಟಕೆ: ಹಿಸ್ಟರಿ ಆಫ್ ತುಳುವ' (ರೆಕ್ಲಿಟ್), ಡಾ. ಪಿ. ಗುರುರಾಜ ಭಟ್ ಅವರ 'ಸ್ಟೋರ್ಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್' (ರೆಕ್ಲಿಟ್), 'ಆಂಟಿಕ್ಲಿಫೀಸ್ ಆಫ್ ಸೌತ್ ಕೆನರಾ' (ರೆಕ್ಲಿಟ್), ಡಾ. ಸೂರ್ಯನಾಥ ಕಾಮತ್ ಅವರ 'ತುಳುವ ಅಂಡರ್ ವಿಜಯನಗರ್' (ರೆಕ್ಲಿಟ್), ಡಾ.ಕೆ.ವಿ.ರಮೇಶ್ ಅವರ 'ಎ ಹಿಸ್ಟರಿ ಆಫ್ ಸೌತ್ ಕೆನರಾ' (ರೆಕ್ಲಿಟ್), ಡಾ.ಪಿ.ಎನ್. ನರಸಿಂಹಮೂರ್ತಿ ಅವರ ಜೈನಿಸಂ ಆನ್ ದಿ ಕೆನರಾ ಕೋಸ್ಟ್ (ರೆಕ್ಲಿಟ್), ಡಾ.ಬಿ.ವಸಂತ ಶೆಟ್ಟಿ ಅವರ 'ಬಾರಕೂರು - ಎ ಮೆಟ್ರಿಪಾಲಿಟನ್ ಸಿಟಿ ಆಫ್ ಆಂಟಿಕ್ಲಿಫೀ ಹಿಸ್ಟರಿ ಆಂಡ್ ಕಲ್ಚರ್' (ರೆಕ್ಲಿಟ್), ಡಾ.ಪೀಟರ್ ವಿಲ್ನಾ ಪ್ರಫಾಕ್ರ್ ಅವರ 'ಬಾಸೆಲ್ ಮಿಶನ್ ಇನ್ ಸೌತ್ ಕೆನರಾ: ರಲೆಖಿ-ರೆಕ್ಲಿಟ್' (ರೆಕ್ಲಿಟ್), ಡಾ.ವಸಂತಮಾಧವ ಕೆ.ಜಿ. ಅವರ 'ರಿಲಿಜಿಯನ್ ಇನ್ ಕೋಸ್ಟ್ ಕನಾರಟಕ ರಿಎಂ-ರೆಕ್ಲಿಟ್' (ರೆಕ್ಲಿಟ್), ಡಾ. ಮಂಡಿಕ್ಕಾಗಣಪಯ್ಯ ಭಟ್ ಅವರ ಹಿಸ್ಟರಿಕಲ್ ಆಂಡ್ ಕಲ್ಚರಲ್ ಜಿಯೋಗ್ರಾಫಿ ಆಂಡ್ ಎತ್ತೊಗ್ರಾಫಿ ಆಫ್ ತುಳುನಾಡು (ರೆಕ್ಲಿಟ್), ಡಾ. ಎನ್. ಶಾಮಿ ಭಟ್ ಅವರ 'ಸೌತ್ ಕೆನರಾ ರೆಕ್ಲಿಟ್-ರೆಕ್ಲಿಟ್: ಎ ಸ್ಪೆಡಿ ಇನ್ ಕೋಲೆನಿಯಲ್ ಅಡ್ಡಿನಿಸ್ಟ್ರೇಷನ್ ಆಂಡ್ ರೀಜನಲ್ ರೆಸ್ಪೋನ್ಸ್' (ರೆಕ್ಲಿಟ್), ಫಿಡಲಿಸ್ ಪಿಂಟೊ ಅವರ 'ಹಿಸ್ಟರಿ ಆಫ್ ಕ್ರಿಷ್ಯಾನ್ಸ್ ಇನ್ ಕೋಸ್ಟ್ ಕನಾರಟಕ್' (ರೆಕ್ಲಿಟ್), ವಿಲಿಯಂ ಪಾಯ್ಸ್ ವಿನೆಂಟ್ ವಿನೆಂಟ್ ಮೆಂಡೆನಾಸ್ ಅವರ 'ದ ಲ್ಯಾಂಡ್ ಕಾಲ್ಡ್ ಸೌತ್ ಕೆನರಾ' (೨೦೦೦), ಡಾ.ಸುರೇಂದ್ರ

ರಾವ್ ಅವರ ‘ಬಂಟ್ ಇನ್ ಹಿಸ್ಟ್ರಿ ಆಂಡ್ ಕಲ್ಪಾ’ (೨೦೧೦) ಇತ್ಯಾದಿಗಳು ಮಹತ್ವದ್ದಾಗಿವೆ.

ಭಾಷೆಯ ಬಗ್ಗೆ ಬಂದಿರುವ ರಾಮಚಂದ್ರ ರಾವ್ ಅವರ ‘ಸೋಶಿಯಲ್ ಆಂಡ್ ಲೋಕಲ್’ ಡಯಲೆಕ್ಸ್ ಇನ್ ತುಳು’ (೧೯೬೬), ‘ವರ್ಷ ಮಾಘಾಲಜಿ ಆಫ್ ಕಾಮನ್ ತುಳು’, ಡಾ. ರಾಮಕೃಷ್ಣ ಟಿ ಶೆಟ್ಟಿ ಅವರ ‘ಎ ಕಾಂಪುಹೆನ್ವಿವ್ ಗ್ರಾಮರ್ ಆಫ್ ತುಳು’, ಡಾ. ಡಿ.ಎನ್. ಶಂಕರ ಭಟ್ ಅವರ ‘ಡಿಸ್ಟ್ರಿಚ್ ಅನಾಲಿಸಿಸ್ ಆಫ್ ತುಳು’ (೧೯೬೬), ‘ಕೊರಗ ಲಾಂಗ್ವೆಜ್’(೧೯೬೮), ಡಾ. ಪದ್ಮಾಭ ಕೇಮಣ್ಣಾಯ ಅವರ ‘ಎ ಕಂಪಾರಿಟಿವ್ ಸ್ಪೆಡಿ ಆಫ್ ತುಳು ಡಯಲೆಕ್ಸ್’ (೧೯೬೬) ಮೊದಲಾದವು ಮುಖ್ಯವಾಗಿವೆ.

ಸಂಸ್ಕೃತಿ ಸಮುದಾಯಗಳಿಗೆ ಸಂಬಂಧಿಸಿದಂತೆ ಡಾ. ಸುರೇಂದ್ರ ರಾವ್ ಮತ್ತು ಡಾ. ಚಿನ್ನಪ್ಪ ಗೌಡ ಸಂಪಾದನೆಯ ‘ರಿಟ್ರೈವ್ ಎಕರ್’(೨೦೦೦), ಲಾರೆನ್ಸ್ ಡಿ.ಸೋಜಾ ಎಸ್.ಜಿ. ಅವರ ‘ಕೊರಗಾಸ್’ – ಎ ಪ್ರಿಮಿಟಿವ್ ಟ್ರೈಚ್ ಆಫ್ ಸೌತ್ ಇಂಡಿಯಾ’, ವಾಸುದೇವನ್ ಸಿ ಅವರ ‘ಕೊರಗಾಸ್ ದಿ ಫರ್ನಾಟನ್ ಲಾಟ್ : ದಿ ಪ್ರಿಮಿಟಿವ್ ಟ್ರೈಚ್ ಆಫ್ ತುಳುನಾಡು’ (೧೯೬೬), ವಿಲ್ಲಿ ಆರ್ ಡಿ ಸಿಲಾಜ್ ಅವರ ‘ಪ್ರಮ್ ಆರ್ ಟಿ ಎ ಟು ಧರ್ಮ’(೧೯೮೫) ಮೊದಲಾದವು ಗಮನಾರ್ಹ.

೧೦. ಡಾ. ಚಿನ್ನಪ್ಪ ಗೌಡ, ಅನ್ನಲೀ ಹಾಂಕೋ, ಡಾ. ಬಿ.ಎ.ಮಿವೇಕ ರ್ಯಾ ಅವರ The Siri Epic as performed by Gopala Naika - Part I and Part II ಬಹಳ ಮುಖ್ಯ ಕೃತಿ. ಸಿರಿಯ ಬಗ್ಗೆ ಇಂಗ್ಲಿಷಿನಲ್ಲಿ ಅನೇಕ ಕೃತಿಗಳೂ, ಲೇಖನಗಳೂ ಪ್ರಕಟವಾಗಿವೆ. ಪೀಟರ್ ಜೆ ಕ್ಲಾಸ್ ಅವರ ‘ದಿ ಸಿರಿ ಮಿಥ್ ಆಂಡ್ ರಿಚುವಲ್ – ಆ ಮಾಸ್ ಮೊಸೆಷನ್ ಕಲ್ಪ ಆಫ್ ಇಂಡಿಯಾ’ (೧೯೬೬), ಲೋರಿ ಹಾಂಕೋ ಅವರ ‘ಟಿಕ್ಸ್ ವಲ್ಯೆಸಿಂಗ್ ದಿ ಸಿರಿ ಎಪಿಕ್’ (೧೯೬೬) ಲೇಖನ ಮುಖ್ಯವಾದವು. ಭೂತಾರಾಧನೆ ಮತ್ತು ಜಾನಪದಕ್ಕೆ ಸಂಬಂಧಿಸಿದಂತೆ ಡಾ. ಚಿನ್ನಪ್ಪ ಗೌಡ ಅವರ ‘ಮಾಸ್ಕ್ ಆಂಡ್ ಮೆಸೇಜ್’, ಪದ್ಮಾಭನ್ ಎ. ಮತ್ತು ಸಂಜೀವ ಪ್ರಭು ಅವರ ‘ಸೆನ್ಸ್ಸ್ ಆಫ್ ಇಂಡಿಯಾ – ಎ ಸ್ಪೆಷಲ್ ರಿಪೋರ್ಟ್ ಆನ್ ಭೂತ ಕಲ್ಪ ಇನ್ ಸೌತ್ ಕೆನರಾ ಡಿಸ್ಟ್ರಿಕ್ಟ್’ (೧೯೬೮), ಡಾ. ಯು.ಎ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ.ಉಪಾಧ್ಯಾಯ ಅವರ ‘ಭೂತ ವಣಿಕ್-ಆಸ್ಟ್ರೇಲೀಸ್ ಆಫ್ ರಿಚುವಲೆಶ್ ಧಿಯೆಟರ್’

(ರೆಲ್ಲ), ಘೋಕ್ ರಿಚ್ಮವಲ್ಸ್ (ಅಥ ದಿ ತುಳುವ ರೀಜನ್ ಆಥ್ ಹೋಸ್ಟಲ್ ಕನಾರ್ಟಕ) (೨೦೦೨), ಡಾ.ಯು.ಪಿ.ಲುಪಾಧ್ಯಾಯ ಅವರ ‘ಹೋಸ್ಟಲ್ ಕನಾರ್ಟಕ’ (ರೆಲ್ಲ), ‘ಘೋಕ್ ಎಪಿಕ್ಸ್ ಆಥ್ ತುಳುನಾಡು’ (ರೆಲ್ಲ), ಡಾ. ಅಶೋಕ ಆಳ್ ಅವರ ‘ಒಳಸಿರಿ’ಇತ್ಯಾದಿಗಳು. ಮೊ. ಹೈಡ್ರೋನ್ ಬ್ಲೂಕ್ರೂ ತುಳು ಜಾನಪದಕ್ಕೆ ಸಂಬಂಧಿಸಿದಂತೆ ತಾವು ಬರೆದು ಪ್ರಕಟಿಸಿದ್ದ ಇಂಗ್ಲಿಷ್ ಲೇಖನಗಳ ಸಂಕಲನವನ್ನು On an Auspicious Day, at Dawn.... Studies in Tulu Culture and Oral Literature ಎಂಬ ಹೆಸರಿನಲ್ಲಿ ೨೦೦೯ರಲ್ಲಿ ಪ್ರಕಟಿಸಿದ್ದಾರೆ. ತುಳುವಿಗೆ ಸಂಬಂಧಪಟ್ಟಂತೆ ಜರ್ಮನ್ ಪಾತ್ರ ಮಹತ್ವದ್ದು. ಮೊ. ಹೈಡ್ರೋನ್ ಬ್ಲೂಕ್ರೂ ಹೈಬಿಲಿತೆನ್ ಮಹಾಪ್ರಬಂಧ (ಎರಡನೇ ಡಾರ್ಕ್‌ರೋ ಮಾದರಿ) ‘ತುಳು ಪಾಡ್ನಗಳ ಪರ್ಯಾ ಮತ್ತು ಆರಾಧನೆ’ ಜರ್ಮನ್ ಭಾಷೆಯಲ್ಲಿ ರೆಲ್ಬಿರಲ್ಲಿ ಪ್ರಕಟವಾಗಿದ್ದು ತುಳು ಜಾನಪದವನ್ನು ಜಗತ್ತಿಗೆ ಪರಿಚಯಿಸಿದ ಮೊತ್ತ ಮೊದಲ ಮಹಾಕಾಶಿ ಎಂದು ಮೊ. ಬಿ.ಎ. ವಿವೇಕ ರ್ಯಾ ಗುರುತಿಸುತ್ತಾರೆ. (ಉದಯವಾಣಿ ಸಾಬಾಹಿಕ ಪುರವಣಿ ಲೇಖನ ಜನವರಿ ೨೦೧೫) ಹೈಡ್ರೋನ್ ಬ್ಲೂಕ್ರೂ ಮತ್ತು ಮೊ. ಬಿ.ಎ. ವಿವೇಕ ರ್ಯಾ ಅವರ ಸಂಪಾದಕಕ್ಷದಲ್ಲಿ ೨೦೧೫ರಲ್ಲಿ ಬಂದ The Tubingen Tulu Manuscript: Two South Indian Oral Epics collected in the 19<sup>th</sup> Century ತುಳು ಪಾಡ್ನಗಳ ಇಂಗ್ಲಿಷ್ ಅನುವಾದಗಳಿದ್ದು ಇತ್ತಿಜೆಗೆ ಬಂದ ಮಹತ್ವದ ಕೃತಿ.

೧೧. ಡಾ.ಯು.ಪಿ.ಲುಪಾಧ್ಯಾಯ ಮತ್ತು ಡಾ.ಸುಶೀಲ ಉಪಾಧ್ಯಾಯ ದಂಪತೀಗಳ ಘೋಕ್ ರಿಚ್ಮವಲ್ಸ್ (ಅಥ ದಿ ತುಳುವ ರೀಜನ್ ಆಥ್ ಹೋಸ್ಟಲ್ ಕನಾರ್ಟಕ) (೨೦೦೨)ನಲ್ಲಿ ಈ ಮಾದರಿ ಕಾಣಿಸುತ್ತದೆ. ಇದರ ನಾಲ್ಕನೇ ಭಾಗ ‘ಘೋಕ್ ಎಪಿಕ್ಸ್’ನಲ್ಲಿ ಜುಮಾದಿ ಪಾಡ್ನನ (ಮ. ೫೧-೬೨), ಮಾಯಿಂದ ಮಾನಿ (೬೨-೮೮) ಲಿಪ್ಯಂತರ ಇದೆ, ಅಲ್ಲದ್ದೇ ಅಡಿಟಪ್ಪಣಿಯಲ್ಲಿ ಇಂಗ್ಲಿಷ್ ವಿವರಣೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಇತರೆಡೆ ಭಾಷಾಂತರಗಳನ್ನೂ ನೀಡಿರುವುದಿದೆ.

೧೨. ಪೀಟರ್ ಜೆ.ಕಾಲ್ಸ್ ಅವರ ಇಂಗ್ಲಿಷ್ ಕೃತಿಯನ್ನು ಮೊ.ಎ.ವಿ.ನಾವಡ ಮತ್ತು ಸುಭಾಷ್ಯಂದ್ರ ಅವರು ‘ತುಳುವ ದಶನ’ ಎಂದು ಕನ್ಡಡಕ್ಕೆ ತಂದಿದ್ದಾರೆ (ರೆಲ್ಲ). ಇದೊಂದು ಗಮನಾರ್ಹ ಅನುವಾದ.

ಸಾಹಿತ್ಯ ಪರ್ಯಾಗಳ ಅನುವಾದವನ್ನು ಗಮನಿಸುವುದಾದರೆ ಕೆ.ಟಿ. ಗಟ್ಟಿಯವರು ಇಂಗ್ಲಿಷ್ ಕವನಗಳನ್ನು ‘ಎನ್ನ ವೋಕೆದ ಮೊಣ್ಣ’ (ರೆಲ್ಲ) ತುಳುವಿಗೆ

ಅನುವಾದಿಸಿದ್ದಾರೆ. ಜಾನಕಿ ಬ್ರಹ್ಮಾಪರ ಅವರು ತಮ್ಮ ‘ಕುದುರುದ ಕೇದಗೆ’ ತುಳು ಕಾದಂಬರಿಯನ್ನು ತಾವೇ ಇಂಗ್ಲೀಷಿಗೆ ‘Islets Screw Pine’ ಎಂದು ಅನುವಾದಿಸಿದ್ದಾರೆ. ಡಾ.ಮಹಾಲಿಂಗ ಅವರ ‘ನಾಣಜೆರ್ ಸುದೆ ತಿಗಾರಯೆರ್’ (೧೯೬೫) ಕಾದಂಬರಿಯನ್ನು ಮಂಜೂಷ ಅವರು ಇಂಗ್ಲೀಷಿಗೆ ಅನುವಾದಿಸಿದ್ದು ಆಕ್ಸ್‌ಪರ್ಡ್‌ನಿಂದ ಪ್ರಕಟಿಗೊಳ್ಳಲಿದೆ. ಪ್ರಮೋದ ಕೆ ಸುವರ್ಣ ಅವರ ಪ್ರಸಿದ್ಧ ‘ಕಥೆ ಆಯೆರ್ ಮೊಣ್ಣಲ್ಯೆವೆರ್’ (೨೦೦೨) ಕವನ ರೂಪದಲ್ಲಿರುವಂತಹ ತುಳು ಪಠ್ಯ ಇದನ್ನು ಅವರ ಮಗಳಾದ ಕ್ಷಮಾ ಶತಿಧರ್ ಅವರು ಇಂಗ್ಲೀಷಿಗೆ Five Women Who Became Legends ಎಂದು ೨೦೧೨ರಲ್ಲಿ ಅನುವಾದಿಸಿದ್ದಾರೆ. ಇದು ಗಡ್ಡೆ ರೂಪದಲ್ಲಿ ಅನುವಾದಗೊಂಡಿದ್ದು ಸರಳವಾಗಿ ನೀಡಲಾಗಿದೆ. ಅದೇ ರೀತಿ ಕೊನೆಯಲ್ಲಿ ನಲುವತ್ತೇರಡು ವಿಶಿಷ್ಟ ಪಾರಿಭಾಷಿಕ ಪದಗಳ ವಿವರಣೆಯನ್ನು ನೀಡಲಾಗಿದೆ.

೧೩. ಶಿವ ಬಿಲ್ಲಪರ ‘Legendary Twins Koti Channaya’ (೧೯೬೫) ರವೀ ಆರ್.ಅಂಚನ್ Mayandal A Delightful Twilight, ಡಾ.ಕೆ. ಸಾವಿತ್ರಿ ಅವರ ಕಾಲುತ್ತಿರುತ್ತಿರುವ ಮೊದಲಾದವು ಕೆಲವು ಇಂಗ್ಲೀಷಿನಲ್ಲಿ ಬಂದ ತುಳುಮೂಲದ ವಸ್ತುಗಳು.

೧೪. ಎಸ್.ಎನ್.ಡಿ.ಮೊಜಾರಿ (ಶಂಕರ ನಾರಾಯಣ ಡಿ.ಮೊಜಾರಿ)ಯವರು ಹೀಗೆ ಇಂಗ್ಲೀಷಿಗೆ ಕೊಂಡೊಯ್ದವರಲ್ಲಿ ಪ್ರಮುಖರು. ಇವರು Epic of the Warriors (Koti Chennaya Paddana) (ಮೂಲ ಸಂ.ದಾಮೋದರ ಕಲ್ಲಾಡಿ) Mayandal (ಯಶವಂತಿ ಸುವರ್ಣ ಅವರ ಮಾಯಂದಾಲ್), Koti Channaya (ಬನ್ನಂಜೆ ಬಾಬು ಅಮೀನ್ ಅವರ ಕೊಟಿ ಚನ್ನಯ), Deyi Baideti (ಯಶವಂತಿ ಸುವರ್ಣ ಅವರ ದೇಯಿ ಬೈದೆತಿ), Osayo-A collection of short stories (ಮುದ್ದು ಮೂಡುಬೆಳ್ಳೆಯವರ ಒಸಯೋ ಕಥಾ ಸಂಕಲನ), Koti Channaya (ಜಾನಕಿ ಬ್ರಹ್ಮಾಪರ ಅವರ ತುಳು ನಾಟಕ) Bunts A Socio - Cultural Study (ಇಂದಿರಾ ಹೆಗ್ಡೆಯವರ ಬಂಟರು ಬಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ), Koti Channaya (ಡಾ. ವಾಮನ ನಂದಾಪರ ಅವರ ಪಿಎಚ್.ಡಿ ಸಂಪ್ರಬಂಧ) ಮೊದಲಾದ ತುಳುವಿನ ಅಧ್ಯಯನಗಳು, ಕಥೆ, ನಾಟಕಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಅಲ್ಲದೆ ಇಂಗ್ಲೀಷಿನಲ್ಲಿ ಬನ್ನಂಜೆ ಬಾಬು ಅಮೀನ್ ಬಗ್ಗೆ ಹಾಗೂ ಡಾ. ಯು.ಪಿ. ಉಪಾಧ್ಯಾಯ ದಂಪತ್ತಿಗಳ ಬಗ್ಗೆ ಮಸ್ತಕಗಳನ್ನು ಬರೆದಿದ್ದಾರೆ.

೧೫. ತುಳುವಿಗೆ ಸಂಬಂಧಪಟ್ಟಂತೆ ಭಾಷಾಂಶರ ದತ್ತಕೋಶದ ಅಗತ್ಯವಿದೆ. ಇಲ್ಲಿನ ಹೆಸರಾಂಶ ವಿದ್ಯಾಂಶರಿಂದ ಅಧ್ಯಯನಶೀಲ ಸಂಶೋಧನಾ ಲೇಖನಗಳು ಇಂಗ್ಲಿಷಿನಲ್ಲಿ ಅಪಾರ ಪ್ರಮಾಣದಲ್ಲಿ ಬಂದಿವೆ, ಆದರೆ ಅವುಗಳ ಸಮಗ್ರ ಮಾಹಿತಿ ಲಭ್ಯವಿಲ್ಲದಿರುವುದಿಲ್ಲ. ಮೇಲೆ ನೀಡಲಾಗಿರುವ ಉಲ್ಲೇಖಗಳು ತುಳು ಸಾಹಿತ್ಯ ಚರಿತ್ರೆ, ಮೊಲಿ ಮತ್ತಿತರ ಲಭ್ಯ ಆಕರ್ಗಳನ್ನನುಲಕ್ಷಿಸಿಯಷ್ಟೇ ನೀಡಲಾಗಿದೆ. ಇದು ಸಮಗ್ರವಲ್ಲ.
೧೬. ಪ್ರಸ್ತುತ ಪ್ರಬಂಧಕಾರ ಇದನ್ನು ಕನ್ನಡಕ್ಕೆ ಅನುವಾದಿಸಿ ಅಧ್ಯಯನ ನಡೆಸಿದ್ದ ಸದ್ಯದಲ್ಲೇ ಅದು ಪ್ರತಿಷ್ಠಿತವಾಗಿದೆ.
೧೭. ಡಾ. ಮಹಾಲೀಂಗ ಭಟ್ ಕೆ ಅವರು ತುಳುವಿನಲ್ಲಿ ಬರೆದಿರುವ ‘ತುಳು ಪರಿಪು’ ಗಮನಾರ್ಥವಾದುದಾಗಿದ್ದು ಇಂದಿನ ತುಳುವನ್ನು ಹಲವು ಆಯಾಮಗಳಲ್ಲಿ ನೋಡಲು ಸಹಾಯಕವಾಗುತ್ತದೆ
೧೮. ಶೈಕ್ಷಿಯ ಭಾಷೆ ತುಳುವನ್ನು ಕಲಿತ ಮೊದಲ ಬ್ಯಾಚಿನ ೧೯ ಮಂದಿ ೨೦೧೪-೧೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದಾರೆ. ಹಿಂದಿಯ ಬದಲು ತುಳುವನ್ನು ಆಯ್ದು ಮಾಡಿಕೊಂಡರೆ ಉದ್ಯೋಗವಕಾಶ ಕಡಿಮೆಯಾಗುತ್ತದೆ ಎಂಬ ಭಯವೂ ತುಳು ಭಾಷೆಯನ್ನು ಆಯ್ದು ಮಾಡಿಕೊಳ್ಳುವುದಿಲ್ಲ ಕಾರಣ. ಇದಕ್ಕಾಗಿ ಅಕಾಡೆಮಿಯು ಒಂದು ಸೂತ್ರ ರೂಪಿಸಿದ್ದು ಅದರಂತೆ ಆರು ಏಳನೇ ತರಗತಿಗಳಲ್ಲಿ ಹಿಂದಿ ಶೈಕ್ಷಿಯ ಭಾಷೆ ಬಳಿಕ ಎಂಟರಿಂದ ಹತ್ತರವರೆಗೆ ತುಳು ಕಲಿಯಬಹುದು ಎಂದು ಸೂಚಿಸಿದೆ. ಅಲ್ಲದೆ ಈ ತರಗತಿಗಳಲ್ಲಿ ತುಳು ಕಲಿಸುವವರು ಯಾರು ಎಂಬ ಪ್ರಶ್ನೆಯೂ ಇದ್ದು ಪರಿಣಿತ ಶಿಕ್ಷಕರನ್ನು ತಯಾರು ಮಾಡಬೇಕಾದ ಜವಾಬ್ದಾರಿಯೂ ಇದೆ (ವಿಜಯಕನಾರ್ಚಿಕ, ೨೪.೦೫.೨೦೧೫, ಪು.೨)
೧೯. ಡಾ.ಗಿರೀಶ್ ಭಟ್ ಅವರ ತುಳುನಾಡ ಕಾಲೇಜುಲೆಡ್ ಕಲ್ಲುನ ಜೋಕುಲೆನ ತುಳು ಭಾಷಾಜ್ಞನ ಚೋಕ್ಕೆ ಬಳಕೆ ಗಮನಿಸಬೇಕಾದುದು. ಇದು ತುಳುನಾಡಿನ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ತುಳು ಭಾಷಾಜ್ಞನ ಮತ್ತು ಬಳಕೆಯ ಬಗ್ಗೆ ನಡೆಸಿದ ಅಧ್ಯಯನವಾಗಿದ್ದು ತುಳುವಿನ ಪ್ರಸ್ತುತ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ.
೨೦. ತುಳು ನಾಟಕಗಳ ಒಂದು ದೊಡ್ಡ ವರ್ಗ ನಿರ್ಮಾಣವಾಗಿರುವುದು, ಕಣಿಕೆಯ ವರ್ಷಗಳಿಂದ ತುಳು ಸಿನಿಮಾ ರಂಗದಲ್ಲಿ ಹೊಸ ಬೆಳವಣಿಗೆ

ಕಾರ್ಣಿಕೆಂಡಿರುವುದು, ತುಳು ಯಾಕುಗಾನ ಪರಂಪರೆಯ ಸಮ್ಮಧ ಬೆಳವಣಿಗೆ ಇವೆಲ್ಲವೂ ತುಳುವಿನ ಸಂದರ್ಭದಲ್ಲಿ ಬಹಳ ಮುಖ್ಯ. ತುಳುವಿನ ಅನ್ನತೆಯನ್ನು ಕಾಪಾಡಿಕೊಳ್ಳಲ್ಲಿ ಇವುಗಳ ಪಾತ್ರ ಮಹತ್ವದ್ದಾಗಿದೆ. ಜೊತೆಗೆ ತುಳು ನಾಟಕ ಮತ್ತು ತುಳು ಸಿನಿಮಾಗಳಲ್ಲಿ ಕನ್ನಡ ಮತ್ತು ಇಂಗ್ಲಿಷನ್ನು ತವ್ಯ ಜಾಂರ್ಗಂಗಾನ ಕ್ಷ್ಯಾನುಗುಣವಾಗಿ ಒಗ್ಗಿಸಿಕೊಳ್ಳುವ ಪ್ರಕ್ರಿಯೆಯೊಂದಿರುವುದನ್ನು ಘೋರಕವಾಗಿ ಇಲ್ಲಿ ಗಮನಿಸಬೇಕು.

### ಪರಾಮರ್ಶನ ಸೂಚಿ

೧. ಪಾದೇಕಲ್ಲು ವಿಷ್ಣು ಭಟ್(ಸಂ), ಇಂಡಿ, ತುಳುವರಿಪರು, ರಾಷ್ಟ್ರಕವಿ ಗೋವಿಂದ ಪ್ರೇಸ್ ಸಂಶೋಧನ ಕೇಂದ್ರ, ಉಡುಪಿ
೨. ಮುಕುಂದ ಪ್ರಭು ಎಂ.(ಪ.ಸಂ), ೨೦೦೦, ಹೊಲಿ-ಕನರಾ ೨೦೦ ಸಂದರ್ಭದ ನೆನಪಿನ ಸಂಪುಟ, ಜಿಲ್ಲಾಧಿಕಾರ, ದ.ಕ.ಜಿಲ್ಲೆ, ಮಂಗಳೂರು
೩. ಮೋಹನಕೃಷ್ಣ ರ್ಯಾ, ಕೆ., ೨೦೧೨, ತುಳುನಾಡು ಕನ್ನಡ ನುಡಿ ತುಳು ಕಣಾಟಕದ ನಾಡು-ನುಡಿ ಚಿಂತನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೪. ಮಾರ್ಚೆನ್ ಆರ್. ಟಿ., ಇಂಡಿ, ಕನ್ನಡ ತುಳು ಇಂಗ್ಲಿಷ್ ಭಾಷಾ ಮಂಜರಿ, ಉಡುಪಿಯ ಸದಾನಂದ ಬ್ರಿಂಟಿಂಗ್ ವರ್ಕ್‌ಕೌಲೆ.ಲಿ.ಮಿಟಿಡ್
೫. ಮಾರ್ಚೆನ್, ಪಿ.ಪಿ., ಇಂಡಿ (ನಾಲ್ಕನೇ ಮುದ್ರಣ), ಕನ್ನಡ -ಇಂಗ್ಲಿಷ್ ಭಾಷಾ ಮಂಜರಿ ವ್ಯಾಕರಣ ಸೂತ್ರಗಳು, ಶಬ್ದಕೋಶ, ಸಂಭಾಷಣೆ, ಕಾಗದಪತ್ರದಿ ಅಡಕವಾದುದು, ಬಾಸೆಲ್ ಮಿಶನ್ ಪ್ರೇಸ್
೬. \_\_\_\_\_, ಇಲ್ಲಿ (ನಾಲ್ಕನೇ ಮುದ್ರಣ), ತುಳು ಅಕ್ಷರಮಾಲೆ, ಬಾಸೆಲ್ ಮಿಶನ್ ಪ್ರೇಸ್
೭. \_\_\_\_\_, ಇಲ್ಲಿ, ತುಳು ಪಾಠಾಳೆ ರದ್ದನೇ ಮುಸ್ತಕ, ಬಾಸೆಲ್ ಮಿಶನ್ ಪ್ರೇಸ್
೮. ವಿವೇಕ ರ್ಯಾ, ಬಿ.ಎ. (ಪ.ಸಂ) ನಾವಡ ಎ.ಮಿ, ಸುಭ್ರಿಷ್ಟಾ ರ್ಯಾ ಎ., ವಾಮನ ನಂದಾವರ, ಮಾಥವ ಹೆರಾಜೆ(ಸಂ), ೨೦೦೨, ತುಳು ಸಾಹಿತ್ಯ ಚರಿತ್ರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ
೯. ಶ್ರೀನಿವಾಸ ಹಾವನೂರ್, ೨೦೦೦, ಹೊಸಗನ್ನಡದ ಅರುಣೋದಯ, ಕನ್ನಡ ಮುಸ್ತಕ ಪ್ರಾಧಿಕಾರ, ಬೆಂಗಳೂರು

೧೦. ಶೆಟ್ಟರ್ ಷ್ಟ್, ೨೦೦೮, ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ, ಅಭಿನವ, ಬೆಂಗಳೂರು

೧೧. ಹೆರಂಜೆ ಕೃಷ್ಣ ಭಟ್ಟ, ಮುರಳೀಧರ ಉಪಾಧ್ಯ ಹಿರಿಯಡಕ, ೧೯೯೫, ಗೋವಿಂದ ಪ್ರೈಸಂಶೋಧನ ಸಂಪುಟ, ರಾಷ್ಟ್ರಕವಿ ಗೋವಿಂದ ಪ್ರೈಸಂಶೋಧನ ಕೇಂದ್ರ, ಉಡುಪಿ

### ತುಳು

೧. ಬೆನೆಟ್ ಜಿ.ಅಮೃತ್ಸ್, ೨೦೧೧, ಮದ್ವಾರಾವಂದಿ ವಿದೇಶಿ ತುಳುವೆಂಜಾನ್ ಜೇಮ್ಸ್ ಬ್ರಿಗೆಲ್ (೧೮೯೨-೧೯೮೨) ಬದ್ದೊ - ಬರವು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೨. ಮಹಾಲಿಂಗ ಭಟ್ ಕೆ, ೨೦೧೧, ತುಳು ಪರಿಪು-ಮಂಟಪಮಾಲೆ ಏಜಿಲ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೩. ಮೆನ್ನರ್ ಎ. ೧೯೮೨, ಪಾಡ್ನನೋಳು, ಬಾಸೆಲ್ ಮಿಶನ್ ಪ್ರೈಸ್ ಮಂಗಳೂರು

### ಇಂಗ್ಲಿಷ್ ಲಿಪ್ಯಂತರ

1. Bollippadi Satish Rai, 2009, **Bollipady Tulu Padyolu**, Talukina Venkannaya Smaraka Granthamale, Mysore
2. \_\_\_\_\_, 1997, **Thulu Geetholu : Thulu Hymn –Book Transliteration Edition**, The united Basel Mission Church Council Bombay

### ಇಂಗ್ಲಿಷ್

1. Brigel,Rev.J, 1872, **A Grammar of the Tulu Language**, Basel Mission Press
2. Burnell,A.C., **The Devil Worship of Tuluvas**, (edited version of the series published in Indian Antiquary 1894-97 in book form available without technical details)
3. Chinnappa Gowda K, 2005, **Mask and the Message**, Madipu Prakashana, Mangalore

4. Godwin Shiri(Ed),1985, **Wholeness in Christ , The legacy of the Basel Mission in India**, The Karnataka Theological Research Institute, Balmatta, Mangalore
5. Herald A.Stuart,1895, **Madras District Manuals - South Canara Vol II**, Superintendent, Government Press
6. Kshama Shashidhar(Tr), 2012, **Five Women Who Became Legends** , Pusthakayaana, Mysore
7. Ravi. R. Anchan, 2011, **Mayandal A delightful Twilight**, Sirivara Prakashana ,Bangalore
8. Padmanabha Kekunnaya, 1994, **A Comparative Study of Tulu Dialects** , Rashttrakavi Govinda Pai Research Institute, Udupi
9. Saletore B.A, 1936 ,**Ancient Karnataka :History of Tuluva**, Orient Book Agency, Poona
10. Samuel Miley,1884 (Second Ed) 1875, **Canara Past and Present**, Basel Mission Books & Tract Depository
11. Shankaranarayana D.Pooryary(Tr), 2007, **Epic of the Warriors (Koti Chennaya Paddana)**, National Folklore Centre,Tamilnadu
12. Sturrock,1894, **Madras District Manuals - South Canara Vol I**, Superintendent, Government Press
13. Surendra Rao B and Chinnappa Gowda K (Ed), 2003, **The Retrieved Acre**, Prasaranga, Mangalore University
14. Upadhyaya U.P. and Susheela Upadhyaya , 2002, **Folk Rituals, (of the Tuluva region of Coastal Karnataka)**, Regional Resource Centre for Folk Performing Arts, M.G.M. College Udupi

## ತಮಿಳು – இங்கிலு: அதிகார ஸம்பந்தங்கள்

- ඩා. එල්. රාමමුර්

## 1. సుది:

ನುಡಿ ಎಂಬುದು ಒಂದು ಸಮುದಾಯದ ಜರಿತ್ತೆ, ಸಂಸ್ಕೃತಿ, ಸಮೂಹಗಳ ಮೌಲ್ಯಗಳು ಎಲ್ಲವನ್ನು ತನೆ೦ಳಗೆಯೆ ಹುದುಗಿಸಿಕೊಂಡು, ಆಯಾ ಸಮೂಹ ಜನಗಳ ಚಟುವಟಿಕೆ-ಕ್ರಿಯೆಗಳಿಗೆ ಒತ್ತಾಸೆಯಾಗಿ ನಿಂತಿರುತ್ತದೆ. ಸಾಮಾಜಿಕ ಕ್ರಿಯೆಗಳಿಗೆ ಅನುಗುಣವಾಗಿ ಸಂದರ್ಶವನ್ನು ರವಾನಿಸುವ ಸಾಧನವಾಗಿದ್ದರೂ, ಅದು ಆ ನುಡಿಯನ್ನು ಆಡುವ ಜನರ ಭಾವನೆಗಳೊಂದಿಗೆ ಕೂಡಿರುತ್ತದೆ. ವ್ಯಕ್ತಿಯ ಭಾವನೆಗಳು; ಅವುಗಳನ್ನು ಮೌಲ್ಯಗೊಳಿಸುವುದು ಹಾಗೂ ಪ್ರತಿನಿಧಿಕೆರಿಸುವುದು ನುಡಿಯ ಭಾವನೆಗಳಿಗೆ ಸಂಬಂಧಪಟ್ಟ ಸಂಗತಿಯಾಗಿರುತ್ತದೆ. ನುಡಿಯ ರಚನೆ ಮತ್ತು ಬಳಕೆಯನ್ನು ಅವಲಂಬಿಸಿ, ಆಯಾ ನುಡಿಯೋಡನೆ ಅನುಸಂಧಾನದ ವಿಧಾನಗಳನ್ನು ಬೆಳೆಸಬಹುದು. ನುಡಿಯ ರಚನೆಯೋಡನೆ ಅನುಸಂಧಾನದ ವಿಧಾನಗಳನ್ನು ಬೆಳೆಸುವುದೆಂದರೆ, ನುಡಿಯ ಘಟಕಗಳು ಏರ್ಪಡುವ ಹಾಗೂ ಅವಗಳು ಹೊಡುವ ಸಂಬಂಧವನ್ನು ವಿವರಿಸುವುದಾಗಿರುತ್ತದೆ. ಹಾಗೂ ಇದುವೇ ನುಡಿ ರಚನೆಯೂ ಆಗಿರುತ್ತದೆ. ಇದು ನುಡಿ ಸೊಲ್ಲರಿಪೆಗೆ ಸಂಬಂಧಪಟ್ಟಿರುತ್ತದೆ. ನುಡಿಯನ್ನು ಸಮುದಾಯಗಳೊಂದಿಗೆ ಇಟ್ಟು ನೊಡುವುದರಿಂದ, ನುಡಿ ಬಳಕೆಯ ಮೂಲಕ ಆಯಾ ಸಮುದಾಯದ ಗುಣವು ತೋರ್ದುತ್ತದೆ. ಅಂದರೆ ಪರಿಭಾಷೆಗಳು; ಜಾತಿ ಪರಿಭಾಷೆ, ಧಾರ್ಮಿಕ ಪರಿಭಾಷೆ ಈ ಎಲ್ಲ ಪರಿಭಾಷೆಗಳು ಸಮುದಾಯದ ಗುಣವನ್ನು ತೋರಿಸುವ ನುಡಿ ಲಕ್ಷಣಗಳಾಗಿರುತ್ತವೆ. ನುಡಿಯ ಈ ಕ್ರಿಯೆಗಳು ಅಧಿಕಾರ ಸಂಬಂಧವನ್ನು ರೂಪಿಸುತ್ತವೆ. ನುಡಿ ಎಂಬುದು ತನ್ನ ಕ್ರಿಯೆಗಳ ಮೂಲಕವೇ ಅಧಿಕಾರ ಗುಣವನ್ನು ಪ್ರತಿಫಲಿಸುತ್ತದೆ. ಹಾಗೂ ಅಧಿಕಾರ ಸಂಬಂಧ ರಚನೆಗಳಿಗೆ ಇವುಗಳು ಒತ್ತಾಸೆಯಾಗಿರುತ್ತವೆ.

## 2. ಪ್ರಭುತ್ವ:

ನುಡಿ ಹಾಗೂ ಪ್ರಭುತ್ವಗಳನ್ನು ಕೂಡಿಸಿ ನೋಡಬೇಕೆಂದರೆ, ಪ್ರಭುತ್ವದ ಸ್ವರೂಪ ಹಾಗೂ ಅದರ ಶೈಯಿಗಳ ಬಗ್ಗೆ ನಮಗೆ ತಿಳಿದುಕೊಳ್ಳಲ್ಪಟ್ಟ ಅಗತ್ಯವಿರುತ್ತದೆ.

ಸಿದ್ಧಾಂತಗಳ ಮೂಲಕಲ್ಪನೆಯಲ್ಲಿ ಪ್ರಭುತ್ವವನ್ನು ಸೀಮಿತಗೊಳಿಸಿ ನೋಡುವುದು, ಅಶ್ಯಂತ ಕರಿಣವಾದ ಪರಿಕಲ್ಪನೆಯಾಗಿದೆ ಎಂದು ಸಮಾಜಶಾಸ್ತ್ರಜ್ಞರು ವಿವರಿಸುತ್ತಾರೆ. ಪ್ರಭುತ್ವವೆಂಬುದು ಒಬ್ಬರ ಸಮೃತಿಯನ್ನು ಇನ್ನೊಬ್ಬರ ಮೇಲೆ ಹೇರುವ ಅವಕಾಶವನ್ನು ಪಡೆದಿರುತ್ತದೆ. ಹಾಗಾಗಿ ನುಡಿಯೋಗಳಿಗೆ ಪ್ರಭುತ್ವವು ಹೇಗೆ ನಿರ್ದಿಷಣಗೊಳ್ಳುತ್ತದೆ ಎಂಬುದನ್ನು ವಿಶೇಷಿಸಿ ನೋಡಬೇಕಾದ ಅಗತ್ಯವಿರುತ್ತದೆ.

ಪ್ರಭುತ್ವದ ನಿಲುವುಗಳನ್ನು ಸಾಂಕ್ಷಿಕ ವಿನ್ಯಾಸಗಳಲ್ಲಿ ಮತ್ತು ಸಾಮಾಜಿಕ ರಚನೆಗಳಲ್ಲಿ ಕಾಣಬಹುದಾಗಿದೆ. ಪ್ರಭುತ್ವ ವಿನ್ಯಾಸ / ರಚನೆ ಎಂಬುದು ನಿಯಮ, ಶಿಸ್ತ, ಸಾಮಾಜಿಕ ಸಂಬಂಧ, ದಂಡನೆಗಳು ಎಂಬಿತ್ಯಾದಿ ಸಂಗತಿಗಳನ್ನು ಅನುಸರಿಸಿಕೊಂಡು ಒಳಕೆಯಾಗುತ್ತದೆ. ಸಾಮಾಜಿಕ ವಿನ್ಯಾಸಗಳಲ್ಲಿ ಸಾಮಾಜಿಕ ಪ್ರಭುತ್ವ ಸಾಮಾಜಿಕ ಶೈಕ್ಷಿಕರಣ, ಆಯಾ ಸಮೂಹಗಳ ಮೌಲ್ಯಗಳ ಆಧಾರದ ಮೇಲೆ ಪ್ರಭುತ್ವದ ಅಧಿಕಾರವು ನೆಲೆಗೊಳ್ಳುತ್ತದೆ. ಸಾಮಾನ್ಯವಾಗಿ, ಪ್ರಭುತ್ವವೆಂಬುದು ಮೇಲ್ವಿಚರಣದ ಪ್ರಾಣಿ, ಸಾಮಾಜಿಕ ಸಂಪತ್ತು / ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯವನ್ನು ಸಾಧಿಸುವ ಕ್ರಮವೇ ಆಗಿರುತ್ತದೆ. ಹಾಗೂ ಇವುಗಳನ್ನು ನಿಯಂತ್ರಿಸುವ ಕ್ರಮವೂ ಪ್ರಭುತ್ವದ ಅಧಿಕಾರವಾಗುತ್ತದೆ. ಇವುಗಳನ್ನಷ್ಟೇ ಪ್ರಭುತ್ವದ ನಿಲುವುಗಳು ಎಂದು ಹೇಳಬಹುದು ಸಾಧ್ಯವಿಲ್ಲ. ನುಡಿ ಮತ್ತು ಅಧಿಕಾರದ ನೆಲೆಗಳಲ್ಲಿ ಮಾತ್ರ ಈ ನಿಲುವುಗಳು ಮಹತ್ವವನ್ನು ಪಡೆಯುತ್ತವೆ. ಈ ಎಲ್ಲ ನಿಲುವುಗಳ ನಡುವೆ ಅಂತಸ್ವಂಬಂಧವಿರುತ್ತದೆ ಎಂಬುದು ಗಮನಾರ್ಥ.

## 2.1 ಅಧಿಕಾರ:

ಒಬ್ಬ ವ್ಯಕ್ತಿಯ ಅಧಿಕಾರವನ್ನು ಅವನೊಣಿಗೆ ಸಹಚೀವನ ಮಾಡುವ ವ್ಯಕ್ತಿಯ ಅಧಿಕಾರದ ಜೊತೆಗೆ ಹೋಲಿಸಿ ನೋಡುವಾಗ ಆ ವ್ಯಕ್ತಿಯ ಅಧಿಕಾರ ಏನೆಂಬುದು ಗೊತ್ತಾಗುತ್ತದೆ. ಆ ಅಧಿಕಾರವು ಜೀವಶಾಸ್ತ್ರ ಇಲ್ಲವೇ ನಿಸರ್ಗವನ್ನು ನೆಚ್ಚಿಕೊಂಡು, ಸಮೂಹವನ್ನು ನೆಚ್ಚಿಕೊಂಡು ಇರುವಂತಹದ್ವಾಗಿರುತ್ತದೆ. ವಯಸ್ಸು, ಲಿಂಗ ಇವೆರಡೂ ಸ್ನೇಸರ್ವಿಕ್ ಮಾರ್ಗಾಗಿರುತ್ತವೆ. ಹಾಗೂ ಶ್ರೀಕೃಂತಿ, ಪದ್ಮವಿ ಇವೆರಡೂ ಸಾಮಾಜಿಕವಾಗಿ ರೂಪಗೊಳ್ಳುತ್ತವೆ. ಜೊತೆಗೆ ದೇಹಭಲ, ವ್ಯಕ್ತಿಪ್ರಾಣಿ ಜ್ಞಾನಭಲ ಇವೆಲ್ಲವನ್ನೂ ನಾವು ಅಧಿಕಾರ ಎಂದು ಹೇಳಬಹುದು. ಸಮುದಾಯದ ಅಧಿಕಾರವೆಂಬುದು, ಸಾಮಾಜಿಕ ತಾರತಮ್ಯದಲ್ಲಿ, ನಿರ್ದಿಷ್ಟ ಸಮೂಹವು ಯಾವ ರೀತಿಯ ಮೌಲ್ಯಗಳನ್ನು ಒಳಗೊಂಡಿದೆ ಎಂಬುದನ್ನು ಅವಲಂಬಿಸಿ ವ್ಯತ್ಯಾಸಗೊಳ್ಳುತ್ತದೆ. ಇಂತಹ ಮೌಲ್ಯ ವ್ಯತ್ಯಾಸಗಳು ಸಮಾಜವೊಂದಕ್ಕೆ ಅಧಿಕಾರವನ್ನು ಕೊಡಬಹುದು.

## 2.2 ಯಜಮಾನಿಕೆ/ಹೆಚೆಮೊನಿ:

ಒಬ್ಬ ವೈಕೀ ಇಲ್ಲವೇ ಇನ್ನಾವುದೇ ವಸ್ತುವಿನ ಮೇಲೆ ಬೇರೆಬ್ಬ ವೈಕೀಯೊಬ್ಬನು ತನ್ನ ಅಧಿಕಾರವನ್ನು ಬಹಿರಂಗವಾಗಿ ತೋರಿಸುವ ಗುಣವನ್ನು ಯಜಮಾನಿಕೆ ಎಂದು ಹೇಳಲಾಗುತ್ತದೆ. ಯಜಮಾನಿಕೆಯು ತರತಮ ನೆಲೆಯಿಂದ ಕೂಡಿರುತ್ತದೆ. ಇದು ಸಾಮಾಜಿಕ ಸಂಪನ್ಮೂಲಗಳಿಗೆ ಸಂಬಂಧಿಸಿದ ವಿದ್ಯಮಾನವಾಗಿದೆ. ಇದು ಇಂತಹ ಸಂಪನ್ಮೂಲಗಳ ಮೇಲೆ ಹತೋಟಿಯನ್ನು ಸಾಧಿಸುವುದಾಗಿದೆ. ಈ ಸಾಮಾಜಿಕ ಸಂಪನ್ಮೂಲಗಳ ಮೇಲಿನ ಪ್ರಾಬಲ್ಯವನ್ನು ವರದು ಬಗೆಯಲ್ಲಿ ವಿಂಗಡಿಸಲಾಗುತ್ತದೆ. ಈ ವರದೂ ಭೌತಿಕ [ಸಂಪತ್ತು, ಮನೆ, ಭೂಮಿ] ಹಾಗೂ ಚೌಧಿಕ [ಶೀಕ್ಷಣೆ] ನೆಲೆಗಳಿಂದ ಕೂಡಿರುತ್ತವೆ. ಸಾಮಾಜಿಕ ಸಂಪನ್ಮೂಲಗಳ ಮೇಲಿನ ಇಂತಹ ಪ್ರಾಬಲ್ಯವು ಯಜಮಾನಿಕೆಯ ಒಂದು ಪ್ರಮುಖ ಆಯಾಮವಾಗಿರುತ್ತದೆ. ಯಾವುದೇ ಒಂದು ಕ್ರಿಯೆಯ ಪ್ರಾಬಲ್ಯವೆಂಬುದು, ಅಂತಹ ಕ್ರಿಯೆಯನ್ನು ತಡೆಗಟ್ಟಿವ ಪ್ರಕ್ರಿಯೆಯನ್ನು ನಿಯಂತ್ರಿಸುವ ಬಗೆಯಾಗಿ ರೂಪಗೊಳಿಸುತ್ತದೆ. ಇಂತಹ ಪ್ರಕ್ರಿಯೆಯೂ ಸಾಂಸ್ಕಿಕ ಅಧಿಕಾರದ ಮೂಲಕ ವೈಕೀಯೊಬ್ಬನಿಗೆ ಕೊಡಲ್ಪಡುವ ಅಧಿಕಾರವಾಗಿರುತ್ತದೆ. ಈ ಅಧಿಕಾರವು ವ್ಯವಸ್ಥೆಗಳನ್ನು ಮುನ್ನಡೆಸುವ ಗುಣವನ್ನು ಹೊಂದಿರುತ್ತದೆ ಎಂದೂ ಹೇಳಲಾಗುತ್ತದೆ.

ಜಾತಿ ಶ್ರೇಣೀಕರಣವನ್ನು ಹೊಂದಿರುವ ಭಾರತದ ಸಮುದಾಯಗಳಲ್ಲಿ, ಜಾತಿ ಎಂಬುದು ವೈಕೀಯೊಬ್ಬನ ಅಧಿಕಾರವನ್ನು ನಿರ್ಣಯಿಸುತ್ತದೆ. ಜಾತಿ ಅಂತಸ್ತು ಆಯಾ ಸಮುದಾಯದವರಿಗೆ ಒಂದು ಸಾಮಾಜಿಕ ಬಲವಾಗಿ, ಅಧಿಕಾರ ಸಂಬಂಧವಾಗಿ, ತನಗಿಂತ ಕೆಳಗಿರುವ ಜಾತಿಗಳ ಮೇಲೆ ಅಧಿಕಾರವನ್ನು ತೋರಿಸುವ ನೆಲೆಯಲ್ಲಿ ಇರುತ್ತದೆ. ಪರಿಣಾಮವಾಗಿ ಜಾತಿಯೇ ಒಂದು ಅಧಿಕಾರ ಕೇಂದ್ರವಾಗಿ ರೂಪಗೊಳಿಸುತ್ತದೆ. ಇಂತಹ ಸಮುದಾಯಗಳಲ್ಲಿ ನುಡಿಯು ಹೇಗೆ ಕ್ರಿಯಾತ್ಮಕವಾಗಿರುತ್ತದೆ ಎಂಬುದನ್ನು ತೀಳಿದುಕೊಳ್ಳುವ ಮೌದಲು, ನುಡಿಯ ಅಧಿಕಾರ ಸಂಬಂಧದ ನೆಲೆಗಳನ್ನು ಕುರಿತು ಚರ್ಚಿಸಬಹುದು.

## 3. ನುಡಿಯ ಅಧಿಕಾರ:

ನುಡಿಗಳ ನಡುವೆ ಶ್ರೇಣೀಕರಣ ಇಲ್ಲವೆಂಬುದು, ಎಲ್ಲ ನುಡಿಗಳು ವ್ಯವಹರಿಸುವ, ಆ ಎಲ್ಲ ಸಂದರ್ಭಗಳಲ್ಲಿಯೂ ಯಾವುದೇ ತರತಮಾವಿಲ್ಲದೆಯೇ ಕೆಲಸವನ್ನು ನಿರ್ಣಯಿಸುವುದಕ್ಕೆ ಸಾಧ್ಯವಾದರೆ ಅಂತಹ ನುಡಿಗಳು ಅಧಿಕಾರವನ್ನು ಹೊಂದಿರುತ್ತವೆ ಎಂಬುದನ್ನು ಭಾಷಾಶಾಸ್ತ್ರವು ತೋರಿಸುವ ದಿಟವಾಗಿದೆ. ಈ ಸಂದರ್ಭದಲ್ಲಿ ನುಡಿಯ ಅಧಿಕಾರವೆಂಬುದು, ನುಡಿಯೊಳಗಡೆಯೇ ಇಲ್ಲವೆಂಬ ಸಂಗತಿಯು ಗೋಚರಿಸುತ್ತದೆ. ಆದರೆ ನುಡಿಯ ಇಂತಹ ಅಧಿಕಾರವು ಸಮುದಾಯಗಳ ಸಾಮಾಜಿಕತೆಯು

ನೆಲೆಗಳೊಂದ ನಿಯಂತ್ರಿಸಲ್ಪಡುತ್ತದೆ. ಇಂತಹ ಅಧಿಕಾರ ಕ್ರಿಯೆಗಳು ಹೇಗೆ ಕೆಲಸ ಮಾಡುತ್ತವೆ ಅನ್ನಪುದನ್ನು ಮೂರು ನೆಲೆಗಳಲ್ಲಿ ವಿಂಗಡಿಸಿ ನೋಡಬಹುದು.

1. ಅಧಿಕಾರ ನುಡಿ
2. ಅನುವಾದ ಅಧಿಕಾರ
3. ನುಡಿಯ ಅಧಿಕಾರ

ಅಧಿಕಾರ ನುಡಿ ಎನ್ನಪುದು ಹಲವು ನುಡಿಗಳ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಇಲ್ಲವೇ ಒಂದು ನುಡಿಯನ್ನು ಇತರ ಕೆಲವು ನುಡಿಗಳೊಡನೆ ಹೋಲಿಕೆ ಮಾಡಿ ನೋಡುವಾಗ, ಅದು 'ಅಧಿಕಾರ ಗುಣ'ವನ್ನು ಹೇಗೆ ರೂಪಿಸಿಕೊಳ್ಳುತ್ತದೆ ಎನ್ನಪುದರ ಆಧಾರದ ಮೇಲೆ ಅಂತಹ ನುಡಿಯನ್ನು ಅಧಿಕಾರ ನುಡಿಯೆಂದು ಪರಿಗಣಿಸಬಹುದಾಗಿದೆ.

ಅನುವಾದ ಅಧಿಕಾರ ಎನ್ನಪುದು, ಯಾವುದೇ ಒಂದು ನುಡಿಗೆ ಅಧಿಕಾರವನ್ನು ಕೊಡುವ ವಿಧಾನವಾಗಿದೆ. ಈ ಅಧಿಕಾರಗಳ ಆಧಾರದ ಮೇಲೆ ನುಡಿಯ ಕ್ರಿಯೆಗಳನ್ನು ವಿವರಿಸಲಾಗುತ್ತದೆ. ನುಡಿಯ ಅಧಿಕಾರ ಎನ್ನಪುದು, ಆ ನುಡಿಯ ಒಳಗಡೆಯೇ ಹೇಗೆ ಅಧಿಕಾರ ಸಂಬಂಧಗಳು ಪ್ರಕಟಗೊಳ್ಳುತ್ತವೆ ಎಂಬುದನ್ನು ತೋರಿಸುವುದಾಗಿದೆ.

#### 4. ಅಧಿಕಾರ ನುಡಿ:

ಯಾವುದೇ ಒಂದು ನುಡಿಯನ್ನು ಅಧಿಕಾರ ನುಡಿಯನ್ನಾಗಿ ರೂಪಿಸುವುದಕ್ಕೆ ಆ ನುಡಿಯೊಳಗಿನ ಅಂಶಗಳಿಗಂತ, ಹೊರಗಿನ ಅಂಶಗಳೇ ಹೆಚ್ಚು ಒತ್ತಾಸೆಯಾಗಿರುತ್ತವೆ. ಶ್ರೇಣೀಕರಣ, ಸಾಮಾಜಿಕ ಸಂಪನ್ಮೂಲ, ಹಸ್ತಗಳು ಮುಂತಾದ ಇಂತಹ ಅಧಿಕಾರದ ಅಂಶಗಳ ಮೂಲಕ ನುಡಿಯೊಂದರ ಅಧಿಕಾರವನ್ನು ವಿವರಿಸಬಹುದು. ಯಾವುದೇ ಒಂದು ನುಡಿಯನ್ನು ಮಾತನಾಡುವ ಜನರ ಸಂಖ್ಯೆಯು ಜಗತ್ತಿನಾದ್ಯಂತ ಹರಡಿಕೊಂಡಿರುವ ಬಗೆಯನ್ನೂ ಆಧರಿಸಿ ಆ ನುಡಿಯ ಅಧಿಕಾರದ ನೆಲೆಗಳನ್ನು ನಿರೂಪಿಸಲಾಗುತ್ತದೆ. ಜನಗಣತಿಯು ಇಂತಹ ಯಾವುದೇ ಒಂದು ನುಡಿಗೆ ಯಜಮಾನಿಕೆಯ ಅಂತಸ್ತನ್ನು ಹೇಗೆ ತಂದು ಕೊಡುತ್ತದೆ ಎನ್ನಪುದು ಕೂಡ ವಿಶೇಷ. ಜಗತ್ತಿನಲ್ಲಿಯೇ ಅತೀ ಹೆಚ್ಚು ಜನ ಮಾತನಾಡುವ ನುಡಿ ಜೀನಿ ಎಂದು ಹೇಳಬಹುದು. ಆದರೆ ಈ ನುಡಿಯನ್ನು ಒಂದು ಅಧಿಕಾರ ನುಡಿಯನ್ನಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ, ಈ ನುಡಿಯನ್ನು ಮಾತನಾಡುವ ಜನರು ಕೇವಲ ಜೀನಾದಲ್ಲಿ ಮಾತ್ರ ಬದುಕುತ್ತಿದ್ದಾರೆ. ಪ್ರೀರಚ ನುಡಿಯನ್ನು ಮಾತನಾಡುವವರ ಸಂಖ್ಯೆ ಹೆಚ್ಚಿದ್ದರೂ, ಈ ಜಪಾನೀ ನುಡಿಯೂ ಕೂಡ ಅಧಿಕಾರ ನುಡಿಯಲ್ಲ. ಆಯಾ

ನುಡಿಯನ್ನು ಮಾತನ್ನಾಡುವ ಜನರು ಜಗತ್ತಿನಾದ್ಯಂತ ಹರಡಿಕೊಳ್ಳಿರುವುದೇ ಇದಕ್ಕೆ ಕಾರಣವಾಗಿದೆ. ಇಡೀ ಜಗತ್ತಿನಾದ್ಯಂತ ಇಂಗ್ಲಿಷು ನುಡಿಯು ಒಂದು ಅಧಿಕಾರ ನುಡಿಯಾಗಿ ನೆಲೆಗೊಂಡಿರುತ್ತದೆ. ಇಡೀ ಜಗತ್ತಿನಾದ್ಯಂತ ಹೆಚ್ಚು ಜನರು ಇಂಗ್ಲಿಷನ್ನು ಮಾತನ್ನಾಡಬಿಲ್ಲವರಿದ್ದಾರೆ. ಈ ಜಗತ್ತಿನ ವಿವಿಧ ದೇಶಗಳಾದ, ಅಮೇರಿಕ, ಇಂಗ್ಲೆಂಡು, ಆಸ್ಟ್ರೇಲಿಯಾ, ಕನ್ಡಾ ಇತ್ಯಾದಿ ನಾಡುಗಳಲ್ಲಿ ಈ ನುಡಿಯನ್ನು ಮಾತನ್ನಾಡುವ ಜನರು ನೆಲಸಿದ್ದ ಕಾರಣ ಇಂಗ್ಲಿಷು ಒಂದು ಅಧಿಕಾರ ನುಡಿಯಾಗಿ ಮಹತ್ವವನ್ನು ಪಡೆದುಕೊಂಡಿದೆ.

### 5. ಮೂಲ/ಅಧಾರ ನುಡಿ:

ಇಂಗ್ಲಿಷು ಮತ್ತು ಹೈಂಡು ನುಡಿಗಳು ಅಧಿಕಾರ ನುಡಿಗಳಾಗಿ ಬೆಳೆಯುವುದಕ್ಕೆ ಅತ್ಯಂತ ಪ್ರಮುಖ ಕಾರಣವೇನಂದರೆ, ಈ ಎರಡೂ ನುಡಿ ಸಮುದಾಯಗಳಿಂದ ರೂಪಗೊಂಡ ವಸಾಹತು ಆಳ್ಜಿಕೆ. ಬೇರೆ ನಾಡುಗಳ ಸಂಪತ್ತನ್ನು ಆಕ್ರಮಿಸಿಕೊಳ್ಳುವುದು ಮಾತ್ರವಲ್ಲದೇ, ಅಯಾ ನಾಡಿನ ನುಡಿಗಳ ಮೇಲೆಯೂ ತನ್ನ ಪ್ರಾಬಲ್ಯವನ್ನು ಸಾಧಿಸುವುದು ಈ ವಸಾಹತುಶಾಂತಿತನದ ಉದ್ದೇಶವಾಗಿತ್ತು. ಇಂತಹ ಹಲವು ಸಮುದಾಯಗಳ ಸಂಸ್ಕೃತಿಯ ಸಾಕ್ಷಿಗಳನ್ನು ಅಳಿಸಿ ಹಾಕುವ ಗುಣವನ್ನು ಈ ವಸಾಹತುಶಾಂತಿಯ ಹೊಂದಿರುತ್ತದೆ. ಅಷ್ಟೆಯಲ್ಲದೇ ಆಯಾ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವಂತಹ ನುಡಿಯನ್ನು ಕೂಡ ಈ ವಸಾಹತುಶಾಂತಿಯ ಕಾರಣಿಂದ ಭೂತವಾಗಿರುತ್ತದೆ. ಈ ಇವತ್ತಿನ ಸಮುದಾಯಗಳ ಸನ್ನಿವೇಶದಲ್ಲಿ, ಜಾಗತೀಕರಣ ಹಾಗೂ ಶೇರು ಮಾರುಕಟ್ಟಿಗಳು ವಸಾಹತುಶಾಂತಿಯ ಮರುರೂಪಗಳಾಗಿ ಆಕ್ರಮಿಸಿಕೊಂಡಿರುತ್ತವೆ. ಹಾಗಾಗಿ ಸದ್ಯದ ಸಮುದಾಯಗಳ ಸಂಪತ್ತನ್ನು ಕೆಬಳಿಸುವುದಕ್ಕೆ ಅಸ್ತಿವಂದು ಈ ವಸಾಹತುಶಾಂತಿ ಮರುರೂಪಗಳನ್ನು ಪರಿಗಣಿಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕ್ರಾಂತಿಯು ಸಮುದಾಯಗಳನ್ನು ರೂಪಿಸಿಕೊಳ್ಳುವುದಕ್ಕೆ ಇಂಗ್ಲಿಷು ನುಡಿಯನ್ನು ಮುಂಚೊಂಡಿಗೆ ತರುತ್ತದೆ. ಸಮುದಾಯಗಳ ಬೆಳವಣಿಗೆಯಲ್ಲಿ ರಾಜಕಾರಣ ಮತ್ತು ಆರ್ಥಿಕ ಅತ್ಯಂತ ಮುಖ್ಯವಾಗಿರುವ ವಿದ್ಯಮಾನಗಳಾಗಿವೆ ಎಂದು ಹೇಳಬಹುದು. ಇವತ್ತಿನ ಕಾಲದಲ್ಲಿ ವ್ಯಕ್ತಿಯೋಬ್ಬನ ಪ್ರಗತಿಗೆ ಅನುಕೂಲ ಮಾಡಿಕೊಡುವ ನುಡಿಯಾಗಿ ಇಂಗ್ಲಿಷು ಮುಂದೆ ಬರುತ್ತಿದೆ. ಅಂತಾರಾಷ್ಟ್ರೀಯ ನುಡಿಯಾಗಿರುವ, ಆರ್ಥಿಕ ಸಂಪನ್ಮೂಲಗಳ ಮೂಲ ನುಡಿಯಾಗಿರುವ ಈ ಇಂಗ್ಲಿಷು ಇವತ್ತು ಸಾವಿರಾರು ಚಿಕ್ಕಮುಟ್ಟ ನುಡಿಗಳಿಗೆ ಸವಾಲಾಗಿದೆ. ಇಂತಹ ಸನ್ನಿವೇಶಗಳನ್ನು ಮತ್ತು ಹಾಕುವ ಮೂಲಕವೇ ಇಂಗ್ಲಿಷು ಇವತ್ತು ಅಧಿಕಾರ ನುಡಿಯಾಗಿ ರೂಪಗೊಂಡಿದೆ.

ಒಂದು ನುಡಿ ಸಮುದಾಯದ ಜನರು ತಮ್ಮ ಸಮುದಾಯದ ಬೆಳವಣಿಗೆ ತಮ್ಮ ತಾಯುಡಿಗಿಂತ ಪರ ನುಡಿಯೊಂದು ಒತ್ತಾಸೆಯಾಗಬಲ್ಲದು ಎಂಬ ಶಿಖವಳಿಕೆಯನ್ನು ಹೊಂದಿರುತ್ತಾರೆ. ಈ ಶಿಖವಳಿಕೆಯೇ ಅವರ ತಾಯುಡಿ ವಿನಾಶಕ್ಕೆ ಕಾರಣವಾಗುತ್ತದೆ. ಬಹುಭಾಷಿಕ ಸನ್ನಿವೇಶದಲ್ಲಿ ನೆಲೆಗೊಂಡಿರುವ ಇತರ ನುಡಿಗಳ ಗುರುತುಗಳನ್ನು ಅಳಿಸಿ ಹಾಕುವ ಗುಣವೇ ಅಧಿಕಾರ ನುಡಿಯ ಗುಣವಾಗಿರುತ್ತದೆ. ಸಮುದಾಯದ ಸಂಪನ್ಮೂಲಗಳನ್ನು ಆಕ್ರಮಿಸಿಕೊಳ್ಳುವುದಕ್ಕೆ ಒತ್ತಾಸೆಯಾಗಿರುವ ಈ ಗುಣವು, ಇತರ ನುಡಿಗಳ ಸಾಂಸ್ಕೃತಿಕ ಚಹರೆಗಳನ್ನು ಅಳಿಸುವ ಗುಣವೇ ಇಂತಹ ಅಧಿಕಾರ ನುಡಿಯ ಪ್ರಮುಖ ಲಕ್ಷಣವಾಗಿರುತ್ತದೆ.

#### 6. ಆರ್ಥಿಕ ಉನ್ನತಿ/ಪ್ರಗತಿ:

ಭಾರತದ ಸಮುದಾಯಗಳ ಉನ್ನತಿಯು ಒಂದು ಕಾಲಫಟ್ಟದಲ್ಲಿ ಧರ್ಮವನ್ನು ಅವಲಂಬಿಸಿಕೊಂಡಿದ್ದವು. ಅಂತಹ ಕಾಲದಲ್ಲಿ ಧರ್ಮವನ್ನೇ ಸಮುದಾಯದ ಸಂಪತ್ತನಾಗಿ ಪರಿಗಳಿಸಲಾಗಿತ್ತು. ರಾಜಕಾರಣದ ಮೇಲೆಯೂ ಈ ಧರ್ಮದ ಪ್ರಾಬಲ್ಯವಿತ್ತು. ಇಂತಹ ಸನ್ನಿವೇಶಗಳಲ್ಲಿ, ಉತ್ತರ ಭಾರತದ ನುಡಿಯನ್ನು [ಸಂಸ್ಕೃತ] ಧರ್ದ ನುಡಿಯನಾಗಿ ಪರಿಗಳಿಸಲಾಗಿತ್ತು. ಭಾರತದ ಸಂದರ್ಭದಲ್ಲಿ ಧಾರ್ಮಿಕ ಚೌಕಟಿಗೆ ಒಳಪಟ್ಟಿ ಇಂತಹ ಜೀನ್ಸ್‌ತ್ರೈಗಳೇ ನುಡಿಗೆ ಯಜಮಾನಿಕೆಯ ಜಾಗವನ್ನು ಕಲ್ಪಿಸಿರುತ್ತವೆ. ಇಂತಹ ಸನ್ನಿವೇಶದಲ್ಲಿ ಸಾಂಸ್ಕೃತಿಕ ಆಚರಣೆಗಳ ನುಡಿಯಾಗಿದ್ದ ಸಂಸ್ಕೃತವು ಅಧಿಕಾರ ನುಡಿಯಾಗಿ ಅಸ್ತಿತ್ವದಲ್ಲಿತ್ತು. ಧರ್ಮದ ವಿನಾಸಕ್ಕೆ ಒಳಪಟ್ಟಿದ್ದ ಜೀನ್ಸ್‌ತ್ರೈಗಳು/ ಮೌಲ್ಯಗಳು ಇವತ್ತು ಆರ್ಥಿಕತೆಗೆ ಒಳಪಟ್ಟಿ ಜೀನ್ಸ್‌ತ್ರೈಗಳಾಗಿ ಮಾರ್ಪಡಿಸೇ. ಈ ಸನ್ನಿವೇಶದಲ್ಲಿ ಸಂಸ್ಕೃತದ ಬದಲಾಗಿ ಇಂಗ್ಲಿಶ್ ನುಡಿಯ ಯಜಮಾನಿಕೆಯ ನುಡಿಯಾಗಿ ನೆಲೆಸಿಂತಿದೆ. ಹಾಗೂ ಎಲ್ಲ ಕ್ರಿಯಾತ್ಮಕ ವಲಯಗಳನ್ನೂ ಈ ನುಡಿಯು ಆಕ್ರಮಿಸಿಕೊಂಡಿದೆ. ಈ ಭಾಷಿಕ ಯಜಮಾನಿಕೆ, ಒಂದೊಂದು ಕಾಲಫಟ್ಟದಲ್ಲಿಯೂ, ಆಯಾ ಕಾಲಫಟ್ಟದಲ್ಲಿ ಬದುಕುತ್ತಿದ್ದ ಸಮುದಾಯಗಳ ಜೀನ್ಸ್‌ತ್ರೈಗಳಿಗೆ ತಕ್ಷಂತೆ ನೆಲೆಗೊಂಡಿದ್ದವು. ಈ ಬಗೆಯ ಭಾಷಿಕ ಯಜಮಾನಿಕೆಯ ಕಾರಣದಿಂದ, ಬೇರೆ ನುಡಿಗಳೊಡನೆ ಹೇರಳವಾಗಿ ‘ಭಾಷಿಕ ಮಿಶ್ರಣ’ ಪ್ರಕ್ರಿಯೆಯನ್ನು ನೆಲೆಗೊಳಿಸಲು ಸಂಸ್ಕೃತಕ್ಕೆ ಸಾಧ್ಯವಾಯಿತು. ಯಾವುದೇ ಒಂದು ಸಮುದಾಯದ ಜೀವನ ಕ್ರಮ, ರೂಢಿಗಳು ಹಾಗೂ ಆಚರಣೆಗಳು ಮುಖ್ಯವಾಹಿನಿಗೆ ಬಂದಾಗ, ಈ ಎಲ್ಲ ಯಜಮಾನ ನುಡಿಗಳ ಆಚರಣೆಗಳನ್ನು ಇತರೆ ನುಡಿ ಸಮುದಾಯಗಳ ಜನರು ಚಾಚು ತಪ್ಪದೆ ಆಚರಿಸುತ್ತಾರೆ. ನುಡಿಗಳಲ್ಲಿ ಏರ್ಪಡುವ ಇಂತಹ ‘ನುಡಿ ಮಿಶ್ರಣ’ವು ಮುಖ್ಯವಾಹಿನಿಗೆ ಬರುವ ತುಡಿತದ ಕಾರಣವಾಗಿ ಉಂಟಾಗುತ್ತವೆ. ಸಂಸ್ಕೃತದ

ಪ್ರಾಬಲ್ಯ ಹಾಗೂ ಅದರ ಹೆಚ್ಚುಗಾರಿಕೆ, ತಮಿಶು ನುಡಿಯಲ್ಲಿ ಹೇರಳವಾಗಿ ಪದಗಳನ್ನು ಮಿಶ್ರಣಗೊಳಿಸಿತು. ತಮಿಳಿನ ತನ್ನತನವು ಹಾಗೂ ಚಲನೀಲತೆಯು ಈ ನುಡಿ ಮಿಶ್ರಣವನ್ನು ಪ್ರತ್ಯೇಕಿಸುತ್ತಿತ್ತು. ಇಂತಹದೇ ಸನ್ನಿಹಿತವನ್ನು ಬೇರೆ ನುಡಿಗಳಲ್ಲಿಯೂ ಕಾಣಬಹುದು. ಆದರೆ ತಮಿಳಿನ ಅಗಾಧವಾದ ವ್ಯಾಕರಣ ಹಾಗೂ ಸಾಹಿತ್ಯಕೆ ಪರಂಪರೆಗಳು ಮತ್ತು ತಮಿಳಿಗರಲ್ಲಿ ಅಡಕವಾಗಿದ್ದ ತಮಿಶು ಐಕ್ಯತೆ ಮೊದಲಾದವು ತಮಿಳಿನ ವಿಶಿಷ್ಟ ಬೆಳವಣಿಗೆಗೆ ಒತ್ತಾಸೆಯಾಗಿದ್ದವು. ಯಾವುದೇ ಒಂದು ನುಡಿಯು ಶಾಸ್ತ್ರೀಯ ಸಾಹಿತ್ಯ, ವ್ಯಾಕರಣಗಳನ್ನು ಒಳಗೊಂಡಿದ್ದರೂ, ಅಂತಹ ನುಡಿಯನ್ನು ಅಧಿಕಾರ ನುಡಿಯಿಂದು ಹೇಳಲು ಸಾಧ್ಯವಿಲ್ಲ. ನುಡಿಯೋಂದರ ಸಾಹಿತ್ಯಕೆ ಹಾಗೂ ವ್ಯಾಕರಣ ಪರಂಪರೆಗಳಿಗಿಂತ ಸಾಮಾಜಿಕ ಕಾರಣಗಳು ನುಡಿಯೋಂದಕ್ಕೆ ಅಧಿಕಾರವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಹಾಗೂ ಅಧಿಕಾರವನ್ನು ರೂಪಿಸುತ್ತವೆ ಎಂದು ಹೇಳಬಹುದು.

### 7. ನುಡಿ ಮಿಶ್ರಣ ಮತ್ತು ಅಧಿಕಾರ:

ಯಾವುದೇ ನುಡಿಯ ಯಜಮಾನಿಕೆಯು ಇತರ ನುಡಿಗಳಲ್ಲಿ ನುಡಿ ಮಿಶ್ರಣವನ್ನು ನೆಲೆಗೊಳಿಸುತ್ತದೆ. ಇಂತಹ ನುಡಿ ಮಿಶ್ರಣದ ಸನ್ನಿಹಿತದಲ್ಲಿ ಅಧಿಕಾರ ನುಡಿಯ ಮತ್ತೊಂದು ಮುಖ್ಯ ಲಕ್ಷಣವೇನಂದರೆ, ಎರಡು ನುಡಿಗಳು ಸಂಪರ್ಕಗೊಂಡಾಗ, ನುಡಿ ಕಲಬೆರಕೆ ಏರ್ಪಡುವುದು ಸಹజ. ಆದರೆ ಒಂದು ನುಡಿಯ ತನ್ನತನವನ್ನು ಭಾಧಿಸುವುದಷ್ಟೇಯಲ್ಲದೆ, ಅಂತಹ ನುಡಿಯನ್ನು ವಿನಾಶಗೊಳಿಸುವ ಮಟ್ಟಕ್ಕೂ, ಈ ನುಡಿ ಮಿಶ್ರಣವು ಅಧಿಕಾರ ನುಡಿಯಿಂದ ಏರ್ಪಡುತ್ತದೆ. ಆದರೆ ಅಧಿಕಾರ ನುಡಿಯಲ್ಲಿ ಮಿಶ್ರಣಗೊಂಡ ಬೇರೆ ನುಡಿಯ ಮಿಶ್ರಣವು ಆ ನುಡಿಯನ್ನು ಇದು ಭಾಧಿಸಲಾರದು. ಬದಲಾಗಿ ಆ ನುಡಿಗೆ ಇಂತಹ ನುಡಿ ಮಿಶ್ರಣವು ಬಲವನ್ನೇ ಕೊಡುತ್ತದೆ. ಇವತ್ತಿನ ಇಂಗ್ಲಿಷು ನುಡಿಯಲ್ಲಿ ಹೇರಳವಾಗಿ ಬೇರೆ ನುಡಿಯ ಪದಗಳು ಕಲಬೆರಕೆಯಾಗಿವೆ. ಆದಾಗ್ಯೂ ಅವುಗಳು ಆ ನುಡಿಯ ವಿನಾಶಕ್ಕೆ ಯಾವುದೇ ಬಗೆಯ ದಾರಿಯನ್ನು ಮಾಡಿಕೊಡಲಿಲ್ಲ. ಏಕೆಂದರೆ ಇಂಗ್ಲಿಷು ನುಡಿಯೂ ಒಂದು ಅಧಿಕಾರ ನುಡಿಯಾಗಿರುತ್ತದೆ. ಅಧಿಕಾರ ನುಡಿಯ ಗುಣವೇನಂದರೆ, ನುಡಿ ಮಿಶ್ರಣದ ಮೂಲಕ ಬೇರೆ ನುಡಿಗಳನ್ನು ನಾಶಗೊಳಿಸುವುದಕ್ಕೂ ಮೊದಲು, ಆ ನುಡಿಯ ಅಸ್ತಿತ್ವಗೆ ಅಪಾಯವನ್ನುಂಟು ಮಾಡುತ್ತದೆ. ಆದರೆ ಅಧಿಕಾರ ನುಡಿಯೋಳಗೆ ಬೆರಶೆ ಹೋಗಿರುವ ಇತರ ನುಡಿಗಳ ಪದಗಳನ್ನು ತನ್ನವರೆ ಮಾಡಿಕೊಂಡು ತನ್ನ ಬೆಳವಣಿಗೆ ದಾರಿ ಮಾಡಿಕೊಡುತ್ತದೆ. ಅಧಿಕಾರದ ಸನ್ನಿಹಿತದಲ್ಲಿ ಯಾವುದೇ ಬಗೆಯ ಶುಭ್ರತೆಯ

ಪ್ರಶ್ನೆಯು ಏಷುವುದಿಲ್ಲ. ಸಾಂಸ್ಕೃತಿಕ ಆಚರಣೆಗಳ ಸೂತರೆನ್ನು ನಿವಾರಿಸಿಕೊಳ್ಳುವ/ ಪವಿತ್ರಗೊಳಿಸುವಂತೆ ಅಧಿಕಾರ ನುಡಿಯು ಈ ನುಡಿ ಮಿಶ್ರಣವನ್ನೇ ಬಲಪಡಿಸಿಕೊಳ್ಳುತ್ತದೆ.

### 8. ನುಡಿ ಶಿಕ್ಷಣ:

ಅಧಿಕಾರ ನುಡಿಯೆಂಬುದು, ಜನರು ಜಗತ್ತಿನಾಧ್ಯಂತ ಬದುಕುವ ನೆಲೆಯಾಗಿದೆ. ಇತರೆ ಸಮುದಾಯಗಳ ಮೇಲೆ ತನ್ನ ಪ್ರಾಬಲ್ಯವನ್ನು ಹೇರುವ ಗುಣವನ್ನು ಅದು ಹೊಂದಿರುತ್ತದೆ. ಜ್ಞಾನಶಿಸ್ತಗಳ ಮೇಲೆಯೂ ಈ ಅಧಿಕಾರ ನುಡಿಯು ತನ್ನ ಪ್ರಾಬಲ್ಯವನ್ನು ಹೊಂದಿರುತ್ತದೆ. ಇಂತಹ ಹಲವು ಮಾಪನಗಳ ಮೂಲಕ ಅಧಿಕಾರ ನುಡಿಯ ಗುಣವನ್ನು ಅಳಿಯಬಹುದಾಗಿದೆ. ಒಂದು ಕಾಲಘಟ್ಟದಲ್ಲಿ ತಮಿಳು ಭಾಷಿಕರು ಜಗತ್ತಿನಾಧ್ಯಂತ ಬದುಕನ್ನು ನಡೆಸುತ್ತಿದ್ದರು. ತಮಿಳು ನುಡಿಯು ಎಲ್ಲಾ ವಲಯಗಳಲ್ಲಿ ಕ್ರಿಯಾತ್ಮಕವಾಗಿದ್ದರೂ, ಅಂತಹ ನೆಲೆಗಳು ನಿರಂತರವಾಗಿ ಮುಂದುವರೆಯಲಿಲ್ಲ. ಪ್ರಾಚೀನ ಸಮುದಾಯಗಳಲ್ಲಿ ಧಾರ್ಮಿಕ ಪೌಲ್ಯಗಳು ಪ್ರಾಬಲ್ಯವನ್ನು ಹೊಂದಿದಾಗ, ಈ ಪೌಲ್ಯಗಳ ಮಾಧ್ಯಮವಾಗಿ ಸಂಸ್ಕೃತವು, ತಮಿಳನ ಅಧಿಕಾರದ ನೆಲೆಯನ್ನು ಬದಲಾಯಿಸಿತು. ಇವ್ತಿನ ಸಮುದಾಯಗಳಲ್ಲಿ ಆರ್ಥಿಕ ಏಳಿಗೆಯನ್ನು ಪೌಲ್ಯವನ್ನಾಗಿ ತೆಗೆದುಕೊಂಡು, ಶೇರು ಮಾರುಕಟ್ಟಿ ಹಾಗೂ ಗ್ರಾಹಕ ಸಂಸ್ಕೃತಿಯನ್ನು ಇಂಗ್ಲಿಶ್ ನುಡಿಯು ರೂಪಿಸುತ್ತಿದೆ. ಇಂಗ್ಲಿಶ್ ನುಡಿಯ ಯುಜಮಾನಿಕೆಯನ್ನು ಹೊರತುಪಡಿಸಿ ನೋಡಿದರೆ, ಜ್ಞಾನಶಿಸ್ತಗಳಲ್ಲಿ ತಮಿಳು ಯುಜಮಾನಿಕೆಯು ನುಡಿ ಬೆಳವಣಿಗೆಗೆ ಮತ್ತು ಅಂತಹ ಬೆಳವಣಿಗೆಗೆ ಮೂಲವಾಗಿರುವ ತಮಿಳು ಧೋರಣೆಗಳನ್ನು ಮಟ್ಟು ಹಾಕುವುದು ಅಗತ್ಯವಾಗಿರುತ್ತದೆ.

ಆಧುನಿಕ ಸನ್ವಿವೇಶದಲ್ಲಿ ತಮಿಳು ಅಧಿಕಾರ ನುಡಿಯಾಗುವುದಕ್ಕೆ, ತಮಿಳು ಶಿಕ್ಷಣ ಹಾಗೂ ತಮಿಳು ಮಾಧ್ಯಮಶಿಕ್ಷಣ ಮಾತ್ರ ಮೂಲವಾಗಿರುತ್ತವೆ. ಇಲ್ಲಿ ತಮಿಳು ಶಿಕ್ಷಣವೆಂಬುದು, ಪ್ರಾಥಮಿಕ ಶಿಕ್ಷಣದಿಂದ ಸಂಶೋಧನೆಯವರೆಗೆ ಇರುವ ಎಲ್ಲಾ ಶಿಸ್ತಗಳಲ್ಲಿ ತಮಿಳನ್ನೇ ಬಳಸುವುದಾಗಿರುತ್ತದೆ. ತಮಿಳನ ಪ್ರಾಚೀನ ಸಾಹಿತ್ಯದ ಹಿರಿಮೆಗಳು, ತಮಿಳನ ಮೂಲಕ ಎಲ್ಲವನ್ನೂ ಸಾಧಿಸಬಲ್ಲಿವು ಎಂಬ ಅಭಿಪೂರ್ವ ಮಾತುಗಳು ಮಾತ್ರವೇ ತಮಿಳು ಶಿಕ್ಷಣದ ಬೆಳವಣಿಗೆ ಒತ್ತಾಸೆಯಾಗಲಾರವು. ಆರ್ಥಿಕ ಏಳಿಗೆಯನ್ನು ಉದ್ದೇಶವಾಗಿ ಇಟ್ಟಿಕೊಂಡಿರುವ, ತಮಿಳು ಶಿಕ್ಷಣವು ಇದನ್ನು ರೂಪಿಸಿಕೊಳ್ಳುವುದಕ್ಕೆ ಸರಕಾರದಿಂದ ಮಾತ್ರವೇ ಸಾಧ್ಯವಾಗುತ್ತದೆ. ಅನುವಾದಗಳು, ಪದಕೋಶಗಳನ್ನು ರೂಪಿಸುವ ಕೆಲಸಗಳು, ತಮಿಳು ಶಿಕ್ಷಣಕ್ಕಾಗಿ ಮೂಲ ಪರಿಕರಗಳನ್ನು ತಯಾರಿಸಲು, ತಮಿಳನ್ನು ಅಧಿಕಾರ ನುಡಿಯಾಗಿಸಲು ಇವು ಒತ್ತಾಸೆಯಾಗಿರುತ್ತವೆ. ಈ ಕೆಲಸಗಳಲ್ಲಿ ಪಾಲೋಳ್ಬವರೇ ನುಡಿ ಬೆಳವಣಿಗೆಗೆ

ದಾರಿಯನ್ನು ತೋರಿಸುತ್ತಾರೆ. ತಾಯ್ದುಡಿಯ ಶಿಕ್ಷಣದ ಮಹತ್ವದ ಬಗೆಗೆ ಎಷ್ಟೇ ಮಾತನ್ನಾಡಿದರೂ, ಇವತ್ತಿನ ಸನ್ನಿಹಿತದಲ್ಲಿ ತಮಿಳು ಶಿಕ್ಷಣವೆಂಬುದು ಒಂದು ವರ್ತಿಸಿಕೊಂಡಾಗಿ ಕಾಣುತ್ತದೆ. ಸರಕಾರಿ ಶಾಲೆಗಳಲ್ಲಿ ತಮಿಳನ್ನು ಕಡ್ಡಾಯಗೊಳಿಸಿದರೂ, ಇಂಗ್ಲಿಷು ನುಡಿಯ ಪ್ರಾಬಲ್ಯವು ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದಕ್ಕೆ ಪ್ರೇರಣಿಸುತ್ತದೆ. ತಮಿಳು ನುಡಿಯ ಕಲಿಕೆಯ ನುಡಿಯಾಗಿ ಮತ್ತು ಪರ್ಯಾಪ್ತ ನುಡಿಯಾಗಿ ಕಲ್ಪಿಸುವವರೆಗೆ, ತಮಿಳು ಮೂಲಕ ಅಧಿಕಾರವನ್ನು ನಡೆಸುವುದು ಸಾಧ್ಯವಾಗಿದೆ ಒಂದು ಸಂಗತಿಯಾಗಿದೆ.

### ೭. ಅತಿಕ್ರಮಣ ನುಡಿ:

ಇವತ್ತಿನ ವಾಹಿತಿ ತಂತ್ರಜ್ಞಾನದ ಕ್ಷಾಂತಿಯ ಯುಗವೆಂಬುದು ಗಣಕಯಂತ್ರವನ್ನು ನೆಲೆಯಾಗಿಸಿಕೊಂಡು ಮೈದಾಳಿದೆ. ಗಣಕವೆಂಬ ಸಾಧನದಲ್ಲಿ ಆಳ್ವಿಕೆ ಮಾಡುವ ನುಡಿಯ ಅಧಿಕಾರ ನುಡಿಯಾಗಬಹುದು. ಗಣಕಯಂತ್ರವು ಬಹುತೇಕವಾಗಿ ಇಂಗ್ಲಿಷು ನುಡಿಯನ್ನು ಮಾಡ್ಯಮವನ್ನಾಗಿ ಬಳಸಿಕೊಳ್ಳುತ್ತದೆ. ತಮಿಳನ್ನು ವಾಧ್ಯಮವನ್ನಾಗಿಸಿಕೊಂಡ ನುಡಿಯು ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ವಾಹಿತಿ ತಂತ್ರಜ್ಞಾನದ ಸೂಕ್ತತೆಗಳ ಲಾಭವನ್ನು ಪಡೆಯಬಹುದು.

ಇಂಥಹ ಸನ್ನಿಹಿತಗಳಲ್ಲಿ ಗಣಕಯಂತ್ರಗಳ ಮೇಲೆ ಪ್ರಾಬಲ್ಯ ಸಾಧಿಸುವ ನುಡಿಗಳೇ ಅಧಿಕಾರ ನುಡಿಗಳಾಗಿರುತ್ತವೆ. ಗಣಕಗಳ ಬಳಕೆಯ ವೇಗವು, ಸಮುದಾಯದ ಎಲ್ಲ ವಲಯಗಳಲ್ಲಿ ಹರಡಿಕೊಂಡು ಬರುವ ಸಂದರ್ಭದಲ್ಲಿ, ತಮಿಳು ನುಡಿಯನ್ನು ಮಾತ್ರ ಅಲಿರುತ್ತಾಬ್ದರು, ತಮಿಳು ಮೂಲಕ ಗಣಕಯಂತ್ರದ ಕ್ರಿಯೆಗಳನ್ನು ಬಳಸುವ ನೆಲೆಯಲ್ಲಿ, ತಮಿಳು ನುಡಿಯ ಕ್ರಿಯೆಗಳು ತಮಿಳು ಅಧಿಕಾರ ರಚನೆಗೆ ದಾರಿಯಾಗುತ್ತವೆ. ತಮಿಳು ನುಡಿಯ ಕ್ರಿಯೆಗಳಿಗೆ ಹೋರತಾಗಿ ಇಂಗ್ಲಿಷು ನುಡಿಯ ಕ್ರಿಯೆಗಳು ಒಂದು ಅಧಿಕಾರ ವರ್ಗವನ್ನು ರೂಪಿಸಿ, ಬಹುಸಂಖ್ಯಾತರ ಕ್ರಿಯೆಗಳನ್ನು ಮೊಟಕುಗೊಳಿಸುತ್ತದೆ. ಯಾವುದೇ ನುಡಿಯಲ್ಲಿ ಯಾವುದೇ ಮಾಹಿತಿಯನ್ನು ಪ್ರಕಟಿಸಿದರೂ, ಅದನ್ನು ತಮಿಳು ನುಡಿಯಲ್ಲಿಯೇ ಕೇಳುವ ಬಗೆಯನ್ನು, ಗಣಕಯಂತ್ರಗಳಲ್ಲಿ ಬೆಳಸಬೇಕು. ತಮಿಳು ನುಡಿಯ ಬೆಳವಣಿಗೆಗೆ ಮೂರಕವಾಗಿ ಗಣಕಯಂತ್ರಗಳಲ್ಲಿ ತಮಿಳನ್ನು ಅಡಕಗೊಳಿಸುವ ಅಗತ್ಯವಿದೆ.

ಒಂದೊಂದು ಕಾಲಫಟ್ಟದಲ್ಲಿಯೂ ಹಟ್ಟುವ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆ, ಸಮುದಾಯದ ಬದಲಾವಣೆಗೆ ಮಾತ್ರ ಕಾರಣವಾಗಿದೇ, ನುಡಿಯ

ಹೊಸ ಶ್ರೀಯೆಗಳ ಸನ್ನಿಹೀತ/ಸಂದರ್ಭಗಳನ್ನು ಹುಟ್ಟಿ ಹಾಕುತ್ತದೆ. ತಂತ್ರಜ್ಞಾನ ಕ್ರಾಂತಿ, ಧರ್ಮಕ್ರಾಂತಿ, ವಿಜಾನಿಕ್ರಾಂತಿ ಮೊದಲಾದವು ಸಮುದಾಯಗಳಲ್ಲಿ ಬದಲಾವಣೆಯನ್ನು ಏರ್ಪಡಿಸಿ, ಸಮುದಾಯಗಳ ವರೋಲ್ಯಾಗಳಲ್ಲಿಯೂ ಬದಲಾವಣೆಯನ್ನು ತರುತ್ತವೆ. ಇಂತಹ ನೆಲೆಗಳಲ್ಲಿ, ಇವತ್ತಿನ ಕಾಲಮಾನವನ್ನು, ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಕಾಲಮಾನವನ್ನಾಗಿ ಪರಿಗಳಿಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕ್ರಾಂತಿಯೆಂಬಾದು, ಗಣಕಯಂತ್ರವನ್ನೇ ನೆಲೆಯಾಗಿಸಿಕೊಂಡು ಬೆಳೆದಿರುತ್ತದೆ. ಆರ್ಥಿಕ ನೆಲೆಯಿಂದ ಜಾಗತಿಕರಣವಾಗಿ ಬೆಳೆದ ಮುಕ್ತ ಮಾರುಕಟ್ಟೆ ಹಾಗೂ ಮಾಹಿತಿ ತಂತ್ರಜ್ಞಾನ ನೆಲೆಯಿಂದ ಗಣಕವು ಹೇಸಡೆಂದು ಸಮುದಾಯದ ಬೆಳೆವಣಿಗೆ ಅಡಿಪಾಯವಾಗಿವೆ. ಮಲ್ಲೀನ್ಯಾಷನಲ್ ಕಂಪನಿಗಳು, ಆಹಾರ, ಉಡಿಗೆ, ತೊಡಿಗೆ ಪ್ರವಾಸ ಇತ್ಯಾದಿಗಳನ್ನು ಜಾಗತಿಕರಣವೆಂಬ ನೆಲೆಯಲ್ಲಿ ಮುಕ್ತ ಮಾರುಕಟ್ಟೆಯನ್ನಾಗಿ ಮಾಡಿರುತ್ತವೆ. ಇಂತಹ ಜಾಗತಿಕರಣ ಪ್ರಕ್ರಿಯೆಯ ಮೂಲಕ ಬೆಳೆದ ಶೇರು ಮಾರುಕಟ್ಟೆ ಹಾಗೂ ಮಾಹಿತಿ ತಂತ್ರಜ್ಞಾನವು ಸಮುದಾಯದ ಹಲವು ವಲಯಗಳಲ್ಲಿ ಅಶ್ವತಂತ ಪರಿಣಾಮಕಾರಿ ಹಾಗೂ ಉತ್ಪಾದ ಬದಲಾವಣೆಗಳನ್ನು ತಂದಿರುತ್ತವೆ. ಈ ಬದಲಾವಣೆಗಳು ನುಡಿಯ ನೆಲೆಯಲ್ಲಿಯೂ ಹಲವಾರು ಪ್ರಭಾವಗಳನ್ನು ಬೀರುತ್ತವೆ.

#### **10. ತಮಿಳನ್ನು ಮಾಹಿತಿ ತಂತ್ರಜ್ಞಾನಕ್ಕೆ ಪೂರಕವಾಗಿ ಸಚ್ಚಾಗೊಳಿಸುವ ಬಗೆಗಳು:**

ಇವತ್ತಿನ ತಂತ್ರಜ್ಞಾನದ ಗಣನೀಯ ಬೆಳೆವಣಿಗೆ ತಕ್ಷಂತಿ ತಮಿಳನ್ನು, ಒಂದು ಮಾಹಿತಿಕೇಂದ್ರಿತ ನೆಲೆಯನ್ನಾಗಿ ರೂಪಿಸುವ ಸ್ವರೂಪದಲ್ಲಿಯೇ ಸಂಕೀರ್ಣತೆಗಳು ಏರ್ಪಡಿವೆ. ಈ ಬಗೆಯ ಸಂಕೀರ್ಣತೆಗಳು ಬೇರೆ ಯಾವುದೇ ನುಡಿಯಲ್ಲಿ ಇರುವುದಿಲ್ಲ. ಕಂಪ್ಯೂಟರ್ ಮೂಲಕ ಮಾಹಿತಿಯನ್ನು ನೀಡಲು ತಮಿಳನ್ನು ಬಳಸುವಾಗ ಉಂಟಾಗುವ ಗೊಂದಲಗಳು, ನುಡಿಯ ಸ್ವಂತಿಕೆಯ ಕಾರಣ ಇಲ್ಲವೇ ತಂತ್ರಜ್ಞಾನದ ಅರಿವಿನ ಕೊರತೆಯಿಂದ ಏರ್ಪಟಿಂತವುಗಳಲ್ಲ. ಈ ಗೊಂದಲಗಳು ತಮಿಳು ಜನರು ತೋರಿಸುವ ಅಂತೇ ಉತ್ಪಾದಿಸಿದ ಉಂಟಾಗಿರುತ್ತವೆ. ತಮಿಳು ನುಡಿಯು ನೆಲೆಗೊಂಡ ಪರಿಸರವು, ಕಂಪ್ಯೂಟರ್ ತಂತ್ರಜ್ಞಾನದ ಮೇಲೆ ತಮಿಳು ಸಮುದಾಯಗಳಿಗೆ ಇರುವ ಒಡೆತನವು, ಹಲವು ಬಗೆಯಲ್ಲಿ ತಮಿಳು ಕೇಂದ್ರಿತ ಮಾಹಿತಿಗಳು ಉಂಟಾಗಲು ಕಾರಣವಾಗಿರುತ್ತದೆ. ಹಾಗಾಗಿ ಅಂತರ್ಜಾಲದಲ್ಲಿ ಹಲವು ಬಗೆಯ ಮಾಹಿತಿಗಳನ್ನು ಸೇರ್ಪಡಿಸುವ ನೆಲೆಗಳು ಉಂಟಾಗಿರುತ್ತವೆ. ತಮಿಳು ಕೇಂದ್ರಿತ ಮಾಹಿತಿಯನ್ನು ಸಚ್ಚಾಗೊಳಿಸುವ ಪ್ರಕ್ರಿಯೆಯಲ್ಲಿ ಏರ್ಪಟಿರುವ ಇಂತಹ ಸಂಕೀರ್ಣತೆಗಳು, ತಮಿಳನ ಬೆಳೆವಣಿಗೆ ಅಡ್ಡಿಯನ್ನುಂಟು ಮಾಡುತ್ತಿವೆ.

ತಮಿಳು ಬೆಳವಣಿಗೆ ಎಂಬುದು ಕೇವಲ ತಮಿಳು ವಿದ್ಯಾಂಸರು ಮಾತ್ರ ಮಾಡಬೇಕಾದ ವಿದ್ಯಮಾನವಾಗದೇ, ಇಂಜನಿಯರ್‌ಗಳು, ವಾರ್ಷಿಕ್ ನಿರಾಹಕರು ಮೊದಲಾದವರು ಸೇರಿಕೊಂಡು ತಮಿಳನ್ನು ಬೆಳಸುವುದಕ್ಕೆ ಶುರು ಮಾಡಬೇಕಾದ ಅಗತ್ಯವಾಗಿದೆ. ಮಾಹಿತಿಯನ್ನು ಶೇರು ಮಾರುಕಟ್ಟೆಯ ಮೌಲ್ಯಗಳಲ್ಲಿ ಒಂದನ್ನಾಗಿ ಪರಿಗಣಿಸಿ, ಇದನ್ನು ಮಾರುಕಟ್ಟೆಯ ಸರಕೆನ್ನಾಗಿಸುವ ಬೆಳವಣಿಗೆಗೆ ಮುಂಚೊಣಿಗೆ ಬಂದಿರುತ್ತವೆ. ಇಂತಹ ವರ್ತಕ ನೀತಿಗಳು ತಮಿಳು ಬೆಳವಣಿಗೆಯಲ್ಲಿ ಪಾಲ್ಕೊಂಡಿರುತ್ತವೆ. ತಮಿಳು ಮಾಹಿತಿ ಇವತ್ತು ಕೇವಲ ಮಾರುಕಟ್ಟೆಯ ಸರಕಾಗಿ ರೂಪಗೊಂಡಿದೆ. ತಮಿಳು ಸಾಹಿತ್ಯ ಮೊದಲಾದ ಮಾಹಿತಿಯನ್ನು ಸೀಡಿಯಲ್ಲಿ ತಯಾರಿಸಿ ಕೊಡುವುದು, ಹಲವು ಬಗೆಯಲ್ಲಿ ತಮಿಳು ಕೋಡ್‌ಗಳ ಮೂಲಕ ಸಾಫ್‌ವೇರ್‌ಗಳನ್ನು ಹುಟ್ಟುಹಾಕಿ, ಅವುಗಳನ್ನು ವ್ಯಾಪಾರೀಕರಣಗೊಳಿಸುವ ಬಗೆಯನ್ನೂ ಇಲ್ಲಿ ಕಾಣಬಹುದು. ತಮಿಳರ ಆಸಕ್ತಿ ಹಾಗೂ ಅತೀ ಉತ್ಸಾಹವು ತಮಿಳಿನ ಹಲವು ಬಗೆಯ ಕೋಡ್‌ಗಳು ಉಂಟಾಗುವುದಕ್ಕೆ ಕಾರಣವಾಗಿದೆ. ತಮಿಳು ವ್ಯಾಕರಣ, ಸಾಹಿತ್ಯ ಮೊದಲಾದ ವಿದ್ಯಮಾನಗಳನ್ನು ಕೇವಲ ಮಾಹಿತಿಯನ್ನಾಗಿಸಿ, ಹಲವು ಬಗೆಯ ಕೋಡ್‌ಗಳಲ್ಲಿ ಪರಿವರ್ತಿಸಿ ಕೊಡುವಾಗ, ಸಂವಹನದಲ್ಲಿ ಸಾಕಷ್ಟು ಬಿಕ್ಕಣ್ಣಗಳು ತಲೆಯಿತ್ತುತ್ತವೆ. ಹಾಗೆಂದು ತಮಿಳು ಮಾಹಿತಿಯನ್ನು ಕೇವಲ ಯಾನಿಕೋಡ್‌ಗಳಲ್ಲಿ ಪ್ರಕಟಿಸಿದೊಡನೆ, ತಮಿಳು ಬೆಳವಣಿಗೆಯನ್ನು ಹೊಂದುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಬೆಳವಣಿಗೆ ಕೇವಲ ಮಾಧ್ಯಮದಲ್ಲಿ ಏರ್ಪಡುವ ಬದಲಾವಣೆಯೇ ಹೊರತು, ಇದರಿಂದ ನುಡಿಯೊಂದನ್ನು ಏಳ್ಳಿಪಡಿಸಲು ಸಾಧ್ಯವಿಲ್ಲ. ಪ್ರಿಂಟ್‌ಗ್ ಆವಿಷ್ಕಾರದ ಕಾರಣ ತಾಳಿಗರಿಯಲ್ಲಿದ್ದ ಮಾಹಿತಿಯ ಕಾಗದದ ಮಾಧ್ಯಮಕ್ಕೆ ಬಂದಂತೆ, ಇವತ್ತು ಇದು ಎಲ್ಕೌನಿಕ್ ಮಾಧ್ಯಮಕ್ಕೆ ಬಂದಿರುತ್ತದೆ. ಇದು ಕೇವಲ ಕಾಲಕ್ಕೆ ತಕ್ಕ ಬದಲಾವಣೆಯೇ ಹೊರತು, ಇದನ್ನೇ ತಮಿಳು ನುಡಿಯ ಬೆಳವಣಿಗೆ ಎಂದು ಹೇಳಲು ಆಗುವುದಿಲ್ಲ. ತಮಿಳು ಇಲ್ಲವೇ ತಮಿಳು ಮಾಹಿತಿ ಸುಲಭವಾಗಿ ಅಂತರ್ರಾಳದಲ್ಲಿ ದೊರಕುವಂತೆ ಮಾಡುವುದು ಕೂಡ ಒಂದು ರೀತಿಯಲ್ಲಿ ತಮಿಳನ್ನು ಪ್ರಚಾರಗೊಳಿಸುವ ನಿಲವು ಆಗಿರುತ್ತದೆ. ಗಣಕತಂತ್ರಜ್ಞಾನದಲ್ಲಿ ತಮಿಳಿನ ಬೆಳವಣಿಗೆ ಎಂಬುದು ತಮಿಳನ್ನು ಬಳಸಿ, ಸಾಮಾಜಿಕ ಅಗತ್ಯಗಳನ್ನು ತಮಿಳಿನ ವಿದ್ಯಾಂಸರು ಸೆರವೇರಿಸುವ ಸೆಲೆಯಲ್ಲಿ ಗಣಕತಂತ್ರಜ್ಞಾನ ಇರಬೇಕಾಗುತ್ತದೆ. ಗಣಕತಂತ್ರಜ್ಞಾನ ಎಂದೊಡನೆ, ಇಂಗ್ಲಿಷು ವಿದ್ಯಾಂಸರು ಮಾತ್ರ ಬಳಸುವುದು ಎಂಬ ಅಭಿಪ್ರಾಯ ಬದಲಾಗಿ, ತಮಿಳು ನುಡಿಯ ಮೂಲಕ ಗಣಕ ಸಂವಹನವು ನಡೆಯಬೇಕಾಗುತ್ತದೆ.

ಇದುವರೆಗಿನ ಈ ಎಲ್ಲ ಚರ್ಚೆಗಳು ತಮೀಳು ಮತ್ತು ಇಂಗ್ಲಿಶ್ ನುಡಿಗಳ ನಡುವಳಿ ಅಧಿಕಾರ ಸಂಬಂಧಗಳ ಬಗೆಗಿನ ವಿಶೇಷಣೆಗಳಾಗಿರುತ್ತವೆ. ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ತಿಳಿವಳಿಕೆ ಬಹುತೇಕವಾಗಿ ಇಂಗ್ಲಿಶ್ ಕೇಂದ್ರಿತವಾಗಿದೆ. ಇಂತಹ ನಿಯಂತ್ರಣಾಗಳಿಂದ ಬಿಡುಗಡೆ ಪಡೆಯುವ ಧಾರಿಗಳನ್ನು ದೇಶಿ ನುಡಿಗಳು ಕಂಡುಕೊಳ್ಳುವ ತುಡಿತದಲ್ಲಿವೆ ಎಂಬುದು ಗಮನಾರ್ಹ. ಹಾಗಾಗಿ ಈ ಮೇಲಿನ ಚರ್ಚೆಗಳು ನಮ್ಮ ನುಡಿಗಳ ಮೂಲಕ ನಮ್ಮ ಬದುಕುಗಳನ್ನು ಕಟ್ಟಿಕೊಳ್ಳುವುದಕ್ಕೆ ಬೇಕಾದ ಧಾರಿಗಳನ್ನು ಕಂಡುಕೊಳ್ಳುವ ಒತ್ತಾಯವನ್ನು ಮಾಡುತ್ತವೆ ಎಂಬುದು ಈಗ ಅತ್ಯಂತ ನಿಚ್ಚೆಗಳಾಗಿದೆ.

\* \* \* \*

# ಶಿಕ್ಷಣದಲ್ಲಿ ಇಂಗ್ಲಿಷನ್ನ ಕಲಿಯುವ ಅವಕಾಶದ ಸಮೀಕರಣ ಮತ್ತು ಭಾರತದಲ್ಲಿ ಬಹುಭಾಷೀಯತೆಯ ಸಮರೋಲೀಕರಣ

- ಡಾ. ಇ. ಅಣ್ಣಮಠ್ಯೆ

## ಸಾರ್ಥಕ ಬೇಳಿಕೆ

ಭಾರತದ ಶಾಲಾಶಿಕ್ಷಣದಲ್ಲಿ ಇಂಗ್ಲಿಂಗ್ ಭಾಷೆಯು ಒಂದು ಸಾಫ್ನವನ್ನು ಪಡೆಯಬೇಕೇ ಎಂಬ ಪ್ರಶ್ನೆಯ ಕುರಿತು ಸ್ವಾತಂತ್ರ್ಯದ ಮೂರ್ಚಿದಲ್ಲಿ ಹಾಗೂ ನಂತರದ ಕಾಲದಲ್ಲಿ ಭಾರತದಲ್ಲಿ ರಚಿಸಲ್ಪಟ್ಟ ಹಲವು ಶಿಕ್ಷಣ ಆಯೋಗಗಳು ಹಾಗೂ ವಿಭಿನ್ನ ಸಿದ್ಧಾಂತಗಳ ರಾಜಕೀಯ ಪಕ್ಷಗಳ ನೇತ್ಯತ್ವದ ಸರ್ಕಾರಗಳು ಬೇರೆ ಬೇರೆ ಸಮಯಗಳಲ್ಲಿ ನಿರೂಪಿಸಿದ ಶಿಕ್ಷಣ ನೀತಿಗಳು ಸರ್ಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಫಾರಸ್ನಾದ ಶ್ರಿಭಾಷಾ ಸೂತ್ರದ ರಾಷ್ಟ್ರವ್ಯಾಪಿ ಅನುಷ್ಠಾನದ ಕ್ರಿಯೆಯಲ್ಲಿ ಇಂಗ್ಲಿಂಗ್ ಭಾಷೆ ಮಾತ್ರ ಎಲ್ಲೇಂದೆ ನಿರಂತರವಾಗಿ ಇಡ್ಡಂತಹ ಭಾಷೆಯಾಗಿತ್ತು. ಶಾಲೆಗಳ ಮೂಲಕ ಸಾಮಾನ್ಯ ಜನರಿಗೆ ಇಂಗ್ಲಿಂಗ್ ಕಲಿಸಬೇಕೆಂಬುದು ರಾಜ್ಯ ಹಾಗೂ ಕೇಂದ್ರ ಮಟ್ಟಿದ ಶಾಲಾ ಶಿಕ್ಷಣದ ಅತ್ಯಂತ ಅಪೇಕ್ಷಿತ ಅಂಶಗಳಲ್ಲಿ ಒಂದು. ಪ್ರಾಥಮಿಕ ಶಾಲಾ ಶಿಕ್ಷಣದ ನಂತರವೂ ಎಲ್ಲಾ ಶಾಲೆಗಳಲ್ಲಿ, ಇಡೀ ವಿದ್ಯಾರ್ಥಿ ಸಮುದಾಯದ ಬಹುತೇಕ ವಿದ್ಯಾರ್ಥಿಗಳಿಗೆ ಕಲಿಸುವ ಏಕೈಕ ಭಾಷೆಯಿಂದರೆ ಇಂಗ್ಲಿಂಗ್ ಎಂಬ ವಾಸ್ತವದ ಮೂಲಕ ಭಾರತದ ಶಾಲೆಗಳಲ್ಲಿ ಇಂಗ್ಲಿಂಗ್ ಅಗ್ರಮಾನ್ಯ ಸಾಫ್ನವಿದೆಯಿಂಬುದು ಪ್ರತಿಬಿಂಬವಾಗುತ್ತದೆ. ದೇಶದ ೩೦.೬೦% ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ೯೨.೭೨% ಮಾಧ್ಯಮಿಕ ಶಾಲೆಗಳಲ್ಲಿ ಹಾಗೂ ೯೪.೬೮% ಸೆಕೆಂಡರಿ ಶಾಲೆಗಳಲ್ಲಿ ಇಂಗ್ಲಿಂಗ್ನು ವಿದ್ಯಾರ್ಥಿಗಳು ಕಲಿಯುತ್ತಾರೆ(ಎನ್ ಸಿಇಟಿ ಇಎಎ). ಇಂಗ್ಲಿಂಗ್ನು ಕೈಬಿಟ್ಟಿದ್ದ ಕೆಲವು ಹಿಂದಿ ರಾಜ್ಯಗಳೂ ಚಾದ ಶೀಪ್ರಮಾಗಿ ತಮ್ಮ ಶಾಲಾ ಪಠ್ಯಕ್ರಮದಲ್ಲಿ ಇಂಗ್ಲಿಂಗ್ನು ಮತ್ತೆ ಸೇರಿಸಿಕೊಂಡಿವೆ. ಶಾಲಾ ಶಿಕ್ಷಣದಲ್ಲಿ ಸರ್ವವ್ಯಾಪಕತೆಯಲ್ಲಿ ಇಂಗ್ಲಿಂಗ್ ಸರಿಸಮವಾಗಿ ಯಾವ ಭಾರತೀಯ ಭಾಷೆಯೂ ಇಲ್ಲ. ಎರಡನೆಯ ಭಾಷೆಯಾಗಿ ಕಲಿಯುವ ಸಂಖ್ಯೆಯಲ್ಲಿ ಯಾವ ಭಾರತೀಯ ಭಾಷೆಯೂ (ಹಿಂದಿಯ ಬಹಳ ಹಿಂದಿರುವ ಎರಡನೆಯದು) ಇಂಗ್ಲಿಂಗ್ ಎಳ್ಳಷ್ಟೂ ಹತ್ತಿರವಿಲ್ಲ. ಇತ್ತೇಬಿನ

ವರ್ಷಗಳಲ್ಲಿ, ಹಿಂದಿಯನ್ನೂ ಸೇರಿದಂತೆ, ಇತರೆ ಯಾವುದೇ ಭಾಷೆಗಳಿಗಂತಹ ಚಾಗಿ ವಾರೆಜ್ ಹಾಗೂ ಸ್ಸೆಹಾಯ ಉದ್ದಿಮೆಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಇಂಗ್ಲಿಶನ್ನು ಶಾಲಾ ವ್ಯವಸ್ಥೆಯ ಹೊರಗೆ ಕೂಡ ಕಲಿಸಿಕೊಡಲಾಗುತ್ತಿದೆ. ಭಾರತೀಯ ಬಹುಭಾಷೀಯತೆಯಲ್ಲಿ ಇಂಗ್ಲಿಶಿಗೆ ಇರುವ ಮೇಲ್ವರ್ಗದ ಸ್ಥಾನದಿಂದಾಗಿ, ಶಾಲಾ ಪರ್ಯಾದಲ್ಲಿ ಇಂಗ್ಲಿಶಿಗೆ ಸ್ಥಾನವನ್ನು ಲಿಚಿತಪಡಿಸಬೇಕೆಂಬ ಒಮ್ಮೆತವು ಹೊರಹೊಮ್ಮೆದೆ. ಬಹುಭಾಷೀಯತೆಯಲ್ಲಿ ಇಂಗ್ಲಿಶ್ ಭಾಷೆಯು ವಿಶೇಷವಾದ ಸಾಮಾಜಿಕ ಹಾಗೂ ಆರ್ಥಿಕ ಮೌಲ್ಯವನ್ನು ಹೊಂದಿದೆ. ಏಕೆಂದರೆ ಇಂದು ಅದು ಈ ವಲಯಗಳಲ್ಲಿ ಮೇಲೇರಲು ಒಂದು ಸಾಧನವಾಗಿ ಪರಿಸಿದಿದೆ. ತಂತ್ರಜ್ಞಾನ ಹಾಗೂ ವ್ಯಾಪಾರದಲ್ಲಿ ಇಂಗ್ಲಿಶಿನ ಹೆಚ್ಚಿತ್ತರುವ ಭೋಗೋಳಿಕ ಪ್ರಾಬಲ್ಯದಿಂದಾಗಿ ಭಾರತೀಯ ಬಹುಭಾಷೀಯತೆಯಲ್ಲಿ ಅದರ ಉನ್ನತ ಸ್ಥಾನವು ಇನ್ನೂ ಪ್ರವರ್ಧಮಾನವಾಗಿದೆ.

ಎಫಿನ್ ಗುರಿಗಳು ಮತ್ತು ವಿಧಾನಗಳು

ವಿವಿಧ ರೀತಿಗಳಲ್ಲಿ ಪ್ರಶ್ನೆಗೆ ಉತ್ತರಿಸಿರುವುದೆಂದರೆ ಏನು ಮತ್ತು ಹೇಗೆ ಇಂಗ್ಲಿಶ್ ಬೋಧನೆಯನ್ನು ಮಾಡಬೇಕೆಂಬಹುದು. ಏನು ಎಂಬ ಪ್ರಶ್ನೆಯು ವಿಷಯ(ಸಾರ) ಮತ್ತು ಉದ್ದೇಶಗಳಿಂಬ ಪ್ರಶ್ನೆಗಳಿಗೆ ಎಡಮಾಡಿಕೊಡುತ್ತದೆ. ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಇಂಗ್ಲಿಶ್ ಭಾಷಾ ಶಿಕ್ಷಣ ನೀತಿಯಲ್ಲಿ ಇನ್ನೂ ತೀವ್ರಾನಿಸಲಾಗದ ವಿಷಯಗಳು ಇವೆ. ಶಾಲೆಯ ಇಂಗ್ಲಿಶಿನ ಸಾರವು ಭಾರತೀಯದ್ವಾರಾರಿಬೇಕೆಂಬುದರ ಬಗ್ಗೆ ಶೈಕ್ಷಣಿಕವಾಗಿ ಒಪ್ಪಿಗೆಯಿದೆ. ಆದರೆ ಇದು ಪರ್ಯಾಪ್ತಕಗಳಲ್ಲಿ ಭಾರತೀಯ ಲೇಖಕರ ಮುಸ್ತಕಗಳನ್ನು ಬಳಸುವುದು ಮತ್ತು ಭಾರತೀಯ ಹೆಸರುಗಳು, ಹಬ್ಬಗಳು, ಘಟನೆಗಳು, ಮರಾಠಿಗಳು ಮತ್ತು ಕಥಗಳನ್ನು ಸೇರಿಸುವುದಕ್ಕೆ ಮಾತ್ರ ಸೀಮಿತವಾಗದೆ ಇನ್ನೂ ಮೀರಬೇಕಾಗಿದೆ. ಅದೇ ಸಮಯದಲ್ಲಿ, ಶಿಕ್ಷಣ ನೀತಿಯು ಇಂಗ್ಲಿಶ್ ಭಾಷಾ ಕಲಿಕೆಯ ಅಂತಾರಾಷ್ಟ್ರೀಯ ಪ್ರಮುಖೀ ಹಾಗೂ ಸೂಕ್ತತೆಯ ಬಗ್ಗೆ ಸಮಾನವಾಗಿ ಒತ್ತು ನೀಡುತ್ತದೆ. ಇದರಿಂದ ಇಂಗ್ಲಿಶನ್ನು ಮಾತನಾಡುವ ಪ್ರಬುಲ ದೇಶಗಳಾದ ಅಮೆರಿಕಾ ಮತ್ತು ಬ್ರಿಟನ್ ಇಂಗ್ಲಿಶನ್ನು ಶಿಫಾರಸ್ಸು ಮಾಡುತ್ತದೆಯಂಬುದು ಇಂಗಿತವಾಗುತ್ತದೆ. ಇತ್ತೀಚಿಗೆ ಈ ದೇಶಗಳ ಕಂಪನಿಗಳಿಗೆ ಭಾರತವು ಮಾಹಿತಿ ತಂತ್ರಜ್ಞಾನ ಸಂಬಂಧಿತ ಸೇವೆಗಳನ್ನು ಒದಗಿಸುವ ಕ್ರಿಯೆಯಲ್ಲಿ ಗುರುತರ ಪಾತ್ರ ವಹಿಸುತ್ತಿದ್ದಂತೆ ಈ ಆದೃತೆಯು ಹೆಚ್ಚಿದೆ. ಭಾರತೀಯ ಪದ್ವಿಧರರನ್ನು ಬಳಗೊಂಡ ಕರೆ ಸೇವಾ ಕೇಂದ್ರಗಳಲ್ಲಿ (ಕಾಲ್ ಸೆಂಟ್ರೋ) ಇದು ಹೆಚ್ಚಾಗಿ ಕಂಡುಬರುತ್ತಿದೆ.

ಇಂಗ್ಲಿಷನ್ನು ದೇಶದ ಒಳಗೆ ಹಾಗೂ ಹೊರಗೆ ಸಂಪರ್ಕ ಸಾಧನವನ್ನಾಗಿ ಕಲಿಸುವುದರ ಕುರಿತ ಸಮಸ್ಯೆಗಳನ್ನು ಇನ್ನೂ ಸೂಕ್ತವಾಗಿ ನಿರ್ವಹಿಸಿಲ್ಲ. ಒಂದು

ಭಾರತೀಯ ಭಾಷೆಯಲ್ಲಿ ಕಲಿತ ಜಾನಪದನ್ನು ಮೋಷಿಸಲು(ಬೆಂಬಲಿಸಲು), ಕೊರತೆಗಳನ್ನು ತುಂಬಲು ಹಾಗೂ ವರ್ಧಿಸಲು ಪರೋಕ್ಷ ಸಾಮರ್ಥ್ಯವನ್ನು ಒದಗಿಸುವ ಗ್ರಂಥಾಲಂಕು ಭಾಷೆಯನಾಗಿ ಇಂಗ್ಲಿಷ್ ಭಾಷೆಯನು ಚೋಧನೆಯಾಗಬೇಕೆಂಬ, ಶ್ರೀ. ಕೊತಾರಿಯವರ ಅಧ್ಯಕ್ಷತೆಯಲ್ಲಿ ಭಾರತೀಯ ಶಿಕ್ಷಣ ಆಯೋಗ ರೇಖ್ಯಾಲ್ಯೂಡ್ ಮಾಡಿದ ಶಿಫಾರಸಿನ ನೀತಿಸೂಚನೆಯು, ಸಮಸ್ಯೆಗಳನ್ನು ಮತ್ತಪ್ಪ ಉಲ್ಲಾಸಗೋಳಿಸುತ್ತದೆ. ಹೇಳಬೇಕೆಂದರೆ, ದೇಶದ ಹೊರಗೆ ಮತ್ತು ಒಳಗೆ, ಮೌಲಿಕ ಹಾಗೂ ಬರಹ ಸಂಪರ್ಕದ ಭಾಷೆಯಾಗಿ ಬಳಸಬೇಕಾದ ಅಗತ್ಯವಿರುವ ಇಂಗ್ಲಿಷ್ ಭಾಷೆಯ ಮೇಲೆ ಶ್ರಿಯಾತೀಲ(ಸತ್ತೀಯ) ಪರಿಣತಿಯನ್ನು ಸಾಧಿಸಬೇಕೆಂಬ ಗುರಿಗೆ ಈ ನೀತಿಯು ಸಮಂಜಸವಾಗಿಲ್ಲ

ಭಾಗಶಃ ತಮ್ಮ ಸಾಮಾಜಿಕ ಆರ್ಥಿಕ ಹಿನ್ನೆಲೆಗಳಿಂದ ರೂಪಗೊಂಡಿರುವ ವಿದ್ಯಾರ್ಥಿಗಳ ವಿಭಿನ್ನ ವ್ಯೇಯಕ್ತಿಕ್ಕ ಗುರಿಗಳಿಂದಾಗಿ ಈ ವಿರುದ್ಧವಾದ ಗುರಿಗಳು ಮೂಡಿವೆ. ದೇಶದ ಪ್ರತ್ಯೇಕಮತದಲ್ಲಿ ಹಾಗೂ ಇಂಗ್ಲಿಷಿನ ಚೋಧನಾ ವಿಧಾನದಲ್ಲಿ ನವ್ಯತೆ (ಸದಿಲತೆ) ಹಾಗೂ ವೈವಿಧ್ಯಕರಣಗಳನ್ನು ಉಂಟು ಮಾಡುವ ಮೂಲಕ ಈ ವಿರುದ್ಧವಾದ ಗುರಿಗಳನ್ನು ನಿರಾರಿಸುವುದು ಒಂದು ರೀತಿಯ ಪರಿಹಾರವಾಗಿದೆ. ಇಂತಹ ನೀತಿ ಸಂಬಂಧಿತ ವಿಷಯಗಳು ಹೇಗೆ ಎಂಬ ಪ್ರಶ್ನೆಯ ಮೇಲೆ ಮಹತ್ವರವಾದ ಪ್ರಭಾವ ಬೀರುವಂತಿದ್ದರೂ ಇವು ಈ ಲೇಖನದ ಮೀತಿಗೆ ಸೇರಿದ್ದಿಲ್ಲ.

ಹೇಗೆ ಎಂಬ ಪ್ರಶ್ನೆಯು ವಿಧಾನ, ಸಂಪೂರ್ಣವಾಗಿ ಗ್ರಹಿಸುವುದು ಎಂಬ ಜನಪ್ರಿಯ ಉತ್ತರ, ಅಥವಾ ವಿದ್ಯಾರ್ಥಿಗಳ ಮಾತೃಭಾಷೆಯನ್ನು ಹೊರತುಪಡಿಸಿ ಇಂಗ್ಲಿಷನ್ನು ಪರ್ವತಕ್ರಮದ ಎಲ್ಲಾ ವಿಷಯಗಳ ಚೋಧನಾ ಮಾಡುವುದಾಗಿ ಬಳಸುವುದು ಎಂಬ ವಿಷಯಕ್ಕೆ ಸೀಮಿತವಾಗುತ್ತದೆ/ ಕೊನೆಗೊಳ್ಳುತ್ತದೆ. ಮಾಂಟ್ರಿಯಲ್ಲೂ (ಲಾಂಬಟ್‌ ಅಂಡ್‌ ಟಕರ್‌ ರೆಲ್‌) ಸೇಂಟ್‌ ಲಾಂಬಟ್‌ ಪ್ರಯೋಗ ಹಾಗೂ ಭಾರತದ ಬಹುತೇಕ ವಿದ್ಯಾರ್ಥಿಗಳಿಗಿಂತ ಭಿನ್ನವಾದ ಸಾಮಾಜಿಕ ಆರ್ಥಿಕ ಹಾಗೂ ಸಾಮಾಜಿಕ ಭಾವ ಪರಿಸ್ಥಿತಿಗಳಲ್ಲಿ ನಡೆಸಿರುವ ಪ್ರಭು<sup>೧</sup> ರವರ ಬೆಂಗಳೂರು - ಮದ್ರಾಸ್ ಚೋಧನಾ ಪ್ರಾಜೆಕ್ಟ್ (ಪ್ರಭು ರೆಲ್‌) ಗಳಂತಹ ಯಶಸ್ವಿ ಶ್ರೀಕೃಷ್ಣರಾಯ ಸಂಶೋಧನೆಗಳೇನೇ ಇರಲಿ (ಜಾಫೋಡ್‌ ರೆಲ್‌ಜಿ, ಕರ್ನಾಟಕ ರೆಲ್‌ಲಿ) ಇದು ಕಾರ್ಯಗತವಾಗುವಂತಹದಲ್ಲ ಹಾಗೂ ಸಮರ್ಥನೀಯವೂ ಅಲ್ಲ .

(ಪ್ರಭು<sup>೧</sup> = ತಾಂತ್ರಿಕವಾಗಿ ಪ್ರಭುರವರ ಪ್ರಯೋಗವು ಒಂದು ಗ್ರಹಿಕೆ ಕಾರ್ಯಕ್ರಮವಲ್ಲ. ಆದರೆ ಇದು ಅರ್ಥಗಳನ್ನು ಹೇಳುವ ಮೂಲಕ ಇಂಗ್ಲಿಷನ್ನು

ಕಲಿಸುವುದಾಗಿದೆ. ಅಂದರೆ ಯಾವುದೇ ವಿಷಯವನ್ನು ಅಥವಾ ಅದರ ಅರ್ಥಗಳನ್ನು ಇಂಗ್ಲಿಷಿನ ಮೂಲಕ ಕಲಿಯುವುದು ಎಂದರ್ಥ. ವೈಕ್ಯಪಡಿಸಲು ಅರ್ಥಗಳು ವ್ಯಾಪಕವಾಗಬೇಕಾದರೆ ಎಲ್ಲಾ ವಿಷಯಗಳನ್ನು ಇಂಗ್ಲಿಶಿನ ಮೂಲಕ ತಿಳಿಯಬೇಕಾಗುತ್ತದೆ.)

ಒಮ್ಮೆತೇರೆ ಹೋಷಕರು ಪರಿಣಾಮಕಾರಿ ಎಂದು ತಪ್ಪಾಗಿ ಗ್ರಹಿಸಿರುವಂತೆ ಚೋಧನಾ ಮಾಧ್ಯಮವಾಗಿ ಇಂಗ್ಲಿಶನ್ನು ಬಳಸುವುದರ ರೀತಿಯ ಕುರಿತು ಚರ್ಚೆಯು ಈ ಲೇಖನದಲ್ಲಿ ಮುಂದುವರೆಯುವುದಿಲ್ಲ (ಅಣ್ಣಾಮಲ್ಯೆ ೨೦೦೪ ನೋಡಿ). ಆದರೆ ಈ ಲೇಖನದಲ್ಲಿ ಚರ್ಚೆಸಿರುವ ಹೇಗೆ ಪ್ರಶ್ನೆಯು ಒಂದು ಭಾಷೆಯಾಗಿ ಇಂಗ್ಲಿಷಿನ ಬೋಧನೆ. ಅಂದರೆ ಒಂದು ವಿಷಯವಾಗಿ(ಸಜ್ಜೆ) ಇಂಗ್ಲಿಷನ್ನು ಚೋಧಿಸುವುದಕ್ಕೆ ಸಂಬಂಧಿಸಿದೆ .

### ಮುಂಚಿತವಾಗಿ ಪ್ರಾರಂಭಿಸಬೇಕೆಂಬ ತಪ್ಪು ತಿಳುವಳಿಕೆ

ಇಂಗ್ಲಿಶನ ಬೋಧನೆಯು ಯಾವಾಗ ಆರಂಭವಾಗಬೇಕು ಮತ್ತು ಶಾಲೆಯಲ್ಲಿ ಕಲಿಸುವ ಮಾತ್ರಭಾಷೆ ಅಥವಾ ಪ್ರಾದೇಶಿಕ ಭಾಷೆಯೊಂದಿಗೆ ಅದರ ಬೋಧನೆಯು ಯಾವ ಸಂಬಂಧವನ್ನು ಹೊಂದಿರಬೇಕೆಂಬ ಏರಡು ಅಂಶಗಳನ್ನು ಹೇಗೆ ಎಂಬ ಪ್ರಶ್ನೆಯು ಹೊಂದಿದೆ. ಇಂಗ್ಲಿಶಿನ ಬೋಧನೆಯು ಯಾವಾಗ ಕೊನೆಗೊಳ್ಳಬೇಕೆಂಬುದಕ್ಕೆ ಸಂಬಂಧಿಸಿದಂತೆ ಶಿಕ್ಷಣ ನೀತಿಗಳಲ್ಲಿ ಸಾಮಾನ್ಯವಾಗಿ ಅಂಗೀಕಾರವಾಗಿರುವ ಅಂಶವಂದರೆ ಅದು ಶಾಲೆ ಶಿಕ್ಷಣದ ಕೊನೆಯವರೆಗೆ ಮುಂದುವರೆಯಬೇಕು ಮತ್ತು ಉನ್ನತ ಪ್ರಾಥ್ಮಕ ಶಾಲೆ ಅಥವಾ ಕೆರಿಯ ಕಾಲೇಜಿನಲ್ಲಿ ಮುಂದುವರೆಯಬೇಕು. ಪದವಿ ಕಾಲೇಜು ಮತ್ತು ವೃತ್ತಿಪರ ಶಿಕ್ಷಣದಲ್ಲಿ ಇಂಗ್ಲಿಷನ್ನು ಎಲ್ಲಾ ವರ್ಷಗಳಲ್ಲಿ ಬೋಧಿಸುವುದಿಲ್ಲ. ಅದನ್ನು ಸಾಮಾನ್ಯವಾಗಿ ಒಂದು ಏರಡು ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಭಾಷೆಯ ಕಲಾತ್ಮಕ ಅಂಶವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಹಸರಿನಲ್ಲಿ ಕಾಲೇಜು ಮಟ್ಟದಲ್ಲಿ ಇಂಗ್ಲಿಶ್ ಬೋಧನೆಯು ಸಾಹಿತ್ಯದ ಮೇಲೆ ಗಮನ ಹರಿಸುವತ್ತೆ ವಾಲಿದೆ. ಒಂದು ಭಾಷೆಯ ಮೂಲ ಸಂಘರ್ಷನಾ ಕೌಶಲ್ಯದಲ್ಲಿ ಒಳ್ಳೆಯ ತಳಹದಿ ಇಲ್ಲದೆ ಅದರ ಕಲಾತ್ಮಕತೆಯ ಬಳಕೆಯಲ್ಲಿ ಕೌಶಲತೆಯನ್ನು ಬೆಳೆಸುವುದು ನಿಷ್ಪಲವೇ ಸರಿ. ಹಚ್ಚೆಂದರೆ ಅದು ಭಾಷೆಯ ಕಲಾತ್ಮಕ ಅಭಿವೃತ್ತಿಯನ್ನು ಗ್ರಹಿಸುವಲ್ಲಿ ಪರೋಕ್ಷ ಕೌಶಲ್ಯವನ್ನು ಒದಗಿಸುತ್ತದೆ.

ಇಂಗ್ಲಿಶ್ ಬೋಧನೆಯು ಯಾವಾಗ ಆರಂಭವಾಗಬೇಕೆಂಬ ವಿಷಯ ಒಂದಾಗ, ಸರ್ಕಾರದ ನೀತಿಯಲ್ಲಿ ವ್ಯಾಪಕವಾಗಿ ಅಂಗೀಕಾರವಾಗುತ್ತಿರುವ

ವಿಕಾರವೆಂದರೆ, ಅದು ಶಾಲೆಯ ಆರಂಭದಲ್ಲಿ ಅಂದರೆ ಒಂದನೆಯ ತರಗತಿಯಿಂದಲೇ ಆರಂಭವಾಗಬೇಕು (ಖಾಸಗಿ ಶಾಲೆಗಳಲ್ಲಿ ಅದು ಶಾಲಾ-ಪೂರ್ವ ಅವಧಿಯಲ್ಲೇ ಸಾಮಾನ್ಯವಾಗಿ ಆರಂಭವಾಗುತ್ತದೆ). ಕೆಲವು ಮೋಷಕರು ಮನೆಯಲ್ಲೇ ಇಂಗ್ಲಿಷನ್ನು ಪ್ರಾರಂಭಿಸುವ ಪ್ರಯೋಜನದಲ್ಲಿ ತೊಡಗುತ್ತಾರೆ. ಅಧಿಕಾರದಲ್ಲಿರುವ ಮಾರ್ಕ್ಸ್‌ವಾದ (ಪಶ್ಚಿಮ ಬಂಗಾಳದ ಕರ್ಮಾನಿಸ್ಟ್‌ ಪಕ್ಷ), ಮುಕ್ತ ಮಾರುಕಟ್ಟೆ ಸಮಾಜವಾದ (ಮಹಾರಾಷ್ಟ್ರದ ಕಾಂಗ್ರೆಸ್, ೨೦೦೫-ಇರ ಶೈಕ್ಷಣಿಕ ವರ್ಷದಲ್ಲಿ ಈ ಗುಂಪನ್ನು ಸೇರಿದ ಇತ್ತೀಚೆನದು) ಅಥವಾ ಸಾಂಸ್ಕೃತಿಕವಾಗಿ ಸಾಂಕೇತಿಕವಾದ (ತಮಿಳುನಾಡಿನ ದ್ವಾರಿದ ಪಕ್ಷಗಳು ಈ ದಿಕ್ಕಿನಲ್ಲಿ ನಡೆಯುತ್ತಿವೆ) – ಈ ಯಾವುದೇ ಸಿದ್ಧಾಂತದ ಪಕ್ಷಗಳಿರಲಿ ತಮ್ಮ ರಾಜ್ಯಸರ್ಕಾರಗಳಲ್ಲಿ ಆರಂಭದಲ್ಲೇ ಇಂಗ್ಲಿಷನ್ನು ಆರಂಭಿಸಬೇಕೆಂಬುದರ ಬಗ್ಗೆ ಒಮ್ಮೆತವನ್ನು ಹೊಂದಿದೆ. ಒಂದು ಭಾಷೆಯನ್ನು ದೀರ್ಘಕಾಲ ಹೋಧಿಸಿದರೆ ಅದರಲ್ಲಿ ಪರಿಣತಿ ಸಾಧಿಸಬಹುದೆಂಬ ಎಣಿಕೆಯ ಆಧಾರದಲ್ಲಿ ಮುಂಜಿತವಾಗಿ ಆರಂಭಿಸಬೇಕೆಂಬ ಅಭಿಪ್ರಾಯ ಮೂಡಬಂದಿದೆ. ಯಾವುದೇ ಪರ್ಯಾವಿಷಯಕ್ಕೆ (ಸಬ್ಜೆಕ್ಟ್) ಅನ್ವಯಿಸುವಂತೆ ಈ ಭಾವನೆಯು ಸಾಮಾನ್ಯ ರೀತಿಯಲ್ಲಿ ಸಮಂಜಸವಾದರೂ ಇದು ಹೋಧನಾ ಗುಣಮಟ್ಟಿಗೆ ಶೈಕ್ಷಕರ ಅರ್ಹತೆ ಮತ್ತು ವಿದ್ಯಾರ್ಥಿಗಳ ಹಿನ್ನೆಲೆ ಇತ್ತೂದಿ ಅಂತರ್ಗಳನ್ನು ಅವಲಂಬಿಸುತ್ತದೆ. ಲಭ್ಯವಾಗುವ ಪರ್ಯಾಕ್ರಮದ ಅವಧಿಗೆ ಸಂಬಂಧಿಸಿದಂತೆ ಇದು ಇತರೆ ಭಾಷೆಗಳ ಕಲಿಕೆಯ ಮೇಲೆ ಕೂಡ ಪ್ರಭಾವ ಬೀರಬಹುದು. ಇಲ್ಲಿನ ಸಮಸ್ಯೆ ಭಾಷೆಯ ಕಲಿಕಾ ಪ್ರಮಾಣದ ಕುರಿತ ವಿಷಯವಲ್ಲ (ಹೋರೆಗೆ ಸಂಬಂಧಿಸಿದ್ದಲ್ಲ) ಅಥವಾ ಏಕಕಾಲದಲ್ಲಿ ಒಂದು ಮನು ಎಷ್ಟು ಭಾಷೆಗಳನ್ನು ಕಲಿಯಬಹುದೆಂಬ ವಿಷಯವೂ ಅಲ್ಲ. ಜೀವಚಾರಿಕ ಹೋಧನಾ ವಿಷಯದಲ್ಲಿ ಇದು ಭಾವನಾತ್ಮಕವಾದ ಒಂದು ತಪ್ಪುಗೂಹಿಕೆಯಾಗಿದೆ (ಶ್ರೀವಾಸ್ತವ ರೇಖೆ). ಇಲ್ಲಿರುವ ಪ್ರಶ್ನೆಯೆಂದರೆ ಶೈಕ್ಷಣಿಕ ಸಾಮರ್ಥ್ಯ. ಇದನ್ನು ಈ ಕೆಳಗೆ ಕ್ಷೇತ್ರಿಕೆಯಾಗಿಂದಿರುವ ಶೈಕ್ಷಣಿಕ ವಿಷಯವು ಅಧಿಕಾರದಲ್ಲಿ ಅಧಿಕಾರ ಮಾಡುವುದರಲ್ಲಾಗಲೀ ಅಥವಾ ಬರೆಯುವುದರಲ್ಲಾಗಲೀ

### ಅಸಮರ್ಪಕ ಮಾನವ ಸಂಪನ್ಮೂಲ

ಹೋಧನೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ಒಂದನೆಯ ತರಗತಿಯಿಂದ ಇಂಗ್ಲಿಷನ್ನು ಹೇಳಿಕೊಡಲು ಅಪಾರ ಸಂಖ್ಯೆಯಲ್ಲಿ ಬೇಕಾಗುವ ಶೈಕ್ಷಕರ ಅಗತ್ಯದ ಸವಾಲನ್ನು ಎಂದೂ ಮಾರ್ಪೆಸಲಾಗದು. ಭಾರತದಲ್ಲಿ ೫,೨೦,೯೫೫ ಪ್ರಾಥಮಿಕ ಶಾಲೆಗಳವೇ, ಅವುಗಳಲ್ಲಿ ಉದ್ದೇಶ ಶಾಲೆ ಗಾಮೀಣ ಪ್ರದೇಶಗಳಲ್ಲಿವೆ. (ಎನ್ ಸಿ ಇ ಆರ್ ಓ ರೇಖೆ). ಪ್ರಾಥಮಿಕ ಶಾಲೆ ಅಧ್ಯಾಪಕರ ಕನಿಷ್ಠ ನಿಗದಿತ ಅರ್ಹತೆಯೆಂದರೆ ಉನ್ನತ ಪ್ರೋಫೆಶನಲ್ ಶಾಲೆ ಕಲಿಕೆ( ಹೈಯರ್ ಸೆಕೆಂಡರಿ). ಇದು ಅವರಿಗೆ ಇಂಗ್ಲಿಷನಲ್ಲಿ ಮಾತನಾಡುವುದರಲ್ಲಾಗಲೀ ಅಥವಾ ಬರೆಯುವುದರಲ್ಲಾಗಲೀ

ಸಮರ್ಪಕವಾದ ಪರಿಣಿತಿಯನ್ನು ನೀಡುವುದಿಲ್ಲ. ಹೀಗಾಗಿ ಅವರು ಇಂಗ್ಲಿಶನ್ನು ಕಲಿಸುವುದರಲ್ಲಿ ಅಸಮರ್ಥರಾಗಿರುತ್ತಾರೆ. ಇಂಡಿಯನ್ ಜನಗಣತಿಯ ಪ್ರಕಾರ, ತಮ್ಮ ಮಾತೃಭಾಷೆಯ ನಂತರ ಎರಡನೆಯ ಭಾಷೆಯಾಗಿ ತಿಳಿದ ಭಾಷೆಯಿಂದರೆ ಇಂಗ್ಲಿಷ್ ಭಾಷೆ ಎಂದು ೮೦% ಜನರು ಮತ್ತು ಮೂರನೆಯ ಭಾಷೆಯಾಗಿ ಇಂಗ್ಲಿಶನ್ನು ತಿಳಿದಿದ್ದೇವೆಂದು ೫.೧೫% ಒಟ್ಟು ೧೧.೧೫% ಜನರು ಸ್ವಯಂ ಘೋಷಣೆ ಮಾಡಿದ್ದಾರೆ (ಭಾಷಾಚಾರ್ಯ ೨೦೧೨). ದೇಶದಲ್ಲಿ ೧೧% ವಿದ್ಯಾರ್ಥಿಗಳು ಶಾಲೆ ಶಿಕ್ಷಣವನ್ನು ಮುಗಿಸುತ್ತಾರೆ ಮತ್ತು ಇದರ ಅರ್ಥಕ್ಕಿಂತ ಸ್ವಲ್ಪ ಹೆಚ್ಚು ಅಂದರೆ ೬% ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಾರೆ (ಮೌಳ್ಳೊ ಇಂಡಿಯ ಇಂಡಿಯ). ಸೆಕೆಂಡರಿ ಶಾಲೆಯನ್ನು ಮುಗಿಸುವವರ ಶೈಕ್ಷಣಿಕ ಸಂಖ್ಯೆ ಮತ್ತು ತಮಗೆ ಇಂಗ್ಲಿಷ್ ತಿಳಿದಿದೆಯೆಂದು ಹೇಳಿಕೊಳ್ಳುವವರ ಸಂಖ್ಯೆ ಸಮಾಗಿದೆ. ಆದರೆ ಇವರು ಇಂಗ್ಲಿಶನ್ನು ಬೋಧಿಸುವವರು ಸೂಕ್ತ ತಿಳುವಳಿಕೆ ಹೊಂದಿದ್ದಾರೆಂದು ಪರಿಗಣಿಸಲಾಗಿದೆ. ಮೂರು ವರ್ಷಗಳ ಕಾಲ ಪದವಿ ಕಾಲೇಜನ್ನು ಯಶಸ್ವಿಯಾಗಿ ಮುಗಿಸಿದವರು ಹೆಚ್ಚಿಗೆ ಹೇಳಿಕೊಳ್ಳಲಾಗದಿದ್ದರೂ, ಉದಾರವಾಗಿ ಹೇಳಬೇಕೆಂದರೆ, ಇಂಗ್ಲಿಶಿನಲ್ಲಿ ಪರೋಕ್ಷ ಕೌಶಲ್ಯದ ಉತ್ತೀರ್ಣ ಮಟ್ಟದಲ್ಲಿದ್ದಾರೆಂದು ಪರಿಗಣಿಸಬಹುದಾದವರು. ಇವರು ದೇಶದ ಜನಸಂಖ್ಯೆಯ ೫% ಆಗಿರುತ್ತಾರೆ. (೧೦% ವಿದ್ಯಾರ್ಥಿಗಳು ನಪಾಸಾಗುವವರು ಎಂಬ ಅಂದಾಜಿನಲ್ಲಿ). ಇವರು ಇಂಗ್ಲಿಷನ್ನು ಕಲಿಸಲು ಒಳ್ಳೆಯ ಕೌಶಲ್ಯವನ್ನು ಹೊಂದಿದ್ದಾರೆಂದು ಭಾವಿಸಿದರೆ ಇವರ ಸಂಖ್ಯೆ ೫,೦೦,೦೦,೦೦೦ (ಇಂಡಿಯನಲ್ಲಿ ಅಂದಾಜು ೧೦೦೦,೦೦,೦೦,೦೦೦ ಜನಸಂಖ್ಯೆಯಲ್ಲಿ). ಪ್ರಾಥಮಿಕ ಶಾಲಾ ಮಟ್ಟದಲ್ಲಿ ಒಂದು ತರಗತಿಗೆ, ಎಲ್ಲಾ ವಿಷಯಗಳಿಗೆ, ಒಟ್ಟು ಶಿಕ್ಷಕ ಎಂದು ಭಾವಿಸಿದರೂ ದೇಶದ ೬,೦೦,೦೦೦ ಪ್ರಾಥಮಿಕ ತರಗತಿಗಳಲ್ಲಿ ಒಂದನೆಯ ತರಗತಿಯಿಂದ ಇಂಗ್ಲಿಷ್ ಹೇಳಿಕೊಡಲು ೨೫,೦೦,೦೦೦ ಶಿಕ್ಷಕರು ಬೇಕಾಗುತ್ತಾರೆ. ನಿರ್ದಿಷ್ಟ ಉದ್ಯೋಗಗಳಾಗಿ ಪರಿಗಣಿತಿಯನ್ನು ಹೊಂದಿದ ವೃತ್ತಿಪರ ಪದವಿಗಳನ್ನು ಪಡೆದ ಜನರನ್ನು ಪರಿಗಣಿಸಿದರೆ ಆಗತ್ಯವಿರುವ ಸಂಖ್ಯೆ ಇನ್ನೂ ಹೆಚ್ಚು. ಮಾದ್ಯಾಮಿಕ ಹಾಗೂ ಸೆಕೆಂಡರಿ ಶಾಲೆಗಳಲ್ಲಿನ ಪ್ರಾಥಮಿಕ ತರಗತಿಗಳನ್ನು ಹಾಗೂ ಆ ಶಾಲೆಗಳಲ್ಲಿರುವ ಹಲವಾರು ತರಗತಿ ವಿಭಾಗಗಳನ್ನು ಭಾರತದ ಪ್ರಾಥಮಿಕ ಶಾಲೆಗಳ ಸಂಖ್ಯೆಯಲ್ಲಿ ಪರಿಗಣಿಸಿಲ್ಲ. ಹೀಗಾಗಿ, ಈ ೬,೦೦,೦೦೦ ಪ್ರಾಥಮಿಕ ತರಗತಿಗಳಿಂಬ ಸಂಖ್ಯೆಯು ಬಹಳ ಕಡಿಮೆಯೇ ಎನ್ನಬಹುದು. ಒಟ್ಟು ಶಿಕ್ಷಕರಿರುವ ಪ್ರಾಥಮಿಕ ಶಾಲೆಗಳು ಸಂಖ್ಯೆಯನ್ನು ಹೆಚ್ಚಿಸುವು. ಈ ಉದಾರ ಅಂದಾಜಿನ ಪ್ರಕಾರ, ಇಂಗ್ಲಿಶನ್ನು ಬೋಧಿಸಲು ಸಾಮರ್ಥ್ಯವುಳ್ಳ ಪ್ರಾಥಮಿಕ ತರಗತಿಯ ಶಿಕ್ಷಕರು

ಅಗತ್ಯವಿರುವ ಸಂಖ್ಯೆ ಇಂಗ್ಲಿಷ್ ಬಲ್ಲವರ ೨೦% ಮಾತ್ರ ಅಗುತ್ತದ್ದಷ್ಟೆ ಅಂದರೆ ಸ್ಪುಟ ಇಂಗ್ಲಿಷನ್ನು ಕಲಿತ ಪ್ರತಿ ೨೦ ಜನರ ಪೈಕಿ ಒಬ್ಬರು ಒಂದನೆಯ ತರಗತಿಯಿಂದ ಇಂಗ್ಲಿಷನ್ನು ಕಲಿಸುವಂತಹ ಪ್ರಾಥಮಿಕ ಶಾಲೆ ಶಿಕ್ಷಕರಾಗಬೇಕು. ವಾಸ್ತವದಲ್ಲಿ ಇಂಗ್ಲಿಷ್ ತಿಳಿದ ಬಹಳವುಂಟು ಜನರು ಪ್ರಾಥಮಿಕ ಶಾಲೆ ಶಿಕ್ಷಕರಾಗುವುದಿಲ್ಲ ಎಂಬುದು ಸುಸ್ಪಷ್ಟ ಹಳ್ಳಿಗಳ ಪ್ರಾಥಮಿಕ ಶಾಲೆಗಳಲ್ಲಿ ಬೋಧನಾ ಕೆಲಸಕ್ಕಾಗಿ ಇಂಗ್ಲಿಷ್ ಕಲಿಕೆಯು ಸಾಧನ ಎಂದು ನಮ್ಮೆ ಜನರು ಭಾವಿಸಿಲ್ಲ .

### ಒಪ್ಪುಲಾಗದ ಫಲಿತಾಂಶ್

ದೇಶದ ರಾಜಧಾನಿಯಾದ ನವದೆಹಲಿಯಲ್ಲಿ ದೆಹಲಿಯ ಆಡಳಿತವು ನಡೆಸುವ ಬಡವಮಕ್ಕಳ ಇಂಗ್ಲಿಷ್ ಮಾಡ್ಯಮ ಶಾಲೆಗಳಲ್ಲಿ ಇಂಗ್ಲಿಷ್ನು ಬೋಧಿಸುವ ಹಾಗೂ ಕಲಿಯುವ ಈ ಕೆಳಗಿನ ಉದಾಹರಣೆಯು ಈ ಅಂಶವನ್ನು ಎತ್ತಿತೋರಿಸುತ್ತದೆ (ಆನ್‌ ಪ್ರೋ. ಕಾಂ). ಒಂದು ಇಂಗ್ಲಿಷ್ ಮಾಡ್ಯಮ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಬೋಧನೆಯು ಎಪ್ಪು ಕಳಪೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ (ಇಂಗ್ಲಿಷ್ ಮಾಡ್ಯಮದಲ್ಲಿ ಇತರೆ ವಿಷಯಗಳನ್ನು ಬೋಧಿಸುವಲ್ಲಿನ ಕೊರತೆಯನ್ನು ಉಂಟಿಸುವುದು ಕಷ್ಟವೇನೂ ಅಲ್ಲ).

ಒದನೆಯ ತರಗತಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಹೇಳಿಕೊಡುವ ಹತ್ತು ವರ್ಷ ಅನುಭವವುಳ್ಳ ಶಿಕ್ಷಕರು ಎನ್ನೋ ಸಿ ಆರ್ ಟಿ ಯ ಇಂಗ್ಲಿಷ್ ಪರ್ಯಾಪ್ತ ಮುಸ್ತಕದಿಂದ ಒಂದು ಕಥೆಯನ್ನು ಜೋರಾಗಿ ಓದುತ್ತಾರೆ ಮತ್ತು ಅವರು ಓದುವಾಗ ಬಹಳ ತಪ್ಪಗಳನ್ನು ಮಾಡುತ್ತಾರೆ. ‘ದಿ ಗಲ್ರ್ ಕ್ರೈಡ್ ವಿತ್ ಹರ್ ಇಯಸ್‌’ ಎಂದು ತಪ್ಪಾಗಿ ಓದುತ್ತಾರೆ. ಆಕೆ ಹಲವು ವಾಕ್ಯಗಳನ್ನು ಓದಿ ಹಿಂದಿಯಲ್ಲಿ ಅದರ ಅನುವಾದವನ್ನು ಮಾಡುತ್ತಾರೆ. ಮಕ್ಕಳು ಆ ಕಥೆಯ ಬಗ್ಗೆ ತಮಗಿರುವ ಹಲವಾರು ಪ್ರಶ್ನೆಗಳನ್ನು ಹಿಂದಿಯಲ್ಲಿ ಕೇಳುತ್ತಾರೆ. ಅವುಗಳಿಗೆ ಉತ್ತರವನ್ನು ಶಿಕ್ಷಕಿ ಹಿಂದಿಯಲ್ಲಿ ಹೇಳುತ್ತಾರೆ. ಕಥೆಯನ್ನು ಓದಿದ ನಂತರ ಹಾತದ ಕೊನೆಯಲ್ಲಿ ಮಕ್ಕಳಿಗೆ ಪ್ರಶ್ನೆಗಳಿಗೆ ಉತ್ತರ ಹುಡುಕಲು ಶಿಕ್ಷಕಿ ನೆರವು ನೀಡುತ್ತಾರೆ. ಅವರು ಪ್ರತಿಯೊಂದು ಪ್ರಶ್ನೆಯನ್ನು ಹಿಂದಿಯಲ್ಲಿ ವಿವರಿಸುತ್ತಾರೆ ಮತ್ತು ಮಕ್ಕಳಿಗೆ ಮಾರದಿಂದ ಉತ್ತರವನ್ನು ಹುಡುಕಲು ಹೇಳುತ್ತಾರೆ. ಶಬ್ದಗಳ ಅರ್ಥಗಳು ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತುಮಾಡಿರುವ ಬಳಸಿದ ಮುಸ್ತಕವನ್ನು ಬಹಳವುಂಟು ಮಕ್ಕಳು ಹೊಂದಿರುತ್ತಾರೆ. ಆ ಗುರುತುಹಾಕಿದ ಮುಸ್ತಕದ ಸಹಾಯದಿಂದ ಉತ್ತರಗಳನ್ನು ಮಕ್ಕಳು ಕಂಡು ಹಿಡಿಯುತ್ತಾರೆ ಮತ್ತು ಅವುಗಳ ಕೆಳಗೆ ಅಡಗುತ್ತಿರುತ್ತಾರೆ. ನಂತರ ಅವರು ತಮ್ಮ ನೋಟ್ ಮುಸ್ತಕದಲ್ಲಿ ಆ ಗುರುತುಹಾಕಿದ ಉತ್ತರವನ್ನು

ಬರೆಯುತ್ತಾರೆ. ಈ ರೀತಿಯಲ್ಲಿ ಅವರು ಉತ್ತರಗಳನ್ನು ಕಂಡುಹಿಡಿದು ಅದನ್ನು ನಕಲು ಮಾಡುತ್ತಾರೆ. ನಂತರ ಮಕ್ಕಳಿಗೆ ಈ ಉತ್ತರಗಳ ಬಾಯಿಪಾಠ ಮಾಡಲು ಶಿಕ್ಷಕಿ ಹೇಳುತ್ತಾರೆ ಮತ್ತು ಅವಗಳ ಪ್ರೇಕ್ಷಿ ಪರೀಕ್ಷೆಯಲ್ಲಿ ಕೇಳಬಹುದಾದ ಕೆಲವು ಪ್ರಶ್ನೆಗಳನ್ನು ಒತ್ತಿ ಹೇಳುತ್ತಾರೆ.

### ಒಮ್ಮೆತೇರ ಅಗ್ರಹಗಳು

ಇಂಗ್ಲಿಶ್‌ನಲ್ಲಿ ಒಳ್ಳೆಯ ಪರಿಣತಿಯಿರುವ ಶಿಕ್ಷಕರಿಗೂ ಮೊದಲ ಹೀಳಿಗೆ ವಿದ್ಯಾರ್ಥಿಗಳಿಗೆ ಇಂಗ್ಲಿಶ್ ಹೇಳಿಕೊಡುವುದು ಹೆಚ್ಚು ಸವಾಲಾಗಿರುವ ವಿಷಯವೇ ಸಾರಿ. ಈ ವಿದ್ಯಾರ್ಥಿಗಳಿಗೆ ತಮ್ಮ ಮನೆ ಅಥವಾ ಹೊರಗಡೆ ಈ ಭಾಷೆಯ ಯಾವುದೇ ಬೆಂಬಲ ಅಥವಾ ಪರಿಚಯವಾಗಲಿ ಇರುವುದಿಲ್ಲ. ಇಂಗ್ಲಿಶ್‌ನ ಪರಿಸರವಿಲ್ಲದೆ, ತರಗತಿಯಲ್ಲಿ ಇಂಗ್ಲಿಶ್‌ನಲ್ಲಿ ಮಾತನಾಡದೆ ಕೇವಲ ದೀರ್ಘಕಾಲ ಇಂಗ್ಲಿಶ್ ಬೋಧನೆಯಿಂದಾಗಿ ಅದರಲ್ಲಿ ಪರಿಣತಿ ಸಾಧಿಸಬಹುದೆಂಬುದು ಅವಾಸ್ತವಿಕವಾದದ್ದು. ತಪ್ಪಾಗಿ ಕಲಿತ ಕೌಶಲ್ಯವನ್ನು ಮರೆಯುವಂತೆ ಮಾಡಿ ಸರಿಯಾದ ರೀತಿಯಲ್ಲಿ ಕಲಿಸುವುದು, ಒಂದೇ ಬಾರಿ ಸರಿಯಾಗಿ ಕಲಿಯುವುದಕ್ಕಿಂತ ಬಹಳ ಕಷ್ಟ. ಒಂದನೆಯ ತರಗತಿಯಿಂದ ಇಂಗ್ಲಿಶ್‌ನ್ನು ಬೋಧಿಸಲು ಮತ್ತು ಕಲಿಯಲು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ರರೂ ಸಚಾಗಿರದಿದ್ದರೆ ಬೋಧನೆಯೆಂಬ ಮಾತೇ ಬರುವುದಿಲ್ಲ. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವೆಂಬುದು ಫೋಷಿತ ಗುರಿಯಾಗಿರುವಾಗ, ಇಂತಹ ಇಂಗ್ಲಿಶ್ ಕಲಿಕೆ ಹೀಗಾದರೆ ಅದು ಪ್ರಾಥಮಿಕ ಮಟ್ಟದಲ್ಲಿ ಮೊದಲ ಹೀಳಿಗೆ ವಿದ್ಯಾರ್ಥಿಗಳ ಅಸಮು ಶೈಕ್ಷಣಿಕ ವೈಫಲ್ಯಕ್ಕೆ ಎಡಿಮಾಡಿಕೊಡುತ್ತದೆ.

### ಬೋಧನಾ ಸಾಮರ್ಥ್ಯ

ಎಲ್ಲ ಭಾಷೆಗಳಿಗೆ ಅನ್ವಯಿಸುವ ಮತ್ತು ಒಂದರಿಂದ ಇನ್ವೋಂದಕ್ಕೆ ತಾഴೀಕವಾಗಿ (ಅಮೂರ್ಖವಾಗಿ) ವರ್ಗಾಯಿಸಬಹುದಾದ ಸಾಮಾನ್ಯ ಭಾಷಾ ಕೌಶಲಗಳಿವೆ ಎಂಬುದು ಯಾವುದೇ ಭಾಷಾ ಶಿಕ್ಷಣತಜ್ಞ ಒಮ್ಮೆವಂತಹ ವಿಷಯ (ಲೈಟ್ ಬ್ರೋನ್ ಅಂಡ್ ಸ್ಟ್ರೋ ಱೆಂಬ್‌). ಒಂದು ಭಾಷೆಯಲ್ಲಿ ಮಾತನಾಡಲು ಒಳ್ಳೆಯ ತಳಹದಿಯಿರದಿದ್ದರೆ ಅದು ಆ ಭಾಷೆಯಲ್ಲಿ ಓದುವ ಮತ್ತು ಬರೆಯುವ ಕೌಶಲಗಳ ಸಾಮರ್ಥ್ಯಕ್ಕೆ ತಡೆ ಒಡ್ಡುತ್ತದೆಂಬುದು ಒಪ್ಪಿಗೆಯಾಗಿರುವ ಅಂಶವಾಗಿದೆ. ಕಲಿಕೆಯು ಒಬ್ಬ ವಿದ್ಯಾರ್ಥಿಯನ್ನು ಜಾತ್ತದಿಂದ ಅಜ್ಞಾತಕ್ಕೆ ಕೊಂಡೊಯ್ದುತ್ತದೆಂಬುದು ಮೂಲಭೂತ ಕಲಿಕಾ ತತ್ತ್ವ ಶಾಲೆಗೆ ಬರುವ ಮುನ್ನ ವಿದ್ಯಾರ್ಥಿಗೆ ತನ್ನ ಮಾತೃಭಾಷೆಯಲ್ಲಿ ಮಾತನಾಡಲು ಬರುತ್ತದೆ. ಆದರೆ ಇಂಗ್ಲಿಶ್ ಕುರಿತಂತೆ ಈ ವಿಷಯ ಖಿಚಿತವಲ್ಲ. ಮಾತೃಭಾಷೆಯ ಈ ಲಾಭವನ್ನು ಪಡೆದು ಮೊದಲು

ಅದರಲ್ಲಿ ಸಾಹಿತ್ಯಿಕ ಕೌಶಲ್ಯಗಳನ್ನು ಬೆಳೆಸುವುದು ಬೋಧನಾತ್ಮಕವಾಗಿ ಸಮರ್ಥನೀಯವಾದ ಅಂಶ . ಸಾಹಿತ್ಯಿಕ ಕೌಶಲ್ಯಗಳು ಮೂಲಭೂತ ಅಂಶಗಳಲ್ಲಿ ಎಲ್ಲಾ ಭಾಷೆಗಳಿಗೂ ಸಾಮಾನ್ಯವಾಗಿ ಅನ್ವಯಿಸುವಂತಹದ್ದು ಮತ್ತು ಇವುಗಳನ್ನು ಸಮರ್ಥವಾಗಿ ಮಾತೃಭಾಷೆಯಿಂದ ಇಂಗ್ಲಿಷೆಗೆ ವರ್ಗಾಯಿಸಬಹುದಾಗಿದೆ. ಮಾತೃಭಾಷೆಯಲ್ಲಿ ಕಂಡುಬರುವ ಶಾಲಾಮೂರ್ಖ ವಾಕ್ಯಪುಟ್ಟ ಕೌಶಲ್ಯಗಳು ಹಾಗೂ ವರ್ಗಾಯಿಸಬಹುದಾದ ಸಾಹಿತ್ಯಿಕ ಕೌಶಲ್ಯ ಅಂಶಗಳು, ಮಾತೃಭಾಷೆಯಲ್ಲಿ ವಾಕ್ಯಪುಟ್ಟ ಬೆಳೆವಣಿಗೆ ಹಾಗೂ ಸಾಹಿತ್ಯಿಕ ಕೌಶಲ್ಯಗಳ ಕಲಿಕೆಯು ಪ್ರಾರಂಭವಾದರೆ ಸೂಕ್ತವೆಂದು ಹಾಗೂ ಇವೆರಡರಲ್ಲಿ ಒಳ್ಳೆಯ ತಳಹದಿಯನ್ನು ಹಾಕಿಕೊಡುವುದು ಎರಡನೆಯ ಭಾಷೆಯಾದ ಇಂಗ್ಲಿಷಿನ ಸಮರ್ಥ ಬೋಧನೆಗೆ ಮೂರ್ಖ ಸ್ಥಿತಿ ಎಂದು ಬೋಧನಾ ಪರಿಣತಿ ತತ್ವವು ಹೇಳುತ್ತದೆ. ಈ ಬೋಧನಾ ಪರಿಣತಿ ತತ್ವವು ವಿದ್ಯಾರ್ಥಿಗೆ ಮೊದಲ ಭಾಷೆಯಲ್ಲಿ (ಒಂದು ಭಾರತೀಯ ಭಾಷೆ) ಭಾಷಾಕೌಶಲ್ಯಗಳ ತಳಹದಿಯನ್ನು ಹಾಕಿಕೊಟ್ಟ ನಂತರವೇ ಎರಡನೆಯ ಭಾಷೆ (ಇಂಗ್ಲಿಷ್) ಆರಂಭವಾಗಬೇಕೆಂದೂ ಸೂಚಿಸುತ್ತದೆ. ಅಂದರೆ ಇಂಗ್ಲಿಷಿನ ಯಶಸ್ವಿ ಬೋಧನೆಗೆ ಮಾತೃಭಾಷೆಯಲ್ಲಿ ಯಶಸ್ವಿ ಬೋಧನೆಯು ಅತ್ಯಗತ್ಯ.

ಈ ರೀತಿಯಾಗಿ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಲು, ಭಾರತೀಯ ಶಾಲಾ ವ್ಯವಸ್ಥೆಯಲ್ಲಿರುವ ಮೂರು ಭಾಷೆಗಳನ್ನು ಕಲಿಸುವ ತತ್ವ ಹಾಗೂ ಅಭಿಸಗಳನ್ನು ಸಮಗ್ರೀಕರಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ. ಬೇರೆ ಬೇರೆಯಾಗಿ ಮೂರು ಭಾಷೆಗಳ ಭಾಷಾ ಕೌಶಲ್ಯ ವಿಧಾನಗಳನ್ನು ಕಲಿಸುವ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಈ ಸಮಗ್ರೀಕರಣದ ಕ್ರಿಯೆಯ ಪರೀಕ್ಷೆಯನ್ನು ನಡೆಸಬೇಕಾಗಿದೆ. ಶಿಕ್ಷಕ ತರಬೇತಿಗೆ ಒಳಪಡುವವರು ಇಂಗ್ಲಿಷ್ ಬೋಧನಾ ವಿಧಾನ, ಹಿಂದಿ ಬೋಧನಾ ವಿಧಾನ ಹಾಗೂ ತೆಲುಗು ಅಥವಾ ಇನ್ನಾವುದೇ ಭಾರತೀಯ ಭಾಷೆಯ ಬೋಧನಾ ವಿಧಾನಗಳನ್ನು ವಸ್ತುತಃ ಪ್ರತ್ಯೇಕವಾಗಿ ಕಲಿಯುತ್ತಾರೆಯೇ ಹೊರತು ಒಟ್ಟಾರೆಯಾಗಿ ಅವುಗಳನ್ನು ಕಲಿಯುವುದಿಲ್ಲ ಅಥವಾ ಭಾಷಾ ಬೋಧನಾ ವಿಧಾನದ ತತ್ತ್ವಗಳನ್ನು ಕಲಿಯುವುದಿಲ್ಲ. ಭಾಷಾ ಬೋಧನಾ ವಿಧಾನಗಳು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಹಳ ಮುಶ್ಕೇಲು. ಏಕೆಂದರೆ ಅವರೇ ಮೊದಲ ಹಾಗೂ ಎರಡನೆಯ ಭಾಷೆಯನ್ನು ಮಕ್ಕಳಿಗೆ ಕಲಿಸುವ ಸಾಧ್ಯತೆ ಹೆಚ್ಚು, ಸಮಗ್ರೀಕೃತ ಭಾಷಾ ಬೋಧನಾ ತರಬೇತಿಯನ್ನು ಅವರು ಪಡೆದರೆ ಅವರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ. ಇಲ್ಲಿ ಮಾತೃಭಾಷೆ ಮತ್ತು ಇಂಗ್ಲಿಷಿನ ನಡುವೆ ಪರಸ್ಪರ ಯಾವ ದಂಡವೂ ಇರುವ ಅಗತ್ಯವಿಲ್ಲ (ಟಿಕೊ ೧೬೯೬) ಅಂತರ್ಗತ ವೂಲ್ಯ ಮತ್ತು ವಿಧಾನಗಳಿಗೆ ಸಂಬಂಧಿಸಿದಂತೆ.

ಇವೆಲ್ಲದರಲ್ಲಿ ಅವುಗಳು ಪರಸ್ಪರ ಒಂದಕ್ಕೊಂದನ್ನು ಬೆಂಬಲಿಸುತ್ತವೆ, ಬಲವಡಿಸುತ್ತವೆ. ಬಹುಭಾಷೀಯರೆಯ ಭಾಷೆಗಳ ವ್ಯಾಕರಣಾವು ಸಮ್ಮಿಳಿತಗೊಳ್ಳುವಂತೆ, ಬೋಧನೇತರ ಕಾರಣಗಳಿಂದ ಪ್ರೇರಿತವಾದ ಕೃತಕ ಭಾಷಾ ಪರಿಮಿತಿಗಳನ್ನು ಹೇರಿದ್ದ ಪ್ರಕಾರ, ಒಂದು ಬಹುಭಾಷೀಯ ಪಠ್ಯ ಕ್ರಮದಲ್ಲಿ ಬೋಧನಾ ವಿಧಾನಕ್ರಮಗಳು ಮತ್ತು ಕಲಿಕಾ ಕಾರ್ಯ ವಿಧಾನಗಳು ಒಮ್ಮುಖವಾಗುತ್ತವೆ.

### ಸೂಕ್ತ ವಿಧಾನಕ್ರಮಗಳು

ಭಾರತದಲ್ಲಿ ಇಂಗ್ಲಿಶನ್ನು ಶಾಲೆಗಳಲ್ಲಿ ಎರಡನೆಯ ಭಾಷೆಯಾಗಿ ಕಲಿಯಲಾಗುತ್ತದೆ. ಆದರೆ ಜ್ಯೇಂಧ್ರ ಮತ್ತು ಜಪಾನಿಗಳಲ್ಲಿ ಅದನ್ನು ವಿದೇಶಿ ಭಾಷೆಯಾಗಿ ಕಲಿಸಲಾಗುತ್ತದೆ. ಈ ವ್ಯಾತಾಸಕ್ಕೆ ಕಾರಣವು ನಮ್ಮ ದೇಶದ ಐತಿಹಾಸಿಕ, ಸಾಮಾಜಿಕ ಹಾಗೂ ಪರ್ಯಾಕ್ರಮಗಳಲ್ಲಿನ ಅಂಶಗಳಲ್ಲಿ ಅಡಕವಾಗಿದೆ. ಇದು ತರಗತಿಯ ಹೊರಗೆ ಇಂಗ್ಲಿಶಿನ ಲಭ್ಯತೆ ಮತ್ತು ಬಲಗೊಳ್ಳುವಿಕೆಯ ಅಭಾವ ಮತ್ತು ಇರುವಿಕೆಗಳಿಗೆ ಸಂಬಂಧಿಸಿದೆ. ಇಂದು ಭಾರತದಲ್ಲಿ ಆಡು ಭಾಷೆಯಾಗಿ ಮತ್ತು ಬರಹ ಸ್ಥಾಪನೆಯಲ್ಲಿ ಮನೆಯಲ್ಲಿ, ನೆರೆಹೊರೆಯಲ್ಲಿ ಮತ್ತು ಮಾಧ್ಯಮದಲ್ಲಿ ಇಂಗ್ಲಿಶ್ ಕಂಡುಬರುತ್ತದೆ. ಮಕ್ಕಳ ಇಂಗ್ಲಿಶ್ ಹೋಂವರ್ಕೆನಲ್ಲಿ ನೆರವು ನೀಡುವ ಹೋಷಕರು ಬೋಧನಾ ಪ್ರಕ್ರಿಯೆಯ ಭಾಗವಾಗಿರುತ್ತಾರೆ. ಗಾಮೀಣ ಪ್ರದೇಶಗಳು ಹಾಗೂ ನಗರ ಕೆಳಗೆರಿಗಳ ಸಾಕಷ್ಟು ಸಂಭ್ಯೆಯ ಬಹುತೇಕರಾದ ಹೊದಲ ಪೀಠಿಗೆ ವಿದ್ಯಾರ್ಥಿಗಳ ಸನ್ನಿವೇಶದಲ್ಲಿ ಇದು ವಾಸ್ತವವಲ್ಲ. ಇದರಿಂದ ಹೊದಲ ಪೀಠಿಗೆ ವಿದ್ಯಾರ್ಥಿಗಳಿಗೆ ಇಂಗ್ಲಿಶನ್ನು ಬೋಧಿಸುವಾಗ, ಎರಡನೆಯ ಭಾಷೆಯ ಬೋಧನೆಯೊಂದಿಗೆ ವಿದೇಶಿ ಭಾಷಾ ಬೋಧನಾ ವಿಧಾನಗಳನ್ನು ಸಮಗ್ರಿಕರಿಸಬೇಕೇ ಎಂಬ ಪ್ರಶ್ನೆಯ ಉಂಟಾಗುತ್ತದೆ. ಮನೆಯ ವಾತಾವರಣದಲ್ಲಿ ಇಂಗ್ಲಿಶ್ ಇರುವ ಮನೆಗಳಿಂದ ಬರುವ ನಗರ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ, ವಿಭಿನ್ನ ಹಿನ್ನೆಲೆಗಳಲ್ಲಿ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಸಾರ್ವತ್ರಿಕವಾಗಿ ಅನ್ವಯಿಸುವಂತೆ ಇಂಗ್ಲಿಶ್ ಬೋಧನಾ ವಿಧಾನಗಳು ಮತ್ತು ಪರಿಕರಗಳು ಅನ್ವಯಿಸುವುದಿಲ್ಲ.

ಇನ್ನೊಂದು ವಿಧಾನಕ್ರಮದಲ್ಲಿನ ಸಮಸ್ಯೆಯಿಂದರೆ ಸರ್ಕಾರಿ ಶಾಲೆಗಳಲ್ಲಿನ ತರಗತಿಗಳ ದೊಡ್ಡ ಗಾತ್ರ ಹಾಗೂ ಬಹು ತರಗತಿ ಬೋಧನೆ. ಎರಡನೆಯ ಭಾಷೆಯ ಬೋಧನಾ ವಿಧಾನಗಳು ತರಗತಿಯ ಚಿಕ್ಕದಾಗಿದ್ದ ವೈಯಕ್ತಿಕ ಕಲಿಕೆಗೆ ಹೊರಕವಾಗಿಬೇಕೆಂಬ ವಿಷಯಕ್ಕೆ ಒತ್ತು ನೀಡುತ್ತವೆ. ಬಹಳಷ್ಟು ಶಾಲೆಗಳಲ್ಲಿ ಇದು ಸಾಧ್ಯವಿಲ್ಲದಿದ್ದಾಗ ತನ್ನ ಆಯ್ದುಯು ವಿಧಾನಗಳನ್ನು ಬಳಸಿ, ತಮ್ಮ ಭಾಷಾ ಪರಿಣಾಮಿಯನ್ನು ಒದಗಿಸುವುದು ಜವಾಬ್ದಾರಿಯತ ಭಾಷಾ ಕಲಿಕೆಯ ಲಕ್ಷಣವಲ್ಲ.

ಬಡಲಿಗೆ ಪ್ರಸ್ತುತವಾದ ಪರಿಸ್ಥಿತಿಗಳಿಗೆ ಹೊಂದುವಂತೆ ತನ್ನ ವಿಧಾನಗಳನ್ನು ಮನರ್ಹಿಸಿದ್ದು ಅಗತ್ಯ.

ಇಂಗ್ಲಿಷ್ ಭಾಷಾ ಕಲಿಕೆಯು ಸಾರ್ವತ್ರಿಕ ಆಯೋಯಿಂದ ಸಾರ್ವತ್ರಿಕ ಸಾಧನೆಯತ್ತು ಮುನ್ನಡೆಯಬೇಕೆಂದರೆ, ಮಾತ್ರಭಾಷೆಯ ಬೋಧನೆಯೊಂದಿಗೆ ಇಂಗ್ಲಿಷ್ ಬೋಧನೆಯನ್ನು ಸಮಗ್ರಿಕರಿಸಬೇಕು ಮತ್ತು ಪ್ರತಿಕೂಲ ಪರಿಸ್ಥಿತಿಗಳಿಂದ ಬಂದಂತಹ ವಿದ್ಯಾರ್ಥಿಗಳಿಗೆ ಸೂಕ್ತವಾಗಿರುವ ವಿಧಾನಕ್ರಮಗಳಲ್ಲಿ ಸೃಜನಶೀಲತೆಯನ್ನು ತರಬೇಕಾಗಿರುವುದು ಬಹಳ ಮುಖ್ಯ ಯಶಸ್ವಿಯಾಗಿ ಇಂಗ್ಲಿಷನ್ನು ಕಲಿಸಿದರೆ ಇಂಗ್ಲಿಷನ್ನು ಭಾಷಾ ಮಾಡುವುದಾಗಿ ಕಲಿಸಬೇಕೆಂದು ಮತ್ತು ಮುಂಚಿತವಾಗಿ ಇಂಗ್ಲಿಷನ್ನು ಕಲಿಸಬೇಕೆಂಬ ಬೇಡಿಕೆಯು ಕಡಿಮೆಯಾಗುತ್ತದೆ. ಸಾಮಾಜಿಕ ರಾಜಕೀಯ ಪರಿಸ್ಥಿತಿಗಳಿಂದಾಗಿ ಈ ಭಾಷೆಯನ್ನು ಕಲಿಯುವಲ್ಲಿ ವಂಚಿತರಾಗಿದ್ದ ಮತ್ತು ಹೊಸದಾಗಿ ತೆರೆದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಿಂದಾಗಿ ತಮ್ಮ ಅವಕಾಶಗಳನ್ನು ಸಮೀಕರಿಸಬೇಕೆಂದು ಬಯಸುವ ಹೀಳಿಗೆಗಳಿಂದ (ತಮ್ಮ ಮೋಷಕರು ಹಾಗೂ ಅಜ್ಞಿತಾತಂದಿರು) ಬರುವ ವಿದ್ಯಾರ್ಥಿಗಳು ಆಗ ಇಂಗ್ಲಿಷ್ ಭಾಷೆಯನ್ನು ಕಲಿಯಬಲ್ಲರು.

### ವಿಫಲವಾದ ವಿಧಾನದ ಪ್ರತಿಫಲ

ಒಂದು ಭಾಷೆಯಾಗಿ ಇಂಗ್ಲಿಷಿನ ಸಮರ್ಥನೀಯ ಬೋಧನೆಯು ಆರ್ಥಿಕ, ಸಾಮಾಜಿಕ ಮತ್ತು ಸ್ವಫ್ತ ಚಲನಶೀಲತೆಗಾಗಿ ಅವಕಾಶಗಳನ್ನು ತೆರೆಯುವಲ್ಲಿ ವ್ಯಕ್ತಿಗತವಾಗಿ (ವ್ಯಕ್ತಿಗಳಿಗೆ) ಮಾತ್ರ ಪ್ರಯೋಜನವಾಗುವುದಲ್ಲದೆ ಇಡೀ ಸಮಾಜಕ್ಕೆ ಒಟ್ಟಾರೆಯಾಗಿ ಬಹಳ ಪ್ರಯೋಜನವಾಗುತ್ತದೆ. ಇದು ಇಂಗ್ಲಿಷಿನಲ್ಲಿ ಪರಿಣಿತಿಗಾಗಿ ಇಂಗ್ಲಿಷ್ ಮಾಡುವುದಲ್ಲಿ ಬೋಧನೆ ಆಗಬೇಕೆಂಬ ಮರಿಬಿಕೆಯಿಂದ ಜನರನ್ನು ಮುಕ್ತವಾಗಿಸಿ ಬಾಯಿಪಾಠದ ಕಲಿಕೆಯಲ್ಲದ ನೈಜ ಕಲಿಕೆಯ ಶಿಕ್ಷಣದತ್ತ ಪ್ರೇರಣೆಯನ್ನು ಆಗ ಜಾನ್ ಕೇಂತ್ರದಲ್ಲಿ ಪ್ರಗತಿ ಸಾಧಿಸಲು ಸೃಜನಶೀಲ ಸಾಮರ್ಥ್ಯದ ಹರಿವು ಬಹು ಪಟ್ಟು ಹೆಚ್ಚಿತದೆ. ಇದರ ಎರಡನೆಯ ಪ್ರಯೋಜನವೆಂದರೆ, ಇದು ಬಹುಭಾಷೀಯತಾ ವಾದದ ರಚನೆಯಲ್ಲಿ ಬದಲಾವಣೆ ತಂದು ಅದನ್ನು ಹೆಚ್ಚಿ ನ್ಯಾಯೋಚಿತವನ್ನಾಗಿಸುತ್ತದೆ (ಸಮೀಕರಿಸುತ್ತದೆ). ಅಧಿಕಾರ ಭಾಷೆಗಳು ವಿಶೇಷವಾಗಿ ಇಂಗ್ಲಿಷ್ ಭಾಷಾ ಜಾನ್ಪನವನ್ನು ಗಳಿಸುವುದರಲ್ಲಿ ಅಸಮಾನತೆಯಿದ್ದು ಈಗಿನ ಬಹುಭಾಷೀಯತೆಯ ರಚನೆಯಲ್ಲಿ ಅಸಮತೋಲನವಿದೆ. ಭಾರತದಲ್ಲಿ ಮಾತ್ರ ಇಂಗ್ಲಿಷನ್ನು ಜೀವಚಾರಿಕವಾಗಿ ಕಲಿಯಲಾಗುತ್ತಿದೆ ಮತ್ತು ಪ್ರತ್ಯೇಕತಾಭಾವದ ಜಡವಾಗಿರುವ ಏಕರೂಪೀ ಇಂಗ್ಲಿಷ್ ಬೋಧನೆಯಿಂದಾಗಿ ಈ ಬೋಧನೆಯು

ಇಂಗ್ಲಿಶ್‌ನ ಪರಿಣಿತಿಗೆ ಸಂಬಂಧಿಸಿದಂತೆ ಅಸಮ ಘಲಿತಾಂಶಗಳನ್ನು ನೀಡುತ್ತದೆ . ಈ ಇಂಗ್ಲಿಶ್ ಕಲಿಕೆಯ ಅಸಮ ಘಲಿತಾಂಶವು ಬಹುಭಾಷೀಯತೆಯಲ್ಲಿನ ಅಸಮತೋಲನವನ್ನು ಕಾಪಾಡಿಕೊಂಡುಬರುತ್ತದೆ ಮತ್ತು ಸವಲತ್ತಿಲ್ಲದವರಲ್ಲಿ ತಾವೂ ಕೊಡ ಮುಂದುವರಿಯುತ್ತಿದ್ದೇವೆಂಬ ಏಧ್ಯಾಭಾವನೆ ಗೋಚರವಾಗುವಂತೆ ಮತ್ತು ಅವರಲ್ಲಿ ಸುಖ್ಯ ಭರವಸೆ ಹುಟ್ಟಿವಂತೆ ಮಾಡುತ್ತದೆ . ತಮಗೆ ಸಂಪೂರ್ಣವಾಗಿ ಕೌಶಲ್ಯಗಳು ಇಲ್ಲದಿದ್ದ ಪ್ರಕಾರದಲ್ಲಿ ಹೇಗೆರುತ್ತಿತೋತ್ತ ಅದೇ ರೀತಿಯಲ್ಲಿ ತಮ್ಮ ಕಳಪೆ ಇಂಗ್ಲಿಶ್ ಭಾಷಾ ಕೌಶಲ್ಯಗಳಿಂದ ಸಮಾಜದ ಈ ವಿಭಾಗದ ಜನರು ತಮ್ಮ ಶಾಲಾ ನಂತರದ ಅವಧಿಯಲ್ಲಿ ಅವಕಾಶಗಳಿಂದ ವಂಚಿತರಾಗುತ್ತಾರೆ.

### ಉಲ್ಲೇಖಗಳು

ಅಣ್ಣಾಮಲ್ಯೇ . ಇ , ೨೦೦೪. ಮೀಡಿಯಂ ಆಫ್ ಪವರ್ . ದಿ ಸ್ಟೇನ್ಸ್‌ನ್ ಆಫ್ ಇಂಗ್ಲಿಷ್ ಇನ್ ಎಡುಕೇಷನ್ ಇನ್ ಇಂಡಿಯ . ಇನ್ ಮೀಡಿಯಂ ಆಫ್ ಇನ್‌ಸ್ಟ್ರೀನ್‌ ಪಾಲಿಸಿಸ್ : ವಿಚೋ ಅಜೆಂಡ ? ಮೊಸ್ ಅಜೆಂಡ ? ಸಂ. ಜೇಮ್ಸ್ ಡೆಬ್ಲ್ಯೂ. ಟಾಲ್ಫ್ ಸನ್ ಅಂಡ್ ಬಿ. ಎಮ್ ಅಮಿ ತಸ್ಯಾಜ. ಮಹಾವ್ಯಾಸ, ಎನ್ ಜಿ : ಲಾರೆನ್ಸ್ ಎಲ್ಲಾಮ್.

ಭಂತ್ಯಾಚಾರ್ಯ, ಎಸ್ . ಎಸ್ . ೨೦೦೨. ಲಾಂಗ್ವಿಜನ್ ಇನ್ ಇಂಡಿಯ-ದೇರ್ ಸ್ಟೇಟ್ಸ್ ಅಂಡ್ ದ ಫಂಕ್ಷನ್ . ಇನ್ ಲಿಂಗ್ವಿಷ್ಟ್ ಲ್ಯಾಂಡ್ಸ್ಟೇಟ್‌ಿಂಗ್ ಇನ್ ಇಂಡಿಯ ವಿತ್ತ ಸ್ಪೆಕ್ಲ್ ರೆಫರೆನ್ಸ್ ಟು ದ ನ್ಯೂ ಸ್ಟೇಟ್ ಆಫ್ ಇಂಡಿಯ, ಸಂ. ಎನ್. ಎಚ್. ಇಟಗಿ, ಮತ್ತು ಎಸ್ . ಕೆ. ಸಿಂಗ್ . ಮೈಸೂರು: ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವಿಜನ್.

ಕ್ರಾಫ್ತೋರ್ಡ್. ಜೆ. ಱೆಚ್.ಜಿ. ಬೃಲಿಂಗ್ಸ್‌ಲ್ ಎಚುಕೇಷನ್: ಹಿಸರಿ, ಪಾಲಿಟಿಕ್ಸ್, ತಿಯರಿ, ಅಂಡ್ ಪ್ರಾಕ್ಟಿಸ್, ವಿನೆಯ ಸಂ. ಲಾಸ್ ಏಂಜಲ್ಸ್: ಮೈಸೂರು, ಬೃಲಿಂಗ್ಸ್‌ಲ್ ಎಚುಕೇಷನ್ ಸವಿಸನ್.

ಕಮ್ಮನ್ಸ್, ಜೆ. ಱೆಚ್.ಲ. ಬೃಲಿಂಗ್ಸ್‌ಲ್ ಎಚುಕೇಷನ್ ಅಂಡ್ ಇಂಗ್ಲಿಶ್ ಇಮ್ಮಿಷನ್: ದಿ ರಾಮಿರೆಜ್ ರಿಮೋಟ್‌ಎನ್ ಇನ್ ತಿಯರಿಟಿಕಲ್ ಪಸ್ಟ್-ಕ್ಲಿವ್. ಇನ ಆನ್ಯಯಲ್ ಎಡಿಷನ್: ಟೆಂಪ್‌ಇಂಗ್ ಆಫ್ ಇಂಗ್ಲಿಷ್ ಆಸ್ ಎ ಸೆಕಂಡ್ ಲಾಂಗ್ವಿಜ್ ಎಲ್/ಎಲ್, ಸಂ. ಬಿ.ಎ.ಹೀತ್, ಅಂಡ್ ಸಿ.ಜಿ.ಸೆರನೋ. ಗಿಲ್ಡ್ ಮೆಡ್ರಿಡ್, ಸಿಟಿ: ಡಕ್ಟೀನ್ / ಮ್ಯಾಗ್ನಾ ಹಿಲ್.

ಲಂಬಟ್‌, ಡಬ್ಲ್ಯೂ.ಇ. ಅಂಡ್ ಜಿ. ಆರ್. ಟಕ್ಕರ್. ಇಂಡಿ. ಬೃಲಿಂಗ್ಸ್‌ಲ್ ಎಜುಕೇಷನ್ ಆಫ್ ಚಿಲ್ಸ್‌: ಸೇಂಟ್ ಲ್ಯಾಂಬಟ್‌ ಎಸ್‌ಪೆರಿಮೆಂಟ್. ರೋಲಿ, ಎಮ್ ಎ: ನ್ಯಾಬರಿ ಹೌಸ್.

ಲ್ಯೆಟ್ ಬ್ರೈನ್, ಪಿ.ಎಮ್. ಅಂಡ್ ಎನ್. ಸ್ಪಡ. ಇಂಡಿ. ಹೌ ಲಾಂಗ್ಲಿಜನ್ ಆರ್ ಲನ್ಡ್‌. ಆಕ್ಸ್ ಫೋರ್ಡ್‌: ಆಕ್ಸ್ ಫೋರ್ಡ್ ಯುನಿವರ್ಸಿಟಿ ಪ್ರೈಸ್.

ಎನ್ ಸಿಇಆರ್ ಟಿ.ಇಂಡಿ. ಸಿಕ್ಕ್ ಆಲ್ ಇಂಡಿಯ ಎಜುಕೇಷನ್‌ಲ್ ಸರ್ವೇ: ಮೇನ್ ರಿಮೋಟ್‌. ನ್ಯೂ ಡೆಲ್ಲಿ: ನ್ಯಾಷನಲ್ ಕೌನ್ಸಿಲ್ ಘಾರ್ ಎಜುಕೇಷನ್‌ಲ್ ರೀಸಚ್‌ ಅಂಡ್ ಟ್ರೈನಿಂಗ್.

ಪ್ರಿಥ್ವಿ, ಎನ್.ಎಸ್. ಇಂಡಿ. ಸೆಕೆಂಡ್ ಲಾಂಗ್ಲಿಜ್ ಪೆಡಗಾಗಿ, ಆಕ್ಸ್ ಫೋರ್ಡ್‌: ಆಕ್ಸ್ ಫೋರ್ಡ್ ಯುನಿವರ್ಸಿಟಿ ಪ್ರೈಸ್.

ಮೋರ್ಡ್ ಟೀಮ್, ದಿ.ಇಂಡಿ. ಪಬ್ಲಿಕ್ ರಿಪೋರ್ಟ್ ಆನ್ ಬೇಸಿಕ್ ಎಡುಕೇಷನ್ ಇನ್ ಇಂಡಿಯ. ನ್ಯೂಡೆಲ್ಲಿ: ಆಕ್ಸ್ ಫೋರ್ಡ್ ಯುನಿವರ್ಸಿಟಿ ಪ್ರೈಸ್.

ಶ್ರೀವಾತ್ಸವ, ಎ.ಕೆ., ಆರ್. ಶೇಖರ್ ಅಂಡ್ ಬಿ.ಡಿ.ಜಯರಾಮ್. ಇಂಡಿ. ಲಾಂಗ್ಲಿಜ್ ಲೋಡ್. ಮೈಸೂರು: ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ಲಿಜ್‌ಸ್.

ಟಿಕೊ, ಎಮ್. ಎಲ್. ಇಂಡಿ. ಇಂಗ್ಲಿಷ್ ಇನ್ ಏಷಿಯನ್ ಬೃಲಿಂಗ್ಸ್‌ಲ್ ಎಜುಕೇಷನ್‌: ಪ್ರೈಮರ್ ಹೇಚ್ರೈಡ್ ಟು ಹಾರ್ಡ್‌ನಿ. ಜನರ್ಲ ಆಫ್ ಮಲ್ಟಿ ಲಿಂಗ್ಸಿಲಿಸಂ ಅಂಡ್ ಮಲ್ಟಿಕಲ್ಟರಲ್ ಡೆವಲಪ್‌ಎಂಟ್ ಇಡ್(ಇ): ೨೫೫-೨೫೦.

## ಶಿಕ್ಷಣ ಮಾಧ್ಯಮ : ಭಾರತದಲ್ಲಿ ಇಂಗ್ಲಿಷ್ ಭಾಷೆಯ ಸ್ಥಾನಮಾನ

– ಡಾ. ಇ. ಅಣ್ಣಮಲ್ಹೆ

ಸುಮಾರು 300 ಭಾಷೆಗಳು ಬಳಕೆಯಲ್ಲಿರುವ ಭಾರತವು ಜನಸಂಖ್ಯೆಯ ದೃಷ್ಟಿಯಿಂದಪ್ರಮೇ ಅಲ್ಲದೆ, ವ್ಯಾವಹಾರಿಕವಾಗಿ ಕೂಡ ಬಹುಭಾಷ್ಯಾ ರಾಷ್ಟ್ರವಾಗಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ಅನೇಕ ಭಾಷೆಗಳನ್ನು ಬಳಸಲಾಗುತ್ತಿದೆ. ಇತರ ಭಾಷೆಗಳಿಗೆ ಸಂಬಂಧಿಸಿದಂತೆ ಇಂಗ್ಲಿಷ್ ಭಾಷೆಯಿರುವ ಸ್ಥಾನ ಯಾವುದೆಂಬುದು ಚರ್ಚಾರ್ಹ ವಿಷಯ. ಭಾರತದಲ್ಲಿ ಕೇಂದ್ರೀಯ ಹಂತದಲ್ಲಿ ಹಿಂದಿ ಮತ್ತು ಇಂಗ್ಲಿಷ್ – ಇವರದು ಅಧಿಕೃತ ಭಾಷೆಗಳೂ ರಾಜ್ಯಗಳ ಹಂತದಲ್ಲಿ ಹೆಚ್ಚುವರಿ 15 ಭಾಷೆಗಳೂ ಬಳಕೆಯಲ್ಲಿವೆ. ನಾಗಾಲಾಂಡಿನಲ್ಲಿ ಇಂಗ್ಲಿಷ್ ಭಾಷೆಯೇ ಅಧಿಕೃತ ಭಾಷೆಯಾಗಿದೆ. ಸ್ವಾತಂತ್ರ್ಯ ನಂತರ ಇತರ ರಾಜ್ಯಗಳಲ್ಲಿಯೂ ಕಚೇರಿ ವ್ಯವಹಾರೋದ್ದೇಶಗಳಾಗಿ ಇಂಗ್ಲಿಷ್ ಭಾಷೆಯನ್ನೇ ವಿವಿಧ ಮಟ್ಟಗಳಲ್ಲಿ ಬಳಸಲಾಗುತ್ತಿದೆ. ಕಾಲಕ್ರಮೇಣ ಇಂಗ್ಲಿಷ್ ಬದಲಿಗೆ ಇತರ ಸ್ಥಳೀಯ ಭಾರತೀಯ ಭಾಷೆಗಳು ಬಳಕೆಗೆ ಬರತೊಡಗಿದವು. ಸುದ್ದಿ ಪತ್ರಿಕೆಗಳೂ ಇತರ ಸ್ಥಳೀಯ ಭಾರತೀಯ ಭಾಷೆಗಳು ಬಳಕೆಗೆ ಬರತೊಡಗಿದವು. ಸುದ್ದಿ ಪತ್ರಿಕೆಗಳೂ ಸಂಕೀರ್ಣ ಪತ್ರಿಕೆಗಳೂ 90ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗುತ್ತಿವೆ. ಅಲ್ಲದೆ ಆಕಾಶವಾಣಿಯ ಕಾರ್ಯಕ್ರಮಗಳು 70ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ಈ ಎಲ್ಲ ಸನ್ಯಾವೇಶಗಳಲ್ಲಿಯೂ ಇಂಗ್ಲಿಷ್ ಭಾಷೆಯು ಬಳಕೆಯಾಗುತ್ತಿದೆ. ಇಂಗ್ಲಿಷ್ ಪ್ರಕಟಣೆಗಳು ಮತ್ತು ಅವುಗಳ ಓದುಗರ ಸಂಖ್ಯೆ, ಭಾರತವು ಸ್ವಾತಂತ್ರ್ಯ ಪಡೆದಂದಿನಿಂದ ಒಂದೇ ಸಮನೆ ಹೆಚ್ಚಾಗುತ್ತಾ ಬಂದಿದೆ. ಉದಾಹರಣೆಗೆ 1971 ರಿಂದ ಎಲ್ಲ ಭಾಷೆಗಳ ವಾತಾವರಣೆಯ ಪತ್ರಿಕೆಗಳ ಒಟ್ಟು ಪ್ರಸಾರದಲ್ಲಿ ಇಂಗ್ಲಿಷ್ ಪತ್ರಿಕೆಗಳ ಪ್ರಸಾರದ ಶೇಕಡಾವಾರು 15ರಷ್ಟು ಹೆಚ್ಚಾಗಿದೆ. 1981ರಲ್ಲಿ ಒಟ್ಟು ವಾತಾವರಣೆಯ ಪತ್ರಿಕೆಗಳಲ್ಲಿ 22% ರಷ್ಟು ಇಂಗ್ಲಿಷ್ ಪತ್ರಿಕೆಗಳೇ ಆಗಿದ್ದವು. (ಅಣ್ಣಮಲ್ಹೆ 1994) ಇಂಗ್ಲಿಷ್ ಪ್ರಕಟಣೆಗಳ ಓದುಗರ ಸಂಖ್ಯೆಯೂ ಹೆಚ್ಚಾಗುತ್ತಾ ಬಂದಿದೆ.

ಸದ್ಯದ ವಿಷಯ ಶೈಕ್ಷಣಿಕ ಸನ್ನಿಹಿತದಲ್ಲಿ ಇಂಗ್ಲಿಷ್ ಸೇರಿದಂತೆ 33 ಭಾಷೆಗಳನ್ನು ಶ್ರೀಕೃಂಣ ಮಾಧ್ಯಮವನ್ನಾಗಿ ಬಳಸಲಾಗುತ್ತಿದೆ. ಈಗ ಇಂಗ್ಲಿಷ್ ಜೊತೆಗೆ 41 ಭಾಷೆಗಳು ಶಾಲಾಪರ್ಯಕ್ರಮದಲ್ಲಿ ಕಲಿಕೆಗೆ ಲಭ್ಯವಾಗಿದೆ. (ಎನ್‌ಸಿಇಆರ್ಟಿ 1999)1 ಶಾಲೆಗಳಲ್ಲಿ ಮೂರು ಭಾಷೆಗಳನ್ನು ವಿದ್ಯಾರ್ಥಿಗಳು ಕಲಿಯಲೇ ಬೇಕು. ಇವುಗಳಲ್ಲಿ ಒಂದು ಭಾಷೆಯನ್ನು ಪ್ರಥಮ ಭಾಷೆಯನ್ನಾಗಿಯೂ ಇನ್ನೇರಡು ಭಾಷೆಗಳನ್ನು ದ್ವಿತೀಯ ಮತ್ತು ತೃತೀಯ ಭಾಷೆಯನ್ನಾಗಿಯೂ ಆಯ್ದು ಮಾಡಿಕೊಳ್ಳಬೇಕು. ಅಧ್ಯಯನಾವಧಿ ಕೊನೆಗೊಳ್ಳುವ ವೇಳೆಗೆ ವಿದ್ಯಾರ್ಥಿ ಈ ಮೂರು ಭಾಷೆಗಳಲ್ಲಿ ಪರಿಣತಿ ಸಾಧಿಸಬೇಕು. ಅನೇಕ ಸಂದರ್ಭಗಳಲ್ಲಿ ಮಾತೃಭಾಷೆಯೇ ಪ್ರಥಮ ಭಾಷೆಯಾಗಿರುತ್ತದೆ. (ಈ ಭಾಷೆಯು ಆ ರಾಜ್ಯದ ಅಧಿಕೃತ ಭಾಷೆಗಿಂತ ಅಥವಾ ಅಲ್ಲಿ ಹೆಚ್ಚು ಬಳಕೆಯಲ್ಲಿರುವ ಭಾಷೆಗಳಿಗಂತ ಬಿನ್ನವಾದ ಅಲ್ಲಸಂಖ್ಯಾತರ ಭಾಷೆಯಾಗಿರಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಪ್ರಾದೇಶಿಕ ಭಾಷೆಯೇ ಪ್ರಥಮ ಭಾಷೆಯಾಗಿರಬಹುದು. (ಸಾಮಾನ್ಯವಾಗಿ ಇದು ಆ ರಾಜ್ಯದ ಅಧಿಕೃತ ಭಾಷೆ ಅಥವಾ ಅಲ್ಲಿ ಅಲ್ಲಸಂಖ್ಯಾತರು ಆದುವ ಭಾಷೆಯಾಗಿರುತ್ತದೆ) ಇಂಗ್ಲಿಷ್ ದ್ವಿತೀಯ ಭಾಷೆಯಾಗಿರುತ್ತದೆ ಮತ್ತು ಹಿಂದಿಯು (ಪ್ರಾದೇಶಿಕ ಭಾಷೆಯಾಗಿ ಇರದ ಪ್ರದೇಶಗಳಲ್ಲಿ) ತೃತೀಯ ಭಾಷೆಯಾಗಿರುತ್ತದೆ. ಎಲ್ಲ ರಾಜ್ಯಗಳಲ್ಲಿಯೂ ಪ್ರಥಮ, ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಸಲ್ಪಡುವ ಏಕೆಕ್ಕ ಭಾಷೆಯೇ ಇಂಗ್ಲಿಷ್ ಹೀಗೆ ಬಹುಸಂಖ್ಯಾತ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯು ಒಂದು ಅಧ್ಯಯನ ವಿಷಯವಾಗಿದೆ. (1.1ನೇಯ ಕೋಷ್ಟಕವನ್ನು ನೋಡಿ)).

ಇಂಗ್ಲಿಷ್ ಭಾಷೆಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಅಂದಾಜು ಮಾಡುವುದು ಸುಲಭವಲ್ಲ. ಆದರೆ ಶಾಲಾಧ್ಯಯನದ ಅನರಂತರ, ಇಂಗ್ಲಿಷ್ ಭಾಷೆಯಲ್ಲಿ ಕೆಲಮಟ್ಟಿನ ಪರಿಣತಿಯನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆಯನ್ನು ಅಂದಾಜು ಮಾಡಬಹುದು. 1992 ರಿಂದ 1993ರವರೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (National Family Health Survey) ಅಂಕಿ ಅಂಶಗಳ ಪ್ರಕಾರ ಶಾಲೆಗಳಲ್ಲಿ ಹತ್ತು ವರ್ಷಗಳ ಅಭ್ಯಾಸವನ್ನು ಮಾಡಿದವರ ಸಂಖ್ಯೆ ಒಟ್ಟು ಜನಸಂಖ್ಯೆಯ 11% ರಷಿತು. ಈ ವಿದ್ಯಾರ್ಥಿಗಳು ಹಿಂದಿ ಮತ್ತು ಒಂದು ಪ್ರಾದೇಶಿಕ ಭಾಷೆಗಳನ್ನಲ್ಲದೆ, ಕನ್ನಡ ಪಕ್ಷ 5 ಅಥವಾ 6 ವರ್ಷಗಳ ಕಾಲ ಇಂಗ್ಲಿಷ್ ಭಾಷಾಭ್ಯಾಸ ಮಾಡಿದ್ದಾರೆಂಬುದರಲ್ಲಿ ಸಂಶಯವಿಲ್ಲ. ಇದೇ ಸಮೀಕ್ಷೆಯ ಅನುಸಾರ ಪ್ರೌಢಶಿಕ್ಷಣದ ಅನರಂತರವೂ ಅಭ್ಯಾಸ ಮುಂದುವರಿಸಿದವರಲ್ಲಿ 6% ರಷ್ಟು ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಕೂಡ ಇಂಗ್ಲಿಷ್ ಭಾಷಾಭ್ಯಾಸ ಮಾಡಿದ್ದರು. (ಕೆಲವರು ಜೂನಿಯರ್ ಕಾಲೇಜಿನಲ್ಲಿ 2 ವರ್ಷ ಮತ್ತು ಪದವೀಮಾರ್ವ ಕಾಲೇಜಿನಲ್ಲಿ

ಅಥವಾ ವೃತ್ತಿಪರ ಕಾಲೇಜಿನಲ್ಲಿ 3 ವರ್ಷ) ಹೀಗಿದ್ದರೂ ಕಾಲೇಜು ಶಿಕ್ಷಣವನ್ನು ಮುಗಿಸುವ ವೇಳೆಗೆ, ಸಾಮಾನ್ಯ ವಿದ್ಯಾರ್ಥಿಯು ಉತ್ಪಾದಕ ಸಾಮರ್ಥ್ಯ ಹೆಚ್ಚಿ ಸಾಮರ್ಥ್ಯವನ್ನು ಇಂಗ್ಲಿಶ್ ಭಾಷೆಯಲ್ಲಿಯೇ ಪಡೆದಿರುತ್ತಿದ್ದ.

### ಕೋಷ್ಟಕ 1.1

ಭಾರತದಲ್ಲಿ ಇಂಗ್ಲಿಷ್ ಭಾಷೆಯನ್ನು ಬೋಧಿಸುವ ಶಾಲೆಗಳ ಶೇಕಡಾವಾರು

	ಪ್ರಾಥಮಿಕ (1 ರಿಂದ 4 /5ನೆಯ ತರಗತಿವರೆಗೆ)	ಮಾಧ್ಯಮಿಕ (1 ರಿಂದ 4 /5ನೆಯ ತರಗತಿವರೆಗೆ)	ಪ್ರೌಢಶಾಲೆ (1 ರಿಂದ 4 /5ನೆಯ ತರಗತಿವರೆಗೆ)
ಪ್ರಥಮ ಭಾಷೆಯಾಗಿ ಇಂಗ್ಲಿಷ್	2.91%	4.25%	6.57%
ದೃಶ್ಯಿಯ ಭಾಷೆಯಾಗಿ ಇಂಗ್ಲಿಷ್	21.65%	55.05%	54.12%
ತೃತೀಯ ಭಾಷೆಯಾಗಿ ಇಂಗ್ಲಿಷ್	6.58%	38.22%	‘35.79%
	30.4%	97.32%	96.48%

ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಅನ್ನು ದೃಶ್ಯಿಯ ಭಾಷೆಯಾಗಿ (66.33%) ಮತ್ತು ತೃತೀಯ ಭಾಷೆಯಾಗಿ (69.67%) ಕಲಿಸಲಾಗುತ್ತದೆಯೆಂಬ (1996ರ ಎನ್‌ಸಿ.ಆರ್.ಟಿ) ಸಂಶೋಧನೆಯಲ್ಲಿನ ಶೇಕಡಾವಾರು ಅಂತಿ ಸಂಶೋಧನೆಯಲ್ಲಿನ ದೋಷವನ್ನು ಕೂಡಿಸಿಕೊಂಡಿರುತ್ತಿದ್ದರೂ ಈ ವರದು ವರ್ಗಗಳಿಗೆ ಸಂಬಂಧಿಸಿದರೂ ನೀಡಲಾದ ಶೇಕಡಾವಾರನ್ನು ಇದೇ ಸಮೀಕ್ಷೆಯ ಇತರ ಭಾಗಗಳಲ್ಲಿ ಒದಗಿಸಲಾದ ಮಾಹಿತಿಯ ಸೆರವಿನಿಂದ ಅಂದಾಜು ಮಾಡಲಾಗಿದೆ. ಸಮೀಕ್ಷೆಯಲ್ಲಿ ನೀಡಲಾದಂತೆ ಕೋಷ್ಟಕದಲ್ಲಿ ಕಂಡುಬರುವ ಇತರ ವರ್ಗಗಳ ಶೇಕಡಾವಾರು ಕೂಡ ಅಲಪ್ಪಿಲ್ಲ ವ್ಯತ್ಯಾಸಗಳಿಂದ ಕೂಡಿದೆ.

### ಸಾಮಾಜಿಕ ಸ್ವಿಫ್ಟ್

ಒಟ್ಟು ಜನಸಂಖ್ಯೆಯ 6% ರಷ್ಟಿರುವ ಹಾಗೂ ಪ್ರಾಥ ಹಂತದ ಅನಂತರ ಕೂಡ ತಮ್ಮ ಶಿಕ್ಷಣವನ್ನು ಮುಂದುವರಿಸಿದ ಸಮಾಜದ ಗಣ್ಯ ಜನರು ತಮ್ಮ

ಸಂಖ್ಯೆಗೆ ಅನುಗುಣವಾದುದಕ್ಕಿಂತ ಹೆಚ್ಚಿನ ಸಂಪತ್ತನ್ನು ಅಧಿಕಾರವನ್ನು ಹೊಂದುವುದು ಸಹಜ. ಸರ್ಕಾರದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರಿಗಳು (ಸಾಮಾನ್ಯವಾಗಿ ಚುನಾಯಿತ ಶಾಸಕರು ಮತ್ತು ಸಚಿವರನ್ನು ಬಿಟ್ಟು ಉಳಿದಂತೆ) ಹಾಗೂ ಸಮಾಜದಲ್ಲಿ ಸೂಕ್ತ ಅಧಿಭಾಷೆಯವನ್ನು ವ್ಯಕ್ತಪಡಿಸುವ ಗಣ್ಯರು ಈ ಗುಂಪಿನಲ್ಲಿರುತ್ತಾರೆ. ಶಿಕ್ಷಣ ಮಾರ್ಧಮದ ಬಗೆಗಿನ ತೀವ್ರಾನ ತೆಗೆದುಕೊಳ್ಳುವಲ್ಲಿ ಮತ್ತು ಇಂಗ್ಲಿಶ್ ಭಾಷೆಯೇ ಅತ್ಯುತ್ತಮವಾದ ಶಿಕ್ಷಣ ಮಾರ್ಧಮವೆಂದು ಸಮರ್ಥಸುವಲ್ಲಿ ಇವರ ಹಿತಾಸಕ್ತಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಶಿಕ್ಷಣದಲ್ಲಿ ಇಂಗ್ಲಿಶ್ ಭಾಷೆಯ ಪಾತ್ರವನ್ನು ಕಾನೂನು ಸಮೃದ್ಧಿಸುವ ಉದ್ದೇಶ ಇವರು ಇಂಗ್ಲಿಶ್ ಭಾಷೆಯು ವಿದೇಶಿ ಭಾಷೆಯಲ್ಲವೆಂಬ ವಾದವನ್ನು ಮಂಡಿಸುತ್ತಾರೆ.

ನಿಜವಾಗಿ ಹೇಳುವುದಾದರೆ, ವ್ಯಾಪಹಾರಿಕವಾಗಿ, ಪ್ರಾಯೋಗಿಕವಾಗಿ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿದಂತೆ ಕೂಡ ಇಂಗ್ಲಿಶ್ ಭಾಷೆಯೂ ಈಗ ಭಾರತೀಕರಣಗೊಂಡಿದೆ. ಸ್ವಜನಶೀಲ ಸಾಹಿತ್ಯ ಮತ್ತು ಆರ್ಥಿಕ ಹಾಗೂ ಶೈಕ್ಷಣಿಕ ಮೌಲ್ಯಗಳನ್ನು ಹೊಂದಿರುವ ಪ್ರಕಟಣೆಗಳಲ್ಲಿ ಮಾಹಿತಿ ಪ್ರಸಾರಕ್ಕಾಗಿ ಇಂಗ್ಲಿಶ್ ಭಾಷೆಯನ್ನೇ ಬಳಸಲಾಗುತ್ತಿದೆ. ಉನ್ನತ ಮಟ್ಟದ ವ್ಯವಹಾರ ಮತ್ತು ಉದ್ದೇಶ ಕ್ಷೇತ್ರಗಳಲ್ಲಿಯೂ ಇಂಗ್ಲಿಶ್ ಭಾಷೆ ಬಳಕೆಯಾಗುತ್ತಿದೆ. ಇಂಗ್ಲಿಶ್ ಭಾಷೆಯು ಅಂತಾರಾಷ್ಟ್ರೀಯ ಸಂಪರ್ಕ ಸಂಪರ್ಹನಗಳಿಗಾಗಿ ಬಳಸಲಾದ ಭಾಷೆಯಷ್ಟೇ ಆಗಿರದೆ, ಸುಶಿಲಿತ ಭಾರತೀಯರ ನಡವಣ ಸಂಪರ್ಕಕ್ಕೆ ಕೂಡ ಬಳಸಲಾಗುತ್ತಿರುವ ಭಾಷೆಯಾಗಿದೆ. ಇಂಗ್ಲಿಶ್ ಬಳಕೆಯು ವಸಾಹತು ಪರಂಪರೆಯಿಂದ ಪ್ರಾರಂಭವಾದುದರೂ ಭಾರತವು ಸ್ವಾತಂತ್ರ್ಯ ಗಳಿಸಿದ ಅನಂತರವೂ ಬ್ರಿಟಿಷರು ಬಿಟ್ಟು ಹೋದ ಇತರ ಅನೇಕ ಪಾಶ್ಚಿಮಾತ್ಮೆ ಸಂಘ ಸಂಸ್ಥೆಗಳಂತೆ, ಇಂಗ್ಲಿಶ್ ಭಾಷೆಯನ್ನು ಭಾರತೀಯರು ಸ್ವೀಕರಿಸಿ ಅಭಿವೃದ್ಧಿಪಡಿಸಿದರು. ಜನಾಂಗ ಶಾಸದ ದೃಷ್ಟಿಯಿಂದ ಇಂಗ್ಲಿಶ್ ಭಾಷೆಯು ತಾಟಸ್ಥಿ ಧೋರಣೆ ಹೊಂದಿರುವುದೆಂದು ಭಾವಿಸಲಾಗಿದೆ. ಭಾರತೀಯರೆಲ್ಲರಿಗೂ ದ್ವಿತೀಯ ಭಾಷೆಯಾಗಿರುವ ಇಂಗ್ಲಿಶ್ ಭಾಷೆಯು ಯಾವುದೇ ಭಾಷೆಯನ್ನಾಡುವ ಗುಂಪಿನವರಿಗೂ ಯಾವುದೇ ವಾಸ್ತವ ಪ್ರಯೋಜನವನ್ನೂ ಒದಗಿಸಿಲ್ಲ. ಈಗಾಗಲೇ ಹೇಳಿದಂತೆ ಇಂಗ್ಲಿಶ್ ಸಮಾಜದ ಗಣ್ಯರ ಸ್ಥಾನವೇನೆಂದು ಚರ್ಚಿಸುವ ಅಗತ್ಯವಿದೆ. ಶಿಕ್ಷಣ ಮಾರ್ಧಮವನ್ನು ಕುರಿತ ಚರ್ಚೆಯು ನಿರಂತರವಾಗಿ ಮುಂದುವರಿಯುತ್ತಿರುವುದೇಕೆ ಎಂದು ತಿಳಿಯಪಡಿಸಲು ವಸಾಹತು ಅವಧಿಯಲ್ಲಿ ಇಂಗ್ಲಿಶ್ ಭಾಷೆಯು ಶಿಕ್ಷಣ ಕ್ಷೇತ್ರದಲ್ಲಿ ಹೊಂದಿದ್ದಂತಹ ರೂಪರೇಖೆಗಳನ್ನು ಚಾರಿತ್ರಿಕ ದೃಷ್ಟಿಯಿಂದ ಮುಂದೆ ವಿವರಿಸಲಾಗುತ್ತದೆ.

### ಚಾರಿತ್ರಿಕ ಸ್ನಿಯೇಶ

ಶೈಕ್ಷಣ ಮಾದ್ಯಮವಾಗಿ ಇಂಗ್ಲಿಶ್ ಭಾಷೆಯ ಸಾಫನ್‌ವೇನೆಂಬುದನ್ನು ಕುರಿತ ಸಾರ್ವಜನಿಕ ಚರ್ಚೆಯು ಭಾರತದಲ್ಲಿ ವಸಹಾತು ಆಡಲಿತಾವಧಿಯಲ್ಲಿಯೇ ನಡೆಯುತ್ತಿತ್ತು (ಕ್ಷೋಷ್ಟೊಂಡಿಯಾ ಕಂಪನಿಯ ಬಂಗಾಳದಲ್ಲಿ ಹೊಫ್‌ಲ್ ರಾಜ್ಯವನ್ನು ಸೋಲಿಸಿದ 1757ರಿಂದ) ಎಂದರೆ ಪ್ರಾರಂಭದ ಅವಧಿಯಲ್ಲಿ ವಸಹಾತು ಸರ್ಕಾರವು ಶೈಕ್ಷಣ ಅಥವಾ ಯಾವುದೇ ಇತರ ಸಾಮಾಜಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ತನಗೆ ಸೇರಿದ್ದಂದು ಪರಿಗಣಿಸಿರಲಿಲ್ಲ. 1831ರಲ್ಲಿ ಬ್ರಿಟಿಷ್ ಚಕ್ರವರ್ತಿಯ (the Crown) ಕ್ಷೋಷ್ಟೊಂಡಿಯಾ ಕಂಪನಿಯ ಸನ್ವದನ್ನೂ (Charter) ನವೀಕರಿಸುವವರೆಗೂ ಅದು ತನ್ನ ಶೈಕ್ಷಣಿಕ ಹೊಣೆಯನ್ನು ಗುರುತಿಸಿಕೊಂಡಿರಲಿಲ್ಲ. ಶೈಕ್ಷಣ ಕ್ಷೇತ್ರದಲ್ಲಿ ಕಂಪನಿಯ ನಿರ್ವಹಿಸುತ್ತಿದ್ದ ಪ್ರಾತ್ಯದಲ್ಲಿ ಬದಲಾವಣೆಯನ್ನು ಉಂಟುಮಾಡಬೇಕೆಂಬುದರ ಬಗೆಗಿನ ಪರಿಗಣನೆಗಳು ಕ್ರೈಸ್ತಮತ ಪ್ರಸಾರದ ಹಂಬಲದಿಂದ ಪ್ರೇರಿತವಾಗಿದ್ದವು ಎಂದರೆ (ಕ್ಷಾಬಗ್ಗೆ ಬ್ರಿಟಿಷ್ ಸಚಿವ ಸಂಪುಟವು ತೆಗೆದುಕೊಂಡ ನಿರ್ಣಯದಲ್ಲಿ ಸೂಚಿಸಲಾದಂತೆ) ಸ್ಥಳೀಯರಿಗೆ “ಉಪಯುಕ್ತ ಜಾಳನ್ ನೀಡುವುದು ಮತ್ತು .. ಧಾರ್ಮಿಕ ಹಾಗೂ ಸ್ನೇತಿಕ ಸುಧಾರಣೆ ಮಾಡುವುದು” ಕಂಪನಿಯ ತನ್ನ ಶೈಕ್ಷಣಿಕ ಧೋರಣೆಯನ್ನು ಬದಲಾಯಿಸುವುದರ ಮುಖ್ಯ ಉದ್ದೇಶವಾಗಿತ್ತು. ಇದು ರಾಜಕೀಯ ಉದ್ದೇಶದಿಂದ ಕೂಡಿತ್ತು ಎಂದರೆ (ಮೆಕಾಲೆಯ ಸಂಕ್ಷಿಪ್ತ ವರದಿಯಲ್ಲಿ ಹೇಳಲಾದಂತೆ) ಸ್ಥಳೀಯ ಜನರನ್ನು “ಹಿಂದೂಗಳಿಗಂತಹ ಜ್ಞಾನ ಬ್ರಿಷಿಪರನಾಗಿ” ಮಾಡುವುದಾಗಿತ್ತು (ಮುಂದೆ ವಿವರಿಸಲಾಗುತ್ತದೆ. ಅಣ್ಣಾಮಲ್ಲೇ 2001, ಪು.91–93). ಕ್ರೈಸ್ತಮತ ಪ್ರಸಾರ ಮತ್ತು ರಾಜಕೀಯ ಉದ್ದೇಶಗಳ ನಡುವೆ ಪರಸ್ಪರ ಸಂಬಂಧವಿತ್ತು. ವಾಸ್ತವವಾಗಿ ಹೇಳುವುದಾದರೆ ಇವೆರಡೂ ಉದ್ದೇಶಗಳು ಪರಸ್ಪರ ಒಂದರ ಮೇಲೆ ಇನ್ನೊಂದರಂತೆ, ಪ್ರಭಾವ ಬೀರುತ್ತಿದ್ದವು. ಒಟ್ಟನಲ್ಲಿ ಭಾರತೀಯರ ಮೇಲೆ ನಿಯಂತ್ರಣಾವಿರಿಸಿಕೊಳ್ಳುವುದೇ ಕಂಪನಿಯ ಉದ್ದೇಶವಾಗಿತ್ತು. ಹೀಗೆ ನೀಡಲಾಗುವ “ಉಪಯುಕ್ತ ಜಾಳನ್”ಕ್ಕೆ ವ್ಯಾಜಾನ್ವಿಕ ಐರೋಪ್ಯ ಜಾಳನವೆಂಬ ಪರಿಭಾಷೆ ನೀಡಲಾಗಿತ್ತು. ಇದನ್ನು “ಜಾಳನೋದಯ”ದಿಂದ (Enlightenment) ಉಂಟಾಗುವ ನಿಜವಾದ ಅರಿವೆಂದು ಪರಿಗಣಿಸಲಾಗಿತ್ತು. ಕ್ರೈಸ್ತದೇವತಾಶಾಸ್ತ್ರವು (Christian theology) ಅನುಗ್ರಹಿಸುವ “ಐರೋಪ್ಯ ವರ್ಷಾಲ್ಯಾಗಳನ್ನು, ವಿಶ್ವದೃಷ್ಟಿಕೋನವನ್ನು” ಹೊಂದುವುದೇ “ಸ್ನೇತಿಕ ಸುಧಾರಣೆ”ಯೇನಿಸಿತು. ಆರ್ಥಿಕ ಮತ್ತು ರಾಜಕೀಯ ವಲಯಗಳಿಗೆ ಹಾನಿಯುಂಟಾಗದಂತೆ, ಕಡಿಮೆ ವೆಚ್ಚದಲ್ಲಿ “ಉಪಯುಕ್ತ ಜಾಳನ್” ಹಾಗೂ “ಸ್ನೇತಿಕ ಸುಧಾರಣೆ”–ಇವೆರಡಕ್ಕೂ ಸಾಧಕಾಗುವ ಶೈಕ್ಷಣವನ್ನು ನೀಡಲು ಯಾವ ಭಾಷೆಯನ್ನು ಮಾಡುವುದಾಗಿ ಬಳಸಬೇಕೆಂಬುದೇ ಪ್ರಮುಖ ಚರ್ಚೆ ವಿಷಯವಾಗಿತ್ತು.

ಇವೆರಡೂ ಉದ್ದೇಶಗಳನ್ನು ಸಾಧಿಸುವ ಹಾಗೂ ಇಪ್ರಗಳನ್ನು ಸಾಧ್ಯವಾದಷ್ಟು ಅಧಿಕ ಸಂಖ್ಯೆಯ ಜನರು ಒಮ್ಮೆವಂತೆ ಮಾಡುವ ಮಾಗೋರ್ಡಾವಾಯಕ್ಕೆ ಸಂಬಂಧಿಸಿದಂತೆ, ಭಾವನಾತ್ಮಕ ಮತ್ತು ಪ್ರಾಯೋಗಿಕ ಆಧಾರಗಳ ಮೇಲೆ, ಬ್ರಿಟಿಷರು ಹಾಗೂ ಭಾರತದ ಸಾಮಾಜಿಕ ಮುಖಿಂಡರು ಕೆಲವು ಅಭಿಪ್ರಾಯಗಳನ್ನು ಹೊಂದಿದ್ದರು. ಮೇಲ್ವಿಚ್ ಕ್ಕೆ ಸೇರಿದ್ದ ಭಾರತೀಯರನ್ನು ಆಯ್ದು ಮಾಡಿಕೊಂಡು ಸರ್ಕಾರದ ನೇರವಿನಿಂದ ಅವರಿಗೆ ಇಂಗ್ಲಿಷ್ ಮಾರ್ಧಮದಲ್ಲಿ ಶಿಕ್ಷಣ ನೀಡುವುದು ಅವರ ಮೊದಲನೆಯ ಒಲವಾಗಿತ್ತು. ಹೀಗೆ ಶಿಕ್ಷಣ ಪಡೆದವರು ಮುಂದೆ ಅಧ್ಯಾಪಕರಾಗಿ ಖಾಸಗಿ (non-governmental) ಶಾಲೆಗಳಲ್ಲಿ, ದೇಶಭಾಷೆಗಳ ಮಾರ್ಧಮದಲ್ಲಿ, ಐರೋಪ್ಯ ಜಾಫ್ನವನ್ನು ಮೌಲ್ಯಗಳನ್ನು ಪರಿಚಯಿಸಿಕೊಡಬಹುದು ಎಂಬುದು ಇವರ ಒಟ್ಟಾರೆ ಅಭಿಪ್ರಾಯವಾಗಿತ್ತು. ಇದು “ಇಂಗ್ಲಿಷ್ ತಜ್ಞರ ಒಲವು” (Angliest position) ಎನಿಸಿತ್ತು. ಇದರಿಂದ ಇಂಗ್ಲಿಷ್ ಶಿಕ್ಷಣ ಪ್ರಸಾರಕ್ಕಾಗಿ ಸರ್ಕಾರ ಮಾಡುವ ವೆಚ್ಚ ಕಡಿಮೆಯಾಗುತ್ತದೆಂದೂ ಸರ್ಕಾರಿ ಉದ್ದೇಶಗಳನ್ನು ಮುಡುಕುವವರ ಸಂಖ್ಯೆಯನ್ನು ಇದು ಮಿತಿಗೆ ಒಳಪಡಿಸುತ್ತದೆಂದೂ ವಾದಿಸಲಾಗಿತ್ತು. ಅಲ್ಲದೆ, ಸರ್ಕಾರಿ ಉದ್ದೇಶಗಳನ್ನು ಗಳಿಸಲು ಸಾಧ್ಯವಾಗದವರಿಗೆ ಉಂಟಾಗುವ ನಿರಾಶೆಯಿಂದ ಉದ್ದೇಶಿಸುವ ಅಶಾಂತಿಯನ್ನು ತಡೆಯುವುದು ಇದರಿಂದ ಸಾಧ್ಯವೆಂಬುದು ಇಂಗ್ಲಿಷ್ ತಜ್ಞರ ಒಟ್ಟಾರೆ ನಿಲುವಾಗಿತ್ತು. ಸಾಂಪ್ರದಾಯಿಕ ಶಿಕ್ಷಣದ ಮೇಲೆ ನಿಯಂತ್ರಣ ಹೊಂದಿರುವ ವಿದ್ವಾಂಸರು ಒಳಸುತ್ತಿದ್ದ ಪ್ರಾಚೀನ ಭಾರತೀಯರ ಭಾಷೆಗಳಿಗೆ, ಮುಖ್ಯವಾಗಿ ಸಂಸ್ಕೃತ ಮತ್ತು ಪಷ್ಟಿಯನ್ ಭಾಷೆಗಳಿಗೆ, ಇಂಗ್ಲಿಷ್ ಪರ್ಯಾಂಥಗಳನ್ನು ಭಾಷಾಂತರಿಸುವ ಮೂಲಕ, ಐರೋಪ್ಯ ಜಾಫ್ನ ಹಾಗೂ ಮೌಲ್ಯಗಳನ್ನು ಜನಸಾಮಾನ್ಯರಿಗೆ ವರ್ಗಾಯಿಸಬಹುದೆಂಬುದು ಎರಡನೆಯ ಗುಂಪಿನವರ ಅಭಿಪ್ರಾಯವಾಗಿತ್ತು. ಭಾರತದ ಶಾಸ್ತ್ರೀಯ ಭಾಷೆಗಳ ಮಾರ್ಧಮದಲ್ಲಿ ಹೊಸ ಜಾಫ್ನ ಹಾಗೂ ಮೌಲ್ಯಗಳ ಪರಿಚಯವನ್ನು ಮಾಡಿಕೊಂಡವರು ಅಪುಗಳನ್ನು ದೇಶಭಾಷೆಗಳ ಮೂಲಕ ಜನಸಮುದಾಯಕ್ಕೆ ವರ್ಗಾಯಿಸಬಹುದು ಎಂಬುದು ಇವರ ಒಟ್ಟಾರೆ ಅಭಿಪ್ರಾಯವಾಗಿತ್ತು. ಇದು “ಪೌರಸ್ತ್ಯ ಒಲವು” (Orientalist position) ಎನಿಸಿತ್ತು. ಹೀಗೆ ಮಾಡುವ ಮೂಲಕ ಸಾಂಪ್ರದಾಯಿಕ ಜಾಫ್ನವನ್ನು ಹೊಂದಿರುವ ಗಣರೂಪಾದಿಗೆ ಸಂಪರ್ಕವನ್ನು ಇರಿಸಿಕೊಳ್ಳಲು ಸಾಧ್ಯ. ಅಲ್ಲದೆ ಸದ್ಯದ ಶೈಕ್ಷಣಿಕ ವಲಯಗಳಲ್ಲಿ ಕಂಡುಬರುತ್ತಿರುವ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆಯೂ ಇಲ್ಲ ಎಂದೂ ನಂಬಲಾಗಿತ್ತು. ಜನಸಮುದಾಯಕ್ಕೆ ಐರೋಪ್ಯ ಜಾಫ್ನ ಹಾಗೂ ಮೌಲ್ಯಗಳನ್ನು ಪರಿಚಯಿಸುವ “ಅಧೋಮುಖಿ ಶೋಧನೆ” ಎಂಬ (Downward filtration) ಸಿದ್ಧಾಂತವನ್ನು ಇವೆರಡೂ ಒಲವುಗಳು ಆಧರಿಸಿ. ಇಪ್ರಗಳ ನಡುವಿರುವ ವೃತ್ತಾಸ್ತಗಳು ಅಲ್ಪಸ್ವಾಪ್ತ ಮಾತ್ರ ಸರ್ಕಾರಕ್ಕೆ ಎಪ್ಪು ಖಚಾದರೂ

ಸರಿಯೇ, ಅದನ್ನು ಪರಿಗಳಿಸದೆ, ಭಾರತೀಯ ಭಾಷೆಗಳ ಮಾರ್ಧಮದಲ್ಲಿಯೇ ಐರೋಪ್ಯ ಜಾನ್ ಹಾಗೂ ಮೊಲ್ಯಗಳನ್ನು ಜನಸಮುದಾಯಕ್ಕೆ ನೇರವಾಗಿ ಕಲಿಸಬೇಕೆಂಬುದು ಮೂರನೆಯ ಗುಂಪಿನವರ ಅಭಿಪ್ರಾಯವಾಗಿತ್ತು.

ಸಾರ್ವಜನಿಕ ಶೈಕ್ಷಣ ಸಮಿತಿಯ ಅಧ್ಯಕ್ಷರಾಗಿದ್ದ ಗವನರ್ ಜನರಲ್ ವಿಲಿಯಂ ಬೆಂಟಿಂಕ್ ಅವರು, ಧಾರುಸ್ ಮೆಕಾಲೆಯ ಸಂಕ್ಷಿಪ್ತ ವರದಿಯನ್ನು ಆಧಿರಿಸಿ, ಇಂಗ್ಲಿಶ್ ಭಾಷಾ ಶೈಕ್ಷಣಕ್ಕೆ ಮಾತ್ರ ಸರ್ಕಾರದ ಹಣವನ್ನು ವೆಚ್ಚ ಮಾಡತಕ್ಕದ್ದು ಎಂಬ ನಿರ್ಣಯವನ್ನು ಮಾಡಿದಾಗ, ಮೊದಲನೆಯ ಎಂದರೆ ಇಂಗ್ಲಿಶ್ ತಜ್ಞರ ಒಲವೇ ಜಯಗಳಿಸಿತು. (ವಿಶೇಷವಾಗಿ ನೈತಿಕ ಮೊಲ್ಯಗಳು ಹಾಗೂ ಅವುಗಳನ್ನು ಸುಧಾರಿಸುವ ಮಾರ್ಗೋಪಾಯಗಳಿಗೆ ಸಂಬಂಧಿಸಿದರೆ “ಗ್ರೇಟ್ ಬ್ರಿಟನ್‌ನ ವಿಷಯಕ್ಕೆ ಪ್ರಜಾಸಮುದಾಯದ ಇಂಗ್ಲೀಷ್ ಭಾಷೆಯ ಸಾಫ್ತನದ ಬಗೆನ ಅವಲೋಕನಗಳು” ಎಂಬ ಹೆಸರಿನಲ್ಲಿ 1792ರಲ್ಲಿ ಪ್ರಕಟವಾಗಿದ್ದ ಭಾರತವನ್ನು ಕುರಿತು ತಮ್ಮ ಮಹಾಪ್ರಭಿಂಧದಲ್ಲಿ ಚಾಲ್ನ್ ಗ್ರಾಂಟ್ ಅವರು ವ್ಯಕ್ತಪಡಿಸಿದ ಅಭಿಪೂರ್ಯದಂತೆ “ದೂರೆಗಳೊಂದಿಗೆ ಪ್ರಜೆಗಳನ್ನು ಸಮೀಕರಿಸುವ ಸುಸ್ಥಷ್ಟ ವಿಧಾನವಾಗಿ” ಇಂಗ್ಲಿಶ್ ಭಾಷೆಯ ನೇರವು ಪಡೆಯುವುದು ಅಗತ್ಯವನಿಸಿತು. ವಸಾಹತು ಸರ್ಕಾರದ ಶೈಕ್ಷಣಿಕ ಧೋರಣೆಯ ಮೇಲೆ ಈ ಸಿದ್ಧಾಂತವು ಚಿರಂತನ ಶ್ರಫಾವವನ್ನು ಬೀರಿತು (ಅಣ್ಣಮಲ್ಲೀ, 2001, ಪು.91,96). ಶೈಕ್ಷಣ ಮಾರ್ಧಮ ಹಾಗೂ ಶೈಕ್ಷಣ ವಿಷಯಗಳು ಜನರ ಮನಸ್ಸನ್ನು ನಿಯಂತ್ರಿಸುವ ಮತ್ತು ಅವರು ಬ್ರಿಟಿಷರ ಪರ್ವನೆಗಳನ್ನು ಮೈಗೂಡಿಸಿಕೊಳ್ಳವಂತೆ ಮಾಡುವ ಸಾಧನಗಳಾಗಿ ಪರಿಣಮಿಸಿತು.

### ಆಧ್ಯಾತ್ಮಿಕ ಸನ್ನಿಹಿತ

1833ರಲ್ಲಿ ನವೀಕರಣಗೊಂಡ ಈಸ್ಟ್ ಇಂಡಿಯಾ ಕಂಪನಿಯ ಸನ್ನಿದಿನ ಪ್ರಕಾರ, ಇಂಗ್ಲಿಶ್ ಭಾಷಾಶಿಕ್ಷಣಕ್ಕೆ ಅಪಾರ ಆಧ್ಯಾತ್ಮಿಕ ನೇರವು ಲಭ್ಯವಾಯಿತು. ಭಾರತದ ಆಳ್ಳಕೆ ನಡೆಸಲು ಅಗತ್ಯವಾದ ಆಡಳಿತ ಸಂಬಂಧಿ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದಿಂದ, ವಸಾಹತು ಸರ್ಕಾರದ ನಾಗರಿಕ ಸೇವೆಗಳಿಗೆ ಭಾರತೀಯ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಅವಕಾಶ ಒದಗಿಬಂತು. ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಕನಿಷ್ಠ ವಿದ್ಯಾರ್ಥಿಯಾಗಿ ಇಂಗ್ಲಿಶ್ ಭಾಷಾ ಪರಿಣಾಮಿಯ ನಿರ್ದಿಷ್ಟ ಮಟ್ಟಪೂರ್ವಂದನ್ನು (degree) ನಿಗದಿಪಡಿಸಿತು. ಈ ವೃತ್ತಿಪರ ದಜ್ರೆಯನ್ನು ಗಳಿಸುವ ಪರಿಣಾಮಕಾರಿ ವಿಧಾನವಾಗಿ, ಇಂಗ್ಲಿಶ್ ಭಾಷಾ ಮಾರ್ಧಮದಲ್ಲಿಯೇ ಭಾರತೀಯರಿಗೆ ಶೈಕ್ಷಣ ನೀಡಬೇಕೆಂದು ತೀರ್ಮಾನಿಸಲಾಯಿತು. ಎರಡು ವರ್ಷಗಳ ಅನಂತರ, ಸರ್ಕಾರದ ಈ ಅಗತ್ಯವನ್ನು ಮೂರ್ಕೆಸಲು ಇಂಗ್ಲಿಶ್

ಭಾಷಾ ಮಾರ್ಧಮದಲ್ಲಿಯೇ ಶಿಕ್ಷಣ ನೀಡಬೇಕೆಂಬ ಇಂಗ್ಲಿಷ್ ತಜ್ಞರ ಧೋರಣೆ ಕಾರ್ಯರೂಪಕ್ಕೆ ಬಂದಿತು. ಸರ್ಕಾರಿ ಕಚೇರಿಗಳು ಮತ್ತು ಇತರ ಹೊಸ ಉದ್ದಮಗಳಲ್ಲಿನ ಗುಮಾಸ್ತರ ಹುದ್ದೆಗಳು ಹಾಗೂ ಇಂಗ್ಲಿಷ್ ಭಾಷಾ ಮಾರ್ಧಮದಲ್ಲಿ ಶಿಕ್ಷಣ ಪಡೆದ ನ್ಯಾಯಾಂಗ, ವ್ಯವಹಾರಿಕೆಯ, ಅಕೌಂಟಿನ್ ಮತ್ತು ಶಿಕ್ಷಣ ಕ್ಷೇತ್ರಗಳೇ ಮುಂತಾದುವಕ್ಕೆ ಅಗತ್ಯವಾಗಿರುವ ಅಧಿಕಾರಿಗಳ ಹುದ್ದೆಗಳನ್ನು ಭಾರತದ ನಗರಗಳ ವಿದ್ಯಾವಂತರೂ ಪಡೆಯುವಂತಾಯಿತು. ಈ ಗಣ್ಯ ಭಾರತೀಯರು ಆಡಳಿತಾಧಿಕಾರಿಗಳ ಜೊತೆಗೂಡಿ ಸರ್ಕಾರದ ಒಂದು ಭಾಗವಾಗುವಂತಾಯಿತು. ಹೀಗೆ ವಿದೇಶೀ ಆಡಳಿತಾಧಿಕಾರಿಗಳು ಮತ್ತು ಭಾರತದ ಸುಶಿಕ್ಷಿತ ಸಾರ್ವಜನಿಕರ ನಡುವೆ ಸುಮಧುರ ಸಂಬಂಧ ಬೆಳೆಯತೋಡಿತು. ಆಡಳಿತ, ಆರ್ಥಿಕ ಮತ್ತು ಇನ್ನಿತರ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಭಾರತೀಯರಿಗೆ ಪ್ರವೇಶ ಲಭಿಸಿತು. ಹೀಗೆ ಇಂಗ್ಲಿಷ್ ಮಾರ್ಧಮದಲ್ಲಿ ಶಿಕ್ಷಣ ಪಡೆದವರಿಗೆ ಉನ್ನತ ಸಾಫ್ನಮಾನಗಳು ಸಿಗುವುದು ಈವರೆಗೂ ಮುಂದುವರಿದುಕೊಂಡು ಬಂದಿದೆ. ಇದೇ ರೀತಿಯಲ್ಲಿ ಇಂಗ್ಲಿಷ್ ಬಲ್ಲ ಸುಶಿಕ್ಷಿತ ಗಣ್ಯರ ಮುಖಾಂತರ ಐರೋಪ್ಯ ಜಾಹಾನ ಹಾಗೂ ಮೌಲ್ಯಗಳ ಪ್ರಸಾರವಾಗಿ ಜನಸಮುದಾಯಕ್ಕೆ ಇವುಗಳ ವರ್ಗಾವಣೆಯಾಗಿದೆ. “ಐರೋಪ್ಯ ಜಾಹಾನ ಮತ್ತು ಮೌಲ್ಯ”ಗಳನ್ನು ಈಗ “ವೈಚಾರಿಕ ಅರಿವು” ಹಾಗೂ “ಆಧುನಿಕ ಮೌಲ್ಯಗಳು” ಎಂದು ಭಾವಿಸಲಾಗಿದ್ದರೂ ವಸಾಹತು ಆಡಳಿತಾವಧಿ ಕೊನೆಗೊಂಡ ನಂತರ ಕೂಡ ಇಂಗ್ಲಿಷ್ ಭಾಷಾಪ್ರಭುತ್ವವನ್ನು ಹೊಂದಿದ ಗಣ್ಯರೇ ಎಲ್ಲ ಕ್ಷೇತ್ರಗಳಲ್ಲಿ ಮುಂಚೊಣಿಯಲ್ಲಿದ್ದರು.

ಆದಾಗ್ಯೂ ವಾಸ್ತವವಾಗಿ ಇಂಗ್ಲಿಷ್ ವಿದ್ಯಾಭ್ಯಾಸ ಪಡೆಯುವ ಮೇಲ್ಬಾಳಿಗಳ ಭಾರತೀಯರು ವಸಾಹತು ಆಡಳಿತಾವಧಿಯಲ್ಲಿ ನೈತಿಕ ಮೌಲ್ಯಗಳನ್ನು ತೋರೆದು ಭೌತಿಕ ಕಲ್ಯಾಣಕ್ಕೇ (material wellbeing) ಸಹಕಾರಿಯಾಗುವಂತಹ ಜಾಹಾನದ ಸಂಪಾದನೆಯಲ್ಲಿ ಆಸಕ್ತಿ ಹೊಂದಿದ್ದಾರೆಂಬುದನ್ನು ಗಮನಿಸಬೇಕು. ಪರ್ಕೆಮುದಲ್ಲಿ ಯಾವುದೇ ನೈತಿಕ ಉದ್ದೇಶವನ್ನು ನಿರೂಪಿಸಿದರೂ ಆರ್ಥಿಕ ಅಭಿವೃದ್ಧಿಯೇ ಶಿಕ್ಷಣ ಪಡೆಯುವುದರ ಮುಖ್ಯದ್ದೇಶವೆಂಬುದು ಜನಸಾಮಾನ್ಯರ ಭಾವನೆಯಾಗಿದೆ ಅಲ್ಲದೆ, ಇಂಗ್ಲಿಷ್ ಶಿಕ್ಷಣವು ರಾಜಕೀಯ ಜಾಗ್ರತ್ತಿ ಮತ್ತು ರಾಷ್ಟ್ರೀಯ ಭಾವನೆಗಳಿಗೆ ತನ್ನ ಕೊಡುಗೆಯನ್ನು ನೀಡಿದೆ; ದೇಶದ ವಿವಿಧ ಭಾಗಗಳಲ್ಲಿರುವ ಸುಶಿಕ್ಷಿತರ ನಡುವಳಿ ರಾಜಕೀಯ ಸಂಬಂಧಗಳು ಸುಗಮವಾಗಿ ಬೆಳೆಯುವ ಅವಕಾಶವನ್ನು ಒದಗಿಸಿಕೊಟ್ಟಿದೆ. ಸ್ಥಳೀಯರು ಭಾವನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವಂತೆ ಹಾಗೂ ವಸಾಹತು ಸರ್ಕಾರದ ಯುಕ್ತ ಕಾನೂನುಗಳನ್ನು ಒಪ್ಪಿಕೊಳ್ಳುವಂತೆ ಮಾಡುವ ಉದ್ದೇಶಕ್ಕೆ ಈ ಆರ್ಥಿಕ ಹಾಗೂ ರಾಜಕೀಯ ಪರಿಣಾಮಗಳು

ವಿರುದ್ಧವಾಗಿದ್ದರೂ, ಸರ್ಕಾರದ ಆಡಳಿತದಲ್ಲಿ ಸ್ಥಳೀಯರನ್ನು ಸೇರಿಸಿಕೊಳ್ಳುವ ದೃಷ್ಟಿಯಿಂದ “ಬರೋಪ್ಯ ಜಾನ್ಸನೋದಯ”ವು (European enlightenment) ಸಫಲವಾಗಿದೆ. ಸರ್ಕಾರದಲ್ಲಿ ಮತ್ತು ವೃತ್ತಿಸಂಬಂಧಿ (Professional) ಕ್ಷೇತ್ರಗಳಲ್ಲಿ ಸ್ಥಳೀಯ ವಿದ್ಯಾವಂತರಿಗೆ ಪ್ರದೇಶ ಕಲ್ಪಿಸಿಕೊಟ್ಟರುವದಷ್ಟೇ ಅಲ್ಲದೆ, ಇಂಗ್ಲಿಶ್ ಶಿಕ್ಷಣವು 1857ರ ನಂತರ ಭಾರತದ ಮೊತ್ತಮೊದಲ ಮೂರು ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಂಡಾಗ, ಅಲ್ಲಿ ಅವರಿಗೆ ಪ್ರವೇಶಾವಕಾಶವನ್ನು ಒದಗಿಸಿದೆ. ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು ಇಂಗ್ಲಿಶ್ ಭಾಷಾ ಪರಿಣಿತಿಯು ಅಗತ್ಯವಂಬ ಷರ್ಕಿನಿಂದಾಗಿ ಶಾಲೆಗಳಲ್ಲಿ ಇಂಗ್ಲಿಶ್ ಮಾಧ್ಯಮದಲ್ಲಿ ಕಲಿಸಬೇಕೆಂದು ಜನರೂ ಒತ್ತಾಯಿಸತ್ತೊಡಗಿದರು. ಜನಸಮುದಾಯದಲ್ಲಿ ಇಂಗ್ಲಿಶ್ ಜಾನ್ ಮತ್ತು ಮಾಲ್ಯಗಳನ್ನು ಪ್ರಸಾರ ಮಾಡುವ ಮೂಲ ಧೋರಣೆಗೆ ಪ್ರತಿಯಾಗಿ, ಇಂಗ್ಲಿಶ್ ಭಾಷೆಯನ್ನಷ್ಟೇ ಕಲಿಸುವ ರೂಢಿ ಪ್ರಾರಂಭವಾಯಿತು. ಹೀಗೆ ಇಂಗ್ಲಿಶ್ ಭಾಷೆಯ ಫಾಸತೆ ಕೆಲಮಟ್ಟಿಗೆ ಕೆಳದರ್ಜೆಗೆ ಇಳಿಯಿತು.

ತ್ರೈಸ್ತಮತ ಪ್ರಚಾರಕರು ಇಂಗ್ಲಿಶ್ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಶಾಲೆಗಳನ್ನು ಅಧಿಕ ಸಂಖ್ಯೆಯಲ್ಲಿ ಸ್ಥಾಪಿಸತ್ತೊಡಗಿದರು. ಜನಸಮುದಾಯದ ‘ನೃತೀಕ ಸುಧಾರಣೆ’ಯೇ ಅವರ ಪ್ರಮುಖ ಉದ್ದೇಶವಾಗಿತ್ತು.<sup>3</sup> ಜನರಿಗೆ ಸುಧಾರಣೆಗಳನ್ನು (Gospel) ನೇರವಾಗಿ ಮತ್ತು ಆತ್ಮೀಯ ಶೈಲಿಯಲ್ಲಿ ಪರಿಚಯಿಸಿಕೊಡುವ ಉದ್ದೇಶದಿಂದ ಈ ಶಾಲೆಗಳು ದೇಶ ಭಾಷೆಗಳ ಮಾಧ್ಯಮದಲ್ಲಿ ಶಿಕ್ಷಣ ನೀಡತ್ತೊಡಗಿದವು. ಆದರೆ ಸಾಮಾನ್ಯರ ಮೇಲೆ ಪ್ರಭಾವ ಬೀರಬಲ್ಲ ಮೇಲ್ಲಾತಿಗಳ ವಿದ್ಯಾರ್ಥಿಗಳನ್ನು ಸೆಳೆಯಲು ತಾವು ಇಂಗ್ಲಿಶ್ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂದು ಶಾಲಾಧಿಕಾರಿಗಳು ಕ್ರಮೇಣ ಭಾವಿಸತ್ತೊಡಗಿದರು. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದ ಧೋರಣೆಯಲ್ಲಾದ ಈ ಬದಲಾವಣೆ ಎಷ್ಟರ ಮಟ್ಟಿಗೆ ಸಫಲವಾಯಿತೆಂದರೆ, ತ್ರೈಸ್ತಮತ ಪ್ರಚಾರಕರು ಸ್ಥಾಪಿಸಿದ್ದ ಕಾನ್ಸೆಂಟ್ರುಗಳೂ, ಅವಗಳನ್ನು ತ್ರೈಸ್ತಮತ ಪ್ರಚಾರಕರೇ ನಡೆಸುತ್ತಿರಲಿ ಅಥವಾ ಖಾಸಗಿ ಸಂಘ ಸಂಸ್ಥೆಗಳೇ ನಡೆಸುತ್ತಿರಲಿ, ಇಂಗ್ಲಿಶ್ ಭಾಷಾ ಮಾಧ್ಯಮದ ಶಾಲೆಗಳಾಗಿ ಪರಿಣಮಿಸಿದವು. ತ್ರೈಸ್ತಮತ ಪ್ರಚಾರಕರು ಸ್ಥಾಪಿಸಿದ ಶಾಲೆಗಳು ಮತ್ತು ವಸಾಹತು ಸರ್ಕಾರಿ ಶಾಲೆಗಳಿಗೆ ಪರ್ಯಾಯವಾಗಿ ನಡೆಯುತ್ತಿದ್ದ ಎಂದರೆ ಪೌರಮುಖಿಂಡರು ಅಥವಾ ಖಾಸಗಿ ಸಂಘ ಸಂಸ್ಥೆಗಳು ಪ್ರಾರಂಭಿಸಿದ ಶಾಲೆಗಳು ಕೂಡ ಇಂಗ್ಲಿಶ್ ಮಾಧ್ಯಮದಲ್ಲಿ ಶಿಕ್ಷಣ ನೀಡತ್ತೊಡಗಿದವು. ಇಂಗ್ಲಿಶ್ ಭಾಷಾ ಪರಿಣಿತಿಯಿಂದ ಲಭ್ಯವಾಗುವ ಆರ್ಥಿಕ ಪ್ರಯೋಜನಗಳಿಂದ ತಮ್ಮ ಶಾಲೆಯ ವಿದ್ಯಾರ್ಥಿಗಳು ವಂಚಿತರಾಗಕೂಡದೆಂಬುದೇ ಈ ಶಾಲೆಗಳ ಉದ್ದೇಶವಾಗಿತ್ತು. ಈ ರೀತಿಯಲ್ಲಿ

19ನೇಯ ಶತಮಾನದ ಕೊನೆಯ 50 ವರ್ಷಗಳಲ್ಲಿ ದ್ವಿತೀಯ ಹಾಗೂ ತೃತೀಯ ಹಂತಗಳಲ್ಲಿ ಹೆಚ್ಚು ಕಡಿಮೆ ಜಾಗತಿಕ ಶಿಕ್ಷಣ ಮಾರ್ಧಮವೂ ಆಗಿದ್ದ ಇಂಗ್ಲಿಂಗ್ ಭಾಷೆಯು ಮುಂದೆ 150 ವರ್ಷಗಳಿಗಂತಹ ಹೆಚ್ಚು ಕಾಲ ತನ್ನ ಪ್ರತಿಷ್ಠಿತ ಸಾಫನ್‌ನ್ನು ಭದ್ರವಾಗಿ ಉಳಿಸಿಕೊಂಡು ಬಂದಿದೆ.

**ವಸಾಹತು ಆಡಳಿತಾವಧಿಯಲ್ಲಿ ಭಾಷಾ ಮಾರ್ಧಮದಲ್ಲಾದ ಬದಲಾವಣೆ**

ಇಪ್ಪತ್ತನೇಯ ಶತಮಾನದಲ್ಲಿ ಮಹಾತ್ಮಾ ಗಾಂಧಿಜಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಯಿತು. ಹಿಂದೆ ಅಧಿಕಾರ ಮತ್ತು ಸಂಸತ್ತು ಇವರದರಲ್ಲಿಯೇ ತಮಗೆ ಹೆಚ್ಚಿನ ಪಾಲು ಸಿಗರೆಕೆಂದು ಆಗ್ರಹವಡಿಸುತ್ತಿದ್ದ ಇಂಗ್ಲಿಂಗ್ ಸುಶಿಲಿಕರ ಸ್ಥಳೀಯ ಚಳುವಳಿಯು ರಾಜಕೀಯ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಮನರೂಢನೆಗಳಿಗಾಗಿ ಹೋರಾಡುವ ಜನಸಮುದಾಯದ ರಾಷ್ಟ್ರೀಯ ಹೋರಾಟವಾಗಿ ಪರಿಣಮಿಸಿತು. ಹೋರಾಟದ ಸ್ವರೂಪ ಮತ್ತು ಉದ್ದೇಶಗಳಲ್ಲಾದ ಈ ಬದಲಾವಣೆಯಿಂದಾಗಿ ವಸಾಹತು ಸರ್ಕಾರವು ಭಾರತೀಯರಿಗೂ ರಾಜಕೀಯ ಸುಧಾರಣೆಗಳಲ್ಲಿ ಪಾಲ್ಯಾಳುವ ಅವಕಾಶವನ್ನು ನೀಡಲೇಬೇಕಾಗಿಬಂತು. ಅದು “ದ್ವಿಪ್ರಭಾಷ್ಯ” (diarchy) ಎಂಬ ಹೊಸ ರಾಜಕೀಯ ವ್ಯವಸ್ಥೆಯೊಂದನ್ನು ರೂಪಿಸಿತು. ಈ ವ್ಯವಸ್ಥೆಯಲ್ಲಿ ಸರ್ಕಾರದ ಕಾರ್ಯಾಂಗ ಹಾಗೂ ಶಾಸಕಾಂಗಗಳಿಗೆ ಸಂಬಂಧಿಸಿದ ಅಧಿಕಾರಗಳನ್ನು ಭಾರತದ ಮತ್ತು ಬ್ರಿಟಿಷ್‌ನ ರಾಜಕೀಯ ಪಕ್ಷಗಳು ಹಂಚಿಕೊಂಡು ಚಲಾಯಿಸುತ್ತಿದ್ದವು. ಭಾರತದ ರಾಜಕೀಯ ಪಕ್ಷಗಳಿಗೆ ಶಿಕ್ಷಣ ಇಲಾಖೆಯನ್ನು ನೀಡಲಾಗಿತ್ತು. ಈ ಪಕ್ಷಗಳು ಆಸಕ್ತಿ ವಹಿಸಿದುದರ ಪರಿಣಾಮವಾಗಿ 1921ರಿಂದ ಪ್ರೌಢ ಹಂತಗಳಲ್ಲಿ ಭಾರತದ ಪ್ರಮುಖ ದೇಶ ಭಾಷೆಗಳು ಶಿಕ್ಷಣದ ಪರ್ಯಾಯ ಮಾರ್ಧಮಗಳಾದವು. ಪ್ರೌಢ ಶಿಕ್ಷಣದಲ್ಲಿ ಮಾರ್ಧಮವನ್ನಾಗಿ ಬಳಸಲು ಸಾಧ್ಯವಾಗುವಂತೆ, ಪರ್ಯಾಯಸ್ಥಕಗಳನ್ನು ಪಾರಿಭಾಷಿಕ ಶಬ್ದಗಳನ್ನು ಪ್ರಾಂತೀಕ ಭಾಷೆಗಳಲ್ಲಿಯೇ ರಚಿಸಲಾಯಿತು. 1937ರ ವೇಳೆಗೆ ಮದ್ರಾಸ್ ಪ್ರಾಂತ್ಯದಲ್ಲಿದ್ದ 51%ರಷ್ಟು ಪ್ರೌಢಶಾಲೆಗಳು ಭಾರತೀಯ ಭಾಷೆಗಳ ಮಾರ್ಧಮದಲ್ಲಿ ಶಿಕ್ಷಣ ನೀಡತೋಡಿದ್ದವು. (ನೂರುಲ್ಲಾ ಮತ್ತು ನಾಯರ್, 1951, ಪು.650). ರಾಜಕೀಯ ಸನ್ವಿಷೇಷದಲ್ಲಿ ಬದಲಾವಣೆಯೊಂತಾದಾಗ ಕೂಡ ಎಲ್ಲ ಶಾಲೆಗಳು ಶಿಕ್ಷಣ ಮಾರ್ಧಮವನ್ನಾಗಿ ಭಾರತೀಯ ಭಾಷೆಗಳನ್ನು ಬಳಸಿಕೊಳ್ಳಲಿಲ್ಲ. ಇಂಗ್ಲಿಂಗ್ ಮಾರ್ಧಮದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ಹಾಗೂ ಅರ್ಥಿಕ ಅವಕಾಶಗಳನ್ನು ನೀಡುವ ಉದ್ದೇಶದಿಂದ ಇಂಗ್ಲಿಂಗ್ ಮಾರ್ಧಮವನ್ನು ಮುಂದುವರಿಸಿಕೊಂಡು ಬಂದುದೇ ಇದಕ್ಕೆ ಅಂತಿಕ ಕಾರಣವಾಗಿತ್ತು. ಅಲ್ಲದೆ ಕಾಲೇಜು ಹಂತದಲ್ಲಿ ಇಂಗ್ಲಿಂಗ್ ಭಾಷೆಯೇ ಶಿಕ್ಷಣ ಮಾರ್ಧಮವಾಗಿತ್ತು. ಉದ್ದಮ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಕೂಡ ಇಂಗ್ಲಿಂಗ್

ಭಾಷೆಯು ಬಳಕೆಯಾಗುತ್ತಿತ್ತು. ಸರ್ಕಾರದ ಆಡಳಿತವೂ ತನ್ನ ವ್ಯವಹಾರಗಳಿಗೆ ಇಂಗ್ಲಿಶ್ ಭಾಷೆಯನ್ನೇ ಉಳಿಸಿಕೊಂಡಿತ್ತು.

ವಸಾಹತು ಆಡಳಿತದ ಕೊನೆಯ ಅವಧಿಯಲ್ಲಿ ಶಿಕ್ಷಣ ಮಾರ್ಧಮವು ಇಂಗ್ಲಿಶ್‌ನಿಂದ ಭಾರತೀಯ ಭಾಷೆಗಳಿಗೆ ಆಂತಿಕವಾಗಿ ಬದಲಾವಣೆಗೊಂಡರೂ ಬ್ರಿಟಿಷರ ರಾಜಕೀಯ ಉದ್ದೇಶಗಳು ಹಿಂದಿನಂತಹೆಯೇ ಇದ್ದವು. ಭಾರತೀಯರು ಇಂಗ್ಲಿಶ್ ಮಾರ್ಧಮ ಶಾಲೆಗಳಲ್ಲಿ ಪ್ರವೇಶ ಪಡೆಯುವುದನ್ನು ತನ್ನೂಲಕ ಉನ್ನತ ಸರ್ಕಾರ ಅಧಿಕಾರಿಗಳಾಗುವುದನ್ನು ನಿಯಂತ್ರಿಸುವುದರಿಂದ ಉಂಟಾಗಬಹುದಾದ ಸಾಮಾಜಿಕ ಅಶಾಂತಿಯನ್ನು ತಡೆಯುವುದು, ಏರೋಪ್ಯೂ ಜಾಞ್ಚವನ್ನು ಮತ್ತು ಮೌಲ್ಯಗಳನ್ನು ಜನ-ಸಾಮಾನ್ಯರಿಗೆ ನೀಡಿ ಅವರ ಮನಸ್ಸನ್ನು ವಸಾಹತು ಆಡಳಿತಕ್ಕ ಸಾಮಾಜಿಕ ಒಟ್ಟಿಗೆ ನೀಡುವಂತೆ ಸಜ್ಜಗೊಳಿಸುವುದು ಮೊದಲಾದವೇ ಬ್ರಿಟಿಷರ ರಾಜಕೀಯ ಉದ್ದೇಶಗಳಾಗಿದ್ದವು. ಈ ಉದ್ದೇಶ ಸಾಧನೆಯಲ್ಲಿ ಶಿಕ್ಷಣವೇ-ಅದನ್ನು ಇಂಗ್ಲಿಶ್ ಮಾರ್ಧಮದಲ್ಲಿ ಪಡೆದಿರಲಿ ಅಥವಾ ಭಾರತೀಯ ಭಾಷೆಗಳಲ್ಲಿಯೇ ಪಡೆದಿರಲಿ- ಪ್ರಮುಖ ಪಾತ್ರವನ್ನು ವಹಿಸಿತ್ತು. ಬ್ರಿಟಿಷರ ಈ ಉದ್ದೇಶವು 1854ರಷ್ಟು ಹಿಂದೆಯೇ ಸ್ವಾಷಾಧಿಕಾರಿ ಕಂಡುಬಂದಿತ್ತು. ಆ ವರ್ಷ ಈ ಸ್ವಾಷಾಧಿಕಾರಿ ಕಂಪನಿಯ ನಿಯಂತ್ರಣ ಸಮಿತಿಯ (Board of Control) ಅಧಿಕೃತರಾಗಿದ್ದ ಚಾಲ್ರ್ಫ್ ವುದ್ದ ಅವರು ಬ್ರಿಟಿಷ್ ಚಕ್ರವರ್ತಿಗೆ ಬರೆದ ಪತ್ರದಲ್ಲಿ ಹೀಗೆ ತಿಳಿಸಿದ್ದರು: “ಆದುದರಿಂದ ನಾವು ಇಂಗ್ಲಿಶ್ ಜಾಞ್ಚದ ಪ್ರಸಾರಕ್ಕಾಗಿ ಇಂಗ್ಲಿಶ್ ಮತ್ತು ಇತರ ಭಾರತೀಯ ಭಾಷೆಗಳು-ಇವರದು ಮಾರ್ಧಮಗಳನ್ನು ಬಳಸುವುದರಕ್ತೆ ಗಮನ ಹರಿಸುತ್ತೇವೆ” (ಭಾರತ ಮತ್ತು ಅಗವಾರ್ಲ್, 1997, ಪು.8) ವಾಸ್ತವವಾಗಿ ಹೇಳುವುದಾದರೆ ಹೀಗೆಯೇ ಇತರ ಬ್ರಿಟಿಷ್ ವಸಾಹತು ರಾಷ್ಟ್ರಗಳಲ್ಲಿಯೂ ಇದೇ ಧೋರಣೆಯು ಹೆಚ್ಚು ಕಡಿಮೆ ಚಾಲ್ರ್ಫ್‌ಯಲ್ಲಿತ್ತು. ಉದಾಹರಣೆಗೆ, ಹಾಂಗ್‌ಕಾಂಗಿನಲ್ಲಿ 1902ರಲ್ಲಿ ಹಾಂಗ್‌ಕಾಂಗ್ ಸರ್ಕಾರಕ್ಕೆ ಶಿಕ್ಷಣ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಹೀಗೆ ಹೇಳಲಾಗಿದೆ:

ಚೇನಾದಲ್ಲಿ ಇಂಗ್ಲೀಷ್ ಭಾಷೆಯನ್ನು ಪ್ರಸಾರ ಮಾಡುವುದಕ್ಕೆ ಇರುವ ಅತಿ ಮಹತ್ವದ ಬಗ್ಗೆ ಸಮಿತಿಗೆ ಸಂಪೂರ್ಣ ಅರಿವು ಇದೆ ಆದರೆ ಅಲ್ಲಿ ಇಂಗ್ಲಿಶ್ ಜಾಞ್ಚವನ್ನೂ ಪ್ರಸಾರ ಮಾಡುವುದೂ ಮುಖ್ಯವಾಗಿದೆ. ಸಾಮಾಜಿಕ ಬಗ್ಗೆ ಚೇನೀಯರಲ್ಲಿ ಸದ್ಭಾವನೆ ಮಾಡುವುದನ್ನು ಶಾತ್ರುಪಡಿಸಿಕೊಳ್ಳಲೂ ಇಂಗ್ಲಿಶ್ ಜಾಞ್ಚಪ್ರಸಾರವಷ್ಟೇ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವೂ ಇದೆ.. (ದೇಶ ಭಾಷು ಶಾಲೆಗಳಲ್ಲಿ) ಪ್ರತಿಯೊಂದು ತರಗತಿಯಲ್ಲಿಯೂ ಪಾಶ್ಚಾತ್ಯ ಜಾಞ್ಚವನ್ನು ಕಡ್ಡಾಯವಾಗಿ ನೀಡುವುದು ಅಗತ್ಯ. (ಶಿಕ್ಷಣ ಸಮಿತಿಯ ವರದಿ, ಹಾಂಗ್‌ಕಾಂಗ್ ಸರ್ಕಾರ,

ಶಿಕ್ಷಣ ಮಾರ್ಧಮ : ಭಾರತದಲ್ಲಿ ಇಂಗ್ಲಿಂಗ್ ಭಾಷೆಯ ಸಾಫನಮಾನ

೨೧೫

11ನೇಯ ಏಳಿಲ್ 1902, ಪು.499, 501. ಪೆನ್ನುಕುರ್ ಉದ್ದೃತ 1998, ಪು.115–116)

### ವಸಾಹತು ಕಾಲಾನಂತರದ ಧೋರಣೆ

ವಸಾಹತು ಆಡಳಿತಾವಧಿಯ ಅನಂತರವೂ, ಸರ್ಕಾರದ ಹಿತಾಸಕ್ತಿಗಳ ರಕ್ಷಣೆಯ ದೃಷ್ಟಿಯಿಂದ ಭಾರತದ ಜನಸಮುದಾಯಕ್ಕೆ ಇಂಗ್ಲಿಂಗ್ ಜಾನ್ ಹಾಗೂ ಪರಿಣತಿಗಳನ್ನು ನೀಡಬೇಕೆಂಬ ರಾಜಕೀಯ ಉದ್ದೇಶದಲ್ಲೇನೂ ಬದಲಾವಣೆಯಾಗಲಿಲ್ಲ. ವಿಸ್ತೃತ ಕೇಂದ್ರಿಕೃತ ಪ್ರಭುತ್ವ, ನಗರ–ಕೇಂದ್ರಿತವಾದ ಜೀವಮಿಕ ಆರ್ಥಿಕತೆ<sup>4</sup> ಮತ್ತು ತಾಂತ್ರಿಕವಾಗಿ ಅತ್ಯಾರ್ಥನಿಕವಾದ ಬೃಹತ್ ಸೈನ್ಯದ ಸಾಫ್ಟಪನೆ–ಇವುಗಳಿಗೆ ಅವಶ್ಯಕವಾದ ಜಾನ್ ಹಾಗೂ ನೈಮಣ್ಯತೆಗಳನ್ನು ಶಿಕ್ಷಣದ ಉನ್ನತ ಹಂತಗಳಲ್ಲಿ ಇಂಗ್ಲಿಂಗ್ ಮಾರ್ಧಮದ ಮೂಲಕೇ ಒದಗಿಸಬೇಕೆಂದು ಆಡಳಿತಾಧಿಕಾರಿಗಳು ಭಾವಿಸಿದ್ದರು. ಈ ಜಾನ್ ಮತ್ತು ನೈಮಣ್ಯಗಳು ಎಲ್ಲ ಶಾಲೆ ವಿದ್ಯಾರ್ಥಿಗಳೂ ಲಭ್ಯವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಇಂತಹ ಇಂಗ್ಲಿಂಗ್ ಭಾಷಾ ಪ್ರಚಾರದ ಕಾರ್ಯವಿಧಾನವು ವಸಾಹತು ಸರ್ಕಾರದ “ಅಧೋಮುಖಿ ಶೋಧನೆಗೆ ಸದ್ಯಶವಾಗಿತ್ತು, ಇಂಗ್ಲಿಂಗ್ ಭಾಷೆಯಲ್ಲಿರುವ ಜಾನ್ ಮತ್ತು ನೈಯಂತ್ರಣ ಹೊಂದಿದವರು ಸಮಾಜವನ್ನು ಹತೋಟಿಯಲ್ಲಿದುವುದರಿಂದ ಹಾಗೂ ಅವರು ರಾಷ್ಟ್ರಿಯಮಾರ್ಬಣ ಕಾರ್ಯಕ್ರಮ ಅಗತ್ಯವೆಂಬ ಅಭಿಪ್ರಾಯವಿದ್ದುದರಿಂದ ಸಮಾಜದ ಮೇಲೆ ಯಾವಾಗಲೂ ನಿಯಂತ್ರಣವನ್ನು ಇರಿಸಿಕೊಳ್ಳಲು ಈ ಧೋರಣೆ ನೇರವಾಯಿತು.

ಪ್ರೌಢಶಿಕ್ಷಣದಲ್ಲಿ ಇಂಗ್ಲಿಂಗ್ ಭಾಷೆಯನ್ನು ಮಾರ್ಧಮವನ್ನಾಗಿ ಬಳಸುವ ಧೋರಣೆಯಿಂದಾಗಿ ಶಿಕ್ಷಣದ ಕೆಳಗಿನ ಹಂತಗಳಲ್ಲಿ ಕೂಡ, ಇಂಗ್ಲಿಂಗ್ ಮಾರ್ಧಮದಲ್ಲಿ ಶಿಕ್ಷಣ ಪಡೆಯಬಯಸುವರ ಸಂಖ್ಯೆ ಅಧಿಕವಾಯಿತು. ಬಹುಸಂಖ್ಯೆಯ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಗ್ಲಿಂಗ್ ಮಾರ್ಧಮದ ಶಿಕ್ಷಣವು ಲಭ್ಯವಾಯಿತು. 1990ರಲ್ಲಿ ಒಟ್ಟು 28 ರಾಜ್ಯಗಳಲ್ಲಿ ಮತ್ತು 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 530ಕ್ಕಿಂತ ಹೆಚ್ಚು ಸರ್ಕಾರಗಳ, ಪ್ರಾಥಮಿಕ ಹಾಗೂ ಮಾರ್ಧಮಿಕ ಹಂತಗಳಲ್ಲಿ ಸುಮಾರು 10%ರಷ್ಟು ಕಡಿಮೆ ಸಂಖ್ಯೆಯ ಶಾಲೆಗಳು ಮಾತ್ರ ಇಂಗ್ಲಿಂಗ್ ಮಾರ್ಧಮದ ಶಾಲೆಗಳಾಗಿದ್ದವು. ಆದರೆ ಭಾರತೀಯ ಭಾಷಾ ಮಾರ್ಧಮದ ಶಾಲೆಗಳು ಪ್ರಾಥಮಿಕ ಹಂತದಲ್ಲಿ 91.68%ರಷ್ಟು ಮಾರ್ಧಮಿಕ ಹಂತದಲ್ಲಿ 88.64%ರಷ್ಟು ಇದ್ದವು. (ಎನ್‌ಸಿ‌ಇಆರ್ಟೆ, 1999) ಬಹುತೇಕ ಇಂಗ್ಲಿಂಗ್ ಮಾರ್ಧಮದ ಶಾಲೆಗಳಲ್ಲಿ, ಸಮಾಜದ ಪ್ರಭಾವಶಾಲಿ ಪಂಗಡಗಳಿಗೆ ಸೇರಿದ, ನಗರಗಳ ಮಧ್ಯಮ ಮತ್ತು ಉನ್ನತ ವರ್ಗಗಳ ವಿದ್ಯಾರ್ಥಿಗಳೇ ಹಾಜರಾಗುತ್ತಿದ್ದರೂ ಇಂಗ್ಲಿಂಗ್ ಮಾರ್ಧಮದ ಶಾಲೆಗಳಿಗಿರುವ

ವರ್ಗಾರ್ಥಾರಿತ ಆದ್ಯತೆಯು ಬದಲಾಗುತ್ತಿರುವುದನ್ನು ಗಮನಿಸಬೇಕು. ಅಲ್ಲದೆ ನಗರದ ಜನರೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳನ್ನು ಹೆತ್ತಪರೂ ಇಂಗ್ಲಿಶ್ ಭಾಷಾ ಮಾರ್ಧಮದ ಶಾಲೆಗಳ ಸ್ಥಾಪನೆಗಾಗಿ ಆಗ್ರಹಪಡಿಸತೋಡಿದರು.

ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಕಾಲದಲ್ಲಷ್ಟೇ ಅಲ್ಲದೆ ಸ್ವಾತಂತ್ರ್ಯನಂತರ ಕೂಡ ಶಿಕ್ಷಣ ಮಾರ್ಧಮಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಇನ್ನೊಂದು ರೀತಿಯ ಸನ್ವೇಶ ಕಂಡುಬರುತ್ತಿತ್ತು (ಷಾಹ್, 1968). ವಿಭಿನ್ನ ಸಾಮಾಜಿಕ ಹಿನ್ನೆಲೆಗಳಿಂದ ಬಂದ, ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಪಡೆದ ಹಾಗೂ ಭಾರತೀಯ ಭಾಷೆಗಳನ್ನು ಬಳಸುವುದು ರಾಷ್ಟ್ರೀಯ ಭಾವನೆಯ ಬೆಷ್ಟೆಯೆಂದು ಭಾವಿಸಿದ ಶಿಕ್ಷಣತಜ್ಞರು ಭಾರತೀಯ ಭಾಷೆಗಳೇ ಶಿಕ್ಷಣ ಮಾರ್ಧಮವಾಗಿಕ್ಕಣ್ಣೆಂದು ವಾದಿಸಿದರು. ಈ ವಾದವು ಎಲ್ಲ ರಾಜಕೀಯ ಪಾಠಗಳ ಸಾರ್ವಜನಿಕ ವೇದಿಕೆಯ ಮುಖ್ಯ ಚರ್ಚಾವಿಷಯವಾಯಿತು ಮತ್ತು ಕೇಂದ್ರೀಯ ಹಾಗೂ ರಾಜ್ಯಗಳ ಹಂತದಲ್ಲಿ ಸರ್ಕಾರಗಳು ಒಟ್ಟಕೊಂಡ ಧೋರಣೆಯನಿಸಿತು. ಆದುದರಿಂದ ಸರ್ಕಾರವೇ ನಡೆಸುವ ಅಧಿವಾ ಸರ್ಕಾರದ ಧನಸಹಾಯದಿಂದ ನಡೆಯುವ ಶಾಲೆಗಳು ಭಾರತೀಯ ಭಾಷೆಗಳ ಮಾರ್ಧಮದಲ್ಲಿ ಶಿಕ್ಷಣ ನೀಡತೋಡಿದವು. ಆದರೂ ಇಂಗ್ಲಿಶ್ ಮಾರ್ಧಮದ ಶಿಕ್ಷಣಕ್ಕೆ ಹೆತ್ತಪರು ನೀಡಿದ ಆದ್ಯತೆಯಿಂದಾಗಿ ಕಾನೂನುಸಮೃದ್ಧ ಧೋರಣೆ ಹಾಗೂ ಆ ಧೋರಣೆಯ ಅನುಷ್ಠಾನ-ಇವುಗಳ ನಡುವೆ ಹೊಂದಾಣಿಕೆಯಿಲ್ಲದಂತಾಯಿತು.

ಶಿಕ್ಷಣ ಮಾರ್ಧಮದ ಧೋರಣೆಯನ್ನು ರೂಪಿಸುವ ದಿಕ್ಕಿನಲ್ಲಿ ಯಾವ ಯಾವ ಅಧಿಕೃತ ಕಾರ್ಯಚರ್ಚೆಯನ್ನು ಕೈಗೊಳ್ಳಲಾಯಿತೆಂಬುದರ ಬಗೆಗಿನ ಸಂಕ್ಷಿಪ್ತ ವಿವರಣೆಯು ಹೊಂದಾಣಿಕೆಯಲ್ಲಿದ್ದಂತೆ ಆದುದರ ಬಗೆಗಿನ ಮೂಲಕಾರಣವನ್ನು ತಿಳಿದುಕೊಳ್ಳಲು ನೇರವಾಗುತ್ತದೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ವೇಳೆಗೆ, ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಮುಖ್ಯಾಂಶಗಳಲ್ಲಿ ಆಡಳಿತ ಮಾರ್ಧಮ ಹಾಗೂ ಕಾನೂನುವ್ಯವಹಾರಗಳ ಮಾರ್ಧಮದಂತೆಯೇ ಶಿಕ್ಷಣ ಮಾರ್ಧಮವೂ ಪ್ರಮುಖ ಅಂಶವಾಗಿತ್ತು. ಈ ಕ್ಷೇತ್ರಗಳಲ್ಲಿ, ಕೇಂದ್ರೀಯ ಮತ್ತು ರಾಜ್ಯಗಳ ಹಂತದಲ್ಲಿ ಇಂಗ್ಲಿಶ್ ಮಾರ್ಧಮದ ಸಾಫಾದಲ್ಲಿ ಭಾರತೀಯ ಭಾಷೆಗಳನ್ನು ಬಳಸಬೇಕೆಂಬುದು ಸರ್ವಸಮೃದ್ಧ ಅಭಿಪ್ರಾಯವಾಗಿತ್ತು. ಈ ಹೊಸ ಧೋರಣೆಯನ್ನು ಕಾರ್ಯಕ್ರಮಗತಗೊಳಿಸಲು ಸಾಕಷ್ಟು ಸಮಯ ಬೇಕಾಗಿತ್ತು. ಆಡಳಿತ ಮತ್ತು ಕಾನೂನು ವ್ಯವಹಾರಗಳಲ್ಲಿ ಹೇಗೋ ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಮಾರ್ಧಮವನ್ನು ಬದಲಾಯಿಸಲು ಅಗತ್ಯವಾಗಿರುವ ಕಾಲವನ್ನು ಸಂವಿಧಾನವು ನಿಗದಿಪಡಿಸಿರಲಿಲ್ಲ. ಶಿಕ್ಷಣ ಮಾರ್ಧಮವೂ ಸೇರಿದಂತೆ ಕೆಲವು ವಿಶ್ವೇಶ್ವರೀಕ ವಿಷಯಗಳ ಬಗ್ಗೆ

ಅಧ್ಯಯನ ನಡೆಸಿ ಶಿಫಾರಸುಗಳನ್ನು ಮಾಡಲು ಸಾಫ್ತಂತ್ರ್ಯಮೂರ್ವ ಹಾಗೂ ಸಾಫ್ತಂತ್ರ್ಯನಂತರದ ಅವಧಿಗಳಲ್ಲಿ ಭಾರತ ಸರ್ಕಾರವು ಅನೇಕ ಶಿಕ್ಷಣ ಸಮಿತಿಗಳನ್ನು ಶಿಕ್ಷಣ ಆಯೋಗಗಳನ್ನು ರಚಿಸಿತ್ತು. ಅವುಗಳ ವರದಿಗಳನ್ನು ಅನುಮೋದನೆಗಾಗಿ ಸರ್ಕಾರಕ್ಕೂ ಸಂಸ್ಥಿಗೂ ಸಲ್ಲಿಸಲಾಗಿತ್ತು. ಈ ಎಲ್ಲ ಸಮಿತಿಗಳ ಮತ್ತು ಆಯೋಗಗಳ ಅಧ್ಯಕ್ಷರು, ಇಂಗ್ಲಿಂಗ್ ಭಾಷೆಯ ಬದಲು ಭಾರತೀಯ ಭಾಷೆಗಳನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಶಿಫಾರಸು ಮಾಡಿದ ಸಮರ್ಥ ಶಿಕ್ಷಣತಜ್ಞರೇ ಆಗಿದ್ದರು. ಪ್ರೌಢಶಿಕ್ಷಣ (ಮೊದಲಿಯಾರ್) ಆಯೋಗ (1953) ಕೂಡ ಸಾಫ್ತಂತ್ರ್ಯಮೂರ್ವದ ವಾರ್ಥಾ (ಜ್ಞಾನೋಹುಸೇನಾ) ಸಮಿತಿ (1937) ಮತ್ತು ಕೇಂದ್ರ ಶಿಕ್ಷಣ ಸಲಹಾ ಮಂಡಳಿಗಳ (1937) ಶಿಫಾರಸುಗಳನ್ನೇ ಮನರುಚ್ಛರಿಸಿತ್ತು. ಆ ಶಿಫಾರಸುಗಳ ಪ್ರಕಾರ, “ಪ್ರೌಢ ಹಂತದ ಆದ್ಯಂತ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು” (ಭಟ್ ಮತ್ತು ಅಗವಾನ್‌ಲ್, 1977, ಪು.152) ತ್ಯಾತೀಯ ಹಂತದಲ್ಲಿ ವಿಶ್ವವಿದ್ಯಾನಿಲಯ ಕುಲಪತಿಗಳ ಸಮೀಕ್ಷಾನವು (1948) ಶಿಕ್ಷಣ ಮಾಧ್ಯಮವನ್ನು ಇಂಗ್ಲಿಂಗ್ ಭಾಷೆಯಿಂದ ಕ್ರಮೇಣ ಭಾರತೀಯ ಭಾಷೆಗಳಿಗೆ ಬದಲಾಯಿಸಲು 5 ವರ್ಷಗಳ ಕಾಲಮಿತಿಯನ್ನು (ಗಡುವನ್ನು) ಸೂಚಿಸಿತು. ಮಾರನೆಯ ವರ್ಷವೇ ವಿಶ್ವವಿದ್ಯಾನಿಲಯ ಶಿಕ್ಷಣ (ರಾಧಕೃಷ್ಣನ್) ಆಯೋಗವು ನಿಗದಿಪಡಿಸಿದ ಕಾಲಮಿತಿಯನ್ನು “ಸಾಧ್ಯವಾದಷ್ಟು ಬೇಗು” ಎಂದು ಶಿಫಾರಸು ಮಾಡಿದ ಪರಿಣಾಮವಾಗಿ ಹಿಂದಿನ ಶಿಫಾರಸುಗಳು ದುರ್ಬಲಗೊಂಡವು (ಭಟ್ ಮತ್ತು ಅಗವಾನ್‌ಲ್, 1977, ಪು.117) ಭಾರತೀಯ ಶಿಕ್ಷಣ ವ್ಯವಸ್ಥೆಯ ಸಮಗ್ರ ಅಧ್ಯಯನವನ್ನು ನಡೆಸಿದ ಭಾರತೀಯ ಶಿಕ್ಷಣ (ಕೊತಾರಿ) ಆಯೋಗವು (1968) ತ್ಯಾತೀಯ ಹಂತದಲ್ಲಿ ಶಿಕ್ಷಣ ಮಾಧ್ಯಮವಾಗಿ, ಭಾರತೀಯ ಭಾಷೆಗಳನ್ನು ಬಳಸಲು ಪ್ರಾರಂಭಿಸುವುದಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಲಿಲ್ಲ. ಆದರೆ ಸರ್ಕಾರಕ್ಕಾಗಿ ಆಯೋಗದ ವರದಿಯನ್ನು ಪರಿಶೀಲಿಸಿದ ಸಂಸತ್ತ ಸಮಿತಿಯು (Parliamentary Committee) ಮತ್ತೆ 5 ವರ್ಷಗಳ ಗಡುವನ್ನೇ ನಿಗದಿಪಡಿಸಿತು. ಆದರೂ ಶೈಕ್ಷಣಿಕ ಯೋಜನೆಗಳಿಗೆ ಮೂಲಾಧಾರವಾದ ಹಾಗೂ ಕಾನೂನುಸಮ್ಮತವಾದ ರಾಷ್ಟ್ರೀಯ ಶಿಕ್ಷಣ ಧೋರಣೆಯು 1976ರಲ್ಲಿ ಸರ್ಕಾರವು ತಿಳಿಯಪಡಿಸಿದಂತೆ ಅಥವಾ ಸಂಸತ್ತ ಅನುಮೋದಿಸಿದಂತೆ ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾಲಮಿತಿಯನ್ನು ಗೊತ್ತುಪಡಿಸಲಿಲ್ಲ. ಇದಕ್ಕೆ ಬದಲಾಗಿ ಹೀಗೆ ಹೇಳಲಾಗಿತ್ತು.

ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳಲ್ಲಿ ಪ್ರಾದೇಶಿಕ ಭಾಷೆಗಳು ಈಗಾಗಲೇ ಶಿಕ್ಷಣ ಮಾಧ್ಯಮವಾಗಿ ಬಳಕೆಯಲ್ಲಿವೆ. ವಿಶ್ವವಿದ್ಯಾನಿಲಯದ ಹಂತದಲ್ಲಿಯೂ

ಅಪ್ರಗಳನ್ನು ಶಿಕ್ಷಣ ಮಾಡುವುದಾಗಿ ಬಳಸಲು ತುರ್ತುಕ್ರಮಗಳನ್ನು ತೆಗೆದುಕೊಳ್ಳಬೇಕು (ಭಬ್ರ ಮತ್ತು ಅಗವಾರ್ಲ್, 1977, ಪು.312 ಒತ್ತು ನೀಡಲಾಗಿದೆ)

1986ರಲ್ಲಿ ಸರ್ಕಾರವು ರೂಪಿಸಿದ ಹೋಸ ಶೈಕ್ಷಣಿಕ ಧೋರಣೆ ಕೂಡ ಶಿಕ್ಷಣ ಮಾಡುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಧೋರಣೆಯನ್ನು ಮನರುಚ್ಚಿಸಿತು. ಅಂದಿನಿಂದ ಇಂದಿನವರೆಗೂ ಅದೇ ಧೋರಣೆ ಕಾರ್ಯರೂಪದಲ್ಲಿದೆ.

### ಧೋರಣೆಯ ಅನುಷ್ಠಾನ

ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಶಿಕ್ಷಣ ಧೋರಣೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೂರು ವಿಶಿಷ್ಟ ಲಕ್ಷಣಗಳನ್ನು ಗುರುತಿಸಬಹುದು. ಮೂದಲನೆಯದಾಗಿ ಶಿಕ್ಷಣ ಮಾಡುವುವನ್ನು ಇಂಗ್ಲಿಶ್ ಭಾಷೆಯಿಂದ ಭಾರತೀಯ ಭಾಷೆಗಳಿಗೆ ಪರಿವರ್ತಿಸಲು ನೀಡಲಾದ ಕಾಲಮುತ್ತಿಯ ಬಗ್ಗೆ ಯಾವುದೇ ಬದ್ಧತೆಯಿಲ್ಲ. “ಸಾಮಾನ್ಯವಾಗಿ”, “ಬಳಸಲು ಸಾಧ್ಯವಾದಷ್ಟು ಬೇಗ” ಮತ್ತು “ತುರ್ತುಕ್ರಮಗಳು” ಮುಂತಾದ ವಿಶಿಷ್ಟವಲ್ಲದ, ಸರ್ವಸಾಧಾರಣ ಪದಗುಜ್ಞಗಳಿಂದಾಗಿ ಧೋರಣೆಯನ್ನು ಕಾರ್ಯಗತಗೊಳಿಸುವ ವಿಷಯದಲ್ಲಿ ಸರ್ಕಾರಗಳು ತೆಗೆದುಕೊಳ್ಳಬೇಕಿರುವ ಹೊಳಗಾರಿಕೆಯನ್ನು ಯಾರೂ ಪ್ರತ್ಯೇಕಿಸಬಹುದಿಲ್ಲ. ಶಿಕ್ಷಣ ಮಾಡುವುದ ಭಾಷೆಯನ್ನು ಬದಲಾಯಿಸಲು ಯಾವುದೇ ಕಾಲಮುತ್ತಿಯನ್ನು ನಿಗದಿಪಡಿಸದೆ ಇರುವುದಕ್ಕೆ, ಭಾರತೀಯ ಭಾಷೆಗಳ ಉದ್ದೇಶ ಸಾಧನೆಯ ದೃಷ್ಟಿಯಲ್ಲಿ ಸಂಪೂರ್ಣವಾಗಿ ಸನ್ವಧಾಗುವವರೆಗೆ ಕಾರ್ಯಬೇಕೆಂಬ ನಂಬಿಕೆಯೇ ಮೂಲಕಾರಣ. ನಿರೀಕ್ಷಿತ ಉದ್ದೇಶವನ್ನು ಸಾಧಿಸಲು ಭಾರತೀಯ ಭಾಷೆಗೆ ಆಧುನಿಕ ವೈಜ್ಞಾನಿಕ ತಿಳಿವೆಳಿಕೆಯ ಪ್ರಸಾರಕ್ಕೆ ಅಗತ್ಯವಾದ ತಾಂತ್ರಿಕ ಶಬ್ದಗಳನ್ನು ರೂಪಿಸಿಕೊಳ್ಳಬೇಕು. ಪರ್ಯಾಮಸ್ತಕಗಳನ್ನು ಪರ್ಯಾಪ್ತಸ್ಥಗಳನ್ನು ಆಕರ್ಷಿಸಬೇಕು ಭಾರತೀಯ ಭಾಷೆಗಳಲ್ಲಿಯೇ ತಯಾರಿಸಬೇಕು ಮತ್ತು ಉನ್ನತ ಹಂತಗಳಲ್ಲಿ ಪ್ರೌಢ ವಿಷಯಗಳನ್ನು (ಮುಖ್ಯವಾಗಿ ವಿಜ್ಞಾನವನ್ನು) ಬೋಧಿಸಲು ಈ (ದೇಶೀಯ ಅಥವಾ ಪಾಂಡಿತ್ಯಪೂರ್ವ) ಭಾಷೆಗಳ ಪರಿಣಾತಿಯನ್ನು ಶಿಕ್ಷಕರು ಹೊಂದಿರಬೇಕು ಎಂದು ವಾದಿಸಲಾಗಿತ್ತು. ಆದುದರಿಂದ ಈ ಧೋರಣೆಯ ಅನುಷ್ಠಾನವು, ಸರ್ಕಾರದ ಕಾರ್ಯಕ್ರಮಗಳ ಮೇಲೆಯೇ ಅವಲಂಬಿತವಾಗಿರದೆ, ಭಾಷಾ ಸಂಪನ್ಮೂಲಗಳ ಲಭ್ಯತೆಯನ್ನು ಅವಲಂಬಿಸಿತ್ತು.

ಎರಡನೆಯದಾಗಿ ಶಿಕ್ಷಣ ಮಾಡುವುದ ಬದಲಾವಣೆಯು ರಾಜ್ಯಗಳ ಹಂತದಲ್ಲಿ ವಾಸ್ತವವಾಗಿ ಹಿಂದಿ ಭಾಷೆಯ ಬಳಕೆಯನ್ನು ಒಳಗೊಂಡಿರದೆ, ಪ್ರಾದೇಶಿಕ ಭಾಷೆಗಳಿಂದು ಹೆಸರಾದ ಪ್ರಮುಖ ಭಾರತೀಯ ಭಾಷೆಗಳನ್ನು ಒಳಗೊಂಡಿತ್ತು. ಸ್ವಾತಂತ್ರ್ಯಾನಂತರ ದೇಶವು ಜನರು ಆಡುವ ಭಾಷೆಗಳಿಗೆ ಅನುಸಾರವಾಗಿ, ವಿವಿಧ

ರಾಜ್ಯಗಳಾಗಿ, ಮನಃ ಸಂಫಂಸೆಗೋಂಡಿತು. ಪ್ರತಿಯೊಂದು ರಾಜ್ಯದಲ್ಲಿ, ಒಂದೊಂದು ಭಾರತೀಯ ಭಾಷೆಯನ್ನು ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಾಗಿ ಪರಿಗಣಿಸಲಾಯಿತು.<sup>೬</sup> ರಾಜ್ಯಗಳ ಅಧಿಕೃತ ಭಾಷೆಗಳಾಗಿ ಮತ್ತು ಸಾಮಾನ್ಯವಾಗಿ ಆಯಾ ರಾಜ್ಯದಲ್ಲಿನ ಬಹುಸಂಖ್ಯಾತರ ಭಾಷೆಯಾಗಿ ಹನ್ನೆರಡು ಪ್ರಾದೇಶಿಕ ಭಾಷೆಗಳಿದ್ದವು. ಇಂಗ್ಲಿಷ್ ಭಾಷೆಯ ಸ್ಥಾನದಲ್ಲಿ ಶಿಕ್ಷಣ ಮಾರ್ಧಮವನ್ನಾಗಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಯನ್ನು ಆಯ್ದು ಮಾಡಿಕೊಳ್ಳುವ ಅವಕಾಶವನ್ನು ಸಂಪಿಧಾನವು ರಾಜ್ಯಸರ್ಕಾರಗಳಿಗೆ ಕಲ್ಪಿಸಿಕೊಟ್ಟಿದೆ. ಆದರೂ (ಬಹುಸಂಖ್ಯಾತರ ಭಾಷೆಯಾಗಿ ಯಾವುದೇ ಸ್ಥಳೀಯ ಭಾಷೆಯ ಬಳಕೆಯಲ್ಲಿರದ ನಾಗಾಲ್ಯಾಂಡ್ ರಾಜ್ಯವನ್ನು ಬಿಟ್ಟಿಲ್ಲದಂತೆ) ಎಲ್ಲ ರಾಜ್ಯಗಳೂ ತಮ್ಮ ತಮ್ಮ ಸ್ಥಂತ ಪ್ರಾದೇಶಿಕ ಭಾಷೆಗಳನ್ನೇ ಆಯ್ದು ಮಾಡಿಕೊಂಡವು. ಪರಿಣಾಮವಾಗಿ ರಾಜ್ಯಗಳ ಹಂತದಲ್ಲಿ ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಮಾರ್ಧಮವನ್ನಾಗಿ ಯಾವ ಭಾಷೆಯನ್ನು ಆಯ್ದು ಮಾಡಿಕೊಳ್ಳಬೇಕೆಂಬುದು ಮುಖ್ಯ ಚರ್ಚಾ ವಿಷಯವಾಯಿತು. ಸಾರ್ವಜನಿಕ ಕಛೇರಿಗಳು ಮತ್ತು ನ್ಯಾಯಾಲಯಗಳನ್ನು ಬಿಟ್ಟಿಲ್ಲದಂತೆ, ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ, ಶಿಕ್ಷಣ ಮಾರ್ಧಮವನ್ನು ಇಂಗ್ಲಿಷ್ ಭಾಷೆಯಿಂದ ಭಾರತೀಯ ಭಾಷೆಗಳಿಗೆ ಬದಲಾಯಿಸುವ ಧೋರಣೆಯಿಂದ ವಿಭಿನ್ನವಾದ ಯಾವುದೇ ಅನುಷ್ಠಾನವೂ ರಾಷ್ಟ್ರೀಯ ಹಂತದಲ್ಲಿ ನಡೆಯಲಿಲ್ಲ.

ಮೂರನೆಯದಾಗಿ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳಿಗೆ ಹೇಗೋ ಹಾಗೆಯೇ ರಾಷ್ಟ್ರೀಯ ಸಂಸ್ಥಿಗೂ ಶಾಸನಗಳನ್ನು ರಚಿಸುವ, ಧೋರಣೆಯನ್ನು ರೂಪಿಸುವ ಅಧಿಕಾರವಿದೆ. ಆದುದರಿಂದ ಯಾವ ಪ್ರತ್ಯೇಕ ರಾಜ್ಯವು ಧೋರಣೆಯನ್ನು ಕಾರ್ಯಗತಗೊಳಿಸಿತು ಮತ್ತು ಶಿಕ್ಷಣ ಮಾರ್ಧಮಕ್ಕೆ ಸಂಬಂಧಪಟ್ಟಿಂತೆ ಅದನ್ನು ಎಪ್ಪರಮಟ್ಟಿಗೆ ವಿಸ್ತರಿಸಬಹುದು ಎಂಬ ವಿಷಯಗಳಲ್ಲಿ ಬೇರೆ ಬೇರೆ ರಾಜ್ಯಗಳ ನಡುವೆ ವ್ಯತ್ಯಾಸಗಳು ಕಂಡುಬರುತ್ತವೆ. ಕೆಲವು ರಾಜ್ಯಗಳು ಸರ್ಕಾರಿ ಶಾಲೆಗಳಲ್ಲಿ ಅಥವಾ ಸರ್ಕಾರದ ಅನುದಾನ ಪಡೆದ ಶಾಲೆಗಳಲ್ಲಿ ಇಂಗ್ಲಿಷ್ ಮಾರ್ಧಮದಲ್ಲಿ ಶಿಕ್ಷಣ ನೀಡುವ ಅವಕಾಶವನ್ನು ಕಲ್ಪಿಸಿಕೊಟ್ಟಿಲ್ಲ. ಇನ್ನು ಕೆಲವು ರಾಜ್ಯಗಳು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳ ಮಾರ್ಧಮದಲ್ಲಿ ಸರ್ಕಾರದ ಧನಸಹಾಯ ಪಡೆದ ಶಾಲೆಗಳಲ್ಲಿ ಪರ್ಯಾಯ ವಿಧಾನಗಳನ್ನು ಅನುಸರಿಸುವ ಅವಕಾಶವನ್ನು ಒದಗಿಸಿದೆ. ನಾಗಾಲ್ಯಾಂಡ್ ರಾಜ್ಯದಲ್ಲಿ ಎಲ್ಲ ಶಾಲೆಗಳಲ್ಲಿಯೂ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾರ್ಧಮದಲ್ಲಿ ಮಾತ್ರ ಶಿಕ್ಷಣವನ್ನು ನೀಡಲಾಗುತ್ತಿದೆ. ಇನ್ನೂ ಕೆಲವು ರಾಜ್ಯಗಳು ತಮ್ಮ ಅಧಿಕೃತ ಭಾಷೆಯೂ ಸೇರಿದಂತೆ, ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಶಿಕ್ಷಣ ಮಾರ್ಧಮವನ್ನಾಗಿ ಬಳಸಲು ಅವಕಾಶ ನೀಡಿದೆ. ಇಂಥ ಹೆಚ್ಚಿನವರಿ ಶಿಕ್ಷಣ

ಮಾಧ್ಯಮವು ಆಯಾ ರಾಜ್ಯದ ಅಲ್ಲಸಂಖ್ಯಾತ ಭಾಷೆಯಾಗಿರಬಹುದು, ಹಿಂದಿ ಅಥವಾ ಇಂಗ್ಲಿಶ್ ಭಾಷೆಯೂ ಆಗಿರಬಹುದು. (ಭಾರತೀಯ ಮತ್ತು ಯೂರೋಪಿಯನರ) ಸಂಮಿಶ್ರ ವೈವಾಹಿಕ ಸಂಬಂಧ ಹೊಂದಿದ ದಂಪತೀಗಳಿಗೆ ಎಂದರೆ ‘ಅಂಗ್ಲೋ-ಇಂಡಿಯನ್’ರಿಗೆ ಜನಿಸಿದ ಮಕ್ಕಳ ಮಾತೃಭಾಷೆಯಾಗಿ ಇಂಗ್ಲಿಶ್ ಭಾಷೆಯನ್ನು ಬಳಸಿಕೊಳ್ಳಬಹುದಾಗಿದೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಪರ್ಯಾಯ ಮಾಧ್ಯಮವನ್ನಾಗಿ ಬಳಸಿಕೊಳ್ಳುವ ಶಾಲೆಗಳ ಶೇಕಡಾವಾರು ಹೇಗಿದೆ: ಪ್ರಾಥಮಿಕ ಹಂತದಲ್ಲಿ 7.21%, ಉನ್ನತ ಪ್ರಾಥಮಿಕ ಹಂತದಲ್ಲಿ 12.49%, ಪ್ರಾಥಮಿಕ ಹಂತದಲ್ಲಿ 13.34% ಮತ್ತು ಉನ್ನತ ಪ್ರಾಥಮಿಕ ಹಂತದಲ್ಲಿ 17.4% ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಶೀಕ್ಷಣ ಮಾಧ್ಯಮವನ್ನಾಗಿ ಬಳಸುವ ಶಾಲೆಗಳ ಶೇಕಡಾವಾರು ಶೀಕ್ಷಣದ ಉನ್ನತ ಹಂತಗಳಲ್ಲಿ ಮತ್ತು ನಗರಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ (ಎನ್‌ಸಿಇಆರ್ಟಿ, 1999)

ವಿವಿಧ ರಾಜ್ಯಗಳಲ್ಲಿ ಹಾಗೂ ವಿವಿಧ ಶೀಕ್ಷಣಿಕ ಹಂತಗಳಲ್ಲಿ ಭಾರತೀಯ ಭಾಷೆಗಳ ಬಳಕೆಯಲ್ಲಿ ಕಂಡುಬರುವ ವ್ಯತ್ಯಾಸಗಳಲ್ಲದೆ, ಧೋರಣೆಯ ಅನುಷ್ಠಾನದಲ್ಲಿ ಗಮನಿಸಲೇಬೇಕಾದ ಇನ್ನೊಂದು ಮುಖ್ಯಾಂಶವಿದೆ. ಪರಸ್ಪರ ಕಚ್ಚಾಡುವ ರಾಜಕೀಯ ಪ್ರಕ್ರಿಯೆಗಳ ಹಿತಾಸಕ್ತಿಗಳನ್ನು ಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಅಧಿಕಾರಶಾಖೆ ಮನೋಭಾವದವರು ಮತ್ತು ಉನ್ನತ ಉದ್ಯೋಗಗಳಲ್ಲಿರುವವರು ಇಂಗ್ಲಿಶ್ ಭಾಷಾ ನ್ಯೆಪುಣಿದ ಮೂಲಕ ತಮ್ಮ ಸಾಫ್ತನಮಾನಗಳನ್ನು ಭದ್ರವಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರ ಹಿತಾಸಕ್ತಿಗಳೂ ತಮ್ಮನ್ನು ಹಾಗೂ ತಮ್ಮ ಪ್ರಾದೇಶಿಕ ಭಾಷೆಗಳನ್ನು ಸಬಲಗೊಳಿಸಿಕೊಳ್ಳಲು ಇಚ್ಛಿಸಿದ ಹಾಗೂ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಸರುಗಳಿಸಿದ ಗಣ್ಯರ ಹಿತಾಸಕ್ತಿಗಳೂ ಪರಸ್ಪರ ವಿರುದ್ಧವಾಗಿದ್ದವು. ಇವರದು ಗುಂಪುಗಳಿಗೆ ಸೇರಿದವರ ಹಿತಾಸಕ್ತಿಗಳ ನಡುವಳಿ ಘಟಣೆಗಳನ್ನು ನಿವಾರಿಸುವ ಉದ್ದೇಶದಿಂದ ಧೋರಣೆಯ ಅನುಷ್ಠಾನದಲ್ಲಿ ರಾಜಿ ಮಾಡಿಕೊಳ್ಳುವ ಹಲವು ಪ್ರಯತ್ನಗಳೂ ನಡೆದವು. ಬೋಧನೆಯ ಇತರ ಕೆಲವು ಪರ್ಯಾಯ ಸಂಸ್ಥೆಗಳು ಉದಯಿಸಿದವು. ಉದಾಹರಣೆಗೆ ಕೇಂದ್ರ ಶೀಕ್ಷಣ ಸಮಿತಿಯ ಶಾಲೆಗಳು, ತಮಿಖುನಾಡಿನಲ್ಲಿ (ರಾಜ್ಯದಲ್ಲಿರುವ ಒಟ್ಟು ಶಾಲೆಗಳಲ್ಲಿ ಸುಮಾರು 5%ರಷ್ಟಿರುವ) ಮೆಟ್ರಿಕ್ಸುಲೇಷನ್ ಶಾಲೆಗಳಂತಹ ಖಾಸಗಿ ಶಾಲೆಗಳು ಮತ್ತು ಅಲ್ಲಸಂಖ್ಯಾತ ಸಮುದಾಯಗಳು ಸಂವಿಧಾನಬದ್ಧವಾಗಿ ಸ್ಥಾಪಿಸಿದಂತಹ ಶೀಕ್ಷಣ ಸಂಸ್ಥೆಗಳು ಇತ್ತಾದಿ (ಇವು ತಮಿಖುನಾಡು ರಾಜ್ಯದ ಶಾಲೆಗಳಲ್ಲಿ ಸುಮಾರು 5%ರಷ್ಟಿವೆ – ಬೋಧಕರ ತಂಡ, 1999, ಪು.102). ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆಗಾಗ ವರ್ಗಾವಣೆಗೊಳ್ಳುವ ಉದ್ಯೋಗಗಳಿಗೆ ನೆರವಾಗುವುದು, ಶುಲ್ಕ

ಪಾವತಿ ಮಾಡುವ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಸಮೃದ್ಧವಾದ ಶಿಕ್ಷಣವನ್ನು ನೀಡುವುದು. ರಾಜ್ಯದಲ್ಲಿರುವ ಅಲ್ಲಸಂಖ್ಯಾತರ ಮೇಲೆ ಬಹು-ಭಾಷಾ ಸಂಖ್ಯಾತರು ಹೊಂದಿರುವ ಪ್ರಾಬಲ್ಯವನ್ನು ಅಡಗಿಸುವುದು ಮುಂತಾದ ವಿವಿಧ ಕಾರಣಗಳನ್ನು ಮುಂದೇಡ್ಡಿ ಈ ಪರ್ಯಾಯ ಶಾಲೆಗಳ ಕೊಡ ಇಂಗ್ಲಿಂಗ್ ಭಾಷೆಯನ್ನು ಶಿಕ್ಷಣ ಮಾರ್ಧಮವನ್ನಾಗಿ ಒಳಗೊಂಡಿದ್ದಿರುವುದು. ಅಲ್ಲದೆ ಖಾಸಗಿಯಾಗಿ ಸಾಫ್ಟ್‌ಸಲ್ಟ್‌ಟಿಂಟ್‌ಹ ವ್ಯೇಯಕ್‌ಶಿಕ್ಷಣ ಶಾಲೆಗಳ ರಾಜಕೀಯ ಒತ್ತಡದಿಂದಾಗಿ ಸರ್ಕಾರವೂ ಇಂಗ್ಲಿಂಗ್ ಮಾರ್ಧಮಕ್ಕೆ ಸಂಬಂಧಿಸಿದಂತೆ ಕೆಲವು ವಿನಾಯಿತಿಗಳನ್ನು ನೀಡಿತು. ಆಗ ರಾಜ್ಯ ಶಿಕ್ಷಣ ಮಂಡಳಿಯ (State Board of Education) ಅಧಿಕೃತ ಮಾನ್ಯತೆಯನ್ನು ಪಡೆಯುದೆ ಶ್ರೀಮಂತ ಉದ್ಯಮಿಗಳು ಶುಲ್ಕವಸೂಲಿ ಮಾಡುವಂತಹ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಸಾಧ್ಯವಾಯಿತು. ಈ ಶಾಲೆಗಳಿಗೆ ಇಂಗ್ಲಿಂಗ್ ಭಾಷೆಯಲ್ಲಿ ಬೋಧಿಸುವ ಸ್ವಾತಂತ್ರ್ಯ ಲಭಿಸಿತು. ಪರಿಣಾಮವಾಗಿ ಕೆಲವು ವರ್ಷಗಳ ಅನಂತರ ಶಿಕ್ಷಣ ಮಂಡಳಿಯು ನಡೆಸುವಂತಹ ಪಟ್ಟಿಕ್ ಪರೀಕ್ಷೆಗಳಿಗೆ ಪ್ರವೇಶ ಪಡೆಯುವ ಸಂದರ್ಭ ಬಂದಾಗ, ಈ ಖಾಸಗಿ ಶಾಲೆಗಳಿಗೆ ಅಧಿಕೃತ ಮಾನ್ಯತೆ ನೀಡುವಂತೆ ವಿದ್ಯಾರ್ಥಿಗಳ ಹೆತ್ತವರೂ ಕೆಲವು ರಾಜಕೀಯ ಪಕ್ಷಗಳೂ ಆಗ್ರಹಪಡಿಸುತ್ತಾಡಿದ್ದಿರು. ವಿದ್ಯಾರ್ಥಿಗಳ ಭವಿಷ್ಯವೇ ಅಪಾಯದಲ್ಲಿರುವ ಇಂಥ ಸನ್ವೇಶದಲ್ಲಿ ಈ ಖಾಸಗಿ ಶಾಲೆಗಳಿಗೆ ಅಧಿಕೃತ ಮಾನ್ಯತೆ ನೀಡುವುದು ಅತ್ಯಗತ್ಯವೆಂದು ಸಾರ್ವಜನಿಕರೂ ರಾಜಕೀಯ ಪಕ್ಷಗಳೂ ವಾದಿಸಿದ್ದು. ಮೋಷಕರು ಶಾಲೆಗಳಿಗೆ ಅಧಿಕ ಶುಲ್ಕವನ್ನು ತೆತ್ತು ತಮ್ಮ ಮಕ್ಕಳನ್ನು ಇಂಗ್ಲಿಂಗ್ ಮಾರ್ಧಮದ ಶಾಲೆಗಳಿಗೆ ಸೇರಿಸಲು ಹಿಂಜರಿಯಲಿಲ್ಲ.

**ಇಂಗ್ಲಿಂಗ್ ಭಾಷಾ ಶಿಕ್ಷಣ ಮಾರ್ಧಮಕ್ಕೆ ಎದುರಾದ ಕಾನೂನು ಸಂಬಂಧಿ ಸವಾಲುಗಳು**  
 ವಿವಿಧ ಹಿತಾಸಕ್ತಿಗಳಿಂದ ಕೊಡಿದ ಸಂಘಸಂಸ್ಥೆಗಳು, ಇಂಗ್ಲಿಂಗ್ ಭಾಷು ಶಿಕ್ಷಣ ಮಾರ್ಧಮವನ್ನು ಕಡ್ಡಾಯಗೊಳಿಸುವ ಧೋರಣೆಯನ್ನು ಕಾನೂನುಬದ್ಧವಾಗಿ ವಿರೋಧಿಸಿದ್ದು. ಇವುಗಳಲ್ಲಿ ಒಂದು ಕಾನೂನು—ಸಂಬಂಧಿ ಆಕ್ಸೇಪ್‌ಪ್ರ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಅಲ್ಲಸಂಖ್ಯಾತರ ಸಾಂವಿಧಾನಿಕ ಹಕ್ಕಿಗೆ ಸಂಬಂಧಿಸಿತ್ತು. ಈ ಹಕ್ಕಿನಲ್ಲಿ ಶಿಕ್ಷಣ ಮಾರ್ಧಮ ಮತ್ತು ಆಯ್ದು ಮಾಡುವ ಹಕ್ಕು ಸೇರಿದೆಯೆಂದೂ, ಇಂಗ್ಲಿಂಗ್ ಭಾಷೆ ಕೊಡ ಶಿಕ್ಷಣ ಮಾರ್ಧಮವಾಗಬಹುದೆಂದೂ ನ್ಯಾಯಾಲಯಗಳು ಅಧ್ಯೇತಿಸಿದ್ದು (ಅಣ್ಣಾಮಲ್ಯ, 1998). ಇನ್ನೊಂದು ಕಾನೂನುಸಂಬಂಧಿ ಸವಾಲು ಶಿಕ್ಷಣ ಪಡೆಯುವ ಹಕ್ಕನ್ನು ಆಧರಿಸಿತ್ತು. ಈ ಶಿಕ್ಷಣದ ಹಕ್ಕಿನಲ್ಲಿ, ಇಂಗ್ಲಿಂಗ್ ಭಾಷೆಯೂ ಸೇರಿದಂತೆ, ತಾನು ಆಯ್ದು ಮಾಡಿಕೊಳ್ಳುವ ಯಾವುದೇ ಒಂದು ಭಾಷೆಯ ಮಾರ್ಧಮದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ಸಾಧ್ಯವಾಗಬೇಕೆಂದು ವಾದಿಸಲಾಗಿತ್ತು. ಇತ್ತೀಚೆಗೆ ತಮಿಳನಾಡು ರಾಜ್ಯದ ಉಚ್ಚ ನ್ಯಾಯಾಲಯವು,

ಮೆಟ್ರಿಕ್ಯೂಲೇಷನ್ ಮತ್ತು ಇತರ ಶಾಲೆಗಳ ಸಂಖ್ಯೆ ಪರವಾಗಿ, ಅವು ಇಂಗ್ಲಿಶ್ ಭಾಷಾ ಮಾರ್ದ್ಯಮಂದಲೀ ಶಿಕ್ಷಣ ನೀಡುವುದನ್ನು ನೀಡಿದೆ; ಅಷ್ಟೇ ಅಲ್ಲದೆ, ರಾಜ್ಯದಲ್ಲಿರುವ ಎಲ್ಲ ಪ್ರಾಥಮಿಕ ಶಾಲೆಗಳೂ ನಿಗದಿಪಡಿಸಲಾದ ಒಂದು ಕಾಲಮಿತಿಯೋಳಗೆ, ತಮಿಳು ಮಾರ್ದ್ಯಮಂವನ್ನು ಬದಲಾಯಿಸಬೇಕೆಂಬ ತಮಿಳುನಾಡು ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ಭಾರತವೂ ಸಹಿಹಾಕಿದಂತಹ, ಶೈಕ್ಷಣಿಕ ಹಕ್ಕುಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಒಷ್ಟಂದುವೊಂದನ್ನಷ್ಟೇ ಅವಲಂಬಿಸಿ ತಮಿಳುನಾಡು ಉಚ್ಚನ್ಯಾಯಾಲಯವು ಈ ತೀರ್ಪಾನ್ನು ನೀಡಿರಲ್ಲಿ. ತಮಿಳುನಾಡು ಸರ್ಕಾರ ಹಾಗೂ ಶಿಕ್ಷಣ ಮಾರ್ದ್ಯಮಂಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಮಾಡಲು ಅದೇ ಸರ್ಕಾರವು ನೇಮಿಸಿದ ಆಯೋಗ-ಇವುಗಳ ಕಾರ್ಯನಿರ್ವಹಣೆಯಲ್ಲಿ ಕಂಡುಬಂದ ಲೋಪದೋಷಗಳನ್ನು ಈ ತೀರ್ಪು ಆಧರಿಸಿತ್ತು. ಈ ಲೋಪದೋಷಗಳು ಶಿಕ್ಷಣ ಮಾರ್ದ್ಯಮಂ ಬದಲಾವಣೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಲೋಪಿಸಿದ್ದ ಸಾಂದರ್ಭಿಕ ಮನೋಭಾವದ ಸಂಕೇತವಾಗಿದ್ದವು. ವಾಸ್ತವವಾಗಿ ಹೇಳುವುದಾದರೆ ತಮಿಳು ಮಾರ್ದ್ಯಮಂ ಶಿಕ್ಷಣದ ಪರವಾಗಿರುವಂತೆ ನಿರ್ಸಿಸ್ತ ಶಾಲೆಗಳಲ್ಲಿ ಇಂಗ್ಲಿಶ್ ಮಾರ್ದ್ಯಮಂವನ್ನು ಉಲಿಸಿಕೊಳ್ಳಲು ನಾಯರಾಲಯದು ಈ ತೀರ್ಪು ಸಹಾಯಕವಾಯಿತು. (ವ್ಯೇದ್ಯಕೀಯ, ಎಂಜನಿಯರಿಂಗ್ ಮೊದಲಾದ) ವೃತ್ತಿಪರ ವಿಷಯಗಳನ್ನು ಬೋಧಿಸುವ ಕಾಲೇಜುಗಳಲ್ಲಿ ಪ್ರವೇಶ ನೀಡುವ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಆಯ್ದು ಮಾಡಿಕೊಳ್ಳಲು ಸಂದರ್ಭಗಳಲ್ಲಿ ಇಂಗ್ಲಿಶ್ ಮಾರ್ದ್ಯಮಂದಲೀ ಶಿಕ್ಷಣ ಪಡೆದಿರುವ ಪದವೀಧರರಿಗೆ ಆದ್ಯತೆ ನೀಡುವಂತೆ ಸರ್ಕಾರವು ಅನುಸರಿಸುತ್ತಿದ್ದ ಧೋರಣೆಯು ಬೇಕೆಂದು ಭಾವದಿಂದ ಕೂಡಿರುವುದರಿಂದ ಅದು ಅಸಾಂವಿಧಾನಿಕ (Unconstitutional)ವೆಂದು ನಾಯರಾಲಯಗಳು ನಿರ್ಧರಿಸಿದವು. ಸಾಮಾಜಿಕವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವವರ ಬಗ್ಗೆ ನಿಷ್ಕರ್ಷಪಾತವಾದ ಧೋರಣೆಯನ್ನು ಅನುಸರಿಸಬೇಕೆಂದು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿತ್ತು. ಆದರೆ ಸಾಮಾಜಿಕ ನಾಯವನ್ನು ಖಾತ್ರಿಗೊಳಿಸುವ ಒಂದು ತಿದ್ದುಪಡಿಯ ರೂಪದಲ್ಲಿ ಅಲ್ಲ; ಬದಲಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ನೀಡುವ ಹಾಗೂ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳಲು ವಿಷಯದಲ್ಲಿ ಭಾರತೀಯ ಭಾಷಾ ಮಾರ್ದ್ಯಮಂದಲೀ ಶಿಕ್ಷಣ ಪಡೆದ ಪದವೀಧರರಿಗೆ ಆದ್ಯತೆ ನೀಡುವುದನ್ನು, ವೃತ್ತಿಗಳಿಗೆ ನೀಡುವ ಉತ್ತೇಜನವೆಂದು ಕಾನೂನು ದೃಷ್ಟಿಯಿಂದ ಪ್ರತಿಪಾದಿಸಲಾಗುತ್ತಿದೆ.

### ಶಿಕ್ಷಣ ಮಾರ್ಧಮುದ ಮತ್ತು ಸಾಮಾಜಿಕ ಅಸಮಾನತೆ

ಇಂಗ್ಲಿಶ್ ಮಾರ್ಧಮುದ ಶಿಕ್ಷಣ ನೀಡಬೇಕೆಂಬ ಹೆತ್ತವರ ಪ್ರಬುಲ ಬೇಡಿಕೆಯು ಶಿಕ್ಷಣ ಮಾರ್ಧಮುದ ಬಗೆಗಿನ ಹೋಸ ಧೋರಣೆಯ ಅನುಷ್ಠಾನವನ್ನು ಕುರಿತಂತೆ ಸರ್ಕಾರವು ಅನುಸರಿಸುತ್ತಿರುವ ಅನಿಶ್ಚಿತ ವಾರ್ಗಕ್ಕೆ ಸಹಕಾರಿಯಾಗಿದೆ. ವಿಶ್ವವಿದ್ಯಾನಿಲಯಗಳ ಹಂತದಲ್ಲಿ ಮಾತ್ರವಲ್ಲದೆ ಶಾಲಾ ಹಂತಗಳಲ್ಲಿಯೂ ಶಿಕ್ಷಣ ವಾರ್ಥಮುದವನ್ನು ಇಂಗ್ಲಿಶ್ ಭಾಷೆಯಿಂದ ಭಾರತೀಯ ಭಾಷೆಗಳಿಗೆ ಒದಲಾಯಿಸಬಾರದೆಂಬ ವಿರೋಧವು ವೈಕ್ವಾಗಲು, ಭಾರತೀಯ ಭಾಷಾ ಮಾರ್ಧಮುದ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನಗಳೇನೂ ಅಗುವುದಿಲ್ಲ ಎಂಬ ಮೂವರ್ಕೆಲ್ಲನೆಯೇ ಕಾರಣವೆನ್ನಬಹುದು. ಆಧುನಿಕ ಜಾನ್ನನ ಸಂಪತ್ತು ಒಹಮಟ್ಟಿಗೆ ಇಂಗ್ಲಿಶ್ ಭಾಷೆಯಲ್ಲಿರುವುದರಿಂದ, ಭಾರತೀಯ ಭಾಷೆಗಳ ಮಾರ್ಧಮುದಲ್ಲಿ ಶಿಕ್ಷಣ ಪಡೆದವರು ಈ ಜ್ಞಾನದಿಂದ ವಂಚಿತರಾಗುತ್ತಾರೆ, ಅಲ್ಲದೆ ಇಂಥ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಹೊಂದಿದ ಇಂಗ್ಲಿಶ್ ಭಾಷಾ ರಾಷ್ಟ್ರಗಳಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕ ಸದವಕಾಶಗಳು ಒದಗಿಬರುವುದು ಕಷ್ಟವಾಗುತ್ತದೆ ಎಂದು ಜನಸಾಮಾನ್ಯರು ಭಾವಿಸಿದ್ದರು. ಉನ್ನತ ಶಿಕ್ಷಣ ಪಡೆಯಬಲ್ಲ ವಿದ್ಯಾರ್ಥಿಗಳು ಮಾತ್ರ ಭಾರತೀಯ ಭಾಷಾ ಮಾರ್ಧಮುದ ಬಗೆಗಿನ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಒಟ್ಟು ವಿದ್ಯಾರ್ಥಿ ಸಮುದಾಯದಲ್ಲಿ ಇಂಥವರ ಶೇಕಡಾವಾರು ೬೫೦೦ ಮಾತ್ರ ಎಂಬುದನ್ನು ಗಮನಿಸಬೇಕು. ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿ, ಭಾರತದಲ್ಲಿ ಅಧವಾ ವಿದೇಶಗಳಲ್ಲಿ ಉನ್ನತ ಅಧವಾ (ವೈದ್ಯಕೀಯ, ಎಂಜಿನಿಯರಿಂಗ್ ಮೊದಲಾದ) ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯ ಶೇಕಡಾವಾರು ಅದಕ್ಕಿಂತಲೂ ತುಂಬಾ ಕಡಿಮೆ.

ಒಟ್ಟು ಜನಸಮುದಾಯದಲ್ಲಿ ಇಂಗ್ಲಿಶ್ ಭಾಷಾ ಮಾರ್ಧಮುದಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಅತ್ಯಂತ ಕಡಿಮೆ. ಇವರ ಹಿತಾಸಕ್ತಿಗಳಿಗೆ ಅಸಮಪ್ರಮಾಣದ ಪ್ರಾಮುಖ್ಯ ನೀಡಿದರೆ, ಆಗ ಅಧಿಕ ಸಂಖ್ಯಾತ ಜನರಿಗೆ ತೊಂದರೆಯಂತಾಗುತ್ತದೆ. ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗದಂಥ ಇಂಗ್ಲಿಶ್ ಭಾಷಾ ಮಾರ್ಧಮುದಲ್ಲಿ ವಿದ್ಯಾಭ್ಯಾಸ ಮಾಡುವುದನ್ನು ಕಡ್ಡಾಯ ಮಾಡಿದರೆ ಆಗ ಒಹಮಸಂಖ್ಯಾತ ವಿದ್ಯಾರ್ಥಿಗಳ ಪರ್ಯವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಶಕ್ತರಾಗದ ಶೈಕ್ಷಣಿಕವಾಗಿ ಹಿಂದೆ ಬೀಳುತ್ತಾರೆ. ಹೀಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದೆ ಇರಲು ಶಿಕ್ಷಣದ ಮಾರ್ಧಮುವು ಇನ್ನೂಂದು ಕಾರಣವಾಗುತ್ತದೆ. ಪರಿಣಾಮವಾಗಿ ಇಂಗ್ಲಿಶ್ ಭಾಷಾ ಪ್ರಾವೀಣ್ಯವಿಲ್ಲದ ಅವರ ಪಾಲಿಗೆ ಉನ್ನತ

ಶಿಕ್ಷಣ ಹಾಗೂ ಉನ್ನತ ಉದ್ಯೋಗ ಅವಕಾಶಗಳು ಮರೀಚಿಕೆಯೆನಿಸುತ್ತವೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ರಂಗಗಳಲ್ಲಿ ವೈದ್ಯಕೀಯ ಎಂಜಿನಿಯರಿಂಗ್ ಮೊದಲಾದ ವೃತ್ತಿಪರ ಕ್ಷೇತ್ರಗಳು ಮತ್ತು ವ್ಯಾಪಹಾರಿಕ ಹಾಗೂ ಶೈಕ್ಷಣಿಕ ವಲಯದ ಅಧಿಕಾರಿಗಳಲ್ಲಿ ಅತ್ಯಂತ ಯಶಸ್ವಿ ಗಳಿಗಳಲ್ಲಿ ಅವರಿಗಿರುವ ಇಂಗ್ಲಿಶ್ ಭಾಷಾ ಸ್ನೇಮಣ್ಯ ಮತ್ತು ವಿಷಯಗಳ ಪರಿಮಾಣ ಜಾನಪ್ರವರ್ತನೆ ಕಾರಣ. ಹೀಗೆ ಅಭಿಂತಪೂರ್ವ ಯಶಸ್ವಿ ಗಳಿಗಳಲ್ಲಿ ಹೆಚ್ಚಿನವರು ಶ್ರೀಮಂತ ಶಾಲೆಗಳಲ್ಲಿ ಇಂಗ್ಲಿಶ್ ಭಾಷಾ ಮಾಡ್ಯಮದಲ್ಲಿ ಶಿಕ್ಷಣ ಪಡೆದವರೇ ಆಗಿರುತ್ತಾರೆ. ಇವರು ಸಾಮಾನ್ಯವಾಗಿ ಕನಿಷ್ಠ ಪದ್ಧತಿ ಹಿಂದಿನ ಒಂದು ತರ್ಲೆಯಲ್ಲಿ ದ್ವಿತೀಯ ಭಾಷೆಯಾಗಿ ಇಂಗ್ಲಿಶ್ ಭಾಷೆಯ ಅಧ್ಯಯನ ಮಾಡಿದ್ದ ಇಂಗ್ಲಿಶ್ ಮಸ್ತಕಗಳನ್ನು ಓದುವ ಹಾಗೂ ಮನೆಯಲ್ಲಿ ಇಂಗ್ಲಿಷನಲ್ಲಿಯೇ ಮಾತನಾಡುವ ಕುಟುಂಬಗಳಿಂದಲೇ ಬಂದಿರುತ್ತಾರೆ. ಇಂಗ್ಲಿಶ್ ಭಾಷೆಯಲ್ಲಿ ಭದ್ರವಾದ ಭಾಷಿಕ ಹಾಗೂ ಸಾಂಸ್ಕೃತಿಕ ತಳಹದಿ ಇವರಿಗಿರುತ್ತದೆ. ಇದಕ್ಕೆ ಇವರು ಪಡೆದ ಶಿಕ್ಷಣವು ಕೇವಲ ಪೂರಕ ಸಾಧನವಾಗಿರುತ್ತದೆ. ಆದರೆ ಒಟ್ಟು ವಿದ್ಯಾರ್ಥಿ ಸಮುದಾಯದಲ್ಲಿ ಇವರ ಸಂಖ್ಯೆ ಕಡಿಮೆಯಾಗಿರುವುದರಿಂದ ಇವರಿಗೆ ಹೆಚ್ಚಿನ ಪ್ರಾಣಿನಿಧ್ಯವಿರುವುದಿಲ್ಲ. ಅಧಿಕ ಸಂಖ್ಯಾತ ವಿದ್ಯಾರ್ಥಿಗಳು ಬಡಕುಟುಂಬಗಳಿಂದ ಬಂದಿರುತ್ತಾರೆ. ಮನೆಯಲ್ಲಾಗಲೇ ಹೆಚ್ಚಿನ ಬೆಂಬಲವೇನೂ ಇರುವುದಿಲ್ಲ. ಇವರಿಗೆ ಎದುರಾಗುವ ಸಾವಾಜಿಕ ಪ್ರತಿಕೂಲಗಳಿಂದಾಗಿ ಇಂಗ್ಲಿಶ್ ಮಾಡ್ಯಮವೇ ಉಪಯುಕ್ತವಾಗಿ ತೋರಿ ಬರುತ್ತದೆ.

ಭಾರತೀಯ ಭಾಷೆಗಳ ಮಾಡ್ಯಮದಲ್ಲಿ ಶಿಕ್ಷಣ ಪಡೆರೆ ಆಗ ದೇಶದ ಇತರ ಪ್ರದೇಶಗಳ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ಸದಾವಕಾಶಗಳಿಂದ ಶಿಕ್ಷಕರೂ ವಿದ್ಯಾರ್ಥಿಗಳೂ ವಂಚಿತರಾಗುತ್ತಾರೆ ಎಂಬುದು ಇಂಗ್ಲಿಶ್ ಭಾಷಾ ಮಾಡ್ಯಮದ ಪರವಾಗಿರುವರ ಇನ್ನೊಂದು ವಾದವಾಗಿದೆ. ಆದರೆ ಈ ಭಯಕ್ಕೆ ಸಮರ್ಪಕವಾದ ಆಧಾರವೇನೂ ಕಂಡುಬರುವುದಿಲ್ಲ. ಏಕೆಂದರೆ ಭಾಷಿಕ ವಲಯಗಳನ್ನು ದಾಟಿ ಹೋಗುವಂತಹ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಖ್ಯೆ ತುಂಬ ಕಡಿಮೆ. ಅಲ್ಲದೆ ಈ ವಾದವು ಕೆಲಮಟ್ಟಿಗೆ ಅಪ್ರಸ್ತುತವೂ ಆಗಿದೆ. ಏಕೆಂದರೆ ಸಂಪೂರ್ಣ ಧನಸಹಾಯವನ್ನು ಕೇಂದ್ರ ಸರ್ಕಾರದಿಂದಲೇ ಪಡೆಯುವಂತಹ ಕೆಲವು ಶಿಕ್ಷಣ ಸಂಸ್ಥೆಗಳನ್ನು ಬಿಟ್ಟುಳಿದಂತೆ, ಶಾಲೆಕಾಲೇಜುಗಳಿಗೆ ಪ್ರವೇಶ ನೀಡುವ ಹಾಗೂ ವಿವಿಧ ಉದ್ಯೋಗಗಳಿಗೆ ನೇಮಕ ಮಾಡುವ ಸಂದರ್ಭಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಇಂಗ್ಲಿಶ್ ಭಾಷೆಯಲ್ಲಿ ಲಭ್ಯವಾಗುವ ಸಂಪೂರ್ಣ ಜಾನಪ್ರವರ್ತನೆ ಭಾರತೀಯ ಭಾಷೆಗಳಿಗೆ ಭಾಷಾಂತರಗೊಳ್ಳುವವರಿಗೆ ಹಾಗೂ ಭಾರತೀಯ ಭಾಷೆಗಳಲ್ಲಿ

ಸಂವಹನಕ್ಕೆ ಅಗತ್ಯವಾಗಿರುವಂತಹ ಪಾರಿಭಾಷಿಕ ಪದಗಳು ಮತ್ತು ವೈಜ್ಞಾನಿಕ ನಿರೂಪಣೆ ಶೈಲಿಗಳು ಅಭಿವೃದ್ಧಿಗೊಳ್ಳುವವರೆಗೆ ಶಿಕ್ಷಣ ಮಾರ್ಧಮದ ಭಾಷೆಯನ್ನು ಬದಲಾಯಿಸಬೇಕು ಎಂಬ ಇನ್ನೊಂದು ವಾದಪೂರ್ವ ಇದೆ. ಎಂದರೆ ಭಾರತೀಯ ಭಾಷೆಗಳು ಶಿಕ್ಷಣ ಮಾರ್ಧಮವಾಗುವ ಮೌದಲು ಅವು ಇಂಗ್ಲಿಂಗ್ ಭಾಷೆಯ ಸರ್ವಸಾಮರ್ಥ್ಯವನ್ನು ಹೊಂದಬೇಕು. ಪ್ರಾಪಂಚಿಕ ಜ್ಞಾನವು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಭಾರತೀಯ ಭಾಷೆಗಳು ಇಂಗ್ಲಿಂಗ್ ಭಾಷೆಗೆ “ಸರಿಸಾಟಿಯಾಗಿವೆ” ಎಂದು ನಿರ್ಧರಿಸಲು ಯಾವಾಗ ಸಾಧ್ಯವಾದೀತು ಎಂದು ಹೇಳುವುದು ಸುಲಭವಲ್ಲ. ಆದುದರಿಂದ ಇದೊಂದು ಚಿರಂತನ ಸಮಸ್ಯೆಯಾಗಿ ಉಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಒಂದು ಭಾಷೆಯು ಅದನ್ನು ಬಳಸಲು ಪ್ರಾರಂಭಿಸುವ ಮೌದಲೇ ಸಮರ್ಥವಾಗಿ ಅಭಿವೃದ್ಧಿ ಹೊಂದುತ್ತದೆ, ಅಥವಾ ಬಳಕೆಗೆ ಬರುವ ಮುನ್ನವೇ ಭಾಷೆಯನ್ನು ಅಭಿವೃದ್ಧಿಪಡಿಸಬೇಕೆಂಬುದು ವಿಶಿಂಡವಾದವೆನಿಸುತ್ತದೆ.

ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಈ ವಾದಗಳನ್ನು ಶಿಕ್ಷಣಕ್ಕೆ ಅನ್ವಯಿಸುವುದರಲ್ಲಿ ಕೆಲವು ಲೋಪದೋಷಗಳು ಕಂಡುಬರುತ್ತವೆ. ಆದರೂ ಇಂಗ್ಲಿಂಗ್ ಮಾರ್ಧಮದ ಶಿಕ್ಷಣದ ಬಗ್ಗೆ ಯಾವಾಗಲೂ ಚರ್ಚೆಗಳು ನಡೆಯುತ್ತಿರುತ್ತವೆ. ಇಂಗ್ಲಿಂಗ್ ಮಾರ್ಧಮದ ಪರವಾಗಿ ವಾದಿಸುವವರು ಹೊಂದಿರುವ ಉನ್ನತ ಸಾಫ್ನವಾನಗಳು ಹಾಗೂ ಸ್ವಾಹಿತಾಸಕ್ತಿಗಳಿಗೆ ರಾಷ್ಟ್ರೀಯ ಹಿತಾಸಕ್ತಿಯ ಸ್ವರೂಪ ನೀಡಬಲ್ಲಂತಹ ಆವರ ಸಾಮರ್ಥ್ಯ- ಇವೇ ಇದಕ್ಕೆ ಆಂತಿಕ ಕಾರಣವೇನ್ನಾಬಹುದು. ಅಲ್ಲದೆ ಬೇರೆ ಯಾವುದೇ ಸಾಮಾಜಿಕ ಅಡತೆಗೆಲ್ಲಿದ್ದರೂ ಇಂಗ್ಲಿಂಗ್ ಭಾಷಾ ನೈಮಣ್ಯವು ಸಂಪತ್ತು, ಅಧಿಕಾರ ಹಾಗೂ ಸಾಮಾಜಿಕ ಪ್ರತಿಷ್ಠಿಗಳನ್ನು ಹೆಚ್ಚಿಸುತ್ತದೆ ಎಂಬ ಹುಸಿ-ನಂಬಿಕೆಯೂ ಇದಕ್ಕೆ ಕಾರಣ.

ಶಿಕ್ಷಣದ ಪ್ರಾರಂಭದ ಹಂತದಲ್ಲಿ ಶಿಕ್ಷಣ ಮಾರ್ಧಮವಾಗಿ ಪ್ರಾದೇಶಿಕ ಭಾಷೆಗಳ ಬಗೆಗಿರುವ ವಿರೋಧವು ಇನ್ನೊಂದು ರೀತಿಯದ್ವಾಗಿದೆ. ಪ್ರಾರಂಭದ ಹಂತದಲ್ಲಿ ಮಾತೃಭಾಷಾ ಮಾರ್ಧಮದಲ್ಲಿ ವಿದ್ಯಾಭ್ಯಾಸ ಮಾಡಿದರೆ, ಆಗ ತಮ್ಮ ಮುಕ್ಕಳು ಶೈಕ್ಷಣಿಕವಾಗಿ ಪ್ರಯೋಜನ ಪಡೆಯಲುತ್ತಾರೆ ಎಂದು ತಿಳಿದ ಭಾಷಿಕ ಅಲ್ಪಸಂಖ್ಯಾತರೂ ಪ್ರಾದೇಶಿಕ ಭಾಷಾಮಾರ್ಧಮನ್ನು ವಿರೋಧಿಸುತ್ತಾರೆ. ಮಾತೃಭಾಷಾ ಮಾರ್ಧಮದಲ್ಲಿ ಪ್ರಾರಂಭಿಕ ಶಿಕ್ಷಣ ನೀಡಬೇಕೆಂದು ಒತ್ತಾಯಿಸುವ ಬದಲಾಗಿ ಈ ಗುಂಪಿಗೆ ಸೇರಿದವರು ಕೂಡ ಇಂಗ್ಲಿಂಗ್ ಮಾರ್ಧಮದ ಶಿಕ್ಷಣವನ್ನು ಸಮರ್ಥಿಸುತ್ತಾರೆ. ಹಿಂದೆಯೇ ಹೇಳಿದಂತೆ, “ಪ್ರಾದೇಶಿಕ ಭಾಷಾ ಸಾಮರ್ಥ್ಯವನ್ನು ಹೊಂದಿದುವ” ತಮ್ಮ ರಾಜಕೀಯ ಉದ್ದೇಶವನ್ನು ಸಾಧಿಸುವುದೇ ಇವರ ಗುರಿಯಾಗಿರುತ್ತದೆ.

ಪ್ರಾದೇಶಿಕ ಭಾಷಾ ಮಾರ್ಘಮನ್ಯು ವಿರೋಧಿಸುವ ಇನ್ನೊಂದು ಗುಂಪಿಗೆ ಸೇರಿದವರೆಂದರೆ ಅರೆ-ನಗರ ಪ್ರದೇಶಗಳಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿಯೂ ನೆಲಸಿರುವ ಮಾರ್ಘಮನ್ಯು ಮತ್ತು ಉನ್ನತ ವರ್ಗಗಳವರಿಗೆ ಸರಿಸಮಾದ ಸಂಪತ್ತು, ಅಧಿಕಾರ ಮತ್ತು ಅಂತಸ್ತು (ಸಾಫ್ಟ್‌ಮಾನ್)ಗಳನ್ನು ಹೊಂದಬಹುದೆಂಬುದು ಇವರ ದೃಷ್ಟಿಯಾಗಿದೆ. ಇದೇ ಕಾರಣದಿಂದಾಗಿ ನಗರ-ಪ್ರದೇಶಗಳ ಮಾರ್ಘಮನ್ಯು ವರ್ಗದವರೂ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರೂ ಇಂಗ್ಲಿಶ್ ಭಾಷಾ ಮಾರ್ಘಮದ ಶಿಕ್ಷಣವನ್ನೇ ಅಪೇಕ್ಷಿಸುತ್ತಾರೆ.

ಹೀಗೆ ಶಾಲಾಶಿಕ್ಷಣವು ಸಾಮಾಜಿಕ ಹೇದಭಾವವರ್ಗನ್ನು ನಿರ್ವಾರಿಸಿ ಸಮಾಜವನ್ನು ಸಮರ್ಪಿಸೋಳಿಸುವ ಮಾರ್ಘಮನ್ಯಾವಾಗಬೇಕೆಂಬ ಬೇಡಿಕೆಗೆ ವಿರುದ್ಧವಾಗಿ ಶಾಲೆಗಳಲ್ಲಿ ಎರಡು ವಿಧದ ಶಿಕ್ಷಣ ಮಾರ್ಘಮಗಳು ಒಳಗೊಂಡಿಲ್ಲವೆ; ಆಯ್ದು ಕೆಲವು ವರ್ಗಗಳವರಿಗೆ ಇಂಗ್ಲಿಶ್ ಮಾರ್ಘಮನ್ಯು ಮತ್ತು ಉಳಿದ ಹಲವರಿಗೆ ಭಾರತೀಯ ಭಾಷಾ ಮಾರ್ಘಮನ್ಯು. ಈ ಎರಡು ಶಿಕ್ಷಣ ವ್ಯವಸ್ಥೆಗಳಿಂದಾಗಿ ಸಾಮಾಜಿಕ ಅಸಮಾನತೆಯು ನಿರಂತರವಾಗಿ ಉಳಿಯಂತೆ ಮಾಡಿರುವುದಷ್ಟೇ ಅಲ್ಲದೆ, ಸಾಮಾಜಿಕ ತಲ್ಲಿಂಕ್ಕೂ ಕಾರಣವಾಗಿದೆ. ವಿಶ್ವ ದೃಷ್ಟಿಕೋನ ಹಾಗೂ ಸಾಮಾಜಿಕ ಮನೋಭಾವವರ್ಗ ಪರಿಭಾಷೆಯಲ್ಲಿ ಹೇಳುವುದಾದರೆ ಈ ಶಿಕ್ಷಣ ವ್ಯವಸ್ಥೆಯಿಂದ ಎರಡು ರೀತಿಯ ಸಂಸ್ಕೃತಿಗಳು ಉಗಮಿಸುತ್ತವೆ (ಕೃಷ್ಣಪುರ್ವಾರ್ಥಿ, 1996). ಶಿಕ್ಷಣ ಮಾರ್ಘಮನ್ಯು ಧೋರಣೆಯಲ್ಲಿನ ಅನಿಶ್ಚಿತತೆಯು ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತದೆ (ಟಾಲೆಫೇಸನ್, 1991). ವಿಜಾಪುರ ಕಾಲೇಜುಗಳಲ್ಲಿ ಇಂಗ್ಲಿಶ್ ಭಾಷೆಯು ಶಿಕ್ಷಣ ಮಾರ್ಘಮನ್ಯಾವಾಗಿ ಉಳಿದಿರುವುದರಿಂದ ಹಾಗೂ ವೃತ್ತಿಪರ ಕಾಲೇಜುಗಳಲ್ಲಿ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಇಂಗ್ಲಿಶ್ ಭಾಷೆಯೇ ಏಕೆಂದರೆ ಸಂವಹನ ಮಾರ್ಘಮನ್ಯಾವಾಗಿರುವುದರಿಂದ ಶೈಕ್ಷಣಿಕ ಅಸಮಾನತೆಯು ಶಾಶ್ವತವಾಗಿ ಉಳಿಯತ್ತದೆ. ಈ ಪರಿಸ್ಥಿತಿಯು ಇಂಗ್ಲಿಶ್ ಮಾರ್ಘಮದ ಶಾಲೆಗಳಿಗೆ ಅನುಕೂಲಕರವಾಗಿದೆ (ಏಕೆಂದರೆ ಇಂಗ್ಲಿಶ್ ಮಾರ್ಘಮದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಇಂಗ್ಲಿಶ್ ಭಾಷಾ ವಾಕ್ಯಚಲನೆಯನ್ನು ನೀಡುವ ಹಾಗೂ ಉತ್ತಮ ಸಂಪನ್ಮೂಲಗಳಿಂದ ಕೂಡಿದ ಶಿಕ್ಷಣ ದೊರಕುತ್ತದೆ) ಇಂಗ್ಲಿಶ್ ಭಾಷಾ ಮಾರ್ಘಮನ್ಯು ಆಯ್ದು ಮಾಡಿಕೊಂಡಿರುವ ಕಲಾ ಮತ್ತು ವಾಸ್ತಿಕ್ಯ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅಧಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುತ್ತಾರೆ (ಷೆಬ್ಬಗ್ನೋ ಮತ್ತು ಪಾಂಡಿಯನ್).

ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಶಿಕ್ಷಣದ ಮಾರ್ಘಮದ ಈ ದ್ವಿವಿಭಜನೆಯ ಭಾಷೆಗಳನ್ನು ಎರಡು ಗುಂಪುಗಳಾಗಿ ಒಡೆಯುತ್ತದೆ. ವಸಾಹತು

ಆಡಳಿತಾವಧಿಯಿಂದಲೂ ಇಂಗ್ಲಿಂಗ್ ಭಾಷೆಯನ್ನು-ಇಂಗ್ಲಿಂಗ್ ಜಾಳನ ಪ್ರಸಾರ ಮಾರ್ಧಮವನ್ನಾಗಿ, ಪ್ರಗತಿ ಹಾಗೂ ವಿವೇಚನಾತೀಲತೆಗಳ ಭಾಷೆಯನ್ನಾಗಿ, ಆದುದರಿಂದ ಆಧುನಿಕತೆಯ ವಾಹಕವನ್ನಾಗಿ ರೂಪಿಸುತ್ತ ಬರಲಾಗಿತ್ತು. ಇನ್ನೊಂದೆಡೆ ಭಾರತೀಯ ಭಾಷೆಗಳನ್ನು ಪರಂಪರೆಯ ವಾಹಕವನ್ನಾಗಿ, ಭಾವನಾತ್ಮಕ ಅಗತ್ಯಗಳನ್ನು ಮೂರೆಸುವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಸಾಂಪ್ರದಾಯಿಕ ರೂಪಿಗಳನ್ನು ಸಂರಕ್ಷಿಸುವ ಉಪಕರಣಗಳನ್ನಾಗಿ ಚಿತ್ರಿಸಲಾಗಿತ್ತು. ಭೋತಿಕ ಪ್ರಗತಿ ಮತ್ತು ಸಾಂಸ್ಕೃತಿಕ ತಳಹದಿ-ಇವುಗಳ ನಡುವಳಿ ಈ ವ್ಯಾತ್ಯಾಸವು, ಭಾರತೀಯ ಭಾಷೆಗಳನ್ನಾಡುವವರು, ತಮ್ಮ ಮಾತ್ರಭಾಷೆಯನ್ನು ಬದಲಾಯಿಸದೆ, ಪ್ರಗತಿಪರರು ಆಗದಂತಹ ದುರ್ಬಲ ವಾತಾವರಣವನ್ನು ಸೃಷ್ಟಿಸಿದೆ.

### ಶಿಕ್ಷಣ ಮಾರ್ಧಮ ಹಾಗೂ ಶೈಕ್ಷಣಿಕ ಆಧ್ಯತ್ಮೆ

ಈಗಷ್ಟೇ ವಿವರಿಸಲಾದ ಕಾರಣಗಳಿಂದಾಗಿ “ಇಂಗ್ಲಿಂಗ್ ಮಾರ್ಧಮವು ಎಲ್ಲರಿಗೂ ಅಲ್ಲ; ಅಥವಾ ಅದು ಕೆಲವರಿಗೆ ಮಾತ್ರವೇ ಅಲ್ಲ” ಎಂಬುದೇ ಸದ್ಯದಲ್ಲಿ ಆಯ್ದು ಮಾಡಿಕೊಳ್ಳಬಹುದಾದ ಅಪೇಕ್ಷಣೀಯ ಧೋರಣೆಯಾಗಿರುತ್ತದೆ. ಆದುದರಿಂದ ಎಲ್ಲರಿಗೂ ಭಾರತೀಯ ಭಾಷೆಗಳನ್ನು ಆಯ್ದು ಮಾಡಿಕೊಳ್ಳಬ ಸ್ವಾತಂತ್ರ್ಯವಿದೆ. ಆದರೆ ಈಗಳೇ, ನಾವು ಹಿಂದಿನ ಚರ್ಚೆಯಿಂದ ತಿಳಿದುಕೊಂಡಂತೆ, ಶೈಕ್ಷಣಿಕ ಮಾರ್ಧಮದ ಬಗೆಗಿನ ಈ ಧೋರಣೆ ಕೂಡ ಬುಡಮೇಲಾಗಿದೆ.

ಇಂಗ್ಲಿಂಗ್ ಮಾರ್ಧಮದ ನಕಾರಾತ್ಮಕ ಪ್ರಭಾವವನ್ನು ಕಡಿಮೆಗೊಳಿಸಲು ಒಂದು ಪರಿಹಾರವನ್ನು ಸೂಚಿಸಬಹುದು. ದ್ವಿಭಾಷಾ ಮಾರ್ಧಮವನ್ನು ಬಳಸುವುದೇ ಈ ಮಾರ್ಗವಾಗಿದೆ. ಇದನ್ನು ಅಳವಡಿಸುವ ಪ್ರಯತ್ನವನ್ನು ಕೆಲವು ಸಂದರ್ಭಗಳಲ್ಲಿ ಮಾಡಲಾಗಿದೆ. ಉದಾಹರಣೆಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಾತ್ರಭಾಷೆಯಾವುದೇ ಆಗಿದ್ದರೂ ವಿಜಾಳನ ವಿಷಯಗಳನ್ನು ಇಂಗ್ಲಿಂಗ್ ಮಾರ್ಧಮದಲ್ಲಿಯೂ ಇತರ ವಿಷಯಗಳನ್ನು ಹಿಂದೆ ಮಾರ್ಧಮದಲ್ಲಿಯೂ ಬೋಧಿಸಲಾಗುತ್ತಿದೆ, ಸಾಹಿತ್ಯಿಕ ವಿಷಯಗಳನ್ನು ಅವರ ಮಾತ್ರಭಾಷೆಯಲ್ಲಿಯೇ ಕಲಿಸಲಾಗುತ್ತಿಲ್ಲ. ವಿದ್ಯಾರ್ಥಿಗಳ ದ್ವಿಭಾಷಾ ಸಾಮಾಜಿಕ ಮತ್ತು ವಿಷಯ ಜ್ಞಾನಗಳಿಗೆ ಸಂಬಂಧಿಸಿದಂತೆ ಹೇಳಿವುದಾದರೆ, ಈ ಮಾದರಿಯ ಬಹುಮಟ್ಟಿಗೆ ಯಶಸ್ವಿಯಾಗಿದೆ. ಆದರೂ ಈ ಯಶಸ್ವಿ ಏರಡು ಭಾಷೆಗಳನ್ನು ಶಿಕ್ಷಣ ಮಾರ್ಧಮವನ್ನಾಗಿ ಬಳಸಿದುದರಿಂದ ಕಂಡುಬಂದುದರ ಫಲಿತಾಂಶವೆಂದು ಭಾವಿಸಲಾಗದು. ಏಕೆಂದರೆ, ದ್ವಿಭಾಷಾ ಮಾರ್ಧಮದ ಶಾಲಾಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿರುವವರು ಮುಖ್ಯವಾಗಿ ನಗರ ಪ್ರದೇಶದ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರೇ ಆಗಿದ್ದಾರೆ (ಅಣ್ಣಾಮಲ್ಯೆ 1980) ಅಲ್ಲದೆ ಈ ಶಾಲೆಗಳು ಸುಭದ್ರ ತಳಹದಿ ಹೊಂದಿರುತ್ತವೆ. ಇಂಗ್ಲಿಂಗ್

ಭಾಷೆಯೇ ಏಕೈಕ ಶಿಕ್ಷಣ ಮಾರ್ದ್ಯಮಾರ್ಗಿದ್ದರೂ ಇವರು ಶೈಕ್ಷಣಿಕವಾಗಿ ಮತ್ತು ಭಾಷಾ ನೈಮ್ಯಾದ ದೃಷ್ಟಿಯಿಂದ ಕೂಡ ಯಶಸ್ವಿಗಳಾಗುತ್ತಿದ್ದರು. ಉದಾಹರಣೆಗೆ, ದೆಹಲಿಯಲ್ಲಿರುವ ಸದಾರ್ಥ ಪಟೇಲ್ ವಿದ್ಯಾಲಯಗಳಂತಹ ದ್ವಿಭಾಷಾ ಮಾರ್ದ್ಯಮಾರ್ಗಿದ್ದ ಇತರ ಯಶಸ್ವಿ ಮಾದರಿಗಳ ಅಲ್ಪಸ್ವಲ್ಪ ವ್ಯಾತಾಸಗಳನ್ನು ಖಾಸಗಿ ಶಾಲೆಗಳಲ್ಲಿ ಕಂಡುಬರುತ್ತವೆ. ಇವು ವಿದ್ಯಾರ್ಥಿಗಳ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯ ಬಗ್ಗೆ ಇದೇ ರೀತಿಯ ಪಕ್ಷಪಾತವನ್ನು ಹೊಂದಿದೆ. ಇಂಗ್ಲಿಶ್ ಮತ್ತು ಪ್ರಾದೇಶಿಕ ಭಾಷೆಗಳ ದ್ವಿಭಾಷಾ ಶಿಕ್ಷಣ ಮಾರ್ದ್ಯಮಾರ್ಗನ್ನು ರಾಜ್ಯಗಳಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳಬಹುದೇ ಎಂಬುದೂ ಸಂದೇಹಾಸ್ಪದವಾಗಿದೆ. ಏಕೆಂದರೆ ಬಹುತೇಕ ವಿದ್ಯಾರ್ಥಿಗಳು ದುರ್ಬಲವಾದ ಸಾಮಾಜಿಕ ಹಾಗೂ ಆರ್ಥಿಕ ಕುಟುಂಬಗಳಿಂದ ಬಂದಿರುತ್ತಾರೆ. ಇವರಿಗೆ ಮನೆಯಲ್ಲಿ ಇಂಗ್ಲಿಶ್ ಬಗೆಗೆ ಸಾಕಷ್ಟು ಬೆಂಬಲವಿರುವುದಿಲ್ಲ ಅಲ್ಲದೆ “ಮೃದುವಾದ” (ಸುಲಭವಾದ) ಎಂದರೆ ವಿಚಾನೇಶರ ವಿಷಯಗಳನ್ನು ಭಾರತೀಯ ಭಾಷೆಗಳಲ್ಲಿ ಹೋರಿಸುವಂತಹ ದ್ವಿಭಾಷಾ ಮಾದರಿಯ ವ್ಯಾಜಾನಿಕ ಅರಿವಿನ ವಾಹಕಗಳಾಗಿ ಭಾರತೀಯ ಭಾಷೆಗಳು ಅಭಿವೃದ್ಧಿ ಹೊಂದುವುದರ ಮೇಲೆ ವಿರುದ್ಧ ಪ್ರಭಾವವನ್ನು ಬೀರುತ್ತವೆ. ಇಂಗ್ಲಿಶ್ ಭಾಷೆಯೊಂದಿಗೆ ಜನರನ್ನು ಸಬಲೀಕರಿಸುವುದು ಹಾಗೂ ವಿಚಾನ್ ಮತ್ತು ತೆಂತ್ರಜಾನಿಗಳಂತಹ ಸಮರ್ಥಕ್ಕೇತ್ತಿಗಳಲ್ಲಿ ಅವರನ್ನು ಪ್ರಾದೇಶಿಕ ಭಾಷೆಗಳಲ್ಲಿಯೇ ಸಬಲಗೊಳಿಸುವುದು-ಇವರಡರ ನಡುವಳಿ ಭಾವನಾತ್ಮಕ ಸಂಘರ್ಷವನ್ನು ಕೂಡ, ಶಿಕ್ಷಣ ಮಾರ್ದ್ಯಮಾರ್ಗ ಬಗೆಗಿನ ತೀವ್ರಾನವನ್ನು ತೆಗೆದುಕೊಳ್ಳುವಾಗ ಗಮನಿಸಬೇಕು.

ಭಾರತೀಯ ಭಾಷೆಗಳ ಮಾರ್ದ್ಯಮಾರ್ಗ ಮೂಲಕ ಶಿಕ್ಷಣ ನೀಡುವಾಗ, ಇಂಗ್ಲಿಶ್ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವುದೇ, ಇಂಗ್ಲಿಶ್ ಭಾಷಾ ಮಾರ್ದ್ಯಮಾರ್ಗ ಶಿಕ್ಷಣವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನಬಹುದು. ಶಿಕ್ಷಣ ಮಾರ್ದ್ಯಮಾರ್ಗನಾಗಿ ಇಂಗ್ಲಿಶ್ ಭಾಷೆಯನ್ನು ಬಳಸುವುದೇ ಇಂಗ್ಲಿಶ್ ಭಾಷಾ ಸಾಮರ್ಥ್ಯವನ್ನು ಸಂಪಾದಿಸುವ ಅಭ್ಯರ್ಥ ಪರಿಣಾಮಕಾರಿ ವಿಧಾನವಾಗಿದೆ ಎಂಬ ಜನಪ್ರಿಯ ಪರಿಕಲ್ಪನೆಯನ್ನು ಬದಲಾಯಿಸುವುದೂ ಈ ವಿಧಾನದಿಂದ ಸಾಧ್ಯವಾಗುತ್ತದೆ. ದ್ವಿತೀಯ ಭಾಷೆಯಾಗಿ ಇಂಗ್ಲಿಶನ್ನು ಕಲಿಸುವುದರಿಂದ ಕೂಡ ಇಂಗ್ಲಿಶ್ ಭಾಷಾ ಪರಿಣಾಮಿಯನ್ನು ಸಾಧಿಸಬಹುದೆಂದು ತೋರಿಸಲೂ ಈ ಬದಲಾವಣೆ ಉಂಟಾಗಬೇಕಾದ ಅಗತ್ಯವಿದೆ.

ಭಾರತದಲ್ಲಿ ಇಂಗ್ಲಿಶ್ ಭಾಷಾ ಕಲಿಕೆಯನ್ನು ಸುಧಾರಿಸಲು ಅನೇಕ ಶೈಕ್ಷಣಿಕ ವಾಗೋರ್ಡಪಾಯಗಳನ್ನು ಸೂಚಿಸಲಾಗಿದೆ. ಹೋಧನಾ ಸಮಯವನ್ನು ಹೆಚ್ಚಿಸುವುದರಿಂದ ಉತ್ತಮ ಶಿಕ್ಷಣ ದೋರೆಯುತ್ತದೆಂಬ ಭಾವನೆಯಿಂದ ಕಿರಿಯ

ವಯಸ್ಸಿನಲ್ಲಿಯೇ ಮಕ್ಕಳಿಗೆ ಇಂಗ್ಲಿಂಗ್ ಭಾಷಾ ಬೋಧನೆಯನ್ನು ಪ್ರಾರಂಭಿಸಬೇಕೆಂದು ಹೆತ್ತವರು ಕೋರುತ್ತಾರೆ. ಮೊದಲನೆಯ ತರಗತಿಯಿಂದಲೇ ಇಂಗ್ಲಿಂಗ್ ಬೋಧನೆಯನ್ನು ಪ್ರಾರಂಭಿಸಬೇಕೆಂಬುದು ಅವರ ಆದೃತೆಯಾಗಿದೆ. ಇಂಗ್ಲಿಂಗ್ ಬೋಧನೆಗೆ ಸಂಬಂಧಿಸಿದಂತೆ “ಶಿರಿಯ ವಯಸ್ಸಿನಲ್ಲಿಯೇ” ಇಂಗ್ಲಿಂಗ್ ಕಲಿಸಲು ಪ್ರಾರಂಭಿಸುವುದಕ್ಕೆ ರಾಜಕೀಯ ಬೆಂಬಲವೂ ಇದೆ. ಉದಾಹರಣೆಗೆ ಕರ್ಮನಿಸ್ಪಾ ಪಕ್ಷದ ಆಡಳಿತದಲ್ಲಿದ ಪಶ್ಚಿಮ ಬಂಗಾಳವು ಪ್ರಾಥಮಿಕೋತ್ತರ ಹಂತದ ಬದಲಿಗೆ ಮೊದಲನೆಯ ತರಗತಿಯಿಂದಲೇ ಇಂಗ್ಲಿಂಗ್ ಭಾಷಾ ಬೋಧನೆಯು ಸಾಧ್ಯವಾಗುವಂತೆ ತನ್ನ ಧೋರಣೆಯನ್ನು ಬದಲಾಯಿಸಿದೆ.

ಆದರೆ ಹಲವಾರು ಕಾರಣಗಳಿಂದಾಗಿ ಕಿರಿಯ ವಯಸ್ಸಿನಲ್ಲಿಯೇ ಇಂಗ್ಲಿಂಗ್ ಭಾಷಾ ಬೋಧನೆಯನ್ನು ಪ್ರಾರಂಭಿಸುವುದು ಸದ್ಯದ ಶೈಕ್ಷಣಿಕ ಸಮಸ್ಯೆಗೆ ಪರಿಹಾರವಲ್ಲ. ಮೊದಲನೆಯದಾಗಿ “ಮೊತ್ತ ಮೊದಲೇ ಅತ್ಯತ್ಮಮು” ಎಂಬ ವಾದವನ್ನು ಮುಟ್ಟಿಕೆರಿಸುವ ಯಾವುದೇ ನಿರ್ದಿಷ್ಟ ಸಂಶೋಧನಾ ಸಾಕ್ಷ್ಯವು ದೊರೆತಿಲ್ಲ. ವಾಸ್ತವವಾಗಿ ಹೇಳುವುದಾದರೆ ಸಾಮಾಜಿಕವಾಗಿ ಪ್ರತಿಕೂಲ ಹಿನ್ನಲೆಯನ್ನು ಹೊಂದಿರುವ ಮಕ್ಕಳಿಗೆ ದ್ವಿತೀಯ ಭಾಷೆಯೊಂದರ ಶಿಕ್ಷಣವನ್ನು ಕಿರಿಯ ವಯಸ್ಸಿನಲ್ಲಿಯೇ ಪ್ರಾರಂಭಿಸುವುದಕ್ಕೆ ವಿರುದ್ಧವಾದ ಸಾಕ್ಷಗಳು ಸಿಗುತ್ತವೆ. ಲೈಂಗಿಂಗ್ ಮತ್ತು ಸ್ವದಾ ಅವರು ಮನೆಯಲ್ಲಿ ಸಾಕ್ಷರತಾ ಪರಿಸರವನ್ನು ಹೊಂದಿರಿದ ಮಕ್ಕಳಿಗೆ, ಶಾಲೆಯಲ್ಲಿ ವಾತ್ಯಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಹೆಚ್ಚಿ ಪ್ರಯೋಜನವಾಗುತ್ತದೆಂದು ಪ್ರತಿಪಾದಿಸಿದ್ದಾರೆ (1993). ಸ್ವಾಯಿನ್, ಲ್ಯಾಪ್ ಕಿನ್ ಹಾಗೂ ಹಟ್ಕೆ ಅವರು, ಇನ್ನೊಂದು ಭಾಷೆಯ ಕಲಿಕೆಯಲ್ಲಿ ಮಾತ್ರಭಾಷಾ ಸಾಕ್ಷರತೆಯು ನಿರ್ವಹಿಸುವ ಧನಾತ್ಮಕ ಪಾಠ್ಯವನ್ನು ನಿರೂಪಿಸಿದ್ದಾರೆ (1990).

ಎರಡನೆಯದಾಗಿ ಭಾರತದಲ್ಲಿರುವ ಪ್ರಾಥಮಿಕ ಶಾಲಾಶಿಕ್ಷಕರು ಕಾಲೇಜು ಶಿಕ್ಷಣವನ್ನು ಪಡೆದಿರುವುದಿಲ್ಲ. ಸಾಮಾನ್ಯವಾಗಿ ಅವರು ಮನೆಯಲ್ಲಿ ಇಂಗ್ಲಿಂಗ್ ಪರಿಸರವಿರುವ ಕುಟುಂಬಗಳಿಂದಲೂ ಬಂದಿರುವುದಿಲ್ಲ. ಮಕ್ಕಳಿಗೆ ಇಂಗ್ಲಿಂಗ್ ಭಾಷೆಯನ್ನು ಬೋಧಿಸುವ ವಿಧಾನದಲ್ಲಿ ಅವರು ತರಬೇತಿಯನ್ನು ಪಡೆದಿರುವುದಿಲ್ಲ. ಅಲ್ಲದೆ ಅವರು ಉದ್ದೀಪ್ತ ಭಾಷೆಯಲ್ಲಿ ಹೊಂದಿರುವ ಅತ್ಯಲ್ಪ ಪರಿಣಿತ್ಯ ಪರಿಣಾಮವಾಗಿ ಮಕ್ಕಳಿಗೆ ಉತ್ಪನ್ನ ಶಿಕ್ಷಣವು ಸಿಗುವುದಿಲ್ಲ. ಆದುದರಿಂದ ಪ್ರಾಥಮಿಕ ಹಂತದಲ್ಲಿ ಇಂಗ್ಲಿಂಗ್ ಭಾಷಾ ಬೋಧನೆಯನ್ನು ಪ್ರಾರಂಭಿಸುವುದರ ಮೂಲ ಉದ್ದೇಶವೇ ಶಿಧಿಲಗೊಳ್ಳುತ್ತದೆ. ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಇಂಗ್ಲಿಂಗ್ ಭಾಷಾ ಬೋಧನೆಯಲ್ಲಿ ತರಬೇತಿ ನೀಡಲು ಆರ್ಥಿಕ ಪ್ರಮಾಣದ ಹಣಕಾಸನ್ನು ವಿನಿಯೋಗಿಸಬೇಕಾಗುತ್ತದೆ. ಭಾರತದಲ್ಲಿನ ಪ್ರಾಥಮಿಕ ಶಾಲೆಗಳ ಸಂಖ್ಯೆ

ಅತ್ಯಧಿಕವಾಗಿರುವದೇ ಇದಕ್ಕೆ ಕಾರಣ. ಸದ್ಯ ನಮ್ಮ ದೇಶದಲ್ಲಿ 5,70,455 ಪ್ರಾಥಮಿಕ ಶಾಲೆಗಳಿವೆ. ಇವುಗಳಲ್ಲಿ 89%ರಪ್ಪು ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಅಂತರರಾಷ್ಟ್ರೀಯ ಧನಸಹಾಯ-ಇವುಗಳ ನೇರವನ್ನು ಪಡೆದಾಗ್ನೇ ಇಂತಹ ಬೃಹತ್-ಕಾರ್ಯದ ನಿರ್ವಹಣೆಗೆ, ಅಗಾಧ ಪ್ರಮಾಣದ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳ ಅಗತ್ಯವಿದೆ.

ಮಾಧ್ಯಮಿಕ ಮತ್ತು ಪ್ರೋಥಶಾಲೆಗಳಲ್ಲಿನ ಇಂಗ್ಲಿಶ್ ಭಾಷಾ ಬೋಧನೆಯ ಗುಣಮಟ್ಟವನ್ನು ಸುಧಾರಿಸುವ ದಿಕ್ಕಿನಲ್ಲಿ ಪ್ರಯತ್ನಿಸುವುದೂ ಅದಕ್ಕಾಗಿ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸುವುದೂ ಹೆಚ್ಚು ಉಪಯುಕ್ತವಾದ ಧೋರಜನೆಯಾಗಿದೆ. ಈ ಹಂತಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಸಂಖ್ಯೆ ಸುಮಾರು 3,00,000 ಮಾತ್ರ. ಇದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆಗಿಂತ ತುಂಬ ಕಡಿಮೆ ಅಲ್ಲದೆ ಮಾಧ್ಯಮಿಕ ಹಾಗೂ ಪ್ರೋಥಶಾಲಾ ಶಿಕ್ಷಕರು ಕಾಲೇಜು ಹಂತದಲ್ಲಿ ಇಂಗ್ಲಿಶ್ ಭಾಷೆಯ ಅಭ್ಯಾಸ ಮಾಡಿಕೊಂಡ ಪದವೀಧರರಾಗಿರುತ್ತಾರೆ. ಇಂಗ್ಲಿಶ್ ಬೋಧನೆಯ ಬಗ್ಗೆ ವಿಶೇಷ ಗಮನ ಹರಿಸುವ ಶೈಕ್ಷಣಿಕ ಸಂಶೋಧನೆ ತರಬೇತಿ ಸಂಸ್ಥೆಗಳು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಹಂತಗಳಲ್ಲಿರುವುದರಿಂದ ಈ ಆಧೋರಜನೆಯ ನೇರವಿನಿಂದ ಶಿಕ್ಷಕರಿಗೆ ಅವರ ಸೇವಾವಧಿಯಲ್ಲಿಯೇ ಆವಶ್ಯಕ ತರಬೇತಿಯನ್ನು ನೀಡಬಹುದು. ಅಲ್ಲದೆ ಆಯ್ದು ಜಿಲ್ಲೆಗಳಲ್ಲಿರುವ ಸಂಪನ್ಮೂಲ ಕೇಂದ್ರಗಳಲ್ಲಿ ಇಂಗ್ಲಿಶ್ ಭಾಷಾ ಬೋಧಕರಿಗೆ ಹೆಚ್ಚಿನ ಪರೋಪಕರಣಗಳನ್ನು ಮಾರ್ಗದರ್ಶನವನ್ನು ಒದಗಿಸಬಹುದು.

ರಾಷ್ಟ್ರ ನಿರ್ಮಾಣಕ್ಕಾಗಿ ಮಾಡಬೇಕಾಗಿರುವ ಕೌಶಲಾಭಿವೃದ್ಧಿಯ ದೃಷ್ಟಿಯಿಂದ ಇಂಗ್ಲೀಷ್ ಭಾಷಾಬೋಧನೆಗೆ ಅಗತ್ಯವಾಗಿರುವ ಸಂಪನ್ಮೂಲಗಳನ್ನು ಸಮೃದ್ಧಿಗೊಳಿಸುವುದರಕ್ತ ಗಮನ ಹರಿಸಬೇಕು, ಈ ಕಾರ್ಯಕ್ರಮ ಆದ್ಯತೆ ನೀಡಬೇಕು. 1991ರಲ್ಲಿ 6 ರಿಂದ 14 ವರ್ಷಗಳೇರಾಗಿರುವ ಮಕ್ಕಳಲ್ಲಿ ಮೂರನೆಯ ಒಂದು ಭಾಗದಪ್ಪು ಮಕ್ಕಳು ಶಾಲೆಗಳಿಗೆ ಹೋಗುತ್ತಿರಲಿಲ್ಲ. ಮೂರನೆಯ ಎರಡು ಭಾಗದಪ್ಪು ಮಂದಿ (4 ವರ್ಷಗಳ ಅವಧಿಯ) ಮಾಧ್ಯಮಿಕ ಶಿಕ್ಷಣವನ್ನು ಮೂರ್ಣಗೊಳಿಸಿರಲಿಲ್ಲ. ಸಾಂಪಿಥಾನಿಕವಾಗಿ ಕಡ್ಡಾಯಪಡಿಸಲಾಗಿರುವ ಶೈಕ್ಷಣಿಕ ಹಂತಗಳ ಶಿಕ್ಷಣವನ್ನು ಎಲ್ಲರೂ ಪಡೆಯುವಂತಾಗಬೇಕು (ಶೋಧಕರ ತಂಡ, 1999) ಶಾಲೆಗಳಿಗೆ ಹಾಜರಾಗದ ಮಕ್ಕಳು ಹಾಗೂ ಸಾಕ್ಷರತೆಯ ಸೂಕ್ತ ಹಂತವನ್ನು ತಲುಪುವ ಮೊದಲೇ ಶಾಲೆ ಬಿಟ್ಟು ಹೋದವರು ದೇಶದಲ್ಲಿ ಕಂಡುಬರುತ್ತಿರುವ ನಿರ್ಕಾರತೆಗೆ ಕಾರಣವನ್ನಬಹುದು. ಆದದ್ದರಿಂದ ಭಾರತದಲ್ಲಿ ಒಂದನೆಯ ತರಗತಿಯಿಂದಲೇ

ಇಂಗ್ಲಿಶ್ ಭಾಷೆಯನ್ನು ಬೋಧಿಸುವುದಕ್ಕೆ ಬದಲಾಗಿ, ಮಕ್ಕಳು ಶಾಲೆ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ, ಅವರಿಗೆ ಮಾತೃಭಾಷೆ ಅಥವಾ ಯಾವುದಾದರೂಂದು ಪ್ರಾದೇಶಿಕ ಭಾಷೆಯಲ್ಲಿಯೇ ಸಾಕ್ಷರತಾ ಕೌಶಲಗಳನ್ನು ಕಲಿಸುವುದಕ್ಕೆ ಹೆಚ್ಚು ಆಡುತ್ತೇಯನ್ನು ನೀಡಬೇಕು.

### ಉಲ್ಲೇಖಗಳು

ಮೂಲದಲ್ಲಿದ್ದಂತೆ ಮುದ್ರಿಸಬಹುದು ಎನಿಸಿದ್ದರಿಂದ ಉಲ್ಲೇಖಗಳನ್ನು ಭಾಷಾಂತರಿಸಿಲ್ಲ.

#### ಅಡಿ ಟಿಪ್ಪಣಿಗಳು

1. ಮಾರ್ಥ್ಯಮವಾಗಿ ಬಳಸುತ್ತಿರುವ ಭಾಷೆಗಳ ಸಂಖ್ಯೆ 14. ಇದು 1970ರ ನಾಲ್ಕನೆಯ ಭಾರತ ಶೈಕ್ಷಣಿಕ ಸಮೀಕ್ಷೆಯಲ್ಲಿ ವರದಿಯಾದ ಭಾಷೆಗಳ ಸಂಖ್ಯೆಗಿಂತ (47) ಕಡಿಮೆಯಾಗಿದೆ. ಅದೇ ಸರ್ವೇಕ್ಷಣೆಯಿಂದ ತಿಳಿದುಬಂದಂತೆ ಶಾಲೆಗಳಲ್ಲಿ ಬೋಧಿಸಲಾಗುತ್ತಿರುವ 17 ಭಾಷೆಗಳು ವರದಿಯಾದ ಒಟ್ಟು ಭಾಷೆಗಳ ಸಂಖ್ಯೆಗಿಂತ (58) ಕಡಿಮೆಯಾಗಿದೆ. ಪತ್ರಕೆದಲಲ್ಲಿ ಇಂಗ್ಲಿಶ್ ಭಾಷಾ ಬೋಧನೆಯ ಅವಧಿಯನ್ನು ಹೆಚ್ಚಿಸಿರುವದೇ ಕಲಿಸುವ ಹಾಗೂ ಶ್ರೀಕಣ ಮಾರ್ಥ್ಯಮವನ್ನಾಗಿ ಬಳಸುವ ಭಾಷೆಗಳ ಸಂಖ್ಯೆ ಕಡಿಮೆಯಾಗಲು ಕಾರಣವಲ್ಲ. ಆದರೂ ಈ ಸಂದರ್ಭದಲ್ಲಿ ಬಳಸುವ ಭಾಷೆಗಳ ಸಂಖ್ಯೆ ಕಡಿಮೆಯಾಗಿರುವುದು ಗಮನಾರ್ಹ.
2. ಹಿಂದೆಯೇ ಪ್ರಾದೇಶಿಕ ಭಾಷಿಯಾಗಿರುವ ರಾಜ್ಯಗಳಲ್ಲಿ ಶೈಕ್ಷಣಿಕ ಭಾಷೆಯಾಗಿ ಇನ್ನೊಂದು ಭಾಷೆಯನ್ನು ಬೋಧಿಸಲಾಗುತ್ತದೆ. ಒಂದು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಹಿಂದಿಯನ್ನು ಬೋಧಿಸುತ್ತಿಲ್ಲ. ಅಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸುತ್ತಾರೆ.
3. ವಸಾಹತು ಸರ್ಕಾರಕ್ಕೆ ಶೈಕ್ಷಣಿಕ ಜವಾಬ್ದಾರಿಯನ್ನು ನೀಡಿರುವ 1813ರ ಸನ್ನದೇ ಶೈಕ್ಷಣಿಕ ಪ್ರಜಾರಕರಿಗೆ ಮತ್ತು ಪ್ರಜಾರ ಮಾಡುವ ಹಾಗೂ ಶಾಲೆಗಳನ್ನು ಪ್ರಾರಂಭಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಹಿಂದೆ ಸರ್ಕಾರಿ ಶಾಲೆಗಳು ಧಾರ್ಮಿಕ ಶ್ರೀಕಣವನ್ನು ನೀಡುತ್ತಿರಲಿಲ್ಲ.
4. ಹಾಂಗ್‌ಕಾಂಗಿನಲ್ಲಿ ಅಂತರರಾಷ್ಟ್ರೀಯ ವ್ಯಾಪಾರ-ವ್ಯವಹಾರಗಳಲ್ಲಿ ಮತ್ತು ಆರ್ಥಿಕ ಸೇವಾಕ್ಷೇತ್ರಗಳಲ್ಲಿ ಸರ್ವೋತ್ತಮ ಸಾಫನವನ್ನು ಉಳಿಸಿಕೊಂಡು ಬರಲು ಕಾರಣವಾಗಿರುವ ಆರ್ಥಿಕ ಧೋರಣೆಯು ಪರೋಕ್ಷವಾಗಿ ಇಂಗ್ಲಿಶ್

ಮಾಧ್ಯಮದ ಶಿಕ್ಷಣದ ಪ್ರಗತಿಗೆ ಕಾರಣವೆಂದು ತ್ವರಿಯ ಹೇಳುತ್ತಾರೆ (1996). ಆದುದರಿಂದ ಜೀನೀ ಭಾಷಾ ಮಾಧ್ಯಮದ ಶಿಕ್ಷಣಕ್ಕೆ ಉತ್ತೇಜನ ನೀಡುವಂತಹ ಶೈಕ್ಷಣಿಕ ಧೋರಣೆಯ ಯಶಸ್ವಿಯಾಗಲಿಲ್ಲ. ಇದು ಅನಿರೀಕ್ಷಿತವೂ ಅಲ್ಲ.

5. ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯಗಳಿಗಂತ ಭಿನ್ನವಾದ ರೀತಿಯಲ್ಲಿ ಕೇಂದ್ರ ಸರ್ಕಾರದ ಹೆಚ್ಚು ಬಿಗಿಯಾದ ಆರ್ಥಿಕ ನಿಯಂತ್ರಣಾದಲ್ಲಿರುತ್ತದೆ. ಇವು ಸಾಮಾನ್ಯವಾಗಿ ಚಿಕ್ಕವಾಗಿದ್ದ ನಗರಗಳಾಗಿ ಅಥವಾ ಭಾಷಿಕ ಆಧಾರದ ಮೇಲೆ ರೂಪೊಂಡ ರಾಜ್ಯಗಳಿಗೆ ಸೇರದೆ ಪ್ರತ್ಯೇಕವಾಗಿ ಉಳಿದುಕೊಂಡ ಕಡವೆ ವಿಶ್ವೀಣುದ ಸ್ಫ್ರಾಂಕಾಗಿವೆ.
6. ವಸಾಹತು ಆಡಳಿತಾವಧಿಯಲ್ಲಿ ಮಾಂಡಲಿಕರ ಆಳ್ಳಕೆಗೆ ಒಳಪಟ್ಟಿದ್ದ ಸಂಸ್ಥಾನಗಳೂ ಆಡಳಿತವನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಬ್ರಿಟಿಷರು ರೂಪಿಸಿದ್ದ ಚಿಕ್ಕಮಟ್ಟಿ ಪ್ರಾಂತಗಳೂ ಇದ್ದವು. ಭಾರತಕ್ಕೆ ಸಾಮಾಂತರ್ಯ ಸಿಗುವವರೆಗೂ ಈ ಪ್ರಾಂತಗಳು ಭಾಷಿಕ ಅಥವಾ ಸಾಂಸ್ಕೃತಿಕ ಘಟಕಗಳಿನಿರಲಿಲ್ಲ. ಸಾಮಾಂತರ್ಯ ನಂತರ ಭಾಷೆಗಳ ಆಧಾರದಿಂದ ರೂಪೊಂಡ ರಾಜ್ಯಗಳ, ಶಿಕ್ಷಣ ಮಾಧ್ಯಮವೂ ಸೇರಿದಂತೆ, ವಿಧಿಕ್ಕೇತ್ರಗಳಲ್ಲಿ ನಿರ್ವಹಿಸಬೇಕಾದ ತಮ್ಮ ಪಾತ್ರವನ್ನು ದೃಷ್ಟಿಯಲ್ಲಿರಿಸಿಕೊಂಡು ಬಹುಸಂಖ್ಯಾತ ಭಾಷೆಗಳ ಬಳಕೆಗೆ ಮೌಲ್ಯಾದ ನೀಡಿದವು.
7. ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಲ್ಲಿ ಕಂಡುಬರುವ ಸ್ವಾರಸ್ಕರಣ ವ್ಯಾಪ್ತಾಸಗಳು ಶೈಕ್ಷಣಿಕ ಸಾಧನೆಯ ಮೇಲೆ ಬೀರುವ ಪರಿಣಾಮಕಾಗಿ ನೋಡಿ: ಅನೆಂದ್ರ (1971) ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯ ಜೊತೆಗೆ ಶಕ್ತಿ ಮತ್ತಿತರ ಪರಿವರ್ತನೆಗಳು ಬೀರುವ ಪರಿಣಾಮಕಾಗಿ ನೋಡಿ: ಶ್ರೀವಾಸ್ತವ ಮತ್ತು ರಾಮಸ್ವಾಮಿ (1988).

## ಇಂಗ್ಲಿಂಗ್ ದೇಶೀಕರಣ ಮತ್ತು ಬಹುಭಾಷಿಕತೆಯ ಸಮರ್ಪೋಲೀಕರಣ

- ಡಾ. ಇ. ಅಣ್ಣಮುಳ್ಳೆ

ಭಾರತೀಯ ಬಹುಭಾಷೀಯತೆಗೆ ಇಂಗ್ಲಿಂಗ್ ಸೇರ್ವೆಡೆ

ತನ್ನ ಇತಿಹಾಸದ ಆರಂಭದಿಂದ, ಭಾರತವು ವಲಸೆ, ದಾಳಿ, ವ್ಯಾಪಾರ ಮತ್ತು ಪ್ರಮಾಸಗಳಿಂದಾಗಿ ಹೊರಗಿನಿಂದ ಬಂದಂತಹ ಭಾಷೆಗಳಿಗೆ ನೆಲೆಯಾಗಿದೆ/ ಆಗರವಾಗಿದೆ. ಇಲ್ಲೆ ನೆಲಸಿ ನೆಲಸಿಗರಾದ, ವಲಸೆಗಾರರು ಮತ್ತು ದಾಳಿಕಾರರ ಭಾಷೆಗಳು, ರಾಜಕೀಯ ನಿಯಂತ್ರಣಕ್ಕಿಂತಲೂ ಸಾಂಸ್ಕೃತಿಕ ವೈಲಕ್ಷಣ್ಯದಿಂದ ಇಲ್ಲಿರುವ ಭಾಷೆಗಳೊಂದಿಗೆ ಸಮನ್ವಯದಿಂದ ಒಟ್ಟೊಟಪ್ಪಾಗಿರುವಂತೆ ತಮ್ಮ ಅಸ್ತಿತ್ವವನ್ನು ಕಂಡುಕೊಂಡವು. ಪರಸ್ಪರ ಹಂಚಿಕೊಂಡ (ಸಹಭಾಗಿತ್ವದ) ಸಾಂಸ್ಕೃತಿಕ ವೈಲಕ್ಷಣ್ಯವುಳ್ಳ ಒಂದು ಪ್ರದೇಶವಾಗಿ, ಅಲ್ಲಿನ ಭಾಷೆಗಳು ವಿಭಿನ್ನವಾಗಿರದೆ ವ್ಯಾಪಾರ ಮತ್ತು ಯುದ್ಧಗಳಿಂದಾಗಿ ಹಾಗೂ ಪರಸ್ಪರ ಹಂಚಿಕೊಂಡ ಸಾಂಸ್ಕೃತಿಕ ಮೌಲ್ಯಗಳು, ನಂಬಿಕೆಗಳು, ಮಿಥಕಗಳು ಮತ್ತು ಆಚರಣೆಗಳನ್ನು ಪರಸ್ಪರ ಸಂಪರ್ಕಿಸಿ ಹಾಗೂ ಅವುಗಳನ್ನು ಕಾಪಾಡುವ ಅಥವಾ ಪರಿವರ್ತಿಸುವುದರ ಮೂಲಕವೂ ಸಂಪರ್ಕವನ್ನು ಹೊಂದಿದ್ದವು. ಈ ಪರಸ್ಪರ ವಿನಿಮಯವು ವಿಧಿವಿಧಾನಗಳು, ಬೌದ್ಧಿಕ ಸಂವಾದಗಳು, ರಾಜರ ಆಸ್ಥಾನಗಳು, ಸೇನೆ, ವಾರ್ಷಿಜ್ಯ, ಸಾಹಿತ್ಯಿಕ ರಚನೆ, ಉದ್ಯೋಗ, ಗೃಹ ಇತ್ಯಾದಿ ವಿವಿಧ ಬಳಕೆಯ ವಲಯಗಳಲ್ಲಿ ಭಾಷೆಗಳ ಮಾರಕ ಕಾರ್ಯಾಚರಣೆಗಳೊಂದಿಗೆ ಸಾಮಾಜಿಕ ಬಾಂಧವ್ಯಕ್ಕೆ ಎಡಮಾಡಿಕೊಟ್ಟಿತು. ಈ ಹಲವಾರು ವಲಯಗಳಲ್ಲಿ ಉನ್ನತ ಮಟ್ಟ ಮತ್ತು ಕೆಳಮಟ್ಟಗಳಿಂದ ಮತ್ತು ಆಯಾ ಮಟ್ಟಗಳಲ್ಲಿ ವಿವಿಧ ಭಾಷೆಗಳನ್ನು ಬಳಸಲಾಗಿತ್ತು. ಇನ್ನೊಂದು ಅಧ್ಯಾದಲ್ಲಿ, ಹಂಚಿಕೊಂಡ ಸಂಸ್ಕೃತಿಯ ಆಚರಣೆಯಲ್ಲಿ ಭಾಷೆಗಳು ಶ್ರೇಷ್ಠ ಮತ್ತು ಕನಿಷ್ಠ ಸಂಪ್ರದಾಯಗಳೊಂದಿಗೆ ಪರಸ್ಪರ ಸಂಬಂಧಿಸಿದವು. (ಸಿಂಗರ್ ಐಂಟಿ). ಈ ಪರಸ್ಪರ ಹಂಚಿಕೊಂಡ ಸಂಸ್ಕೃತಿಯ ಹೊರಗೆ, ಸಮಾನಾಂತರವಾಗಿ ಬುಡಕಟ್ಟಿ ಸಮುದಾಯ ಮತ್ತು ಹಿಂದೂಗಳಲ್ಲಿ, ಧಾರ್ಮಿಕ ಸಮುದಾಯಗಳು ಕೂಡ ಇದ್ದವು. ಅವು ವಿಭಿನ್ನ ಮಟ್ಟದಲ್ಲಿ ಅದರೊಂದಿಗೆ ಸಮಗ್ರೀಕರಣಗೊಂಡಿದ್ದವು.

ಈ ಸಮುದಾಯಗಳ ಭಾಷೆಗಳು ಕೂಡ ತಮ್ಮದೇ ಆದ ಬಳಕೆಯ ವಲಯಗಳನ್ನು ಹೊಂದಿದ್ದವು. ಹೊಸ ಭಾಷೆಗಳು ಆಗಮಿಸಿದಾಗ, ಅಲ್ಲಿ ಕಾರ್ಯಗತವಾಗಿದ್ದ ಜಾಲದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಂಡವು. ಜಾಲವನ್ನು ಮನರುಚಿಸಿದ ಭಾಷೆಗಳ ಕಾರ್ಯಗಳಲ್ಲಿ ಬದಲಾವಣೆಗಳು ಮತ್ತು ದ್ವಂದ್ವಗಳು ಉಂಟಾಗಲಿಲ್ಲ ಎಂದಲ್ಲ. ಕಾರ್ಯಗತ ಜಾಲವು ಸ್ಥಾಯಿಯಾಗಿರಲಿಲ್ಲ. ಆದರೆ ತನ್ನ ಜಾಲದಲ್ಲಿದ್ದ ಭಾಷೆಗಳ ಸಂಖ್ಯೆಯನ್ನು ತಗ್ಗಿಸದಂತೆ ಬಹುಮಟ್ಟಿಗೆ ಸ್ಥಿರವಾಗಿತ್ತು.

ಹದಿನೇಳನೆಯ ಶರೀರವಾನದಲ್ಲಿ, ಇಂಗ್ಲಿಶ್ ಭಾಷೆಯು ಕಾಲಾಂತರದಲ್ಲಿ ಆಳುವವರಾದ ವ್ಯಾಪಾರಿಗಳ ಮೂಲಕ ಭಾರತಕ್ಕೆ ಕಾಲಿಟ್ಟಿತು. ಇದು ಹೊರಗಿನಿಂದ ಬಂದಂತಹ ಇತರೆ ಭಾಷೆಗಳಿಗೆ ವಿಭಿನ್ನವಾಗಿರತಕ್ಕ ಕೆಲವು ಲಕ್ಷಣಗಳನ್ನು ಹೊಂದಿತ್ತು. ಮುಂಚಿನ ಇತರೆ ಭಾಷೆಗಳು ಮಧ್ಯ ಹಾಗೂ ಪಕ್ಷಿಮ ಏಷಿಯಾದಿಂದ ಬಂದಿದ್ದವಾದರೆ, ಇಂಗ್ಲಿಶ್ ಭಾಷೆಯು ಯೂರೋಪಿನಿಂದ ಬಂದಿದ್ದಲ್ಲದೆ ತನ್ನೊಂದಿಗೆ ವಿಜಾಂತ ಹಾಗೂ ಕೈಗಾರಿಕೆಯ ಪ್ರಯೋಜನಗಳ ಮೇಲ್ಮೈಯ ಭಾಷೆಯಾಗಿ ಬಂತು. ಜೈಪಣಾರ್ಕ ಶೀಕ್ಷಣಿದ ಮೂಲಕ ತಮ್ಮ ಭಾಷೆಯನ್ನು ಇತರೆ ಭಾಷಿಗರಿಗೆ ಸಂಪರ್ಕಿಸಿ ಆ ದೇಶಿ ಭಾಷಿಗರು ನಮ್ಮ ದೇಶವನ್ನು ಬಿಟ್ಟು ತಮ್ಮ ದೇಶಕ್ಕೆ ತರಳಿದರೂ ಅವರ ಇಂಗ್ಲಿಶ್ ಭಾಷೆಯ ಭಾರತದಲ್ಲಿ ಉಳಿಯಿತು. ಇದು ಪ್ರಾಥಮಿಕ ಸಾಮಾಜಿಕರಣದ ಮೂಲಕ ಕಾಲಾಂತರದಲ್ಲಿ ಪೀಠಿಗಳಲ್ಲಿ ಸಂಪರ್ಕಿಸಲಿಲ್ಲ. ಈ ನಿಟ್ಟಿನಲ್ಲಿ ಇದು ಸಂಸ್ಕೃತದಂತಹ ಒಂದು ಶಾಸ್ತ್ರೀಯ ಭಾಷೆಯಂತೆ ಸರಿ. ಇಲ್ಲಿನ ಇಂಗ್ಲಿಶ್ ಭಾಷಿಗರು, ಭಾಷೆಯ ವಾರಸುದಾರಿಕೆಯನ್ನು ಹಂಚಿಕೊಂಡ ಅರ್ಥದಲ್ಲಿ ಒಂದು ಭಾಷಿಕ ಸಮುದಾಯವಾಗಿ ರೂಪಗೊಳ್ಳಲಿಲ್ಲ (ಯೂರೋಪಿಯನ್ನರು ಮತ್ತು ಭಾರತೀಯರ ನಡುವೆ ಮೀತ್ರ (ಸಂಕರ)ವಿವಾಹಗಳಿಂದ ಹುಟ್ಟಿದವರ ಮೂಲದ ಆಂಗೋಽ ಇಂಡಿಯನ್ನರ ಅತಿ ಸಣ್ಣ ಪ್ರಮಾಣದ ಜನರನ್ನು ಹೊರತು ಪಡಿಸಿ). ದೇಶದ ವಿನಿಮಯಗೊಂಡ ಸಾಂಸ್ಕೃತಿಕ ವೈಲಕ್ಷಣಕ್ಕೆ ಸಂಬಂಧಿಸಿದಂತೆ, ಇಂಗ್ಲಿಶ್ ಭಾಷೆಯು ಕೈಗಾರಿಕಾ ಸಂಸ್ಕೃತಿಯ ಆಧುನಿಕ ಭಾಷೆಯಾಗಿ ಇಲ್ಲಿನ ವಿಜಾಂತ ಸಂಸ್ಕೃತಿ ಹಾಗೂ ಪಾರ್ಸಿ ಸಂಸ್ಕೃತಿಯನ್ನು ಪ್ರತಿನಿಧಿಸಿದರೆ ಸಂಸ್ಕೃತವು ಧಾರ್ಮಿಕ ಸಂಸ್ಕೃತಿಯನ್ನು ಬಿಂಬಿಸುತ್ತದೆ.

### ಇಂಗ್ಲಿಷಿನ ಆರೋಹಣ(ಮೇಲುಗೆ)

ಒಂದು ಬಹುಭಾಷಿಯ ಜಾಲದೋಳಿಗೆ ಒಂದು ಹೊಸ ಭಾಷೆಯನ್ನು ಸೇರಿಸಿದಾಗ, ಆ ಜಾಲದಲ್ಲಿರುವ ಭಾಷೆಗಳ ನಡುವಳಿ ಕಾರ್ಯಗತ ಸಂಬಂಧವು ಮನರೂಪಿಸಲ್ಪಡುತ್ತದೆ. ಇಂಗ್ಲಿಷ್ ಭಾಷೆಯು ಈಸ್ಟ್ ಇಂಡಿಯ ಕಂಪನಿಯೊಂದಿಗೆ

ಭಾರತಕ್ಕೆ ಬಂದಾಗ ಅದು ಕೇವಲ ಸಮುದ್ರ ವ್ಯಾಪಾರದ ಹತ್ತೋಟಿಯನ್ನು ಹೊಂದಿದ್ದ ಮೋಚುಗಿರೆಸರೋಂದಿಗೆ ಸ್ವಧೇರುಯಲ್ಲಿದ್ದ ಹೊರವಲಯದಲ್ಲಿದ್ದ ಭಾಷೆಯಾಗಿತ್ತು (ರಾಮ್ ರೆಲ್‌ಎ). ಒಂದು ಶತಮಾನದ ನಂತರ ಈನ್‌ ಇಂಡಿಯ ಕಂಪನಿಯು ತನ್ನ ವ್ಯಾಪಾರವನ್ನು ವರ್ಧಿಸಿ ಅಭಿವೃದ್ಧಿಗೊಳಿಸಲು, ಬಂದರುಪಟ್ಟಣಗಳಲ್ಲದೆ ಉಳಿದ ಪ್ರದೇಶಗಳನ್ನು ಸೇವೆದೆ ಮಾಡಿಕೊಂಡು, ಭಾರತದಲ್ಲಿ ಕಾರ್ಯಚರಣ ಮಾಡುತ್ತಿರುವ ತನ್ನ ಪ್ರತಿಸ್ವರ್ಧ ಯೂರೋಪಿಯನ್ನು ರಾಜ್ಯಗಳನ್ನು ಗೆದ್ದು ತನ್ನ ಸಾರ್ವಭೌಮತ್ವದ ಅಡಿಯಲ್ಲಿ ಇತರೆ ರಾಜರ ಆಡಳಿತಗಳನ್ನು ತಂದು ರಾಜಕೀಯ ಅಧಿಕಾರವನ್ನು ಗೆಳಿಸಿಕೊಂಡಾಗ ನಮ್ಮ ದೇಶದಲ್ಲಿ ಇಂಗ್ಲಿಶ್ ಭಾಷೆಯು ರಾಜಕೀಯವಾಗಿ ಒಂದು ಅಧಿಕಾರ ಭಾಷೆಯಾಯಿತು. ಈನ್ ಇಂಡಿಯ ಕಂಪನಿಯು ನೇರವಾಗಿ ಆಡಳಿತ ಮಾಡುತ್ತಿದ್ದ ಪ್ರದೇಶಗಳಲ್ಲದೆ ರಾಜರುಗಳ ಆಡಳಿತ ರಾಜ್ಯಗಳಲ್ಲಿ ಇದು ಆಡಳಿತ ಭಾಷೆಯಾಯಿತು. ಇದು ಭಾರತದ ಬಹುಭಾಷೀಯ ಜಾಲದಲ್ಲಿನ ಇಂಗ್ಲಿಂಗ್ ಸ್ಥಾನವನ್ನು ಬದಲಿಸಿತು. ಇಡೀ ದೇಶದಲ್ಲಿ ಇಂಗ್ಲಿಶ್ ಭಾಷೆಯ ಒಂದು ಸಾಮಾನ್ಯ ಕಾನೂನು ವ್ಯವಸ್ಥೆ ರಚನೆಯಾಯಿತು. ವಿವಿಧ ಭಾಷೆಗಳಲ್ಲಿದ್ದ ಸಮುದಾಯ ಆಡಳಿತದ ಸಾಂಪ್ರದಾಯಿಕ ಕಾನೂನುಗಳ ಸ್ಥಾನವನ್ನು ಅದು ಕಾಲ ಕ್ರಮೇಣವಾಗಿ ಆಕ್ರಮಿಸಿತು. ಮುಂದೆ ನಡೆದ ಬೆಳವಣಿಗೆಯೆಂದರೆ, ಱೆಲಿಜಿರಲ್ ಶಿಕ್ಷಣವು ಇಂಗ್ಲಿಂಗ್ನಲ್ಲಿರಬೇಕೋ ಅಥವಾ ಸವಲತ್ತಿನ ಶಾಸ್ತ್ರೀಯ ಭಾಷೆಗಳಲ್ಲಿರಬೇಕೋ ( ಪ್ರಾಥಮಿಕವಾಗಿ ಸಂಸ್ಕೃತ) ಎಂಬ ಚರ್ಚೆಯು ಇಂಗ್ಲಿಂಗ್ ಪರವಾಗಿ ತೀವ್ರಾನವಾದ ನಂತರ ಇಂಗ್ಲಿಶ್ ಭಾಷೆಯು ದೇಶದ ಶೈಕ್ಷಣಿಕ ಭಾಷೆಯಾಯಿತು. ನಂತರ ವಿವಿಧ ಸಾರ್ವಜನಿಕ ವಲಯಗಳಲ್ಲಿ ಇಂಗ್ಲಿಶ್ ತನ್ನ ಬಳಕೆಯನ್ನು ವಿಸ್ತರಿಸಿತು ಮತ್ತು ಅತಿ ತೀವ್ರವಾಗಿ ಆ ವಲಯಗಳಲ್ಲಿ ಬಳಕೆಯಲ್ಲಿದ್ದ ಇತರೆ ಭಾಷೆಗಳನ್ನು ಹಿಂದಕ್ಕೆ ಸರಿಸಿತು (ಅಣ್ಣಾಮಲ್ಯೆ ರೆಕ್ಲೆ). ಅಧಿಕಾರ ವಲಯಗಳಲ್ಲಿ ಇಂಗ್ಲಿಂಗ್ ಸಫನೀಕರಣವು ಬಹುಭಾಷೀಯ ಜಾಲದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿತು (ಡುವಾ ರೆಕ್ಲೆ). ಪ್ರಾರಂಭದಲ್ಲಿ ಈ ಪ್ರಬುಲ ಭಾಷೆಯು, ಇತರರಿಗೆ ಸಿಗದಂತೆ ಕಾಪಾಡುತ್ತಿದ್ದ , ಯಾವುದೇ ದೇಸಿಯ ಮೇಲ್ಮೈದವರ ನಿಯಂತ್ರಣದಲ್ಲಿರಲಿಲ್ಲ (ಬ್ರಾಹ್ಮಣರ ಹತ್ತೋಟಿಯಲ್ಲಿ ಸಂಸ್ಕೃತ ಹಾಗೂ ಮುಸಲ್ಬಾನರ ಹತ್ತೋಟಿಯಲ್ಲಿ ಪಷಿಂಯನ್ ಇದ್ದಂತೆ). ಇದರಿಂದಾಗಿ, ಪ್ರಬುಲ ಇಂಗ್ಲಿಶ್ ಭಾಷೆಯ ಬಗ್ಗೆ ಶಿಕ್ಷಣದ ಮೂಲಕ ಮುಕ್ತ ಅವಕಾಶವ್ಯಾಪಕ ಭಾಷೆಯೆಂದು ಹಾಗೂ ಇತರೆ ದೇಸಿ ಪ್ರಬುಲ ಭಾಷೆಗಳಿಗಿಂತ ಭಿನ್ನವಾಗಿರುವದೆಂಬ ಭಾವನೆ (ಇಮೇಜ್) ಮೂಡಿತು.

## ಇಂಗ್ಲಿಷ್ನ ಸಮಗ್ರೀಕರಣ/ಮಿಲನ

ಇಂಗ್ಲಿಷ್ ಭಾರತೀಯ ಬಹುಭಾಷಿಯತ್ವಿಯಂದ ಬಹಳ ಕಾಲ ದೂರವಿರುವ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಲಾಗಲಿಲ್ಲ. ಅದು ಭಾರತೀಯ ಬಹುಭಾಷಿಯತ್ವಂದಿಗೆ ಮಿಳಿತಗೊಂಡಿತು. ಸಂಸ್ಕೃತ ಹಾಗೂ ಪಣಿಯನ್ನು ಭಾಷೆಗಳನ್ನು ನಿಯಂತ್ರಿಸುತ್ತಿದ್ದ ಮೇಲ್ಗ್ರಾದವರಿಗಿಂತೆ ಭಿನ್ನವಾಗಿದ್ದ ಒಂದು ಹೊಸ ದೇಶಿ ಮೇಲ್ಗ್ರಾವು ದೇಶದಲ್ಲಿ ಹೋರಹೊಮ್ಮೆತು. ಇಂಗ್ಲಿಷ್ನ ಗಳಿಕೆ ಮತ್ತು ಬಳಕೆಯಿಂದ ಆ ವರ್ಗವು ಅಧಿಕಾರ, ಸಂಪತ್ತಿ ಮತ್ತು ಸಾಫ್ಟ್‌ಮಾನಗಳ ಚೆಕ್ಕಾಣಿಯನ್ನು ಹಿಡಿಯಹುತ್ತಿತು. ಇಂಗ್ಲಿಷ್ನ ದೇಸಿಕರಣವು ಈ ಹೊಸ ಮೇಲ್ಗ್ರಾದ ಜನರಿಗೆ ಭಾರತೀಯ ಸರ್ವಾಜದಲ್ಲಿ ತಮ್ಮ ಅಧಿಕಾರಸ್ಥಾನವನ್ನು ನಾಯಿಸಮ್ಮತಗೊಳಿಸಲು ನೆರವು ನೀಡಿತು. ದೇಸಿಕರಣವು ವಿವಿಧ ಹಂತಗಳಲ್ಲಿ ನಡೆದು ಬ್ರಿಟನ್ ರಾಣಿಯ ಇಂಗ್ಲಿಶ್ ‘ಬಾಬು ಇಂಗ್ಲಿಶ್’ ಆಗಿ ಪರಿವರ್ತನೆಗೊಳ್ಳುವಲ್ಲಿ ಸಂಪೂರ್ಣಗೊಂಡಿತು. ಜನಾಂಗೀಯತೆ ಹಾಗೂ ಜಾತಿ ತಾರತಮ್ಯವಿಲ್ಲದಂತೆ ಇಂಗ್ಲಿಷ್ಗೆ ಸರ್ವ ಭಾರತೀಯ ಮುದ್ರೆ ಒತ್ತಲಾಯಿತು (ಲಕ್ಷಣವನ್ನು ಒದಗಿಸಲಾಯಿತು). ಸಂಸ್ಕೃತದ ಪಾವಿತ್ರ್ಯ ಹಾಗೂ ಪಣಿಯನ್ನಿನ ರಾಜ ಸವಲತ್ತುಗಳ ಚಿತ್ರಣಕ್ಕೆ ವಿರುದ್ಧವಾಗಿ ಕಾಲಿಕತೆಯ ಚಿತ್ರಣವನ್ನು ಇಂಗ್ಲಿಷ್ಗೆ ನೀಡಲಾಯಿತು. ವಿವಿಧ ಪ್ರಾದೇಶಿಕ ಭಾಷಿಗರ ಸಾಮಾನ್ಯ ಸಂಪರ್ಕದ ಸಾಮಾನ್ಯರ ಭಾಷೆಯಾದ ಹಿಂದೂಸ್ಥಾನಿಯ ಪ್ರತಿಯಾಗಿ ಇಂಗ್ಲಿಷ್ಗೆ ಉನ್ನತ ಉದ್ದೇಶವನ್ನು ನೀಡಲಾಯಿತು.

ತಮ್ಮ ಜ್ಞಾನ, ಸಂಪತ್ತು ಹಾಗೂ ಅಧಿಕಾರ ಸ್ಥಾಪನೆಗಾಗಿ, ವಿವಿಧ ಭಾಷಾಪ್ರದೇಶಗಳು, ಜಾತಿಗಳು ಹಾಗೂ ಧರ್ಮಗಳಲ್ಲಿನ ಧರ್ಮೀಕರ ವೇಲ್ಗ್ರಾದವರ ನಡುವೆ ಸಂಪರ್ಕ ಭಾಷೆಯಾಗಿ ಇಂಗ್ಲಿಶನ್ನು ಉನ್ನತೀಕರಿಸಲಾಯಿತು(ಪರಿಸಲಾಯಿತು). ಇದರಿಂದಾಗಿ, ಇಂಗ್ಲಿಶನ್ನು ವೇಚನೀಯ ಮತ್ತು ವೈಜ್ಞಾನಿಕ (ಧರ್ಮಕ್ಕೆ ವಿರುದ್ಧವಾಗಿ) ವಿಚಾರ ಹಾಗೂ ಭೌತಿಕ (ಆಧ್ಯಾತ್ಮಿಕಕ್ಕೆ ವಿರುದ್ಧವಾಗಿ) ಪ್ರತಿಯ ಭಾಷೆಯಿಂದು ಪರಿಗಳಿಸಲಾಯಿತು. ತಮ್ಮ ರಾಜಕೀಯ ಹಾಗೂ ಆರ್ಥಿಕ ಉದ್ದೇಶಗಳನ್ನು (ಅಜೆಂಡಾಗಳನ್ನು) ಸಾಧಿಸಲು ಒಟ್ಟಿಗೆ ಕೆಲಸ ಮಾಡುವ ಮೇಲ್ಗ್ರಾದವರ ಒಂದು ಅಗತ್ಯವನ್ನು ಮೂರ್ಕೆಸುವ ಸಾಧನವೆಂದು ಕಂಡುಕೊಳ್ಳಲಾಯಿತು.

## ಇಂಗ್ಲಿಷ್ನ ಕಾರ್ಯಗಳು

ಭಾರತೀಯ ಸಮಾಜವು ಮನರುಚಿತಗೊಳ್ಳುತ್ತಿರುವಾಗ ಇಂಗ್ಲಿಶ್ ಕ್ಯಾಗ್ಲೊಂಡ ಕಾರ್ಯಗಳು ಪ್ರಾಯಶಃ ಭಾರತೀಯ ಬಹುಭಾಷಿಕತೆಯ ಅಗತ್ಯಗಳೆಂದೇ ಹೇಳಬಹುದು. ಆದರೆ ಇಂಡೋನೇಷಿಯಾದಲ್ಲಿ ಅವುಗಳಿಗೆ ಹೊಸ ಕಾರ್ಯಗಳನ್ನು

ಒದಗಿಸುವ ಮೂಲಕ ಬಹುಭಾಷಿಯ ಜಾಲದಲ್ಲಿ ದೇಸಿ ಭಾಷೆಗಳ ಕಾರ್ಯಾಚರಣೆಯ ಮನವ್ಯವಸ್ಥೆಯನ್ನು ಮಾಡಿದಂತೆ ಇಲ್ಲಿ ಆ ಕಾರ್ಯವನ್ನು ಮಾಡಲಿಲ್ಲ. ಬದಲಿಗೆ ಇಂಗ್ಲಿಂಗ್ ಜಾಲದಲ್ಲಿ ಸಮಗ್ರಿಕರಿಸಲಾಯಿತು. ಮೇಲೆ ಹೇಳಿದಂತೆ, ತಮ್ಮ ಅಧಿಕಾರವನ್ನು ಸಫಾನೀಕರಿಸಲು ಮತ್ತು ತಮ್ಮ ಅಂಗೀಕಾರಾರ್ಥತೆಯನ್ನು ಹೆಚ್ಚಿಸಲು, ಮೇಲ್ಗಢದವರು ಬಹುಭಾಷಿಯ ಜಾಲದಲ್ಲಿ ಇಂಗ್ಲಿಂಗ್ ಸೇರಿಸಿಕೊಳ್ಳುವ ಕ್ರಿಯೆಯು ಪ್ರಾರಂಭವಾಯಿತು. ತದನಂತರ ಮೇಲ್ಗಢದವರು ಜನಸಾಮಾನ್ಯರೊಂದಿಗೆ ವ್ಯವಹರಿಸುವ ಕಾರ್ಯಕ್ರೂ ಇದನ್ನು ವಿಸ್ತರಿಸಲಾಯಿತು.

ಈಗಲೂ ಇದನ್ನು ನಾವು ಸರಕುಗಳ ಮತ್ತು ಸೇವೆಗಳ ತಯಾರಕರು ಮತ್ತು ಅವರ ಗ್ರಾಹಕರ ನಡುವಿನ ಮಾಧ್ಯಮಗಳ ಮತ್ತು ರಸ್ತೆಗಳ ಜಾರಿರಾತುಗಳಲ್ಲಿ, ಜೈಷಧಿಗಳ ಪದಾರ್ಥ ವರ್ಣನೆಗಳಲ್ಲಿ (ಅಯುರ್ವೇದ ಹಾಗೂ ಇತರ ದೇಸಿ ಪದಾರ್ಥಗಳನ್ನೂ ಸೇರಿದಂತೆ), ರಸಗೊಳಿಸಬಗ್ಗೆ, ಮನೆ ಪೇಂಟುಗಳು ಮತ್ತು ಮನೆ ಸಾಮಗ್ರಿಗಳ ಮತ್ತು ಬಳಕೆ ಸಾಮಗ್ರಿಗಳ ಕೈಪಿಡಿ ಇತ್ಯಾದಿ ವಾಣಿಜ್ಯ ಸಂಪರ್ಕಗಳಲ್ಲಿ ಕಾಣಬಹುದು. ಈ ಪದಾರ್ಥಗಳು ಮತ್ತು ಸೇವೆಗಳ ಬಳಕೆದಾರ ಬೈಕೆ, ತಮ್ಮ ಸುತ್ತಮುತ್ತಲೆನ ವಾತಾವರಣದ ಮೂಲಕ ಪರೋಕ್ಷವಾಗಿ ಇಂಗ್ಲಿಂಗ್ ಪರಿಚಯವಾದವರು ಆದರೆ ಭಾಷೆಯನ್ನು ತಿಳಿಯದ ಗ್ರಾಹಕರೂ ಸೇರುತ್ತಾರೆ. ಇದು ಅನ್ವಯಕರಷ್ಟು ಗ್ರಾಹಕರನ್ನು ಅವರ ದೇಸಿ ಭಾಷೆಯ ಬರಹದ ಸಂಪರ್ಕಗಳ ಮೂಲಕ ತಲುಪುವಂತೆ. ಶಿಕ್ಷಿತ ಬಹುಭಾಷಿಯ ಸನ್ನಿಹಿತದಲ್ಲಿ, ಇಂದು ಮದುವೆ ಆಹ್ವಾನ ಪತ್ರಿಕೆಯನ್ನು ಪ್ರಕಟಿಸುವುದಾಗಲೀ, ನಿಧನದ ಬಗ್ಗೆ ತಿಳಿಸುವುದಾಗಲೀ ಅಥವಾ ಜಾತಕ ಬರೆಸುವುದಾಗಲೀ ಯಾವುದೇ ಅಂತಹ ಬಹಳ ಖಾಸಗಿ ವಿಷಯಗಳಾಗಿ ಇಂಗ್ಲಿಂಗ್ ಬಳಸುವುದು ಅವರೂಪವೇನೂ ಅಲ್ಲ.

ಕಾವ್ಯ, ಕವನಗಳನ್ನು ಮತ್ತು ಕಾದಂಬರಿಗಳನ್ನು ಇಂಗ್ಲಿಂಗ್ ನಲ್ಲಿ ಬರೆಯುವುದು ದೇಸಿಕರಣದ ಇನ್ನೊಂದು ನಿದರ್ಶನವಾಗಿದೆ. ಇದು ಅಭಿವೃಕ್ಷಿಕರಣ ವಲಯದಲ್ಲಿ ವಿಸ್ತರಿಸುವ ಪ್ರಕ್ರಿಯೆಯಾಗಿದೆ. ಆರಂಭದಲ್ಲಿ ಇಂಗ್ಲಿಂಗ್ ವಿಜ್ಞಾನ ಹಾಗೂ ಕಾನೂನು ಕ್ಷೇತ್ರಗಳಂತಹ ಬೌದ್ಧಿಕ ವಲಯದಲ್ಲಿ ಬಳಸಲಾಯಿತು. ತನ್ನಾಲ್ಕ ಈ ವಲಯಗಳಲ್ಲಿ ದೇಸಿ ಭಾಷೆಗಳ ಪ್ರಮೇಶವನ್ನು ತಡೆಹಿಡಿಯಲಾಯಿತು ಹಾಗೂ ಅವುಗಳನ್ನು ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಯಂತಹ ಸಮಗ್ರಿಕರಣ ವಲಯಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಆದರೆ ಇಂಗ್ಲಿಂಗ್ ಸ್ವಜನಶೀಲ ಬರಹಗಳಿಗೆ ಬಳಸಿದ ನಂತರ ಈ ಪರಿಸ್ಥಿತಿ ಬದಲಾಯಿತು. ಆದರೆ, ಇಂಗ್ಲಿಂಗ್ ನಲ್ಲಿನ ಸ್ವಜನಶೀಲ

ಬರಹಗಳು ಭಾರತದ ಮೇಲ್ಮೈದವರನ್ನು ಕುರಿತಂತೆಯೇ ಹೊರತು (ಇಂಗ್ಲಿಶ್ ದೇಶಗಳ ಓದುಗರನ್ನು ಸೇರಿಸಿದಂತೆ), ದೇಸಿ ಭಾಷೆಗಳ ಸಾಹಿತ್ಯದಂತೆ ಸಾಮಾನ್ಯ ಕುರಿತಂತಲ್ಲ . ಆದರೂ ಇದು ಇಂಗ್ಲಿಶ್ ಪ್ರಾಯೋಗಿಕ ಬಳಕೆಯನ್ನೂ ಮೀರಿದ ಇಂಗ್ಲಿಶ್ ದೇಸಿಕರಣದ ಹಾದಿಯಲ್ಲಿ ಒಂದು ಗಮನಾರ್ಹ ಹೆಚ್ಚೆ ಎನ್ನಬಹುದು.

### ಇಂಗ್ಲಿಶ್ ದೇಸಿಕೃತ ಸ್ವರೂಪ

ಇಂಗ್ಲಿಶ್ ದೇಸಿಕರಣ ಸ್ವರೂಪವು ಶಬ್ದಸ್ವರೂಪ, ವ್ಯಕ್ತರಣ ಮತ್ತು ಸಂವಾದ ಸಂರಚನೆಗಳಲ್ಲಿ ಪ್ರಕಟವಾಗುತ್ತದೆ. ಇದು ಆಡು ಮಾತಿನ ಉಚ್ಚಾರಣೆಯಲ್ಲಿ ಧ್ವನಿಯ ಏರಿಳಿತ ಮತ್ತು ಒತ್ತಿ ಹೇಳುವುದರಲ್ಲಿ ಕಂಡುಬರುತ್ತದೆ. ಇದು ಭಾಷಾ ಕಲೆಕೆ ಮತ್ತು ಸಂಪರ್ಕಗಳ ಪ್ರಕ್ರಿಯೆಗಳಾದ ಮಧ್ಯಪೂರ್ವೇಶ, ಎರವಲು ಪಡೆಯುವಿಕೆ ಮತ್ತಿತರ ಕ್ರಿಯೆಗಳ ನಿದರ್ಶನವಲ್ಲ. ಏಕೆಂದರೆ ಇಂಗ್ಲಿಶ್ ಮಾತನಾಡುವವರು ಮತ್ತು ಶಿಕ್ಷಕರು ಬೋಧಿಸುವ ಮಾದರಿಯ ದೇಸಿ ಸ್ವರೂಪದ್ದು. ಈ ಸ್ವರೂಪವು ಇಂಗ್ಲಿಶ್ ಮಾತನಾಡುವ ಭಾರತೀಯರಿಗೆ ಅರ್ಥವಾಗುವಂತಹದ್ದು. ದೇಸಿಕೃತವಲ್ಲದ ಇಂಗ್ಲಿಶ್ ಸ್ವರೂಪವು ಗುರುತರವಾದದ್ದು ಹಾಗೂ ಅದು ಸಾಧ್ಯಾಯಿ ಎಂಬ ಸಾಮಾಜಿಕ ಅರ್ಥವನ್ನು ನೀಡುತ್ತದೆ. ಜೀವಚಾರಿಕವಾಗಿ ದೇಸಿಕೃತವಾದ ಇಂಗ್ಲಿಶ್ ನಿದರ್ಶನಗಳು ಅಂದರೆ ಭಾರತದಲ್ಲಿ ಪ್ರಮಾಣೀಕೃತವಾಗಿರುವಂತಹದ್ದು ಇಂದು ಪ್ರಕಟವಾಗಿವೆ. (ಕಚ್ಚು ರೆಣ್ಣಿ, ಅಗ್ನಿಹೋತ್ರಿ ಮತ್ತು ಖಿನ್ನಿ ರೆಣ್ಣಿ: ವಿಭಾಗ ಗಂಗ)

### ರಾಜಕೀಯದಲ್ಲಿ ಇಂಗ್ಲಿಶ್

ದೇಸಿಕರಣದ ಇನ್ನೊಂದು ಅಂಶವೆಂದರೆ ಭಾಷಾ ಸ್ವರೂಪ ಮತ್ತು ಕಾರ್ಯಗಳೊಂದಿಗೆ ಭಾಷಾ ರಾಜಕೀಯದಲ್ಲಿ ಇಂಗ್ಲಿಶ್ ಬಳಕೆ . ಸಾಮಾಜಿಕ ಗುಂಪುಗಳಲ್ಲಾದಂತೆ , ಒಂದು ಬಹುಭಾಷೀಯತೆಯ ಸನ್ನಿವೇಶದಲ್ಲಿ ಭಾಷೆಗಳ ನಡುವಿನ ಸಂಬಂಧಗಳಲ್ಲಿಂದೆಂದರೆ ಅಧಿಕಾರ ಸಂಬಂಧ. ದೇಸಿ ರಾಜಕೀಯದಲ್ಲಿ, ದೇಸಿ ಭಾಷೆಗಳ ನಡುವೆ ಪ್ರಸ್ತುತವಾಗಿ ಇರುವ ಅಧಿಕಾರ ಸಮೀಕರಣಗಳನ್ನು ಎದುರಿಸುವ ಮತ್ತು ಅದನ್ನು ಬದಲಿಸುವ ಸಾಧನವಾಗಿ ಇಂಗ್ಲಿಷಿನ ಬಳಕೆಯು ಅಡಕ್ಕೆ ಒಂದು ಹೋಸ ಪಾತ್ರವನ್ನು ನೀಡುತ್ತದೆ. ಈ ಹಿಂದೆ ವಿವರಿಸಿದಂತೆ, ಇಂಗ್ಲಿಶ್ ಭಾಷೆಯು, ಅಧಿಕಾರ ವಲಯಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲ, ಬದಲಿಗೆ ಅದರಿಂದ ಹೊರಹೊಮ್ಮರುವಂತಹದ್ದು.

### ರಾಷ್ಟ್ರ ಮಟ್ಟದಲ್ಲಿ

ಸ್ವತಂತ್ರ ಭಾರತದ ಸಂವಿಧಾನದ ಕರಡನ್ನು ರಚಿಸಿದ ಸಂವಿಧಾನ ಮಂಡಳಿಯಲ್ಲಿ ಭಾರತ ಒಕ್ಕೂಟದ ಅಧಿಕೃತ ಭಾಷೆಯ ಕುರಿತು ಪ್ರಶ್ನೆ ಬಂದಾಗ ದೀರ್ಘಕಾಲದ ತೀಕ್ಷ್ಣ ವಾಗ್ವಾದಗಳ ನಂತರ ಹಿಂದಿ ಭಾಷೆಯ ಪರವಾಗಿ ನಿರ್ಧಾರವನ್ನು

ತೆಗೆದುಕೊಳ್ಳಲಾಯಿತು. ಭಾರತವನ್ನು ಒಂದು ಗಣತಂತ್ರವೆಂದು ಘೋಷಿಸಿದಾಗ ಮತ್ತು ಹೊಸ ಸಂವಿಧಾನವನ್ನು ಅಂಗೀಕರಿಸಿದಾಗ ಹಿಂದಿ ಭಾಷೆಯು ರೇಖೀಯಂತಹ ಹದಿನ್ಯೇದು ವರ್ಷಗಳೊಳಗೆ ಇಂಗ್ಲಿಷನ್ನು ಬದಲಿಸಬೇಕೆಂದಿತ್ತು. ಆದರೆ ಆ ಸಮಯ ಒಂದಾಗ ದೇಶದ ಕೆಲವು ಭಾಷಿಕ ಪ್ರದೇಶಗಳಲ್ಲಿ ಈ ಕುರಿತು ತೇವ್ಯ ವಿರೋಧವಿತ್ತು. ಹಿಂದಿಗೆ ಹೊಸ ಸಾಫನ್‌ಮಾನ ಮತ್ತು ಅಧಿಕಾರ ದೊರಕಿದರೆ ಆ ಭಾಷಿಗಿರಿಗೆ ಸಹಜ ಅನುಕೂಲ ಆಗುವುದೆಂದು ಹಾಗೂ ವಸಾಹತು ಕಾಲದಿಂದಲೂ ಇಂಗ್ಲಿಷಿನ ಲಾಭಗಳಿಂದ್ದು ಇತರೆ ಭಾಷಾ ಪ್ರದೇಶಗಳ ಸಾಫನ್‌ಮಾನ ಮತ್ತು ಅಧಿಕಾರವನ್ನು ಕಡೆಗಳಿಸಲಾಗುವುದೆಂದು ಶಂಕೆ ವುಂಡಿತು (ಕುಮಾರಮಂಗಳಂ ರೇಖೀ). ಇದು ಭಾಷಾ ಕಾರ್ಯಗಳ ಯೋಜಿತ ಬದಲಾವಣೆಗೆ ಒಟ್ಟಿದ್ದ ಪ್ರತಿರೋಧವನ್ನು ಸೂಚಿಸುತ್ತದೆ.

ಹಿಂದಿಯೋಂದಿಗೆ ಸಮಾನ ಹಕ್ಕನ್ನು ಅವೇಕ್ಷಿಸಿದ ಪ್ರಮುಖ ದೇಸಿ ಭಾಷೆಗಳು ತಮ್ಮ ಸುರಿಯನ್ನು ಸಾಧಿಸಲು ಇಂಗ್ಲಿಷನ್ನು ಆಯುಧವಾಗಿ ಬಳಸಿದವು. ಇದರಲ್ಲಿ ಇಂಗ್ಲಿಷಿನ ಪರವಾದ ಒಂದು ವಾದವೆಂದರೆ ಇಂದು ಇಂಗ್ಲಿಷು ಒಂದು ದೇಸಿ ಭಾಷೆಯಾಗಿದೆ. ಇಂಗ್ಲಿಂಗ್ ಮೇಲ್ಪ್ರಗಂಧವರು ಮತ್ತು ಹಿಂದಿ ಮೇಲ್ಪ್ರಗಂಧವರು, ದೇಸಿ ಭಾಷೆಗಳ ಕಾರ್ಯಗಳ ಸಮಾನತೆಯ ಹೆಸರಿನಲ್ಲಿ ನಡೆಸಿದ ಈ ವಿವಾದವು ಕೇಂದ್ರ ಒಕ್ಕೂಟದಲ್ಲಿ ಹಿಂದಿ ಹಾಗೂ ಇಂಗ್ಲಿಶುಗಳಿರದೂ ಇರುವ ಅನಿಶ್ಚಿತ ದ್ವಿಭಾಷಾವಾದವನ್ನು ಹೊಂದುವ ತೀವ್ರಾನಿದ ಮೂಲಕ ಪರಿಹಾರವಾಯಿತು. ತನ್ನ ಸಾಫನ್‌ಮಾನ ಹಿಂದಿಯೋಂದಿಗೆ ಹಂಚಿಕೊಳ್ಳಲ್ಪಡುವ ಮೂಲಕ ಇಂಗ್ಲಿಂಗ್ ಅಧಿಕೃತ ಭಾಷೆಯಾಗಿ ತನ್ನ ಕಾರ್ಯಗಳನ್ನು ಉಳಿಸಿಕೊಂಡಿತು.

### ರಾಜ್ಯ ಮಟ್ಟದಲ್ಲಿ

ಒಂದು ರಾಜ್ಯದಲ್ಲಿ ಒಂದು ಭಾಷೆಯು ಬಹುತೇಕರ ಭಾಷೆಯಾಗಿರುವಂತೆ, ಭಾಷೆಯ ಆಧಾರದಲ್ಲಿ ಎವತ್ತರ ದಶಕದಲ್ಲಿ ಭಾರತದ ರಾಜ್ಯಗಳ ಪರಿಮಿತಿಗಳನ್ನು ಮನಸ್ಸುಪಾರಿಸಲಾಯಿತು. ಇದು ಸಂವಿಧಾನದಲ್ಲಿ ಕೊಡಮಾಡಲಾದ ಬಹುಭಾಷೀಯ ಮತ್ತು ಬಹು ಸಂಸ್ಕೃತಿ ನೀತಿಯೋಂದಿಗೆ ಸಾಮರಸ್ಯವನ್ನು ಹೊಂದಿತ್ತು ಮತ್ತು ಭಾಷೀಯ ರಾಜ್ಯಗಳಿಗೆ ಒಂದು ರಾಜಕೀಯ ಪ್ರದೇಶವನ್ನು ಹಾಗೂ ಭಾಷೆಯನ್ನು ಬೆಳಸುವ ಅಧಿಕಾರವನ್ನು ಅಲ್ಲದೆ ಭಾಷೆಗಳು ಪ್ರತಿನಿಧಿಸುವ ಸಂಸ್ಕೃತಿಯನ್ನು ಬೆಳಸುವ ಅಧಿಕಾರವನ್ನು ಇದು ಕೊಡುವುದಿತ್ತು.

ಆದರೆ ಈ ಭಾಷೀಯ ರಾಜ್ಯಗಳು ಏಕ ಭಾಷೀಯವಾಗಿರಲ್ಲಿ ಮತ್ತು ಈ ಪ್ರತಿಯೋಂದರಲ್ಲಿ ವಿವಿಧ ಸಂಬೇಷಗಳಲ್ಲಿ ಭಾಷಾವಾರು ಅಲ್ಲಸಂಬಂಧಿತರು ಇದ್ದಾರೆ. ಆದರೆ ಅವರು ಈ ಹೊಸ ರಾಜ್ಯಗಳಲ್ಲಿ ಇಂಗ್ಲಿಷಿನ ಬದಲಿಗೆ ಬಹುತೇಕರ

ಭಾಷೆಯು ರಾಜ್ಯ ಭಾಷೆಯಾಗಿ ಇಂಗ್ಲಿಶ್‌ನ ಸಾಫ್ತ್ವವನ್ನು ಆತ್ಮಮಿಸಿ ಪ್ರಬಲ ಭಾಷೆಯಾಗಲು ಅನುವುಮಾಡಿಕೊಟ್ಟರು. ಆ ರಾಜ್ಯದಲ್ಲಿ ವಾಸವಾಗಿರುವ ಜನರ ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆಗೆ ಆ ಭಾಷೆಯ ಅಗತ್ಯವಿರಬೇಕೆಂಬುವವರ್ಪು ಅದು ಪ್ರಬಲವಾಯಿತು.

ಅದರ ಪ್ರಾಬಲ್ಯವನ್ನು ಸಾಫ್ತ್ವಿಸಲು ಮತ್ತು ರಾಜ್ಯದ ಪ್ರತಿಯೋಭ್ಬರೂ ಅದರಲ್ಲಿ ಸಮರ್ಪಣಾಗುವಂತೆ ಮಾಡಲು ಪರ್ಯಕ್ಷಮಾದಲ್ಲಿ ಅದಕ್ಕೆ ಪ್ರಾಧಮಿಕ ಸಾಫ್ತ್ವವನ್ನು ನೀಡುವುದು ಮತ್ತು ಶಾಲೆಯಲ್ಲಿ ಮೂರು ಭಾಷೆಗಳ ನಡುವೆ ಅದನ್ನು ನಿಬಿಂಧು ಆಯ್ದುಯಾಗಿ ಮಾಡುವುದು ಮತ್ತು / ಅಥವಾ ಅದನ್ನು ಸರ್ಕಾರಿ ಶಾಲೆಗಳಲ್ಲಿ ವರ್ಕೆಕ ಬೋಧನಾ ಮಾಧ್ಯಮವನ್ನಾಗಿ ಮಾಡಿ ಈ ಕಾರ್ಯವನ್ನು ವಿಚಿತ್ರವಾಗಿಸಲು ಒಂದು ಕಾರ್ಯವಿಧಾನವನ್ನು ರೂಪಿಸಲಾಯಿತು (ಅಣ್ಣಾಮಲ್ಯೆ ೨೦೦೧ ಐಬಿ).

ಬಹುಸಂಖ್ಯಾತ ಭಾಷಿಗರ ಪ್ರಾಬಲ್ಯವನ್ನು ಪ್ರತಿರೋಧಿಸಲು, ಸರ್ಕಾರದ ಈ ಮೇಲೆ ಹೇಳಿದ ಕಾರ್ಯವಿಧಾನಕ್ಕೆ ಭಾಷಾವಾರು ಅಲ್ಲ ಸಂಖ್ಯಾತರು ಪ್ರತಿಯಾಗಿ ತಡೆ ಒಡ್ಡಿದರು. ವಿಶೇಷವಾಗಿ, ಇನ್ನೊಂದು ರಾಜ್ಯದಲ್ಲಿ ಬಹುತೇಕರಾಗಿದ್ದ ಒಂದು ಪ್ರಮುಖ ಭಾಷೆಯನ್ನು ಮಾತನಾಡುವ ಜನರು, ಸಂವಿಧಾನದ ನಿಬಿಂಧನೆಗಳನ್ನು ಆಧರಿಸಿ, ಸರ್ಕಾರದ ನಿಯಂತ್ರಣವಿರದ ಖಾಸಗಿ ಶಾಲೆಗಳನ್ನು ಸಾಫ್ತ್ವಿಸಿದರು.

ಬಹುಭಾಷೀಯ ಮತ್ತು ಬಹುಸಾಂಸ್ಕೃತಿಕ ನೀತಿಯ ಬೆಂಬಲದಲ್ಲಿ ಸಂವಿಧಾನವು ದೇಶದ ಅಲ್ಲಸಂಖ್ಯಾತರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಲು ಹಕ್ಕನ್ನು (ಕಲಮು ೨೯) ನೀಡುತ್ತದೆ ಮತ್ತು ಅವರಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಸಾಫ್ತ್ವಿಸಲು ಮತ್ತು ಆಡಳಿತ ನಡೆಸಲು ಹಕ್ಕನ್ನು (ಕಲಮು ೨೯) ಒದಗಿಸುತ್ತದೆ.

ಭಾಷಾವಾರು ಅಲ್ಲಸಂಖ್ಯಾತರನ್ನು ಸೇರಿದಂತೆ, ಅಲ್ಲಸಂಖ್ಯಾತರು ಶಾಲೆಗಳನ್ನು ಸಾಫ್ತ್ವಿಸುವುದು ಅಲ್ಲಸಂಖ್ಯಾತ ಭಾಷೆಯನ್ನು ಬೋಧಿಸುವುದು ಮತ್ತು ಅದನ್ನು ಬೋಧನಾ ಮಾಧ್ಯಮವಾಗಿ ಬಳಸುವ ಉದ್ದೇಶದಿಂದೇನೂ ಅಲ್ಲ . ಅವರು ಇಂಗ್ಲಿಶನ್ನು ಬೋಧಿಸಲು ಮತ್ತು ಅದನ್ನು ಭಾಷಾ ಮಾಧ್ಯಮವಾಗಿ ಬಳಸಲು ಶಾಲೆಗಳನ್ನು ಸಾಫ್ತ್ವಿಸುತ್ತಾರೆ . ಸಮೋಽಚ್ಛ ನ್ಯಾಯಾಲಯವು ಒಂದಕ್ಕಿಂತ ಹೆಚ್ಚು ಪ್ರತಿರೋಗಳಲ್ಲಿ , ಏರಡು ಕಲಮುಗಳಲ್ಲಿ ನೀಡಿರುವ ಹಕ್ಕುಗಳನ್ನು ಪ್ರತ್ಯೇಕ ಹಕ್ಕುಗಳೆಂದು ಪರಿಗಣಿಸಿದೆ ಮತ್ತು ಅವು ಅಲ್ಲಸಂಖ್ಯಾತರು ಇಂಗ್ಲಿಶನ್ನು ತಮ್ಮ ಶಿಕ್ಷಣದ ಭಾಷೆಯಾಗಿ ಆರಿಸುವುದನ್ನು ನಿರ್ವಹಿಸುವುದಿಲ್ಲ ಎಂದು ಅಧ್ಯೇತಿಸಿದೆ.

(ಕೇರಳ ಶಿಕ್ಷಣ ಕರಡು ಪ್ರಕರಣ, ಎ ಏ ಆರ್, ಐಟ್ ಡಿ ಎ ವಿ ಕಾಲೇಜು, ಭತೀಂದ ಮತ್ತು ಪಂಚಾಬ್ ರಾಜ್ಯದ ನಡುವಿನ ವಿವಾದ, ಎಷಾರ್ ರೆಡ್‌ಇಂಡಿಯನ್‌ನಿಂದ ಸೇಂಟ್ ಜೇವಿಯರ್ ಪ್ರಕರಣ, ಎಷಾರ್ ರೆಡ್‌ಇಂಡಿಯನ್‌ನಿಂದ ಮತ್ತು ಇತರೆ ಪ್ರಕರಣಗಳು)

ಅಲ್ಲಸಂಖ್ಯಾತರ ರಾಜಕೀಯ ಗೃಹಿಕೆಯ ಪ್ರಕಾರ, ಇಂಗ್ಲಿಶ್ ಭಾಷೆಯು ತಮ್ಮ ಮಕ್ಕಳಿಗಾಗಿ ಸಾಮಾಜಿಕ ಮತ್ತು ಆರ್ಥಿಕ ಅವಕಾಶಗಳನ್ನು ತೆರೆಯಲುದ್ದರೆ, ಬಹುಸಂಖ್ಯಾತರ ಭಾಷೆಯ ಪ್ರಾಬಲ್ಯವನ್ನು ಹೋರಾಡಲು ಒಂದು ಆಯಧವಾಗಿದೆ. ಶಿಕ್ಷಣದಲ್ಲಿ ಹೊಸ ಅಧಿಕೃತ ಭಾಷೆಯ ಬಳಕೆಯ ಸರ್ಕಾರದ ನೀತಿಯನ್ನು ಪಾಲಿಸುವುದನ್ನು ತಪ್ಪಿಸಿಕೊಳ್ಳಲು ಬಹುತೇಕರ ಸಮುದಾಯವೂ ಕೂಡ ತಮ್ಮ ಮಕ್ಕಳನ್ನು ಈ ಅಲ್ಲಸಂಖ್ಯಾತರ ಶಾಲೆಗೆ ಕಳುಹಿಸುತ್ತಿರುವುದು ಶಿಕ್ಷಣದ ಮೂಲಕ ರಾಜ್ಯದಲ್ಲಿ ಇಂಗ್ಲಿಶ್‌ನಿನ ಸಾಫ್ನವನ್ನು ವುತ್ತಪ್ಪು ಬಲಗೊಳಿಸಲು ಅನುವುಮಾಡಿಕೊಡುವಂತಾಗಿದೆ. ಬಹುಸಂಖ್ಯಾತರ ಭಾಷೆಯ ಭಾಷಿಕರಿಗೆ ಅವರ ಭಾಷೆಯು ನೀಡಿರುವ ಅಧಿಕಾರವನ್ನು ನಿರ್ಬಂಧಗೊಳಿಸಲು(ಮೊಟಕುಗೊಳಿಸಲು), ಅಧಿಕಾರವಿಲ್ಲದ ಭಾಷೆಗಳ ಭಾಷಿಕರಿಗೆ ಇಂಗ್ಲಿಶ್ ಭಾಷೆಯು ಒಂದು ಶಕ್ತಿ ಶಾಲಿ ಸಾಧನವಾಗಿದೆಯಂದು ಭಾವಿಸಲಾಗಿದೆ . ಹೀಗಾಗಿ, ಇಂಗ್ಲಿಶ್‌ನ ಮೂಲಕ ಅಲ್ಲಸಂಖ್ಯಾತರು ಪಡೆಯಬೇಕೆಂದು ಭಾವಿಸುವ ಅಧಿಕಾರವು ಅವರ ಭಾಷೆಯನ್ನೇ ಮುಖ್ಯವಾಗಿಸುವ ಮೂಲಕ ನಡೆಯುತ್ತಿದೆ. ಅವರಿಗಂತೂ ಇಂದು ತಮ್ಮ ಭಾಷೆಯು ದ್ವಿತೀಯ ಪ್ರಾಮುಖ್ಯವ್ಯಳ್ಳ ವಿಷಯವಾಗಿ ಬಿಟ್ಟಿದೆ.

### ಸಾಮಾಜಿಕ ಹಂತದಲ್ಲಿ

ಶಿಕ್ಷಣವು ಸಮಾನ ಅವಕಾಶಗಳನ್ನು ದೊರಕಿಸಿಕೊಟ್ಟು ಸಮಾನತೆಯನ್ನು ತರುವುದೆಂದು ಭಾವಿಸಲಾಗಿದೆ. ಆದರೆ ವಾಸ್ತವದಲ್ಲಿ, ಶಿಕ್ಷಣವು ಅಸಮಾನತೆಯನ್ನು ಮತ್ತೆ ಉಂಟುಮಾಡುತ್ತದೆ. ಏಕೆಂದರೆ ಭಾಷಾ ಶಿಕ್ಷಣವನ್ನು ಸೇರಿದಂತೆ ವಿವಿಧ ಶಾಲೆಗಳಲ್ಲಿ ಬದಗಿಸುವ ಶಿಕ್ಷಣ ಹಾಗೂ ಅಸಮಾನ ಸಾಮಾಜಿಕ ಹಿನ್ನೆಲೆಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಅವಕಾಶಗಳಲ್ಲಿ ಅಸಮವಾಗಿರುವಂತಹ ಪರಿಸ್ಥಿತಿಗಳು ಅಸಮಾನತೆಯನ್ನು ಮರುಕೆಳಿಸುತ್ತವೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜಾತಿಗಳಿಂದ ಬರುವ ಮೌದಲ ಹೀಗಳಿಗೆ ವಿದ್ಯಾರ್ಥಿಗಳು, ಉಚಿತ ಶಿಕ್ಷಣದ ಸರ್ಕಾರ ಶಾಲೆಗಳಿಗೆ ಹೋಗುವುದು ಸರ್ವೇ ಸಾಮಾನ್ಯ. ಅಲ್ಲಿ ನೀತಿ ನಿರ್ದೇಶನದಂತೆ ಅಧಿಕೃತ ರಾಜ್ಯ ಭಾಷೆಯನ್ನು ಬೋಧಿಸಲಾಗುತ್ತದೆ. ಆ ಶಿಕ್ಷಣವು ಬದಗಿಸಿಕೊಡುವ ಮೂಲಸಂರಚನೆಗಳು ಮತ್ತು ಸಂಪನ್ಮೂಲಗಳು ಶೆಲ್ಚಿಸಿ ಶಾಸಗಿ ಶಾಲೆಗಳಿಗಿಂತ ಬಹಳ ಕಳಪೆಯಾಗಿರುತ್ತವೆ.

ಇಂಗ್ಲಿಶ್‌ನಲ್ಲಿ ಅಸಮಧರ್ವಿರುವ ಶಿಕ್ಷಕರಿಂದ ವರಡನೆಯ ಭಾಷೆಯಾಗಿ ಇಂಗ್ಲಿಶನ್ನು ಕಲಿತ ಈ ಶಾಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಂಗ್ಲಿಶ್‌ನಲ್ಲಿ ಪರಿಣಿತಿ ಇರುವುದಿಲ್ಲ. ನಗರದ ಮಧ್ಯಮ ವರ್ಗದಿಂದ ಬರುವ, ತಮ್ಮ ಮನೆಯ ವಾತಾವರಣದಿಂದಲೇ ಇಂಗ್ಲಿಶನ್ನು ಕಲಿಯುವ, ತಮ್ಮ ಮೇಳಪಕರ ನೇರವು ಪಡೆಯುವ, ಇಂಗ್ಲಿಶ್ ಮಾಡ್ಯಮದಲ್ಲಿ ಖಾಸಗಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗಿಂತ ಇವರು ಬಹಳ ಹಿಂದೆ ಉಳಿಯತ್ತಾರೆ. ಕೆಳ ಜಾತಿಗಳ ವಿದ್ಯಾರ್ಥಿಗಳು ತಮ್ಮ ಕಳಪೆ ಇಂಗ್ಲಿಷ್ ಜಾನ್‌ದಿಂದಾಗಿ ನಿಂದಿಸಲ್ಪಡುತ್ತಾರೆ, ದೂರವಿಡಲ್ಪಡುತ್ತಾರೆ. ಇದರಿಂದಾಗಿ ಬದುಕಿನ ಅವಕಾಶಗಳಿಂದ ವಂಚಿತರಾಗುತ್ತಾರೆ. ಸಮಾನ ಅವಕಾಶಗಳನ್ನು ಹೊಂದುವ ಆಕಾಂಕ್ಷೆಯಿಂದಾಗಿ ಮತ್ತು ಅಧಿಕಾರ ಸಮೀಕರಣದಲ್ಲಿ ತಮ್ಮ ಸ್ಥಾನವನ್ನು ಸುಧಾರಿಸಿಕೊಳ್ಳಲು ಅವರು ಇಂಗ್ಲಿಶ್ ಶಿಕ್ಷಣವನ್ನು ಆಗ್ರಹಿಸುತ್ತಾರೆ.

ಸರ್ಕಾರದ ಸಮರ್ಪಣನೀಯ ಕಾರ್ಯದಿಂದ ಪ್ರಯೋಜನ ಗಳಿಗಿರುವ ಕೆಳಜಾತಿ ಬುದ್ಧಿ ಜೀವಿಗಳು ಮತ್ತು ವಿಶ್ವರಲ್ಲಿ ತಮ್ಮ ಯೋಗ್ಯತೆ ಮತ್ತು ಅರ್ಹತೆಯನ್ನು ಸಾಬಿತುಗೊಳಿಸಲು ಇಂಗ್ಲಿಶನ್ನು ಸಾಫ್ಟೇನ ಪಡಿಸಿಕೊಳ್ಳುವ ಅಜೆಂಡಾವನ್ನು ಹೊಂದಿರುತ್ತಾರೆ. (ಆನಂದ್ ರೆಡ್ಡಿ) (ಪ್ರತಿವಾದಕ್ಕಾಗಿ, ನೋಡಿ ದಾಸ್ ಗುಪ್ತ ೨೦೦೦ ನೋಡಿ: ಕೆಳಜಾತಿಯವರು ಇಂಗ್ಲಿಶ್‌ನಲ್ಲಿ ಪರಿಣಿತಿಯನ್ನು ಸಾಧಿಸಿದಿರುವುದು, ಇಂಗ್ಲಿಶ್ ಮೂಲಕ ಪಾಠ್ಯಮಾರ್ತ್ಯಗೊಂಡ ಆಳುವ ವರ್ಗವು ಸಾಂಸ್ಕೃತಿಕವಾಗಿ ಸಮರೂಪವಾಗುವುದು ಮತ್ತು ಏಕ್ಸ್‌ಪ್ರೈಸ್‌ವಾಗುವನ್ನು ನಿರಾಕರಿಸುವುದರ ಅಭಿವೃದ್ಧಿಯಾಗಿದೆ ಮತ್ತು ಇದು ವಸಾಹತು ಪಾಠ್ಯಮಾರ್ತ್ಯ ವಿಶ್ವ ದೃಷ್ಟಿಕೋನಕ್ಕೆ ಹಾಗೂ ಮತ್ತು ಇಂಗ್ಲಿಶ್‌ನಲ್ಲಿ ಕೋಡ್‌ಕ್ರೆತವಾದ ತಾಕೀಕ ಆಚರಣಗಳ ಪ್ರತಿರೋಧವಾಗಿದೆ, ದಾಸ್ ಗುಪ್ತ ರೆಡ್ಡಿ ನೋಡಿ.) ಮೇಲುವರ್ಗದವರು ತಮ್ಮ ಮೇಲೆ ಹೇರಿರುವ ಅಸಮರ್ಪಕತೆಯ ಹೊರೆಯನ್ನು ಇಂಗ್ಲಿಶ್ ತೊಡೆದುಹಾಕುತ್ತದೆ ಮತ್ತು ಇದರಿಂದ ತಾವು ಸವಾನ ಮಟ್ಟದಲ್ಲಿ ಮೇಲ್ಮಗದವರೊಂದಿಗೆ ಅಧಿಕಾರ ಹಂಚಿಕೆಗೆ ಸನ್ನಾಧರಾಗಬಹುದೆಂದು ಅವರು ಭಾವಿಸಿದ್ದಾರೆ. (ಮೋಹನ್ ೨೦೦೧)

ಭಾಷಾವಾರು ಪ್ರದೇಶಗಳಲ್ಲಿ ಸಾರ್ವತ್ರಿಕ ಭಾಷೆಯಾಗಿ ಇಂಗ್ಲಿಶ್ ಭಾಷೆಯು, ಇಡಿಯ ರಾಷ್ಟ್ರ ಮಟ್ಟದಲ್ಲಿ ಕೆಳಜಾತಿಗಳ ಇಕ್ಕಮತ್ತೆ ಹಾಗೂ ಒಗ್ಗಳಿಗಾಗಿ ಸಂಪರ್ಕವನ್ನು ಒದಗಿಸುತ್ತದೆಂದು ಅವರು ಭಾವಿಸಿದ್ದಾರೆ (ಮೇಲ್ಜಾತಿಯವರು ಸ್ವತಂತ್ರ ಹೋರಾಟದಲ್ಲಿ ಭಾಷಾವಾರು ಪ್ರದೇಶಗಳಲ್ಲಿ ಇಂಗ್ಲಿಷನ್ನು ಬಳಸಿದಂತೆ).

ಅವರ ಪ್ರಕಾರ, ಜಾತಿ ಆಧಾರಿತ ಸಾಮಾಜಿಕ ತಾರತಮ್ಯದೊಂದಿಗೆ ಯಾವ ಐತಿಹಾಸಿಕ ಸಂಬಂಧವನ್ನೂ ಹೊಂದಿರದ ಹಾಗೂ ವೇಜನೆ ಮತ್ತು

ಸಾರ್ವತ್ರಿಕರೆಯ ಅನುಕೂಲವನ್ನು ಹೊಂದಿರುವ ಹೆಚ್ಚುವರಿ ಲಾಭವನ್ನು ಇಂಗ್ಲಿಶ್ ಹೊಂದಿದೆ. ಅವರು ತಮ್ಮ ದೇಸಿ ಭಾಷೆಗಳಿಗಿಂತ ಇಂಗ್ಲಿಶ್‌ನಲ್ಲಿ ತಮ್ಮ ಗುರಿಯ ಕುರಿತು ಬರೆಯಲು ಇಷ್ಟಪಡುತ್ತಾರೆ. ಏಕೆಂದರೆ ಕೇಳಿಸಿಕೊಳ್ಳುವಂತೆ ಮಾಡುವ ದನಿಯನ್ನು ಇಂಗ್ಲಿಶ್ ಬದಗಿಸುತ್ತದೆ ಎಂಬುದು ಅವರ ಅಭಿಪ್ರಾಯ. (ಆನಂದ್ ರಂಜಿಂ)

ಕೆಳ ಜಾತಿಯ ಸೃಜನಶೀಲ ಬರಹಗಾರರು ಭಾರತೀಯ ದೇಸಿ ಭಾಷೆಗಳನ್ನು ಮೇಲ್ಜ್ಞಾತಿಯವರು ಸ್ವಾಧೀನ ಪಡಿಸಿಕೊಂಡಿದ್ದಾರೆ ಮತ್ತು ಅದರ ಮಾನದಂಡಗಳನ್ನು ತಮ್ಮ ವಿಚಾರಧಾರೆ ಮತ್ತು ಜೀವನ ವಿಧಾನದಿಂದ ರೂಪಿಸಿದ್ದಾರೆ (ಸಂಸ್ಕೃತೀಕರಣವನ್ನು ಸೇರಿದಂತೆ) ಮತ್ತು ಅವುಗಳ ಕೆಳ ಜಾತಿ ಜನರ ಜೀವಂತ ಅನುಭವಗಳನ್ನು ಪ್ರಮಾಣೀಕರಿಸಿ ಬರೆಯಲು ಅಸಮರ್ಪಕ ಹಾಗೂ ವಾಸ್ತವಕ್ಕೆ ಬಹು ದೂರ ಎಂದು ಭಾವಿಸುತ್ತಾರೆ. ಈ ಬರಹಗಾರರು ಮೇಲ್ಜ್ಞಾತಿಯವರಿಂದ ರೂಪಿಸಿದ ಭಾಷಾ ಮಾದರಿಯನ್ನು ಮುರಿಯಲು ಇಚ್ಛಿಸುತ್ತಾರೆ. ಮೇಲ್ಜ್ಞಾತಿಯ ಸೃಜನಶೀಲ ಬರಹಗಾರರು ಅಂತಾರಾಷ್ಟ್ರೀಯ ಗಮನ ಸೆಳೆಯಲು ಹಾಗೂ ಮನುಖೆಯನ್ನು ಪಡೆಯಲು ಇಂಗ್ಲಿಶನ್ನು ಅವಲಂಬಿಸಿಲ್ಲ. ಆದರೆ ಇದು ಬದಲಾಗಬಹುದು.

ಅಧಿಕಾರಣೀನರು ಇಂಗ್ಲಿಶ್‌ನ ಶಕ್ತಿಯನ್ನು ಬಳಸಿ ಅಧಿಕಾರ ಸಾಫನವನ್ನು ಪಡೆಯಬಹುದೆಂದು ಭಾವಿಸುತ್ತಾರೆ. ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಭಾಷಾ ಸಮುದಾಯಗಳಿಂದ, ರಾಜ್ಯ ಮಟ್ಟದಲ್ಲಿ ಭಾಷಾ ಅಲ್ಲಸಂಖ್ಯಾತರಿಂದ ಹಾಗೂ ಸಾಮಾಜಿಕ ಹಂತದಲ್ಲಿ ದಮನಕ್ಕೊಳ್ಳಗಾದ ಜಾತಿಗಳಿಂದ ಈ ನಂಬಿಕೆಯು ಅಭಿವೃದ್ಧಿಕಾರಿಯಾಗಿದೆ. ಅಧಿಕಾರ ವಲಯಕ್ಕೆ ಪ್ರಮೇಶಿಸಲು ಭಾಷೆಯು ಒಂದು ಸಮರ್ಪಕ ಷರತ್ತಲ್ಲ ಅಥವಾ ಅಗತ್ಯ ಪರಿಸ್ಥಿತಿಯೂ ಅಲ್ಲ ಎನ್ನುವುದು ಬೇರೆಯ ಮಾತ್ರೆ ಸರಿ.

### ಬಹುಭಾಷಾವಾದಕ್ಕೆ ಸವಾಲು

ಮೇಲೆ ತೋರಿಸಿದಂತೆ, ಜೈಪಚಾರಿಕವಾಗಿ, ಕಾರ್ಯಗತರೂಪದಲ್ಲಿ ಮತ್ತು ರಾಜಕೀಯವಾಗಿ ಇಂಗ್ಲಿಶ್‌ನ ದೇಸಿಕರಣವು ನಡೆದಿದೆ. ಹೊರಿಗಿನದು ಎಂಬ ತನ್ನ ಸಾಫನವನ್ನು ಕಳಚಿಕೊಂಡು (ಇಂಗ್ಲಿಶ್‌ನ ಅನ್ಯತೆ ಎಂಬ ವಿಚಾರಕ್ಕಾಗಿ ನೋಡಿ, ದಾಸ್ ಗುಪ್ತ ರಂಜಿಂ) ಅದು ಭಾಷೆಗಳ ನಡುವೆ ಜೈಪಚಾರಿಕ, ಕಾರ್ಯಕಾರಿ ಮತ್ತು ರಾಜಕೀಯ ಸಂಬಂಧಗಳ ಮೂಲಕ ವ್ಯಾಖ್ಯಾನಿಸಲಾದ ಬಹುಭಾಷಿಯ ಜಾಲದ ಸಮಗ್ರ ಭಾಗವಾಗಿದೆ. ಬಹುಭಾಷಿಯತೆಯ ಜಾಲದಲ್ಲಿ ಇಂಗ್ಲಿಶ್‌ನ ಸಾಫನ ಬದಲಾವಣೆಯಿಂದಾಗುವ ಪರಿಣಾಮದ ಬಗ್ಗೆ ಪ್ರಶ್ನೆಯನ್ನು ಎತ್ತಬೇಕಾಗಿದೆ.

ಪರಿಸರದ ಒಂದು ಹೋಲಿಕೆಯನ್ನು ನೀಡಬೇಕೆಂದರೆ, ಒಂದು ಪರಿಸರ ವ್ಯವಸ್ಥೆಯಲ್ಲಿ ಆಗಮಿಸಿದ ಮತ್ತು ಅದರಲ್ಲಿ ಸಮಗ್ರೀಕರಣಗೊಂಡ ಒಂದು ಹೊಸ ಜೀವಿಯ ಆ ವ್ಯವಸ್ಥೆಯನ್ನು ಬಲಪಡಿಸಿದೆಯೋ ಅಥವಾ ಇಲ್ಲವೋ ಎನ್ನುವುದೇ ಪ್ರಶ್ನೆ ಹೆಚ್ಚಿ ನಿರ್ದಿಷ್ಟವಾಗಿ, ಅದು ಆ ವ್ಯವಸ್ಥೆಯ ಇತರೆ ಜೀವಿಗಳ ವಿನಾಶಕ್ಕೆ ಕಾರಣವಾಗುತ್ತದೆಯೇ ಎಂಬುದು ಪ್ರಶ್ನೆ.

ಭಾರತದ ಬಹುಭಾಷಾ ವ್ಯವಸ್ಥೆಯಲ್ಲಿ ಇಂಗ್ಲಿಷಿನ ಪಾತ್ರವೆಂದರೆ ಅದು ಇತರೆ ಭಾಷೆಗಳ ಅಭಿವೃದ್ಧಿಗೆ ಒಂದು ಮಾದರಿ ಆಗಬೇಕಾಗಿರುವುದು. ಆದರೆ ಈ ಪಾತ್ರದ ಸಮಸ್ಯೆಯೆಂದರೆ, ಅದು ಇಂಗ್ಲಿಷಿಗೆ ಮೇಲು ದರ್ಜೆಯ ಸಾಫನವನ್ನು ನೀಡುತ್ತದೆ ಮತ್ತು ಭಾಷಾ ಅಭಿವೃದ್ಧಿಯೆಂದರೆ ಇಂಗ್ಲಿಷಿನೊಂದಿಗೆ ಸರಿಸಮವಾಗುವುದು ಮತ್ತು ಇಂಗ್ಲಿಷಿನಂತೆ ಆಗುವುದು ಎಂಬ ಕಲ್ಪನೆಯನ್ನು ನೀಡುತ್ತದೆ. ಆ ಮಟ್ಟದ ಅಭಿವೃದ್ಧಿಯನ್ನು ದೇಸಿ ಭಾಷೆಗಳ ತಲುಪುವರೆಗೆ, ಈ ಬಹುಭಾಷೀಯ ಜಾಲದ ಕಾರ್ಯಗಳ ಮನರ್ಹಂಚಿಕೆ ಆಗುವುದಿಲ್ಲ ಹಾಗೂ ಇದರಿಂದಾಗಿ ಇಂಗ್ಲಿಷ್ ಉನ್ನತ ಸಾಫನವನ್ನು ಮುಂದುವರೆಸುತ್ತಾ ಹೋಗುತ್ತದೆ. ಇದು ಉನ್ನತ ಶೀಕ್ಷಣ, ಉನ್ನತ ನ್ಯಾಯಾಲಯ, ಉನ್ನತ ಆಡಳಿತ, ಉನ್ನತ ತಂತ್ರಜ್ಞಾನ, ಉನ್ನತ ವ್ಯಾಪಾರ ಕ್ಷೇತ್ರದಲ್ಲಿ ಮುಂದುವರೆಯುತ್ತಾ ಹೋಗುತ್ತದೆ.

ಇನ್ನೊಂದು ಸಮಸ್ಯೆಯೆಂದರೆ ವ್ಯವಸ್ಥೆಯ ಒಳಗೆ ಮತ್ತು ಹೊರಗೆ ಎರಡರಲ್ಲಿ ಇಂಗ್ಲಿಷ್ ಇಂದು ಅಸ್ತಿತ್ವದಲ್ಲಿದೆ. ಅದು ತಾನು ಭಾಗವಾಗಿರುವ ಬಹುಭಾಷೀಯ ವ್ಯವಸ್ಥೆಯ ಹೊರಗಿನ ಬಾಹ್ಯ ಮೂಲಗಳಿಂದಾಗಿ ಇತರೆ ಯಾವುದೇ ದೇಸಿ ಭಾಷೆಯಂತಿಲ್ಲ. ಬದಲಿಗೆ ಅದರ ಅಧಿಕಾರ ಮತ್ತು ಸಫರವಾಗಿದೆ/ದೃಢವಾಗಿ ಬಿಟ್ಟಿದೆ. ಇದರಿಂದಾಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಗಳ ಎರಡೂ ದ್ವಾರಾಗಳನ್ನು ಪ್ರಮೇಶಿಸುವ ದ್ವಿನುಣಿ ಅನುಕೂಲವನ್ನು ಇಂಗ್ಲಿಷಿಗೆ ಒದಗಿಸೆ. ಇನ್ನೊಂದು ಸಮಸ್ಯೆಯೆಂದರೆ ಭಾಷಾ ವೈಚಾರಿಕತೆಯ ವಿಷಯ. ಆಧುನಿಕತೆಯ ವೈಚಾರಿಕತೆ ಮತ್ತು ಪ್ರಗತಿಗೆ ಇಂಗ್ಲಿಷ್ ಸಂಬಂಧಿಸಿದ್ದರೆ ದೇಸಿ ಭಾಷೆಗಳು ಸಂಪ್ರದಾಯ ಹಾಗೂ ಸಾಂಸ್ಕೃತಿಕ ವರ್ತುಲಗಳೊಂದಿಗೆ ಸಂಬಂಧಿಸಿವೆ (ಅಣ್ಣಮಲ್ಕೆ ೨೦೦೧೧).

ಇಂತಹ ಭಿನ್ನ ಭಿನ್ನ ವೈಚಾರಿಕತೆಗಳು, ಭಾಷಾ ಕಾರ್ಯಗಳನ್ನು ಭಾಷಿಕರ ಚೆಲನೆ ಮತ್ತು ಬಹಿಕ ಅಥವಾ ವಿವೇಚನೀಯ ಅಗತ್ಯಗಳ ಬೌದ್ಧಿಕ ಕಾರ್ಯಗಳಿಂದು ಹಾಗೂ ತಮ್ಮ ಮೂಲ ಮತ್ತು ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಅಗತ್ಯಗಳಿಗೆ ಕೊಡುಗೆ ನೀಡುವ ಅಭಿವೃಕ್ತೀಯ ಕಾರ್ಯಗಳಿಂದು ವಿಭజಿಸುತ್ತವೆ. ಇಂಗ್ಲಿಷನ್ನು ಮೊದಲ ಕಾರ್ಯಗಳಿಗೆ ಬಳಸಲಾಗಿದ್ದು ದೇಸಿ ಭಾಷೆಗಳನ್ನು ನಂತರದ

ಕಾರ್ಯಗಳಿಗೆ ಬಳಸಲಾಗಿದೆ. ಈ ಇಬ್ಬಾಗಿತನವು ಇಂಗ್ಲಿಷಿನ ಆರ್ಥಿಕ ಮೌಲ್ಯವು ಹೆಚ್ಚಿಸಿದ್ದ ದೇಸಿ ಭಾಷೆಗಳ ಮೌಲ್ಯ ಕುಸಿಯವಂತೆ ಮಾಡಿದೆ. ಆದರೆ ಇಂದು ಇವೆರಡರ ರಾಜಕೀಯ ಮೌಲ್ಯಗಳು ಮಾತ್ರ ಸಮವಾಗಿ ಬಿಟ್ಟಿವೆ.

ಯಾವ ಅಂತರ್ಗತ ಕಾರಣಕ್ಕಾಗಿ ಅಲ್ಲದಿದ್ದರೂ, ಐತಿಹಾಸಿಕ ಕಾರಣಗಳಿಂದಾಗಿ ಇಂಗ್ಲಿಶ್ ಆಧುನಿಕತೆ ಮತ್ತು ಸಾರ್ವತ್ರಿಕತೆಯ ಸಂಸ್ಕೃತಿಯನ್ನು ಪ್ರತಿನಿಧಿಸಲು ಬಂದಿದ್ದರೂ ಸಹ ಇಂದಿಗೂ ಕೂಡ ನಮ್ಮ ದೇಶದಲ್ಲಿ ದೇಸಿ ಭಾಷೆಗಳ ಸಾಂಸ್ಕೃತಿಕ ಮೌಲ್ಯಗಳನ್ನು ಹಾಗೆಯೇ ಕಾಪಾಡಿಕೊಂಡು ಬರಲಾಗಿದೆ. ಆರ್ಥಿಕ ಮೌಲ್ಯಗಳ ಭಿನ್ನತೆಯು ದೇಸಿ ಭಾಷೆಗಳನ್ನು ಖಾಸಗಿ ವಲಯಗಳಾದ ಮನೆ, ಧರ್ಮ, ಸಾಂಸ್ಕೃತಿಕ ಆಚರಣೆಗಳಿಗೆ ಮಾತ್ರ ಸಿಂಹಿತವಾಗಿಸಿ ಜನಾಂಗೀಯ ವಿಶೇಷತೆಯ ಗುರುತಿನ ಉದ್ದೇಶಕ್ಕಾಗಿ ಇರುವಂತೆ ಮಾಡಲಾಗಿದೆ. ತಮ್ಮ ಜನಾಂಗೀಯ ಧ್ಯಾನೆರಣಾದ ಅಭಿಪ್ರಾಯ ಉದ್ದೇಶಕ್ಕಾಗಿ ಸಾರ್ವಜನಿಕ ವಲಯಗಳಲ್ಲಿ ಆದರ ಬಳಕೆಯ ಯಾವುದೇ ಬೇಡಿಕೆ ಇಂದು ಕೇವಲ ಸಾಂಕೇತಿಕವಾಗಿ ಉಳಿಯುತ್ತದೆ. ಹೀಗಾಗಿ, ಸಾರ್ವಜನಿಕ ನೀತಿ ಹಾಗೂ ಕಾನೂನಿನಲ್ಲಿ ಆಡಳಿತ, ಶಿಕ್ಷಣ, ಕಾನೂನು ಇತ್ಯಾದಿಗಳ ಭಾಷೆಗಳಾದ ದೇಸಿಭಾಷೆಗಳು, ಖಾಸಗಿ ಆಚರಣೆಗಳಲ್ಲಿ ಹೆಚ್ಚು ಕಡಿಮೆ ಕಾರ್ಯಗತವಾಗಿಲ್ಲ.

ಭಾರತೀಯ ಬಹುಭಾಷೀಯತೆಯ ಮೇಲೆ ಇಂಗ್ಲಿಷಿನ ಪರಿಣಾಮವೆಂದರೆ, ಅದು ದೇಸಿ ಭಾಷೆಗಳ ಮೌಲ್ಯವನ್ನು ತಗ್ಗಿಸುತ್ತದೆ. ಸಾರ್ವಜನಿಕ ವಲಯಗಳಲ್ಲಿ ಅವುಗಳನ್ನು ಅಸ್ತಿತ್ವಪೀಠಿನವನ್ನಾಗಿಸುತ್ತದೆ ಹಾಗೂ ಎಲ್ಲಾ ಮಟ್ಟದಲ್ಲಿ ಜೈತನ್ಯಶೀಲತೆಗೆ ಮೂರಕವಲ್ಲದ ಖಾಸಗಿ ವಲಯಗಳಿಗೆ ಅದನ್ನು ಸಿಂಹಿತಗೊಳಿಸುತ್ತದೆ. ಆದರೂ ಕೌಟಿಂಬಿಕ ಸಂಪ್ರದಾಯ ಹಾಗೂ ಐಶ್ವರ್ಯತ್ವದ ಮುಂದು ಪರಿಕೊಂಡಿರುವ ಸಿಂಹಿತ ಅರ್ಥದಲ್ಲಿ ಅವುಗಳನ್ನು ಗೃಹಕೃತ್ಯಗಳ ಕಾರ್ಯಗಳಲ್ಲಿ ನಿರ್ವಹಿಸಿರುವುದರಿಂದ ಅವುಗಳ ಉಳಿಂರುವಿಕೆಗೆ ಅಪಾರಂ ಒದಗಿಲ್ಲ. ಈ ಭಾರತೀಯ ಬಹುಭಾಷೀಯತೆಯ ಜೈತನ್ಯದ ದೋಷಲ್ಯಾಕರಣವು ಇಂಗ್ಲಿಷಿನ ದೇಸಿಕರಣದ ಮೂಲಕ ನ್ಯಾಯಸಮರ್ಪಣನೆಯನ್ನು ಪಡೆದುಕೊಳ್ಳುತ್ತದೆ.

(ಎಟಿಲ್ 2001ರಲ್ಲಿ ಆಸ್ಟ್ರೇಲಿಯಾದ ಮೆಲ್ಬೂನ್‌ನಲ್ಲಿ ತನ್ನ ವಿಶ್ವ ಭಾಷಾ ವರದಿಯೊಂದಿಗೆ ಪೆಸಿಫಿಕನ್‌ನಲ್ಲಿ ಭಾಷಾ ವೈವಿಧ್ಯತೆಯ ಬಗ್ಗೆ ಚರ್ಚಿಸಲು, ಯುನೆಸ್ಕೋ ಎಟಿಜಿಯ, ಬಿಲ್ಲಿಯೋ, ಸೆನ್ನಿನಲ್ಲಿ ಏರ್ಪಡಿಸಿದ ಸಭೆಯಲ್ಲಿ ಭಾರತದಲ್ಲಿ ಭಾಷಾ ಚಲನಶೀಲತೆ ಮತ್ತು ಭಾಷೀಯ ವೈವಿಧ್ಯದ ನಿರ್ವಹಣೆಯ ಕುರಿತ ನನ್ನ ಮೌಲಿಕ ಪ್ರಸ್ತುತಿಯ ಭಾಗವಾಗಿ ಈ ಲೇಖನದ ವಸ್ತುವನ್ನು ರಚಿಸಲಾಗಿದೆ.)

## ಉಲ್ಲೇಖಗಳು

ಅಗ್ನಿಹೋತ್ರಿ, ಆರ್. ಕೆ. ಅಂಡ್ ಬಿನ್ನಾ, ಎ. ಎಲ್. (ಎಡ್‌ಎಂ) ರೆಡ್‌ಲಿ.

ಸಕೆಂದ್ರ ಲಾಂಗ್ವಿಜ್ ಅಕ್ಷಯಿಷ್ವನ್ : ಸೋಷಿಯೋ-ಕಲ್ರೂಪ್ ಅಂಡ್ ಲಿಂಗ್ವಿಷ್ಕ ಅಸ್ವೇಚ್ಚ ಆಪ್ ಇಂಗ್ಲಿಷ್ ಇನ್ ಇಂಡಿಯ. ನ್ಯೂ ಡೆಲ್ಲಿ: ಸೇಜ್

ಆನಂದ, ಎಸ್. ರೆಡ್‌ಲಿ. ಸಂಸ್ಕೃತ, ಇಂಗ್ಲಿಷ್ ಅಂಡ್ ದಲೀತ್. ಎಕನಾಮಿಕ್ ಅಂಡ್ ಮೊಲಿಟಿಕಲ್ ವೀಕ್‌ಶಿಲಿ: ಶಿಲಿ:ಇಂ ಮು.೨೦೫೫-೨೦೫೬

ಅಣ್ಣಾಮಲ್ಯೆ, ಇ. ರೆಡ್‌ಲಿ. ಇಂಗ್ಲಿಷ್ ಇನ್ ಇಂಡಿಯ : ಅನ್ ಪ್ಲಾನ್ ಡೆವೆಲಪ್‌ಮೆಂಟ್. ಇನ್ ಕಂಡೆಯ, ತಿರು ಅಂಡ್ ಕಾನ್ - ಟೆರ್, ಜಾನ್ (ಎಡ್). ಇಂಗ್ಲಿಷ್ ಅಂಡ್ ಲಾಂಗ್ವಿಜ್ ಪ್ಲಾನಿಂಗ್: ಎ ಸೌತೀಸ್ ವಿಷಯನ್ ಕಾಂಟ್ರೈಬೂಷನ್. ಸಿಂಗಾಪೂರ್ : ಟ್ರೈಂಸ್ ಅಕಾಡೆಮಿಕ್ ಪ್ರೈಸ್, ೨೫೧-೨೫೨.

ಅಣ್ಣಾಮಲ್ಯೆ, ಇ. ೨೦೦೧೬. ಮಲ್ಟಿಲಿಂಗ್ವಲಿಸಿಂ ಅಂಡ್ ಇಂಡಿಯನ್ ಕಾನ್ ಟ್ರೋಷನ್ ಇನ್ ಇ ಅಣ್ಣಾಮಲ್ಯೆ. ಮ್ಯಾನೇಜಿಂಗ್ ಮಲ್ಟಿಲಿಂಗ್ವಲಿಸಿಂ ಇನ್ ಇಂಡಿಯ: ಮೊಲಿಟಿಕಲ್ ಅಂಡ್ ಲಿಂಗ್ವಿಷ್ಕ ಮ್ಯಾನಿಫೆಸ್ಟೇಷನ್. ನ್ಯೂ ಡೆಲ್ಲಿ : ಸೇಜ್ ಮು ರೆಲೆ-ರಿಲೆ.

ಅಣ್ಣಾಮಲ್ಯೆ, ಇ. ೨೦೦೧೭. ಎಮ್‌ಜೆನ್ ಆಪ್ ಡಾಮಿನಂಟ್ ಲಾಂಗ್ವಿಜ್‌ಸ್. ಇನ್ ಇ ಅಣ್ಣಾಮಲ್ಯೆ ಆಪ್ ಸಿಟ್. ಮು. ರಿಜಿ-೨೫೧.

ಅಣ್ಣಾಮಲ್ಯೆ, ಇ. ೨೦೦೧೯. ದಿ ಕಲೋನಿಯಲ್ ಲಾಂಗ್ವಿಜ್ ಇನ್ ಮಲ್ಟಿಲಿಂಗ್ವಲಿಸಿಂ ಅಂಡ್ ದಿ ಮೋಸೆಸ್ ಆಪ್ ಮಾಡನ್‌ಸೇಷನ್. ಇನ್ ಇ.ಅಣ್ಣಾಮಲ್ಯೆ ಆಪ್ ಸಿಟ್. ಮು. ರ್‌-೨೫೧.

ದಾಸ್ ಗುಪ್ತ, ಮೋಬಿಲ್. ರೆಡ್‌ಎ. ದಿ ಅದನೆಸ್ ಆಪ್ ಇಂಗ್ಲಿಷ್ : ಇಂಡಿಯಾಸ್ ಅಂಟಿ ಟಂಗ್ ಸಿಂಡೋಷನ್. ನ್ಯೂಡೆಲ್ಲಿ: ಸೇಜ್

ದಾಸ್ ಗುಪ್ತ, ಮೋಬಿಲ್. ೨೦೦೦. ಸಂಸ್ಕೃತ, ಇಂಗ್ಲಿಷ್ ಅಂಡ್ ದಲೀತ್. ಎಕನಾಮಿಕ್ ಅಂಡ್ ಮೊಲಿಟಿಕಲ್ ವೀಕ್ ಶಿಲಿ:ಇಂ:೧೬ ಮು. ರೆಲೆ-೧೫೧

ದುವಾ, ಹಂಸ್ ರಾಜ್. ಇಂಗ್ಲಿಷ್ ಹೆಚ್‌ಮೊನಿ ಆಫ್ ಇಂಗ್ಲಿಷ್: ಘೋಚರ್ ಆಫ್ ಡೆವೆಲಪಿಂಗ್ ಲಾಂಗ್ವಿಜನ್ ಇನ್ ದಿ ತಡ್‌ ವಲ್‌. ಮೈಸೂರ್: ಯಶೋದ ಪಟ್ಟಿಕೆಷನ್.

ಕಪ್ಪು, ಬ್ರಜ್ (ಸಂ). ಇಂಗ್ಲಿಷ್ ದಿ ಇಂಡಿಯನ್‌ನೇಷನ್ ಆಫ್ ಇಂಗ್ಲಿಷ್: ದಿ ಇಂಗ್ಲಿಷ್ ಲಾಂಗ್ವಿಜ್ ಇನ್ ಇಂಡಿಯ. ನ್ಯೂ ಡೆಲ್ಲಿ: ಆಫ್‌ಮೋಡ್‌ ಯೋನಿವರ್ಸಿಟಿ ಪ್ರೈಸ್.

ಕುಮಾರಮಂಗಲಮಾ, ಮೋಹನ್. ಇಂಗ್ಲಿಷ್. ಇಂಡಿಯಾಸ್ ಲಾಂಗ್ವಿಜ್ ಕ್ರೈಸ್ತಿಕ್. ಮದ್ರಾಸ್ : ನ್ಯೂ ಸೆಂಟ್ರಲ್ ಬುಕ್ ಹೌಸ್.

ಮೋಹನ್, ಪೆಗ್. ೨೧೦೧. ಒನ್‌ ವರ್ತ್ ಲಾಂಗ್ವಿಜನ್ : ಲಾಂಗ್ವಿಜನ್ ಆಸ್ 'ಪ್ರಾರ್ಥನ್' ಇನ್ ಎ 'ಸಾಲ್ವ್' ವಲ್‌. ಎಕನಾಮಿಕ್ ಅಂಡ್ ಮೋಲಿಟಿಕಲ್ ವೀಕ್ಸ್ ಇಡ್: ೨೮ ಮ. ೨೧೦೨-೨೧೧೧

ರಾಮ್, ತುಲಸಿ. ಇಂಗ್ಲಿಷ್. ಚೈಡಿಂಗ್ ಇನ್ ಇಂಗ್ಲಿಷ್: ದಿ ಸ್ಪೃಹಿ ಆಫ್ ಇಂಗ್ಲಿಷ್ ಇನ್ ಇಂಡಿಯ. ನ್ಯೂ ಡೆಲ್ಲಿ: ಜಿಡಿಕೆ ಪಟ್ಟಿಕೆಷನ್

ಸಿಂಗರ್, ಮಿಲ್ನನ್. ಇಂಗ್ಲಿಷ್. ವನ್ ಎ ಗ್ರೇಟ್ ಟ್ರಾಡಿಷನ್ ಮಾಡನ್‌ಸಸ್: ನ್ಯೂಯಾರ್ಕ್ : ಹಿಗ್ರಾರ್

ಶ್ರೀಮಾತ್ವ್, ಆರ್. ಎನ್. ಇಂಗ್ಲಿಷ್. ಲಾಂಗ್ವಿಜ್ ಮೂರ್ಮೆಂಟ್ ಅಗೇನ್ಸ್‌ ಹಿಂದಿ ಆಸ್ ಎನ್ ಅಫಿಷಿಯಲ್ ಲಾಂಗ್ವಿಜ್. ಇನ್ ಇಂಡಿಯಾ, ಇ. ಅಣ್ಣಮಲ್ಯೆ(ಎಡ್) ಲಾಂಗ್ವಿಜ್ ಮೂರ್ಮೆಂಟ್ ಇನ್ ಇಂಡಿಯ. ಮೈಸೂರ್: ಸಿಬಿಲ್‌ಲೋ: ಪು ೮೦-೯೦.

\* \* \* \* \*

# ತೆಲುಗు – ఆంగ్ల నుడిగళ సంబంధ : ప్రభావగళు

– డా. గారపాటి ఉమామహేశ్వర రావో

- 1.0 హిన్నెలె
- 2.0 ప్రాజీన భారతదల్లి భాషా స్థితి
- 3.0 వసహాతు భారతదల్లి భారతీయ భాషెగళు-ఇంగ్లీశ్
- 4.0 స్వతంత్ర్య భారతదల్లి ఇంగ్లీశ్
- 5.0 భారతీయ భాషెగళు – ఇంగ్లీశ్: స్థితి-గతి: సాహిత్య, శిక్షణ రంగగళు
- 6.0 ప్రస్తుత భాషా బిక్షేపించు : ప్రముఖాంతగళు – జాగతీకరణ
- 7.0 మాతృభాషా మాధ్యమ – ఆంగ్లభాషా ప్రభావ
- 8.0 భారతీయ భాషెగళు కుగుత్తిరువ వ్యవహార రంగగళు
- 9.0 శ్యుక్కలేక మాధ్యమ : మాతృభాషెగళు – ఆంగ్లభాషె
- 10.0 ఆవరిసికొండు బరుత్తిరువ ఆంగ్ల మేఘగళు – ముగ్గరిసి బరుత్తిరువ ముపు
- 11.0 ఉపసంహార

## హిన్నెలె

కేలవు తింగళుగళ హిందె ప్రస్తుత గ్రంథ సంపాదకరు ననగే దూరవాణి మూలక దక్షిణ భారతద భాషెగళిగే ప్రత్యేకవాగి తెలుగుగూ ఇంగ్లీశీగూ మధ్యవిరువ సంబంధగళ మేలె ఒందు లేఖిన బరేదుచోదియెందు కేళిదరు. నాను తక్షణ ఒట్టికొండేను. ఆ తరువాయ అవరు ననగే ఇ-మేలోనల్లి అవరు ఒందు పరికల్పనెయి టిప్పణియన్న కటుషిసిదరు. బరేయివ లేఖిన హేగె ఇరబేకు, యావుదర బగ్గె హేళబేకు ఎంబుదు సంక్లిష్టవాగి ఒందు హత్తు ఆంతగళన్న ఇంగ్లీశినల్లి కటుషిసిదరు. అవగాళిగే నాను

ಸಾಧ್ಯವಾದಪ್ಪು ಏರಳ ಬದಲಾವಣೆಗಳನ್ನು ಮಾಡಿ, ವಿಷಯ ಸ್ವಷ್ಟಿಗಾಗಿ ಸಂಕೀರ್ಣಮಾಡಿ ಮೇಲೆ ಸೂಚಿಸಿದ ಪಟ್ಟಿಯನುಸಾರ ಲೇಖನವನ್ನು ತಯಾರು ಮಾಡಿದ್ದೇನೆ.

ಹರಿಯವ ನದಿಗೆ ಅಡ್ಡಿ ಇರದು. ಅದು ಎಲ್ಲವನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ತಾನು ಎಲ್ಲದರಲ್ಲಿ ಸೇರುತ್ತಾ ಸದಾ ಬದಲಾವಣೆಗೆ ಒಂದಿಗೆ ಒಂದಿಗೆ ಅಂತರಾಗುತ್ತಿರುತ್ತದೆ. ಭಾಷೆಯು ಸಹ ಅಷ್ಟೇ. ಒಂದು ಕಾಲದಲ್ಲಿಯ ಭಾಷೆಯನ್ನಾಗಲಿ, ಒಂದು ಪ್ರಾಂತದಲ್ಲಿಯ ಭಾಷೆಯನ್ನಾಗಲಿ ತೆಗೆದುಕೊಂಡು ಅದರ ಸ್ಥರೂಪ, ಸ್ಥಿತಿ ನಿರ್ದಿಷ್ಟವಾಗಿ ಇದೇ ಎಂದು, ಸದಾ ಇವು ಹೀಗೇ ಇರುತ್ತೇದೆ ನಿರ್ದಿಷ್ಟವಾಗಿದೆ. ಒಂದು ಕಾಲದಲ್ಲಿ ಮಹಾ ಸಾಮಾಜಿಕಗಳಿಗೆ, ಸಂಸ್ಕೃತಿಗಳಿಗೆ, ಮತಗಳಿಗೆ, ಜಾನನಿರ್ಧಿಗಳಿಗೆ, ಮೂಲ ನೆಲೆಗಳಾಗಿದ್ದ ಸಂಸ್ಕೃತ, ಲಾಟಿನ್, ಗ್ರೀಕ್, ಕೆಜಿಪ್ಪು, ಹಿಂದೂ ಮೌದಲಾದ ಅನೇಕ ಪ್ರಾಚೀನ ಭಾಷೆಗಳು ತಮ್ಮ ಸ್ಥಿತಿ-ಗತಿಯನ್ನು ನಾಶಮಾಡಿಕೊಂಡು ನಿರ್ವಿರ್ಯವಾಗಿವೆ. ನಿನ್ನ ಮೌನೈವರಗೆ ದಿಕ್ಕು ದೆಸೆಯಿಲ್ಲದ ಬಿಕ್ಕು ಮಟ್ಟಿ ಭಾಷೆಗಳು ಕಳೆದ ಎರಡು ನೂರು ವರ್ಣಗಳಲ್ಲಿ ಪ್ರಪಂಚದ ಭಾಷೆಗಳಾಗಿ ಬೆಳೆದುನಿಂತಿವೆ. ಇದಕ್ಕೆ ಕಾರಣ ಆಯಾ ಭಾಷೆಗಳ ಭಾಷಿಕರ ಆಧಿಪತ್ಯದ ಯಥ್ದಾ, ಅದರಲ್ಲಿ ಬೆಳಿಸಿ ಮೋಷಿಸಿದ ಸೈನಿಕ ಪಡೆಗಳು, ಅವರು ಸಾಧಿಸಿದ ಉನ್ನತ ಪ್ರೇಶಾಚಿಕ ಹತ್ಯಾಕಾಂಡಗಳು, ನರಮೇಧಗಳು, ನಾನಾ ರೀತಿಯ ರಾಷ್ಟ್ರದಂಸಕತೆ ಇವೆಲ್ಲವು... ಇವೆಲ್ಲವು ಸಹ ಕಾರಣಗಳು. ಇವುಗಳ ಮೂಲಕ ಪ್ರಜೆಗಳನ್ನು ಭಯಭಾಂತರನ್ನಾಗಿ ಮಾಡಿ, ರಾಜಕೀಯವಾಗಿ ಮೇಲುಗ್ಗೆ ಸಾಧಿಸಿವೆ. ಆಯಾ ಪ್ರಾಂತಗಳ ಪ್ರಜೆಗಳ ಮೇಲೆ ಅಧಿಕಾರ ಚೆಲಾಯಿಸುತ್ತಾ ಆ ಮೂಲಕ ತಮ್ಮ ಭಾಷೆಗಳನ್ನು ಪ್ರಪಂಚದ ಇತಿಹಾಸದಲ್ಲಿ ಶಿಲ್ಪಿಸಿದ್ದಾರೆ. ಬರೆಯಲು ಬಾರದ ತುಂಟ ಮಕ್ಕಳು ಬಿಳಿ ಕಾಗದದ ಮೇಲೆ ಅಳಿಸಲಾರದ ಹಸಿ ಹಸಿ ಬಣ್ಣಗಳಿಂದ ಉಜ್ಜಿದಂತೆ ಅವರ ಭಾಷೆಗಳನ್ನು ನಮ್ಮ ಮೇಲೆ ಬಲವಂತವಾಗಿ ತಿಕ್ಕಿದ್ದಾರೆ. ಅದರ ಪರಿಣಾಮ, ಈ ನೆಲದ ಮೇಲಿನ ಸಂಸ್ಕೃತಿಗೆ, ಸಂಸ್ಕಾರಕ್ಕೆ ನುಚ್ಚಿ ಹಾಕುವ ಸಮಯ ಒದಗಿಬಂತು. ನಾಡ ಭಾಷೆಗಳ ಕುರುವುಗಳು ಅಳಿದು ಹೋಗುವ ಕಾಲ ಪ್ರಾಪ್ತಿಯಾಯಿತು. ಭಾಷಾನಾಶವು ಜನಾಂಗನಾಶಕ್ಕೆ ಮೂಲ. ನೂರು ವರ್ಣಗಳ ಗುಲಾಮಗಿರಿಯಿಂದ ಹೋರಬಿದ್ದ ಸಂಪೂರ್ಣವಾಗಿ ಒಂದು ತಲೆಮಾರಾದರೂ ಕಳೆದಲ್ಲ. ಆಗಲೇ ಮಾನಸಿಕ ಗುಲಾಮಗಿರಿಯಿಂದ ವಿಚಾರದಾಸ್ಯದೊಳಗೆ ಮುಳುಗಿಹೋಗುತ್ತಿರುವ ಸಂಕಟ ಸ್ಥಿತಿ.

## 2.0 ಪ್ರಾಚೀನ ಭಾರತದಲ್ಲಿ ಭಾಷಾಸ್ಥಿತಿ:

ಭಾರತ ದೇಶದಲ್ಲಿ ಭಾಷಾ ಸ್ಥಿತಿಗತಿಗಳನ್ನು ಕುರಿತು ಹೇಳಬೇಕೆಂದರೆ ಎರಡು ಸಾಮಿರದ ಐದುನೂರು ವರ್ಣಗಳ ಪ್ರತ್ಯೇಕ ಜರಿತ್ತೇ, ಅದಕ್ಕೂ ಮೂರ್ವದ ಇನ್ನೊಂದು

ಎರಡು ಸಾವಿರದ ಐದುನೂರು ವರ್ಷಗಳ ಪರೋಕ್ಷ ಚರಿತ್ರೆ ಅಗತ್ಯ ಕ್ರಿ.ಮೂ. ಎರಡು ಸಾವಿರ ವರ್ಷಗಳ ಹಿಂದೆ ನಡೆದ ಯಗ್ಗೆದ ರಚನೆಯು ಒಂದು ಹಂತದ್ವಾದರೆ, ಇದೆ ಕಾಲದಲ್ಲಿ ಇಲ್ಲವೆ ಸ್ವಲ್ಪ ಮೂರ್ವದಲ್ಲಿ ನಡೆದ ಸಿಂಧುಕಣಿವೆ ನಾಗರಿಕತೆಯು ಮತ್ತೊಂದು ಹಂತ. ಆ ನಾಗರಿಕತೆಯಲ್ಲಿ ಗುರುತಿಸಲಾಗದ ಲಿಟಿಯಲ್ಲಿ ನಿಕ್ಷೇಪವಾಗಿರುವ ಪ್ರಾಚೀನ ಭಾರತದ ಉಪಖಂಡದ ಭಾಷಾ ಸಂಸ್ಕೃತಿಗಳ ಅಂತ್ಯಕ್ಕೆ ಸಾರ್ಥಕವಾಗಿ ನಿಲ್ಲುತ್ತಾ, ಲಭಿಸಿರುವ ನೂರಾರು ಮುದ್ರೆಗಳು, ಅಚ್ಚುಗಳು, ಹಳಗೆಗಳು ಸಿಂಧುಕಣಿವೆಯ ಭಾಷೆಯು ಈಗಿನ ಒಂದಾನೊಂದು ಭಾಷಾ ಕುಟುಂಬಕ್ಕೆ ಸೇರಿದ್ದು ಎಂದು, ಇದಮಿಶ್ರವಾಗಿ ತಿಳಿಯದಿದ್ದರೂ, ತಪ್ಪದೇ ಒಂದು ಭಾರತ ಉಪಖಂಡದ ಯಾವುದೋ ಭಾಷೆ ಆಗಿರುತ್ತದೆಂದು ಉಹಿಸಬಹುದು. ಭಾರತ ಉಪಖಂಡದಲ್ಲಿ ಎಲ್ಲಕ್ಕಿಂತ ಮೌದಲು ಕೇಳಿಬಂದ ಭಾಷೆ-ಮುಧ್ಯಭಾರತದಲ್ಲಿಯ ನೆಹಲೀಕೆ ಪ್ರಾಗ್ಲೃಪ ಆಗಿರಬಹುದು. ಇನ್ನು ಹೇಳಬೇಕೆಂದರೆ ಅಂಡಮಾನ್ ನಿಕ್ಷೋಬರೀಸ್ ದ್ವಿಪಳಗಳಲ್ಲಿ ಉಳಿದಿರುವ ಪ್ರಾಚೀನ ಹಳೆಶಿಲಾಯುಗದ ಸಾರ್ಥಕಗಳಾಗಿ ನಿಂತಿರುವ ಗ್ರೇಟ್ ಅಂಡಮಾನೀಸ್, ಓಂಗಸ್, ನಿಕ್ಷೋಬರೀಸ್ ಮೌದಲಾದವು ಆಸ್ತ್ರೋ-ವಿಷಿಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದವೆಂದು ಗುರುತಿಸಲಾಗಿದೆ. ಈ ಭಾಷಾ ಕುಟುಂಬಗಳಿಗೆ ಸೇರಿದವೇ ಮುಂಡಾ ಉಪಕುಟುಂಬದ ಭಾಷೆಗಳು, ವಾನ್ವೈರ್ ಉಪಕುಟುಂಬಕ್ಕೆ ಸೇರಿದ ಶಾಸಿಯಂಥವು ಸಹ ಕೆಲವು ಇವೆ. ಈ ಅಸ್ಟ್ರೋ-ವಿಷಿಯಾಟಿಕ್ ಭಾಷೆಗಳು ಮೊಟ್ಟಮೊದಲು ಭಾರತ ದೇಶದಲ್ಲಿ ಮಾತನಾಡಿದ ಭಾಷೆಗಳು ಆಗಿರಬಹುದು. ಹೀಗೆ ಹೇಳಲು ಆಧಾರಗಳು ಇವೆ. 1948ರಲ್ಲಿ ಕ್ರೀಪರ್ ಪ್ರಕಟಿಸಿದ “ಪ್ರೇದಿಕ ಸಂಸ್ಕೃತಗಳಲ್ಲಿ ಮೂಲ-ಮುಂಡಾ ಪದಕೋಶ” ಎಂಬ ಲೇಖನದಲ್ಲಿ ಭಾರತ ದೇಶದಲ್ಲಿಯ ವ್ಯವಸಾಯ ಸಂಬಂಧವಾದ ಪದಕೋಶ ಈ ಮುಂಡಾ, ನೆಹಲೀ ಭಾಷಾ ಸಮೂಹಗಳಿಗೆ ಎನ್ನುತ್ತಾರೆ. ಆದರೆ ಆ ತರುವಾಯ ಬಂದ ದ್ರಾವಿಡ ಭಾಷಿಕರು, ಆರ್ಯ ಭಾಷಾ ಸಮೂಹಗಳು ಈ ಪದಕೋಶವನ್ನು ಸ್ವಲ್ಪಕಾಲದ ಮಟ್ಟಿಗೆ ತಮ್ಮದಾಗಿಸಿಕೊಂಡಿದ್ದಾರೆ. ಕೆಲವು ಭಾಷಾಶಾಸ್ತ್ರಜ್ಞರ ಪ್ರಕಾರ ಭಾರತದೇಶದಲ್ಲಿ 30% ವ್ಯವಸಾಯ ಕೋಶವು ಮುಂಡಾ ಭಾಷೆಗಳಿಂದ, ಮತ್ತೊಂದು 30% ದ್ರಾವಿಡ ಭಾಷೆಗಳಿಂದ ಹರಿದು ಒಂದುದಾಗಿದೆ ಎನ್ನುತ್ತಾರೆ. ಸುಮಾರು ಮೂರರಿಂದ ನಾಲ್ಕು ಸಾವಿರ ವರ್ಷಗಳ ಹಿಂದೆ ಆಗಲೇ ಇಲ್ಲಿದ್ದ ಸ್ಥಳೀಯ ಮುಂಡಾ, ನೆಹಲೀ ಮುಂತಾದ ಭಾಷಿಕರು ವಾಯವ್ಯ ಪ್ರಾಂತದಿಂದ ಬಂದ ದ್ರಾವಿಡ ಭಾಷಾ ಸಮೂಹಗಳ ಪ್ರಾಬಲ್ಯದ ಪ್ರಭಾವದಿಂದ ತಮ್ಮ ಭಾಷೆಗಳನ್ನು ಬಿಟ್ಟು ದ್ರಾವಿಡ ಭಾಷೆಗಳನ್ನು ತಮ್ಮದಾಗಿಸಿಕೊಂಡರು. ಅಂದರೆ ದಕ್ಷಿಣ ಭಾರತ ದೇಶದಲ್ಲಿ ಇದ್ದ ಪ್ರಸ್ತುತ ದ್ರಾವಿಡ

ಭಾಷೆಗಳಲ್ಲಿ ಹೆಚ್ಚಿನವು ಆಗಲೇ ಇದ್ದ ಪ್ರಾಚೀನ ಮೂಲನಿವಾಸಿಗಳಿಗೆ ಸೇರಿದವರೇ, ಆದರೆ ಭಾಷಾ ದೃಷ್ಟಿಯಿಂದ ಮಾತ್ರ ದ್ರಾವಿಡರು, ಅಂದರೆ ಈಗಿನ ದ್ರಾವಿಡ ಭಾಷಾ ಸಮಾಹಗಳು ಜನಾಂಗಪರವಾಗಿ ಎಂದಿನಿಂದಲೋ ಭಾರತ ದೇಶದಲ್ಲಿ ಇರುತ್ತಿರುವ ಪ್ರಾಚೀನ ಮೂಲನಿವಾಸಿಗಳು, ಆ ತರುವಾಯದಲ್ಲಿ ಬಂದ ಹಿಂದೂ ಆರ್ಥಿಕ ಜನಾಂಗಗಳ ಸಂಮಿಶ್ರಣವೇ. ಹಾಗೆ ಆ ತರುವಾಯ ಬಂದ ಹಿಂದೂ ಆರ್ಥಿಕ ಜನಾಂಗಗಳ ಪ್ರಭಾವದಿಂದ ಆಗಲೇ ಉತ್ತರಾದೀನವಾಗಿರುವ ದ್ರಾವಿಡ, ಮುಂಡಾ ಮುಂತಾದ ಎಷ್ಟೋ ಭಾಷಾ ಸಮಾಹಗಳು ತಮ್ಮ ಭಾಷೆಗಳನ್ನು ಬಿಟ್ಟು ಆರ್ಥಿಕ ಭಾಷೆಗಳನ್ನು ರೂಡಿಸಿಕೊಂಡವು. ಅಂದರೆ ಅನೇಕ ಸಾರಿ ಭಾರತ ಉಪವಿಂಡಗಳಲ್ಲಿಯ ಜನಾಂಗಗಳು ತಮ್ಮ ತಮ್ಮ ಮಾತ್ರಭಾಷೆಗಳನ್ನು ಕೆಲವು ಸಂಕಷ್ಟ ಪರಿಸ್ಥಿತಿಗಳಿಂದ ತೋರೆದು ಪ್ರಾಬಲ್ಯಸಾಧಿಸುವ, ಆಡಳಿತ ಭಾಷೆಗಳನ್ನು ಆಯ್ದುಮಾಡಿಕೊಳ್ಳಬೇಕಾಗಿ ಬಂದಿತು. ಅದು ಪ್ರಜಾಪ್ರಭುತ್ವ ಇಲ್ಲದ ಕಾಲ. ಬಲವಂತರು ಬಲಹೀನರನ್ನು ಧನ, ಮಾನಾದಿಗಳೊಂದಿಗೆ ಭಾಷಾ ಸಂಸ್ಕೃತಿಗಳನ್ನು ಕೊಳ್ಳಬೇಕೆಂದ ಸಮಯ. ಚರಿತ್ರೆಗೆ ನಿಲುಕದ ಕಾಲದಲ್ಲಿ ಚಾರಿತ್ರಿಕ ಪ್ರಭಾತ ಸಂಧ್ಯಾದಲ್ಲಿ ಗೆತಿಸಿದ ಇಂತಹ ಬಲವಂತದ ಮಾರ್ಪಾಡುಗಳು ಹೇರಳವಾದವು. ಆದರೆ ಒತ್ತಾಯಿದ ಕಾರಣಗಳಿಂದಲೇ ಇರಬಹುದು ಇಲ್ಲವೇ ಇತರರು ಸೃಷ್ಟಿಸಿದ ಅತ್ಯವಸರ ಪರಿಸ್ಥಿತಿಗಳೇ ಆಗಿರಬಹುದು. ಮಾನವ ಸಮಾಹಗಳ ಮಧ್ಯ ಮಧ್ಯಕಾಲೀನ ಸಮಾಜಗಳಲ್ಲಿ ಸಹ ಭಾಷೆಗಳ ಬಲವಂತದ ಬದಲಾವಣೆಗಳು ಘಟಿಸುತ್ತಿಲೇ ಇವೆ. ಆದರೆ ಇವುಗಳ ಪ್ರಭಾವ ಸ್ವಲ್ಪ ಮಟ್ಟಿನದು. ಅಂದಿನ ಜನಸಂಖ್ಯೆ ನೆಲ, ನೀರು ಇತರ ಸಂಪನ್ಮೂಲಗಳಿಗೆ ಕೊರತೆ ಇಲ್ಲದಿರುವುದರಿಂದ ಬಲವಂತದ ಬದಲಾವಣೆಯನ್ನು ತಪ್ಪಿಸಿಕೊಳ್ಳಲು ಅವಕಾಶವಾಗಿ ತಾವು ಇರುತ್ತಿರುವ ಜನವಸತಿಗಳನ್ನು ಬಿಟ್ಟು ಬಹಳ ದೂರ ವಲಸೆ ಹೋದರು. ಇಂಥ ಪರರ ಪ್ರಾಬಲ್ಯದ ನೆರಳು ಬೀಳದಪ್ಪು ದೂರ ತಮ್ಮ ಸ್ವೇಚ್ಚೆಗೆ ಭಂಗವಿರದ ಸ್ಥಳದಲ್ಲಿ ಹೊಸ ವಲಸೆಗಳನ್ನು ಏರ್ಪಡಿಸಿಕೊಂಡ ಸಂದರ್ಭಗಳು ಚರಿತ್ರೆಯಲ್ಲಿ ವಿಮುಲವಾಗಿವೆ.

### 3.0 ವಸಹಾತು ಭಾರತದಲ್ಲಿ ಭಾರತೀಯ ಭಾಷೆಗಳು - ಇಂಗ್ಲಿಷು

ಲಾರ್ಡ್ ವಿಲಿಯಂ ಬೆಂಟಿಂಕ್ "ನವೀನ ಶಿಕ್ಷಣ ನೀತಿ"ಯಿಂದ, 'ಈ ದೇಶದ ಆಧಿಕಾರಿಕ ಭಾಷೆಯಾಗಿ ಇಂಗ್ಲಿಷ್ ಭಾಷೆ' ಪರಿಚಯವಾಯಿತು. ಆ ನೀತಿಯು ಅಂಗ್ನೆ ಭಾಷಾ ಮಾಧ್ಯಮದ ಮೂಲಕ ಭಾರತದೇಶದಲ್ಲಿ ಪಶ್ಚಿಮದ ದೇಶದ ಶಿಕ್ಷಣದ ವ್ಯಾಪ್ತಿಗೆ ಆನಂತರ ಸಂಸ್ಕೃತಿಯ ವ್ಯಾಪ್ತಿಯೊಳಗೆ ದಾರಿತೋರಿತು. ಆಧ್ಯನಿಕ ವಿಜಾಪುನ, ಪಶ್ಚಿಮದ ಶಿಕ್ಷಣ ವಿಧಾನದಿಂದ ಪ್ರಭಾವಿತರಾದ ಕೆಲವರು ಭಾರತೀಯರು ರಾಮಮೋಹನ್ ರಾಯ್ ನಾಯಕತ್ವದಲ್ಲಿ ಅಂಗ್ನೆ ಭಾಷೆಯತ್ತ ಬಿಂದು ತೋರಿದರು.

ಆದರೆ, ಆಗಾಗಲೇ ವಿರುದ್ಧ ಅಭಿಪ್ರಾಯಗಳು ಹೊಂದಿದ ಎರಡು ವರ್ಗಗಳು ಇದ್ದವು. ಪಶ್ಚಿಮ ದೇಶಗಳ ಸಾಂಸ್ಕೃತಿಕ ಭಾಷೆಗಳಾದ ಸಂಸ್ಕೃತ, ಅರೆಬಿಂಗ್ ಪರ್ಸಿಯನ್‌ಗಳಿಗೆ ಪರವಾದವರನ್ನು ಪ್ರಾಚ್ಯವಾದಕರೆಂದು ಇಂಗ್ಲಿಷ್‌ಗೆ ಪರವಾದವರನ್ನು ಆಂಗ್ಲವಾದಿಗಳೆಂದು ಕರೆದರು. ಇದೆ ಆನಂತರದಲ್ಲಿ ಆಂಗ್ಲ-ಪ್ರಾಚ್ಯ ವಿವಾದವಾಗಿ ಖ್ಯಾತಿ ಹೊಂದಿದೆ.

ಈ ವಿವಾದವು ಹತ್ತು ವರ್ಷಗಳ ಕಾಲ ನಡೆಯಿತು. ಬೆಂಟಿಂಕ್ ಭಾರತದೇಶಕ್ಕೆ ಗಮರ್ಹಿಸಿದ್ದ ಜನರಲ್‌ರಾಗಿ ಬರುವ ಪೂರ್ವದಲ್ಲಿ ಸಹ ಏದು ವರ್ಷಗಳು ಈ ವಿವಾದ ನಡೆದಿತ್ತು. ರಾಮಮೋಹನ್‌ರಾಯ್ – ಸಂಸ್ಕೃತಕ್ಕೆ ವಿರುದ್ಧವಾಗಿ ಅಂದಿನ ಬ್ರಿಟಿಷ್ ಸರಕಾರಕ್ಕೆ ಒಂದು ಆಕ್ಸ್‌ಪೇಸ್‌ನೇ ಪತ್ರವನ್ನು ಸಲ್ಲಿಸುತ್ತಾ ಅದರಲ್ಲಿ “ಶಾಗಾಗಲೆ ಅಂತಹ ವಿದೇಯನ್ನು ಬೋಧಿಸುತ್ತಿದೆ, ಮನಃ ಸರಕಾರದವರು ಹಿಂದು ಪಂಡಿತರೊಂದಿಗೆ ಒಂದು ಸಂಸ್ಕೃತ ಪಾಠಶಾಲೆಯನ್ನು(ಕಲಕತ್ತಾದಲ್ಲಿ) ಪರಾಫಡು ಮಾಡುತ್ತಿರುವಂತೆ ತಿಳಿದು ಬಂದಿದೆ. ಈ ನಿಷಣಯ ವೀಕೆಗೆ ಸಮಾಜಕ್ಕೆ ಉಪಯೋಗವಾಗಿದೆ ವ್ಯಕ್ತರಣ ಸೌಂದರ್ಯಗಳನ್ನು ಅಧಿಭಾಷಿತಿಕ ತತ್ವಶಾಸ್ತ್ರ ಸೂಕ್ತಕ್ಕ ಭೇದಗಳನ್ನು ಯುವಕರ ತಲೆಯಲ್ಲಿ ತುಂಬಿತ್ತಿದೆಂದು ಮಾತ್ರ ಹೇಳಬಹುದು.” ಎಂದು ತನ್ನ ಅಭ್ಯಂತರವನ್ನು ತಿಳಿಸಿದರು. ಆತ ತನ್ನ ಅಭ್ಯಂತರ ಪತ್ರದಲ್ಲಿ “ಗಣಿತ, ಸಾಮಾನ್ಯ ತತ್ವಶಾಸ್ತ್ರ, ರಸಾಯನ, ಶರೀರರಚನೆ ಮುಂತಾದ ಇತರ ಸಂಪೂರ್ಣಾಯ ಶಾಸ್ತ್ರದ ಅನೇಕ ವಿಷಯಗಳನ್ನು ಬೋಧಿಸುವ ಉದಾರವಾದ ಜ್ಞಾನಸಂಪನ್ಮೂಲ ವ್ಯವಸ್ಥೆ”ಗಾಗಿ ವಿನಂತಿಸಿದ್ದರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ರಾಮಮೋಹನರಾಯ್ ತನ್ನ ಬಂಬಲಿಗರೊಂದಿಗೆ ಕೂಡಿ ಇಂಗ್ಲಿಷ್ ಮಾಡ್ಯಮದಲ್ಲಿ ಪಕ್ಷಿಮದ ಶೀಕ್ಷಣಕ್ಕಾಗಿ ವಾದಿಸಿದ್ದರು.

ಆಂಗ್ಲ ಪ್ರಾಚ್ಯವಾದಕರಿಗೆ ಮೂರ್ವರಾಪ್ರಾಗ್ ಇಲ್ಲವೇ ಭಾರತೀಯ ಶೀಕ್ಷಣ ವ್ಯವಸ್ಥೆ ಅತಿ ಮೌಲಿಕವಾದುದಾಗಿ ಕಂಡಿತ್ತು. ಅವರಲ್ಲಿ ಕೆಲವರು ಗಂಭೀರವಾದ ಪಾಂಡಿತ್ಯಪ್ರಭಾವರು ಇದ್ದರೆ. ಅವರು ಪ್ರಾಚೀನ ಭಾಷೆಗಳನ್ನು ಬಹಳಷ್ಟು ಕಷ್ಟಪಟ್ಟಿ ಓದಿದ್ದರು. ಕೆಲವರು ಸಂಸ್ಕೃತವನ್ನು ಜ್ಞಾನನಿರ್ಧಿಯೆಂದು ಭಾವಿಸಿದ್ದರು. ಅವರಲ್ಲಿ ಕೆಲವರು ಮಾತ್ರಾತ್ಮೇ, ಭಾರತೀಯರು ತಮ್ಮ ದೇಸಿ ಸಂಸ್ಕೃತ ಶಾಸ್ತ್ರಗಳನ್ನು ತಮ್ಮ ಭಾಷೆಗಳಲ್ಲಿ ಕಲಿಯಬೇಕೆಂದು ವಾದಿಸಿದರು. ಅವರಲ್ಲಿ ಹೆಸರಿವುವುದಾದರೆ, ಪ್ರಸಿದ್ಧರಾದ ಹೊರೆಸ್ ಹೈಮ್ಯನ್ ವಿಲ್ಸನ್, ಎಚ್.ಬಿ.ಶ್ರೀನೇಪ್ ಮತ್ತು ಡಬ್ಲೂ. ಎಚ್ ಮೆಕ್ಕಾಟಿನ್ ಮುಂತಾದವರು. “ಸಂಸ್ಕೃತ ಅರಬಿ ಭಾಷೆಗಳಲ್ಲಿರುವ ತತ್ತ್ವಶಾಸ್ತ್ರಗಳು ಇತರೆ ಭಾಷೆಗಳಲ್ಲಿ ಅಧ್ಯಯನ ಮಾಡಿದಂತೆ ಆ ಭಾಷೆಗಳಲ್ಲಿ ಸಹ ಓದಬಹುದು”

ಎಂದು ಹೇಳಿದ್ದಾರೆ. “ಭಾರತೀಯರ ಅಂಕಗಣಿತ, ಬೀಜಗಣಿತ ಅದೇ ಘಲಿತಾಂಶಗಳನ್ನು ಕೊಡುತ್ತವೆ. ಯುರೋಪಿನಲ್ಲಿ ಇದ್ದ ನಿಯಮಗಳನ್ನು ಆಧರಿಸಿರುವವೇ, ಮದರಸಾಗಳಲ್ಲಿ ಕಲಿಸುವ ಗಣಿತಶಾಸ್ತ್ರದ ಮೌಲಿಕಾಂಶಗಳು ಯೋಷ್ಟೊಗೆ ಸಂಬಂಧಿಸಿದವೇ ಆಗಿವೆ.”

3.1 ಈ ವಿವಾದ ತೀವ್ರವಾಗಿರುವಾಗ ಬೆಂಟಿಂಕ್ ಭಾರತ ದೇಶಕ್ಕೆ ಬಂದನು. ಗವರ್ನರ್-ಜನರಲ್ ಇದನ್ನು ಬಹಳ ಕ್ಷಿಪ್ರ ವಿಷಯವಾಗಿ ಪರಿಗಣಿಸಿದನು. ಬಹುಶೇಕ ಆಡಳಿತ ವಿಭಾಗಗಳಲ್ಲಿ ಭಾರತೀಯರನ್ನು ನೇಮಿಸಬೇಕೆಂದು ಕೊಂಡಿದ್ದನು. ಅದಕ್ಕಾಗಿ ಇಂಗ್ಲಿಷಿನಲ್ಲಿ ಶಿಕ್ಷಣ ಅಗತ್ಯ ಎಂದು ಕೊಂಡನು. ಆದರೆ ತಕ್ಷಣ ನಿರಾರ್ಥಕ್ಕೆ ಬರದೆ ಸ್ವಲ್ಪ ಕಾಲ ಕಾದುನೋಡಿದನು.

1834ರಲ್ಲಿ ಲಾರ್ಡ್ ಮೆಕಾಲೆ ಇಂಡಿಯಾಕ್ಕೆ ಬಂದರು. ಈತನಿಗೆ ಗವರ್ನರ್-ಜನರಲ್ ಮಂಡಳಿಯಲ್ಲಿ ನಾಯಕ ಸದಸ್ಯನಲ್ಲದೆ, ಶಿಕ್ಷಣ ವಿಷಯಗಳ ಜವಬಾರಿಯನ್ನು ಒಳಗೊಂಡಿದ್ದರು. ಈ ಪರಿಸ್ಥಿತಿಯಲ್ಲಿ ಮೆಕಾಲೆ ಅಂದಿನ ಭಾರತದೇಶಕ್ಕೆ ಶೈಕ್ಷಣಿಕ ನೀತಿಯನ್ನು ತಯಾರುಮಾಡುವ ಕಾರ್ಯದಲ್ಲಿ ಮುಖ್ಯಿಗಳಾದರೂ. ಆದರೆ ಆತನಿಗೆ ಪೂರ್ವ ದೇಶಗಳ ಕುರಿತ ಅರಿವು ತೀರ ಕಡಿಮೆ. ಮೂರ್ವದೇಶಗಳ ವಿದ್ಯೆಯ ಮೇಲಾಗಲಿ, ಭಾಷೆಗಳ ಮೇಲಾಗಲಿ ಗೌರವ ಇರಲಿಲ್ಲ. ಸಹಜವಾಗಿಯೆ ಪ್ರಾಚ್ಯ ಶಿಕ್ಷಣವಾದಕರನ್ನು ಹೀಯಾಳಿಸಿ ಅಂಗ್ಲವಾದಕರನ್ನು ಅವರು ಸಮರ್ಥಿಸಿದರು. 1835ರ ಆರಂಭದಲ್ಲಿ ಭಾರತ ದೇಶದ ಶಿಕ್ಷಣ ವಿಧಾನ ವರದಿಯನ್ನು ಪರಿಶಂಖೆ ಭಾರತ ಸರಕಾರದ ಪರಿಶೀಲನೆಗೆ ಸಮರ್ಪಿಸಿದರು.

3.2 ಮೆಕಾಲೆಯವರ ಶಿಕ್ಷಣ ನೀತಿ ವರದಿಯೆಂದು ಖಾತ್ರಿಯನ್ನು ಸಂಪಾದಿಸಿಕೊಂಡ ಈ ವರದಿಯಲ್ಲಿ ಉದ್ದೇಶಮೂರ್ವಕವಾಗಿ ಸಂಸ್ಕೃತ ಅರಬೀ ಭಾಷೆಗಳನ್ನು ಮೂರ್ವದೇಶಗಳ ಸಾಹಿತ್ಯ, ವಿಜ್ಞಾನವನ್ನು ತೀವ್ರವಾಗಿ ವಿಮರ್ಶಿಸಿದನು. ಪ್ರಾಚ್ಯ ಭಾಷೆ ಸಾಹಿತ್ಯಗಳನ್ನು ವಿಮರ್ಶಿಸುತ್ತಾ ಆಂಗ್ಲ ಭಾಷೆಯನ್ನು ಚೆನ್ನಾಗಿ ಪ್ರಶಂಸಿಸಿದರು. ಅದರಲ್ಲಿ ಇಂಗ್ಲಿಷನ್ನು ಭಾರತ ದೇಶದ ಆಡಳಿತ ಭಾಷೆಯಾಗಿ ಪ್ರಶಂಸಿಸಿ ವಿವರಿಸಿದ್ದಾನೆ. ಆದರೆ ಮೆಕಾಲೆ ಉಂಟಿಸಿದ್ದ ಇಂದು ಸ್ವಲ್ಪಮಟ್ಟಿಗೆ ನಿಜವಾಗುತ್ತಿರುವುದೆಂಬ ಅನುಮಾನ ಮೂಡುತ್ತದೆ. ಇಂಗ್ಲೀಷ್ ಭಾಷೆ ಭಾರತೀಯ ಸಾಮಾನ್ಯ ಜನರ ವ್ಯವಹಾರದಲ್ಲಿ ಬೇಗ ಬೇಗ ಬರುತ್ತಿದೆ. ಆದರೆ ಮೆಕಾಲೆ ಅಂದುಕೊಂಡಿರುವುದೆಲ್ಲ ಇಂಗ್ಲೀಷ್ ಭಾಷೆ ಪ್ರಾಚ್ಯ ಶಿಕ್ಷಣಿಕ ನೀತಿ ಮೂಲಕ ಪ್ರಾಚ್ಯದೇಶಗಳ ವ್ಯಾಪಾರ ಭಾಷೆಯಾಗಿ ಸಾಮಾಜಾರ್ಥಿಕ ಪರ್ಯಾಯ ಭಾಷೆಯಾಗಿ ವಿಸ್ತರಿಸಬೇಕೆಂಬುದು ಮಾತ್ರವಾಗಿತ್ತು. ಪ್ರಜಾಗಳ ಭಾಷೆಯಾಗಿ ಅಲ್ಲ.

ಮೆಕಾಲೆ ದೇಶಭಾಷೆಗಳ ಮೂಲಕ ಜನಮನ್ಯತೆ ಹೊಂದಿದ ಶಿಕ್ಷಣ ನೀತಿ ಕುರಿತು ಪ್ರಸ್ತಾಪಿಸಲಿಲ್ಲ. ಅಂದಿನ ಬ್ರಿಟಿಷ್ ಸರಕಾರ ಅಧಿಕಾರಿಗಳಿಗೆ ಕೋಟಿಗಟ್ಟಲೇ ಜನರ ಮಧ್ಯ ದ್ವಿಭಾಷಿಯಾಗಿ ಕೆಲಸಮಾಡುವ ಭಾರತೀಯರನ್ನು ರಕ್ತ, ಬಣ್ಣ ಭಾರತೀಯವಾಗಿದ್ದು, ರುಚಿ ಅಭಿರುಚಿ, ಆಚಾರ ಆಲೋಚನೆಗಳಲ್ಲಿ, ನೀತಿಗೆ ಬುದ್ಧಿಗೆ-ಆಂಗ್ಲ ವಾನಸಪುತ್ರರಾದ ಒಂದು ವರ್ಗವನ್ನು ತಯಾರು ಮಾಡಬೇಕೆಂಬುದೇ ಆತನ ಬಯಕೆ. ಈ ವರ್ಗವೇ ದೇಶ ಭಾಷೆಗಳನ್ನು ಸಂಸ್ಕರಿಸಿ, ಶಾಸ್ತ್ರ ಪರಿಭಾಷೆಯನ್ನು ರೂಪಿಸಿ, ಅವುಗಳನ್ನು ಆಧುನಿಕ ಅಗತ್ಯಗಳಿಗೆ ಮಹಾಜನಸಾಮಾನ್ಯರಿಗೆ ಜ್ಞಾನವನ್ನು ನೀಡುವ ದೇಸೆಗೆ ಸಾಗಬೇಕೆಂದು ಉದ್ದೇಶಿಸಿದನು. ಹೀಗೆ ಮೆಕಾಲೆ ಇಂಗ್ಲಿಶನ್ನು ಭಾರತದೇಶದ ಉನ್ನತ ಶೈಕ್ಷಣಿಕ ಭಾಷೆಯಾಗಿ ಪಶ್ಚಿಮದ ವಿಜ್ಞಾನವನ್ನು ಅಧ್ಯಯನ ಅಧ್ಯಾಪನ ವಿಷಯಗಳಾಗಿ ಮಾಡಬೇಕೆಂದು ಸೂಚಿಸಿದ್ದಾರೆ. ಇಂಥದನ್ನೇ ಕಾಯುತ್ತಿದ್ದ ಬೆಂಟಿಂಕ್ ತಕ್ಷಣ ಇದಕ್ಕೆ ಅನುಮೋದನೆ ನೀಡಿದನು. ಇದರ ಆಧಾರವಾಗಿ 1835 ಮಾರ್ಚ್ 7ರಂದು ಸರಕಾರ ಒಂದು ತೀವ್ರಾನಕ್ಕೆ ಬಂತು. ಆ ತೀವ್ರಾನದ ಸಾರಂತಹೇ, ‘ಅಡಳಿತದಲ್ಲಿರುವವರ ಅಭಿಪ್ರಾಯ ಏನೆಂದರೆ ಬ್ರಿಟಿಷ್ ಸರಕಾರದವರ ಘನವಾದ ಉದ್ದೇಶ ಯುರೋಪಿಯನ್ ಸಾಹಿತ್ಯ, ವಿಜ್ಞಾನವನ್ನು ಭಾರತೀಯರಲ್ಲಿ ಬೆಳೆಸುವುದು. ಇಂಥ ಶಿಕ್ಷಣಕ್ಕಾಗಿ ಉದ್ದೇಶಿಸಿದ ನಿರ್ದಿಯನ್ನು ಸಂಪೂರ್ಣವಾಗಿ ಇಂಗ್ಲಿಶ್ ಶಿಕ್ಷಣಕ್ಕಾಗಿಯೇ ವಿನಿಯೋಗಿಸಬೇಕು’ ಎಂಬುದು.

**3.3 ಭಾರತೀಯ ಭಾಷೆಗಳ ಹಕ್ಕುಗಳ ಸುಲಿಗೆ:** ಬೆಂಟಿಂಕ್ ಜಾರಿಗೆ ತಂದ ಈ ಪ್ರತಿಪಾದನೆ ಭಾರತೀಯ ಶೈಕ್ಷಣಿಕ ವ್ಯವಸ್ಥೆ ಚರಿತ್ರೆಯೋಳಗೆ ಒಂದು ನವೀನ ಅಧ್ಯಾಯಕ್ಕೆ ತೆರೆ ಎಳೆದಿದೆ. ಅಂದಿನಿಂದ ಪಶ್ಚಿಮದ ಶಿಕ್ಷಣ ವಿಧಾನದೊಂದಿಗೆ ಇಂಗ್ಲಿಶ್ ಬಳಕೆ ಆರಂಭವಾಯಿತು. ಹೊಸದಾಗಿ ಪ್ರಾರಂಭಿಸಿದ ಕಾಲೇಜುಗಳು ವಿಶ್ವವಿದ್ಯಾಲಯಗಳಿಂದಲೂ, ಅವುಗಳಿಂದ ದೂರೆಯುವ ಉದ್ಯೋಗ ಅವಕಾಶಗಳಿಂದ ಇಂಗ್ಲಿಶ್ ಕಲಿಯಬೇಕೆಂಬ ಆಸಕ್ತಿ ಹೆಚ್ಚಿತು. ಈ ಚಾರಿತ್ರಾತ್ಮಕ ಬದಲಾವಣೆಗೆ ಭಾರತದೇಶವು ಸಾಧಿತ ವರ್ಷಗಳ ಸಾರಸಂಕ್ಷಿಪ್ತದ ಸಂಪತ್ತಾಗಿ ಸಂಕ್ರಮಿಸುವ ಭಾಷಾ ಸಂಸ್ಕೃತಿಗಳಿಗೆ ನಾಶವಾಗಿ ಹೋಗುವ ಕಾಲವನ್ನು ತಂದಿಟ್ಟ ಘನತೆ ಮೆಕಾಲೆಗೆ ಸಲ್ಲಿತ್ತದೆ.

ಅಂದರೆ ನೂರಾ ಎಂಬತ್ತು ವರ್ಷಗಳ ಹಿಂದೆ ಪ್ರಾರಂಭವಾದ ಆಂಗ್ಲ ಶಿಕ್ಷಣ ನೀತಿ ಒಂದು ರೀತಿ ದೇಸಿಯ ಭಾಷೆಗಳ ಪ್ರಯೋಜನತ್ವವನ್ನು ಪ್ರತ್ಯೇಕಿಸುವುದಕ್ಕಾಗಿ ತಯಾರಾಗಿದೆ. ಅದಕ್ಕೆ ಕಾರಣ ಕೇಂಬ್ರಿಡ್ಜ್, ಆಕ್ಸ್ಫರ್ಡ್ ಮಾದರಿ 1857 ರಿಂದ ಪ್ರಾರಂಭವಾದ ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು, ಪ್ರಾಥ್ಮಕ ಶಾಲೆಗಳು.

ಅಪ್ಯಾಗಳಲ್ಲಿ ಓದುವವರಿಗೆ ಬ್ರಿಟಿಷ್ ಆಡಳಿತದಲ್ಲಿ ಉದ್ಯೋಗಗಳು. 1954ರವರೆಗೆ ಭಾರತದೇಶಕ್ಕೆ ಬಂದ ಅಂಗ್ನರು, ಯುರೋಪಿಯನ್‌ರು ಮುಂತಾದ ಅಧಿಕಾರಿಗಳು ಎಲ್ಲರೂ ಸ್ಥಳೀಯ ಭಾಷೆಗಳನ್ನು ಅಧ್ಯಯನ ಮಾಡುತ್ತಾ, ಸ್ಥಳೀಯ ಪಂಡಿತರಿಂದ ಸ್ಥಳೀಯ ಭಾಷೆಗಳನ್ನು ಕಲಿಯುತ್ತಿದ್ದರು. ಈಸ್ಪ್ರೋ ಇಂಡಿಯಾ ಕಂಪನಿ ಅಳ್ಳಿಕೆ ಕಾಲದಲ್ಲಿ ಭಾರತೀಯ ಭಾಷೆಗಳಲ್ಲಿ ಆಡಳಿತ ಸಾಗಿದೆ. ಅದು ಈಗ ಇಂಗ್ಲಿಷಿಗೆ ತಿರುಗಿದ್ದು, ಅಂಗ್ನ ಶಿಕ್ಷಣವನ್ನು ಜೀವನಕ್ಕೆ ತಜ್ಜೀವ ಹಾಕುವುದು ಏಕ ಕಾಲದಲ್ಲಿ ನಡೆದು ಹೋಗಿದೆ. ಇದು ಭಾರತೀಯ ಭಾಷೆಗಳಿಗೆ ಉಂಟಿಸಲಾರದ ಪೆಟ್ಟು ಬ್ರಿಟಿಷ್ ಭಾರತ ಸರಕಾರವು ಅಧಿಕಾರದಿಂದ ಒಂದೇ ಭಾಷೆಯಿಂದ ಕಾರ್ಯ ನಿರ್ವಹಿಸಿದೆ. ಅದೇ ಇಂಗ್ಲಿಷ್. ಅಂದೇ ಭಾರತೀಯ ಭಾಷೆಗಳಿಗೆ ಮೂರ್ಕಣ ವಿರಾಮ ಬರೆಯುವುದು ನಡೆದಿದೆ. ಆದರೆ ಉದ್ಯೋಗಗಳು ಕಡಿಮೆಯಾಗುವುದು, ಅತ್ಯಧಿಕ ಜನರು 99% ಸ್ಥಳೀಯ ಸಾಂಪ್ರದಾಯಿಕ ಸಂಪನ್ಮೂಲವಾದ ವ್ಯವಸಾಯ, ವೃತ್ತಿ ಕಸಬುಗಳ ಮೇಲೆ ಆರ್ಥರಿಸಿದ್ದುದರಿಂದ ಭಾರತೀಯ ಭಾಷೆಗಳಿಗೆ ಅಷ್ಟೇನು ನಷ್ಟ ಆಗಲಿಲ್ಲ ಎಂದು ಭಾವಿಸಬಹುದು. ಇಂಗ್ಲಿಷ್ ಶಿಕ್ಷಣದಿಂದ ಹೆಸ್ತೂಲ್ ಶಿಕ್ಷಣದವರೆಗೆ ತೆಲುಗಿನಲ್ಲಿ, ತರುವಾಯ ಕಾಲೇಚು ಇಲ್ಲವೆ ವಿಶ್ವವಿದ್ಯಾಲಯ ಶಿಕ್ಷಣ ಐಜ್ಞಾಕವಾಗಿ ಇಂಗ್ಲಿಷಿನಲ್ಲಿ ಇರುವುದರಿಂದ ಇಂಗ್ಲಿಷ್ ಸಾಮಾನ್ಯ ಸ್ಥಿತಿಯಲ್ಲಿ ಇರುತ್ತಿತ್ತು. ಅಂದರೆ ಇಂಗ್ಲಿಷ್ ಕೆಲವು ರಂಗಗಳಿಗೆ ಪರಿಮಿತವಾಗಿರುತ್ತಿತ್ತು. ಉದಾಹರಣೆಗೆ ಉನ್ನತ ಶಿಕ್ಷಣ, ಸರಕಾರದ ಆಡಳಿತ ಕಾನೂನು ರಂಗಗಳಿಗೆ ಪರಿಮಿತವಾಗಿತ್ತು. ತೆಲುಗು ಮುಂತಾದ ಭಾರತೀಯ ಭಾಷೆಗಳನ್ನು ಇತರ ರಂಗಗಳಲ್ಲಿ ಸ್ವೇಚ್ಛೆಯಿಂದ ಬಳಸುತ್ತಿದ್ದರು. ಇದೇ ಕಾಲದಲ್ಲಿ ಇಂಗ್ಲಿಷ್ ಶಿಕ್ಷಣದಿಂದ ಅದರ ಪ್ರಭಾವದಿಂದ ಭಾರತೀಯ ಭಾಷೆಗಳ ಬಳಕೆಯಲ್ಲಿ ಬದಲಾವಣೆ ಎಡೆಪಡೆದಿದೆ. ತೆಲುಗಿನಲ್ಲಿ ಅಂಗ್ನ ಇಲ್ಲವೆ ಯುರೋಪಿಯನ್ ಭಾಷಾ ಪದ್ಧತಿಯಂತೆ ವ್ಯಾಕರಣ ರಚನೆ, ನಿರ್ಧಾರಣೆಗಳ ರಚನೆ, ಗದ್ಯ ರಚನೆಗಳ ಬಳಕೆ ಹೆಚ್ಚಿರುವುದು, ಒಂದು ರೀತಿ ಬರಹ ಭಾಷೆಯನ್ನು ಪ್ರಜೆಗಳಿಗೆ ತೆಲುಪುವ ಪ್ರಯತ್ನ ನಡೆದಿದೆ. ಆದರೆ ಉನ್ನತ ಶಿಕ್ಷಣ ಭಾಷೆಗಳಾಗಿ, ಆಡಳಿತ ಭಾಷೆಗಳಾಗಿ, ಬಳಸಲು ಅವಕಾಶವಿರದಂತೆ ಮಾಡುವುದು ಕ್ಯಾಕಾಲು ಮುರಿದು ರಕ್ಷಿತ ಕಟ್ಟಿದಂತೆ ಮುಂದಕ್ಕೆ ಸಾಗಲು ಅವಕಾಶವಿಲ್ಲದೆ ಶಾಶ್ವತವಾದ ವ್ಯೇಕಲ್ಪವನ್ನು ತಂದಿಟ್ಟಿದೆ. ಇದು ತೆಲುಗನ್ನು ಹಾಗೂ ಇತರ ಭಾರತೀಯ ಭಾಷೆಗಳನ್ನು ಜೀವಿತರಿಸಿಕೊಳ್ಳಿದಂತಹ ಸ್ಥಿತಿಗೆ ತಳ್ಳಿದೆ.

ಆಧುನಿಕ ಯುಗದಲ್ಲಿ ಏರ್ಪಾಟ್ ಸಾಮಾಜಿಕ ಭಾವಾ ಸಂಕೀರ್ಣತೆಗೆ ವ್ಯಾಪಾರ, ಉದ್ಯೋಗ ಸಂಸ್ಕೃತಿ ವಿಜ್ಞಾನಗಳಿಂತಹ ಅನೇಕ ಕಾರಣಗಳು ಇವೆ. ಈ ಪ್ರಭಾವಗಳಿಂದ ಆಧುನಿಕ ಸಮಾಜದಲ್ಲಿ ವಿನಿಮಯ ವಸ್ತುಸಮುದಾಯವನ್ನು ಪುನರ್

ನಿರ್ಮಿಸಬೇಕಾಗುತ್ತದೆ. ಇಂದು ‘ಭಾಷೆ’ ಒಂದು ವಿನಿಮಯ ವಸ್ತುವಾಗಿದೆ. ಒಂದು ಕಾಲಕ್ಕೆ ಸಾಂಸ್ಕೃತಿಕ ಉಪಕರಣವಾಗಿದ್ದ ಭಾಷೆ, ಅತ್ಯಂತ ವೇಗದಿಂದ ಇಂದು ಸಾಮಾಜಿಕ ಉನ್ನತಿಗೆ ಉಪಕರಣವಾಗಿ ಬದಲಾಗುತ್ತಿದೆ.

#### 4.0. ಸ್ವಾತಂತ್ರ್ಯ ಭಾರತದಲ್ಲಿ ಇಂಗ್ಲಿಶ್:

125 ಕೋಟಿ ಜನ ಪ್ರಜೆಗಳು, ಸಾಮಿರಾರು ಭಾಷೆಗಳು ಇದ್ದ ಭಾರತ ದೇಶದಲ್ಲಿ ಇಂಗ್ಲಿಶಿನದು ಸಹಾಯಕ ಅಧಿಕಾರ ಭಾವಾ ಸ್ಥಾಯಿ. ಆದರೂ ಒಂದು ರೀತಿಯಲ್ಲಿ ಇದೇ ಭಾರತದೇಶದ ಅತಿ ಮುಖ್ಯವಾದ ಭಾಷೆ. ಹಿಂದಿ ತರುವಾಯ ಅದು ಭಾರತದೇಶದಲ್ಲಿ ಅಧಿಕ ಜನಮನ್ಯಕೆ ಹೊಂದಿದ ಭಾಷೆ. ಆದರೂ ಅದು ಭಾರತ ದೇಶದಲ್ಲಿ ಬಹಳ ಜನ ಓದಿ ಬರೆಯಬಲ್ಲ ಭಾಷೆಯಲ್ಲ. ಆಂಗ್ಲಭಾಷೆಯಲ್ಲಿ ಪ್ರವೇಶವು ಜಾಸ್ತಿ, ವಿದ್ಯೆ, ತಿಳುವಳಿಕೆ ಸಾಮಾಜಿಕ ಸ್ಥಾನಮಾನಗಳಿಗೆ ಕುರುವಾಗಿದೆ. ಇಂಗ್ಲೀಷ್ ಗೊತ್ತಿರುವ ಭಾರತೀಯರು ಪದೇಪದೇ ಅವರ ಸಂಭಾಷಣೆಗಳಲ್ಲಿ ಭಾರತೀಯ ಭಾಷೆಗಳೊಂದಿಗೆ ಇಂಗ್ಲಿಶ್ ಭಾಷೆಯನ್ನು ಕೊಡಿಸಿ ಬಳಸುವುದು ತೀರ ಸಾಮಾನ್ಯ. ಭಾರತೀಯರ ಇಂಗ್ಲಿಶ್ ಕೂಡ, ಅಮೇರಿಕದ ಇಂಗ್ಲಿಶ್, ಬ್ರಿಟೀಷ್ ಇಂಗ್ಲೀಷ್, ಕೆನಡಿಯನ್ ಇಂಗ್ಲೀಷ್, ಅಸ್ಟ್ರೇಲಿಯನ್ ಇಂಗ್ಲಿಶ್‌ಗಳಂತೆ ಒಂದು ಪ್ರಧಾನ ಉಪಭಾಷೆ. ಇದು ವಿವಿಧ ಭಾಷೆಗಳನ್ನು ಮಾತನಾಡುವ ಭಾರತೀಯರಲ್ಲಿ ಸಂಪರ್ಕ ಭಾಷೆಯಾಗಿ ಕೆಲಸಮಾಡುತ್ತದೆ. ಕಾನೂನು, ಆರ್ಥಿಕ, ಶಿಕ್ಷಣ, ವ್ಯಾಪಾರ-ವಿವಿಧ ರಂಗಗಳಲ್ಲಿ ಭಾರತದೇಶದಲ್ಲಿಯ ಇಂಗ್ಲಿಶ್ ಗಮನಾರ್ಹವಾದ ರೀತಿಯಲ್ಲಿ ಬಳಕೆಯಲ್ಲಿದೆ. ಭಾರತೀಯರಲ್ಲಿ ಇಂಗ್ಲಿಶ್ ಮುಂತಾದ ಪ್ರಾಯುಖ್ಯ ಹೊಂದಲು ಪ್ರಧಾನ ಕಾರಣ ಭಾರತದೇಶವು ಬ್ರಿಟಿಷರ ವಲಸೆ ರಾಜ್ಯವಾಗಿ, ಪರಕೀಯರ ಆಡಳಿತದಡಿ ಎರಡುನೂರು ವರ್ಷಗಳ ಕಾಲ ಸಿಲುಕಿದ್ದದ್ದು.

ಭಾರತ ದೇಶದಲ್ಲಿ 35 ಕೋಟಿ ಜನರು ಆಂಗ್ಲಭಾಷಾ ಪರಿಜಾಸವನ್ನು ಹೊಂದಿದ್ದಾರೆಂಬುದು ವಿಕಿಷಣಿಯಾದವರ ಉಹಳಿ. ಅವರನ್ನು ‘ಇಂಗ್ಲಿಶ್ ಮಾತನಾಡುವವರು’, ‘ಇಂಗ್ಲಿಶ್ ಬಳಸುವವರು’ ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು ಎಂದಿದ್ದಾರೆ. ಇಂಗ್ಲಿಶ್ ಬಳಸುವವರು ಅಂದರೆ ಇಂಗ್ಲೀಶನ್ನು ಓದುವುದು ಮಾತ್ರ ಗೊತ್ತಿರುವವರು. ಇಂಗ್ಲಿಶ್ ಮಾತನಾಡುವವರು ಎಂದರೆ, ಇಂಗ್ಲೀಷ್ ಓದುವುದು, ಮಾತನಾಡುವುದು, ಅರ್ಥಮಾಡಿಕೊಳ್ಳುವವರು. ಹೀಗೆ ಭಾರತದೇಶದಲ್ಲಿ 10 ಕೋಟಿಗೂ ಅಧಿಕ ಪ್ರಮಾಣದಲ್ಲಿ ಆಂಗ್ಲ ಭಾಷೆಯನ್ನು ಮಾತನಾಡುವವರು ಇದ್ದಾರೆ. ಭಾರತ ದೇಶದ ಒಟ್ಟು ಜನಸಂಖ್ಯೆ 125 ಕೋಟಿ. ಅವರಲ್ಲಿ ಅರ್ಥ 25 ವರ್ಯಸ್ವಿನವರು ಅಂದರೆ ಅವರಲ್ಲಿ 55 ಕೋಟಿ ಜನ

ಯುವಕರೇ. ಇಂಗ್ಲಿಶ್ ಮಾತನಾಡುವವರು, ಶೇಕಡವಾರು ವೃದ್ಧಭಾರತೀಯರಿಗಿಂತ ಯುವ ಭಾರತೀಯರೇ ಅಧಿಕ. ಇಂಗ್ಲೀಷ್ ಮಾತನಾಡುವವರು ಒಟ್ಟು ಭಾರತ ಜನಸಂಖ್ಯೆಯಲ್ಲಿ ೯% ಇದ್ದಂತೆ ಉಂಟು. ಅಮೇರಿಕ ಸಂಯುಕ್ತ ರಾಷ್ಟ್ರಗಳ ತರುವಾಯ ಪ್ರಪಂಚದಲ್ಲಿಯ ಇಂಗ್ಲಿಶ್ ಮಾತನಾಡುವ ಎರಡನೆಯ ಅತಿ ದೊಡ್ಡ ದೇಶವಾಗಿ ಭಾರತ ದೇಶ ಅವಿಭಾಗಿಸಿದೆ. ವೈವಿಧ್ಯದಲ್ಲಿ, ಭಾರತ ದೇಶವನ್ನು ಸಂಪೂರ್ಣವಾಗಿ ಯುರೋಪ ವಿಂಡ್‌ಡೋಂದಿಗೆ ಹೋಲಿಸಬಹುದು. ಭಾರತೀಯ ರಾಜ್ಯಗಳು ಕೆಲವು ಯುರೋಪಿಯನ್ ದೇಶಗಳಿಗಿಂತ ದೊಡ್ಡವಾಗಿವೆ. ಪ್ರತಿಯೊಂದು ರಾಜ್ಯಕ್ಕೆ ಅದರ ಸ್ಪಂತ ಸಂಸ್ಕೃತಿ, ಅದರ ಸ್ಪಂತ ಭಾಷೆ ಇದೆ. ಪ್ರತಿ ಭಾರತೀಯ ಭಾಷೆ ಮತ್ತೊಂದು ಭಾರತೀಯ ಭಾಷೆಗಿಂತ ಭಿನ್ನವಾಗಿರುತ್ತದೆ. ಬಹುತೇಕ ಭಾರತೀಯ ಭಾಷೆಗೆ ಅದರ ಸ್ಪಂತ ಲಿಪಿ- ಇರುತ್ತದೆ. ಇಂದು ವಿದ್ಯಾವಂತರಾದ ಭಾರತೀಯರಲ್ಲಿ ಇಂಗ್ಲಿಶ್ ಒಂದು ಅನಧಿಕಾರಿಕ “ಸೇತುವೆ” ಭಾಷೆ. ಭಿನ್ನ ರಾಜ್ಯಗಳ ಭಾರತೀಯರು ಇಬ್ಬರು ಕೂಡಿದರೆ, ಅವರ ಸಂಭಾಷಣೆ ಇಂಗ್ಲಿಷಿನಲ್ಲೇ ಇರುವುದು ಸರ್ವೇ ಸಾಧಾರಣ. ಇಂದು ಕಾರ್ಯಾರ್ಥಿಕ ವ್ಯಾಪಾರ, ಬ್ಯಾಂಕಿಂಗ್, ಶೈಕ್ಷಣ ಆಡಳಿತ ರಂಗಗಳಲ್ಲಿ ಅಂಗ್ನಭಾಷೆಯದೇ ಮೇಲುಗೈ. ಭಾರತ ದೇಶದಲ್ಲಿ ಕಂಪ್ಯೂಟರ್ ವಿನಿಯೋಗದಾರರು ಉಪಯೋಗಿಸುವುದು- ಇಂಗ್ಲಿಶ್. ಭಾರತ ದೇಶದ ಸಮಾಜಾರ ಪ್ರಸಾರ ಸಾಧನಗಳಲ್ಲಿ ಪ್ರಧಾನ ನಗರಗಳಲ್ಲಿ ಇಂಗ್ಲಿಶ್ ಚಾನೆಲ್ ಬಳಸುವುದು ಹೆಚ್ಚು. ಪ್ರಪಂಚದಲ್ಲಿಯೇ ಅತಿ ದೊಡ್ಡ ವಾರ್ತೆ ಪ್ರತಿಕೆಗಳಲ್ಲಿ ಮೊದಲ ಎರಡು ಸ್ಥಾನದಲ್ಲಿರುವ ಹಿಂದೂಸ್ತಾನ ಟೈಪ್ಪು ಮತ್ತು ದಿ ಹಿಂದು ಅಂಗ್ನ ದಿನ ಪ್ರತಿಕೆಗಳು ಭಾರತದೇಶದವೇ ಆಗಿವೆ. ಭಾರತ ದೇಶದ ಸಾಮಾಜಿಕ ಸಂಯೋಜನೆಯಲ್ಲಿ ಇಂಗ್ಲೀಷಿನ ಪಾತ್ರ ಬಹಳ ವಿಶೇಷವಾಗಿದೆ. ಭಾರತ ದೇಶಕ್ಕೆ ಪಟ್ಟಣ, ಗ್ರಾಮೀಣ ಎಂದು ಎರಡು ಮುಖಗಳಿವೆ. ಗ್ರಾಮೀಣ ಭಾರತದೇಶ ಇಂಗ್ಲಿಶ್ ಮಾತನಾಡುವುದು ಇಲ್ಲ. ಆದರೆ ಪಟ್ಟಣ ಪ್ರಜೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಜನ ಇಂಗ್ಲಿಶ್ ಬಳಸುತ್ತಿರಬಹುದು. ಭಾರತ ದೇಶದಲ್ಲಿ ಇಂಗ್ಲಿಶ್ ಸಾಮಾಜಿಕ ಉನ್ನತಿಗೆ ಸಂಕೇತವಾಗಿ ಬದಲಾಗಿದೆ. ಭಾರತೀಯ ಸಮಾಜದಲ್ಲಿ ಉನ್ನತ, ಮಧ್ಯ ತರಗತಿ ವರ್ಗಗಳು ಅಂಗ್ನ ಭಾಷೆಯಲ್ಲಿ ನಿರ್ಗಳವಾಗಿ ಮಾತನಾಡಬಲ್ಲವು. ಇಂದು ಅಂಗ್ನ ಭಾಷಾ ಪರಿಜ್ಞಾನವು ಸಾಮಾಜಿಕ ಉನ್ನತಿಗೆ ಅತ್ಯಾವಶ್ಯಕವಾದ ಸಾಧನವಾಗಿದೆ.

ಭಾರತ ದೇಶವು ಶೈಕ್ಷಣ ಮಾಧ್ಯಮ ಭಾಷೆಯಾಗಿ ಕರೆಯಿದ ಸಂಭ್ರಮಕ್ಕೆ ಬಂದ ಅತಿಥಿ ಇಂಗ್ಲಿಶ್, ತನ್ನ ಅಸಭ್ಯದೋರಣೆಯಿಂದ ನಿಯಂತ್ರಿಸುತ್ತಿರುವ ಅದರ ಪರೋಕ್ಷ ಅಧಿಕಾರವು, ಭಾರತೀಯ ಭಾಷೆಗಳನ್ನು ಮೂಲೆ ಗುಂಪು ಮಾಡುವ

ದನೆಯಲ್ಲಿ ಸಾಗುತ್ತಿದೆ. ಈ ವಿಷಯವನ್ನು ಆಲಂಕಾರಿಕವಾಗಿ ಹೇಳಬೇಕೆಂದರೆ ಭಾರತೀಯರು ಇಂಗ್ಲಿಶ್ ಬಾಡಿಗೆ ತಾಯಿಗೆ ಸಾಕು ಮಕ್ಕಳಿದ್ದಂತೆ ಎಂದು ಹೇಳಬಹುದು.

### ೫.೦ ಭಾರತೀಯ ಭಾಷೆಗಳು – ಇಂಗ್ಲಿಶ್: ಕಿಂತಿ-ಗತಿ: ಸಾಹಿತ್ಯ, ಶಿಕ್ಷಣ ರಂಗಗಳು:

ಭಾರತೀಯ ಭಾಷೆಗಳು ಕಳೆದ ಏರಡು ನೂರು ವರ್ಷಗಳಲ್ಲಿ ಇಂಗ್ಲಿಶ್ ಇತ್ತಾದಿ ಪಾಶ್ಚಾತ್ಯ ಭಾಷೆಗಳ ಪ್ರಭಾವಕ್ಕೆ ಗುರಿಯಾಗಿವೆ. ಪರಭಾಷಾ ಪ್ರಭಾವ ಭಾರತೀಯ ಭಾಷೆಗಳಿಗೆ ಹೊಸ ವಿಷಯವೇನು ಆಗಿರದಿದ್ದರೂ ಪಾಶ್ಚಾತ್ಯ ಭಾಷೆಗಳ ಪ್ರಭಾವ ಭಾರತೀಯ ಭಾಷೆಗಳಲ್ಲಿ ಅನೇಕ ರೀತಿ ಬದಲಾವಣೆಗಳು ಎಡಪಡೆಯಲು ಪ್ರೇರಣಿಸಿವೆ. ಈ ಪ್ರಭಾವ ಭಾರತೀಯ ಭಾಷೆಗಳಲ್ಲಿ ಗುಣಾತ್ಮಕವಾದ ಬದಲಾವಣೆಗೆ ಶಕ್ತಿಶಾಲಿಯಾಗಲು ಪ್ರೇರಣಿಸಿದ್ದರೂ ಉತ್ತರೋತ್ತರವಾಗಿ ಅವುಗಳ ಅಸ್ತಿತ್ವವನ್ನು ಪ್ರಶ್ನಾರ್ಥಕವಾಗುವಂತೆ ಮಾಡಿದೆ ಎನ್ನಬೇಕಾಗುತ್ತದೆ. ಅಂದರೆ, ಅಲ್ಲಿಯವರೆಗೆ ಎಲ್ಲಾ ರಂಗಗಳಲ್ಲಿ ಬಳಸುತ್ತಿದ್ದ ಭಾರತೀಯ ಭಾಷೆಗಳು ಈಗ ಕೆಲವು ರಂಗಗಳಿಗೆ ಸೀಮಿತವಾಗಿರುವುದು ಒಂದು ಉಂಟಿಸಲಾಗದ ಬೆಳವಣಿಗೆ. ಅಂದರೆ ಶಿಕ್ಷಣ, ವ್ಯಾಧಕೀಯ, ಉದ್ಯೋಗ ರಂಗಗಳಿಂದ ಭಾರತೀಯ ಭಾಷೆಗಳು ನಿರ್ಧಾರವಾಗಿ ತಮ್ಮ ಬಳಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಭವಿಷ್ಯತ್ತಿನಲ್ಲಿ ಅವುಗಳ ಅಸ್ತಿತ್ವಕ್ಕೆ ಕೇಂದುತರುತ್ತಿದೆ. ಆಧುನಿಕ ಭಾರತೀಯ ಭಾಷೆಗಳ ಬಳಕೆ ಈ ರೀತಿ ಕೆಲವು ರಂಗಗಳಿಗೆ ಪರಿಮಿತವಾಗುವುದು ಇದೇ ಮೊದಲ ಸಾರಿಯಲ್ಲ. ಪ್ರಾಚೀನ ಭಾರತದಲ್ಲಿ ಆಧುನಿಕ ಭಾರತೀಯ ಭಾಷೆಗಳ ಬಳಕೆ ಒಂದು ಏರಡು ಅಲೋಕಿಕ ರಂಗಗಳಲ್ಲಿ ಸಂಸ್ಕೃತ ಪ್ರಾಕೃತಗಳಿಗೆ ದಾರಿಮಾಡಿಕೊಟ್ಟಿ ಸಂದರ್ಭಗಳು ಇದ್ದರೂ, ಅಲ್ಲಿ ಅವುಗಳ ಬಳಕೆ ಸ್ವಲ್ಪ ಮಟ್ಟಿಗೆ ಪರಿಮಿತವಾಗಿತ್ತು. ಅದು ಆಧುನಿಕ ಭಾರತೀಯ ಭಾಷೆಗಳ ಅಸ್ತಿತ್ವಕ್ಕೆ ಯಾವುದೇ ರೀತಿ ದೊಡ್ಡ ಪೆಟ್ಟು ಉಂಟು ಮಾಡಲಿಲ್ಲ. ಅದು ಲೋಕ ವ್ಯವಹಾರ ರಂಗವಾಗಿರುವುದರಿಂದ ಆಧುನಿಕ ಭಾರತೀಯ ಭಾಷೆಗಳನ್ನು ಮಾತನಾಡುವ ಪ್ರಜಾಗಳ ಮೇಲೆ ಅದರ ಪ್ರಭಾವ ಅತಿ ಅಲ್ಪವಾಗಿತ್ತು. ಅತ್ಯಂತ ಮುಖ್ಯವಾದ ಲೋಕ ವ್ಯವಹಾರ ರಂಗಗಳಲ್ಲಿ ಭಾರತೀಯ ಭಾಷೆಗಳ ಸ್ಥಾನದಲ್ಲಿ ಇಂಗ್ಲಿಶ್ ಬಳಕೆ ವಿಸ್ತರಿಸುವುದರೊಂದಿಗೆ ಭಾರತೀಯ ಭಾಷೆಗಳಿಗೆ ಶಕ್ತಿ ಉಂಟುಮಾಡುವ ಬದಲು ಅವುಗಳಲ್ಲಿ ಬಿರುಕು ಉಂಟಾಗಿ ಅವುಗಳ ವಿನಾಶಕ್ಕೆ ದಾರಿಮಾಡಿದೆ.

### ೫.೧ ತೆಲುಗು ಸಾಹಿತ್ಯದ ಮೇಲೆ ಅಂಗ್ಲ ಸಾಹಿತ್ಯದ ಪ್ರಭಾವ:

ಆಧುನಿಕ ಯುಗದಲ್ಲಿ ಆಂಗ್ಲಭಾಷಾ ಪರಿಚಯದಿಂದ ನಮ್ಮ ಸಾಹಿತ್ಯ ಶಕ್ತಿಶಾಲಿಯಾಗಿದೆಂದು ಹೇಳಬಹುದು. ಅಂಗ್ಲ ಸಾಹಿತ್ಯವನ್ನು ಓದಿ, ಅಲ್ಲಿಯ

ವಿಚಾರಧಾರೆ ಮಾತ್ರವಲ್ಲದೆ ಸಾಹಿತ್ಯ ಪ್ರಕ್ರಿಯೆಗಳು ಸಹ ಆಮದು ಆಗಿವೆ. ಕಥೆ, ಕಾದಂಬರಿ, ಖಂಡಕಾವ್ಯ, ಆತ್ಮಕತೆ, ಜೀವನಚರಿತ್ರೆಗಳಂತಹ ಅನೇಕ ಪ್ರಕಾರಗಳು ತೆಲುಗು ಭಾಷೆಯಲ್ಲಿ ಜನ್ಮತಳೆದವು. ಉದಾಹರಣೆಗೆ ‘ಸತ್ಯರಾಜಾ ಮೂರ್ವದೇಶ ಯಾತ್ರು’ ಎಂಬ ರಚನೆಯನ್ನು ತೆಗೆದುಕೊಂಡರೆ ಇದರ ಮೂಲವು ಜೋನಾಥನ್ ಸ್ಪಿಟ್‌ ಬರೆದ ‘ಗಲಿವರ್ ಟ್ರೂಪೆಲ್ಸ್’ ಎಂಬ ರಚನೆಯಾಗಿದೆ. ತರುವಾಯದ ಕಾಲದಲ್ಲಿ ಅನೇಕ ಜನ ಲೇಖಿಕರು ವಿದೇಶದ ಲೇಖಿಕರಿಂದ ಪ್ರಭಾವಿತರಾದರು. ಎಡಿಸನ್ ಬರೆದ ‘ಸೈಕ್ಲಿಕರ್’ ಎಂಬ ಕೃತಿಯನ್ನು ಓದಿದ ತರುವಾಯವೇ ಪಾನುಗಂಟಿಯವರು ‘ಸಾಕ್ಷಿ’ ಎಂಬ ಕೃತಿಯನ್ನು ಸ್ವಜಿಸಿದರು. ಭಮಿಡಿಪಾಟಿ, ಮೌಕ್ಕಪಾಟಿಯವರ ನಾಟಕಗಳ ಸ್ವಜನ ಕ್ರಿಯೆಯ ಮೊಲಿಯರ್ ನಾಟಕಗಳನ್ನು ಓದಿದ ಪ್ರಭಾವವೇ. ಪಿ.ಜಿ. ಉಡ್‌ಹೋಸ್ ರಚನೆಗಳಿಂದ ಪ್ರಭಾವಿತರಾದ ತೆಲುಗು ಲೇಖಿಕರಲ್ಲಿ ಪಾಲಗುಮ್ಮೆ ಪದ್ಮರಾಜರೊಂದಿಗೆ ಬಹಳ ಜನ ಲೇಖಿಕರಿದ್ದಾರೆ. ಶ್ರೀ ಶ್ರೀ, ಆರುದ್ರರಂತಹ ಮಹಾಮಹಾನ್ ಹಾಸ್ಯ ಪದ್ಯ ರಚನೆ ಆಗ್ನೇಯಾಷ್ಟ್ ಬರೆದ ಲಿಮರಿಕ್‌ನ ಪ್ರಭಾವದಿಂದಲೇ ಮೂಡಿತ್ತು. ಆಧುನಿಕ ವಿಮರ್ಶೆ ಸಹ ಭಾರತೀಯ ಅಲಂಕಾರಶಾಸ್ತ್ರದ ಪರಿಧಿಯನ್ನು ದಾಟಿ ಪಾಶ್ಚಾತ್ಯ ಪ್ರಭಾವದಿಂದ ನವೀನ ಹಾಡಿಯನ್ನು ಹಿಡಿಯಿತು.

## 5.2 ತೆಲುಗು ವ್ಯಾಕರಣ ರಚನೆಗಳ ಮೇಲೆ ಅಂಗ್ಲಭಾಷಾ ಪ್ರಭಾವ:

ಸಾಂಪ್ರದಾಯಿಕ ಸಾಹಿತ್ಯದ ಮೇಲೆ ಮಾತ್ರವಲ್ಲದೆ ಅಲಂಕಾರ ಶಾಸ್ತ್ರಗಳ ಮೇಲೆಯು ಸಹ ಸಂಸ್ಕೃತ ಭಾಷಾ ಪ್ರಭಾವು ಅಧಿಕವಾಗಿ ಇದ್ದ ಕಾಲದಲ್ಲಿ ತೆಲುಗು ವ್ಯಾಕರಣ ರಚನೆಯು ಸಂಸ್ಕೃತ ವ್ಯಾಕರಣ ಸಂಪ್ರದಾಯಗಳನ್ನು ಅನುಸರಿಸಿತ್ತು. ಕೆಲವು ವ್ಯಾಕರಣಗಳು, ವ್ಯಾಖ್ಯಾನಗಳು ಸಂಸ್ಕೃತ ವ್ಯಾಕರಣ ಪ್ರಭಾವದಿಂದ ಬೆಳಕು ಕಂಡಿವೆ.

ನಂತರದಲ್ಲಿ ಕಾಲ ಬದಲಾಯಿತು. ಕಾಲದೊಂದಿಗೆ ಅಗತ್ಯಗಳು ಬದಲಾದವು. ಅಂಗ್ಲರು ಅಂಕದ ಮೇಲೆ ಬಂದರು. ಅವರ ಆಗಮನವು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳಲ್ಲದೆ ಭಾಷೆ ಸಾಹಿತ್ಯಗಳನ್ನು ಪ್ರಭಾವಿಸಿತು. ಪ್ರಾಚೀನ ಪದ್ಧತಿಯಲ್ಲಿ ಬಂದ ಸಂಸ್ಕೃತದಲ್ಲಿದ್ದ ತೆಲುಗು ವ್ಯಾಕರಣವು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವುದಿಲ್ಲ ಎಂಬುವ ಭಾವನೆ ಮೂಡಿತು. ಪದ್ಯರೂಪದಲ್ಲಿ, ಸಂಸ್ಕೃತದಲ್ಲಿ, ಸಂತ್ರಂಶದಲ್ಲಿ ಇರುವುದರಿಂದ ವ್ಯಾಕರಣವನ್ನು ಸುಲಭವಾಗಿ ಅರ್ಥವಾಗಿಸುವುದರಲ್ಲಿ ವ್ಯೇಷಣೆಗಳು ಇಂತಿದವು.

ಈ ಅಗತ್ಯಗಳನ್ನು ಪೂರ್ಣಗೊಳಿಸಲೆಂದು ಅಂಗ್ಲ ಶಿಕ್ಷಣ ವಿಧಾನದ ಫಲಿತವಾಗಿ ತೆಲುಗಿನಲ್ಲಿ ಲಘು ವ್ಯಾಕರಣ ರಚನೆ ಆರಂಭವಾದವು. ಪ್ರಾಚೀನ ವ್ಯಾಕರಣಗಳನ್ನು,

ಅವುಗಳ ಮೇಲಿರುವ ಪ್ರಭಾವಗಳನ್ನು ಎಲ್ಲವನ್ನು ಸ್ಪಷ್ಟವಾಗಿ ಆಳವಾಗಿ ಅಧ್ಯಯನ ಮೂಡಿದ ಕೆಲವು ಖ್ಯಾತ ಭಾಷಾಪಂಡಿತರು ವಿದ್ಯಾರ್ಥಿಗಳಿಗೆ ವ್ಯಾಕರಣವನ್ನು ಬೋಧಿಸುವ ಅಧ್ಯಾಪಕರಾಗಿ ಇರುವುದರಿಂದ ಈ ರೀತಿಯ ವ್ಯಾಕರಣಗಳು ಬರುವುದಕ್ಕೆ ಉಪಕಾರಿತಾಗಿದೆ.

ತೆಲುಗು ರಾಜ್ಯದಲ್ಲಿ ತಮ್ಮ ವ್ಯವಹಾರ ಕಾರ್ಯಕಲಾಪಗಳನ್ನು ಸಮರ್ಥವಾಗಿ ನಿರ್ವಹಿಸಲು ತೆಲುಗು ಭಾಷೆಯನ್ನು ಕಲಿಯುವ ಅವಸರ ಆಂಗ್ಲರಿಗೆ ಏರ್ಪಟಿತ್ತು. ಮುಖ್ಯವಾಗಿ ಬರಹ ಭಾಷೆಯಲ್ಲಿ, ವ್ಯಾವಹಾರಿಕ ಭಾಷೆಯಲ್ಲಿ ಪ್ರಾಬಿಜ್ಞವನ್ನು ಸಂಪಾದಿಸಲು, ತೆಲುಗು ಪಂಡಿತರಿಂದ ಆಂಗ್ಲರು ವ್ಯಾಕರಣಗಳನ್ನು ಬರೆಯಿಸಿಕೊಂಡರು. ಆ ವಿಧವಾಗಿ ತೆಲುಗು ವ್ಯಾಕರಣಗಳು ಆಂಗ್ಲ ಭಾಷೆಯಲ್ಲಿ ಬೆಳ್ಗು ಕಂಡವು. ಮುದೂರಿ ಸೀತಾರಾಮಶಾಸ್ತ್ರ (ಕ್ರ.ಶ.1834) ಪ್ರಶ್ನೋತ್ತರಾಂಧ್ರ ವ್ಯಾಕರಣ, ರಾವಿಪಾಟಿ ಗುರುಮೂರ್ತಿಶಾಸ್ತ್ರ (1770–1836) ತೆನುಂಗು ವ್ಯಾಕರಣ, ವಡ್ಲಮೂಡಿ ಗೋಪಾಲಕೃಷ್ಣಯ್ಯ (1985) ವ್ಯವಹಾರಿಕ ಭಾಷಾವ್ಯಾಕರಣ, ಮಲ್ಲಾದಿ ಸೂರ್ಯನಾರಾಯಣ ಶಾಸ್ತ್ರ (ಕ್ರ. ಶ. 1926) ಆಂಧ್ರ ಭಾಷಾನುಶಾಸನಂ, ವಿ. ವೆಂಕಟೇಶ್ವರ (ಕ್ರ.ಶ. 1982) ಪ್ರಾರ್ಮಾಣಿಕಾಂಧ್ರ ವ್ಯಾಕರಣ; ಆಂಗ್ಲ ಭಾಷಾವಿಧಾನವನ್ನು ಅನುಸರಿಸಿ ಬಂದಿರುವ ವ್ಯಾಕರಣಗಳೇ.

### 5.3. ತೆಲುಗು ನಿಘಂಟುಗಳ ಮೇಲೆ ಆಂಗ್ಲಭಾಷೆಯ ಪ್ರಭಾವ:

ವ್ಯೇದಿಕ, ಲೌಕಿಕ ಸಂಸ್ಕೃತ ಪದಗಳಿಗೆ ವ್ಯತ್ಯಾಸ ಇರುವ ಕಾರಣದಿಂದ ನಿಘಂಟು ರಚನೆಯ ಅವಶ್ಯಕತೆಯನ್ನು ಪ್ರಾಚೀನದಲ್ಲಿ ನಮ್ಮೆವರು ಗುರುತಿಸಿದ್ದರು. ಸಂಸ್ಕೃತ ನಿಘಂಟುಗಳಲ್ಲಿ ವ್ಯೇದಿಕ ನಿಘಂಟು, ಯಾಸ್ಕನ ನಿರುಕ್ತ, ಅಮರಕೋಶ ಈ ಮೂರು ಸುಲಕ್ಷಣಾವಾದ ನಿಘಂಟುಗಳು, ಪ್ರಾಚೀನ ಅವಾಚಿನ ನಿಘಂಟು ರಚನೆ ಪದ್ಧತಿಗಳಿಗೆ ವೂಲಗಳು. ಈ ವೂರು ನಿಘಂಟುಗಳಿಂದ ನಿಘಂಟು ರಚನೆ ಅಭಿವೃದ್ಧಿಯಾಗಿದೆಯಂದು ಹೇಳಬಹುದು.

ತೆಲುಗು ಭಾಷೆಗೆ ಸಂಬಂಧಿಸಿದ ನಿಘಂಟು ರಚನೆ ಕ್ರ.ಶ. 17ರ ಶತಮಾನದಿಂದ ಪ್ರಾರಂಭವಾಯಿತು. ತೆಲುಗು ಭಾಷಾ ಸಾಹಿತ್ಯದ ಮೇಲೆ ಸಂಸ್ಕೃತ ಭಾಷಾ ಪ್ರಭಾವ ಇರುವುದರಿಂದ ಸಂಸ್ಕೃತದಲ್ಲಿಯ ಅಮರಕೋಶಾದಿಗಳ ಅಧ್ಯಯನ ತೆಲುಗು ಭಾಷಿಕರಿಗೆ ಅಗತ್ಯವಾಯಿತು. ಆದ್ದರಿಂದ, 17ನೇ ಶತಮಾನದವರೆಗೆ ನಿಘಂಟು ರಚನೆಗೆ ಪ್ರಯತ್ನಗಳು ನಡೆಯಲಿಲ್ಲ. ಆನಂತರ ಕಾಲದಲ್ಲಿ ಅಜ್ಞ ತೆಲುಗು ಕಾವ್ಯಗಳು ಉಧ್ಬವವಾದವು. ಅನ್ಯದೇಶ ಪ್ರಯೋಗಗಳು ಕೂಡ ಕಾವ್ಯಗಳಲ್ಲಿ ಅಧಿಕವಾದವು. ಅದಕ್ಕಾಗಿ ತೆಲುಗು ಭಾಷೆಗೆ ಸಂಸ್ಕೃತ ಕೋಶಗಳಿಂದ ಪರಿಮಾಣವಾದ ಪ್ರಯೋಜನವಾಗಲಾರವೆಂಬ ಭಾವನೆ ಮೂಡಿತು. ಅಲ್ಲಿಂದ ಪದ್ಯ ನಿಘಂಟುಗಳು

ಉದ್ದೇಶಿಸಿದವು. ಅಂದರೆ ಇವು ಕೂಡ ಸಂಸ್ಕೃತ ಕೋಶಾದಿಗಳ ಪದ್ಧತಿಗಳಲ್ಲಿ ಇವೆ. ಪಾಶ್ಚಾತ್ಯರ ಆಗಮನದಿಂದ, ಅವರ ಸಂಪರ್ಕದಿಂದ ಅಕಾರಾದಿ ನಿಷಂಟುಗಳು ಸೃಷ್ಟಿಯಾದವು. ಅಕಾರಾದಿ ಕ್ರಮದಲ್ಲಿ ದ್ವಿಭಾಷಾಕೋಶಗಳು, ಏಕಭಾಷಾಕೋಶಗಳು, ಪಾರಿಭಾಷಿಕ ನಿಷಂಟುಗಳು, ತಬ್ಬಕೋಶಗಳು, ವೈದ್ಯ ನಿಷಂಟುಗಳು, ಲಘುಕೋಶಗಳಂತಹ ವಿಲಕ್ಷಣವಾದ ಗ್ರಂಥಗಳು ಉದ್ದೇಶಿಸಿವೆ.

### 5.3.1 ಉಪಭಾಷೆ-ವೃತ್ತಿ ಪದಕೋಶಗಳು:

ಉಪಭಾಷಾ ಪದಗಳ ಮೇಲೆ ಬಹಳಪ್ಪು ಕೃಷಿ ನಡೆಸಿದರೂ ಅದು ಹೆಚ್ಚು ಪ್ರಚಾರಕ್ಕೆ ಬಂದಿಲ್ಲ. ಇನ್ನೂ ತೆಲುಗುಭಾಷಾ ನಿಷಂಟುಗಳಲ್ಲಿ ಸಾಫ್ತನ ಪಡೆಯದ ಪದಗಳ ಸಂಖ್ಯೆ ಅಧಿಕವಾಗಿದೆ. ಕೆಲವು ಸಾಂಪ್ರದಾಯಿಕ ವೃತ್ತಿ ಪದಕೋಶಗಳು ತಯಾರಿಸುವ ವಿಷಯದಲ್ಲಿ ಅಕಾಡೆಮಿಗಳು ಮಾಡಿದ ಕಾರ್ಯ ಗಣನೀಯವಾದದ್ದು. ತೆಲುಗು ಮಾತನಾಡುವ ಜನರಿಗೆ ಸಂಬಂಧಿಸಿದ ಸಂಪ್ರದಾಯ, ಸಂಪ್ರದಾಯೀಶರ ಆಧುನಿಕ ವೃತ್ತಿಗಳ ಮೇಲೆ ಸಹ ಸಂಶೋಧನೆ ನಡೆಯಬೇಕಾಗಿದೆ. ಅವುಗಳ ಪದಗಳು ಪದಕೋಶದಲ್ಲಿ ನಮೂದಿಸುವ ಆವಶ್ಯಕತೆಯಿದೆ. ತೆಲುಗು ಜನರಿಗೆ ಬಹಳಪ್ಪು ಆಟಗಳು ಇವು ಎಷ್ಟೋ ಪದಗಳು ನಿಷಂಟುಗಳಿಗೆ ಸೇರಿಲ್ಲ. ಗಾಳಿಪಟಗಳ ಆಟವೇಂದರಲ್ಲಿಯೇ ಅದರ ತಯಾರಿಕೆಗೆ ಸಂಬಂಧಿಸಿದ ಸಾಮಿರಾರು ಪದಗಳು ಒಳಕೆಯಲ್ಲಿವೆ. ಆ ಪದಗಳಿಗೆ ಕೋಶದಲ್ಲಿ ಎಡಕಲ್ಪಿಸಿದದ್ದರೆ ಕೆಲವೇ ದಿನಗಳಲ್ಲಿ ಆ ಪದಗಳು ನಾಶವಾಗುವ ಸಂಭವವಿರುತ್ತದೆ.

ಆಧುನಿಕ ಶಿಕ್ಷಣದ ಭಾಗವಾಗಿ ಅಂಗ್ಲಭಾಷಾ ವಿಧಾನವನ್ನು ಅನುಸರಿಸಿ ತೆಲುಗಿನಲ್ಲಿ ಭಾಷಾಶಾಸ್ತ್ರ ಅಧ್ಯಯನವು ಪ್ರಾರಂಭವಾಯಿತು. ಆಜಾಯ ಭಾಷಾಜ್ಞರು ಕೃಷ್ಣಮೂರ್ತಿಯವರು ತೆಲುಗು ಭಾಷಾಶಾಸ್ತ್ರ ಪರಿಶೋಧನಕ್ಕೆ ಭರ್ದುವಾದ ಬುನಾದಿ ಹಾಕಿದ್ದಾರೆ. ಅದರಲ್ಲಿ ಭಾಗವಾಗಿ ಉಪಭಾಷಾ ಸಂಶೋಧನೆ ಆರಂಭವಾಗಿದೆ.

### 5.4. ತೆಲುಗು ಭಾಷೆಯ ಮೇಲೆ ಅಂಗ್ಲಭಾಷೆಯ ಪ್ರಭಾವ:

ಇನ್ನೂ ತೆಲುಗು ಭಾಷೆಯ ವಿಷಯಕ್ಕೆ ಬಂದರೆ... ತೆಲುಗು ಭಾಷೆಯ ಮೇಲೆ ಸಂಸ್ಕೃತ, ಪ್ರಾಕೃತ, ಉದ್ಯುಕ್ತ, ಇಂಗ್ಲೀಷ್, ಭಾಷೆಗಳ ಪ್ರಭಾವವಿದೆ. ಇಂದು ಅಂಗ್ಲ ಭಾಷೆ ಪ್ರಪಂಚದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ವಾಕ್-ವ್ಯವಹಾರದಲ್ಲಿದೆ. ಅದಕ್ಕೆ ಸಾಮಾಜಿಕ, ಚಾರಿತ್ರಿಕಾದಿ ಅನೇಕ ಕಾರಣಗಳು ಇದ್ದಾಗ್ನೂ ಭಾಷಾಪರವಾಗಿ ನೋಡಿದರೆ ಯಾವ ರೀತಿ ಹೊಸ ವಿಚಾರಧಾರೆಗಳನ್ನಾದರೂ ತನ್ನಲ್ಲಿ ಒಡಗೂಡಿಸಿಕೊಂಡು ಅವುಗಳಿಗೆ ತನ್ನ ಸ್ವಭಾಷಾ ಲಕ್ಷಣಗಳನ್ನು ಜೊತೆಗೂಡಿಸಿ ಪ್ರಯೋಗಾರ್ಥವಾಗಿ ಬದಲಾಯಿಸಿಕೊಳ್ಳುವುದು ಅಂಗ್ಲಭಾಷೆಗೆ ಇರುವ ವೈಶಿಷ್ಟ್ಯಗಳಲ್ಲಿ ಒಂದು. ಅಸಾಧಾರಣ ಸುಲಭ ಸ್ವಿಕಾರ ಲಕ್ಷಣ (extraordinary receptive and

adaptability) ಭಿನ್ನಜಾತಿಯರು (Heterogeneousness) ಸ್ವಾತಂತ್ರ್ಯ (Individuality) ಮುಂತಾದ ಲಕ್ಷಣಗಳಿಂದ ಅಂಗ್ಧಿಭಾಷೆ ವಿಶ್ವವಿಶ್ವಾಸಿಯನ್ನು ಸಾಧಿಸಿಕೊಂಡಿದೆ. ಇವೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರವಿಶ್ಯಾತ ಅಮೇರಿಕಾ ತತ್ವಜ್ಞಾನಿ Ralph Waldo Emerson ಅವರು ಅಂಗ್ಧಿ ಭಾಷೆ ಎಂಬ ಸಮುದ್ರವು ಪ್ರಪಂಚದಲ್ಲಿರೇ ಎಲ್ಲ ಪ್ರಾಂತಗಳ ಕಾಲಿಗಳಿಂದ ನೀರನ್ನು ಸ್ವಿಕರಿಸಿದೆ ಎಂದಿದ್ದಾರೆ. ಈ ಲಕ್ಷಣದಿಂದ ಶಕ್ತಿಶಾಲಿಯಾದ ಅಂಗ್ಧಿಭಾಷೆಯಿಂದ ಆಡಳಿತ ಪರವಾಗಿ ಸಂಪರ್ಕ ಏರ್ಪಟ್ಟು ಕಾರಣದಿಂದ ಬಹಳಷ್ಟು ಪದಗಳು ಭಾರತೀಯ ಭಾಷೆಗಳಿಂದ ಹಾಗೆಯೇ ತೆಲುಗು ಭಾಷೆಯೋಳಗೆ ಪ್ರವೇಶಿಸಿವೆ. ಉದಾಹರಣೆ: ಕೋಟು, ಕೋಚ್, ರೌಡಿ, ರಾಲೀ, ಜಡ್, ಫೀಸ್, ಟೈಂ, ಕಾರು, ಲಾರಿ, ಬಸ್ಸು, ರೋಡ್, ಲೈಟ್ ಮೊದಲಾದವು ಅಂಗ್ಧಿ ಪದಗಳೇ. ಆಯಾ ಕಾಲದಲ್ಲಿ ಆಯಾ ಭಾಷೆಗಳಿಂದ ಬಹಳಷ್ಟು ಪದಗಳು ಸಮಾಸಗಳು, ಪ್ರತ್ಯೆಯಗಳು, ವಾಕ್ಯ ರಚನೆಗಳು ತೆಲುಗಿಗೆ ಪ್ರವೇಶಿಸಿದವು.

ಅದಕ್ಕೂ ಮುನ್ನ ಮಹಿಮ್ಮಿಯರ ಆಡಳಿತದ ಕಾರಣವಾಗಿ ಅರಬ್ ಪರ್ಸಿಯನ್ ಭಾಷಾಪದಗಳು ತೆಲುಗಿಗೆ ಸೇರಿವೆ. ಮಹಿಮ್ಮಿಯರ ದಂಡಯಾತ್ರೆ ಪೂರ್ವದಲ್ಲಿ 13ನೇ ಶತಮಾನದ ಮಹಾಕವಿ ತಿಕ್ಷ್ನ ಸೋಮಾಯಾజಿ (13 ನೇ ಶತಮಾನ) ಮಹಾಭಾರತದಲ್ಲಿ ತರಾಜು (=ತ್ರಾಸು) ಎಂಬುವ ಪದವನ್ನು ಎರಡು ಸಾರಿ ತನ್ನ ಭಾರತ ರಚನೆಯಲ್ಲಿ ಪ್ರಯೋಗಿಸಿದ್ದಾನೆ. ಅಂದರೆ ಮಹಿಮ್ಮಿಯರು ಬರುವ ಮುಂಚೆ ‘ತರಾಜು’ ಎಂಬುವ ಪದ ತೆಲುಗಿಗೆ ಬಂದಿದೆಯೆಂದು ಅಧ್ಯೇಯಸಿಕೊಳ್ಳಬಹುದು.

ವಿಜಯನಗರ ರಾಜರ ಕಾಲದಲ್ಲಿ ವುಹಮ್ಮಿಯರ ಸ್ಥಿರರು ಹಿಂದೂಗಳೊಂದಿಗೆ ಸ್ನೇಹದಿಂದ ಇರುವುದರಿಂದ ಅವರು ಮಾತಾಡುವ ಪಂಚಾಬಿ, ಹರಿಯಾಣ, ಆರೇಬಿಕ್, ಪರ್ಸಿಯನ್, ಪದಗಳು ತೆಲುಗು ಭಾಷಿಕರ ಪದಗಳಾದವು. ಮಹಿಮ್ಮಿಯರ ಆಡಳಿತ ಕಾಲದಲ್ಲಿ ಸರಕಾರಿ ನೋಕರರು, ಅಧಿಕಾರಿಗಳು ಸಹ ಪರ್ಸಿಯನ್ ಭಾಷೆಯನ್ನು ಕಲಿತರು. ಅದರಿಂದ ಪರ್ಸಿಯನ್ ಪದಗಳು ಅಧಿಕ ಸಂಖ್ಯೆಯಲ್ಲಿ ತೆಲುಗಿಗೆ ಬಂದು ಸೇರಿದವು. ದಿವಾನ್, ಕೊತ್ತಾಲು ಮೊದಲಾದ ಪರ್ಸಿಯನ್ ಪದಗಳು ಆಡಳಿತ ಸೌಲಭ್ಯಕ್ಕಾಗಿ 1580ರ ಸಂದರ್ಭದಲ್ಲಿ ಮಹಿಮ್ಮಿ ಕುಲೀಕುತ್ತಬೊಪ್ಪಾ ಕಾಲದಲ್ಲಿ ಸ್ವಿಕಾರವಾಗಿವೆ. ಮಾತೃಭಾಷೆಯಾದ ತೆಲುಗು ಭಾಷೆಯನ್ನಲ್ಲಿ ಸಾಮಾನ್ಯ ಪ್ರಜೆಗಳು ಸಹಿತ ಕುತ್ತಬೊಪ್ಪಾ ಕಾಲದಿಂದ ಪರ್ಸಿಯನ್, ಉದ್ಯು, ಹಿಂದುಸ್ಥಾನಿ ಪದಗಳನ್ನು ಹೆಚ್ಚಾಗಿ ಕಲಿಯುವ ಅಗತ್ಯ ಅಗಿನ ಆಡಳಿತದಿಂದ ಒದಗಿತ್ತು. ಉದಾಹರಣೆ ಜಮ, ದಘಾ, ಕಬ್ಬಾ, ಶಿಂತೆ, ಹೋದ, ಗೂಡ, ಅಜ್ರ

ಗಸ್ಟ್ ಕ್ಯಾಸ್ಟ್, ಬಸ್ಟ್ ಕೊಪಿ, ಮಾಫಿ, ಹಾಮಿ, ಲಾರೋ, ಬಾಕೇ ಹೇಚೇ, ರದ್ದು, ಬಂದ್ರ್, ಜಪ್ತ್, ಷರಾ ಮುಂತಾದವು. ಇದರಿಂದ ಸಾಮಾಜಿಕ ಸಾಂಸ್ಕೃತಿಕ, ರಾಜಕೀಯಾದ ಪ್ರಭಾವಗಳು ತೆಲುಗು ಭಾಷೆಯ ಮೇಲೆ ಇರುವಂತೆ ತಿಳಿದು ಬರುತ್ತದೆ.

ಕೇವಲ ಪದಗಳಲ್ಲದೆ ಅಂಗ್ಲರಲ್ಲಿರೋ ನುಡಿಗಟ್ಟುಗಳು ತೆಲುಗಿಗೆ ಪ್ರವೇಶಮಾಡಿವೆ. ಉದಾ: ರೆಡ್ ಹ್ಯಾಂಡೇಡ್ ಗಾ ಪಟ್ಟಕೋನು = ರೆಡ್ ಹ್ಯಾಂಡ್‌ಆಗಿ ಹಿಡುಕೋ, ರೆಡ್ ಅಲಟ್‌ ಪ್ರಕಟಿಂಚು = ರೆಡ್ ಅಲಟ್‌ ಪ್ರಕಟಿಸು, ಬ್ಲೂಕ್‌ಮೇಯಿಲ್ ಜೇಯು = ಬ್ಲೂಕ್‌ಮೇಯಿಲ್ ಮಾಡು, ಬ್ಲೂಕ್‌ಲಿಸ್ಟೋ ಹೆಟ್ಟು= ಬ್ಲೂಕ್‌ಲಿಸ್ಟೋನಲ್ಲಿ ಸೇರಿಸು, ಕ್ಲೈನ್ ಬೆಂಕ್ ಇಚ್ಚೆ = ಕ್ಲೈನ್ ಬೆಂಕ್ ಕೊಡು, ಹಾಟ್ ಕೇಕ್ ಲಾ ಅಮ್ಮಡು ಹೋವು = ಹಾಟ್ ಕೇಕ್‌ಥರ ಮಾರಾಟವಾದವು ಇತ್ತಾದಿ. ಸಂಸ್ಕೃತಿ, ಜೀವನ ವಿಧಾನವು ಯಾವುದೆ ಭಾಷೆ ವ್ಯವಹಾರಗಳ ಮಧ್ಯದಲ್ಲಿ ಅಲ್ಲ ಮತ್ತಿಗೆ ಸಾಮ್ಯ ಇರುತ್ತದೆ. ಆದ್ದರಿಂದ ಅಂಗ್ಲಭಾಷ್ಯ ಪ್ರಭಾವದಿಂದ ತೆಲುಗಿನೋಳಗೆ ಅಷ್ಟಿಷ್ಟು ಸಮಾನಾರ್ಥಕವಾಗಿ ಪ್ರವೇಶಿಸಿದ ಕೆಲವು ಪ್ರಯೋಗಗಳು ಕಾಣಿಸುತ್ತವೆ. ಉದಾಹರಣೆಗೆ ನೋಡಿ;

He talks in the air ‘ವಾಡು ಗಾಲಿ ಮಾಟಲು ಚೆಪ್ಪತಾಡು = ಅವನು ಗಾಳಿ ಮಾತು ಹೇಳುತ್ತಿದ್ದಾನೆ.’

Who bells the cat? ‘ಪಿಲ್ಲಿ ಮೆಡಲೋ ಗಂಟೆರು ಕಡತಾರು? = ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’

Bird's eye view-

‘ವಿಹಂಗ ವೀಕ್ಷಣ = ಪಕ್ಕಿನೋಟ’

To have a hand

‘ಹಸ್ತಂ ಉಂದಿ (ಅಂಗ್ಲ ಪ್ರಭಾವ) = ಕ್ಯೆ ಇದೆ ’

Crocodile tears

‘ಮೊಸಲಿ ಕನ್ನೆರು = ಮೊಸಳೆಯ ಕಣ್ಣೆರು’

Out of date

‘ಕಾಲಂ ಜೆಲ್ಲಿನ = ಅವಧಿ ಮೀರಿದ/ಡೇಟ್ ಬಾರ್’

Jack pot

‘ನಕ್ಕನು ತೊಕ್ಕು = ಅದ್ವಾಷ ಕುಲಾಯಿಸು’

ಈ ತರಹದ ನುಡಿಗಟ್ಟುಗಳಿಗೆ ಅನುವಾದಗಳನ್ನು ಅನ್ವೇಷಣೆ ಮಾಡಿದರೆ ತಪ್ಪದೆ ಸಿಗುತ್ತದೆ.

ಕೆಲವು ಅಂಗ್ಲ ಭಾವಗಳಿಗೆ ಅನುಗುಣವಾಗಿ ತೆಲುಗಿನಲ್ಲಿ ನೂತನ ಪದಗಳನ್ನು ಸೃಷ್ಟಿಸಿಹೊಂಡ ತೆಲುಗಿನಲ್ಲಿ ಬೆಳೆಸುವುದು ಕಾಲುತ್ತದೆ. ಉದಾ: ನಗ್ನಸತ್ಯಂ(ನಗ್ನಸತ್ಯ),

ಶ್ವೇತಪತ್ರಂ(ಶ್ವೇತ ಪತ್ರ), ಕಂಟಿತುಡುಮು ಚರ್ಯ(ಕಟ್ಟೀರೊರೆಸುವ ಕೆಲಸ), ಪಚ್ಚಿ ಜಂಡಾ ಲಾಪು (ಹಸಿರು ನಿಶಾನೆ ತೋರಿಸು), ಕುಂಟಿ ಸಾಕುಲು ಚೆಪ್ಪು (ಕುಂಟು ನೆಪ ಹೇಳು), ಬಾಲ್ಕಿತನ್ನಿವೇಯು (ವಿಧಿವಶ) ಮೊದಲಾದವು. ವಿರಾಮ ಚಿಹ್ನೆಗಳು ಕೂಡ ಆಂಗ್ಲ ಭಾಷೆಯಿಂದ ತೆಲುಗು ಭಾಷೆಗೆ ಪ್ರವೇಶ ಪಡೆದಿವೆ.

ಪತ್ರಿಕೆಗಳು ಭಾಷಾ ವಿನಿಮಯಕ್ಕೆ ಪ್ರಥಾನ ಸಾಧನಗಳು, ಇದರಲ್ಲಿ ವರದಿ, ರಾಜಕೀಯ, ಕ್ರೀಡೆ, ವ್ಯಾಪಾರ ವಾರ್ತೆಗಳು ಈ ತರಹ ಎಷ್ಟೋ ಎಲ್ಲಾ ಪತ್ರಿಕೆಗಳ ಪರಿಮಿತಿಗಳಿಗೆ ಒಳಗೊಂಡಿರುತ್ತವೆ. ಆಂಗ್ಲ ಭಾಷೆಗಳಲ್ಲಿ ವಾರ್ತೆಗಳು ಕಥನಗಳನ್ನು ಅನುವಾದಿಸಿ ತೆಲುಗಿನಲ್ಲಿ ಮುದ್ರಿಸುವುದರಿಂದ ಆಂಗ್ಲ ಭಾಷೆಯ ಪ್ರಭಾವ ಅದರಲ್ಲಿ ಅಧಿಕವಾಗಿ ಕಾಣಿಸುತ್ತಿದೆ. ಮೌಲಿಕ ಭಾಷೆಯಲ್ಲಿ ಇಲ್ಲದ ಪ್ರಯೋಗಗಳು ವಾಕ್ಯ ವಿನ್ಯಾಸಗಳು ಪತ್ರಿಕೆಗಳಲ್ಲಿ ಕಾಣಿಸುತ್ತಿರುತ್ತವೆ.

ಉದಾ: ಅಭ್ಯರ್ಥುಲ ನುಂಡಿ ದರಶಾಸ್ತಲು ಕೋರಬಡುತ್ತನ್ನಾಯಿ (ಅಭ್ಯರ್ಥಿಗಳಿಂದ ಅರ್ಜಿಗಳು ಆಹ್ವಾನಿಸಲ್ಪಡುತ್ತದೆ).

ಕರ್ಮಣಿ ಪ್ರಯೋಗ ತೆಲುಗು ಭಾಷೆಗೆ ಅಸಹಜ. ನನ್ನಯ ಮೂರ್ವಯಿಗದ ಶಾಸನಗಳಲ್ಲಿ ಕರ್ಮಣಿ ಪ್ರಯೋಗಗಳು ಸಂಬಂಧ' ಸೂಚಕ ಉಪವಾಕ್ಯಗಳು(=ಯತ್ತದಧರ್ಷಕ)ಪ್ರಯೋಗಗಳು. ಅತ್ಯಂತ ಕಡಿಮೆ. ನನ್ನಯನ ಭಾಷೆಯಲ್ಲಿ ಸಂಸ್ಕೃತ ಪ್ರಭಾವವಿರುವುದು ಕಂಡುಬರುತ್ತದೆ. ಆಧುನಿಕ ಭಾಷೆಯಲ್ಲಿ ಮುಖ್ಯವಾಗಿ ಪತ್ರಿಕಾ ಭಾಷೆಯಲ್ಲಿ ಆಂಗ್ಲ ಪ್ರಭಾವದಿಂದ ‘-ಬಡು’ (-ಪಡು) ಪ್ರಯೋಗ ಕಾಣಿಸುತ್ತದೆ.

ಉದಾ : ಕಳಾಶಾಲ ಪ್ರಾರಂಭಿಸುತ್ತನ್ನಾಮನಿ ಚೆಪ್ಪಣಾನಿಕೆ ಸಂತೋಷಿಸುತ್ತನ್ನಾಂ (ಮಹಾವಿದ್ಯಾಲಯ ಪ್ರಾರಂಭಿಸುತ್ತಿದ್ದೇವೆಂದು ಹೇಳಲು ಸಂತೋಷವೆನಿಸುತ್ತದೆ). ಈ ರೀತಿಯ ವಾಕ್ಯಗಳು ಮೌಲಿಕ ಭಾಷೆಯಲ್ಲಿ ಇರುವುದಿಲ್ಲ. ಮುಖ್ಯವಾಗಿ ಪ್ರಚಾರಕ್ಕಾಗಿ ತಯಾರಿಸುವ ಜಾಹಿರಾತುಗಳಲ್ಲಿ ಅಧಿಕವಾಗಿ ಕಂಡುಬರುತ್ತವೆ.

ಶ.ಪ.ಸ.ಗಳು ಆಧುನಿಕ ತೆಲುಗಿನಲ್ಲಿ ಆಂಗ್ಲ-ಹಿಂದಿ ಭಾಷೆಗಳ ಪ್ರಭಾವದಿಂದ ಒಂದರ ಸ್ಥಾನದಲ್ಲಿ ಮತ್ತೊಂದು ಉಚ್ಚರಿಸಲ್ಪಡುತ್ತವೆ. ನಿರುತ್ತನ್ನ ತೆ ಸಹ ಅವುಗಳಿಗೆ ಕಾರಣವಿರಬಹುದು.

ಉದಾ: ಆಂಧ್ರಪ್ರದೇಶ್ - ಆಂಧ್ರಪ್ರದೇಶ್

ಅರುಣಾಚಲ ಪ್ರದೇಶ್ - ಅರುಣಾಚಲ ಪ್ರದೇಶ್

ರಮೇಶ್ - ರಮೇಶ್

ಬರೆಯುವಾಗ 'ಶ'ಕಾರವೇ ಇರುತ್ತದೆ. ಉಚ್ಛರಣೆಯಲ್ಲಿ 'ಷ'ಕಾರ ಕೇಳಿಸುತ್ತದೆ. 'ದೇಶಂ' ಎಂದು ಬಿಡಿಯಾಗಿ ಬರೆಯುವಾಗ, ಉಚ್ಛರಣೆ ಮಾಡುವಾಗ ಶಕಾರವೇ ಇರುತ್ತದೆ. ಹೀಗೆ ಎಷ್ಟೋ ಭಾಷಾಪರಿಣಾಮಗಳು ಅಂಗ್ನೆ ಭಾಷಾಪ್ರಭಾದಿಂದ ತೆಲುಗಿನಲ್ಲಿ ಏರ್ಪಟಿವೆ.

### ೬.೦ ಪ್ರಸ್ತುತ ಭಾಷಾ ಬಿಕ್ಷಣ್ಯಾ : ಪ್ರಮುಖಾಂಶಗಳು, ಜಾಗತೀಕರಣ

ಕೋಟಿಗಳಿಂದಲೇ ಬಳಕೆದಾರರು ಕಂಪ್ಯೂಟರ್‌ಗಳನ್ನು ಅನುಸಂಧಿಸುತ್ತಾ ಪ್ರತಿದಿನ ಲಕ್ಷಗಳಿಂದಲೇ ಮುಟಗಳ ಜಾನ್ ಸೃಷ್ಟಿಗೆ ವೇದಿಕೆಯಾಗಿ ನಿಲ್ಲುತ್ತಾ ಇರುವ ಇಂದಿನ ಆಧುನಿಕ ಮಾನವ ಅವಿಷ್ಯಾರದಲ್ಲಿ ಕೀರೀಟಪ್ರಾಯವಾದದ್ದು ಅಂತರ್ಜಾಲ. ವಿಶ್ವವ್ಯಾಪ್ತಿ ಜಾಲತಾಣವು ಅತ್ಯಂತ ವೇಗದಿಂದ ಭೂಗೋಳಾದ್ಯಂತ ವಿಸ್ತರಿಸುತ್ತದೆ. ಪ್ರಪಂಚದಲ್ಲಿ ಅವಿಷ್ಯಾರವಾಗುತ್ತಿರುವ ಸಮಸ್ಯೆ ಜಾನ್ವರು ಈಗ ಅಂತರ್ಜಾಲದಲ್ಲಿ ಲಭಿಸುತ್ತದೆ. ಪ್ರಪಂಚದಲ್ಲಿಯ ಮಾರುಕಟ್ಟೆ ಬೀದಿಗಳು ಅಂತರ್ಜಾಲಕ್ಕೆ ಅನುಸಂಧಾನಿಸಲ್ಪಟಿವೆ. ವಿಶ್ವಪಿದ್ಯಾನೀಲಯಗಳು, ಪ್ರಯೋಗಾಲಯಗಳು, ವ್ಯಾಧಿ ಆರೋಗ್ಯ ಸೇವಾಕೇಂದ್ರಗಳು, ಬ್ಯಾಂಕು ಸೇವೆಗಳು, ಎಲ್ಲಾ ರೀತಿಯ ಸಾರಿಗೆ ಸೌಕರ್ಯಗಳ ಸೇವೆಗಳಿಗೆ ಸಂಬಂಧಿಸಿದ ವಿಷಯಗಳಿಲ್ಲವುಗಳಿಗೆ ಅಂತರ್ಜಾಲವೇ ಆಧಾರ. ಈ ತಂತ್ರಜ್ಞಾನವನ್ನು ಪಡೆಯಲು ಮೂಲ ನೆಲೆ ಅಂತರ್ಜಾಲಗಳಲ್ಲಿಯ ಜಾಲತಾಣಗಳಲ್ಲಿಯ ಪರಿಷ್ಕರಣೆಗಳು. ಶೋಧನೆಗಳು ವಿವಿಧ ಪ್ರಾಯೋಗಿಕ ಉಪಕರಣಗಳು ಸರ್ವವೂ ಇಂಗ್ಲಿಷಿನಲ್ಲಿಯೇ ಮಾತ್ರ ಅಲ್ಲ ಎಲ್ಲಾ ಭಾಷೆಗಳಲ್ಲಿಯೂ ಲಭ್ಯವಾಗುತ್ತವೆ. ಅಂತಾರಾಷ್ಟ್ರೀಕರಣದ ಪ್ರಮುಖ ಉದ್ದೇಶ ವಸ್ತುಗಳನ್ನು ಪ್ರಪಂಚ ವ್ಯಾಪ್ತಿಯಾಗಿ ಲಭಿಸುವಂತೆ ಮಾಡುವುದೇ ಆಗಿದೆ. ಇದೇ ರೀತಿ ಸ್ಥಳೀಕರಣ, ಇಲ್ಲವೆ ಪ್ರಾದೇಶಿಕರಣ ಸಹ ಇದೆ. ಅಂದರೆ ಅಂತಾರಾಷ್ಟ್ರೀಯವಾಗಿ ಲಭಿಸುವ ಪ್ರತಿಯೊಂದು ಸ್ಥಳೀಕರಣ ಹೊಂದಿದ ಸ್ಥಳೀಯ ಇಲ್ಲವೆ ಪ್ರಾದೇಶಿಕ ಭಾಷೆಗಳಲ್ಲಿ ಲಭಿಸುತ್ತವೆ. ಅಂತರ್ಜಾಲದಲ್ಲಿ ಲಭಿಸುವ ಪ್ರತಿಯೊಂದು ಸ್ಥಳೀಕರಣ ಹೊಂದಬಹುದು. ಮುಖ್ಯವಾಗಿ ಇಂದು ಭಾಷೆ ಅಡ್ಡಗೋಡೆಯಾಗುವ ಅಗತ್ಯವಿಲ್ಲ. ಅವರವರ ಭಾಷೆಯನ್ನು ಅವರವರು ಬಳಸಲು ಅಂತರ್ಜಾಲ ಅವಕಾಶ ಮಾಡಿಕೊಡುತ್ತದೆ. ಇತ್ತೀಚೆಗೆ ಲಭ್ಯವಾಗುತ್ತಿರುವ ಭಾಷಾತಂತ್ರಜ್ಞಾನವು (ಲಾಂಗ್ವಿಜ್ ಟಿಕ್ಯೂಲಜಿ) ಭಾಷೆಗಳ ಮಧ್ಯ ಯಂತಾನುವಾದಕ್ಕೆ ಅವಕಾಶ ಕಲ್ಪಿಸುತ್ತದೆ. ಇದರಿಂದ ಪ್ರಪಂಚದಲ್ಲಿಯ ಒಂದು ಭಾಷೆಯಲ್ಲಿಯ ವಿಷಯಗಳನ್ನು ಮತ್ತೊಂದು ಭಾಷೆಯೊಳಕ್ಕೆ ಅತಿ ಕಡಿಮೆ ಅವಧಿಯಲ್ಲಿ ಅನುವಾದಿಸಿಕೊಳ್ಳಬಹುದು. ಭಾಷೆಗಳು ಇನ್ನು ಯಾವುದೇ ರೀತಿಯಲ್ಲಿ ಅಡ್ಡಗೋಡೆಗಳಾಗಲಾರವು. ಅವರವರ ಭಾಷೆಯಲ್ಲಿ ಅವರು ಅವರವರ ಕಾರ್ಯಕಲಾಪಗಳನ್ನು ನೇರವೇರಿಸಿಕೊಳ್ಳಬಹುದು. ಅವರವರ ಉಪಭಾಷೆಯಲ್ಲಿ

ಅವರವರು ಬರೆದುಕೊಳ್ಳಬಹುದು ಬೇರೊಂದು ಉಪಭಾಷೆಗೆ ಬದಲಾಯಿಸಿಕೊಳ್ಳಬಹುದು. ಇಂದು ತನಗೆ ಗೊತ್ತಿರುವ ಉಪಭಾಷೆಯಲ್ಲಿ ಬರೆಯುವುದು ಇಷ್ಟವಾದ ಉಪಭಾಷೆಯಲ್ಲಿ ಓದಿ ಕೊಳ್ಳಬಹುದು ಸಾಧ್ಯ. ಒಬ್ಬರ ಉಪಭಾಷೆ ಮತ್ತೊಬ್ಬರ ಮೇಲೆ, ಒಬ್ಬರ ಭಾಷೆ ಮತ್ತೊಬ್ಬರ ಮೇಲೆ, ಒತ್ತಾಯದಿಂದ ಪ್ರಭಾವಬೀರುವ ಅಗತ್ಯವಿಲ್ಲ. ತಮಗೆ ಇಷ್ಟವಾದ ಭಾಷೆಯಲ್ಲಿ ಅವರು ಬರೆದುಕೊಳ್ಳಬಹುದು. ಬರೆದುದನ್ನು ಮತ್ತೊಂದು ಭಾಷೆಯೊಳಗೆ ಬದಲಾಯಿಸಿಕೊಳ್ಳುವ ಪ್ರಕ್ರಿಯೆಗಳು ನೇರವಿಗೆ ಬರುತ್ತವೆ. ಇಂದು ಅವು ಗುಣಾತ್ಮಕವಾಗಿ ಇಲ್ಲಿದ್ದರೂ ಆದಷ್ಟು ಬೇಗೆ ಗುಣಾತ್ಮಕವಾದ ಭಾಷಾತಂತ್ರಜ್ಞಾನ ಲಭ್ಯವಾಗುತ್ತದೆ.

ಜಾಗತಿಕರಣದಿಂದ ಭಾಷಾಸಂಪರ್ಕ ಅನಿವಾರ್ಯ ಪರಫಾಷಾ ಸಂಪರ್ಕದಿಂದ ಭಾಷೆಗಳ ಅಸ್ತಿತ್ವಕ್ಕೆ ಮುಪ್ಪು ಬರುವ ಸಂದರ್ಭವಿಲ್ಲ. ಆದರೆ ಭಾಷಾ ಸಂಪರ್ಕದಲ್ಲಿ ಹಿಡಿತ ಬದಲಾದಾಗ ಆಯಾ ಭಾಷೆಗಳ ಅಸ್ತಿತ್ವ ಬದಲಾವಣೆ, ಸ್ವೀಕಾರಗಳು ನಡೆಯುತ್ತವೆ. ಈ ಬದಲಾವಣೆ ಮುಖ್ಯವಾದ ಸಂದರ್ಭಗಳಲ್ಲಿ ಭಾಷಾಸಂಪರ್ಕದೊಳಗೆ ಹಿಡಿತ ಕುಂಟುತ್ತದೆ. ಇದು ಎರಡು ರೀತಿ ನಡೆಯಬಹುದು. ಮೊದಲನೆಯದು ಭಾಷೆಯಲ್ಲಿ ಬದಲಾವಣೆ, ಎರಡನೆಯದು ಬಳಕೆಯಲ್ಲಿ ಬದಲಾವಣೆ. ಭಾಷೆಯಲ್ಲಿಯ ಬದಲಾವಣೆ ಪದಕೋಶದಲ್ಲಿ, ಭಾಷಾರಚನೆಯಲ್ಲಿ ನಡೆಯಬಹುದು. ಅನ್ಯಭಾಷಾ ಪದಕೋಶ ಎಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇರಿದರೆ ಭಾಷೆಗೆ ಅಷ್ಟೋಂದು ಶಬ್ದ ಸಂಪತ್ತು ಬೆಳೆಯುತ್ತದೆ. ಇದರಿಂದ ಭಾಷೆಗಳಲ್ಲಿ ಸಂದರ್ಭನುಸಾರವಾಗಿ ಸಾಗುವ ಗುಣವನ್ನು ಹೊಂದಿಕೊಂಡು ಹೋಗುವ ತಕ್ಷ ಬೆಳೆಯುತ್ತದೆ. ಆದರೆ ಇಂದು ಅಂಗ್ಲಭಾಷೆಯಿಂದ ತೆಲುಗಿನಲ್ಲಿ ಕ್ರಿಯಾ ಪ್ರಯೋಗಗಳು, ವಾಕ್ಯ ಪ್ರಯೋಗಗಳು ಪೆಟ್ಟಿನ್ನುತ್ತಿವೆ. ಅಷ್ಟೇ ಅಲ್ಲದೆ ತೆಲುಗಿನಲ್ಲಿ ನಿತ್ಯ ವ್ಯವಹಾರದಲ್ಲಿಯ ಪ್ರಾಥಮಿಕ ಪದಕೋಶ ಕಡಿಮೆಯಾಗುತ್ತದೆ. ಪ್ರಾಥಮಿಕ ಪದಕೋಶದಲ್ಲಿಯ ಬದಲಾವಣೆಯು ದೂರದಲ್ಲಿ ಹೊಂಚುಹಾಕಿಕೊಂಡಿರುವ ಮುಷಿನ ಪ್ರತೀಕ. ಪ್ರಾಥಮಿಕ ಪದಕೋಶದಲ್ಲಿ ಬದಲಾವಣೆ ಏರ್ಪಟಿದೆ ಎಂದರೆ ಭಾಷೆಯಲ್ಲಿಯ ಉಳಿದ ಪದಕೋಶವನ್ನು ಅನ್ಯಭಾಷಾ ಪದಕೋಶವು ಆಕ್ರಮಿಸುತ್ತಿದೆಯಂದೇ ಹೇಳಬೇಕು. ಇನ್ನು ಎರಡನೆಯ ವಿಧಕ್ಕೆ ಸಂಬಂಧಿಸಿದ ಸಮಶೋಕವಿಲ್ಲದ ಭಾಷಾಸಂಪರ್ಕದಿಂದ ಬಳಕೆಯಲ್ಲಿ ಬರುವ ಬದಲಾವಣೆಗಳು ಭಾಷಾ ವಿಧ್ಯಂಸಕಗಳು. ಈ ಬದಲಾವಣೆ ಸಾಧಾರಣವಾಗಿ ಸಂಪರ್ಕ ಭಾಷೆಗಳಲ್ಲಿ ಒಂದು ಭಾಷೆ ಮತ್ತೊಂದು ಭಾಷೆ ಬಳಸುವ ರಂಗಗಳಲ್ಲಿ ಆಕ್ರಮಿಸುವುದರಿಂದ ಬರುತ್ತದೆ. ಅಂದರೆ ಭಾಷೆಯನ್ನು ಬಳಸುತ್ತಿರುವ ರಂಗಗಳು ಕುಗ್ನತ್ತಿರುವುದು

ಆರಂಭವಾಗಿದೆ ಎಂದಧ್ರ್ಯ. ಇನ್ನು ಹೇಳಬೇಕೆಂದರೆ ಬಳಕೆ ಕುಗ್ಗತ್ತಿರುವುದು ಕಂಡುಬರುವ ಭಾಷೆಗಳು ಅವನತಿಯ ಭಾಷಾ ಪಟ್ಟಿಗೆ ಸೇರಿದಂತೆ. ಇಂಥ ಭಾಷಾ ಬಳಕೆಯ ರಂಗಗಳು ಕಡಿಮೆಯಾಗುವುದು ದೂರದಲ್ಲಿ ಹೊಂಚಿರುವ ಮೂಲ್ಯಿನ ಪ್ರತಿಕ. ಈ ರೀತಿಯ ನಷ್ಟ ಅದಕ್ಕೂ ವೇದಲು ಸಂಸ್ಕೃತ ಪ್ರಾಕ್ಯತಗಳಿಂದಾಗಲಿ, ಪರ್ವಿಯನ್ ಅರೇಬಿಕಗಳಿಂತಹ ಪರಭಾಷೆಗಳಿಂದಾಗಲಿ ತೆಲುಗು ಭಾಷೆಗೆ ಎದುರಾಗಲಿಲ್ಲ. ಪ್ರಾಚೀನ ಕಾಲದಲ್ಲಿ ಮತ ಧಾರ್ಮಿಕ ರಂಗಗಳಲ್ಲಿ ಸಂಸ್ಕೃತ ಪ್ರಾಕ್ಯತ ಭಾಷೆಗಳದು ಮೇಲುಗ್ಗೆ ಆದರೂ ಆ ರಂಗಗಳು ಅಷ್ಟೂಂದು ಮುಖ್ಯವಾದವು ಆಗಿರಲಿಲ್ಲ.

ಸಂಸ್ಕೃತಿ ಸಂಪ್ರದಾಯಗಳು ಉಡುಗೆ ತೋಡಿಗೆ, ಆಹಾರ ಪದ್ಧತಿ, ಶಿಕ್ಷಣ, ವ್ಯಾಪಾರ ರಂಗಗಳು ಮೊದಲಾದವುಗಳಲ್ಲಿ ಬಂದ ಪರಿಣಾಮಗಳಿಂದ ತೆಲುಗು ಪದಕೋಶ ಸಹ ನಿತ್ಯವ್ಯವಹಾರದಿಂದ ಸರಿದು ಹೋಗುತ್ತದೆ. ಸಾಮಾನ್ಯ ಜನರ ವ್ಯವಹಾರ ಸಹ ಇದಕ್ಕೆ ಅಪವಾದವಲ್ಲ. ವಿಜಾಪುನ ತಂತ್ರಜ್ಞಾನ ರಂಗಗಳಿಗೆ ಸಂಬಂಧಿಸಿದ ಪದಗಳ ವಿಷಯದಲ್ಲಿ ಮೂಲ ಭಾಷಾ ಪದಗಳನ್ನು ಬಳಸುವುದು ಸಹಜವಾಗಿಯೇ ನಡೆಯುತ್ತದೆ. ಇವುಗಳಿಗೂ ಸಹ ತೆಲುಗು ಪದಗಳನ್ನು ಸಿದ್ಧಪಡಿಸಿಕೊಳ್ಳಬಹುದು. ಸಾಮಾನ್ಯ ವ್ಯವಹಾರದಲ್ಲಿ ಅನ್ಯಭಾಷಾಪದಗಳನ್ನು ಬಳಸಬೇಕಾಗಿ ಬಂದಾಗ ತೆಲುಗು ಭಾಷೆಯಲ್ಲಿ ಇದ್ದ ಪದಗಳನ್ನೇ ಆಯಾ ಅಧ್ಯಾತ್ಮಗಳಿಗೆ ಸಂಬಂಧಿಸಿದವುಗಳ ವ್ಯಾಪ್ತಿಯನ್ನು ವಿಸ್ತರಿಸಬಹುದು. ಇಲ್ಲವಾದರೆ ಹೊಸ ಪದಗಳನ್ನು ಸೃಷ್ಟಿಸಬಹುದು. ಆದರೆ ತೆಲುಗಿನಲ್ಲಿ ಈ ಎರಡು ಅಂಶಗಳಿಗೆ ವಿರುದ್ಧವಾಗಿ ನಡೆದಿದೆ. ಹೊಸದಾಗಿ ಪರಿಚಯವಾದವುಗಳಿಗೆ ಹೊಸ ಪದಗಳನ್ನು ಸೃಷ್ಟಿಸುವುದು, ತೆಲುಗಿನಲ್ಲಿ ಇದ್ದ ಪದಗಳಿಗೆ ಬದಲಾಗಿಯೂ ಸಹ ಅಂಗ್ನೆ ಪದಗಳನ್ನು ಬಳಸುತ್ತಿದ್ದಾರೆ. ತೆಲುಗಿನಲ್ಲಿ ಮಾತನಾಡುವುದನ್ನು ಕೀಳಿಂದು ಭಾವಿಸುವುದು, ಸಂದರ್ಭನುಸಾರವಾಗಿ ಅಗತ್ಯ ಪರಿಭಾಷೆಯನ್ನು ತಯಾರು ಮಾಡಿಕೊಳ್ಳಬಿರುವುದು ಇದಕ್ಕೆ ಕಾರಣಗಳು.

ಸಂಬಂಧವಾಚಕಗಳು ತಿಳಿಯಲು ಇಂದು ಇಂಗ್ಲೀಷ್ ಪದಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಅಂಟಿ, ಎಂಬ ಪದ ಹಿನ್ನ(ಚಿಕ್ಕಮು), ಚಿನ್ನಮೃ(ಚಿಕ್ಕಮು), ಅತ್ತ(ಅತ್ತಿ), ಪೆದ್ದಮೃ(ದೊಡ್ಡಮು) ಇನ್ನು ತನಗಿಂತ ವಯಸ್ಸಿನಲ್ಲಿ ಹಿರಿಯರಾದವರನ್ನು ತನ್ನ ತಾಯಿ ವಯಸ್ಸಿಗೆ ಹತ್ತಿರವಿರುವ ಸೀಯನ್ನು; ಅಂಕಲ್ ಎಂಬ ಪದವು ಬಾಬಾಯಿ(ಚಿಕ್ಕಪ್ಪ) ಚಿನ್ನಾನ(ಚಿಕ್ಕಪ್ಪ) ಮಾಮ ಪೆದ್ದನಾನ್(ದೊಡ್ಡಪ್ಪ) ತನಗಿಂತ ವಯಸ್ಸಿನಲ್ಲಿ ದೊಡ್ಡವರಾದ ತನ್ನ ತಂದೆ ವಯಸ್ಸಿಗೆ ಹತ್ತಿರವಿರುವ ಗಂಡಸನ್ನು;

ಬ್ರಿಡರ್ ಸಿಸ್ಟರ್ ಎಂಬ ಪದಗಳು ಅಣ್ಣಿ ತಮ್ಮಂದಿರು ಅಕ್ಕೆ ತಂಗಿಯರು ಎಂಬ ರೂಪಗಳಿಗೆ ವಿದಾಯ ಹೇಳುತ್ತಿವೆ. ಇನ್ನು ಮಿಮ್ಮೆ, ಡಾಡಿ, ಗ್ರಾಂಡ್ ಮದರ್, ಗ್ರಾಂಡ್ ಫಾದರ್ ಪದಗಳಂತೂ ಸರಿಯೇ ಸರಿ.

ಇಂದಿನ ತಲೆಮಾರಿಗೆ ಶರೀರ ಭಾಗಗಳ ಹೆಸರು ಸಹ ಸಂಪೂರ್ಣವಾಗಿ ತೆಲುಗಿನಲ್ಲಿ ಗೊತ್ತಿಲ್ಲ. ಅಂಗಿಲೀ (ಅಂಗಳು), ಕೀಲು(ಕೀಲು), ನರಂ(ನರ), ಮಣಿಕಟ್ಟಿ(ಮಣಿಕಟ್ಟಿ), ಮೀಗಾಲು (ಪಾದದ ಮೇಲಾಗು), ಮುಂಜೆಯೀ (ಮುಂಗೈ), ಮುನಿವೇಜ್ಜು (ತುದಿಬೆರಳು), ಮೂಲಗ(ಮೂಳೆ) – ಮುಂತಾದ ಶರೀರ ಭಾಗಗಳ ಹೆಸರುಗಳೂ ಗೊತ್ತಿಲ್ಲ.

ಆಹಾರ ಸೂಚಿ ರೂಪಗಳು ಸಹ ಬದಲಾಗುವುದರಿಂದ – ಚಪಾತಿ, ರೋಟಿ, ಲಡ್ಡು ಜಿಲ್ಲೆಬಿ, ಜಾಂಗಿರ್, ಮೂರಿ, ಮಲ್ಲಾಗಳಂಥ ಹಿಂದುಶಾಫ್ಟೆ ಅಡುಗೆಗಳಿಗೆ ಸಂಬಂಧಿಸಿದ ಪದಗಳು; ಪಿಜಾ ಬರ್ಗರ್ ಸೂಪ್ ಬ್ರೈಡ್ ಬಿಸ್ಕೆತ್‌ಗಳಂತಹ ಆಂಗ್ಲ ಪದಗಳು ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ.

ನಿತ್ಯ ವ್ಯವಹಾರದಲ್ಲಿ ಉಪಯೋಗಿಸುವ ಪಲ್ಲೆಗಳ ಹೆಸರು, ದಿನಸುಗಳ ಹೆಸರು, ವಸ್ತು, ಪ್ರಾಣಿ, ಕಟ್ಟಡಗಳು, ಆಟಗಳು, ಸಮಯ ಮೊದಲಾದವುಗಳನ್ನು ಸೂಚಿಸುವ ಪದಗಳು, ಸಂಖ್ಯಾವಾಚಕಗಳು ವಸ್ತುವೀಕರಣಗಳು... ಹೀಗೆ ಹೇಳುತ್ತಾ ಹೋದರೆ ಮಾನವ ಜೀವನದೊಂದಿಗೆ ಸಂಬಂಧವಿರುವ ಪ್ರತಿ ಅಂಶಗಳಲ್ಲಿ ತೆಲುಗು ಪದಗಳನ್ನು ಗುಂಪು ಗುಂಪಾಗಿ ಆಂಗ್ಲ ಪದಗಳು ಆಕ್ರಮಿಸಿವೆ.

ತೆಲುಗು ಭಾಷೆಯಲ್ಲಿಯ ಪದಗಳ ಸಾಫ್ಟನ್‌ದಲ್ಲಿ ಆಂಗ್ಲ ಪದಗಳು ವ್ಯವಹಾರಕ್ಕೆ ಬರಲು ಇತರ ಕಾರಣಗಳು ಸಹ ಇವೆ. ಸಮಾಜದಲ್ಲಿ ಅತಿ ವೇಗವಾಗಿ ಬರುತ್ತಿರುವ ಹೊಸ ಹೊಸ ವಿಚಾರಗಳು ಅದಕ್ಕೆ ಅನುಗುಣವಾದ ಬದಲಾವಣೆಗಳು, ಅತ್ಯಂತ ಪ್ರಭಾವಶಾಲಿ ಕ್ಯಾರೀಕರಣ, ಅಂತರ್ಜಾಲದ ಮೂಲಕ ಬಳಕೆಯಲ್ಲಿ ಬರುತ್ತಿರುವ ವಾಣಿಜ್ಯ ಮೊದಲಾದವು. ಉದಾ: ಗ್ರಾಸ್ ಸ್ಪ್ರೋ, ಈ ಪದ ಇದುವರೆಗೆ ಇಲ್ಲ. ಮೊಯ್ಯಿ(ಒಲೆ) ಕುಂಪಟಿ(ಕುಳೆಣ್ಣಲೆ/ಅಗ್ಗಿಷ್ಟಿಕೆ)ಗಳಂಥವು ಬಳಕೆಯಲ್ಲಿ ಇದ್ದವು.

ಗ್ರಾಸ್ ಸ್ಪ್ರೋ ಬಳಕೆ ಅಧಿಕವಾಗುವುದರಿಂದ ಮೊಯ್ಯಿ, ಕುಂಪಟಗಳೊಂದಿಗೆ ಮೊಂತ(ಹೊತ್ತಿನರವಿ) ಗೊಟ್ಟಂ(ಉದು ಕೊಳಪೆ) ಸುಸಿ(ನುಸಿ) ಹಿಡಕ(ಕುಳ್ಳು) ಕಚ್ಚಕ(ಕಟ್ಟಿಗೆ)ಗಳಂತಹ ಅನೇಕ ಪದಗಳು ವ್ಯವಹಾರದಿಂದ ದೂರ ಸರಿದು ಹೋಗುತ್ತಿವೆ. ರೂಧಿಗಳು ಬದಲಾದರೂ ನಷ್ಟ ಭಾಷೆಗೆ. ಗ್ರಾಸ ಸ್ಪ್ರೋನ್ನು ‘ಗಾಲಿ ಕುಂಪಟಿ’(=ಗಾಳಿ ಒಲೆ) ಎಂದು ತೆಲುಗು ಭಾಷೆಯಲ್ಲಿ ಅದು ಪ್ರವೇಶಿದಾಗ ಬಳಸಿದ್ದರೆ ಕನಿಷ್ಠ ಕುಂಪಟಿ ಎಂಬ ಪದವಾದರೂ ಉಳಿಯುತ್ತಿತ್ತು.

ಪ್ರಾಚೀನ ಕಾಲದ ಉಪಕರಣಗಳ ಬಳಕೆಯು ಇಂದು ಮರೆಯಾಗುತ್ತಿದೆ. ಆದ್ದರಿಂದ ಆ ಪದಗಳು ಸಹ ಎಲ್ಲರಿಗೂ ಗೊತ್ತಿಲ್ಲ. ಇವೇ ಅಲ್ಲದೆ ಸಾಮಾನ್ಯ ಜನರ ವ್ಯವಹಾರದಲ್ಲಿ ಇದ್ದ ವಿವಿಧ ರಂಗಗಳಿಗೆ ಸಂಬಂಧಿಸಿದ ಪದಗಳ ಸಾಫನದಲ್ಲಿ ಆಂಗ್ನಪದಗಳ ವ್ಯಾಪ್ತಿವಿಸ್ತರಿಸಿಕೊಂಡಿದೆ. ವ್ಯಾದ್ಯ ಆರೋಗ್ಯ ಕಾನೂನು, ಆಡಲಿತ, ಆರ್ಥಿಕ, ಸಾಮಾಜಿಕ, ವ್ಯವಸಾಯ ಕಸಬುಗಳು, ವ್ಯಾಪಾರಗಳು ಶಿಕ್ಷಣಗಳಂತಹ ರಂಗಗಳಲ್ಲಿ ಅಧಿಕವಾಗಿ ಆಂಗ್ನ ಭಾಷಾ ಪದಗಳ ಬಳಕೆ ಕಂಡುಬರುತ್ತದೆ. ಪಾಶಾತ್ಯ ಸಂಸ್ಕೃತಿ ಪ್ರಭಾವದಿಂದ ಪಾಶಾತ್ಯರ ಆಚರಣೆಗಳು ಸಹ ಇಲ್ಲಿಗೆ ಆಮದು ಆಗುತ್ತಿರುತ್ತಿದೆ. ಇವೇ ಇದರಿಂದ ಸಹ ಆಂಗ್ನ ಪದಕೋಶವನ್ನು ತಪ್ಪದೇ ಆಶ್ರಯಿಸಬೇಕನಿಸುತ್ತದೆ.

ಉದಾಹರಣೆಗೆ ಶಾಹಿಂಗ್ ಮಾಲ್ ಸಂಸ್ಕೃತಿ ಅದರಲ್ಲಿ ಮಾರಾಟ ಮಾಡುವ ವಸ್ತುಗಳಿಗೆ ಬಹುತೇಕವಾಗಿ ತೆಲುಗಿನ ರೂಪಗಳು ಇದ್ದಾಗ್ಯೂ ಇಂಗ್ಲಿಷಿನಲ್ಲಿಯೇ ಬರೆಯಮ್ಮಿದ್ದಾರೆ. ವ್ಯವಹರಿಸುತ್ತಿದ್ದಾರೆ. ಇವೆಲ್ಲವುಗಳಿಗೆ ಜಾಗತೀಕರಣದ ಒಪ್ಪಂದವು ಸಹ ಸ್ವಲ್ಪ ಮಟ್ಟಿಗೆ ಕಾರಣಗಳಾಗುತ್ತವೆ. ಅವುಗಳಿಂದ ತೆಲುಗು ಪದಗಳು ಮರೆಯಾಗಿ ಹೋಗುತ್ತವೆ.

ಇನ್ನು ನುಡಿಗಳ್ಬ್ರಿ ವಿಷಯವಂತೂ ಸರಿಯೇ ಸರಿ. ಹೇರಳವಾಗಿ ವ್ಯಾಪಿಸಿಕೊಳ್ಳುತ್ತಿರುವ ಪದಗಳನ್ನು ತಡೆಯುವ ವಿಧಾನ ಸದಾ ಭಾಷಿಕರಲ್ಲಿ ಇರುತ್ತದೆ. ಅವರು ಆಯಾ ವಸ್ತುಗಳ ಸ್ವರೂಪವನ್ನು ಆಧರಿಸಿ ಸಹಜವಾಗಿ ಸುಲಭವಾಗಿ ಮೂಲಕ್ಕೆ ಹತ್ತಿರವಾಗಿರುವ ಪದಗಳು ತಯಾರಿಸುತ್ತಾರೆ. ಅವುಗಳನ್ನು ಗುರುತಿಸಿ ವ್ಯವಹಾರದೊಳಗೆ ತರುವ ಪ್ರಯತ್ನ ಮಾಡಬೇಕು. ಯಾವುದಾದರೂ ಒಂದು ಪದ ಸರಿಯಾಗಿ ತೆಲುಗಿಸಿದರೆ (ತೆಲುಗಿನಲ್ಲಿ ರಚಿಸಿದರೆ), ಅದು ತಪ್ಪದೇ ಸರ್ವಜನಾಮೋದನೆಯನ್ನು ಹೊಂದುತ್ತದೆ. ಭಾಷೆಯನ್ನು ನಷ್ಟವಾಗಲು ನಮ್ಮಲ್ಲಿಯ ಪರಭಾಷಾ ವ್ಯಾಮೋಹ ಮಾತ್ರ ಕಾರಣವಾಗಬಾರದು.

ಜನವ್ಯವಹಾರ ಬಹಳ ತೀಕ್ಷ್ಣವಾದದ್ದು. ಹೊಸ ಭಾವನೆಗಳಿಗೆ ಹೊಸ ಪದಗಳು ಅಗತ್ಯವಾದಾಗ ಅವುಗಳನ್ನು ಮುಖ್ಯವಾಗಿ ತೆಲುಗು ಭಾಷೆಯಲ್ಲಿ ಬಳಸಲು ಅವಕಾಶವಿರುವ ಸಂದರ್ಭಗಳಲ್ಲಿ ಸಹ ನಮ್ಮ ಪತ್ರಿಕೆಗಳು ಆಂಗ್ನ ಪದಗಳನ್ನು ಬಳಸುತ್ತವೆ. ಉದಾ: ಸ್ಪ್ಯಾನ್ ಫೀರ್ವ್ರ್ ಸಾಮಾನ್ಯ ಜನರನ್ನು ನಡುಗಿಸುವ ಕಾರಣಿಲ್ಲ. ಅದನ್ನು ಪಂದಿಜ್ಞರಂ ಎಂದು ಒಂದು ಪತ್ರಿಕೆ ಸಹ ಬರೆಯಲಿಲ್ಲವೆಂದರೆ, ತೆಲುಗು ಭಾಷೆಯನ್ನು ಬಳಸಬೇಕೆಂಬ ಆಸಕ್ತಿ ಪತ್ರಿಕೆಗಳಿಗೆ ಎಷ್ಟು ಇದೆಂಬುದು ಗೊತ್ತಾಗುತ್ತದೆ. ಇದಕ್ಕೆ ಕನ್ನಡದಲ್ಲಿ ‘ಹಂದಿಜ್ಞರ್’ ಎಂದು ಬಳಸಲಾಗಿದೆ. ಪಕ್ಷದವರನ್ನು ನೋಡಿ ಬದಲಾಯಿಸಿಕೊಳ್ಳುತ್ತಾರೆ ಎಂದು ಪತ್ರಿಕೆಯನ್ನು ಆಸಕ್ತಿ ಉಂಟಾಗಲಿಲ್ಲವೆಂದರೆ, ಹೊಸದಕ್ಕೆ ನಮ್ಮವರು ಆಹ್ವಾನಿಸಲಿಲ್ಲವೆಂದೇ ಹೇಳಬೇಕು.

ಆಧುನಿಕ ವಿಜ್ಞಾನ-ತಂತ್ರಜ್ಞಾನ ರಂಗಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ತೆಲುಗಿನಲ್ಲಿ ಸಹ ಅಂಗ್ಲಪದಗಳನ್ನೇ ಉಪಯೋಗಿಸುತ್ತಿದ್ದೇವೆ. ಇವು ಈಗಾಗಲೇ ಅಧಿಕ ಪ್ರಚಾರವನ್ನು ಹೊಂದಿವೆ. ನಾಮ ರೂಪಗಳ ಸಂಗತಿ ಪಕ್ಷಕ್ಕೆಯೇ ಕ್ರಿಯೆಗಳನ್ನು ಸಹ ಹೇರಳವಾಗಿ ಆಂಗ್ಲ ಕ್ರಿಯಾ ರೂಪಗಳನ್ನು ಬಳಸುತ್ತಿದ್ದೇವೆ. ಇವುಗಳ ಅಧಿಕ ಪ್ರಮಾಣವನ್ನು ತಗ್ಗಿಸಿ, ತೆಲುಗು ಕ್ರಿಯಾ ರೂಪಗಳ ಬಳಕೆಯನ್ನು ಬೆಳಸಬೇಕು. ಈ ಪ್ರಯತ್ನವನ್ನು ನಿರಂತರ ಮಾಡಬೇಕು.

ಹಾಗೇ ಭಾಷಾಶಾಸ್ತ್ರ ಪರಿಭಾಷೆಯಲ್ಲಿ ಯಂತಾನುವಾದ ಪರಿಭಾಷೆಯಲ್ಲಿ ಆಂಗ್ಲ ಪದಗಳಿಗೆ ಸಮಾರ್ಥಗಳನ್ನು ಕಲ್ಪಿಸಬಹುದು. ಉದಾ; Spell-checker ದಿದ್ದಿರಿ(ಕಾಗಾಣತೆ ಪರೀಕ್ಷೆಕ) Icon ರೂಪ(ರೂಪ) Internet ಅಂತರ್ರಾಲಂ(ಅಂತರ್ರಾಲ) (word) generator (ಪದ)ಜನಕಂ(ಉತ್ಪಾದಕ) ಮೊದಲಾದವು.

ಹಾಗೆ ಸರಳೀಕರಣ ಜಾಗತಿಕರಣಗಳಂತಹ ಪದಗಳ ಪ್ರಭಾವದಿಂದ ಗ್ಲೋಬಲೀಕರಣ, ಪ್ರೈವೇಟೇಕರಣ ಮೊದಲಾದ ಪದಗಳು ಅರ್ಥಬೋಧಕ ಶಕ್ತಿ ಇರುವುದರಿಂದ ವ್ಯಾಪ್ತಿ ವಿಸ್ತೃತಿಸಿಕೊಂಡಿವೆ. ಇವುಗಳನ್ನು ಸ್ವೀಕರಿಸಬೇಕು.

## 7.0 ಮಾತೃಭಾಷಾ ಮಾಧ್ಯಮ-ಅಂಗ್ಲಭಾಷಾ ಪ್ರಭಾವ

ತ್ರೈಷಿಯನ್ನು ಮಿಷನರಿಗಳು ಈಸ್ಟ್ ಇಂಡಿಯಾ ಕಂಪನಿ ಆಳ್ಜಿಕೆಯು ಆರಂಭಾಗುವ ಮೂವರದಲ್ಲಿಯೇ ಶಿಕ್ಷಣರಂಗದಲ್ಲಿ ಪ್ರಮೇಶಿಸಿದರು. ಈ ಮಿಷನರಿಗಳು 1717ರಿಂದ ಕೆಲವು ಶಾಲೆಗಳನ್ನು ಏರ್ಪಾಟು ಮಾಡಿ, ತೆಲುಗು ಇತರ ಭಾರತೀಯ ಭಾಷೆಗಳಲ್ಲಿ ಲೋಕಿಕ ಶಿಕ್ಷಣ ವಿಷಯಗಳನ್ನು ಅವುಗಳೆಂದಿಗೆ ಕೈಸ್ತು ತತ್ತ್ವಜ್ಞಾನವನ್ನು ಬೋಧಿಸಲು ಆರಂಭಿಸಿದರು. 1813ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸರಕಾರವು ಮೊದಲ ಸಾರಿ ತಮ್ಮ ಆಧಿನೆದಲ್ಲಿ ಇರುವ ಪ್ರಜೆಗಳಿಗೆ ವಿದ್ಯೆಯನ್ನು ನೀಡುವ ತನ್ನ ಜವಾಬ್ದಾರಿ ಸ್ವೀಕರಿಸಿತು. ಆಗಲೇ ಶ್ರೀಮಂತರು ತಮ್ಮ ಮಕ್ಕಳಿಗೆ ಸುದಿಗಳಲ್ಲಿ, ಗ್ರಾಮಗಳ ಅಗಸೆಗಳಲ್ಲಿ, ಇಲ್ಲವೆ ಮನೆಗಳಲ್ಲಿ ಓದು ಬರಹ ಕಲಿಸುತ್ತಿದ್ದರು. ಇವುಗಳಲ್ಲಿ ಸಾಹಿತ್ಯ, ಧಾರ್ಮಿಕ, ತತ್ತ್ವಜ್ಞಾನಿತಾದಿ ವಿಷಯಗಳಿಗೆ ಅಧಿಕ ಪ್ರಾಧಾನ್ಯಕ್ಕಾಡುತ್ತಿದ್ದರು. ಅವು ಸಂಪೂರ್ಣವಾಗಿ ಸಂಸ್ಕೃತದೊಂದಿಗೆ ತೆಲುಗು ಭಾಷೆಯಲ್ಲಿಯೂ ಸಾಗುತ್ತಿದ್ದವು. ಆದರೆ 1813ರಲ್ಲಿ ಕಂಪನಿ ಆಡಳಿತವು ಭಾರತೀಯರಿಗೆ ಶಿಕ್ಷಣ ನೀಡುವ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. ಈ ಬದಲಾವಣೆಗಳು ಧಾರ್ಮಿಕ ಮನೆಗಳನ್ನಿಂದ ಆರಂಭವಾಯಿತು. ಮನೆಗೂ 1826ರಲ್ಲಿ ಸಾರ್ವಜನಿಕ ಶಿಕ್ಷಣ ಹೆಸರಿನಿಂದ ಮೌಲಿಕವಾದ ಬದಲಾವಣೆ ತಂದರು. ಅವುಗಳಲ್ಲಿ

ಮುಖ್ಯವಾಗಿ ಪ್ರತಿ ತಾಲೂಕುಗಳಲ್ಲಿ ಒಂದು ತಹಸಿಲ್‌ಎಲ್ಲಾರಿ ಪಾರಶಾಲೆ, ಪ್ರತಿ ಜಿಲ್ಲೆಗೆ ಒಂದು ಕಲೆಕ್ಟರೇಟು ಪಾರಶಾಲೆಗಳನ್ನು ಸ್ಥಾಪಿಸಿ ನಡೆಸಿದರು. ತಹಸಿಲ್‌ಎಲ್ಲಾರ ಪಾರಶಾಲೆಗಳಲ್ಲಿ ಸಂಪೂರ್ಣವಾಗಿ ತೆಲುಗು ಮಾಧ್ಯಮದಲ್ಲಿ ಚರಿತ್ರೆ, ರಾಜನೀತಿ, ಭೂಗೋಳ, ಸಾಹಿತ್ಯ, ಗಣಿತ ಕಲೆಸುತ್ತಿದ್ದರು. ಆದರೆ ಜಿಲ್ಲೆ ಸ್ಥಾಪಿಸಿ ಕಲೆಕ್ಟರೇಟು ಪಾರಶಾಲೆಗಳಲ್ಲಿ ತೆಲುಗು ಇತ್ತಾದಿ ಭಾರತೀಯ ಭಾಷೆಗಳ ಹೊರತು, ಇಂಗ್ಲಿಷು ಭಾಷೆಯೊಂದಿಗೆ ಯುರೋಪಿನ ಸಾಹಿತ್ಯ ಚರಿತ್ರೆ, ರಾಜನೀತಿ, ಭೂಗೋಳ, ವಿಜ್ಞಾನ, ಗಣಿತ ಮುಂತಾದ ಎಲ್ಲಾ ವಿಷಯಗಳನ್ನು ಅಂಗ್ಲಮಾಧ್ಯಮದಲ್ಲಿ ಸಾಗುತ್ತಿದ್ದವು. ಬ್ರಿಟಿಷರು ಹೊಸದಾಗಿ ಸ್ಥಾಪಿಸಿದ ಅಂಗ್ಲ ಮಾಧ್ಯಮ ಶಾಲೆ ವ್ಯವಸ್ಥೆ ಭಾರತೀಯ ಸಾರಸಭ್ರದಿಂದ ಭಾರತೀಯ ಯುವಕರನ್ನು ವಿಮುಖಮಾಡುವುದು ಮಾತ್ರವೇ ಅಲ್ಲ, ಚುರುಕುತನದೊಂದಿಗೆ ಅವರಲ್ಲಿ ವಿಜಾತೀಯತೆಯನ್ನು ಮೈತ್ರೇತ್ಯಾಹಿಸುತ್ತದೆ ಎಂದು ಅನೀಬಿಸೆಂಟ್ (1897) ಭಾವಿಸಿದ್ದರು.

ಆದರೆ, ಸರ್ ಜಾರ್ಜ್ ಕೆಂಬೆಲ್ ಅಂದಿನ ಗ್ರಾಮೀಣ ಶಾಲೆಗಳಲ್ಲಿ ಭಾರತೀಯ ಭಾಷೆಗಳು ಭಾರತೀಯ ಸಾಂಪ್ರದಾಯಿಕ ವಿಷಯಗಳನ್ನು ಕಲೆಸುತ್ತಿದ್ದರೆಂದು 1872ರಲ್ಲಿ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಂದರೆ ಅಂದು ಭಾರತೀಯ ಭಾಷೆಗಳಿಗೆ ತಕ್ಷಣ ಯಾವುದೇ ರೀತಿಯ ಪ್ರಮಾದವಿಲ್ಲವೆಂದು ತಿಳಿಯತ್ತದೆ.

ಅಧಿಕಾರದೊಂದಿಗೆ, ಅಹಂಭಾವಪೂರ್ವವಾದ ಬ್ರಿಟಿಷ್ ಚರಿತ್ರೆಕಾರರು ಭಾರತದೇಶವು ಬ್ರಿಟಿಷ್ ಸೃಷ್ಟಿ ಎಂದು ವಾದಿಸುತ್ತಿದ್ದರು- ಒಂದು ‘ಸಂಪರ್ಕ’ ಭಾಷೆ, ಮತವಿಲ್ಲದೆ, ಭಾರತದೇಶ ಎಂಬ ಭಾವನೆಯಿಲ್ಲವೆಂದು, ಒಂದು ದೇಶ ಅಲ್ಲ ಎಂದು ವಾದಿಸಿದರು. ಜಾನ್ ಸ್ಟ್ರೋಂಗ್ ಮಿಲ್ ಪ್ರಕಾರ, ರಾಷ್ಟ್ರೀಯವಾದಕ್ಕೆ ಗತಕಾಲದ ‘ಸಂಪರ್ಕ’ ಸಂಘಟನೆಗಳು ‘ಸಂಪರ್ಕ’ ಚಾರಿತ್ರಿಕ ನೆನಪುಗಳೇ ಮೂಲಗಳು. ಭಾರತದೇಶದ ಚರಿತ್ರೆಯಲ್ಲಿ, ಆತನು ಸೂಚಿಸಿದಂತೆ, ಭಾರತದೇಶದ ಮೇಲೆ ಭಾರತದೇಶದಲ್ಲಿಯ ಎಲ್ಲಾ ಪ್ರಜೆಗಳಿಗೂ ವಿಧೇಯತೆಯಾಗಲಿ ನವ್ಯತೆಯಾಗಲಿ ಇರಲಿಲ್ಲ. ಆದರೆ ಭಾರತೀಯರ ಮೇಲೆ ಭಾರತದೇಶದ ಮೇಲೆ ಗೌರವ, ಆದರಣೆ ಇದ್ದ ಬಹಳವುಂಟು ಜನ ಪಾಶ್ಚಯರು, ಭಾರತೀಯರು ಇಂತಹ ಸಂಕುಚಿತ ರಾಷ್ಟ್ರೀಯವಾದವನ್ನು ಹೊಂದಿರಲ್ಲಿ ಎಂದು ಅಂತಹ ವಾದಗಳಿಗೆ ಸೂಕ್ತವಾಗಿ ಉತ್ತರಿಸಿದ್ದಾರೆ. ಒಂದೇ ಭಾಷೆ, ಒಂದೇ ಮತ ರಾಷ್ಟ್ರೀಯತೆಗೆ ಸಂಕೇತವೆಂದು ನಂಬುವುದು ಸಂಕುಚಿತ ಅಭಿಪ್ರಾಯವೆಂದು, ವಿವಿಧ ಮತಗಳು, ಹಲವು ಸಂಸ್ಕೃತಿಗಳ ಸಮೂಲನವಾಗಿ ಸಾವಿರಾರು ವರ್ಷಗಳ ಚರಿತ್ರೆ ಹೊಂದಿದ ಭಾರತ ದೇಶಕ್ಕೆ ಪಾಶ್ಚಯ ರಾಷ್ಟ್ರೀಯವಾದವು ಮೊಟ್ಟೆ ಮರಿಗಳನ್ನು ಹೀಯಾಳಿಸಿದಂತೆ ಇದೆಯೆಂದು ಬಹಳ ಜನ ರಾಜ್ಯಶಾಸ್ತ್ರಜ್ಞರು ಹೇಳಿದ್ದಾರೆ.

## ೮.೦ ಭಾರತೀಯ ಭಾಷೆಗಳಲ್ಲಿ ಮರೆಯಾಗುತ್ತಿರುವ ವ್ಯವಹಾರ ರಂಗಗಳು

ಭಾರತ ದೇಶದಲ್ಲಿ ಆರ್ಥಿಕ ಭಾಷೆಗಳ ಮೇಲೆ ದ್ವಾರಾವಿಡ ಭಾಷೆಗಳ (ತೆಲುಗು, ತಮಿಳು, ಮಲೆಯಾಳಂ, ಕನ್ನಡ) ಪ್ರಭಾವ, ಅದೇ ರೀತಿ ದ್ವಾರಾವಿಡ ಭಾಷೆಗಳ ಮೇಲೆ ಆರ್ಥಿಕ ಭಾಷೆಗಳ ಪ್ರಭಾವ ಪದಕೋಶಗಳಲ್ಲಿ ಅಧಿಕವಾಗಿ ಕಂಡುಬರುತ್ತದೆ. ಅನೇಕೊಂದು – ಎಷ್ಟಿಯಾಟಿಕ್, ಸೈನ್ಯೋ – ಟಿಚೇಟಿನ್ ಭಾಷೆಗಳ ಮೇಲೆ ಸ್ಪಳ್ಪ ಮಟ್ಟಿಗೆ ಆರ್ಥಿಕ ದ್ವಾರಾವಿಡ ಭಾಷೆಗಳ ಪ್ರಭಾವ ಕಂಡು ಬರುತ್ತದೆ. ವಿವಿಧ ಭಾರತೀಯ ಭಾಷೆಗಳು, ಪ್ರತ್ಯೇಕವಾಗಿ ತೆಲುಗು ಭಾಷೆಯ ಮೇಲೆ ಮೊದಲು ಸಾಂಸ್ಕೃತಿಕವಾಗಿ ಸಂಸ್ಕೃತ, ಆಡಳಿತಾತ್ಮಕವಾಗಿ ಪ್ರಾಕೃತ ಭಾಷೆಗಳು ತಮ್ಮ ಮುದ್ರೆ ಹಾಕಿವೆ. ಸಂಸ್ಕೃತ, ಪ್ರಾಕೃತಗಳ ಪ್ರಭಾವ ಇತಿಹಾಸಮೂಹ ಕಾಲದಿಂದ 10 ನೆಯ ಶತಮಾನದವರೆಗೂ ಸಾಗಿದೆ. ಸುಮಾರು ಮೂರು ಸಾವಿರ ವರ್ಷಗಳ ಆರ್ಥಿಕ ದ್ವಾರಾವಿಡ ಭಾಷೆಗಳ ಸಂಪರ್ಕ ಏರಿತ್ತಿದೆ. ಸಾವಿರಗಟ್ಟಲೇ ಪದಗಳು ಸಂಸ್ಕೃತ ಪ್ರಾಕೃತಗಳಿಂದ ತೆಲುಗು ಭಾಷೆಯಲ್ಲಿ ಪ್ರವೇಶಿಸಿವೆ. ಆದರೆ, ಸಂಸ್ಕೃತ ಪ್ರಾಕೃತಗಳ ಪ್ರಭಾವವು ಕೆಲವು ಉನ್ನತ ರಂಗಗಳಿಗೆ ಪರಿಮಿತ. ಈ ಸ್ಥಿತಿ ತೆಲುಗು ಭಾಷೆಗೆ ಬಲವನ್ನು ಒದಗಿಸುತ್ತಿತ್ತಾಗಲಿ, ನಷ್ಟವುಂಟುಮಾಡುತ್ತಿರಲಿಲ್ಲ. ಆದರೆ 6 ನೆಯ ಶತಮಾನದಿಂದ ತೆಲುಗು ತನ್ನದೇ ಆದ ಶೈಲಿಯಲ್ಲಿ ಸ್ವಂತ ಬಲವನ್ನು ಸಮೀಕರಿಸಿಕೊಳ್ಳುತ್ತಾ 11ನೆಯ ಶತಮಾನಕ್ಕೆ ಸ್ವಕ್ಷಿಂದವಾಗಿ ಸಾಹಿತ್ಯ, ಸಾಂಸ್ಕೃತಿಕ ಆಡಳಿತ ರಂಗಗಳಲ್ಲಿ ವೈವಿಧ್ಯ ಮೂರಣವಾದ ಆರೋಗ್ಯವಂತ ಪ್ರಭಾವಶಾಲಿಯಾದ ಭಾಷೆಯಾಗಿ ರೂಪಗೊಂಡಿದೆ. ತೆಲುಗುನಲ್ಲಿ ಕಾವ್ಯ ರಚನೆ ಮಾಡೆನ್ನುತ್ತಾ ‘ಅಂದ್ರಭಾಷ ಯಸಾಧ್ಯಂಬಿ ನಂದು ನೊಕ್ಕ ಕೃತಿನಿ ವಿನಿರ್ಮಿಂಪಮಮು’ (ಅಂದ್ರಭಾಷ ಅಸಾಧ್ಯವಾದುದು, ಆ ಭಾಷೆಯಲ್ಲಿ ಒಂದು ಕೃತಿ ರಚಿಸಿ) ಎಂದು ಆಂಧ್ರ ಭೋಜನಾದ ಕನಾಂಟಿಕ ರಾಯನಿಗೆ ಆಕಾಶದಿಂದ ಭುವಿಗೆ ಅವಶರಿಸಿದ ಸಾಕ್ಷತ್ ಆಂಧ್ರ ಮಹಾವಿಷ್ಣುವೇ ಅಜಾಪಿಸಿದ. ತೆಲುಗಾಗಿ ‘ದೇಶಭಾಷಲಂದು ತೆಲುಗು ಲೇಸು’ (ದೇಶ ಭಾಷೆಗಳಲ್ಲಿ ತೆಲುಗು ಲೇಸು) ಎಂದು ಕೊರಳ್ತಿಸಿ ಸಾರಿದ ಜಕ್ಕವರ್ತಿಗಳಿಗೂ ‘ಅಂದ್ರಭ್ರತ ಆಂದ್ರಭಾಷಾ ಜ ಪ್ರಾಭಾಕರ ಪರಿಶ್ರಮ ತತ್ತ್ವಾಂಶ ಯಾಜುಷಿ ಶಾಶಿಂ ನಾಲ್ಕುಸ್ಯ ತಪಸಃ ಘಲಮ್’ ಎಂದು ಪ್ರಕಟಿಸಿದ ಕವಿ ಪಂಡಿತರಿಗೂ ನೆಲೆಯಾಗಿದ್ದ ತೆಲುಗು ಭಾಷೆ 16ನೆಯ ಶತಮಾನದ ವರಗೆ ತನಗೆ ಸಲ್ಲಬೇಕಾದ ಗೌರವ ಮರ್ಯಾದೆಗಳನ್ನು ಪಡೆಯಿತು. ಆದರೆ ಈ ಜಾರಿತಿಕ ಪ್ರಭಾತ ಸಂಧ್ಯೆಯಲ್ಲಿ, ಜಿತರೇಯರಾದ ತುರುಷ್, ಪರ್ವಿಯನ್, ಆಫ್ರೋನ್, ಮೋಗಲಾಯಿ ಸಾಮ್ರಾಜ್ಯಸೇನೆಗಳ ಆಕ್ರಮಗಳಿಂದ ನಲುಗಿ ಬಲಹೀನವಾಯಿತು. ತೆಲುಗು ತನ್ನ ಪ್ರಭಾವವನ್ನು ಕಳೆದುಕೊಂಡಿತು. ತೆಲುಗು ಭಾಷೆಗೆ ಆಡಳಿತದಾರರ ಭಾಷೆಯ ಸ್ಥಾನ ಕಳೆದುಹೋಗಿ ಸಂಪೂರ್ಣವಾಗಿ ಪ್ರಸೆಗಳ ಭಾಷೆಯಾಗಿ ಉಳಿಯಿತು. ಸುಮಾರು ನಾಲ್ಕು ನೂರು ವರ್ಷಗಳ ಕಾಲ ಯಾರಿಗೂ ಬೇಕಾಗದ ಭಾಷೆಯಾಗಿ

ದಿಕ್ಕುತೋರದಂತಾಗಿ ದೀರ್ಘಿಯ ಭಾಷೆಯಾಗಿ ಉಳಿಯಿತು. ಈ ಕಾಲದಲ್ಲಿ ರಾಜ್ಯವಾಳಿದ ಉದ್ಯು, ಪರ್ವಿಯನ್, ಇಂಗ್ಲೀಶ್ ಭಾಷೆಗಳ ತುಳಿತವನ್ನು ಸಹಿಸಿಕೊಂಡು ನಿಲ್ಲಲು ಕಾರಣ ಅದು ಸಾಮಾನ್ಯ ಪ್ರಜೆಗಳ ಭಾಷೆಯಾಗಿರುವುದೇ. ಅದುವೇ ಅದಕ್ಕೆ ಆ ಶಕ್ತಿಯನ್ನು ಹೊಟ್ಟಿದೆ. ಆಡಳಿತ, ಕಂದಾಯ, ರಂಗಗಳಲ್ಲಿ ಸಹ ವಿಜಾಪು ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಉದ್ಯು, ಪರ್ವಿಯನ್ ಅಂಗ್ನಭಾಷೆಗಳ ಪ್ರಭಾವ ಇದೆ. ಇದರಿಂದ ಸಾವಿರಾರು ಪರಭಾಷಾ ಪದಗಳು ತೆಲುಗಿನಲ್ಲಿ ಸೇರಿವೆ. ಅದರೆ, ಈ ನೇವಧ್ಯದಿಂದ ತೆಲುಗು ಭಾಷೆ ನಿತ್ಯ ವ್ಯವಹಾರದಿಂದ ದೂರವಾಗಲಿಲ್ಲ. ಆದರೆ ಪ್ರಜೆಗಳು ತೆಲುಗು ಮಾತನಾಡಿದಷ್ಟು ಕಾಲ ಆಡಳಿತ ವರ್ಗದ ಭಾಷೆ ಪ್ರಜಾ ಭಾಷೆ ಮೇಲೆ ಗಮನಾರ್ಹ ಪ್ರಭಾವ ತೋರಲಿಲ್ಲ. ಯಾವಾಗ ಪ್ರಜೆಗಳ ಭಾಷೆ ಕೆಲವೇ ಕ್ಷೇತ್ರಗಳಿಗೆ ಪರಿಮಿತವಾಗಿರುತ್ತದೆ, ಆ ಕೆಲವು ಕ್ಷೇತ್ರಗಳಲ್ಲಿ ಶಿಕ್ಷಣ, ಉದ್ಯೋಗ, ಜೀವನಾಧಾರ ಕ್ಷೇತ್ರಗಳು ಇಲ್ಲದಿರುವಾಗ ಆ ಭಾಷೆಗಳ ಅಸ್ತಿತ್ವಕ್ಕೆ ಮಂಗಳ ಹಾಡಿದಂತೆ. ಈ ಪ್ರಭಾವ ಅಧಿಕವಾದರೆ ಪ್ರಜೆಗಳ ಭಾಷೆ ನಸಿಯುತ್ತದೆ. ಇದೇ ಈಗ ತೆಲುಗು ಮೇಲೆ ನಡೆಯುತ್ತಿರುವುದು.

ಸಮಕಾಲೀನ ಸಮಾಜದಲ್ಲಿ ಎಲ್ಲಾ ಪಾಠಶಾಲೆಗಳಲ್ಲಿಯೂ ಸಾಮಾನ್ಯವಾಗಿ ಅಂಗ್ನ ಮಾಧ್ಯಮದಲ್ಲಿ ವಿಜಾಪು ಸಾಂಕೇತಿಕ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಒಹು ಭಾಷಾ ಭಾಷಿಕರು ಇರುವ ಭಾರತದೇಶದಲ್ಲಿ 200ಕ್ಕೂ ಅಧಿಕ ಭಾಷೆಗಳು ಇವೆ. ಪ್ರತಿ ರಾಷ್ಟ್ರಗಳಲ್ಲಿ ಅಧಿಕ ಜನ ಯಾವ ಭಾಷೆ ಮಾತನಾಡಿದರೆ ಆ ಭಾಷೆ ಆ ಪ್ರಾಂತೀಯ ಭಾಷೆಯಾದರೆ ದೇಶದಲ್ಲಿಯ ವಿವಿಧ ಪ್ರಾಂತಗಳ ಮಧ್ಯ ಅನುಸಂಧಾನ ಭಾಷೆಯಾಗಿ ಹಿಂದಿಯನ್ನು, ಅಂತಾರಾಷ್ಟ್ರೀಯ ಕಾರ್ಯಕಲಾಪಗಳಿಗೆ ಅಂಗ್ನಭಾಷೆಯನ್ನು ವಿನಿಯೋಗಿಸುತ್ತಾರೆ.

ವಿಜಾಪು ತಂತ್ರಜ್ಞಾನ ವಿಕಾಸದಿಂದ ಸಾಮಾಜಿಕ ಅಗತ್ಯಗಳ ನಿರ್ಮಿತವಾಗಿ ಒಂದು ಪ್ರಾಂತೀಯ ಭಾಷೆಯೋಂದಿಗೆ ಇತರ ಭಾಷೆಗಳನ್ನು ಕಲಿಯೇಕಾದ ಅಗತ್ಯ ಏರ್ಪಾಟ್ಟಿದೆ. ಭಾರತದೇಶದಲ್ಲಿ ಕೆಲವು ರಾಷ್ಟ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳು ಮಾತನಾಡುವ ಸಂದರ್ಭಗಳು ಇವೆ. ಸಾಂತಂತ್ರ್ಯಕ್ಕೆ ಮೂರ್ವದಲ್ಲಿ ಭಾಷಾ ಸಮಸ್ಯೆ ಇತ್ತು. 2ನೇಯ ಅಧ್ಯಾಯಲ್ಲಿ ಹೇಳಿಕೊಂಡಂತೆ ಬೋಧನೂ ಮಾಧ್ಯಮವಾಗಿ ಅಂಗ್ನ, ಸಂಸ್ಕೃತ, ಅರೆಬಿಂಗಳಲ್ಲಿ ಯಾವುದಾದರೂ ಒಂದು ಇಂಗ್ಲೀಶ್ ಇರಬೇಕೆಂದರೂ ಅದರ ಮೇಲೆ ವಿವಾದಗಳು ತಲೆ ಎತ್ತುತ್ತಿದ್ದವು. ಕೊನೆಗೆ ಮೊಕಾಳಿಯ ಪ್ರತಿಪಾದನೆಗಳ ಮೂಲಕ ಇಂಗ್ಲೀಶ್ ಅಧಿಕಾರ ಭಾಷೆಯಾಗಿ, ಬೋಧನ ಭಾಷೆಯಾಗಿ ನೆಲೆಗೊಂಡು ಕೊನೆಗೆ ರಾಷ್ಟ್ರೀಯ ಭಾಷಾ ಸಾಫ್ತ್ವನವನ್ನು ಆಕ್ರಮಿಸಿತು.

## ೯.೦ ಶಿಕ್ಷಣ ಮಾಧ್ಯಮ : ಮಾತೃ ಭಾಷೆಗಳು: ಅಂಗ್ಲ ಭಾಷೆ

20ನೇಯ ಶತಮಾನದಲ್ಲಿ ದ್ವಿಭಾಷಾ ಸೂತ್ರ ಜಾರಿಯಲ್ಲಿ ಇತ್ತು. ಆಂಗ್ಲ ಪ್ರಥಮಭಾಷೆ. ಪ್ರಾದೇಶಿಕ ಭಾಷೆ ದ್ವಿತೀಯ ಭಾಷೆ. ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಪ್ರಜಾಗಳಿಗೆ, ನಾಯಕರಿಗೆ, ಸರಕಾರಕ್ಕೆ ಆಂಗ್ಲಭಾಷೆ ಅನುಸಂಧಾನವಾಗಿ ಇರುವಾಗ ಆ ಭಾಷೆ ಗೊತ್ತಿದ್ದರೂ ಕೆಲವರಿಗೆ. ಸ್ವಾತಂತ್ರ್ಯ ಚಳುವಳಿಯಿಂದ ದೇಶದ ಯಾವುದೇ ಒಂದು ಭಾಷೆ ಮಾತೃ ಅಧಿಕಾರ ಭಾಷೆಯಾಗಿ ಇರಬೇಕೆಂಬ ಅಭಿಪ್ರಾಯ ಮನುಷ್ಯರ ಪಡೆದಿತ್ತು. ಹೆಚ್ಚಿ ಜನರ ಮಾತೃಭಾಷೆ ಹಿಂದಿ ಆಗಿರುವುದರಿಂದ ಹಿಂದಿ ಮನುಷ್ಯರ ಒಂತು.

ಸ್ವಾತಂತ್ರ್ಯದ ತರುವಾಯ ಹಿಂದಿ ಆಡಳಿತ ಭಾಷೆಯಾಯಿತು. ದೇಶದಲ್ಲೆಲ್ಲಾ ಹಿಂದಿ ಭಾಷೆಯನ್ನು ಜಾರಿಗೆ ತರಬೇಕೆಂದು, ಶಾಲೆಗಳಲ್ಲಿ ಅದನ್ನು ಕಡ್ಡಾಯಗೊಳಿಸಬೇಕೆಂದು ನಿರ್ದಿಷ್ಟಿಸಿದರು. ಹಿಂದಿಯೇತರ ಪ್ರಾಂತಗಳಲ್ಲಿ ಇಡಕ್ಕೆ ತೀವ್ರವಾದ ವಿರೋಧ ಬಂದಿತು. ತಮಿಳನಾಡಿನಲ್ಲಿ ಒಡನೆ ಹಿಂದಿ ವಿರೋಧ ಚಳುವಳಿಗಳು ಹುಟ್ಟಿಕೊಂಡವು ಹಿಂದಿ ಭಾಷಾವಾದಿಗಳ ಬಲವು ಅಧಿಕವಾಗಿರುವುದರಿಂದ ಹಿಂದಿಯನ್ನು ಇತರ ಭಾಷಾ ರಾಜ್ಯಗಳ ಮೇಲೆ ಹೇರಲು ಕೇಂದ್ರ ಸರಕಾರ ಒಪ್ಪಲಿಲ್ಲ. ಈ ಪರಿಸ್ಥಿತಿಯ ಮೇಲೆ ಸಮೀಕ್ಷೆ ನಡೆಸಲು ಕೊತಾರಿ ಕರ್ಮಿಷನನ್ನು ನೇಮಿಸಿತು. ಅವರ ಶಿಫಾರಸ್ಸಿನ ಮೇರೆಗೆ ಏರ್ಪಟ್ಟಿದ್ದ ಶ್ರೀಭಾಷಾ ಸೂತ್ರ. ಇದರ ಪ್ರಕಾರ; ಹಿಂದಿಯೇತರ ರಾಷ್ಟ್ರಗಳಲ್ಲಿ ಮಕ್ಕಳು ಕಲೆಯಬೇಕಾದ ಭಾಷೆಗಳು; 1. ಮಾತೃಭಾಷೆ. ಇಲ್ಲವೇ ಪ್ರಾದೇಶಿಕ ಭಾಷೆ. 2. ರಾಷ್ಟ್ರೀಯ ಅಧಿಕಾರ ಭಾಷೆ (Union Official Language) ಹಿಂದಿ; 3.ಅಂತರಾಷ್ಟ್ರೀಯ ಭಾಷೆ ಆಂಗ್ಲ. ಹಿಂದಿ ಮಾತೃ ಭಾಷೆಯಾಗಿದ್ದ ರಾಷ್ಟ್ರಗಳಲ್ಲಿ ಕಲೆಯಬೇಕಾದ ಭಾಷೆಗಳು; 1.ಮಾತೃ ಭಾಷೆ ಇಲ್ಲವೇ ಪ್ರಾದೇಶಿಕ ಭಾಷೆ— ಹಿಂದಿ 2.ಅಂತರಾಷ್ಟ್ರೀಯ ಭಾಷೆಯಾಗಿ—ಆಂಗ್ಲ 3.ಒಂದು ಭಾರತೀಯ ಭಾಷೆ (ದಕ್ಷಿಣ ಭಾರತ ಭಾಷೆಗೆ ಪ್ರಾಧಾನ್ಯತೆ)

1964 ಕೊತಾರಿ ಆಯೋಗವು ಪ್ರತಿ ವಿದ್ಯಾರ್ಥಿ ಪ್ರಾದೇಶಿಕ ಭಾಷೆಯೊಂದಿಗೆ ಕಡ್ಡಾಯವಾಗಿ ಹಿಂದಿ, ಆಂಗ್ಲ ಭಾಷೆಗಳನ್ನು ಕಲೆಯಬೇಕೆಂದು ಪ್ರತಿಪಾದಿಸಿದೆ. 1978ರಲ್ಲಿ ಎನ್.ಸಿ.ಇ.ಆರ್.ಟಿ (NCERT) ರೂಪೀಸಿದ  $10+2+3$  ಶಿಕ್ಷಣ ಪ್ರಕಾಳಿಕೆಯಲ್ಲಿ ಸಹ ಶ್ರೀಭಾಷಾ ಸೂತ್ರವನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂದು ನಿರ್ದಿಷ್ಟಿಸಿದರು. 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NPE:1986) ಸಹ ಶ್ರೀಭಾಷಾ ಸೂತ್ರಕ್ಕೆ ಅನುಮೋದನೆ ನೀಡಿದೆ.

ಸ್ವಾತಂತ್ಯದ ತರುವಾಯ ಭಾಷೆಗಳ ಆಧಾರದಮೇಲೆ ಮನರ್ ನಿರ್ಮಾಣವಾದ ರಾಜ್ಯ ಅಂದ್ವಪ್ರದೇಶ. ಆದರೆ ಅಂದ್ವಪ್ರದೇಶದಲ್ಲಿ ನೈರುತ್ಯ ಮೇರೆಯಲ್ಲಿ ಕನ್ನಡ-ತೆಲುಗು, ದಕ್ಷಿಣ ಪ್ರಾಂತದಲ್ಲಿ ತಮಿಳು-ತೆಲುಗು ಬಳಕೆಯಲ್ಲಿವೆ. ತೆಲಂಗಾಣ ಪ್ರಾಂತದಲ್ಲಿ ತೆಲುಗು-ಮರಾಠಿ, ಉದ್ಯುಕ್ತ ಭಾಷೆಗಳು ವ್ಯವಹಾರದಲ್ಲಿವೆ. ಅಂಗ್ಲರ ಆಳ್ವಿಕೆಯಲ್ಲಿ ಅಂಗ್ಲವು ಅಧಿಕಾರ ಭಾಷೆಯಾಗಿ ಬೋಧನ್ಯ ಭಾಷೆಯಾಗಿ ಇರುವುದರಿಂದ ಅದು ದೇಶ ಭಾಷೆಗಳಿಗಿಂತ ಅಧಿಕವಾಗಿ ಅಧಿಕ ಪಾಮುಖ್ಯತೆ ಹೊಂದಿದೆ. ದೇಶೀಯ ಭಾಷೆಯಾದ ತೆಲುಗು ಬಳಕೆಯಿಂದ ಹಿಂದುಳಿದಿದೆ. ಜೀವನಾಧರವಾದ ಸಂಪಾದನೆಯ ಅವಕಾಶಗಳು ಅಂಗ್ಲ ಮಾಧ್ಯಮದಲ್ಲಿ ಒದಿದವರಿಗೆ, ಆದರೆ ತೆಲುಗು ಮಾಧ್ಯಮದಲ್ಲಿ ಒದಿದವರಿಗೆ ಉದ್ಯೋಗ ಭದ್ರತೆ ಇಲ್ಲ. ಇದರಿಂದ ಬೋಧನೆಯಲ್ಲಿ ಆಗಲಿ, ಆಳ್ವಿಕೆಯಲ್ಲಿ ಆಗಲಿ ನಿರೀಕ್ಷಿಸಿದಷ್ಟು ತೆಲುಗು ವ್ಯವಹಾರದಲ್ಲಿ ಇಲ್ಲ. ದೇಶದಲ್ಲಿ ಬಹಳಷ್ಟು ರಾಜ್ಯಗಳಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಪರಿಚಯಿಸಿದರು. ನಮ್ಮ ರಾಜ್ಯದಲ್ಲಿ ವಾರಕ್ಕೆ ಮೂರು ತಾಸು ಹಿಂದಿಗೆ ಏಸಲು ಮಾಡಿದರು. ಅಂದರೆ ಕೊತಾರಿ ಆಯೋಗದ ಸೂಚನೆಯ ಪ್ರಕಾರ ಹಿಂದಿಯೇತರ ರಾಜ್ಯಗಳ ಶಿಕ್ಷಣ ನೀತಿ, ಭಾಷಾ ನೀತಿ ಆಚರಣೆಯಲ್ಲಿ ಒಂದು ಭಾಗವಾಗಿ ತ್ರಿಭಾಷಾ ಸೂತ್ರ, ರಾಷ್ಟ್ರೀಯ ಸ್ಮಾರ್ಟ್ ಉಂಟಮಾಡುತ್ತದೆ. ಇತರೆ ಪ್ರಾಂತಗಳಿಂದ ಸಂಬಂಧ ಬಾಂಧವ್ಯಗಳು ಉಂಟಾಗುವಂತೆ ಮಾಡುತ್ತದೆ. ಅನುವಾದಗಳು ಮಾತ್ರಭಾಷಾ ಪ್ರಾಧಾನ್ಯವನ್ನು ಹೊರ್ತಿಸುತ್ತದೆ. ಅದರಿಂದ ಅಂತಾರಾಷ್ಟ್ರೀಯ ಅವಗಾಹನೆ ಉಂಟಾಗುತ್ತದೆ.

ಇದರೋದಿಗೆ ಉನ್ನತ ಶಿಕ್ಷಣ ಹಂತದಲ್ಲಿ ಕೂಡ ಶಿಕ್ಷಣ ಬೋಧನೆ ಪ್ರಾಂತೀಯ ಭಾಷೆಗಳಲ್ಲಿ ನಡೆಯಬೇಕೆಂದು ಶಿಫಾರಸ್ಸು ಮಾಡಿದ ಮೊಟ್ಟಮಾದಲ ತಜ್ಞರ ಸಮಿತಿ ಡಾ.ರಾಧಕ್ಷಣ್ಣನ್ ಆಯೋಗ (ಕ್ರಿ.ಶ. 1948.) ಇದಕ್ಕೆ ಬೆಂಬಲವಾಗಿ ಕಾಶೀರ, ನಾಗಲ್ಯಾಂಡ್‌ಗಳಲ್ಲಿ ಅಂಗ್ಲಭಾಷಾ ಮಾಧ್ಯಮವು ವಿಫಲವಾಗಿದೆಯಂದು ಶಿಕ್ಷಣತಜ್ಞ ಶ್ರೀ ಎಂ. ವಿ. ರಾಜಗೋಪಾಲ ಅವರು ಒತ್ತಿ ಹೇಳಿದ್ದಾರೆ. ಇವೆಲ್ಲವು ವಾತ್ರಭಾಷಾ ವಾದ್ಯಮಾರಿದ್ದರಿಂದ ಉಂಟಾಗುವ ಅನರ್ಥಗಳು. ಮನೋವೈಜ್ಞಾನಿಕವಾಗಿ ನೋಡಿದರೆ- ಅಜ್ಞತೆ ವಿಷಯವನ್ನು ಅಪರಿಚಿತ ಮಾಧ್ಯಮದ ಮೂಲಕ ಸಾಧಿಸುವುದು ಕಷ್ಟಕರವಾದದ್ದು. ಶಾಲೆ ಪಶ್ಚಕ್ಕೆ ಪ್ರಣಾಲೆಯಲ್ಲಿ ಪ್ರತಿಪಾದಿಸಿದ ವ್ಯಾಪ್ತಿ - ಬಳಕೆ ಹೀಗೆ ಇರಬೇಕು.

ಪ್ರಾಧಿಮಿಕ ಶಿಕ್ಷಣ 1ರಿಂದ 5ನೆಯ ತರಗತಿಯವರೆಗೆ: ಎರಡು ಭಾಷೆಗಳು

1-2 ತರಗತಿ - ಒಂದು ಭಾಷೆ: ಮಾತ್ರಭಾಷೆ/ಪ್ರಾದೇಶಿಕ ಭಾಷೆ

3–5 ತರಗತಿ – ಎರಡು ಭಾಷೆಗಳು ಮಾತೃಭಾಷೆ|ಪ್ರಾದೇಶಿಕ ಭಾಷೆ.

ಪ್ರಾಥಮಿಕ ಉನ್ನತ ಶಿಕ್ಷಣ 6ರಿಂದ 8ನೆಯ ತರಗತಿಗಳು:

6–8ನೆಯ ತರಗತಿ – ಮೂರು ಭಾಷೆಗಳು.

1. ಮಾತೃಭಾಷೆ|ಪ್ರಾದೇಶಿಕ ಭಾಷೆ
2. ಆಧುನಿಕ ಭಾರತೀಯ ಭಾಷೆ
3. ಅಂತಾರಾಷ್ಟ್ರೀಯ ಭಾಷೆ – ಇಂಗ್ಲೀಷ್

ಸೆಕೆಂಡರಿ (ಪ್ರೈಥ್ ಶಾಲೆ). 9– 10 ತರಗತಿಗಳು: ಮೂರು ಭಾಷೆಗಳು

1. ಮಾತೃ ಭಾಷೆ|ಪ್ರಾದೇಶಿಕ ಭಾಷೆ
2. ಆಧುನಿಕ ಭಾರತೀಯ ಭಾಷೆ
3. ಅಂತಾರಾಷ್ಟ್ರೀಯ ಭಾಷೆ – ಇಂಗ್ಲೀಷ್

ಪ್ರಾಥಮಿಕ ಇಲ್ಲವೆ ಮಾಧ್ಯಮಿಕ ಶಿಕ್ಷಣದಲ್ಲಿ ತಕ್ಷ ಹಂತದಲ್ಲಿ ಹಿಂದಿ, ಮಾತೃಭಾಷೆಗಳಾದ ಪ್ರಾದೇಶಿಕ ಭಾಷೆಗಳೊಂದಿಗೆ ಒಂದು ಮೀಶ್ ಪರ್ಯಕ್ಷಮಾದಲ್ಲಿಯ ಭಾಗವಾಗಿ, ಸೆಕೆಂಡರಿ (ಪ್ರೈಥ್ ಶಾಲೆ) ಶಿಕ್ಷಣ ಹಂತದಲ್ಲಿ ಅಧ್ಯಯನ ಮಾಡಬೇಕೆಂದು ಕೊಂಡ ವಿದ್ಯಾರ್ಥಿಗಳಿಗಾಗಿ ಒಂದು ಹಚ್ಚುವರಿ ಐಜ್ಞಿಕವಾಗಿ, ಹೈಯರ್ ಸೆಕೆಂಡರಿಯ (ಎರಡನೆಯ ಉನ್ನತ ಪ್ರೈಥ್ ಶಾಲೆ) ಹಂತದಲ್ಲಿ ತಕ್ಷ ಐಜ್ಞಿಕಾಂಶವಾಗಿ ಸಂಸ್ಕರಣನ್ನು ಒದಗಿಸಬಹುದು.

ಮನ್ನಣೆ ಇದ್ದು, ತಕ್ಷ ಮೌಲಿಕ ಉಪಕರಣಗಳಿಂದ ಬೋಧನೆ ಅವಕಾಶವಿರುವ ಜ್ಯೋತಿಷ್, ಜಾಪನೀಸ್, ರಷ್, ಜರ್ಮನ್, ಅರೇಬಿಕ್, ಪಾರಷಿಕ, ಫ್ರೆಂಚ್ ಮುಂತಾದ ಭಾಷೆಗಳನ್ನು ಸೆಕೆಂಡರಿ (ಉನ್ನತ ಶಾಲೆ) ಶಿಕ್ಷಣ ಹಂತದಲ್ಲಿ ಹಚ್ಚುವರಿ ಐಜ್ಞಿಕವಾಗಿ ಒದಗಿಸಬಹುದು.

ಶಾಲಾ ಶಿಕ್ಷಣದಲ್ಲಿ ಎಲ್ಲಾ ಹಂತಗಳಲ್ಲಿ ಮಾತೃಭಾಷೆಯೇ ಮಾತೃಭಾಷೆಯಾಗಿರಬೇಕು. ಒಂದು ವೇಳೆ ಭಾಷಿಕರಿಗೆ ಮಾತೃಭಾಷೆ ಪ್ರಾದೇಶಿಕ ಭಾಷೆ ಒಂದೇ ಆದರೆ ಅದೇ ಭಾಷೆ, ಪ್ರಾಥಮಿಕ ಶಿಕ್ಷಣ ಸಂಪರ್ಕವಾಗುವವರೆಗೆ ಎಲ್ಲಾ ಹಂತಗಳಲ್ಲಿ ಮಾಧ್ಯಮವಾಗಿರಬೇಕು. ಮಾತೃಭಾಷೆ, ದೇಶಿಯಭಾಷೆ ಒಂದೇ ಅಲ್ಲಿದೆ ಭಾಷಿಕರ ವಿಷಯಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಮೂರನೆಯ ತರಗತಿಯಿಂದ ಬೋಧನಾ ಮಾಧ್ಯಮವಾಗಿ ಸ್ವೀಕರಿಸಬಹುದು.

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಳೆಳಿಕೆ 1968, ಶಿಕ್ಷಣ ನೀತಿ ಪ್ರಾಳೆಳಿಕೆ 1986, ಶ್ರೀಭಾಷಾ ಸೂತ್ರವು ಜಾರಿಗೆ ತರಲು ಶಿಕ್ಷಣ ನೀತಿಯ ಮೇಲೆ ಮರು ಪ್ರಸ್ತಾಪಿಸುತ್ತಾ ಹಿತ್ತಾದ್ದಿನಿಂದ ಜಾರಿಗೆ ಬರಬೇಕು. ಕನಿಷ್ಠ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯಾದರೂ ಮಾಧ್ಯಮವಾಗಿ ಮಾತೃಭಾಷೆ ಇರಬೇಕು.

#### 10. ಆವರಿಸಿಕೊಂಡು ಬರುತ್ತಿರುವ ಅಂಗ್ಗೆ ಮೇಘಗಳು - ಮುಗ್ಗೀರಿಂಬಿ ಬರುತ್ತಿರುವ ಮುಪ್ಪು

ಶಾಲಾ ಪ್ರಕ್ರಿಯೆಯಲ್ಲಿ ಇನ್ನುಷ್ಟಿ ಭಾಷೆಗಳನ್ನು ಕಲಿಯುವುದು ವಿದ್ಯಾರ್ಥಿಗೆ ಭಾರವಾಗದಂತೆ ನೋಡುವುದೇ ಸರಿಯಾದ ಪದ್ಧತಿ. ಭಾಷಾಶಾಸ್ತ್ರಾರು, ವಿದ್ಯಾಂಸರು, ರಾಜಕೀಯ ನಾಯಕರು ಪದೇಪದೇ ವಿದ್ಯಾರ್ಥಿಗಳಿಗೆ ಮಾತೃಭಾಷಾ ಮಾಧ್ಯಮವೇ ಸೂಕ್ತವಾದುದೆಂದು ಹೇಳುತ್ತಾರೆ. ಹಾಗಲ್ಲಿವೆಂದು ಅಂಗ್ಗೆ ಮಾಧ್ಯಮದ ಮೂಲಕ ಒದಿದರೆ ಅಂಗ್ಗೆ ಭಾಷೆ ಚೆನ್ನಾಗಿ ಕರಗತವಾಗುತ್ತದೆಂದು ಕೆಲವರು ಹೇಳುತ್ತಾರೆ. ಆದರೆ ಇದು ಅಸಂಬಂಧವಾದದ್ದು. ಈ ವಿಧಾನವು ರಾಷ್ಟ್ರೀಯ ಸ್ಫೂರ್ತಿಗೆ ಮಾನವತಾ ಮೌಲ್ಯಗಳಿಗೆ ವಿರುದ್ಧವಾದದ್ದು. ಮುಖ್ಯವಾಗಿ ಯಾರಿಗೂ ಮಾತೃಭಾಷೆಯಲ್ಲಿದ ಅಂಗ್ಗೆ ಮಾಧ್ಯಮ ಯಾರಿಗಾಗಿ? ಯಾಕಾಗಿ? ಇದಕ್ಕೆ ಕೆಲವರು ಹೇಳುವ ಉತ್ತರ ಉದ್ಯೋಗ ಭದ್ರತೆ. ಭಾರತ ದೇಶದೊಳಗೆ, ಭಾರತ ದೇಶದ ಹೊರಗೆ, ಉದ್ಯೋಗಗಳಾಗಿ ಭಾರತೀಯ ಭಾಷೆಗಳನ್ನು ಒಳಗೊಂಡ ಪದ್ಧತಿಗೆ ತಕ್ಷ ಶಿಕ್ಷಣ ನೀತಿ ಭಾರತದೇಶದಲ್ಲಿ ಇಲ್ಲ. ಇದಕ್ಕೆ ಚೈನಾ, ಜಪಾನ್, ರಪ್ಪಿ, ಫಾಸ್ಟ್ ಮುಂತಾದ ಆಂಗ್ಲೀತರ ಭಾಷೆಗಳು ಮಾತನಾಡುವ ದೇಶಗಳು ನಿರ್ದರ್ಶನಗಳು. ಉದಾಹರಣೆಗೆ ಕೊರ್ಪಕ ರಾಜ್ಯ ಸರಕಾರ ಪ್ರಾಥಮಿಕೊನ್ನುತ್ತ ಶಾಲೆ ಹಂತದಲ್ಲಿ ಎರಡು ಭಾಷೆಗಳಲ್ಲಿ ಒಂದು ಕನ್ನಡ (ಪ್ರಾದೇಶಿಕ ಭಾಷೆ) ಭಾಷೆಯನ್ನು ಪರಿಚಯಿಸಿದೆ. ಆ ಹಂತದಲ್ಲಿ ಮಾರ್ಗದರ್ಶಕವಾಗಿ ಮೂರು ಭಾಷೆಗಳು ಇವೆ. ಅವು ಮಾತೃಭಾಷಾ/ಪ್ರಾದೇಶಿಕ ಭಾಷೆ, ಒಂದು ಆಧುನಿಕ ಭಾರತೀಯ ಭಾಷೆ ಹಾಗೂ ಕಡ್ಡಾಯವಾಗಿ ಇಂಗ್ಲಿಷ್. ಮೂರು ಭಾಷೆ ಚೋಧಿಸುವುದು ಪ್ರಾಥಮಿಕ ಶಿಕ್ಷಣ ನೀತಿಯಲ್ಲಿ ಸರ್ವೇಸಾಧಾರಣ. ಪ್ರಾದೇಶಿಕ ಭಾಷೆ, ಮಾತೃಭಾಷೆ ಒಂದೇ ಆಗಿರದ ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆಯನ್ನು ಆಯ್ದುಮಾಡಿಕೊಂಡರೆ ಮಾತ್ರ ತಮ್ಮ ರಾಜ್ಯದ ಅಧಿಕಾರ ಭಾಷೆಯನ್ನು ಪ್ರಾದೇಶಿಕ ಭಾಷೆ ಇಲ್ಲವೆ ಆಧುನಿಕ ಭಾರತೀಯ ಭಾಷೆಗಳ ವಿಭಾಗಗಳಲ್ಲಿ ಯಾವುದೋ ಒಂದನ್ನು ಕಡ್ಡಾಯವಾಗಿ ಸ್ವೀಕರಿಸಬೇಕೆಂದು ನಿಯಮವನ್ನು ರಾಜ್ಯ ಸರಕಾರವೇ ವಿಧಿಸಬಹುದು.

ರಾಜ್ಯ ಪ್ರಜೆಗಳೆಲ್ಲರಿಂದ ತಮ್ಮ ಸ್ವ ಅಧಿಕಾರ ಭಾಷೆ ವಿಧಾನ ವ್ಯಾಪ್ತಿಯನ್ನು ಜಾರಿಗೆ ತರಲು ರಾಜ್ಯಕ್ಕೆ ಇದು ಅವಕಾಶವನ್ನು ಕಲ್ಪಿಸುತ್ತದೆ. ಇದರಿಂದ ಆಡಳಿತ ವ್ಯವಹಾರಗಳಲ್ಲಿ ಅಧಿಕಾರ ಭಾಷಾ ವಿಧಾನವನ್ನು ವಿಚಿತವಾಗಿ ಜಾರಿಗೆ ತರಲು ರಾಜ್ಯಕ್ಕೆ ಇದು ಅವಕಾಶ ಕಲ್ಪಿಸುತ್ತದೆ.

ಕನ್ನಡ ಮಾತ್ರಭಾಷೆಯಿಂಬಲ್ಲರು, ಕನ್ನಡ ಮಾತ್ರಭಾಷೆ ಅಲ್ಲದಿದ್ದರೂ ಕನಾರ್ಟಕ ರಾಜ್ಯದಲ್ಲಿ ವಾಸಿಸುವವರೆಲ್ಲರೂ ಕಡ್ಡಾಯವಾಗಿ ಶ್ರಿಭಾಷಾ ಸೂತ್ರದಲ್ಲಿ ಭಾಗವಾಗಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಓದಬೇಕೆಂಬ ನಿಯಮವನ್ನು ಕನಾರ್ಟಕ ಸರಕಾರವು ಜಾರಿಗೆ ತಂದಿದೆ. ಅದಕ್ಕೆ ಬೇಕಾದ ಆಜ್ಞೆಯನ್ನು ಜಾರಿಗೆ ಗೊಳಿಸಿದೆ. ಆದರೆ ಶಿಕ್ಷಣವಾದ್ಯಮವಾಗಿ ಒಂದು ಭಾಷೆಯನ್ನು ಕಡ್ಡಾಯಗೊಳಿಸುವುದು ವ್ಯಕ್ತಿಗಳ ಪ್ರಾಥಮಿಕ ಹಕ್ಕುಗಳನ್ನು ನಾಶಗೊಳಿಸುವುದಾಗುತ್ತದೆಂಬುದು ಭಾರತೀಯ ಕಾನೂನುತ್ಜ್ಞರ ಅಭಿಪ್ರಾಯ. ತಂದೆ ತಾಯಿಗಳಿಗೆ ತಮ್ಮ ಮಕ್ಕಳ ಶಿಕ್ಷಣ ಅಗತ್ಯಗಳ ನಿರ್ಮತವಾಗಿ ಭವಿಷ್ಯತ್ತ ಪ್ರಾಣಿಕರಾಗಿ ಭಾಷೆಯನ್ನು ಆಯ್ದುಮಾಡಿಕೊಳ್ಳುವ ಸೌಕರ್ಯ ರಾಜ್ಯಾಂಗವು ಕಲ್ಪಿಸಿದ ಹಕ್ಕು ಎಂಬುದು ನ್ಯಾಯಮೂರ್ತಿಗಳ ಅಭಿಪ್ರಾಯ.

ಆದರೆ ಇಂಥ ಅಭಿಪ್ರಾಯಗಳಿಂದ ಮಾತ್ರಭಾಷೆಯಲ್ಲಿ ಶಿಕ್ಷಣ ಬೋಧನೆ ಎಂಬುದು ಭಾರತೀಯರಿಗೆ ನಿಲುಕದ ವಸ್ತುವಾಗುತ್ತದೆ. ಮಾತ್ರಭಾಷೆಯಲ್ಲಿ ಶಿಕ್ಷಣ ಬೋಧನೆ ಈ ಪರಿಸ್ಥಿತಿಯಲ್ಲಿ ಜಾರಿಗೆ ಮಾಡುವುದು ಕಷಟ್ಟೆ. ಅಂದರೆ ಇದನ್ನು ಸರಕಾರಗಳು ಕಾನೂನು ಮೂಲಕ ಸಾಧಿಸುವ ಪ್ರಯತ್ನ ರಾಜ್ಯಾಂಗದ ವಿರುದ್ಧ ಕಾರ್ಯದಡಿ ಬರುತ್ತದೆ. ಅಲ್ಲದೆ ಮಾತ್ರಭಾಷೆ ಶಿಕ್ಷಣ ಬೋಧನೆಯನ್ನು ಹೇಗೆ ಜಾರಿಗೆ ಗೊಳಿಸಬೇಕು? ಇದು ಸಂಪೂರ್ಣವಾಗಿ ಸಮಾಜದಲ್ಲಿಯ ವ್ಯಕ್ತಿಗಳ ಅಭಿಪ್ರಾಯಕ್ಕೆ ಅನುಗುಣವಾಗಿರಬೇಕು. ಅಂದರೆ ಐಜ್ಞಿಕವಾಗಿ ಸಾಗಬೇಕು. ಮಾತ್ರಭಾಷೆಯಲ್ಲಿ ವಿದ್ಯಾಬೋಧನೆ ಎಂಬ ಒಳ್ಳಿಕೆಲಸ ಮಾಡಲು ಈ ಸಮಾಜವು ಏಕೆ ಹಿಂಜರಿಯತ್ತದೆ? ಇದಕ್ಕೆ ಉತ್ತರ, ಮೇಲೆ ಹೇಳಿದಂತೆ, ಪ್ರಥಾನ ಕಾರಣ ಉದ್ಯೋಗಭರ್ತರೆ. ಜೀವನಕ್ಕೆ ಭರವಸೆ. ಭಾರತೀಯ ಭಾಷೆಗಳಲ್ಲಿಯ ಶಿಕ್ಷಣವು ಪ್ರಸ್ತುತದಲ್ಲಿ ಉದ್ಯೋಗ ಭದ್ರತೆಯನ್ನು, ಜೀವನ ಭರವಸೆಯನ್ನು ಕೊಡುತ್ತಿಲ್ಲ. ನಮ್ಮ ಸರಕಾರಗಳು ಭಾರತೀಯ ಭಾಷಾ ಮಾಧ್ಯಮಗಳಲ್ಲಿ ಓದಿದವರಿಗೆ ಉದ್ಯೋಗಗಳಲ್ಲಿ ಮಾಸಲಾಗಿ ಇರಿಸುತ್ತಿಲ್ಲ. ಇದಕ್ಕೆ ಕಾರಣಗಳು ಅನೇಕ. ಒಂದು: ಇಂಗ್ಲೀಷ್ ಮಾಧ್ಯಮದಲ್ಲಿ ಓದಿಕೊಂಡವರು ಅಧಿಕ ಸ್ನೇಹಿತ್ಯವುಳ್ಳವರೆಂದು, ಬಂದಿವಂತರೆಂದು, ಸಂಸಾರವಂತರೆಂದು, ಪಾಂಡ್ಯವುಳ್ಳವರೆಂದು, ಪ್ರಪಂಚಜ್ಞಾನವುಳ್ಳವರೆಂದು ನಮ್ಮ ಸಮಾಜದಲ್ಲಿ ಒಂದು ಕೆಟ್ಟ ಅಭಿಪ್ರಾಯವಿದೆ. ಕೆಲವರು ಹಿರಿಯರ ಆಲೋಚನೆ ಹಾಗೇ ಇದೆ. ಎರಡು: ನಮ್ಮವು ಬಮುಭಾಷಾ

ಸಮಾಜಗಳು ಆದ್ದರಿಂದ ಇಂಗ್ಲೀಷ್ ತಿಳಿದವರು ಹೆಚ್ಚು ಜನರೊಂದಿಗೆ ವ್ಯವಹಾರಗಳನ್ನು ನಡೆಸಬಲ್ಲರು ಎಂಬ ಕಾರಣ. ಆದರೆ ಇದು ನಿಜವಲ್ಲ. ನಮ್ಮ ರಾಷ್ಟ್ರಗಳಲ್ಲಿ 90%ರಪ್ಪು ಒಂದು ಭಾಷೆ ಮಾತ್ರ ಗೊತ್ತಿರುವವರು. ಅಂದರೆ 90%ರಪ್ಪು ಜನರಿಗೆ ಗೊತ್ತಿರುವ ಭಾಷೆ ಬಿಟ್ಟು, ಪರಭಾಷೆಯಲ್ಲಿ ಅಡಳಿತ ಸಾಗಿಸಬೇಕೆಂಬುದು ಅವಿವೇಕವೇ ಆಗುತ್ತದೆ. ನಮ್ಮ ವಿಶ್ವವಿದ್ಯಾಲಯಗಳು ಸಂಶೋಧನೆಗಳು ಹಿಂದುಳಿಯಲು ಕಾರಣ, ಸಂಶೋಧನ ಲೇಖನ ಪ್ರಕಟಣೆಯಲ್ಲಿ ಇತರ ದೇಶದವರೊಂದಿಗೆ ಹೋಲಿಸಿದಾಗ ಕಡಿಮೆಯಿರಲು ಪ್ರಧಾನ ಕಾರಣ, ನಮಗೆ ಗೊತ್ತಿರದ, ನಮಗೆ ಬಾರದ ಭಾಷೆಯಲ್ಲಿ ಬರೆಯಬೇಕಾಗಿರುವುದೇ. ನಮ್ಮ ವಿಜಾಪುರ-ತಂತ್ರಜ್ಞಾನ ರಂಗಗಳಲ್ಲಿ ರಚಿಸಬೇಕಾಗಿದ್ದ ಪರಗ್ರಂಥಗಳನ್ನು ರಚಿಸಲಾಗದುದರ ಕಾರಣ, ನಮಗೆ ಇಂಗ್ಲೀಷ್ ಭಾಷೆ ಮೇಲೆ ಹಿಡಿತ ಇಲ್ಲದಿರುವುದೇ ಆಗಿದೆ. ಈ ಮಧ್ಯ ಐ.ಎ.ಎಸ್.ಸಿ ಬೆಂಗಳೂರಿನಲ್ಲಿ ಮಾತನಾಡುತ್ತಾ, ಇನ್ನೊಂದಿಸ್ತೂ ಅಧಿಕೃತೀ ನಾರಾಯಣಮೂರ್ತಿ ಭಾರತ ದೇಶದಲ್ಲಿ ಸ್ನೇಹ, ಇಂಜನೀಯರಿಂಗ್ ಟೆಕ್ನಾಲಜಿ ರಂಗಗಳಲ್ಲಿಯ ಸಂಶೋಧನೆಗಳಲ್ಲಿ ಕಳೆದ ಅರ್ಥ ಶತಮಾನದಲ್ಲಿ ಗುರುತಿಸುವಂತಹ ಸಂಶೋಧನೆ ಒಂದು ಸಹ ಇಲ್ಲವೆಂದು ಹೇಳುವುದನ್ನು ಗಮನಿಸಿ. ಇದಕ್ಕೆ ಪ್ರಧಾನ ಕಾರಣ ನಮ್ಮ ಇಂಗ್ಲೀಂಶ್ ಶಿಕ್ಷಣವಾಗಿರಬಹುದು. ಪರ ಭಾಷೆಯಲ್ಲಿ ನಡೆಯುವ ನಮ್ಮ ವಿದ್ಯಾಭ್ಯಾಸವು ಜ್ಞಾನಾಜ್ಞನೆಗಳಿಗಿಂತ ಕಂಠಪಾಠ ಮಾಡಿ ಮನಃ ಪರಿಕ್ಷೇಬರೆಯಲು ಮಾತ್ರ ಕೆಲಸಕ್ಕೆ ಬರುತ್ತವೆ. ಈ ವಿದ್ಯಾಭ್ಯಾಸಗಳು ನಮ್ಮ ವಿದ್ಯಾರ್ಥಿಗಳಿಗೆ ಅರ್ಥಮಾಡಿಕೊಂಡು ಜ್ಞಾನಸ್ವರೂಪಿಗೆ ಆವಿಷ್ಕಾರಗಳಿಗೆ ಪ್ರಯೋಜನವಾಗುತ್ತಿಲ್ಲ. ಇಂಗ್ಲೀಷ್ ಓದಿಕೊಂಡರೆ ಉದ್ಯೋಗ ಬರುತ್ತದೆಂದು, ವಿದೇಶಗಳಿಗೆ ಹೋಗಬಹುದೆಂಬುದು ಇನ್ನೊಂದು ನಂಬಿಕೆ. ವಿದೇಶಕ್ಕೆ ಎಪ್ಪು ಜನ ಹೋಗುತ್ತಾರೆ? ಯಾಕ ಹೋಗುತ್ತಿದ್ದಾರೆ? ಪ್ರತಿ ವರ್ಷ ವಿದೇಶಗಳಿಗೆ ಹೋಗುವವರು ಲಕ್ಷ ಜನ ಇರಬಹುದು. ಅದು ನಮ್ಮ ಜನಸಂಖ್ಯೆಯಲ್ಲಿ ಒಂದು ಸಾಮಾಂತ ಭಾಗ. ಅವರಿಗಾಗಿ ದೇಶವೆಲ್ಲ ನಮ್ಮ ಭಾಷೆ ಅಲ್ಲದ ವಿದ್ಯೆಯನ್ನು ಕೆಲಿಯಬೇಕಾದ ಅಗತ್ಯವೇನು? ಒಂದು ಕಾಲದಲ್ಲಿ ಉನ್ನತ ಶಿಕ್ಷಣಕ್ಕೆ ಮಾತ್ರವೇ ಪರಿಚಿತವಾದ ಇಂಗ್ಲೀಂಶ್ ಮಾಧ್ಯಮವು, ಈಗ ಪ್ರಾಥಮಿಕ ಶಿಕ್ಷಣಕ್ಕೂ ಸಹ ವಿಸ್ತರಿಸಿದೆ. ಅದೇ ಜನಸಂಖ್ಯೆಯಲ್ಲಿ 10%ರಪ್ಪು ಜನರೂ ಸಹ ಬಳಸದ ಇಂಗ್ಲಿಷನ್ನು, ಶಿಕ್ಷಣ ಮಾಧ್ಯಮವಾಗಿ ನಿರ್ಣಯಿಸುವುದು ನಮ್ಮ ಪಾಲಿಕೆಯೆಂಟರಿ ಪ್ರಜಾಪ್ರಭುತ್ವ ಹಾಕುತ್ತಿರುವ ತಪ್ಪು ಹೆಚ್ಚಿಗಳೆಂದು ಹೇಳಿದೆ ಇರಲಾಗದು. ಇಂಗ್ಲೀಂಶ್ ಮಾಧ್ಯಮ ಶಿಕ್ಷಣದಿಂದ ನಮ್ಮ ಪ್ರಾಂತೀಯ ಉದ್ಯೋಗ ಅವಕಾಶಗಳು ಪೆಟ್ಟಿ ತಿನ್ನುತ್ತಿವೆ. ನಮ್ಮಲ್ಲಿ ಭಾರತೀಯ ಭಾಷೆಯಲ್ಲಿ ಓದುವವರು ಬಳಸುವವರು ಕಡಿಮೆಯಾಗುವುದರಿಂದ ಆಯಾ ಭಾಷೆಗಳಲ್ಲಿ ಮಸ್ತಕ ರಚನೆ, ಪ್ರಕಟನೆ, ಪ್ರಚಾರ ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಜೊತೆಯಾಗಿ

ಅಂತಾರಾಷ್ಟ್ರೀಯ ಮಾರುಕಟ್ಟಿಯಲ್ಲಿ, ಅಧಿಕ ಪ್ರಮಾಣದಲ್ಲಿ ಲಭಿಸುತ್ತಿರುವ ಇಂಗ್ಲಿಷ್ ಮನ್ಯಾಕಾರಗಳು, ಪತ್ರಿಕೆಗಳ ಮೇಲೆ ನಾವು ಅವಲಂಬಿಸುವುದು ತಪ್ಪದು. ಇದರಿಂದ ನಮ್ಮ ವಿದೇಶಿ ವಿನಿಯಮ ದ್ರವ್ಯವು ವ್ಯಾಧಿವಾಗುತ್ತದೆ. ಅಷ್ಟೇ ಅಲ್ಲದೆ ಅದು ನಮ್ಮ ಸ್ವಂತ ಸಂಪನ್ಮೂಲಗಳನ್ನು ಉದ್ದೋಗದ ಅವಕಾಶಗಳನ್ನು ನಾಶಮಾಡುತ್ತದೆ. ಇದರಿಂದ ಅಂತರ್ರಾಳದಲ್ಲಿ ಕ್ರಿಂಗ್ ವಿಸ್ತರಿಸುತ್ತಿರುವ ನಮ್ಮ ಭಾರತೀಯ ಭಾಷೆಗಳು ಅಲಕ್ಷ್ಯಕ್ಕೆ ಗುರಿಯಾಗುತ್ತವೆ. ಮಾತ್ರಭಾಷೆಗಳ ಮಾರ್ದುಮದಲ್ಲಿ ಓದಿಕೊಂಡವರ ಆಲೋಚನೆಯ ವಿಧಾನದಲ್ಲಿಯೇ ಸ್ವಾತಂತ್ರ್ಯ, ಸ್ವೇಚ್ಛೆ, ಆತ್ಮವಿಶ್ವಾಸ, ಆತ್ಮಗೌರವವು ಉದಾತ್ಮವಾದ ಆಲೋಚನೆಗಳಿಗೆ ಸ್ಥಾನವಿರುತ್ತದೆ. ಇದಕ್ಕಾಗಿ ಭಾರತೀಯ ಭಾಷೆಗಳ ಬಳಕೆಗೆ ಸಂಬಂಧಿಸಿದ ಪ್ರತಿಬಂಧಕಗಳನ್ನು ತೆಗೆದುಹಾಕಲು ನಾವು ಪ್ರಯತ್ನ ಮಾಡಬೇಕು.

1. ಖಾಸಗಿ-ಕಾರ್ಯಾರ್ಥಿಕ್ ಶಾಲೆಗಳಲ್ಲಿ ಸಹ ಹತ್ತನೇ ತರಗತಿಯವರೆಗೆ ತೆಲುಗು ಮಾರ್ದುಮದಲ್ಲಿ ಓದಬೇಕು.
2. ಮೊದಲು ಮಾತ್ರಭಾಷೆಯಲ್ಲಿ ಓದುವುದು ಬರೆಯುವುದನ್ನು ಕಲಿತ ವಿದ್ಯಾರ್ಥಿಗೆ ಶಾಲಾ ವಿದ್ಯಾಭ್ಯಾಸದಲ್ಲಿ ಉತ್ತೀರ್ಣತೆಯ ಅವಕಾಶಗಳು ಅಧಿಕವಾಗಿರುತ್ತವೆ. ಹಾಗೇ ದ್ವಿತೀಯ ಭಾಷಾ ಅಧ್ಯಯನ ಸುಲಭವಾಗುತ್ತದೆ.
3. ಪ್ರಾಥಮಿಕ ಶಿಕ್ಷಣದಲ್ಲಿ ವೈಜ್ಞಾನಿಕ ದೃಷ್ಟಿಕೋನದಿಂದ ಭಾಷಾ ಚೋಧನೆ ನಡೆಯಬೇಕು.
4. ಪ್ರಾಥಮಿಕ ಶಿಕ್ಷಣದಲ್ಲಿ ವೈಜ್ಞಾನಿಕ, ಆಧುನಿಕ ಪದ್ಧತಿಗಳ ಮೂಲಕ ಭಾಷೆಯನ್ನು ಚೋಧಿಸುವಂತೆ ನೋಡಿಕೊಳ್ಳಬೇಕು.
5. ಪ್ರಾಥಮಿಕ, ಮಾರ್ದುಮಿಕ, ಉನ್ನತ ಶಿಕ್ಷಣ ಹಂತದಲ್ಲಿ ಭಾಷಾ ತಂತ್ರಜ್ಞಾನಗಳನ್ನು ಉಪಯೋಗಿಸುವ ಅವಕಾಶ ಕಲ್ಪಿಸಬೇಕು. ಎಲ್ಲಾ ವಿಭಾಗಗಳಲ್ಲಿ ತೆಲುಗನ್ನು ಒಂದು ಭಾಷೆಯಾಗಿ ಚೋಧಿಸುವ ವಿಧಾನವಿರಬೇಕು.
6. ವೃತ್ತಿಪರಶಿಕ್ಷಣ, ತಂತ್ರಜ್ಞಾನ, ಇಂಜಿನಿಯರಿಂಗ್ ಶಿಕ್ಷಣ, ಮಹಾವಿದ್ಯಾಲಯಗಳಲ್ಲಿ ಸಹ ಭಾಷಾ ಅಧ್ಯಯನ, ಸಂಶೋಧನೆಗೆ ಅವಕಾಶ ಕಲ್ಪಿಸಬೇಕು.
7. ನಿಯತ, ಅನಿಯತ, ವರ್ಯಸ್ತ ಅನೋಪಚಾರಿಕ ಚೋಧನೆಯಲ್ಲಿ, ಕಲಾರಂಗಗಳಲ್ಲಿ ಭಾಷೆಗೆ ಪ್ರಾತಿನಿಧ್ಯವನ್ನು ಕಲ್ಪಿಸುತ್ತಾ, ಭಾಷಾ

ಉನ್ನತಿಕೆಯನ್ನು ಕಾಪಾಡಿಕೊಳ್ಳಲುವಂತೆ ಹೋಡಿಕೊಳ್ಳಬೇಕು. ಇವುಗಳಿಂದ ತೆಲುಗು ಮಾಧ್ಯಮದಲ್ಲಿ ಒದಿದವರಿಗೆ, ತೆಲುಗು ಒದಿದವರಿಗೆ ಉದ್ಯೋಗ ಲಭಿಸುತ್ತವೆ. ದೇಶದ ಪ್ರಗತಿಗೆ ಇದು ಪ್ರಯೋಜನವಾಗುತ್ತದೆ.

### 11.0 ಉಪಸಂಹಾರ

ಇತ್ತೀಚಿಗೆ ಭಾರತದೇಶದ ಸರ್ವೋಚ್ಛ ನ್ಯಾಯಾಲಯ ತಮಗೆ ಇವ್ವಾದ ಮಾಧ್ಯಮದಲ್ಲಿ ಅವರು ವಿದ್ಯಾಭ್ಯಾಸ ಮಾಡಲು ರಾಜ್ಯಾಂಗ ಕಲ್ಪಿಸಿದ ಹಕ್ಕನ್ನು ಆಧರಿಸಿ ಒಂದು ತೀರ್ಮು ನೀಡಿದೆ. ಅದು ನಿಜ. ಆದರೆ ಅದರಿಂದ ಮನ್ವತ್ವದ ದೊರೆಯದ ಭಾಷೆಗಳೆಲ್ಲವು ಸಂಪೂರ್ಣವಾಗಿ ಕಣ್ಣರೆಯಾಗುವ ಪ್ರಮಾದವಿದೆ. ಜಾಗತಿಕರೂ ಪ್ರಭಾವದಿಂದ ವೇಗವಾಗಿ ವಿಸ್ತರಿಸುತ್ತಿರುವ ಆಂಗ್ಲಭಾಷೆಯ ಪ್ರಾಬೀಲ್ಯದ ತುಳಿತಕ್ಕ ದೇಶಭಾಷೆಗಳೆಲ್ಲವು ನಲ್ಲಿಗಿ ಹೋಗುತ್ತಿದೆ. ಶಿಕ್ಷಣದಲ್ಲಿ ಮಾತೃಭಾಷೆ ವ್ಯವಹಾರಕ್ಕೆ ಅವಕಾಶ ಇಲ್ಲದಿರುವಾಗ ಭಾಷೆ ನಾಶವಾಗುತ್ತದೆ. ಅದರೊಂದಿಗೆ ಜಾತಿ, ಸಂಸ್ಕೃತಿ, ಅಸ್ತಿತ್ವಗಳು ಹಾಳಾಗುತ್ತವೆ. ಆದ್ದರಿಂದ ಭಾವಿ ಭಾರತ ದೇಶವು ಭಾಷಾ ಸುಜಲ ಜಲಗಳು ಇಲ್ಲದೆ ಮರುಭೂಮಿಯಂತಾಗುತ್ತದೆ. ದೇಸಿಯ ಭಾಷಾ ವ್ಯವಹಾರ ಸಮುದಾಯಗಳೆಲ್ಲ ತ್ವರಿತಗತಿಯಲ್ಲಿ ನಾಶವಾಗುವ ಪ್ರಮಾದವಿದೆ. ಇದು ಖಿಚಿತವಾಗಿ ಜೀವಪಿಧ್ಯಂಸಕವೇ. ಪರೋಕ್ಷವಾಗಿ ಜೀವ ವಿಧ್ಯಂಸಕತೆಯ ಕಾರಣವಾಗಿ ಭಾಷಾ ವಿಧಾನಗಳ ಮೇಲೆ ನ್ಯಾಯಲಯಗಳು, ಶಾಸನ ಸಭೆಗಳು ಮರು ವಿಮರ್ಶೆ ಮಾಡಬೇಕು. ಜೀವ ವಿಧ್ಯಂಸಕತೆಯನ್ನು ತಡೆಯಲು ಮಾತೃಭಾಷಾ ಮಾಧ್ಯಮ ಬಳಕೆಯನ್ನು ತಪ್ಪದೇ ಜಾರಿಗೆ ತರಲು ಸಂವಿಧಾನಾತ್ಮಕವಾಗಿ ತಿದ್ದುಪಡಿ ಮಾಡಬೇಕು.

### ಆಕರ ಗ್ರಂಥಗಳು

#### ತೆಲುಗು:

ಉಮಾಮಹೇಶ್ವರರಾವು, ಗಾರಪಾಟಿ, ಅಧ್ಯಂಕ ಶ್ರೀನಿವಾಸ. 2015 ತೆಲುಗು ರಾಜ್ಯಗಳಲ್ಲಿ ಭಾಷಾ ವಿಧಾನಂ. ಅಮುದಿತ ಗ್ರಂಥ. ಕಾಲ್ನ್, ಹೈದರಾಬಾದ್ ವಿಶ್ವವಿದ್ಯಾಲಯಂ.

ಕೃಷ್ಣಮೂರ್ತಿ, ಭದ್ರಿರಾಜು. 1995. “ತೆಲುಗು ಭಾಷೆ: ಅಂದು ಇಂದು ನಾಳೆ” ತೆಲುಗು ಸಾಹಿತ್ಯ ಮಾಸಪತ್ರಿಕೆ, ಹೈದರಾಬಾದು ತೆಲುಗು ಅಕಾಡಮಿ. ಪುಟ 2-10

ಕೃಷ್ಣಮೂರ್ತಿ, ಭದ್ರಿರಾಜು. 1999. ಭಾಷಾ-ಸರ್ವಾಜಂ-ಸಂಸ್ಕೃತಿ. ಹೈದರಾಬಾದು: ನೀಲ್ ಕಮಲ್ ಪ್ರಕಟನೆಗಳು.

### ಇಂಗ್ಲೀಷ್:

**Cohn, Bernard S.** 1996. Colonialism and Its Forms of Knowledge: The British in India. Princeton: PUP.

**Ridout, Ronald and Clifford Witting.** 1976. The Facts of English London: Pan books.

**Yenadi Raju, P.** 2003. Rayalaseema During Colonial Times: A Study in Indian Nationlism. New Delhi: Northern Book Centre.

**Vital Rao, Y.** 1979. Edducation and Learning in Andhra under East India Company. Secuderabad: N. Vidyaranyasvamy,p.

\* \* \* \* \*

## ತೆಲುಗಿನ ಮೇಲೆ ಇಂಗ್ಲಿಷ್ ಪ್ರಭಾವ

- ಪ್ರೊ. ಅಯಿನವೋಲು ಉಪಾದೇವಿ

### ೧. ಭೂಮಿಕೆ

ಸುಮಾರು ನಾನೂರು ವರ್ಷಗಳ ಕೆಳಗೆ ಇಂಗ್ಲೆಂಡ್‌ನಿಂದ ವ್ಯಾಪಾರದ ಉದ್ದೇಶದಿಂದ ಹೊರಟ ಈಸ್ಟ್ ಇಂಡಿಯಾ ಕಂಪನಿ ಮೊದಲು ೧೯೦೮ರಲ್ಲಿ ಗುಜರಾತ್‌ನ ಸೂರತ್‌ಗೆ ಸೇರಿತು. ಆ ಹೊಡಲೇ ಇಟ್ಟಂ-ಇಟ್ಟಂ ಪ್ರಾರ್ಥಣೆಯಲ್ಲಿ ಬಂಗಾಳಕೊಲ್ಲಿಯ ಹೋರಮಂಡಲ್ ಕರಾವಳಿಯ ಮಚಿಲೀಪಟ್ಟಣದಲ್ಲಿ ಮೊದಲ ಘ್ಯಾಕ್ಸರಿ ನಿರ್ಮಾಣ ಲಾಳಿತೆಂದು ಚಾರಿತ್ರಿಕ ಆಧಾರಗಳು ತಿಳಿಸುತ್ತವೆ. ಆ ನಂತರವೇ, ಅಂದರೆ ಈಗಿನ ಆಂಧ್ರಪ್ರದೇಶದಲ್ಲಿ ಮೊದಲು ವ್ಯಾಪಾರವನ್ನು ನೆಲೆಗೊಳಿಸಿದ ಮೇಲೆಯೇ, ಈಸ್ಟ್ ಇಂಡಿಯಾ ಕಂಪನಿಯವರು ಸೂರತ್‌ನಲ್ಲಿ(ಇಟ್ಟಂ), ನಂತರ ಮದ್ರಾಸ್‌ನಲ್ಲಿ(ಇಟ್ಟಿಲ್), ಆ ನಂತರ ಬೊಂಬಾಯಿ(ಇಂದಿನ ಮುಂಬಯಿ)ಯಲ್ಲಿ (ಇಟ್ಟಂ) ಕೊನೆಗೆ ಕಲ್ಕತ್ತೆಯಲ್ಲಿ(ಇಟ್ಟಂ) ತಮ್ಮ ವ್ಯಾಪಾರವನ್ನು ವಿಸ್ತರಿಸಿದರು. ಇವರು ಮುಖ್ಯವಾಗಿ ಹತ್ತಿ, ಸಿಲ್ಕ್, ಇಂಡಿಗೋ ಡ್ರೆಪ್, ಟೋ ಇಂತಹವನ್ನು ಭಾರತದಲ್ಲಿ ಮಾರಾಟ ಮಾಡಿ, ಇಲ್ಲಿಂದ ಮಸಾಲೆ ದಿನಿಸುಗಳನ್ನು ಹೊಂಡುಕೊಳ್ಳಿದ್ದರೆಂದು ಜರಿತ್ತೇ ಹೇಳುತ್ತದೆ. ಆದರೆ ಇಲ್ಲಿ ಕೇವಲ ವ್ಯಾಪಾರವನ್ನು ನೆಲೆಗೊಳಿಸಲು ಇಂಗ್ಲೆಂಡ್‌ನಿಂದ ಈಸ್ಟ್ ಕಂಪನಿ ಮಾತ್ರವೇ ಬರಲಿಲ್ಲ. ಅದಕ್ಕೂ ಸ್ಪಷ್ಟವಾಗಿಯೇ, ಹೆಚ್ಚು ಕಡಿಮೆ ಅದೇ ಸಂದರ್ಭದಲ್ಲಿ ಪ್ರೋಚುಗೀಸರು, ಡಚ್‌ರು, ಪ್ರೈಂಚರು ಇಲ್ಲಿ ವ್ಯಾಪಾರ ಮಾಡಲು ಬಂದರು. ಆದರೆ ಕೈಗಾರಿಕಾ ಕ್ರಾಂತಿಯ ನಂತರ, ಉಳಿದ ಯಂರೋಪಿಯನ್ ದೇಶಗಳ ಮೇಲೆ ಇಂಗ್ಲೆಂಡ್ ಪ್ರಾಬಲ್ಯವನ್ನು ಗೌರಿಸಿತು. ಈ ಪ್ರಾಬಲ್ಯಕ್ಕಾಗಿ ಇವರ ನಡುವೆ ವಿವಿಧ ಸಂದರ್ಭಗಳಲ್ಲಿ ಯುದ್ಧಗಳು ನಡೆದವು. ೧೮೫೭ ಮತ್ತು ೧೮೫೯ರ ನಡುವೆ ಏಕು ವರ್ಷಗಳ ಕಾಲ ನಡೆದ ಯುದ್ಧದ ನಂತರ ವಸಾಹತುಶಾಹಿ ಪ್ರಾಬಲ್ಯವನ್ನು ಬಿಟ್ಟಿರು ಪಡೆದುಕೊಂಡರು. ಈ ಗೆಲುವಿಗೆ ಮುಖ್ಯ ಕಾರಣ ಆಗ ಇಂಡಿಯಾದ ಗವರ್ನರ್‌ ಜನರಲ್ ಆಗಿದ್ದ ರಾಬಟ್ ಕ್ಲೈವ್. ಇವನ ಕಾಲದಲ್ಲೇ ಮುಖ್ಯವಾದ ಪ್ಲಾಸಿ ಕದನ ಇಟ್ಟಿಲರಲ್ಲಿ ನಡೆಯಿತು. ಕ್ರಮೇಣ ಪ್ರೋಚುಗೀಸರ, ಡಚ್‌ರು, ಪ್ರೈಂಚರ ಪ್ರಾಬಲ್ಯ ಕಡಿಮೆಯಾಗುತ್ತಾ ಬಂತು. ೧೮೫೯ರಲ್ಲಿ ನಡೆದ ಪ್ರೌರಿಸ್ ಒಪ್ಪಂದದ

ಪ್ರಕಾರ ಪಾಂಡಿಚೇರಿ, ಮಾಹೆ, ಕರಿಕಾಲ್, ಯಾನಾಂ, ಚಂದ್ರನಾಗೂರ್ ಪ್ರದೇಶಗಳು ಮಾತ್ರವೇ ಪ್ರೇಮಚರಿಗೆ ಸೇರಿದವು. ಇಂದಿಗೂ ಯಾನಾಂ ಕೇಂದ್ರಾಡಳಿತ ಪ್ರದೇಶವಾದ ಪ್ರದುಚೆರಿ(ಪಾಂಡಿಚೆರಿ)ಗೆ ಸಂಬಂಧಿಸಿದ್ದೇ ಆದರೂ ಅದು ಆಂಧ್ರಪ್ರದೇಶಕ್ಕೆ ಹತ್ತಿರದಲ್ಲೇ ಇದೆ; ಅಲ್ಲಿ ಹೆಚ್ಚು ಜನರು ತೆಲುಗನ್ನೇ ಮಾತಾಡುತ್ತಾರೆ.

ಉತ್ತರ ಭಾರತದಲ್ಲಿ ಮೇಗಲ್ ಆಡಳಿತ ಕ್ರಮೇಣ ಕ್ಷೀಣಿಸಿತು. ಭಾರತಾದ್ಯಂತ ಚಿಕ್ಕ ಚಿಕ್ಕ ನಾಡುಗಳು, ಸಂಸಾಧನಗಳು ಬಿಡಿಬಿಡಿಯಾಗಿ ಅವಪ್ಕೆವೇ ರೂಪಗೊಂಡವು. ಇವರು ತಮ್ಮ ಪ್ರಾಬಲ್ಯಕ್ಕಾಗಿ ಬ್ರಿಟಿಷರ ಇಲ್ಲವೇ ಪ್ರೇಮಚರ ಸಹಾಯ ಸಹಕಾರಗಳನ್ನು ಪಡೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿಯೇ ತೆಲುಗು ನೆಲವಾದ ಬೊಬ್ಬಿಲಿ ಸಂಸಾಧನದಲ್ಲಿ ಪ್ರಾಬಲ್ಯಕ್ಕಾಗಿ ಬೊಬ್ಬಿಲಿಯಾದ್ದ ನಡೆಯಿತು. ಆದರೆ ಅದೇ ಸಮಯದಲ್ಲಿ ಹೃದರಾಬಾದ್-ಗೋಲೆಕ್ಕೂಂಡ ಕೇಂದ್ರವಾಗಿ ತೆಲುಗು ಮಾತಾಡುವ ಪ್ರದೇಶಗಳ ಹೆಚ್ಚಿನ ಭಾಗ, ಕನಾರಟಕದ ಸ್ವಲ್ಪ ಭಾಗ, ಮತ್ತೆ ಸ್ವಲ್ಪ ಮಹಾರಾಷ್ಟ್ರ ಸೇರಿ ನಿಜಾಮನ ಆಡಳಿತದಲ್ಲಿ ಇತ್ತು. ಆದರೆ ಗೆಟೆಲ್ಲಿಕ್ಕೂ ಮೊದಲು ಕರಾವಳಿ ಆಂಧ್ರ, ರಾಯಲಸೀಮೆ ಎಂದು ಇಂದು ಹೇಳಿಕೊಳ್ಳುತ್ತಿರುವ ಪ್ರದೇಶಗಳು ನಿಜಾಮನ ಆಡಳಿತದಲ್ಲೇ ಇದ್ದವು. ಆದರೆ ತನಗೆ ಸೈನ್ಯದ ಸಹಾಯ ಅಗತ್ಯವೆನ್ನುತ್ತಾ ನಿಜಾಮ ಬ್ರಿಟಿಶ್ ಕಂಪನಿ ಜೊತೆ ಒಪ್ಪಂದ ಕುದುರಿಸಿಕೊಂಡು ಮೊದಲು ಗೆಟೆಲ್ಲರಲ್ಲಿ ‘ಸರ್ಕಾರ್’ ಜಿಲ್ಲೆಗಳೆಂದು ಹೆಸರು ಪಡೆದ ಕರಾವಳಿ ಜಿಲ್ಲೆಗಳನ್ನು, ಆ ನಂತರ ಗೆಟೆಲ್ಲರಲ್ಲಿ ರಾಯಲಸೀಮೆಯೆಂದು ಇಂದು ಕರೆಯುವ ‘ಸೀಡೆಡ್’ ಜಿಲ್ಲೆಗಳನ್ನು ಬ್ರಿಟಿಷರಿಗೆ ಕೊಟ್ಟಬಿಟ್ಟ. ಈ ಒಪ್ಪಂದ ಗೆಟೆಲ್ಲರಲ್ಲಿ ನಡೆಯಿತು. ಅಂದಿನಿಂದ ಇಂಗ್ಲಿಶರ ಆಡಳಿತವನ್ನು ಕುಂಟಣಿ(ಕಂಪನಿಯ ಅಪಬ್ರಂಶ) ಆಡಳಿತವೆಂದು ಚರಿತ್ರೆಯಲ್ಲಿ ಹೆಸರಿಸಲಾಯಿತು. ಹೊನೆಗೆ ಇಂದಿನ ಆಂಧ್ರಪ್ರದೇಶ ರಾಜ್ಯದ ಗೆಟೆಲ್ಲಗಳು ಬ್ರಿಟಿಶ್ ಆಡಳಿತದಲ್ಲಿ ಮದ್ರಾಸ್ ಪ್ರೇಸಿಡೆನ್ಸಿಗೆ ಸೇರಿದ್ದರೂ, ಪ್ರಸ್ತುತ ತೆಲಂಗಾಣ ರಾಜ್ಯದ ಜಿಲ್ಲೆಗಳೆಲ್ಲವೂ ನಿಜಾಮನ ಆಡಳಿತದ ಹೃದರಾಬಾದ್ ರಾಜ್ಯದ ಭಾಗವಾಗಿದ್ದವು. ಆ ರೀತಿ ಸುಮಾರು ಗೆಟೆಲ್ಲರಂದ, ಮತ್ತೆ ಭಾರತ ಸರ್ಕಾರ ಪ್ರೋಲೀಸ್ ಕಾರ್ಯಾಚರಣ ನಡೆಸಿ ನಿಜಾಮನ ರಾಜ್ಯವನ್ನು ಭಾರತದ ರಾಜ್ಯಗಳಲ್ಲಿ ಸೇರಿಸಿಕೊಂಡು ನವೆಂಬರ್ ೧, ೧೯೫೬ರಂದು ಆಂಧ್ರಪ್ರದೇಶ(ಎಕೇರಣ) ರಾಜ್ಯ ಸಾಧನೆಯಾಗುವವರೆಗೂ ತೆಲುಗರು ಹೆಚ್ಚುಕಡಿಮೆ ಇನ್ನೂರು ವರ್ಷ ಬೇರೆಬೇರೆ ಆಡಳಿತದ ಅಡಿಯಲ್ಲಿ ಬದುಕಬೇಕಾಗಿ ಬಂತು. ಪರಿಣಾಮವಾಗಿ ಬ್ರಿಟಿಶ್ ಆಡಳಿತದ ತೆಲುಗು ಪ್ರದೇಶದವರು ಇಂಗ್ಲಿಶ್ ಆಡಳಿತದಲ್ಲಿ ನಿಜಾಮನ ಆಡಳಿತದ ತೆಲುಗು ಪ್ರದೇಶದವರು ಉದ್ದ ಆಡಳಿತದಲ್ಲೂ ಮುಂದುವರಿದರು. ಆದರೆ ಈ ಎರಡು ಆಡಳಿತದಲ್ಲಿ ಭಾಷಿಕವಾಗಿಯೂ, ಆಡಳಿತಕ್ಕವಾಗಿಯೂ

ಸ್ವಷ್ಟಪಾದ ಭಿನ್ನತೆ ಉಂಟಾಗಿ, ಸುಮಾರು ಇಂಜಿನಿಯರ್‌ಗಳ ವರ್ಗ (ಒಟ್ಟಂತಹಲ್ಲಿ ರಾಯಲ್‌ಸೀಮೆ ಪ್ರದೇಶವನ್ನು ನಿಜಾಮ ಕೊಟ್ಟ ಕಾಲದಿಂದ ಇಂಜಿನಿಯರ್‌ಲ್ಲಿ ಆಂತರಿಕ ರಾಜ್ಯ ಏರ್ಪಡಿಸಬಹುದು) ಮೇಲಿನ ಎರಡು ಪ್ರದೇಶಗಳ ನಡುವೆ ಹಿಂದೆ ಇದ್ದ ನಿಕಟತೆ ಕ್ರಮೇಣ ಕ್ಷೀಣಿಸಿ, ಅಂತರ ಬೆಳೆಯಿತೆಂದು ಹೇಳಬಹುದು. ಆದ್ದರಿಂದ ತೆಲುಗು ಭಾಷೆಯ ಮೇಲೆ ಇಂಗ್ಲಿಷ್ ಪ್ರಭಾವ ಬ್ರಿಟಿಷ್ ಆಡಳಿತದ ಕರಾವಳಿ ರಾಯಲ್‌ಸೀಮೆ ಪ್ರದೇಶಗಳಲ್ಲಿ ೧೯೨೦ನೇ ಶತಮಾನಗಳಲ್ಲಿ ಹರಡಿದಷ್ಟು ನಿಜಾಮನ ಆಡಳಿತದ ತೆಲಂಗಾಣ ಪ್ರದೇಶದಲ್ಲಿ ಹರಡಲಿಲ್ಲವೆಂದು ಹೇಳಬಹುದು. ಈ ಮುಖ್ಯಪಾದ ವ್ಯಾತ್ಯಾಸದಿಂದ ತೆಲುಗಿನ ಮೇಲೆ ಇಂಗ್ಲಿಷ್ ಪ್ರಭಾವ ಎಂಬ ವಿಷಯ ಮೇಲಿನ ಪ್ರದೇಶಗಳಿಗೆ ಅಂದರೆ ಮದ್ರಾಸ್ ಪ್ರಸ್ತೀಪ್ಸ್‌ನಿಯ ಅಧೀನಕ್ಕೆ ಹೋದ ತೆಲುಗು ಪ್ರದೇಶಗಳಿಗೆ ಸೀಮಿತವಾಯಿತೆಂದು ಗುರುತಿಸಬೇಕು. ಆದರೆ ಆಯಾ ಪ್ರಭಾವಗಳು ಆ ನಂತರ ಆಂತರಿಕ ಪ್ರದೇಶದಲ್ಲಿ ಮುಂದುವರಿದು ತೆಲುಗು ಮಾತಾಧ್ಯಾಯದಲ್ಲಿ ಜಿಲ್ಲೆಯರನ್ನು ಪ್ರಭಾವಿತಗೊಳಿಸಿತು.

ತೆಲುಗಿನ ಮೇಲೆ ಇಂಗ್ಲಿಷ್ ಪ್ರಭಾವವನ್ನು ವಿವರಿಸುವುದಕ್ಕಾಗಿ ಈ ಲೇಖನವನ್ನು ಮೇಲಿನ ಭಾಗಾಲ್ಕಂಬದ ಕೆಲವು ಶೀರ್ಷಿಕೆಗಳ ಅಡಿಯಲ್ಲಿ ವಿಭಜಿಸಲಾಗಿದೆ. ಅವು;

೧. ಮಿಷನರಿಗಳು: ಕ್ರೈಸ್ತಧರ್ಮದ ಪ್ರಭಾವ

೨. ಇಂಗ್ಲಿಷರ ತೆಲುಗು ಭಾಷಾಕೃಷ್ಣ. ಇದರಲ್ಲಿ ಮೂರು ಉಪ ಶೀರ್ಷಿಕೆಗಳಿವೆ.

ಅ. ವ್ಯಾಕರಣಗಳು ಮತ್ತು ನಿರ್ವಾಚನಗಳು, ಆ. ತೌಲನಿಕ ಭಾಷಾಧ್ಯಾಯನ,

ಇ. ಲಿಪಿ ಸುಧಾರಣೆಗಳು.

೩. ಶಿಕ್ಷಣಪದ್ಧತಿಯಲ್ಲಿ ಬದಲಾವಣೆ, ಇಂಗ್ಲಿಷ್ ಶಿಕ್ಷಣ.

೪. ಭಾಷಾಪ್ರಭಾವ

೫. ತೆಲುಗು ಸಾಹಿತ್ಯದ ಮೇಲೆ ಇಂಗ್ಲಿಷ್ ಪ್ರಭಾವ

೬. ಚರಿತ್ರೆಯ ರಚನೆ-ಮೆಕೆಂಬಿ ಕೃಷ್ಣ

೭. ಇತರೆ ಅಂಶಗಳು. ಇವುಗಳನ್ನು ಒಂದೊಂದಾಗಿ ವಿವರಿಸಲಾಗಿದೆ.

೮. ಮಿಷನರಿಗಳು

ಕ್ರೈಸ್ತಧರ್ಮದ ಪ್ರಭಾವ: ವಾಣಿಜ್ಯ, ವ್ಯಾಪಾರಗಳ ಉದ್ದೇಶದಿಂದ ಮೊಟ್ಟಮೊದಲು ತೆಲುಗುನಾಡಿನಲ್ಲಿ ಬ್ರಿಟಿಷರು ಮಚಿಲೀಪಟ್ಟಣ ಸೇರಿದರೆಂದು

ಹಿಂದೆ ಹೇಳಲಾಗಿದೆ. ಹೈನ್ರಿ ಮೋರಿಸ್ ಬರೆದ “ಗೋದಾವರಿ ಜಿಲ್ಲ್”(Godavari District)(ಲಂಡನ್, ೧೮೭೮) ಎಂಬ ಗ್ರಂಥದಲ್ಲಿ ಹೇಳಿರುವ ಪ್ರಕಾರ ಮಚಿಲೀಪಟ್ಟಣ ದೊಡ್ಡ ವ್ಯಾಪಾರಕೇಂದ್ರವಾಗಿತ್ತು. ಬ್ರಿಟಿಷರು ಬರುವ ಹೊತ್ತಿಗೆ ಇಲ್ಲಿ ಡಚ್, ಪ್ರೆಂಚರ ಫ್ರಾಂಕರಿಗಳು ಇದ್ದವು. ಕೆಲವು ಮಂದಿ ಪೋಚುಗಿಸರು, ಕವ್ಯಜನರು-ಇವರೆಲ್ಲರೂ ಇದ್ದರೆಂದು, ಇವರು ಕ್ಯಾಥೊಲಿಕ್‌ರೆಂದು, ಇವರಿಗೆ ಅಲ್ಲಿ ಆಗಲೇ ಅಂದರೆ ಇಟ್ಲಿಂರಲ್ಲೇ ಒಂದು ಜಿಕ್ಕ ಚಚ್ಚ್ ಇತ್ತೆಂದು ಅವರು ಉಲ್ಲೇಖಿಸಿದ್ದಾರೆ (ಪು.೧೮೭೭) (ವೀರಭದ್ರಾವು, ಕೊತ್ತಪಲ್ಲಿ, ೧೯೮೦, ಪು. ೮೮). ಕ್ರಿ.ಶ. ೧೬೪೧ರಲ್ಲೇ ಮಚಿಲೀಪಟ್ಟಿಂನಲ್ಲಿ ಕ್ರೈಸ್ತಧರ್ಮ ಪ್ರಚಾರ ಆರಂಭವಾಯಿತು. ಆ ನಂತರ ಸ್ವಲ್ಪ ಕಾಲಕ್ಕೇ ಗೋಲೆಕ್ಕೂಂಡದಲ್ಲೂ ಮಚಿಲೀಪಟ್ಟಿಂನಲ್ಲೂ ಎರಡು ಕ್ರೈಸ್ತ ಸಮಾಜಗಳ ಸ್ಥಾಪನೆಯಾಯಿತು. ಕ್ರಿ.ಶ. ೧೬೬೪ಕ್ಕೂ ಮೊದಲೇ ಬೀಮಿಲಿಪಟ್ಟಿಂನಲ್ಲೂ ಒಂದು ಚಚ್ಚ್ ನಿರ್ಮಾಣವಾಯಿತು. ಡಜರ್ರು ಕ್ರಿ.ಶ. ೧೬೬೬ರಲ್ಲಿ ಬೀಮಿಲಿಪಟ್ಟಿವನ್ನು ಆಕ್ರಮಿಸಿದಾಗ ಅಲ್ಲಿ ಹನ್ನರಡು ಮಂದಿ ಕ್ರೈಸ್ತರಿದ್ದರು. ಅಲ್ಲಿ ಕ್ರೈಸ್ತಧರ್ಮ ಪ್ರಚಾರ ವ್ಯಾಪಕವಾಗಿ ನಡೆಯಿತು. ಕೋರಂಗಿ, ನರಸಾಪುರಂ, ಪೋನೇಪಲ್ಲಿಯಲ್ಲಿ ಚಚ್ಚ್‌ಗಳು ಸ್ಥಾಪನೆಯಾದವು. ಇಂಡಿಯರಲ್ಲೇ ಮಚಿಲೀಪಟ್ಟಿಂನಲ್ಲಿ ವಾಸಿಸುತ್ತಿದ್ದ ಶಿಂಬಿ ಮಂದಿ ಕ್ಯಾಥೊಲಿಕ್ ಕ್ರೈಸ್ತರಿಗಾಗಿ ಚಚ್ಚ್ ನಿರ್ಮಾಣವಾಯಿತು. ೧೦೦ ಮಂದಿ ಕ್ರೈಸ್ತರಿಗಾಗಿ ಗೋಲೆಕ್ಕೂಂಡ ಪಟ್ಟಣದಲ್ಲಿ ಒಂದು ಚಚ್ಚ್‌ನ್ನು, ಅದಕ್ಕೆ ಆರು ಮೈಲಿ ದೂರದಲ್ಲಿ ೩೦೦ ಮಂದಿ ಕ್ರೈಸ್ತರಿಗಾಗಿ ಅವರೂ ಲೇಡಿ ಆಫ್ ದಿ ರೋಜರಿ ಚಚ್ಚ್‌ನ್ನು ನಿರ್ಮಿಸಲಾಯಿತು.

೧೮ನೇ ಶತಮಾನದ ಆರಂಭದಲ್ಲಿ ರೆಡ್ಡಿಗಳು, ಕಮ್ಮಿಗಳು, ತೊಗಟರು ಕ್ರೈಸ್ತಧರ್ಮದತ್ತ ಆಕ್ಷಿಯತರಾದರು. ಬ್ರಾಹ್ಮಣ, ವ್ಯಾಜಾತಿಗಳಿಂದಲೂ ಮತಾಂತರಗಳು ನಡೆದವು. ೧೮-೧೯ನೇ ಶತಮಾನದಲ್ಲಿ ಕ್ರೈಸ್ತ ಮತಾಂತರ ಹಂತಹಂತವಾಗಿ ಹೆಚ್ಚಾಗಿ ಜನಗಣತಿಯಲ್ಲಿ ಗೌನೀಯವಾದ ಭಾಗವನ್ನು ಕ್ರೈಸ್ತರಾಗಿ ಬದಲಾಯಿಸಿತು.

ಪ್ರೌಢಿಸ್ಟೇಟ್ ಮಿಷನರಿಗಳು ತುಂಬಾ ತಡವಾಗಿ ೧೮೪೧ರಲ್ಲಿ ಬಂದರೆಂದು ಶ್ರೀಯುತ್ತದೆ(Imperial Gazetteer of India, Provincial Services; Madras-I Calcutta, 1908; P. 305). ಮಿಷನರಿಗಳು ತೆಲುಗು ಕಲಿತುಕೊಂಡು ಬೆಬಿಲ್ನನ್ನು ತೆಲುಗಿನಲ್ಲಿ ಬರೆದು ಪ್ರಚಾರ ಮಾಡುವುದಕ್ಕೆ ಶ್ರಮಿಸಿದರು. ಏಕೆಂದರೆ, ಕ್ರೈಸ್ತಧರ್ಮದಲ್ಲಿ ಪ್ರತಿ ಭಾನುವಾರ ಚಚ್ಚ್‌ಗೆ ಹೋಗುವುದು, ಪ್ರಾರ್ಥನೆ ಮಾಡುವುದು, ಬೆಬಿಲ್ ಓದುವುದು ಸಂಪ್ರದಾಯ. ಆದ್ದರಿಂದ ಮಿಷನರಿಗಳಿಗೆ ಆಯಾ ಪ್ರದೇಶಗಳ

భాషేగళన్ను కలితుకొళ్వుదు అనివాయివాయితు. ప్రముఖ భాషేగళన్నే అల్లదే, ఇవరల్లి అనేకరు బుడకట్టు భాషేగళన్ను కలితుకొండు అవరిగాగి లిపియిల్లద ఇవర భాషేయల్లి బైబల్ బరెయువుదక్కే సమాన భాషేగళ లిపియన్ను, రోమన్ లిపియన్ను అవలంబించిదరు. ఆదరే భాషేయన్ను సరియాగి, జెన్నాగి కలితుకొళ్వ లుద్దేత ఇల్లద్దరింద ఇవరు అనువాదిసిద త్రైస్తగ్రూంథగళు విలక్షణవాగి కాణిసుత్తవే. లభ్య మాహితి ప్రకార రోమన్ క్యాఫోలిక్స్ మిషనరిగళు గట్టింర ఆసుపాసినల్లి మాడిద అనువాదద హసరు ‘త్రిస్తియనో వేద గ్రంథము’. ఇదు మద్రాస పురాతత్త్వ లిఖిత గ్రంథ భండారదల్లి (సం. १४-४-२) ఇదేయెందు తిలిదుబందిదే. ఆ నంతర బెంజమిన్ శుల్జ్(Benjamin Schultz) మాడిద బరెహ ‘నూరు జ్ఞాన వచనాలు’. ఆదరే బిబ్లికల్ భాషేగి సంబంధిసిద ‘సమానాధాక’ పదగళు తెలుగినల్లి దొరెయువుదు కెష్వమాద్దరింద అనువాదకరు తెలుగన్ను తాళ్లియింద సరియాగి కలితుకొళ్వదేయే (“...had they Patience to Study(Telugu) for ten years, they would be wiser(Brown, C.P. in ‘Some Accounts of the Literary life of C.P. Brown’ are quoted in ఏరభద్రరావు, అదే, పు. १०६). మాడువుదరింద బైబల్ భాషే అత్త గ్రాంథికపు అల్లదే, ఇత్త బళకేయ భాషేయూ ఆగద కృత్కభాషేయాగి రూపుగొండితు ఎందు గ్రహిసంబహుదు. ఇందిగూ ఆ మాదరియే ముందువరియుత్తిదే. ఇదరింద హోస పదస్ఫూషి, హోస అధాగళు రూపుగొండవు. త్రైస్త మిషనరిగళు దేతదల్లి అనేక శిక్షణ సంస్థగళన్ను నడేసువుదరిందలూ ఆదరల్లి బైబల్ ఓదువుదన్ను ప్రోత్సాహిసువుదరిందలూ ఆయా శిక్షణసంస్థగళల్లి ఓదికొండ త్రైస్తేతరర మేలేయూ బైబల్ తన్న ప్రభావవన్ను బీరిదేయెందు A.I. Mayher బరద ‘The Christian Ethnic and India (1941, P. 305)దల్లి ఉల్లేఖితవాగిదే.

“The non-Christian world is concerned solely with the ethnical principles of Christianity and the practical outcome of these principles” (అదే, పు. १०६). శుల్జ్ నంతర బైబల్ అనువాద మాడిదవరల్లి గాడనో(Gordon), ప్రిచెట్(Prichett), విలియం క్యారె(Willian Carey) అంతహవరు ముఖ్యరు.

త్రైస్త గ్రంథగళల్లి అనువాదగళొందిగ త్రైస్త ధమానుయాయిగళాద తెలుగరు రచిసిద కేతన గ్రంథగళు ఇవే. ఈ కేతనసేగళన్ను ఒరేదవరల్లి

ಪುರುಷೋತ್ತಮ ಚೌಧರಿ, ಪುಲಿಪಾಕ ಜಗನ್ನಾಥಂ ಮುಖೀರು. ಇವರು ಆರಂಭಿಸಿದ ಮೇಲ್ಪಂಕ್ತಿಯನ್ನು ನಂತರದ ಕಾಲದ ಕೀರ್ತನೆ ಲೇಖಿಕರು ಮುಂದುವರಿಸಿದರು.

### ೧೧. ಧರ್ಮಸಂಬಂಧಿ ಪರಿಭಾಷೆ

ತ್ಯೇಸ್ತಧರ್ಮದ ವ್ಯಾಖ್ಯಾಯಲ್ಲಿ, ತ್ಯೇಸ್ತಧರ್ಮಕ್ಕೆ ಸಂಬಂಧಿಸಿದ ರಚನೆಗಳು, ಜೋಧನೆಗಳು, ಹಾಡುಗಳ ಪ್ರಕಟಣೆ ಅರಂಭವಾಯಿತು. ಇದರಿಂದ ತೆಲುಗಿನಲ್ಲಿ ತ್ಯೇಸ್ತಧರ್ಮ ಪರಿಭಾಷೆ ವಿಸ್ತಾರವಾಗಿ ಬಂದು ಸೇರಿತು. ೧೮-೧೯ನೇ ಶತಮಾನಗಳ ರಚನೆಗಳಲ್ಲಿರುವ ಪರಿಭಾಷೆ ಇಂದಿಗೂ ಮುಂದುವರಿಯುತ್ತಿದ್ದರೂ ಅದಕ್ಕೆ ಮತ್ತಪ್ಪು ಮೆರುಗು ನೀಡುವ ಪ್ರಯತ್ನ ನಡೆಯಿತು. ಬೈಬಲ್ ತ್ಯೇಸ್ತವೇದ ಗ್ರಂಥವೆಂದು ಆರಂಭವಾಗಿ ಈಗ 'ಪರಿಶುದ್ಧ ಗ್ರಂಥ'ವೆಂದು ಒಷ್ಣಿತವಾಯಿತು. ಹಳೆಯ ಒಡಂಬಡಿಕೆ ಗ್ರಂಥ, ಹೊಸ ಒಡಂಬಡಿಕೆ ಗ್ರಂಥ, ಅಪ್ರೋಸ್ತರು, ಏಸು, ತ್ಯಾಸ್ತ, ಬ್ಯಾಫ್ಫಿಜಂ, ಪರಿಶುದ್ಧಾತ್ಮದಂತಹ ಹಲವು ಪದಗಳು ಆ ರೀತಿ ತೆಲುಗಿಗೆ ಸೇರಿದವೇ ಆಗಿವೆ.

### ೧೨. ಹೆಸರುಗಳು

ತ್ಯೇಸ್ತಧರ್ಮ ತಂದ ಬೆಳವಣಿಗೆಗಳಲ್ಲಿ ಮತ್ತೊಂದು ಗಮನಾರ್ಹ ಪ್ರಭಾವ ತ್ಯೇಸ್ತ ಹೆಸರುಗಳು. ಕ್ರಿ.ಶ. ೧೯೫೫ರ ಸುಮಾರಿನಲ್ಲಿ ತ್ಯೇಸ್ತಧರ್ಮವನ್ನು ಸ್ಥಿರಿಸಿದ ಮೊದಲ ರೆಡ್ಡಿ ಜಾತಿಯವರು ಅನುಮಂದರೆಡ್ಡಿ. ಅವರು ತಮ್ಮ ಹೆಸರನ್ನು ರಾಯಪ್ಪರೆಡ್ಡಿಯೆಂದು ಬದಲಿಸಿಕೊಂಡರು. ಈ ಹೆಸರು ಬಹಳ ಪ್ರಚಾರಕ್ಕೆ ಬಂತು. ಎಲ್ಲ ಜಾತಿಗಳ ತ್ಯೇಸ್ತರಲ್ಲಿ ಈ ರಾಯಪ್ಪ ಎಂಬ ಹೆಸರು ಕಾಣಿಸುತ್ತದೆ. ಬೈಬಲ್ ಸಂಬಂಧಿತ ಹೆಸರುಗಳು, ಪಾಶ್ಚಾತ್ಯ ಭಾಷೆಗಳಲ್ಲಿನ ವ್ಯಕ್ತಿನಾಮಗಳು ತೆಲುಗು ತ್ಯೇಸ್ತರ ಹೆಸರುಗಳಲ್ಲಿ ಸೇರಿದವು. ಇದು ತ್ಯೇಸ್ತಧರ್ಮದ ವ್ಯಾಖ್ಯಾಯಿಂದ ಭಾರತಾದ್ಯಂತ ಕಾಣಿಸುವ ಪ್ರಭಾವವೇ ಆಗಿದೆ.

ತೆಲುಗಿನಲ್ಲಿ ಈ ಹೆಸರುಗಳು ಯಥಾವತ್ತಾಗಿ, ತದ್ವಾಪಂಪಗಳಾಗಿ ಬಂದಿವೆ. ಧಾಮಸ್-ತಾಮಸಯ್ಯ-ತೋಮಾಸಯ್ಯ, ಮೃಕೇರ್-ಮಿಕೇಲಯ್ಯ, ಜೋನ್ಸ್-ಜೋಜಯ್ಯ, ಅಗಸ್ಟ್-ಅಗಸ್ಟೇನಯ್ಯ, ಮೇರಿ-ಮರಿಯಮ್ಮೆ-ಮರಮ್ಮೆ, ತೆರಿಸಾ-ತೇರೇಜಮ್ಮೆ, ಮೇರಿರೋಚ್-ಮರ್ಕ್ರೋಚಮ್ಮೆ, ರೆಚೇನಾ-ರುಚೇನಮ್ಮೆ ಆಂಟೋನಿ-ಆಂತೋನಯ್ಯ, ಜೇವಿಯರ್-ಶೌರಯ್ಯ ಮೊದಲಾದವು ಉದಾಹರಣೆಗಳು.

### ೧೩. ಇಂಗ್ಲಿಶರ ಭಾಷಾಕ್ರಾಂತಿ

ಬ್ರಿಟಿಷರ ಆಡಳಿತ ಕಾಲದಲ್ಲಿ, ಅದಕ್ಕೂ ಮುನ್ನ ಬಂದ ಪಾಶ್ಚಾತ್ಯರು ಭಾರತೀಯ ಭಾಷೆಗಳನ್ನು ಕಲಿತುಕೊಂಡು ಇವುಗಳಿಗೆ ವ್ಯಾಕರಣ ಮತ್ತು

ನಿಘಂಟುಗಳನ್ನು ಬರೆದರು. ಆದರೆ ಇವರಲ್ಲಿ ಎರಡು ಬಗೆಯವರಿದ್ದಾರೆ. ಕೆಲವರು ಆಯಾ ಭಾಷೆಗಳನ್ನು ಆಡಣಿತಕ್ಕುಗಿ, ವೃತ್ತಿಧಮುಕ್ಕಾಗಿ ಸೀಮಿತ ನೆಲೆಯಲ್ಲಿ ಕಲಿತುಕೊಂಡವರು; ಅಲ್ಲದೆ ಮಲಯಾಳಂನಲ್ಲಿ ಗುಂಡಟ್, ಕನ್ನಡದಲ್ಲಿ ಕಿಟ್ಟ್ಲ್, ತೆಲುಗಿನಲ್ಲಿ ಸಿ.ಪಿ. ಬ್ರೋನ್ ರಂತಹವರು, ಮತ್ತೆ ಕೆಲವರು ಆಯಾ ಭಾಷೆಗಳ ಮೇಲೆ ಅಭಿಮಾನವನ್ನು ಬೆಳೆಸಿಕೊಂಡು ಶ್ರಮ ಹಾಕಿ ಕಲಿತುಕೊಂಡು ಆಯಾ ಭಾಷೆಗಳ ಸಾಹಿತ್ಯಾಭಿವೃದ್ಧಿಗಾಗಿ ವಿಶೇಷ ಕೈಫಿ ಮಾಡಿದರು.

### ೨.೧. ನಿಘಂಟು, ವ್ಯಾಕರಣ ರಚನೆಗಳು

ಪಾಶ್ಚಾತ್ಯರೇ ಮುದ್ರಣಾಲಯಗಳನ್ನು ಸಾಫ್ಟ್‌ಸಿಸ್ ಗ್ರಂಥಗಳ ಮುದ್ರಣಕ್ಕೆ ದಾರಿ ತೋರಿದರು. ತೆಲುಗು ಭಾಷೆ ಕಲಿತುಕೊಂಡು, ತೆಲುಗು ಕಲಿತುಕೊಳ್ಳಬೇಕೆನ್ನುವ, ಇತರರಿಗಾಗಿ (ಪಾಶ್ಚಾತ್ಯರ, ದೇಶಿಯರ) ವ್ಯಾಕರಣ ಮತ್ತು ನಿಘಂಟುಗಳನ್ನು ರೂಪಿಸಿದ ಕೆಲವರು ಪ್ರಮುಖರನ್ನು ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ.

ಲಭ್ಯ ಆಧಾರಗಳ ಪ್ರಕಾರ ಮೊಟ್ಟಮೊದಲ ನಿಘಂಟು ಱೆಲೆಜಿರಲ್ಲಿ ಪ್ರಕಟವಾದಂತೆ, ಅದನ್ನು ಬೆಂಜಮಿನ್ ಬ್ರೋನ್ ಫಿಲ್ ಎಂಬುವವರು ಸಂಕಲಿಸಿದಂತೆ ತಿಳಿಯುತ್ತದೆ.

ತೆಲುಗಿನಲ್ಲಿ ಹೇಳಿಕೊಳ್ಳಬಹುದಾದ ಒಳ್ಳೆಯ ನಿಘಂಟು ಮತ್ತು ವ್ಯಾಕರಣವನ್ನು ಯಾರು ಬರೆದರೆಂಬ(ಬ್ರಿಟಿಷರಲ್ಲಿ) ವಿಷಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಮುದ್ರಿತವಾದ ವರ್ಣಗಳ ಆಧಾರದಿಂದ ಕೆಲವರು, ಲಿಖಿತ ಪ್ರತಿಗಳ ಆಧಾರದಿಂದ ಮತ್ತೆ ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಂದ ಈ ಭಿನ್ನಾಭಿಪ್ರಾಯ ಉಂಟಾಗಿದೆ. ಆದರೆ ಇವರಲ್ಲಿ ವಿಲಿಯಂ ಬ್ರೋನ್, ಎ.ಡಿ. ಕ್ಯಾಂಬೆಲ್ ಹೆಚ್ಚು ಕಡಿಮೆ ಸಮಕಾಲೀನರೆಂದು ಭಾವಿಸಬೇಕಾಗಿದೆ. ಇವರ ಬಗ್ಗೆ ವಿವರಿಸುವುದು ಅಗತ್ಯ.

### ೨. ವಿಲಿಯಂ ಬ್ರೋನ್

ವಿಲಿಯಂ ಬ್ರೋನ್ ಬರೆದ ವ್ಯಾಕರಣ ಱೆಲೆಇರಲ್ಲಿ, ನಿಘಂಟು ಱೆಲೆಲೆರಲ್ಲಿ ಮುದ್ರಿತವಾಗಿವೆ. ಇವರು ಈ ಎರಡರ ಮುನ್ನಡಿಯಲ್ಲಿ(Preface) ತೆಲುಗು ಸಂಸ್ಕೃತಗಳ ನಡುವೆ ಇರುವ ವ್ಯತ್ಯಾಸ ಬಹಳ ದೊಡ್ಡದೆಂದು (so very great), ವಾಕ್ಯರಚನೆಯಲ್ಲಿ ಕೂಡಾ ಭಿನ್ನತೆಗಳಿವೆಯೆಂದು ಹೇಳಿದರೂ, ಅವುಗಳ ಕುರಿತ ವಿವರಗಳಿಗೆ ಹೋಗಲಿಲ್ಲ. ಹಾಗೆಯೇ ಇವರು ತೆಲುಗು ಭಾಷಿಕರ ಉಚ್ಛ್ವಾರಣೆಯಲ್ಲಿನ ಒಂದು ಮುಖ್ಯ ಅಂಶವನ್ನು ಪ್ರಚಾರಕ್ಕೆ ತಂದರೆಂದು ಹೇಳಬಹುದು. ಅದೇನೆಂದರೆ, ತೆಲುಗಿನಲ್ಲಿ ಸ್ವರಗಳಾದ ‘ಅ’, ‘ಆ’ಗಳು ಅಲ್ಲದೆ ಉಳಿದ ಸ್ವರಗಳ ಜೊತೆ ಬರೆಯುವ ಪದಗಳನ್ನು ತೆಲುಗರು ಅವುಗಳ ಸಂಬಂಧಿತ ವ್ಯಂಜನಗಳ ಜೊತೆ ಸೇರಿಸಿ

ಉಚ್ಛರಿಸುತ್ತಾರೆಂದೂ ಅಂದರೆ ಇ, ಈ, ಎ, ಏಗಳೊಂದಿಗೆ ಆರಂಭವಾಗುವ ಪದಗಳಾದ ಇಲ್ಲ, ಈಗ, ಎವರು, ಏದಿ ಇಂತಹ ಪದಗಳನ್ನು ಯಿಲ್ಲ, ಯೀಗ, ಯೆವರು, ಯೇಡ ಎಂದು ಯಾರಾದಿಯಿಂದಲೂ, ಉ, ಉ, ಒ, ಓಗಳೊಂದಿಗೆ ಆರಂಭವಾಗುವ ಉಲ್ಲ, ಉರು, ಒಕಟಿ, ಓಡ ಮುಂತಾದ ಪದಗಳನ್ನು ವಲ್ಲ, ವೂರು, ವೂಕಟಿ, ವೋಡ ಎಂದು ಪದಾದಿ ವರ್ಕಾರದಿಂದ ಉಚ್ಛರಿಸುತ್ತಾರೆಂದು ತಿಳಿಸಿದರು. ಈ ಪರಿಶೀಲನೆಯಿಂದ ಇವರು ತಮ್ಮ ನಿಫಂಟನ್ನು ತೆಲುಗು ಅಕ್ಷರ ಕ್ರಮದಲ್ಲೇ ರೂಪಿಸಿದರೂ ಅ, ಆಗಳನ್ನು ಬೆಟ್ಟ ಸ್ವರಗಳಾವುವೂ ಇಲ್ಲದಂತೆ ಮೇಲೆ ಹೇಳಿದಂತೆ ಇ, ಈ, ಎ, ಏಗಳೊಂದಿಗೆ ಸಂಪ್ರದಾಯದಂತೆ ಬಳಸುವ ಪದಗಳನ್ನು ‘ಯ’ಕಾರದ ಕೆಳಗೆ, ಉ, ಉ, ಒ, ಓ, ಗಳಿಂದ ಮೊದಲಾಗುವ ಪದಗಳನ್ನು ‘ವ’ಕಾರದ ಕೆಳಗೆ ಕೊಟಿದ್ದರಿಂದ ನಿಫಂಟನೆ ಮೊದಲಲ್ಲಿ ಇರಬೇಕಾದ ಪದಗಳೆಲ್ಲ ಕೊನೆಯಲ್ಲಿ ಸೇರಿವೆ. ಆದರೆ ಈ ಪರಿಶೀಲನೆ ಬಹಳ ಮುಖ್ಯವಾದುದೇ. ಆದರೆ ಈ ವಿಧಾನದಿಂದ ತೆಲುಗಿನಲ್ಲಿ ಇತರೆ ಸ್ವರಗಳಾವುವೂ ಇಲ್ಲದೆ ಹೋಗುವ ಅಪಾಯವೇ ಅಲ್ಲದೆ ಸಂಧಿ ಸೂತ್ರಗಳೆಲ್ಲವನ್ನೂ ತಲೆಕೆಳಗೆ ಮಾಡಿ, ಹೊಸ ಸೂತ್ರಗಳನ್ನು ಸೇರಿಸಿ ಬರೆದುಕೊಳ್ಳಬೇಕಾಗಿ ಬರುತ್ತದೆ; ಅಷ್ಟೇ ಅಲ್ಲದೆ, ಸ್ವರ ಸಂಬಂಧಿತ ಗುಣಿತಾಕ್ಷರಗಳಾದ ಇ-೦; ಈ-೦೧; ಉ-೦೨; ಎ-೦೩; ಏ-೦೪ ಗಳನ್ನು ಯಾವ ಸ್ವರಗಳೂ ಇಲ್ಲದೆ ಕಲಿತುಕೊಳ್ಳುವುದು, ಹೋಲಿಸುವುದು ಕಷ್ಟವಾಗುತ್ತದೆ. ಹಾಗೆಯೇ ಇವರು ಮಹಾಪ್ರಾಣಗಳನ್ನು ತ್ಯಜಿಸಿದ್ದಾರೆ. ಇವುಗಳಿರುವ ಪದಗಳನ್ನು ಇವರು ಕೊಡಲಿಲ್ಲ.

ಉದಾಹರಣೆಗೆ ಅತನು-ಇಚ್ಚಾಡು-ಅತನಿಚ್ಚಾಡು(ಉತ್ಸಸಂಧಿ). ಇದನ್ನು ಅತನು+ಯಿಚ್ಚಾಡು ಎಂದು ಬರೆದರೆ ಸಂಧಿಯಾಗುವ ಅವಕಾಶವೂ ಇರುವುದಿಲ್ಲ; ಇಲ್ಲದೆ ಹೋದರೆ ‘ಯ’ ಹೋಗುತ್ತದೆಂಬ ಸೂತ್ರವನ್ನು ಹೆಚ್ಚುವರಿಯಾಗಿ ಸೇರಿಸಿ ಆಗಲಾದರೂ ‘ಇ’ಯನ್ನು ಸ್ವರವಾಗಿ ತೆಗೆದುಕೊಂಡು ಬರಬೇಕಾಗುತ್ತದೆ. ಉಚ್ಛರಣೆ ಬೇರೆ, ಲಿಪಿ ಬೇರೆ ಎಂದಾಗಲಿ, ತೆಲುಗಿನವರೆಲ್ಲಾ ಹಾಗೆಯೇ ಉಚ್ಛರಿಸುತ್ತಾರೋ ಇಲ್ಲವೋ ಎಂದಾಗಲಿ ಗಮನಿಸದೇ ಹೋದುದು ಈ ವಿಧಾನದಲ್ಲಿರುವ ಲೋಪವೆಂದು ಹೇಳಬಹುದು. ಆದರೆ ಇವರು ನಿಫಂಟನಲ್ಲಿ ಕೊಟ್ಟ ಪದಗಳು ಕೆಲವೇ ಆದರೂ(ಸುಮಾರು ಬಿಂದು ಸಾವಿರಕ್ಕಿಂತಲೂ ಹೆಚ್ಚಾಗಿರಲಾರವು) ಅವುಗಳ ಅಥವಾ ವಿವರಣೆಗಳು ಮಾತ್ರ ಇಂದಿಗೂ ಉಪಯುಕ್ತವಾಗಿವೆ. ಆದ್ದರಿಂದ ಇದು ಇಂದಿಗೂ ಸ್ವಲ್ಪ ಬಳಕೆಯಲ್ಲಿದೆಯಿಂದು ಹೇಳಬಹುದು. ಇವರು ತಮ್ಮ ನಿಫಂಟಿಗೆ “Vocabulary of Gentoos and English” ಎಂದು ಹೆಸರಿಟ್ಟಿದ್ದಾರೆ.

### ೧. ಎ.ಡಿ. ಕ್ಯಾಂಬೆಲ್

ಮೇಲೆ ಹೇಳಿದಂತೆ ಕೆಲವರು ಪಾಶ್ಚಾತ್ಯರು ತೆಲುಗನ್ನು ‘ಜೆಂಟ್ಲೊ’ ಎಂದು ಹೆಸರಿಸಿದರೂ ವಿಲಿಯಂ ಬ್ರೈನ್‌ರಂತಲ್ಲಿದೆ ಕ್ಯಾಂಬೆಲ್ ತಮ್ಮ ವ್ಯಾಕರಣ, ನಿಘಂಟುಗಳಿಗೆ “Teloogoo” ಎಂಬ ಹೆಸರೇ ಇಟ್ಟರು. ಆದರೆ ನಿಘಂಟನ್ನಿಲ್ಲಿ ಮಾತ್ರ �Dictionary of Teloogoo Language ಕೆಳಗೆ Commonly termed the Gentoo ಎಂದು ಕೊಟ್ಟರು. ಈ ನಿಘಂಟು ವಿಲಿಯಂ ಬ್ರೈನ್ ಅವರದಕ್ಕಿಂತಲೂ ದೊಡ್ಡದು, ವಿಸ್ತೃತವಾದುದು. ಇದು ಱಲ್ಟಿಗರಲ್ಲಿ ಮುದ್ರಿತವಾಗಿದೆ. ಇವರು ತಮ್ಮ ವ್ಯಾಕರಣದಲ್ಲಿ ತೆಲುಗು ಅಕ್ಷರಗಳನ್ನು, ಅವುಗಳ ಗುಣಿತಗಳನ್ನು ಎಲ್ಲವನ್ನು ತೆಲುಗು ಕಲಿತುಕೊಳ್ಳುವ ಪಾಶ್ಚಾತ್ಯರಿಗಾಗಿ ವರ್ಚ್‌ಸಿದ್ಧಾರ್ಥ. ಅಷ್ಟೇ ಅಲ್ಲಿದೆ “ತೆಲುಗು ಸಂಸ್ಕೃತಜನ್ಮ”ವಲ್ಲವೆಂದು ತನ್ನ ಸಂಶೋಧನೆಗಳಿಂದ ನಿರ್ಧಾರವಾದಂತೆ ಮೊಟ್ಟಮೊದಲ ಭಾರಿಗೆ ಹೇಳಿದರು. ಈ ಭಾಷೆಗೆ ತಮಿಜು, ಕನ್ನಡ, ಮಲಯಾಳಂ ಭಾಷೆಗಳೀಂದಿಗೆ ಹತ್ತಿರ ಸಂಬಂಧವಿದೆಯೆಂದೂ(ಸಕಾರಣವಾಗಿ) ಪ್ರತಿಪಾದಿಸಿದರು. ಈ ಗ್ರಂಥಕ್ಕೆ ಮುನ್ನಡಿ ಬರೆದ ಎಲ್ಲಿಸ್ ಈ ಪ್ರತಿಪಾದನೆಯನ್ನು ಸಮರ್ಥಿಸಿದರು.

ಈ ನಿಘಂಟನ್ನಿಲ್ಲಿ ಕ್ಯಾಂಬೆಲ್ ತತ್ತ್ವ, ತದ್ವಾದ, ದೇಶ್ಯ, ಗ್ರಾಮ್ಯ, ಅನ್ಯದೇಶ್ಯಗಳ ಸೂಚನೆಯನ್ನು ನಮೂದುಗಳ ಪಕ್ಷದಲ್ಲಿ ಸೂಚಿಸಿದ್ದಾರೆ. ಕೆಲವು ಪರ್ಶಿಯನ್ ಉದ್ಯು(ಅರೇಬಿಕ್) ಪದಗಳನ್ನು ಗ್ರಾಮ್ಯದಲ್ಲಿ ಸೇರಿಸಿದ್ದಾರೆ. ಇದು ಮೊದಲು ಮುದ್ರಿಣವಾದಾಗ ಇದರಲ್ಲಿ ಖಿಲ್ಲ ಪುಟಗಳಿದ್ದವು. ಇಂಗ್ಲಿಷ್‌ನಲ್ಲಿ ಗ್ರೀಕ್, ಲ್ಯಾಟಿನ್ ಪದಗಳಿರುವಂತೆ ತೆಲುಗಿನಲ್ಲಿ ಸಂಸ್ಕೃತ ಪದಗಳು ಸೇರಿವೆಯೆಂದು, ಆದರೆ ತೆಲುಗು ಮೂಲ ಸಂಸ್ಕೃತಕ್ಕಿಂತ ಭಿನ್ನವಾದುದೆಂದು ತಾನು ನಂಬುತ್ತೇನೆಂದು ಅದು ತಮಿಜು, ಕನ್ನಡ ಭಾಷೆಗಳಿಗೆ ಹತ್ತಿರದಲ್ಲಿದೆಯೆಂದು ಇವರು ಮಾಡಿದ ವ್ಯಾಖ್ಯಾನಗಳು ಕೂಡಾ ಶಾಸ್ತ್ರೀಯ ವಿವೇಚನೆಗೆ ಹತ್ತಿರದಲ್ಲಿವೆ(Campbell, 1849, Introduction XIX-XX).

### ೨. ಜೆ.ಸಿ. ಮಾರಿಸ್

ಎ.ಡಿ. ಕ್ಯಾಂಬೆಲ್ ನಂತರ ತೆಲುಗು ಭಾಷೆಗೆ ನಿಘಂಟನ್ನು ರೂಪಿಸಿದ ಮತ್ತೊಬ್ಬ ಮುಖ್ಯವಾದ ಇಂಗ್ಲಿಷ್ ವ್ಯಕ್ತಿ ಜಾನ್ ಕನಾರ್ಕ್(ಜೆ.ಸಿ.) ಮಾರಿಸ್. ಇದು ಕೂಡಾ ದೊಡ್ಡ ನಿಘಂಟೆ. ಇದನ್ನು ಏರಡು ಸಂಪುಟಗಳಾಗಿ-ಮೊದಲನೆಯದು ಱಲ್ಟಿಫಿರಲ್ಲು ಏರಡನೆಯದು ಱಲ್ಟಿರಲ್ಲು- ಮುದ್ರಿಸಿದ್ದಾರೆ. ಏರಡೂ ಸೇರಿ ಸುಮಾರು ೧೧೦೦ ಪುಟಗಳಿವೆ. ಆದರೆ ಇವರದು ಇಂಗ್ಲಿಷ್-ತೆಲುಗು ನಿಘಂಟು ಮಾತ್ರವೇ. ತೆಲುಗು-ಇಂಗ್ಲಿಷ್ ನಿಘಂಟನ್ನು ಇವರು ರೂಪಿಸಿದಂತಿಲ್ಲ. ತೆಲುಗು ಸಂಶೋಧಕರ ಮೇಲೆ ಇವರ ಪ್ರಭಾವ ಕಾಣಿಸುವುದಿಲ್ಲ.

### ಇ. ಸಿ.ಪಿ. ಚೈನ್

ಉದ್ದೋಗದರ್ಥವೆಂದು ತೆಲುಗು ಕಲಿತುಕೊಳ್ಳಲು ಆರಂಭಿಸಿ ಚಾಲ್ನ್‌  
ಫಿಲಿಪ್ ಚೈನ್ ತಮ್ಮ ಜೀವಮಾನವನ್ನೆಲ್ಲಾ ತೆಲುಗು ಭಾಷೆ, ಸಾಹಿತ್ಯಗಳಿಗಾಗಿ  
ಅಂತರ್ಸಿದ್ಧಾರ್ಥಿಯಾಗಿ ಹೇಳಬಹುದು. ತೆಲುಗರ ಸಾಂಪ್ರದಾಯಿಕ ವಿಧಾನದಲ್ಲಿ ತೆಲುಗು  
ಚೋಧಿಸುವ ಪಂಡಿತರ ಮಾರ್ಗವನ್ನು ಸರಿಯಿಲ್ಲವೆಂದು ಇವರು ಯುರೋಪಿಯನ್‌  
ವಿಧಾನದಲ್ಲಿ ತೆಲುಗು ಚೋಧಿಸುವಂತೆ ಮಾಡಿದರು (ಚೈನ್ ಸಿ.ಪಿ. ಇಂಗ್ಲಿಶ್ –  
ತೆಲುಗು ನಿಘಂಟು, ಎರಡನೇ ಮುದ್ರಣ, ೧೯೬೫). ಇವರು ತೆಲುಗು ಭಾಷೆಗೆ  
ಮೂರು ಮಹಾನಿಘಂಟುಗಳನ್ನು ಸಂಕಲಿಸಿದರು. ಇಂದಿಗೂ ಇವು ಆಕರ್ಜಣಿಗಾಗಿ  
ಬಳಕೆಯಾಗುತ್ತಿವೆ. ಅವು: ೧. ತೆಲುಗು-ಇಂಗ್ಲಿಶ್ ನಿಘಂಟು; ೨. ಇಂಗ್ಲಿಶ್ –  
ತೆಲುಗು ನಿಘಂಟು, ೩. ಮಿಶ್ರಭಾಷಾ ನಿಘಂಟು. ಈ ನಿಘಂಟುಗಳು ಮತ್ತು  
ವ್ಯಾಕರಣಕ್ಕೆ ಇವರು ಬರೆದ ಮುನ್ನಡಿಗಳನ್ನು ಓದಿದರೆ ತೆಲುಗು ಭಾಷೆ ಮತ್ತು  
ಸಾಹಿತ್ಯಗಳ ಸ್ಥಿತಿಗಿಗಳನ್ನು ಇವರು ಎಷ್ಟು ಆಳವಾಗಿ ಅಧ್ಯಯನ ಮಾಡಿ  
ಅರ್ಥಮಾಡಿಕೊಂಡಿದ್ದಾರೆಂದು ತಿಳಿಯುತ್ತದೆ. ವಿಲಿಯಂ ಚೈನ್‌ರಂತೆಯೇ ಇವರು  
ಕೂಡಾ ಸ್ವಾರಪದಗಳಿಗೆ ಪದಾದಿಯ ‘ಯ’ಕಾರ ‘ವ’ಕಾರ ಉಚ್ಚಾರಣೆಯನ್ನು  
ಗುರುತಿಸಿದ್ದಾರೆ. ಆದರೆ ಅವರಂತೆಯೇ ತಪ್ಪಾಗಿ ವಿಶ್ಲೇಷಣೆ ಮಾಡಲಿಲ್ಲ. ಆದರೆ  
ಅವರ ಗ್ರಹಿಕೆಯಲ್ಲಿ ಗೊಂದಲ ವ್ಯಂಜನಗಳ ವಿಷಯದಲ್ಲಿ ಕಾಣಿಸುತ್ತದೆ. ತೆಲುಗು  
ಭಾಷೆಯಲ್ಲಿ ಬಹಳ ಹೆಚ್ಚಾಗಿ ಕಾಣಿಸುವ(ಲಿಲಿತ, ಮೌಖಿಕ ರೂಪಗಳೆರಡರಲ್ಲಿ)  
ಸರಳಾದೇಶಸಂಧಿ ಕುರಿತು ತಿಳಿದರೂ, ತೆಲುಗರು ಕೆಲವು ಕಡೆ  
ಅಂತರೋಪಸ್ಥರ್‌ಗಳೊಂದಿಗೂ, ಕೆಲವು ಸಾರಿ ಘೋಪಸ್ಥರ್‌ಗಳೊಂದಿಗೂ ಅದೇ  
ಪದಗಳನ್ನು ಬಳಸುತ್ತಾರೆಂದು ದೋವ–ತೋವ, ಪುಲಿ–ಬೆಬ್ಬಲಿಯಂತಹ  
ಉದಾಹರಣೆಗಳನ್ನು ಕೊಟ್ಟು ಈ ಕಾರಣದಿಂದ ತಮ್ಮ ನಿಘಂಟಿನಲ್ಲಿ ವ್ಯಂಜನಗಳನ್ನು  
ಅಕಾರಾದಿ ಕ್ರಮದಲ್ಲಿ ಅಲ್ಲದೆ ವರ್ಗಾಕ್ಷರಗಳ ಕ್ರಮದಲ್ಲಿ ರೂಪಿಸಿದ್ದಾರೆ. ಆದ್ದರಿಂದ  
‘ಕ’ವರ್ಗಾಕ್ಷರಗಳಾದ ಕ, ಖ, ಗ, ಘಗಳಿಗೆ ಸೇರಿದ ಪದಗಳೆಲ್ಲ ಸಾಲಾಗಿ ಬರುತ್ತವೆ(ಕ  
ಪೂರ್ತಿಯಾದ ನಂತರ ಇ ಮುಂತಾದವು ಅಲ್ಲದೆ). (ಇದು ಕಷ್ಟಕರವಾಗಿದೆಯಂದು  
ನಂತರ ಇದನ್ನು ಮೂರು ವಿದ್ಯಾಂಸರಿಂದ ಅಕಾರಾದಿ ಕ್ರಮದಲ್ಲಿ ಜೋಡಿಸಿ  
ಪ್ರಕಟಿಸಿದ್ದಾರೆ; ಅದಿಲ್ಲಿ ಅಪ್ರಸ್ತುತ). ಆದರೂ ಈ ನಿಘಂಟು ಇತರೆ ಎಲ್ಲ  
ನಿಘಂಟುಗಳಂತಲ್ಲದೆ ತೆಲುಗು ಭಾಷಿಕರ ಆಧುನಿಕ ಅಗತ್ಯಗಳಿಗಾಗಿ ಇನ್ನೂ  
ಬಳಕೆಯಾಗುತ್ತಲೇ ಇದೆ.

ತೆಲುಗು ಕಲಿತುಕೊಂಡು ಇತರರೆಲ್ಲರಂತೆ ನಿಘಂಟು ಮತ್ತು ವ್ಯಾಕರಣ  
ರಚನೆಗಳಿಗೆ ಮಾತ್ರ ಸಿ.ಪಿ. ಚೈನ್ ಅಧ್ಯಯನ ನಿಲ್ಲಲಿಲ್ಲ. ಅವರು ಹಲವಾರು

తెలుగు కావ్యగళన్న సంగ్రహిసి ప్రకటిసిదరు. ఇదరల్లి అవరు లభ్యవాద ప్రతియింద తైత్తి పట్ట అదన్నే అష్ట హాకిసిద్దే అల్లదే అనేక తోడకుగళన్న సహిసికొండు, ఏవిధ లిఖిత ప్రతిగళన్న తరిసి, పాత్మాత్మ విధానదల్లి పరిష్కరిసి, శుద్ధప్రతిగళన్న రూపిసిదరు. ఈ బగేయ విధానవన్న పరిజయిసి బ్రైన్ తన్న నంతరద కాలద తెలుగు విద్యాంసరిగే, పరిష్కరణకారిగే, ప్రకాశకరిగే మాగ్రఫదశకరాదరు. ముఖ్యవాగి వేమన వచనగళన్న ఏవిధ జిల్లగళల్లి సిగువ బగేబగేయ ప్రతిగళన్న తరిసి, పాతాంతరగళన్న పరిష్కరిసి అదన్న విషయప్రధానవాగి ఐదు భాగగళాగి విభజిసిదరు.

"After collection of such copies as were to be found at Masulipatnam, where I was stationed, I gradually procured others from Vizagapatnam, Nallore, Guntur, Cuddapah, and Madras... I at length formed the whole into tolerably consistent divisions, religion, moral, satirical, mystic and miscellaneous" (The Verses of Vemana, 1829, Preface).

కావ్యగళిగే వ్యాఖ్యానగళన్న ఒరెయిసువ కేలసవన్నూ ఇవరే ఆరంభిసిదరేంటుదు హలవు తెలుగు సంతోధకర అభిప్రాయ. అవరే స్ఫూతః "in twenty years, notes were appended to all leading Telugu poems... the new commentaries thus framed have been greeted with applause as illustrating and perpetuating Telugu Literature" (ibid). (అందరే ఈ కావ్య వ్యాఖ్యానగళన్న సాహిత్యాభివానిగళు ఓది సంతోషపట్టరేందు అవరే వేళికొండిద్దారే).

విలీయం బ్రైన్, గేలేటియంతవవరు కేవల బళకేయ భాషేయన్నే తమ్మ నిఘంటుగళల్లి సేరిసిదరే, సి.పి. బ్రైన్ కావ్యభాషే మత్తు బళకేయ భాషే ఎరడన్నూ తమ్మ నిఘంటినల్లి సేరిసిద్దరిందలే జందిగూ ఆకర్గంభవాగి అదు బవళ ఉపయుక్తవాగిదే. అల్లదే నంతరద నిఘంటుకారిగూ స్వాతిత్సదాయకరాదరేందు గిదుగు రామమూత్స పంతులు వేళిద్దారే.

మేలిన కారణగళింద ఇవర వ్యాకరణ మత్తు నిఘంటుగళు తెలుగు కలిపుచోట్టవ పాత్మాత్మరిగే అల్లదే తెలుగరిగూ సమానవాగి ఉపయోగ వాగుత్తా బరుత్తిపే. అదే రీతి శాలా విద్యాధ్రిగళాగి కళేద నూరు

ವರ್ಷಗಳಿಂದ ಬರೆಯುತ್ತಾ ಬರುತ್ತಿರುವ ಅನೇಕ ಬಿಕ್ಕಬಿಕ್ಕ ವ್ಯಾಕರಣಗಳ ಮೇಲೆ  
ಪಾಶ್ಚಾತ್ಯ ವ್ಯಾಕರಣ ಪದ್ಧತಿಗಳ ಪ್ರಭಾವವಿದೆಯಿಂದ ಹೇಳಿದೆ ಇರಲಾಗದು.

### ಮುದ್ರಣದಲ್ಲಿ ಅವರು ಮಾಡಿದ ತೆಲುಗು ಲಿಪಿ ಸುಧಾರಣೆಗಳು

“on some Telugu Types”.

“The letter R as in ಕ್ರೆ, ಪ್ರೆ, ವ್ರೆ, cra, pra, vra was formerly a semicircle placed under another letter. Then ಕ್ರೆ, ಪ್ರೆ, ವ್ರೆ compositors complained that this gave trouble and delayed the work. I therefore substituted the forms This type is called ಬೈನ್ ರಕಾರ”(ಅದೇ, ಪ್ರ. xv-xvi)(ಈ ಕಂಡಿಕೆಯಲ್ಲಿ ತೆಲುಗು ಅಕ್ಷರಗಳಿಗೆ ಕನ್ನಡ ಲಿಪ್ಪಂತರವನ್ನು ನೀಡಿದೆ).

### ಉ. ಎ. ಗೆಲೆಟಿ ಡಿ. ಕ್ಯಾಡಿಲಾಕ್

ಸ್ವಾತಂತ್ರ್ಯಕ್ಕೆ ಮುನ್ನ ಬ್ರಿಟಿಶ್ ಆಡಳಿತದಲ್ಲಿ ಬಂದ ನಿಘಂಟುಗಳಲ್ಲಿ ಕೊನೆಯದು  
ಗೆಲೆಟಿ ನಿಘಂಟಿಯಿಂದು ಹೇಸರಾದ “ಎ ಡಿಕ್ನರಿ ಆಫ್ ಕರೆಂಟ್ ತೆಲುಗು”(ರ್ಬಿಜಿ).  
ಇದಕ್ಕೆ ಆರ್. ಗೆಲೆಟಿ(ICP) ಪೀರಿಕೆಯನ್ನು ಬರೆದಿದ್ದಾನೆ. ಬಹುಶಃ ತಂದೆ ಮತ್ತು  
ಮಗ ಇದರ ಸಹಲೇವಿಕರಾಗಿರಬಹುದೇನೋ. ಆದರೆ ನಿಘಂಟನ್ನು ಒಬ್ಬರು  
ರೂಪಿಸಿದರೆ, ಮತ್ತೊಬ್ಬರು ಪೀರಿಕೆ ಬರೆದಂತೆ ಸ್ವೀಕರಿಸಬೇಕು.

ತೆಲುಗು ಅಕ್ಷರಕ್ರಮವನ್ನು ಪ್ರಾಣವಾಗಿ ಪರಿಹರಿಸಿ ಈ ನಿಘಂಟನ್ನು  
ರೋಮನ್ ಲಿಪಿಯಲ್ಲಿ ರೂಪಿಸಿದ್ದಾರೆ. ಅಂದರೆ ಇದು ಪಾಶ್ಚಾತ್ಯರು ತೆಲುಗು  
‘ಮಾತಾಡುವುದನ್ನು ಕಲಿತುಕೊಳ್ಳುವುದಕ್ಕೇ ಮುಖ್ಯವಾಗಿ ಉದ್ದೇಶಿಸಿದೆಯಿಂದು  
ಗ್ರಹಿಸಬೇಕು. ಇಲ್ಲಿಯವರೆಗೂ ಯಾರೂ ಇದನ್ನು ತೆಲುಗು ಅಕ್ಷರವಾಲೆಗೆ  
ಬದಲಾಯಿಸುವ ಪ್ರಯತ್ನ ಮಾಡಲಿಲ್ಲ. ಇದು ಉಂಟಿಲ್ಲ ಪ್ರಱಗಳ ನಿಘಂಟ. ಇದು ತಮ್ಮ ನಿಘಂಟನ್ನಲ್ಲಿ ತಮ್ಮ ಎರಡು ಪ್ರೋಣಿಗಳನ್ನು(ಒಂದು ಆಕ್ಸ್‌ಪ್ರಾರ್ನನಲ್ಲಿ  
ವಿದ್ಯಾರ್ಥಿಯಾಗಿ, ಮತ್ತೊಂದು ಇಂಡಿಯಾದಲ್ಲಿ ಅಧಿಕಾರಿಯಾಗಿ), ಹಂಪಿಯ  
ಎರಡು ಪ್ರೋಣೋಗಳು, ಚಿಕ್ಕಾರು ಚಂದ್ರಗಿರಿ ಕೋಚೆಯ ಪ್ರೋಣೋ ಜೊತೆ  
ಬೆಜವಾಡ ಪ್ರೋಣೋ ಹಾಕಿ ಅದರ ಕೆಳಗೆ ‘The future capital of Andhra’  
ಎಂದು ಬರೆದಿದ್ದಾರೆ(ಆದರೆ ಅಂಥ್ರಾಜ್ಞ(ಮದ್ವಾಸಿನಿಂದ ಬೇರೆಯಾಗಿ) ಏಪ್ರಂಟ್‌ಗ್ರಾಗ್  
ಬೆಜವಾಡವನ್ನೂಲ್ಲದೆ ಕನೂರ್ ಲನ್ನು ರಾಜಧಾನಿಯನ್ನಾಗಿ ಮಾಡಿದರು. ಆದರೆ ಈಗ  
ಆಂಥ್ರಾದವರು ವಿಜಯವಾಡ ಪರಿಸರದಲ್ಲಿ ರಾಜಧಾನಿಯನ್ನು ನಿರ್ಮಿಸಲಿದ್ದಾರೆ).  
ಪ್ರಸ್ತುತದ ಕೊನೆಯಲ್ಲಿ Central Provinces ಎಂದು ಕೊಟ್ಟಿ ಭಾಗೋಳಿಕ ನಕ್ಷೆ  
ಕೂಡಾ ವಿವರವಾದ ಮಾಹಿತಿಯನ್ನು ನೀಡುತ್ತದೆಯಿಂದ ಹೇಳಬೇಕು.

### ಃ. ಎ.ಎಚ್. ಅಡೆನ್‌ನ್

ನಿಘಂಟನ್ನು ರೂಪಿಸದಿದ್ದರೂ ಆಡೆನ್‌ನ್ ಬರೆದ ತೆಲುಗು ವ್ಯಾಕರಣ ಭಾಷಾಶಾಸ್ತ್ರಜ್ಞರನ್ನೂ ಆಕರ್ಷಿಸಿದೆ. ಭಾಷಾಚೋಧನೆಯಲ್ಲಿ ಈ ಪುಸ್ತಕಕ್ಕೆ ಬಹಳ ಕಾಲದಿಂದ ಪ್ರಾಧಾನ್ಯ ಇದೆ. ಈ ಪಾಶ್ಚಾತ್ಯರ ಪ್ರಭಾವ ಸಮಕಾಲೀನ ತೆಲುಗರ ಮೇಲೂ ಆ ನಂತರ ಬಂದ ನಿಘಂಟು ಮತ್ತು ವ್ಯಾಕರಣ ರಚನೆಗಳ ಮೇಲೂ ಇದೆಯೆಂಬ ವಿಷಯವನ್ನು ವಿಶೇಷವಾಗಿ ವಿವರಿಸಬೇಕಾಗಿಲ್ಲ. ಏಕ, ದ್ವಿಭಾಷಾ ನಿಘಂಟುಗಳಾದರೂ, ಉಪಭಾಷಾ, ವ್ಯಾಪತ್ತಿ ಪದಕೋಶಗಳಾದರೂ ಎಲ್ಲವೂ ಪಾಶ್ಚಾತ್ಯರ ಪ್ರಭಾವದಿಂದ ರೂಪಿಸಿದವೇ ಆಗಿವೆ. ಇವುಗಳಲ್ಲಿ ಕಾವ್ಯಭಾಷೆಗೆ ಬರೆದ ಶಬ್ದರತ್ನಾಕರಂ, ಸೂರ್ಯರಾಯಾಂದ್ರ ನಿಘಂಟು, ಶಂಕರನಾರಾಯಣ ಅವರ ದ್ವಿಭಾಷಾ ನಿಘಂಟು ಬಹಳ ಪ್ರಸಿದ್ಧಿಯನ್ನು ಪಡೆದಿದೆ.

ಪಾಶ್ಚಾತ್ಯರ ವ್ಯಾಕರಣಗಳ ನಂತರ ತೆಲುಗು ಭಾಷೆಗೆ ಇಂಗ್ಲಿಷ್‌ನಲ್ಲಿ ಭದ್ರಿಂತು ಕೃಷ್ಣಮೂರ್ತಿ ಮತ್ತು ಜೆ.ಪಿ.ಎಲ್. ಗ್ರಿನ್ ಜೊತೆಯಾಗಿ ಬರೆದ ‘ಎ ಗ್ರಾಮರ್ ಆಫ್ ಮಾಡನ್‌ ತೆಲುಗು’(ಗೆಲಿಖಿ) ಭಾಷಾಶಾಸ್ತ್ರದೃಷ್ಟಿಕ್ಕೊನದಿಂದ ಆಧುನಿಕ ಶಿಷ್ಟ ತೆಲುಗನ್ನು ಆಧಾರವಾಗಿಟ್ಟಿಕೊಂಡು ಬಂದಿದೆ. ಆದರೆ ತೆಲುಗಿನಲ್ಲಿ ಹೇಳಿಕೊಳ್ಳಬಹುದಾದ ವ್ಯಾಕರಣ ಇನ್ನೂ ಬರಲಿಲ್ಲವೆಂದೇ ಹೇಳಬೇಕು.

### ೨.೨. ದ್ರಾವಿಡ ಭಾಷೆಗಳ ತೋಲನಿಕ ಅಧ್ಯಯನ: ಇಂಗ್ಲಿಷರ ಪ್ರಯತ್ನ

ತೋಲನಿಕ ಭಾಷಾಶಾಸ್ತ್ರ ಅಧ್ಯಯನಕ್ಕೆ ಮೂಲವೆಂದು ಕಾಲ್ಡ್ವೆಲ್ ಬರೆದ ‘ದ್ರಾವಿಡಯನ್ ಕಂಪ್ಯಾರಿಟಿವ್ ಗ್ರಾಮರ್’(ಗೆಲಿಖಿ-ಖಿಟ್) ಗ್ರಂಥವನ್ನು ದ್ರಾವಿಡ ಭಾಷಾಶಾಸ್ತ್ರಜ್ಞರು ಪರಿಗಳಿಸುವುದು ಪರಿಪಾಟಿ. ಅದಕ್ಕೂ ಮೊದಲು ಎಲ್ಲಿಸ ಪ್ರತಿಪಾದನೆಗಳು ಕೂಡಾ ಇವೆಯೆಂದು ಹೇಳುತ್ತಾರೆ. ಕಾಲ್ಡ್ವೆಲ್ ತನ್ನ ಪುಸ್ತಕದ ಹೀರಿಕೆಯಲ್ಲಿ ಹೀಗೆ ಬರೆದಿದ್ದಾನೆ:

“...the supposition of derivation of the Dravidian Languages from Sanskrit, though entertained in the past generation by a Colebrooke, A Carey and Wilkins, is now known to be entirely destitute of foundation”(Caldwell, 1975, 2nd edition, p.45).

ತೆಲುಗು ಪಂಡಿತರು, ಭಾಷಾ ಸಾಹಿತ್ಯಶಾಸ್ತ್ರಜ್ಞರು ಶತಮಾನಗಳಿಂದ “ಜನನಿ ಸಂಸ್ಕೃತವೇ ಎಲ್ಲ ಭಾಷೆಗಳಿಗೂ” ಎಂಬ ಅಭಿಪ್ರಾಯವನ್ನೇ ಪ್ರತಿಪಾದಿಸುತ್ತಾರೆ. ಆದರಿಸುತ್ತಾರೆ, ಪ್ರಚಾರ ಮಾಡುತ್ತಾ ಬಂದರು. ನಿಜಕ್ಕೂ ಈ ಮಾತ್ರ ಇನ್ನೇ ಶತಮಾನದಲ್ಲೇ ಕೇತನ ತನ್ನ ‘ಅಂದ್ರಭಾಷಾಭಾಷಣಮು’ ಎಂಬ ವ್ಯಾಕರಣ

(ಲಕ್ಷಣ) ಗ್ರಂಥದಲ್ಲಿ ಒಂದು ಪದ್ಯದಲ್ಲಿ ‘ಸಂಸ್ಕೃತವೇ ತಾಯಿ ಎಲ್ಲ ಭಾಷೆಗಳಿಗೂ’ ಎಂದು ಹೇಳಿ ಅದರ ಹಿಂದೆಯೇ ‘ಅದರಿಂದ ಸ್ವಲ್ಪ ಕಾಣದಾಯಿತು. ಸ್ವಲ್ಪ ತಾನೇ ಉಂಟಾಯ್ತು’ ಎಂದು ತೆಲುಗಿಗೆ ಸಂಸ್ಕೃತ ಮೂಲವಲ್ಲವೆಂಬ ವಿಷಯವನ್ನು ಹೇಳಿದ; ಹಾಗೆಯೇ ಇತರ ಲಾಕ್ಷಣಿಕರು ತೆಲುಗು ಪದಕೋಶವನ್ನು ತತ್ವಮ, ತದ್ವವ, ದೇಶ್ಯ, ಗ್ರಾಮ್ಯಗಳೆಂದು(ಅಚ್ಚತೆಲುಗು ಎಂಬ ಮತ್ತೊಂದು ಪ್ರಭೇದದಿಂದ) ವಿಭಜಿಸಿ ತೋರಿಸುತ್ತಿಲೇ, ತೆಲುಗು ಸಂಸ್ಕೃತಜನ್ಯವೆಂಬ ವಾದವನ್ನು ಮಾತ್ರ ಬಲಪಡಿಸುತ್ತಾ ಬಂದರು; ಇನ್ನೂ ಈಗಲೂ ಬಲಪಡಿಸುವವರಿದ್ದಾರೆ.

ಅದರೆ ಮೇಲೆ ವಿವರಿಸಿದಂತೆ ಎ.ಡಿ. ಕ್ಯಾಂಬೆಲ್ ರ್ಯಾಫಲ್ ಬರೆದ ತಮ್ಮ ‘ಇ ಗ್ರಾಮರ್ ಆಫ್ ತೆಲುಗು’ ಮುನ್ನಡಿಯಲ್ಲಿ ಹೀಗೆ ಬರೆದಿದ್ದಾರೆ.

“It has been generally asserted and indeed believed, that the Teloogoo has its origin in the language of vedums(<ವೇದಗಳು), and many of the most eminent scholars have given their authority in support of this opinion. It is not without much difference, therefore, that I venture publicly to state my inquiries to have led me to contrary conclusion... (P. xv).

ಮೇಲಿನಂತೆ ಹೇಳಿ ಅಷ್ಟಕೆ ಸುಮೃದ್ಧಾಗಲಿಲ್ಲ. ಅದಕ್ಕೆ ಬೇಕಾದ ನಿದರ್ಶನಗಳು, ಇಂದು ಭಾಷಾಶಾಸ್ತ್ರಜ್ಞರು ಹೇಳುವ ‘basic vocabulary’ ಯ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದರು.

“...the reader will find all words denoting the different parts of the human frame, the various sorts of food or utensiles in common use among the natives, the several parts of their dress, the compartments of their dwelling, the degree of affinity and consanguinity peculiar to them, in short all terms expressive of primitive ideas of things necessarily named in the earlier stages of society, to belong to pure Teloogoo or language of the land... I am inclined, however, to believe that Teloogoo will be found to have its origin in source DIFFERENT from (bold, mine) the Sanscrit, a source common perhaps to the Teloogoo, with the superior dialects of Tamil and Karnataka” (ibid. Introduction xix-xx).

ಇದನ್ನು ಇಷ್ಟು ವಿವರವಾಗಿ ಕೊಡುವುದಕ್ಕೆ ಕಾರಣ ಕಾಲ್‌ವೆಲ್‌ಗಿಂತಲೂ ಬಹಳ ಹಿಂದೆಯೇ ಕ್ಯಾಂಬೆಲ್ ತೆಲುಗು ಸಂಸ್ಕೃತಕ್ಕಿಂತಲೂ ತಮಿಳು, ಕನ್ನಡ ಭಾಷೆಗಳಿಗೆ ಹತ್ತಿರವಾಗಿದೆ ಎಂದು ಗುರುತಿಸಿದ್ದಾನೆಂಬ ವಾಸ್ತವವನ್ನು ಪ್ರತಿಪಾದಿಸುವುದು ಆ ಗೌರವವನ್ನು ಕ್ಯಾಂಬೆಲ್ ಅವರಿಗೆ ಕೊಡುವುದಕ್ಕಾಗಿಂದೇ.

ಕ್ಯಾಂಬೆಲ್ ವ್ಯಾಕರಣಕ್ಕೆ ಹೀರಿಕೆ ಬರೆದ ಡಬ್ಲ್ಯೂ ಎಲ್ಲಿಸ್(ಆಗ ಕಾಲೇಜ್ ಆಫ್ ಪೋರ್ಟ್‌ಸೆಯಿಂಟ್ ಜಾರ್ಜ್‌ನ ಮುಖ್ಯಸ್ಥರಾಗಿದ್ದರು) ಕೂಡಾ ಮೇಲಿನ ಸಂಗತಿಯನ್ನೇ ಉದಾಹರಣೆ ಸಹಿತ ವಿಚಿತಪಡಿಸಿದ್ದಾರೆ. ಇದರಲ್ಲಿ ಎಲ್ಲಿಸ್ “ತೆಲುಗು ಧಾತುಗಳಿಗೂ ಸಂಸ್ಕೃತ ಧಾತುಗಳಿಗೂ ಯಾವುದೇ ಹೋಲಿಕೆ ಇಲ್ಲವೆಂದು ತೋರಿಸುವುದಕ್ಕುಗಿ ಕಾಲೇಜು ಪಂಡಿತರಾದ ಪಟ್ಟಾಭಿರಾಮ ಶಾಸ್ತ್ರಿಯವರ ‘ಧಾತುಮಾಲ’ ಎಂಬ ಗ್ರಂಥದಿಂದ ಅ, ಕ, ಪ, ವ ಎಂಬ ಅಕ್ಷರಗಳಿಂದ ಆರಂಭವಾಗುವ ನಲವತ್ತು ಧಾತುಗಳನ್ನು ಗ್ರಹಿಸಿ, ಆ ಅಕ್ಷರಮಾಲೆಯಿಂದಲೇ ಆರಂಭವಾಗುವ ಸಂಸ್ಕೃತ ಧಾತುಗಳೊಂದಿಗೆ ಹೋಲಿಸಿ ಈ ಎರಡಕ್ಕೂ ಹೋಲಿಕೆ ಇಲ್ಲವೆಂದು ತೋರಿಸಿದ್ದಾರೆ. ಹಾಗೆಯೇ ಅವನ್ನು ತಮಿಳು, ಕನ್ನಡ ಧಾತುಗಳೊಂದಿಗೆ ಹೋಲಿಕೆಗಳನ್ನು ನೀಡಿ ತೆಲುಗಿಗೆ ಸಂಸ್ಕೃತದ ಮೂಲವನ್ನು ನಿರಾಕರಿಸಿದರು(ಅದೇ, Note to the Introduction ಪುಟ ೨ ಮತ್ತು ೧೮).

ಇಂದು ದ್ವಾಪೀಡ ಭಾಷೆಗಳ ಮೇಲೆ ನಡೆದ ಸಂಶೋಧನೆಗಳನ್ನು ಪರಿಶೀಲಿಸಿದರೆ ವಿವಿಧ ಹಂತಗಳಲ್ಲಿ ಹಲವು ಪಾಠ್ಯತ್ವರು ಮಾಡಿದ ಅಧ್ಯಯನದ ಮೂಲ ಕಾಣಿಸುತ್ತದೆ; ಆದರೆ ಇವುಗಳ ಮೂಲಗಳು ಇಂಗ್ಲಿಷರ ಪರಿಶೀಲನೆಗಳಲ್ಲೇ ಕಾಣಿಸುತ್ತವೆಂದು ಹೇಳುವುದಕ್ಕೆ ಕ್ಯಾಂಬೆಲ್‌ನಿಂದ ವಿಸ್ತರವಾಗಿ ಉದಾಹರಿಸಿದ್ದರೂ, ಉಳಿದವರು ಅಂದರೆ ವಿಲೀಯಂ ಬ್ರೇನ್, ಸಿ.ಪಿ.ಬ್ರೇನ್ ಮೊದಲಾದವರೂ ಇದೇ ಅಭಿಪ್ರಾಯವನ್ನು ವಿವಿಧ ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆಂಬ ವಿಷಯವನ್ನು ಗಮನಿಸಬೇಕು.

**ಭಾಷಾಚೋಧನೆ: ಇಂಗ್ಲಿಷ್ ಶಿಕ್ಷಣವಿಧಾನ**

ಇಂಗ್ಲಿಷರು ಭಾರತೀಯ ಭಾಷೆಗಳನ್ನು ಕಲಿತುಕೊಂಡ ಆರಂಭದ ಹಂತದಲ್ಲಿ ಭಾರತೀಯ ಭಾಷೆಗಳಲ್ಲಿರುವ ಅನೇಕ ಗ್ರಾಂಥಿಕ ಮತ್ತು ಆದುಮಾತಿನ ಪ್ರಭೇದಗಳನ್ನು (ಡ್ಯೂಗ್ಲಾಸಿಯಾ) ಗುರುತಿಸಿದರು. ಆಯೂ ದೇಶಭಾಷೆಗಳ ಪಂಡಿತರು ತಮಗೆ ಕಲಿಸುತ್ತಿರುವ ಗ್ರಾಂಥಿಕ ರೂಪಗಳು ತಾವು ಆಡಳಿತದಲ್ಲಿ ಜನರೊಂದಿಗೆ ವ್ಯವಹರಿಸುವುದಕ್ಕೆ ಯಾವುದೇ ರೀತಿ ಕೆಲಸಕ್ಕೆ ಬರುವುದಿಲ್ಲವೆಂಬ ಅಂಶವನ್ನು ಅವರು ಗ್ರಹಿಸಿ, ತಮಗೆ ಆದುಮಾತಿನ ತೆಲುಗನ್ನು ಕಲಿಸಬೇಕೆಂದು ತಮ್ಮ ಇನ್‌ಸ್ಟಿಟ್ಯೂರ್‌ಗಳನ್ನು ಕೋರಿದ್ದೇ ಅಲ್ಲದೆ, ಆದುಮಾತಿನ ತೆಲುಗಿನ ವಿಷಯದಲ್ಲಿ

ತಮ್ಮದೇ ಆದ ವಿಧಾನಗಳಲ್ಲಿ ತಮ್ಮ ತಮ್ಮ ವಾದಗಳನ್ನು ಮಂಡಿಸಿದರು. ಇವುಗಳಲ್ಲಿ ಕೆಲವನ್ನು ಈ ಹಿಂದೆ ಆಯು ಗ್ರಂಥಕರ್ತರ ಭಾಷಾಸೇವೆಯ ಸಂದರ್ಭಗಳೊಂದಿಗೆ ವಿವರಿಸಲಾಗಿದೆ. ಆದರೆ ತೆಲುಗು ಕಲಿತುಕೊಳ್ಳಬೇಕೆನ್ನುವವರಿಗೆ-ಅವರು ಪಾಶ್ಚಾತ್ಯರಾದರೂ, ತೆಲುಗಿನವರಾದರೂ-ತಕ್ಷ ಪರ್ಯಾಪ್ತಸ್ತಕಗಳಿಲ್ಲವೆಂದು, ಇವರಲ್ಲಿ ಕೆಲವರು, ಮುಖ್ಯವಾಗಿ ಸಿ.ಪಿ.ಬ್ರೋನ್ ಪರ್ಯಾಪ್ತಸ್ತಕವನ್ನೂ ಒರಿದರು. ಆಡೆನ್‌ನ್ ತನ್ನ ವ್ಯಾಕರಣದಲ್ಲಿ ಕೊಟ್ಟ ಅಭ್ಯಾಸಗಳು ಬಹಳ ಜನರಿಗೆ ನೆರವಾದವೆಂದು ಹೇಳಬಹುದು. ಭಾರತೀಯ ಸಂಪ್ರದಾಯ ಪದ್ಧತಿಗಿಂತಲೂ, ಪಾಶ್ಚಾತ್ಯ ಪದ್ಧತಿಯ ಮೂಲಕವೇ ಚೆನ್ನಾಗಿ ಕಲಿತುಕೊಳ್ಳಬಹುದೆಂಬ ಅಭಿಪ್ರಾಯವನ್ನು ಇವರು ಒಳಕೆಗೆ ತಂದರು. ಇವೆಲ್ಲವುಗಳ ಪರಿಣಾಮವಾಗಿ ೧೯೫೯ ಶತಮಾನದಲ್ಲಿ ಮದ್ರಾಸ್, ಕಲ್ಕತ್ತಾ, ಬೊಂಬಾಯಿ ನಗರಗಳಲ್ಲಿ ಮೂರು ವಿಶ್ವವಿದ್ಯಾಲಯಗಳನ್ನು ಬ್ರಿಟಿಷರು(೧೮೫೭) ಸ್ಥಾಪಿಸಿ, ಇಂಗ್ಲಿಶರ ಶಿಕ್ಷಣವಿಧಾನವನ್ನು ಪರಿಚಯಿಸಿದರು. ಇದನ್ನು ಮೊದಲು ಪ್ರತಿಪಾದಿಸಿದ್ದ ಸರ್ ಧಾಮಸ್ ಮನೋರ್ಮಾ(೧೮೭೨ರಲ್ಲಿ) ಆದರೂ, ಲಾರ್ಡ್ ಮೆಕಾಲೆ ೧೮೫೫ರಲ್ಲಿ ಜಾರಿಗೆ ತಂದ English Education Act ಭಾರತಾದ್ಯಂತ ಶಿಕ್ಷಣರಂಗವನ್ನು ಸಂಪೂರ್ಣವಾಗಿ ಬದಲಾಯಿಸಿತೆಂದು ಹೇಳಬೇಕು. ಅದರೊಂದಿಗೆ ಲಾರ್ಡ್ ಪೆಲಿಯಂ ಬೆಂಟಿಂಕ್ ಒಂದು ನಿರ್ಣಯವನ್ನು ಮಾಡಿ, ೧೮೫೫ರಲ್ಲಿ ಭಾರತೀಯರಿಗೆ “ಯರೋಚಿಯನ್ ಸಾಹಿತ್ಯ, ವಿಜ್ಞಾನ ಕಲಿಸಬೇಕೆಂದು, ಆದ್ದರಿಂದ ಅಲ್ಲಿಯವರೆಗೆ ಶಿಕ್ಷಣಕ್ಕಾಗಿ ನಿಗದಿಪಡಿಸಿದ ಅನುದಾನವನ್ನು ಕೇವಲ ಇಂಗ್ಲಿಶ್ ಶಿಕ್ಷಣಕ್ಕೆ ಮಾತ್ರವೇ(on English Education alone) ವಿನಿಯೋಗಿಸಬೇಕೆಂದು ನಿರ್ಣಯಿಸಿದರು (೧೯೫೭ರಾವು, ೧೯೬೬, ಪೃ. ೨೪೨).

ಇದರಿಂದ ಮದ್ರಾಸ್ ಪ್ರಸಿಡೆನ್ಸಿಯ ಜೆಲ್ಲಾ ಕೇಂದ್ರಗಳಲ್ಲಿ ಇಂಗ್ಲಿಶ್ ಬೋಧನೂ ಮಾಧ್ಯಮದಲ್ಲಿ ನಾಲ್ಕು ಕಡೆ ಶಾಲೆಗಳನ್ನು ಆರಂಭಿಸಿದರೆ, ತೆಲುಗು ನಾಡಿನಲ್ಲಿ ಮೊದಲಿಗೆ ಮಚ್ಲೀಪಟ್ಟಣದಲ್ಲಿ ಈ ಶಾಲೆಯನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ.

ಆದರೆ ಮದ್ರಾಸ್‌ನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೂ ಮೊದಲೇ ತೆಲುಗು ಜಿಲ್ಲೆಯಾದ ಗುಂಟೂರಿನಲ್ಲಿ ಎರಡು ಶಾಲೆಗಳು (Anglo-Vernacular School, United Lutheren Church Mission) ಒಂದು ಅಂದ್ರತ್ವೀಸ್ತ ಕಾಲೇಜು, ಬಳ್ಳಾರಿಯಲ್ಲಿ ವಾಡ್ಲಾ ಕಾಲೇಜು, ಕಾಕಿನಾಡದಲ್ಲಿ ಪೆಂಡರ್ ಗಾಸ್ಟ್ ಪ್ರಾರಂಭಿಸಿದ ‘ಮಿಡಲ್ ಸ್ಕೂಲ್’, ರಾಜಮಂಡ್ರಿಯಲ್ಲಿ ‘ಜೆಲ್ಲಾ ಸ್ಕೂಲ್’ ನರಸಾಪುರಂ ಮತ್ತು ವಿಜಯ ನಗರಂನಲ್ಲಿ ಶಾಲಾ, ಕಾಲೇಜುಗಳು ಸ್ಥಾಪಿತವಾದವೆಂದು ತಿಳಿಯುತ್ತದೆ (ಅದೇ, ಪೃ. ೨೪೨).

ಇದರೊಂದಿಗೆ ಇಂಗ್ಲಿಶ್‌ನಲ್ಲಿ ವಿಜ್ಞಾನ-ತಾಂತ್ರಿಕ ವಿಷಯಗಳು, ಇಂಗ್ಲಿಶ್ ಸಾಹಿತ್ಯ, ಇಂಗ್ಲಿಶ್ ವರಾಧ್ಯಮು ಪ್ರಚಾರ ಪಡೆದು ಅವು ಇಂದಿಗೂ ಮುಂದುವರಿಯುತ್ತಲೇ ಇವೆ. ಅದನ್ನು ಮತ್ತೆಟ್ಟು ಬಲಪಡಿಸುತ್ತಾ ರೂಖೀಲರಲ್ಲಿ Magna Carta of English Education in India ಎಂದು ಹೇಳಬಹುದಾದ Company Dispatch on Education Matters ರೂಪಗೊಂಡಿತು. ಇದರಲ್ಲಿ ಅವರು “...We must emphatically declare that the education which we desire to see in India is that which has for its object the diffusion of the improved arts, science, philosophy and literature of Europe, in short, of European Knowledge (ಎರಬಂಧರಾವು, ಮೇಲಿನದೇ, ಪ್ರ. ಎಂಜಿನೀಯರ್).”

ಬ್ರಿಟಿಂಗ್ ಕಾಲದಲ್ಲಿ ಆಂಧ್ರ, ರಾಯಲ್ಸಿಯ ಪ್ರದೇಶಗಳು ಮದ್ರಾಸ್ ಪ್ರೈಡೆನ್ಸಿಯ ಭಾಗವಾಗಿದ್ದರಿಂದ ತೆಲುಗರಿಗೆ ಶ್ರೀಕೃಣಸ್ಕೇತ್ರದಲ್ಲಿ ವಿಜ್ಞಾನಸ್ಕೇತ್ರದಲ್ಲಿ ಮದ್ರಾಸ್ ಕೇಂದ್ರವಾಯಿತು(ಅದೇ ಸಮಯದಲ್ಲಿ ಡೆಕ್ಸ್‌ನ್ ನಿಜಾಮನ ಆಡಳಿತದ ತೆಲಂಗಾಣದಲ್ಲಿ ಉದ್ಯು ಅಧಿಕಾರ ಭಾಷೆಯಾಗಿ ಚಲಾವಣೆಯಲ್ಲಿದ್ದು, ಆ ಪ್ರದೇಶದ ತೆಲುಗರಿಗೆ ಇಂಗ್ಲಿಶ್ ಶ್ರೀಕೃಣವಿಲ್ಲದೆ ಉದ್ಯು ಶ್ರೀಕೃಣ ಮುಖ್ಯವಾಗಿತ್ತೆಂಬುದನ್ನು ಗಮನಿಸಬೇಕು). ಇಂಗ್ಲಿಶ್ ಶ್ರೀಕೃಣವಿಧಾನವನ್ನು ಪರಿಚಯಿಸಿದ ಕೂಡಲೇ ಮೂರು ಮುಖ್ಯ ಅಂಶಗಳ ಮೇಲೆ ದೃಷ್ಟಿ ಹರಿಸಬೇಕಾಗಿ ಬಂತು. ಅವು:

೧. ತೆಲುಗರಿಗೆ ತೆಲುಗನ್ನು ಒಂದು ಭಾಷೆಯನ್ನಾಗಿ ಬೋಧಿಸುವುದಕ್ಕೆ, ಪರೀಕ್ಷೆಗಳನ್ನು ನಡೆಸುವುದಕ್ಕೆ ಗ್ರಾಂಥಿಕ ಮತ್ತು ಆಡುಮಾತಿನ ಪ್ರಭೇದಗಳಲ್ಲಿ ಯಾವುದನ್ನು ಬಳಸಬೇಕು ಎಂಬ ಪ್ರಶ್ನೆ. ಇದರಿಂದ ಗ್ರಾಂಥಿಕ-ಆಡುಮಾತಿನ ಭಾಷಾವಾದಗಳು, ಚೆಳವಳಿಗಳು ತಲೆಯೆತ್ತಿದ್ದವು. ತೆಲುಗು ಭಾಷಾಸಾಹಿತ್ಯಜ್ಞರು ಎರಡು ವರ್ಗಗಳಾಗಿ ಬೇರೆರೆ ಬಹಳ ಕಾಲದವರೆಗೆ ವಾದ ಪ್ರತಿವಾದಗಳನ್ನು ವಾಡಿದರು.
೨. ಪರ್ಯಾಪ್ತಸ್ತಕಗಳ ಕೊರತೆಯ ಕಾರಣದಿಂದ ಇಂಗ್ಲಿಶ್‌ನಿಂದ ತೆಲುಗಿಗೆ ಗ್ರಂಥಗಳನ್ನು ಅನುವಾದ ಮಾಡಿಸಬೇಕೆಂಬ ಬ್ರಿಟಿಂಗ್ ಆಲೋಚನೆ ಅಷ್ಟಾಗಿ ಮುಂದುವರಿಯಲಿಲ್ಲವೆಂದು ಹೇಳಬೇಕು(ಅದೇ, ಪ್ರ. ಎಂಜಿನೀಯರ್).
೩. ಭಾಷಾಲೀಪಿ ಸುಧಾರಣೆಗಳು: ತೆಲುಗು ಗ್ರಂಥಗಳ ಮುದ್ರಣ ಆಗತಾನೇ ಆರಂಭವಾಗಿದ್ದರಿಂದ ಕೆಲವು ತೆಲುಗು ಅಕ್ಷರಗಳು, ಗುಣಿತಾಕ್ಷರಗಳನ್ನು ಮುದ್ರಣಾದಲ್ಲಿ ತೋರಿಸುವುದು ಕಷ್ಟವಾಗಿದೆಯಂದು, ಕೆಲವು ಭಾಷಾಬಳಕೆಯಲ್ಲಿ ಅಷ್ಟಾಗಿ ಪ್ರಚಾರದಲ್ಲಿಲ್ಲವೆಂದು ಹೀಗೆ ವಿವಿಧ

ಕಾರಣಗಳಿಂದ ತೆಲುಗು ಭಾಷೆಯಲ್ಲಿ ಮುಖ್ಯವಾಗಿ ಅಕ್ಷರಗಳಲ್ಲಿ ಸುಧಾರಣೆಗಳು ನಡೆದವು. ಇವುಗಳಲ್ಲಿ ಬಹಳ ಬದಲಾವಣೆಗಳಿಗೆ ಕಾರಣರಾದವರು ಸಿ.ಪಿ.ಬ್ರೋನ್. ಅವುಗಳಲ್ಲಿ ಒಂದೆರಡು ಉದಾಹರಣೆಗಳು.

“Two letters found with ancient Telugu alphabet are now obsolete. One in [c] ಅರ್ಥಾಗಿಂದು—The ardha binduvu or Semicircle; also called ಅರ್ಥಾನುಸ್ತಾರ, The ‘half’ In some words, as ಅತಡು, ತಮ್ಮಡು(atadu, tammudu) the [c] semicircle being inserted, ಅತಡು, ತಮ್ಮಡು(atandu, tammudu in the spelling used in old ages. This was sounded as the n in French words facon, son, ton, sound. But this letter or nasal accent has for atleast four hundred years been disused. Occasionally the circle is used, as ಅತಂಡು, ತಮ್ಮಂಡು, or else a mere dot, as ಅತ.ಡು, ತಮ್ಮ.ಡು. But the semi circle [c] has long since disappeared in writing, though the nasal sound is still used in speaking”. The other obsolete letter in ಇ R. called ಬಂಡಿ ರೇಫ್ ಅರ್ಥವಾ ಶಕಟ ರೇಫ್, “the car or chariot... (Brown C.P., Preface to his book on Grammer, Pp. xv-xvi). ಅವರು ಮುಂದುವರಿದು ಹಿಗೆ ಬರೆದಿದ್ದಾರೆ.

“... and in modern days some natives are again striving to revive these obsolete forms which are absurdly used in Telugu News Papers; and some teachers carefully instruct their pupils in these idle elegancies” (ಅದೇ, ಪ್ರ. xvi).

ಅಂದರೆ ಆ ಕಾಲಕ್ಕೇ ಇವುಗಳ ಬಳಕೆ ಎಷ್ಟು ಅರ್ಥರಹಿತವೋ ಎಂದು ಅವರು ಗ್ರಹಿಸಿರುವುದು ತಿಳಿಯುತ್ತದೆ.

#### ೪. ಭಾಷಾಪ್ರಭಾವ

ಕರಾವಳಿ ಆಂಧ್ರ ಮತ್ತು ಸೀಡೆಡ್ ಜಿಲ್ಲೆಗಳಲ್ಲಿ ಇಂಗ್ಲಿಶ್ ಆಡಳಿತದ ಕಾರಣದಿಂದಲೂ ಹೈದರಾಬಾದ್‌ನಲ್ಲಿ ಇಂಗ್ಲಿಶ್ ರೆಸಿಡೆಂಟ್, ಇಂಗ್ಲಿಶರ ಸೈನ್ಯದ ಕಾರಣದಿಂದಲೂ ಕ್ರಿ.ಶ. ೧೯೪೦ರ ನಂತರ ಆಂಗ್ಲ ಭಾಷೆಯ ಪ್ರಭಾವ ವಿಸ್ತರಿಸಿತು. ಇನ್ನೇ ಶತಮಾನದ ದ್ವಿತೀಯಾರ್ಥದಿಂದ ಇಂಗ್ಲಿಶ್ ತಿಕ್ಕಣ ಪದ್ಧತಿಯಿಂದ ತೆಲುಗಿಗೆ ಆಂಗ್ಲಭಾಷಾ ಸಾಹಿತ್ಯಗಳ ಪರಿಚಯ ಉಂಟಾಯಿತು. ಈ ಎರಡೂ ಅಂದರೆ

ಆಡಳಿತಾತ್ಮಕವಾಗಿ ಮತ್ತು ಶೈಕ್ಷಣಿಕವಾಗಿ ಅಂಗ್ಲಭಾಷಾ ಪ್ರಭಾವ ದಿನೇ ದಿನೇ ಪ್ರವರ್ಥಿಸುವ ಮಾನಕ್ಕೆ ಬಂತು.

ಅಧುನಿಕ ಯುಗದಲ್ಲಿ ಉಂಟಾದ ಬೆಳವಣಿಗೆಗಳ ಪ್ರಭಾವ ಭಾರತದ ಮೇಲೆಯೂ ಆಯಿತು. ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಕಾರಣದಿಂದ, ಜಗತ್ತಿನಾದ್ಯಂತ ವಾಣಿಜ್ಯ ಕಾರಣದಿಂದ, ರಾಜಕೀಯ ಕಾರಣದಿಂದ ಜಗತ್ತಿನ ದೇಶಗಳ ನಡುವೆ ಸಂಬಂಧಗಳು ವಿಸ್ತರಿಸಿ ಪರಸ್ಪರ ಪ್ರಭಾವಗಳು ಉಂಟಾದವು. ಭಾರತೀಯ ಭಾಷೆಗಳ ಮೇಲೆ ವಿವಿಧ ಪಾಶ್ಚಾತ್ಯ ಭಾಷೆಗಳ ಪ್ರಭಾವ ಅಂಗ್ಲಭಾಷಾ ಮಾದ್ಯಮದ ಮೂಲಕ ವಿಸ್ತರಿಸಿತು. ತೆಲುಗಿನಲ್ಲಿ ಇದೇ ಪರಿಸ್ಥಿತಿಯಿತ್ತು,

ಸ್ವಾತಂತ್ರ್ಯನಂತರ ಈ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗುತ್ತವೆಂದು ನಿರೀಕ್ಷಿಸಲಾಗಿತ್ತು. ದೇಶಭಾಷೆಗಳ ಪ್ರಾಮುಖ್ಯವನ್ನು ಹೆಚ್ಚಿಸಿ ಇಂಗ್ಲಿಶ್ ಪ್ರಾಧಾನ್ಯವನ್ನು ತಗ್ಗಿಸುವ ಪ್ರಯತ್ನ ಮೊದಲ ಹಂತದಲ್ಲಿ ನಡೆದರೂ ಹಂತಹಂತವಾಗಿ ಈ ಪ್ರಯತ್ನಗಳು ಹಿಂದುಳಿದು ಅಂಗ್ಲಭಾಷಾ ಪ್ರಾಧಾನ್ಯ ದುಪ್ಪಟ್ಟಾಯಿತು. ಉನ್ನತ ಶೀಕ್ಷಣಾದಲ್ಲಿ ಮಾತ್ರವೇ ಮಾದ್ಯಮವಾಗಿದ್ದ ಇಂಗ್ಲಿಶ್ ಕಾಲಕ್ರಮೇಣ ಪ್ರಾಧಿಕೀಯ ಶೀಕ್ಷಣಾಕ್ರಾಂತಾ ವ್ಯಾಪ್ತಿಸಿ ಪ್ರಸ್ತುತ ದೇಶಭಾಷೆಗಳನ್ನು ಶೀಕ್ಷಣ ವ್ಯವಸ್ಥೆಯಿಂದಲೇ ಹೊರಕ್ಕೆ ತಣ್ಣವ ದಿಕ್ಕಿನಲ್ಲಿ ಮುಂದುವರಿಯುತ್ತಿದೆ.

ಈಗ ತೆಲುಗರ ಜೀವನದ ಪ್ರತಿ ರಂಗದಲ್ಲಿಯೂ ಅಂಗ್ಲಭಾಷಾಪ್ರಭಾವವನ್ನು ಗಮನಿಸಬಹುದು. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಅಂಗ್ಲಭಾಷಾ ಪದಗಳ ಬಳಕೆಯಲ್ಲದೆ ಬರಹಗಳು ಹೊರಬರುವುದು ಕಷ್ಟವಾಗಿದೆ. ಸಾಮಾನ್ಯರು ಕೂಡಾ ಇಂಗ್ಲಿಶ್ ಪದ ಬಳಸದೆ ನಾಲ್ಕು ವಾಕ್ಯಗಳನ್ನು ವಾತನಾಡಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಇಂಗ್ಲಿಶರ ಆಡಳಿತ ಹೋಗಿ, ಸ್ವಾರಾಜ್ಯ ಬಂದ ನಂತರ ನಾವು ಹೇಗೆ ಮತ್ತಪ್ಪು ಇಂಗ್ಲಿಶ್ ಭಾಷಾಪ್ರಭಾವಕ್ಕೆ, ಪ್ರಯೋಗಕ್ಕೆ ಒಳಗಾಗಿದ್ದೇವೆ ಎಂಬುದು ಅರ್ಥವಾಗುತ್ತದೆ.

ಸ್ಕ್ರೇಕಲ್, ಕಾರ್, ರಿಕ್ಷ, ಆಟೊ, ಬಸ್ಸು, ಪೋನು, ಸೆಲ್ಪೋನ್, ಕಂಪ್ಯೂಟರ್, ಸ್ಮೇಲ್, ಪೆನ್ಸು, ಲಾರಿ, ಟ್ರಿಕ್ಕು, ಟ್ರಾರ್ಪ್ಲರ್, ಟೆಲ್ಲರ್, ಬ್ಯಾಟರಿ, ಕರೆಂಟು, ವೈರು ಮೊದಲಾದ ವಾಹನಗಳ ಮತ್ತು ವಸ್ತುಗಳ ಹೆಸರುಗಳು ಸರ್ವೇಸಾಮಾನ್ಯವಾಗಿ ಬಳಕೆಯಲ್ಲಿವೆ.

ಕಂಪ್ಯೂಟರ್ ಪರಿಭಾಷೆಯಲ್ಲಾ ಇಂಗ್ಲಿಂದೆ ಆಗಿದೆ. ಮೌಸ್, ಲ್ಯಾಪ್‌ಟಾಪ್, ಕೀ ಬೋಡ್‌, ಮಾನಿಟರ್, ಡಿಟೆಲ್, ಪೇಜ್ ಮೇಕರ್, ಪಿಡಿಎಫ್, ಹಾಡ್‌ಡಿಸ್ಕ್, ಹಾಡ್‌ವೇರ್, ಸಾಫ್ಟ್‌ವೇರ್ ಮತ್ತಿತರ ಪದಗಳಿಷ್ಟೇ.

ಜನರ ಆಡಳಿತಕ್ಕೆ ಸಂಬಂಧಿಸಿದ ಪದಗಳು ಕಳೆದ ಎರಡು ಶತಮಾನಗಳಲ್ಲಿ ಅಸಂಖ್ಯಾತವಾಗಿ ಬಂದು ಸೇರಿವೆ. ರೆವಿನ್ಯೂ, ಟ್ರೈಕ್ಸ್, ಕಲೆಕ್ಟರ್, ಇನ್‌ಪೇಕ್ಟರ್, ಜಡ್ಟ, ಮ್ಯಾಜಿಸ್ಟ್ರೇಟ್, ಲಾಯರ್, ಟ್ಲೀಚರ್, ಆಫೀಸರ್, ಪ್ರೇಲ್, ಚೇಂಬರ್, ಅಲ್ಫ್ರೆಡ್‌ಶನ್ಸ್, ಸ್ಟ್ರಾಂಥನ್ಸ್, ಬಾಜೆಟ್, ಬಿಲ್, ಅಸೆಂಬ್ಲಿ, ಕೌನ್ಸಿಲ್, ಮುನಿಸಿಪ್ಲಾ, ಸೆಕ್ರೆಟರಿ, ಡ್ಯೂರೆಕ್ಟರ್, ಕೆಮೀಶನರ್, ಕೆಮಿಟಿ ಮೊದಲಾದವು.

ಡಾಕ್ಟರ್, ಟೀಚರ್, ಡ್ರೈವರ್, ಇಂಜಿನಿಯರ್, ಕ್ಲೋ, ವೀವರ್, ನ್ಯೂ, ಕಾರ್ಫೆಂಟರ್, ಪೆಯಿಂಟರ್, ಬಿಲ್ಡರ್, ಆರ್ಕಿಟೆಕ್ಟ್, ಸೇಲ್ಸ್‌ಮನ್ ಇಂತಹ ವೃತ್ತಿಸಂಬಂಧಿ ಪದಗಳು ಇಂಗ್ಲಿಶಿನವೇ. ಕೆಲವಕ್ಕೆ ತೆಲುಗು ಪದಗಳಿಧ್ಯಾರೂ ಅವು ಕ್ರಮೇಣ ಮರೆಗೆ ಸಂದಿವೆ.

ಸಜ್ಜನ್, ಫಿಜಿತಿಯನ್, ಆಥೋರಿಟಿಯನ್, ಕಾರ್ಡಿಯಾಲಜಿಸ್ಟ್, ಆಪ್ತಲಾಲಜಿಸ್ಟ್, ಡೆಂಟಿಸ್ಟ್, ಗ್ರಾಸ್‌ಮೋ ಎಂಟರಾಲಜಿಸ್ಟ್, ಪಿಡಿಯಾಟ್ರೀಟಿಯನ್, ಗ್ರೈನ್‌ಕಾಲಜಿಸ್ಟ್ ಇಂತಹ ವ್ಯೇದ್ಯನಿಪುಣರ ಹೆಸರುಗಳು ಇಂಗ್ಲಿಶಿನವೇ.

ವೈಜ್ಞಾನಿಕ, ತಾಂತ್ರಿಕ ರಂಗಗಳಲ್ಲಿ ಶಾಸ್ತ್ರಗಳ ಹೆಸರುಗಳೊಂದಿಗೆ ಪರಿಭಾಷೆಗಳೂ ಇಂಗ್ಲಿಶಿನಿಂದಲೇ ಬಂದಿವೆ. ಜುವಾಲಜಿ(ಪ್ರಾಯೋಶಾಸ್ತ), ಬಾಟನಿ(ಸಸ್ಯಶಾಸ್ತ), ಕೆಮುಟ್ಟಿ(ರಸಾಯನಶಾಸ್ತ), ಎಕನಾಮಿಕ್ಸ್(ಅರ್ಥಶಾಸ್ತ), ಜಿಯಾಗ್ರಫಿ(ಭೂಗೋಳಶಾಸ್ತ), ಅಸಾನ್‌ಮೆ(ಖಗೋಳಶಾಸ್ತ), ಜಿಯಾಲಜಿ(ಖಾಗಭರಶಾಸ್ತ) ಇಂತಹ ತೆಲುಗು, ಇಂಗ್ಲಿಶ್ ಹೆಸರುಗಳು ಸ್ವಲ್ಪಮಟ್ಟಿಗೆ ಬಳಕೆಯಲ್ಲಿಧ್ಯಾರೂ ಹಲವಾರು ಶಾಸ್ತ್ರಾಮಗಳು ಇಂಗ್ಲಿಶಿನವೇ ಆಗಿವೆ.

ಅಡುಗೆಮನೆ ಸಾಮಗ್ರಿ ಮತ್ತು ತಿನ್ನುವ ಆಹಾರದ ಹೆಸರುಗಳು ಕೂಡಾ ಇಂಗ್ಲಿಶ್‌ನಲ್ಲೇ ಕೇಳಿಸುತ್ತಿರುತ್ತವೆ. ಕುಕರ್, ಪ್ರಾನ್, ಸ್ವರ್, ಲೈಟರ್, ಗ್ರೈಂಡರ್, ಓವನ್, ಟ್ರೀಫ್, ಸ್ಮಾನ್, ಪೋರ್ಕ್, ಪ್ಲೇಟ್, ಗ್ಲಾಸ್, ಬನ್‌ರೋನಂತಹ ವಸ್ತುಗಳ ಹೆಸರುಗಳೆಲ್ಲಾ ಇಂಗ್ಲಿಶ್‌ನಿಂದ ಬಂದವೇ ಆಗಿವೆ.

ಕಾಫಿ, ಟೀ, ಡ್ರಿಂಕ್, ಕೂಲ್‌ಡ್ರಿಂಕ್, ಸಾಪ್ಲ್‌ಡ್ರಿಂಕ್, ವೈನ್, ಬ್ರಾಂಡಿ, ವಿಸ್ಕ್, ರಂ, ಜಿನ್, ಜ್ಯೋನ್‌ನಂತಹ ಪಾನೀಯಗಳು, ಮೀಟ್, ಮಟನ್, ಜಿಕನ್, ಫಿಶ್, ಬೀಫ್ ನಂತಹ ಮಾಂಸಪದಾರ್ಥಗಳು, ಪ್ರೋಟ್, ಡ್ರೈಪ್ರೋಟ್, ವೆಚೆಟಿಬಲ್ಸ್, ಬ್ರೈಡ್, ಪ್ರೈಸ್, ಸೂಪ್, ಜಾಂನಂತಹ ಆಹಾರ ಪದಾರ್ಥಗಳ ಹೆಸರುಗಳೆಲ್ಲಾ ಸಾಮಾನ್ಯವಾಗಿ ಹೋಗಿವೆ. ತರಕಾರಿ, ಹಣ್ಣಗಳ ಹೆಸರುಗಳು ಇತ್ತೀಚೆಗೆ ಇಂಗ್ಲಿಶ್‌ನಲ್ಲಿಯೇ ಕೇಳಿಸುತ್ತಿವೆ.

ಅನ್ನದ ಸಾಫನವನ್ನು ರೈಸ್ ಆಕ್ರಮಿಸಿದೆ. ಅಲ್ಲದೆ ವೈಟ್ ರೈಸ್, ಎಲ್ಯೋರೈಸ್, ಟ್ಯಾಪುರಿಂಡ್ ರೈಸ್, ಜೀರಾ ರೈಸ್, ಕಡ್‌ರೈಸ್, ಸಾಂಬಾರ್ ರೈಸ್ನಂತಹವೆಲ್ಲಾ ಬಳಕೆಗೆ ಬಂದಿದೆ. ಈ ಪದಗಳ ಕಲ್ಪನೆಯಲ್ಲಿ ನಮ್ಮ ಸೃಜನಶೀಲತೆ ಬಹಳ ಇದೆ. ಸೂಪರ್ ಬಜಾರ್‌ನಲ್ಲಿ ವಸ್ತುಗಳನ್ನು ಕೊಳ್ಳಲು ಹೋದರೆ ಪದಾರ್ಥಗಳು ನಮಗೆ ತಿಳಿದವಾದರೂ ಹೆಸರುಗಳಲ್ಲಾ ಇಂಗ್ಲಿಷ್‌ನಲ್ಲೇ ಇರುತ್ತವೆ. ತರಕಾರಿಗಳು ನಮ್ಮೇ ಹೆಸರುಗಳು ಮಾತ್ರ ಇಂಗ್ಲಿಷ್‌ನವು.

ನಮ್ಮ ದಿರಿಸುಗಳು ಪ್ರಾಂಟ್, ಶಟ್‌, ಟ್ರೈ, ಬನಿಯನ್, ಅಂಡರ್‌ವೇರ್ ಜಾಕೆಟ್, ಬ್ಲೌಜ್, ಫ್ರುಕ್, ಗ್ಲೋಸ್, ಕ್ಯಾಪ್ ಇಂತಹವೆಲ್ಲಾ ಇಂಗ್ಲಿಷ್ ಪದಗಳೇ.

ಈ ರೀತಿ ಆಂಗ್ಲಪದಕೋಶ ಆಧುನಿಕ ಕಾಲದಲ್ಲಿ ತೆಲುಗರ ಬದುಕನ್ನೆಲ್ಲ ಶ್ರೀಮಿತ್ರಮನಂತೆ ಆಕ್ರಮಿಸಿದೆ.

ಇಂಗ್ಲಿಷ್ ಪದಗಳು ತೆಲುಗಿಗೆ ಬಂದಾಗ ಎರಡು ಬಗೆಯಲ್ಲಿ ಬರುತ್ತವೆ. ಮೊದಲನೆಯದು ಇಂಗ್ಲಿಷ್ ಪದಗಳನ್ನು ಯಥಾವತ್ತಾಗಿ ತಂದುಕೊಳ್ಳುವುದು, ಎರಡನೆಯದು ತೆಲುಗು ಭಾಷಾ ದ್ವೀಪ್ಯವಸ್ಥೆಗೆ ಅನುಗುಣವಾಗಿ ಬದಲಾಯಿಸಿಕೊಂಡು ತಂದುಕೊಳ್ಳುವುದು.

ಮೊದಲ ಬಗೆಯಲ್ಲಿ ಬಂದ ಪದಗಳನ್ನು ತತ್ತ್ವಮಂಗಳೆಂದು, ಎರಡನೇ ಬಗೆಯಲ್ಲಿ ಬಂದ ಪದಗಳನ್ನು ತರ್ಥವಗಳೆಂದು ಸ್ಥಳಲವಾಗಿ ಹೇಳಬಹುದು. ಇಂಗ್ಲಿಷ್‌ನಲ್ಲಿ ಬಳಕೆಯಲ್ಲಿರುವ ಕೆಲವು ದ್ವಿನಿಗಳು ತೆಲುಗಿನಲ್ಲಿಲ್ಲ. ಅವನ್ನು ತೆಲುಗಿನಲ್ಲಿ ಸಮೀಪದ್ವಿನಿಯಿಂದ ಉಚ್ಚರಿಸುವುದು, ಅದಕ್ಕೆ ಸಮೀಪ ಸಂಕೇತವನ್ನು ಲಿಪಿಯಲ್ಲಿ ಬಳಸುವುದು ನಡೆಯುತ್ತಿದೆ.

ಅಂತಹ ದ್ವಿನಿಗಳಲ್ಲಿ ಮುಖ್ಯವಾದವುಗಳಲ್ಲಿ ಒಂದು ತಾಲವ್ಯೈಕ್‌ತವಾದ ‘ಆ’. ಇದನ್ನು ‘ಆ’, ‘ಇ’, ‘ಯಾ’ ಎಂದು ಉಚ್ಚರಿಸುತ್ತಿದ್ದಾರೆ ಮತ್ತು ಬರೆಯುತ್ತಿದ್ದಾರೆ. ಉದಾಹರಣೆಗೆ Bank- ತೆಲುಗಿನಲ್ಲಿ ಬಾಂಕು, ಬೇಂಕು, ಬ್ಯಾಂಕು ಎಂಬ ಮೂರು ರೂಪಗಳು ಬಳಕೆಯಲ್ಲಿವೆ.

ಮತ್ತೊಂದು ‘f’. ತೆಲುಗಿನಲ್ಲಿ ph, fಗಳಿಗೆ ಎರಡಕ್ಕೂ ಲಿಪಿಚಿಹ್ನೆ ‘ಫ್’. fಗೆ ಮತ್ತೊಂದು ಲಿಪಿಚಿಹ್ನೆ ರೂಪಿಸುವ ಪ್ರಯತ್ನವನ್ನು ಕೆಲವರು ಮಾಡಿದರೂ ಆ ಪ್ರಯತ್ನ ಬಳಕೆಯಲ್ಲಿ ಉಳಿಯಲ್ಲಿ. ಕಾಫಿ, ಸೇಫ್, ಕಾಫ್ ಎಂದು ಬರೆದು ಉಚ್ಚರಿಸುವಾಗ ‘f’ ಉಚ್ಚರಿಸುತ್ತಿದ್ದೇವೆ.

ಉಳಿದವುಗಳಲ್ಲಿ ಉಚ್ಚಾರಣಾಭೇದವಿರುವ ವರ್ಣಗಳಿಗೆ ತೆಲುಗಿನಲ್ಲಿ ಅವುಗಳ ಸಮೀಪ ಉಚ್ಚಾರಣೆಯಿರುವ ವರ್ಣಗಳನ್ನೇ ಬಳಸುತ್ತಿದ್ದೇವೆ.

ಇಂಗ್ಲಿಶ್‌ನಲ್ಲಿ ವ್ಯಂಜನಾಂತ ಪದಗಳು ಹೆಚ್ಚು ತೆಲುಗು ಸ್ವರಾಂತ ಪದಗಳ ಭಾಷೆ. ಆದ್ದರಿಂದ ಇಂಗ್ಲಿಶ್ ಪದಗಳನ್ನು ವ್ಯಂಜನಾಂತವಾಗಿ ಬರೆಯದಿರುವಾಗ ತೆಲುಗಿನಲ್ಲಿ ಸ್ವರ ಸೇರಿಸಿ ಬರೆಯುತ್ತಾರೆ.

ಉದಾ: ಲೈಫ್ -ಲೈಫ್ಟಿ, ಕಾಲೇಜ್ -ಕಾಲೇಜು, ಬೀಎ -ಬೀಎಸ್, ಕೆಚ್ಲೋ -ಕೆಚ್ಲಿಲು, ಡಾಕ್ಟರ್ -ಡಾಕ್ಟರು, ಶರ್ಕ್ -ಶರ್ಕು, ಕಾಂತ್ರೀಚ್ -ಕಾಂತ್ರೀಟಿ.

ಕೆಲವು ವ್ಯಂಜನಾಂತ ಪದಗಳು ಸ್ವರ ಸೇರುವುದರಿಂದ ದ್ವಿರುಕ್ತವಾಗುತ್ತವೆ.

ಉದಾ: ಮಾಕೆಂಟ್ -ಮಾಕೆಂಟ್ಟು, ರೋಡ್ -ರೋಡ್ಡು, ಮಗ್ -ಮಗ್ಗು, ಜೆಕ್ -ಜೆಕ್ಕು, ಮೇಕಪ್ -ಮೇಕಪ್ಪು, ಬೆಲ್ -ಬೆಲ್ಲು.

ಇಂಗ್ಲಿಶ್ ಪದಗಳಲ್ಲಿ ದ್ವಿಷ್ಟ ವ್ಯಂಜನ ಇರುವ ಕಡೆ ದ್ವಿಷ್ಟವನ್ನು ಉಚ್ಚಾರಿಸುವುದಿಲ್ಲ. ಆದರೆ ವರ್ಣಕ್ರಮ ಆಧಾರದಿಂದ ಅವನ್ನು ತೆಲುಗಿನಲ್ಲಿ ದ್ವಿಷ್ಟ ಸೇರಿಸಿ ಬರೆಯುವ ಸಂಪ್ರದಾಯ ಕೊಡಾ ಇದೆ.

ಉದಾ:	Tennis - ಟೆನಿಸ್, ಟೆನಿಸ್ಸ್
	Bullet - ಬುಲೆಟ್, ಬುಲ್ಲೆಟ್
	Running - ರನಿಂಗ್, ರನ್ನಿಂಗ್

ಎರಡನೇ ವರ್ಗದಲ್ಲಿ ದ್ವನಿ ಬದಲಾವಣೆ ನಡೆಯುತ್ತವೆ.

ಉದಾ:	Hospitel - ಆಸುಪತ್ರಿ
	Tea - ತೇನೀರು
	Captain - ಕಪ್ಪಾನು
	Bureau - ಬೀರುವಾ

ಈ ಕಾಲದಲ್ಲಿ ಇಂಗ್ಲಿಶ್ ಭಾಷಾಪರಿಚಯ ಸಾರ್ವಜನಿಕವಾಗುತ್ತಿರುವುದರಿಂದ ವಿದ್ಯಾವಂತರಲ್ಲದ ಸಾಮಾನ್ಯರು ಕೂಡಾ ಇಂಗ್ಲಿಶ್ ಪದಗಳನ್ನು ಬದಲಾವಣೆ ಯಿಲ್ಲದೆಯೇ ಉಚ್ಚಾರಿಸುತ್ತಿದ್ದಾರೆ.

ತೆಲುಗು ವಾಕ್ಯರಚನೆಯ ಮೇಲೆ ಇಂಗ್ಲಿಶ್ ಪ್ರಘಾವವಿದೆ. ತೆಲುಗಿನಲ್ಲಿ ಕರ್ಮಣಿ, ಸಂಬಂಧಸೂಚಕ ವಾಕ್ಯಗಳು ಇಂಗ್ಲಿಶ್ ಭಾಷಾಪ್ರಭಾವದಿಂದ ಉಂಟಾಗಿವೆ. ಸಂಸ್ಕೃತ

భాషెయ ప్రభావదింద ఈ వాక్యగళుంటాగుత్తిద్దరూ ఇప్పగళ బాహుళీకే మాత్ర ఇంగ్లీశ్ భాషెయ ప్రభావవే కారణ. హగెంయే వాక్యదల్లి ‘ఆ ఒందు’ మొదలాద పదగళ బఱకే కొడా ఇంగ్లీశ్ ప్రభావదిందలే హేచ్చాగిదే.

### జి. తెలుగు సాహిత్యద మేలే ఇంగ్లీశ్ ప్రభావ

తెలుగు సాహిత్యద మేలే ఇంగ్లీశ్ ప్రభావ బహళ విస్తృతవాద విషయము. తెలుగినవరు ఇంగ్లీశ్ సాహిత్యదింద మాత్రవల్ల, బంగాళ, హింది, తమిళనంతమ అనేక భాషాసాహిత్యగళింద ప్రభావితరాదరు. ఆదరే ఈగ ఇదరల్లి స్వాతంత్య పూర్వద తెలుగు సాహిత్యద మేలే ఇంగ్లీశ్ ప్రభావమన్న వాత్ర పరితీలిసలాగిదే. తెలుగు సాహిత్యద మేలే ఇంగ్లీశ్ ప్రభావద మేలే ఇబ్బరు సంశోధకరు గణించర దశకదల్లి సంశోధన మాడిద్దారే. ఇవరల్లి ఇబ్బరు కొత్తపల్లి ఏర్పాదురావు(తెలుగు సాహిత్యద మేలే ఇంగ్లీశ్ ప్రభావ, గణించి); మత్తొబ్బరు జి.ఎనో.రెడ్డి (The Influence of English on Telugu Literature 1800-1950).

కొత్తపల్లి ఏర్పాదురావు సాహిత్యద మేలే ప్రభావ కురిత అంతశ్శే హిన్సేలేయాగి భాషా సంశోధనాంతగళిగే అధిక్య హచ్చిన గ్రంథ భాగమన్న నిగదిపడిసిద్దారే. ఆ నంతర ఒందు దొడ్డ అధ్యాయమన్న కందుకూరి ఏరేశలింగం బరేవగళు-అప్పగళ మేలే ఇంగ్లీశ్ సాహిత్యద ప్రభావశ్శే నిగదిపడిసి, విపులవాద ఉదాహరణగళ సమేత అదన్న వివరిసిద్దారే. తెలుగినల్లి మౌణిమోదల కాదంబరి ‘రాజతేఖర చరిత్ర’యొందు, అదన్న ఏరేశలింగం పంతలు ‘వికార్ ఆఫ్ వేస్ ఫీల్డ్’(The Vicar of Wakefield) ఆధారదింద బరేదరెందు ఉదాహరణసహిత వివరిసిద్దారే. అవర బగ్గె బరేయుత్తు ఏర్పాదురావు ఏరేశలింగం బమముఖి ప్రజ్ఞతాలి ఎందూ అదరిందలే అవరు గణ-అంసే శతమానశ్శే సేతువెయింతహవరెందూ హేణుత్తా “ఆంగ్ల సాహిత్యద వ్యేషిధ్యమన్న తెలుగిగే తరువుదక్కాగి ప్రజ్ఞాపూర్వకవాగి దుడిద ఏకేక వ్యక్తియాదరు. ఆంగ్ల సాహిత్యద వివిధ ప్రకారగళిగే సేరిద బరేవగళల్లి కేలవన్న తెలుగిగే తందవరు అవరిగూ మున్న ఇద్దరూ, అదన్నే ఉద్దేశవాగిట్టుకొండు, కృషి మాడి తన్న కాలశ్శే ఇంగ్లీశ్ సాహిత్యదల్లిరువ సమస్త శాఖగళన్న (హేచ్చ కడిమె) తెలుగిగే

ತಂದ ಮಾರ್ಗದರ್ಶಕ ಶ್ರೀ ವೀರೇಶಲಿಂಗಂ ಪಂತುಲು”(ವೀರಭದ್ರರಾವು, ಪ್ರ. ಇಡೀ) ಎಂದು ಬರೆದರು.

ವೀರೇಶಲಿಂಗಂ ಪಂತುಲು ಅವರೇ “...ನಾನು ಆರಂಭಿಸಿದ ಕಾಲದಲ್ಲಿ ತೆಲುಗಿನಲ್ಲಿ ಇಂದಿನಂತೆ ವಿವಿಧ ಬಗೆಯ ಪುಸ್ತಕಗಳಿರಲಿಲ್ಲ, ವ್ಯೇವಿಧ್ಯಮಹಯ ಸಾಹಿತ್ಯವಿರಲಿಲ್ಲ? ಹೆಚ್ಚುಕಡಿಮೆ ಯಾವ ವಿಧವಾದ ಗದ್ಯರೂಪದ ಬರಹಗಳಿರಲಿಲ್ಲವೆಂದು ಹೇಳಬಹುದು. ಆಗ ಎಲ್ಲವೂ ಹೊಸದಾಗಿ ಸೃಷ್ಟಿ ಮಾಡಬೇಕಾಗಿತ್ತು. ಆದ್ದರಿಂದ ಅಂದಿನವರಿಗೆ ಕಷ್ಟಗಳು ಜಾಸ್ತಿ, ಸೌಲಭ್ಯಗಳು ಕಡಿಮೆ....” ಎನ್ನುತ್ತಾ “ಮೊದಲ ಗದ್ಯ ಪ್ರಬಂಧ(ಕಾದಂಬರಿ); ಮೊದಲ ನಾಟಕಾನುವಾದ; ಮೊದಲ ಪ್ರಕೃತಿಶಾಸ್ತ್ರ; ಮೊದಲ ಪ್ರಹಸನ; ಮೊದಲ ಚರಿತ್ರೆ; ಮಹಿಳೆಯರಿಗಾಗಿ ಮೊದಲ ಪುಸ್ತಕವನ್ನು ನಾನೇ ಆಗು ಮಾಡಿದೆ” (ಅತ್ಯಕ್ಷತೆ, ಇಡೀ, ಪ್ರ. ೨೮೨) ಎಂದು ಹೇಳಿಕೊಂಡಿದ್ದಾರೆ.

ಆದರೆ ವೀರೇಶಲಿಂಗಂ ಹೀಗೆ ಬರೆದರೂ ಅವರ ಬರಹಗಳಿಗೂ ಮುನ್ನ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳು ರಚನೆಯಾಗಿರುವುದಕ್ಕೆ ಆಧಾರಗಳಿವೆಯೆಂದು ವೀರಭದ್ರರಾವು(ಪ್ರ. ಇಡೈ) ಹೇಳಿದ್ದಾರೆ. ಆದರೂ, ಅವರ ಪ್ರಯತ್ನ ವೀರೇಶಲಿಂಗಂ ಪಂತಲು ಅವರಪ್ರಾಣದಲ್ಲಿರುವ ಕವಲ್ಲವಾದ್ದರಿಂದ, ಅವರು ವೀರೇಶಲಿಂಗಂ ಬರಹಗಳಿಗೆ ಪ್ರಾಮುಖ್ಯವನ್ನು ಕೊಟ್ಟಿದ್ದಾರೆ.

ಆದರೆ ಆ ಕಾಲದಲ್ಲಿ ನಾಟಕ ರಚನೆ, ನಾಟಕ ಅನುವಾದ ವಿಸ್ತೃತವಾಗಿ ನಡೆದಿವೆಯೆಂಬುದಕ್ಕೆ ಹಲವು ಪುಸ್ತಕಗಳ ವಿವರಗಳನ್ನು ವೀರಭದ್ರರಾವು ಪುಸ್ತಕದಲ್ಲಿ ನಾವು ನೋಡಬಹುದು.

ಜೊನಾಥನ್ ಸ್ವಿಫ್ಟ್ ರಚನೆಯಾದ ಗಲಿವರ್ಸ್ ಟ್ರಾವೆಲ್ಸ್ ಅನ್ನು ವೀರೇಶಲಿಂಗಂ ‘ಸತ್ಯರಾಜು ಪೂರ್ವದೇಶ ಯಾತ್ರೆಗಳು’ ಹೆಸರಿನಲ್ಲಿ ರೂಪಾಂತರಿಸಿದರು. ಹಾಗೆಯೇ ಶೇಕ್ಕಾಳಿಯರೂ ನಾಟಕಗಳನ್ನನುಸರಿಸಿ ಚಾಲ್ಸ್ ಲ್ಯಾಂಬ್ ಬರೆದ ರೈ ಗದ್ಯರೂಪಗಳನ್ನು ಆಯ್ದು ವಾಡಿ “ಸುಲಭಶ್ಯಲ್”ಯಲ್ಲಿ ಅನುವಾದ ಮಾಡಿದರು(ಪ್ರ. ಇಡೀ).

ಆ ಕಾಲಕ್ಕೆ ತೆಲುಗಿನಲ್ಲಿ ಇಲ್ಲದ ಜೀವನಚರಿತ್ರೆಗಳನ್ನು ಕೂಡಾ ವೀರೇಶಲಿಂಗಂ ಬರೆದರು. ಆ ಎರಡರಲ್ಲಿ ಒಂದು ‘ಜೀಸಸ್ ಚರಿತ್ರೆ’. ಎರಡನೆಯದು ವಿಕ್ಷೇಪಿಯಾ ಮಹಾರಾಣಿ ಚರಿತ್ರೆ. ಆಂಗ್ಲ ಸಾಹಿತ್ಯ ಪ್ರಭಾವದಿಂದ ಅವರು ಮಾಡಿದ ವಿವಿಧ ರಚನೆಗಳ ಬಗ್ಗೆ ವೀರಭದ್ರರಾವು ಅವರ ವಿಸ್ತೃತ ಅಧ್ಯಾಯದಲ್ಲಿ(ಪ್ರ. ೨೫೧-

ల్లిట) ఉల్లేఖిగలివే. ఏరేతలింగం అవర కృష్ణయన్న ఒందు వాక్యదల్లి తిలియలు కుండారి ఈశ్వరదత్తు అవర ఈ ఉల్లేఖివన్న గమనిసబముదు.

"He (Veeresalingam Pantulu) was practically the first literary man in Telugu to have employed every variety of literary form-novel, poem, drama, satire, pamphlet, magazine, and autobiography" (in Swatantra weekly, Madras 17-4-1948. As quoted in ఏరభద్రరావు పు. ల్లిట).

అష్టే అల్ల, ఇంగ్లీశ్ వ్యాకరణ ప్రభావదిందాగి ఏరేతలింగం ఒందు వ్యాకరణవన్న తెలుగినల్లి బరెదిద్దురే.

క్రి.శ. లలిథింర నంతర ఎల్లా భారతీయ భాషగళల్లి ఆంగ్ల సాహిత్య ప్రభావదింద అనేక హోస సాహిత్య ప్రకారగళు బేళగిదవు. ఇదక్కే తెలుగు హొరతల్లి. ఆత్మకథే, జీవనచరిత్ర, ప్రబంధ, కాదంబరి, నాటక, కతే, విషిధ కావ్య ప్రకారగళు ఆంగ్లభాషా ప్రభావదింద బందవే ఆగివే. ఇవుగళ జొతే సాంప్రదాయికవాగి బరుతీరువ కావ్య, ప్రబంధ, పురాణ ఇతిహాసగళు, శతక, ఉదాహరణ, దండక, యిష్టగానదంతక ప్రకారగళు, ద్వీ, త్రి, చతురథి కావ్యగళు, నిరోష్య, నివచన కావ్యాదిగళు జిత్రబంధ కావ్యగళు, గద్యకావ్యగళు, ఒందు కడె ముందువరియుత్తలే ఇవే.

ఆధునిక ప్రకారగళు ఆంగ్ల ప్రభావదింద బందరూ అవు ఇతివ్యక్త, సంస్కృతి, సమకాలీన సమస్యగళు, సామాజిక జీవన మోదలాద అంతగళల్లి దేశీయతీయన్న ప్రతిబింబిసిదవు. కావ్య ప్రకారగళు వ్యాపకవాగి బళికేయల్లిద్దరూ ఆధునిక యుగ ప్రధానవాగి గద్యయుగ, గద్య ప్రకారగళు శాఖోపశాఖిగళాగి విస్తరిసిదవు.

### ఓ. నాటక

సుమారు సామిర విషణుగళ లిఖిత సాహిత్య జరితీయిరువ తెలుగినల్లి దృశ్యకావ్య ప్రకార రిటనే శతమానదవరేగే ఆరంభవాగలిల్ల. కేలవు దేశి నాటక రూపగళు ఇద్ద ఉల్లేఖిగలివేయే హొరతు రజనేగళు లభిసిల్ల. లభిసిదవుగళల్లి ముఖ్యవాదువు యిష్టగానగళు. సంస్కృత నాటక సాహిత్యద ఒళ్లియ పరిజయవిద్యగలూ తెలుగు కవిగళు ఆ పద్ధతియల్లి నాటకగళన్న బరేయలిల్ల.

ಆಂಗ್ಲ ನಾಟಕಗಳ ಪರಿಚಯ ಉಂಟಾದ ನಂತರವೇ ಸಂಸ್ಕೃತ ನಾಟಕಗಳನ್ನು ಇತ್ತೀಚ್ಚಿ ಆಂಗ್ಲ ನಾಟಕಗಳನ್ನು ತೆಲುಗು ನಾಟಕಾರರು ಅನುಸರಿಸಿದರು. ಆ ಭಾಷೆಗಳಿಂದ ನಾಟಕಗಳನ್ನು ಅನುವಾದಿಸುವುದರ ಜೊತೆ ಈ ಪ್ರಕಾರವನ್ನು ಸ್ವೀಕರಿಸಿ ಸ್ವತಂತ್ರ ನಾಟಕಗಳನ್ನು ಬರೆದರು.

ವೇದಂ ವೇಂಕಟರಾಯಶಾಸ್ತ್ರಿ, ವಡ್‌ಬ್ರಹ್ಮ ಸುಭೂರಾಯುಡು, ಕಂದುಕೂರಿ ಏರೇಶಲಿಂಗಂ, ತಿರುಪತಿ ವೇಂಕಟಕವಿಗಳು ಸಂಸ್ಕೃತ ನಾಟಕಗಳನ್ನು ಅನುವಾದಿಸಿದ್ದಲ್ಲದೇ ಸ್ವತಂತ್ರ ನಾಟಕಗಳನ್ನೂ ಬರೆದರು.

ವಾವಿಲಾಲ ವಾಸುದೇವಶಾಸ್ತ್ರಿ(ಗಳಿಂ-ಗಳಿಂ) ‘ಸೀಜರು ಜರಿತ್ರಮು’ ಎಂಬ ಹೆಸರಿನಲ್ಲಿ ಶೇಕ್‌ಪಿಯರ್ ‘ಜೂಲಿಯಸ್ ಸೀಜರ್’ ನಾಟಕವನ್ನು ಅನುವಾದಿಸಿದರೆ, ಏರೇಶಲಿಂಗಂ ಶೇಕ್‌ಪಿಯರ್ನ ಮಚ್‌ಂಟ್ ಆಫ್ ವೆನಿಸ್’, ‘ಕಾಮಿಡಿ ಆಫ್ ಎರರ್’ ನಾಟಕಗಳನ್ನು, ಶೆರಿಡನ್ ನಾಟಕಗಳಾದ ‘ರ್ಯೇವಲ್ಸ್’, ‘ಡ್ರೌ ಎನ್ನ್‌ಗಳನ್ನು ತೆಲುಗಿಗೆ ಅನುವಾದಿಸಿದರು. ಗುರಜಾದ ಶ್ರೀರಾಮಮೂರ್ತಿ ಮಚ್‌ಂಟ್ ಆಫ್ ವೆನಿಸ್’ ನಾಟಕವನ್ನು, ವಲ್ಲೂರಿ ಪದ್ಮನಾಭರಾಜು ‘ಒಫೆಲ್ಲ್‌ಲ್ಲು’ ನಾಟಕವನ್ನು, ಸಿ.ಎಸ್.ಆರ್.ಕೃಷ್ಣಮ್ಮನವರು ‘ಮಾರ್ಕೋಬೆತ್’ ನಾಟಕವನ್ನು ಅನುವಾದಿಸಿದರು.

ಇಂಗ್ಲಿಶ್ ನಾಟಕಗಳ ಪ್ರದರ್ಶನ, ಅವುಗಳ ತೆಲುಗು ಅನುವಾದಗಳ ಪ್ರದರ್ಶನ ಅಂದು ಕಾಲೇಜುಗಳಲ್ಲಿ ಪ್ರಚಾರದಲ್ಲಿದ್ದವು. ಇದು ತೆಲುಗು ರಂಗಭೂಮಿಯ ಅಭಿವೃದ್ಧಿಗೆ ಸರವಾಯಿತು. ಬಳಾರಿ ರಾಘವರಂತಹ ನಟರು ಶೇಕ್‌ಪಿಯರ್ ನಾಟಕದ ಪಾತ್ರಗಳನ್ನು ಧರಿಸಿ ಇಂಗ್ಲೆಂಡ್‌ನಲ್ಲಿ ಕೇರ್ಕಿ ಪ್ರತಿಷ್ಠಿತಗಳನ್ನು ಗಳಿಸಿದರು.

ತೆಲುಗಿನಲ್ಲಿ ಸ್ವತಂತ್ರ ನಾಟಕ ರಚನೆಯ ಮೇಲೂ ಆಂಗ್ಲ ನಾಟಕದ ಪ್ರಭಾವ ಅಯಿತು. ಮುಖ್ಯವಾಗಿ ಗದ್ಯಪದ್ಯ ಮಿಶ್ರಣದ ನಾಟಕಗಳು ಕೇವಲ ಗದ್ಯನಾಟಕಗಳಾಗಿ ಪರಿಣಮಿಸುವುದು ಅಂತಹ ಪ್ರಭಾವಗಳಲ್ಲಿ ಒಂದು. ಆಧುನಿಕ ಸಾಮಾಜಿಕ ಅಗತ್ಯಗಳು ಕೂಡಾ ಇದಕ್ಕೆ ಪುಷ್ಟಿಯನ್ನು ನೀಡಿದವು.

ಧರ್ಮಾವರಂ ಕೃಷ್ಣಮಾಚಾರ್ಯರ್ ‘ವಿಷಾದ ಸಾರಂಗಧರ್’ ನಾಟಕ ತೆಲುಗಿನ ಮೆದಲ ದುರಂತ ನಾಟಕ. ನಾಟಕದಲ್ಲಿ ಸಂಸ್ಕೃತ ಸಂಪ್ರದಾಯದಲ್ಲಿ ಅಂಕ ವಿಭಾಗವಿರುತ್ತದೆ. ನಾಟಕವನ್ನು ದೃಶ್ಯಗಳು, ರಂಗಗಳಾಗಿ ವಿಭజಿಸುವುದು ಕೂಡಾ ಆಂಗ್ಲ ನಾಟಕ ಸಂಪ್ರದಾಯವೇ ಆಗಿದೆ. ನಾಟಕದಲ್ಲಿ ಪ್ರೌಲೋಗುಗಳು, ಎಪಿಲೋಗುಗಳನ್ನು ಪರಿಚಯಿಸುವುದು ಆಂಗ್ಲನಾಟಕ ಪ್ರಭಾವದಿಂದ ಆಗಿವೆ. ಇವು ನಾಂದಿ, ಪ್ರಸ್ತಾವನೆಗಳ ಸಾಫ್ತವನವನ್ನು ಆಕ್ರಮಿಸಿವೆ. ತೆಲುಗು ನಾಟಕಗಳಲ್ಲಿ

ಸುದೀರ್ಘ ಸ್ವಾತಂಗಳ ರಚನೆ ಕೊಡಾ ಆಂಗ್ಲನಾಟಕ ಪ್ರಭಾವದಿಂದಲೇ ಆಗಿದೆ. ಹಾಗೆಯೇ ಪಾತ್ಮೋಚಿತ ಭಾಷಾಪ್ರವೇಶಕ್ಕೆ ಕೊಡಾ ಆಂಗ್ಲ ಪ್ರಭಾವವೇ ಕಾರಣವಾಯಿತು.

ಆಧುನಿಕ ಕಾಲದಲ್ಲಿ ಆಂಗ್ಲ ನಾಟಕ ಅರಿಸ್ಟಾಟಿಲ್ ಕಾಲದ ನಾಟಕಲಕ್ಷಣಗಳಿಗೆ ದೂರವಾಗಿತ್ತು. ಅನೇಕ ಹೊಸ ಲಕ್ಷಣಗಳು ಬಂದು ಸೇರಿದವು. ಸುಖಾಂತ, ದುರಂತ ನಾಟಕ ವಿಭಾಗ ಹಿಂದುಳಿಯಿತು. ನಾಟಕವನ್ನು ಪ್ರಥಾನವಾಗಿ ರ. ಕಥನಾತ್ಮಕ, ಲಿ. ಭಾವನಾತ್ಮಕ, ಇ. ಸಾಹಿತ್ಯಾತ್ಮಕ, ಲಿ. ಪಾತ್ರಪ್ರಥಾನ ನಾಟಕಗಳಾಗಿ ವಿಭಜಿಸುತ್ತಿದ್ದಾರೆ. ತೆಲುಗು ನಾಟಕ ಈ ಲಕ್ಷಣಗಳನ್ನು ಅನುಸರಿಸಿ ಏಕಾಸ ಹೊಂದಿತು.

ಸಂಸ್ಕೃತ ನಾಟಕ ಪ್ರಫೇದಗಳಲ್ಲಿ ಪ್ರಹಸನ ಒಂದು. ತೆಲುಗಿನಲ್ಲಿ ಕಂದುಕೂರಿ ವೀರೇಶಲೀಂಗಂ, ಜಿಲಕಮ್‌ ಲಕ್ಷ್ಮಿನರಸಿಂಹಂ ಹೊದಲಾದವರು ಪ್ರಹಸನಗಳನ್ನು ರಚಿಸಿದರು. ಆದರೆ ಈ ಪ್ರಹಸನಗಳು ಸಂಸ್ಕೃತ ಸಂಪ್ರದಾಯವನ್ನು ಅನುಸರಿಸಿದವಲ್ಲ. ಇಂಗ್ಲಿಶ್‌ನ ಫಾಸ್‌ ಎಂಬ ಪ್ರಕಾರವನ್ನು ಅನುಸರಿಸಿದವು.

ಏಕಾಂಕಗಳು ಕೊಡಾ ಇಂಗ್ಲಿಶ್‌ನ ಒನ್ ಆಕ್ಟ್ ಪ್ಲೇಸ್ ಪ್ರಭಾವದಿಂದ ಬಂದವೇ ಆಗಿವೆ. ತೆಲುಗಿನಲ್ಲಿ ಆಂಗ್ಲ ಏಕಾಂಕಗಳ ಅನುವಾದಗಳು ಕಡಿಮೆಯೇ. ಆದರೆ ಈ ಪ್ರಕಾರವನ್ನು ಸ್ವೀಕರಿಸಿ ತೆಲುಗು ಲೇಖಕರು ನೂರಾರು ಏಂಕಾಂಕಗಳನ್ನು ರಚಿಸಿದರು.

### ಜಿ.ಎ. ಕಾವ್ಯ

ಇಂಗ್ಲಿಶ್ ಶಿಕ್ಷಣವಿಧಾನದಿಂದ ಮತ್ತು ಶ್ರೀ. ಇಲಾಜಿಲರ ಸುಮಾರಿನಲ್ಲಿ ವಿಶ್ವವಿದ್ಯಾಲಯಗಳ ಸಾಫ್ಟ್‌ಪನೆಯಿಂದಾಗಿ ತೆಲುಗರಿಗೆ ಇಂಗ್ಲಿಶ್ ಕಾವ್ಯದ ಪರಿಚಯ ಉಂಟಾಯಿತು. ತೆಲುಗು ಕವಿಗಳ ಮೇಲೆ ಆಂಗ್ಲಕವಿಗಳ ಪ್ರಭಾವ ಪ್ರತ್ಯೇಕವಾಗಿಯೂ ಪರೋಕ್ಷವಾಗಿಯೂ ಕಾಣಿಸುತ್ತದೆ. ವಸ್ತು ಮತ್ತು ಪ್ರಕಾರದ ದೃಷ್ಟಿಯಿಂದ ತೆಲುಗು ಕಾವ್ಯ ಆಧುನಿಕರಣ ಹೊಂದುವುದರಲ್ಲಿ ಆಂಗ್ಲಭಾಷಾ ಪ್ರಭಾವವೇ ಪ್ರಥಾನವಾದುದು.

ಆಂಗ್ಲ ಕಾವ್ಯಗಳ, ಕವಿತೆಗಳ ಅನುವಾದದಿಂದ ಆರಂಭಿಸಿ ಸೈದ್ಧಾಂತಿಕತೆಯಲ್ಲಿ ಸಾಮಾಜಿಕ ದೃಷ್ಟಿಕೋನದಲ್ಲೂ ಆಧುನಿಕ ಆಯಾಮಗಳನ್ನು ಅಳವಡಿಸಿಕೊಂಡರು ತೆಲುಗು ಕವಿಗಳು.

ತೆಲುಗಿನಲ್ಲಿ ಹೊದಲ ಆಂಗ್ಲ ನಾಟಕ ಅನುವಾದಕ ವಾವಿಲಾಲ ವಾಸುದೇವಶಾಸ್ತ್ರಯೇ ಹೊದಲ ಕವಿತೆಯನ್ನು ಕೊಡಾ ಅನುವಾದಿಸಿದ್ದಾರೆ. ಕೂಪರ್ ಕವಿತೆಯನ್ನು ಅವರು ಅನುವಾದಿಸಿದ್ದಾರೆ. ವೀರೇಶಲೀಂಗಂ ಕೂಪರ್ ಕವಿತೆ 'ಜಾನ'

ಗಿಲ್ಲಿನ್‌ ಅನ್ನು ಗ್ರಾಮದಲ್ಲಿ ಆಲಿವರ್ ಗೋಲ್ಡ್‌ಫಿಶ್‌ 'ಕುವೆಲರ್' ಕಾವ್ಯವನ್ನು ದಾಸು ನಾರಾಯಣರಾವು ಜೀನಿಸನ್‌ ಕವಿತೆಗಳನ್ನು ಶಿಪ್ಪುಜಗನ್ನಾಥಶಾಸ್ತ್ರಿ 'ಪ್ರಿಜನರ್' ಆಥ್ ಷಿಲಾನ್‌ ಎಂಬ ಬೈರನ್ ಕವಿತೆಯನ್ನು, ಹಿ. ಶ್ರೀನಿವಾಸಾಚಾರ್ಯರು 'ಅರ್ಮೇಲ್ರೂಸ್ ಫೀಲ್ಡ್' ಎಂಬ ಜೀನಿಸನ್ ಕವಿತೆಯನ್ನು ಅನುವಾದಿಸಿದರು.

ಕಟ್ಟಮಂಚಿ ರಾಮಲಿಂಗಾರೆಡ್ಡಿ ಕಥನಕಾವ್ಯ 'ಮುಸಲಮ್ಮೆ ಮರಣಮು' ಸ್ವತಂತ್ರ ಕಾವ್ಯವಾದರೂ ಅಂಗ್ಲ ಕಥನಕಾವ್ಯಗಳ ರಚನಾರೀತಿಯನ್ನು ಅನುಸರಿಸಿದೆ. ಆದಿಭಟ್ಟ ನಾರಾಯಣದಾಸು, ಜಿ. ರಮಾಕಾಂತಾಚಾರ್ಯರು, ಎ. ರಾಮಚಂದ್ರರಾವು ನಾಯುಡು ಅವರಂತಹ ಹಲವರು ಅಂಗ್ಲ ಕವಿಗಳ ಕವಿತೆಗಳನ್ನು ತೆಲುಗಿಗೆ ಅನುವಾದಿಸಿದರು.

ತಿರುಪ್ಪತಿ ವೇಂಕಟಕವಿಗಳು ಗ್ರಾಮದಲ್ಲಿ ಎಡ್ಡಿನ್‌ ಆನಾಂಡ್‌ 'ಲೈಟ್' ಆಥ್ ಏಸಿಯಾ' ಕಾವ್ಯವನ್ನು ಬುದ್ಧಿಕೃತೀಯಿಂದ ಅನುವಾದಿಸಿದರು.

ರಾಯಪ್ತ್ರೇಲು ಸುಬ್ಬಾರಾವು 'ದಿ ಹೆಮಿಟ್' ಕಾವ್ಯವನ್ನು 'ಲಲಿತ್' ಎಂಬ ಹೆಸರಿನಲ್ಲಿ, ಜೀನಿಸನ್‌ನ 'ಡೋರಾ' ಕವಿತೆಯನ್ನು 'ಅನುಮತಿ' ಎಂಬ ಹೆಸರಿನಲ್ಲಿ ಅನುವಾದಿಸಿದರು. ನಂತರದ ಕಾಲದಲ್ಲಿ ಹಲವರು ತೆಲುಗು ಕವಿಗಳು ಅಂಗ್ಲಕವಿತೆ, ಕಾವ್ಯಗಳನ್ನು ಅನುವಾದಿಸಿದರು.

ಸ್ವತಂತ್ರ ಕಾವ್ಯರಚನೆಯಲ್ಲಿಯೂ ತೆಲುಗಿನ ಮೇಲೆ ಅಂಗ್ಲಕಾವ್ಯದ ಪ್ರಭಾವ ಬಹಳ ಇದೆ. ಅನುವಾದಗಳು ಈ ಪ್ರಭಾವಕ್ಕೆ ಮೊದಲ ಸೂಚನೆಗಳು ಮಾತ್ರವೇ. ಒಟ್ಟು ಸ್ವರೂಪ ಸ್ವಭಾವಗಳಲ್ಲೇ ತೆಲುಗು ಕಾವ್ಯ ಅಂಗ್ಲ ಪ್ರಭಾವಕ್ಕೆ ಒಳಗಾಯಿತು. ಇದು ತೆಲುಗು ಸಾಹಿತ್ಯ ಚರಿತ್ರೆಯಲ್ಲಿ ಆಧುನಿಕ ಕಾಲದ ಕಾವ್ಯ ಚಳವಳಿಯಲ್ಲಿ ಸ್ವಷ್ಟವಾಗಿ ಗೋಚರಿಸುತ್ತದೆ.

ಅಂಗ್ಲ ರೋಮ್ಯಾಂಟಿಕ್ ಕವಿಗಳ ಪ್ರಭಾವವೇ ತೆಲುಗಿನಲ್ಲಿ 'ಭಾವಕವಿತೆ'ಯ ಚಳವಳಿಗೆ ಕಾರಣವಾಯಿತು. ಒಂದು ಕಾಲದಲ್ಲಿ ಭಾವಕವಿತೆಯಾಗಿ ಪ್ರಚಾರ ಪಡೆದ ಈ ಕಾವ್ಯಪ್ರಕಾರವನ್ನು ಈಗ ಕಾಲ್ಪನಿಕ ಚಳವಳಿಯ ಕಾವ್ಯ ಎನ್ನುತ್ತಿದ್ದೇವೆ. ಆತ್ಮಶ್ರಯತೆ, ಪ್ರಕೃತಿಪ್ರಿಯತೆ, ಭಾವಪ್ರಾಮುಖ್ಯತೆ, ಪ್ರಾಚೀನ ವ್ಯಾಖ್ಯವ ಪ್ರಶಂಸೆ, ಸಾಂಕೇತಿಕಾಂಕ್ಷೆ, ಪ್ರಣಾಯ ಈ ಧೋರಣೆಯಲ್ಲಿ ಮುಖ್ಯವಾದ ಲಕ್ಷಣಗಳು. ಎಂದಕಾವ್ಯ, ಗೇಯಲಕ್ಷಣ, ಕಥನಶೈಲಿರಾಹಿತ್ಯ ರೂಪದ ದೃಷ್ಟಿಯಿಂದ ಭಾವಕವಿತೆಯ ಪ್ರಧಾನ ಲಕ್ಷಣಗಳು. ಈ ಕಾವ್ಯದಲ್ಲಿ ಪ್ರಣಾಯ ಸಂಯೋಗ ಮತ್ತು ವಿಯೋಗ ರೂಪಗಳಲ್ಲಿದ್ದರೂ ಕವಿಗಳಿಗೆ ವಿರಹವೇ ಪ್ರಧಾನ ವಸ್ತುವಾಯಿತು.

ತೆಲುಗು ಕಾಲ್ಪನಿಕ ಚೆಳವಳಿ ಕಾವ್ಯ ಇಂಗ್ಲಿಷ್ ರೋಮಾಂಟಿಕ್ ಕಾವ್ಯದ ಪ್ರಭಾವದಿಂದ ವಿಕಸಿಸಿದರೂ ದೇಶಿ ನೆಲೆಯ ಸಾಂಸ್ಕೃತಿಕ ಅಂಶಗಳು, ಸುಧಾರಣೆ, ರಾಷ್ಟ್ರೀಯ ಚೆಳವಳಿ ಕೂಡಾ ಅದರ ಸ್ವರೂಪ ಸ್ವಭಾವಗಳನ್ನು ನಿರ್ಣಯಿಸಿದವು. ಒಂದು ಒಣಿ ಹೋದ ಎಲೆ ಕೂಡಾ ಭಾವಕವಿಯನ್ನು ತನ್ನಯನನ್ನಾಗಿ ಮಾಡುತ್ತದೆ.

ಅಂಗ್ಲ ರೋಮಾಂಟಿಕ್ ಕವಿಗಳು ಕೀಷ್ಟ್, ಶೆಲ್ಲಿ, ಬೈರನ್, ವಡ್‌ವೆರ್‌ರಂತಹವರ ಪ್ರಭಾವ ತೆಲುಗು ಭಾವಕವಿಗಳ ಮೇಲೆ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಕಾಣಿಸುತ್ತದೆ.

ಭಾವಕವಿತಾ ಯುಗದಲ್ಲೇ ಗದ್ಯಕಾವ್ಯ ಪ್ರಕಾರದ ಲಕ್ಷಣಗಳು ಆರಂಭವಾದರೂ ಅಭ್ಯಾದಯ(ಪ್ರಗತಿಶೀಲ) ಕಾವ್ಯಯುಗದಲ್ಲಿ ಗದ್ಯಕಾವ್ಯ ಕವಿತೆಯ ಪ್ರಾಥಮಿಕ ರೂಪವಾಯಿತು.

ಭಾವಕವಿತೆಯ ಹಲವು ಪ್ರಕಾರಗಳಿಗೆ ಅಂಗ್ಲಭಾಷೆ ಪ್ರಭಾವವೇ ಆಧಾರ. ಇವುಗಳಲ್ಲಿ ಎಲಿಜಿ(ಶೋಕಿಗೀತೆ) ಒಂದು ಪ್ರಧಾನ ಪ್ರಕಾರ. ವಿಶ್ವಾಧ, ಬಸವರಾಜು ಅಪ್ಪಾರಾವು, ನಾಯನಿ, ವಡ್‌ವಾದಿ ಮೊದಲಾದ ಕವಿಗಳು ಶೈಷ್ವ ಶೋಕಿಗೀತೆಗಳನ್ನು ರಚಿಸಿದರು.

**ಪ್ರಾರಂಭಿಕ ಪ್ರಕಾರ ಕೂಡಾ ಅಂಗ್ಲಪ್ರಭಾವದಿಂದ ಹುಟ್ಟಿದೆ.**

ಕಾಲೋನ್ ಮಾಕ್ಸ್, ಡಾರ್ವಿನ್, ಫ್ರಾಯ್ ಸಿದ್ನಾಂತಗಳ ಪ್ರಭಾವದಿಂದ ವಿಶ್ವಸಾಹಿತ್ಯದ ಕರಿತ್ಯೆಯೇ ಬದಲಾಯಿತು. ಮಾಕ್ಸ್ ಸಿದ್ನಾಂತದ ಪ್ರಭಾವ ಜಗತ್ತಿನ ರಾಜಕೀಯ ಆರ್ಥಿಕ ವ್ಯವಸ್ಥೆಗಳನ್ನು ಕ್ಷಾಂತಿಕಾರಕವಾಗಿ ಬದಲಾಯಿಸಿತು. ಕಮ್ಮೂನಿಸ್ಟ್ ಮ್ಯಾನಿಫೆಸ್ಟೋ ಕವಿಗಳನ್ನು ಸಮಸಮಾಜ ರಚನೆಯ ಧ್ಯೇಯದಿಂದ ಬರೆಹಗಳನ್ನು ರಚಿಸುವಂತೆ ಮಾಡಿತು. ಈ ಪ್ರಭಾವದಿಂದಾಗಿ ತೆಲುಗಿನಲ್ಲಿ ‘ಅಭ್ಯಾದಯ ಸಾಹಿತ್ಯ’ ಚೆಳವಳಿ ಬೆಳೆಯಿತು. ಶ್ರೀಶ್ರೀ, ಆರುದ್ರ, ಶಿಷ್ಣ, ನಾರಾಯಣಬಾಬು, ಪಟ್ಟಾಖಿಯಂತಹ ಕವಿಗಳಲ್ಲರೂ ಈ ವರ್ಗಕ್ಕೆ ಸೇರಿದವರೇ. ಜಗತ್ತಿನ ಇತರ ದೇಶಗಳಲ್ಲಿ ರಾಜಕೀಯ ಚೆಳವಳಿಗಳ ಕಾರಣದಿಂದ ಸಾಹಿತ್ಯರಂಗದಲ್ಲಿ ಅನೇಕ ಚೆಳವಳಿಗಳು ನಡೆದವು. ಈ ಬೆಳವಣಿಗೆಯ ಕ್ರಮದಲ್ಲಿಯೇ ದಿಗಂಬರ ಕವಿಗಳು, ಪ್ರತಿಭಟನಾ ಕವಿಗಳು, ಕ್ಷಾಂತಿ ಕವಿಗಳು ಬಂದರು.

ಪಾಶ್ಚಾತ್ಯ ಸಾಹಿತ್ಯ ಚೆಳವಳಿಗಳು ಇಮೇಜಿಂ, ಇಂಪ್ರೆಶನಿಂ, ಪ್ರೌಢರಿಂ, ಡಾಡಾಯಿಂ, ಎಕ್ಸ್ಪ್ರೆಶನಿಂ, ಕ್ಯಾಬಿಂ, ಸಿಂಬಾಲಿಂ, ಸ್ಟ್ರಿಯೋಜಿಂ-

ನಂತಹವುಗಳ ಪ್ರಭಾವ ಕೂಡಾ ತೆಲುಗು ಸಾಹಿತ್ಯದ ಮೇಲೆ ಇದ್ದರೂ ಇವುಗಳಲ್ಲಿ ಯಾವುದೂ ಗಣನೀಯವಾದ ಪ್ರಭಾವವನ್ನು ಬೀರಲಿಲ್ಲ. ಕೇವಲ ಈ ಪ್ರಭಾವದಿಂದ ಬಂದ ಸಾಹಿತ್ಯ ವಿರಳವಾದರೂ ಏವಿಧ ಕವಿಗಳಲ್ಲಿ ಈ ಧೋರಣೆಗಳ ಫಾಯೆ ಅಲ್ಲಲ್ಲಿ ಕಾಣಿಸುತ್ತದೆ.

ಅಂಗ್ಲಸಾಹಿತ್ಯ ಪ್ರಭಾವ ಸ್ಯಾದ್ಧಾಂತಿಕತೆಯಲ್ಲಿ ಸ್ಪಷ್ಟ ಸ್ಥಳವಾಗಿ ಕಾಣಿಸುವ ಧೋರಣೆಗಳು ಸ್ತೀವಾದ ಮತ್ತು ದಲೀತವಾದಗಳು. ಆದರೆ ಇವುಗಳಲ್ಲಿ ಆರಂಭದ ದಿಸೆಯಲ್ಲೂ, ಸ್ಯಾದ್ಧಾಂತಿಕ ಭೂಮಿಕೆಯ ವಿಷಯದಲ್ಲೂ ಇಂಗ್ಲಿಷ್ ಪ್ರಭಾವ ಇದ್ದರೂ ಸ್ಥಳೀಯತೆ, ಪ್ರಾದೇಶಿಕತೆಯ ಪ್ರಭಾವವೇ ಹೆಚ್ಚಾಗಿ ಕಾಣಿಸುತ್ತದೆ.

### ಖ.ನಿ. ಗದ್ಯಪ್ರಕಾರಗಳು

ಪ್ರಾಚೀನ ತೆಲುಗು ಸಾಹಿತ್ಯದಲ್ಲಿ ಚಂಪೂಕಾವ್ಯ ರಚನೆ ಪ್ರಥಾನ ಸಂಪ್ರದಾಯವಾಗಿತ್ತು. ಅಂದರೆ ತೆಲುಗಿನಲ್ಲಿ ಬಂದ ಕಾವ್ಯ, ಪ್ರಬಂಧ ಸಾಹಿತ್ಯ ಪ್ರಥಾನವಾಗಿ ಗದ್ಯ ಪದ್ಯ ಮಿಶ್ರ ಸಾಹಿತ್ಯ. ಕೇವಲ ಪದ್ಯಕಾವ್ಯಗಳು ಬಂದು ಏಿಷ್ಟ ಕಾವ್ಯ ವಿಭಾಗಕ್ಕೆ ಸೇರಿದವೇ ಹೊರತು ಪ್ರಥಾನಧಾರೆಯ ಭಾಗವಲ್ಲ. ಅದಕ್ಕೇ ಅವುಗಳನ್ನು 'ನಿರ್ವಚನ' ಕಾವ್ಯಗಳಿಂಬ ಏಿಷ್ಟ ಪ್ರಕಾರವೆಂದು ಕರೆಯಬೇಕಾಗುತ್ತದೆ.

ಕೇವಲ ಗದ್ಯ ಕಾವ್ಯರಚನೆ ಇಂನೇ ಶತಮಾನದಲ್ಲಿ ಆರಂಭವಾಗಿಲ್ಲ. ಆದರೆ ಆಧುನಿಕ ಯುಗದವರೆಗೂ ಈ ಗದ್ಯಕಾವ್ಯ ರಚನೆಯೆಲ್ಲಾ ಪದ್ಯಕಾವ್ಯ ಶೈಲಿಯನ್ನೇ ಹೋಲಿದೆ.

ಇನ್ನೇ ಶತಮಾನದಲ್ಲಿ ವಿದ್ಯಾರ್ಥಿಗಳಿಗೆ ವಾಚಿಕೆಗಳಿಗಾಗಿ ಗದ್ಯರಚನೆಗಳು ಆರಂಭವಾದವು. ಹಾಗೆಯೇ ಕ್ರೈಸ್ತ ಮಿಶನರಿಗಳು ಕ್ರೈಸ್ತ ಧರ್ಮಗ್ರಂಥಗಳನ್ನು ತೆಲುಗು ಗದ್ಯದಲ್ಲಿ ರಚಿಸಿ ಪ್ರಕಟಿಸಲು ಆರಂಭಿಸಿದರು. ಮೊದಲ ಕಾಲದ ತೆಲುಗು ಗದ್ಯಬರೆಹಗಳು ಗ್ರಾಂಥಿಕ, ಅರ್ಥಗ್ರಾಂಥಿಕದಲ್ಲಿ ಕಾಣಿಸುತ್ತವೆ. ಜಿನ್ನಯಸೂರಿ ತನ್ನ 'ನೀತಿಚಂದ್ರಿಕೆ'ಯಿಂದ ಗದ್ಯರಚನೆಗೆ ಬಂದು ಮೇಲ್ಪಂತಿ ಹಾಕಿದ. ಗದ್ಯವನ್ನು ಪಠ್ಯಪ್ರಸ್ತಾಪಿಸಿ ಪರಿಧಿಯಿಂದ ಸಾಮಾನ್ಯ ಸಾಹಿತ್ಯ ಪ್ರಕಾರವಾಗಿ ವಿಸ್ತರಿಸಿದವರು ವೀರೇಶಲೀಂಗಂ. ಆತ್ಮಕಥೆ, ಜೀವನಚರಿತ್ರೆ, ಕವಿಗಳ ಚರಿತ್ರೆ, ಏವಿಧ ಶಾಸ್ತ್ರರಚನೆಗಳು, ಲೇಖನಗಳ ಮೂಲಕ ಗದ್ಯದ ಬಳಕೆಯನ್ನು ಅವರು ವಿಸ್ತರಿಸಿದರು. ಪತ್ರಿಕಾ ಪ್ರಕಟಣೆಗಳು ಇದನ್ನು ಮತ್ತು ವಿಸ್ತೃತಗೊಳಿಸಿತು.

ಏವಿಧ ಗದ್ಯ ಸಾಹಿತ್ಯ ಪ್ರಕಾರಗಳು ಆಧುನಿಕ ಯುಗದ ಆವಿಭಾಗವದಿಂದ ತೆಲುಗಿನಲ್ಲಿ ಬೇರೂರಿದವು.

### ಜಿ.ಎ.ರಿ. ಕಾದಂಬರಿ

ವೀರೇಶಲಿಂಗಂ ತಾವು ಇಲ್ಲಿ ಪ್ರಕಟಿಸಿದ ‘ರಾಜಶೇಖರ ಚರಿತ್ರಮು’ ತೆಲುಗಿನಲ್ಲಿ ಮೊದಲ ‘ಗಡ್ಡ ಪ್ರಬಂಧ’ವೆಂದು ಹೇಳಿಕೊಂಡರೂ ಇಲ್ಲಿರಲ್ಲೇ ನರಹರಿ ಗೋಪಾಲಕೃಷ್ಣಮಚೆಟ್ಟಿ ಅವರ ‘ಶ್ರೀರಂಗರಾಜು ಚರಿತ್ರಮು’ ಎಂಬ ಕಾದಂಬರಿ ಪ್ರಕಟವಾಗಿದೆ. ‘ರಾಜಶೇಖರ ಚರಿತ್ರಮು’ ಆಲಿವರ್ ಗೋಲ್ಡ್‌ಸೈಲ್ ಅವರ ‘ವಿಕಾರ್ ಆಫ್ ವೇಕ್‌ಫೀಲ್ಡ್’ ಕಾದಂಬರಿಯ ರೂಪಾಂತರ. ‘ರಾಜಶೇಖರ ಚರಿತ್ರಮು’ ಘಾಚೋನ್ ಆಫ್ ವೀಲ್ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಇಲ್ಲಿರಲ್ಲೇ ಅನುವಾದವಾಗಿದೆ. ಟಿ.ಆರ್. ಹಾಚಿನ್‌ಸನ್ ಇದರ ಅನುವಾದಕ.

ನಂತರ ಹಲವು ಆಂಗ್ಲ ಕಾದಂಬರಿಗಳ ಅನುಸರಣೆಯ ಜೊತೆಗೆ ತೆಲುಗಿನಲ್ಲಿ ಸ್ವತಂತ್ರ ಕಾದಂಬರಿಗಳ ರಚನೆ ವ್ಯಾಪಕವಾಗಿ ನಡೆಯಿತು.

ಚೆಲಕಮತ್ತಿ ಲಕ್ಷ್ಮೀನರಸಿಂಹಂ ರಚಿಸಿದ ಚಾರಿತ್ರಿಕ ಕಾದಂಬರಿಗಳಿಗೆ ಟೈಲರ್ ಅವರ ಇಂಗ್ಲಿಷ್ ಕಾದಂಬರಿಗಳು ಟಿಪ್ಪುಸುಲ್ತಾನ್, ತಾರ, ಚಾಂದ್ ಬೀಬಿ ಎಂಬುವು ಮಾರ್ಗದರ್ಶಕಗಳಾದವು.

೨೦ನೇ ಶತಮಾನದ ಕಾದಂಬರಿ ಜಗತ್ತಿನ ಸಾಹಿತ್ಯದಲ್ಲೇ ಅತ್ಯಂತ ಬಲಿಪೂರ್ವಾದ ಪ್ರಕಾರವಾಗಿ ರೂಪಗೊಂಡಿತು. ಇಂಗ್ಲಿಷ್‌ನಿಂದ ಕಾದಂಬರಿಗಳು ತೆಲುಗಿಗೆ ಅನುವಾದವಾದವಲ್ಲದೇ, ಅವುಗಳ ರೂಪಾಂತರಗಳು ಕೂಡಾ ಬಂದವು. ಕೆಲವು ಕಾದಂಬರಿಗಳು ಪ್ರತ್ಯಕ್ಷಬಾಗಿ ಅನುವಾದಗಳು ಅಥವಾ ಅಲ್ಲದೆ ಹೋದರೂ ಆಂಗ್ಲಕಾದಂಬರಿಗಳ ಪ್ರಭಾವ ಅಥವಾ ಸೂತ್ರಿಕ್ಯಾಯನ್ನು ಹೊಂದಿದೆ.

ವಿಶ್ವನಾಥ ಸತ್ಯನಾರಾಯಣ ‘ವೇಯಿಪಡಗಲು’(ಸಾಮಿರ ಹಡೆಗಳು) ಕಾದಂಬರಿಯ ಮೇಲೆ ‘ಕಣ್ಣಲೀನ್’, ‘ಪೋರಾಸ್ಯೇಚ್ ಸಾಗಾ’ ಕಾದಂಬರಿಗಳ ಪ್ರಭಾವವಿದೆ. ಬುಜ್ಜಿಭಾಬು ಮೇಲೆ ಸಾಮರಾಸೇಚ್ ಮಾರ್ಮ ಪ್ರಭಾವ, ಕಲಂ ಮೇಲೆ ಡಿ.ಎಚ್.ಲಾರೆನ್ಸ್ ಅವರ ಪ್ರಭಾವ ದಟ್ಟವಾಗಿದೆ.

ಇಂಗ್ಲಿಷ್‌ನಿಂದ ಸ್ವಾಚ್, ಡಿಕೆನ್ಸ್, ಹೆನ್ರಿ ಜೇಮ್ಸ್, ಜೇನ್ ಆಸ್ಟ್ರೀನ್ ಅಂತಹವರ ಬರೆಹಗಳು ನೇರವಾಗಿ ತೆಲುಗಿಗೆ ಬಂದರೆ, ಅನೇಕ ರಶ್ನ್‌ನ್, ಪ್ರೆಂಚ್ ಬರೆಹಗಾರರ ಕಾದಂಬರಿಗಳು ಇಂಗ್ಲಿಷ್ ಮೂಲಕ ತೆಲುಗಿಗೆ ಬಂದವು. ತೆಲುಗಿನಲ್ಲಿ ಬಂದ ಮನೋವಿಶ್ಲೇಷಣಾತ್ಮಕ ಕಾದಂಬರಿಗಳು, ಅವರಾದ ಪರಿಶೋಧನೆಯ ಕಾದಂಬರಿಗಳು ಕೂಡಾ ಆಂಗ್ಲಸಾಹಿತ್ಯ ಪ್ರಭಾವದಿಂದ ಹುಟ್ಟಿದವೇ ಆಗಿವೆ. ಹಾಗೆಯೇ ಸ್ನೇನ್ ಫಿಕ್ಸ್‌ನ್ ಕೂಡಾ.

### ಜಿ.ಎ. ಸಣ್ಣಕೆತೆ

ತೆಲುಗಿನಲ್ಲಿ ಕಥಾರಚನಾ ಸಂಪ್ರದಾಯ ಪ್ರಾಚೀನವಾದುದು. ಅದರೆ ಆಧುನಿಕ ಸಣ್ಣಕೆತೆ ಅದಕ್ಕೆ ಸಂಪೂರ್ಣವಾಗಿ ಭಿನ್ನವಾದುದು. ‘ತೆಲುಗು ಸಣ್ಣಕೆತೆಯ ವಿಕಾಸದಲ್ಲಿ ಯಾವುದೇ ಭಾರತೀಯ ಸಂಪ್ರದಾಯ ನಮಗೆ ಕಾಣಿಸುವುದಿಲ್ಲ. ತೆಲುಗು ಸಣ್ಣಕೆತೆಯ ಪ್ರಕಾರ, ರಚನೆ, ಪ್ರಯೋಜನ ಎಲ್ಲವೂ ಎಲ್ಲ ವಿಧದಲ್ಲಿ ಪೂರ್ತಿಯಾಗಿ ಪಾಶ್ಚಾತ್ಯವಾದುವೇ’ ಎಂದಿದ್ದಾರೆ ಜಿ.ಎನ್.ರೆಡ್ಡಿ.

೨೦ನೇ ಶತಮಾನದ ಆರಂಭದಲ್ಲಿ ತೆಲುಗಿನಲ್ಲಿ ಸಣ್ಣಕೆತೆಯ ರಚನೆ ಆರಂಭವಾಯಿತು. ಮೊದಲ ಕರ್ತೆಗಳಲ್ಲಿ ಗುರಜಾಡ ಅಪ್ಪಾರಾವು ಮುಖ್ಯರಾದವರು. ಹಲವು ಪಾಶ್ಚಾತ್ಯ ಸಣ್ಣಕೆತೆಗಳು ತೆಲುಗಿಗೆ ಅನುವಾದವಾದವು. ಮೊಪಾಸು, ಚೆಕಾಫ್, ಡಿ.ಎಚ್.ಲಾರೆನ್ಸ್, ಕುಟುಂಬ, ಮಾಮ್ ಮೊದಲಾದ ಪ್ರಸಿದ್ಧ ಲೇಖಕರ ಕರ್ತೆಗಳು ತೆಲುಗಿಗೆ ಬಂದವು. ಈ ಲೇಖಕರ ಪ್ರಭಾವ ತೆಲುಗು ಸಣ್ಣಕೆತೆಗಾರರ ಮೇಲೆ ವ್ಯಾಪಕವಾಗಿದೆ. ಚಲಂ, ಬುಜ್ಜಿಬಾಬು, ಬೆಂತಾದೀಕ್ಷಿತಲು, ಗೋಪೀಚಂದ್ರ, ಕೊಡವಟಿಗಂಟಿ ಕುಟುಂಬರಾವು, ಪಾಲಗುಮ್ಮೆ ಪದ್ಮರಾಜು ಮೊದಲಾದ ಕರ್ತೆಗಾರರ ಮೇಲೆ ಅಂಗ್ರೇಸ್ ಲೇಖಕರ ಪ್ರಭಾವ ಗಾಢವಾಗಿದೆ.

### ಜಿ.ಎ.ಬಿ. ಲೇಖನಗಳು

ತೆಲುಗಿನಲ್ಲಿ ಕಾವ್ಯಕ್ಕೆ ಬಹಳ ಮಹತ್ವವಿದ್ದರೂ, ಅದರ ಮೇಲೆ ಬ್ರಿಟಿಶ್ ಸಾಹಿತ್ಯದ ಪ್ರಭಾವ ಎಷ್ಟೇ ಇದ್ದರೂ, ತೆಲುಗರ ಮೇಲೆ-ಆ ಮಾತಿಗೆ ಬಂದರೆ ಇತರೆ ಭಾರತೀಯ ಭಾಷಾ ಸಾಹಿತ್ಯಗಳ ಮೇಲೆ ಕೂಡಾ-ಗಡ್ಡ, ಲೇಖನ ಬರಹಗಳ ಮೇಲೆ ಬ್ರಿಟಿಶರ ಪ್ರಭಾವ ಬಹಳ ಮುಖ್ಯವಾದುದು. ಮುದ್ರಣ ಯಂತ್ರಗಳು ಅಭಿವೃದ್ಧಿ ಹೊಂದಿ, ತೆಲುಗಿನಲ್ಲಿ ಗ್ರಂಥಮುದ್ರಣದೊಂದಿಗೆ ಪತ್ರಿಕಾರಚನೆ, ಪತ್ರಿಕೆಯ ಮುದ್ರಣ ಹೆಚ್ಚಿದ ನಂತರ ದಿನ, ವಾರ, ಪಕ್ಷ ಮಾಸಪತ್ರಿಕೆಗಳು ಹಲವಾರು ಬಂದವು. ಕೆಲವು ಸ್ವಲ್ಪಕಾಲ ನಡೆದು ನಿಂತುಹೋಗುವುದು, ಮತ್ತೆ ಸ್ವಲ್ಪ ಕಾಲಕ್ಕೆ ಮತ್ತೆ ಕೆಲವು ಹೊಸ ಪತ್ರಿಕೆಗಳು ಹುಟ್ಟಿವುದು-ಹೀಗೆ ಪತ್ರಿಕೆ ಮುದ್ರಣ, ರಚನಾ ಸಾಮಧ್ಯ ಸಾಗಿ ಬಂದಿದೆ. ಸಾಫ್ತಾತ್ತ್ವಕ್ಕೆ ಮುನ್ನ ತೆಲುಗು ಪತ್ರಿಕೆಗಳಲ್ಲಿ ಸ್ವಲ್ಪಕಾಲ ಗ್ರಾಂಥಿಕ ಭಾಷೆಗೆ ಸಾಫ್ತಾನ ದೊರೆತರೂ ಹಂತಹಂತವಾಗಿ ಪತ್ರಿಕೆಗಳೆಲ್ಲ ಬಳಕೆಯ (ಇಲ್ಲವೇ ಆ ಕಾಲದ “ಶಿಷ್ಟ” ಬಳಕೆಯ) ಭಾಷೆಗೆ ಬದಲಾದವು. ಇದಕ್ಕೆ ಮುಖ್ಯ ಕಾರಣಕರ್ತರು ಬ್ರಿಟಿಶರೆಂದೇ ಹೇಳಬೇಕು. ಅಷ್ಟೇ ಅಲ್ಲದೆ ತೆಲುಗು ಪತ್ರಿಕೆಗಳು ಇಂಗ್ಲಿಶ್‌ನಲ್ಲಿ ಬರುವ ವಿಧ ಬಗೆಯ ಮಾಹಿತಿಗಳನ್ನು ಸಂಗ್ರಹಿಸಿ ತೆಲುಗಿನಲ್ಲಿ ಅನುವಾದಿಸಿ ಇಲ್ಲವೇ ಮರುಸೃಷ್ಟಿ ಅಚ್ಚು ಹಾಕುವುದರ ಮೂಲಕ

ತೆಲುಗು ಸಮಾಜಕ್ಕೆ ಹತ್ತಿರವಾದವು. ಹಾಗೆಯೇ ಆಧುನಿಕ ಬಳಕೆಯ ಭಾಷೆ ರೂಪ ಪಡೆಯುವುದಕ್ಕೆ ಗದ್ದರಚನೆಯ ಮೂಲಕ ಪ್ರತಿಕೆಗಳು ಆ ಕಾಲದ ಲೇಖಕರಿಗೆ ಲೇಖನ ಬರೆಯುವವರಿಗೆ ದಾರಿ ತೋರಿದವೆಂದು ಹೇಳಬಹುದು.

ತೆಲುಗಿನಲ್ಲಿ ಮೊದಲ ಲೇಖನ ಬರೆದವರು ಸಾಮಿನೇನಿ ಮುದ್ದು ನರಸಿಂಹನಾಯಿದು. ಅವರು ‘ಹಿತವಚನಿ’ ಹೆಸರಿನಲ್ಲಿ ಶಿಕ್ಷಣ, ವ್ಯಾದ್ಯ, ಗಾರುಡಿ, ಮದುವೆ, ಮನಸ್ಸಿತಿ, ಪ್ರಾಣಿಭಾಷೆ, ಪರುಷವೇದಿ ಮೊದಲಾದ ವಿಷಯಗಳ ಕುರಿತು ಎಂಟು ಲೇಖನಗಳನ್ನು ಬರೆದರು.

ಆ ಕಾಲದ ಲೇಖನ ರಚನೆಯಲ್ಲಿ ತಮ್ಮ ಮುದ್ದೆ ಹಾಕಿದವರು ಹಲವರಿದ್ದಾರೆ. ಅವರಲ್ಲಿ ಮೂವರನ್ನು ಇಲ್ಲಿ ಗುರುತಿಸಲೇಬೇಕಾಗಿದೆ. ಒಬ್ಬರು ಕೊಮುರುಜು ಲಕ್ಷ್ಮಿಣರಾವು, ವರಡನೆಯವರು ಮುಟ್ಟೂರಿ ಕೃಷ್ಣರಾವು, ಮೂರನೆಯವರು ಪಾನುಗಂಟಿ ಲಕ್ಷ್ಮೀನರಸಿಂಹಾರಾವು. ಇಂಗ್ಲಿಷ್ ಲೇಖನಗಳ ಸ್ಥಳೀಯಿಂದ ತೆಲುಗಿನಲ್ಲಿ ಲೇಖನರಚನೆಗೆ ವಾಗ್ರ ತೋರಿದವರಲ್ಲಿ ಈ ಮೂವರೂ ಅಗ್ರಗಣ್ಯರೆಂದು ಹೇಳಬಹುದು. ಇವರಲ್ಲಿ ಪಾನುಗಂಟಿ ಲಕ್ಷ್ಮೀನರಸಿಂಹಾರಾವು ಬರೆದ “ಸಾಕ್ಷಿ” ಲೇಖನಗಳು ಗ್ರಾಂಥಿಕ ಭಾಷಾ ಶೈಲಿಯಲ್ಲಿದ್ದರೂ, ಆ ಕಾಲಕ್ಕೆ ಸಾಹಿತ್ಯಪ್ರಪಂಚದ ಓದುಗರನ್ನು ಬಹಳ ಆಕರ್ಷಿಸಿದವೆಂದು ಹೇಳಬಹುದು. ಅದರಲ್ಲಿನ ವ್ಯಂಗ್ಯ, ಹಾಸ್ಯ ಆ ಕಾಲಕ್ಕೆ ಹೊಸತು. ಆದರೆ ಈ ‘ಸಾಕ್ಷಿ’ ಲೇಖನಗಳು ಇಂಗ್ಲಿಷ್‌ನ “The Spectator” ಸ್ಥಳೀಯಿಂದಲೂ ಪ್ರಭಾವದಿಂದಲೂ ಬರೆದವೆಂದು ಹೇಳಲು ಪ್ರತ್ಯೇಕ ಸಂಶೋಧನೆ ಮಾಡಬೇಕಾಗಿಲ್ಲ. ಸ್ವಷ್ಟವಾಗಿ ತಿಳಿಯುವ ರೀತಿಯಲ್ಲೇ ಅವರು ಈ ಲೇಖನಗಳನ್ನೂ ಬರೆದಿದ್ದಾರೆ. ಆದರೆ ಇದರಲ್ಲಿನ ‘ವಿಷಯಗಳು’ ಮಾತ್ರ ಪೂರ್ತಿ ‘ತೆಲುಗುತನ’ದಿಂದ ಕೂಡಿದ್ದವೆಂದು ಹೇಳಬೇಕು. ತೆಲುಗಿನವರಾಗಿದ್ದ, ತಮಗೆ ತೆಲುಗಿನಲ್ಲಿ ಮಾತಾಡಲು ಬರುವುದಿಲ್ಲವೆಂಬ ಪ್ರಮುಖನನ್ನು ‘ಸಾಕ್ಷಿ’ ಎಮುಕಿಸಿದ ರೀತಿ ಮಾದರಿಗೆ ಒಂದು ಉದಾಹರಣೆ ಮಾತ್ರವೇ.

ಸಾಕ್ಷಿ ಮಾರ್ಗದಲ್ಲಿಯೇ “ವದರುಬೋತು” ಲೇಖನಗಳು ಬಂದವು. ಪ್ರತಿಕಾ ಪ್ರಕಟಣೆ ವ್ಯಾಪಕವಾದ ಹಾಗೆ ಅಸಂಖ್ಯಾತ ಲೇಖನಗಳ ರಚನೆ ನಡೆಯಿತು, ನಡೆಯುತ್ತಾ ಇದೆ.

ವೇಟೊರಿ ಪ್ರಭಾಕರಶಾಸ್ತ್ರಿ, ಮಲ್ಲಿಂಪಲ್ಲಿ ಸೋಮಶೇವಿರ ಶರ್ಮ, ಮಟ್ಟೂರಿ ಕೃಷ್ಣರಾವು, ಕೊಮುರುಜು ಲಕ್ಷ್ಮಿಣರಾವು ಮೊದಲಾದ ಹಲವರು ಬರೆದ ಲೇಖನಗಳು ಹಲವು ಸಂಪುಟಗಳಲ್ಲಿ ಪ್ರಕಟವಾಗಿವೆ.

ಸಂಶೋಧನೆ, ಸಾಹಿತ್ಯ ವಿಮರ್ಶೆ ವಲಯಗಳಲ್ಲಿ ಲೇಖನ ರಚನೆ ವ್ಯಾಪಕವಾಗಿ ನಡೆಯಿತು. ಗದ್ಯ ಪ್ರಕಾರಗಳೇ ಆದರೂ ಜೀವನಚರಿತ್ರೆ, ಆತ್ಮಕತೆ ಪ್ರಕಾರಗಳು ಆಂಗ್ಲ ಸಾಹಿತ್ಯ ಪ್ರಭಾವದಿಂದ ಉಂಟಾಗಿವೆ.

ಹಾಗೆ ಪ್ರತಿ ಸಾಹಿತ್ಯರಂಗದಲ್ಲಿ ಇಂಗ್ಲಿಶ್ ಪ್ರಭಾವಕ್ಕೆ ಒಳಗಾಗಿ, ವಿವಿಧ ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿದಾಗಲೂ ಅವೆಲ್ಲವುಗಳಲ್ಲಿ “ತೆಲುಗುತನೆ” ಕಳೆದುಕೊಳ್ಳಲ್ದೆ ಉಳಿಸುವುದರಲ್ಲಿ ಆಯಾ ಲೇಖಕರ ಪ್ರಮೀಣ, ನೈಪುಣ್ಯ ಕಾಣಿಸುತ್ತವೆಂದು ಹೇಳಬಹುದು.

### ಓ.ಎ.ಎ. ಅನುವಾದಗಳು

ಕೆಲವರ ಅಭಿಪ್ರಾಯದಂತೆ ತೆಲುಗು ಸಾಹಿತ್ಯವೆಲ್ಲಾ ರಿನೇ ಶತಮಾನದಿಂದಲೂ ಅನುವಾದ ಸಾಹಿತ್ಯ ಇಲ್ಲವೇ ಕನಿಷ್ಠ ಅನುಸೃಜನ ಸಾಹಿತ್ಯವೇ ಹೊರತು ಸ್ವಂತ ಸೃಜನಶೀಲತೆ ಇದರಲ್ಲಿ ಬಹಳ ಕಡಿಮೆ. ಆದ್ದರಿಂದ ಈ ಸಾಹಿತ್ಯದಲ್ಲಿ ಎರಡು ಪ್ರಧಾನ ಧೋರಣೆಗಳು ಕಾಣಿಸುತ್ತವೆ.

೧. ಬ್ರಿಟಿಷರ ಆಗಮನಕ್ಕೂ ಮೊದಲು ಸಂಸ್ಕೃತ ಪ್ರಭಾವದಿಂದ ಬಂದ ಅನುವಾದಗಳು ಮತ್ತು ಅನುಸೃಜನೆಗಳು.

೨. ಬ್ರಿಟಿಂಗ್ ಆಡಳಿತದ ಕಾಲದಲ್ಲಿ, ಇಂಗ್ಲಿಶ್ ಶಿಕ್ಷಣವಿಧಾನ ಆರಂಭವಾದ ನಂತರ, ಅದಕ್ಕಿಂತಲೂ ಸ್ವಲ್ಪ ಮುಂಚೆಯೇ ಇಂಗ್ಲಿಶ್, ಇತರೆ ಪಾಶ್ಚಾತ್ಯ ಸಾಹಿತ್ಯಾನುವಾದ, ಇದರಲ್ಲಿ ಪ್ರತ್ಯೇಕ ಮತ್ತು ಪರೋಕ್ಷ ಅನುವಾದಗಳ ಭೇದಗಳೊಂದಿಗೆ, ರೂಪಾಂತರಗಳು, ಅನುಸೃಜನೆಗಳು ಕೂಡಾ ಇವೆ. ಏರೇತಲಿಂಗಂ ಶೇಕ್ಸ್‌ಪೇರಿಯರ್ ರಚನೆಗಳಿಗೆ ತೆಲುಗು ವ್ಯಕ್ತಿಸಾಮಗಳನ್ನು ರಿಪ್ಲೈಸ್ ಮಾಡಿ ಅನುವಾದಿಸಿದರು. ಆ ನಂತರ ಹಂತಹಂತವಾಗಿ ಇಂಗ್ಲಿಶ್ ನಾಟಕಗಳನ್ನು, ಕಾದಂಬರಿಗಳನ್ನು ಅನುವಾದಿಸುವ ಇಲ್ಲವೇ ರೂಪಾಂತರಿಸುವ ಪರಂಪರೆ ಮುಂದುವರಿಯಿತು. ನಿಜಕ್ಕೂ ತೆಲುಗರ ‘ಅನುವಾದ’ ಏಕಮುಖಿ. ಅಂದರೆ ಇತರೆ ಭಾಷೆಗಳಿಂದ ಅವು ಪಾಶ್ಚಾತ್ಯವಾದರೂ ಭಾರತೀಯ ಪ್ರಾದೇಶಿಕವಾದರೂ-ತಮ್ಮ ಭಾಷಾಸಾಹಿತ್ಯವನ್ನು ಇತರೆ ಭಾಷೆಗಳವರಿಗೆ ನೀಡಬೇಕೆಂಬ ಪ್ರಯತ್ನವೇ ಯಾವತ್ತೂ ನಡೆಯಲಿಲ್ಲ. ತೀರಾ ಇತ್ತೀಚೆಗೆ ಈ ಕೆಲಸ ಆರಂಭವಾಗಿದೆ; ಅದಕ್ಕೂ ಮೊದಲು ಆಗಲೇ (Sporadic ಆಗಿ) ಎಂಬಂತೆ ನಡೆಯಿತಿತ್ತು. ಆದರೂ ಈ ಏಕಮುಖ ಪ್ರಕ್ರಿಯೆಯ ಆಧಿಪತ್ಯ ಇಂದಿಗೂ ನಿರಂತರವಾಗಿ ಮುಂದುವರಿಯತ್ತಲೇ ಇದೆ. ಶ್ರೀಶ್ರೀಯಂಥ ಕವಿಗಳೇ

‘ಇದು ಅನುವಾದ’; ‘ಇದು ರೂಪಾಂಶ’; ‘ಇದು ಇಂತಹ ಕವಿಯ ಅನುವಾದ ಅಲ್ಲ’ ಎಂಬ ‘ವಿವರಣೆ’ಯಂತಹ ವಾಕ್ಯಗಳನ್ನು ತಮ್ಮ ಕಾವ್ಯದ ಕೊನೆಯಲ್ಲಿ ಸೇರಿಸಿಕೊಂಡರೆಂದರೆ, ತೆಲುಗು ಲೇಖಿಕರ ಮೇಲೆ, ಕವಿಗಳ ಮೇಲೆ ಪಾಠ್ಯತ್ವ ಸಾಹಿತ್ಯ ಎಷ್ಟು ಪ್ರಭಾವ ಬೀರಿದೆ ಎಂಬುದು ಸ್ವಷ್ಟವಾಗಿ ಕಾಣಿಸುತ್ತದೆ.

ಆದರೆ ಗುರಜಾಡ ಅಪ್ಪಾರಾವು ಅವರಂತಹವರು ಇಂಗ್ಲಿಷ್ ಸಾಹಿತ್ಯದ ಪ್ರಭಾವ ಇದ್ದರೂ ಪ್ರತಿಭಾಪೂರ್ವ ಸ್ಲೋಪಜ್ಞ (Original) ತೆಲುಗಿಗೆ ಸ್ವಂತದ ಸಾಹಿತ್ಯದ ದನಿಯನ್ನು ಕೇಳಿಸಿದರು.

ವಸಾಹತುಂಶಾಹಿ ಆಡಳಿತದಲ್ಲಿ ಆರಂಭವಾದ ಸುಧಾರಣಾವಾದಗಳಿಂದ ಸ್ವಾತಂತ್ರ್ಯಪೂರ್ವದ ಸಾಹಿತ್ಯ ಇಂಗ್ಲಿಷ್ ಪ್ರಭಾವಿತ, ಭಾರತೀಯ ಹೃದಯಗತ ಸಮೃದ್ಧವಾಗಿ ಬೆಳೆದರೆ, ಸ್ವಾತಂತ್ರ್ಯದ ನಂತರ ಕಾಲದಲ್ಲಿ, ವಸಾಹತುಂಶಾಹಿ ನಂತರ, ಸಾಹಿತ್ಯದಲ್ಲಿ ಮುಂದಾಗಿ ‘ಸಮಾನತೆ, ಸೋಶಿಯಲಿಸ್ಟ್’ ಪ್ರಭಾವಿತ ಸಾಹಿತ್ಯವೂ, ಆ ನಂತರ ಆಧುನಿಕವಾಗಿ ಸ್ತೀರ್ವಾದಿ, ದಲಿತವಾದಿ, ಅಸ್ತ್ರಿತವಾದಿ ಸಾಹಿತ್ಯ ತೆಲುಗಿನಲ್ಲಿ ಬಂದವು. ಇವೆಲ್ಲವುಗಳ ಮೇಲೆ ಇಂಗ್ಲಿಷ್ ಸಾಹಿತ್ಯದ ಪ್ರಭಾವವಿದೆ.

### ಜಿ.ಬಿ.ಜಿ. ಸಾಹಿತ್ಯ ವಿಮರ್ಶೆ

ಭಾರತೀಯ ಸಾಹಿತ್ಯದಲ್ಲಿ ಕಾವ್ಯಕ್ಕೆ ಏರ್ಪಡುವ ಅಸ್ತಿತ್ವ ಕುರಿತ ಪ್ರಶ್ನೆ ಬಹಳ ಪ್ರಾಚೀನವಾದುದು. ‘ರಸಂ ಯನ್ನಿಷ್ಟಂ’ ಎಂದು ಪ್ರತಿಷ್ಠಿತಕೊಂಡು ಅದಕ್ಕೆ ಉತ್ತರವಾಗಿ ಅದು ಕಾವ್ಯದಲ್ಲಿರುವುದರಿಂದ “ಸಹ್ಯದಯರ”ಲ್ಲಿ ಪ್ರತಿಸ್ಪಂದಿಸುವುದರಿಂದ ಆವಿಷ್ಟಿಸಲ್ಪಡುತ್ತದೆಂದು ಪ್ರಾಚೀನ ಭಾರತೀಯ ಅಲಂಕಾರ, ಸೌಂದರ್ಯತತ್ವ ಶಾಸ್ತ್ರಜ್ಞರು ಭಾವಿಸಿದಂತೆ ಸೂಳಲವಾಗಿ ಅಥ ಮಾಡಿಕೊಳ್ಳಬಹುದು. ಆದರೂ ಪಾಠ್ಯತ್ವ ಸಾಹಿತ್ಯ, ಮತ್ತು ಮುಖ್ಯವಾಗಿ ಅಂಗ್ಲಸಾಹಿತ್ಯ ಪ್ರಭಾವದಿಂದ ಭಾರತೀಯ ಸಾಹಿತ್ಯ ದೃಷ್ಟಿಕೋನದಲ್ಲಿ ಬದಲಾವಣೆಗಳು ಬಂದವು. ಕಾವ್ಯಕ್ಕೆ ಸಹ್ಯದಯರು ಅಗತ್ಯವೇ ಆದರೂ, ಅದು “ಅಸ್ವಾದಿಸುವುದಕ್ಕೆ” ಹೊರತು ಅವರ ಪ್ರತಿಸ್ಪಂದನೆ ಕವಿಯ ಮೇಲೆ ಯಾವುದೇ ಪ್ರಭಾವವನ್ನು ತೋರುವುದಿಲ್ಲ. ಆದ್ದರಿಂದ ‘ಸಾಹಿತ್ಯ ವಿಮರ್ಶೆ’ ಎಂದು ಆಧುನಿಕವಾಗಿ ಗುರುತಿಸುವುದು ಇನ್ನೇ ಶತಮಾನದ ಕೊನೆಯವರೆಗೂ ತೆಲುಗು ನಾಡಿನಲ್ಲಿ(ಹೆಚ್ಚಿನ ಭಾರತೀಯ ಭಾಷೆಗಳಲ್ಲಿ) ಆರಂಭವಾಗಲಿಲ್ಲವೆಂದೇ ಹೇಳಬೇಕು. ಅಂದರೆ ಸಾಹಿತ್ಯ ಪರಿಶೀಲನೆಯಲ್ಲಿ ವಿಮರ್ಶೆ ಬರಬೇಕಂದರೆ ‘ಓದುಗರ’ ಪ್ರಮೇಯ ಇರಬೇಕು. ಆದರೆ ಇನ್ನೇ ಶತಮಾನದ ಕೊನೆಯವರೆಗೂ ಆ ಪ್ರಮೇಯವೇನೂ ಕಾಣಿಸುವುದಿಲ್ಲ (ಮುಂದೇಶ್ವರರಾವು, ೨೦೦೨, ಪು. ೬೬).

ತೆಲುಗು ಸಾಹಿತ್ಯದಲ್ಲಿ ಹೆಸರು ಪಡೆದ ಸಾಹಿತ್ಯ ವಿಮರ್ಶಕರೆಷ್ಟೋ ಮಂದಿ ಇದ್ದರೂ, ಹಲವಾರು ಗ್ರಂಥಗಳು ಪ್ರಕಟವಾಗಿದ್ದರೂ ಇಲ್ಲಿ ಇನ್ನೂ ಸರಿಯಾದ ‘ಸಾಹಿತ್ಯ ವಿಮರ್ಶಕರು’ ಇಲ್ಲವೆಂಬ ಮಾತ್ರ ಪ್ರಚಾರದಲ್ಲಿದೆ. ಒಂದು ಕಡೆ ಆನಾರ್ಟ್‌ ಪ್ರಭಾವವೂ ಇನ್ನೊಂದು ಕಡೆ ಭಾರತೀಯ ಸೌಂದರ್ಯ ತತ್ವಶಾಸ್ತ್ರ ಪ್ರಭಾವವೂ ಎಲ್ಲ ಬಿಡಿಬಿಡಿಯಾಗಿಯೋ ಸೇರಿಕೊಂಡೋ ಇಲ್ಲಿನ ‘ಸಾಹಿತ್ಯ ವಿಮರ್ಶೆ’ ರಾಪುಗೊಂಡಿದೆಯೆಂದು ಹೇಳಬಹುದು.

ಸಾಹಿತ್ಯ ವಿಮರ್ಶೆ ಕುರಿತು ಸರಿಯಾಗಿ ಅಥರ್ ಮಾಡಿಕೊಳ್ಳಬೇಕಂದರೆ ಭಾರತದಲ್ಲಿ ಸಾಮಾನ್ಯವಾಗಿ, ತೆಲುಗಿನಲ್ಲಿ ವಿಶೇಷವಾಗಿ, ಇಂಗ್ಲಿಶರು ಪ್ರವೇಶಪಡಿಸಿದ ಶಿಕ್ಷಣವಿಧಾನದ ಮೂಲಕ ಅಥರ್ ಮಾಡಿಕೊಳ್ಳಬೇಕು. ಈ ಅಂಶಗಳ ಮೇಲೆ ಆಜವಾಗಿ ಅಧ್ಯಯನ ಮಾಡಿದ ಗಣೇಶ್ ಎನ್. ದೇವಿ ಅವರ ಈ ಪರಿಶೀಲನೆಯನ್ನು ಸ್ವಲ್ಪ ವಿಸ್ತೃತವಾಗಿ ಉಲ್ಲೇಖಿಸಬೇಕಾಗಿದೆ.

“ವಸಾಹತುಯುಗದ ಪ್ರಾಂತೀಯ ಭಾಷಾವಿಮರ್ಶೆಯಲ್ಲಿ ರಚನೆಗೆ ಸಂಬಂಧಿಸಿದ ಅನುಕರಣ ಭಾವಗಳನ್ನು ಶೈಲಿಯಲ್ಲಿನ ಆಚರಣಾತ್ಮಕ ಭಾವಗಳನ್ನು, ಕೆವಲ ಕಾವ್ಯ ಭಾವಗಳಿಗೆ ಸಂಬಂಧಿಸಿದ ಅಭಿವೃತ್ತಿ ಭಾವಗಳನ್ನು ರೂಪಕ್ಕೆ ಸಂಬಂಧಿಸಿದ ಸ್ವತಂತ್ರ ಸಾಫನ್‌ಮಾನದ ಭಾವಗಳನ್ನು ಏಕಕಾಲದಲ್ಲಿ ನೋಡುತ್ತೇವೆ”(ಗಣೇಶ್ ಎನ್. ದೇವಿ, ೨೦೧೪, ಪು. ೧೧೯). ಭಾರತದಲ್ಲಿ ಸಾಹಿತ್ಯ ವಿಮರ್ಶೆಯ ಮೇಲೆ ಇಂಗ್ಲಿಶ್ ಪ್ರಭಾವ ಕುರಿತು ಅವರ ಹೀಗಂದಿದ್ದಾರೆ.

“ಭಾರತೀಯ ಶಿಕ್ಷಣವ್ಯವಸ್ಥೆಯಲ್ಲಿ ‘ಇಂಗ್ಲಿಶ್’ನ್ನು ಪರಿಚಯಿಸಿದ ನಂತರ, ಇಂಗ್ಲೆಂಡ್‌ನಲ್ಲಿ ಸಾಹಿತ್ಯ ವಿಮರ್ಶೆಗೆ ಇದ್ದ ‘ಮೌಲ್ಯ’ ಸ್ವಭಾವದಲ್ಲಿ ದೊಡ್ಡ ಬದಲಾವಣೆ ಸಂಭವಿಸಿತು. ಈಗದು ಒಂದು ಮೌಲ್ಯವಿರುವ ಬಳಕೆಯ ವಸ್ತುವಿನ ಹಂತದಿಂದ, ಮೌಲ್ಯವನ್ನು ನೀಡುವ ಸಂಪತ್ತಾಗಿ ಬದಲಾಯಿತು. ಇಂಗ್ಲಿಶ್ ಸಾಹಿತ್ಯದಲ್ಲಿ ಶಿಕ್ಷಣವೆಂಬುದು ಅದನ್ನು ಸಂಪಾದಿಸಿದ ವ್ಯಕ್ತಿಗೆ ಮೌಲ್ಯವನ್ನು ಬದಗಿಸುವುದರೊಂದಿಗೆ, ವಸಾಹತುವಾದ ಪ್ರಭುತ್ವ ಸ್ವಷ್ಟಿಸಿದ ಉದ್ಯೋಗ-ವಾಣಿಜ್ಯದಲ್ಲಿ ಆ ವ್ಯಕ್ತಿ ಸ್ವತಃ ಒಂದು ಬಳಕೆಯ ವಸ್ತುವಾಗಿ ಬದಲಾದ.” “...ಇನ್ನು ಈ ವರ್ಗ ಆನಾರ್ಟ್, ಲೀಂಟೀಸ್ ಮೊದಲಾದವರನ್ನು ಅನುಕರಿಸುತ್ತಾ, ಆರೋಗ್ಯಕರ ಸಂಸ್ಕೃತಿಗೆ ಸಾಹಿತ್ಯ ವಿಮರ್ಶೆಯನೊಂದು ಸೂಚಕೆಯಾಗಿ ಪೋಷಿಸತ್ತೊಡಗಿತು. ಆದ್ದರಿಂದ ಪಾಶ್ಚಾತ್ಯ ರೀತಿಯ ಸಾಹಿತ್ಯ ವಿಮರ್ಶೆಗೆ ಭಾರತದಲ್ಲಿ ಗೌರವ ಏರ್ಪಟ್ಟ ನಂತರ, ಅದರ ಬಳಕೆಯನ್ನು ಕುರಿತ ಒತ್ತುದ ಹಚ್ಚಾಯಿತು”(ಅದೇ, ಪು. ೧೧೯).

ಆದರೆ ಈ ವಿಧವಾದ ಸಾಹಿತ್ಯ ವಿಮರ್ಶಾಪ್ರಸಾಧನದ ಮೇಲೆ ಗಣೇಶ್ ಎನ್. ದೇವಿಗೆ ಅಭ್ಯಂತರಗಳಿವೆ. ಭಾರತದಲ್ಲಿ ಅಭಿವೃದ್ಧಿ ಹೊಂದಿದ ಪ್ರಾಚೀನ ಸಾಹಿತ್ಯ ವಿಮರ್ಶೆಯನ್ನೆಲ್ಲಾ ಅದು ಸಂಪೂರ್ಣ ಪಕ್ಷಕ್ಕೆ ತಣ್ಣಿ, ತಮ್ಮವಲ್ಲದ ಪರಿಕಲ್ಪನೆಗಳಲ್ಲಿ ಸಾಹಿತ್ಯ ವಿವಾರಣೆಗಳಲ್ಲಿ ಸಿಕ್ಕಿಕೊಂಡು “ಅನಿವಾರ್ಯವಾದ ಸ್ಥಿತಿಯಲ್ಲಿ ವಸಾಹತುಗೊಂಡ ಭಾರತೀಯ ವಿಮರ್ಶೆಕರು, ಪಾಶ್ಚಾತ್ಯ ರೀತಿಗೆ ಸೇರಿದ ಸಾಹಿತ್ಯ ಸ್ವೇಚ್ಛಾಂತಿಕ ವಿಧಾನವನ್ನು ಅನುಕರಿಸುವುದಕ್ಕೆ ಪ್ರಯತ್ನಿಸಿದರೆಂದು”, ಆ ಪ್ರಯತ್ನದಲ್ಲಿ ‘ಭಾರತದ ಸಾಹಿತ್ಯಕ್ಕೆ ಬಹುಪಾಲು ಯಾವ ರೀತಿಯೂ ಹೊಂದಿಕೆಯಾಗದ ಸ್ವೇಚ್ಛಾಂತರವನ್ನು ಅನುಕರಿಸುವುದರಲ್ಲೇ ಭಾರತೀಯ ವಿಮರ್ಶಾ ಪ್ರತಿಭೆಯ ಅತ್ಯಧಿಕ ಭಾಗ ವ್ಯಾಧಿವಾಗಿ ಹೋಯಿತೆಂದು”(ಅದೇ, ಪ್ರ. ೧೪೦) ಅವರು ಅಭಿಪ್ರಾಯಪಟ್ಟಿದ್ದಾರೆ.

ತೆಲುಗು ಸಾಹಿತ್ಯ ವಿಮರ್ಶೆಯಲ್ಲಿ ಹಲವರು ಸಾಹಿತ್ಯ ವಿಮರ್ಶೆ ಮಾಡಿದ್ದಾರೆ. ಕೆಲವು ಮಂದಿ ಲೇಖಕರೂ ಕವಿಗಳೇ ಸ್ವತಃ ವಿಮರ್ಶೆ ಮಾಡಿದ್ದಾರೆ. ವಿವಿಧ ಪತ್ರಿಕೆಗಳು ‘ಗ್ರಂಥ ಸಮೀಕ್ಷೆಗಳ’ನ್ನು ನಿರ್ವಹಿಸಿಸುತ್ತಾ ಅನೇಕ ಬಗಯೆ “ಸೂಚೋ ವಿಮರ್ಶೆಕರನ್ನು” ತಂದೂರು ಮಾಡಿದೆ. ಆದರೂ ತೆಲುಗಿನಲ್ಲಿ ಸ್ವಾತಂತ್ರ್ಯ ಪೂರ್ವಕ್ಕಿಂತಲೂ ಸ್ವಾತಂತ್ರ್ಯನಂತರದಲ್ಲಿ ಕೆ.ವಿ.ರಮಣಾರೆಡ್ಡಿ, ಆರ್.ಎಸ್.ಸುದರ್ಶನಂ ರಂತಹ ಹೇಳಿಕೊಳ್ಳಬಲ್ಲ ಸಾಹಿತ್ಯ ವಿಮರ್ಶೆಕರಿದ್ದಾರೆ.

ಆದರೆ ತೆಲುಗು ಸಾಹಿತ್ಯ ವಿಮರ್ಶೆ ಯಾವಾಗಲೂ ಪೂರ್ತಿಯಾಗಿ ಏಕಪಕ್ಷವಾಗಿರುವಂತೆ ಭಾವಿಸಬೇಕಾದ ಅಗತ್ಯವಿಲ್ಲ. ಕೆಲಕೆಲವು ಪ್ರಾಧಾನ್ಯಗಳನ್ನು ಗುರುತಿಸುತ್ತೇ ಅವರಲ್ಲಿ ಭಾರತೀಯ ಕಲಾತ್ಮಕ ಸೌಂದರ್ಯಾಂಶಗಳು ಕೂಡಾ ಜತೆಯಾದವೆಂದು ಹೇಳಬಹುದು. ಆಧುನಿಕವಾಗಿ ಭಾಷಾಶಾಸ್ತ್ರ ಪದ್ಧತಿಗಳನ್ನು ಸಾಹಿತ್ಯ/ಕಾವ್ಯ ವಿಮರ್ಶೆಯಲ್ಲಿ ಪ್ರವೇಶ ಪಡಿಸಿದ ಚೇಕೂರಿ ರಾಮಾರಾವು ಅವರಲ್ಲಿ ಕೂಡಾ ಪ್ರಾಚೀನ ಭಾರತೀಯ ಸಂಪ್ರದಾಯ ಧೋರಣೆಗಳನ್ನು ನಾವು ಗಮನಿಸಬಹುದು.

ಆದರೆ ಗಣೇಶ್ ಎನ್. ದೇವಿ ಪ್ರತಿಪಾದಿಸಿದ ಅಭಿಪ್ರಾಯವೊಂದು ಬಹಳ ಮುಖ್ಯವಾದುದು. ಅವರ ಪ್ರಕಾರ “ಭಾರತೀಯ(ಸಾಹಿತ್ಯ) ವಿಮರ್ಶೆಯಲ್ಲಿ ಮುಖ್ಯವಾದ ಸಮಸ್ಯೆ ಸಾಂಸ್ಕೃತಿಕ ವಿಸ್ತೃತಿಯೇ ಎಂಬ ವಿಷಯ.” ಅವರು ತಮ್ಮ ಲೇಖನದಲ್ಲಿ ಸ್ವಷ್ಟಪಡಿಸಿ, “ವಿಸ್ತೃತಿಯ ಅನಂತರ ಪರಿಜ್ಞಾನಭೇಕಾದುದು ದೇಶಿಕಾದ ಚರಿತ್ರೆ”ಯೇ ಎಂದು ಸ್ವಷ್ಟಪಡಿಸಿದ್ದಾರೆ(ಅದೇ, ಪ್ರ. ೧೧೨). ತೆಲುಗಿನಲ್ಲಿ ಈ ಅಭಿಪ್ರಾಯದ ಮೇಲೆ ಚರ್ಚೆ ಇನ್ನೂ ಆರಂಭವಾಗಲಿಲ್ಲವೆಂದು ಕಾಣಿಸುತ್ತದೆ.

## ೬. ಚರಿತ್ರೆ ರಚನೆ: ಮೇಕೆಂಬಿ ಕೃಷ್ಣ

ಭಾಷಾ ಸಾಹಿತ್ಯ ಶಿಕ್ಷಣಾರಂಗಗಳಲ್ಲಿ ಮೇಲೆ ಹೆಸರಿಸಿದಂತೆ ಹಲವರು ಕೃಷ್ಣ ಮಾಡಿದರೂ, ದೇಶದ ಚರಿತ್ರೆಯ ಮೇಲೆ ದೃಷ್ಟಿ ಹರಿಸಿ, ತನ್ನದೇ ಪ್ರಕ್ರೋಚ ಪ್ರಭಾವವನ್ನು ತೋರಿದ ವ್ಯಕ್ತಿ ಕರ್ನಾ ಕಾಲಿನ್‌ ಮೇಕೆಂಬಿ. ಇವರು ಬ್ರಿಟಿಷ್ ಆಡಳಿತದಲ್ಲಿ ಸರ್ವೇಯರ್-ಜನರಲ್ ಆಗಿ ಕೆಲಸ ಮಾಡಿದರು. ಆ ಕಾಲದಲ್ಲಿ ಸರ್ವೇ ನೌಕರರಾಗಿ ಅವರು ಮೈಸೂರು, ಹೈದರಾಬಾದ್ ಮೊದಲಾದ ಪ್ರದೇಶಗಳ ಭೇಟಿ ಮಾಡಿದರು. ಇವರ ಆಶಯಕ್ಕೆ ಜೊತೆಯಾಗಿ ಸಂಶೋಧನೆಗೆ ತಮ್ಮ ಜೀವನವನ್ನೆಲ್ಲಾ ಅರ್ಥಸಿಕ್ಕಾಂಡ ಕಾವಲಿ ಸೋದರರ ಸಹಾಯ, ಸಹಕಾರಗಳು ಅವರು ಬಯಸಿದ ರೀತಿಯಲ್ಲಿ ಲಭಿಸಿದವು. ಕಾವಲಿ ಬೊರಯ್ಯ (೧೯೨೫-೧೯೩೨) ಅವರ ಸಹಾಯದಿಂದಲೇ ತಾನು ಈ ಬೃಹತ್ತಾಯ್ ಮಾಡಿದೆನೆಂದು ಅವರು ಈ ರೀತಿ ಹೇಳಿಕೊಂಡರು.

“The Connection then formed with one person, a native, and a brahmin (The lamented V.C. Borraiah, then almost a youth of the quickest genius and disposition, possessing that conciliatory term of mind, that soon reconciled all sects and all tribes to the course of enquiry followed in his surveys) was the first step of my introduction into the portal of indian knowledge...”(ಮೇಕೆಂಬಿ ಅಲೆಗ್ನಾಂಡರ್ ಜಾನ್ಸ್‌ಸ್ನಾಗೆ ಬರೆದ ಪತ್ರದ ಭಾಗ) ಇವರ ಸಹಾಯದಿಂದ ಸಂಗ್ರಹಿಸಿದ ಮಾಹಿತಿಗಳನ್ನು, ಅವುಗಳ ಘಲಿತಾಂಶಗಳನ್ನು ಮೇಕೆಂಬಿ ಏಶಿಯಾಟಿಕ್ ರಿಸಚ್‌ಸ್, ರಾಯಲ್ ಏಶಿಯಾಟಿಕ್ ಸೊಸೈಟಿ ಜನರಲ್, ಓರಿಯಂಟಲ್ ಮ್ಯಾನ್ಯುವಲ್ ರಿಜಿಸ್ಟ್ರ್ ಮುಂತಾದವುಗಳಲ್ಲಿ ಪ್ರಕಟಿಸಿದರು. ಬೊರಯ್ಯನ ಮರಣಾನಂತರ ಅವರಿಗೆ ಬೊರಯ್ಯನ ಸೋದರರು ಈ ಕೆಲಸದಲ್ಲಿ ನೇರವಾದರು. ಇವುಗಳಲ್ಲಿ ಬಹುಭಾಗ ಇಂದಿಗೂ ಮುದ್ರಿತವಾಗಿಲ್ಲ. ಆದರೆ ಅವರು ಸಂಗ್ರಹಿಸಿದ ಅನೇಕ ಪತ್ರಗಳು, ಶಿಧಿಲವಾಗುತ್ತಿರುವುದನ್ನು ಗಮನಿಸಿ ಬ್ರೌನ್ ಅವನ್ನು ಮತ್ತೆ ಬರೆಯಿಸಿದರೆಂದು ಹೇಳುತ್ತಾರೆ. ಇವೆಲ್ಲ ಸ್ಥಳೀಯ ಚರಿತ್ರೆಗಳು; ಈ ಸಂಪುಟಗಳು.

ಮುದಿತವಾದ ಮಾಹಿತಿಯನ್ನು ಓದಿದರೆ ಒಂದೊಂದು ಗ್ರಾಮಕ್ಕಿರುವ ಸ್ಥಳೀಯ ಚರಿತ್ರೆ ನಮ್ಮೆನ್ನು ಆಶ್ಚರ್ಯಕ್ಕೆ ಗುರಿಮಾಡುತ್ತದೆ. ಇವೆಲ್ಲವನ್ನು ಕನಿಷ್ಠ ಡಿಟಿಲ್ ರೂಪದಲ್ಲಿ ಕಾಪಾಡಬೇಕಾದ ಅಗತ್ಯವಿದೆ.

## ೨. ಮುಕ್ತಾಯ

ವ್ಯಾಪಾರದಿಂದ ಆರಂಭವಾದ ಬ್ರಿಟಿಶರ ಆಗಮನ ಹಂತಹಂತವಾಗಿ ಬಲವಾಗುತ್ತಾ, ಭಾರತಾದ್ಯಂತ ಆಡಳಿತ ವ್ಯವಸ್ಥೆಯನ್ನು ನೆಲೆಗೊಳಿಸಿಕೊಳ್ಳಲೊಡಿತು. ಆದರೆ ಇಂಗ್ಲಿಷರು ಇಡೀ ಸಣ್ಣಪ್ರಾಟ್ ಭಾರತವನ್ನೆಲ್ಲ ತಮ್ಮ ಆಧಿಪತ್ಯಕ್ಕೆ ತೆಗೆದುಕೊಳ್ಳದೆ ಹೋದರು. ಅದಕ್ಕೇ ಸಂಸ್ಥಾನಗಳನ್ನು, ರಾಜ್ಯಗಳನ್ನು ಕೆಲಕೆಲವು ಒಪ್ಪಂದಗಳನ್ನು, ಒಡಂಬಡಿಕೆಗಳನ್ನು ಮಾಡಿಕೊಂಡು ಮುಂದುವರಿಯಲು ಬಿಟ್ಟರು. “ಬ್ರಿಟಿಶ್ ಆಡಳಿತ ವ್ಯವಸ್ಥೆ ಪ್ರತ್ಯೇಕ ಆಡಳಿತದಲ್ಲಿನ ಬ್ರಿಟಿಶ್ ಇಂಡಿಯಾ ಆಗಿಯೂ, ಬ್ರಿಟಿಶ್ ಪ್ರಭುತ್ವದೊಂದಿಗೆ ಅನೇಕ ವಿಧವಾದ ಒಡಂಬಡಿಕೆಗಳನ್ನು ಮಾಡಿಕೊಂಡ ಇಂಗ್ಲಿಂಗ್ ಸಂಸ್ಥಾನಗಳಿಳ್ಳ ರಾಜಪ್ರಫುಟ್ಟದ ಭಾರತದೇಶವಾಗಿಯೂ ವಿಭಜಿತವಾಯಿತು (ಗಣೇಶ್ ಎನ್. ದೇವಿ, ೨೦೧೪, ಪು. ೧೨೪). ‘ಭಾರತೀಯರ ಇಷ್ಟಪೂರ್ವಕವಾದ ಸಹಕಾರದ ಮೂಲಕವೇ ಅದಕ್ಕೆ ಅವಕಾಶವೇರ್ಪಟ್ಟಿತು(ಮೇಲಿನದೇ, ಪು. ೧೨೫).

ಈ ವಿಧಾನದಿಂದ ತೆಲುಗುನಾಡು ಏಕತೆಯನ್ನು ಕಳೆದುಕೊಂಡು ಎರಡಾಗಿ ವಿಭಜನೆಗೊಂಡಿತು. ಕೆಲವು ತೆಲುಗು ಪ್ರದೇಶಗಳು ಬ್ರಿಟಿಶ್ ಆಡಳಿತದಲ್ಲಿ ಮತ್ತೆ ಕೆಲವು ತೆಲುಗು ಪ್ರದೇಶಗಳು ನಿಜಾಮನ ಆಡಳಿತದಲ್ಲಿ ಸುಮಾರು ೧೫೦ ವರ್ಷಗಳಿಗೂ ಹೆಚ್ಚು ಬಿಡಿಬಿಡಿಯಾಗಿ, ವಿಭಿನ್ನ ಸಾಂಸ್ಕೃತಿಕ, ಶೈಕ್ಷಣಿಕ, ನಾಯ್ಯ ಪರಿಪಾಲನೆಯಲ್ಲಿ ಸಿಲುಕಿದವ್ಯ. ಪರಿಣಾಮವಾಗಿ ವಿವಿಧ ವಲಯಗಳ ಅಭಿವೃದ್ಧಿಯಲ್ಲಿ ಸಷ್ಟುವಾದ ಅಂಶಗಳು ಉಂಟಾದವು. ಈ ಲೇಖನದಲ್ಲಿ ವಿಶೇಷಿಸಿದ ತೆಲುಗಿನ ಮೇಲೆ ಇಂಗ್ಲಿಷ್ ಪ್ರಭಾವದಲ್ಲಿ ಮೇಲಿನ ಕಾರಣದಿಂದ ಏಕಪಕ್ಷವಾದ ಏಕಪ್ರದೇಶ ಕೇಂದ್ರೀಕೃತವಾದ ಅಂಶಗಳೇ ಹೊರತು ಎಲ್ಲ ಪ್ರದೇಶಗಳ ತೆಲುಗಿನವರನ್ನು, ತೆಲುಗನ್ನು ಸೇರಿಸಿ ಹೇಳಿಕೊಳ್ಳಬಹುದಾದ ಅಂಶಗಳು ಇಲ್ಲದಿರುವುದು ಒಂದು ವಿಚಿತ್ರ ವಾಸ್ತವ ಸಂಗತಿ. ಆದರೆ ಈ ಪ್ರದೇಶಕ್ಕೆ ಬ್ರಿಟಿಶ್ ಸಂಬಂಧಿತ ವಿಷಯಗಳು ಒಟ್ಟಾರೆ ತಿಳಿಯದವೆಂದಲ್ಲ. ನಿಜಾಂ ರಾಜರು ಬ್ರಿಟಿಶರೊಂದಿಗೆ ಮಾಡಿಕೊಂಡ ಒಪ್ಪಂದಗಳ ಪ್ರಕಾರ ಈ ಪ್ರದೇಶದಲ್ಲಿ ಮುಖ್ಯವಾಗಿ ಹೃದರಾಬಾದ್ ನಲ್ಲಿ ಬ್ರಿಟಿಶ್ ಸೈನ್ಯ ಪ್ರದೇಶಿಸಿ ನೆಲೆಯೂರಿತು. ರೆಸಿಡೆನ್ಸಿಯಲ್ಲಿ, ಸಿಕೆಂದೂಬಾದ್ ನ ಅನೇಕ ಕಡೆ ಈ ಸೈನ್ಯಗಳು ವಾಸಿಸಿದ್ದರಿಂದ ಇಂಗ್ಲಿಷ್ ಪ್ರಭಾವ ಸ್ವಲ್ಪ ಹೃದರಾಬಾದ್ ಮೇಲೆ ಹರಡಿತು. ಆದರೆ ಇತರೆ ಜಿಲ್ಲೆಗಳಲ್ಲಿ ಮಾತ್ರ ಅದರ ಪ್ರಭಾವ ಬಹುಪಾಲು ಶಾಸ್ತ್ರವೆಂದು ಹೇಳಬೇಕು. ಈ ದುಸ್ಸಿತಿಯಿಂದ ಹೊರಬಂದು ವಿಕೇರಣವಾಗುವ ಹಂತದಲ್ಲಿ ನಡೆದ ಅನೇಕ ಬೆಳೆವಣಿಗಳಲ್ಲಿ ಮತ್ತೆ ತೆಲುಗರು ಇತ್ತೀಚೆಗೆ ಎರಡು ರಾಜ್ಯಗಳಾಗಿ ವರ್ಷಾಂತರ ಪರಿಸ್ಥಿತಿಗೆ ಚಾರಿತ್ರಿಕ,

ರಾಜಕೀಯ ಬೆಳವಣಿಗಳ ಮೂಲಕ ದಾರಿ ವಾಡಿತು. ಜಾಗತಿಕರಣದ ಹಿನ್ನೆಲೆಯಲ್ಲಿ ಪ್ರತಿತಗತಿಯಲ್ಲಿ ಆಗುತ್ತಿರುವ ಬದಲಾವಣಿಗಳ ಪ್ರಭಾವ ಈ ಎರಡು ರಾಜ್ಯಗಳ ಭವಿಷ್ಯತ್ತಿನ ಮೇಲೆ ಹೇಗೆ ಬೀಳುತ್ತದೋ ಕಾಯ್ದು ನೋಡಬೇಕು. ದ್ವಾಢಿ ಭಾರತದ ಪ್ರಧಾನ ಭಾಷಾಕೇಂದ್ರಗಳಾದ ತಮಿಳು, ಕನ್ನಡ, ಮಲಯಾಳಂ ಪರಿಸ್ಥಿತಿಗಳಿಗೂ ತೆಲುಗು ಪರಿಸ್ಥಿತಿಗೂ ನಡುವೆ ಏರ್ಪಟ್ಟ ಈ ಭೇದವನ್ನು ಭವಿಷ್ಯದ ಸಂಶೋಧಕರು ಗುರುತಿಸಬೇಕು.

### ಪರಾಮರ್ಶನಗಳು

ಚೈನ್ ಸಿ.ಪಿ., ಱಲಿಂಗ್, ಎ ಗ್ರಾಮರ್ ಆಫ್ ತೆಲುಗು ಲಾಂಗ್ವೇಜ್, ನ್ಯೂ ಡೆಲ್ಲಿ, ವಶಿಯನ್ ಎಜುಕೇಶನಲ್ ಸವೀಂಸಸ್(ಎಜೆಎಸ್) (ರೀಪ್ರಿಂಟ್ ರೆಡಿಂಗ್).

ಚೈನ್ ಸಿ.ಪಿ., ಱಲಿಂಗ್, ತೆಲುಗು-ಇಂಗ್ಲಿಷ್ ಆಂಡ್ ಇಂಗ್ಲಿಷ್-ತೆಲುಗು ಡಿಕ್ಷನರೀಸ್.

ಚೈನ್ ವಿಲಿಯಂ, ಱಲಿಂಗ್, ತೆಲುಗು-ಇಂಗ್ಲಿಷ್ ಡಿಕ್ಷನರಿ, ನ್ಯೂ ಡೆಲ್ಲಿ, ಎಜೆಎಸ್ (ರೆಡಿಂಗ್, ರೀಪ್ರಿಂಟ್).

ಕಾಲ್ಡ್ವೆಲ್ ಆರ್., ಱಲಿಂಗ್, ಎ ಕಂಪ್ಯಾರಿಟಿವ್ ಗ್ರಾಮರ್ ಆಫ್ ಡಿ ದ್ರುವಿಡಿಯನ್ ಲಾಂಗ್ವೇಜ್ಸ್, ಮದ್ರಾಸ್; ಯೂನಿವರ್ಸಿಟಿ ಆಫ್ ಮದ್ರಾಸ್(ಮೊದಲ ಮುದ್ರಣ ಱಲಿಂಗ್).

ಕ್ರಾಂಪ್ ಬೆಲ್ ಎ.ಡಿ., ಱಲಿಂಗ್, ಎ ಗ್ರಾಮರ್ ಆಫ್ ತೆಲುಗು ಲಾಂಗ್ವೇಜ್, ನ್ಯೂಡೆಲ್ಲಿ, ಎಜೆಎಸ್.

ಚಕ್ರಪಾಠಿ ಕೆ., ೨೦೦೪, ಸಾಹಿತ್ಯಪ್ರಭಾವಂ, ಹೃದರಾಬಾದ್.

ಚಂದ್ರಶೇಖರರೆಡ್ಡಿ ಡಿ., ೨೦೦೧, ಮನ ಭಾಷ, ಹೃದರಾಬಾದ್.

ಗಣೇಶ್ ಎನ್. ದೇವಿ., ವಿಸ್ತೃತಿ ಅನಂತರಂ(ಅಪ್ಲೋ ಅಮ್ಮೆಶ್ವರಿಯಾ ಪುಸ್ತಕದ ಅನುವಾದ) ಅನುವಾದ: ಕಾತ್ಯಯನಿ, ೨೦೧೪, ಎಮೆಸ್‌ನ್ಯೂ.

ಗೆಲೆಟಿ ಡಿ. ಕ್ಯಾಡಿಲಾಕ್, ಎ., ಱಲಿಂಗ್, ಗೆಲೆಟಿಸ್ ತೆಲುಗು ಡಿಕ್ಷನರಿ., ಎ ಡಿಕ್ಷನರಿ ಆಫ್ ಕರೆಂಟ್ ತೆಲುಗು, ನ್ಯೂಡೆಲ್ಲಿ, ಎಜೆಎಸ್.

ಕೇಶನ, ಮೂಲಾಫೆಟಿಕ, ಅಂದ್ರಭಾಷಾ ಭಾಷಣಮು, ಗಿಂನೇ ಶತಮಾನ.

ಕೃಷ್ಣಮೂರ್ತಿ ಬಿ.ಎಚ್., ಆಂಡ್ರ್ ಜೆ.ಪಿ.ಎಲ್. ಗ್ರಿನ್, ಐಲೀಂ, ಎ ಗ್ರಾಮರ್ ಅಫ್ ಮಾಡನ್ ತೆಲುಗು, ಡೆಲ್ಲಿ, ಆಸ್ತ್ರಫ್ರೆಡ್.

ಮಂದೇಶ್ವರ ರಾವ್ ವಡಾಲಿ, ೨೦೦೭, ಸಾಹಿತ್ಯ ಪ್ರಸಾಧನಂ-ಕೋನ್ಸಿ ಮಜಿಲೀಲು, ಹೈದರಾಬಾದ್, ಲೇಖಕರು.

ಪುರುಷೋತ್ತಮ ಬೊಡ್ಡಪಲ್ಲಿ, ಐಲೈ, ದಿ ಥಿಯರೀಸ್ ಅಫ್ ತೆಲುಗು ಗ್ರಾಮರ್, ತಿರುವನಂತಪುರಂ, ಐಸ್‌ಡಿ‌ಎಲ್.

ರಾಮಾರಾವ್ ಸಿ., ಐಲೈ, ಮರೋ ಸಾರಿ ಗಿಡಗು ರಾಮಮೂರ್ತಿ, ಹೈದರಾಬಾದ್

ರೆಡ್ಡಿ ಜಿ.ಎನ್., ಐಲೈ, ದಿ ಇನ್‌ಪ್ಲ್ಯಾಯೆನ್ ಅಫ್ ಇಂಗ್ಲಿಶ್ ಆನ್ ತೆಲುಗು ಲಿಟರೇಚರ್.

ವೀರಭದ್ರರಾವ್ ಕೋತ್ತಪಲ್ಲಿ, ಐಲೈ, ತೆಲುಗು ಸಾಹಿತ್ಯಂ ಪ್ರೇ ಇಂಗ್ಲಿಶ್ ಪ್ರಭಾವಂ, ಸಿಕಿಂದ್ರಾಬಾದ್, ಲೇಖಕರು.

ಉಪಾದೇವ ಎ., ಐಲೈ, 'ಗ್ರಂಥಿಕಲ್ ಸ್ಪಾಡಿಸ್' ಇನ್ ತೆಲುಗು ಇನ್ ಸೌತ್ ಏಶಿಯನ್ ಲಾಂಗ್ವೇಜ್ ರಿವ್ಯೂ ವಾಲ್ಯೂ ೨, ನಂ.೨. ಮೈಸೂರು, ಸಿಬಿಲ್‌ವಲ್.

ಉಪಾದೇವ ಎ., ೨೦೦೮, ಪೋನೆಟಿಕ್ ಆಂಡ್ ಪೋನಲಾಚಿಕಲ್ ಪ್ರಾಭುತ್ವ ಅಫ್ ಲನ್‌ಎಂಗ್ ತೆಲುಗು ಆಸ್ ಐಡೆಂಟಿಪ್ರೇಡ್ ಬ್ರೇ ವೆಸ್ಟ್‌ನ್ ಲೆಕ್ಕೋಗ್ರಾಫರ್ಸ್, ಐಡೆಲ್, xxxiv ನಂ. ೯. ತಿರುವನಂತಪುರಂ.

ಉಪಾರಾಣಿ ಪಿ., ೨೦೦೯, ತೆಲುಗು ನಿಷಂಠವುಲು-ಒಕ ಅಧ್ಯಯನಮು, ತಿರುಪತಿ, ಲೇಖಕರು.

# ಮಲಯಾಳಂ ಭಾಷಾ ಸಮುದಾಯ ಮತ್ತು ಇಂಗ್ಲಿಶ್ ಭಾಷೆಯ ಸ್ಥಾನ

- ಎ. ಶ್ರೀಕುಮಾರ್

೧. ಪ್ರಮೇಶ: ಜಗತ್ತಿನ ಸಣ್ಣಮಟ್ಟ ಭಾಷೆಗಳೇಲ್ಲ ಅಭೂತಪೂರ್ವವಾದ ಬದಲಾವಣೆಗಳ ಮೂಲಕವೇ ಹಾದುಬಂದಿದೆ. ಈ ಬದಲಾವಣೆಗಳನ್ನು ಗುರುತಿಸುವಾಗ ಭಾಷೆಗಳು ಎದುರಿಸುವ ಬಿಕ್ಕಟ್ಟುಗಳು ಎಂಬ ನೆಲೆಯ ಉದಾಹರಣೆಗಳನ್ನೇ ನೀಡಲಾಗುತ್ತದೆ. ಬದಲಾವಣೆಗಳನ್ನು ಗುರುತಿಸುವುದು ಮೌಲ್ಯಾಧಾರಿತ ಸಾಹೇಬ್ ದೃಷ್ಟಿಕೋನವೇ ಆಗಿದೆ. ಭಾಷೆಗಳು ಎದುರಿಸುತ್ತಿರುವ ಬಿಕ್ಕಟ್ಟುಗಳು ಭಾಷೆಗಳ ಜಾಗತಿಕ ಇತಿಹಾಸದಲ್ಲಿ ಒಂದು ಹೊಸ ವಿಷಯವೇನಲ್ಲ. ಒಂದು ಭಾಷೆಯ ಬದಲಾವಣೆಯ ಕುರಿತ ಮೌಲ್ಯ ನಿರ್ಣಯವು ಆ ಭಾಷೆಯನ್ನು ಮಾತ್ರ ತಳಹದಿಯಾಗಿ ಪರಿಶೀಲಿಸಿ ಮಾಡುವುದು ಸಾಧ್ಯವಾಗುತ್ತದೆ. ಭಾಷಾ ಸಮುದಾಯದ ಬದಲಾವಣೆಗಳನ್ನು ಸಹ ಪರಿಶೀಲಿಸಿ ಮಾತ್ರವೇ ಆಯಾ ಭಾಷೆಯ ಬದಲಾವಣೆಗಳ ಮೌಲ್ಯ ನಿರ್ಣಯವನ್ನು ಮಾಡಬಹುದು. ಅಂತಹ ಒಂದು ಮೌಲ್ಯಾಧಾರಿತವಲ್ಲದ ವಿಶೇಷಣೆಯ ಪ್ರಾಧಿಕವಾದ ಒಂದು ಪ್ರಯತ್ನ ಈ ಲೇಖನದಲ್ಲಿದೆ. ಮಲಯಾಳಂ ಭಾಷಾ ಸಮುದಾಯದ ಅಭಿವೃದ್ಧಿಯನ್ನು ಒಳಗೊಂಡು ಮಲಯಾಳಂನ ಬದಲಾವಣೆಯನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ.

೧.೧. ಭಾಷಾ ಬದಲಾವಣೆ: ಭಾಷಾ ಬಿಕ್ಕಟ್ಟುಗಳನ್ನು ಗುರುತಿಸುವ ಭಾಷಿಕ ಸಮುದಾಯದ ಕುರಿತು ಅರಿವನ್ನು ರೂಪಿಸುವುದು ಹೇಗೆಂಬುದನ್ನು ಲೇಖನದ ಮೊದಲ ಭಾಗದಲ್ಲಿ ಸ್ವಷ್ಟಪಡಿಸಲಾಗುವುದು. ಲೇಖನದಲ್ಲಿ ತಳೆದ ಸ್ವೇಧಾಂತಿಕ ನಿಲ್ವಾಗಳನ್ನು ಬೆಳೆಸಿಕೊಂಡ ಸಾಮಾನ್ಯ ತಾತ್ಕಾರ್ತಿಕತೆಯನ್ನು ಈ ಭಾಗದಲ್ಲಿ ಖಚಿತಪಡಿಸಲಾಗಿದೆ. ಈ ತಾತ್ಕಾರ್ತಿಕತೆಯ ತಳಹದಿಯಲ್ಲಿ ಮಲಯಾಳಂ ಭಾಷೆಯ ಬದಲಾವಣೆಯನ್ನು ವಿಶದೇಕರಿಸಲಾಗಿದೆ. ಮಲಯಾಳಂ ಭಾಷಾ ಬಿಕ್ಕಟ್ಟುಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ಈ ಭಾಗದಲ್ಲಿ ಚರ್ಚಿಸಲಾಗಿದೆ. ಲೇಖನದ ಮೂರನೆಯ ಭಾಗದಲ್ಲಿ ಮಲಯಾಳಂ ಭಾಷೆಯಲ್ಲಿನ ಬದಲಾವಣೆಗಳನ್ನು ಭಾಷಾ

ಬಿಕ್ಕಟ್ಟುಗಳಾಗಿ ಗುರುತಿಸುವುದರ ಮೂಲಕ ಇಂಗ್ಲಿಶ್ ಭಾಷೆಯನ್ನು ಒಂದು ಪ್ರಭುತ್ವದ ಭಾಷೆಯಾಗಿ ಗುರುತಿಸುವ ಬಗೆಯನ್ನು ಕುರಿತು ಚಚೆಸಲಾಗಿದೆ. ಅಂದರೆ ಮಲಯಾಳಂ ಭಾಷೆಯಲ್ಲಿ ಸಾಮಾನ್ಯವಾಗಿ ಇಂದು ಇದೆ ಎಂದು ತಿಳಿದು ಗುರುತಿಸುವ ಬಿಕ್ಕಟ್ಟುಗಳಿಗೆ ಕಾರಣವೇ ಇಂಗ್ಲಿಶ್ ಎಂಬ ವಾದವನ್ನು ಈ ಬರವಣಿಗೆಯಲ್ಲಿ ವಿಮರ್ಶಾತ್ಮಕವಾಗಿ ಪರಿಶೀಲಿಸಲಾಗಿದೆ. ವಾತ್ಯಭಾಷೆ ಸಾಯಂತ್ರಿರುವ ಭಾಷೆ, ಇಂಗ್ಲಿಶ್ ಪ್ರಭುತ್ವದ ಭಾಷೆ ಎಂಬಿತ್ಯಾದಿಯಾದ ಮೌಲ್ಯಾಧಾರಿತವಾದ ವಾದಗಳಿಗಿಂತ ಭಿನ್ನವಾದ ದೃಷ್ಟಿಕೋನವೊಂದನ್ನು ಈ ಲೇಖನದ ಸಂದರ್ಭದಲ್ಲಿ ಸ್ವೀಕರಿಸಲಾಗಿದೆ.

**೧.೨. ತಾಷ್ಟಿಕತೆ:** ಭಾಷೆಯ ಬಿಕ್ಕಟ್ಟುಗಳನ್ನು ಕುರಿತಾದ ಚಚೆಗಳು ಕೆಲವೋಮೈ ಆತ್ಮನಿಷ್ಟ ಹಾಗೂ ಮೌಲ್ಯಾಧಾರಿತವೂ ಆಗಿರುವುದರಿಂದ ವೆದಲು ನಮಗೆ ಸಂಬಂಧಿಸಿದಂತೆ ಭಾಷಾಮೌಲ್ಯವನ್ನು ಕುರಿತೇ ವಸ್ತುನಿಷ್ಟವಾಗಿ ಪರಿಶೀಲಿಸಬಹುದು. ಮೌಲ್ಯ ಎಂದರೆ ಒಂದು ಸಾಪೇಕ್ಷವಾದ ಅನುಭವ. ತತ್ವಾಲೀನ ಅನುಭವವೇ ಮೌಲ್ಯ ನಿರ್ಜಾಯವನ್ನು ಮಾಡುತ್ತಿರುತ್ತದೆ. ಅನುಭವದ ಹಿಂದಿನ ಉಪಾಧಿ ದೇನಂದಿನ ಭೌತಿಕ ಜೀವನವೇ ಆಗಿದೆ. ಮನುಷ್ಯನ ದೇನಂದಿನ ಭೌತಿಕ ಬದುಕಿನಲ್ಲಿ ಮುಖ್ಯವಾಗಿ ಎರಡು ತರನ ಅನುಭವಗಳಿರುತ್ತವೆ. ಒಂದು ಪ್ರಕೃತಿಯೊಡನಿರುವ ಸ್ವಾಭಾವಿಕ ಅನುಭವ. ಎರಡನೆಯುದು ಜೀವನೋಪಾಯಕ್ಕಾಗಿರುವ ಭೌತಿಕ ಉತ್ಪಾದನೆಯ ಅನುಭವ. ಎರಡನೆಯುದರಲ್ಲಿ ಭಾಷೆ ಒಂದು ಪ್ರಜಾಪೂರ್ವಕವಾದ ಘಟಕವೆಂದು(content of consciousness) ಭಾಷೆಯ ಮೂಲ ಮೌಲ್ಯವು ಅದರ ವಿನಿಮಯ ಮೌಲ್ಯವೇ ಆಗಿರುತ್ತದೆ ಎಂದು ತಿಳಿಯಬಹುದು. ಅದು ಹೇಗೆಂದರೆ ಭೌತಿಕ ಉತ್ಪಾದನೆಗೆ ಅನಿವಾರ್ಯವಾದ ಸಾವಾಜಿಕ ವಿನಿಮಯದ ಮೂಲಭೂತವಾದ ಉಪಾಧಿಯಾಗಿ ಭಾಷೆ ಕೆಲಸ ನಿರ್ವಹಿಸುತ್ತದೆ. ಹಾಗಾಗಿ ಭಾಷೆಯ ಮೂಲ ಮೌಲ್ಯ ಭೌತಿಕ ಉತ್ಪಾದನೆಯ ಕ್ಷೇತ್ರದಲ್ಲಿ ಎಷ್ಟರೂಮಟ್ಟಿಗೆ ಭಾಷೆಯನ್ನು ಉಪಯೋಗಿಸುವುದು ಸಾಧ್ಯ ಎಂಬುದನ್ನು ಆಧರಿಸಿದೆ. ಭೌತಿಕ ಉತ್ಪಾದನೆ ಹಾಗೂ ಆ ಮೂಲಕ ಉಂಟಾಗುವ ಉತ್ಪನ್ನಗಳ ಉಪಭೋಗದಲ್ಲಿ ಮಾತ್ರ ನಾಗರಿಕ ಮಾನವನು ಬದುಕುತ್ತಿಲ್ಲ. ಅಂದರೆ, ತಿನಿಸಿನಿಂದ ಮಾತ್ರವೇ ಅಲ್ಲ ಮನುಷ್ಯ ಬದುಕುತ್ತಿರುವುದು. ನಿರಂತರವಾದ ಭೌತಿಕ ಉತ್ಪಾದನೆಯ ಸಂಬಂಧವು ಮಾನಸಿಕವಾದ ಸಾಮಾಜಿಕ ಬದುಕೇ ಮನುಷ್ಯನ ಮಾನಸಿಕವಾದ ಈ ಅನುಷಂಗಿಕ ಲೋಕದ ಭೌತಿಕತೆ. ಭೌತಿಕ ಉತ್ಪಾದನೆಗೆ ಸಂಬಂಧಿಸಿದಂತೆ ಭಾಷೆಯಲ್ಲಿ ಹಾಕಿದ ಹಾಗಳು ಅರಳುವುದು ಸಾಮಾಜಿಕ ಬದುಕಿನಲ್ಲಿ ಇದುವೇ ಭಾಷೆಯ ಅನುಷಂಗಿಕ ಭೌತಿಕತೆ.

ಭಾಷೆಯ ಈ ಅನುಷಂಗಿಕ ಭೋತಿಕತೆಯಲ್ಲಿ ಭಾಷೆಯ ಕುರಿತಾದ ಆಶಯಗಳು ಹಾಸುಹೊಕ್ಕಾಗಿವೆ. ಈ ಆಶಯದಲ್ಲಿ ಭಾಷೆಯ ಕುರಿತಾದ ಒಂದು ಪ್ರಮುಖ ಧೋರಣೆ ಎಂದರೆ ಭಾಷೆ. ಇದು ಸಾಧ್ಯಾಯಿಯಾದ ಒಂದು ಅವಸ್ಥೆಯೆಂಬುದೇ ಆಗಿದೆ. ಭಾಷೆ ಸಾಧ್ಯಾಯಿಯಾದ ಒಂದು ಅವಸ್ಥೆಯೇ ಆಗಿದೆ ಎಂಬ ಧೋರಣೆಯ ಸಾಧ್ಯತೆಯಲ್ಲಿ ನಿಂತುಕೊಂಡು ನಾವು ಭಾಷೆಗೆ ವ್ಯಾಕರಣದ ಉದುಗೆ ತೋಡಿಸುತ್ತೇವೆ. ಭಾಷೆ ಸ್ವಿರವಾದ ಒಂದು ಆಸ್ತಿ ಎಂಬ ತಿಳಿವಳಿಕೆಯ ನೆಲೆಯಲ್ಲಿ ನಿಂತುಕೊಂಡೇ ಭಾರತದ ಮಾತ್ರಭಾಷಾವಾದಿಗಳು ತಮ್ಮ ಮಾತ್ರಭಾಷೆಗಳು ಬೆಳೆಯಬೇಕೆ, ಅಭಿವೃದ್ಧಿ ಹೊಂದಬೇಕು ಎಂದೆಲ್ಲಾ ವಾದಿಸುತ್ತಿದ್ದಾರೆ. ಇಲ್ಲಿಯೇ ಸಮಸ್ಯೆಗಳು ಆರಂಭವಾಗುವುದು. ಭಾಷೆಯ ಅಭಿವೃದ್ಧಿಯೂ ಬೆಳವಣಿಗೆಯೂ ಅದರ ಪ್ರಾಥಮಿಕ ಭೋತಿಕತೆಗೆ ಸಂಬಂಧಿಸಿದ್ದಾಗಿದೆ. ಹೇಗೆಂದರೆ ಮೂಲಭಾತ ಭೋತಿಕ ಉತ್ಪಾದನೆಯಲ್ಲಿ ಹೇಗೆ ಭಾಷೆ ವ್ಯವಹರಿಸುತ್ತಿದೆ ಎಂಬುದರ ತಳಹದಿಯಲ್ಲಿ. ಹಾಗಾಗಿ ಒಂದು ಭಾಷೆಯ ಬೆಳವಣಿಗೆ ಹಾಗೂ ಬಿಕ್ಕಟ್ಟಿಗಳ ಕುರಿತಾದ ಚಚ್ಚೆಯಲ್ಲಿ ಮೊದಲಿಗೆ ಪರಿಗಣಿಸಬೇಕಾದುದು ಜೀವಂತ ಉತ್ಪಾದನಾ ಕ್ಷೇತ್ರದಲ್ಲಿ ಹೇಗೆ ಆ ಭಾಷಾ ಸಮುದಾಯವು ಪ್ರವರ್ತಿಸುತ್ತಿದೆ ಎಂಬುದೇ ಆಗಿದೆ. ಇದಕ್ಕೆ ಭಾಷೆಯ ಪ್ರಾಥಮಿಕ ಭೋತಿಕತೆ ಅಥವಾ Primary materiality of Language ಎಂದು ಹೇಳಬಹುದು. ಎರಡನೆಯುದು ಅನುಷಂಗಿಕ ಭೋತಿಕತೆ. ಭಾಷಿಕ ಸಮುದಾಯಗಳು ಭಾಷೆಯ ಉಪಜೀವನದ ಮೂಲಕ ನಿರ್ಮಾಣಗೊಳ್ಳುತ್ತದೆ. ಈ ಅನುಷಂಗಿಕ ಭೋತಿಕತೆಯಲ್ಲಿ ಭಾಷಾ ಸಾಹಿತ್ಯವೂ, ಭಾಷಾ ಸ್ವರ್ತಪೂರ್ವ (ಅಸ್ತಿತ್ವಯೂ) ಬರುತ್ತದೆ. ಒಂದು ಪ್ರತ್ಯೇಕ ಭಾಷಾ ಸಮುದಾಯವಾಗಿ ನಾವು ಗುರುತಿಸುವ ಭಾಷೆಯ ಈ ಅನುಷಂಗಿಕ ಭೋತಿಕತೆಯಲ್ಲಿ ಎಂದರೆ ಅತ್ಯಂತ ವೈರುಧ್ಯತ್ವಕವಾದ ವಿಚಾರವೆಂದರೆ ಭಾಷೆಯ ಅನುಷಂಗಿಕ ಭೋತಿಕತೆಯೂ ಪ್ರಾಥಮಿಕ ಭೋತಿಕತೆಗಂತ ಯಾವಾಗಲೂ ಸ್ವಲ್ಪ ಹೊರಗೇ ಇರುತ್ತದೆ. ಇದರಿಂದ ಘೋಡಲ್ ವ್ಯವಸ್ಥೆ ಕುಸಿದರೂ ಭಾಷೆಯ ಕುರಿತಾದ ಘೋಡಲ್ ಧೋರಣೆಗಳು ಇಂದಿಗೂ ನೇನಿಂತಿವೆ. ಅಂದರೆ ಉತ್ಪಾದನಾ ವ್ಯವಸ್ಥೆಯಲ್ಲಿ ಸಚೇವವಲ್ಲದ ಭಾಷೆಯಲ್ಲಿ ಸಚೇವವಾಗಿರುವ ಭಾಷಾಪ್ರಸ್ತ್ರೇಯು ಭಾಷೆಯ ಅನುಷಂಗಿಕ ಭೋತಿಕತೆಯನ್ನು ಆಧರಿಸಿಯೇ ಇರುತ್ತದೆ. ಅದರಿಂದಾಗಿ ಭಾರತೀಯ ಭಾಷಾ ಸಮುದಾಯ ಭಾಷೆ-ಸಂಸ್ಕೃತಿ-ಸಾಹಿತ್ಯಗಳ ನೇತಾರರು ಇಂಗ್ಲಿಶ್ ಮಾದ್ಯಮದಲ್ಲಿ ಶಿಕ್ಷಣ ಕೊಡಿಸಿ ಪ್ರಾಥಮಿಕ ಉತ್ಪಾದನಾ ವಲಯಗಳಲ್ಲಿ ತಮ್ಮ ಮುಂದಿನ ತಲೆಮಾರಿನ ಅವರ ಪಾಲುದಾರಿಕೆಯನ್ನು ದೃಢಗೊಳಿಸಿ, ಮಾತ್ರಭಾಷೆಯನ್ನು ಕುರಿತು ಭಯಂಕರ ಭಾಷಣಗಳನ್ನು ಮಾಡುವುದು. ಅಂದರೆ ಭೋತಿಕವಾಗಿ ಇನ್ನು ಅವರು ಬದುಕಬೇಕಾಗಿರುವುದು ಬದಲಾದ ಉತ್ಪಾದನಾ ವಲಯದಲ್ಲಿ. ಈ ವಲಯದ ಭಾಷೆ ಇಂಗ್ಲೀಷ್. ಬಹಳ ಬಾಧಿತಿರುವ ಕವಾಗಿ

ತಮ್ಮ ನಂತರದ ತಲೆಮಾರಿಗಾಗಿ ಅವರು ಅದನ್ನು ಆಯ್ದು ಮಾಡಿಕೊಳ್ಳುತ್ತಾರೆ. ಆಧಿಕ ಪ್ರೇರಣೆಯಿಂದ ಭಾಷಿಕ ಆಯ್ದು ಅಥವಾ economically induced language selection ಆಗಿದೆ. ಎಂದರೆ ಭಾಷಾ ಮೌಲ್ಯ ಪ್ರಸ್ತಜೆಯಲ್ಲಿ ಹಾಗೂ ಭಾಷಿಕ ನಿಲುವುಗಳಲ್ಲಿ ಈ ವಿಭಾಗವು ಭಾಷೆಯ ಆನುಷಂಗಿಕ ಭೋತಿಕತೆಯನ್ನು ಆಶ್ರಯಿಸಿರುತ್ತದೆ. ಭಾಷೆಯ ಈ ಆನುಷಂಗಿಕ ಭೋತಿಕತೆ ಅಂದರೆ ಭಾಷೆ ನಿರ್ಮಿಸುವ ಒಂದು ಮಾತ್ರಭಾಷಾ ಅನುಭವ ಮಂಡಲ(Meternal Language Sphere)ವು ಒಂದು ಭಾಷಾ ಸಮುದಾಯದ ಎಲ್ಲರಿಗೂ ಲಭ್ಯವಲ್ಲ. ಅಂದರೆ ಭಾಷೆಯ ಈ ಆನುಷಂಗಿಕ ಭೋತಿಕ ಮಂಡಲದ ಮೂಲ ಅನುಭವವು ಭಾಷಾ ಸಮುದಾಯದ ಒಂದು ವಿಭಾಗಕ್ಕೆ ಮಾತ್ರ ಭೋತಿಕವಾಗಿ ಲಭ್ಯವಾಗುತ್ತದೆ. ಭಾಷೆಯ ಪ್ರಾಥಮಿಕ ಭೋತಿಕತೆಯು ಲಭ್ಯವಾಗುವುದು ಭಾಷೆಯ ಪ್ರಾಥಮಿಕ ಭೋತಿಕ ಕ್ಷೇತ್ರದಲ್ಲಿಯೇ ಭಾಷೆಯನ್ನು ಉಪಯೋಗಿಸಿ ದುಡಿಯುವವರಿಗೆ ಮಾತ್ರ. ಅವರು ನಿರ್ಮಿಸುವ ಉಳಿದ ಮೌಲ್ಯದ ನೀತಿಯುಕ್ತವಲ್ಲದ ಹಂಚಿಕೆಯಿಂದಾಗಿ ಯಾವುದೇ ಭಾಷಾ ಸಮುದಾಯದ ಒಂದು ವಿಭಾಗಕ್ಕೆ ಮಾತ್ರ ಭಾಷೆಯ ಈ ಆನುಷಂಗಿಕ ಭೋತಿಕತೆ ಮಾತ್ರಸಮಾನವಾಗಿ ಲಭ್ಯವಾಗುತ್ತದೆ. ತಿನ್ನನ್ನುವರದಕ್ಕೂ, ಕುದಿಯುವರದಕ್ಕೂ, ವಾಸಕ್ಕೂ ಅವಕ್ಷಯನಿಸಿದ ಪ್ರಾಥಮಿಕ ಉತ್ಪಾದನೆ ನಡೆಯುವುದು ಈ ಪ್ರಾಥಮಿಕ ಭೋತಿಕತೆಯಲ್ಲಿ. ಅಲ್ಲಿಂದಲೇ ಭಾಷೆಯು ಉದ್ಘಾವಾಗುವುದು, ಉಸಿರು ಪಡೆಯುವುದು, ಬೆಳೆಯುವುದು. ಆನುಷಂಗಿಕ ಭೋತಿಕತೆ ಈ ಭಾಷೆಯನ್ನು ಉಪಯೋಗಿಸುತ್ತದೆ. ಇಲ್ಲಿ ಉತ್ಪಾದನೆ ನಡೆದರೆ ಮಾತ್ರವೇ ಆ ಭಾಷಾ ಸಮುದಾಯ ನೇಲಿನಿಲ್ಲತ್ತದೆ. ಉತ್ಪಾದನಾ ಕ್ಷೇತ್ರದ ಭಾಷೆಯನ್ನು ಜೀವಂತವಾಗಿ ಉಪಯೋಗಿಸಿದರೂ ಆ ಭಾಷೆ ಬೆಳೆಯುತ್ತದೆ. ಇಂಗ್ಲಿಶ್ ಭಾಷೆ ಅದರ ಚರ್ತೆಯಲ್ಲಿ ವಿಶೇಷವಾಗಿ ಆರಂಭಕಾಲದ ಆಧುನಿಕ ಇಂಗ್ಲಿಶ್ ಭಾಷೆ ಅಭ್ಯಾತಮೊವ್ವವಾಗಿ ಬೆಳೆದುಕೊಂಡಿರುತ್ತದೆ. ಉತ್ಪಾದನಾ ಶಾಂಗಳಲ್ಲಿ ಇಂಗ್ಲಿಶ್ ಭಾಷೆಯ ಪದ ಸಂಪತ್ತಿನಲ್ಲಿ ವ್ಯಾಕರಣ ರಚನೆಯಲ್ಲಿಯೂ ಬದಲಾವಣೆಯನ್ನು ತಂದಿದೆ. ಲ್ಯಾಟಿನ್ ಫ್ರೆಂಚ್ ಭಾಷೆಗಳಿಂದಲೂ ಇಂಗ್ಲಿಶ್ ಭಾಷೆ ಹೆಚ್ಚು ಪದ ಸಂಪತ್ತನ್ನು ಸ್ವೀಕರಿಸಿದ್ದು ಇಟ್ಟಂದಿದೆ. ಇಟ್ಟಂತಹ ವರೆಗಿನ ಕಾಲಾವಧಿಯಲ್ಲಿ, ಕೈಗಾರಿಕಾ ಉತ್ಪಾದನೆಗೆ ಪ್ರಾಥಮಿಕ ಭೋತಿಕತೆಯಲ್ಲಿ ಬೆಳೆದು ಇಂಗ್ಲಿಶ್ ಭಾಷೆಯಲ್ಲಿ ಇಂಗ್ಲೀಷನ್ನು ಶ್ರೀಮಂತಗೋಳಿಸಿ ವಿಕ್ಷೋರಿಯನ್ನು ಸಾಹಿತ್ಯ ಬೆಳೆಯಿತು. ಉತ್ಪಾದನಾ ವಲಯದಲ್ಲಿ ಇಂಗ್ಲಿಂಗ್ ಹೆಚ್ಚಿದ ಪ್ರಾಧಾನ್ಯ ಇಂದಿಗೂ ಅಭ್ಯಾತಮೊವ್ವವಾಗಿ ಬೆಳೆಯುತ್ತಿದೆ. ಅದರಿಂದಾಗಿ ಇಂಗ್ಲಿಶ್ ಇಂದಿಗೂ ಒಂದು ಜಾಗತಿಕ ಭಾಷೆ ಎಂಬ ನೇಲೆಯಲ್ಲಿ ವ್ಯವಸ್ಥಿತವಾಗಿ ಬೆಳೆದಿದೆ.

ಭಾಷೆಯ ಪ್ರಾಥಮಿಕವೂ ಆನುಷಂಗಿಕವೂ ಆದ ಭೌತಿಕತೆ ಎಂಬ ಪರಿಕಲ್ಪನೆಯನ್ನು ಸ್ಪಷ್ಟ ವಾದುವುದಕ್ಕೆ ಇಂಗ್ಲಿಶ್ ಭಾಷೆಯನ್ನು ಇಲ್ಲಿ ಉದಾಹರಣೆಯಾಗಿ ಮಂಡಿಸಲಾಯಿತು. ಇಂಗ್ಲೇಂಡಿನ ಕ್ಯಾರಾರಿಕಾ ಕ್ರಾಂತಿಯನ್ನು ಇಂಗ್ಲಿಶ್ ಭಾಷೆಯ ಪ್ರಾಥಮಿಕ ಭೌತಿಕತೆಯಾಗಿಯೂ ಸಾಹಿತ್ಯ ವೈಜ್ಞಾನಿಕ ವಲಯಗಳಲ್ಲಿರುವ ಇಂಗ್ಲೀಷಿನ ಬೆಳವಣಿಗೆಯನ್ನು ಇಂಗ್ಲೀಷಿನ ಆನುಷಂಗಿಕ ಭೌತಿಕ ತೆಂಪೆಂದು ಪರಿಗಣಿಸಬಹುದು. ಇಲ್ಲಿ ಪ್ರಾರ್ಥೋಗಿಕವಾಗಿ ಅರ್ಥಮಾಡಿಕೊಳ್ಳಬೇಕಾದ ಒಂದು ವಿಷಯ ಮೂಲಭೂತ ಉತ್ಪಾದನಾ ಕ್ಷೇತ್ರವಾದ ಪ್ರಾಥಮಿಕ ಭೌತಿಕತೆಯಲ್ಲಿ ಇಂಗ್ಲಿಶ್ ಬಳಸಲ್ಪಡುವಾದರೂ ಆನುಷಂಗಿಕ ಭೌತಿಕತೆಯ ಮಂಡಲದಲ್ಲಿಯೂ ಇಂಗ್ಲೀಷ್ ಇಂದು ನಾವು ಕಾಣುವ ಹಾಗೆ ಬಳಸಲಾಗುವುದಿಲ್ಲ. ಇದುವೇ ಭಾಷೆಯ ಸಾಮಾಜಿಕ ಭೌತಿಕ ಶಾಸ್ತ್ರ ಅಥವಾ Social physics of language. ಈ ಸಾಮಾಜಿಕ ಭೌತಿಕ ಸಿದ್ಧಾಂತದ (theory of social physics of language) ತಳಹದಿಯಲ್ಲಿ ಇನ್ನು ಮುಂದಿನ ಚರ್ಚೆಗಳನ್ನು ವಿಸ್ತರಿಸಬಹುದು.

### ೨. ಭಾಷಾ ಬದಲಾವಣೆ ಬೆಳವಣಿಗೆಯೋ, ಬಿಕ್ಕಟೆಂಬ್ರೋ

ಆಂತರಿಕ ರಚನೆ ಹಾಗೂ ಬಾಹ್ಯ ಉಪಯೋಗದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಸೃಜನಶೀಲವಾದ ಒಂದು ಸಾಮಾಜಿಕ ಅಭಿವೃದ್ಧಿ ಭಾಷೆ. ಭಾಷಾ ಬದಲಾವಣೆಗಳು ಎರಡು ರೀತಿಯಲ್ಲಿರುತ್ತವೆ. ಒಂದು ಭಾಷೆಯಲ್ಲಿ ಉಂಟಾಗುವ ಫಲನೆಗಳಿಗೆ ಸಂಬಂಧಿಸಿದ ಆಂತರಿಕ ಬದಲಾವಣೆ. ಅದು ಭಾಷೆಯ ಸ್ವಾನಿಮಾ, ರೂಪಿಮಾ, ವಾಕ್ಯಗಳ ಪ್ರಯೋಗದಲ್ಲಿ ಉಂಟಾಗುವ ಬದಲಾವಣೆ. ಎರಡನೆಯದು ಭಾಷೆಯ ಉಪಯೋಗದಲ್ಲಿ ಉಂಟಾಗುವ ಬದಲಾವಣೆ. ನಿರಂತರವಾಗಿ ಬಳಕೆಯಲ್ಲಿರುವ ಭಾಷೆ ಅದರಲ್ಲಿ ಪ್ರಾಥಮಿಕ ಭೌತಿಕತೆಯಲ್ಲಿ ಸಚೇವವಾಗಿ ಬಳಕೆಯಲ್ಲಿರುವ ಭಾಷೆಯಲ್ಲಿ ಈ ಆಂತರಿಕ ಬದಲಾವಣೆ ತುಂಬಾ ಸ್ವಾಭಾವಿಕವಾಗಿ ವೇಗದಲ್ಲಿ ನಡೆಯುತ್ತದೆ. ಅದರಲ್ಲಿ ಭಾಷೆಯ ಆಂತರಿಕ ಬದಲಾವಣೆ ಈ ಭಾಷೆಯ ಮೂಲಭೂತ ಉತ್ಪಾದನಾ ಕ್ಷೇತ್ರದಲ್ಲಿ ಎಷ್ಟರೂಮಟ್ಟಿಗೆ ಬಳಕೆಯಲ್ಲಿದೆ ಎಂಬುದನ್ನು ಅವಲಂಬಿಸಿದೆ. ಭಾಷೆಯ ಬಳಕೆಯಲ್ಲಿ ಉಂಟಾಗುವ ಬದಲಾವಣೆ ಎಂಬುದು ಈಗಾಗಲೇ ಸೂಚಿಸಿರುವಂತೆ ಭಾಷೆಯ ಪ್ರಾಥಮಿಕ ಭೌತಿಕತೆ. ಪ್ರಾಥಮಿಕ ಭೌತಿಕತೆಯಲ್ಲಿ ಸಚೇವವಾಗಿ ಉಪಯೋಗಿಸುವ ಭಾಷೆಯ ಆಂತರಿಕ ಬದಲಾವಣೆ ತುಂಬಾ ಗುಣಾತ್ಮಕವೂ ಭಾಷೆಯ ಬೆಳವಣಿಗೆ ಕಾರಣವೂ ಆಗಲಿದೆ. ಭಾಷೆಯ ಆನುಷಂಗಿಕ ಆಂದರೆ ಸಾಂಸ್ಕೃತಿಕ ಸಾರ್ವಜನಿಕ ಸಾಕ್ಷರ ವಲಯದಲ್ಲಿ ಈ ಬದಲಾವಣೆ ಒಂದು ಪ್ರಚಾರದ ದೃಶ್ಯವಾಗುವುದು ಇದೆ. ಎಂದರೆ ಎರಡನೆಯದಾಗಿ ಮತ್ತೊಂದು ರೀತಿಯಲ್ಲಿ ಭಾಷೆಯಲ್ಲಿ ಆಂತರಿಕವಾಗಿ ಬದಲಾವಣೆ

ಆಗುವುದಿದೆ. ಅದೆಂದರೆ ಪ್ರಾಥಮಿಕ ಭೌತಿಕತೆಯಲ್ಲಿ ಭಾಷೆಯನ್ನು ಸಚೀವವಾಗಿ ಬಳಸದೆ ಇರುವ ಅವಸ್ಥೆ. ಎಂದರೆ ಆನುಷಂಗಿಕ ಭೌತಿಕತೆಯಲ್ಲಿ ಸಾಮಾಜಿಕ ಸಾಂಸ್ಕೃತಿಕ ಬದುಕಿನ ಭಾಷೆಯನ್ನು ಸಚೀವವಾಗಿ ಬಳಸುವ ಅವಸ್ಥೆ. ಒಂದು ಭಾಷಾ ಸಮುದಾಯದ ಭೌತಿಕ ಉತ್ಪಾದನೆಯ ಸ್ವರೂಪದಲ್ಲಿನ ಬದಲಾವಣೆಯೇ ಇದಕ್ಕೆ ಕಾರಣವಾಗಿರುತ್ತದೆ. ಕಾಲಕಾಲಕ್ಕೆ ಒಂದು ಭಾಷಾ ಸಮುದಾಯದ ಪ್ರಮುಖ ಭೌತಿಕ ಉತ್ಪಾದನೆಯಲ್ಲಂಟಾಗುವ ಬದಲಾವಣೆಯೇ ಇದಕ್ಕೆ ಕಾರಣ. ಪರಿಷೋಧವಾದ ಕ್ಷೇತ್ರ ಉತ್ಪಾದನೆ ವ್ಯವಸ್ಥೆಯಿಂದ ಕೈಗಾರಿಕ, ಸೇವಾ ವಲಯಗಳಲ್ಲಿನ ಬದಲಾವಣೆಯ ಬಹುತೇಕ ಭೌತಿಕ ಉತ್ಪಾದನೆಯ ಸ್ವರೂಪದಲ್ಲಿ ಬದಲಾವಣೆಯನ್ನು ಉಂಟುಮಾಡುವುದಿದೆ. ಎಂದರೆ ಹಳೆಯ ಉತ್ಪಾದನಾ ವಲಯದ ಭಾಷೆಯು ದೇಸಿ ಉತ್ಪಾದನಾ ವಲಯದ ಭಾಷೆಯು ಒಂದಾಗಿರುವಾಗ ಅದು ಭಾಷೆಯ ಬೇಳವಣಿಗೆಗೆ ಪೂರ್ಕ ವಾಗುತ್ತದೆ. ಉತ್ಪಾದನಾ ವಲಯಗಳು ಅಧ್ಯನೀಕರಣಕ್ಕೊಳಗಾಗಿದ್ದರೂ ಆಂತರಿಕವಾಗಿ ವ್ಯಾಧಿಹೋಂದಿದ ಭಾಷಾ ಸಮುದಾಯಗಳಲ್ಲಿ ಹಳೆಯದೂ ಹೊಸದೂ ಆದ ಉತ್ಪಾದನಾ ಕ್ಷೇತ್ರದ ಭಾಷೆ ಒಂದೇ ಆಗಿತ್ತು. ಅದೂ ಪ್ರಾಥಮಿಕ ಭೌತಿಕತೆಯ ಹೊಸ ಭೌತಿಕಾನುಭವವೆಂದರೆ ಭಾಷೆಯನ್ನು ಪರಿಷ್ರೇಸುವುದೇ ಆಗಿತ್ತು. ಈ ಭಾಷಾ ಸಮುದಾಯದ ಅಧ್ಯನೀಕರಣ ಪ್ರಕ್ರಿಯೆಯಲ್ಲಿ ಭಾಷೆಗೂ ಪಾಲಿದೆ. ಎಂದರೆ ಭೌತಿಕ ಉತ್ಪಾದನಾ ವಲಯದಲ್ಲಿ ಅಧ್ಯನೀಕರಣ ಪ್ರಕ್ರಿಯೆಯಿಂದ ಆಂತರಿಕವಾಗಿ ವ್ಯಾಧಿಗೊಳಿಸಿರುವ ಭಾಷಾ ಸಮುದಾಯ ಮತ್ತು ಅಧ್ಯನಿಕ ಆಶಯಗಳು ವೃತ್ತಿಪರ ಶಿಕ್ಷಣದ ಉಪಯೋಗಗಳನ್ನು ಹೊರಗಿನಿಂದ ಸ್ವೀಕರಿಸುವ ಭಾಷಾ ಸಮುದಾಯಗಳಲ್ಲಿ ಪರಿಸ್ಥಿತಿ ಭಿನ್ನವಾಗಿರುತ್ತದೆ. ವಸಾಹತೀಕರಣಕ್ಕೊಳಗಾದ ಭಾಷಾ ಸಮುದಾಯಗಳಿಂದು ಈ ಭಾಷಾ ಸಮುದಾಯಗಳನ್ನು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಈ ಭಾಷಾ ಸಮುದಾಯಗಳ ಅಧ್ಯನೀಕರಣ ಪ್ರಕ್ರಿಯೆಯನ್ನು ವಸಾಹತ ಅಧ್ಯನೀಕರಣ ಎಂದು ಕರೆಯುವುದಿದೆ. ಅಧ್ಯನೀಕರಣವು ಆಂತರಿಕವಾಗಿ ವಿಕಾಸಗೊಂಡ ಭಾಷಾ ಸಮೂಹಗಳ ಅಧ್ಯನೀಕರೂಪದ ಭಾಷೆಯೂ ಅಧ್ಯನೀಕರಣದ ಭಾಷೆಯು ವಿಶ್ವವ್ಯಾಪಕವಾಗಿದೆಯಂದು ಸಾಮಾನ್ಯವಾಗಿ ಕಾಣಿಸುತ್ತದೆ. ಅದರಲ್ಲಿ ಈ ಭಾಷಾ ಸಮುದಾಯಗಳಲ್ಲಿ ಭೌತಿಕ ಉತ್ಪಾದನೆ ಕ್ಷೇತ್ರಗಳಲ್ಲಾಗುವ(Shift in sector of production) ಪಲ್ಲಟಗಳು ಭಾಷಾ ಪಲ್ಲಟಗಳಿಗೆ(language shift) ಕಾರಣವಾಗಲಿಲ್ಲ. ಅದರಿಂದ ಭೌತಿಕ ಉತ್ಪಾದನೆಯ ಕ್ಷೇತ್ರದಲ್ಲಂಟಾಗುವ ಬದಲಾವಣೆಯ ಭಾಷೆಯ ಉಪಯೋಗದ ನೆಲೆಯ ಬದಲಾವಣೆಗೆ ಕಾರಣವಾಗಲಾರದು. ಅದೆಂದರೆ ಕೈಗಾರಿಕಾ ಕ್ರಾಂತಿಯ ನಂತರವೂ ಇಂಗ್ಲಿಶ್ ಉತ್ಪಾದನಾ ಕ್ಷೇತ್ರದ ಸಚೀವ ಭಾಷೆಯಾಗಿ

ಬಳಕೆಯಾಗುತ್ತದೆ ಎಂದರೆ ವಸಾಹತೀಕರಣಕ್ಕೆ ಬಳಗಾದ ಭಾಷಾ ಸಮುದಾಯಗಳ ಸ್ಥಿತಿ ವೃತ್ತಿರ್ತಕ್ತ. ಈ ಭಾಷಾ ಸಮುದಾಯಗಳಲ್ಲಿ ಉತ್ಪಾದನಾ ಕ್ಷೇತ್ರ ಎಂದರೆ ಭಾಷೆಯ ಪ್ರಾಧಿಕ ಭೌತಿಕ ಕ್ಷೇತ್ರ ಆಧುನಿಕರಣಕ್ಕೆಳ್ಳಾಗುವುದು ವಸಾಹತೀಕರಣದ ಭಾಗವಾಗಿಯೇ ಆಗಿದೆ.

ಆಧುನಿಕರಣದ ಭಾಷೆ ಪ್ರತ್ಯೇಕವಾಗಿಯೋ, ಪರೋಕ್ಷವಾಗಿಯೋ, ಅನ್ಯ ಭಾಷೆಯೇ ಆಗಿರುತ್ತಿತ್ತು. ಇದರಿಂದಾಗಿಯೇ ಬದಲಾದ ಭೌತಿಕ ಉತ್ಪಾದನಾ ಕ್ಷೇತ್ರದ ಭಾಷೆ ಪರಿಮಾಣವಾಗಿ ಅನ್ಯಭಾಷೆ ಅಲ್ಲವಾದರೂ ಆಶಯಗಳ ನೆಲೆಯಿಂದ ಅನ್ಯಭಾಷೆಯೇ ಆಗಿತ್ತು. ಕೃಷಿ ಕೆಲಸಗಳಿಂದ ಕೈಗಾರಿಕಾ ಉತ್ಪಾದನಾ ವ್ಯವಸ್ಥೆಗೆ ಬದಲಾದ ಒಂದು ಭಾಷಾ ಸಮುದಾಯದಲ್ಲಿ ವೀಶೇಷವಾಗಿ ಭಾರತದ ಭಾಷಾ ಸಮುದಾಯಗಳಲ್ಲಿ ಇಂಗ್ಲಿಷ್ ಪರಿಮಾಣವಾಗಿ ಭೌತಿಕ ಉತ್ಪಾದನೆಯ ಭಾಷೆ ಆಗಿರಲಿಲ್ಲ. ಹಿಂದ್ರಿಯ ಭೌತಿಕವಾದ ಉಪಯೋಗದಲ್ಲಿ ಭಾರತದ ಭಾಷಾ ಸಮುದಾಯಗಳು ವೀಶೇಷವಾಗಿ ಮುಖ್ಯವಾಟಿನಿಯ ಭಾಷಾ ಸಮುದಾಯಗಳ ಭಾಷೆಗಳು ಹಾಗೂ ಅನುಷಂಗಿಕ ಭೌತಿಕ ಕ್ಷೇತ್ರಗಳಲ್ಲಿ ಇಂಗ್ಲಿಷ್ ಹಲವು ರೀತಿಯಲ್ಲಿ ನಿಷಾರ್ಥಕವಾದ ಪ್ರಭಾವವನ್ನು ಬೀರಿವೆ.

೧. ಭಾರತದ ಪ್ರಾದೇಶಿಕ ಭಾಷೆಗಳ ಮೇಲಿನ ಇಂಗ್ಲಿಷ್ ಭಾಷೆಯ ಪ್ರಭಾವ ಈ ಭಾಷೆಗಳನ್ನು ಆಂತರಂಗಿಕವಾಗಿ ಬದಲಾಯಿಸಿದೆ.

೨. ಬದಲಾದ ಉತ್ಪಾದನಾ ಕ್ಷೇತ್ರಗಳಲ್ಲಿ ಸಜೀವವಾಗಿ ಭಾಗವಹಿಸಲು ಕಲಿಯಬೇಕಾದ ಭಾಷೆ ಇಂಗ್ಲಿಷ್ ಎಂಬ ಆಶಯ ರೂಪಗೊಂಡಿತು. ಈ ಆಶಯ ಮೊದಲು ಕಾರ್ಯರೂಪಕ್ಕೆ ಬಂದುದು ಶೈಕ್ಷಿಕ ವಲಯದಲ್ಲಿ.

ಪ್ರಾದೇಶಿಕ ಭಾಷೆಗಳಲ್ಲಿರುವ ಶಿಕ್ಷಣವನ್ನು ಮೀರಿ ಇಂಗ್ಲಿಷ್ ಶಿಕ್ಷಣಕ್ಕೆ ಪ್ರಾಮುಖ್ಯ ದೊರೆಯಿತು. ಇದಕ್ಕೆ ಅನುಗುಣವಾಗಿಯೇ ಭಾರತದಂತಹ ಕೃಷಿ ಸಮುದಾಯಗಳ ಕೃಷಿ ವಲಯವು ಕುಸಿದು ಉತ್ಪಾದನಾ ಶಕ್ತಿಗಳು ಕೃಷಿಯೇತರ ವಲಯಗಳಿಗೆ ಪಲಾಯನಗೊಂಡವು. ಕೃಷಿ ವಲಯಗಳಲ್ಲಿರುವ ಕಾರ್ಮಿಕ ಶಕ್ತಿಯ ಪಲಾಯನವು ಇಂಡಿಯಾ ಮೊದಲು ಭಾರತದ ಒಳಗೇ ಇರುವ ನಗರಗಳ ಕಡೆಗಿತ್ತು. ಸ್ವಾತಂತ್ರ್ಯನಂತರ ಕೈಗಾರಿಕಗಳು ದುಡಿಮೆಯ ಅವಕಾಶಗಳನ್ನು ಒದಗಿಸಿದವು. ಮುಂಬೈ, ನಾಗಪುರ, ಚೆನ್ನೈ ಎಂಬೀ ನಗರಗಳಿಗೆ ಆರಂಭಕಾಲದ ಕಾರ್ಮಿಕ ವಲಸೆಗಳು ನಡೆದವು. ಭಾರತದ ಎಲ್ಲಾ ಗ್ರಾಮಗಳಿಂದ ಹೀಗೆ ಕೃಷಿ ವಲಯದಿಂದ ನಗರಗಳ ಕೈಗಾರಿಕೋದ್ಯಮಗಳ ಉತ್ಪಾದನಾ ವಲಯಕ್ಕೆ ಕಾರ್ಮಿಕ ಶಕ್ತಿಯ ವಲಸೆ ನಡೆಯಿತು. ಹೀಗೆ ಗ್ರಾಮಗಳಿಂದ ನಗರಗಳಿಗೆ ವಲಸೆ ಬಂದವರು ತಮ್ಮ

ಮಲಯಾಳಂ ಭಾಷಾ ಸಮುದಾಯ ಮತ್ತು ಇಂಗ್ಲಿಷ್ ಭಾಷೆಯ ಸ್ಥಾನ

ಶಿಶಿರ

ಗ್ರಾಮದ ಕೃಷಿ ಉತ್ಪಾದನಾ ಕ್ಷೇತ್ರಗಳಲ್ಲಿ ಬಳಸುತ್ತಿದ್ದ ಭಾಷೆಯೊಡನೆಯೇ ನಗರದ ಕ್ಯಾರಿಕೋಡ್‌ಮುಗಳ ಕೆಲಸಗಳ ನಡುವಿನ ಭಾಷೆಯನ್ನು ಸಹ ಬಳಸಲು ಆರಂಭಿಸಿದರು.

ರೆಣ್ಣಂಕೂ ವೋದಲು ಈ ರೀತಿಯಲ್ಲಿ ಭಾರತದಲ್ಲಿ ಹೆಚ್ಚಿದ ಕ್ಯಾರಿಕೋಡ್‌ಮುಗಳ ನಗರಗಳ ಭಾಷೆ ಇಂಗ್ಲಿಷ್ ಆಗಿತ್ತು. ಹಿಂದಿ, ಮರಾಠಿ, ಗುಜರಾತಿ ಮೊದಲಾದ ಭಾಷೆಗಳು ಸಾಮಾನ್ಯವಾಗಿ ಉದ್ಯೋಗಿಗಳ ನಡುವೆ ಬಳಕೆಯಾಗುತ್ತಿದ್ದವು. ಹಾಗೆ ಉದ್ಯೋಗಗಳನ್ನರಸಿ ನಗರಗಳಿಗೆ ವಲಸೆ ಬಂದ ಜನ ವಿಭಾಗಗಳಲ್ಲಿ ನಗರದಲ್ಲಿಯೇ ಖಾಯಂ ಆಗಿ ನೆಲೆಸಿದ ಎರಡನೆಯ ತಲೆಮಾರು ತಮ್ಮ ಮಾತೃಭಾಷೆಯ ಜೊತೆಗೆ ನಗರದ ಭಾಷೆಯನ್ನು ಕಲಿತುಕೊಂಡಿತು. ಮೂರು ನಾಲ್ಕು ತಲೆಮಾರುಗಳಾಗುವ ಹೊತ್ತಿಗೆ ನಗರದ ಭಾಷೆ ಇವರ ಮಾತೃಭಾಷೆ ಆಗಿ ಬದಲಾಯಿತು. ಇದು ನಗರಕ್ಕೆ ವಲಸೆ ಬಂದ ಭಾಷಾ ಸಮುದಾಯಗಳ ಕೆಯಾದರೆ, ನಗರಗಳಿಗೆ ವಲಸೆ ಹೋಗದೆ ಕೃಷಿ ಉತ್ಪಾದನಾ ಕ್ಷೇತ್ರವನ್ನು ಮಾತ್ರವೇ ಆಶ್ರಯಿಸಿ ಗ್ರಾಮಗಳಲ್ಲಿಯೇ ಉಳಿದವರ ಕೆಯೇನು? ಸ್ವಾತಂತ್ರ್ಯನಂತರ ಭಾರತದ ಪ್ರಾದೇಶಿಕ ಭಾಷೆಗಳು ಹೆಚ್ಚಾಗಿ ಬೆಳೆದುದು ಗ್ರಾಮಗಳಲ್ಲಿ. ನಾಲ್ಕು ಹಂತಗಳಲ್ಲಿರುವ ಭಾಷಾ ಶ್ರೇಣಿಕರಣ ಮಾತ್ರವೇ ಭಾರತೀಯ ಭಾಷಾ ವಲಯದಲ್ಲಿ ರೆಣ್ಣಂರ ವರಗೆ ಇತ್ತು.

೧. ವಸಾಹತುಶಾಂಕಿ ಬೆಂಬಲವಿರುವ ಇಂಗ್ಲಿಷ್: ವಸಾಹತು ಭಾರತದ ವಸಾಹತಿನ ಆಧುನಿಕತೆಯ ಅಧಿಪತ್ಯದ ಬೆಂಬಲ ನಿರಂತರವಾಗಿ ಇಂಗ್ಲಿಷ್ ಭಾಷೆಗೆ ಇತ್ತು. ಉನ್ನತ ಶಿಕ್ಷಣದ ಮತ್ತು ಆಡಳಿತ ಪ್ರಕ್ರಿಯೆಯ ಹಾಗೂ ವೃತ್ತಿಪರ ಶಿಕ್ಷಣಗಳ ಭಾಷೆ ಇಂಗ್ಲಿಷ್ ಎಂಬ ಭಾವನೆಯಿಂದ ಭಾರತದ ಬಹುಭಾಷಿಕ ಪರಿಸರದ ಎಲ್ಲ ಭಾಷಿಕರನ್ನು ಒಂದುಗೂಡಿಸುವ ವಿನಿಮಯ ಭಾಷೆ ಎಂಬ ನೆಲೆಯಲ್ಲಿರುವ ಒಂದು ಪ್ರತ್ಯೇಕ ಸ್ಥಾನವೇ ಇಂಗ್ಲಿಷ್‌ಗೆ ದೊರೆಯಲು ಕಾರಣವಾಯಿತು. ಶ್ರೀಭಾಷಾ ಶಿಕ್ಷಣ ಸೂತ್ರದಲ್ಲಿ ಹಿಂದಿಯೇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳಲ್ಲಿ ಇಂಗ್ಲಿಷ್‌ಗೆ ಶಿಕ್ಷಣದ ಭಾಷೆ ಎಂಬ ಸ್ಥಾನವೂ ದೊರೆಯಿತು.

೨. ರಾಷ್ಟ್ರೀಯ ಬೆಂಬಲವುಳ್ಳ ಹಿಂದಿ: ಸ್ವಾತಂತ್ರ್ಯ ಹೋರಾಟದ ಮತ್ತು ಸ್ವಾತಂತ್ರ್ಯೋತ್ತರ ಭಾರತದ ರಾಷ್ಟ್ರದ ಬೆಂಬಲವಿರುವ ಭಾಷೆ ಹಿಂದಿ.

೩. ಪ್ರಾದೇಶಿಕ ಬೆಂಬಲವಿರುವ ಮುಖ್ಯವಾಂಶಿಕಿನಿಯ ಪ್ರಾದೇಶಿಕ ಭಾಷೆಗಳು: ರಾಜ್ಯಗಳ ಆಡಳಿತ ಒಕ್ಕೂಟದ ಬೆಂಬಲವಿರುವ ರಾಜ್ಯಗಳ ಪ್ರಾದೇಶಿಕ

ಭಾಷೆಗಳು. ಈ ಭಾಷೆ ಪ್ರತಿಯೊಂದು ರಾಜ್ಯದ ಶಿಕ್ಷಣ ಮಾಧ್ಯಮ ಭಾಷೆ ಹಾಗೂ ಪ್ರಾಥಮಿಕ ಭಾಷೆ.

೬. ಯಾವುದೇ ಸಾಮಾಜಿಕ ಬೆಂಬಲವೂ ದೊರೆಯದ ಬುಡಕಟ್ಟಿ ಭಾಷೆಗಳು: ಗೃಹ ವ್ಯವಹಾರಗಳಲ್ಲಿ ಮಾತ್ರವೇ ಬುಡಕಟ್ಟಿ ಸಮುದಾಯಗಳು ಬಳಸುತ್ತಿದ್ದ ಬುಡಕಟ್ಟಿ ಭಾಷೆಗಳು.

ಇನ್ನು ಉತ್ಪಾದನಾ ಕ್ಷೇತ್ರದೊಡನೆ ಸಂಬಂಧವಿರಿಸಿದ ಇಂಗ್ಲಿಷ್ ಮತ್ತು ಭಾರತದ ಪ್ರಾದೇಶಿಕ ಭಾಷೆಗಳ ಬೆಳವಣಿಗೆಯನ್ನು ಪರಿಶೀಲಿಸಬಹುದು.

**ಅ.೨. ಇಂಗ್ಲಿಷ್ ಐಎಂರ ವರೆಗೆ:** ಕ್ಯಾಫಿ ಕ್ಯಾರಿಕೋಡ್ಯಮಗಳ ಕ್ಷೇತ್ರದಲ್ಲಿ ಇಂಗ್ಲಿಷ್‌ನ್ನು ಅಷ್ಟಾಗಿ ಸಾರ್ವತ್ರಿಕವಾಗಿ ಬಳಸುತ್ತಿರಲ್ಲ. ಉಪಯೋಗಿಸಿದರೂ ಅದು ಒಟ್ಟಿನಲ್ಲಿ ರಾಷ್ಟ್ರೀಯ ಉತ್ಪಾದನೆಯ ಬಹಳ ಅಲ್ಲ ಪ್ರಮಾಣದಲ್ಲಿ ಮಾತ್ರ. ಕೊಡುಗೆ ನೀಡುವ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ ಸೇವೆ ಮೊದಲಾದ ವಲಯಗಳಲ್ಲಿ ಐಎಂರ ವರೆಗೆ ಇಂಗ್ಲಿಷನ್ನು ಉಪಯೋಗಿಸಲಾಗುತ್ತಿತ್ತು. ಆದರೆ ಐಎಂರ ತರುವಾಯ ಪರಿಸ್ಥಿತಿ ಬದಲಾಯಿತು. ಕ್ಯಾಫಿ ವಲಯದಲ್ಲಿ ಉದ್ಯೋಗ ನಷ್ಟ, ಸ್ಥಳೀಯ ಕ್ಯಾರಿಕೋಡ್ಯಮಗಳ ಕುಸಿತ, ನವ ಉದಾರವಾದಿ ಆರ್ಥಿಕ ನೀತಿಗಳ ಭಾಗವಾಗಿ ಭಾರತಕ್ಕೆ ಬಂದ ಜೀದ್ಯೋಗಿಕ ಅವಕಾಶ ಮೊದಲಾದುವು ಇಂಗ್ಲಿಷ್ ಭಾಷೆಯನ್ನು ಬದುಕಿಗಾಗಿ ಅರ್ಚಿಸಿಕೊಳ್ಳಲೇಬೇಕಾದ ಒಂದು ಭಾಷೆಯಂಬ ಮಟ್ಟಕೆ ಬೆಳೆಸಿದುವು. ಇಂಗ್ಲಿಷ್ ಭಾಷೆ ಗೊತ್ತಿರುವವರಿಗೆ ಇಂಗ್ಲಿಷ್ ಗೊತ್ತಿಲ್ಲದವರಿಗಿಂತ ಶೇಕಡ ಇಲಿರಮ್ಮ ಹಚ್ಚಿನ ಆದಾಯ ಇದೆ ಎಂದು ಅಧ್ಯಯನಗಳು ಹೇಳುತ್ತವೆ (Azam 2013: 332-367). ಅಂದರೆ ಬೆಳೆಯುತ್ತಿರುವ ಉತ್ಪಾದನಾ ಕ್ಷೇತ್ರದ ಭಾಷೆ ಇಂಗ್ಲಿಷ್ ಎಂಬ ಆಶಯವನ್ನು ಶಕ್ತವಾಗಿಸುವ ಪರಿಸ್ಥಿತಿಗೆ ಭಾರತದ ಸ್ಥಿತಿ ಬದಲಾಗುತ್ತಿದೆ. ಭಾರತದಲ್ಲಿ ಸಾಧ್ಯವಾಗುವ ವಿದೇಶ ನಿಕ್ಷೇಪಗಳ ಕುರಿತು ಅಧ್ಯಯನ ಮಾಡಿದ Ey Attractiveness Survey ಹೀಗೆ ಸೂಚಿಸುತ್ತದೆ. The supply of a young and well educated English speaking population is the main driving force behind business services investment in India (Ey Attractiveness Survey 2014:17) ಅಂದರೆ ೨೦೧೩ ವರೆಗೆ ಭಾರತದಲ್ಲಿ ವಿದೇಶಿ ನಿಕ್ಷೇಪಗಳಿಗೆ ದಾರಿ ಸಿಕ್ಕಿ ಒಟ್ಟಿ ಜೀದ್ಯೋಗಿಕ ಅವಕಾಶಗಳಲ್ಲಿ ಶೇಕಡಾ ೨೫.೮೮ ಲಕ್ಷ ವಿನಿಯೋ ಇರುವುದು ವೃತ್ತಿಪರ ಶಿಕ್ಷಣ ವಲಯದಲ್ಲಿ. ಇಂಗ್ಲಿಷ್ ಈ ವಲಯದ ಏಕೈಕ ಭಾಷೆ ಹಾಗಾಗಿ ಮೊದಲು ಸೂಚಿಸಿದ ಮಾತ್ರಭಾಷಾಭಿಯರು ತಮ್ಮ ಮುಂದಿನ ತಲೆಮಾರಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದಕ್ಕೆ ಮನಮಾಡಿದರು. ಆರ್ಥಿಕವಾದ

ಮಲಯಾಳಂ ಭಾಷಾ ಸಮುದಾಯ ಮತ್ತು ಇಂಗ್ಲಿಶ್ ಭಾಷೆಯ ಸ್ಥಾನ

333

ಯಶಸ್ವಿಗೆ ಇಂಗ್ಲಿಶ್ ಭಾಷೆಯನ್ನು ಅಯ್ದು ಮಾಡಿಕೊಂಡರೂ ಸಾಂಸ್ಕೃತಿಕವಾಗಿ ಮಾತ್ರ ಭಾಷೆಯ ಅಭಿಮಾನವು ಇರುತ್ತದೆ.

**೨.೨ ಪ್ರಾದೇಶಿಕ ಭಾಷೆಗಳು:** ೧೯೮೦ರ ನಂತರ ಭಾರತದ ಕೃಷಿ ವಲಯದ ಕುಸಿತವು ಹೆಚ್ಚು ಸ್ಪಷ್ಟವಾಗಿ ಕಾಣಿಸಲೇಡಿತು. ಕೃಷಿ ಉತ್ಪಾದನಾ ಕ್ಷೇತ್ರದಲ್ಲಿ ಬೆಳೆದ ಭಾರತದ ಪ್ರಾದೇಶಿಕ ಭಾಷೆಗಳು ಕೃಷಿ ವಲಯದ ಹೋರಿಗೆ ಬೆಳೆಯುವುದು ಸಾರ್ವಜನಿಕ ವಿಜ್ಞಾನ, ಸಾಕ್ಷರ ಸಮಾಜದಲ್ಲಿ. ಆದ್ದರಿಂದ, ಉನ್ನತ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ವಿದ್ಯೆ ಎಂಬೀ ಇಂಗ್ಲಿಷ್‌ಗೆ ಪ್ರಾಮುಖ್ಯವಿರುವ ವಲಯಗಳನ್ನು ಪಡೆದುಕೊಂಡ ಬಳಿಕವರ್ಷೀ ಭಾರತದ ಪ್ರಾದೇಶಿಕ ಭಾಷೆಗಳ ಬೆಳವಣಿಗೆ ಸಾಧ್ಯ. ಅದಲ್ಲಿದೆ ಈ ವಲಯಗಳಲ್ಲಿ ವ್ಯವಹಾರ ಮಾಡಲು ಪ್ರಾದೇಶಿಕ ಭಾಷೆಗಳು ಸಮರ್ಥವಾಗಬೇಕು ಎಂಬೊಂದು ವಾದ ಇತ್ತೀಚೆಗೆ ರೂಪ ಪಡೆದಿದೆ. ಅದಕ್ಕಾಗಿ ಹಲವು ಪ್ರಯತ್ನಗಳು ನಡೆದಿವೆ. ಅಂದರೆ ಈ ಪ್ರಯತ್ನಗಳಲ್ಲಿ ವಿಫಲವಾದುವು ಎಂದು ಈಗ ಸ್ಪಷ್ಟವಾಗಿದೆ. ಏಕೆಂದರೆ ಈ ವಲಯದ ಜ್ಞಾನಗಳ, ತಾಂತ್ರಿಕ ಶಿಕ್ಷಣಗಳ ನಿರ್ಮಾಣದ ಭಾಷೆ ಇಂಗ್ಲಿಶ್. ಉತ್ಪಾದನ ಕ್ಷೇತ್ರದ ಭಾಷೆ ಇಂಗ್ಲಿಶ್ ಆಗಿರುವಾಗ ಆ ವಲಯದಲ್ಲಿ ಬೆಳೆಯುವ ಜೀವೋಿಗೆ ಶಕ್ತಿಯ ತರಬೇತಿಯ ಭಾಷೆ ಬೇರೊಂದು ಆಗುವುದು ಸಾಧ್ಯವಾಗಲಾರದು. ಹಾಗೆ ಬದಲಾದ ಪ್ರಾರಂಭಮಿಕ ಭೌತಿಕ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಲು ಪ್ರಯತ್ನಿಸಿ ಪರಾಜಯಗೊಂಡ ವಾಸ್ತವವೇ ಭಾರತದ ಇಂದಿನ ಪ್ರಾದೇಶಿಕ ಭಾಷೆಗಳು. ಈ ಸೋಲಿನ ಲಜ್ಜೆಯನ್ನು ಮರೆಮಾಡಲು ಭಾರತದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಮಾತ್ರ ಭಾಷಾಭಿಮಾನ.

**೩. ಮಲಯಾಳ ಭಾಷಾಸಮುದಾಯ ಮತ್ತು ಭೌತಿಕ ಆತಂಕ**

ಭಾರತದ ಇತರ ಭಾಷಾ ಸಮುದಾಯಗಳಿಗೆ ಸಂಬಂಧಿಸಿದಂತೆ ಭೌತಿಕವಾದ ಅಂದರೆ ಉತ್ಪಾದನಾ ಕ್ಷೇತ್ರಗಳಲ್ಲಿ ಉಂಟಾದ ಹೆಚ್ಚಿನ ಆತಂಕಗಳಲ್ಲಿ ಸಾಗಿ ಹೋದ ಭಾಷಾ ಸಮುದಾಯ ಮಲಯಾಳ ಭಾಷಾ ಸಮುದಾಯ. ಮಲಯಾಳ ಭಾಷೆಯ ಆಂತರಿಕವಾದ ಬದಲಾವಣೆ ಪ್ರಾರಂಭವಾಗುವುದು ಮೂಲಭೂತವಾದ ಭೌತಿಕ ಉತ್ಪಾದನೆಯ ಕೃಷಿ ಉತ್ಪಾದನಾ ವಲಯಗಳ ಶೀಷ್ಯವಾಗಿ ದಣಿದ ಭೌತಿಕ ಪರಿಸ್ಥಿತಿಯಲ್ಲಿ. ಅದೆಂದರೆ ಬಳಕೆಯ ಒಂದು ಉತ್ಪಾದನಾ ಕ್ಷೇತ್ರವಲ್ಲದ ಅವಸ್ಥೆಗೆ ಮಲಯಾಳಂ ಹೋರಳಿಕೊಂಡಿದೆ. ಸಾರ್ವಜನಿಕ ಸಾಕ್ಷರ ವಲಯದಲ್ಲಿ ಮಾತ್ರವೇ ಮಲಯಾಳವನ್ನು ಕ್ರಿಯಾತ್ಮಕವಾಗಿ ಇಂದು ಉಪಯೋಗಿಸಲಾಗುತ್ತದೆ. ಸಾರ್ವಜನಿಕ ಸಾಕ್ಷರ ವಲಯದಲ್ಲಿ ಇಂಗ್ಲಿಶ್ ಭಾಷೆಗೆ ಅಸಾಧಾರಣ ಮೇಧಾವಿಶ್ವಿಲಿ, ಶಿಕ್ಷಣ ಕೊಡಿಸುವುದು ಎಂದರೆ ಇಂಗ್ಲಿಶ್ ಶಿಕ್ಷಣ ಎಂಬ ಪರಿಸ್ಥಿತಿಯಿದೆ. ಮಲಯಾಳ

ಭಾಷಾ ಸಮುದಾಯದಲ್ಲಿ ಶಿಕ್ಷಣದ ಕುರಿತಾದ ಆಶಯವೇ ಬದಲಾಗಿದೆ. ಇದಕ್ಕೆ ಕಾರಣವೂ ಇದೆ. ಮಲಯಾಳಂ ಉಪಯೋಗಿಸಿ ಉತ್ಪಾದನಾ ಕೆಲಸಗಳಲ್ಲಿ ತೊಡಗಿಕೊಳ್ಳಲು ಯಾವುದೇ ಉತ್ಪಾದನಾ ವಲಯವೂ ಕೇರಳದಲ್ಲಿ ಸಚೇವವಾಗಿ ಉಳಿದಿಲ್ಲ ಎಂಬ ಸ್ಥಿತಿಗೆ ಕೇರಳದ ಉತ್ಪಾದನಾ ಕ್ಷೇತ್ರ ತಲುಪಿದೆ.

ಗ್ಲೋಫಾರ್ಟ್‌ಗಳಿಗೆ ಉದ್ಯೋಗ ಅರಸಿ ಭಾಷಾ ಸಮುದಾಯ ವಲಸೆ ಹೋಗಿದ್ದರಿಂದ ಕೇರಳಕ್ಕೆ ಬಂದ ಹಣ ಕೇರಳದ ಆಂತರಿಕ ವ್ಯವಹಾರಗಳನ್ನು ಅಭಿವೃದ್ಧಿಗೊಳಿಸಿದೆ. ಕೇರಳದಲ್ಲಿ ಉತ್ಪಾದನದ ಯಾವುದನ್ನೂ ಸಹ ಹಣಕೊಟ್ಟು ಖರೀದಿಸಬಹುದೆಂಬ ಅವಸ್ಥೆ ರೂಪಗೊಂಡಾಗಿದೆ. ಅಂದರೆ ಮಲಯಾಳಂ ಉತ್ಪಾದನಾ ಕ್ಷೇತ್ರದ ಭಾಷೆ ಎಂಬ ಅವಸ್ಥೆಗೆ ಸಂಪನ್ಮೂಲವಾಗಿದೆ. ಉತ್ಪಾದನಾ ವಲಯದಲ್ಲಿ ಸಚೇವವಲ್ಲದೆ, ಸಾರ್ವಜನಿಕ ಸಾಕ್ಷರ ವಲಯದಲ್ಲಿ ಮಾತ್ರವೇ ಜೀವಂತವಾಗಿರುವ ಒಂದು ಭಾಷೆಯಾಗಿ ಬದಲಾದ ಮಲಯಾಳಂ ಭಾಷೆಯ ಆಂತರಿಕ ರಚನೆಗಳನ್ನು ಇದು ಪ್ರಭಾವಿಸಿದೆ. ಆಂತರಿಕ ರಚನೆಗಳ ಈ ಬದಲಾವಣೆ ಸಾಖಾವಿಕವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಮಲಯಾಳವನ್ನು ಉಪಯೋಗಿಸುತ್ತಿದ್ದರೂ ಆಗಬೇಕಾದ ಬದಲಾವಣೆ ಆಗಲಿಲ್ಲ. ಮಲಯಾಳಂ ಭಾಷೆಯಲ್ಲಿ ಇಂಗ್ಲಿಷ್ ಪದಗಳ ಅಧಿಕೃ, ಇಂಗ್ಲಿಷ್ ವಾಕ್ಯರಚನೆಗಳಿಂದ ಮಲಯಾಳಂನ ಅಸಹಜವಾದ ಬದಲಾವಣೆ ಮೊದಲಾದುವು ಹೆಚ್ಚು ನಿರೀಕ್ಷಿತವಾದ ಬದಲಾವಣೆಗಳೇ ಆಗಿವೆ.

ಉತ್ಪಾದನಾ ಕ್ಷೇತ್ರಗಳಲ್ಲಿ ಉಪಯೋಗಿಸದೆ ಸಾರ್ವಜನಿಕ ಸಾಕ್ಷರ ವಲಯಗಳಲ್ಲಿ ಮಾತ್ರವೇ ಸಚೇವವಾಗಿ ಬಳಕೆಯಲ್ಲಿರುವ ಯಾವುದೇ ಭಾಷೆಯಲ್ಲೂ ಉಂಟಾಗಬಹುದಾದ ಬದಲಾವಣೆಯ ಲಕ್ಷಣಗಳಿವು. ಇದನ್ನು ಭಾಷೆಗೆ ಮಾತ್ರ ಎದುರಾಗುವ ಬಿಕ್ಷಣ್ಣೆ ಎಂದು ತಪ್ಪಾಗಿ ತಿಳಿಯಬಾರದು. ಮಲಯಾಳ ಭಾಷಾ ಸಮುದಾಯವೆಲ್ಲ ಎದುರಿಸುವ ಭೌತಿಕವಾದ ಬಿಕ್ಷಣ್ಣಗಳು ಹಾಗೂ ಭಾಷೆಯ ಮೇಲು ತೋರಿಕೆಗಳು ಇವು. ಭಾಷೆಗೆ ಮಾತ್ರವೇ ಬದಲಾವಣೆ ಇರುವುದಿಲ್ಲ. ಎಂದರೆ ಭಾಷಾ ಸಮುದಾಯಗಳ ಭೌತಿಕ ಬಿಕ್ಷಣ್ಣಗಳನ್ನು ಭಾಷೆಯ ಬಿಕ್ಷಣ್ಣಗಳಿಂದ ಮೂತ್ರ ತಪ್ಪಾಗಿ ಅಧ್ಯೈಸಬಾರದು. ಈ ತೆರನ ತಪ್ಪು ತಿಳಿವಳಿಕೆಗಳನ್ನು ಇಲ್ಲವಾಗಿಸಲು ಈ ಲೇಖನ ಪ್ರಾಧಿಕೀಯ ಸಹಾಯಕವಾಗಬಹುದು ಎಂಬ ನಿರೀಕ್ಷೆಯೊಜನೆ ವಿರಮಿಸುತ್ತೇನೆ.

ಮಲಯಾಳಂ ಭಾಷಾ ಸಮುದಾಯ ಮತ್ತು ಇಂಗ್ಲಿಷ್ ಭಾಷೆಯ ಸ್ಥಾನ

ಶಿರಿಗೆ

## ಪರಾಮರ್ಶನ ಗ್ರಂಥಗಳು

Azam, Mehtabul & / Aimee chin/Nishith Prakash 2013 The Returns to English Language Skills in India' Economic Development and Cultural Change 61.2.335-367.

Ey's Attractiveness Survey 2014, India 2014, Enabling the Prospects web. <http://www.ey.com/publication/UWLU Assets/India Attractive Study Summary 2014/& File/2014/20 attractiveness/20 study-20 summary>. Date accessed: January 2013.

Nettle, Daniel 1999, Linguistic Diversity, Oxford University Press Oxford.

\* \* \* \* \*

## ಭೋಗೋಳೀಕರಣ ಮತ್ತು ಭಾಷೆ:

– ಡಾ. ಎ.ಪಿ. ಆಂಡ್ರೂಕುಟಿ

ಈ ಲೇಖನವು ಭೋಗೋಳೀಕರಣ ಹಾಗೂ ಶರವೇಗದ ಮಾಹಿತಿ ಸೋಣಗಳ ಹಿನ್ನೆಲೆಯಲ್ಲಿ ಮಲಯಾಳಂ ಭಾಷೆಯ ಸಮಸ್ಯೆಗಳು ಮತ್ತು ಸಂಭವನೀಯತೆಗಳ ಮುನ್ದಂದಾಜನ್ಮ ಮಾಡುವ ಒಂದು ಪರೀಕ್ಷಾರ್ಥಕ ಪ್ರಯತ್ನವಾಗಿದೆ.

ಒಂದೆಡೆ, ಇದು ಇಪ್ಪತ್ತನೆಯ ಶತಮಾನದಲ್ಲಿ, ವಿಶೇಷವಾಗಿ ಕರ್ಮನಿಸಂನ ಪತನವಾಗಿ ಬಂದವಾಳವಾದಿ ಶಕ್ತಿಗಳು ಬಲಿಷ್ಠನೊಂದು ಬಹಳಷ್ಟು ಪ್ರಚುರಪಡಿಸಿದ ‘ಇತಿಹಾಸದ ಕೊನೆ’ ಎಂಬ ಸಿದ್ಧಾಂತವನ್ನು ಪ್ರಚೋದನಕಾರಿಯಾಗಿಸಿದ ಸಂದರ್ಭದಲ್ಲಿ, ಅದರ ಬೆಳವಣಿಗೆಯು ರೋಣಲ್ಲೇ ಮುಗಿದಿದೆಯಂದು ಘೋಷಿಸಲಾದ ಹಿನ್ನೆಲೆಯಲ್ಲಿ, ಅದರ ಬೆಳವಣಿಗೆಯನ್ನು ವಿಶೇಷಿಸಲು ಈ ಲೇಖನವು ಪ್ರಸ್ತಾಪಿಸುತ್ತದೆ.

ಇದಲ್ಲದೆ ಈ ಲೇಖನವು ಇಪ್ಪತ್ತನೆಯ ಶತಮಾನದ ‘ಇತಿಹಾಸಾನಂತರ ಸಮಾಜ’ದಲ್ಲಿ ಅದರ ಸಂಭವನೀಯ ಸ್ಥಿತಿಯನ್ನು ಚಿತ್ರಿಸುವ ಪ್ರಯತ್ನ ಮಾಡುತ್ತದೆ. ಇಲ್ಲಿ ‘ಮಾಹಿತಿ ಸಾಮಾಜಿಕವಾದ’ ಅಥವಾ ‘ಮಾಹಿತಿ ವಸಾಹತುಗಾರಿಕೆ’ಗಳನ್ನು ಸೇರಿದಂತೆ ಸಾಮಾಜಿಕಾದಿ ವಿಸ್ತರಣೆಯ ಸಂಭವನೀಯ ಮನರ್ಹ ವಸಾಹತುಗಾರಿಕೆ ಕಾರ್ಯರೂಪ ಸ್ವರೂಪಗಳ ಬಗ್ಗೆ ಮತ್ತು ತತ್ವರಿಣಾಮವಾಗಿ ವಲಸೆ ಹರಿವಿನಿಂದ ಭಾಗಶಃ ಉಂಟಾಗುವ ಸಾಂಸ್ಕೃತಿಕ ವಿನಾಶದ ಬಗ್ಗೆ ಪರ್ಯಾಯಲೋಚಿಸಲಾಗಿದೆ. ಹತ್ತೊಂಬತ್ತನೆಯ ಶತಮಾನಕ್ಕೆ ಪ್ರತಿಯಾಗಿ, ಇಪ್ಪತ್ತನೆಯ ಶತಮಾನವು ವಿಶೇಷಣಾತ್ಮಕವಾಗಿ ಮಲಯಾಳಂಗೆ ಸೇರಿದ್ದಲ್ಲ.

ಸುಂಡರ್‌ರಿಂದ (ರೆಫ್) ಕೀರಲಪಾಣಿ ರಾಜಾ ರಾಜವರ್ಮ (ರೆಫ್) ರವರೆಗಿನ ಮಹಾನ್ ಸಂಪ್ರದಾಯವಾದಿಗಳಿಂದ ಮಲಯಾಳಂ ಭಾಷೆ ಮತ್ತು ಅದರ ವ್ಯಾಕರಣದ ವರ್ಣನೆಗಳ ಕುರಿತು ಬಹುತೇಕ ಎಲ್ಲಾ ಗಮನಾರ್ಹ ಕೊಡುಗೆಗಳು ಹತ್ತೊಂಬತ್ತನೆಯ ಶತಮಾನದಲ್ಲೇ ಆಗಿದ್ದವು. ಇವುಗಳಲ್ಲಿ ಸುಂಗ ರವರ ವ್ಯಾಕರಣ ಕೃತಿ (ರೆಫ್), ಪೇಟ್ (ರೆಫ್), ಮಾತನ್ (ರೆಫ್),

ಅಬುರ್ ತಾನ್‌ಟ್ರೋ (ರೆಡ್‌ಲೈ), ಕಾಲೀನ್‌ (ರೆಡ್‌ಲೈ), ಮುತ್ತಂ (ರೆಡ್‌ಲೈ), ಗಾತ್ತ್ರ್ಯೋ (ರೆಡ್‌ಲೈ), ನೆಡುಂಗಡಿ (ರೆಡ್‌ಲೈ), ಘಾಹೆಯ್‌ಯರ್‌ (ರೆಡ್‌ಲೈ), ರಾಮನ್‌ (ರೆಡ್‌ಲೈ) ರ ಕೊಡುಗೆಗಳು ಉಲ್ಲೇಖನಾರ್ಥ. ವರ್ಮಾ (ರೆಡ್‌ಲೈ) ಮತ್ತು ಪ್ರಥಮ (ರೆಡ್‌ಲೈ) ರವರ ಪರಿಪೂರ್ವಕ ನಿರೂಪಣೆಯ ಕೃತಿಗಳು ಇಪ್ಪತ್ತನೆಯ ಶತಮಾನದ ಆರಂಭಕಾಲದ ಗಮನಾರ್ಥ ಕೊಡುಗೆಗಳು.

ರೆಡ್‌ಜಿಂರಿಂದ ರೆಡ್‌ಜಿಂರವರೆಗಿನ ಅವಧಿಯನ್ನು ವಿಶೇಷವಾಗಿ ಮಲಯಾಳಂ ಸಾಂಪ್ರದಾಯಿಕ ವ್ಯಾಕರಣ ವಿವರಣೆಗಳ ಮಂಡನೆ ಹಾಗೂ ಸಫನೀಕರಣ ದೃಷ್ಟಿಯಲ್ಲಿ ಸ್ಪೇ-ಪರಿಮಾಣ್‌ ಘಟಕವೆಂದೇ ನ್ಯಾಯೋಚಿತವಾಗಿ ಪರಿಗಣಿಸಬಹುದು.

ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ, ರೆಡ್‌ಜಿಂ-ರೆಡ್‌ಲೀರ ಈ ಅವಧಿಯ ಮಂಡನೆಗಳಲ್ಲಿಂದು. ಸಾಮಾನ್ಯವಾಗಿ, ರೆಡ್‌ಲೀರ ನಂತರ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿದ್ಯಾಂಸರು ಮಲಯಾಳಂ ಭಾಷೆಯನ್ನು ನಿರ್ವೈಯಿಂದಲೂ ಹಾಗೂ ತಾತ್ಕಾರ್ವಿಕವಾಗಿಯೂ ಅಂಗೀಕರಿಸಿದ್ದರು ಮತ್ತು ಅಭ್ಯಾಸ ಮಾಡಿದರು. ಹೀಗಾಗಿ ಮಲಯಾಳಂ ಹತ್ತೊಂಬತ್ತನೆಯ ಶತಮಾನ (ರೆಡ್‌ಜಿಂ-ರೆಡ್‌ಲೀರ) ನಡುವಿನ ಅವಧಿಯೆಂದೇ ಹೇಳಬಹುದು.

ಇಪ್ಪತ್ತೊಂದನೆಯ ಶತಮಾನದ ಉದ್ದೇಶಗಳ ಮುನ್ನಂದಾಚಿಗೆ ಇತಿಹಾಸದ ಕೊನೆ ಸಿದ್ಧಾಂತವನ್ನು ಅನುಸರಿಸಿದರೆ, ರೆಡ್‌ಜಿಂರ ನಂತರದ ನಲವತ್ತು ವರ್ಷಗಳು ಮಲಯಾಳಂ ಇಪ್ಪತ್ತನೆಯ ಶತಮಾನವೆಂದು ಹೇಳಬಹುದು. ಅದರೆ ಅದೇ ಸಂದರ್ಭದಲ್ಲಿ ಅದರ ಸ್ವೇಚ್ಛ ಪ್ರಭಾವ, ಸಕಾರಾತ್ಮಕ ಕೊಡುಗೆ ಮತ್ತು ಸೂಕ್ತತೆಯ ಬಗ್ಗೆ ವಿದ್ಯಾಂಸರ ವಿವಿಧ ಗುಂಪುಗಳಲ್ಲಿ ಶಂಕೆಗಳಿರುವುದು ಮತ್ತು ವಿಚಿತ್ರತೆ ಇಲ್ಲಿದೆಯುವುದೂ ನಿಜ. ಮಲಯಾಳಂ ಶಾಸ್ತ್ರಜ್ಞರು ಇದನ್ನು ಆಧುನಿಕ ಭಾಷಾ ಶಾಸ್ತ್ರದ ಯುಗವೆಂದು ಉಲ್ಲೇಖಿಸಲು ಇಪ್ಪತ್ತಪಡುತ್ತಾರೆ.

ಭಾರತದಲ್ಲಿ, ವಿಪರ್ಯಯಗಳು ಮತ್ತು ದೋಷಯುಕ್ತಿಗಳು ಆಧುನಿಕ ಭಾಷಾ ಶಾಸ್ತ್ರವು ಆರಂಭಿಸಿದ ಮುಂದೊಡಗನ್ನು ದುರ್ಬಲಗೊಳಿಸಿದೆ. ಹೀಗಾಗಿ, ಪ್ರಸ್ತುತ ಶತಮಾನದ ಕೊನೆ ದಶಕವನ್ನು ರಾಜಕೀಯ, ಆರ್ಥಿಕ, ಮತ್ತು ಅಂತರರಾಷ್ಟ್ರೀಯ ಒತ್ತುಡಗಳಿಗೆ ಅನುಗುಣವಾಗಿ ಇಪ್ಪತ್ತನೆಯ ಶತಮಾನದ ಪ್ರಾರಂಭ ಕಾಲವೆಂದು ಹೇಳಬಹುದು.

ವಿಶ್ವದ ವಿವಿಧ ಭಾಗಗಳಲ್ಲಿ ಮಾನವ ಬದುಕಿನ ವಿವಿಧ ಅಂಶಗಳ ಮೇಲೆ ಅದರ ಪ್ರಭಾವದ ಬಗ್ಗೆ ಸಾಮಾನ್ಯ ತಿಳಿವಳಿಕೆಗೆ ಕೂಡ ಇದು ಅವಕಾಶವನ್ನು

ಒದಗಿಸುತ್ತದೆ. ಭಾಷೆಯು ಮಾನವ ವರ್ತನೆಯ ಬಹಳ ಮೂಲಭೂತ ಅಂಶವಾಗಿದೆ. ಸಾಮಾಜಿಕ ಅಂತರಕ್ಕೆಯೆಗೆ ಒಂದು ಪರಿಣಾಮಕಾರಿ ಸಾಧನವಾಗಿದೆ. ಸಾಮಾನ್ಯವಾಗಿ ನಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ವಿಶೇಷವಾಗಿ ಮಲಯಾಳಂನಲ್ಲಿ, ಹೊಸ ವಿಶ್ವ ವ್ಯವಸ್ಥೆ ಅಥವಾ ಹೋಸ ಅವುವನ್ನೆಯೆಂದನಿಸಿರುವುದರ ಪ್ರಭಾವದ ಬಗ್ಗೆ ಜಾಗರೂಕ ಪರೀಕ್ಷೆ ಹಾಗೂ ಪರ್ಯಾಯೋಚನೆ ಆಗಬೇಕಾಗಿದೆ.

ನಮ್ಮ ದೇಶದ ಮೇಲೆ ಭೌಗೋಳಿಕರಣ ಹಾಗೂ ವಿಖ್ಯಾತಿಯು, ವಿಶ್ವ ಭಾಷಾಂಕ, ಗ್ಯಾಟ್ ಮತ್ತು ಬೀ-ಟಿ ಗಳಂತಹ ಅಂತಾರಾಷ್ಟ್ರೀಯ ಸಾಮಾಜಿಕ ಜಾಲಗಳಿಂದ ಪ್ರಾರಂಭಿಸಿದ ಮತ್ತು ಹೋಷಿಸಲ್ಪಟ್ಟ ವಾಣಿಜ್ಯ ಗ್ರಾಹಕ ಸಂಸ್ಕೃತಿ ಪ್ರಭಾವಗಳ ಬಗ್ಗೆ ಸಾಧಿತ ಪರಿಶೀಲನೆಯ ಅಗತ್ಯವಿದೆ.

ಸಾಫ್ಟೆಂಬ್ರೂದ್ ನಂತರವೂ ತಮ್ಮ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಮಲಯಾಳಿ ಜನರ ಅಭಿಪ್ರಾಯ ಬದಲಾಗಿಲ್ಲ. ವಸಾಹತುಗಿರಿಗೆ ಇಂಗ್ಲಿಷ್ ಕೂಡ ಒಂದು ಸಾಧನವಾಗಿದ್ದರೂ ಅದು ಬಹು ದೊಡ್ಡ ಸಂಖ್ಯೆಯ ಜನರಿಗೆ ಆಯ್ದುಯೇ ಆಗಿತ್ತು. ಅವರು ಆರ್ಥಿಕ ಸ್ವಧ್ರೇಗಳ ತತ್ತ್ವಜ್ಞಾನದ ಸಾಧನವೆಂದು ಅದನ್ನು ಮೈಗ್ರೋಡಿಕ್ ಕೊಂಡರು.

ಮಲಯಾಳಿಗಳ ಧೋರಣೆಯೆಂದರೆ ಅವರು ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಗಳನ್ನು ಕಲಿಯುವಲ್ಲಿನ ಸಾಧಕ ಬಾಧಕಗಳನ್ನು ಸೂಕ್ತವಾಗಿ ಅಳಿಯುವಲ್ಲಿ ಯುಕ್ತ ಸಮಶೋಲನ ಅಭಿಪ್ರಾಯವನ್ನು ಹೊಂದಿರುತ್ತಾರೆ.

ಈ ನಿಷ್ಟನಲ್ಲಿ ಅವರು ತಮ್ಮ ಮಾತ್ರಭಾಷೆ ಮತ್ತು ಇತರ ಭಾಷೆಯಾದ ಇಂಗ್ಲಿಷಿನ ಕುರಿತಂತೆ ಒಂದು ತೃಪ್ತಿಕರವಾದ ಸ್ಥಳೀಕರಣ ಹಾಗೂ ಭೌಗೋಳಿಕರಣಗಳ ವಿಶೇಷ ಮಿಶ್ರಣದ ಅಭ್ಯಾಸದಲ್ಲಿ ತೊಡಗುತ್ತಾ ಬಂದಿದ್ದಾರೆ. ಇದೇ ರೀತಿ ಅವರು ಹಿಂದಿ ಹಾಗೂ ಇತರ ಭಾಷೆಗಳ ಬಗ್ಗೆಯೂ ಕೂಡ ವರ್ತಿಸುತ್ತಾರೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಅವರ ಆಕಾಂಕ್ಷೆಗಳ ಸಂಭವನೀಯ ಮುನ್ಮಂದಾಜಿಗೆ ಈ ಅಂಶವು ಬಹಳ ನಿರ್ಣಾಯಕವಾಗಿದೆ.

ಕಳೆದ ಹಲವು ದಶಕಗಳ ಅವಧಿಯಲ್ಲಿ ಮಲಯಾಳಂ ಭಾಷೆಯು ವಿವಿಧ ಆಯಾಮಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ವಿಶೇಷವಾಗಿ, ಸಾಹಿತ್ಯ, ಸಮೂಹ ಸಂವಹನ, ಸಿನಿಮೆ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಮುನ್ಮಡೆ ಸಾಧಿಸಿದೆ. ಭಾರತದ ಇತರೆ ಹಲವು ಭಾಷೆಗಳಿಗೆ ಹೋಲಿಸಿದರೂ ಕೂಡ ಇದು ಗಮನಾರ್ಹ ಮುನ್ಮಾಡಿಯನ್ನು ಬರೆದಿದೆ.

ಸ್ವಾತಂತ್ರ್ಯನಂತರದ ವರ್ಷಗಳಲ್ಲಿ ವೇದನಾಶ್ಕವಾಗಿ ಬೆಳೆಸಲಾಗಿದ್ದ ಇದು ಸಹಜವಾಗಿ ಕೇರಳದ ಸಾಮಾನ್ಯ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಪರಿಸರದ ಉತ್ತಮ ವಾತಾವರಣದಲ್ಲಿ ವಿಕಸನಗೊಂಡಿದೆ. ವಿದೇಶಿ ಅಥವಾ ದೇಸಿ ಭಾಷೆಯಾಗಿರಲಿ, ಒಂದು ಸಾಧನವಾಗಿ ಬಳಸಬೇಕಾದ ಒಂದು ನಿರ್ದಿಷ್ಟ ಸಂದರ್ಭದ ಒತ್ತಡದಲ್ಲಿರುವಾಗ ಅದರ ಉಪಯುಕ್ತತೆಯು ಅರಿವಾಗುತ್ತದೆ.

ಕೈಗಾರಿಕೆ, ಪ್ರವಾಸೋದ್ಯಮ, ವಾಣಿಜ್ಯ, ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳು ಒಬ್ಬ ವ್ಯಕ್ತಿಗೆ ಎಂತಹ ಒತ್ತಡ ಒಡ್ಡಬಲ್ಲುದಂದರೆ ಅದು ಶೈಕ್ಷಣಿಕಿಯಲ್ಲಿ ಬದಲಾಗುತ್ತಿರುವ ವಿಶ್ವದಲ್ಲಿ ಉಳಿಗಾಲದ ಸಾಧನವಾಗಿ ಒಂದು ಭಾಷೆಯ ಕುರಿತು ವ್ಯಕ್ತಿಯ ಧೋರಣೆಯ ಮೇಲೆ ಪರೋಕ್ಷ ಪ್ರಭಾವವನ್ನು ಬೀರಬಲ್ಲದು.

ಕೇರಳದಲ್ಲಿ ಭಾಷಾ ಸಮುದಾಯಗಳು ಸಾಮಾಜಿಕ - ರಾಜಕೀಯ ಬದಲಾವಣೆಗಳಿಗೆ ನಿರಂತರವಾಗಿ ಒಳಪಟ್ಟಿರುವ ಅಂಶವು ಶ್ರೀಸಾಮಾನ್ಯರಿಗೆ ಹಾಗೂ ಪಂಡಿತರಿಗೆ ಮುಲಯಾಳಂ ಅನ್ನು ಶಿಕ್ಷಣ, ತಂತ್ರಜ್ಞಾನ, ಸಮೂಹ ಮಾರ್ದ್ಯಮ ಹಾಗೂ ರಾಜಕೀಯ ಚರ್ಚೆಗಳಲ್ಲಿ ಉಪಯುಕ್ತವಾದ ಭಾಷೆಯಾಗಿ ಕಂಡುಕೊಳ್ಳಲಿ ಮನರಸ್ಯೇಷಣೆಗೆ ನೇರವು ನೀಡಿದೆ.

ಅದೇ ಸಮಯದಲ್ಲಿ, ಒಬ್ಬ ಸಾಮಾನ್ಯ ಮುಲಯಾಳಿಯು, ಬದುಕಿನ ಪ್ರಾಯೋಗಿಕ ಅಥವಾ ವ್ಯವಹಾರಿಕ ಸಂದರ್ಭಗಳಲ್ಲಿ ಅದರ ಮಿತಿಗಳನ್ನು ಅರಿತಿರುತ್ತಾನೆ. ಈ ಅರಿವು ಸಾಮಾನ್ಯವಾಗಿ ಅದರ ಒಳಕೆಯ ಕುರಿತು ಅನಗತ್ಯವಾಗಿ ಮೂರ್ಖಗ್ರಹಣೀಡಿತನಾಗದಿರಲು ಅವನಿಗೆ ನೇರವನ್ನು ನೀಡುತ್ತಾ ಹೋಗುತ್ತದೆ.

ಪ್ರಾಯಶಃ ಇದೇ ಕಾರಣದಿಂದಾಗಿಯೇ ಸಾಮಾನ್ಯ ಮುಲಯಾಳಿಯು ದೇಸಿ ಭಾಷೆಯ ವೈಭವೀಕರಣಕ್ಕಾಗಿ ಕೂಗಾಡುವ ಭಾಷಾ ವಕ್ತಾರರ ಪ್ರಚೋದನಾಕಾರಿ ಕರೆಗಳು ಮತ್ತು ಇಂಗ್ಲಿಷ್ ಮಾರ್ದ್ಯಮ ಶಾಲೆಗಳು ಮತ್ತು ಶಿಕ್ಷಣದ ವಿರುದ್ಧದ ಹೋರಾಟಗಳ ಕುರಿತು ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ.

ಲೋಭವು ಒಳ್ಳೆಯದೇ ಎಂಬ ವಾಣಿಜ್ಯ ಗ್ರಾಹಕವಾದದತ್ತ ಮುನ್ನಡಯೆವಂತೆ ಭಾಸವಾಗುತ್ತಿರುವ ಈ ಇಪ್ಪತ್ತೊಂದನೆಯ ಶತಮಾನದಲ್ಲಿ, ಭಾಷೆಯನ್ನು ನಿಜವಾಗಿ ಪ್ರಗತಿ ಮತ್ತು ಸ್ಥಿರತೆಯ ಸಾಧನವಾಗಿ ಪರಿಗಣಿಸುವ ನೈಜ ಒಳಿಗೆಯು ಒಬ್ಬ ಮುಲಯಾಳಿಯನ್ನು ತನ್ನ ಉಳಿವಿಗಾಗಿ ಒಬ್ಬ ಮಾದರಿ ಪ್ರಾತಿನಿಧಿಕ ಸ್ವರ್ವಧಾರ್ಯನಾಗಿ ಮಾಡುತ್ತದೆ.

ದೇಸಿ ಭಾಷೆಗಳನ್ನು ಬೆಳೆಸುವ ಮೂಲಕ ಪ್ರಶಂಸನಾರ್ಹ ರಾಷ್ಟ್ರೀಯ ವ್ಯಾಧಿ ಗಂತಿಯೊಂದಿಗೆ ಅಭಿವೃದ್ಧಿಯಾಗುತ್ತಿರುವ ಶಕ್ತಿಗಳೆಂದು ಜಪಾನ್ ಮತ್ತು

ಕೊರಿಯಾಗಳನ್ನು ಬಹಳಪ್ಪು ಬಾರಿ ಉದಾಹರಣೆಗಳಾಗಿ ಉಲ್ಲೇಖಿಸಲಾಗುತ್ತದೆ. ನಮ್ಮದು ಅಭಿವೃದ್ಧಿಶೀಲ ಮೂರನೆಯ ವಿಶ್ವದ ಅಂಚಿನ ದೇಶವೆಂಬ ವಾಸ್ತವವು ಈಗಿನ ಪರಿಸ್ಥಿತಿಯಲ್ಲಂತೂ ಇಂತಹ ಅಪೇಕ್ಷಣೀಯ ಸಾಫನವನ್ನು ಸಾಧಿಸಲಾಗದೆಂಬ ಅಂಶವನ್ನು ವಿಶದೇಕರಿಸುತ್ತದೆ.

ಈಗಿನ ಅಂತಾರಾಷ್ಟ್ರೀಯ ಮನರ್ಥ ವಸಾಹತುಗಾರಿಕೆಯ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮಾಗಬುವ ಕೆಲಸವು ಬಹುತೇಕ ಅಸಾಧ್ಯವಾಗುತ್ತದೆ. ಈ ಹೊಸ ವ್ಯವಸ್ಥೆ ನಮಗೆ ಒಳ್ಳೆಯದೋ ಕೆಟ್ಟದೋ ವ್ಯವಸ್ಥೆಯ ಅನನುಕೂಲತೆಗಳನ್ನು ಪ್ರತಿರೋಧಿಸಲು ನಾವೇನು ಮಾಡಬೇಕು? ಈ ರೀತಿಯ ವಿಭಿನ್ನ ಪ್ರಶ್ನೆಗಳಿಗೆ ಭವಿಷ್ಯದಲ್ಲಿ ಚರ್ಚೆ ನಡೆಸಬೇಕಾಗಿದೆ.

ಎಲ್ಲಾ ಸಂಭಾವ್ಯತೆಯಲ್ಲಿ, ಭೌಗೋಳಿಕ ದಾಳಿಯ ಮುಂದೆ ಪ್ರಾದೇಶಿಕ ಸ್ವರಕ್ಷಣೆಯು ಶಕ್ತಿಗುಂದುತ್ತದೆ. ಇದಕ್ಕೆ ಭಾಷೆಯೂ ಕೂಡ ಹೊರತಾಗಿಲ್ಲ. ಅವು ಕೂಡ ಬದಲಾಗುತ್ತಿರುವ ಸಂಸ್ಕೃತಿ ಹಾಗೂ ಪ್ರವೃತ್ತಿಗಳಿಗೆ ತಕ್ಷಂತೆ ಮನರ್ಥ ರೂಪಗೊಳ್ಳಬೇಕಾಗುತ್ತದೆ.

ಈ ಶತಮಾನದ ಆರಂಭದಿಂದ ವಿಶ್ವ ಆರ್ಥಿಕ ವಲಯದಲ್ಲಿ ಮುಂಚಲನಾ ಸ್ಥಿತಿಯಲ್ಲಿ ಭೌಗೋಳಿಕರಣವು ಜರುಗುತ್ತಿದೆ. ಆದರೆ ಅದರ ಅಭ್ಯಾತಪೂರ್ವ ಮುಂಜಿಗಿತವನ್ನು ೧೯೨೦ ಮತ್ತು ೧೯೮೦ರಲ್ಲಿ ನಾವು ಕಾಣಲ್ಪಡ್ಡೇವೆ. ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳ ನಡುವಿನ ಅಂತರ ಹಿಗ್ನಿತ್ತಾ ಹೋಗುತ್ತಿದೆ. ಮೂರನೆಯ ವಿಶ್ವದೋಳಗೂ ಕೂಡ ಅಂತಾರಾಷ್ಟ್ರೀಯ ಶ್ರಮಶಕ್ತಿ ವಲಸೆಯು ಹೆಚ್ಚಿತ್ತಿರುವ ಒಂದು ಪ್ರಮುಖ ಘಟನೆಯಾಗಿದೆ.

ಕಿಸಂದರ್ಭದಲ್ಲಿ, ವಿಮರ್ಶಿಸಲಾದ ಭಾರತದಲ್ಲಿ ಭಾಷಾ ಅಧ್ಯಯನಗಳ ವಿಷಯಗಳು ಮತ್ತು ಕ್ಷೇತ್ರಗಳು, ಕೆಲವು ಆಸಕ್ತಿದಾಯಕ ಅಂಶಗಳನ್ನು ಹೊರಗೆಡಪುತ್ತವೆ. ವಸ್ತುತಃ ನಮ್ಮ ದೇಶದ ಈ ಭಾಗದಲ್ಲಿ, ಒಂದು ವಿಭಾಗವೆಂಬಂತೆ ಭಾಷಾ ಶಾಸ್ತ್ರದ ಅಧ್ಯಯನವು, ಒಂದು ರೀತಿಯಲ್ಲಿ ಪ್ರಶ್ನಾಪನ್ಯದಲ್ಲಿ ಜರುಗಿದ ಮುಂಚಲನೆಗೆ/ ಪ್ರಗತಿಯ ತಾಳಕ್ಕೆ ತಲೆಕೊಗಿ ಮೇಳ್ಳೆಸಿರುವಂತಹ ಸ್ವರೂಪದ್ವಾಗಿದೆ. ಇದು ದೇವಿ ಅಂಕಿಲಂಶಗಳು/ಮಾಹಿತೀಯ ಕುರಿತು ನಡೆಯುತ್ತಿರುವ ಯಾವುದೇ ಚಟುವಟಿಕೆಯ ಆಧಾರದಲ್ಲಿ ಕಾರ್ಯರೂಪಗೊಂಡ ತಾರ್ಕಿಕ ಸಫನೀಕರಣವಾಗಿರಲಿಲ್ಲ. ಒಮ್ಮೆ ಆರಂಭಿಸಲಾಗಿ ಗಳಿಸಿದ್ದ ಇದು ಒಂದು ನಿರ್ದಿಷ್ಟ ಮಟ್ಟದವರೆಗೆ ಬೆಳೆಯಿತು ಮತ್ತು ಕಾಲಾಂತರದಲ್ಲಿ ಅಪೋಷ್ಟಿಕೆ ಮತ್ತು ಅಸಮನ್ವಯತೆಗಳ ವಿಶೇಷಣಾತ್ಮಕ ಲಕ್ಷಣಗಳನ್ನು ತೋರಿಸಲಾರಂಭಿಸಿತು. ಹೊಸ ಕ್ಷೇತ್ರಗಳು ಮತ್ತು ವಲಯಗಳಲ್ಲಿ

ಪ್ರವೇಶಿಸುವ ಅದರ ಪ್ರಯತ್ನಗಳು ಬಹಳ ಸಫಲವಾಗಲಿಲ್ಲ. ಇದರಿಂದಾಗಿ, ಈಗ ಹಲವಾರು ವಿಶ್ವವಿದ್ಯಾನಿಲಯಗಳು ತಮ್ಮ ವಚನಸ್ನನ್ನು ಕಾಪಾಡಿಕೊಳ್ಳಲು ಶತಪ್ರಯತ್ನಮಾಡುವಂತಾಗಿದೆ.

ಅಲ್ಲಿಂದ ಸಂಸ್ಥೆಗಳು ಮತ್ತು ಸಂಖಾಗಳು ಅಥವಾ ಉನ್ನತ ಸಂಶೋಧನೆಗಳು ಪರ್ಯಾಯಾನಿಕವಾಗಿ ಅಂತಹ ಪ್ರಯತ್ನಗಳನ್ನು ತಲುಪಲಾಗದ ವಿಲಕ್ಷಣವಾಗಿ ಅಶ್ವತ್ತಿ, ಪರಾಜಯ, ಅಸಮರ್ಥತೆ ಹಾಗೂ ಸತ್ಯಪೀಠನೆಗಳ ಕೂಪಕ್ಕೆ ಬೀಳುತ್ತಿರೆ ಎಂಬ ಭಾವನೆ ಬೆಳೆಯಿತು. ನಮ್ಮ ವಿಭಾಗದ ಅವಕಾಶಗಳನ್ನು ಗಂಭೀರವಾಗಿ ಬದಲಾಗುತ್ತಿರುವ ವಿಶ್ವ ವ್ಯವಸ್ಥೆಯ ಪ್ರಭಾವಿಸುತ್ತಿದೆಯೆಂಬ ವಿವರಣೆಯಲ್ಲಿ ಆಶ್ರಯ ಪಡೆಯುವ ಪ್ರಯತ್ನಕ್ಕೆ ಹೊರೆಹೋಗುವಂತಿದೆ.

ಈಗ ಕನಿಷ್ಠ ಅಷ್ಟರ ಮಟ್ಟಿಗಾದರೂ ನಮಗೆ ಬದಲಾಗುತ್ತಿರುವ ಪರಿಸ್ಥಿತಿಗಳು ಮತ್ತು ಅದರ ಪ್ರಭಾವಗಳ ಬಗ್ಗೆ ತಿಳಿದಿದೆ. ನಿಜ, ಭಾರತದಲ್ಲಿ ಭಾಷಾಶಾಸ್ತ್ರದ ಅಧಿಕಾರಿಗಳ ಮುಂಚಲನೆಯಲ್ಲಿರುವ ಖೋಗೋಳೀಕರಣಕ್ಕೆ ಸಂಬಂಧಿಸಿದೆ ಎಂದು ನಾವು ಹೇಳಲಾಗದು. ಆದರೂ, ಭಾರತದಲ್ಲಿ ಭಾಷಾಶಾಸ್ತ್ರಜ್ಞರು ಹೊಸತನ, ಸೃಜನತೀಲತೆ, ಮನರೋ ಆವಿಷ್ಕಾರ ಮತ್ತು ಸೃಜನತೀಗಳ ಮೂಲಕ ಸ್ವರ್ಪಕಾಣೆಯ ಗೋಚಿಗೆ ಹೋಗಿಲ್ಲ ಎಂಬ ಅಂಶವು ನಮ್ಮ ಮನಸ್ಸನ್ನು ಕಾಡುತ್ತದೆ.

ಕನಿಷ್ಠ ಪಕ್ಷ, ಮುಂಬರುವ ದಶಕದಲ್ಲಿ ಭಾಷಾಶಾಸ್ತ್ರದ ಸಂಭವನೀಯ ಮನರೂತಾನವನ್ನು ಕುರಿತು ಪರಿಭಾವಿಸುವ ನಿಟ್ಟಿನಲ್ಲಿ ಭಾಷೆಯ ಹಲವಾರು ಅಭ್ಯಾಸಗಳಲ್ಲಿ ನಮ್ಮ ಅಂತಿಪ್ರವು ಇರುವಂತೆ ಖಚಿತಪಡಿಸಿ ಹಾಗೂ ಇಂಟರೋನೆಟ್ ಸಫಿರಂಗ್, ಮಾಹಿತಿ ಮಹಾ ಮಾರ್ಗದ ಕುರಿತು ಅಂತಿಪ್ರಗಳನ್ನು ಪಡೆಯಬೇಕು, ಸೈಬರ್ ಕ್ಷೇತ್ರದ ಮೂಲಕ ಸಂವಹನ ಇತ್ಯಾದಿ ಇಪ್ಪತ್ತೊಂದನೆಯ ಶತಮಾನದ ಅಗತ್ಯಗಳನ್ನು ಘೂರ್ಣಿಸಲು ಮಾಹಿತಿ ಕ್ಷೇತ್ರವನ್ನು ಅರ್ಥಮಾರ್ಜಣವಾಗಿ ಪ್ರವೇಶಿಸಿ ಅಡಚಣೆಗಳು ಹಾಗು ಅಸಮಶೋಲನಗಳಿಂದ ಹೊರಬರುವ ವಿಧಾನಗಳನ್ನು ನಾವು ಕಂಡುಕೊಳ್ಳಬೇಕು.

ನಮ್ಮ ಮುಂದೆ ಎದ್ದಿರುವ ಬಹು ದೇಶದ ಸಮಸ್ಯೆಯೆಂದರೆ, ನಮ್ಮ ಭಾಷೆಗಳ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಷಂತೆ ಮುನ್ನಡೆಯುವುದು. ಇದು ಅವುಗಳ ಕುರಿತು ನಮ್ಮ ಹೋರಣೆಗೆ ಹಾಗೂ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ವ್ಯಾಪಾರಗಳಲ್ಲಿ ಸಾಮಾನ್ಯ ಭಾಷೆಯಾದ ಇಂಗ್ಲಿಷಿನ ಮೂಲಕ ಅವುಗಳ ನೈಜ ಬಳಕೆಗಳಿಗೆ ನೇರವಾಗಿ ಸಂಬಂಧಿಸಿದೆ.

ಬಹುತೇಕ ಮಟ್ಟಿಗೆ ಜಾಗತಿಕ ಭಾಷೆಯಾದ ಇಂಗ್ಲಿಷ್ ಭಾಷೆಯ ಭಾಷೆಯ ಅಂತರಗಳ ನಡುವೆ ಒಂದು ಸೇರುವೆಯಾಗಿ ಕಾರ್ಯನಿರ್ವಹಿಸಬಲ್ಲದೆಂಬುದರಲ್ಲಿ ಎಳ್ಳಾಮ್ಮಾ ಸಂದೇಹವಿಲ್ಲ. ವಿಶ್ವದ ಮುಂಚಂಚೆ/ಪತ್ರ ವ್ಯವಹಾರ (ಇ ಮೇಲ್) ಮತ್ತು ಎಲೆಕ್ಟ್ರಾನಿಕ್ ಮಾಹಿತಿ ಸೇರೆಗಳ ಪ್ರಮಾಣದಿಂದ ಇದನ್ನು ಸುಮಾರು ೧೦೦ ಮೀಲಿಯನ್ ಜನರು ಬಳಸುತ್ತಾರೆನ್ನಬಹುದು.

ಭವಿಷ್ಯದಲ್ಲಿ ಈ ಭಾಷೆಯಿಲ್ಲದ ತಂತ್ರಜ್ಞಾನ ಹಾಗು ಆರ್ಥಿಕ ಮುಂಜಿಗಿತ ಸಾಧ್ಯವೇ? ಇದಕ್ಕೆ ಉತ್ತರ ಇಲ್ಲ ಎನ್ನುವುದಾದರೆ, ಒಂದೆಡೆ ಮಲಯಾಳಂ ಮತ್ತು ಇಂಗ್ಲಿಷನ ನಡುವೆ ಮತ್ತು ಇನ್ನೊಂದೆಡೆ ಇಂಗ್ಲಿಷ್, ಮಲಯಾಳಂ ಮತ್ತು ಹಿಂದಿಗಳ ನಡುವೆ ಯಾವ ರೀತಿಯ ಸಮತೋಲನವನ್ನು ರೂಪಿಸಬೇಕು? ಖಂಡಿತವಾಗಿ ಅವುಗಳ ಮನರ್ಹ ವ್ಯಾಖ್ಯಾನ ಹಾಗೂ ಮನರ್ಹ ನಿರೂಪಣೆಯನ್ನು ಸಹ-ಅಸ್ತಿತ್ವ ವಿನ್ಯಾಸಗಳು ಅವೇಕ್ಷಿಸುತ್ತದೆ.

ಇದಲ್ಲದೆ, ನಾವು ಹೋಸದಾದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳ / ಸಂಯೋಜನೆಯ ಈಗಿನ ಪರಿಸ್ಥಿತಿಯಲ್ಲಿ ನಮ್ಮ ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಭಾಷೆಗಳ ಕುರಿತ ನಮ್ಮ ಆಕಾಂಕ್ಷೆಗಳ ಬಗ್ಗೆ ಮನರ್ಹ ವರ್ತೆಲ್ಯೇಕರಣ ನಡೆಸಬೇಕು. ಜಾಗತಿಕರಣ ಸಂದರ್ಭದ ಹಿನ್ನೆಲೆಯಲ್ಲಿ, ಈಗ ಹಲವಾರು ಅಭಿವಿಧಿತೀರ್ಥ ದೇಶಗಳು, ಇಂಗ್ಲಿಷನ್ನು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ತಮ್ಮ ಪಾತ್ರಗಳನ್ನು ಮನರಾವಿಷ್ಯರಿಸುತ್ತಿದ್ದಾರೆ ಎಂಬ ಅಂಶವು ನಮ್ಮನ್ನು ಎಚ್ಚರಿಸುವ ಸಂಗತಿಯಾಗಿದೆ.

ನಿಜ, ಇಲ್ಲಿ ಇಂಗ್ಲಿಷ್ ಮತ್ತು ಮಲಯಾಳಂ ನಡುವೆ ಆಯ್ದು ಎಂಬುದು ಇರಬೇಕಿಲ್ಲ. ಆದರೆ ಪ್ರಶ್ನೆಯೆಂದರೆ ಎರಡನ್ನೂ ಜನರು ಹೇಗೆ ಬಳಸುತ್ತಾರೆ?

ವಿದೇಶೀಯದಾದರೂ, ಸ್ಥಳೀಯ ಸಂಸ್ಕೃತಿ ಸ್ಥಳೀಯ ವೈವಿಧ್ಯತೆ ಮತ್ತು ಸ್ಥಳೀಯ ರಚನೆಗಳಿಗೆ ತಕ್ಷಣತೆ, ಸ್ಥಳೀಕರಣದ ಪ್ರಕ್ರಿಯೆಯಿಂದ ಒಂದು ಭಾಷೆಯನ್ನು ಬಳಸುವ ಹಕ್ಕಿನ ಒಂದು ಸಮರ್ಥನೆಯಿಂದ ಒಂದು ಭಾಷೆಯ ಮನರ್ಹ ಆವಿಷ್ಯಾರವು ಸಾಂಸ್ಕೃತಿಕ ಮಲಿನೀಕರಣವನ್ನು ಸಾಕಷ್ಟು ತಡೆಯಬಹುದು. ಇಂತಹ ಅಭಾವ ಸಾಕಷ್ಟು ಜಾಗತಿಕರಣದ ಯುಗದಲ್ಲಿ ಸ್ಥಳೀಕರಣದ ಸೂಕ್ತತೆಯನ್ನು ಅರಿಯುವಲ್ಲಿ ಮುಖ್ಯವೆಂದು ಸಾಬೀತು ಪಡಿಸುತ್ತದೆ.

ತ್ರೀಯಾರ್ಥಿಲವಾಗಿ ಪರಿಗಳಿಸಬೇಕಾದ ಇನ್ನೊಂದು ಅಂಶವೆಂದರೆ, ಇಂದು ತನ್ನ ಸಮಾಜಕಲ್ಯಾಣದ ಜವಾಬ್ದಾರಿಯಿಂದ ರಾಜ್ಯವು ವಾಪಸ್ಸಾಗಲು ಸನ್ನಿಹಿತ ಕಾಲವಾಗಿದೆ. ಶಾಸಗಿಕರಣಕ್ಕೆ ಮೌತ್ತಾಹ ಮತ್ತು ಕೇವಲ ಕಾನೂನು ಮತ್ತು

ಸುವಸ್ಥಿಯ ಕಾಪಾಡುವಿಕೆಯ ಬಗ್ಗೆ ಮಾತ್ರ ಕಾಳಜಿಯ ತಪ್ಪಿಣಾಮವಾಗಿ ಉಳ್ಳವರ ಮುಂದೊಡಗನ್ನು ಪ್ರೇರೇಟಿಸುತ್ತದೆ.

ಖಾಸಗಿ ವಲಯಕ್ಕೆ ನೀಡಿರುವ ವೈಯಕ್ತಿಕ ಸ್ವಾತಂತ್ರ್ಯವು ಶೈಕ್ಷಣಿಕ ರಂಗದಲ್ಲಿ ಹೆಚ್ಚಿಗೆ ರಾಜ್ಯದ ನಿಯಂತ್ರಣಾವಿಲ್ಲದ ಸ್ವಯಂ ಬಂಡವಾಳಕ್ಕೆ ಪ್ರೇರಣೆ ನೀಡುತ್ತದೆ. ತಪ್ಪಿಣಾಮವಾಗಿ ಇದು ಉನ್ನತ ತಾಂತ್ರಿಕ ಹಾಗೂ ನಿರ್ವಹಣಾ (ಮ್ಯಾನೇಜ್‌ಮೆಂಟ್) ಶೈಕ್ಷಣಿಕ ಸವಲತ್ತನ್ನು ಪಡೆಯಬಹುದಾದ ಸಮಾಜದ ಶ್ರೇಮಂತ ವರ್ಗದ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಮಾತ್ರ ಪೂರ್ಣವಾಗಿ ಮಾಡುವ ವರ್ಗದ ಅಧಿಕಾರಿಗಳು ಮತ್ತು ಆಕಾಂಕ್ಷೆಗಳನ್ನು ಮಾತ್ರ ಪೂರ್ಣವಾಗಿ ಮಾಡುವ ವರ್ಗದ ಅಧಿಕಾರಿಗಳು ಉನ್ನತ ಶೈಕ್ಷಣಿಕ ಮಾರ್ದ್ದುಮಂಬ ವಿಚಾರವು ಖಾಸಗಿ ಸಾಧ್ಯವಿಲ್ಲದಂತಾಗುತ್ತದೆ. ಇದರಿಂದಾಗಿ, ಸಾಧಾರಣ ಮಲಯಾಳಿಗೆ ಉನ್ನತ ಶೈಕ್ಷಣಿಕ ಅಧಿಕಾರಿಗಳು ತಾಂತ್ರಿಕ ಶೈಕ್ಷಣಿಕ ಮಲಯಾಳಂ ಭಾಷೆಯ ಸೂಕ್ತತೆಯು ಅತ್ಯಲ್ಪವಷ್ಟೆ

ಅದೇ ಸಮಯದಲ್ಲಿ, ಖಾಸಗಿಕರಣ ಹಾಗೂ ಜಾಗತೀಕರಣಗಳ ಸಂಭರ್ಣದಲ್ಲಿ ಇಂಗ್ಲಿಷಿನ ಪ್ರಾಮುಖ್ಯವು ಇನ್ನೂ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಇಂದಿನ ಒಂದು ಏಕದ್ವಿತೀಯ ವೈಯಕ್ತಿಕ ಸಾಧ್ಯತೆಯಲ್ಲಿ ಜಾಗತೀಕರಣದ ಪ್ರಮುಖ ಬಹಳ ಕಾಲ ಉಳಿಯತ್ತದೆ ಎನ್ನುವಂತಿಲ್ಲ ಬದಲಾವಣೆಯೆಂಬುದು ನಿರಂತರವಾಗಿ ಓಡುತ್ತಿರುವ ಪಂದ್ಯದ ಸುದುರೆಯಂತೆ. ಕೆಲವೊಮ್ಮೆ ಅದು ನಾಗಾಲೋಟದಲ್ಲಿ ಓಡುವ ಸಾಧ್ಯತೆಯೂ ಉಂಟು. ಅಂತಹೇ ಅದು ಆಗಾಗೆ ತೀಕ್ಷ್ಣ ಟೀಕೆಗಳು, ಆಕ್ಸೈಪಿಟೆಗಳು, ಪ್ರತಿಭಟನೆಗಳು, ದಂಗೆ ಅಧಿವಾ ಕೆಲವೊಮ್ಮೆ ಕ್ರಾಂತಿಗೂ ಎಡಮಾಡಿಕೊಡಬಲ್ಲದು.

ಆದರೆ ಈಗ ನಮ್ಮಲ್ಲಿ ಬಹಳವು ಜನರಿಗೆ ಇತಿಹಾಸದ ಪುನರಾವರ್ತನೆಗಾಗಿ ಕಾರ್ಯವ ಸಮಯ ಅಧಿವಾ ತಾಳ್ಕು ಇದೆ.

ಇಪ್ಪತ್ತೊಂದನೆಯ ಶತಮಾನದ ಮೊದಲ ಅರ್ಥದಲ್ಲಿ ರಾಜ್ಯವು ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡುವುದು ವಿಶೇಷವಾಗಿ ತಗ್ನಿತಿದೆಯೆಂದು ಭಾವಿಸಲು ಎಲ್ಲ ಕಾರಣಗಳಿವೆ. ಬದಲಿಗೆ ರಾಜ್ಯವು, ಬದಲಾಗುತ್ತಿರುವ ಅಗತ್ಯಗಳಿಗೆ ಪೂರಕವಾಗಿ ಮುನ್ನಡೆಯಲು, ಅನುಕೂಲಕರ ಮುಸುಕಿನ ಮರೆಯಲ್ಲಿ, ಜಾಗತಿಕ ಭಾಷೆಗೆ ಮನರ್ಥ ನಮೀಕೃತ ಹಾಗೂ ಸಕಾರಾತ್ಮಕ ಉತ್ಸಾಹವನ್ನು ತೋರಿಸುತ್ತದೆ.

ಫಾಲುಕ ಸ್ವಧೈಯ ಜಾಗತಿಕ ಸ್ವಧಾರಾತ್ಮಕತೆಯ ಪ್ರಸಕ್ತ ಕಾಲದಲ್ಲಿ ರಾಜ್ಯದ ಮುಂದಿರುವ ಇತರೆ ಸಂಪನಕಗಳು, ಎಷ್ಟು ಅಪೇಕ್ಷಣೆಯವೆಂದರೆ, ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಹೊಕಾಸು ಅಧಿವಾ ಆಡಳಿತಾತ್ಮಕ ಗಮನಾರ್ಹ ಬೆಂಬಲವನ್ನು ಒದಗಿಸುವುದು ರಾಜ್ಯಕ್ಕೆ ಕಷ್ಟವಾಗುತ್ತದೆ. ಉತ್ತೇಜಿಸುವುದರೆ, ಮಲಯಾಳಂಗಳಂತಹ

ಇಲ್ಲಿ

ತೆಂಕಣ ನುಡಿಗಳು ಮತ್ತು ಇಂಗ್ಲಿಶ್

ಭಾಷೆಗಳ ಉಳಿವಿನ ಹಾದಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವುಗಳ ವಕ್ತಾರಿಗೆ ಬಿಟ್ಟುಬಿಡಲಾಗುತ್ತದೆ.

ಸಾಹಿತ್ಯ ಸೃಷ್ಟಿಯಲ್ಲಿ ಅದರ ಬಳಕೆಯೂ ಕೂಡ ಗುಣಾತ್ಮಕ ಬದಲಾವಣೆಗೆ ಒಡ್ಡಲಪುತ್ತದೆ. ಈ ಕುರಿತು ಸಂಬಂಧಪಟ್ಟ ಸಭೆಗಳಲ್ಲಿ ವಿದ್ಯಾರ್ಥರು ಆಲೋಚಿಸಬೇಕಾಗುತ್ತದೆ ಮತ್ತು ಚರ್ಚಿಸಬೇಕಾಗುತ್ತದೆ. ಇಂದು ಕಂಡುಬರುತ್ತಿರುವ ಶಿಕ್ಷಣದ ಗುರಿಗಳು ಮತ್ತು ಸಾಧನಗಳ ಕುರಿತ ಬದಲಾವಣೆಗಳು ನಮ್ಮ ಪ್ರಾದೇಶಿಕ ಭಾಷೆಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಮೇಲೆ ಗಾಢ ಪ್ರಭಾವ ಬೀರುತ್ತವೆ. ಇದು ವಿಶೇಷವಾಗಿ ಮಲಯಾಳಂ ಕುರಿತಂತೆ ಕೇರಳಕ್ಕೆ ಅನ್ವಯಿಸುತ್ತದೆ. ಏಕೆಂದರೆ ತನ್ನ ಉಳಿವು ಮತ್ತು ಯಶಸ್ವಿನ ಇಕ್ಕಣಿನ ಪರಿಸ್ಥಿತಿಯಲ್ಲಿರುವ ಮಲಯಾಳಿಯು ತನ್ನ ಗಡಿಯನ್ನು ಅನಿವಾರ್ಯವಾಗಿ ಮೀರುವ ಗುರಿಯನ್ನು ಹೊಂದಿರುತ್ತಾನೆ. ಹೀಗಾಗಿ ಅವನ ಮನಸ್ಸದೆಗೆ ನೆರವು ನೀಡಿದ್ದರೆ ದೀಪ್ರರ್ಥ ಕಾಲ ಹಾಗೂ ಬಹಳ ದೂರದವರೆಗೆ ಅವನು ತನ್ನ ಮಾತ್ರಭಾಷೆಗೆ ಅಂಟಕೊಳ್ಳುವ ಸಾಧ್ಯತೆಯೂ ಕಡಿಮೆ.

ಇವು ಮಲಯಾಳಂನಂತಹ ಭಾಷೆಯ ಸಮಸ್ಯೆಯ ಮುಖ್ಯ ಅಂಶಗಳಾದರೆ, ತಂತ್ರಜ್ಞಾನ ಹಾಗೂ ಮಾಹಿತಿ ನಿರ್ವಹಣೆಯ ಸಮಸ್ಯೆಯನ್ನು ನಿರ್ವಹಿಸಲು ಅದರ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಗಳೇನು?

ಮಲಯಾಳವು ಭವಿಷ್ಯದ ಉದ್ದೇಶಗಳಿಗೆ ಯೋಜನೆ ನಿರೂಪಿಸುವಲ್ಲಿ ಬಹಳ ಅಗತ್ಯವಿರುವ ಅಸಾಮಾನ್ಯ ಹೊರೆಯನ್ನು ಹೊರಬಲ್ಲ ಸಾಮರ್ಥ್ಯವನ್ನು ಹೊಂದಿರುವ ಭಾಷೆಯಾಗಿದೆ. ಇಲ್ಲಿಯವರೆಗೆ ಭಾಷಾ ವ್ಯಾಕರಣದಲ್ಲಿ (ಭಾಷಾರೂಪ ಪ್ರಯೋಗ) ಸಾಂಪ್ರದಾಯಿಕ ಉಕ್ತಿಗಳನ್ನು ಬದಲಿಸಲು ಮಲಯಾಳಂನ ಒಂದು ಸಮಗ್ರ ವ್ಯಾಕರಣವನ್ನು ಬದಗಿಸುವ ಯಾವ ಅಧಿಕೃತ ಪ್ರಯತ್ನವೂ ನಡೆದಿಲ್ಲ ಎಂಬುದು ಶೋಚನೀಯ ವಿಷಯವಾಗಿದೆ. ಇದಕ್ಕೆ ಯಾರು ಜವಾಬ್ದಾರರು?

ಸಂಪ್ರದಾಯದ ವಕ್ತಾರರೋ? ಆಧುನಿಕ ಭಾಷಾಶಾಸ್ತ್ರದ ವಕ್ತಾರರೋ? ಆಧುನಿಕ ತಂತ್ರಜ್ಞಾನ, ಉದಾರೀಕರಣ ಮತ್ತು ಕೊಳ್ಳಬಾಕತನದ ಸಂದರ್ಭದಲ್ಲಿ ಮಲಯಾಳಂ ಭಾಷೆಯ ಪ್ರಯೋಗಶೀಲ ಆಲೋಚನೆಯಲ್ಲಿ ಮನರುಜ್ಞವನ್ನು ಮತ್ತು ಅದರ ಸಂಭವನೀಯ ಸಫಾನೀಕರಣವು ಮಾತ್ರ ಗರಿಷ್ಠ ಪ್ರಮಾಣದಲ್ಲಿ ಭಾಷೆಯನ್ನು ಬಳಸುವಂತಹದ್ವಾಗಿ ಮಾಡಲು ಸಾಧ್ಯ.

ಭಾಷೆಯನ್ನು ಮನರ್ಥ ರೂಪಿಸಬೇಕು ಮತ್ತು ಭಾಷೆಯ ವಿಭಿನ್ನವಾದ ಕಾರ್ಯಗಳ ಹೊಸ ಕಾರ್ಯಗಳಿಗಾಗಿ ಮತ್ತು ಸಿದ್ಧಗೊಳಿಸಬೇಕು. ಇದಲ್ಲದೆ

ಭೋಗೋಳೀಕರಣ ಮತ್ತು ಭಾಷೆ:

ಶಿಲ್ಬಿ

ಅದರ ನೈಜ ಸಾಮಧ್ಯವನ್ನು ಮನರ್ ಅವಿಷ್ಠರಿಸುವ ಕೆಲಸವಾಗಬೇಕಾಗಿರುವುದು ಬಹಳ ನಿಷಾಂತರ ಕವಾದುದು.

ಇದನ್ನು ಜಾಗತೀಕರಣದ ಮತ್ತು ಅವಿಗಳ ಸಂಭವನೀಯ ಪರಸ್ಪರ ಮಧ್ಯಪ್ರವೇಶಗಳ ಸಂದರ್ಭದಲ್ಲಿ ಸ್ಕೌಲೀಕರಣದ ಸೂಕ್ತತೆಯ ಒಂದು ವಿಶೇಷಣಾತ್ಮಕ ಮೌಲ್ಯಕರಣದೊಂದಿಗೆ ನಡೆಸಬೇಕಾಗಿದೆ.

ಇಂಥಾ ಮತ್ತು ವಿಶ್ವ ಭ್ಯಾಂಕುಗಳಿಂದ ಎರವಲನ್ನು ಕೇಳಿರದ ಕಾಲಕ್ಕಿಂತ ಬಹಳ ಕಾಲದ ಹಿಂದಿನಿಂದಲೂ ಮಲಯಾಳಂ ಭಾಷೆಯು ಎರವಲು ಪಡೆದು ಬೆಳೆಯುವ ನೀತಿಯನ್ನು ಅನುಸರಿಸುತ್ತಾ ಬಂದಿದೆ.

ಜನರು ಅಂಗೀಕರಿಸುವ ಅಂತರ್ಗತ ಸಾಮಧ್ಯವನ್ನು ಅದು ಮತ್ತು ಅದನ್ನು ಮಾತನಾಡುವವರು ಹೊಂದಿದ್ದಾರೆ. ಇಂಗ್ಲಿಷನಲ್ಲಿ ಮಲಯಾಳಂ - MALAYALAM - ಬರೆಯಮ್ಮದನ್ನು ನೀವು ಗಮನಿಸಿರಾ? ಅದನ್ನು ಎಡರಿಂದ ಬಲಕ್ಕೆ ಹಾಗೆಯೇ ಬಲದಿಂದ ಎಡಕ್ಕೆ ಓದಿದರೆ ಅದು ಒಂದೇ ಆಗಿರುತ್ತದೆ. ಅದರ ಅಂತರ್ಗತ ಹೊಂದಾಣಿಕೆಗೆ ಇನ್ನಾವ ಸಾಕ್ಷಿಯೂ ಬೇಕಿಲ್ಲವಷ್ಟೇ?

### ಉಲ್ಲೇಖಗಳು

ಎಚುತೆಚನ್ . ಱೆಂಬಿ. ದಿ ಹಿಸ್ಟರಿ ಆಫ್ ದಿ ಗ್ರೆಮಾಟಿಕಲ್ ತಿಯರೀಸ್ ಇನ್ ಮಲಯಾಲಂ. ಶಿರುವನಂತಮರಂ: ಡಿಎಲ್ - ಇಂಸ್ - ಡಿಎ ಜನ್‌ಲ್. ಇನ್‌ಸ್ಪಿಟ್ಯೂಟ್ ಘಾರ್ ದಿ ಸ್ಪೆಡಿ ಆಫ್ ಡೆವಲಪಿಂಗ್ ಏರಿಯಾಸ್ ನ ತ್ಯಾಮಾಸಿಕ ಪತ್ರಿಕೆ. ಸಂ ೪ . ಸಂ ೪ . ಱೆಂಬಿ.

ಶಿರುವನಂತಮರಂ ವಿಚಾರಗೋಣಿಯ ವಿಷಣ್ಣೆ ಆಫ್ ದಿ ಫ್ರೋಚರ್ ಸಮೀಕ್ಷನದ ವಿಶೇಷ ಸಂಚಿಕೆ

ಲೇಖನಗಳು. ೪೨೯. ಱೆಂಬಿ. ಗೊಂಬಲ್ಯೇಸೇಷನ್ ಅಂಡ್ ಯೂನಿಯನ್, ಎ ಸಿಂಪೋಸಿಯಂ ಆನ್ ಗೊಂಬಲ್ಯೇಸೇಷನ್ ಅಂಡ್ ಟ್ರೇಡ್ ಯೂನಿಯನ್ ಆಷ್ನ್, ನವ ದೇಹಲಿ.

\* \* \* \* \*